




To Arthur Ryder  
from Ernest Southard  
Christmas, 1910

GIFT OF

Prof. Ryder



EX LIBRIS



TULU-ENGLISH

DICTIONARY

BY

REV. A. MÄNNER

B. M. S.




MANGALORE

PRINTED AT THE BASEL MISSION PRESS

1886

709  
1885



Pierce fund.

gr of Prof. Ryder  
409172



PL4793  
M3  
1886  
MAIN

## PREFACE.

---

The Tuḷu language, one of the Dravidian family, is spoken only by half a million of people, inhabiting the central part of South-Canara. Until recently there was no literature in this language, except some legends written on palm-leaves in the Malayāḷam character, in the possession of Brahman families. It was only after the arrival of the Basel Missionaries in this district (1834) that some books were written and printed in the Basel Mission Press, the most important being a translation of the New Testament, which was completed in 1847, and of which a new typographical edition was issued in 1859. Other publications intended for the use of the church and schools followed in course of time, and in 1872 Rev. J. Brigel compiled a Tuḷu Grammar, which we recommend to those interested in that language. For writing, a modification of the Malayāḷam alphabet was in vogue till the Basel Mission Press employed Canarese characters in printing.

2. The compilation of a vocabulary was commenced some 30 years ago. The Rev. G. Kammerer, who died in 1858, left a manuscript containing about 2000 words. The author took this vocabulary in hand and continued adding to it from all available sources, without in the least contemplating the printing of the same. In 1883, however, the question of printing a Tuḷu Dictionary was first mooted, and further steps having been taken in the matter, the Government of Madras was pleased to defray the cost of its publication.

3. A Transliteration in Latin characters of every word will, especially for beginners, facilitate the use of the book. The appended list (p. viii.) will show the rules according to which the transliteration has been made.

4. Special attention should be paid to words sounding alike, viz :

ಪಲ್ಲಿ palli, a lizard.	ಪಳ್ಳಿ palli, a mosque.
ಅಣೆ ṅṅè, an anna.	ಅನೆ ṅṅè, an elephant.
ಮುತ್ತು muttu, a pearl.	ಮುದ್ದು muddu, a kiss.
ಮದಿಸು madipu, a fold.	ಮದಿಸು madipu, a consultation.

5. Although it is customary in Dravidian Dictionaries to give the crude form of the Verb, it was thought better to give first the Infinitive form, as the conjugation of the verb is dependent on the ending of the Infinitive. The Root, however, is given after the transliteration. The three terminations of the Infinitive are as follows:

1. ಉನಿ uni, as ಬಿಡ್ + ಉನಿ = ಬಿಡುನಿ vōduni, to read;
2. ಪುನಿ puni, ,, ಮಳ್ಳೆ + ಪುನಿ = ಮಳ್ಳುನಿ malpuni, to do;
3. ಪಿನಿ pini, ,, ತೂ + ಪಿನಿ = ತೂಪಿನಿ tūpini, to see.

As the formation of the Causative form is sometimes rather intricate and the meaning is often different from that attached to the root, it has been thought best to introduce the causative form as a separate word.

6. As to the Adjectives, only the simple ones have been especially mentioned; all others which are either Adjective-Participles, or Nouns converted into Adjectives either by different terminations, as the Dative, Locative and Genitive, or by adding Adjective-Participles (ಇತ್ತಿ itti, ಉಪ್ಪು uppu, ಅಯಿ āyi, etc.), have been omitted, as the student can easily convert any Noun into an Adjective whenever required.

7. In a similar manner it ought to be stated that all proper Adverbs have been specially pointed out; those, however, which are either Datives or Locatives or Nouns with Verbal Participles (ಅದ್ ಅದ್) have been omitted for the above reason.

8. The Tuḷu language does not possess many words with abstract meanings. The Gerund of every verb may, however, be used in this sense, for instance, ಬಿಡುನವು wōdunavu reading, ತೂಪಿ ನವ ತುಪಿnavu observation. Besides this there are some other derivations, as ವೋದಿಗೆ vōdigē of ವೋದುನಿ vōduni, ಹೆಚ್ಚಿಗೆ heççigē of ಹೆಚ್ಚುನಿ heççuni, ಜಪ್ಪೆಲ್ jappely of ಜಪ್ಪುನಿ jappuni, ದಿಂಜೆಲ್ diñjely of ದಿಂಜುನಿ diñjuni, ತರ್ತೆ tartē of ತಾರುನಿ tāruni, ಮುರ್ತೆ murtē of ಮೂರುನಿ mūruni, etc. Such abstract words, if not found in this Dictionary, can easily be formed by means of the Infinitive.

9. The meanings of many words might have been considerably increased, but for the sake of brevity we have, (especially in the case of words derived from Sanskrit), given only the most usual ones.

10. It should be taken into consideration that not only the different castes of the Tuḷu speaking people have their own peculiarities of expression and pronunciation, e.g. for “wedding” Brahmans say ಕಲ್ಯಾಣ kalyāṇa, Pariahs say ಬಡತನ baḍatana, and other caste people say ಮದಮೆ madumē, but that there are also three local distinctions of dialect, viz., a southern, a northern and an eastern one, in which similar peculiarities exist; for instance:

S. ಫೊದಿಪಿನಿ	podepini,	ಸಾದಿ	sādi,	ತುದೆ	tudē,	ತೂಪಿನಿ	tūpini,
N. ಫೊದಿಪಿನಿ	podepini,	ತಾದಿ	tādi,	ಸುದೆ	sudē,	ಸೂಪಿನಿ	sūpini,
E. ಪುದೆಪುನಿ	pudepuni,	ಹಾದಿ	hādi,	ಹುದೆ	hudē,	ಹೂಪಿನಿ	hūpini,
	to	ನ	road,	ನ	river,	ನ	to see.

11. As to the adoption of Sanskrit, words besides those in common use with the people in connection with their worship, a number of words have been received which are current among Tuḷu Brahmans only, though not all; and there are also some words which owe their introduction to Christianity. The Tuḷu people also use a number of words which were originally Canarese, Malayālam and Hindustāni; of these only the most common ones have been introduced here.

12. The names of about 600 Plants will be found in this collection. About half are taken from “Five Hundred Indian

Plants" by C. Stolz, and the others have been obtained in other ways, careful investigation being required in some cases.

13. A Supplement of about 200 new words is appended.

14. For List of Abbreviations see the following page.

15. In the preparation of this Dictionary the following works have been consulted: Canarese Dictionary by W. Reeve, Malayālam Dictionary by Dr. H. Gundert, and Sanskrit Dictionary by Dr. Th. Benfey.

16. In conclusion the author desires to record the great obligations he is under, to the Munshis Messrs. Madhvarāya of Caup, Sītārāma of Mulki, Sarvōttama Pei of Mangalore, and Catechist Israel Aarons for the assistance given him, and among some others, he is also indebted to the corrector of the Mission Press, Mr. Šivarāu, who has been of very great service to him in carrying the work through the press. He nevertheless regrets certain errors which have crept into the work, and for which he craves the forbearance of the critic. These have been noted in the Errata.

*Mangalore, October 1886.*

**A. M.**





## Abbreviations.

*acc.* = accusative.  
*adj.* = adjective.  
*adv.* = adverb.  
*bet.* = better.  
*bram.* = word peculiar to Tulu  
Brahmans.  
*Chr.* = Christian.  
*cond.* = conditional.  
*c. d.* = cum dative.  
*cf.* = confer, compare.  
*conj.* = conjunction.  
*c. v.* = causative verb.  
*dat.* = dative.  
*dim.* = diminutive.  
*def. v.* or *d. v.* = defective verb.  
*e. g.* = for example.  
*emph.* = emphatic.  
*fem.* = feminine.  
*fg.* = figurative.  
*f. t.* = future tense.  
*gen.* = genitive.  
*gram.* = grammatical.  
*hon.* = honorific.  
*imper.* = imperative.  
*intj.* = interjection.  
*intrg.* = interrogative.

*lit.* = literally.  
*loc.* = locative.  
*masc.* = masculine.  
*neg.* = negative.  
*n.* or *neut.* = neuter.  
*num.* = numeral.  
*opp.* = opposite.  
*perf.* = perfect tense.  
*part.* = participle.  
*p. or pers.* = person.  
*pl.* = plural.  
*postp.* = postposition.  
*pot.* = potential.  
*prep.* = preposition.  
*pron.* = pronoun.  
*pro.* = proverb.  
*p. t.* = past tense.  
*Rom.* = Roman Catholic.  
*s.* = substantive.  
*Sans.* = Sanskrit.  
*sing.* = singular.  
*slg.* = slang word.  
*v. a.* = verb active.  
*v. n.* = verb neuter.  
*v. refl.* = verb reflexive.  
*vlg.* = vulgar word.



# Transliteration.

## a. Vowels.

<p>ಅ a as a in about.</p> <p>ಆ ā " a " far.</p> <p>ಇ i " i " him.</p> <p>ಈ ī " i " police.</p> <p>ಉ u " u " full.</p> <p>ಊ ū " u " rule.</p> <p>ಋ rṛ, <i>vocalised r.</i></p> <p>(ಠೂ rū not used)</p>	<p>ಎ e as e in met.</p> <p>ಁ è (<i>final</i>) as a " mat.</p> <p>ಃ ē as e " grey.</p> <p>ಐ ei, ai, oi " ei " height.</p> <p>ಒ o (wo) " o " not.</p> <p>ಓ ō (wō) " o " note.</p> <p>ಔ ou, au " ou " house.</p> <p>ಽ ṽ (<i>half u</i>) as e in the French je.</p>
---	---

## b. Medials.

<p>ಂ =ñ before ಕ, ಖ, ಗ, ಘ, ಙ.</p> <p>ನಿ " ಚ, ಛ, ಜ, ಝ, ಞ.</p> <p>ನಿ " ಟ, ಠ, ಡ, ಢ, ಣ.</p> <p>ನಿ " ತ, ಥ, ದ, ಧ, ನ.</p>	<p>ಂ =m before ಪ, ಫ, ಬ, ಭ.</p> <p>ಮಿ " ಯ, ರ, ಲ, ವ, ಶ, ಸ, ಹ.</p> <p>ಃ =h, <i>vocalised.</i></p>
--	--

## c. Consonants.

<p>ಕ ka as ka in kalendar.</p> <p>ಖ kha " ka aspirated.</p> <p>ಗ ga " ga in gander.</p> <p>ಘ gha " ga aspirated.</p> <p>ಙ na " ng in singing.</p> <p>ಚ ča " ch " chapter.</p> <p>ಛ čha " ča aspirated.</p> <p>ಜ ja " ja in jam.</p> <p>ಝ jha " ja aspirated.</p> <p>ಞ ña " nya in bunyan.</p> <p>ಟ ṭa the cerebral ta.</p> <p>ಠ ṭha " ṭa aspirated.</p> <p>ಡ ḍa the cerebral da.</p> <p>ಢ ḍha " ḍa aspirated.</p> <p>ಣ ṇa the cerebral na.</p> <p>ತ ta the dental ta.</p> <p>ಥ tha " ta aspirated.</p>	<p>ದ da the dental da.</p> <p>ಧ dha " da aspirated.</p> <p>ನ na the dental na.</p> <p>ಪ pa as pa in parrot.</p> <p>ಫ pha " pa aspirated.</p> <p>ಬ ba " ba in bat.</p> <p>ಭ bha " ba aspirated.</p> <p>ಮ ma " ma in mad.</p> <p>ಯ ya " ya " yam.</p> <p>ರ ra " ra " rag.</p> <p>ಲ la " la " lap.</p> <p>ವ va " va " van.</p> <p>ಶ śa " sha " sham.</p> <p>ಷ ṣa " sha " marshal.</p> <p>ಸ sa " sa " sat</p> <p>ಹ ha " ha " ham.</p> <p>ಱ ḷa the cerebral l.</p>
--	---

ಕ್ಷ kṣha as kṣha in Lakshmi.

# TULU-ENGLISH DICTIONARY

ಅ

A

ಅ a, The first letter of the alphabet; 2. an interjection of surprise; 3. when prefixed to nouns derived from Sanskrit beginning with a consonant, it denotes negation, *as* ಸತ್ಯ truth, ಅಸತ್ಯ untruth; before a vowel ಅ becomes ಅನ್, as ಅಂತ end, ಅನಂತ endless.

✓ ಅಂಕ anka, *s.* Fight, war, battle, combat; ✓ 2. cock-fight; 3. a mark, sign. —ದಾಯೆ a combatant, wrestler. —ದ ಬಾಕಿಯೂರ್ a field or place for cock-fighting. —ಕಾಡುನಿ to fight, to wrestle.

✓ ಅಂಕಣ ankaṇa, *s.* ✓ The space between two cross beams *or* pillars (supporting a roof); 2. a quadrate, square; 3. a small room, compartment. —ಪಾಡುನಿ to upset.

ಅಂಕಾಯನ ankāyana, *s.* A temple feast; *see* ಆಯನ.

ಅಂಕಿತ ankita, *s.* A mark; *adj.* marked. —ಪಾಡುನಿ to affix one's signature to any writing; 2. to dedicate a work; 3. to put a mark.

ಅಂಕುಡೊಂಕು ankuḍoṅku, *s.* Crookedness; *adj.* bent, crooked.

ಅಂಕುಶ ankuśa, *s.* A goad, hook used to drive an elephant with.

ಅಂಕಿವುನಿ ankipuni (ಅಂಕಿ), *v. a.* To cipher, count, reckon (in writing).

ಅಂಕೆ ankē, *s.* A numerical figure.

ಅಂಕೋಲೆದ ಮರ ankolēda mara, *s.* *Alangium decapetalum* (*hexapetalum*).

✓ ಅಂಗ್ aṅḡ, *s.* Greediness, eagerness. —ಬುದ್ಧಿನಿ, —ಇದ್ಧಿನಿ to be greedy, covetous; *cf.* ಅಂಗದ್ಧಿನಿ.

ಅಂಗ್ ಸಾವುನಿ aṅḡsāvuni (ಅಂಗ್ ಸಾ), *v. a.* To reproach, despise; 2. to disregard; 3. to arraign; *also* ಅಂಗಸಾವುನಿ, ಹಂಗ್ ಸಾವುನಿ.

ಅಂಗ aṅga, s. A limb, member;  
2. the body. ಅಂಗಸೊಳು the  
members of the body.

ಅಂಗಕರಣ aṅgakaṛaṇa, s. The in-  
struments of action, *as* ಮನ  
mind, ವಾಕ್ speech, ಕಾಯ body.

ಅಂಗಜಮೆರಿ aṅgajameri, s. The hair  
of the body.

ಅಂಗಜಾರಿ aṅgajāri, s. A name of  
ಶಿವ, the foe of Cupid.

ಅಂಗಜಿ aṅgajē, s. The god of love,  
ಕಾಮ; 2. a son; 3. desire.

✓ಅಂಗಡಿ aṅgaḍi, s. A shop, stall.  
—ದಾಯಿ, —ಗಾರೆ a shopkeeper.

ಅಂಗಣ aṅgaṇa, s. The space  
around a temple or demon-  
shrine; 2. a courtyard, the  
space in front of a house.

ಅಂಗತಾಪ aṅgatāpa, s. Heat of the  
body; 2. fatigue.

ಅಂಗದನೆ aṅgadanē, s. Thirst. —ಕೊ  
ವಿವನ to give to drink. —ಪವಿವನ  
to drink.

ಅಂಗದೆ aṅgade, s. The name of a  
celebrated monkey, the son  
of ವಾಲಿ.

ಅಂಗಪಂಕ್ ಅಂಗಪಾಂಕು, s. The hair  
about the privities, *vlg.*

ಅಂಗಪರಿಕ್ಷೆ aṅgaparikshe, s. Anato-  
my.

ಅಂಗವೂಜಿ aṅgapūje, s. Worship-  
ping the different members of  
an idol.

ಅಂಗಪ್ರದಕ್ಷಣೆ aṅgapradakshane, s.  
Rolling the body after the car  
of an idol *or* round a temple,  
as a penance *or* in fulfilment  
of a vow; *see* ಮಡ್ಪನ.

ಅಂಗಬೇಸರ್ aṅgabēsaru, s. Fatigue.

ಅಂಗರಕ್ಷೆ aṅgarakshe, s. Personal  
protection, preservation, safe-  
ty.

ಅಂಗರೇಕೆ aṅgarēke, s. A coat,  
jacket, vesture.

ಅಂಗರೋಮ aṅgarōma, s. The hair  
of the body.

✓ಅಂಗಲಪ್ಪು, ಅಂಗಲಾಪ aṅgalappu,  
aṅgalāpa, s. Covetousness, in-  
ordinate desire, eagerness of  
gain. —ವೆಷ್ಟನಿ to be of inordi-  
nate desire; 2. to endeavour,  
try. —ದಾಯಿ a covetous person.

ಅಂಗವಸ್ತ್ರ aṅgavastra, s. An upper  
garment, a towel.

ಅಂಗಶಿಕ್ಷೆ aṅgaśikshe, s. Penance;  
2. mortification of the body in  
penance.

ಅಂಗಶುಚಿ aṅgaśuči s. Ceremonial  
purity; 2. a thrashing, beat-  
ing.

ಅಂಗಸಂಗ aṅgasaṅga, s. Sexual in-  
tercourse.

ಅಂಗಸಾಧನೆ aṅgasādhanē, s. Gym-  
nastics, bodily exercise.

ಅಂಗಸಿದ್ಧಿ aṅgasiddhi, s. Prosperity.

ಅಂಗಸೂತ್ರ aṅgasūtra, s. The pulse;  
2. a kind of girdle; *see* ಪೊಕ್ಕ  
ನೂಲು.

ಅಂಗನೆ aṅgase, s. A particular  
kind of building, the front  
part of which is used as a  
shop and the back part as a  
private dwelling; 2. a towel,  
scarf.

ಅಂಗಸೊನ್ನೆ aṅgasonne, s. A sign

made with the finger, head, eye, etc.

ಅಂಗಹಿಂಸೆ aṅgahiṁse, *s.* Corporal punishment. —ಮಳ್ಳುವನಿ to wound, punish.

ಅಂಗಹೀನ aṅgahīna, *adj.* Maimed.

ಅಂಗಕ್ಷೇಮ aṅgakshēma, *s.* Bodily health.

ಅಂಗಾಂಗ aṅgāṅga, *adj.* All, of every kind; *see* ಅಂಜಂಜ.

✓ಅಂಗಾರ್ aṅgāry, *s.* The sole of the foot.

ಅಂಗಾರ aṅgāra, *s.* Tuesday.

ಅಂಗಾರಕ aṅgāraka, *s.* A black stroke put on the forehead.

ಅಂಗಾರಕೆ aṅgārake, *s.* The planet Mars. ಅಂಸಾರಕವಾರ Tuesday.

ಅಂಗಾರೆ aṅgāre, *s.* The planet Mars; 2. Tuesday.

✓ಅಂಗಾವುನಿ aṅgāvuni, *c. v.* (of ಅಂಸುನಿ), To yawn, gape, open (as the mouth).

ಅಂಗಿ aṅgi, *s.* A long gown, or coat.

✓ಅಂಗಿಡ್ವಿನಿ aṅgidṛini (ಅಂಗಿಡಿ), *v. n.* To be greedy, covetous; *see* under ಅಂಗ.

✓ಅಂಗಿಪುನಿ aṅgipuni (ಅಂಗಿ), *v. a.* To wish, be greedy of.

ಅಂಗಿಸಾವುನಿ aṅgisāvuni (ಅಂಗಿಸಾ), *v. a.* To reproach; *see* ಅಂಗಿಸಾವುನಿ, ಹಂಗಿಸಾವುನಿ.

ಅಂಗೀಕಾರ aṅgikāra, *s.* Reception, admission; 2. acceptation. —ಮಳ್ಳುವನಿ, ಅಂಗೀಕರಿಸುವನಿ to accept, receive.

ಅಂಗೀರಸ aṅgīrasa, *s.* The name of a Hindoo saint.

ಅಂಗುಟ, ಅಂಗುಷ್ಟ aṅguṭa, aṅguṣṭa, *s.* The thumb; 2. the great toe; *also* ಉಂಗುಟ.

✓ಅಂಗುನಿ aṅguni (ಅಂಗ್), *v. n.* To open; 2. to be seized with a fit of yawning; *as* ಜಾಯು ಅಂಸುಂಡು the mouth opens; 3. to cringe.

ಅಂಗುಲ aṅgula, *s.* An inch; 2. a finger, the thumb, great toe; 3. the name of a saint.

ಅಂಗುಸ್ತಾನಿ aṅgustāni, *s.* A thimble.

ಅಂಗೈಲ, ಅಂಗೈಳ aṅgela, aṅgēla, *s.* A native inch equal to about  $1\frac{1}{4}$  of the English inch; *see* ಅಂಗುಲ.

✓ಅಂಗೈಲೆ aṅgele, *s.* A greedy person, glutton.

✓ಅಂಗೈ aṅgai, *s.* The palm of the hand. —ಸುಂಡಿ the cavity of the hand. —ರೇಕೆ the lines on the palm of the hand; *see* ಹಸ್ತರೇಕೆ. —ಮುಂಸೈ ನಕ್ಕುವನಿ to lick the palm and back of the hand; *fg.* to be greedy.

ಅಂಗೋಪಾಂಗ aṅgōpāṅga (ಅಂಗುಲಪ-ಅಂಗ), *s.* The members of the body.

ಅಂಗೋಸ್ತ್ರ aṅgōstra (ಅಂಗ-ವಸ್ತ್ರ), *s.* An upper garment, a towel.

ಅಂಬಂಜ, ಅಂಬಂಜಿಯಳು aṅṅaṅṅa, aṅṅaṅṅolu, *s.* All the limbs; *see* ಅಂಗಾಂಗ.

ಅಂಬಣ aṅṅaṅa, *see* ಅಂಗಣ.

✓ಅಂಬಣ್ಯುನಿ aṅṅanyuni (ಅಂಬಣ್), *v. a.* To be greedy of, to covet; *cf.* ಅಂಗಿಡ್ವಿನಿ.

ಅಂಜಿಲೆ, anñele, *see* ಅಂಸೆಲೆ.

↓ಅಂಜಿ anñe, *adv.* So, thus, like, after that way or manner; 2. *int.* yea, even so. ಅಂಜಿಂಚೆ there, that side, a little further on. ಅಂಜಿಂಚೆ if it be so, however. ಅಂಜಿಯನೆಡ್ಡೆ, ಅಂಜಿ ದುಷ್ಟನೆಡ್ಡೆ, ಅಂಜಿಯನೆಡ್ಡಾವರ (ಅಂಜಿ-ಆಯನೆಡ್ಡೆ, ಅಂಜಿ-ಆದಿ-ಲುಪ್ಪನೆಡ್ಡೆ, ಅಂಜಿ-ಆಯನಿ-ವಿಡ್ಡಾವರ) for that reason, on that account, therefore. ಅಂಜಿಂಚಿ such.

↓ಅಂಜಿದೆ anñeade, *adv.* So, just so.

↓ಅಂಜಿನೆ, ಅಂಜಿನೆ anñane, anñene, *adv.* Just so, even so. —ಮುಳ್ಳುನಿ to do so, to do in like manner.

√ಅಂಜಿಲ್ anñal, *s.* The post, tapal. —ಕುದುರೆ a post-horse. —ದಾಯಿ a postman.

↓ಅಂಜಿ anñi, *adv.* Thither, that side; 2. beyond. ಅಂಜಿಡ ಪಾಲ್ the other part. ಅಂಜಿಗ್ ಸಂಧುನಿ to die, expire, decease. ಅಂಜಿಂಚೆ here and there, hither and thither, to and fro.

ಅಂಜಿಗಿ, ಅಂಜಿಕೆ anñigè anñikè, *see* ಅಂಜಿಗಿ.

↓ಅಂಜಿದಾಯೆ anñidāye, *s.* A postman.

↓ಅಂಜುನಿ anñuni (ಅಂಜಿ), *v. a.* To lurk, *as* ಪುಟ್ಟಿ ಸಕ್ಕಿನ್ ಅಂಜುಂನು the cat lies in wait for the bird; *v. n.* to be importunate.

ಅಂಜನ anñana, *see* ಅಂಜಾನ.

ಅಂಜನಾದೇವಿ anñanādēvi, *s.* The wife of ವಾಯು (the god of wind) and mother of ಹನುಮಂತ,

the famous monkey general; 2. the black goddess.

ಅಂಜಲ್‌ವಿಠಾನ್ anñalūmīny, *s.* A kind of fish.

√ಅಂಜಿಗಿ, ಅಂಜಿಕೆ anñigè, anñikè, *s.* Fear, alarm, fright; 2. shyness. —ಮುಳ್ಳುನಿ to fear, be afraid of, be alarmed, be frightened; 2. to be shy. —ದಾಯಿ a coward, timid person.

√ಅಂಜಿಯುನಿ, ಅಂಜುನಿ anñiyuni, anñuni (ಅಂಜಿ, ಅಂಜು), *v. n.* To fear. ಅಂಜುನಾಯಿ a coward, timid person.

ಅಂಜೂರ anñūra, *s.* A fig. —ಸಂದ್ a ripe fig. —ಮರ the glomerous fig tree.

ಅಂಜಿಲೆ anñele, *s.* A timid fellow.

ಅಂಜನ anñana *s.* A collyrium or ointment applied to the eyes (*see* ಕಾಡಿಗಿ); 2. particular applications, *as* lampblack, antimony *etc.*; 3. a kind of medicine for the eyes; *also* ಅಂಜನ. —ದಕಲ್ antimony. —ಗಾರೆ, —ದಾಯಿ necromancer, conjurer. soothsayer, *also* ಮಂಜನದಾಯಿ. —ಪಾಡುನಿ to put a sharp medicine *or* collyrium into the eyes; 2. to conjure.

√ಅಂಟು antu, *s.* Gum, paste, resin; 2. adhesion. —ಸತ್ತುನಿ to come in contact with, to touch; 2. to follow, pursue; 3. to stick, adhere to. —ಪಾಡುನಿ to gum, paste. ಅಂಟುಪಿನಿ to become adhesive.

- ✓ ಅಂಟು ಸತ್ತು antupattu, *adj.* Adhesive, attractive.
- ✓ ಅಂಟುನಿ antuni, *v. n.* To adhere, stick; *v. a.* to paste; 2. to attract.
- ✓ ಅಂಡ್ andu, *s.* The buttocks; ಅಂಡ್ ಬಂಜಿ ಮಣಿ a stool to sit upon. ಅಂಡವರ್ವೆ a small under garment.
- ಅಂಡ andā, *s.* An egg, that which is oval shaped. —ಜಾತಿ the oviparous class, as bird, fish etc.
- ಅಂಡಸ್ andāsu, *s.* A kind of fish; *bet.* ಬಂಡನ.
- ✓ ಅಂಡಿ andi, *s.* A germ of mangoes etc. —ಬೂರುನಿ fruits to put forth; also ಕಾಯಿ ಕಟ್ಟುನಿ.
- ✓ ಅಂಡಿಣಾರ್, ಅಂಡಿಪುಣಾರ್ andiṇāru, andipunāru, *s.* The name of a tree, *Carallia integerrima.*
- ✓ ಅಂಡೆ andè, *s.* The vessel of a toddy-drawer for putting toddy in; 2. a vessel made of hollow bamboo or nut-shell.
- ✓ ಅಂಣಾವುನಿ aṇṇāvuni (ಅಂಣಾ), *v. a.* To raise or lift up the head or face; 2. to peep.
- ಅಣುಕಾಯಿ aṇṇukāyi, *s.* Coconut and plantains offered to an idol; see ಹಂಣುಕಾಯಿ. —ಕೊರ್ಪಿನ, —ಮೆಳ್ಳುನಿ to offer coconuts and plantains.
- ✓ ಅಣೆ aṇṇe, *s.* An elder brother; 2. a maternal uncle; 3. an elderly man.
- ಅಂತ anta, *s.* End, finale.
- ಅಂತಃಕರಣ antahkarana, *s.* The

- internal sense; 2. the heart, the mind; 3. *fg.* mercy; also ಅಂತಸ್ಕರಣ.
- ಅಂತಃಪುರ antahpura, *s.* A seraglio, the queen's apartment.
- ಅಂತಕೆ antake, *s.* Yama, the Indian Pluto.
- ಅಂತದರ್ antaduru, *s.* A clue, hint, inkling (as of a secret).
- ಅಂತಪಂತ antapanta, *s.* Competition, vying; 2. prowess.
- ಅಂತರ antara, *s.* Intermediate space, interval; 2. difference, disparity; 3. rank. —ಕುತ್ತಿಳ್, —ಕುತ್ತಿಳ್, —ಕುತ್ತಿಳ್ಳು the intermediate posts of a roof.
- ಅಂತರಂಗ antarāṅga, *s.* The mind, heart; 2. a secret; 3. secrecy; *in loc.* secretly.
- ಅಂತರಗಂಗೆ antaragaṅge, *s.* *Pistia stratiota*; *cf.* ನೀರಾಳ.
- ಅಂತರಾಂತರ antarāntara, *s.* Distinction of rank.
- ಅಂತರಾಟ, ಅಂತ್ರಾಟ, ಅಂತರಾಷ್ಟ್ರ antarāṭa, antrāṭa, antarāshṭra, *s.* Mid-space, mid-air, included space, interval; ಅಂತರಾಟಾಡುಳ್ಳಿ *lit.* 'he is in the atmosphere', *used for* one who has died and has no rest; 2. *fg.* he is in a dilemma, he is not settled.
- ಅಂತರಿಪುನಿ, ಅಂತರಿಸುನಿ, ಅಂತರಿಯುನಿ, antaripuni, antarisuni, antariyuni (ಅಂತರಿ), *v. n.* To end; 2. to die; 3. to differ.
- ಅಂತರ್ದೇಸೆ antardese, *s.* The unknown fate.

- ಅಂತರ್ನಾರ್ಡ್ antarmāḍḍu, *s.* An under roof.
- ಅಂತರ್ಯ antarya, *s.* The inner part; 2. the heart, mind.
- ಅಂತರ್ಸುಂಠಾ antarsunna, *s.* The beam on the walls.
- ಅಂತುಗ antuga, *s.* Total.
- ಅಂತಸ್ತ antastu, *s.* An upper store or room; 2. a secret.
- ಅಂತ್ಯ antya, *s.* End, completion; *adj.* last, final, ultimate. —ಕಾಲ the time of death.
- ಅಂದ್ andy, *d. v.* Yes, yea. —ಆಮು ಫೈನಿ to be true. —ಆಪಿನಿ to be brought up; 2. to be verified, proved. —ಆಯಿ true. —ಆಯಿ ಪಾತೆರ a true word: ಅಂದಾಯಿ ಪಾತೆರೊಗು ಸಂದಾಯಿ ಇಜ್ಜಿ *lit.* there is no gainsaying the truth. —ಮುಳ್ಳುನಿ to prove, improve. ಅಂದಾ is it so? is it true? *also* calling attention.
- ಅಂದ್‌ಂದ anduṇḍa (*concl. form of* ಅನ್ಪಿನಿ), *adv.* Namely, that is to say.
- ಅಂದ್‌ದ್ anduḍḍu (*past part. of* ಅನ್ಪಿನಿ *used as*) *conj.* (*lit.* Having said,) that. ಬರ್ಪೆ ಅಂದ್‌ದ್ ಸಂದೆ he said that he would come.
- ಅಂದ anda, *s.* Form, shape; 2. beauty, elegance, handsomeness, symmetry; 3. purport. *adj.* beautiful, pretty; —ನಾರೆ, a handsome man. —ಫೋಪಿನಿ to decay, wane.
- ಅಂದಚಂದ andaçanda, *adj.* Very handsome, very pleasant.
- ಅಂದಗೆ, ಅಂದಕೆ andage, andake, *s.* A blind man, a man of defective vision; 2. a cripple.
- ಅಂದಣ andaṇa, *s.* A kind of palankin.
- ಅಂದಯೆ andaye, *see* ಅಂದಾಯಿ.
- ಅಂದಸ್ಸೆ, andasya, *see* ಅಂದೇಶ.
- ಅಂದಸ್ಸೆ andassa, *s.* Darkness, blackness. —ಜಾನ್ a very dark place. —ನರಕ hell of darkness.
- ಅಂದಾ andā, *see under* ಅಂದ್
- ಅಂದಾಜು, ಅಂದಾಜಿ andāḷḷu, andāḷḷi, *s.* Estimate. —ಮುಳ್ಳುನಿ to make an estimate.
- ಅಂದಾಯಿ andāyi, *see under* ಅಂದ್.
- ಅಂದಾಯೆ andāye (ಅಂದ್-ಆಯೆ), *s.* A consentor, one who consents: 2. *p. t. of* ಅಂದಾಪಿನಿ, *cf. under* ಅಂದ್.
- ಅಂದಿಪುನಾರ್ andipunār, *see* ಅಂದಿ ಪಾರ್.
- ಅಂದೆ, ಅಂದೇ ande, andē, *int.* of entreaty, addressing, calling attention.
- ಅಂದೇಶ, ಅಂದೇಸ andēša, andēsa, *s.* Doubt, hesitation; 2. shyness.
- ಅಂದಕಾರ andhakāra, *s.* Darkness.
- ಅಂದಗೆ andhage (ಅಂದಕೆ), *s.* A blind man; *see* ಅಂದಗೆ.
- ಅಂದಾಧಾರ್ andhādarbāru, *s.* A blind government; 2. tyranny. —ದಾಯೆ a tyrant, mismanager.
- ಅನನ anna, *s.* Food, *esp.* cooked rice. —ದಾನ a gift of food.



ಅನನಡಿ annaḍi, *s.* A homeless person, pauper; 2. a simpleton; *cf.* ಅಪ್ಪಾಡಿ.

ಅಂಪುನಿ ampuni, *see* ಅಂಬುನಿ.

✓ಅಂಬ, ಅಂಬಾ, ಅಂಬೊ amba, ambā, ambo, *s.* Bellowing, lowing 2. a cry, noise. —ಪಾಡುನಿ to bellow, low (like a calf).

✓ಅಂಬಟೆ, ಅಂಬಡೆ ambaṭe, ambaḍe, *s.* The wild mango, hogplum. —ಮರ, a hogplum-tree, *Spondias mangifera*.

ಅಂಬರ ambara, *s.* The sky; 2. cloth, apparel; ರಕ್ತಾಂಬರ a purple cloth. ಅಂಬರಾಂಬರ a name of ಶಿವ.

✓ಅಂಬರವ್ವು ambarappu, *s.* Hurry, confusion, perplexity. —ಪಾಯಿ a perplexed man. ಅಂಬರಿತೆ ಫೋಪಿನಿ, ಅಂಚಿರಿತೆ— to become perplexed.

ಅಂಬರಿ, ಅಂಬಾರಿ ambari, ambāri, *s.* An elephant's saddle, howdah.

ಅಂಬಲ್ ambalu, *s.* Tipsiness, drunkenness; 2. drowsiness: ನಿಪ್ರವ ಅಂಬಲ್‌ಡೆಪಂಡೆ (I or he) told (it) in drowsiness of sleep.

ಅಂಬಲ ambala, *see* ಅಂಬಿಲ.

ಅಂಬಾಕಿಲ್ ambākīḷu, *s.* A kind of verandah; 2. an outer gate or door.

✓ಅಂಬಿ ambi, *s.* Cow-dung.

✓ಅಂಬಿಗಾರೆ ambigāre, *s.* A boatman; *cf.* ಅಂಬುಗಾರೆ.

✓ಅಂಬಿಗೆ ambige, *s.* A hunter; *see* ಅಂಬುಗಾರೆ, ಅಂಬಿಸೆ.

✓ಅಂಬಿಲ ambila, *s.* The place around or in front of a temple; 2. a verandah around a temple.

ಅಂಬು ambu, *s.* Water.

✓ಅಂಬು ambu, *s.* An arrow. —ಗಾರೆ a hunter.

ಅಂಬುಗೆ ambugē, *s.* The flower of *Arum colocasia*; *cf.* ತೇವ,

ಅಂಬುನಿ ambuni (ಅಂ) B., *v. a.* To do, make; *cf.* ಅಂಪನಿ, ಮಂಪನಿ, ಮಕ್ಕುನಿ.

✓ಅಂಬುಲಿ ambuli, *s.* A kind of pap or gruel of rāgi or rice.

ಅಂಬೆ ambē, *s.* A goddess, ಪಾರ್ವತಿ; ಮೂಕಾಂಬೆ a dumb goddess; *cf.* ಅಂಬ.

✓ಅಂಬೆಕಾರ್ ambekāru, *s.* Walking or crawling on hands and feet. —ಪಾಡುನಿ, —ನಡಪನಿ to crawl.

ಅಂಬೆವೂ ambēpū, *s.* Mango blossoms.

✓ಅಂಬೆಲ ambela, *see* ಅಂಬಿಲ.

✓ಅಂಬೇ ambe, *see* ಅಂಬ.

ಅಂಬೊಡಿ ambodi, *s.* A kind of dance or mock-fight among the Pariahs.

ಅಂಬೊಡೆ ambode, *s.* A kind of fried cake.

ಅಂಬೊತ್ತು ambottu, *s.* Arrogance, pride; *also* ಹಂಮೊತ್ತು. —ತೋಜಾ ಪುನಿ to be arrogant.

✓ಅಮಮ amma, *s.* A lady; ಪಾರಿಯಂಮೆ Kāḷi.

ಅಮಮಪದ್ದೆಯಿ ammapaddeyi, *s. euphem. for* Small-pox.

✓ಅಮಮಯ್ಯಿ ammayya, *int. of* sorrow or pain.

- ✓ ಅಮೆ amme, *s.* A father; ನೇಲ್ಯಂ ಮಿ, ಪರಿಯಂಮೆ an elder uncle; ಶಿಡ್ಡಯ್ ಮೆ a younger uncle (father's, not mother's brother); ಶಾಂಕಂದಮ್ಮಿ *lit.* nourishing father, foster father, adoptive father; *pl.* ಅಂಮಾಡ್ಕು; *hon. pl.* ಅಂಮೆರಿ.
- ಅಂವೊತ್ತು amottu, *see* ಅಂಜೊತ್ತು.
- ಅಂಶ aṁśa, *s.* Part, share, portion. —ಮಳ್ಳುನಿ to divide, apportion.
- ಅಂಸ aṁśa, *s.* A goose, swan; *also* ಹಂಸ, ಹಂಸಪಕ್ಕಿ.
- ಅಂಸಪಾದ, aṁsapāda, *s.* A caret, asterisk; 2. a prop; *cf.* ಹಂಸಪಾದ.
- ✓ ಅಃ, ಅಹ ah, aha, *int.* Ah! eh!
- ಅಕರ, ಅಕಾರ, akara, akāra, *adv.* There, yonder, far; *also* ಆಕರ.
- ಅಕಲ್ akalu, *see* ಅಕ್ಕಲೆ.
- ಅಕಸ್ಮಿಕ akasmika, *adj.* Accidental, sudden, unexpected.
- ಅಕಾರ akāra, *s.* The letter ಅ; *cf.* ಆಕರ.
- ಅಕಾಲ akāla, *adj.* Untimely, unseasonable. —ಮರಣ premature death.
- ಅಕೀರ್ತಿ akīrti, *s.* Infamy, disgrace.
- ಅಕೃತ್ಯ akṛtya, *s.* Iniquity; *adj.* wicked, bad.
- ಅಕೇರಿ, akēri, *s.* End; *in dat. or loc.* at or about the end, finally; *also* ಅಪ್ಪೇರಿ.
- ✓ ಅಕ್ಕ, ಅಕ್ಕೆ akka, akkē, *s.* An elder sister; 2. an elderly woman.
- ✓ ಅಕ್ಕಕ್ಕ, ಅಕ್ಕಕ್ಕುಳು akkakka, akkoḷu, *s.* Part; *adv.* asunder. —ದೇವಿನಿ to put asunder, divide.
- ಅಕ್ಕಯ್ಯ akkayya, *s.* An affectionate mode of addressing an elderly woman.
- ಅಕ್ಕರ್ akkaru, *s.* An atom; *also* ಅಕ್ಕರಿದ ಕಡ್ಡಿ; ನಿನ ಅಕ್ಕರಿದ ಕಡ್ಡಿ ಯಾವ್ ಮುಟ್ಟಯಿ I shall not touch a bit of you.
- ಅಕ್ಕರ್ವ akkarva, *s.* The last words of a dying person.
- ಅಕ್ಕಲ್ akkalu, *s.* Sense, intellect, understanding; reflection. —ರೆಟ್ಟುನಿ to be out of wits.
- ✓ ಅಕ್ಕಿ akki, *s.* Rice, corn, *used only in compos., e.g.* ದಟ್ಟಲಕ್ಕಿ, a coarse kind of rice; ಯೇಲಕ್ಕಿ cardamom; *see* ಅರಿ.
- ಅಕ್ಕೀಕ akkika, *s.* A kind of precious stone, sardius.
- ಅಕ್ಕುಡುನಿ akkuḍuni (ಅಕ್ಕುಡ್), *v. a.* To hang, suspend.
- ✓ ಅಕ್ರಮ akrama, *s.* Irregularity, abnormality, confusion. ಅಕ್ರಮಾಡ್ irregularly, disorderly. ಅಕ್ರಮಾಯಿ wrong.
- ಅಗಣಿತ aganita, *adj.* Countless, innumerable.
- ✓ ಅಗತ್ಯ agatya, *s.* Need, necessity, want; *adj.* urgent, important.
- ✓ ಅಗವಾವುನಿ agavāvuni, *c. v.* (of ಅಗವನಿ), To send away, cause to depart.
- ✓ ಅಗವುನಿ agavuni (ಅಗ), *v. n.* To remove, depart. *v. a.* to separate; 2. extend.

ಅಗಪೆಲ್ agapely, s. Separation;  
2. despatch.

ಅಗಮ agama, *adj.* Fixed, immov-  
able.

✓ಅಗರ್, ಅಗರ್ ಅಗರ್ಯ, ಅಗಲ್ಯ, s. ✓A  
fort ditch, trench, moat; 2.  
wall; ಉಷ್ಣದ ಅಗರ್ a saltpan. —ಕ  
ಡ್ಡುನ to dig a trench.

ಅಗರುಗಂಧ agarugandha, s. Red  
sandal wood, *Aquilaria agal-  
lochum*.

✓ಅಗಸೆನಾರ್ agasenāry, s. The lin-  
plant; 2. flax.

✓ಅಗಸೆಮರ agasemara, s. The name  
of a tree, *Agati grandiflora*.

ಅಗಸ್ತ್ಯ agastya, s. The name of  
a Hindu saint; 2. necessity,  
*bet.* ಅನತ್ಯ.

ಅಗಾತ agāta, *adj.* Not danger-  
ous.

ಅಗಾಧ agādha, s. An abyss. *adj.*  
bottomless, deep; 2. very dif-  
ficult.

ಅಗಿನಿ agini, *see* ಅಗ್ನಿ

✓ಅಗಿಲ್ agily, s. A kind of tree;  
ಕರಾಲಿ Agallochum.

ಅಗುಡೆ agude, s. A furnace, fire  
for warming.

ಅಗುರು aguru, *see* ಅಗರ್.

✓ಅಗುರುನಿ aguruni (ಅಸುರಿ), *v. n.*  
To totter, stagger.

ಅಗೆಲ್ agely, s. A kind of demon  
worship with food *etc.* —ತಂಬಿಲ  
worship of demons and ser-  
pents with food-offering. —ತಂ  
ಬಿಲ ಕೊರ್ಪಿನ to give such offer-  
ings to demons, *etc.*

ಅಗೆಲ್-, ಅಗೆಲ-, ಅಗಲ್-ಗಂಧ agely-,  
agela-, agaly-gandha, s. Aloes;  
*see* ಅನಕುಗಂಧ.

✓ಅಗೆಲ agela, s. Breadth; *adj.*  
broad.

ಅಗೆಲುದ್ದ ageludda, s. Length and  
breadth.

✓ಅಗೆಲಿ, ಅಗೆಲಿ ಅಗೆಲಿ agoli, agoli, s. A  
large vessel.

ಅಗೆಲೇಚರ agōcāra, *adj.* Invisible;  
2. incomprehensible.

✓ಅಗ್ಗ agga s. Cheapness. ಅಗ್ಗದ  
cheaply. ಅಗ್ಗಯಿ mean.

✓ಅಗ್ಗಲಾಸ್, ಅಗ್ಗಲ್ ಅಗ್ಗಲಾಸ್, ಅಗ್ಗಲ್ಯ,  
agggaly, *adj.* Cheap. [ಅಗ್ಗ.

ಅಗ್ಗಿ aggi, s. Hunger; 2. fire; *bet.*

✓ಅಗ್ಗಿಯುನಿ, ಅಗ್ಗಿಯುನಿ aggiyuni, ag-  
yuni (ಅಗ್ನಿ), *v. a.* To chew, bite.

✓ಅಗ್ಗಿ agge, s. The shoot of a  
branch.

ಅಗ್ನಾನ, ಅಗ್ನಿನ, ಅಗ್ನೀನ agnāna,  
agnāna, agyēna, s. Ignorance;  
*bet.* ಅಜ್ಞಾನ.

ಅಗ್ನಿ agni, s. Fire.

✓ಅಗ್ರ agra, s. Front, top; ✓2. a sore-  
mouth, aphthae, the thrush;  
ಕಂಜಿಲಿ ಅಗ್ರ, ಕರಿ ಅಗ್ರ, ಕೊಟ್ಟ ಅಗ್ರ,  
ಫಾ ಅಗ್ರ, ಸರ್ಪ ಅಗ್ರ, varieties of  
soremouth. —ಬೇರ್ a kind of  
root for soremouth.

ಅಗ್ರಗಣ್ಯ agraganye, s. The chief;  
2. one who is regardless of  
anything.

ಅಗ್ರಸಾಲೆ agrasāle, s. A dining hall;  
2. a cooking place in temples.

ಅಗ್ರಸ್ಥೆ agraste, s. A headman, pre-  
sident, manager.

ಅಗ್ರಾರ, ಅಗ್ರಹಾರ agrāra, agrahāra, s. A Brahmin village.

ಅಘ agha, s. Sin; 2. passion.

ಅಘೋರ aghōra, *adj.* Terrible, fierce, dreadful.

ಅಚಂಚಲ acañcala, *adj.* Firm, fixed, decided. —ತ್ವ firmness, decidedness.

ಅಚರ ačara, *adj.* Immovable; 2. inanimate.

ಅಚಲ ačala, s. A mountain; *adj.* immovable.

ಅಚೋದ್ಯ ačōdya, *adj.* Curious, wonderful.

ಅಚ್ಚ ಅಚ್ಚಾ, *adj.* Pure, unmixed, genuine; *cf.* ಸ್ವಿಚ್ಚ.

ಅಚ್ಚಡೆ aččaḍe, s. A peculiar kind of cloth to put on; 2. a wrapper; *cf.* ಪಚ್ಚಡೆ.

ಅಚ್ಚದ, ಅಚ್ಚದಾ, s. A red mark put on the forehead; 2. a mixture of raw rice and red powder; *also* ಅಚ್ಚದ.

✓ ಅಚ್ಚಿ ačči, s. ✓ A form, model; 2. a weaver's reed. —ಪಾಡುನ to print, to coin. —ಪ ಮರ a model made of wood; ✓ an axle-tree.

ಅಚ್ಚಿಕಟ್ಟು aččikattu, s. Convenience, fitness. *adj.* neat, compact commodious.

ಅಚ್ಚಿಬೆಲ್ಲಾ aččibella, s. Country sugar, jaggory made of sugarcane.

ಅಜಂ aJam, s. The process of digestion or consumption; *also* ಹಜಂ. —ಅಪಿನ to be digested; to be exhausted.

ಅಜಂತ aJanta, *adj.* Many, all: ಅಜಂತ ಜನ ಕೂಡುಂಡು plenty people come together.

ಅಜಂತೆ aJante, s. An attendant.

ಅಜಕ್ ಅಜಕ್ಯ aJaky, s. Yawning, gaping. —ಇಡೆನಿನಿ to yawn, gape.

ಅಜಕಾಯಿ aJakāyi, s. Coconut. —ದರ್ಫನಿ to break coconuts (in a kind of play).

✓ ಅಜಕೆ aJake, s. Idleness. —ದ ಪಾಕೆ ರ idle talk. —ದಾಯಿ a babbler.

ಅಜಕೆಲ್ ಅಜಕೆಲ್ಯ aJakely, s. Relapse.

ಅಜಕೋಲು, aJakōlu, s. The rope or cane for putting clothes on.

ಅಜನೆ aJanē, s. The noise of a thief, goblin, etc.

ಅಜಪು, ಅಜಬ್ ಅಜಪು, aJapu, aJaby, *adj.* Strange, wonderful.

✓ ಅಜಪುನಿ aJapuni (ಅಜ), *v. a.* To select, choose.

ಅಜಪ್ಪು ಅಜಪ್ಪು, aJappu, s. Selection. ಅಜಪ್ಪುದ selected.

ಅಜಮಾಸ್ ಅJamāsu, s. Estimate; 2. deliberation; 3. trace, search.

ಅಜಮಿಲ ಅJamila, *see* ಅಜಾಮಿಲ.

ಅಜಮೈಸುನಿ ಅJameisuni, *v. a.* To deliberate, trace; 2. to estimate.

ಅಜರ್, ಅಜರ್ಯ ಅJary, aJarya, *adj.* Imperishable, not decaying.

✓ ಅಜರ ಅJara s. A kind of moss; *cf.* ಪಾಮುಜಿ.

ಅಜಲ್ ಅJaly, s. A portion, part. —ದಾಯಿ a customer.

ಅಜಲಿಪಿ ಅJalipi, s. Fate.

ಅಜಾಗ್ರತೆ ajāgratē, *s.* Carelessness.

ಅಜಾಮಿಳ ajāmila, *s.* The name of a fabulous Brahmin.

ಅಜಾಮೆ ajāme, *s.* A barber; *bet.* ಹಜಾಮೆ.

ಅಜಿಕೆ ajikē, *see* ಅಜಕೆ.

ಅಜಿಕೆಲ್ ajikelu, *see* ಅಜಕೆಲ್.

ಅಜಿಕುರ್ವೆ ajikurve, *s.* A sower's basket; *also* ಅಜಿಕುರುವೆ.

ಅಜಿಗುಜಿ ajiguji, *s.* A crushing.

✓ಅಜಿಸ, ಅಜಿಪ್ಪು ajipa, ajippa, *num.* Sixty; *also* ಅಜಿಸ.

ಅಜಿಮೆ, ಅಜಿಮೆ ajimē, ajmē, *s.* A crook. —ದ ಕಲ್ಲೆ a grinding-stone (for medicine *etc.*).

ಅಜಿರ್ ಅಜಿರು, *s.* A blue oyster. —ಕೈ an unfortunate hand. ಅಜಿರ್ ದ ಕರ್ಬ very hard iron.

ಅಜಿಲ್ದಾರ್, ಅಜಿಲ್ದಾರ್ ajildāru, ajileru, *s.* A title, honorific appellation of a master or manager (particularly applied to a headman of the Bants).

ಅಜೀರ್ಣ, ಅಜೀರ್ಣೆ ajīrna, ajirte, *s.* Indigestion.

✓ಅಜಿಞೆ, *s.* The foot-print; 2. foot-step, track, trace; 3. a row; 4. the cloth tied over a cradle; *also* ಹಜಿ, ಹೆಜಿ. —ಕಟ್ಟಿಸು to make a row. —ಕೋಲು, *see* ಅಜಕೋಲು. —ಬಳ್ಳೆ a rope for putting clothes on.

✓ಅಜ್ಜಿ ಅಜ್ಜಿ, *s.* A grandmother. —ಕಥೆ a tale, idle story.

ಅಜ್ಜಿಟ್ಟು, ajjittu, *s.* A kind of dough made of rice.

✓ಅಜ್ಜಿ ಅಜ್ಜಿ, *s.* A grandfather.

ಅಜ್ಞಾನ ajñāna, *s.* Ignorance.

ಅಜ್ಞಾನಿ ajñāni, *s.* An ignorant man.

ಅಟಿ ಅಟಿ, *s.* Obstinacy; *bet.* ಹಟ. —ತಾಯಿ, —ಮಾರಿ an obstinate person.

ಅಟಿಕೊಟಲೆ aṭakoṭale, *s.* Constant sickness.

✓ಅಟಕ, ಅಟಕಾವು aṭaka, aṭakāvu, *s.* Obstacle, hindrance. —ಮೆಟ್ಟಿಸಿ, ಅಟಕಾಯಿಸುನಿ to hinder, stop.

ಅಟಮಟ aṭamaṭa, *s.* Deception, pretence.

✓ಅಟಾರ ಅಟಾರಾ, *adj.* Wide spread, as the branches of a tree.

ಅಟೂರ aṭūra, *s.* Polycarpaea corymbosa, *also* ಪಾಡಿಮುಳ್ಳು.

✓ಅಟ್ಟಿ ಅಟ್ಟಿ, *s.* An upper loft, garret, upper room; 2. ceiling.

ಅಟ್ಟಣೆ aṭṭaṇē, *s.* A household; 2. household things; 3. administration. —ಅರಗಣೆ articles to be cooked. —ಜೋಡಣೆ household care.

✓ಅಟ್ಟಿಳು aṭṭaḷu, *s.* An upstairs-room.

ಅಟ್ಟಿಹಾಸ, ಅಟ್ಟಿಹಾಸ aṭṭahāsa, aṭṭāsa, *s.* Shouting, laughter; 2. pomp, ostentation; 3. delay. —ಮೆಟ್ಟಿಸು to shout, laugh aloud; to parade, ostentate.

ಅಟ್ಟಿಳ್ಳು aṭṭiḷu, *s.* A good labourer; 2. a messenger sent after another.

✓ಅಟ್ಟಿ ಅಟ್ಟಿ, *s.* A pile, heap of rice.

✓ಅಟ್ಟಿಲ್ ಅಟ್ಟಿಲು, *s.* Cooking; 2. meal. —ದಾಯಿ a cook.

- ✓ ಅಟ್ಟುನಿ attuni (ಅಟ್ಟಿ), *v. a.* To put;  
 ✓ ಫೋಸು ಅಟ್ಟುನಿ to discharge urine,  
*vlg.*
- ✓ ಅಟ್ಟಿ attè, *s.* The sole of a shoe;  
 ✓ 2. support, stand; 3. knot; ಕು  
 ✓ ತಟ್ಟಿ, ಕುತ್ತಟ್ಟಿ an upper loft for  
 storing rice; ಚಿತ್ತದಟ್ಟಿ a knot or  
 ring of a rattan. —ಕಾರ್ bent  
 legs, bandy legs. —ಫೋಯಿಡ್ ಕು  
 ಫುನಿ, —ಮುಡಿತ್ ಕುಫುನಿ to sit down  
 on cross legs.
- ಅಟ್ಟಿಮಿ, attèmi *s.* The eighth lun-  
 ar day; ಸೋಕುಲಟ್ಟಿಮಿ the birth-  
 day of ಕೃಷ್ಣ; *bet.* ಅಷ್ಟಮಿ.
- ಅಟ್ಟಿಮುಟ್ಟಿ attèmuttè, *s.* Arms and  
 legs; —ಫೋಲ್ತ್ಯಂಡ್ hands and legs  
 are broken.
- ✓ ಅಟ್ಟಿಯಿಳಿಗೆ attoligè, *s.* A loft sup-  
 ported on posts, temporary  
 gallery.
- ✓ ಅಡ್ಪಿನಿ adupini (ಅಡ್), *v. n.* To cook.  
 ಕಂಡಣ್ಣಿ ಅಡ್ಪಿನಿ to marry a man.
- ✓ ಅಡಂಗಾಯಿ adangāyi, *s.* A kind of  
 pickle.
- ✓ ಅಡಕ್, ಅಡಕ adaky, adaka, *s.* Hin-  
 derance; *also* ಅಟಕ.
- ✓ ಅಡಕ, ಅಡ್ಕ, ಅಡ್ಕಬಾಗ್ adaka,  
 adka, adukajāggu, *s.* An unclean  
 place; 2. a burying place.  
 —ಕಾಡ್ a wild unclean place.
- ✓ ಅಡಕಬಾರೆ adakabāre, *s.* A kind of  
 fruit, *Cucumis pubescens.*
- ಅಡಕಾಯಿಸುನಿ adakāyisuni, *v. a.*  
 To hinder.
- ✓ ಅಡಕುನಿ, adakuni (ಅಡಕ), *v. a.* To  
 throw, cast out; 2. to dis-  
 charge, fire, *as* ಚಿಡಿ ಅಡಕುನಿ to  
 fire a gun; *also* ಅಡೆಕುನಿ.
- ✓ ಅಡಗ್ adagu, *s.* A ship; *cf.* ಹಡಗ್,  
 ಕಪ್ಪಲ್.
- ಅಡಜಾತಿ adajāti, *s.* An out-caste;  
 2. a mongrel; *adj.* mixed.
- ✓ ಅಡನ, ಅಡ್ಡಣ adana, addana, *s.* A  
 shield.
- ಅಡನಗಾಯಿ adanagāyi, *see* ಅರಂ  
 ಗಾಯಿ.
- ಅಡನಾಡಿ adanādi, *see* ಅಡ್ಡಾಡಿ.
- ✓ ಅಡಪ adapa, *s.* A barber's dres-  
 sing case; 2. a bundle; *also*  
 ಹಡಪ, ಬಾಲ್ಮುಟ್ಟು.
- ✓ ಅಡವುನಿ adapuni (ಅಡ), *v. a.* To  
 plough; *cf.* ದಪ್ಪನಿ.
- ✓ ಅಡಬೆ, adabè, *s.* An adulteress;  
*adj.* bastard, illegitimately  
 born; *bet.* ಹಡಬೆ. —ನ್ ಪಟ್ಟಿನಾಯಿ  
 a bastard, an illegitimate  
 person, *vlg.*
- ✓ ಅಡಮಿನ್ adaminu, *s.* A kind of  
 fish.
- ಅಡರ್ adaru, *s.* A thin branch,  
 twig; 2. copse.
- ✓ ಅಡರುನಿ adaruni (ಅಡರ್), *v. n.* To  
 crack.
- ಅಡವಿ adavi, *s.* A forest, jungle.
- ✓ ಅಡವು, ಅಡಾವು adavu, adāvu, *s.* A  
 mortgage, pledge; 2. the  
 thing mortgaged. —ಕೊಪ್ಪಿನಿ,  
 —ವಾಡುನಿ to pawn, pledge, mort-  
 gage.
- ಅಡಾಯಿಸುನಿ adāyisuni, *see* ಅಡಕಾ  
 ಯಿಸುನಿ.
- ✓ ಅಡಿ adi, *s.* Bottom, base; 2. foot;  
 1 ಕಾರಡಿ the foot-sole, foot-step.  
 1 ಅಡಿಕಡಿಕ್ ಬುರುನಿ to fall one upon  
 the other.

✓ಅಡಿ adi, *adj.* Cooked, dressed, prepared. —ಅಟ್ಟಿ prepared food; a meal ready to be served.

ಅಡಿಂಕರ adīnkara, *s.* A large vessel; *also* ಅಡ್ಡೈ.

✓ಅಡಿಕ್ಕಿಬೂರು adikebūru, *s.* A kind of creeper, *Pothas scandens*; *also* ಅಕ್ಕಿಬೂರು.

✓ಅಡಿಕೈ adikei, *s.* The palm of the hand. ✓*adj.* Defeated, vanquished. —ಆಪಿಸಿ, —ಬೂರುನಿ to lie underneath; to be overturned, defeated.

ಅಡಿಗಂಟು adigantu, *s.* The binding in the middle of a sack converting it into a "bissac"; the lower part of a "bissac" or sack tied in the middle. 2. the lower joints of a reed or cane.

✓ಅಡಿಗುಳು adigūlu, *s.* ✓A cook. 2. a priest.

✓ಅಡಿಗಿ adigē, *s.* ✓Cooking, distilling. 2. emulsion or confection prepared from medicinal herbs. —ಭಟ್ಟಿ a cook.

ಅಡಿಚರಕ್ adīcaraku, *s.* Ballast.

ಅಡಿನ್ನಿರ್ adiniry, *s.* Water at the bottom of something, standing water. 2. stored-up-water for irrigation of lower lying fields. —ಕಟ್ಟುನಿ to store up water in a field after the 2nd or 3rd crop until rainfall.

ಅಡಿಪತ್ತುನಿ adipattuni, *v. a.* To singe, burn.

ಅಡಿಪರೆಲ್ adiparelu, *s.* A spurious jewel.

ಅಡಿಪಾಡುನಿ adipāḍuni, *v. a.* To stack corn in a straw- (or bamboo-mat-) granary in a yard. 2. proceed.

✓ಅಡಿವು adipu, *s.* Sweeping. —ದಾಯಿ, —ನಾಯಿ a male sweeper. —ನಾಳಿ a female sweeper.

✓ಅಡಿವುನಿ adipuni (ಅಡಿ), *v. a.* To sweep.

ಅಡಿಬೂರುನಿ adībūruni, *v. n.* To submit.

ಅಡಿಮುದೆಲ್ adimudelu, *s.* Capital for trading. 2. resources.

ಅಡಿಮೇಲ್ adimēlu, *s.* Overturning. —ಆಪಿಸಿ, —ಬೂರುನಿ to be overturned. —ಪಾಡುನಿ to upset, turn over.

ಅಡಿಸುಡಿಸಾಮಾನ adisuḍisāmāna, *s.* Dressed food.

✓ಅಡುಂಬು aḍumbu, *s.* The creeper *Ipomoea maritima*.

✓ಅಡೆ, ಅಡೆಗೆ ade, adegū, *adv.* There. ಅಡೆಗೇ (*emph.*) just there, to that very place. [ನೂನ.

ಅಡೆಂಗುನಿ aḍeṅguni, *see* ಅಡೆವನಿ, ಪೆಂ

ಅಡೆಕ adēka, *adj.* Narrow, close.

2. small, short, brief.

ಅಡೆಕುನಿ aḍekuni, *see* ಅಡಕುನಿ.

✓ಅಡೆವು aḍevu, *s.* The act of shutting, closing, finishing. —ಪಾಡುನಿ to shut, close.

✓ಅಡೆವುನಿ, ಅಡೆವುನಿ aḍevuni, aḍevuni (ಅಡೆ), *v. n.* ✓To shut, close.

✓2. to roost, perch: ಕೋರಿ ಅಡೆ ಯುಂಡು the fowl perches. ಬಿಲೆ ಅಡೆವುನಿ to cost: ದಾನೆ ಅಡೆವು? what's the price? *also* ಅಡೆವು ಫೋಪಿನಿ to be shut up, closed.

ಅಡೆಸ್ adesu, *adj.* Faded, waned, drooping *or* hanging down (as one's head).

↓ಅಡೇಕೆ adēke, *s.* Obstacle, hinderance. 2. shelter.

ಅಡೇಗೆ adēge, *adv.* For nothing, to no purpose. 2. without anything more, barely, merely; *also* ಅಡೆಗೆ.

✓ಅಡೇವುನಿ, ಅಡೇಯುನಿ adēvuni, adēyuni (ಅಡೇ), *v. n.* To hide, be concealed.

↓ಅಡ್ಡ adka, *see* ಅಡಕ.

✓ಅಡ್ಡಲ adkala, *s.* A cooking shed. 2. an oven.

↓ಅಡ್ಡ adda, *s.* A rafter.

↓ಅಡ್ಡ adda, *s.* Obstacle, hinderance. *adj.* Horizontal, intervening. *adv.* Across, athwart. —ಅಪಿನಿ, ಅಡ್ಡಾಪಿನಿ to come across, hinder.

↓ಕಟ್ಟುನಿ to dam up, shut in; to hinder, interrupt, prevent; to block up a path *or* entrance; to screen. —ಗೀಚುನಿ to cross with lines, underline —ತಲೆವನಿ to oppose, stop, hinder. —ದೀಪಿನಿ to place across. —ಬರ್ಪಿನಿ to oppose, confront, interrupt. —ಬೂರುನಿ to prostrate, bow down (a kind of salutation). —ಮಳ್ಳುನಿ to hinder, oppose.

ಅಡ್ಡಂತ್ರ addantra, *s.* The torments supposed to be caused by a demon.

ಅಡ್ಡಕ, ಅಡ್ಡ adka, adka, *see* ಅಡಕ.

↓ಅಡ್ಡಕಟ್ಟೆ addakattē, *s.* A dam.

ಅಡ್ಡಕತ್ತಿಮುತ್ತಿಗಂದ addakattimut-

tiganda, *s.* A female's head-ornament. 2. the head-gear of a devil-dancer.

↓ಅಡ್ಡಕತ್ತಿರಿ addakatteri, *s.* A betelnut-cutter *or* cracker; *also* ಅಡಕತ್ತಿ.

ಅಡ್ಡಕಸಬು addakasabu, *s.* An improper *or* unnatural profession. *adj.* Unusual, contrary.

↓ಅಡ್ಡಕಾರ್ addakāru, *s.* The bent knee, *as* —ಪಾಡ್ಡ ಕುಳ್ಳುನಿ to squat. 2. a crooked leg. —ಪಾಡುನಿ to interfere with.

ಅಡ್ಡಕೀಲ್ addakily, *s.* A bolt, lock, tenon, linch-pin.

ಅಡ್ಡಕೈ addakei, *s.* The arm in a posture of defence.

ಅಡ್ಡಕೋಲ್ addakōlu, *s.* A crossbar.

ಅಡ್ಡಗಂಧ addagandha, *s.* A horizontal mark on the forehead made with sandal paste by certain caste people.

ಅಡ್ಡಗೀಟ್, ಅಡ್ಡಗಿರೆ addagitu, addagerē, *s.* An intersected line, a line across another.

↓ಅಡ್ಡಗಿಲ addagela, *s.* Breadth, width, diameter.

ಅಡ್ಡಗಿಲ್ಲ addagelly, *s.* A lateral branch.

ಅಡ್ಡಗೋಡೆ addagōḍē, *s.* A partition wall.

ಅಡ್ಡಘಾಯ addagghāya, *s.* An untimely *or* accidental death. ಅಡ್ಡಘಾಯೊಡು ತಿಕ್ಕುನಿ to be caught suddenly, to be in danger of life; to be very afraid.



- ಅಡ್ಡಚೌಕ addačauka, s. A box in which the linga is kept.
- ✓ಅಡ್ಡಚಿ addačai (ಅಡ್ಡ-ಅಚ್ಚೆ), s. An axle.
- ಅಡ್ಡಜಾತಿ addajāti, *see* ಅಡ್ಡಜಾತಿ.
- ✓ಅಡ್ಡಣ addaṇa, s. A shield.
- ಅಡ್ಡಣಿ, ಅಡ್ಡಣಿಗೆ addaṇi, addaṇigē, s. A bench.
- ✓ಅಡ್ಡಣೆ addaṇē, *see* ಅಡ್ಡಣೆ.
- ಅಡ್ಡತರೆ addatārē, s. An ill-formed head.
- ಅಡ್ಡತೊಲೆ, ಅಡ್ಡತೋರ್ಣ addatolē, addatōḷy, s. A transverse beam, cross-bar.
- ಅಡ್ಡದಂಡಿಗೆ addadaṇḍigē, s. A kind of an open palankin carried sideways.
- ಅಡ್ಡದಂಡೆ addadaṇḍē, s. A hand-cuff. 2. a partition wall, parapet, dam.
- ಅಡ್ಡದಬ್ಬೆ addadabbē, s. The bamboo pole with which anything is carried across the shoulder.
- ಅಡ್ಡನಾಲಯಿ addanālayi, s. A stammering tongue. 2. lying, gainsaying.
- ಅಡ್ಡನೀಲೆ addaṇīta, *adv.* Broadwise.
- ಅಡ್ಡಪಂತೆ, ಅಡ್ಡಪಂಕ್ತಿ addapantē, addapaṅkti, s. A line crossing another. —ಕುಳ್ಳನಿ to sit at meals apart from others (in a siderow).
- ಅಡ್ಡಪಾತೆರ addapātera, s. Interrupting one in speaking. 2. contradicting, gainsaying. —ಪಾತೆರನಿ to interrupt, gain-say.

- ಅಡ್ಡಪುದರ್ addapudary, s. A nickname.
- ಅಡ್ಡಪುದೆ addapudē, s. A load carried on a pole by two *or* more persons. 2. a load carried on the shoulder.
- ಅಡ್ಡಬರೆ addabarē, *see* ಅಡ್ಡಬಾರೆ.
- ಅಡ್ಡಬೇಲಿ addabēli, s. A hedge *or* fence across a path.
- ಅಡ್ಡಮರ addamara, s. A cross-bar.
- ಅಡ್ಡಮಾರ್ಗ addamārga, s. A cross-way, by-path. 2. a false way.
- ಅಡ್ಡಮುಡಿ addamuḍi, s. A female's tuft of hair fixed on the side of the head.
- ಅಡ್ಡರ, ಅಡ್ಡರೆ addara, addarē, s. Tetanus; *also* —ರೋಗ.
- ಅಡ್ಡಲಿ, ಅಡ್ಡಳಿ addali, addali, s. A pole placed across.
- ಅಡ್ಡವಕ್ಕೇಲ್ addavakkēly, s. A new *or* temporary tenant *or* lodger.
- ಅಡ್ಡಶೆರಂಗ್ addašeraṅgy, s. The upper end of a woman's cloth drawn over the right shoulder.
- ಅಡ್ಡಸಾದಿ addasādi, s. A by-path, cross-way.
- ಅಡ್ಡಸಾಲ್ addasāly, s. A transverse row *or* line. 2. repeated interruptions, interference.
- ಅಡ್ಡಳಿಗೆ addaliḡē, *see* ಅಡ್ಡಳಿ.
- ಅಡ್ಡಾಡುನಿ addāḍuni (ಅಡ್ಡಾಡು), *v. n.* To walk to and fro, to parade.
- ✓ಅಡ್ಡಾದಿಡ್ಡಿ addādiḍḍi, *adj.* Awkward, clumsy. 2. topsy-turvy.
- ಅಡ್ಡಾಪಿನಿ addāpini, *see* ಅಡ್ಡ.

- ✓ ಅಡ್ಡಿ addi, *s.* Obstacle, stoppage.  
 2. opposition. —ಮಕ್ಕುನಿ to hinder, prevent, oppose, stop.  
 ಅಡ್ಡೆಲಿವುನಿ adḍelipuni (ಅಡ್ಡೆಲಿ), *v. a.*  
 To put out, drive out.  
 ಅಡ್ಡೆಯರ addiyara, *s.* An earthen jar  
 or vessel. ನೀರಡ್ಡೆಯರ a water  
 pot.  
 ✓ ಅಡ್ಡೆಯೆ addyè, *s.* A cake, pudding.  
 ಅಡ್ಡಾಡಿ adḍādi (ಅಡ್ಡ-ಸಾಡಿ), *adj.*  
 Indifferent, middling. 2. vul-  
 gar, low. 3. wild; *cf.* ಅಂಸಡಿ.  
 ಅಡ್ಡಿನಿ, ಅಡ್ಡುನಿ adḍini, adḍuni (ಅಡ್ಡಿ),  
*see* ಅಡ್ಡಿಪಿನಿ.  
 ಅಡ್ಡಿಲ್ಲ adpillu, *s.* A kitchen.  
 ಅಡ್ಡಿಯೊಣುನಿ, ಅಡ್ಡಿಯೊಣ್ಣುಪೋಪಿನಿ a-  
 dyoṇuni, adyōṇḍupōpini, *v. n.*  
 To leave a place at once.  
 ✓ ಅಣಕ anaka, *s.* Narrowness,  
 closeness. *adj.* Narrow, small.  
 ✓ ಅಣಕನಣಕ anakanaka, *adj.* Quar-  
 relling.  
 ಅಣವು anavu, *s.* Need, want.  
 2. urgency, necessity. 3. hin-  
 derance, obstacle. 4. harm.  
 ✓ ಅಣರ anaru, *s.* Moss, lichen,  
 mouldiness, the green stuff on  
 stagnant water; *cf.* ಪಾಮಜಿ. —ಪ  
 ತ್ತುನಿ to become mossy, slimy.  
 ✓ ಅಣಸ anasu, *s.* A handle, hilt.  
 ಅಣಾವುತ anāvuta, *see* ಅನವತ.  
 ✓ ಅಣಾವುನಿ, ಅಣ್ಣಾವುನಿ anāvuni, anṇā-  
 vuni (ಅಣಾ), *v. n.* To look up,  
 lift up the face, gaze.  
 ✓ ಅಣಿ ani, *s.* A kind of mask or  
 appendage worn by a devil-  
 dancer. ✓ 2. a peacock's tail

when spread. 3. a small fly.  
 —ಕಟ್ಟುನಿ, —ವಾಡುನಿ, —ದೀಪಿನಿ to put  
 on a mask *etc.*

ಅಣಿತ anita, *adj.* Elastic; *also*  
 ಹಣಿತ.

ಅಣಿಲೆ anilè, *see* ಅನಿಲೆ.

✓ ಅಣಿಲೆಕಾಯಿ anilekāyi, *s.* The  
 gall-nut, ink-nut.

✓ ಅಣಿಲೆಮರ anilemara, *s.* The ink-  
 nut-tree, *Terminalia chebula*.

ಅಣು anu, *s.* An atom, any thing  
 extremely small, dust.

ಅಣುವು anuvu, *see* ಅಣವು.

ಅಣುಬೆ anubè, *adj.* Soft.

✓ ಅಣೆ anè, *int.* Oh! hey.

✓ ಅಣೆ anè, *s.* The forehead, *see* ಹಣೆ.

2. steepness. 3. a very steep  
 foot-path. —ಮಿತ್ತಾತನಿ to ascend  
 a steep path.

ಅಣೆ anè, *see* ಅಣೆ.

ಅಣೆಕಲ್ಲು anekallu, *s.* A certain  
 stone in a temple-yard dedi-  
 cated to the tutelary demons  
 of a temple.

✓ ಅಣೆವುನಿ anèpuni (ಅಣೆ), *v. a.* To  
 press, push, strike against,  
 come in contact.

ಅಣೆಬರವು anèbaravu, *s.* Fate,  
 destiny. 2. appointed lot;  
*see* ಹಣೆಬರವು.

✓ ಅಣ್ಣವು, ಅಣ್ಣಾವು anṇavu, anṇāvu,  
*s.* A man, male; *also* ಅಣ್ಣವೀವು.

ಅಣ್ಣಿಲ್ anṇilu, *s.* A very narrow  
 door, a wicket. 2. a lodge.  
 —ಇಟ್ಟಿಡೆ a strait passage.

✓ ಅಣ್ಣು anya, *s.* The prow of a  
 vessel.

ಅತಂತ್ರ atantra, *adj.* Unstable, infirm, weak, helpless.

ಅತಂತ್ರೇ atantre, *s.* A dependent, helpless person.

ಅತಿ ati, *pref.* Over, beyond, exceeding, much *etc.*

ಅತಿಕ್ರಮ atikrama, *s.* Transgression, infringement. —ದಾಯಿ a transgressor. —ಮೆಳ್ಪುನಿ, ಅತಿಕ್ರಮಿಸು to transgress, encroach, violate.

ಅತಿಥಿ atithi, *s.* A guest.

ಅತಿಥ್ಯ atithya, *see* ಅತಿಥ್ಯ.

ಅತಿಪ್ರಿಯ atipriya, *adj.* Much beloved.

ಅತಿರಿಕ್ತ atirikta, *adj.* Excessive, exceeding.

ಅತಿಶಯ atishaya, *s.* Pre-eminence. 2. abundance. 3. wonder, marvel.

ಅತಿಸಾರ atisāry, *s.* Diarrhœa, dysentery.

ಅತಿಸ್ವಾದ atisvādy, *s.* A good flavour.

ಅತುಲ, ಅತುಳ atula, atulā, *s.* *Sesamum orientale.* *adj.* unequalled, incomparable.

ಅತ್ತ attu, *def. v.* Not, not so; negation of quality; *cf.* ಇಷ್ಟಿ. —ಇನ್ನಿನಿ to deny, contradict. —ಕಲಿಸಿನಿ to abnegate. ಅತ್ತರ if not, else, or.

ಅತ್ತಂತ್ರ attantra, *s.* Absence of mind, carelessness; *cf.* ಅತಂತ್ರ.

ಅತ್ತಂದಿ attandi, *part. (of ಅತ್ತ)* Not right, unseemly. —ಕೆಲಸ an improper act, a wicked deed.

ಅತ್ತಂದೆ attandè, *conj. (part. of ಅತ್ತ)* But, besides, except, without, unless.

ಅತ್ತರ, ಅತ್ತರ attary, attara, *s.* A kind of mat made of split bamboos.

ಅತ್ತರು attaru, *s.* Otto or essence of roses *etc.* 2. perfume.

ಅತ್ತಲ, ಅತ್ತಲ attala, attalā, *s.* A kind of cake for the Samā-rādhane feast.

ಅತ್ತಸಮರ attasamara, *s.* The fig tree, *Ficus religiosa.* ಅತ್ತಸವ ಕಟ್ಟಿ a platform built round the foot of a sacred fig tree; also ಅತ್ತಕ್ಕ.

ಅತ್ತಾ attā, *interrog. of ಅತ್ತ.*

ಅತ್ತಾರ attāry, *see* ಅತ್ತರ.

ಅತ್ತಿಗೆ attigè, *s.* An elder brother's wife.

ಅತ್ತೆ attè, *s.* A mother-in-law. 2. an aunt.

ಅತ್ಯಂತ atyanta, *adj.* Excessive, extreme, exceeding.

ಅತ್ಯರ್ಥ atyartha, *adj.* Excessive.

ಅತ್ಯಲ್ಪ atyalpa, *adj.* Very small, trifling.

ಅತ್ಯವಶ್ಯ atyavaśya, *adj.* Very necessary.

ಅತ್ಯಾಶೆ atyāśè, *s.* Greediness, covetousness. 2. lust.

ಅತ್ಯುತ್ತಮ atyuttama, *adj.* Most excellent, best.

ಅತ್ಯೆ atyè, *see* ಅತ್ತೆ.

ಅತ್ರಿ, ಅತ್ರಿಮುನಿ atri, atrimuni, *s.* One of the seven sages, father of Čandra.

ಅತ್ರುವಾಣ, ಅತ್ರುವಾನ atruvāṇa, atruvāṇa, *s.* Insincerity. 2. machinations.

ಅತ್ರೇಸ atresa, *s.* A kind of sweetened rice-cake.

ಅತ್ರೇಸ atrēsa, *s.* The 9th lunar mansion, (*fr.* ಅಶ್ಲೇಷ). 2. a kind of rain in August.

ಅಥರ್ವ, ಅಥರ್ವಣ atharva, atharvaṇa, *s.* The fourth Vēda.

ಅದರ್ ಅದರು, *s.* A split, crack, cleft.

ಅದರ್‌ಪದರ್‌ ಅದರುಪದರು, *s.* The line of cleavage of a rock *or* other formation, which can be separated into slabs *or* scales *or* flakes. √2. shaking and quaking. —ಅಪಿನ to go to pieces, be shattered, bruised, split, *etc.* —ಬುದ್ಧಿನಿ to crack.

ಅದರಾಟ ಅದರಾಟ, *s.* Shaking, trembling.

ಅದರಾವುನಿ ಅದರಾವುನಿ, *c. v.* (*of* ಅದರುನಿ), To shake, agitate.

ಅದರುನಿ ಅದರುನಿ (ಅದರು), *v. n.* To tremble, quake.

ಅದಗ adaga, *adv.* Then, at that time; *cf.* ಅಸಗ, ಆಸಗ.

ಅದರುನಿ adaruni, *see* ಅದರುನಿ.

ಅದರ್ಪುನಿ adarpuni (ಅದರು), *v. a.* To cause to tremble. 2. to admonish, rebuke, reprove.

ಅದಲ್‌ಬದಲ್‌ adalybadaly, *s.* Exchange. —ಮುಚ್ಚುನಿ to exchange.

ಅದಿರ್, ಅದರ್‌ ಅದಿರು, ಅದರು, *s.* A limit. 2. a boundary wall, parapet.

ಅದರುನಿ aduruni, *see* ಅದರುನಿ.

ಅದೃಡ adruḍa *s.* Uncertainty. *adj.* Unstable, uncertain; *bet.* ಅಪೃಥ.

ಅದೃಶ್ಯ ಅದೃಶ್ಯ, *adj.* Invisible.

ಅದೃಷ್ಟ ಅದೃಷ್ಟ, *s.* Fortune, fate.

ಅದಿ ಅದಿ, *s.* An inner room. 2. a small room.

ಅದಿಕಿ adeki, *s.* Right of management of family-property; *also* ಅದಿಕಿ. —ದಾಯಿ an heir, the head of a family *etc.* —ಹೆಚ್ಚುನಿ the management *or* administration of the family-property to extend.

ಅದಿಲಿ, ಅದಿಲಿ ಅದಿಲಿ, adoli, *s.* A kind of chisel.

ಅದೀಲಿ, ಅದೀಲಿ adēli, adōli, *s.* Half an anna; ಚೊಳ್ಳಿದ— half a rupee, an eight anna piece.

ಅದೀಕ್, ಅದೀಕ್ adēky, adēka, *see* ಅಧಕ.

ಅದೀಚ adēca, *see* ಅದೀಚ, ಅದಿಕಿ.

ಅದೋಗತಿ, ಅಧೋಗತಿ adōgati, adhōgati, *s.* Perdition.

ಅದೋಮುಖಿ adōmukhi, *s.* Downward tendency. 2. the name of a female Bhūta.

ಅದ್ಧನ addana, *s.* Weakness. 2. sickness. 3. affliction; *cf.* ಅಪ್ಪನ, ಅಫ್ಫಾನ. —ದಾಯಿ a weak *or* distressed man.

ಅದ್ಧಲಿಪುನಿ, ಅದ್ಧಲಿಪುನಿ addalipuni, addolipuni (ಅದ್ಧಲಿ, ಅದ್ಧಲಿ), *v. a.* To rebuke. 2. to frighten. 3. to command.

ಅದ್ವುನಿ adpuni (ಅದ್ವು), *v. n.* To go to stool, *vlg.*

ಅದ್ಭುತ abhuta, *s.* A phenomenon, miracle, wonder, *adj.* Wonderful, surprising.

ಅದ್ರಿ, adri *s.* A hill. 2. a tree.

ಅದ್ರುನಿ adruni, *see* ಅದ್ರುನಿ.

ಅದ್ವನ advana, *see* ಅದ್ವನ.

ಅದ್ವಾನ advāna, *see* ಅದ್ವಾನ.

ಅದ್ವೈತ adveita, *s.* The Vēdānta śāstra or the doctrinal system of Śāṅkarācārya which regards the Supreme Spirit and the human spirit as one.

ಅಧಮ adhama, *adj.* Low, mean, vile. ಅಧಮಿ a low or vile person.

ಅಧಿಕ adhika, *adj.* Much, great, more.

ಅಧಿಕಾರ adhikāra, *s.* Authority, power. —ಸ್ತೌ a head official; a governor; a man of power.

ಅಧಿಪತಿ adhipati, *s.* A ruler, lord, commander.

ಅಧೀನ adhīna, *s.* Possession, control. *adj.* Dependent on. —ತೆ dependence, subjection.

ಅಧೀನಿ adhīne, *s.* An adherent, a dependent.

ಅಧೈರ್ಯ adheirya, *s.* Discouragement, timidity, cowardice.

ಅಧ್ಯಯನ adhyayana, *s.* Study. 2. the reading of sacred books.

ಅಧ್ಯಕ್ಷೆ adhyakshe, *s.* A superintendent, overseer. 2. a bishop, *Chr.*

ಅಧ್ಯಾಯ adhyāya, *s.* Chapter, section; *cf.* ಸಂಧಿ.

ಅಧ್ವಾನ advhāna, *s.* Labour. 2. im-

methodical effort. *adj.* Tired. 2. weak. 3. wrong, spoilt. —ವಾಯಿ a hard-working man.

ಅನಂತ ananta, *adj.* Endless, infinite. —ಶ್ಚಿ infinity. —ಶಯನಿ Vishṇu, as reclining on the coils of the king of serpents (asin Trivandrum). ಅನಂತಿ the Infinite, God.

ಅನಂತರ anantara, *adv.* Afterwards.

ಅನಪು anapu, *see* ಅನಪು.

ಅನರ್ anaru, *see* ಅನರ್.

ಅನರ್ಗ್ಯ anargya, *adj.* Very costly, priceless; *fr.* ಅನರ್ಗ್ಯ.

ಅನರ್ಥ anartha, *s.* Bad fortune, calamity, disaster.

ಅನವತ, ಅನವೃತ anavata, anavuta, *s.* Iniquity, transgression. —ವಾಯಿ a transgressor.

ಅನಾಚಾರ anācāra, *s.* Violation of religious rules or practices. 2. misconduct, transgression. 3. irreligion.

ಅನಾಥ anātha, *adj.* Forlorn, helpless, destitute. ಅನಾಥಿ one who is unprotected, helpless, an orphan. ಅನಾಥಿವಿ a widow, poor woman.

ಅನಾದಿ anādi, *adj.* Without beginning, everlasting, eternal.

ಅನಾಧಾರ anādhāra, *s.* Without basis or support, want of protection. *adj.* Helpless, unprotected.

ಅನಾಮತಿ anāmati, *s.* Deposit, anything entrusted. 2. all, the whole. 3. keeping in suspense; *cf.* ಅಮಾನತು.

ಅನಿಲೆ anile, *s.* Bud, sprout, germ.  
 2. soft timber. —ಪರಿಯುನಿ to  
 bud, germinate. ಬಿತ್ತದನಿಲೆ a  
 sprout from a seed.  
 ಅನಿವಾರ anivāra, *s.* Trouble, hard-  
 ship. 2. starvation.  
 ಅನಿಷ್ಟ anishṭa, *s.* Something un-  
 pleasant. 2. adversity. 3.  
 displeasure.  
 ಅನೀತಿ anīti, *s.* Injustice, wrong.  
 ಅನು anu, *pref.* After, like, under,  
 along *etc.*  
 ಅನುಕಾಲ, anukāla, *see* ಅನುಕೂಲ.  
 ಅನುಕೂಲ anukūla, *s.* Agreement.  
 2. convenience. 3. help, aid.  
*adj.* Convenient, helpful. —ಆ  
 ಪಿನಿ to be convenient. —ಮೆಳ್ಳುನಿ  
 to make convenient, arrange.  
 ಅನುಕ್ರಮಣಿಕೆ anukramanikē, *s.*  
 Arrangement, order. 2. an  
 index, table of contents.  
 ಅನುಗ್ರಹ anugraha, *s.* Favour,  
 regard, mercy, grace.  
 ಅನುತನ anutana, *s.* Opportunity,  
 fitness. —ತೂಪಿನಿ to watch for  
 an opportunity.  
 ಅನುದಿನ anudina, *adv.* Daily.  
 ಅನುಪಕಾರ anupakāra, *s.* Unkind-  
 ness, disfavour.  
 ಅನುಪತ್ಯ anupatyā, *s.* Indigence,  
 necessity, need, want of means.  
 2. inconvenience.  
 ಅನುಭವ anubhava, *s.* Enjoyment,  
 suffering 2. experience.  
 ಅನುಭವಿಪುನಿ, anubhavipuni, *v. a.*  
 To enjoy. 2. to experience.  
 ಅನುಭೋಗ anubhōga, *s.* Enjoy-  
 ment.

ಅನುಮತಿ anumati, *s.* Consent,  
 agreement.  
 ಅನುಮಾನ anumāna, *s.* Doubt, sus-  
 picion, conjecture, surmise.  
 2. fear. —ಮೆಳ್ಳುನಿ to doubt, sus-  
 pect.  
 ಅನುರಾಗ anurāga, *s.* Love, regard,  
 passion.  
 ಅನುರೂಪ anurūpa, *s.* Likeness,  
 resemblance.  
 ಅನುಲೇಪ anulēpa, *s.* Anointing,  
 besmearing.  
 ಅನುವಂದಿಗೆ anuvandigē, *s.* Consent.  
 ಅನುವಾರ anuvāra, *see* ಅನಿವಾರ.  
 ಅನುಸಾರ anusāra, *s.* Imitation,  
 following. —ಆದಿ according to.  
 ಅನಿಪಿನಿ, ಅನಿಪುನಿ anepini, anepuni  
 (ಅನಿ), *v. a.* To touch. 2. to  
 hug, embrace.  
 ಅನಿವುನಿ anevuni, *see* ಅನಿವುನಿ.  
 ಅನೇಕ anēka, *adj.* Much, many,  
 plenty.  
 ಅನ್ವಿನಿ anpini (ಅನ್), *v. a.* To say,  
 speak; *cf.* ಅಂದೆ, ಇನ್ನಿನಿ *etc.*  
 ಅನ್ಯ anyā, *see* ಅನ್ಯ.  
 ಅನ್ಯ anyā, *adj.* Foreign, diffe-  
 rent, strange.  
 ಅನ್ಯಜಾತಿ anyajāti, *s.* A different  
 class or caste. —ದಾಮೆ a per-  
 son of a different caste or  
 creed, a stranger.  
 ಅನ್ಯದೇಶ anyadēśa, *s.* A foreign  
 country.  
 ಅನ್ಯಭಾಷೆ anyabhāshē, *s.* A foreign  
 language.  
 ಅನ್ಯಮನ್ಯ anyamanya, *see* ಅನ್ಯೋನ್ಯ.  
 ಅನ್ಯಾಯ anyāya, *s.* Injustice,

wrong, iniquity. *adj.* Unjust, unreasonable. —ಕಾಯಿ an unjust person.

ಅನ್ಯೋನ್ಯ anyōnya, *s.* Communion, fellowship, friendship.

ಅಪ apa, *pref.* denoting inferiority, privation, separation, contrariety *etc.*; also ಅವ.

ಅಪಕಾರ apakāra, *s.* An unkindness, ill-turn, injury. 2. malice, hatred.

ಅಪಕೀರ್ತಿ apakīrti, *s.* Reproach, disgrace, infamy.

ಅಪಗೆ apaga, *adv.* Then; also ಆಪಗ.

ಅಪಚಾರ apaśāra, *s.* Impoliteness, insult. 2. fault.

ಅಪಜಯ apaśaya, *s.* Defeat, overthrow, loss.

ಅಪದ್ಧ apaddha, *s.* A lie; see ಅಬದ್ಧ.

ಅಪನಂಬಿಗೆ apanambigē, *s.* Unbelief, distrust. 2. disbelief.

ಅಪಮಾನ apamāna, *s.* Disrespect. 2. disgrace. —ಮಕ್ಕುನಿ to disgrace.

ಅಪರ अपरा, *adj.* Other, opposite, latter. —ಕ್ರಿಯೆ funeral rites.

ಅಪರಾಂನ, ಅಪರಾಹನ अपारान्ना, अपारहाना, *s.* Afternoon.

ಅಪರಾಧ अपराध, *s.* Offence, guilt. 2. a punishment, fine.

—ಕೊಪಿಸಿ to pay a fine. —ತುಂಬಾಪನಿ, —ಪಾಡುನಿ to accuse of a crime, to condemn. —ಮಕ್ಕುನಿ to commit an offence, to transgress; to fine.

ಅಪರಿಮಿತ अपरिमित, *adj.* Unmeasured, boundless, infinite.

ಅಪರೂಪ, ಅಪ್ರೂಪ अपारूपा, अपरूपा, *adj.* Rare, uncommon. 2. scarce. *adv.* Seldom, rarely.

ಅಪವಾದ अपवाद, *s.* Censure, blame. 2. a false accusation. 3. exception (to a rule).

ಅಪವಿತ್ರ अपवित्र, *adj.* Unclean, impure.

ಅಪಶಕುನ अपशकुन, *s.* A bad omen.

ಅಪಶಬ್ದ अपशब्द, *s.* Ungrammatical language, a vulgar expression. 2. bad pronunciation.

ಅಪಸಾಕ್ಷಿ अपसाक्षि, *s.* False witness, perjury. 2. a false witness.

ಅಪಸ್ವರ अपस्वर, *s.* A discordant sound, hoarse voice.

ಅಪಸ್ಮಾರ अपस्मारा, *s.* Convulsions, epilepsy.

ಅಪಹರಿವುನಿ अपहारिपुनि (ಅಪಹರಿ), *v. a.* To take by violence, to usurp, plunder, rob, extort.

ಅಪಹಾರ अपहारा, *s.* Usurpation, robbery.

ಅಪಹಾಸ್ಯ अपहास्या, *s.* Derision, irony.

ಅಪಾತ್ರ अपात्र, *adj.* Unworthy, undeserving, unfit. ಅಪಾತ್ರನಿ an unworthy person.

ಅಪಾಯ अपाया, *s.* Danger, peril. 2. misfortune, calamity.

ಅಪಾರ अपारा, *adj.* Boundless, infinite.

ಅಪೀಮು अपीमु, see ಅಫೀಮು.

ಅಪೀಲ अपील, *s.* An appeal.

- ಅವೂಟು apūṭu, *adj.* Quite, entire, whole.
- ಅವೂರ್ವ apūrva, *adj.* Unprecedented, uncommon.
- ಅಪೇಕ್ಷೆ apēkshē, *s.* Wish, desire. 2. expectation, hope. —ಮಕ್ಕಳುನಿ, ಅಪೇಕ್ಷೆಪನಿ to desire, wish, request.
- ಅಪೋಲಿ apōli, *s.* Ruin, waste.
- ಅಪ್ಪ appa, *int.* of surprise: ದಾನೆ ಅಪ್ಪ what may it be! 2. a mode of calling a mother.
- ಅಪ್ಪ appa, an affix of respect added to proper names of men, *as* ತಿಮ್ಮಪ್ಪ, ನಾಗಪ್ಪ, ಬಸಪ್ಪ, ಮುಂಡಪ್ಪ, *etc.*
- ಅಪ್ಪ appa, *s.* A kind of cake fried *or* baked.
- ಅಪ್ಪಂತಾಯೆ, ಅಪ್ಪಂತೆ appantāye, appante, *s.* An honest, respectable man, a good man.
- ಅಪ್ಪಂತಿಗೆ appantigē, *s.* Honesty, fidelity, chastity,
- ಅಪ್ಪಡ appada, *see* ಅಪ್ಪಳ.
- ಅಪ್ಪಣೆ appaṇē, *s.* Command, order. 2. permission, leave. —ಕೊರ್ಪಿನಿ to command, give order, permit. —ದತ್ತೊಣನಿ to take leave.
- ಅಪ್ಪಪ್ಪಾ appappā, *int.* of surprise, sorrow. [cake.
- ಅಪ್ಪಳ appala, *s.* A very thin round
- ಅಪ್ಪಳಿವುನಿ appalipuni (ಅಪ್ಪಳಿ), *v. a.* To strike anything with the open hand, to squash.
- ಅಪ್ಪಿಯುನಿ appiyuni (ಅಪ್ಪಿ), *v. a.* To embrace, clasp; *also* ಅಪ್ಪಿದ್ ಸತ್ತುನಿ.

- ಅಪ್ಪುಕ್ಕೈ, ಅಪ್ಪೈ appukei, appei, *s.* Folding the arms on the breast. —ಸತ್ತುನಿ, —ತೊಟ್ಟುನಿ to cross *or* fold the arms on the breast.
- ಅಪ್ಪೆ appē, *s.* Mother. 2. an affix of respect added to proper names of men (*as* ನಾಗಪ್ಪ *etc.*); *cf.* ಅಪ್ಪ.
- ಅಪ್ಪೋ, ಅಪ್ಪೋಡೆ appo, appōḍē, *s.* A cake made for the performance of funeral rites.
- ಅಪ್ರಕಾಶ aprakāśa, Absence of light, darkness. 2. obscurity, 3. secrecy.
- ಅಪ್ರಮೇಯೆ apramēye, *s.* God, the Incomprehensible.
- ಅಪ್ರಯೋಜನ aprayōjana, *s.* Uselessness, unserviceableness.
- ಅಪ್ರೋಜಿಗೆ aprōjigē, *s.* A bad man.
- ಅಫೀಮು, ಅಫೀನಿ aphīmu, aphīni, *s.* Opium.
- ಅಬ aba, *int.* of astonishment.
- ಅಬಡ್ abadḍu, *s.* Hoof; *also* ಕಾರಬಡ್. —ಕಾರದಾಯೆ a person with a cleft foot (a kind of deformity).
- ಅಬಡೆ abadē, *s.* A kind of bean.
- ಅಬದ್ಧ abaddha, *adj.* False, incorrect, wrong. —ಪಾತೆರ a false word. —ವರ್ತಮಾನ false news *or* rumours.
- ಅಬರ abara, *s.* The stern of a ship.
- ಅಬರೆ abarē, *s.* A common country bean, *Lablab vulgaris.*
- ಅಬಲ abala, *adj.* Weak, impotent.
- ಅಬಲೆ abale, *s.* A weak *or* impotent man.



ಅಬಿಂಡಿಗೆ abinḍigē, *s.* Perplexity.  
2. obstinacy.

ಅಬಿಲಾಸೆ abilāsē, *see* ಅಭಿಲಾಸೆ.

ಅಬುರು aburu, *s.* Character, respectability, keen feeling of honour; *cf.* ಅಭುರು, ಆಬುರು.  
—ದಾಯೆ a respectable man.  
—ವಿಪ್ಪನಿ to dishonour, rebuke.  
ನಿನ ಅಬುರು ದಾಯೆಗ್ why are you so overbearing? ಜೀಅಬುರು disrespect, dishonour.

ಅಬುರೋಣಿ aburōṇi, *s.* A kind of fish. 2. *see* ಅಬ್ರೋಣಿ.

ಅಬೆಪುನಿ, ಅಬೆಯುನಿ abepuni, abeyuni (ಅಬೆ), *v. a.* To beat or pound rice; *also* ಅಬೆಚ್ಚುನಿ. ಅಬೆಯು ಅರಿ, ಅಬೆಚ್ಚಿ ಅರಿ rice well cleared of its husk.

ಅಬೇಸ್ ಅಬೇಸು, *int.* Lift up! pull! an intimation that anything is ready to be lifted up, *e. g.* a basket *or* a bucket from a well *etc.*

ಅಬ್ಬ, ಅಬ್ಬಬ್ಬ, ಅಬ್ಬೋ abba, abbabba, abbō, *int.* expressing wonder *or* grief.

ಅಬ್ಬಗೆದಾರಗೆ abbagedāragē, *s.* The proper names of female demon twins.

ಅಬ್ಬರ, ಅಬ್ಬರಣೆ abbara, abbaranē, *s.* Boast, ostentation. 2. sound, noise, cry. —ಮಳ್ಳುನಿ, —ಕುಟ್ಟುನಿ, ಅಬ್ಬರಿಪುನಿ to cry aloud, make noise; to frighten; to boast.

ಅಬ್ಬಲಿಗೆ (ಪೂ) abbaligē (pū), *s.* A kind of flower.

ಅಬ್ಬೆ abbē, *s.* An elderly woman, matron.

ಅಬ್ಬೇಸ abbēsa, *s.* Study, practice, exercise. 2. familiarity; *fr.* ಅಭ್ಯಾಸ.

ಅಬ್ರೋಣಿ ದೈ abrōṇi dei, *s.* A kind of shrub, *Grewia microcos*; *also* ಅಬುರೋಣಿ.

ಅಭಯ abhaya, *s.* Security. 2. promise of protection *or* pardon. 3. confidence.

ಅಭಾವ abhāva, *s.* Non-existence. 2. annihilation. 3. a negative (*gram.*).

ಅಭಾವ abhāsa, *adj.* Worthless, vulgar. 2. corrupt; *fr.* ಅಭಾಸ.

ಅಭಿಜನ abhijana, *s.* A family, race.

ಅಭಿನ abhina, *s.* Mimicry. 2. gesture; *also* ಅಭಿನಯ.

ಅಭಿನೆ abhine, *s.* A mimic.

ಅಭಿಸ್ತ್ರಾಯ abhiprāya, *s.* Design, intention. 2. wish. 3. opinion.

ಅಭಿಮಾನ abhimāna, *s.* A keen feeling of honour, pride. 2. regard, affection.

ಅಭಿಲಾಸೆ abhilāshē, *s.* Desire, wish, inclination.

ಅಭಿವೃದ್ಧಿ abhivṛddhi, *s.* Increase, prosperity. 2. progress, thriving, improvement.

ಅಭಿಷೇಕ abhishēka, *s.* Sprinkling with water. 2. consecration by pouring oil, ghee *etc.* 3. unction. ಪಟ್ಟಾಭಿಷೇಕ, ರಾಜಾಭಿಷೇಕ the coronation of a king; ಗುರುಅಭಿಷೇಕ the ordination of a priest. —ಮಳ್ಳುನಿ to anoint, ordain, install.

- ಅಭುರು abhuru, *see* ಅಬುರು.
- ಅಭ್ಯಂತರ abhyantara, *s.* An interval. 2. delay, vexation. 3. obstacle. 4. offence, scandal. —ಆಪಿಸಿ to be an impediment, to be delayed. —ಕೊಪಿಸಿ, —ಮೆಳ್ಪುನಿ to hinder, object, offend, vex.
- ಅಭ್ಯಾಸ abhyāsa, *see* ಅಭ್ಯೇಸ.
- ಅಮುಕೆ amakē, *s.* A tendril; 2. a fork.
- ✓ ಅಮಣಿ, ಅಮನಿ, amañi, amani, *s.* A nipple; *also* ಉಮನಿ.
- ✓ ಅಮಪುನಿ amapuni, *v. a.* To quiet, press down; *see* ಅಮೆಪುನಿ.
- ಅಮುರ್ amaru, *adj.* Twin. 2. double. —ಬಾಲೆಳು twin children.
- ಅಮರ amara, *adj.* Immortal. *s.* A deity. 2. an immortal. —ತ್ವೆ immortality. —ಲೋಕೆ heaven.
- ಅಮರಕೋಶ amarakōṣa, *s.* The name of a Sanskrit dictionary of synonyms.
- ✓ ಅಮರಾವುನಿ amarāvuni (ಅಮರಾ), *v. a.* To push forward. ✓ 2. to hold fast.
- ಅಮರಿಗೆ amarigē, *s.* A heap; *also* ಯಮರಿಸಿ. —ಪಾಡುನಿ to heap up.
- ಅಮರಿಯಾದಿ amariyādi, *s.* Disrespect, incivility, dishonour. *adj.* Disrespectful.
- ಅಮರಿಯುನಿ, ಅಮರೈಯುನಿ amariyuni, amaryuni (ಅಮರಿ), *v. n.* To aggress. 2. to cleave to.
- ✓ ಅಮರುನಿ amaruni (ಅಮರಿ), *v. n.* To become quiet, calm. *v. a.* To settle, seize, touch, hold.
- ಅಮರೆ amarē, *s.* A ditch, canal. —ಏಪಿಸಿ to make a ditch, dike.

- ಅಮುರ್ತ amarta, *see* ಅಮೃತ.
- ಅಮುರ್ತಾವುನಿ amarsāvuni (ಅಮುರ್ತಾ), *v. a.* To frighten.
- ಅಮುರ್ಸಿಲ, ಅಮುರ್ಸಿಲ amarsila, amarsāla, *s.* Brimstone.
- ಅಮುಲ್ amaly, *s.* Intoxication, drunkenness, giddiness. —ಕೋರೆ, —ದಾಯೆ a drunkard. —ಪತ್ತುನಿ, —ಯೇರುನಿ to be intoxicated. —ಮೆಳ್ಪುನಿ to intoxicate.
- ಅಮುಸಣಿ amasani, *see* ಅಮುಸಣಿ.
- ✓ ಅಮುಸರ amasara, *s.* Necessity. 2. urgency. 3. hurry *cf.* ಅವಸರ. —ಮೆಳ್ಪುನಿ to hasten, be in a hurry.
- ಅಮಾನತ amānaty, *s.* Deposit. 2. suspension. —ಮೆಳ್ಪುನಿ to suspend.
- ಅಮಾರಿಗೆ amārigē, *s.* A trunk.
- ✓ ಅಮಾರುನಿ amāruni (ಅಮಾರಿ), *v. a.* ✓ To suit, fit. ✓ 2. to embrace, hold. ✓ 3. a plant to twine.
- ಅಮಾಸೆ, ಅಮಾವಾಸೆ amāsē, amāvāsē, *s.* The day of the new moon.
- ಅಮಿತ amita, *adj.* Immeasurable, boundless, infinite.
- ಅಮಿನಾಸೆ amine, *s.* A sheriff's officer; *see* ಆಮಿನಾಸೆ.
- ಅಮುಸಣಿ amusani, *s.* Pride, arrogance, insolence, haughtiness. —ತೋಜಾವುನಿ to show pride. —ಮೆಳ್ಪುನಿ to be proud.
- ಅಮೂಲ್ಯ amūlya, *adj.* Costly, invaluable.
- ಅಮೃತ amrṣta, *adj.* Immortal. *s.* Nectar, ambrosia. 2. different

fluids as water, milk, palm-wine *etc.* —ಕಾಯಿ a custard-apple. —ಮರ *Anona squamosa*, the custard apple tree, —ಬೂರು *Cocculus cordifolius*, the heart-leaved moon-creeper —ಮಘನ the mythical churning of the sea for nectar. —ವಾಕ್ಯೈಃ sweet words or speech. —ತ್ವೈ, ಅಮೃತೈಃ immortality; *cf.* ಅಮರತ್ವೈ.

✓ಅಮೆ ಅಮೆ, *s.* Ceremonial impurity or defilement in case of birth.

✓ಅಮೆಪುನಿ, ಅಮತ್ ಪತ್ತುನಿ amepuni, amatupattuni (ಅಮೆ), *v. a.* To press, hold in the arms, hug.

ಅಮೇಧ್ಯಾ amēdhya, *s.* Fæces, ordure.

ಅಮೋಗಾ amōga, *adj.* Precious, excellent. 2. fruitful.

ಅಮ್ಚಿಕಾಯಿ amčikāyi, *see* ಅಮೃತ ಕಾಯಿ.

✓ಅಮ್ಮamma, *s.* A lady. 2. mother. 3. *gen. of* ಅಮ್ಮೆ.

ಅಮ್ಮುನಿ ammuni (ಅಮ್ಮೆ), *v. a.* To swallow, devour.

ಅಮ್ಮೆ amme, *see* ಅಮೆ.

ಅಮ್ಮನಿ amsani, *see* ಅಮುನಣಿ.

ಆಯ aya, *see* ಅಯ್ಯೈ. 2. good luck. 3. a tax.

ಆಯನ ayana, *s.* Going. 2. a path. 3. a half year, that is the course of the sun northward and southward—from solstice to solstice—each of six months.

ಆಯಿಂದಾ ayindā, *adv.* Hereafter, in future.

ಆಯಿಗುಳು ayigūlu, *see* ಐಗುಳು.

ಆಯಿತ ayita, *s.* Readiness. 2. decoration; *also* ಐತ. —ಮಕ್ಕುನಿ to dress. —ಅಪಿನಿ to be dressed, adorned.

ಆಯಿನ್ ayinṇ, *see* ಐನ್.

ಆಯಿಬು ayibu, *see* ಐಬು.

ಆಯಿವಜಿ ayivaḷi, *see* ಐವಜಿ.

ಆಯುಕ್ತ ayukta, *adj.* Improper, unfit.

ಆಯುತ ayuta, *num.* Ten thousand, a myriad.

ಆಯೋಗ್ಯ ayōgya, *adj.* Unfit, unworthy disreputable. —ತೆ unfit, unworthiness, disrepute.

ಆಯೋಧ್ಯ ayōdhya, *s.* The capital of Rāma, the modern Oude.

ಆಯ್ಯ ayya, *see* ಅಯ್ಯೈ.

ಆಯ್ಯಪ್ಪ ayyappa, *int.* of pain.

ಆಯ್ಯಳ ayyala, *s.* Five seers.

✓ಆಯ್ಯೈ ayye, *s.* A priest, minister, teacher, master. *Voc.* ಅಯ್ಯೈಸಿರ್. *Plur.* ಅಯ್ಯೈರ್ gods, Brahmins; an affix of respect added to proper names; *see* ಅಷ್ಟ.

ಆಯ್ಯೈರ್ ayyerṇ, *see* ಐವೆರ್.

ಆಯ್ಯೈಲ್ ayyelḷ, *s.* Five pairs of oxen or buffaloes.

✓ಆಯ್ಯೈಯ್ಯೆ ayyō, *int.* of grief. Oh; ah, alas, woe. When feeling annoyed, dear me. —ಆಯ್ಯೈಯ್ಯೆ *int.* of grief, pain.

✓ಅರ ara, *s.* A file. —ತ ಪರು the teeth of a file. —ಪಾರುನಿ to file, rasp. ಗುಂಡರ a round file.

- ಅರಂಕಾವುನಿ arāṅkāvuni, *see* ಅಲಂಕಾವುನಿ.
- ✓ ಅರಂಟುನಿ araṅṭuni (ಅರಂಟಿ), *v. a.* To grope for, grasp. 2. to seek, look for.
- ✓ ಅರಂಟಿಲೆ araṅṭele, *s.* A greedy person, a miser.
- ✓ ಅರಂತಡೆ arantadè, *s.* A royal residence; *cf.* ಅರಮನೆ.
- ✓ ಅರಂತುನಿ arantuni (ಅರಂತಿ), *v. n.* To feel, grope. 2. to grasp at.
- ಅರಂಬುನಿ arambuni (ಅರಂಬಿ), *v. a.* To touch. 2. to climb, creep up (plants); *also* ಅರುಂಬುನಿ.
- ಅರಕ್ araky, *s.* Arrack, country spirit; *cf.* ಸಂಗಸರ, ರಾಕ್.
- ✓ ಅರಕ್ araky, *s.* Gum-lac, sealing-wax; ಕಡ್ಡಿ—, ಕೊಂಬು— stick-lac; ಕರಿ— black sealing-wax; ಕೆಂಪು— red sealing-wax; ಘೆಡಿ— seed-lac; ಬಿಲ್ಲೆ— shell-lac. —ದೀಪಿನಿ, —ಪಾಡುನಿ to seal, fasten with sealing-wax.
- ಅರಕ್ araky, *s.* A fine, white cloth; *also* ಸೈನ್ ಅರಕ್.
- ಅರಕ್ ತೇಳ್ arakutēḷu, *s.* A large black scorpion, scolopendra.
- ಅರಕಲ್ arakalu, *see* ಅರ್ಕಲ್.
- ✓ ಅರಕೆ arakè, *adj.* Half filled (*opp.* of ನಿಲಕೆ full).
- ಅರಖ್, ಅರಖು arakhu, arakhu, *s.* Essence or spirit distilled from any thing; *cf.* ಅರಕ್.
- ಅರಗಣಿ aragaṇi, *s.* Kitchen furniture.
- ✓ ಅರಗಿನಿ aragiṇi, *s.* A talking parrot. 2. a neat or tidy woman.

ಅರಗೀಸ್ aragīṣu, *adv.* However, at any rate; *in connection with neg. verbs* by no means, never; ಅಯಿ ಅರಗೀಸ್ ಮುಳ್ವಯಿ he will never do it.

ಅರಗು aragu, *see* ಅರ್ಕ.

ಅರಗುಂಡರ aragunḍara, *s.* Ruin; *also* ಸುಂಡಾಂತರ.

✓ ಅರಟುನಿ araṭuni (ಅರಟಿ), *v. n.* To scramble, fumble. 2. to make a grating noise. 3. to interrupt, blab; *also* ಅರ್ಬುನಿ.

✓ ಅರಟೆ araṭe, *s.* Prate, blabbing, tattle; *also* ಹರಟಿ.

ಅರಡುನಿ araduṇi (ಅರಡಿ), *v. a.* To gather up, to grasp. 2. to rub.

ಅರಡೆಕಾಯಿ aradèkāyi, *see* ಅಶ್ಲೆ ಕಾಯಿ.

✓ ಅರಣೆ arane, *s.* The green lizard, *Lacerta interpunctuala*, said to be poisonous; ಅರಣೆ ತುಳ್ವೆಂಠ ಮರಣ if a lizard bites death (is certain). —ಬೂರು a kind of creeper used in medicine. —ವಿಾನ್ a kind of fish.

ಅರಣ್ಯ aranya, *s.* A wilderness, forest. *adj.* Wild.

ಅರತಿ arati, *s.* Anger, passion; displeasure.

✓ ಅರತೆ, ಅರದೆ aratè, aradè, *s.* Heat, burning. 2. impetuosity. —ಜಾಲೆ burning heat; ಅರತಂಡ ಜಾಲೆ ಅರ್ಬುನಿ to burn very much or exceedingly.

ಅರದಳ, ಅರದಾಲೆ aradala, aradāle, *s.* Yellow arsenic or yellow orpiment. —ಮಣ್ಣೆ yellow ochre.

ಅರದೆರ್ araderu, *s. pl.* A class of

- Mohammedan merchants. 2. policemen, peons; *also* ಹರದಿರ್.  
ಅರನಾರಿ aranāri, *see* ಅರೆನಾರಿ.
- ✓ಅರವು, ಅರವೆಲ್ arapu, arapelu, *s.* Cooling.  
ಅರವುಕ್ಕೆ arapučēe, *s.* The shoe-flower; *see* ಹಾಸನ.
- ✓ಅರವುನಿ arapuni (ಅರ), *v. n.* To cool, become calm; ಬೆಚ್ಚ ಅರವುನಿ to become cool.
- ಅರವೆ arapè, *s.* A crack, split; *cf.* ಅರಿಪೆ.
- ಅರಬರ ತಿನ್ನಿನಿ arabara tinpini, *v. a.* To eat greedily, devour.
- ✓ಅರಬಾಯಿ, ಅರಬೈ arabāyi, arabei, *s.* Violent clamour, crying aloud, lamentation. —ಕೊರ್ಪಿನಿ, —ಫೋಪಿನಿ to cry out vehemently, to bawl out, lament. —ಹ ಕತ್ತೆ a braying brawler, *vlg.*
- ಅರಬಿ arabi, *s.* An Arab.
- ಅರಬು arabu, *s.* Covetousness, desire, eagerness for gain.
- ಅರಬೈ arabei, *see* ಅರೆಬೈ.
- ಅರಮಡಲ್ aramadalu, *see* ಅರೆಮಡಲ್.
- ✓ಅರಮನೆ aramane, *s.* A palace, royal residence.
- ಅರಲ್ aralu, *s.* Drizzling rain. —ಬೀಜುನಿ to drizzle.
- ✓ಅರಲುಣಿ araluṇi, *s.* The black bee.
- ✓ಅರಲುನಿ araluni (ಅರಲ್), *v. n.* To open, expand. 2. to bloom, blossom.
- ಅರಲೋಲೆ aralōle, *s.* A tender palm-leaf. 2. a kind of ear-ornament.

✓ಅರವ arava, *s.* Tamil. —ಭಾಷೆ the Tamil language. —ದೇಶ the Tamil country.

ಅರವಂಟೆಗೆ, ಅರವಟೆಗೆ aravantiḡe, aravatiḡe, *s.* A shed where water is served gratuitously to travellers.

ಅರವಮಣಿ aravamāṇi, *s.* A kind of gem.

ಅರವಾಸಿ aravāsi, *see* ಅರೆವಾಸಿ.

ಅರವು aravu, *s.* Width, breadth. *adj.* Wide, open.

ಅರವುನಿ aravuni (ಅರ), *v. a.* To heap up.

ಅರಸಿನಕುತ್ತೆ, ಅರಸಿನಮುಂಡೆ arasinakutta, arasinamunḡa, *s.* The jaundice.

✓ಅರಸು arasu, *s.* A king, monarch. —ಕುಲ a royal family. —ತನ royalty, kingship. —ಮನೆ a king's son, royal prince.

ಅರಸುಕುತ್ತೆ arasukutta, *s.* A kind of dropsy.

ಅರಸುಕುರಿ arasukuri, *s.* A carbuncle; *also* ಬದಿಂಗಲ, ಭಗಂದಲ.

✓ಅರಸೆ arase, *see* ಅರಸು.

ಅರಳುನಿ araluṇi, *see* ಅರಲುನಿ.

ಅರಾಜಕ arājaka, *adj.* Kingless. *s.* Anarchy, confusion.

ಅರಾಬಿ arābi, *adj.* Broad, large, extensive. —ಇಣ್ಣೆ a very large house.

ಅರಾಮಿ arāmi, *adj.* Unlawful. 2. vicious, restive, *f. i.* a horse; *also* ಹರಾಮಿ.

ಅರಾವು arāvu, *see* ಅರವು.

ಅರಾವುನಿ arāvuni (ಅರಾ), *v. a.* To gather. 2. to embrace, clasp

in the arms. ಅರಾನ್ ಪತ್ತುನಿ to embrace *or* receive with open arms.

✓ಅರಾಳ arāḷu (ಅರೆ-ಆಳ್), *s.* A person doing half a day's work. 2. half a day's wages.

ಅರಿ ari, *s.* An enemy.

✓ಅರಿ ari, *s.* Rice freed from husk. Some of the principal kinds of rice are: ಅಂಬದೆ ಅರಿ, ಅಜಿಪ ಸಾಲೆ, ಉರ್ಪಲ್ ಅರಿ, ಕಜಿ ಅರಿ, ಕಯಮೆ, ಕಲಮೆದರಿ, ಕಾರ್ತಿದರಿ, ಕೊಳಕೆದರಿ, ಗಂದ ಸಾಲೆ, ಗುಡ್ಡು ಬೊಲ್ಲರಿ, ಜೀರಿಸಾಲೆ, ದಡ್ಡಲರಿ, ಬೊಳಂತೆ ಅರಿ, ಬೈತರಿ, ಮಸ್ಕತ್ಯರಿ, ಯೇನೆಲ್ದರಿ, ಸುಗ್ಗದರಿ, ನೋಮಸಲೆ. ✓2. any small grain, *f. i.* ಸಾಮಿದರಿ. 3. the testicles.

ಅರಿಕಲ arikala, *s.* A place for husking rice; *also* ಬರಕಲ.

✓ಅರಿಕೆ arike, *s.* ✓Consent. 2. confession. 3. request. ✓ಮುಳ್ಪುನಿ to reveal, confess; to inform, represent; to request.

ಅರಿಗೀಸ್ arigīsū, *see* ಅರಗೀಸ್.

ಅರಿಜೋಳ arijōḷa, *s.* Indian corn, *Sorghum saccharatum*.

ಅರಿತಿ ariti, *see* ಅರ್ತಿ.

ಅರಿದಳ aridala, *see* ಅರದಳ.

✓ಅರಿಪುನಿ aripuni (ಅರಿ), *v. a.* To sift. 2. to strain, filter.

✓ಅರಿಪೆ aripe, *s.* A sieve, colander, strainer; ಕಲ್ಲರಿಪೆ a leak (in an earthen vessel).

ಅರಿಯ ariya, *see* ಅರ್ಯ.

ಅರಿಯಂತ್ರ ariyantra, *see* ಅಳಿಯಂತ್ರ.

ಅರಿಯುನಿ ariyuni, *see* ಅರ್ಯುನಿ.

✓ಅರಿವಾನ arivāna, *s.* A metal dish; *also* ಹರಿವಾಣ.

ಅರಿವೆ arive, *see* ಅರ್ವೆ.

ಅರಿಷ್ಟ arishta, *s.* Misfortune, misery. *adj.* Unfortunate; impious.

ಅರಿಷ್ಟೆ arishte, *s.* An unfortunate man, a poor man, a person in distress.

✓ಅರು aru, *s.* Brim, edge, margin, border. —ಪತ್ತುನಿ to reach the shore, to land; to get out of a difficulty, to be successful; *cf.* ಅರುಗು.

ಅರುಂಬುನಿ arumbuni, *see* ಅರಂಬುನಿ.

✓ಅರುಗು arugu, *s.* Verge, brink, border, margin; *cf.* ಅರು.

ಅರುಚಿ aruci, *s.* Want of appetite.

ಅರುಣ aruṇa, *adj.* Purple-coloured. *s.* The name of the rising sun.

✓ಅರುವು arupu, *see* ಆರುಹು.

ಅರುಬುದ arubuda, *see* ಅರ್ಬುದ.

ಅರುಮುಟ್ಟೆ arumuṭṭe, *s.* The gills of a fish.

ಅರುಮುರಿಯೊಡುನಿ arumuriyoḍuni (ಅರುಮುರಿಯೊಡ್), *v. n.* To weep with loud lamentation and shrieks.

✓ಅರುವೆ aruve, *s.* The mouth of a river, a seaport; *also* ಅಳುವೆ. —ದ ಬಾಕಿಲ್ a bar, the entrance to a harbour.

ಅರುವೆ aruve, *see* ಅರ್ವೆ.

✓ಅರುಹು aruhu, *s.* Knowledge. 2. understanding, perception.

↓ ಅರುಳುಮರುಳು aruḷumarūḷu, *adj.*  
Foolish, simple, childish.

ಅರೂಪ, ಅರೂಪು arūpa, arūpu, *adj.*  
Formless, invisible. 2. de-  
formed, ugly.

✓ ಅರೆ are, *s.* Half, a moiety; *cf.*  
ಅರ್ಧ. — ಅರ್ಧ half a man's height.

✓ ಅರೆಂಚುನಿ areñcuni (ಅರೆಂಚ್), *v. a.*  
To rub off, peel, skin.

ಅರೆಂಜಾವುನಿ areñjāvuni, *c. v.* (*of*  
ಅರೆಂಜುನಿ), To cause to deny.  
2. to hide away.

ಅರೆಂಜುನಿ areñjuni (ಅರೆಂಚ್), *v. a.*  
To deny, gainsay. 2. to  
conceal; *cf.* ಅಲೆಂಜುನಿ.

ಅರೆಂಜೆಲೆ areñjele, *s.* A denier,  
disowner.

ಅರೆಂಟೆಲೆ areñtele, *see* ಅರಂಟೆಲೆ.

ಅರೆಕಣ್ಣ್ arekaṇṇu, *s.* A half sight,  
an imperfect glance. 2. squint  
eyes. 3. eyes partly closed.

ಅರೆಕಾಣಿ arekāṇi, *s.* The hundred  
and twenty-eighth part of any  
thing.

ಅರೆಕಾಯಿ arekāyi, *adj.* Half ripe;  
*also* ಕಸಗಾಯಿ. [part.

ಅರೆಕಾಲ್ arekāḷu, *s.* The eighth

✓ ಅರೆಕೆ areke, *see* ಅರಕೆ.

ಅರೆಕೊಡ್ಯೆಲ್ arekodyeḷu, *s.* Half  
salted *or* insufficiently season-  
ed dish.

ಅರೆಗಂಟ್ aregaṅṭu, *s.* A loose knot;  
2. half a load, a small bundle.

ಅರೆಗಾಲ aregāla, *s.* The hot season,  
summer.

ಅರೆಚಟ್ಟಿ arecāṭṭe, *adj.* Half dead.  
2. reduced, thin, lean.

ಅರೆಚಪ್ಪೆ arecāppe, *adj.* Tasteless,  
unsavoury.

ಅರೆಜಾತಿ arejāti, *adj.* Half-caste,  
mongrel, mixed.

ಅರೆಜೀವ arejīva, *s. lit.* Half the  
life; the state of being half  
dead.

✓ ಅರೆಡುನಿ areḍuni (ಅರೆಡ್), *v. a.* To  
spoil, corrupt, mar, taint.  
2. to destroy, ruin.

ಅರೆದಳ aredaḷa, *see* ಅರವಳ.

✓ ಅರೆದುನಿ areḍuni (ಅರೆಡ್), *v. n.* To low.

ಅರೆನಾರಿ arenāri, *s.* A person  
dressed partly as a male and  
partly as a female.

ಅರೆನಾಲಾಯಿ arenālāyi, *s.* A stam-  
mering tongue.

ಅರೆನಿರೆಲ್ arenireḷu, *s.* A slight  
shadow. 2. an imperfect  
shade.

ಅರೆಸಾಲ್ arepāḷu, *s.* Half a share,  
half part; — ಸಾರಿ a partner  
*or* shareholder entitled to half  
a share.

ಅರೆಸಾವು arepāvu, *s.* One half of  
a quarter, one-eighth of a  
seer.

✓ ಅರೆಸಾವುನಿ arepāvuni, *c. v.* (*of*  
ಅರೆಪಿನಿ), To cause to grind.  
2. to cause to submit; to sub-  
due.

✓ ಅರೆಪಿನಿ, ಅರೆಪುನಿ arepini, arepuni  
(ಅರೆ), *v. a.* To pulverize by  
pounding *or* grinding. 2. *fg.*  
to oppress. ಅರೆಪ ಕಲ್ಲ, ಅರೆಪು ಕಲ್ಲ  
a grinding stone.

✓ ಅರೆಪು, ಅರೆಪೆಲ್ arepu, arepeḷu, *s.*  
The act of grinding. 2. that

which is ground for condiment.

ಅರೆಬಂಡೆ arebañji, *lit.* Half the stomach. *adj.* Half fed, not satisfied, deficiently fed.

ಅರೆಬಂದ arebanda, *adj.* Half cooked.

ಅರೆಬಾಯಿ arebāyi, *see* ಅರಬಾಯಿ.

ಅರೆಬಿರೆಲ್ arebirely, *lit.* Half a finger (measure). *s.* About half an inch.

ಅರೆಬೈ arebei, *s.* Twice thrashed straw.

ಅರೆಮಡಲ್ aremaḍaly, *s.* A leaf of a palmyra. 2. one half of a cocoa-palm-leaf.

ಅರೆಮನಸ್ aremanasy, *lit.* Half mindedness. *s.* Indecision. 2. reluctance.

ಅರೆಮರ್ಲ್ aremarly, *s.* Craziness, weakness of intellect. *adj.* Half mad.

ಅರೆಮಾಪಲ aremāpala, *s.* A small wild fruit, *Randia longispina*.

ಅರೆಮುಂಡೆ aremuṇḍe, *s.* A widow, whose head has not been shaved.

ಅರೆಮೆಯಿ aremeyi, *adj.* Reduced in body, lean, thin. 2. half inclined, half minded.

ಅರೆವಾಶಿ arevāši, *s.* A half part, a moiety.

ಅರೆಯಾಳ್ areyāḷ, *s.* An honorary name given to a section of the Bant caste.

✓ ಅರೆಯುನಿ, ಅರೆವುನಿ areyuni, arevuni, *see* ಅರೆಪಿನಿ.

✓ ಅರ್ಕ arkā, *s.* The sun. 2. a crystal. 3. a shrub, called also the yakkamāle (ಯಕ್ಕಮಾಲೆ).

ಅರ್ಕಂಡೆ arkañji, *s.* Swill, dish-water, the washings of rice *etc.* —ತಪ್ಪು different kinds of leaves chopped and mixed with straw and boiled in a swill for feeding cattle with.

ಅರ್ಕತಿ arkati, *see* ಹರ್ಕತಿ.

ಅರ್ಕಡೆ arkade, *s.* Sunset.

✓ ಅರ್ಕಮೆ arkame, *s.* ✓ A strong desire, eagerness. 2. indigestion, flatulency.

ಅರ್ಕರ್ಕ arkarka, *adv.* By degrees. —ತಿನ್ನಿನಿ to eat repeatedly. 2. to gulp down.

✓ ಅರ್ಕಲ್, ಅರ್ಕಳ್ arkaly, arkaly, *s.* A knot, tie. —ವಾಡುನಿ to tie, make a knot. —ಗುಳುನಿ to loosen a knot, to untie.

ಅರ್ಕಿಲ್, ಅರ್ಕೆಲ್ arkily, arkely, *s.* A handful. ಬಂಜಿ ಅರ್ಕಿಲ್ ಬೈ ಕೊರ್ಲ give (me) a handful of straw.

✓ ಅರ್ಕುನಿ arkuni (ಅರ್ಕು), *v. n.* To become less. 2. to be humbled, depressed.

ಅರ್ಕೆ arkē, *see* ಅರಕೆ.

✓ ಅರ್ಕೆಬೂರು arkebūru, *see* ಅಡಿಕೆ ಬೂರು.

ಅರ್ಗಂಟ್ argaṅṭy, *s.* Determination, resolution. 2. obstinacy; 3. malice. —ದಾಯಿ an obstinate man. —ಮುಳ್ಳುನಿ to persevere in obstinacy.

ಅರ್ಗಂಟೆ argaṅṭe, *s.* A resolute or obstinate person.



✓ಅರ್ಗಿಲಿಯುನಿ, ಅರ್ಗಿಲ್ಯುನಿ argiliyuni, argilyuni (ಅರ್ಗಿಲಿ, ಅರ್ಗಿಲ್), *v. n.* To loathe, be disgusted. ಅರ್ಗಿಲ್ ತಿನ್ನಿನಿ to eat with aversion.

ಅರ್ಗಿಸ್ argisy, *see* ಅರ್ಗಿಸ್.

✓ಅರ್ಗುಲೆ argule, *s.* Loathsomeness. 2. disgust, aversion.

ಅರ್ಗಿಲ್ ಅರ್ಗಲೆ, *see* ಅರ್ಗಲೆ.

ಅರ್ಚಕೆ arcake, *s.* A worshipper. 2. a priest.

ಅರ್ಚನೆ arcane, *s.* Worship, adoration.

ಅರ್ಚಿಪುನಿ arcipuni, *v. a.* To worship. *v. n.* To officiate as a priest.

ಅರ್ಜಿ arji, *s.* Petition, representation; complaint. —ದಾರೆ a petitioner. —ಕೊರ್ಪಿನಿ to present a petition; ಅರ್ಜಿ ಕೊಂಡ ಮರ್ಜಿ ತಿಕ್ಕು when the petition is presented it will be favourably considered.

ಅರ್ಜಿತ arjita, *see* ಅರ್ಜಿತ.

ಅರ್ಜುನೆ arjune, *s.* The third son of Pāṇḍu (ಪಾಂಡು).

✓ಅರ್ತುನಿ artuni, *see* ಅರ್ತುನಿ.

ಅರ್ಡುನಿ arḍuni, *see* ಅರ್ಡುನಿ.

ಅರ್ತ arta, *see* ಅರ್ತ.

✓ಅರ್ತಿ arti, *s.* An amusement, sport, fun. 2. novelty, curiosity. 3. fondness. —ದಾಯೆ a merry man, a person given to pleasure. —ಪಡೆಪಾವನಿ to please, amuse; to fondle.

✓ಅರ್ತಿ arti, *s.* The wild fig tree, *Ficus racemosa*. —ಕಾಯೆ an unripe wild fig.

✓ಅರ್ಥ artha, *s.* Gain, wealth, riches, *esp.* money. 2. meaning. —ಪರ್ವಿನಿ to explain, interpret.

ಅರ್ಡಳ ardala, *see* ಅರ್ಡಳ.

ಅರ್ಡಾಯೆ ardāya, *s.* Half the gain.

ಅರ್ಡುನಿ arḍuni (ಅರ್ಡು), *v. a.* To wash or bleach clothes.

ಅರ್ಧ arḥa, *s.* Half, a moiety; *cf.* ಅರ್. [tion.

ಅರ್ಧಾಂಶ ardhāṅśa, *s.* A half portion. ಅರ್ನಣ, ಅರ್ನನ arṇaṇa, arṇana, *s.* A male Pariah (*also* ಅರ್ಂಡಣ).

ಅರ್ಪಡ arpaḍa, *s.* Small-pox; *also* —ರೋಗ. —ದ ಕಲೆ a pock-mark. ಕಲ್ಲರ್ಪಡೆ a kind of small-pox which leaves scars or marks.

ಅರ್ಪಣೆ arpane, *s.* An offering. —ಮರ್ಪುನಿ to offer.

✓ಅರ್ಪಾಟೆ arpāṭa, *s.* Lamentation.

ಅರ್ಪಿತ arpita, *adj.* Presented, offered. [cry.

✓ಅರ್ಪಿನಿ arpini (ಅರಿ), *v. n.* To weep,

ಅರ್ಪಿಪುನಿ, ಅರ್ಪಿಸುನಿ arpipuni, arpisuni (ಅರ್ಪಿ, ಅರ್ಪಿಸು), *v. a.* To dedicate, offer.

✓ಅರ್ಪುನಿ arpuni (ಅರಿ), *v. a.* To efface, waste, obliterate; *cf.* ದರ್ಪುನಿ.

✓ಅರ್ಪೆಲೆ arpele, *s.* A fretful person. 2. one easily moved to tears.

ಅರ್ಪೆಸಿ arpēsi, *see* ಅರ್ಪೆಸಿ.

ಅರ್ಬಟೆ arbaṭa, *see* ಅರ್ಬಟೆ.

ಅರ್ಬಾಯಿ arbāyi, *see* ಅರ್ಬಾಯಿ.

✓ಅರ್ಬಿ arbi, *s.* Water collected in an elevated place. 2. drizzl-

ing rain. ✓—ಕೀತುನಿ water to fall in broken streams over a small height. —ತೀಂತುನಿ water to run out, to fall in broken streams.

ಅರ್ಬು arbu, *s.* Stinginess, avarice. —ಕುಟ್ಟುನಿ to covet, desire, long. —ದಾಯೆ a greedy man.

ಅರ್ಬುತ, ಅರ್ಬುದ arbuta, arbuda, *see* ಅದ್ಭುತ.

ಅರ್ಬುದ arbuda, *num.* Ten crores, 100 millions.

ಅರ್ಬುದರೋಗ arbudarōga, *s.* Different swellings, especially cancer.

ಅರ್ಬುದೆ arbude, *s.* A skull-cap made of the spathe *or* capsular bark of the areca palm and worn by a class of Pariahs (called ಮುಸ್ಲಿಮ್).

ಅರ್ಯು aryā, *s.* A small earthen vessel; ಯೆಂನಿಡರ್ಯು an oil-pot.

ಅರ್ಯನ aryana, *see* ಹರಿವಾಣ.

ಅರ್ಯುನಿ aryuni (ಅರ್), *v. n.* To ooze, drip. 2. to flow, run, as water; *also* ಹರಿಯುನಿ.

ಅರ್ಯಮರ್ಯು arlyumarly, *see* ಅರುಳು ಮರುಳು.

ಅರ್ಯು arla, *s.* Half a seer.

ಅರ್ಯುನಿ arluni (ಅರ್ಲ್), *v. n.* To burn, blaze. 2. to smart; ಆಯುನೋನಿ ಅರ್ಯುಂಡು *lit.* his face is burning, *i. e.* he is very angry.

ಅರ್ಯೋಲಿ arlōlē, *s.* A kind of fish.

ಅರ್ಯತ್ತೆ, ಅರ್ಯದೆ arvatte, arvade, *s.* A man's sister's son. 2. a son-in-law.

ಅರ್ವೆ arve, *s.* A cloth; an old rag. ಕುಂಟುಪರ್ವೆ a piece of garment.

ಅರ್ವೆ arve, *see* ಅರುವೆ, ಅಳುವೆ.

ಅರ್ಸಂಡೆ arsandē, *s.* Rejection; disrespect; making light of.

ಅರ್ಸಯ, ಅರ್ಸಾಯ arsaya, arsāya, *s.* A certain festivity *or* ceremony. ಸೆಂಡರ್ಸಯ the ceremony of leaping over burning coals, performed by devil-dancers *or* dāsaiyas (ದಾಸಯ್ಯ).

ಅರ್ಸಾವುನಿ arsāvuni, *see* ಅರ್ಸಾವುನಿ.

ಅರ್ಸೇವೆ arsēve, *see* ಅರ್ಸಯ.

ಅಲ್ಂಬುದ, ಅಲ್ಂಬುದೆ alumbuda, alumbude, *s.* The castor-oil plant. ಕಿನ್ನಲಂಬುದೆ a smaller kind, called *Ricinus communis*.

ಅಲ್ಂಬೆ alumbe, *s.* Suffering. 2. experience.

ಅಲ್ಂಬೇವುನಿ alumbēvuni, *see* ಅಲ್ಂಬವಿವುನಿ.

ಅಲ್ಂಬವ alumbhava, *s.* Satisfaction, contentment. 2. experience, knowledge; *see* ಅನುಭವ.

ಅಲ್ಂಬವಿವುನಿ alumbhavipuni (ಅಲ್ಂಬವಿವುನಿ), *v. n.* To feel satisfied, content. 2. to experience, enjoy, suffer, to be vexed.

ಅಲ್ಯುಕ್ alukku, *see* ಅಲ್ಯು.

ಅಲ್ಯುಗ್ aluggu, *see* ಅಲ್ಯು.

ಅಲ್ಯುಗೆ aluge, *s.* A kind of drum.

ಅಲ್ಯುಪುಚ್ಚೆ alypučče, *s.* A polecat.

ಅಲ್ಯುಬೆ alube, *a.* Frail, fragile. 2. weak, puny, thin.

✓ಅಲಂಕ್ alāṅky, *s.* ✓An armadillo.  
2. a kind of fish.

ಅಲಂಕ್ alāṅky, *s.* The dried oil-plant of *Sesamum Indicum* or jinjili seed.

ಅಲಂಕರಿವುನಿ alāṅkaripuni (ಅಲಂಕರಿ),  
*v. a.* To adorn, decorate.

ಅಲಂಕಾರ alāṅkāra, *s.* Ornament, decoration. 2. beauty. —ಶಾಸ್ತ್ರ rhetoric.

✓ಅಲಂಕಾವುನಿ alāṅkāvuni, *c. v.* (of ಅಲಂಕಾನಿ), To cause to shake, to shake. 2. to perturb, confuse.

✓ಅಲಂಕುನಿ, ಅಲಂಗುನಿ alāṅkuni, alāṅguni (ಅಲಂಕ್, ಅಲಂಗ್), *v. a.* ✓To shake, agitate, wave, move. 2. to strike or knock against, trip up. *v. n.* ✓Be agitated. ಅಲಂಕ್ ನೀರಿ agitated water.

ಅಲಂಗ alāṅga, *s.* A rampart.

ಅಲಂಟುನಿ alāṅṭuni, *see* ಅರಂಟುನಿ.

ಅಲಂಬುಡ alambuda, *see* ಅಶಂಬುಡ.

✓ಅಲಂಬುನಿ alambuni (ಅಲಂಬ್), *v. a.* ✓To wash. ✓2. to shake, be agitated as water; *see* ಉಂಬುನಿ.

ಅಲಂಭವ alambhava, *see* ಅಶಂಭವ.

ಅಲಕ alaka, *s.* The town of Kubēra, the god of wealth. —ಆಪಿನಿ to become wealthy.

✓ಅಲಗ್, ಅಲಗು alagu, alagu, *s.* Tremulousness or quivering of the voice in singing. —ಸ್ವರ a tremulous voice.

✓ಅಲಗುನಿ alaguni (ಅಲಗ್), *v. n.* To shake; *cf.* ಅಲಂಕುನಿ.

ಅಲಗೆ alage, *see* ಅಶಗೆ.

✓ಅಲಚುನಿ alācuni (ಅಲಚ್), *v. n.* To move, shake; *cf.* ಅಲಸುನಿ.

✓ಅಲಜಾವುನಿ alajāvuni, *c. v.* (of ಅಲಜಾನಿ), To shake; *see* ಅಶಜಾವುನಿ.

✓ಅಲಜುನಿ alajuni, *see* ಅಲಸುನಿ.

ಅಲಪಯಿ alapayi, *s.* Hiring cattle for milking. —ಸೆಪ್ಪನಿ to take milch cattle on hire. —ಕೆರ್ಪಿನಿ to hire out milch cattle.

ಅಲವುನಿ alapuni *see* ಅಶವುನಿ, ಅಪ್ಪನಿ.

ಅಲಮ alama, *see* ಅಲ್ಮ.

✓ಅಲಮುನಿ alamuni (ಅಲಮ್), *v. a.* To mix with the hand.

✓ಅಲರುನಿ alaruni, *see* ಅರಲುನಿ.

✓ಅಲವು alavu, Steel. —ದ ಗಟ್ಟಿ a bar of steel.

✓ಅಲವುನಿ alavuni (ಅಲ), *v. a.* ✓To mix. ✓2. to temper. 3. to make even, to level.

ಅಲಸ್ alasy, *adj.* Old, worn out. 2. bad. 3. mixed; *also* ಹಲಸ.

ಅಲಸ್ಬಲ್ಲ alasybally, *s.* A thick rope, cable; *see* ಅಲಾಕ.

ಅಲಸ alasa, *see* ಅಲಸ್ಯ.

ಅಲಸಲ್, ಅಲಸಿಗೆ alasalū, alasige, *s.* Fatigue, weariness. 2. vexation.

✓ಅಲಸುನಿ alasuni (ಅಲಸ್), *v. a.* ✓To agitate, shake. *v. n.* ✓To be fatigued, vexed. ✓2. to suffer griping pain; ಯಿಂಕ್ ಬಂಜಿ ಅಲಸುಂಡು I have a stomach-ache.

ಅಲಕ್ಷಣ alakshana, *see* ಅವಲಕ್ಷಣ.

ಅಲಕ್ಷ್ಯ, ಅಲಕ್ಷ್ಯೆ alakshya, alakshe, *s.* Disregard, negligence, indifference.

ಅಲಾ alā, *int.* Behold, lo, there it is; *see* ಎಲಾ.

ಅಲಾಕ್ alāk, *s.* Destruction, ruin; *see* ಹಲಾಕ್. —ಮಳ್ಳುನಿ to ruin, spoil, destroy. —ಅದಿ ಫೇಪಿನಿ to go to ruin.

ಅಲಾತ, ಅಲಾದ್ alāta, alādy, *s.* A thick coir-rope, cable; *also* ಅಲಸ್, ಆಲಾತ್.

ಅಲಾಬಿ, ಅಲಾಯಿ alābi, alāyi, *s.* The annual Moharam festival of the Mohammedans. —ಮಾಪಿನಿ to close the festival with bathing.

ಅಲಾಯುನಿ alāyuni (ಅಲಾ) *v. a.* To take away.

ಅಲಾವುನಿ alāvuni, *see* ಅಲವನಿ.

ಅಲಿಕೆ aliki, *adj.* Inferior, low, mean; *bet.* ಹಳ್ಳಿ. —ಮಳ್ಳುನಿ to depreciate, disparage, degrade. —ಪಾತರ a word of contempt. —ಜನ low people.

ಅಲಿಗೆ alige, *see* ಅಲೆಗೆ.

ಅಲಿಗೆ alige, *see* ಅಲ್ಲೆ.

✓ಅಲಿವುನಿ alipuni, *see* ಅಲಿವನಿ.

✓ಅಲಿಮರ್, ಅಲಿಮಾರ್ alimaru, alimāru, *s.* The tree called *Mecycylon*.

✓ಅಲಿಯುನಿ aliyuni (ಅಲಿ), *v. n.* ✓To dissolve, decay. ✓2. to perish, die, become extinct; *also* ಅಲಿದಿಫೇಪಿನಿ.

✓ಅಲಿವು alivu, *s.* Extinction, ruin.

✓ಅಲುಂಗುನಿ aluṅguni (ಅಲುಂಗ್), *v. n.* To be soft, as a ripe fruit.

ಅಲುಂಬುಡ alumbuḍa, *see* ಅಲೆಂಬುಡ.

✓ಅಲುಂಬುನಿ alumbuni, *see* ಲುಂಬುನಿ.

✓ಅಲುಗುನಿ aluguni (ಅಲುಗ್), *v. n.* To move; *see* ಅಲಂಕುನಿ.

✓ಅಲುಬಂಗ alubaṅga, *s.* Vexation, trouble.

✓ಅಲೆ alè, *s.* Butter-milk; *see* ಅಳೆ. —ತುಲಿವನಿ to churn butter-milk.

ಅಲೆ, ಅಲೇ ale, alè, *int.* Behold, lo!

ಅಲೆಂಜಿ aleñji, *s.* Grease or oil etc. swimming on the surface of water. —ಸತ್ತುನಿ greasy substances to stick to something.

ಅಲೆಂಜುನಿ aleñjuni (ಅಲೆಂಜ್), *v. n.* To turn. ಬಾಯಿ— to hesitate in speaking. 2. to deny; *see* ಅಲೆಂಜುನಿ.

✓ಅಲೆಜಾವುನಿ alejāvuni *c. v.* (of ಅಲೆಜುನಿ), ✓To cause to shake, to ✓shake. ✓2. to cause to mingle.

✓ಅಲೆಜುನಿ, ಅಲೆಜುನಿ alejuni, alejuni (ಅಲೆಜ್), *v. n.* ✓To be agitated, disturbed. 2. to be turbid.

✓3. to mix, mingle. ✓4. to be united.

ಅಲೆಸಾಯಿ alepāyi, *see* ಅಲಪಯಿ.

✓ಅಲೆಸಾವುನಿ alepāvuni, *c. v.* (of ಅಲೆವನಿ), To cause to tire, to fatigue.

✓ಅಲೆವುನಿ alepuni (ಅಲೆ), *v. a.* To oppress. *v. n.* ✓To be fatigued; *see* ಅಲೆಯುನಿ, ತಲೆವನಿ, ಹಲೆವನಿ.

ಅಲೆಮಾನಿ alemāni, *s.* A European. 2. a German.

✓ಅಲೆಯುನಿ, ಅಲೆವುನಿ aleyuni, alevuni (ಅಲೆ), *v. n.* ✓To wander, roam.

✓2. to be weary. 3. to bethink oneself. ಅಲೆದಿ ತೂಪಿನಿ to stare; *see* ಅಲೇವನಿ.

ಅಲೇಕಿ, ಅಲೇಖ alēki, alēkha, *s.* An unwritten *or* blank leaf. 2. a blank book of palm leaves.  
 ಅಲೇವುನಿ alēvuni (ಅಲೇ), *v. n.* To bethink oneself; *see* ಅಲೇವನಿ.  
 ಅಲ್ಕ alky, *s.* Timidity. *adj.* Timid, frightened; *also* ಹತ್ಯೆ. —ಬೂರುನಿ to shudder.  
 ಅಲ್ಕಿ alki, *see* ಅಲಿಕೆ, ಹತ್ಯೆ.  
 ಅಲ್ಕುನಿ alkuni (ಅಲ್ಕೆ), *v. n.* To be afraid. 2. to start, shudder, tremble. ಅಲ್ಕುನ್ ಬೂರುನಿ, —ಫೋಪಿನಿ to be startled.  
 ಅಲ್ಗಾವುನಿ algāvuni *c. v.* (of ಅಲ್ಗುನಿ), To cause to shake; *cf.* ಅಲಂಕಾವನಿ.  
 ಅಲ್ಗುನಿ alguni, *see* ಅಲಗುನಿ.  
 ಅಲ್ಡೆಕಾಯಿ alḍekāyi, *s.* The gallnut, ink-nut, *Terminalia chebula*. ಅಲ್ಡೆಮತಿ a good black ink.  
 ಅಲ್ಪ alpa, *adj.* Little, small, trifling. 2. mean, low. —ಬುದ್ಧಿ of limited understanding; *cf.* ಅಲ್ಪ.  
 ಅಲ್ಪೀಸ್ alpiṣy, *see* ಅಲ್ಪೇಸಿ.  
 ಅಲ್ಪುಚ್ಚೆ alpučče, *see* ಅಲ್ಪುಚ್ಚೆ.  
 ಅಲ್ಪೆ alpe, *s.* An unimportant man.  
 ಅಲ್ಪೇಸಿ alpēsi, *s.* A covetous man, miser. *adj.* Low, mean, stingy.  
 ಅಲ್ಬಂಗ್ albaṅgy, *see* ಅಲಬಂಗ್.  
 ಅಲ್ಬೆ albe, *adj.* Thin, weak, lean. 2. good for nothing.  
 ಅಲ್ಮ alma, *s.* Breed, offspring; ಯೆಡ್ಡೆ ಅಲ್ಮ a good breed.  
 ಅಲ್ಮಾನಾ almāna, *see* ಅನುಮಾನ.  
 ಅಲ್ಮೆ, ಅಲ್ಮೋ alme, almo, *s.* A

salutation given to Brahmins *or* Jains by inferiors.  
 ಅಲ್ಮೆರ್ almeru, *s.* An almeira, a wardrobe. [pick.  
 ಅಲ್ಮುಕಡ್ಡಿ allukaddi, *s.* A tooth-  
 ಅಲ್ಮಂಬ್ರ allambra, *s.* Agitation, alarm.  
 ಅಲ್ಮಾ allā, *s.* The Mohammedan appellation of the Supreme Being. 2. *int.* of surprise.  
 ಅಲ್ಮಾವುನಿ allāvuni (ಅಲ್ಮಾ), *v. a.* To mix; *cf.* ಅಲವನಿ.  
 ಅಲ್ಮಿ, ಅಲ್ಮಿಗೆ alli, allige, *s.* The water-lily; *also* ಅಲ್ಮಿಡ ಫಾ. 2. the flower of *Nelumbium speciosum*; *also* ಶಾವರೆ.  
 ಅಲ್ಮುದು allūdu, *adj.* Perishable, transient.  
 ಅಲ್ಮೆ allè, *s.* The side, groin, hip. —ಸೆಲ್ಮೆ a lateral branch.  
 ಅವ ava, *pref.* implying diminution, privation.  
 ಅವ ava, *int.* Behold, lo; *see* ಅಪಾ.  
 ಅವಕಾಶ avakāśa, *s.* Opportunity, leisure; *cf.* ಸಾವಕಾಶ.  
 ಅವಗಡ avagaḍa, *s.* Calamity, evil, mischief. 2. disorder, confusion. 3. difficulty, danger.  
 ಅವಗುಣ avaguṇa, *s.* An evil disposition, a vice. 2. the state of growing worse.  
 ಅವಜೆ avajē, *s.* Sound, noise.  
 ಅವಡೆ avaḍè, *s.* A kind of country beans; *also* ಅವಡೆ.  
 ಅವತಾರ avatāra, *s.* Descent, incarnation. ಪತ್ತಾವತಾರ the ten incarnations of Vishṇu (ವಿಷ್ಣು).

—ದಿಶ್ಚಿಣುನಿ, —ಮುಚ್ಚಿಣುನಿ, ಅವತರಿ  
ತೋಣುನಿ, ಅವತರಿಪನಿ to become in-  
carnate.

ಅವತ್ತೆ avatte, *see* ಅವತ್ತೆ.

ಅವತ್ಸರ avatsara, *see* ಅಮಸರ.

ಅವಧಿ avadhi, *s.* A limit, term,  
period, fixed time.

ಅವಧೂತೆ avadhūte, *s.* One who  
has abandoned his family  
and all earthly desires. ಅವ  
ಧೂತ ಮಾರ್ಗ the manner of lead-  
ing a life of austerity. [ಸಿ.

ಅವನಂಬಿಕೆ avanambikē, *see* ಅವನಂಬಿ

ಅವಪತ್ಯ avapatya, *s.* Violation of  
a prescribed diet. *adj.* Con-  
trary to diet.

ಅವಮತ avamata, *s.* Heterodoxy.

ಅವಮಾನ avamāna, *see* ಅಪಮಾನ.

ಅವಯೋಗ avayōga, *s.* A bad  
omen, a portent.

✓ ಅವರೆ avare, *see* ಅಬರೆ.

ಅವಲ್ avalu, *adj.* Best, first rate.  
—ತರ the best kind.

ಅವಲಂಬನೆ avalambane, *adj.* De-  
pending on. *s.* Protection,  
an asylum.

ಅವಲಕ್ಷಣ avalakshana, *s.* An in-  
auspicious sign. 2. ugliness.

ಅವಲೆ avale, *s.* A rift, cleft. *adj.*  
Hollow, not solid.

ಅವಶಕುನ avashakuna, *see* ಅಪಶಕುನ.

ಅವಶ್ಯ avashya, *s.* Need, neces-  
sity. *adj.* Necessary, urgent,  
requisite. —ದಾಂತಿ unnecessary.

ಅವಸತ್ಯ avasatya, *s.* A lie, false-  
hood.

┌ ಅವಸರ avasara, *see* ಅಮಸರ.

ಅವಸಾನ, ಅವಸಾಯ avasāna, ava-  
sāya, *s.* End, conclusion, ter-  
mination. 2. death.

✓ ಅವಸಾರ avasāra, *see* ಅಮಸರ.

ಅವಸ್ಥೆ, ಅವಸ್ಥೆ avaste, avasthe, *s.*  
State, condition. 2. circum-  
stances, situation. 3. diffi-  
culty.

ಅವಾ ಅವಾ, *int.* Lo! behold; *see* ಅವ.

ಅವಾಂತರ avāntara, *adj.* Interme-  
diate, included. 2. calamitous.  
*s.* Straits. 2. alarm, confu-  
sion. 3. public calamity. 4.  
foreign invasion.

ಅವಾಚ್ಯ avācya, *adj.* Not fit to be  
spoken. 2. obscene.

ಅವಾಲ್ತೆ, ಅವಾಲ್ತಿಗೆ avāltē, avāltigē,  
*s.* Charge, care; commission,  
conferred trust; safe keeping.  
—ಮುಚ್ಚುನಿ to give in charge, to  
entrust another; *also* ಹವಾಲ್ತೆ.

ಅವಿಚಾರ avicāra, *s.* Want of en-  
quiry. 2. indiscretion, rash-  
ness. 3. negligence.

ಅವಿಧೇಯ avidhēya, *adj.* Disobe-  
dient. —ತ್ವ disobedience.

ಅವಿವೇಕ avivēka, *s.* Indiscretion.  
2. imprudence, folly.

ಅವಿಶ್ವಾಸ avishvāsa, *s.* Distrust, un-  
belief, unfaithfulness.

ಅವಿಶ್ವಾಸಿ avishvāsi, *s.* An unbe-  
liever.

┌ ಅವು avu, *pron. dem.* It, that,  
that thing. —ಅತ್ತಂಚೆ besides  
that. ಅಪೋ is it that? ಅಪೆ,  
ಅಪ್ಪೇ (*emph.*) just that, even  
that, the very thing.

- ✓ಅವುಂಕುನಿ avuṅkuni (ಅವುಂಕ್), *v. a.*  
To crop. 2. to snatch, 3. to  
press down: ನಿಕ್ಕಿ ತಿರುನಾತ್ ಅ  
ವುಂಕುಮ ತೂಲ press it down as  
much as you can.  
ಅವುಂಟು avuṅṭu, *s.* Pride, haughti-  
ness, arrogance.  
ಅವುಂಟುನಿ avuṅṭuni (ಅವುಂಟೆ), *v. n.*  
To be proud.  
✓ಅವುಂಪುನಿ avumpuni (ಅವುಂ), *v. a.* To  
press. 2. to mumble.  
ಅವುಕಾಸ avukāsa, *see* ಅವಕಾಸ.  
ಅವುತನ avutana, *s.* A feast, enter-  
tainment, dinner; *also* ಔತನ.  
—ಮಕ್ಕುನಿ to give an entertain-  
ment. —ದಾಯೆ a guest.  
ಅವುಷಧ avushadha, *see* ಔಷಧ.  
✓ಅವುಳು avulu, *adv.* There. 2.  
beyond; *also* ಔಳು. ಅವಳವಳು  
here and there. ಅವಳೇ (*emph.*)  
just there, even there, in that  
very place.  
ಅವ್ಯಯ avyaya, *s.* An indecli-  
nable word, *gram.*  
ಅವ್ವಲ್ avval, *see* ಅವಲ್.  
ಅಶಕ್ತ aśakta, *adj.* Weak, feeble.  
2. sick.  
ಅಶಕ್ತಿ aśakti, *s.* Weakness, in-  
capacity.  
ಅಶಕ್ತೆ aśakte, *s.* A weak *or* sick  
person.  
ಅಶಕ್ಯ aśakya, *adj.* Impracti-  
cable, impossible.  
ಅಶನ aśana, *s.* Eating. 2. food.  
ಅಶನಾರ್ಥ maintenance, subsi-  
stence; —ಕೊರ್ಪಿನಿ to give main-  
tenance, to feed.

- ಅಶರೀರ, ಅಶರೀರಾśarīra, aśarīri, *adj.*  
Incorporeal. —ವಾಕ್ಯ a voice  
from heaven, an oracle.  
ಅಶುಚಿ, ಅಶುದ್ಧ aśuči, aśuddha, *adj.*  
Impure, unclean, polluted.  
—ಅಶಿನಿ to become unclean.  
—ಅಶ್ವ uncleaness, pollution.  
ಅಶುಭ aśubha, *adj.* Inauspici-  
ous, evil. *s.* Unluckiness,  
misfortune.  
ಅಶೆಮಣಿ aśemaṇe, *s.* A seat for  
the bride.  
ಅಶೋಕ aśōka, *s.* Freedom from  
grief. 2. the name of a king.  
ಅಶೋಕೆ (ಮರ) aśōke (mara), *s.*  
The tree *Uvaria longifolia*.  
—ವನ a grove of such trees.  
ಅಶ್ರಬ್, ಅಶ್ರಾಪ್ aśrabu, aśrāpu, *see*  
ಅಸ್ರಾಬ್.  
ಅಶ್ಲೇಷ, ಅಶ್ಲೇಷಿ, aślēsha, aślēsi,  
*see* ಅಶ್ಲೇಷ.  
ಅಶ್ವ aśva, *s.* A horse.  
ಅಶ್ವತ್ಥ-, ಅಶ್ವತ ಮರ aśvattha-, aśva-  
ta mara, *see* ಅಶ್ವತ ಮರ.  
ಅಶ್ವಪತಿ aśvapati, *s.* The king of  
horses. 2. a dynasty at Delhi.  
ಅಶ್ವಮೇಧ aśvamēdha, *s.* The cere-  
mony of sacrificing a horse.  
ಅಷ್ಟ, ಅಷ್ಟಕ aṣṭa, aṣṭaka, *adj.*  
Eight.  
ಅಷ್ಟಕಷ್ಟ aṣṭakāṣṭa, *s.* Eight  
sources of troubles to which  
man is liable.  
ಅಷ್ಟಕಾಂಗ aṣṭakāṅga, *s.* A board  
*or* cloth having eight rows  
of squares eight in each row;  
a chess-board.

ಅಷ್ಟಗಜ, ಅಷ್ಟದಿಗ್ಗಜ ashtaḡaja, ashtaḡigḡaja, s. The eight elephants which, according to the Hindu Śāstrās, are supposed to support the earth.

ಅಷ್ಟಗೆ ashtaḡe, s. An offering for the dead.

ಅಷ್ಟತಾಳ ashtaṭāla, s. A mode or measure in music.

ಅಷ್ಟದಿಕ್ಕ್ ashtaḡikku, s. The eight points of the compass; also ಅಷ್ಟಮೂಲೆ. ಅಷ್ಟದಿಕ್ಪಾಲಕರ the guardians of the eight points of the compass.

ಅಷ್ಟದ್ರವ್ಯ ashtaḡravya, s. An offering of eight ingredients.

ಅಷ್ಟಪಟ್ಟೆ ashtaṭaṭṭi, s. An octagon.

ಅಷ್ಟಪದಿ ashtaṭapadi, s. A verse with eight feet.

ಅಷ್ಟಬಂಧ ashtaṭabandha, s. A kind of mortar composed of eight ingredients.

ಅಷ್ಟಭಾಗ್ಯ ashtaṭabhāgya, s. The eight requisites to the regal state, viz. ರಾಜ್ಯ territory, ಭಂಡಾರ treasure, ಪಂಡ forces, ಆನೆ elephant, ಕುದುರೆ horse, ಛತ್ರ ketasol, ಚಾಮರ fly-brush, ಪಲ್ಲೆಂಕಿ palankeen.

ಅಷ್ಟಭೋಗ ashtaṭabhōga, s. The eight sources of enjoyment, viz. ಇಲ್ಲ habitation, ಹಾಸಿಗೆ bed, ಕುಂಟು raiment, ಪವ್ವೆಯಿ jewels, ಜೊಡೆದಿ wife, ಫಲ flower, ಗಂಧ perfumes, ಬಣ್ಣೆರೆಫಲ betel-leaf and arcanut.

ಅಷ್ಟಮ ashtaṭama, num. adj. The eighth.

ಅಷ್ಟಮಾಸಿದ್ಧಿ ashtaṭamāsiddhi, see ಅಷ್ಟಸಿದ್ಧಿ.

ಅಷ್ಟಮಿ ashtaṭami, see ಅಟ್ಟಿಮಿ.

ಅಷ್ಟಸಿದ್ಧಿ ashtaṭasiddhi, s. The eight miraculous attainments.

ಅಷ್ಟಾವಿಧಾನ ashtaṭāvīdhāna, s. The eight kinds of devotion.

ಅಷ್ಟಾಕ್ಷರಮಂತ್ರ ashtaṭākṣharimantra, s. The eight mystical letters used in incantations: ಓ ನ ಮೋ ನಾ ರಾಯ ಣಾ ಯ.

ಅಷ್ಟೈಶ್ವರ್ಯ ashtaṭeishvarya, see ಅಷ್ಟಭಾಗ್ಯ.

ಅಸುರ್ asury, see ಅಸೂರ.

ಅಸಂಖ್ಯ asanḡkhyā, adj. Innumerable.

ಅಸಂಗತಿ asanḡgati, s. An adverse circumstance, an accident.

ಅಸಂದರ್ಭ asandarbha, s. Unseasonableness, inconvenience. adj. Unconnected, irrelevant; impracticable.

ಅಸಂಬಂಧ asambandha, s. Disconnection, incoherence. adj. Disconnected, incoherent. 2. absurd.

ಅಸಂಹ್ಯ asanḡhya, adj. Disgusting, loathsome. s. Molestation, intolerable vexations. 2. disgust, aversion. —ಆಪಿನ to be disgusted with.

ಅಸಕ್ತ asakta, see ಅಳಕ್ತ.

ಅಸಡ್ಡೆ asadḡḡe, s. Disdain, contempt, scorn. 2. negligence, carelessness. —ತನ the state



of being scornful *or* careless.  
 —ಮಣ್ಣಿನಿ to despise, neglect.  
 ಅಸತ್ಯ asatya, *adj.* Untrue, false.  
*s.* Falsehood.  
 ಅಸದ್ಧ asaddha, *adj.* False. 2. un-  
 inspired.  
 ಅಸದ್ಯ asadya, *see* ಅಸಾಧ್ಯ  
 ಅಸಮ, ಅಸಮಾನ asama, asamāna,  
*s.* Inequality. *adj.* Unequal,  
 dissimilar, unlike. 2. odd,  
 diverse. 3. incomparable.  
 ಅಸಮಾಧಾನ asamādhāna, *s.* Un-  
 settled state, restlessness, un-  
 easiness, disquietude. 2. dis-  
 satisfaction, peacelessness.  
 3. dissension, quarrel.  
 ಅಸಯೆ asaye, *see* ವಿಸಯೆ.  
 ಅಸಯ್ಯ asayya, *see* ಅಸಂಹ್ಯ  
 ಅಸರ್ asaru, *see* ಅಸರ್.  
 ಅಸರ್ಮೆ asarmè, *s.* Management  
 of a household.  
 ಅಸಲ್ asalu, *s.* Root, origin. 2.  
 capital, stock (in trade). 3.  
 prime cost. 4. an original, a  
 fair copy.  
 ಅಸಲೆ asale, *adj.* First-class, su-  
 perior. 2. fine, thin, neat.  
 ಅಸಲೆ asalè, *s.* A split. —ಬುಡ್ಡಿನಿ  
 to split, crack. [light.  
 ಅಸಲೆಮಸಲೆ asalèmasalè, *s.* Twi-  
 ಅಸಹಿಪುನಿ, ಅಸಹ್ಯಿಸುನಿ asahipuni,  
 asahyisuni (ಅಸಹಿ. -ಹ್ಯಿ). *v. n.* To  
 loathe, feel disgust at; *cf.* ಅ  
 ಸಂಹ್ಯ.  
 ಅಸಾಧ್ಯ asādhyā, *adj.* Impracti-  
 cable, unattainable. *s.* Im-  
 practicability.

ಅಸಾಮ್ಯ asāmya, *see* ಅಸಮ.  
 ಅಸಾರ asāra, *adj.* Sapless, taste-  
 less. 2. worthless; *also* ನಿಷ್ಕಾರ.  
 ಅಸಿದ್ಧ asiddha, *adj.* Not achieved  
*or* effected. 2. unprepared,  
 not ready. 3. undecided. 4.  
 improbable.  
 ಅಸುರ asura, *adj.* Giant-like,  
 gigantic. 2. cruel. —ಕೃತ್ಯ a  
 cruel deed, diabolical action  
*or* work.  
 ಅಸುರಿ asuri, *s.* A giantess, the  
 wife of a giant.  
 ಅಸುರುಸುರು asurusuru, *s.* A deep  
 sigh.  
 ಅಸುರೆ asure, *s.* A giant.  
 ಅಸೂಯ asūya, *s.* Envy, jealousy,  
 malignity.  
 ಅಸೂರ asūra, *adj.* Yellow. 2. un-  
 alloyed, as gold.  
 ಅಸೂರಿ asūri, *adj.* Extra, mis-  
 cellaneous. —ಕರ್ತೆ extra ex-  
 penses.  
 ಅಸೂರೆ asūrè, *s.* Daily expendi-  
 ture; sundry expenses; *also*  
 ಚೆಲ್ಲರೆ ಕರ್ತೆ.  
 ಅಸೆಮಣೆ asemaṇe, *see* ಅಲೆಮಣೆ.  
 ಅಸೌಖ್ಯ asaukhya, *s.* Uneasiness,  
 unhappiness, ill-health.  
 ಅಸ್ತ, ಅಸ್ತಮಾನ asta, astamāna, *s.*  
 Sunset.  
 ಅಸ್ತರ್, ಅಸ್ತ್ರ astaru, astri, *s.* The  
 lining of a garment.  
 ಅಸ್ತಿ asti, *s.* A bone. —ಽರಹೆctic  
 fever.  
 ಅಸ್ತಿವಾರ astivāra, *s.* A founda-  
 tion.

ಅಸ್ತು, ಅಸ್ತುನಾಮ astu, astunāma, s. Consent, agreement.

ಅಸ್ತೆ aste, *adv.* Slowly. —ಬುದ್ಧಿನಿ to breathe heavily; *bet.* ಅಸ್ತೆ.

ಅಸ್ಥಿರ asthira, *adj.* Unsteady, transient, fleeting.

ಅಸ್ರಬ್, ಅಸ್ರಾಪು asrabu, asrāpu, *adj.* Noble.

ಅಸ್ರಬಿದೆ asrabidē (ಅಸುರ ಬೀಜ), (*lit.* a monstrous seed.) s. Any grain *etc.*, the cultivation of which exhausts the soil. 2. a wicked person.

ಅಸ್ರಬೆ asrabe, s. A nobleman, good man.

ಅಸ್ರೆ asre, s. A destroyer; *cf.* ಆಸರ.

ಅಸ್ವಸ್ಥ asvastha, s. Sickness, illness. *adj.* Unwell, sick.

ಅಹ, ಅಹಹ aha, ahaha, *int.* of surprise. Ah! aha!

↓ ಅಹಂಕರಿವುನಿ ahankaripuni (ಅಹಂಕರಿ), *v. n.* To be proud, arrogant, conceited.

↓ ಅಹಂಕಾರ ahankāra, s. Self-consciousness. 2. egotism, pride, self-conceit, haughtiness. —ಹಾಯೆ a proud, self-conceited or insolent man.

ಅಹಂನೀಕ ahannika, *see* ಅನ್ವಿಕ.

ಅಹಂಭಾವ ahambhāva, s. Self-consciousness, self-confidence, insolence.

ಅಹಮತಿ ahammati, s. Self-conceitedness, a vain mind.

ಅಹಿ ahi, s. A snake.

ಅಹಿತ ahita, *adj.* Disagreeable, unsalutary. s. Harm, wrong.

ಅಹೋರಾತ್ರೆ ahōrātre, s. A day and a night lasting from sunrise to sunrise.

✓ ಅಳಿ ala, s. Measure, capacity.

✓ ಅಳಂಕ alāṅku, s. An ant-eater. ಅಳಂಕಾವುನಿ alāṅkāvuṇi, *see* ಅಲಂಕಾವುನಿ.

ಅಳಂಕುನಿ alāṅkuni, *see* ಅಲಂಕುನಿ.

✓ ಅಳಂಟುನಿ alaṅṭuni (ಅಳಂಟೆ), *v. n.* To shake. 2. to move.

✓ ಅಳಕ alaka, s. A large basket for measuring rice *etc.*

✓ ಅಳಕೆ, ಅಳತೆ alakē, alate, s. Measurement. —ಮಳುವುನಿ to measure, mete; *cf.* ಅಳತ, ಹಾಳತ.

✓ ಅಳವುನಿ alapuni (ಅಳ), *v. a.* To measure.

ಅಳಯ alya, *see* ಅರ್ಯ.

✓ ಅಳವುನಿ alavuni (ಅಳ), *v. n.* To mix. ಅಳಾ alā, *see* ಅಲಾ.

ಅಳಾವು alāvu, *see* ಅಲವು.

✓ ಅಳಿಕಟ್ಟೆ alikatṭu, s. Ruin.

✓ ಅಳಿವುನಿ, alipuni (ಅಳಿ), *v. n.* To perish, die. 2. to be destroyed, be ruined; *also* ಅಳಿದ ಫೀಪಿನಿ.

↓ ಅಳಿಯ aliya, s. A son-in-law, nephew; —as a rule a man's sister's son marries the daughter of his mother's brother. *bet.* ಅರ್ಪಣೆ. —ಸಂತಾನ the law of inheritance in the female line. According to this law the family property descends not from a man to his son, but from a woman to her daughter.

✓ಅಳಿಯಂತರ aliyantara, *s.* Ruin, extinction.

✓ಅಳಿಯುನಿ aliyuni, *see* ಅಳಿಪುನಿ.

ಅಳುಕು aluku, *s.* Modesty, bashfulness.

ಅಳುವಳಿ aluvali, *s.* A daughter's dowry.

ಅಳುವೆ aluve, *s.* An instalment.  
2. a term of payment; *cf.* ಕಂತ, ವಾಯಿವೆ.

✓ಅಳುವೆ aluve, *s.* The mouth of a river, a harbour. —ಸಾಯಿರ ಕಟ್ಟಿ, a custom-house; *see* ಅರುವೆ.

✓ಅಳಿ alè, *see* ಅಲೆ.

ಅಳಿಂಜಿ alenji, *s.* A kind of weed growing on the surface of stagnant water.

ಅಳಿಜ್ಜುನಿ alējuni, *see* ಅಲೆಜುನಿ.

ಅಳಿಪಾಯಿ alepāyi, *see* ಅಲಪಯಿ.

ಅಳಿವುನಿ aləvuni (ಅಳಿ), *v. n.* To muse, to be absent-minded or abstracted. ಅಳಿದ ತೂಪಿನಿ to look bewildered, perplexed; *cf.* ಅಲೆವನಿ.

✓ಅಳುನಿ alkuni, *see* ಅಲ್ಕುನಿ.

✓ಅಲ್ತ altu, *adv.* Thence; also ಅಲ್ತೆಡ್ಡೆ.

✓ಅಲ್ತ alta (*gen. of the adv.* ಅವಳು), *adj.* Of that place.

✓ಅಲ್ಪ alpa, *adv.* There, in that place. ಅಲ್ಪವು here and there.

ಅಲ್ಪ alya, *see* ಅರ್ಯ.

ಅಳ್ಳಿ, ಅಳ್ಳಿಗೆ alli, allige, *see* ಅಲ್ಲಿ.

ಅಳ್ಳಿ alle, *see* ಅಲ್ಲಿ.

ಅಕ್ಷ aksha, *s.* The eye. 2. a mark on dice. 3. a die. 4. a wheel. —ಲೀಲೆ, —ಕ್ರೀಡೆ, —ಕ್ರಿಯೆ. —ವಿಸ್ತೃ ಗambling, playing with dice.

ಅಕ್ಷಂತರಿ akshantari, *s.* A gift of yellow rice.

ಅಕ್ಷತೆ, ಅಕ್ಷತೆ akshata, akshate, *s.* Raw rice mixed with kunnuma (*i.e.* turmeric powder) and used for religious purposes. ಮಂತ್ರಾಕ್ಷತೆ rice over which incantations have been pronounced.

ಅಕ್ಷದ akshada, *s.* A red mark put on the forehead after dinner, chiefly by Brahmins.

ಅಕ್ಷದಾಮು, ಅಕ್ಷಮಾಲೆ akshadāma, akshamālè, *s.* A rosary or string of beads, especially of the seeds of *Elaeocarpus*, used in devotion.

ಅಕ್ಷಯ akshaya, *adj.* Imperishable, immortal. —ಪಾತ್ರ a brass vessel for receiving alms. *s.* The last year of the Hindu cycle.

ಅಕ್ಷರ akshara, (*lit.* undecaying). *s.* A letter. —ಮಾಲೆ (*lit.* a garland of letters) the alphabet.

ಅಕ್ಷರಜ್ಞ aksharajña, *s.* A scholar.

ಅಕ್ಷಿ akshi, *s.* The eye. 2. success, prosperity. —ಚಲನೆ moving of the eyes. —ತೇಳ್ a scorpion.

## ಅ

## Ā

ಅ ā, The second letter of the alphabet.

↓ ಅ ಾ, *dem. pron.* That; ಅ ಕಡೆ that side *or* party; ಅ ನರಮಾನ that man. ಅ ಅ, ಅಯಾ each, every, respective. —ಕಾರ್ಯ each work. 2. when added to two or more consecutive words, the meaning is disjunctive: either—*or*, whether—*or*; *as* ಇಂಚಿನಾ ಅಯಿ ನಾ whether this or that man? 3. it is an affix of interrogation, which changes according to phonetic rules into ನಾ, ಯಾ; *as* ಅಂದೆ ಯೆ: ಅಂದಾ is it? ಬತ್ತ you came: ಬತ್ತನಾ did you come? ಈ thou, you: ಈಯಾ is it you?

↓ ಅಂಕರಿಯುನಿ āṅkariyuni, *see* ಅಹಂಕ ರಿಪನಿ.

↓ ಅಂಕಾರ āṅkāra, *see* ಅಹಂಕಾರ.

ಅಂಕಿತ āṅkita, *see* ಅಂಕಿತ.

↓ ಅಂಕೆ āṅkè, *s.* Force, pressure, compulsion. 2. authority, power, control. 3. support. —ಮೆಳ್ಪನಿ to force, compel, to obtain by coaxing. —ದಾಯಿ a strong, powerful man.

ಅಂಗೀರಸ āṅgīrasa, *s.* The sixth year in the Hindu cycle of sixty.

ಅಂಡ್ āṅḍu, *see* ಅಪಿನಿ.

ಅಂಡ, ಅಂಡಲಾ āṅḍa, āṅḍalā, *see* ಅಪಿನಿ.

ಅಂತರ, ಅಂತ್ರ āntara, āntara, *s.* The bowels, entrails. —ಬಾಪು swelling of the scrotum *or* testicles. —ನಾಯು flatulence; hernia.

ಅಂತರ್ಯ āntarya, *s.* The mind; *see* ಅಂತರ್ಯ. 2. sentiment, opinion; *cf.* ಅಂತರಂಗ.

ಅಂದಿ āṅḍi, *s.* Caution. 2. bail, a security. —ಆಯಿನಾಯಿ one who stands security, becomes surety.

ಅಂದ್ರವಾಯು āṅdravāyu, *see* ಅಂತ್ರ ವಾಯು.

↓ ಅಂಬಲ್ āmbaḷu, *s.* A water-lily which opens after sunset.

ಅಂಬಾಲ āmbāla, *see* ಅಂಬಲ್.

ಅಂಬಿಗೆ āmbige, *see* ಅಂಬುಗಿ.

ಅಂಬುರ, ಅಂಬ್ರ āmbura, āmbra, *see* ಅಮ್ಮ.

↓ ಅಂಬೆ āmbè, *adv.* There, on that side. 2. after. *prep.* Beyond.

ಅಂಬೆರಿಪುನಿ āmberipuni (ಅಂಚಿರಿ), *v. n.* To be drowsy *or* sleepy. 2. to dream. 3. to be confused.

ಅಮವಡೆ āmavade, *see* ಅಂಚೂಡೆ.

ಅಂಹಿಕ āmhika, *see* ಅನ್ನಿಕ.

ಅಕರ ākara, *see* ಅಕರ.

ಅಕರ್ಷ, ಅಕರ್ಷೆ ākarṣa, ākarsha, *s.* Attraction, drawing towards each other. —ಶಕ್ತಿ the power of attraction.

ಅಕಾರ ākāra, *s.* Form, shape. 2. the letter ಅ.

ಆಕಾಶ, ಆಕಾಸ ākāśa, ākāśa, s. The atmosphere, sky.

ಆಕಿರೆ ākire, s. A nettle-plant, *Urtica heterophylla*.

ಆಕುಳು ākulu, dem. pron. (pl. of ಆಯಿ or ಆಳಿ), They. 2. it is affixed to adjectives, participles and nouns to convert them into personal nouns, as ಯಜ್ಞಂತಿನಾಕುಳು good people, ತೂಪಿನಾಕುಳು those that see, ಬೇಲದಾಕುಳು working people etc.

ಆಕೃತಿ ākruti, s. Form, shape.

ಆಕೆರಿ, ಆಕ್ರಿ ākeri, ākri, see ಆಪ್ಪೆರಿ.

ಆಖಾತ ākhāta, s. An artificial lake.

ಆಖ್ಯೆರ್, ಆಖ್ಯೆರಿ ākheiry, ākheiri, s. The end, termination. *adj.* Final, last. *adv.* Finally, at last; see ಅಕೇರಿ.

ಆಖ್ಯೆ, ಆಖ್ಯೆ ākhya, ākhye, s. A name. 2. the subject of a sentence, *gram*.

ಆಖ್ಯಾತ ākhyāta, s. The predicate, *gram*.

ಆಗ್ āgy, (*lit.* fire). s. Steam. —ಆಪಿಸಿ to be consumed, to come to an end. —ಪ ಸಾಡಿ, see ಪುಸಿಗಾಡಿ. ಆಸ್ಟೀಟೆ a steamer.

ಆಗಮ āgama, s. Arrival. 2. a work on Hindu ritual etc. 3. augment, *gram*.

ಆಗಮನ āgamana, s. Advent, arrival.

ಆಗರ, ಆಗಾರ āgara, āgāra, s. A habitation, house.

ಆಗರ āgara, see ಅಗರ.

ಆಗ್ನಿ āgñe, see ಅಗ್ನಿ.

ಆಗ್ನೇಯ āgnēya, *adj.* South-east.

ಆಗ್ರ āgra, see ಹಸುರ.

ಆಜಮನೆ ācamane, s. The ceremony of sipping a few drops of water and repeating the twenty-four names of Vishṇu (ವಿಷ್ಣು) before performing any religious ceremony.

ಆಜರಣೆ ācarane, s. Usage, established custom. 2. observance. 3. performance of religious ceremonies. 4. a ceremony, rite.

ಆಜರಿಪುನಿ ācaripuni (ಆಜರಿ), *v. a.* To observe, practise, perform.

ಆಚಾರ ācāra, s. Usage, custom. 2. conduct. ವೃದ್ಧಾಚಾರ traditional observance.

ಆಚಾರಣೆ ācārane, see ಆಜರಣೆ.

ಆಚಾರಿ ācāri, s. A smith or carpenter. —ಬೂರು a kind of creeper.

ಆಚಾರೆ, ಆಚಾರ್ಯೆ ācāre, ācārye, s. A spiritual guide, a priest.

ಆಜಿ āja, An oath, a curse. 2. swearing. —ಕೊಪಿಸಿ to swear. —ಪಾಡುನಿ to imprecate, curse. —ಪಿರಿಯುನಿ to deliver from an oath, to revoke a curse.

ಆಜನೆ ājane, *num. adj.* Sixth.

ಆಜರ್ ājar, s. Presence; *bet.* ಹಾಜರ. —ಆಪಿಸಿ to be present. —ಮೆಳ್ಳುನಿ to produce (a witness etc.). —ಪಾವಾನ್ bail, security for the appearance of another before a court of justice. —ಪಟ್ಟಿ a muster-roll.

- ಅಜ್ಜಿ ಪಿಪಾ, *s.* Six seers.
- ✓ಅಜ್ಜಿವುನಿ ಪಿಪಾವುನಿ, *c. v.* (of ಅಜ್ಜಿ),  
To dry or drain.
- ✓ಅಜ್ಜಿ ಪಿಪಿ, *num.* Six.
- ✓ಅಜ್ಜಿವುನಿ ಪಿಪಿವುನಿ (ಅಜ್ಜಿ), *v. a.* To expose clothes *etc.* for drying.
- ✓ಅಜ್ಜಿವು ಪಿಪಿಪಾ, *see* ಅಜ್ಜಿವು.
- ✓ಅಜ್ಜಿಯುನಿ, ಅಜ್ಜಿಯುನಿ ಪಿಪಿಯುನಿ, ಪಿಪಿಯುನಿ (ಅಜ್ಜಿ, ಅಜ್ಜಿ), *v. n.* To dry up, drain off; *as*, ಸುವೆಲದ ನೀರ್ ಅಜ್ಜಿವುನಿ the well is dry; ಅಜ್ಜಿವುನಿ ಫೀಪಿನಿ to be dried up. ಅಜ್ಜಿವುನಿ dried, freed from moisture or sap. ಅಜ್ಜಿವುನಿ undried, wet; ಅಜ್ಜಿವುನಿ ಕುಂಟು a wet cloth.
- ಅಜ್ಜಿ ಪಿಪಿ, *see* ಅಜ್ಜಿ.
- ಅಜ್ಜಿವುನಿ ಪಿಪಿವುನಿ, *num. adv.* Six times.
- ಅಜ್ಜಿ ಪಿಪಿ, *s.* Command, order.  
2. permission. 3. a judicial sentence, doom.
- ✓ಅಜ್ಜಿ ಪಿಪಿಪಾ, *num.* Sixty; *see* ಅಜ್ಜಿವು.
- ✓ಅಜ್ಜಿ ಪಿಪಿ, *s.* Amusement, sport, game. 2. a play; —ದಾಯೆ an actor; a gambler. —ಪಾಟ, —ಪಾಪ್ಯ dancing and playing with music. 3. *when forming the latter part of compounds it signifies continuity; as*, ಅ ಪಾಪ್ಯಟ crying or weeping long. ಸೋಳಾಟ lamentation.
- ✓ಅಜ್ಜಿವುನಿ, ಅಜ್ಜಿವುನಿ ಅಜ್ಜಿವುನಿ, *s.* Hinderance, obstacle.
- ✓ಅಜ್ಜಿ ಪಿಪಿ, *s.* The fourth solar month. —ದ ಕತ್ತಲೆ profound darkness. —ಸಂತಿ a kind of grass.

- ಅಜ್ಜಿ ಪಿಪಿ, *see* ಪಿಪಿ.
- ಅಜ್ಜಿವುನಿ ಪಿಪಿವುನಿ, *s.* Pride. 2. pomp, show.
- ಅಜ್ಜಿವುನಿ ಪಿಪಿವುನಿ, *see* ಅಜ್ಜಿವುನಿ.
- ✓ಅಜ್ಜಿವುನಿ ಪಿಪಿವುನಿ, *s.* The Malabar-nut-tree, *Fusticia adha-dota.*
- ✓ಅಜ್ಜಿವುನಿ, ಅಜ್ಜಿವುನಿ ಪಿಪಿವುನಿ, *s.* Administration, management. 2. governing. —ತೂಪಿನಿ to manage. —ತೂಪಿನಾಯೆ an administrator, manager.
- ✓ಅಜ್ಜಿವುನಿ ಪಿಪಿವುನಿ, *c. v.* (of ಅಜ್ಜಿವುನಿ),  
To agitate. 2. to shake.
- ಅಜ್ಜಿವುನಿ ಪಿಪಿವುನಿ, *s.* A belch; *bet.* ಅರಿಕೆ.
- ಅಜ್ಜಿವುನಿ ಪಿಪಿವುನಿ, *adv.* In vain, for nothing; *see* ಅಜ್ಜಿವುನಿ.
- ✓ಅಜ್ಜಿವುನಿ ಪಿಪಿವುನಿ (ಅಜ್ಜಿವುನಿ), *v. n.* To move, wave, swing, vibrate. 2. to shake, totter. *v. a.* To move, rock. 2. to shake. Different playful and regular movements are expressed by adding it to verbs; *as*, ಸೇತಾಡುನಿ to be swinging. ಅಜ್ಜಿವುನಿ to be moving to and fro, *etc.*
- ✓ಅಜ್ಜಿವುನಿ ಪಿಪಿವುನಿ, *s.* A coward.
- ಅಜ್ಜಿವುನಿ ಪಿಪಿವುನಿ, *see* ಅಜ್ಜಿವುನಿ, ಅಜ್ಜಿವುನಿ.
- ಅಜ್ಜಿವುನಿ ಪಿಪಿವುನಿ, *see* ಅಜ್ಜಿವುನಿ.
- ✓ಅಜ್ಜಿವುನಿ ಪಿಪಿವುನಿ, *s.* An unsteady man. 2. a vagabond.
- ✓ಅಜ್ಜಿವುನಿ ಪಿಪಿವುನಿ (ಅಜ್ಜಿವುನಿ), *v. n.* To be moving, undulating, vibrating. ಅಜ್ಜಿವುನಿವುನಿ constant motion, oscillation or vibration.
- ✓ಅಣ್ಣ್ ಅಣ್ಣು, *adj.* Male. —ಬಾಲೆ a male child, a boy. —ಮರ a male

tree. s. A boy, youngster.  
ಆಣ ಇತ್ಲೆ the bridegroom's house.

ಆಣ್‌ಗದಿ ಾಢುಗದಿ, s. The lower half of a cocoanut-shell.

✓ಆಣ್‌ಜೋವು ಾಢುಜೋವು, s. A male, man; also ಅಣ್ಣವು.

ಆಣ್‌ಪೆಜ ಾಢುಪೆಜ, s. A male variety of the wild jack-tree.

ಆಣ ಾಢ, s. The entrance to a harbour. —ಗ ಉಂತುನಿ, ಅಣೂಗು ಫೋಪಿನಿ to stand or wade in shoal-water for fishing.

✓ಆಣಿ ಾಢಿ, s. A peg, nail. 2. a wedge. 3. a screw.

ಆಣಿಕಲ್ಲ ಾಢಿಕಲ್ಲು, s. The key-stone of an arch.

ಆಣಿ ಾಢ, s. An anna.

✓ಆಣಿ ಾಢ, s. An oath.

ಆಣಿಕಲ್ಲ ಾಢಿಕಲ್ಲು, s. A hail-stone.

✓ಆತ್ ಾತು, indef. num. adj. So much. —ಜನ so many people. —ಫೂರ್ತು so much time, so long. 2. as much as: ಇತ್ತಿನಾತ್ ಕೂರ್ಲಿ give all you have. ಆತೇ emph. so much only: —ಯಾನ್ ಪಣ್ಣಿನಿ I say only so much. ಆತೇನಾ, ಆತೋ is it only so much? ಆತೇ ಈ ಕೂರ್ಲಿನವೋ, or ಈ ಕೂರ್ಲಿನವು ಆತೋ is it only so much that you give? ಆತೆಕ್ for so much.

ಆತ್‌ನೆಂಗಿ, ಆತಾನೆಂಗಿ ಆತುನೆಂಗಿ, ಆತನೆಂಗಿ, see ಆತನೆಂಗಿ.

ಆತಿ ಆತಿ, see ಆಪಿನಿ.

ಆತಿಥ್ಯ ಆತಿಥ್ಯಾ, s. Hospitality. —ಮಕ್ಕುನಿ to entertain a guest.

✓ಆತುರ ಆತುರ, s. Eagerness, haste.

ಆತೆಕ್ ಆತೆಕ್, see ಆತ.

ಆತೆನೆಂಗಿ ಆತನೆಂಗಿ, adv. Till, as long as.

ಆತ್ಮ, ಆತ್ಮೆ ಆತ್ಮ, ಆತ್ಮೆ, s. Breath, life. 2. the soul, spirit. ಪರಿಶು ದ್ಧಾತ್ಮೆ the Holy Ghost, Chr. ವಾಪಾತ್ಮೆ a sinner. ಪುಣ್ಯಾತ್ಮೆ a virtuous or fortunate man. ಆತ್ಮಭಾವ spiritual-mindedness, Chr. 3. self, chiefly in comp: ಆತ್ಮಘಾತಕ suicide. ಆತ್ಮಸ್ತುತಿ self-praise.

ಆದ್ ಆದ್, see ಆಪಿನಿ.

ಆದರ ಆದರ, see ಹಾದರ.

ಆದರಣಿ ಆದರಣಿ, s. Respect, regard for. 2. protection, support. 3. comfort, consolation.

ಆದರಿಪುನಿ ಆದರಿಪುನಿ (ಆದರಿ) a. To honor. 2. to support, assist. 3. to console, comfort. ಆದರಿಪುನಾಯೆ a supporter, one who comforts.

ಆದಾಯ ಆದಾಯ, s. Gain, profit, income, behoof. —ನಪ್ಪ, profit and loss. —ವೆಚ್ಚ receipts and disbursements; management. —ವೆಚ್ಚ ತೂಪಿನಾಯೆ a book-keeper.

ಆದಾರ ಆದಾರ, see ಆಧಾರ.

ಆದಿ ಆದಿ, s. Beginning, origin. adj. First, primary; pre-eminent; e.g. ಆದಿಕಾರಣ the original cause. 2. when the latter part of a compound it means: and others, et cetera, as ಮ್ಪು ಸಾಡಿಶು beasts etc.

ಆದಿಕ ādika, *see* ಅದಾಯ.

ಆದಿತ್ಯ āditya, *s.* The sun. —ವಾರ  
Sunday.

ಆದುವುನಿ āduppuni (ಆದ್-ಉಪ್ಪನಿ),  
*v. n.* To have become, to be  
that. ಅಂದಾದುವುನನ as or when  
it is ಸಂಭವಿಸಿದಾಗ.

ಆದ್ರೆ ādre, *s.* The sixth lunar  
manṣirā; *bet.* ಅರ್ಧ.

ಆಧರಪುನಿ ādharipuni, *see* ಅಧರಪುನಿ.

ಆಧಾರ ādhāra, *s.* Support, prop.  
ಅಧಾರಾಧಾರಿಸಿ, foundation. —ಪತ್ರ a  
title-deed. 2. a security-bond.  
—ನೈ a rich man.

ಆಧೀನ ādhīna, *s.* Authority, con-  
troly. 2. dependence; *cf.* ಅಧೀನ

ಆನಂದ ānanda, *s.* Joy, happiness,  
treasure.

ಆನಗ ānaga, *see* ಅನಿ.

ಆನರ್ತ ānarta, *see* ಅನರ್ತ.

ಆನಂತರ ānantara, *adv.* Then, at that time.

ಆನಂತರ —ದ್ದಿಂಚಿ from that time,  
since then. —ಮುಟ್ಟ till then.

2. *affixed to verbs it signifies:*

ಆನಂತರ —ನಿ at the time, as ಫೀಪಿನಾನಿ at the  
time of going.

ಆನಿಕೊರಂಟ್ ānikoraṅṭṭu, *s.* A  
large kernel.

✓ ಆನಿಪುನಿ ānipuni (ಆನಿ), *v. a.* ✓ To  
make lean. 2. to lull.

✓ ಆನೆ āne, *s.* An elephant. —ಕಾಡ್ a  
thick forest inhabited by ele-  
phants. —ಮಾಲ್ an elephant-  
keeper. —ಸಂಕಲೆ a chain for  
fastening an elephant. —ಸುಂ  
ದಿಲ್ the trunk of an elephant.

ಆನೆಂಗಿ āneṅge, *see* ಅನಿ.

ಆನೆಕಲ್ಲ ānekallu, *see* ಅನಿಕಲ್.

ಆನೆಕಾರ್ ānekāru, *s.* The Cochin-  
leg, elephantiasis.

ಆನೆಕೆದು, ಆನೆಕೆರೆ ānekedu, ānekere,  
*s.* A large tank.

ಆನೆಗಜ್ಜಿ, ಆನೆಗುಡ್ಡು ānegaṅgi, āne-  
guḍḍu, *s.* A troublesome kind  
of scab, mange.

ಆನೆಇನೋಳಿಸರ āneṅolisara, *s.* A  
kind of aloes.

ಆನೆತಜಂಕ್ ānetajaṅku, *s.* *Cassia*  
*occidentalis.*

ಆನೆದೂಜಿ ānedūji, *s.* A large  
needle.

ಆನೆನೇಗಿಲ್ ānenēgilu, *s.* *Pedaliūm*  
*murex*, a larger variety of  
caltrops.

ಆನೆಪಾಡುನಿ ānepāduni (ಆನೆಪಾಡ್),  
*v. a.* To lull (a baby).

ಆನೆಬಾಕಿಲ್ ānebākilu, *s.* The en-  
trance gate of a palace. 2.  
a city-gate. 3. any large  
gate.

ಆನೆಮಂಜಲ್ ānemaṅjalu, *s.* *Cur-*  
*cuma zedoaria.*

ಆನೆವಿವಾನ್ ānevivānu, *s.* A whale;  
*also* ತಿಮಿಂಗಲ್.

ಆನೆಮುಂಗು ānemuṅgu, *s.* *Calo-*  
*santhes indica.*

ಆನಿಕ ānhika, *s.* Daily ceremo-  
nies.

ಆಪ āpa, *s.* A kind of rice-cake.

↓ ಆಪಗ āpaga, *adv.* Then, at that  
time. —ನೇ that very moment,  
instantly. ಆಪಗಾಪಗ now and  
then, occasionally; gradually.



ಅಪತ್ತ್ಯ ಾಪತ್ತ್ಯ, s. Mishap. 2. trouble, calamity, distress. 3. danger, evil. —ಕಾಲ a time of trouble.

ಅಪಿನವು ಾಪಿನಾವು, see ಅಪಿನಿ.

ಅಪಿನಿ ಾಪಿನಿ (ಅ), v. n. The copula: to be that, to become that. ಬೊಳ್ಳಿನ ಅಪ್ಪಂಡು it becomes white. 2. to have origin, grow, as ಮರಬೆ ಕುಕ್ಕು ಅಪ್ಪಂಡು mangoes grow on the tree. 3. to happen, occur: ಈ ಸಂಗತಿ ಓಳು ಅಂಡ್ where did this happen? 4. to fit, suit: ಈ ಅಂಗ ಯೆಂಕ್ ಅಪ್ಪಂಡು this coat fits me. 5. to be possible: ಜಿರ್ವರೆ ಅಪ್ಪಂಡು it can be lifted. 6. to be related to: ಆಯಿ ಯೆಂಕ್ ಮೆಸ್ಸೆ ಅಪೊಡು he is my younger brother. It is used as an auxiliary verb, e. g. ಮ್ಲೆಡ್ ಅಂಡ್ it is done, and serves also to form compound verbs: ಉಂಡಾಪಿನಿ to come into existence, ಅಂಡ್ ಅಪಿನಿ to be true, to be proved, etc.

ಅಂಡ್, p. t. 3rd p. sing. neut. It is done, finished.

ಅವು, f. t. 3rd p. sing. neut. It may be or may happen: ಬುಳಿ ಯೆಡ್ಡೆ ಅವು the crop is likely to turn out good. 2. when used absolutely as a reply, it is equivalent to "yes"; ಫೀವೆರೆ ಅವೋ will you go? ಅವು yes.

The negative forms of these tenses are: pres. t. ಅಪಜಿ, p. t. ಅಯಿಜಿ, perf. t. ಅತಿಜಿ, fut. t. ಅವೆಂಡ್ it may, can, shall or will

not be—denoting moral and physical impossibility. ಅವೆಂಡ್ added to inf. marks emph. prohibition, as ಕೆರಿಯರೆ ಅವೆಂಡ್ thou shalt not kill. inter. ಅವೆಂಡಾ can or may it not be?

ಅವೆಡ್ imp. 3rd p. Let it be, (neg. 2nd p. ಅವೆಡೆ be not); ಅವೆಡ್ when repeated after nouns etc. means either—or, as ಇಂಜಿ ಅವೆಡ್ ಆಯಿ ಅವೆಡ್ either this or that man.

ಅತು, cond. It should or would be. It is much used as a polite form of request. ಫೀ ತೆಂಡ್ ಅತು please go away. ಆಯಿ ಬತ್ತೆಂಡ್ ಅತು I should like him to come.

ಅಪಿ, adj. part. pres. t., ಅಯಿ, p. t. ಅತಿ, perf. t. ಅಪಿ ಸಂಗತಿ a practicable thing; ಅಯಿ or ಅತಿ ಕೆಲಸ a finished work. ಮದಿಮೆ ಅಯಿ married. ಪಾಲಾಯಿ ಭೂಮಿ a divided land. ಅಯಿ, ಅಪಿ when affixed to nouns and certain verbal forms, they convert them into adjectives, as ಸಸಾರ ಅಯಿ ಬೇಲೆ an easy work; ಬೋಡಾಯಿ ಸಾಮಾನೆ the requisite things. The personal nouns formed of the above, are: ಅಪಿನಾಯಿ, ಅತಿನಾಯಿ which are similarly joined to s., adj. etc.

ಅವೆಂದಿ, neg. adj. part. That which should not be, unbecoming. 2. impracticable. 3. improper, wicked.

ಅದ್, *ger. (or adv. part. Having become, being. 2. when affixed to s. or adj. it converts them into adv., as ತಪ್ಪಾದ್ wrongly, ನಿಶ್ಚಯಾದ್ certainly. 3. affixed to datives and infinitives it means for, in behalf of, on account of, as ಐಕಾದ್ on that account, ಮಕ್ಕನಿಕಾದ್ in order to make. 4. affixed to pron. it means of one's own accord, as ಆರಾದ್ ಕೊರಿಯಿರ್ he gave of his own accord (without being requested). ಅವಂದೆ neg. having not become, being not.*

ಅನಗ When it happens, happened *or* will happen. —ನೇ just when it happens *etc.*

ಅನೇ Till it happens.

ಅಂಡ, *cond., ಅಂಡಲಾ, emph. If it becomes, if it be, although it be, ಅಂಚಾಂಡ if it be so. 2. as a conj. but, yet, though; at least, even.*

ಅವೊಲಿ, *pot. It can or may be.*

ಅವೊಡು It must be *or* become.

2. to be related to. ಅರ್ ನಿಕೃದಾನೆ ಅವೊಡು how is he related to you? ಯೆಂಕ್ ತಮ್ಮಲೆ ಅವೊಡು he is my uncle. ಅವೊಡಿತ್ತಿ what ought to happen, what is necessary.

ಅಪಿನವು, ಆಯಿನವು, ಅತಿನವು, *verbal nouns. That which happens, etc. 2. that which is fit, possible, practicable.*

ಅಪುಂಗಿನೇ āpuṅgene, *see* ಅಪಗ.

ಅಪುಲೇ āpulē, *see* ಅಪಿಲೇ.

ಅಪಿ āpe, *adv. Yonder, opposite. ಅಪದ ಇಲ್ಲೆ yonder house. ಅಪದಾ ಯೆ one from the other side. ಅಪಿ ಬಕ್ಕ yonder or the other side. ಅಪೇಕ್ಕೆ āpekṣhe, see* ಅಪೇಕ್ಷೆ.

ಅಪೊಲೇ āpolē, *adv. Just then; cf. ಅಪಗ. ಮಕ್ಕನಾಪೊಲೇ just when doing.*

ಅಪ್ಪೆ āpta, *adj. Dear, attached. 2. trustworthy, confidential.*

ಅಪ್ಪೆ āpte, *s. An intimate friend. ಅಪ್ಪಿರಿಷ್ಟರ್ friends and acquaintances.*

ಅಫೀಮು āphimu, *see* ಅಫೀಮು.

ಅಬಾದು ābādu, *adj. Populous, inhabited. 2. cultivated. 3. thriving. —ಮಕ್ಕನಿ to populate; to cultivate; to improve.*

ಅಬಾಲ ābāla, *adj. Young.*

ಅಬುರು āburu, *see* ಅಬುರು.

ಅಭರಣ ābharāṇa, *s. Ornament, jewels.*

ಅಮದ್, ಅಮದು āmadu, āmadu, *s. Import, (opp. export). 2. income.*

ಅಮಸುನಿ āmarsuni, *see* ಅಮಸುನಿ.

ಅಮವಡೆ āmavade, *see* ಅಂಚಾಡೆ.

ಅಮ್ಲ āmla, *s. Acidity. 2. tamarind. 3. vinegar. adj. Sour, acid; vlg. ಅಂಬುರು.*

ಆಯ āya, *s. A nurse.*

ಆಯ āya, *s. Gain; see* ಅಯ.

ಆಯ āya, *s. A foundation, base. —ವಾಡುನಿ to lay a foundation.*

ಆಯ āya, *s. Measure, proportion. —ಕಟ್ಟುನಿ to regulate or fix the limits. —ತೆರ್ವನಿ to measure.*

✓ಆಯಕಟ್ಟು, ಆಯಿಕಟ್ಟು āyakattu, āyikattu, s. Fixing the limits of a field etc. 2. regulation, arrangement. *adj.* Choice, excellent. —ವ ಕೆಲಸ a well executed work. —ವ ಜನ select people. —ವ ಪಾತೆರ a choice expression, excellent speech.

ಆಯತ್ತೆ āyatta, s. Docility, tractableness.

✓ಆಯತ್ತೆ āyatta, s. Preparation, readiness; also ಅಯಿತ.

ಆಯನ āyana, s. A festival in connexion with a temple.

ಆಯಾ āyā, see ಆ.

ಆಯಾವುನಿ āyāvuni (ಆಯಾ), v. a. To dig a foundation.

✓ಆಯಾವುನಿ āyāvuni (ಆಯಾ), v. a. To winnow.

ಆಯಾಸ āyāsa, s. Fatigue, weariness. 2. indisposition. 3. trouble, vexation.

ಆಯಿ āyi, see ಆಪಿನ.

ಆಯಿತೆ āyita, see ಆಯತ್ತೆ.

ಆಯಿದೆ āyida, see ಆಯುಧ.

ಆಯಿನವು āyinaṅgu, see ಆಪಿನ.

ಆಯಿಸೆ āyisa, see ಆಯುಷ್ಯ.

ಆಯು āyu, see ಆಯುಷ್ಯ.

ಆಯುಧ āyudha, s. A weapon, instrument.

✓ಆಯುನಿ āyuni (ಆಯ್), v. a. To select, choose. 2. to gather, pick up; cf. ಅಜಪ್ಪನಿ.

ಆಯುನಿ āyuni (ಆಯ್), v. a. To ford, cross, go over. v. n. To blow; ಘಾಳಿ ಆಯುಂಡು the wind blows; cf. ಹಾಯುನಿ.

ಆಯುರ್ದಾಯ āyurdāya, s. Term or period of life.

ಆಯುರ್ಬಲ āyurbala, s. Strength according to age. 2. a good constitution.

ಆಯುಷ್ಯ āyushya, s. Age, duration of life, term of life.

✓ಆಯೆ āye, *pron.* He. ಆಯಾಯೆ every one, each (man). 2. it is joined to participles etc. to form personal nouns, as ಮಕ್ಕನಾಯೆ one who does, ಮಕ್ಕನಾಯೆ one who did, ಮಕ್ಕನಾಯೆ one who did not do; cf. ಆರ್.

ಆಯೆರೆ āyerè, *adv.* On that side, beyond (*opp.* ಈಯೆರೆ on this side). ತುಡಿತ ಆಯೆರೆ on that side of the river. ಆಯೆರೆ ಕಡಪುನಿ to cross a river.

ಆಯ್ಯೆ āyya, see ಆಯ.

ಆಯ್ಯೆರ್ āyyeru, see ಎವೆರ್.

✓ಆರ್ āru, *dem. pron.* (*honorif. pl.* 3rd p. of ಆಯೆ or ಆಳ್), They, i. e. that person. ಆರೆಡೆ *emph.* himself, none but he. 2. it is joined to participles to form personal nouns, as ಫೋಪಿನಾರ್ one who goes, ಫೋಯಿನಾರ್ one who went, ಫೋವಂದಿನಾರ್ one who did not go.

ಆರ āra, A termination occurring in some nouns and meaning home, place or locality, as ಬುಜಾರ lodging; ಅಲಿ ಮಾರ, ಅಡಿಯಾರ, ಸಲಿಮಾರ, ಟೊಳ್ಳಾರ etc. names of villages.

ಆರಂಭ ārambha, *s.* Commencement, beginning. —ಮುಚ್ಚುನಿ to make a beginning, to begin.

ಆರಂಭವುನಿ ārambhipuni (ಆರಂಭಿ), *v. a.* To begin.

ಆರಗೆ ārage, *see* ಹಾರಗೆ; *cf.* ತಾರಯಿ.

ಆರಟ, ಆರಡ āraṭa, āraḍa, *s.* The concluding part of a temple feast, including bathing the idol.

ಆರಣ್ಯ āraṇya, *see* ಅರಣ್ಯ.

ಆರತಿ ārati, *s.* Wave-offering, consisting in waving lamps *etc.*

2. the lamp for wave-offering.

—ಕೊಪ್ಪಿನಿ, —ಯೆತ್ತುನಿ to offer, wave frankincense *etc.* ಧೂಪಾರ್ತಿ a

censer. ಯೇಕಾರ್ತಿ a lamp with one wick. ಅರತಿತಟ್ಟಿ a metal

plate for wave-offering.

ಆರತಿ ārati, *see* ಅತಿ.

ಆರಭಾರ ārabhāra, *s.* Responsibility, care.

ಆರಭ್ಯ ārabhya, *s.* Beginning, commencement. ಲೋಕಾರಭ್ಯ from the beginning of the world.

ನಿಮಗು ಮುಕ್ತನಿತ ಆರಭ್ಯ since you began doing; *cf.* ಆರಂಭ.

ಆರವಾರ āravāra, *s.* An usufructuary mortgage. —ಪತ್ರ a deed of such mortgage.

ಆರಾಟ āraṭa, *s.* Tottering, shaking; *cf.* ಅರಟ.

ಆರಾದ್ ಪೋಪಿನಿ ārādypōpini, *v. n.*

To walk arm in arm *or* hand in hand.

ಆರಾಧನೆ ārādhanē, *s.* Worship, adoration, prayer. —ಮುಚ್ಚುನಿ *see* ಆರಾಧನುನಿ.

ಆರಾಧಿವುನಿ ārādhipuni (ಆರಾಧಿ), *v. a.*  
To worship, adore.

ಆರಾವುನಿ ārāvuni, *see* ಅರಾವುನಿ.

ಆರಿಗೆ ārige, *s.* A belch. —ಬುದ್ಧಿನಿ to belch; *cf.* ಅಡಿ.

ಆರಿದೆ āride, *see* ಅರ್ಪಿ.

ಆರಿಯ āriya, *int.* Stop! hold!

ಆರಿಯೆ āriye, *see* ಅರ್ಯ.

ಆರಣಿ āraṇi, *s.* Contentment, satisfaction.

ಆರುನಿ āruni (ಆರು), *v. n.* To grow cool, cold *or* dry. 2. to be cool,

dry. 3. to distend, grow stout: ಬಂಜಿ ಅರುನಿ the belly to distend *etc.*

ಆರೂಢ ārūḍha, *adj.* Ascended, mounted. *s.* Ascending, climbing.

ಆರೆ āre, *see* ಅರ್ಯ.

ಆರದೇ āredē, *see* ಅರೆ.

ಆರೇಕ್ತಿ, ಆರೈಕೆ ārekti, āreikē, *s.* Protection, care of, nursing, nourishing. —ಮುಚ್ಚುನಿ to protect, nurse, nourish.

ಆರೈಸುನಿ āreisuni (ಆರೈಸು), *v. a.* To expect, wait for, look for. 2. to desire, wish; *bet.* ಹಾರೈಸುನಿ.

ಆರೋಳವಿನ್ಯಾನ್ āroḷumīny, *s.* A kind of fish.

ಆರೋಳುಮರ āroḷumara, *s.* A kind of tree.

ಆರೋಗಣೆ ārogaṇē, *s.* A meal, repast. —ಮುಚ್ಚುನಿ to take a meal.

ಆರೋಗ್ಯ ārogya, *s.* Health, strength. 2. comfort, happiness.

ಆರೋಪ, ಆರೋಪಣೆ ārōpa, ārōpane, s. Imputation, accusation.

2. a false charge.

ಆರೋಪಿಸುನಿ ārōpisuni (ಆರೋಪಿಸ್), v. a. To impute, accuse unjustly, charge with.

ಆರೋಹಣ ārōhaṇa, s. Ascending, climbing, mounting. ದವಾರೋಹಣ ಪರ್ವ Ascension day, Chr.

ಆರೋಳಿ ārōli, s. The last leaf of a cocoa-palm-branch.

ಆರ್ಕ ārka, s. A bow. 2. an arch.

✓ಆರ್ಕುನಿ ārkuni (ಆರ್ಕ್), v. n. To cry out, shout.

ಆರ್ಜಿತ ārjita, adj. Acquired, accumulated, inherited, as ಪಿತ್ರಾರ್ಜಿತ patrimonial. ಸ್ವಾರ್ಜಿತ self-acquired. —ಬದ್ಧಿಕ inherited wealth or property.

ಆರ್ತಿ ārti, s. Pain, distress. adj. Afflicted, distressed, sorrowful.

ಆರ್ತೆ ārtè, s. One who is afflicted.

ಆರ್ಧಪೋಷಿನಿ ārdhupōshini, see ಆರುನಿ.

ಆರ್ಧ್ರೆ ārdre, s. The sixth lunar mansion, a arionis, when it rains heavily.

✓ಆರ್ಭಟ, ಆರ್ಭಟ, ಆರ್ಭಟೆ ārbata, ārbhaṭa, ārbhaṭe, s. Fearful noise, uproar. 2. a joyful cry, triumph. —ಮೆಚ್ಚುನಿ to roar, shout, triumph.

ಆರ್ಯ ārya, adj. Noble, respectable, belonging to the Āryans. ಆರ್ಯವರ್ತ the country between the Himālaya and Vindhya mountains.

ಆರ್ಯಯೆರು āryayeru, s. A castrated buffalo.

ಆರ್ಯೆ ārye, s. An Aryan. 2. a man of the Ārya caste.

ಆರ್ವದೆ ārvade, see ಅರ್ವದೆ.

ಆರ್ವಾರ ārvāra, see ಆರವಾರ.

✓ಆರ್ಸಾವುನಿ ārsāvuni (ಆರ್ಸಾ), v. a. To despise, defy, set at naught. 2. to disparage. ಆರ್ಸಾವುನಿ ಪಾತೆರುನಿ to talk disparagingly or defiantly.

✓ಆಲಿ āla, s. The silk-cotton tree, *Salmalia Malabarica*; also —ದಮರ. —ದ ಪರ್ತಿ silk cotton.

ಆಲಂಗನೆ ālaṅgane, s. The act of embracing.

ಆಲಂಬ ālamba, s. Seizing. 2. killing. 3. a violent death.

ಆಲಡೆ ālaḍe, s. A kind of demon's shrine.

ಆಲದ ಬಲ್ಲೆ ālada ballu, see ಅಲಾದ.

ಆಲಯ ālaya, s. An abode, house. 2. any superior edifice. ಘಟಾಯ the body. ದೇವಾಲಯ a temple; a church, Chr.

ಆಲಸ್ ālasu, see ಅಲಾದ.

ಆಲಸ್ಸು ālasya, s. Weariness. 2. idleness, laziness, sloth.

ಆಲಾತ್ ālātu, see ಅಲಾದ.

ಆಲಾಪನೆ ālāpane, s. Humming a tune.

ಆಲಾಪಿಸುನಿ ālāpisuni (ಆಲಾಪಿಸ್), v. n. To hum a tune, to sing.

ಆಲಾಸ್ ālāsu, see ಅಲಾದ.

✓ಆಲಿ āli, s. Breath, life, strength. —ಬಿಚ್ಚುನಿ to pant, be fatigued, tired. —ಬಿಚ್ಚಿದ್ ಫೀಂಡು the breath

is gone, or exhausted. ಕಣ್ಣೆಡ-  
visual strength.

↓ ಅಲಿಕಲ್ಲು, ಅಲಿಪಂದರ್ ālikally, āli-  
parndy, s. Hailstone.

↓ ಅಲೆ āle, s. A press, mill, as ಕಂ-  
ಬುರ್ಡ- a sugarcane mill. —ಪಾ-  
ಡುನಿ a mill to work.

↓ ಅಲೈಸುನಿ āleisuni (ಅಲೈಸಿ), v. n. To  
listen to, to hear attentively.

ಅಲೋಕ ālōka, s. Seeing, a view.

2. light. 3. panegyric. ಅಲೋ-  
ಕ್ಯ an object of sight.

ಅಲೋಚನೆ ālōcane, s. Reflection,  
investigation, thought. —ಮಳ್ಳು-  
ನಿ to consider, reflect on. —ಪ-  
ಟ್ಟಿನಿ to advise, to give one's  
opinion.

ಅವಂದಿ, ಅವಂದೆ, ಅವರ್ಡ್ āvandi,  
āvandè, āvaḍy, see ಅಪಿನಿ.

✓ ಅವಡೆ āvaḍè, s. A kind of bean,  
lentil.

ಅವಡೆ āvaḍè, see ಅಪಿನಿ.

ಅವರ āvara, postp. On account  
of. ಐಡ್ವಾರ on that account.  
ಉಂಚೆಡ್ವಾರ on this account.

ಅವರ್ತನೆ āvartane, s. Revolution.  
2. repetition. —ಮಳ್ಳುನಿ to re-  
peat.

ಅವಲ್ āvaly, see ಅವಲ್.

✓ ಅವಲ್ āvaly, s. Yawning. ✓ ಇಡೆ-  
ಪಿನಿ to yawn, gape.

ಅವಶ್ಯ āvaśya, see ಅವಶ್ಯ.

ಅವು āvu, see ಅಪಿನಿ.

ಅವುಸ āvusa, see ಅಯುಷ್ಯ.

↓ ಅವೆ āve, s. A potter's kiln, an  
oven. —ಚೆಪ್ಪನಿ, —ಜಪ್ಪನಿ to open  
a kiln. —ಮಣ್ಣೆ clay.

ಅವೆದಿ āvedi, s. A burnt offering ;  
cf. ಅಪುತಿ. —ಕೊರ್ಪಿನಿ to offer  
a sacrifice.

ಅವೇಶ āvēśa, s. Possession by  
spirits, demoniacal posses-  
sion. —ಅಪಿನಿ to be possessed  
with a devil, be in a frenzy.

ಅವೊಡು āvoḍu, see ಅಪಿನಿ.

ಆಶಡ, āśaḍa, see ಅಪಾಠ.

ಆಶಾಕೃತ āśākṛta, adj. Avari-  
cious, covetous, greedy.

ಆಶಾವಾರಿ āśāmāri, s. A covetous  
person.

ಆಶಿಗೆ āśige, see ಅಪಿನಿ, ಹಾಸಿಗೆ.

ಆಶಿಪುನಿ āśipuni (ಆಶಿ), v. a. To  
wish, desire.

ಆಶೀರ್ವಡನೆ, ಆಶೀರ್ವಾದ āśīrvaḍane,  
āśīrvāda, s. Benediction, bles-  
sing. —ಕೊರ್ಪಿನಿ, see ಅಶೀರ್ವ-  
ದಪನಿ.

ಆಶೀರ್ವದಿಪುನಿ āśīrvadipuni (ಆಶೀರ್ವ-  
ದಿ), v. a. To bless, confer a  
blessing.

ಆಶೆ āśe, s. Desire, longing, wish.  
2. expectation, prospect, hope.  
—ದಾಯೆ a covetous man. —ಉಪ್ಪು-  
ನಿ to have a wish. —ಕಡ್ಡುನಿ to be  
disappointed, to have lost hope,  
to despair of. —ಕಲೆಪಿನಿ, —ಬುಡ್ಡಿನಿ  
to give up hope, to abandon a  
wish. —ಪಟ್ಟಾಪುನಿ to hold out  
hope. —ಮಳ್ಳುನಿ to wish, covet,  
hope.

ಆಶ್ಚರ್ಯ āścārya, s. Wonder, sur-  
prise. —ಅಪಿನಿ to wonder, be  
surprised. —ಪಡೆಪಾವನಿ to asto-  
nish, surprise. —ಮಳ್ಳುನಿ to  
make wonders, perform a mi-

racle. —ದ ಪಾತೆರ, —ಸಂಗತಿ a wonderful or remarkable thing or affair.

ಆಶ್ರಮ ಷೆರಾಮಾ, s. A hermitage. 2. one of the four stages of Brahminical life, e.g. ಬ್ರಹ್ಮಚಾರಿ a bachelor, student; ಸ್ವಹಸ್ಥಿ a householder; ವಾನಪ್ರಸ್ಥಿ an anchorite; ಸನ್ಯಾಸಿ an ascetic.

ಆಶ್ರಯ ಷೆರಯಾ, s. Support, refuge. 2. protection, reliance. 3. dependence. —ಕೊಪ್ಪಿಣಿ to give protection, patronise. —ನಾಡುಣಿ to seek shelter. —ಮೆಳ್ಳುಣಿ to depend upon.

ಆಶ್ರಯಿಪುಣಿ ಷೆರಯಿಪುಣಿ (ಆಶ್ರಯಿ), v. a. To seek shelter.

ಆಶ್ರಿತೆ ಷೆರೀತೆ, s. A dependant, client.

ಆಶ್ಲೇಷ ಷೆಶ್ಲೇಷಾ, s. The ninth lunar mansion; also ಅಶ್ಲೇಷ.

ಆಶ್ವೀಜ ಷೆಶ್ವೀಜಾ, s. The seventh lunar month (September-October).

ಆಷಾಢ ಷೆಷಾಢಾ, ಷೆಷಾಢಾ, s. The fourth lunar month (June-July).

ಆಸ್ರ ಷೆಸ್ರ, s. A weaver's warp before starching. 2. a web, texture; cf. ಹಾನ್ಪಾನ್. —ಕಂಬ, —ಮರ the rake of a weaver's warp.

ಆಸ್ರಪಾಸ್ರ ಷೆಸ್ರಪಾಸ್ರ, s. Proximity, vicinity, environs, neighbourhood. adv. Round about.

ಆಸಕ್ತ ಷೆಸಕ್ತಾ, adj. Attached, devoted. 2. zealous, active.

ಆಸಕ್ತಿ ಷೆಸಕ್ತಿ, s. Diligence, devotion, attachment.

ಆಸನ ಷೆಸನಾ, s. A stool, seat. ಫರ್ಮಾನನ the judgment seat. ನಿಂಹಾಸನ a throne. 2. the anus. —ಕುರಿ, —ಗಂಡಮಾಲೆ an anal fistula.

ಆಸರ ಷೆಸರು, s. Thirst. 2. that which slakes thirst. —ಕೊಪ್ಪಿಣಿ to give to drink.

ಆಸರ ಷೆಸರಾ, s. Refuge, support. 2. protection, patronage; cf. ಆಶ್ರಯ.

ಆಸರ್ಮೆ ಷೆಸರ್ಮೆ, s. Management of a family, care of a household.

ಆಸಾಡ ಷೆಸಾಡಾ, see ಅಪಡ.

ಆಸಾಮಿ ಷೆಸಾಮಿ, s. A person, an individual. 2. a customer. 3. a debtor.

ಆಸಿಗೆ ಷೆಸಿಗೆ, s. A mattress, bed; also ಹಾನಿಸೆ.

ಆಸು ಷೆಸು, see ಅನ್.

ಆಸೆ ಷೆಸೆ, see ಅಶೆ.

ಆಸ್ರಾರ ಷೆಸ್ರಾರಾ, s. Protection, shelter, countenance.

ಆಸ್ತಿ ಷೆಸ್ಟಿ, s. Property, wealth, estate. —ದಾಯಿ, —ವಂತೆ a man of property.

ಆಸ್ತೆ ಷೆಸ್ಟೆ, adv. Gently, slowly.

ಆಸ್ರಾನ ಷೆಸ್ರಾನಾ, s. An assembly. 2. a hall of audience.

ಆಸ್ರಪತ್ರಿ ಷೆಸ್ರಪತ್ರಿ, s. An hospital.

ಆಸ್ರದ ಷೆಸ್ರದಾ, s. Place to stand on, basis, support. 2. protection, refuge, shelter. 3. means; ಯಿಂಕ್ ದಾಲಾ ಆಸ್ರದ ಇಚ್ಚೆ I have no means of livelihood.

ಆಸ್ರಾಸ್ರ ಷೆಸ್ರಾಸ್ರ, see ಅನ್ಪಾನ್.

ಆಸ್ರಣ್ಣೆ āsraṇṇe, s. A kind of priest.  
 ಆಸ್ರದ āsvada, s. Ability, power; faculty. 2. estate, property; wealth, riches; see ಆಸ್ರದ.  
 ಆಹಂಕಾರ āhankāra, see ಅಹಂಕಾರ.  
 ಆಹಾ āhā, *intj.* of joy or sorrow.  
 ಆಹಾರ āhāra, s. Food, provision, sustenance.  
 ಆಹಾಹಾ āhāhā, *intj.* Alas, ha!  
 ಆಹುತ āhuta, *adj.* Offered as an oblation in fire.  
 ಆಹುತಿ āhuti, s. A sacrifice.  
 ✓ ಆಳ್ āḷu, s. A person. 2. a labourer, hired person. 3. a messenger. ಬಲ್ಲಾಳ್ a strong man; a chieftain.  
 ↓ಆಳ್ āḷu, *pers. pron. fem. sing.* She.

ಆಳ್ āḷu, see ಹಾಳ್  
 ✓ಆಳ āḷa, s. Depth. *adj.* Deep, profound.  
 ಆಳಾ āḷā, *adj.* Ruined, waste; *bet.* ಹಾಳಾ.  
 ಆಳಿ āli, see ಅಲಿ.  
 ✓ಆಳಿಕೆ āḷikē, s. Reign, government.  
 ಆಳಿತ āḷita, see ಹಾಳಿತ.  
 ✓ಆಳುನಿ āḷuni (ಆಳು), *v. a.* To rule, govern, reign. ಆಳುನಾಯೆ a governor. ಆಳುನಾಳ್ a governess.  
 ✓ಆಳುವಿಕೆ, ಆಳ್ವಿಕೆ āḷuvike, āḷvike, s. Reign.  
 ಆಳುವೆ āḷuve, s. A family-name of some Bants.  
 ✓ಆಳ್ವಗೆ āḷmage, s. A servant.  
 ಆಕ್ಷೇಪ ākshēpa, s. Objection. 2. blame, censure.

ಇ

I

ಇ i, The third letter of the alphabet. In MSS. it is very often written ಯ. Words not found under this letter should be sought for under ಯ.  
 ಇಂಕ inka, *adj.* Base, inferior, mean.  
 ಇಂಕಿ inki, see ಇಂಗ.  
 ಇಂಗ inṅu, see ಹಿಂಗ.  
 ಇಂಗಡ inṅada, s. Separation, distinction. *adj.* Distinct, separate; also ಇಂಗಡೆಂಗಡ, ಎಂಗಡ.

—ಮಕ್ಕುನಿ, ಇಂಗಡಿಪುನಿ to divide, separate. —ಅವಿನಿ to be divided, separated, as brothers *etc.*  
 ಇಂಗಲೀಕ inṅalika, see ಇಂಗಲೀಕ.  
 ಇಂಗಾವುನಿ inṅāvuni, *c. v.* (of ಇಂಕುನಿ) To cause to dry.  
 ಇಂಗಿ inṅi, *adj.* Crooked. 2. false, spurious, as a coin.  
 ಇಂಗಿಲೀಕ inṅilika, s. Vermilion.  
 ಇಂಗಿತ inṅita, s. A hint, shrug, gesture. 2. a secret, secret thought. 3. intent, purpose.



ಇಂಗುಡುನಿ inguḍuni (ಇಂಗುಡ್), *v. n.*  
To stoop.

✓ಇಂಗುನಿ inguni (ಇಂಗ್), *v. n.* To  
absorb, as water, to dry. 2. to  
sink in, as eyes from disease;  
*also* ಇಂಗ್ ಪೀಪಿನಿ.

ಇಂಗ್ರೇಜಿ ingrēji, *s.* English. 2. a  
church. —ಬರವು the English  
writing or language.

✓ಇಂಚೆ inča, *adv.* Thus, so, in this  
manner; —ಅತ್ತೆ ಅಂಚೆ not this  
but that way. —ದಾಯೆ such  
and such a man. ✓ಇಂಚನೆ, *emph.*  
just so. ಇಂಚೆತ್ತಿ such, of this  
kind or sort.

✓ಇಂಚೆ inči, *adv.* Here, in this  
place. —ದಾಯೆ a man of this  
place, or of this age.

✓ಇಂಚೊಗು inčogu, *adv.* Lately,  
recently.

ಇಂಚಾಯಿ inčāyi, *adj.* Small, little.

ಇಂಚೆನ್ inčinu, *s.* An engine,  
machine.

ಇಂಚೇಲ್ inčily, *s.* The New Testa-  
ment, as styled by Mussul-  
mans.

✓ಇಂದ್ indy, *see* ಉಂದು.

ಇಂದ್, ಇಂದ indy, inda, *see* ಈಂದ್.

✓ಇಂದಾ indā, *intj.* used to call  
attention. Behold, look, take  
notice, observe. 2. there,  
take this. ಇಂದೆ please see,  
come, or take.

ಇಂದಿ indi, *s.* Oil-cake; *bet.* ಫಂಡಿ.

✓ಇಂದು indy, *dem. pron.* This. ಇಂದೆ  
*emph.* this alone; *see* ಉಂದು.

ಇಂದ್ರಜಾಲ indrajāla, *s.* Decep-

tion, conjuring. 2. enchant-  
ment. 3. artifice, stratagem;  
*cf.* ಐಂದ್ರಜಾಲ.

ಇಂದ್ರಜಿತು indrajitu, *s.* A son of  
Rāvaṇa.

ಇಂದ್ರಪ್ರಸ್ತ indraprasta, *s.* Delhi.

ಇಂದ್ರಬಾಲೆ indrabālè, *s.* A kind of  
fish.

ಇಂದ್ರಿಯ indriya, *s.* An organ of  
sense. 2. male power, *semen*  
*virile.* 3. sensual desires or  
appetites. ಪಂಚೇಂದ್ರಿಯ the five  
senses.

ಇಂದ್ರೆ indre, *s.* The chief of the  
secondary divinities, supposed  
to preside over the elements,  
to be the giver of rain, and  
the guardian of the east (*in*  
*Sanskrit* Indra).

ಇಂದ್ರೆ, ಇಂದ್ರೈ indre, indrye, *s.*  
A Jain priest.

✓ಇನೆ inne, *see* ಇನೆ.

✓ಇಂಪು impu, *s.* Agreeableness,  
delightfulness, pleasantness.

ಇಂಬಳ್, ಇಂಬಾಳ್ imbaḷy, imbāḷy,  
*see* ಇಂಬೆ.

ಇಂಬಳೆ imbaḷe, *s.* A stout silver  
or gold bracelet.

✓ಇಂಬು imbu, *s.* Place, room, space.  
2. refuge, shelter. 3. opportu-  
nity. *adj.* Broad, wide.

✓ಇಂಬೆ imbe, *dem. pron. m.* This  
man. ✓ಇಂಬಳ್, ಇಂಬಾಳ್, ಇಂಬೊಳು  
this woman; *plur.* ✓ಇಂಬೆರಿ this  
person, *used honorifically,*  
*as a polite form of the sing.*  
*m. or f.; cf.* ಮೀರ್, ಮೋಳು.

↓ಇಂಬೊಳು imbolu, *see* ಇಂಬಿ.

ಇಮುಡ immaḍa, The heel.

ಇಮುಡಿ, ಇಮುಡಿಗಿ immaḍi, immaḍige, *adj.* Double, two-fold; *also* ಇರ್ಬಡಿ.

ಇಮುಖ, ಇಮೋಣಿ immukha, immōṇe, *adj.* Double faced.

ಇಕರ ikara, *adv.* Hither, this side.

ಇಕ್ಕು ikku, *see* ಇರ್ಕ.

ಇಕ್ಕುಡಿ ikkuḍi, *s.* Fiction, invention.

↓ಇಕ್ಕಟ್ಟು ikkatṭu, *lit.* two bands. *s.* Narrowness, difficulty, straitness, poverty. —ಅಪಿ to be confined, pent up. 2. to be in troubles. ಇಕ್ಕಟ್ಟೆಡೆ ತಿಕ್ಕೊಣುನಿ, —ಬೂರುನಿ to encounter difficulties, to be in straits. *adj.* Narrow, strait.

ಇಕ್ಕುಡಿ ikkaḍi, *see* ಹಿಕ್ಕುಡಿ.

ಇಕ್ಕುಡೆ ikkaḍè, *s.* Both sides.

ಇಕ್ಕಲ್ಪು ikkalpa, *see* ಏಕಲ್ಪು.

ಇಕ್ಕಳೆ ikkaḷe, *see* ಇಕ್ಕುಳೆ.

↓ಇಕ್ಕಾವುನಿ ikkāvuni, *v. a.* To extinguish, put out, as fire. ಇಕ್ಕಾವುನಿ ಘೋಷಿ to be extinguished.

↓ಇಕ್ಕುನಿ ikkuni (ಇಕ್ಕು), *v. a.* To put, serve up, as food.

↓ಇಕ್ಕುಳೆ, ಇಕ್ಕುಳೆ ikkuli, ikkuḷe, *s.* A pair of pincers *or* tongs.

ಇಕ್ಕೇರಿ ikkēri, *s.* The residence of the late Lingāit kings of Bednore. —ಅರಸ್ತನ, —ಸಂಸ್ಥಾನ the kingdom of these rulers. —ಕೋಲು a measure of two feet

and seven inches long. —ವರಣ್ಣ a gold pagoda worth thirteen gold fanams *or* four rupees.

ಇಕ್ಕೈ ikkai, *s.* Both hands. 2. an ambidexter.

ಇಕ್ಕಿ ikki, *see* ಹಿಕ್ಕುಡಿ.

ಇಗತಿ iguti, *see* ಯುಕ್ತಿ.

ಇಗಡ igada, *s.* Difference, misunderstanding; *also* ಎಗಡ.

↓ಇಗರುನಿ igaruni, *see* ಇಗುರುನಿ.

ಇಗಾದಿ igādi, *see* ಯುಗಾದಿ.

↓ಇಗುರು iguru, *s.* A bud, germ *or* tender shoot.

↓ಇಗುರುನಿ iguruni (ಇಗುರಿ), *v. n.* To bud, germinate *or* shoot up.

↓ಇಗ್ಗುನಿ igguni (ಇಗ್ಗು), *v. n.* To draw, pull.

ಇಚ್ಚಡಿ iccādi, *adj.* Double, two-fold.

ಇಚ್ಚೆರ್ನ iccērna, *s.* Wonder.

ಇಚ್ಚೆ, ಇಚ್ಚೆ iccē, iccē, *s.* Wish, desire. 2. appetite. 3. relish, delight. ಇಚ್ಚಾನುಸಾರ according to one's desire *or* wish, as one pleases. ಇಚ್ಚೆಪನಿ, ಇಚ್ಚೆಪನಿ to wish, long for.

↓ಇಜಾ ija, *s.* Trouble. 2. importunity. —ಕೊರ್ಪಿನಿ to trouble, importune; *cf.* ಹಿಜ.

ಇಜಾರ್ ijāru, *s.* Trousers.

ಇಜಾರ್‌ದಾಯೆ, ಇಜಾರ್‌ದಾರೆ ijāru-dāye, ijāruḍāre, *s.* An abkāri (liquor) contractor. 2. a man wearing trousers.

ಇಜಾರಿಗೆ ijārige, *s.* An abkāri contract.

ಇಬೆದೆ ijide, s. An impotent man.

ಇಬೆನ್ ijinu, s. Cinnamon. —ದ  
ಮರ the cinnamon tree. —ದ

ಯೆಣ್ಣೆ cinnamon oil; also ದಾಲ್ಚಿನ್ನಿ.

ಇಜ್ಜೆ ijji, d. v. the neg. of ಉಂಡು,

Negation of existence; not

to exist, not to be. It is regu-

larly conjugated only in

the present and perfect tenses,

through all persons. ಒಂಜಿಲಾ—

not even one. ದಾಲಾ— there

is nothing. ಯೆಂಕ್ ಸಣವು ಇಜ್ಜೆ

I have no money. ನಿಕ್ಕು ಬಾಲೆಳು

ಉಂಡಾ? ಇಜ್ಜೆ have you any chil-

dren? no. Interr. ಇಜ್ಜಾ? is

there not? Emph. ಇಜ್ಜೇ ಇಜ್ಜೆ

not in the least, not at all.

Used as a disjunctive con-

junction: ಇಜ್ಜೆಡ if not, or;

either—or. ಇಜ್ಜೆಂದಿ not exist-

ing, absent. ಇಜ್ಜೆಂದೆ without;

cf. ಇದ್ದಿ.

ಇಟ್ಟು ittu, s. Flour.

ಇಟ್ಟು itta, see ಇಷ್ಟ.

ಇಟ್ಟರೆ, ಇಟ್ಟರೆ ittarè, ittire, s. A

mortice, cavity cut into a

piece of timber to receive the

end of a beam or plank. 2. a

stone placed under a beam.

ಇಟ್ಟಿ itti, s. The jaw; cf. ನಿಜ್ಜೆ.

ಇಟ್ಟಿಗೆ ittige, s. A brick.

ಇಟ್ಟಿಡೆ ittide, s. Narrowness.

ಇಟ್ಟಿರಿ ittiri, s. A nightingale.

ಇಟ್ಟೆಯಿ, ಇಟ್ಟೇವು itteyi, ittevu, s.

A kind of medicinal plant.

ಇಡ್ಕಿಡ್ಕು idukidka, adj. Half

ground, coarse, rough.

ಇಡ್ಪುಲು idupulu, see ಇಡುಂಬುಲು.

ಇಡೆ ida, see ಇದೆ.

ಇಡಕತ್ತೆರಿ idakatteri, see ಅಡಕತ್ತೆರಿ.

ಇಡಿ idi, adj. Entire, whole. —ದನ

the whole day.

ಇಡಿಮುಡಿ idimudi, s. A stout

person. adj. Pinioned. —ಕ

ಟ್ಟುನಿ to bind fast, pinion.

ಇಡುಂಬುಲು idumbulu, s. (in wrest-

ling) The act of seizing each

other tightly with both hands.

ಇಡೆ idè, s. ✓Place, room, space.

✓2. an abode. ✓3. interval, space

between. ✓4. interval of time,

✓occasion. ✓5. a split, chasm.

—ಬುಡಂಚೆ incessantly.

ಇಡೆ, ಇಡೆಗೆ ide, idege, adv. Here,

hither, so far. —ಮುಟ್ಟು hither-

to, so long; so far, thus far;

also ಇಡೆ.

ಇಡೆಕಾಜೆ idekaji, s. A bracelet

with an indented brass rim.

ಇಡೆಕೈ idekei, s. Aid, help. 2. half

grown corn (ಇಡೆಕೆಯು).

ಇಡೆತರ idetara, adj. Middling,

2. inferior. —ಕ ವೈ a middle

sized tree.

ಇಡೆನಾಳೆ idenali, s. The inner part

of a temple. 2. the three cir-

cuits of a temple.

ಇಡ್ತಪಿಡ್ತ idtapidta, s. Experience.

ಇಡ್ವಿನಿ idvini (ಇಡ್ವಿ), v. a. To place,

put down.

ಇಣೆ ine, see ಇನೆ.

ಇತಬಾರ್ itabaru, s. Confidence,

trust. —ದೀಪಿನಿ, —ಮಳ್ಳುನಿ to be-

lieve, trust.

ಇತಬಾರಿ itabāri, *s.* A confident, trustworthy person.

✓ ಇತರ್ itary, *see* ಇತ್ತರ್.

ಇತಿಹಾಸ itihāsa, *s.* History, traditional accounts of former events.

ಇತ್ತಂಡೆ ittāṇḍa, *s.* Both parties *or* sides.

ಇತ್ತಟ್ಟು ittattṭu, *s.* Both sides *or* places. 2. both banks of a river, *etc.*

✓ ಇತ್ತರ್, ಇತ್ತರ, ಇತ್ತರು ittary, ittara, ittaru, *adv.* Enough; *cf.* ಇಯ್ಯವು.

ಇತ್ತಿ itti, *see* ಉಪ್ಪನಿ.

ಇತ್ತಿಲ್ಲೆ ittille, *s.* A written report. —ಮಕ್ಕನಿ to report in writing.

ಇತ್ತೀರ್ನೆ ittīrna, *s.* Sickness.

✓ ಇತ್ತೆ itté, *adv.* Now, at present.

✓ —ನೇ *emph.* just now, this moment, immediately. —ಪವು of the present time. —ಬರ now for once, for the present. —ಬಂಜಿ, ಬೊಕ್ಕ ಬಂಜಿ (*lit.*) now one and afterwards another, a proverbial expression for fickleness *or* duplicity, “to blow hot and cold”.

✓ ಇತ್ತೆ itte, *see* ಉಪ್ಪನಿ.

ಇತ್ಯರ್ಥ ityartha, *s.* Decision, determination, settlement. —ಮಕ್ಕನಿ to decide, determine, establish.

ಇತ್ಯಾದಿ ityādi, These and others, *et cetera.*

ಇದಮುಟ್ಟು idamuttā, *adv.* Till now.

ಇದ್ದಿ iddi, *see* ಇಜ್ಜೆ.

ಇನ ina, *see* ಇನೆ.

ಇನತೆ inate, *see* ಎನತೆ.

ಇನವು inapu, *s.* Evil disposition. 2. defeat, discomfiture.

ಇನಾಮ್ ināmu, *s.* A gift, present. —ಕೊರ್ಪಿನಿ to give a present *or* reward.

✓ ಇನಿನಿ inini, *adv.* To-day. —ಕೆ up to *or* for this day. —ಡ್ಡೆ from this day.

✓ ಇನೆ inè, *s.* A couple, pair. 2. a companion, mate. —ಆನಿನಿ to be a match. 2. to pair (*obsc.*)

ಇನ್ಕಾರ್ inkāru, *s.* Abnegation. —ಮಕ್ಕನಿ to abnegate. 2. to refuse.

✓ ಇನ್ನಿನಿ inpini (ಇನ್), *v. a.* To say, tell. 2. to speak; *also* ಅನ್ನಿನಿ.

ಇಪರಿತ iparita, *see* ಎಪರಿತ.

ಇಪುನಿ ipuni, *see* ಉಪ್ಪನಿ.

ಇಪ್ಪಡಿತ ippaḍita, *s. lit.* Double stripes; a wale, the mark of a rod or whip on animal flesh.

ಇಪ್ಪಕ್ಷೆ ippaksha, *s.* Both parties *or* sides.

ಇಪ್ಪಿಲಿ ippili, *s.* Long pepper, *Piper longum*; *also* ತಿಪ್ಪಿಲಿ.

✓ ಇಪ್ಪುನಿ ippuni (ಇ), *v. n.* To be, exist; *also* ಉಪ್ಪನಿ.

ಇಪ್ಪುಲಿ ippuli, *see* ಇಪ್ಪಿಲಿ.

✓ ಇಪ್ಪೆ ippe, *s.* The olive fruit. —ಮರ the olive tree.

ಇಬೂತಿ ibūti, *s.* Sacred ashes with which a Sivite besmears his forehead.

ಇಬ್ಬಿರೆಲ್ ibbirelu, *s.* Two fingers

united by a membrane (web-fingers).

✓ಇಬ್ಬುಡ್ಡು ibbudḷu, *s.* A kind of cucumber.

ಇಮು ima, *s.* Snow; *bet.* ಹಿಮ.

ಇಮಿನಿ imini, *see* ಹಿಮನಿ.

✓ಇಮೆ imè, *s.* An eye-lash; *also* ಕಂಠ ಸಮೆ; *cf.* ಸಮೆ.

✓ಇಯರುನಿ, ಇಯವುನಿ iyaruni, iyavuni (ಇಯರ್, ಇಯವ್), *d. v.* To be sufficient; *pres. or fut. 3rd pers. n.* ಇಯರು, ಇಯವು, it will be enough *or* sufficient; *also* ಈ ಯ್ಯವು. ಅಯ ಬರಿಯೆರೆ ಇಯವು he is likely to come; *past.* ಇಯಾಂಡೆ, ಇಯಾಪಾಂಡೆ it is enough; *neg.* ಇಯಂದೆ, ಇಯವಂದೆ it is not enough *or* sufficient.

ಇಯೆರೆ iyere, *s.* This side (of a river).

ಇಯೈ iyye, *d. v.* Yes; *cf.* ಅಂದೆ.

✓ಇಯೈಡ್ಡು iyyoḍu, *adv.* This year.

✓ಇರ್ ಇರು, *a prefix signifying* Two, double, both, *e. g.* ಇರ್ಬುಡಿ two-fold, ಇರ್ಬಾಯಿ double edged, ಇರ್ಮೆಯಿ both sides; *in some cases the ರ assimilates to the consonant following, e. g.* ಇಬ್ಬಿರೆ, ಇಮ್ಮಡಿ *etc.*

ಇರ್ವೆರ್ iruveru, *see* ಇರ್ವೆರ್.

ಇರ್ಸಾಲ್ irusāḷu, *s.* A remittance to the treasury.

ಇರಂಬಲ irambala, *s.* Twentyseers.

ಇರಕಾಸ್ irakās, *s.* Sulphate of iron.

✓ಇರಿ iri, *s.* Abatement of intoxication.

✓ಇರಿಯುನಿ iriyuni (ಇರಿ), *v. n.* To fall, drop, as fruits, leaves *etc.* ಇರಿವ್ ಫೋಪಿನಿ to miscarry.

✓*v. a.* To rub *or* squeeze between the hands, to knead; *see* ಇಲಿಯುನಿ.

ಇರಿಸಾಲ್ irisāḷu, *see* ಇರಿಸಾಲ್.

ಇರುಬು irubu, *see* ಉರ್ಬು.

ಇರುವಂತಿಗೆ iruvantigè, *s.* An Arabian jessamine.

ಇರುವೆರ್ iruveru, *see* ಇರ್ವೆರ್.

✓ಇರೆ ire, *s.* A leaf (of a plant). ಬಾರೆವ— a plantain-leaf. ಬಚ್ಚೆರೆ a betel leaf. ತುಕ್ಕೆರೆ tobacco.

ಇರೆಕಳ್ಳಿ irekalli, *s.* A kind of milk-hedge-plant, *Euphorbia nivulia*.

ಇರೆಗಿಳಿ iregili, *s.* A kind of parrot.

ಇರೆಬಾವೋಲಿ irebāvoli, *s.* A bat.

✓ಇರೆಲ್ ireḷu, *see* ಅರಲ್. ೩. shadow; *also* ನೀರೆಲ್.

ಇರೋಳು irōlu, *see* ಈರೋಳ್.

✓ಇರ್ಕ್ ಇರು, *s.* The night. —ನಿಶಿತ day and night.

ಇರ್ಕ್ಣೆ irkannu, *s.* Inability to see by night, night-blindness.

ಇರ್ಕಾವುನಿ irkāvuni, *c. v.* (of ಇರ್ಕುನಿ), To make less. 2. to extinguish. 3. to stop, disturb. ತೂ—

to extinguish *or* put out fire.

ಇರ್ಕುನಿ irkuni (ಇರ್ಕ್), *v. n.* To abate, lessen, be reduced. 2.

to be disturbed. 3. to be quenched; *also* ಇರ್ಕೆವ್ ಫೋಪಿನಿ.

ಇಕ್ಕೈ irkei, *s.* Both hands. —ಕೂ

ಬುಮ ಕೊಪ್ಪಿಸಿ to give a blow with both hands spread out.

ಇರ್ದ irda, *see* ವಿರೋಧ.

ಇರ್ನಾಲಯಿ irnālayi, *s.* Double tongue.

ಇರ್ನಾಲಿ irnāli, *s.* A double pulse.  
2. a carpenter's boring tool.  
—ರೋಗ a swelling of the throat.

✓ ಇರ್ನೂದು irnūdu, *num.* Two hundred. [thread.

ಇರ್ನೂಲು irnūlu, *s.* A double

ಇರ್ಪಕ್ಕಿ irpakki, *s.* A bat.

ಇರ್ಪಡಕೆ irpaḍakè, *adj.* Ripe and unripe.

ಇರ್ಪಡಿ irpaḍi, *s.* Double ration.

ಇರ್ಪಲೆ, ಇರ್ಪಳೆ irpalè, irpalè, *s.*  
A kind of net. 2. a double leaf.  
—ದ ಪಜಿ a mat.

ಇರ್ಪುಡೆ irpuḍè, *s.* Both sides.

ಇರ್ಪುದೆ irpuḍè, *s.* A double load.

ಇರ್ಪೆ irpè, *s.* A kind of fish.

✓ ಇರ್ಪೊರ್ತು irportu, *s.* A whole day (forenoon and afternoon), twice a day. —ದ ಜೇಲೆ a whole day's labour; *cf.* ಬರ್ಪೊರ್ತು.

✓ ಇರ್ಬಡಿ irbaḍi, *adj.* Double, two-fold.

ಇರ್ಬಲಪ್ಪು irbalappu, *s.* A double growth. 2. a twist. 3. tightness.

ಇರ್ಬಲಿಪ್ಪುನಿ irbalipuni (ಇರ್ಬಲಿ),  
*v. a.* To tie a cloth round the waist, to gird (the loins).  
2. to fasten a thatched roof with double ropes over it.

ಇರ್ಬಲೆ, ಇರ್ಬಳೆ irbalè, irbalè, *s.*  
A double bracelet. 2. double

transverse laths *or* slips of bamboos, palms *etc.*

ಇರ್ಬಲ್ಯುನಿ irbalyuni (ಇರ್ಬಲ್), *v. n.*  
To be benumbed.

ಇರ್ಬಾಯಿ irbāyi, *s.* A double edge.  
—ದ ಕೈದ್ a double edged sword.  
—ದ ಎಕ್ಕಲೆ a snake, serpent.

ಇರ್ಬು irbu, *see* ಉರ್ಬು.

✓ ಇರ್ಬುಲಿಯುನಿ irbuliyuni (ಇರ್ಬುಲ್),  
*v. n.* To curdle, be decomposed, as milk *etc.*

ಇರ್ಮಂಡೆ irmaṇḍè, *s.* Two vessels placed on the same hearth.  
2. a large forehead 3. a very large vessel.

ಇರ್ಮಡಿಕೆ irmaḍikè, *adj.* Double, two fold; *see* ಇಮ್ಮಡಿ, ಇರ್ಬಡಿ.

ಇರ್ಮನೆ irmane, *s.* Horripilation.  
2. rising up, as of corn shoots.

ಇರ್ಮರ್ಲು irmarlu, *s.* Fickle-mindedness, unsteadiness. 2. idiocy.

ಇರ್ಮರ್ಲೆ irmarle, *s.* A fickle-minded man. 2. an idiot.

ಇರ್ಮರ್ಪು irmarpu, *s.* Two fathoms.

ಇರ್ಮಿನ್ ಇರ್ಮಿನ್, *s.* A kind of fish.

ಇರ್ಮುಣೆ, ಇರ್ಮುನೆ irmuṇè, irmuṇè,  
*s.* A double edge *or* point.  
—ದ ಕಂಟಾವು a double pointed style used for writing on palmyra leaves.

ಇರ್ಮೆನ irmena, *see* ಇರ್ಮೆನೆ.

ಇರ್ಮೆಯಿ, ಇರ್ಮೈಯಿ irmeyi, irmei, *s.*  
Both sides. 2. a cloth of different colour *or* texture on each side.

ಇನೋರ್ ಇರ್ಮೆ *irmōṇē*, see ಇಂಮುಖ.

✓ ಇರ್ಲ್, ಇರ್ಲ್ *irly, irly*, s. Dusk, darkness, night.

ಇರ್ಲ್ *irila*, s. Two seers. ಇರ್ಲ್ ಇರ್ಮೆ two seers of rice.

✓ ಇರ್ವ *irva*, *num.* Twenty. —ನೆ twentieth

ಇರ್ವಂಡೆ *irvandē*, see ಇರ್ವಂಡೆ.

ಇರ್ವಲ *irvala*, see ಇರ್ಲ್.

ಇರ್ವಾರ *irvāra*, *adv.* A second time, twice.

✓ ಇರ್ವೆರ್ *irvēry*, (*personal form of the numeral ರಟ್ಟೆ*). Two persons.

✓ ಇರ್ವೆರ್ ಇರ್ಮೆ *irvēri*, s. A medicinal plant, *Andropogon muricatum*.

ಇರ್ವೆಂಡೆ *irvondē*, s. Two kudtas or eight fluid ounces.

ಇರ್ವೆಳು *irvoḷu*, see ಇರ್ವೆಳು.

✓ ಇರ್ವೆಳು *irvoḷu*, *adv.* Two times, twice; *cf.* ಇರ್ವಾರ್.

ಇರ್ಸಾಲ್ *irsāly*, see ಇರ್ಸಾಲ್.

ಇಲಾಕಿ, ಇಲಾಕೆ *ilāki, ilāke*, s. (*in official language*) A department, a branch-office. *adj.* Belonging or attached to a department.

ಇಲಾಚಿ *ilāci*, s. A female's cloth.

ಇಲಾತಿ *ilāti*, see ವಿಲಾಯತಿ.

ಇಲಾಲ್ *ilāly*, s. A large torch, flambeau.

✓ ಇಲಿ *ili*, see ಎಲಿ.

ಇಲಿಚಾರ್ *ilijāry*, see ಇಳಿಚಾರ್.

✓ ಇಲಿಯುನಿ *iliyuni*, *v.n.* To fall, tumble, come down.

✓ ಇಲೆ *ile*, s. 1. A hair. 2. a fibre 3. a fold, plait. ಮೂಜಿ— three-fold. ಯೇತ— how many fold; *cf.* ಹಿಲೆ.

ಇಲೆ *ilē*, see ಇರೆ.

ಇಲ್ಕುನಿ *ilkuni*, see ಉಲ್ಕುನಿ.

✓ ಇಲ್ಲ್ *illy*, s. A house, dwelling. 2. a family. ಇಲ್ಲ್, ಇಲ್ಲ್ at home, in the house. ಇಲ್ಲ್ಗೆಗೆ ಘೇಪಿನಿ to go home. —ದಾಕುಳು the inmates of a house. —ಕಟ್ಟುನಿ to build a house.

ಇಲ್ಲಬೂರು *illabūru*, s. A kind of creeper used in thatching roofs and plaiting baskets and small boxes.

ಇಲ್ಲಾಸ್ *illāsy*, see ವಿಲಾಸ.

ಇಲ್ಲೆ *illē*, see ಹಿಲ್ಲೆ.

ಇಷ್ಟ *ishta*, *adj.* Acceptable, agreeable, pleasant, wished, cherished, beloved. ಇಷ್ಟಾಪಿನಿ to be loved, cherished. —ಕಾರ್ಯ a desired-for event; an object which pleases one. —ಜನ friends. —ಪ್ರಿಯೆ a dearly beloved friend. —ಫೋಜನ savoury food, a favourite dish. s. Wish, desire. 2. friendship, familiarity, love. —ಕಡ್ಪುನಿ to break off friendship. —ಮಳ್ಳುನಿ to make friendship, to love, like. ಇಷ್ಟ ಮಳ್ಳುನಾಯಗ್ ಮೂಜಿ ಗುದ್ದು. ಕಷ್ಟ ಮಳ್ಳುನಾಯಗ್ ಮುಕ್ಕೊಂಡೆ ನೈ (*prov.*) three blows to him who makes love, and three measures of ghee to him who causes discord.

ಇಷ್ಟಸಿದ್ಧಿ ishtasiddhi, *s.* Attainment *or* fulfilment of one's desire.

ಇಷ್ಟಾಚಾರ ishtācāra, *s.* Friendship, familiarity.

ಇಷ್ಟಾನಿಷ್ಟ ishtāniṣṭha, *adj.* Liked and disliked. 2. good and bad.

ಇಷ್ಟಾನ್ನ ishtānna, *see* ಇಷ್ಟಭೋಜನ.

ಇಷ್ಟಾನಿವೃತ್ತೆ ishtānivitte, *s.* Simple imprisonment.

ಇಷ್ಟಾರ್ಥ ishtārtha, *s.* The object of desire. 2. the highest good.

ಇಷ್ಟೆ ishte, *s.* A friend, companion. —ಕಷ್ಟೆ friend and foe. ಫಿಡೆರಿಷ್ಟೆರ್ relatives and friends.

ಇಸ, ಇಸಿ isy, isi, *intj.* expressing disgust.

ಇಸಲ್ isyḷ, *s.* Whistling. —ಪಾಡುನಿ to whistle.

ಇಸ isa, *see* ಎಸ.

ಇಸಬಕುಲ isabakuly, *s.* The seed of *Plantago Ispaghula*.

ಇಸಮುಂಗಿಲಿ, ಇಸಮುಂಗ್ಲಿ isamuṅgili, isamuṅgli, *s.* *Crinum deflexum*.

ಇಸರಬೇರ್ isarabēry, *s.* The root of the plant *Aristolochia Indica*.

ಇಸರೆ isare, *see* ಈಶ್ವರೆ.

ಇಸವಿ, ಇಸ್ವಿ isavi, isvi, *s.* The Christian era.

ಇಸಾರ, ಇಸಾರತ್ isāra, isāraty, *s.* A sign, hint.

ಇಸೆ, ಇಸೆನ್ isè, iseny, *adv.* Now; at once; *cf.* ಇತ್ತೆ.

ಇಸುಕ್ರು, ಇಸುಕ್ರುರು iskru, iskuru, *s.* A screw.

ಇಸ್ತಂಬುಲ್ istambuly, *s.* A Turkish gold coin worth about Rs. 2 As. 8.

ಇಸ್ತಾರ istāra, *see* ಎಸ್ತಾರ.

ಇಸ್ತಾರ್ಯರ್, ಇಸ್ತಿಹಾರ್ istyāry, istihāry, *s.* A notice. —ನಾಮೆ a notification; an advertisement.

ಇಸ್ತ್ರಿ istri, *s.* A smoothing iron. —ಮಳ್ಳುನಿ, —ಪಾಡುನಿ to iron washed clothes.

ಇಸ್ಪೀಟ್, ಇಸ್ಪೀಟ್ ispīṭy, ispēṭy, *s.* Playing cards.

ಇಸ್ಲಗಿಡಿ islygidi, *s.* A kind of bird.

ಇಸ್ಸೆ issè, *see* ಇತ್ತೆ.

ಇಹ ಇಹಾ, *s.* The present state. —ಪರ this world and that to come.

ಇಳಿಜಾರ್ ilijāry, *s.* A slope, sloping ground. 2. slipperiness.

ಇಳಿಯುನಿ, iliyuni (ಇಳಿ), *v. n.* To slip out or down, to slide; *also* ಇಳಿದ್‌ಪೀಪಿನಿ.



## ಈ

ಈ 1, The fourth letter of the alphabet. In MSS. it is often written ಯ.

✓ ಈ 1, *pron. 2nd pers. sing.* Thou; *emph.* ಈಯೇ even thou.

✓ ಈ 1, *dem. pron.* This or these; as ಈ ಅಣಿ this boy, ಈ ಜನ these people.

ಈಂಗ್ iṅḡu, *see* ಇಂಗ್, ಹಿಂಗ್.

ಈಂಗ್‌ಡಾವುನಿ iṅḡuḍāvuni, *c. v.* (of ಈಂಗ್‌ಡುನಿ) To cause to stoop.

ಈಂಗ್‌ಡುನಿ, ಈಗುಡುನಿ iṅḡuḍuni, iṅḡuḍuni, *see* ಇಂಗ್‌ಡುನಿ.

✓ ಈಂಚಿಲ್ iṅcily, *see* ಈಚಿಲ್.

✓ ಈಂದ್ indy, *s.* The sago-palm, *Caryota urens.*

ಈಂಬಳ imbaḷa, *s.* A kind of leech.

✓ ಈಂಬೆ imbe, *adv.* This side, here; *cf.* ಈಬೆದಕ್ಕ.

ಈಕ್ಕಣಿ ikkaṇe, *s.* An arrow.

✓ ಈಚಿಲ್ iṅcily, *s.* The wild date. —ಮರ the wild date-tree, *Phenix sylvestris.*

✓ ಈಚುನಿ, ಈಜುನಿ iṅcuni, iḷjuni (ಈಚ್, ಈಜ್), *v. n.* To swim.

ಈಟ್ ity, *s.* Manure, fertilizer (of land). 2. fat, sap. —ವಾಡುನಿ to manure.

✓ ಈಟಿ iti, *s.* A lance, spear.

✓ ಈಡ್ idy, *s.* A pledge, pawn. 2. an equivalent. —ಉಂಪುನಿ to stand security. —ಕೊರ್ಪಿನಿ to deposit a pledge, to pawn. —ಅಪಿನಿ to

## Ī

be equal, to match, pair; ವಾ ಫೊಗು ಈಡಾಪಿನಿ to be liable to sin.

ಈಡ್‌ಗೆ, ಈಡೆಗೆ idyge, idege, *adv.* In vain; *cf.* ಅಡಿಸೆ.

ಈಡಿ idi, *see* ಇಡಿ.

ಈಡೆ, ಈಡೆಗ್ ide, ideḡy, *see* ಇಡೆ, ಇಡೆಗ್.

ಈಣಿ iṅe, *s.* A lute, a fretted musical instrument of the guitar kind; *also* ಬೀಣಿ, ವೀಣೆ.

✓ ಈತ್ ity, *indef. num.* So much, so many; *emph.* ಈತೇ just so much, only so much. ಈತೆರ್ *pl.* so many (people), ಈತೆನೆಂಗೆ, ಈತಾನೆಂಗೆ so far, as far as this, up to this. ಈತೆ ಫೊರ್ತು, ಈತೆಮುಟ್ಟು so far, so long. ಈತೆನಾ is this all? ಈತಾದ್ being so; nevertheless. ಇತಾತ್ (ಈ ತೆ-ಅತಿ) so and so much or so and so many; *with neg.* it denotes unlimitedness: not a little, inexpressible.

ಈದನೆಂಗೆ, ಈದಮುಟ್ಟು idaneṅge, idamutṭa, *see* ಈತೆನೆಂಗೆ, ಈತಾನೆಂಗೆ under ಈತೆ.

✓ ಈಪಿನಿ ipini (ಈಪ್), *v. a.* To shoot (an arrow).

✓ ಈಪೆ ipe, *adv.* This side. —ದ ಜನ people on this side or part. —ದಕ್ಕ this side.

ಈಬೂತಿ ibūti, *see* ವಿಭೂತಿ.

ಈಯವು iyavu, *see* ಇಯವು.

ಕಯಾವಂದ್, ಕಯ್ಯಂದ್ iyāvandy, iyyandy, *see* ಇಯಂದ್ *under* ಇಯರುನ.

ಕಯಾವುನಿ iyāvuni, *see* ಇಯರುನ.

ಕಯೆರೆ iyere, *see* ಇಯೆರೆ.

ಕರ್ iru, *pers. pron. (pl. of ಕೂ)*, You, *used honorifically in addressing a person.*

ಕರಗಡೆ irāṅgaḍe, *s.* Separation.

ಕರಣ irāṇa, *s.* A small drum.

ಕರಿಂಟೆ iriṅṭi, *s.* A cricket.

ಕರುನಿ iruni (ಕೂರ್), *v. a. ಉ n.* To rub off, be worn out. ಕೂರ್ಡ್ ಫೋಪಿನಿ to undergo wear and tear, wear off, be reduced to powder. 2. to pick up.

ಕರುಳ್ಳಿ irulli, *see* ನೀರುಳ್ಳಿ.

ಕರೊಳ್ಳಿ irōḷḷu, *s.* The tender fruit of the palmyra tree.

ಕರ್ಪಡಿ irpaḍi, *see* ಇರ್ಪಡಿ.

ಕಶೆ iše, *s.* A lord, master.

ಕಶ್ವರ iśvara, *s.* The eleventh year of the Hindu cycle.

ಕಶ್ವರಬೇರ್ iśvarabēru, *see* ಇಸರ್ ಬೇರ್.

ಕಶ್ವರೆ iśvare, *s.* The Supreme Being. 2. a name of Śiva.

ಕಸಾತ್ ಗೆ isāṭyugy, *adv.* Instantly, this moment.

ಕಸುನಿ isuni (ಕೂನ್), *v. a.* To scrape.

## ಉ

## U

ಉ u, The fifth letter of the alphabet. In MSS. it is often written ಁ.

ಉಂಕ unka, *s.* Dirtiness, filthiness; *cf.* ವಂಕ.

ಉಂಗಿಲ unḡila, *s.* A ring. —ಬಿರೆಶ್ the ring-finger. ನೀಉಂಗಿಲ a plain ring.

ಉಂಗುಟ್ಟ, ಉಂಗುಪ್ಪ unḡuṭṭa, unḡu-shṭa, *s.* The great toe. —ಬಿರೆಶ್ the thumb.

ಉಂಗುರು unḡuru, *see* ಉಂಬುರು and ಉಸುರು.

ಉಂಚಿ unḡi, *see* ಉಂಚೆ

ಉಂಡಾಡಿಬಟ್ಟೆ unḡāḍibatte, *s.* A lazy fellow given to gluttony.

ಉಂಡಾಪಿನಿ, ಉಂಡಾದುಪ್ಪುನಿ unḡāpini, unḡāduppuni, *see* ಉಂಡು.

ಉಂಡಿ, ಉಂಡಿಚೀರ್ಣ unḡi, unḡiḷiṅṭu, *s.* A bill of exchange; *bet.* ಹುಂಡಿ.

ಉಂಡಿಗೆ unḡige, *s.* A sheaf of straw.

ಉಂಡಿಯೆ unḡiye, *see* ಉಂಡೆ, ಉಂಡ್ಯೆ.

ಉಂಡು unḡu, *d. v.* There is, or exists. 2. *in answer to* ಉಂಡಾ, ಉಂಡೇ is there? *and other questions:* there is, yes. 3. *with the dative case it expresses possession.* ಎಂಕ್ ಉಂಡು I have.

ಉಂಡಾಪಿನಿ to come into existence, to spring up, arise; ಉಂಡಾಂನವು that which has

occurred, what is really a fact, what exists. ಉಂಡಾಡುಪ್ಪುನಿ to exist. —ಮಕ್ಕನಿ to create, produce; to invent. —ಮತ್ತಿನಾಯಿ the Creator.

↓ ಉಂಡುಳುಗ unḍuḷuga, s. A kind of fried cake.

√ ಉಂಡೆ unḍè, s. A ball, globe. 2. a ball-shaped confection.

ಉಂಡೆ, ಉಂಡೈ unḍè, unḍyè s. A sheaf of straw; cf. ಉಟ್ಟಿನಿ.

√ ಉಂಡ್ಲಗ unḍluga, see ಉಂಡುಳುಗ.

√ ಉಂತಾವುನಿ untāvuni, c. v. (of ಉಂತುನಿ) To cause to stand up. 2. to detain, stop. ಪಣವು— to allow further time to a debtor to pay his debt.

√ ಉಂತುನಿ untuni (ಉಂತೆ), v. n. To stand. 2. to remain, stay. 3. to stop, cease.

√ ಉಂಡು unḍu, pers. pron. neut. This, it. ಉಂಡತ್ತಂಡೆ besides this, moreover. pl. ಉಂಡಿಕುಳು these.

ಉನ್ನತ unṇata, adj. High, lofty, tall, supreme.

√ ಉಂಬುಗೆ, ಉಂಬುಡ್ಡೆ, ಉಂಬೆ umbuge, umbuḇḇe, umbè, s. The white flowered thorn-apple, *Datura alba*; also ಬೊಳ್ಳು—; ಕಪ್ಪು— or ಕರಿ— *D. fastuosa*; see ಉಂಮತ.

ಉಂಬುಡ umbuḇa, s. A kind of bush.

ಉಂಬುಡ umbuḇa, s. A kind of colibry.

ಉಂಬುಡೆ umbuḇe, adj. Globular and small. s. Chewed betel.

ಉಂಬುಡೆಪಕ್ಕಿ umbuḇepakki, s. A kind of bird; cf. ಉಂಬುಡ.

ಉಂಬುರು umburu, s. A kind of small leech; also ಕೂಂಬಳ.

√ ಉಂಬೆ umbè, see ಉಂಬುಸೆ.

√ ಉಂಬೊಳಿ umboli, s. A freehold, land granted without rent. 2. any present, donation; gratuitous service.

ಉಂಮ, ಉಂಮಪ್ಪಾ umma, ummappā, int. (when startled), meaning Who knows? 2. I do not know.

√ ಉಂಮಿ ummi, see ಉಮಿ.

ಉಂಮುಗೆ ummuge, see ಉಂಬುಸೆ.

√ ಉಂಮುತ ummuta, s. The purple thorn-apple, *Datura fastuosa* which is said to cause mania. see ಉಂಬುಸೆ.

ಉಂಮುರು ummuru, see ಉಂಬುರು.

ಉಂಡುಲ unḍula, see ಉಂಡುಳುಗ.

√ ಉಂಡೆಫ unḍe, s. A lump. 2. a morsel.

ಉಂಡೆಫೂರು unḍebūru, s. The smooth-leaved heart-pea, the creeper *Cardiospermum halicababum*.

√ ಉಂಡೆಫಲ್ unḍeḷu, adj. Round, circular. —ಪಾಯಸ small rice pastry balls baked or boiled with sugar and milk or cocoonut juice.

ಉಂಡ್ಲಗ unḍluga, see ಉಂಡುಳುಗ.

√ ಉಕಾಲ್, ಉಕ್ಕಾಲ್ ukāḷu, ukkāḷu, s. Vomiting. 2. an emetic. —ಜುಲಾಬು cholera.

ಉಕ್ಕಡ, ಉಕ್ಕುಡ ukkaḇa, ukkuḇa,

√ ಉಕ್ಕಡ, ಉಕ್ಕುಡ ukkaḇa, ukkuḇa, s. A small boat. 2. a look-out place between the bounds of two towns.

- ✓ ಉಕ್ತಾವುನಿ ukkāvuni, *see* ಉಕ್ತಾವನಿ.
- ✓ ಉಕ್ತಿ ukki, *s.* Steam; *cf* ಸಿಕ್ತೆ, ಸಿಪೆ.
- ✓ ಉಕ್ತುನಿ ukkuni (ಉಕ್ತು), *v.n.* To boil, bubble up. 2. to run over in boiling. 3. to swell up, spring up; *cf* ಉಕ್ತುನಿ.
- ✓ ಉಗರ್ ugaru, *adj.* Brackish; *also* ಒಗರ್.
- ಉಗಾದಿ ugādi, *see* ಯುಗಾದಿ.
- ✓ ಉಗಿಪುನಿ ugipuni (ಉಗಿ), *v.n.* To spit out.
- ಉಗುರಡ್ಡಿಗಿ uguraddige, *s.* A necklace with chasings *or* engravings like finger nails.
- ✓ ಉಗುರು uguru, *s.* A nail, claw. —ಸುತ್ತು a whitlow. —ಬೆಚ್ಚ tepid, lukewarm.
- ಉಗುರುಬೂರು ugurubūru, *s.* The creeper *Daemia extensa*.
- ಉಗ್ಗ ugga, *s.* Over-boiled rice; *cf* ಫರ್ಗ.
- ✓ ಉಗ್ಗಿ uggi, *s.* A handle. 2. a hook. —ಕಟ್ಟುವಿ to fasten a hook; *also* ಒಗ್ಗ, ವಗ್ಗ.
- ✓ ಉಗ್ಗುನಿ ugguni (ಉಗ್ಗು), *v.n.* ✓ To stammer. ✓ 2. to spurt. ನೆತ್ತೆರ— blood to flow by spurts.
- ✓ ಉಗ್ಗಿಲ್ uggelū, *s.* A well.
- ಉಗ್ರ ugra, *adj.* Angry, vehement, passionate. 2. cruel. *s.* Wrath, rage. ಉಗ್ರಾವಿಸಿ to be angry.
- ✓ ಉಗ್ರಾಣ, ಉಗ್ರಾಣಿಗಿ ugrāṇa, ugrāṇige, *s.* A storeroom. —ದಾಯಿ; *see* ಉಗ್ರಾಣಿ. ದಗ್ಗನ— a granary.
- ✓ ಉಗ್ರಾಣಿ ugrāṇi, *s.* A storekeeper, steward. 2. a village peon under a Potal.

- ಉಗ್ರೆ ugre, *s.* A passionate man.
- ಉಚಾಪತಿ ucāpati, *s.* Dealings on credit.
- ಉಚಾಯಿಸುನಿ ucāyisuni (ಉಚಾಯಿಸು), *v.n.* To exceed the bounds of propriety either in word or deed.
- ಉಚಿತ ucita, *adj.* Proper, suitable, fit. *s.* A gift. ಉಚಿತಾದ್ freely, gratis.
- ಉಚ್ಚ ಕಚ್ಚ ucčakačča, *s.* Quarrel, fight. 2. *see* ಉಚ್ಚೆ ಕಟ್ಟ.
- ಉಚ್ಚ ಕಿಟ್ಟ ucčakiṭṭa, *see* ಉಚ್ಚೆ ಕಟ್ಟ.
- ಉಚ್ಚಯ ucčaya, *see* ಉತ್ಸಹ.
- ಉಚ್ಚ ರಿಪುನಿ ucčaripuni (ಉಚ್ಚ ರಿ), *v.a.* To utter, pronounce.
- ಉಚ್ಚಲ್ ucčalu, *see* ಉಚ್ಚಾಲ್.
- ಉಚ್ಚಾಟನೆ ucčāṭane, *s.* Exorcising evil spirits.
- ಉಚ್ಚಾಯ, ucčāya, *see* ಉತ್ಸಹ.
- ಉಚ್ಚಾರ, ಉಚ್ಚಾರಣೆ, ucčāra, ucčāraṇe, *s.* Pronunciation.
- ಉಚ್ಚಾಲ್ ucčālu, *s.* A hammer.
- ಉಚ್ಚಾವ ucčāva, *see* ಉತ್ಸಹ.
- ಉಚ್ಚಿ ucči, *s.* A snake. 2. a worm. —ಸಯ್ಯಿ a kind of fish.
- ಉಚ್ಚಿ ಕಟ್ಟ ucčikaṭṭa, *s.* A loose knot. 2. spots on the skin of serpents.
- ಉಚ್ಚು ucču, *s.* A snake, serpent; *cf* ಉಚು.
- ✓ ಉಜ uja, *s.* A fountain, spring. —ಪತ್ತೆ ಕಂಡ a marshy field; *see* ಉಜಿ.
- ಉಜದೆ ujaḍe, *s.* A deserted person.

ಉಜಡೆ ujadē, *s.* Light, splendour.

—ಆಪಿಸ to become light.

ಉಜಾಡ್ ujadu, *s.* Ruin. —ಆಪಿಸ to be ruined.

ಉಜಿಲ, ಉಜಿಲಾ ujila, ujilā, *adj.*

White. —ಬಣ್ಣ white colour.

ಉಜೆ uje, *see* ಉಜ. ✓—ಸತ್ತುನಿ to ooze, percolate, trickle. 2. to become swampy.

ಉಜ್ಜತು ujjatu, *s.* Force, violence.

—ಮಕ್ಕುನಿ to force.

✓ಉಜ್ಜಲ್ ujjālu, *s.* A swing. 2. A hammock.

✓ಉಜ್ಜುನಿ ujjuni (ಉಜ್ಜೆ), *v. a.* To rub; *cf.* ಉರ್ಪನ.

✓ಉಜ್ಜೆರ್, ಉಜ್ಜೇರ್ ujjery, ujjēry, *s.* A pestle.

ಉಟಾಯಿಸುನಿ, ಉಟಾವುನಿ utāyisu-ni, utāvuni (ಉಟಾಯಿಸ್, ಉಟಾ), *v. a.* To raise, lift up; *cf.* ಉಂಟಾವನ.

ಉಟಾರಣೆ utāranē, *s.* Forgery, fabrication.

ಉಟ್ಟು uttu, *see* ಹುಟ್ಟು. [clothing.

ಉಟ್ಟುಟನೆ uttūtane, *s.* Food and

ಉಟ್ಟಿಳ್ಳಿ uttoli, *see* ಹುಟ್ಟಿಳ್ಳಿ.

ಉಡಧಾರ udadhāra, *s.* A gold or silver girdle; *also* ನ್ಯಾವಳ.

ಉಡರಿಗೆ, ಉಡಾರಿಗೆ udarige, udārige, *s.* A kind of cake.

✓ಉಡಲ್, ಉಡಾಲ್ udalu, udālū, *s.* The belly, stomach. —ಜರ hectic fever.

ಉಡಾಯಿಸುನಿ, ಉಡಾಸುನಿ udāyisuni, udāsuni (ಉಡಾಯಿಸ್, ಉಡಾಸ್), *v. a.* To deny, contradict. 2. to reject.

ಉಡಿ udi, *see* ಫಿಡಿ.

ಉಡಿಗೆರೆ udigerē, *s.* A gift. ಬಜ್ಜೇ ಲು ಬಂಜಿ—ಆನೆಲಾ ಬಂಜಿ—(*prov.*) a betelnut may be a present as much as an elephant.

✓ಉಡು udu, *s.* An iguana.

ಉಡು udu, *s.* A star. 2. water.

✓ಉಡುಕು uduku, *s.* A kind of small drum.

ಉಡುಗೆ uduge, *see* ಹುಡುಗೆ.

ಉಡುಗೆರೆ udugerē, *see* ಉಡಿಸೆರೆ.

ಉಡುಧಾರ ududhāra, *see* ಉಡಧಾರ.

ಉಡುಪತಿ udupati, *s.* The moon.

✓ಉಡೆತ್ತೆಲ್ udettelu, *s.* Bruise. *adj.* Bruised.

✓ಉಡೆವುನಿ, ಉಡೆವುನಿ uḍepuni, uḍevuni (ಉಡೆ), *v. a.* and *n.* To break, split, as pottery *etc.*

✓ಉಡ್ಡಿ uddi, *s.* Any pile of three, with one on the top, as marbles, seeds *etc.* —ದೀಪಿಸಿ to set thus in piles of four each.

ಉಡ್ಡನೆ uddudane, *adv.* In rapid succession, one after another, over and over again.

—ಸಣ್ಣನಿ to speak hastily. —ಬರ್ಪನಿ to come or follow in close succession.

ಉಡ್ಸುರೆ udsure, *s.* A honorary gift; *cf.* ಉಡಿಸೆರೆ.

ಉಣಪೆ unape, *adj.* Little recovering.

ಉಣರ್ unaru, *see* ಅಣರ್.

✓ಉಣಸ್ unasu, *s.* A meal, dinner, boiled rice and curry; *also* ಒಣಿಸ್, ವಣಿಸ್. [young.

ಉಣಿಲೆ unile, *adj.* Small, short,

✓ ಉಣುಪಿನಿ, ಉಣ್ಣಿನಿ unupini, uppini (ಉಣ್ಣಿ), *v. a.* To take one's meal, to dine, eat rice, (in opposition to a slight repast of fruits, cakes *etc.*).

✓ ಉಣ್ಣೆಲ್ unkelu, *s.* The time of evening. 2. the night-meal.

✓ ಉಣ್ಣು unpu, *s.* Boiled rice, solid food; *also* ನುಪ್ಪು.

ಉತಾರ್ utāru, *s.* An antidote.

ಉತ್ತನ uttana, *see* ಉತ್ಥಾನ.

ಉತ್ತಮ uttama, *adj.* Best, chief, superior. 2. excellent, virtuous. ಉತ್ತಮೇ an excellent man. ಉತ್ತಮೋತ್ತಮ the very best; God. —ಪ್ರಮ the first person, *gram.*

ಉತ್ತರ uttara, *s.* The north. 2. an answer. 3. (*in law*) a defence. *adj.* (Left), northern; subsequent, later. —ಕ್ರಿಯೆ funeral ceremonies. —ವಾದ a surety, bondsman.

✓ ಉತ್ತರಣಿ uttarane, *s.* The shrub *Achyranthes aspera.*

ಉತ್ತರಾಧಿಕಾರಿ uttarādhikāri, *s.* A successor, heir.

ಉತ್ತರಾಯಣ uttarāyana, *s.* The sun's course to the north of the equator.

ಉತ್ತರಾಷಾಡ uttarāshāḍa, *s.* The twenty-first lunar mansion.

ಉತ್ತರಿಗೆ uttarige, *s.* An upper or outer garment. 2. a towel.

ಉತ್ತರೇ uttare, *s.* The twelfth lunar mansion, the tail of *Leo.*

ಉತ್ತಾಣ, ಉತ್ತಾವಳಿ, uttāṇa, uttāvali, *s.* Haste, rashness, precipitancy.

ಉತ್ತಾರ uttāra, *see* ಉತ್ಥಾನ.

ಉತ್ತಾಸ uttāsa, *s.* Zeal, perseverance. 2. a rash, or strenuous exertion.

✓ ಉತ್ತುತ್ತಿ uttutti, *s.* The dried date fruit; *also* ಕಾರಿಕಾಯಿ.

ಉತ್ತುಮ uttuma, *see* ಉತ್ತಮ.

ಉತ್ಥಾನ utthāna, *s.* Rising. 2. resurrection.

ಉತ್ಪತ್ತಿ utpatti, *s.* Birth, origin. 2. produce, profit.

ಉತ್ಪನ್ನ utpanna, *s.* Birth. *adj.* Produced, born.

ಉತ್ಸವ utsava, *s.* A festival, public rejoicing. ರಥೋತ್ಸವ the procession of an idol on a car. —ಮೂರ್ತಿ a moveable idol generally taken abroad during a procession.

ಉತ್ಸಹ, ಉತ್ಸಾಹ utsaha, utsāha, *s.* Festivity, joy, rejoicing 2. energy, strenuous exertion; *it is often interchanged with* ಉತ್ಸವ.

ಉತ್ರಾಣಿ utrāṇi, *see* ಉತ್ತರಣಿ.

ಉಠಾರ್ uthāru, *s.* A free gift, a freehold.

✓ ಉದಕ udaka, *s.* Water.

✓ ಉದಯ udaya, *s.* The rising of the sun, moon, or other heavenly bodies. ಉದಯಕಾಲ the dawn.

ಉದರ udara, *s.* The belly. 2. the core of any thing. —ಫೋಷಣೆ feeding the belly. —ಶೂಲೆ colic.

✓ ಉದರುನಿ udaruni, *see* ಉದುರುನಿ.

ಉದರ್ಮೆ udarme, *see* ಉತ್ತರ.

✓ಉದಲ್ udaly, *s.* The white ant.  
ಉದಲ್‌ಪುಂಜ udalypuñca, *s.* A white-ant-hill. 2. (*med.*) a cancer; pins or pinlike holes on the sole of the foot  
✓ಉದಲೆ udalè, *s.* Saliva, spittle.  
ಉದಾತ್ತ udātta, *adj.* Liberal. 2. lofty. 3. high, as a note in music. *s.* The acute accent, *gram.*  
ಉದಾರ್ udāru, *s.* The credit system, lending.  
ಉದಾರ udāra, *adj.* Liberal, generous. —ತನ, —ತ್ವ liberality.  
ಉದಾರಣೆ, ಉದಾರಣೆ udāraṇe, udāraṇe, *see* ಉದಾರಣೆ.  
ಉದಾಲ್ udāly, *see* ಉದಲ್.  
ಉದಾಸ, ಉದಾಸೀನ udāsa, udāsīna, *adj.* Unconcerned, neutral. *s.* Neglect, indifference. —ವಾಯಿ a careless man.  
ಉದಾಹರಣೆ udāharāṇe, *s.* An answer. 2. an example, illustration.  
✓ಉದಿ udi, *see* ಉದಯ.  
✓ಉದಿಪಾವುನಿ udipāvuni, *c. v.* (of ಉದಿಸಿ) To beget.  
✓ಉದಿಸಿನಿ, udipini, *see* ಉದಯಿಸಿ.  
ಉದಿಮೆ udime, *s.* Merchandise, trade.  
ಉದಿಯಬೆನ್ನಿನಿ udiyabenpini, *v. n.* To become rich.  
✓ಉದಿಯುನಿ udiyuni (ಉದ), *v. n.* To rise, as the sun. 2. to be generated.  
✓ಉದುಪು udupu, *s.* The act of coming into existence.

ಉದುರಿಬೂರು uduribūru, *s.* The creepers *Asparagus sarmen-tosus*, and *Asparagus racemosus*.  
✓ಉದುರುನಿ uduruni, *v. n.* To fall, drop off. 2. to hang down.  
✓ಉದೆ ude, *s.* A sheath. [song. ಉದೆರಾಗ uderāga, *s.* A morning  
✓ಉದೇವುನಿ udēvuni (ಉದೇ), *v. a.* To throw out. *v. n.* The hands to shake, as in sickness.  
ಉದೊ udo, *intj.* A formula used in presenting offerings to a goddess.  
✓ಉದ್ದ udda, *s.* Length. 2. distance. *adj.* Long. —ನಾಲಾಯವಾಯಿ a prattler, braggart, bully.  
ಉದ್ದಕ್ಕುದ್ದು uddakuddya, *adj.* (*lit.* long and short) Middle sized. 2. separate. 3. distinct. *adv.* Distinctly.  
ಉದ್ದರಿ uddari, *see* ಉದಾರ.  
ಉದ್ದಾರ uddāra, *see* ಉದಾರ.  
ಉದ್ದಮೆ uddumè, *see* ಉದಮೆ.  
ಉದ್ದಾರ uddhāra, *s.* Deliverance. 2. protection. 3. prosperity. —ಆಪಿಸಿ to obtain deliverance; to become rich. —ಮಕ್ಕುನಿ to protect, support. —ಕೊರ್ಪಿಸಿ to deliver the spirit of a deceased person from the power of a demon by propitiating it.  
ಉದ್ಯಾರ್ಚನೆ udyārcaṇe, *s.* The biennial ceremony of washing an idol.  
ಉದ್ಯೋಗ udyōga, *s.* Exertion, industry. ✓2. business, occu-

pation, employment. —*ಸ್ತ್ರೀ* a public servant.

ಉದ್ರಿ udri, *s.* A braid of false hairs.

ಉದ್ರಿ udri, *s.* A match, pair. —*ಸಾರಿ* an equal.

ಉದ್ರಿಗೊಂಡೆ udriḡoṇḡe, *s.* A hair-ornament. [ಬೂರು.

ಉದ್ರಿಬೂರು udribūru, *see* ಉದುರಿ ಉದ್ರುನಿ udruni, *see* ಉದುರುನಿ.

ಉದ್ರೇಕ udreka, *s.* Excess, superabundance. *adj.* Excessive. ಕೋಪೋದ್ರೇಕ outburst of wrath. ಕಾಮೋದ್ರೇಕ excessive lust.

ಉಧಾರಣೆ udhāraṇe, *see* ಉದಾಹರಣೆ. ಉನಪೆ unape, *see* ಉಣಪೆ.

ಉನಿಲೆ unile *see* ಉಣಿಲೆ.

ಉನ್ನತ unnata, *see* ಉನ್ನತ.

ಉಪ upa, *A Sanskrit prefix implying* direction. 2. vicinity. 3. inferiority.

ಉಪಕಥೆ upakathe, *s.* An episode.

ಉಪಕರಣ upakaraṇa, *s.* An appendage. 2. means, materials. 3. an instrument, tool. 4. vessels used in worshipping an idol.

ಉಪಕಾರ, ಉಪಕೃತಿ upakāra, upakṛti, *s.* A service, favour, kindness, benefit. ಉಪಕಾರಿ a benefactor.

ಉಪಕೃಮ್ನು upakrama, *s.* Taking in hand, setting about.

ಉಪಗ್ರಾಮ upagrāma, *s.* Suburb. ಉಪಚರಣೆ, ಉಪಚಾರ upačaraṇe, upačāra, *s.* Politeness, courtesy.

ಉಪಪದ್ರ upaḡadra, *see* ಉಪದ್ರ.

ಉಪದೇಶ upadēša, *s.* Instruction, teaching. 2. initiation into the mysteries of religion.

ಉಪದೇಶಿ upadēši, *s.* A teacher. 2. a catechist, *Chr.*

ಉಪದ್ರ, ಉಪಾತ್ರ, ಉಪಾದಿ upadra, upātra, upādi, *s.* Calamity, adversity, trouble, affliction; *cf.* ಉಪಹತಿ.

ಉಪನಯನ upanayana, *s.* The ceremony of investing a Brahman boy with the sacred thread.

ಉಪಪದ upapada, *s.* The modern grammatical term for article, also any subordinate word in a sentence.

ಉಪಬೋಧಕೆ upabōdhake, *s.* An assistant teacher. 2. a deacon. *Chr.* [division.

ಉಪಭಾಗ upabhāga, *s.* A sub-ಉಪಮೆ upame, *s.* Resemblance. 2. comparison. 3. simile, parable.

ಉಪಯೋಗ upayōga, *s.* Application, use. 2. advantage, utility.

ಉಪರಾಗ uparāga, *s.* An eclipse. ಉಪರಾಳಿ uparāli, *see* ಉಪಾಲಿ.

ಉಪರಿ upari, *adv.* Above, over, after; *also* ಉಬರಿ.

ಉಪರ್ಮೆ uparme, *see* ಉಪ್ಪರಿಸೆ.

ಉಪವಾಸ upavāsa, *see* ಉಪಾಸ.

ಉಪಶಮನ upašaṃana, *s.* Putting to rest. 2. alleviation. 3. calmness, rest. —*ಉಪನಿ* to be alleviated, assuaged. —*ಮುಳ್ಳುನಿ* to appease, pacify.



ಉಪಸರ್ಗ upasarga, s. A grammatical term for preposition, e. g. ಅಪ, ಉಪ etc.

ಉಪಸ್ಥ upastha, s. The parts of generation of either sex.

ಉಪಹತಿ upahati, s. Mischief, trouble. 2. calamity; cf. ಉಪಪ್ಪ.

ಉಪಾಂಗ upānga, s. An appendix to ಅಂ. 2. a subordinate scientific treatise, of which there are twelve according to the Hindu śāstras.

ಉಪಾಕರ್ಮ upākarma, s. The annual festival of purification among the Brahmans between July and August when their sacred threads are renewed.

ಉಪಾದಿ upādi, see ಉಪಪ್ಪ.

ಉಪಾಯ upāya, s. An expedient, device, scheme. 2. means. 3. stratagem. [ಪಾಸ.

ಉಪಾಸ upāsa, s. Fasting; also

ಉಪೇಕ್ಷೆ upēkshe, s. Disregard. 2. want of appetite. 3. reluctance.

ಉಪ್ಪಡ್ uppaddu, see ಉಪ್ಪಾಡ್.

ಉಪ್ಪಡ್ uppaddu imper. of ಉಪ್ಪನಿ.

ಉಪ್ಪರಿಗೆ upparige, s. The upper story of a house.

ಉಪ್ಪಲ uppala, s. Macaranga Indica.

ಉಪ್ಪಲಿಗೆ uppaligē, s. A kind of tree. see ಉಪ್ಪಲ.

ಉಪ್ಪಾಡ್ uppādu, s. Pickles.

ಉಪ್ಪಾರ್ uppāru, see ಉಬರ್.

ಉಪ್ಪು uppu, s. Salt. ಉಪ್ಪುಪ್ಪು brackish. ನೀರ್ salt water. ಅಡ್ಡಿ—refined salt. ಫಿಡಿ—small grained salt. ಕಲ್ಲುಪ್ಪು. rock salt, Bombay salt. ಮಂಣುಪ್ಪು earth salt.

ಉಪ್ಪುಡ uppūḍa, s. Salted fish; cf. ಉಪ್ಪಾಡ್.

ಉಪ್ಪುನಿ uppuni (ಉಪ್ಪು), ir. v. To be, exist. 2. to abide, live in. 3. to help, support, protect. 4. c. dat. pers. to have, possess; also ಇಪ್ಪನಿ, (past ಇಪ್ಪೆ etc.)

ಉಪ್ಪುರುನಿ uppuruni (ಉಪ್ಪುರು), v. n. To faint, stagger.

ಉಪ್ಪೇರುನಿ uppēruni (ಉಪ್ಪೇರ್), v. n. Cattle to copulate.

ಉಪ್ರಾಲಿ uprāli, s. Spite. 2. annoyance. —ಮೆಳ್ಳುನಿ to despise, deride; to annoy.

ಉಬರ್, ಉಬಾರ್ ubaru, ubāru, s.

Brackishness. adj.; High. 2. turbid. adv. Above. —ನೀರ್ salt water. —ನಿಲ brackish, or barren soil. —ಮಿತ್ತಾವನಿ fish to ascend a river with the tide. —ಮೂರಿ the stench of (stagnant) sea-water.

ಉಬಿಗಿ ubalige, s. A kind of tree.

ಉಬೆ ube, s. Steam. —ಕೆ ವಾಡುನಿ to bleach clothes. 2. to drive out any vermin by smoke. 3. to ripen fruits by artificial heat; also ಉಸೆ.

ಉಬೆ, ಉಬೈ ube, ubbē, see ಹುಬೈ.

ಉಬೆರುನಿ uberuni (ಉಬೆರ್), v. n. To become thick.

- ಉಬ್ಬರ, ಉಬ್ಬಾರ್ ubbara, ubbāry, see ಉಬರ.
- ✓ಉಬ್ಬರ ubbara, *adj.* High. 2. swollen. 3. turbid. *adv.* Aloft,
- ✓ಉಬ್ಬಸ ubbasa, see ಉಬ್ಬಸ.
- ✓ಉಬ್ಬಿ ubbi, *s.* Saliva, spittle. —ನೀರ್ viscid spittle. —ಯುನವು a spittoon; [ಪೀಕ್‌ದನ.
- ✓ಉಬ್ಬಿನ ubbina, *s.* A spittoon; also
- ✓ಉಬ್ಬಿಯುನಿ ubbiyuni (ಉಬ್ಬಿ), *v. n.* To spit.
- ✓ಉಬ್ಬುನಿ, ಉಬ್ಬೇರುನಿ ubbuni, ubbēruni (ಉಬ್ಬು, ಉಬ್ಬೇರ್), *v. n.* To swell. 2. to be elated with joy or puffed up with pride.
- ✓ಉಬ್ಬಿಸ ubbesa, *s.* Difficulty of breathing, gasping. 2. asthma. —ಬರ್ಪನಿ to gasp, be breathless; to suffer from asthma; also ನೇಸ.
- ಉಬ್ಬಪಾತೆರ ublapātera, *s.* Stammering, lispng.
- ಉಬ್ಬೆ uble, *s.* A stammerer.
- ಉಭಯ ubhaya, *adj.* Both, two. —ತೆರ, —ಶ್ತೆರ್ both parties. —ತ್ರ on both sides or places.
- ✓ಉಮನಿ umani, see ಅಮನಿ.
- ✓ಉಮಿ umi, *s.* The husk or chaff of paddy.
- ✓ಉಮಿಲ್ umily, *s.* A mosquito, gnat. —ಪ ಕುಂಟು a musquitocurtain.
- ಉಮೆ ume, *s.* The wife of Śiva; also ಪಾರ್ವತಿ.
- ಉಮೇದ್, ಉಮೇದಿ umēdy, umēdi, *s.* Liking, inclination. 2. expectation, prospect.

- ಉಮೇದ್ವಾರೆ umēdvāre, *s.* A volunteer, candidate. 2. a copyist.
- ಉಮ್ಮ umma, see ಉಂಮ.
- ಉಯಿಕ್ uyiky, *s.* Crying like a monkey. [ಉನಿ.
- ಉಯಿಲುನಿ uyiluni, see ಉಜುನಿ, ಮೈ
- ಉಯಿವುಯಿ uyivuyi, *interj. sig-nifying* alarm.
- ✓ಉಯ್ಯಾಲ್ uyyāly see ಉಜ್ಜಾಲ್.
- ✓ಉರ ura, *s.* Ploughing, tillage. —ಬಡು a ploughman's stick. —ಮಳ್ಳುನಿ to plough and level a field a second time; to make a field to hold or retain water.
- ✓ಉರಲ್ uraly, *s.* A ploughman's or herdman's song. —ಪಾಡುನಿ to sing whilst ploughing; also ಬರಲ್.
- ಉರಿ uri, *s.* A kind of very small crab.
- ✓ಉರಿ uri, *s.* Blaze, flame. 2. heat. 3. acute pain. 4. wrath. —ಗಜ್ಜಿ burning itch. —ಜಾಲೆ burning heat. —ಮಾರಿ a furious person. —ಮೂತ್ರ urine morbidly heated. —ಬೂಟುನಿ to speak angrily; to take revenge.
- ಉರಿಗೆಜ್ಜೆ urigejje, *s.* Small bells strung on a rope and tied round the neck of a he-buffalo.
- ✓ಉರಿಪುನಿ uripuni (ಉರಿ), *v. a.* To sound, play upon. ತುತ್ತೂರಿ—to sound a trumpet.
- ✓ಉರಿಯುನಿ uriyuni (ಉರಿ), *v. n.* To burn, blaze. 2. to feel a burning sensation, as from

fever or itch; to feel acute pain. 3. to feel anguish. 4. to be wrath. ಬಂಜೆ— (*lit.* the belly to burn), to be hungry; to feel anguish, to be envious. ಮೈ— (*lit.* the body to burn); to be feverish; to be provoked, be angry. ಉರಿತಿ well-heated, pure, as silver.

ಉರು uru, *s.* Tediousness. *adj.* Idle. —ಆಪಿಸಿ to be idle, to feel reluctant. —ಮಕ್ಕುನಿ to procrastinate, put off.

ಉರುಂಟು, ಉರುಂಡುಲು uruṅṅu, uruṅṅulu, *adj.* Round.

ಉರುಂಟುಚಂಡೆ uruṅṅuṅṅaṅṅe, *s.* A kind of drum.

ಉರುಂಡೆಬೂರು uruṅṅebūru, *s.* The smooth-leaved heart-pea, *Cardiospermum Halicababum.*

ಉರುಂಬುನಿ urumbuni (ಉರುಂಬೆ), *v.a.* To bore; also ರುಮ್ಮುನಿ.

ಉರುದುನಿ uruduni, *see* ಉರ್ಪನಿ.

ಉರುಬು urubu, *see* ಉರ್ಬಿ.

ಉರುವೊಲು uruvolu, *see* ಉರೊ, ಉರೊಳು.

ಉರೆ urē, *s.* A deer.

ಉರೆವುನಿ urepuni (ಉರೆ), *v.a.* To try metals by a touch-stone.

ಉರೆವುನಿ urevuni (ಉರೆ), *v.n.* To be penetrated or incrustrated, as with salt; also ಬರೆವನಿ.

ಉರೆಸುನಿ uresuni (ಉರೆಸೆ), *v.a.* To rub. 2. to polish. 3. *see* ಉರೆಪನಿ.

ಉರೊ uro, *intj.* Alas. —ಪಾಪನೇ alas, what a pity! —ವಮ್ಮಯ have pity on me.

ಉರೊ, ಉರೊಳು uro, uroḷu, *s.* A bar across a passage.

ಉರ್ಕಾರುನಿ urkāruni (ಉರ್ಕಾರಿ), *v.n.* To bubble up, as boiling water.

ಉರ್ಕಾವುನಿ urkāvuni, *c.v.* (of ಉರ್ಕಾನಿ) To cause to run over. 2. to put out.

ಉರ್ಕಿ urki, *s.* The shrub *Sida Indica.*

ಉರ್ಕಿಲ್ urkily, *s.* The prickly-heat. 2. a kind of shrub. 3. a rough basket.

ಉರ್ಕು urku, *s.* An amulet. —ಮಣೆ a necklace composed of small glass beads with a big gold bead in the middle.

ಉರ್ಕುಣೆ urkuṅṅe, *s.* The act of bubbling up.

ಉರ್ಕುನಿ urkuni (ಉರ್ಕು), *v.n.* To rise; *cf.* ಉಕ್ಕುನಿ.

ಉರ್ಗುನಿ urguni, *v.n.* To curdle. 2. to ferment. *Ta. urai*

ಉರ್ಚುನಿ urēuni, *v.n.* To go to stool, *vlg.* ಉರ್ಚಾಟ loose-ness of bowels. ಉರ್ಚಿಲ a filthy woman. ಉರ್ಚಿಲೆ a filthy man.

ಉರ್ತಿ urti, *see* ಉಲ್ಟೆ.

ಉರ್ಡಾಟೆ urdāṭa, *s.* Wrestling, combat, struggle.

ಉರ್ಡಾವುನಿ urdāvuni, *c.v.* (of ಉರ್ಡಾನಿ) To set persons against each other, to stir up fighting.

ಉರ್ಡುನಿ urḍuni, *v.n.* To wrestle, combat, struggle.

ಉರ್ಣಾ urṇa, A round shaped cake.

- ಉರ್ಣಿ urñi, *s.* A bulb, protuberance. —ಕಟ್ಟುನ to clot, curdle.  
 ಉರ್ತಿ urti, *see* ಉರಿತಿ in ಉರಿಯುನಿ.  
 ✓ಉರ್ಧಿ urdi, *s.* Increase, prosperity.  
 ✓ಉರ್ದು urdu, *s.* The kidney-bean, *Phaseolus mungo*.  
 ✓ಉರ್ದುನಿ urduni (ಉರ್ಡ್), *v. a.* To rub, file. 2. to polish.  
 ✓ಉರ್ಪುನಿ urpuni (ಉರ್ಪ್), *v. a.* To blow a wind-instrument; *cf.* ಉರಿಪುನಿ.  
 ✓ಉರ್ಪೆಲ್ urpely, *s.* Slight boiling. —ಅರಿ rice obtained from boiled paddy and differing from the unboiled (= ಜೊಳಂತೆ).  
 ✓ಉರ್ಬಿ, ಉರ್ಬು urbi, urbu, *s.* Increase, as of any disease or trouble. —ತೆರಿಯುನಿ (*lit.* to perceive trouble), to discern. ಜೇಲೆಪ್— pressure of work.  
 ✓ಉರ್ಬುಲಿಯುನಿ urbuliyuni, *see* ಇರ್ಬುಲಿಯುನಿ.  
 ಉರ್ಯುನಿ uryuni, *see* ಉರಿಯುನಿ.  
 ಉರ್ಯೆ urye, *s.* A red kind of fowl.  
 ಉರ್ಲಿ urli, *s.* A brass vessel for preparing curries in.  
 ✓ಉರ್ಲು urlu, *s.* A noose, snare. —ಸು ತಿಕ್ಕುನಿ to be entrapped in a snare. —ದೇವಿನಿ to lay a snare. —ಪಾಡುನಿ to put a noose round the neck; to hang. —ಪಾಡೇಣುನಿ to hang oneself.  
 ಉರ್ಲೆ urle, *s.* A kind of cake.  
 ✓ಉರ್ವಣೆ urvaṇe, *s.* An instrument for destroying nits.  
 ಉರ್ವೆ urve, *adj.* Unripe.

- ಉಲ ula, *see* ಉಳಾಯಿ.  
 ಉಲಿ uli, *s.* Nought, nothing. —ಪಾಡುನಿ to annul; *see also* ಉಳ, ಪುಲಿ.  
 ಉಲಿಕುತ್ತು ulikuttu, *s.* A small wound.  
 ಉಲಿಯುನಿ uliyuni (ಉಲಿ), *v. a.* ✓To instigate, induce. *v. n.* ✓To tremble.  
 ಉಲುಕು uluku, *see* ಉಳುಕು.  
 ಉಲುಟು uluṭu, *see* ಉರುಂಟೆ. 2. fraud, cheating.  
 ✓ಉಲೆ ule, *s.* A furnace. 2. a deer; *cf.* ಉರೆ.  
 ಉಲೆವುನಿ ulevuni (ಉಲೆ), *v. n.* To shine.  
 ಉಲೋಲಿ ulō, *see* ಉಳೋಲಿ.  
 ಉಲ್ಕು ulku, *see* ಉಳುಕು.  
 ಉಲ್ಕಾಪಾತ ulkāpāta, *s.* The falling of meteors, which is considered a bad sign. 2. an omen.  
 ✓ಉಲ್ಕು ulku, *see* ಉಳುಕು.  
 ಉಲ್ಕುನಿ, ಉಲ್ಕುದ್ ಪೋಪಿನಿ, *see* ಉಳುಕುನಿ.  
 ಉಲ್ಟು, ಉಲ್ಟಿ ulṭa, ulṭi, *adj.* Contradictory, opposite, counter. 2. upset; —ಮುಳ್ಳುನಿ to take off, upset, *fig.* to lie.  
 ಉಲ್ಲಾಯೆ, ಉಲ್ಲಾಲ್ಡಿ ullāye, ullāldi *see* ಉಳ್ಳಾಯೆ.  
 ಉಲ್ಲಾಸ ullāsa, *s.* Exultation, happiness. —ಆಪಿನಿ to be cheerful. *adj.* Joyous, blithe.  
 ✓ಉಲ್ಲಿ ulli, *see* ಉಳ್ಳಿ.  
 ಉಶ್ವಾಸ uśvāsa, *s.* Breathing out, a sigh; *cf.* ಶ್ವಾಸ.

ಉಷಾರ್ ushāry, *adj.* Alert, sharp;  
*bet.* ಹುಷಾರ್.

ಉಷ್ಣ ushṇa, *adj.* Hot, warm. *s.*  
Heat, warmth.

✓ಉಸ್, ಉಸ್ಸನೆ usy, ussane, *s.* A  
deep sigh.

ಉಸಾರ್ usāry, *see* ಹುಷಾರ್.

✓ಉಸುರು, ಉಸುಲು usuru, usulu, *s.*  
Breath. 2. life. —ಕಟ್ಟುನಿ to  
hold the breath. —ಫೀಪಿನಿ to  
die; gases to escape, as from  
a corked bottle. —ಬುಡುಪಿನಿ to  
breathe, respire.

ಉಸುಳ್ಳಿ usultī, *s.* Collusion, con-  
nivance.

ಉಸ್ವಾಸ usvāsa, *see* ಉಪ್ಪಾಸ.

✓ಉಳ ಉಳ, Inside, inner part; *cf.*  
ಉಲ. —ಕೈ the palm of the  
hand. —ಕೈ ಮಕ್ಕುನಿ to take in,  
to have a secret. —ಸುಟ್ಟು a  
latent secret, hidden mystery.  
—ಬಾವು a bend; the curve of an  
arch. —ಮುಗಲ್ inside. —ಮುಂ  
ದಲ್ the inner square of a  
house. —ಸಾಧಿ a by-path. —ಸೆರಂಗ್  
the lower part of a female's  
garment.

✓ಉಳಯಿ, ಉಳಾಯಿ ಉಳಯಿ, ಉಳಯಿ, *adv.*  
In, into. *Some declensions*  
*are formed of this adverb;*  
*as, —ದ ಅಡಿ a back or inner*

room. ಉಳಯಿಡ್ಡ from within.  
ಉಳಕವಳಯಿ, ಉಳಯಿಡ್ಡುಕಯಿ se-  
cretly, privately.

✓ಉಳವು ಉಳವು, *s.* ✓One's secret.  
2. design. 3. inclination.

ಉಳಸಂಚಿ ಉಳಸಂಚಿ, *s.* Intrigue,  
conspiracy, secret design;  
collusion, fraud.

✓ಉಳಿ ಉಳಿ, *s.* A chisel.

ಉಳಿಯ, ಉಳಿಯ ಉಳಿಯ, ಉಳಿಯ,  
*s.* A small river-island *or*  
peninsula.

ಉಳಿ ಉಳಿ, *see* ಉಳಿ, ಉಳಿ.

ಉಳೋre ಉಳೋre, *intj.* Alas!

✓ಉಳ್ಳಿ ಉಳ್ಳಿ, *s.* Remnant, rest.

✓ಉಳ್ಳು ಉಳ್ಳು, *s.* A sprain, *or* cramp.

✓ಉಳ್ಳುನಿ ಉಳ್ಳುನಿ (ಉಳ್ಳು), *v.n.* To be  
sprained, *or* cramped; *also*  
ಉಳ್ಳುಡು ಉಳ್ಳುನಿ.

ಉಳ್ಳ, ಉಳ್ಳಿ ಉಳ್ಳ, ಉಳ್ಳಿ, *see* ಉಳ್ಳುನಿ.

ಉಳ್ಳಡೆ ಉಳ್ಳಡೆ, *s.* A fisherman.

ಉಳ್ಳಾಯೆ ಉಳ್ಳಾಯೆ, *s.* A master,  
lord (*fem.* ಉಳ್ಳಾಯಿ).

✓ಉಳ್ಳಿ ಉಳ್ಳಿ, *s.* A generic name for  
garlic. ನೀರುಳ್ಳಿ onions, ಬೊಳ್ಳುಳ್ಳಿ  
garlic.

ಉಳ್ಳೋರಿ ಉಳ್ಳೋರಿ, *s.* A memo. of a  
receipt given to a tenant for  
part-payment of rent.

ಊ

Ū

ಊ ū, The sixth letter of the alphabet. In MSS. it is often written ಊ.

ಊಂಚಿ, ಊಂಚು ūñci, ūñcu, *adj.* Superior, costly, fine.

ಊಂಟಾವುನಿ ūṅṭāvuni, *c. v.* (of ಊಂಟುನಿ) To lift up. 2. to cause a person to get up *or* leave his seat. 3. to insult, despise; *cf.* ಉಟಾಯಿಸುನಿ.

ಊಂಟುನಿ ūṅṭuni (ಊಂಟೆ), *v. n.* To get up, press.

✓ಊಂಡುನಿ ūṅṇuni (ಊಂಡೆ), *v. a.* To press down. ಊಂಡುನು ಪತ್ತುನಿ to hold firmly.

ಊಂಬು ūmbu, *see* ತೂಂಬು.

ಊಂಬೆ ūmbe, *s.* A hole.

✓ಊಜುನಿ ūṅṇuni (ಊಜೆ), *v. n.* To ooze; *also* ಊಜೆದ ಫೀಪಿನಿ.

✓ಊಟ ūṭa, *s.* Food, meal.

✓ಊಟೆ ūṭi, *s.* A spring, fountain.

ಊಟುಪಚಾರ ūṭupačāra, *s.* Hospitality and civility.

ಊಟೆ ūṭe, *see* ತೂಟೆ.

✓ಊಡಾವುನಿ ūḍāvuni, *c. v.* (of ಊಡುನಿ) To fix. 2. to put in order. ಪನಿತ to fix the boards of a chest.

ಊಡಿಲ್ ūḍily, *s.* A kind of broom grass.

✓ಊಡುನಿ ūḍuni (ಊಡೆ), *v. a.* ✓To

✓plough; *cf.* ಹೂಡುನಿ. ✓2. to fix.

ಊಣ ūṇa, *see* ಊನ.

ಊತ ūta, *s.* A weight, burden.

2. a staff. —ಕೋಲು a weighing rod.

ಊದ, ಊದಾ ūda, ūdā, *adj.* Sky-blue.

✓ಊದು ūdu, *s.* A prop. —ಕೋಪಿನಿ to prop. —ಕೋಲು a pole used as a prop.

ಊದುಕಾಮೆಲಿ ūdukāmeli, *s.* A malignant kind of jaundice from which particularly children suffer.

✓ಊದುನಿ ūduni (ಊದೆ), *v. a.* To blow, as a pipe. 2. to swell. ಊದೆಲೆ a piper.

ಊದುಬತ್ತಿ ūdubatti, *s.* An aromatic pastille.

ಊನ ūna, *s.* Defect, maim. —ದಾಯೆ, ಊನೆ a cripple.

✓ಊಯ್ಯಾಲ್ ūyyāḷy, *see* ಉಜ್ಜಾಲ್.

ಊರ ūra, *adj.* Local. —ಚಾವಣಿ a public office. —ನಡತೆ local custom. —ಸುದ್ದಿ gossip.

ಊರಣೆ ūraṇe, *see* ಉರಣೆ.

ಊರಾವುನಿ ūrāvuni, *c. v.* (of ಊರುನಿ) To plant, fix firmly.

ಊರಿಯಾಯೆ ūriyāye, *s.* A stranger; *also* ಊರಿಯಾಯೆ.

✓ಊರು ūru, *s.* A town. 2. a village. 3. one's native place. —ದಾಯೆ a countryman. —ಮಂಡೆ townfolk. —ಯೆಣ್ಣೆ country

sesamum. ಊರುಕುರು from village to village; *cf.* ಊರು.

ಊರುಂಬಳಿ ūrumbali, *s.* A village grant.

ಊರುಕೋಲು ūrukōlu, *s.* A walking stick.

✓ಊರುನಿ ūruni (ಊರ್), *v. a.* To set firmly. 2. to plant in the ground as a seed or shrub, etc. 3. to gain power. ಕಾರ್- to plant one's foot. ಬೇರ್- to be established firmly, to take root; to grow.

✓ಊರೊಳು ūroḷu, *s.* A cross bar at the entrance of a garden etc.; cf. ಉರೋ.

ಊರ್ಯ ūrya, *see* ಊರ್ಯ.

ಊರ್ಜಿತ ūrjita, *adj.* Confirmed, established.

ಊರ್ಧ್ವ ūrdhva, *adj.* Aloft, on high. -ನತಿ ethereal course, heavenly bliss.

ಊರ್ಯ ūrya, *adj.* Strange; cf. ಊರಿಯಾಯೆ.

ಊಸಂಟೆ ūsaṅṭē, *s.* A large bug.

ಊಸು ūsu, *s.* A fart.

✓ಊಸುನಿ ūsuni (ಊಸ್), *v. n.* To ooze; cf. ಊಜುನಿ to break wind downwards, *vlg.*

✓ಊಸೆಲ್ ūselu, *adj.* Oozing. 2. filthy. 3. breaking wind downwards, *vlg.* ಊಸೆಲಿ a man who frequently breaks wind downwards.

ಊಹೆ, ಊಹನೆ ūhe, ūhane, *s.* Supposition, conjecture.

✓ಊಳಿಗ ūliḡa, *s.* Service. 2. work. -ದಾಯೆ a servant, labourer. -ಮಕ್ಕುನಿ to serve, work.

✓ಊಳಿಯುನಿ ūliyuni (ಊಳಿ), *v. n.* To ooze; cf. ಊಜುನಿ. 2. the bowels to evacuate frequently; also ಊಳಿದ್‌ಫೋಪಿನಿ.

## ಋ

ಋ ru, The seventh letter of the alphabet, but seldom used in Tulu. It is commonly pro-

## RU

nounced like ರು or ರಿ, which see for words beginning with ಋ; as, ಋಣ = ರುಣ, ಋಷಿ = ರಿಷಿ.

ಎ

YE

ಎ ye, The eighth letter of the alphabet. In MSS. it is often written ಯೆ.

ಎಂಕ್ yeṅku, see ಯಾನ್.

ಎಂಕುಳು yeṅkulu, pers. pro. We. This word which is the plural of ಯಾನ್ signifies only the persons addressing, and should be distinguished from ನಮ which always includes both the persons addressing and addressed.

ಎಂಚೆ yeñca, adv. How? —ಲಾ, ಎಂ ಚಾಂಡಲಾ however, anyhow, by all means.

ಎಂಚೆ yeñci, see ಎಚ್ಚೆ.

ಎಂಚೆ yeñci, intg. pro. What sort of? —ನ, —ನವು, —ತ್ತಿನವು what sort of thing? —ನಾಯೆ, —ತ್ತಿನಾಯೆ what sort of man?

ಎಂಚೆರೆ yeñjiru, s. A kind of tree.

ಎಂಟ್ yeṅṭu, s. Boasting, pride. 2. craftiness, cunning. —ತೋಜಾ ಪನಿ to show pride, be cunning. —ಪಾತೆರುನಿ to boast, prattle, play tricks. —ದಾಯೆ a crafty man.

ಎಂಟೆ yeṅṭe, s. A clod of earth. 2. an unburnt brick; cf. ಹೆಂಟಿ.

ಎಂಣೆಗೆ yeṅṅige, s. Calculation, estimation.

ಎಂಣುನಿ yeṅṅuni (ಎಂಣ್), v. a. To count. 2. to think, presume. 3. to expect.

ಎಂಣೆ yeṅṅe, s. Oil. —ದ ಗಾಣ an oil mill. —ಫಾಜುನಿ to rub with or apply oil. ಅಡ್ಡಿ— distilled oil. ಇಜಿನ್ದ— cinnamon oil. ಎಣ್ಣೆ ಮೆದ— ಎಡ್ಡೆಂಣೆ gingely oil. ಗಂಧದ— sandalwood oil. ತಾರಾಯಿ ದ— cocoanut oil. ತುಡಾರದ— lamp-oil. ನಾಣಿಲ್ದ— olive oil. ಪರೆಲ್— castor oil. ಫೊನೆದ— the oil of the nuts of *Rottleria tinctoria*. ಮಂಣ್‌ಬೆಂಣೆ kerosene oil. ಸಂಪಿರೆದ— champaka oil etc.

ಎಂಣೆ ಕಪ್ಪು, ಎಂಣೆಕೆಂಪು yeṅṅekappu, yeṅṅekempu, adj. Dark red.

ಎಂಣೆಬದನೆ yeṅṅebadane, s. A species of brinjals.

ಎಂತ್ರ yeṅtra, see ಯಂತ್ರ.

ಎಂದ್ರುನಿ yendruni (ಎಂದ್), v. a. To say fully; cf. ಇಷ್ಟಿನಿ.

ಎಂನವು yennavu, pro. Mine; cf. ಯಾನ್.

ಎಂನುನಿ yennuni, see ಎಂಣುನಿ.

ಎಂಪ ಯೆಂಪಾ, see ಎಣ್ಣೆ.

ಎಂಮಳು yemmaḷu, s. A woman. ಕೋಪದ— an angry woman.

ಎಂಮೆ ಯೆಂಮೆ, see ಹೆಮ್ಮೆ 2. see ಎರ್ಮೆ.

ಎಂಮೆಟ್ಟುನಿ yemmetṭuni (ಎಂಮೆಟ್ಟೆ), v. n. To turn back. 2. to yield.

3. to abate, as sickness; cf. ಹಿಂಮೆಟ್ಟುನಿ.

ಎಕಂಬೆಲ್ ಯೆಕಂಬೆಲ್, see ಎಕ್ಕುಮರೆ.

ಎಕರೆ, ಎಕ್ರೆ yekare, yekre, s. An acre.

ಎಕ್ಕೆ yekku, adj. Nearly dead.



- ✓ ಎಕ್ಕೈಸಕ್ಕೈ yekkusakku, *adv.* Confusedly, indiscriminately. — ಆ ಪಿಸಿ to become confused. — ಪಾತೆ ರುನಿ to reproach unjustly. — ಮೆಳ್ಪುನಿ to be perverse.
- ಎಕ್ಕೈ yekka, *see* ಏಕ. 2. the ace.
- ✓ ಎಕ್ಕೈಂ yekkam, *s.* The unit of numeration, first place in ciphering.
- ✓ ಎಕ್ಕೈಚಕ್ಕೈ yekkaçakka, *see* ಎಕ್ಕೈಸಕ್ಕೈ.
- ಎಕ್ಕೈಡ್ಡೆ yekkaḍḍu, *adv.* Then. ಎಕ್ಕೈಡೆ already. ಬಂತಿ — a little while ago.
- ಎಕ್ಕೈಡಿ yekkaḍi, *s.* A kind of game with cowries, arranged on a board. — ಸೊಬ್ಬುನಿ to play such a game.
- ✓ ಎಕ್ಕೈದೆ yekkaḍe, *s.* Hiccough. 2. gasping. — ಕುಟ್ಟುನಿ to hiccough; to gasp; *cf.* ✓ ಎಕ್ಕೈಲೆ.
- ಎಕ್ಕೈನಾಲೆ yekkanāle, *adj.* Lean, thin. *s.* A glutton, greedy man; 2. *see* ಎಕ್ಕೈಲೆ.
- ✓ ಎಕ್ಕೈಮಲೆ, ಎಕ್ಕೈಮಾಲೆ, ಎಕ್ಕೈಮೈ yekkamalē, yekkamālē, yekkamē, *s.* The swallow wort, *Calotropis gigantea*.
- ✓ ಎಕ್ಕೈಲೆ yekkalē, *s.* A cockroach; *also* ✓ ಎಕ್ಕೈಲು; *cf.* ಎಕ್ಕೈದೆ, ಎಕ್ಕೈನಾಲೆ.
- ✓ ಎಕ್ಕೈಲ್ಯುನಿ yekkalūni (ಎಕ್ಕೈಲ್), *v. n.* To stretch the body, or stoop down in order to catch or pick up anything. 2. to spring or jump up.
- ✓ ಎಕ್ಕೈಸಕ್ಕೈ yekkasakka, *see* ಎಕ್ಕೈಸಕ್ಕೈ.
- ಎಕ್ಕೈವುನಿ yekkaḍvuni, *c. v.* (of ಎಕ್ಕೈನಿ) To reach, cause to touch.

- ✓ ಎಕ್ಕೈನಿ yekkuni (ಎಕ್ಕೈ), *v. a.* To touch. 2. to gin. *v. n.* To ebb, decline. ಕೈ — to be within reach of the hand. ಜೀವ — to be on the point of death. ಪರ್ತಿ — to gin cotton. ಬಂಜಿ — to be hungry.
- ಎಕ್ಕೈ yekke, *s.* The shrub *Aristolochia Indica*.
- ✓ ಎಗ್ಗೆ yegge, *s.* A branch, bough.
- ✓ ಎಗ್ಗೆಲ್ yeggeḷu, *s.* A small branch. — ಕದ್ದು a small piece of wood.
- ಎಜಿಪು yeçipu, *see* ಎಜಿಪು.
- ಎಚ್ಚೆ yeççē, *see* ಹೆಚ್ಚೆ.
- ✓ ಎಚ್ಚರಿಕೆ yeççarike, *s.* Wakefulness. 2. care, caution. 3. warning. — ಆಪಿನಿ to be awake. — ಕೊರ್ಪಿನಿ to warn, put on guard. — ದೀಪಿನಿ to take precaution. — ಮೆಳ್ಪುನಿ to remind. — ಡೆ ಉಪ್ಪುನಿ to be on guard, be alert.
- ✓ ಎಚ್ಚರಿಪುನಿ, ಎಚ್ಚರಿಮುನಿ yeççaripuni, yeççarimuni (ಎಚ್ಚರಿ), *v. a.* To admonish. 2. to caution, warn against.
- ಎಚ್ಚಿ yeççi, *s.* Body. — ಡೆ ಪಾಡುನಿ to put on clothes. — ಗೆ ಕೈಪಾಡುನಿ to assault; *see* ಹೆಚ್ಚೆ.
- ಎಚ್ಚಿಗಿ yeççigē, *see* ಹೆಚ್ಚಿಗಿ.
- ಎಚ್ಚೆ yeççē, *see* ಇಚ್ಚೆ.
- ಎಜಮಾನೆ yejamāne, *see* ಯಜಮಾನೆ.
- ಎಜಿಪು yeçipu, *s.* Endeavour, attempt. — ಕೊರ್ಪಿನಿ to caution, betray. — ಮೆಳ್ಪುನಿ to try through others.

ಎಜ್ಜ, ಎಜ್ಜೆ yejja, yejji, *s.* A hole.

2. a loophole. 3. the eye of a needle.

ಎಜ್ಜೆ, ಎಜ್ಜೆ yejji, yejje, *see* ಅಜ್ಜೆ, ಎಜ್ಜೆ, ಹೆಜ್ಜೆ.

ಎಜ್ಜೆ yejja, *see* ಯಜ್ಜೆ.

✓ ಎಟ್ಟಕುಟ್ಟೆ yettakutta, *s.* Quarrelling and fighting.

ಎಟ್ಟಾವುನಿ yettavuni, *c.v.* (of ಎಟ್ಟುನಿ) To bend, cause to stoop.

✓ ಎಟ್ಟೆ yetti, *s.* A prawn.

ಎಟ್ಟೆಬಲ್ಯಾರ್ yettiballyaru, *s.* A small kind of shark.

ಎಟ್ಟೆಸುತ್ತೆ, ಎಟ್ಟೆಸುದ್ದೆ yettisutta, yettisudda, *s.* The sword-fish.

ಎಟ್ಟುನಿ yettuni (ಎಟ್ಟೆ), *v. a.* To stitch, as leaves. 2. to cause mischief. 3. to box the ear.

*v. n.* To stumble, bow down; be hit. ಎಟ್ಟೆದಫೀಪಿನಿ to bend down, as a tree laden with fruit.

ಎಟ್ಟೆಲೆ yettele, *s.* A mischief-maker.

✓ ಎಡೆ yeda, *see* ಯಡೆ.

✓ ಎಡಂಕ್ yedanku, *adv.* ✓ On the left side. ✓—ಪಾತೆರ an offensive word.

ಎಡಂಕುನಿ yedankuni (ಎಡಂಕ್), *v. a.*

✓ ✓ To kick. 2. to hit. 3. to disregard; *see* ದಂಕುನಿ.

✓ ಎಡವುನಿ, ಎಡುತುರುನಿ yedapuni, yedaturuni, *see* ಎಡ್ಡುನಿ.

✓ ಎಡವಟ್ಟು, ಎಡೆವಟ್ಟು yedavattu, yedevattu, *adj.* ✓ Middling, indifferent.

✓ 2. ✓dull, stupid. 3.

rough, rugged. —ಕೆಲಸ an indifferant work; an objectionable act. —ನರನಾನಿ a stupid fellow. —ಸಾದಿ a rugged path.

ಎಡುಂಬುರೆ yedumbure, *s.* A doll.

✓ ಎಡುಪುನಿ yedupuni, *see* ಎಡ್ಡುನಿ.

ಎಡೆ yede, *see* ಇಡೆ.

ಎಡೆದೆಟ್ಟು yededettu, *see* ಎಡಂಕ್.

ಎಡೆನಾಣ್ಯೆ yedenanya, *s.* Paper-money. —ದಾಯೆ a stupid fellow, a man temporarily engaged.

ಎಡೆನಾಳಿ yedenali, *s.* An inner wall round a temple.

ಎಡೆಮುಡಿ yedemudi, *see* ಇಡೆಮುಡಿ.

✓ ಎಡ್ಡೆ yedde, *s.* Goodness. *adj.*

Good, excellent, superior, fair, fine. 2. happy. 3. prosperous. —ಜಾತಿ a superior caste, fine breed. —ದಿನ a festive day, holiday. —ಫೀ

ತುರ್, —ಮುರುತುರ್, —ವೇಳ್ಳು an auspicious occasion. —ಮುಣಚೆ black pepper. *adv.* Well, very well. —ಆಪಿನಿ to improve in health; to prosper, be happy. —ಆವೆಡೆ may you, (he *etc.*) be happy. —ಕೆರ್ಪಿನಿ,

—ಮಳ್ಳುನಿ to do good, to bless with prosperity. —ತಿನ್ನಿನಿ (*lit.* to eat good), to enjoy happiness as the fruit of one's good deeds. —ಪಾತೆರುನಿ to speak favourably, fluently, *or* at length; to speak *or* argue

ably; to chatter. —ತನ goodness. ಎಡ್ಡೆಂತಿ of good sort. ಎಡ್ಡೆ

ಂತಿ of good sort. ಎಡ್ಡೆ

- ನೇ good, *emph.* ಎದ್ಡೇನ copiously, abundantly, heartily; immoderately, severely, violently.
- ✓ಎದ್ಪುನಿ yedpuni (ಏಡಿ), *v. a.* To thump, strike with the fist. 2. to pound in a mortar.
- ✓ಎಣ್ಣೆನು, yēṇṇuma, *num.* Eight.
- ✓ಎಣಾ yēṇa *s.* A corpse. —ಮುಂದೆ a good for nothing, *vlg.*
- ✓ಎಣಿಕೆ, ಎಣೆ, ಎಣ್ಣೆ yēṇike, yēṇe, yēṇke, *s.* Calculation, counting; estimation.
- ಎಣೆಲ್ yēṇelḷ, *adj.* Pertaining to the first crop. —ಬುಳಿ the first crop.
- ✓ಎಣ್ಣೆ yēṇci, *s.* A ladder.
- ✓ಎಣ್ಣೆ yēṇṇe, *see* ಎಂಣೆ.
- ✓ಎಣ್ಣು yēṇṇa *num.* Eighty.
- ✓ಎಣ್ಣು yēṇṇa, *see* ಎಣ್ಣೆನು.
- ✓ಎಣ್ಣೆ yēṇṇe, *s.* The gingely-oil seed, *Sesamum orientale*. —ದ ಎಂಣೆ gingely-oil.
- ಎತಾ yetā, *see* ಎಫಾ.
- ಎತಾಸ್ತಿ yetāsti, *adj.* Exact, correct. *adv.* Exactly, correctly; *bet.* ಯಥಾಸ್ಥಿತಿ.
- ಎತೆ yete, *see* ಎಫೆ.
- ಎತ್ತಗಡಿ, ಎತ್ತಗಡೆ yettugaḍi, yettugaḍe, *s.* Scheme, device. —ಮೆಳ್ಳುನಿ to scheme, devise.
- ಎತ್ತತಗ್ಗೆ yettutaḡḡu, *adj.* Uneven, rugged.
- ಎತ್ತನ yettana, *see* ಎತ್ನ.
- ಎತ್ತರ yettara, *adj.* High, lofty, tall. *s.* Height.

- ✓ಎತ್ತರುನಿ yettaruni (ಎತ್ತರಿ), *v. a.* To ascend, climb.
- ✓ಎತ್ತಾದುನಿ, ಎತ್ತಾವುನಿ yettāḍuni, yettāvuni, *c. v.* (of ಎತ್ತುನಿ) ✓ To reach, deliver. 2. to gulp, swallow water *etc.* eagerly, or in large draughts.
- ✓ಎತ್ತಿಗೆ yettige, *s.* A collection.
- ✓ಎತ್ತುನಿ yettuni (ಎತ್ತ), *v. a.* To raise a subscription or tax.
- ಎತ್ತುವಳಿ yettuvali, *s.* The act of raising a subscription or tax.
- ಎತ್ನ yetna, *s.* Essay, endeavour, effort, exertion; *bet.* ಯತ್ನ.
- ಎತ್ತಾಸಿ yetvāsi, *s.* Difference, disagreement, variance; *bet.* ವ್ಯತ್ಯಾಸ.
- ಎಥಾ yethā, *adv.* As, according to. *adj.* Proper, usual. —ಪ್ರಕಾರ as usual. —ಮಾರ್ಗ the usual course or way; *bet.* ಯಥಾ.
- ಎಥಾರ್ಥ yethārtha, *see* ಯಥಾರ್ಥ.
- ಎಥೆ yethe, *s.* Pain, smart, grief.
- ಎಥೇಷ್ಟ, ಎಥೇಷ್ಠ, yethēśṭa, yethēśṭa, *see* ಯಥೇಷ್ಟ, ಯಥೇಷ್ಠ.
- ಎದ್‌ವು yedupu, *s.* Beginning. —ದ ಬರ್ಸ the first shower of rain.
- ✓ಎದ್‌ರ್, ಎದುರು yeduru, yeduru, *s.* The front, that which is opposite. 2. presence. —ಜೇಟಿ the counterpart of a deed. —ನುಡಿ, ಎದುರ್ನುಡಿ a conditional deed of sale. —ಬೊಳಂತೆ half boiled rice. —ನಳಿ the counterpart of a lease. —ಪಾದಿ an opposite party, opponent. —ಒಪ್ಪಿಸಿ to meet, come face to face. —ಉಂ

ತುನಿ to stand in front, to oppose; to rebel. —ಉಂಟಾವನಿ to set up *or* instigate a person against another. —ಪಾತೆರುನಿ to speak to one's face; to contradict, oppose. —ಬೂರುನಿ to come in sight, be seen; to be overtaken. ಎದಕೆದರ್ನ್ face to face. —ದ before, in presence of.

ಎದಿ yedi, *see* ಬದಿ.

✓ಎದಿಂಕೆ yedinke, *s.* A wing.

ಎದಿಯನೆ yediyane, *see* ಎದ್ದೆ.

ಎದುಕೊಣುನಿ yedukonuni (ಎದು ಕೊಣ್), *v. a.* To advance. 2. to meet, go to meet.

ಎದುರಾಟಯೆದುರಾಟಾ, *s.* Antagonism.

ಎದುರಾಳಿ yedurāli, *s.* An antagonist.

↓ಎದೆ yede, *s.* The heart, chest, bosom. —ಕಲ್ಲೆ ಮಳ್ಳುನಿ to harden one's heart. —ಕೊಪಿನಿ to take courage. —ಸುಂಡಿಗೆ courage, boldness.

ಎದ್ದಣಿಗೆ yeddanige, *see* ಎದ್ದೆ.

ಎದ್ದುಂಬೆ yeddumbe, *s.* A kind of plant.

ಎದ್ದುಪು yeddupu, *s.* An ambuscade, lying in wait. —ಪಾಡುನಿ to lie in ambush.

✓ಎದ್ದುನಿ yeddyuni (ಎದ್ದೆ), *v. a.* To fan.

✓ಎದ್ದೆ, ಎದ್ದೆಣೆ, ಎದ್ದುನ ಯೆದ್ದೆ, yedde, yeddeṇe, yeddyana, *s.* A fan.

ಎದ್ರೆ yedru, *see* ಎದರ್, ಎದುರು.

↓ಎದ್ರೆಳಿ yedroli, *s.* The creeper *Fasminum angustifolium*.

ಎದ್ರೆಳಿ yedroli, *see* ಎದರ್ವಳಿ.

ಎನ, ಎನ್ನ yena, yenna, *see* ಯಾನ್.

ಎಬುಳಂತೆ yebulante, *adj.* Half-boiled. 2. half-witted, silly.

ಎಬ್ಬಾವು yebbāvu, *see* ಕೆಬ್ಬಾವು.

ಎಮೆ yeme, *see* ಯಮೆ.

ಎಮರಿಕೆ, ಎಮಗೆ yemarike, yemarge, *s.* Storing. —ದೀಪಿನಿ to keep *or* store.

✓ಎಯಿಪಂಜಿ yeyipanji, *s.* A porcupine; *cf.* ಮುಳ್ಳುಪಂಜಿ.

✓ಎಯ್ಯುನಿ yeyyuni (ಎಯ), *v. a.* To shoot an arrow.

↓ಎರಕೆ yeraka, *adj.* Molten, cast, as metal. —ದ ಕೆಲಸ, ಎರಕೊತ ಕೆಲಸ molten *or* casting work. —ಮೈಪುನಿ to pour melted metal into a mould.

ಎರಗ್ yeragu, *s.* Fitness.

✓ಎರಗುನಿ yeraguni (ಎರಗ್), *v. n.* To melt. 2. to agree with the stomach.

✓ಎರಗುನಿ yeraguni (ಎರಗ್), *v. a.* and *n.* To bow, prostrate, do obeisance. 2. to fall upon, seize. 3. to alight.

ಎರಡ್ yeradu, *num.* Two; *cf.* ರಡ್ಡೆ.

ಎರಬಾಯಿ yerabāyi, *s.* A kind of fish.

ಎರಲ, ಎರಳ yerala, yerāla, *see* ಹೇರಳ.

↓ಎರವು yeravu, *s.* The act of lending *or* borrowing anything for temporary use. 2. difference, distinction. —ದ ನಗ a borrowed ornament. —ನ್ ಕೊಂಡು ಬರ್ಪಿನಿ to borrow.

↓ಎರಳೆ yerale, *s.* An antelope, deer.

- ✓ ಎರಿ yeri, *s.* The glare *or* heat of fire. —ಘಾಳಿ a very hot wind, sultry wind. —ದರ್ಶನಿ, —ಹಾಕುನ to glare, be affected with the heat of fire; *cf.* ಹಿರಿ. ಎರಿಯಂಟಿ yeriyante, *s.* A kind of fish.
- ಎರಿಯಾಯೆ yriyāye, *see* ಹಿರಿಯಾಯೆ.
- ಎರಿಯಾವುನಿ yeriyāvuni, *c. v.* (*of* ಎರಿಯುನಿ) To burn, blaze.
- ✓ ಎರಿಯುನಿ yeriyuni (ಎರಿ), *v. n.* To glare. 2. to be hot.
- ✓ ಎರು yeru, *s.* ✓ A buffalo. ✓ 2. a moth, worm. —ಆಪಿನಿ to be decayed with worms. —ಬರ್ಪಿನಿ to come into manhood.
- ಎರುತಾರಿ, ಎರುತಾಳಿ yerutāri, yerutāli, *s.* A kind of palm tree.
- ಎರೆಬಾಯಿ yerebāyi, *see* ಎರಬಾಯಿ.
- ಎಂದಳೆ yerndale, *s.* A green pigeon.
- ✓ ಎರ್ಕೆ ಯೆರ್ಕು, *s.* Rising *or* accumulation, as of water, *etc.* 2. severity. *adj.* Exceeding. —ಸತ್ತುನಿ to be in danger.
- ✓ ಎರ್ಕೆ yerka, *s.* Fulness. 2. proximity. *adj.* Full; near.
- ✓ ಎರ್ಕಾವುನಿ yerkāvuni, *c. v.* (*of* ಎರ್ಕುನಿ) To tuck up, as clothes, when wading a river *etc.* 2. to hold back, as milk by a cow *etc.*
- ✓ ಎರ್ಕುನಿ yerkuni (ಎರ್ಕೆ), *v. n.* To puff up, swell. 2. to rise *or* collect, as water in a place.
- ✓ 3. to be full of milk, as the breast *or* udder. ಬಂಜಿ— the belly to be distended.
- ✓ ಎರ್ಕೆ, ಎರ್ಕೆಲ್ yerke, yerkelu, *s.* Rising; *cf.* ಎರ್ಕೆ, ಎರ್ಕೆ.
- ಎರ್ಗಲೆ, ಎರ್ಗೋಣಿ, ಎರ್ಗೋಲೆ yergale, yergone, yergole, *s.* A dull man like a buffalo, a simpleton; a glutton, *vlg.*
- ಎರ್ತೆ yerta, *see* ವ್ಯರ್ತೆ.
- ✓ ಎರ್ತೆ yertē, *s.* The flood tide; *cf.* ಎರ್ಕೆ, ಎರ್ಕೆ.
- ✓ ಎರ್ಪೆ yerpa, *s.* Seventy.
- ಎರ್ಪೆನೆ yerpene, *s.* A hairpin. *adj.* Old.
- ✓ ಎರ್ಪುನಿ yerpuni (ಎರಿ), *v. a.* To lift up.
- ✓ ಎರ್ಮೆ yerme, *s.* A she-buffalo. —ತರೋಳಿ a kind of bush. —ಪಾರೋಳು a calf. —ಬಲ್ಯಾರ್ a kind of fish.
- ಎಲಕ್ಕಿ yelakki, *see* ಬಲಕ್ಕಿ.
- ಎಲತ್ರ, ಎಲಸ್ರ yelatra, yelastra, *s.* A handkerchief.
- ✓ ಎಲಾ yelā, *intj.* of surprise.
- ✓ ಎಲಿ yeli, *s.* A rat. —ಪಾಪಾಣಿ rat's bane, arsenic.
- ಎಲಿಕೆಬಿ yelikebi, *s.* The herb *Evolvulus emerginatus.*
- ✓ ಎಲಿಪುನಿ yelipuni, *see* ಎಲ್ಪುನಿ.
- ✓ ಎಲಿಯುನಿ yeliyuni, *v. n.* To melt, as any soft substance, butter, *etc.*; *also* ಬಲನಿ.
- ಎಲಿಸೆರಿ yeliseri, *s.* A shark; *also* ಬಲಿಸಾರ್.
- ✓ ಎಲು yelu, *s.* A bone. —ಕುತ್ತು a pain in the bones. —ಕೊಟ್ಟಿ, —ಕೊಡೆ a skeleton. —ಬಲೆ a joint of the bones.
- ✓ ಎಲೆ yelē, *s.* A leaf.

- ಎಲೆನಾಗಿ yelenāge, *s.* A small but dangerous insect found on betel leaves.
- ಎಲೇ yelē, *see* ಎಲಾ.
- ಎಲೆಕ್ಕುಡೆ yelkoḍe, *see* ಎಲಾಕೊಡೆ.
- ✓ಎಲ್ಪುನಿ yelpuni, *v. a.* To melt, as lead, butter, *etc.*
- ✓ಎಲ್ಲಂಜಿ yellāñji, *adv.* The day after tomorrow.
- ಎಲ್ಲಮ್ಮ yellamma, *s.* A name of Kāli.
- ✓ಎಲ್ಲೆ, ಎಲ್ಲೈ yelli, yellya, *adj.* Little, small, short. 2. inferior, mean. —ಓಡ್ಡೆ, —ತನೊಡ್ಡು from infancy. —ಮಲ್ಲೆ ಮಳ್ಳುನಿ to extol and disparage anything alternately.
- ↓ಎಲ್ಲೆ yelle, *adv.* Tomorrow.

- ಎಲ್ಲಂಜೆ yellyāñje, *s.* A junior elder brother.
- ✓ಎಲ್ಲಾಯೆ yellyāye, *s.* 1. A youth; 2. a junior, minor. | 3. a short man. ಯೆಲ್ಲಾಯೆ a small thing.
- ಎವಂಚ yevāñca, *see* ಏವಂಚ.
- ಎವನ yevane, *see* ಜವನ.
- ಒಸಳ yesaḷu, *s.* The petal of a flower, leaf. —ಫಳ *Garcina cambogia*. ಫಳೆರೆಡೆ— a tobacco leaf.
- ಎಸ್ಸುನಿ yessuni, *see* ಎತ್ತುನಿ.
- ✓ಎಳತ್, ಎಳೆ yeḷatu, yeḷe, *adj.* Tender, green, not fully grown. —ನೀರಿ the water of a tender cocoanut.
- ✓ಎಳ್ಳೆ yelṣa, *num.* Seventy. —ಸೇ seventieth.
- ಎಕ್ಕಿ yekshi, *see* ಯಕ್ಕಿ.

ಏ

ಏ ye, The ninth letter of the alphabet. In MSS. it is often written ಯೇ.

ಏ is affixed to the words ಅಂದ್ and ಅತ್ತ when addressing or asking honorifically a single person; as, ಅಂದೇ ರಾಮೇರೇ O Rāmā! ಅಂದೇ ಒೋಕುಳೇ O boys! O children! ಅಂಚತ್ತೇ is it not so? It is also affixed to nouns, pronouns, and adverbs by way of emphasis. ನರವಾನಿಯೇ man only. ಈಯೇ you alone. ಇನಿಯೇ even to day.

YĒ

ಎಕ yeKa, *num.* One, single. 2. solitary. 3. combined, united. —ತಾಳ the accurate adjustment of song and instrumental music. —ತ್ವೆ unity, unanimity. —ವಚನ singular number, gram. —ವರ್ಣ of one colour or caste. —ಸ್ಥೆ a solitary man; a bachelor. —ಸ್ಥೆರಾದ್ jointly, unanimously; collusively.

ಎಕದಂ yekadam, *adv.* At once; abruptly.

ಎಕನಾಯಕ yēkanāyaka, *s.* A medical plant.

ಏಕನಾಯಕೆ yēkanāyake, s. A monarch.  
 ಏಕಾ yēkā, see ಏಕ. —ಏಕೆ, ಏಕಾಕೆ abruptly, suddenly; without permission. 2. unreasonably, unjustly. —ಪಾತೆರುನಿ to reproach unjustly.  
 ಏಕಾಂಗಿ yēkāngi, s. A solitary life. —ಅದ್ alone.  
 ಏಕಾಂತ yēkānta, s. Solitude. 2. secrecy. *adj.* Solitary, secluded; secret. ಏಕಾಂತೊಡು in seclusion, secretly.  
 ಏಕಾದಶಿ yēkādaśi, s. The eleventh day of either fortnight in the lunar month, on which Hindus fast.  
 ಏಕೀನಿ, ಏಖೀನಿ yēkīni, yēkhīni, s. Honesty, uprightness. 2. chastity.  
 ಏಕೋಚಿ yēkōci, *adv.* Alone.  
 ಏಚನೆ yēcane, see ಯೋಚನೆ.  
 ಏಚ್ಚುನಿ, ಏಚ್ಚುನಿ yēccuni, yēccyuni (ಏಚ್ಚ್ಚ), *v. n.* To reflect, muse.  
 ಏಟ್ yēṭu, s. A kind of gambling in which a piece of coin is tossed up and a wager laid as to which side it will fall. —ಸೊಬ್ಬನಿ to gamble in this way.  
 ಏಡ್ yēḍu, s. A goat. [man.  
 ಏಡಾವೋಡೆ yēḍāmōḍe, s. A stupid  
 ಏಡಿ yēdi, s. A coward; *cf.* ಹೇಡಿ.  
 ಏಡೆ yēḍe, s. A blockhead.  
 ಏಣಿ yēni, s. A ladder; *cf.* ಯೇನಿ.  
 ಏತ್ yēṭu, *intg. pro.* How much? how many? ಏತೆಗಲಾ for any amount, on any account. ಏತೇತೆ

how much each? ಏತೋ however much, how much! —ಸರ್ತಿ how often?  
 ಏತು yētu, s. Annoyance (from goblins); *cf.* ಹೇತು.  
 ಏತೊಣುನಿ yētonuni, see ಎತ್ತುನಿ.  
 ಏತೊಳು yētolu, *intg.* How often? ಏನ್ yēṇu, see ಯಾನ್.  
 ಏನಿ yēni, *adv.* When? —ಗಲಾ, —ತೇನಿ ಗಲಾ, ಏನೇನಿಗಲಾ always, for ever.  
 ಏಪ, ಏಪೊ yēpa, yēpo, *adv.* When? —ಲಾ always, ever.  
 ಏವುನಿ yēpuni (ಏಪ್), *v. a.* To catch, as a ball. 2. to take, lift or toss up a child in the arms. ಏಪೊಳು yēpoḷu, see ಏಪ.  
 ಏಮರಿಕೆ, ಏಮರ್ಗೆ yēmarike, yēmarge, see ಎಮರಿಕೆ.  
 ಏಮೆ yēme, s. A turtle.  
 ಏರ್ yēru, *intg. pro.* Who? —ಲಾ, ಏರಾಂಡಲಾ whoever, whosoever, any one. ಏರವು who is that? ಏರೆ ಅವುಕು, ಏರೆನವುಕು at whose house? ಏರೆಗಾಡ್ for whom? for whose sake? ಏರಂಚೆರ್ (ಏರ್ ಪಿಂಚೆರ್) who knows?  
 ಏರ್ yēru, see ಹೇರ್.  
 ಏರ್ಪೇರ್ yērupēru, s. Difference, distinction. 2. perversion, distortion. 3. reproach.  
 ಏರಣೆ yēraṇe, *intg.* Who?  
 ಏರಾವುನಿ yērāvuni, *c. v.* (of ಏರುನಿ) To raise, lift up. 2. to increase, enhance; promote. 3. to load; embark. 4. to pet and spoil. ತರೆಕ್—, ತುದಗ್— to flatter; to pet and spoil a child,

servant, *etc.* ಬಿಲೆ— to raise the price; to out-bid. ಮರ— to set up a tree. ಶಿಕ್ಷೆ— to enhance punishment. ಸಂಬಳ— to promote, increase one's pay. ಸಾಮಾನ್— to load a cart or vessel with goods.

✓ ಎರಿ yēri, *s.* A kind of fish. 2. a bed for planting vegetables *etc.*

✓ ಎರುನಿ yēruni (ಏರಿ), *v. a.* To ascend, climb, mount. *v. n.* To rise. 2. to be increased, be augmented. 3. to be accumulated.

ಎರ್ತೆ yērte, *see* ಎರ್ತೆ.

ಎರ್ಲಾಕಿ yērlāki, *s.* A part of a boxing match.

✓ ಎರ್ಸಾವುನಿ yērsāvuni (ಏರ್ಸಾವುನಿ), *v. a.* *see* ಏರ್ಸಾವುನಿ. 2. to beat, strike. 3. to eat up.

ಎಲ್ yēlu, *see* ಏಲ್.

✓ ಎಲಕ್ಕಿ yēlakki, *s.* Cardamoms.

✓ ಎಲನ್ನೆ yēlanna, *s.* Weariness. —ಆ ಪಿನಿ to become weary.

ಎಲಮ್ yēlamu, *s.* An auction, public sale. —ಪಾಡುನಿ, —ಮಳ್ಳುನಿ to sell by auction.

✓ ಎಲಾವುನಿ yēlāvuni, *c. v.* (of ಏಲಾವುನಿ) To cause to melt.

✓ ಎಲುನಿ yēluni (ಏಲ್), *v. n.* To melt, as lead, butter *etc.*

✓ ಎವಂಚೆ yēvañča, *adv.* However, at any rate.

ಎವಾರ yēvāra, *see* ವ್ಯವಹಾರ.

ಎವುದೆಪ್ಪುಡೆ yēvudeppudē, *s.* Doubt, perplexity. *adj.* Doubtful.

ಎವುರ yēvura, *see* ವೈರ.

ಎಸ yēsa, *see* ವೇಸ.

ಎಸಿಗಿ yēsige, *see* ಪೇಶಿಗಿ, ಹೇಸಿಗಿ.

✓ ಎಳ್ಳೆ yēllu, *num.* Seven. ✓ ಏಳನೆ seventh.

ಎಳೆಗೆ yēlige, *s.* Increase, growth. 2. prosperity. 3. improvement; *cf.* ಹೇಳಕೆ.

✓ ಎಳ್ಳೆಪ್ಪೆ yēlpa, *see* ಎಳ್ಳೆ.

ಎಳ್ಳೆ ಯೆಲ್ಯಾ, *see* ವೇಳ್ಳೆ.

✓ ಎಳ್ಳೆರ್ ಯೆಲ್ವೆರು, *s.* Seven persons.

ಐ

EI

ಐ ei, The tenth letter of the alphabet. Also written ಅಯಿ. ಐಂದ einda, *adv.* Hereafter.

ಐಂದ್ರಜಾಲ, ಐಂದ್ರಜಾಲಿ eindrajaḷa, eindrajaḷali, *see* ಇಂದ್ರ-, ಮೈಂದ್ರ-.

ಐಕ್ eiku, *pro. (dat. of ಆವು)* For or to it. *emph.* —ತೆ to or for it only. ಐಕಾ is it for it? ಐಕಾ ದೆ owing to it, therefore.

✓ ಐಕುಳು eikuḷu, *pro. neut.* They.

ಐಕ್ಯೆ eikya, *s.* Unity, harmony. 2. diligent application to any pursuit or occupation. 3. spiritual communion.

ಐಗಳು, ಐಗುಳು eigalu, eiguḷu, *s.* A schoolmaster.

ಐಗಿರ್ eigeru, *see* ಹೈಗಿರ್.

ಐಗೇಣೆ eigēṇa, *s.* Five spans.



ಐಟ್ eitu, *pro. (loc. of ಅವ)* In it.  
ಐದ್ದಾವರ eiddāvara, *adv.* Owing to it, therefore.

ಐತ eita, *see* ಅಯಿತ.

ಐತ eita, *pro. (gen. of ಅವ)*, Its, of it.

ಐತಾರ, ಐತ್ತಾರ eitāra, eivāra, *s.* Sunday.

ಐತಾಳ eitāḷa, *s.* A kind of medicinal plant used for castrated buffaloes.

ಐತಾಳಿ eitāḷi, *see* ಐರ್ತಾಳಿ.

ಐದ ayida, *see* ಆಯುಧ.

✓ ಐನ್ einu, *num.* Five. ಐನನೆ fifth.

✓ ಐನೂದು einūdu, *num.* Five hundred.

✓ ಐಪುನಿ eipuni (ಐ), *v. a.* To tread.

ಐಬು eibu, *s.* A flaw, defect.

ಐಮೂಲೆ eimūḷe, *s.* Obliquity, irregularity, as in the foundation of a house.

ಐಯೆ, ಐಯ್ಯೆ eiye, eiyye, *see* ಅಯ್ಯೆ.

ಐಯೊ, ಐಯ್ಯೊ eiyo, eiyyo *intj.*

Alas! 2. no, not. ನಿನ್ನ ಪಣವು ಉಂಡೋ have you got money? ಐಯೊ no.

ಐಯೊ eiyo, *see* ಐವ.

✓ ಐಯ್ಯೆರ್ eiyeru, *pro.* Five persons.

ಐಯ್ಯೆಲ್ eiyvelu, *see* ಅಯ್ಯೆಳ.

ಐಯ್ಯೋ eiyyō, *intj.* O! woe!

ಐರ್ತಾಳಿ eirutāḷi, *s.* A kind of

necklace worn by a virgin or matron.

ಐರಣೆ, ಐರಾಣೆ eirane, eirāṇi, *s.*

A new ornamented earthen vessel used by Lingaits during nuptial ceremonies.

ಐರಾಣಾಲಿ eirāṇāli, *see* ಐರ್ತಾಳಿ.

ಐರಾಣ, ಐರಾಣ್ eirāna, eirāṇu, *s.*

Weariness, affliction; *bet.* ಹೈ ರಾಣ್.

ಐರಾವತ eirāvata, *s.* The elephant of Indra, regent of the eastern quarter.

ಐರುನಿ eiruni (ಐರಿ), *v. a.* To wait, stay, stop. [er.

ಐರೊಳು eiroḷu, *s.* A kind of creep-

ಐಲಾಟ, ಐಲಾಸ್ eilāṭa, eilāsu, *s.* Sport. 2. childishness; also ಪೈಲಾಟ.

ಐಲಿಸ್ eilisu, *s.* Incivility, impoliteness; *cf.* ನಾಲಿಸ್.

ಐಲೆಸಿ eilesi, *see* ಎಲೆಸಿರಿ.

✓ ಐವ eiva, *num.* Fifty. —ನೆ the fiftieth.

ಐವಜೆ, ಐವೆಜೆ eivaḷi, eiveḷi *s.* Money, wealth, property.

✓ ಐವೆರ್ eiveru, *see* ಐಯ್ಯೆರ್.

ಐಶಬಾಸ್ eišabāsu, *intj.* Bravo! well done! [es.

ಐಶ್ವರ್ಯ eišvarya, *s.* Wealth, rich-

ಐಸ್ eisu, *intj.* Ha! alas!

ಐಸ eisa, *see* ಆಯುಷ್ಯ.

ಐಸ್ರ eisra, *s.* Wealth. 2. cheerfulness; *cf.* ಐಶ್ವರ್ಯ.

ಒ

WO

ಒ wo, The eleventh letter of the alphabet. In MSS. it is often written ವೊ.

ಒಂಕ್ woṅky, *adj.* Thin.

ಒಂಕ woṅka, *s.* Crookedness. 2.

↓ ಒಂಕಾ woṅka (of rats, snakes *etc.*) *adj.* Crooked, curved.

ಒಂಕದೆ woṅkade, *s.* Vomitting.

—ಕಟ್ಟುನಿ, —ಬರ್ಪಿನಿ to feel an inclination to vomit.

ಒಂಕಿ woṅki, *see* ವಂಕಿ.

ಒಂಗೆರನಿ woṅgēruni, *see* ಒಂಗೆರುನಿ.

ಒಂಚಕೆ woṅcāke, *s.* A deceiver, cheat; *cf.* ವಂಚಕೆ.

ಒಂಚನೆ, ಒಂಚಲೈ woṅcāne, woṅcā-lme, *s.* Deceit, fraud, delusion; *also* ವಂಚನೆ. —ಮಳ್ಳುನಿ to cheat, deceive.

↓ ಒಂಚಿ woṅci, *adv.* Whence? where? —ಲಾ anywhere. —ಬತ್ತ whence do you come?

ಒಂಚಿಪುನಿ woṅcipuni (ಒಂಚಿ), *v. a.* To deceive; *bet.* ವಂಚಿಪುನಿ.

✓ ಒಂಜನೆ, ಒಂಜನೆ woṅjane, woṅjene, *num.* First; *cf.* ಒಂಜಿ.

✓ ಒಂಜಿ woṅji, *num.* One (*mas.* ಒರಿ, *fem.* ಒರ್ತಿ). —ಆಪಿನಿ to be united or reconciled. —ವೇಳೆ perhaps. ಒಂಜೊಂಜಿ each, one by one. ಒಂಜಾನೊಂಜಿ some, certain. ಒಂಜಾನೊಂಜಿ ದನೊಂಜಿ on a certain day.

↓ ಒಂಟ woṅṭa, *s.* The hip, waist, loins; *cf.* ಸೊಂಟ.

✓ ಒಂಟಿ woṅṭi, *adj.* Alone, single, separated. ✓—ಸಿ a single man.

↓ ಒಂಟಿ woṅṭi, *s.* An ear-ring.

ಒಂಟಿ woṅṭè, *s.* A camel, dromedary.

ಒಂಡ woṅḍa, *s.* A public tank. 2. a hole, pit.

ಒಂಡೆ woṅḍe, *see* ಕೊಂಡೆ.

ಒಂತಗಾರೆ wontagāre, *s.* A strong man. 2. a clever man.

↓ ಒಂತಿ wonti, *s.* Turn, time.

✓ ಒಂತಿಗೆ wontigè, *s.* Contribution. —ಎತ್ತುನಿ to collect contributions. —ಕೊರ್ಪಿನಿ, —ಪಾಡುನಿ to contribute.

↓ ಒಂತು wontu, *s.* A turn, time. *adv.* Once.

ಒಂತೆ wontè, *s.* A little, a bit, smallness. *adj.* Little, few, small, trifling; *also* ಒಂದ. —ಜನ a few persons. —ದಿನ a few days. —ಫೊರ್ತು a little time. ಒಂತೊಂತೆ very little.

ಒಂದಕೆ wondakè, *s.* Urine. —ಮಳ್ಳುನಿ to piss, make water.

ಒಂದನೆ wondane, *see* ವಂದನೆ.

ಒಂದಲಿಗೆ, ಒಂದೊಲೈ wondalige, wondolme, *s.* Congruity.

ಒಂದಾವುನಿ wondāvuni, *c. v.* (*of* ಒಂದುನಿ) To gather, collect, join; to heap up.

✓ ಒಂದಿಕೆ, ಒಂದಿಗೆ wondikè, wondigè, *s.* Joining, uniting, coalescence; *cf.* ಹೊಂದಿಕೆ.

ಬಂದಿವುನಿ wondipuni, *see* ವಂದಿವುನಿ.

✓ಬಂದುನಿ wonduni (ಬಂದ್), *v. a.* ಲ್ಲಾ *n.*

To gather, accumulate.

ಬಂದೆ wonde, *see* ಬಂತೆ.

ಬಂದೆಲುವೆ wondoluvè, *s.* Relation.

ಬಂನು wonnu, *s.* Gold.

ಬಂನೆ wonne, *see* ಹೊನೆ.

ಬಂಬು wombu, *adj.* Becoming, elegant, graceful.

ಬಂಬುನಿ wombuni (ಬಂಬ್), *v. n.*

To be suitable, to agree with.

ಬಂಮೆ womma, *intj.* of surprise.

ಬಂಮುಖ, ಬಂಮುಗ wommukha, wommuga, *s.* One direction.

*adv.* In one direction. —ಆಪಿನಿ,

—ಕೂಡುನಿ to assemble for a certain purpose.

ಬಂಮುತ wommuta, *adv.* All around; *cf.* ಉಂಬುನೆ.

✓ಬಂಮೆ wommè, *adv.* Once. 2. together; *cf.* ಬರೊನೆ. —ತನ oneness, unity. —ಮಕ್ಕುನಿ to gather, collect, heap up.

ಬಂಮೆಟ್ಟುನಿ wometṭuni (ಬಂಮೆಟ್ಟೆ), *v. n.* To be gathered.

✓ಬಂಮೇವುನಿ wommēvuni (ಬಂಮೇ), *v. n.* To be united, to be associated.

✓ಬಂಕುಫ woriku, *s.* A lane, foot-path; *also* ಬರ್ಕೆ.

ಬಂಡೆಫ worṇḍe, *s.* A quarter seer; *also* ಬರ್ಂಡೆ; *cf.* ಕೊಂಡೆ.

✓ಬಂಬುಫ wormba, *num.* Nine. —ನೆ the ninth.

ಬಂಬುಫನಿ wormbuni, *see* ವಂಬುಫನಿ.

ಬಕಲಾತ್ wokalātu, *see* ವಕಾಲತ್.

ಬಕೀಲೆ wokile, *see* ವಕೀಲ್.

✓ಬಕ್ಕು wokka, *s.* The hip, waist. —ನೂಲು a string *or* thin girdle round the waist.

ಬಕ್ಕುಟ್ಟು wokkaṭṭu, *s.* Concord, unanimity.

ಬಕ್ಕುಟ್ಟುನಿ wokkaṭṭuni (ಬಕ್ಕುಟ್ಟೆ), *v. n.* To be in concord.

✓ಬಕ್ಕುಣ, ಬಕ್ಕುಣೆ wokkaṇa, wokkaṇe, *s.* A heading, title, address. 2. style, composition; *bet.* ವಕ್ಕುಣೆ. —ಪಾಡುನಿ to sign.

ಬಕ್ಕುಯಿ wokkayi, *s.* A single hand.

✓ಬಕ್ಕುನಿ wokkuni (ಬಕ್ಕು), *v. a.* To scratch.

✓ಬಕ್ಕೆಲ್ wokkely, *s.* A tenant. —ಆಪಿನಿ to occupy, reside. —ಪಾಡುನಿ to be tenanted as a house, place *or* garden.

✓ಬಕ್ಕೆಲ್ಮೆ wokkelme, *s.* One of a cultivating class called the Bants, a Bant; *fem.* ಬಕ್ಕೆಲ್ಮೆ, ಬಕ್ಕೆಲ್ಮೆ.

✓ಬಗಟ್ wogaṭu, *s.* A riddle, an enigma. 2. mystic language, cant. —ವ ಪಾತೆರ an ambiguous expression.

✓ಬಗರ್ wogaru, *s.* Brackishness. *adj.* Salty, brackish.

✓ಬಗರುನಿ wogaruni (ಬಗರ್), *v. n.* To become salty *or* brackish.

ಬಗ್ಗಟ್ wogggaṭu, *see* ಬಕ್ಕುಟ್ಟೆ.

ಬಗ್ಗಟ್ಟುನಿ wogggaṭṭuni, *see* ಬಗ್ಗು ಕಟ್ಟುನಿ.

✓ಬಗ್ಗಡ wogggaḍa, *s.* Oneness, concord. —ಆಪಿನಿ, *see* ಬಗ್ಗಾಪಿನಿ.

- ↓ ಬಗ್ಗರಣಿ woggarane, *s.* Seasoning.  
—ವಾಡುನ to season.
- ↓ ಬಗ್ಗಾಪಿನಿ woggaṭipini (ಬಗ್ಗಾ), *v. n.*  
To become one, be united.
- ↓ ಬಗ್ಗಿ woggi, *s.* A handle, hook;  
*cf.* ಉಗ್ಗ. —ಸಲಾಯಿ a piece of plank suspended on both ends, for keeping things. —ಆಪಿನ to be of one mind. —ಕಟ್ಟುನ to lay wait.
- ಬಗ್ಗುಂಡಿ wogguṇḍi, *s.* Depth.
- ಬಜನ woçana, *see* ವಜನ.
- ↓ ಬಜಿಪುನಿ woçipuni (ಬಜಿ), *v. a.* To wipe off, rub out, efface.  
2. to clean.
- ಬಜ್ಜಡಿ woççadi, *adj.* Single.
- ಬಜ್ಜಿ woççi, *s.* A small whetting board; *also* ಬಜ್ಜಿಮಣಿ. —ಸಲಾಯಿ a board for sharpening knives, chisels *etc.*
- ಬಜ್ಜಿಯುನಿ woççiyuni (ಬಜ್ಜಿ), *v. a.*  
To deliver, give in charge; *also* ಬಜ್ಜಿವ ಕೊರ್ಪಿನ; *cf.* ಬಪ್ಪಿಯುನಿ.
- ↓ ಬಜ್ಜುನಿ woççuni (ಬಜ್ಜಿ), *v. a.* *see* ಬಜಿಪುನಿ. 2. to whet, sharpen (a knife). 3. to row (a boat).
- ಬಜ, ಬಜಯ, ಬಜಯೆ, ಬಜಾ, ಬಜೆಡಿ woja, wojaya, wojaye, wojā, wojedi, *s.* Deduction, subtraction, remission. —ವಾಡುನ to deduct, remit.
- ಬಜನ್, ಬಜನೆ wojanu, wojane, *s.* A load, weight, burden.
- ಬಜಿರ, ಬಜ್ರ wjira, wojra, *s.* A diamond; *bet.* ವಜ್ರ.
- ಬಜೀರೆ wojiरे, *s.* A vizier.
- ಬಟಾಯಿಸುನಿ woṭāyisuni (ಬಟಾಯಿ

- ನಿ), *v. a.* To gather. 2. to change money, cash a cheque or note.
- ಬಟಾರ woṭāra, *s.* The enclosure of a house. 2. vicinity.
- ಬಟ್ಟ, ಬಟ್ಟವು woṭṭa, woṭṭavu *s.* Discount, agio. 2. premium.  
ರೂಪಾಯಿ—discount of a rupee.
- ಬಟ್ಟ woṭṭa, *s.* The chin.
- ಬಟ್ಟಂ woṭṭam, *s.* Money, cash.
- ಬಟ್ಟಾರ, ಬಟ್ಟಾರೆ woṭṭāra, woṭṭāre, *adv.* On the whole; *cf.* ಬಟ್ಟು.
- ಬಟ್ಟಿಗೆ woṭṭige, *see* ಬಟ್ಟುಗು.
- ✓ ಬಟ್ಟು woṭṭu, *s.* Total. 2. amount, sum. 3. the whole. —ಸುತ್ತಿಗೆ the whole contract. —ರಾಶಿ the whole. —ಲೆಖ್ವು an aggregate account, sum total. —ಮಳ್ಳುನಿ to add, collect, heap, sum up. ಬಟ್ಟುಗು together, with, along with; on the whole.
- ✓ ಬಟ್ಟುನಿ woṭṭuni (ಬಟ್ಟು), *v. a.* To press. 2. to heap, pile up.
- ಬಟ್ಟೆ woṭṭè, *s.* The lip, mouth.
- ✓ ಬಟ್ಟೆ woṭṭè, *s.* A fissure, hole.  
2. a potsherd. *adj.* Broken, cracked.
- ಬಡ್ತೆಲ್ woḍutely, *see* ಉಜೆತ್ತೆಲ್.
- ✓ ಬಡ woḍa, *postp.* With.
- ✓ ಬಡಂಬಡಿಕೆ, ಬಡಂಬಡಿಗೆ woḍambadike, woḍambadiḡe, *s.* Agreement, consent, contract, covenant. 2. a treaty.
- ✓ ಬಡಂಬಡುವುನಿ woḍambadiḡipuni (ಬಡಂಬಡಿ), *v. a.* To consent, agree, concur. 2. to be pleased.

- ✓ಬಡಕ್ wodaky, *s.* Bruise, fracture. 2. a leak. —ಬಾಯಿದಾಯಿ a prater, tell-tale.  
 ಬಡಕರಿ wodakari, *see* ಬಡ್ಕವರಿ.  
 ✓ಬಡತನ wodatana, *see* ಬಡೆತನ.  
 ✓ಬಡತಿ wodati, *s.* A mistress.  
 ✓ಬಡತೆಲ್ wodatelu, *s.* Breaking. *adj.* Broken; *cf.* ಉಡೆತ್ತೆಲ್.  
 ✓ಬಡಯೆ wodaye, *s.* A proprietor, master, lord.  
 ಬಡರ್ wodary, *s.* An additional rafter *or* prop, used for supporting a roof; *also* ಬವರ್.  
 ✓ಬಡಲ್ wodāly, *see* ಉಡಲ್.  
 ✓ಬಡವೆ wodave, *s.* Property in general. 2. an ornament, jewel.  
 (ಬಡಿ wodi, *s.* A border. 2. division, plot *or* range of rice-fields. —ಕಟ್ಟುವಿ to put borders in a field.  
 ✓ಬಡಿ wodi, *s.* A bubo. —ಜಪ್ಪುವಿ —ನೆಗಪುವಿ, —ಲಕ್ಕುವಿ a bubo to break out.  
 ✓ಬಡಿವುನಿ wodipuni, *see* ಬಡೆಪುವಿ.  
 ✓ಬಡಿಯುನಿ wodiyuni (ಬಡಿ), *v. n.* To break. 2. to stoop, bend, as a branch laden with fruits.  
 ಬಡಿಲ್ wodily, *see* ಬಿಡು.  
 ಬಡಿವೆ wodive, *see* ಬಡವೆ.  
 ✓ಬಡು, ಬಡ್ಡು wodu, woddu, *s.* Iguana. —ನುರಿಯುವಿ, —ಘೋಗುವಿ an iguana to get into a house; (*fig.*) to have a bad omen.  
 ✓ಬಡುಂಕಲ್, ಬಡುಂಗೆಲ್ wodunkelu, wodungelu *s.* The end. 2. boundary, limit.

- ✓ಬಡುಂಗೆಲುನಿ wodungeluni (ಬಡುಂಗೆಲ್), *v. n.* To cease to bear fruit.  
 ಬಡುಂಬು wodumbu, *s.* Stupidity. 2. uselessness. *adj.* Stupid; useless.  
 ಬಡುಂಬುಲು wodumbulu, *see* ಕುಡುಂಬುಲು.  
 ಬಡುವುನಿ wodupuni (ಬಡು), *v. a.* To pluck.  
 ✓ಬಡೆ, ಬಡೆತಡ್ಡೆ wode, wodetaddye, *s.* A kind of cake.  
 ✓ಬಡೆ wode, *adv.* Where? whither? —ಮುಟ್ಟು how far? how long? ಬಡೆನ್ whereto?  
 ✓ಬಡೆತನ wodetana, *s.* Proprietorship, mastery.  
 ಬಡೆತರುನಿ wodetaruni (ಬಡೆತರ್), *v. n.* To suffer from the pain of a boil *etc.*  
 ✓ಬಡೆವುನಿ wodepuni (ಬಡೆ), *v. a.* To break *or* break open.  
 ✓ಬಡೆಯುನಿ wodeyuni (ಬಡೆ), *v. n.* To break.  
 ✓ಬಡೆಯೆ wodeye, *see* ಬಡಯೆ.  
 ಬಡೆವೊಟ್ಟು wodewottu, *s.* A whole family.  
 ✓ಬಡ್ಡು wodka, *s.* End, termination.  
 ✓2. bruise. *adj.* Broken. —ದಾಯಿ the last man. ಬಡ್ಡಲರಿ, ಬಡ್ಡಲರಿ inferior rice imported from the Ghats, broken rice.  
 ✓ಬಡ್ಡೆಲ್ wodkely, *s.* Finishing, end.  
 ✓ಬಡ್ಡೆ wodda, *adj.* Flowing, —ನೀರಿ flowing water.  
 ಬಡ್ಡಾವುನಿ wodḍāvuni, *c. v.* (*of* ಬಡ್ಡುವಿ) To turn, stretch, cast, set.

- ↓ ನೀರ್— to turn flowing water  
↓ into a field etc. ↓ ಕೈ— to hold  
or stretch out the hand.  
ಬಲಿ— to cast a net. ಉರುಲು—  
to set up a snare.  
ಬದ್ಧಾಳ್ woddāḷu, s. A stalwart  
or well formed man.  
ಬದ್ಡಿ woddi, see ಉದ್ದಿ.  
↓ ಬದ್ಡು woddu, s. Stubble. ↓ 2. see  
ಉಡು, ಬಡು.  
↓ ಬದ್ಡುನಿ wodduni (ಬದ್ಡೆ), v. a. ↓ To  
hold or stretch out, as the  
↓ hand. v. n. ↓ To flow, run.  
↓ ಬದ್ಡೆ wodde, s. Multiplication  
table.  
ಬದ್ಡೋಲಗ woddōlaga, s. A royal  
assembly, darbār.  
ಬದ್ಡೆ wodta, s. A stroke, beating.  
2. gain, emolument.  
ಬದ್ಡೆ wodtè, s. A kind of fish.  
ಬದ್ಡೆಲ್ wodtely, see ಬಡತೆಲ್.  
ಬದ್ಡಾವುನಿ wodpāvuni, c. v. (of ಬ  
ಡ್ಡುನಿ) To cause to pluck,  
bend, sink in. 2. to lessen,  
↓ diminish. 3. to drain. ನೀರ್—  
to drain a rice-field after  
sowing or before reaping.  
4. to change, as money.  
↓ ಬದ್ಡು wodpu, s. Plucking.  
↓ ಬದ್ಡುನಿ wodpuni (ಬದ್ಡೆ), v. a. ↓ To  
pluck. ↓ 2. to lessen, decrease.  
↓ ಬದ್ಡುಣಿ, ಬದ್ಡುಣ wodyaṇe, wodyāṇa,  
s. A belt or girdle, made  
of gold etc. and generally  
worn by a devil-dancer.  
ಬದ್ಡುಂಗಿಲ wodyuṅgila, s. A ring  
with engraving worn by  
females.

- ಬದ್ಡುನಿ wodyuni, see ಬಡ್ಡುನಿ.  
↓ ಬಣ್ಣಂಗಿಲ್ wonṅṅely, adj. Dry,  
withered; lean, thin; also ಉ  
ಣಿಂಗಿಲ್.  
↓ ಬಣಕಟ್ಟು, ಬಣಕಟ್ಟೆ wonakattu, wo-  
nakatte, adj. Dried. 2. stiff.  
↓ 3. faded, emaciated; cf. ಪೂ  
ಕಟ್ಟೆ.  
↓ ಬಣಕೆಲ್ wonakelu, s. Dryness.  
2. see ಉಣ್ಣೆಲ್.  
ಬಣಪೆ wonape, adj. Bitter, astringent.  
ಬಣರ್ wonaru, see ಅಣರ್.  
↓ ಬಣಸ್ wonasy, see ಉಣಿಸ್.  
ಬಣೆ wone, s. Bail, security.  
—ತಾಯೆ a bail, bondsman.  
ಬತ್ತೆ wotta, see ಉತ.  
ಬತ್ತಟ್ಟು wottattu, s. One side.  
adv. Aside, in a corner. —ದೀ  
ಪಿಸಿ to keep aside.  
↓ ಬತ್ತೆಯ, ಬತ್ತಾಯ wottaya, wottā-  
ya, s. Force, compulsion.  
2. persuasion, coaxing; also  
ವತ್ತಾಯ. —ಮಳ್ಳುನಿ to force; to  
persuade.  
ಬತ್ತರೆ wottare, see ಉತ್ತರೆ.  
ಬತ್ತರೆ wottare, s. Extremity,  
corner. 2. order, arrange-  
ment. —ದೀಪಿಸಿ to keep in a  
corner, put in order. —ಘೋಪಿಸಿ  
to move aside —ಮಳ್ಳುನಿ to  
gather.  
ಬತ್ತಕ್ಷರ wottakshara, s. An under  
letter.  
ಬತ್ತಾಣ wottāṇa, s. One place,  
or side.  
↓ ಬತ್ತಾವುನಿ wottāvuni, c. v. (of ಬತ್ತು

ನ) To cause to press. 2. to be impressed *or* sealed.

✓ಒತ್ತಿ wotti, *s.* A pawn, pledge. —ದೀಪಿನಿ to pawn.

✓ಒತ್ತು wottu, *s.* The mark of aspiration under a letter; a kerned letter. ✓2. closeness, thickness. —ದೀಪಿನಿ to place closely, fix firmly; to foment.

—ದೀದ್ ಪಣ್ಣಿನಿ *or* ಪಾತೆರುನಿ to reproach *or* abuse indirectly.

ಒತ್ತುತ್ತು, ಒತ್ತೆತ್ತು wottuttu, wottottu, *adv.* Very closely.

✓ಒತ್ತುನಿ wottuni, *v. a.* To press. 2. shampoo. 3. to seal, stamp. *v. n.* To be close, *or* thick set.

✓ಒತ್ತಿ wottè, *adj.* Single, solitary.

ಒತ್ತಿ wotte, *see* ಒತ್ತಿ.

✓ಒತ್ತಿಲೆ wottele, *s.* An oppressor.

ಒದಗ್ wodaggu, *s.* Haste, speed. —ಮಳ್ಳುನಿ to make haste, to hasten.

✓ಒದಗಾವುನಿ, wodagāvuni, *c. v.* (of ಒದಗುನಿ) To procure, supply. 2. to prepare. 3. to assist; *also* ಒದಗಾದ್ಕೊಪ್ಪಿನಿ.

✓ಒದಗುನಿ wodaguni (ಒದಗ್), *v. n.* To be opportune, *or* ready. ✓2. to prosper.

ಒದರ್ wodarū, *see* ಒಡರ್.

ಒದಿ wodi, *s.* Phlegm, phlegmatic humour. —ಕಟ್ಟುನಿ phlegm to gather in the throat, to breathe hard; to become hoarse. —ತೆಲೆಪಿನಿ phlegm to rattle.

ಒದೆಯುನಿ wodeyuni, *see* ಉಡೆವುನಿ.

ಒದ್ದಡ್ಪಾವುನಿ woddadpāvuni, *c. v.* (of ಒದ್ದಾಡ್ಪನಿ) To oppress, molest.

ಒದ್ದಾಟೆ woddāṭa, *s.* Hardship, difficulty, misfortune. 2. suffering from any disease.

ಒದ್ದಾಡುನಿ, ಒದ್ದಾಡ್ಪುನಿ woddāduni, woddādūpuni (ಒದ್ದಾಡ್), *v. n.* To be in distress, strive with difficulties. 2. to be prostrated from illness.

ಒದ್ದಾವುನಿ woddāvuni, *see* ಒಂದಾವುನಿ.

ಒದ್ದುನಿ wodduni, *see* ಒಂದುನಿ.

✓ಒದ್ದೆ wodge, *s.* Wetness, moisture. *adj.* Wet; *cf.* ವೆದ್ದೆ. *Ta. oṭam*

ಒನ wona, *see* ವನ.

ಒನಪೆ wonapè, *see* ಒಣಪೆ.

✓ಒನರ್ wonarū, *s.* An art, skill, cunning. 2. means, device, attempt. —ದಾಯೆ a contriver. schemer; *also* ಹುನರ್.

ಒನಾಂತರ wonāntara, *see* ವನ.

ಒಪಗೆ, ಒಪ್ಪ, ಒಪ್ಪಗೆ wopage, woppa, woppage, *adv.* Jointly, in company with. *adj.* (ಒಪ್ಪ) Joint; accessory; neighbouring. ಒಪ್ಪದಾಯೆ a companion, attendant. ಒಪ್ಪ ಪಟ್ಟಿನಾಯೆ born of the same parents, a brother.

ಒಪಲಾ wopalā, *see* ಒಳ್ಳಲಾ.

✓ಒಪ್ಪಂದ woppanda, *s.* An agreement, contract. 2. an alliance, treaty.

ಒಪ್ಪಸಲೆ woppasalè, *s.* Flattery.

✓ಒಪ್ಪಾವುನಿ, ಒಪ್ಪಿಯಾವುನಿ woppāvuni, woppiyāvuni, *c. v.* (of ಒಪ್ಪನಿ)

✓To cause to consent *or* agree.

✓2. to persuade, prevail upon. 3. to level. ಒಪ್ಪಾವುಕಂಡ a levelled field.

- ✓ ಬಪ್ಪಿಗೆ woppige, *s.* Consent, assent, agreement; compliance.
- ✓ ಬಪ್ಪಿಯುನಿ, ಬಪ್ಪಿಯೊಣುನಿ woppiyuni, woppiyonuni (ಬಪ್ಪಿ), *v. a.* To admit, acknowledge; to acquiesce in. *v. n.* To agree to, assent, consent. 2. to comply with. 3. to be fit, suitable. 4. to resemble.
- ↓ ಬಪ್ಪು woppu, *s.* Signature. —ಪಾಡುನಿ to sign.  
ಬಪ್ಪೊರ್ತು wopportu, *see* ಬರ್ಪೊರ್ತು.
- ↓ ಬಬ್ಬಂಟೆಗೆ, ಬಬ್ಬಂಟೆ wobbantige, wobbantē, *s.* A single man. *adv.* Alone.  
ಬಮ್ಮ womma, *intj.* of surprise.  
ಬಮ್ಮುತ್ತ wommuta, *see* ಬಂಮುತ.
- ↓ ಬಿ. harmony, unanimity. 3. *see* ಉಂಮುತ.  
ಬಮ್ಮೆ womme, *see* ಬಂಮೆ.  
ಬಯನ woyana, *see* ವಯನ.
- ✓ ಬಯಲುನಿ woyaluni (ಬಯಲ್), *v. n.* To reel, stagger.  
ಬಯಿ woyi, *see* ವಹಿ. 2. a pole, staff.  
ಬಯಿಟೆ woyiṭe, *see* ಬಂಟಿ.  
ಬಯಿನ woyina, *see* ವಯನ.
- ಬಯಿಪನೆ woyipane, *s.* A kind of wooden comb to pick lice with; *also* ಊರನೆ.
- ✓ ಬಯಿಪಾವುನಿ woyipāvuni, *c. v.* (of ಬಯಿಪನಿ) To cause to draw or pull.
- ✓ ಬಯಿಪುನಿ woyipuni, *v. a.* To draw, pull, drag.  
ಬಯಿವಾಲೆ woyimālē, *s.* Feigning, pretence; insinuation.
- ✓ ಬಯಿಲ್ woyilū, *s.* The force or velocity of a stream *etc.*  
ಬಯಿಶೀಲ್ woyiśilū, *see* ಬಶೀಲ್.  
ಬಯಿಸುನಿ, ಬಯಿಸೊಣುನಿ woyisuni, woyisonuni, *see* ವೈಸುನಿ.  
ಬಯ್ಯೆ woyya, *intj.* A sound uttered by labourers by way of encouragement when drawing anything very ponderous. —ಪಾಡುನಿ to utter this sound.  
ಬಯ್ಯೆಲುನಿ woyyaluni, *see* ಬಯಲುನಿ.  
ಬಯ್ಯಾನ woyyāna, *see* ವಯನ.
- ↓ ಬಯ್ಯಾರ woyyāra, *s.* Coquetry, affectation, foppery. —ಮೆಳ್ಪನಿ, ಬಯ್ಯಾರಿಪ್ಪನಿ to be affected or foppish.
- ✓ ಬರ್ woryū, *num.* One, single, solitary, *esp. in cpds, as* —ಕಣ್ಣೆ one eye *etc.*  
ಬರ್ woryū, *see* ಬರು.
- ✓ ಬರ wora, *adv.* Once, at once. —ಬರ each time, now and then.  
ಬರಂಟ್, ಬರಂಟು woraṅṭū, woraṅṭu, *s.* Hatred, ill-will. 2. retaliation.  
ಬರಂಟುನಿ woraṅṭuni (ಬರಂಟೆ), *v. n.* To hate. 2. to retaliate.  
ಬರಕ woraka, *s.* Gold leaf; gilt.
- ✓ ಬರಕ woraka, *s.* A watery place.
- ✓ ಬರಗ್ woragu, *s.* A cushion to lean the back upon. —ಮನೆ a wooden seat with a back.
- ✓ ಬರಗುನಿ woraguni (ಬರಗ್), *v. n.* To lean the back against or upon anything, to recline.
- ↓ ಬರಟುನಿ woraṭuni (ಬರಟೆ), *v. n.* To wrangle. 2. to importunate. 3. to haggle; *cf.* ಬರಂಟುನಿ.



ಬರಡ woraḍa, *s.* A collection, subscription; *cf.* ಬಂತಿಸೆ.  
 ಬರಣ್ woraṇu, *s.* A pagoda, coin of four Rupees. —ಬಂಣ gold below the highest touch. ಇ ಕ್ಕೇರಿ— a coin of the value of 13 gold fanams.  
 ಬರತ, ಬರಾತ worata, worāta, *s.* Urgency, necessity; pressure. 2. an urgent demand; impportunity. —ಜೀಟೆ a notice of demand for collection of rent. —ಮಳ್ಪುನಿ to demand, impertune, urge. ಜೀರು— a peremptory demand.  
 ಬರತೆ worate, *s.* The name of a female demon.  
 ಬರದಾಟೆ woradāṭa, *s.* Mutual wrangling, disputation, or contention.  
 ಬರದಾಡುನಿ woradāḍuni (ಬರದಾಡ), *v. n.* To wrangle, contend, quarrel.  
 ಬರದಿ woradi, *see* ವರ್ಧಿ.  
 ಬರದುನಿ woraduni, *see* ಬರ್ಧನಿ.  
 ಬರನ್ woraṇu, *see* ಬರಣ್.  
 ಬರಬೆಲ್ worābelu, *s.* Rice once cleared of its husk only.  
 ಬರಲ್ woralu, *s.* A large mortar. 2. *see* ಬರಳ್.  
 ಬರಲೆ worale, *s.* A termite, white ant.  
 ಬರಸರೆ, ಬರಸಳೆ worasare, worasale, *s.* A kind of sham-fight in connection with a temple-festival. —ವೈಪುನಿ, —ಪಾಡುನಿ to play this sham-fight.  
 ಬರಹ woraha, *see* ಬರಹ್.

ಬರಳ್ woralu, *s.* The ploughman's song. —ಉರಿಪುನಿ, —ಬಯಪುನಿ, —ಪಾಡುನಿ to sing such a song.  
 ಬರಾಡ್, ಬರಾಡ worāḍu, worāḍa, *see* ಬರಡ.  
 ಬರಾಣ್ worāṇu, *see* ಬರಣ್.  
 ಬರಿ wari, *adj.* Single, solitary. ಬರಿಕೆ worike, *see* ಬರಿಕೆ.  
 ಬರಿಪಾವುನಿ, ಬರ್ಪಾವುನಿ woripāvuni, worpāvuni, *c. v.* (of ಬರಿಪುನಿ) To spare. 2. to protect. 3. to assist, help.  
 ಬರಿಪುನಿ, ಬರಿಯುನಿ woripuni, woriyuni (ಬರಿ), *v. n.* To remain, be left. 2. to survive.  
 ಬರಿಪೆ, ಬರಿಪೆಲ್ woripe, woripelu, *s.* Remnant. *adj.* Remaining.  
 ಬರಿಯೆ, ಬರ್ಯೆ woriye, worye, *pro.* A single or solitary man. *emph.* —ನೆ, —ಕೆ alone, singly.  
 ಬರು woru, *s.* Features, form, mark, shape. —ಸಗರುನಿ, —ತತ್ತಿ ಫೋಪಿನಿ to be changed, as one's features. —ಸತ್ತುನಿ to recognise, identify.  
 ಬರುವ woruva, *see* ಬರ್ವ.  
 ಬರುವಾರ woruvāra, *adv.* Once.  
 ಬರೆ wore, *s.* A scabbard, sheath. ಬರೆಂಕುನಿ woreṅkuni (ಬರೆಂಕ್), *v. n.* To roll on the ground, in the dust or mire; also ರೆಂಕುನಿ.  
 ಬರೆಕಲ್ಲೆ worekallu, *s.* A touchstone; also ಉರೆಕಲ್ಲೆ.  
 ಬರೆಕೊರೆ worèkorè, *s.* Obliteration.

ಬರೆಗುನಿ woreguni, *see* ಬರಗುನಿ.  
 ಬರೆಪುನಿ worepuni, *see* ಉರೆಪುನಿ.  
 ಬರೆಪೆಲ್ worepely, *see* ಬರೆಪೆಲ್.  
 ಬರೆವುನಿ worevuni (ಬರೆ), *v. a.* To rub, wipe, cause to corrode. 2. to tease, trouble; *cf.* ಉರೆಪುನಿ.  
 ಬರೆಸುನಿ woressuni (ಬರೆಸಿ), *v. n.* To diminish, wear off. 2. to glide. 3. to fail. *v. a.* To rub, wipe.  
 ಬರ್ಕಾನ್ workannu, *s.* A single eye.  
 ಬರ್ಕಡಿ workadi, *adj.* One sided. 2. partially developed. —ಜೀವನ a drooping *or* languid person. —ಕೆತ್ತುನಿ to cut *or* pare on one side of any thing. —ಸರ್ಬುನಿ to develop gradually, as a creeper *or* the kernel of a tender cocoanut. —ಶಾಯಿ one half of a cocoanut.  
 ಬರ್ಕಡೆ workade, *s.* A stick in the manure.  
 ಬರ್ಕಾರ್ workāru, *s.* A single leg. —ಡ ಉಂತುನಿ to stand on one leg.  
 ಬರ್ಕುಂಬೆ workumbe, *adv.* Alone.  
 ಬರ್ಕೆನ್ನಿ workenni, *s.* One of the cheeks *or* temples. —ಕುತ್ತು hemisrania.  
 ಬರ್ಗ worka, *s.* A class, community; a tribe. 2. a proprietary land. 3. (*merc.*) the ledger (book). 4. transfer, shift. —ಕಾರೆ, —ದಾಯಿ, —ದಾರೆ a proprietor, landlord. —ಆವಿನಿ to be transferred; *also* ವರ್ಗ.  
 ಬರ್ಗಿಪುನಿ worgipuni (ಬರ್ಗಿ), *v. a.* To arrange *or* classify ac-

counts in the ledger; *also* ವರ್ಗಪುನಿ.  
 ಬರ್ಗುನಿ worguni (ಬರ್ಗ್), *v. n.* To agree (any food) with one's stomach. 2. to have a relish for a particular dish. 3. to agree with a proposition.  
 ಬರ್ಗಿಲೆ, ಬರ್ಗಿಲೆಗೆ worgēle, worgole, *s.* A man who can relish *or* digest anything.  
 ಬರ್ಗೋರಿ worgōri, *s.* The first of a breed of fowls.  
 ಬರ್ಜ workja, *see* ವರ್ಜ.  
 ಬರ್ಜಿಪುನಿ worgipuni, *see* ವರ್ಜಿಪುನಿ.  
 ಬರ್ಣ workna, *see* ವರ್ಣ.  
 ಬರ್ತೆ wortā. *see* ಬರೆತೆ.  
 ಬರ್ತಿ worti, *pron.* A single woman.  
 ಬರ್ತೆ worte, *see* ಬರೆತೆ. 2. *see* ಬತ್ತೆ.  
 ಬರ್ದ workda, *adj.* Bent, crooked, tortuous, uneven. —ತೂಪಿನಿ to cast a side-glance, to leer; to squint. —ಪಾಡುನಿ to place crookedly. —ಪಾತೆರುನಿ to talk evasively —ಬೂರುನಿ to fall obliquely; *also* ವರ್ದ.  
 ಬರ್ದಾಂಗಿಲ್ wordāngely, *adj.* Crooked, curved; inclined, bent.  
 ಬರ್ದಾವುನಿ wordāvuni, *c. v.* (*of* ಬರ್ದುನಿ) To incline, slope, form with a slope.  
 ಬರ್ದಿ wordi, *s.* Report, news, intimation. —ಕೆರ್ಪಿನಿ, ಮುಟ್ಟುವುನಿ to report, intimate; *also* ವರ್ದಿ.  
 ಬರ್ದುನಿ worduni (ಬರ್ದ್), *v. n.* To bend, bow. 2. to lean on one side.

ಬರ್ಡೆಲ್ wordely, *adj.* Bent, oblique. *s.* A bend, crook.  
 ಬರ್ಡೆಲೆ wordele, *s.* A capricious man.  
 ಬರ್ನಾ worna, *s.* Shape; *see* ವರ್ಣ. ಬರ್ನದ ಲೆಕ್ಕನೆ as before.  
 ಬರ್ನಗ wornaga, *adv.* Formerly, once upon a time.  
 ಬರ್ನಾಲಿ wornāli, *s.* A single pulse or artery. 2. the uvula. 3. a swelling in one of the kernels of the throat; *cf.* ಇರ್ನಾಲಿ.  
 ಬರ್ಪಲೆ worpalè, *s.* A lean, thin man. 2. a single leaf. 3. a mat made of single palmyra leaves. 4. a small mat for one person; *cf.* ಬರ್ಬಳೆ.  
 ಬರ್ಪುಡೆ worpuḍe, *s.* Torment, trouble. 2. one side.  
 ಬರ್ಪುಡೆ worpuḍe, *s.* A single load.  
 ಬರ್ಪೆ worpe, *see* ಬರಿಪೆ.  
 ✓ಬರ್ಪೊರ್ತು, ಬರ್ಪೊಳ್ತು worportu, worpoltu, *s.* Half a day. — ಏ ಟೀಲೆ half a day's labour; work that can be finished within half a day.  
 ಬರ್ಬಡಿ worbaḍi, *adj.* Single. — ಕುಂಟು a garment, a small piece of cloth. *adv.* Whole, all over, entire.  
 ಬರ್ಬಲೆ, ಬರ್ಬಳೆ worbale, worbale, *s.* A single slip of a bamboo. 2. a bangle.  
 ಬರ್ಬುದ್ಧಿ worbuddhi, *s.* Union, harmony.  
 ಬರ್ಬುಳೆ worbuḷe, *s.* A single crop.  
 ಬರ್ಬಾಗ್ worbhāga, *s.* A single part, portion or division.

ಬರ್ಮಾ worma, *s.* A vital organ or member; *also* ವರ್ಮ. 2. a secret. — ಏ secret; pricking; vital. — ಏ ಜಾನ್ a vital part. — ಏ ಪಾತೆರ a secret that will affect a person.  
 ಬರ್ಮರ wormara, *s.* The trunk of a tree lopped of its branches.  
 ಬರ್ಮೆ, ಬರ್ಮೆಲಾ worme, wormelē, *adv.* Throughout, everywhere, all over.  
 ಬರ್ಯೆ worrya, *s.* Remainder. — ಕರ್ಯೆ conclusion. — ಸಂಕಟ dangerous sickness.  
 ಬರ್ಲಾ wola, *s.* A seer, a measure equal to eighty tolas. — ಬಾರ್ a seer of paddy. — ಬಾರ್ಡಾಯೆ (*lit.* a man worth a seer of paddy), a worthless man.  
 ಬರ್ಲುನಿ worluni, *see* ಬರ್ಬನಿ.  
 ✓ಬರ್ವೆ worva, *s.* Crookedness. | *adj.* Oblique, slope; *cf.* ಬಿರೆ. — ಉಂ ತುನಿ to stand crookedly. — ಪಾತೆರುನಿ to talk evasively.  
 ಬರ್ವಾರ worvāra, *see* ಬರುವಾರ.  
 ಬರ್ಸೆ worsā, *s.* A year; *also* ವರ್ಸ.  
 ✓ಬರ್ಲಂಗುನಿ woluṅguni (ಬಲಿಂಗ್), *v. n.* To move in a circle or to and fro.  
 ಬಲಂಗುನಿ wolaṅguni (ಬಲಿಂಗ್), *v. n.* To incline, lean.  
 ✓ಬಲಂದಲ, ಬಲಂದಲೆ wolandala, wolandale, *s.* Swoon, fainting.  
 ✓ಬಲಂಪು, ಬಲಪ್ wolaṃpu, wolaṃpu, ✓ *s.* Cleanliness, purity. ✓ 2. affectation in walking.  
 ✓ಬಲಪುನಿ wolaṃpuni (ಬಲ), *v. a.* To love. 2. to fondle.

- ಬಲಮಾಯಿ wolamāyi, *s.* Pasture.  
 —ಪಾಡುನಿ to tie cattle for grazing;  
*also* ಉಳಮಾಯಿ.
- ✓ ಬಲಮೆ, ಬಲುಮೆ wolame, wolume, *s.* Affection, love, kindness.
- ಬಲಸ್ wolasu, *adj.* Putrid, stinking, dirty, unclean; *also* ಹೊಲಿಸ್.
- ಬಲಾ wolā, *intj.* Behold! lo!
- ಬಲಿ oli, *An affix to verbs meaning can, e. g.* ಮಕ್ಕಳಿಲಿ can make, *or* can be made; ಪೋಪೊಲಿ can go; ಪೋದೊಲಿ can read, *etc.* (*opp.* to ಬಲ್ಲಿ cannot).
- ↓ ಬಲಿ woli, *s.* A cadjan leaf used to write upon. —ತ ಕುಡ್ಡು a basket made of cadjan leaves.
- ✓ ಬಲಿಪ್ಪ woliṣu, *s.* The skin. 2. the skin of a snake. 3. shape. —ಸೆಪ್ಪನಿ to cast off the skin, as a snake.
- ಬಲಿಪ್ಪನಿ woliṣuni (ಬಲಿ), *v. n.* To be possessed with a demon.
- ಬಲಿಪೆ woliṣe, *s.* Gratuitous supplies to persons of distinction.
- ↓ 2. a present, gift. —ಕೊಪಿಪಿನಿ to give a present; *also* ಉಲಿಪೆ.
- ಬಲಿಮದೆ wolimade, *s.* A place where devil-dancers are painted.
- ✓ ಬಲಿಯುನಿ woliyuni (ಬಲಿ), *v. n.* To favour, be kind, as superiors to inferiors.
- ಬಲುಂಗುನಿ woluṅuni, *see* ಬಲಂಗುನಿ.
- ಬಲೆ wole, *pl. of* ಬಲಾ.
- ಬಲೆಪ್ಪ woleppu, *see* ಲೆಪ್ಪ.
- ಬಲ್ಪ wolpa, *see* ಬಿಳು.
- ↓ ಬಲ್ಪೆ wolpe, *s.* Purity; *cf.* ಬಲಂಪು. 2. *see* ಬಲಿಪೆ.

- ಬಲ್ಪೆ wolbe, *s.* A kind of paddy-field.
- ಬಲ್ಪೆ wolme, *see* ಬಲುಮೆ.
- ✓ ಬಲ್ಪಣಿಗೆ wolanigē, *s.* A cloth covering the privities.
- ಬಲ್ಪಾಸ್ wollāsu, *see* ಉಲ್ಲಾಸ.
- ↓ ಬಲ್ಪಿ woli, *s.* The sheet, *i. e.* a broad piece of cloth, used for covering the body in bed. 2. a laced cloth for wearing; *also* ಬಲ್ಪೆ.
- ↓ ಬಲ್ಪೆ, ಬಳ್ಳೆ wolle, wolle, *s.* A water-snake. 2. *see* ಬಲ್ಪೆ.
- ಬಲ್ಪೆಕೊಡಿ wollekoḍi, *s.* A medicinal plant *Memecylon amplexicaule*.
- ಬಲ್ಪೆ wolvē, *s.* Resemblance, similarity.
- ಬವ್ವ wovu, *intg. pron.* Which? what? ಬವ್ವಲಾ whatever, anything.
- ಬವ್ವಳು wovulu, *see* ಬಿಳು.
- ಬಶ woša, *s.* Charge, possession. 2. subjection; *also* ವಶ. —ಆಪಿನಿ to pass into possession, to submit; to be fascinated, charmed. —ಮಕ್ಕನಿ to take charge of; to subject, subdue; to gain over, enchant, charm, decoy.
- ಬಶೀಲ್, ಬಶೀಲಿ, ಬಶೀಲಿ wošily, wošili, wošēli, *s.* Bias, partiality; *also* ವಶೀಲಿ. —ಮಕ್ಕನಿ to be partial.
- ↓ ಬಸಗೆ, ಬಸಯ, ಬಸಯೆ wosage, wosaya, wosaye, *s.* News. 2. the ceremony of sending a messenger to a girl's husband

or parents, with the news of her attaining puberty. —ಕಡಪುಡುನಿ to send such a message.

✓ಬಸರ್ wosaru, s. A spring, fountain. ತಳ— a fountain-head. ನಂಡೆ— an oozing or trickling spring. ಪುಡೆ— a lateral spring.

✓ಬಸರುನಿ wosaruni (ಬಸರ್), v. n. To ooze, leak.

ಬಸೀಲ್ wosily, see ಬಶೀಲ್.

ಬಸೂಲು wosūlu, s. Collection or recovery of any dues; also ವಸೂಲು. —ಮಕ್ಕುನಿ to collect, recover.

✓ಬಳ wola, adj. Inner, internal.

✓2. secret, private; also ವಳ. —ಕೈ intermeddling; collusion, conspiracy.

ಬಳಗಾಪಿನಿ wolaḡāpini (ಬಳಗಾ), v. n. To submit, obey. 2. to adhere, as to a party.

✓ಬಳಗುಟ್ಟು wolaḡuṭṭu, s. A secret, mystery.

ಬಳಚಿಲ್ wolaçilu, s. A grove,

under-wood; a fenced wood near a house; also ಲಚ್ಚಿಲ್.

ಬಳಮಟ್ಟು wolaṡattu, s. The internal measurement of a given area, or of a hollow thing.

ಬಳಮಾರ್ಗ wolaṡārga, s. A by-path, footpath; also ಲಳಮಾರ್ಗ.

✓ಬಳವು, ಬಳಾವು wolaṡavu, wolaṡāvu, s. Curve, bend; inclination.

✓2. the mind, secret thought.

ಬಳಮುಂದಿಲ್ wolaṡamundiḷ, s. The inner courtyard of a house.

ಬಳಸಂಚಿ, ಬಳಸಂಚು wolaṡaṡāñci, wolaṡaṡāñcu, s. Collusion, conspiracy, plot.

ಬಳಸೂತ್ರ wolaṡasūtra, s. The inner frame of a door or window.

✓ಬಳಿ woli, s. Light, splendour.

✓ಬಳೆವುನಿ wolaṡevuni (ಬಳೆ), v. a. To call.

ಬಳೆವುನಿ wolaṡevuni, see ಲಲೆವನಿ.

ಬಳ್ತ, ಬಳ್ತ, ಬಳ್ತ, ಬಳ್ತ wolaṡtu, wolaṡta, wolaṡtu, wolaṡpa, see ಬಿಳು.

ಬಳೈಕೊಡಿ wolaṡaikodi, see ಬಲೈಕೊಡಿ.

ಓ

WŌ

ಓ wō, The twelfth letter of the alphabet. In MSS. it is often written ವೋ.

ಓ wō, intj. O! oh! as, ಓ ರಾಮಾ O Rāmā! ಓ ಅಪ್ಪಾ O mother!

✓ಓಂಕದೆ wōṅkadè, s. An effort to vomit, retching. 2. heav-

ing of the belly. —ಕುಟ್ಟುನಿ to vomit.

✓ಓಂಗೇರುನಿ wōṅḡeruni (ಓಂಗೆರ್), v. n. To listen. 2. to overhear, eavesdrop.

ಓಂಟೆ wōṅṭi, see ಒಂಟಿ.

✓ಓಂಟೆ wōṅṭe, s. A kind of large

thin reed. 2. a pipe made of reed.

ಹಿಂಟಿ wōṅṭe, *see* ಹಿಟ.

✓ ಹಿಂಟಿಪುಳಿ wōṅṭepuḷi, *s.* The sour fruit of *Garcinia cambogia*; *also* ಎಸಳೆಪುಳಿ, ಕರ್ಕಪುಳಿ.

ಹಿಂಡು wōṅḍu, (*abbr. of* ಹಿಳುಂಡು) Where is it?

✓ ಹಿಂತಿ wōṅṭi, *s.* A blood-sucker, salamander. —ಕುತ್ತ a swelling of the face. —ವಿನ್ a kind of fish.

✓ ಹಿಂಕಳಿ, ಹಿಂಕುಳಿ wōkaḷi, wōkuḷi, *s.* Crimsoned turmeric water. —ಆಟ squirting this red liquid upon passers by *etc.* at the conclusion of an important temple festival *or* of a marriage; *also* ಆರಡ.

✓ ಹಿಂಕೊಣುನಿ wōkoṇuni (ಹಿಂಕೊಣ್), *v. a.* To answer to a call.

✓ ಹಿಂಜೊಣುನಿ wōjoṇuni, *see* ಹಿಂಜೊಣುನಿ. ಹಿಚಿ wōcī, *s.* A pair, couple. —ಪಾಡುನಿ to pair, couple.

ಹಿಜ, ಹಿಜಸ್ಸು wōja, wōjassa, *s.* Light, splendour. 2. strength. 3. bravery, valour.

ಹಿಜ್ಜಾ wōjǰā, *intj.* Hailing, calling out to a person at a distance.

ಹಿಜ್ಜು wōjǰu, *s.* A tie, knot. —ಪಾಡುನಿ to tie.

✓ ಹಿಟ wōṭa, *s.* Running, race. 2. the current of a stream, sailing of a vessel.

✓ ಹಿಟಿಪುಳಿ wōṭepuḷi, *see* ಹಿಂಟಿಪುಳಿ.

✓ ಹಿಡ wōḍa, *s.* A boat, wherry. —ದಾಯಿ a boatman. —ದ ಬಲೆ a

net for throwing from a boat. —ಮರಯಿ a boat-shaped wooden trough.

✓ ಹಿಡರಿ wōḍari, *s.* ✓ A potter. 2. a term of reproach implying want of sense. —ಕೆಲಸ, —ಬೇಲೆ the potter's work; a clumsy *or* ill-executed work.

ಹಿಡಿಕಟ್ಟು wōḍikaṭṭu, *s.* A religious *or* social association of members of the same caste at board, festival, marriage *etc.*; *cf.* ಕೂಡುಗಟ್ಟೆ.

✓ ಹಿಡಿಲ್, ಹಿಡು wōḍilu, wōḍu, *s.* A potsherd. 2. a tile.

✓ ಹಿಡುನಿ wōḍuni (ಹಿಡ್), *v. n.* To run. ಬೇರ್— roots to spread in every direction.

ಹಿಡೆ wōḍè, *see* ಬಡೆ.

ಹಿಡೆ, ಹಿಡೆಗ್ wōḍe, wōḍegḡ, *adv.* Where? *cf.* ಹಿಳು.

ಹಿಡ್ರೆಯಿ wōḍreyi, *abbr. of* ಹಿಡಮರಯಿ; *see* ಹಿಡ.

✓ ಹಿಣಿ wōṇi, *s.* A lane, alley.

ಹಿಣೆ wōṇe, *see* ಊನ.

ಹಿಣೆದಾಯೆ wōṇedāye, *s.* An areca-nut planter. 2. the name of a caste. 3. a lame man.

✓ ಹಿಡಾವುನಿ wōḍāvuni, *c. v.* (*of* ಹಿಡುನಿ) To cause to read, to teach how to read.

✓ ಹಿಡಿಗಿ, ಹಿಡು wōḍige, wōḍu, *s.* Reading, perusal.

✓ ಹಿಡುನಿ wōḍuni (ಹಿಡ್), *v. a.* To read, peruse. ಹಿಡ್ ವಸ್ತುನಿ to read over to another.

ಓದ್ಯಾ wōdya, *see* ಪಾಪ್ಯ.

ಓನಾಮ wōnāma, *s.* The first letters with which a Hindu commences his studies, meaning 'I make obeisance to the Infinite'. 2. an alphabet.

ಓಪಸಾಲೆ wōpasāle, *see* ಬಪ್ಪಸಲೆ.

✓ಓಪಾದಿ wōpādi, *adv.* Like, according to.

✓ಓಪು wōpu, *s.* Polish. —ದ ಫಿಯಿನ್ಯ a fine kind of sand used for polishing jewellery. —ಕೊಪಿನ, —ಪಾಡುನ to polish.

ಓಪೆದಾಯೆ wōpedāye, *pro.* What man? *intj.* An expression of contempt.

ಓಬೆಲ್ wōbelu, *s.* The song of women sung while transplanting rice-plants.

✓ಓಮ wōma, *s.* The seed of bishop's weed, common caraway, *Sison amomum*, *Ptychotis ajowan*. 2. any small seed.

ಓಮ wōma, *see* ಹೋಮ.

✓ಓಮನ wōmana, *adj.* Darling, dear. *s.* Fondness, tenderness.

✓ಓಯಿ wōyi, *intj.* A polite form of ಓ used in hailing, or in answering the call of a superior person. ಓಯಾ O sir!

✓ಓಯಿಕ್ಕನೆ wōyikkane, *s.* A quill of a porcupine.

ಓಯ್ಯ wōyya, *see* ಬಯ್ಯ.

ಓರಾಟೆ wōrāta, *see* ಹೋರಾಟ.

ಓರಿ wōri, *s.* A kind of whisky.

✓ಓರಿಗೆ wōrige, *s.* Grumbling, howl.

✓2. tallness, height.

ಓರಿಯಿಲ್ಲ, ಓರಿಲ್ಲ wōriyillu, wō-

rilly, *s.* A hut. 2. a house with quarrelling inhabitants.

ಓರಿಯುನಿ wōriyuni (ಓರಿ), *v. n.* To grumble; *see* ಬರಿಪ್ಪನ.

ಓರುನಿ wōruni (ಓರ್), *v. n.* To prate, babble; to wrangle.

✓ಓರೆ wōre, *adj.* Crooked; bent.

✓ಓರೆಕೋರೆ wōrekōre, *adj.* Oblique, uneven, irregular.

ಓರೇವುನಿ, ಓರೊವುನಿ wōrēvuni, wōrovuni (ಬರೆ, ಬೆರೊ), *v. n.* To be grumbling; to quarrel continually.

ಓರೈನಿ wōryuni, *see* ಬಿರಯುನ.

✓ಓಲಗ wōlaga, *s.* A royal assembly, durbar.

✓ಓಲಗ wōlaga, *s.* A band of musicians. —ದಾಯೆ a musician. —ಮಕ್ಕನಿ to play upon musical instruments.

✓ಓಲಯಿ wōlayi, *s.* Menial service of Pariahs. —ದಾಯೆ a menial servant.

✓ಓಲಯಿವುನಿ wōlayipuni (ಓಲಯು), *v. a.* To serve. 2. to do homage. [ever.

ಓಲಾಯಿ wōlāyi, *adv.* Always,

ಓಲಿ wōli, *s.* A festival in honor of cupid; *bet.* ಹೋಳಿ.

ಓಲಿಗೆ wōlige, *see* ಹೋಲಿಗ.

ಓಲಿಯ, wōliya, *s.* A furrow, trench in the earth made by a spade or pickaxe. —ಸೆಪ್ಪನಿ to make a trench.

ಓಲು wōlu, *adv.* As, like. *s.* Likeness, resemblance.

✓ಓಲೆ wōle, *s.* A metallic ear-ring. 2. a palmyra leaf rolled up

and put into the hole of a female's ear. 3. a letter or epistle inscribed on a palmyra leaf. —ಸಾರಿ the carrier of such a message. —ಬೆಲ್ಲ jaggory made of palm juice.

ಓಲೆಗ wōlega, *see* ಓಲಗ.

✓ಓಲೆಗುನಿ wōleguni (ಓಲೆಗ), *v. n.* To sit in state. 2. to lean, recline. 3. to tremble as a demon-priest.

ಓಲೆಮಣಂಗ್ wōlemanāṅṅu, *s.* A kind of fish.

ಓಲ್ಯ wōlya, *see* ಓಲಿಯ.

ಓವು wōvu, *intg.* Which? what?

ಓಹೋ wōhō, *intj.* Oh! oh!

ಓಳಿಗ್ wōligu, *adj.* Flexible, pliable.

ಓಳಿಗೆ wōlige, *see* ಹೋಳಿಗೆ.

ಓಳು wōlu, *adv.* Where? —ಲಾ, ಓಳೋಳುಲಾ, ಓಳಾಂಡಲಾ anywhere, everywhere. ಬಳ್ಳೆ, ಬಳ್ಳು, ಬಳ್ಳುಡ್ಡು wherefrom? whence? ಬಳ್ಳು of what place? ✓ಬಳ್ಳು where? whither? in what place? whereabout?

ಓಳೆ wōle, *see* ಓಲೆ.

## ಔ

## AU

ಔ au, The thirteenth letter of the alphabet.

✓ಔಂಕುನಿ auṅkuni (ಔಂಕ), *v. a.* To press down.

ಔಂಟು auṅṭu, *s.* Arrogance, insolence, pride.

ಔಂಪುನಿ aumpuni (ಔಂ), *v. a.* To chew, mumble, bite softly.

ಔಟು auṭu, *s.* End, termination. —ಆಪಿನಿ to be finished.

ಔಡೆ auḍe, *s.* *Dolichos catjang*; also ಅವಡೆ.

ಔತ аута, *s.* The letter ಔ in combination with a consonant, as in ಕೌ. —ಕೊರ್ಪಿನಿ to combine it so.

ಔತಣ, ಔತನ autāṇa, autana, *s.* A grand dinner. —ಮಕ್ಕುನಿ to give such a dinner.

ಔದಾರ್ಯ audārya, *see* ಉದಾರ.

ಔದಿ audi, *s.* *see* ಅವಧಿ.

ಔದ್ರೇಕ audrēka, *see* ಉದ್ರೇಕ.

ಔರ аура, *adj.* Light, not heavy; *cf.* ಹಸುರ.

ಔಶಕುನ auśakuna, *see* ಅಶಕುನ.

ಔಶದ, ಔಷಧ, ಔಷಧಿ, ಔಶುಧಿ auśada, aushadha, aushadhi, auśudhi, *s.* Medicine. 2. a drug.

ಔಸ ауса, *see* ಆಯುಷ್ಯ.

ಔಳು aḷu, *see* ಅವಳು.



ಕ

K

ಕ ka, The fourteenth letter of the alphabet.

ಕಂಕಣ kaṅkaṇa, s. A bracelet.

2. a sacred string tied round the right wrist of a bridegroom or the left of a bride.

ಕಂಕಣಕಾರ kaṅkaṇakhāra, s. Borax used in soldering metal.

ಕಂಕಣಿ, ಕಂಕಣಿ kaṅkaṇi, kaṅkaṇe, s. A bracelet of gold or shell-lac, with prickly chasings.

—ಬಳಿ a shell-lac bracelet of similar form covered with Dutch metal.

ಕಂಕಣಿ kaṅkaṇe, adv. On the face, flatwise.

ಕಂಕಪ್ಪೆ kaṅkappè, s. A small hammer, especially used by goldsmiths.

ಕಂಕಭಟ್ಟಿ kaṅkabhaṭṭe s. The assumed name of Dharmarājā while residing in disguise with Virāṭarājā.

ಕಂಕರಿಪುನಿ, ಕಂಕರಿಯುನಿ kaṅkaripuni, kaṅkariyuni (ಕಂಕರಿ), v. n.

To hawk, force up phlegm with a noise; to clear the throat; to hem.

ಕಂಕಿಣಿ kaṅkiṇi, see ಕಂಕಣಿ.

ಕಂಕುಷ್ಟ, ಕಂಕೋಷ್ಠ kaṅkuṣṭa, kaṅkoṣṭa, s. A kind of fragrant drug, used as a cosmetic.

ಕಂಕುಳ kaṅkuḷa, s. The armpit.

ಕಂಕೆ kaṅke, see ಕಂಕಭಟ್ಟಿ.

ಕಂಗ್ ಕಾಂಗ್ಯ, s. The areca-nut tree.

ಕಂಗಣ kaṅgaṇa, see ಕಂಜಣ.

ಕಂಗಲ್, ಕಂಗಾಲ್ kaṅgaly, kaṅgaly, adj. Destitute, poor. 2. weak. 3. inferior. —ತನ poverty, weakness. —ಆಪಿಸಿ to be poor; to become weak, or decrepit.

ಕಂಗಿಲ್, ಕಂಗಿಲ, ಕಂಗುಲ, ಕಂಗುಳ kaṅgili, kaṅgila, kaṅgula, kaṅgula, s. A kind of dancing among pariahs at a particular season. 2. a song sung at the time.

ಕಂಗುರಿ kaṅguri, s. Enchased tin foils used in decoration.

ಕಂಜಣ, ಕಂಜಿಲ kaṅṅaṇa, kaṅṅila, s. A small plate. —ಪಲ್ಲಯಿ a flat earthen plate. —ಬಟ್ಟಲ್ a hollow plate.

ಕಂಚಲ, ಕಂಚಳ, ಕಂಚಾಲ kaṅcala, kaṅcala, kaṅcāla, s. The bitter gourd, *Momordica charantia*.

ಕಂಚಿ kañci, s. The town of Conjeveram.

ಕಂಚಿ ಕಾಂಚಿ kañci, s. Gong-metal, bell-metal. —ಕಲಶ a vase. —ಕಡುಮುಟ್ಟು metallic utensilsof a demon shrine. —ತಿಪಲೆ a lamp-post with circular tiers of lamps, —ಬಾಜನ a vessel made of that metal.

ಕಂಚಿಕಾಮಾಕ್ಷಿ kañcikāmākshi, s. The name of a goddess at Conjeveram.

✓ಕಂಚಿಕಾಯಿ, ಕಂಚಿಪುಳಿ kañcikāyi, kañcipuḷi, s. A kind of bitter orange used in medicine.

ಕಂಚಿಕಾರೆ kañcikāre, s. A kind of wasp.

✓ಕಂಚಿಗಾರೆ kañcigāre, s. A worker in bell-metal, brazier.

ಕಂಚಿನಿ, ಕಂಚಿನಿ kañcini, kañcini, s. A dancing-girl.

ಕಂಚಿಲ್ kañcily, s. A vow made to a demon.

✓ಕಂಚು kañcu, see ಕಂಚಿ.

ಕಂಜ kañja, s. A lotus. 2. see ಕಂಜ್ಯ.

ಕಂಜಲಿಗೆ kañjalige, s. A kind of tambourine.

✓ಕಂಚಿ kañji, s. ✓A calf. 2. the pestle of a grinding stone. 3. a sheaf of hay.

ಕಂಜೊಳು kañjolu, s. A kind of bush.

ಕಂಜ್ಯಾ kañjya, s. A bag or metallic vessel in which pilgrims put their offerings. 2. a wicker-work used for storing rice etc.

ಕಂಟ kaṇṭa, see ಕಂಠ.

ಕಂಟ, ಕಂಟಕ kaṇṭa, kaṇṭaka, s. Danger, peril.

ಕಂಟವು kaṇṭavu, s. An iron style used for writing upon palm leaves.

ಕಂಟೆ kaṇṭi, see ಕಂಠ.

ಕಂಟೆಯಾವುನಿ kaṇṭiyāvuni, c. v. (of ಕಂಟಿಯುನಿ) To stir up a quarrel.

ಕಂಟೆಯುನಿ, ಕಂಟೆಯುನಿ kaṇṭiyuni, kaṇṭiyuni (ಕಂಟಿ), v. n. To quarrel, fight. ಕಂಟುಟ್ಟು a quarrel.

✓ಕಂಟೆಲ್ kaṇṭely, s. The neck, throat. —ಡಿ, —ವ ಅಜ swearing by the neck.

ಕಂಟೈಲೆ kaṇṭyele, s. A quarrelsome man.

ಕಂಠ kaṇṭha, s. The neck, throat. —ಪ್ರಮಾಣ up to the neck; swearing by the neck. —ಮಾಲೆ an ornament worn round the neck.

ಕಂಠಾಭರಣ kaṇṭhābharana, s. A kind of necklace.

ಕಂಠಾಕ್ಷರ kaṇṭhākshara, s. A guttural letter.

ಕಂಠಿ, ಕಂಠಿಸರ kaṇṭhi, kaṇṭhisara, s. A necklace of gold beads worn by males.

ಕಂಠಿರಾಯೆ kaṇṭhirāye, s. The name of a certain king. —ವಾಣಿ a gold coin issued by him.

✓ಕಂಡ್, ಕಂಡದಿ kaṇḍu, kaṇḍudi, adj. Stolen. —ಕೆಲಸ stealing; adultery. ಕಂಡೆಪೊಟ್ಟಿ a woman who has become pregnant by adultery, vlg.

ಕಂಡಬೆ kaṇḍubi, see ಕಂಡೆಜಿ.

ಕಂಡ kaṇḍa, s. A field.

ಕಂಡ kaṇḍa, see ಖಂಡ.

ಕಂಡಣಿ, ಕಂಡಣ್ಣೆ kaṇḍani, kaṇḍanye, s. A husband.

ಕಂಡಣೆ kaṇḍane, see ಖಂಡನೆ.

ಕಂಡಪಿನಿ kaṇḍapini, abbr. of ಕೊಂಡು ಬರ್ಪಿನಿ.

ಕಂಡಾಬಟ್ಟೆ kaṇḍābaṭṭe, adj. Confused, out of order. 2. unreasonable, improper. adv. Confusedly; at random: im-

properly. --ತಿಂಸುನಿ to roam about. --ಪಾತೆರುನಿ to prate, prattle; to abuse; to speak nonsense.

ಕಂಡಾವುನಿ kaṇḍāvuni, *see* ಕೊಂಡು ಬರ್ಪಿನಿ.

✓ಕಂಡಿ kaṇḍi, *s.* A hole, opening. 2. a window; *cf.* ಖಂಡಿ.

ಕಂಡಿತ kaṇḍita, *see* ಖಂಡಿತ.

ಕಂಡಿಮರ kaṇḍimara, *s.* The trunk of a tree cut down for sawing.

✓ಕಂಡು kaṇḍu, *s.* A thief. 2. a knave, rogue.

ಕಂಡುಗ kaṇḍuga, *see* ಖಂಡುಗ.

ಕಂಡುನಿ kaṇḍuni (ಕಂಡಿ), *v. a.* To take. 2. ✓to steal.

✓ಕಂಡೆ kaṇḍe, *s.* ✓A bulbous root. 2. the stomach. 3. bottom. --ಕಾರುನಿ (*lit.* the stomach to evacuate), to be hard pressed, bothered; to be done up. --ಪಾರುನಿ, to suffer from colic. --ಮೆಗರುನಿ to grow *or* appear above the surface of earth, as the trunk of a coconut tree *etc.*

ಕಂಡೆಕುಟ್ಟೆ kaṇḍekutti, *s.* A dwarf.

ಕಂಡೆಗಾರೆ kaṇḍegāre, *see* ಕಂಡು.

✓ಕಂಡೆರಿಯುನಿ kaṇḍeriyuni (ಕಂಡೆರ್), *v. a.* To make a cut.

✓ಕಂಡೆಲ್ kaṇḍelu, *adj.* ✓Thievish, stealing. ✓ತನ thievishness, theft. ✓ಕಂಡೆಲೆ a male thief. ಕಂಡೆಲು a female thief.

✓ಕಂಡೆನುನಿ kaṇḍonu, *v. ref. (lit.)* to take for oneself) To steal, rob.

✓ಕಂಠ್ kaṇṭh, *s.* The eye; the sight, vision. 2. the nipple of a breast, pap *etc.* 3. a rent, tear. 4. the eye of a needle. 5. the star in a peacock's feather. --ದ ಅಡ್ಡ out of sight. --ದ ಇಮೆ the eye-lashes. --ದ ಕುರುಬು, --ದ ರೆಪ್ಪೆ the eyelids. --ದ ಕೊಡಿ, --ದ ಮುನೆ the outer corner of the eye. --ದ ನಟ್ಟಿಸೆ, --ದ ಮಣಿ the eye-ball. --ದಡಿ a speck in the eye. --ದ ಪರೆ a film on the eye. --ಸುರ್ಕು the rheum of the eyes. --ದ ಅಲಿ, --ದ ಬೊಂಬೆ, --ದ ಬೋಲೆ the pupil of the eye. --ದ ನಿಮೆ ✓the eye-brows. ✓ನೀರ್ tears. --ನೀರ್ ದೆಪ್ಪುನಿ to shed tears. --ಬೇನೆ sore eyes. --ಮಲ್ಲೆ liberality, prodigality; eagerness. --ಮುಟ್ಟಿಲೆ a man given to winking. --ನೋನೆ a beck, wink. --ಹಾಳತ an estimate made by looking at a thing, a rough calculation. ಬಿರೆ a squint, leering. ಕುರುಡು a blind eye. ಬೇಸಲ್ a sickness in which the eye-lashes fall off. --ಉಡೆದ್ ಫೋಪಿನಿ. --ಸುಡಾದ್ ಫೋಪಿನಿ to become blind. --ಬತ್ತುನಿ to wink. --ಬತ್ತಾದ್ ಕೊರ್ಪಿನಿ to instigate, encourage by winking. --ಕಟ್ಟುನಿ to blindfold, deceive. --ಕಳೆವುನಿ to stare vacantly, be puzzled. --ಕೂರುನಿ, --ತೂಂಕುನಿ, --ತೂಕಲಿಯುನಿ to doze, be sleepy. --ಜಪ್ಪುನಿ, --ಬುಡ್ಪುನಿ, --ಬುಲಾವುನಿ to open the eyes. --ಪಾರುನಿ to swoon. --ಮೆಲೆವುನಿ to stare.

ಕಂಠ್‌ಂಬರ kannumberu, *s.* Talking in sleep.

ಕಂಠ್‌ಕಟ್ಟು kannukattu, *s.* Blind-folding, deception. 2. jugglery, conjuration. —ದಾಯಿ a juggler.

ಕಂಠ್ kanna, *see* ಕಂನ.

ಕಂಠ್‌ಂಬರುನಿ kannambaruni (ಕಂಠ್‌ಂಬರಿ), *v. n.* To talk in sleep.

↓ ಕಂಠ್‌ದಿ kannadi, *see* ಕಂನಡಿ.

ಕಂಠ್‌ದಿಯುನಿ, ಕಂಠ್‌ಡ್ಯುನಿ kannadiyuni, kannadyuni (ಕಂಠ್‌ಡಿ), *v. n.* To be confused, perplexed.

ಕಂಠ್‌ಮಾಲ್ kannamāly, *s.* The morbid secretions of the eye.

ಕಂಠ್‌ರೆ kannāre, *adv.* With one's own eyes. 2. clearly, distinctly. —ತೂಪಿನಿ to see for oneself; to see clearly.

ಕಂಠ್‌ನಿ kanni, *s.* Fibre. 2. gummy exudation from the outer fibrous covering of a coconut. —ಮರ *Caryota urens.*

ಕಂಠ್‌ಚ್ಚು kannučcu, *s.* A kind of insect, infesting the eyes.

ಕಂಠ್‌ನೋಜಿ kannōji, *see* ಕಂನೋಜಿ.

ಕಂಠ್‌ kantu, *s.* An instalment or stipulated period of payment. —ಪತ್ರ a written contract to fulfill an obligation by instalments. —ಮಳ್ಳುನಿ to agree to pay a debt by instalments; to fix, settle.

↓ ಕಂಠ್‌, ಕಂಠ್‌ kantu, kanta, *s.* Depth. 2. a precipice, steepness. *adj.* Deep. 2. precipitous. *adv.* Deeply. 2. precipitously. —ತೂ

ಪಿನಿ to fathom the depth of water. —ದೀಪಿನಿ to plant deeply.

—ನಡಪುನಿ, —ಪೋಪಿನಿ. *see* ಕಂಠನಿ ಪೋಪಿನಿ.

↓ ಕಂಠನಿ kantanè, *adj.* Inclined, bent downward. —ಕೊಟ್ಟು a spade the edge of which is inclined inward. —ಪೋಪಿನಿ to walk with downcast eyes.

ಕಂಠ್‌ವುನಿ kantāvuni, *c. v.* (of ಕಂಠುನಿ) To cause to fall or sink. 2. to prick. 3. to offend.

ಕಂಠು kantu, *see* ಕಂಠ್.

↓ ಕಂಠುನಿ kantuni (ಕಂಠ್), *v. n.* ↓ To sink, go down. 2. ↓ set, as the sun *etc.* 3. to be pricked, as with a thorn, razor *etc.* 4. to take to heart. 5. to be offended.

↓ ಕಂಠೆಲ್ kantely, *s.* Sinking.

↓ ಕಂಠ್‌ ಕಂದು, *adj.* Dull, faded. 2. inferior. —ಜೊಳ್ಳಿ inferior silver. —ಪೋಪಿನಿ to fade; to become pale.

↓ ಕಂಠ್‌ಕ, ಕಂಠ್‌ಕ kandyka, kandaka, *s.* A ditch, trench.

↓ ಕಂಠ್‌ಂಬಿ kandambi, *s.* The excrement of a new-born child, calf *etc.*

↓ ಕಂಠ್‌ಯೆ kandāya, *s.* A space of four months. 2. assessment, tax.

ಕಂಠ್‌ವುನಿ kandāvuni, *c. v.* (of ಕಂಠುನಿ) To render dim or dull. 2. to deteriorate the actual state or quality of a thing.

ಕಂದು kandu, *see* ಕಂಠ್.

↓ ಕಂಠುನಿ kanduni (ಕಂಠ್), *v. n.* To fade, wither; to be wan. 2. to

become dim *or* dull. 3. to be vexed, annoyed.

✓ಕಂದೆಲ್ kandelu, *s.* A pitcher, large pot. —ಜುಮಾರಿ a drunkard.

ಕಂದೆಲ್ಬೂರು kandelubūru, *s.* A kind of creeper.

ಕಂದೊಡಿ kandōḍi, *s.* An adder, viper. —ಸಂತಾನ wicked people. ಚಟ್ಟಿ— a broad hooded snake. ತಾಡು— a grey coloured snake. ನೀರ್— a water-snake. ಪಿಲಿ— a yellow spotted snake. —ಬೂರು a kind of creeper.

ಕಂದನ kanna, *s.* A hole. —ಕುರೆಪಿನಿ to bore a hole.

✓ಕಂದನಡ kannāḍa, *s.* The Canarese language. *adj.* Of *or* belonging to Canarese *or* Canara.

✓ಕಂದನಕ kannāḍaka, *s.* A pair of spectacles, an eye-glass.

✓ಕಂದನಡಿ kannāḍi, *s.* Glass. 2. a mirror. 3. a pair of eye-glasses. —ಬಲ a network for suspending earthen vessels. —ಬಳಿ a glass bangle.

ಕಂದನಡೆಯುನಿ kannāḍeyuni, *v. n.* To suffer from morbid secretion of the sore eyes.

ಕಂದನಡೆರ್ kannāḍery, *s.* A class of Canarese speaking Śūdras. ಕಂದನಡೆ a man of this class.

ಕಂದನಿ kanni, *see* ಕಂನಿ.

ಕಂದನಿಕೆ kannike, *see* ಕನ್ನಿಕೆ.

ಕಂದನೋಜಿ kannōji, *s.* A class of professional thieves from the ghauts. 2. a rogue.

ಕಂಪ kampa, *see* ಕಂಪ.

ಕಂಪ kampa, *s.* Agitation, tremor. 2. hesitation. 3. terror. ಭೂ— an earthquake. ಸಭಾ— diffidence in public speaking. ಕಂಪಾದ್ ಬುಡ್ಪಿನಿ to frighten; a fish to draw away the fishing tackle, when it has caught the bait.

ಕಂಪಿಯುನಿ kampiyuni (ಕಂಪ್), *v. n.* To tremble, quake, as with fear. *v. n.* To make a notch.

✓ಕಂಬ, ಕಂಭ kamba, kambha, *see* ಕಂಮ.

ಕಂಬದ್, ಕಂಬಾದ್, ಕಂಬಾಪ್ kambady, kambādy, kambāpy, *see* ಕಾಂಗ್.

✓ಕಂಬಿ kambi *s.* The borders of a cloth. ✓2. a flat bar of iron.

✓3. a wire. —ವೆಷ್ಟುನಿ, —ನೀಡುನಿ to run away.

✓ಕಂಬುಲ, ಕಂಬುಳ kambula, kambula, *s.* A bullock race in a rice-field.

ಕಂಬೆಚ್ಚಿ kambeḷi, *s.* A steel plate with holes for drawing wires.

ಕಂಬೆಲು kamberlu, *s.* Demons worshipped by pariahs. —ಕೊಟ್ಟು a hut of such a demon.

✓ಕಂಬೊಳಿ kāmboḷi, *s.* A blanket. —ಫರಿ a species of hairy caterpillar.

✓ಕಂಮು kamma, *s.* A pillar, post.

ಕಂಮಾರೆ kammāre, *s.* A blacksmith. [fective.

✓ಕಂಮಿ kammi, *adj.* Deficient, deficient. ಕಂಮುಕಿಂಮು kammukimmu, *intj.* Disturbance caused by talking.

- ✓ ಕಂಮೆನ, ಕಂಮ್ಮನ kammena, kam-  
yana, *see* ಕಮ್ಮನ.
- ✓ ಕಂಕರ್ಣ karṅka, *s.* The state of  
being to burnt *or* singed. —ಕೊ  
ಪಿಸಿ to fry, roast.
- ↓ ಕಂಕರ್ಣಲು karṅkallu, *s.* Gravel,  
hard sand.
- ✓ ಕಂಕರ್ಣಡುನಿ karṅkāḍuni (ಕಂಕರ್ಣಡ),  
*v. a.* To burn.
- ✓ ಕಂಚರ್ಣವುನಿ karṅcāvuni, *c. v.* (*cf.*  
ಕಂಚುರ್ಣನಿ) To cause to burn  
to cinders.
- ↓ ಕಂಚುರ್ಣನಿ karṅcūni (ಕಂಚುರ್ಣ), *v. n.*  
To be burned to cinders.
- ಕಂಟರ್ಣ karṅṭa, *s.* Obstinacy; ha-  
tred, grudge. —ಪತ್ತುನಿ to be  
obstinate; to have a grudge.
- ಕಂಟರ್ಣವುನಿ karṅṭāvuni, *c. v.* (*of*  
ಕಂಟುರ್ಣನಿ) To blacken, scorch.
- ಕಂಟುರ್ಣನಿ karṅṭuni (ಕಂಟುರ್ಣ), *v. n.*  
To fade, become pale; ✓ to be  
scorched.
- ✓ ಕಂಡೆರ್ಣ karṅḍe, *s.* The shrub  
*Sphaeranthus hirtus*. —ಫಣಮ  
ರ the tree *Carissa carandas*.
- ಕಂಪರ್ಣಕ್ಕಿ karpakki, *s.* A kind  
of small bird frequenting a  
sugarcane plantation. [cane.
- ✓ ಕಂಬುರ್ಣ karmbu, *s.* The sugar-  
ಕಂಬುರ್ಣಡ karmbuḍa, *see* ಕರಿಕಂಬುಡ.
- ✓ ಕಂಬುರ್ಣನಿ karmbunī (ಕಂಬುರ್ಣ), *v. a.*  
To mutter.
- ↓ ಕಂಬುರ್ಣಲು karmbelu, *s.* A stingy  
woman.
- ಕಂಸೆ kaṁse, *s.* Krushṇa's uncle.
- ಕಕ್ಕ, ಕಕ್ಕಾ kakka, kakkā, *s.* Sedi-  
ment. ಬೂತಯುವ — putrescence  
of sardines.
- ✓ ಕಕ್ಕಾಟ kakkāṭa, *s.* Constant  
vomiting.
- ಕಕ್ಕಾಟಿಕ್ಕಾರೆ kakkābikkāre, *s.*  
Alarm, fright. *adj.* Crooked.
- ಕಕ್ಕಾರೆ kakkāre, *see* ಕೊಕ್ಕರೆ.
- ✓ ಕಕ್ಕಾವುನಿ kakkāvuni, *c. v.* (*of* ಕಕ್ಕು-  
ನಿ) To cause to vomit.
- ✓ ಕಕ್ಕುನಿ kakkuni (ಕಕ್ಕು), *v. a. & n.*  
To vomit. ಎಷ — to emit poison.  
as a serpent.
- ಕಕ್ಕುಸ್ ಕಕ್ಕುಸು, *s.* A privy.  
—ಮಕ್ಕುನಿ to go to stool.
- ✓ ಕಕ್ಕೆ kakke, *s.* A crow, raven.  
—ಕೋರಿ a black kind of fowl.  
—ಮರ್ವಯಿ a kind of black  
shelled oyster.
- ✓ ಕಕ್ಕೆ kakke, *s.* *Cassia fistula*.  
—ಮರ its tree.
- ಕಕ್ಕೆಂಡೆಲ್ ಕಕ್ಕೆಂಡೆಲ್, *s.* The  
shrub *Canthium parviflorum*;  
*Citrullus colocynthis*.
- ಕಕ್ಕೋಕ ಶಾಸ್ತ್ರ kakkōkaśāstra, *s.*  
A treatise on women.
- ಕಜಣ kaṅaṇa, *see* ಕಂಜಣ.
- ↓ ಕಜಕಜ kaçakaça, *intj.* A sound  
produced, as when kneading  
any glutinous substance. —ತೊ  
ಫಣನಿ to tread *or* knead any-  
thing to a jelly.
- ↓ ಕಜಕ್ಕ kaçakka, *s.* A sound pro-  
duced by a stone falling into  
mud.
- ↓ ಕಜಪಿಪಿ, ಕಪಿಪಿಪಿ kaçapiçipi, kaçiku-  
çipi, *s.* Confusion, disorder. ↓ 2.  
reducing anything to a jelly.  
*adj.* Gummy, sticky. 3. zig-  
zag; difficult to decipher *or*  
read.

- ಕಜಿತ kaçita, *see* ಖಜಿತ.
- ಕಜೂರ kaçūra, *see* ಕಚ್ಚೂರ.
- ಕಜೂರಿ kaçūre, *s.* A clever man.
- ಕಜೇರಿ kaçēri, *s.* A public office.  
ತಾಲೂಕ್— the Tahsildar's office.  
ಹಜೂರ್— the Collector's office.
- ಕಚ್ಚಕಡಿ kaççakadi, *s.* A tortoise shell.
- ಕಚ್ಚಡೆ kaççade, *s.* An outcast.
- ಕಚ್ಚಾ kaççā, *adj.* Green, unripe; raw. 2. silly, indiscreet. 3. base, low.
- ✓ಕಚ್ಚಾಟೆ kaççāṭa, *s.* Quarrelling, fighting; dispute.
- ✓ಕಚ್ಚಾಡುನಿ kaççāḍuni, *v. a.* To quarrel.
- ✓ಕಚ್ಚಾವುನಿ kaççāvuni, *c. v.* (of ಕಚ್ಚುನಿ) To join fast.
- ಕಚ್ಚಿ kaççi, *see* ಕಚ್ಚಾ.
- ಕಚ್ಚಿ kaççi, *s.* A notch, incision.  
—ವಾಡುನಿ to make a notch.
- ಕಚ್ಚಿಕಡೆ kaççikada, *see* ಕಚ್ಚಕಡಿ.
- ಕಚ್ಚಿದಾಯೆ kaççidāye, *s.* A native of Cutch.
- ✓ಕಚ್ಚುನಿ kaççuni (ಕಚ್ಚುನಿ), *v. n.* To be joined fast. *v. a.* To bite.
- ✓ಕಚ್ಚೂರ kaççūra, *s.* A fragrant root of the *Zedoary Zerumbet* or *Curcuma Zerumbet*; *Kæmpferia galanga*.
- ✓ಕಚ್ಚಿ ಕಾಛೆ, *s.* The end or hem of a lower garment gathered up behind and tucked into the waist-band. —ಕಚ್ಚುನಿ to fasten the under cloth behind; any fluid to run down the rim

- while tilting; to turn the tail between legs, as a dog.
- ಕಜಂಟ, ಕಜಂಟೆ kaçanṭu, kaçanṭi, *see* ಕಸಂಟೆ.
- ಕಜಂಮದ ಮೆ kaçammadamè, *s.* The tonsure of a child.
- ಕಜಕ್ kaçaky, *s.* An oyster or cockle shell. 2. a cocoon shell. ಕೋಲು— the shell of a black oyster.
- ಕಜಕುರುವೆ kaçakuruve, *s.* A kind of basket.
- ಕಜಕೆ kaçakè, *adj.* Variegated with white and black. —ಕೋರಿ a white fowl streaked with black.
- ಕಜನೆ kaçanè, *s.* The green stuff floating on stagnant water.
- ಕಜರುನಿ kaçaruni, *see* ಕಜೆರುನಿ.
- ✓ಕಜವು, ಕಜಾವು kaçavu, kaçāvu, *s.* Rubbish, sweepings. 2. *see* ಕಜಿಲ್.
- ಕಜಾನೆ kaçānè, *see* ಖಜಾನೆ.
- ✓ಕಜಿವು kaçipu, *s.* Curry.
- ✓ಕಜಿಲ್ kaçilu, *see* ಕಜಿಲ್.
- ಕಜೆ kaçè, *s.* A kind of grass growing on brackish soil.
- ✓2. an acid substance accumulated on the teeth by chewing betel leaves.
- ಕಜೆ kaçè, *adj.* Dark-red, reddish.  
—ಅರಿ an inferior kind of rice.
- ✓ಕಜಿವುನಿ kaçepuni (ಕಜಿ), *v. a.* To chew. 2. to husk with the teeth or beak.
- ಕಜೆರುನಿ kaçeruni (ಕಜಿರಿ), *v. a.* To waste, as time. 2. to lose, as

sleep. 3. to delay, put off, as work or labour.

√ ಕಜೆಲ್ kajeḷu, *s.* The after-birth, *placenta*.

ಕಜೆಲ್ಪುನಿ kajelpuni (ಕಜೆಲ್), *see* ಕಜೆಪುನಿ, ಗಜೆಲ್ಪುನಿ.

ಕಜ್ಜಾತ್ kajjāṭu, *s.* North-west wind.

ಕಜ್ಜಾಯ kajjāya, *s.* A cake made of rice, jaggory and ghee. ಪಂಚ— a sweet preparation consisting of dhol, gingely seed, jaggory, cocconut, and cardamoms.

ಕಜ್ಜೆ kajji, *see* ಗಜ್ಜೆ.

ಕಜ್ಜೂರ kajjūra, *see* ಗಜಿರ್.

ಕಜ್ಜೆ kajje, *s.* Business, work.

ಕಜ್ಜೆರುನಿ kajjeruni (ಕಜ್ಜೆರ್), *v. n.* To be interrupted, procrastinated.

√ ಕಟ್ ಕುಟ್ kaṭukūṭu, *s.* The noise produced in biting or chewing any hard substance. 2. uneasiness in the bowels.

ಕಟ್ ಮಸ್ತು kaṭumastu, *see* ಗಟೆಮಸ್ತು.

ಕಟಕಟ kaṭakaṭa, *s.* Babbling, chattering. —ಪಾತೆರುನಿ to chatter; to speak harshly. —ತೆಲಿ ಪುನಿ to laugh noisily.

ಕಟಕ್ಕನೆ kaṭakkane, *adv.* Readily, suddenly, at once. —ಪಜ್ವಿನಿ to speak harshly.

ಕಟಲೆ kaṭale, *s.* The shopkeeper's open box for putting in cash.

ಕಟಾಕುಟೆ kaṭākuṭi, *s.* Confusion, disorder, disturbance. —ಸಾ ವಾಸ lumber, things lying in

confusion. —ದಾಂತಿನಾಯೆ a quiet man.

ಕಟಾರಿ kaṭāri, *see* ಕತಾರಿ.

ಕಟಾವು kaṭāvu, *s.* Reaping.

ಕಟಾಕ್ಷು kaṭāksha, *s.* A glance, side-look. 2. mercy, favour. —ತೋಜಾವನಿ to show mercy. —ದೀಪಿನಿ to regard with favour.

ಕಟೆನ kaṭina, *see* ಕರಿಣ.

ಕಟೆಪಿಟೆ kaṭipiti, *s.* Wrangling. 2. disagreement, misunderstanding. —ಬರ್ವಿನಿ misunderstanding to arise. —ಮಳ್ಳುನಿ to wrangle; to haggle in making a bargain; to disturb, as by babbling.

ಕಟುರ, ಕಟೂರ, ಕಟೋರ kaṭura, kaṭūra, kaṭōra, *adj.* Harsh, severe, cruel; *cf.* ಕರಿಣ.

ಕಟ್ಟುರೋಹಿನಿ kaṭkarōhīni, *s.* Black hellebore, *Helleborus niger*.

√ ಕಟ್ಟು kaṭṭu, *s.* A band, hoop. 2. a tie, bandage. 3. a bundle, packet. 4. an order, command; a regulation. 5. a bond. —ಕಟ್ಟಳೆ a law, institute, usage, routine. —ಕಾಲಿ fixed hire. —ಗರ್ವನಿ to loosen a tie. —ಸೆಪ್ಪನಿ to unfasten; to cancel a rule. —ಮಳ್ಳುನಿ to make a resolution, or rule; to communicate.

ಕಟ್ಟುಕಮು kaṭṭukamma, *s.* A fixed pillar.

ಕಟ್ಟುಕಡೆ kaṭṭukada, *see* ಕಡಕಟ್ಟೆ.

ಕಟ್ಟುಕಡಿ kaṭṭukadi, *s.* Determination, settlement.



- ಕಟ್ಟುಕಡೆ kattukadè, *s.* A final arrangement *or* resolution.  
 —ಕ finally, at last, on the extreme point.
- ಕಟ್ಟುಕಥೆ kattukathè, *s.* A fable, novel, romance.
- ಕಟ್ಟುಮುಟ್ಟು kattumuttu, *see* ಕಡು ಮುಟ್ಟು.
- ಕಟ್ಟುಲೈ kattulme, *see* ಕಟ್ಟಲೈ.
- ಕಟ್ಟುವಾಸು kattuvāsu, *s.* A rough kind of cloth. 2. a piece of cloth to wrap up clothes *etc.*
- ✓ಕಟ್ಟು ಕಟ್ಟಾ, *s.* A dam. 2. *see* ಕಟ್ಟೆ.
- ಕಟ್ಟು ಕಟ್ಟಾ, *see* ಕಟ್ಟು.
- ✓ಕಟ್ಟುಣ kattana, *s.* An embankment. 2. any earth- *or* stonework. ✓3. a building.
- ಕಟ್ಟುಣಚೀರವು kattanaçīravu, *s.* A bag with divisions; *also* ಗಟ್ಟಿಂ ಚೀರವು.
- ಕಟ್ಟುವುಣಿ kattapuni, *s.* An embankment between rice-fields *or* across a water-course.
- ✓ಕಟ್ಟುಲೈ kattalme, *s.* A building.
- ✓ಕಟ್ಟುಳೆ kattale, *s.* Custom, practice. 2. an order. 3. a rule, regulation.
- ಕಟ್ಟುಕುಟ್ಟು kattākuttu, *see* ಕಟಾಕುಟಿ.
- ✓ಕಟ್ಟುಣಿ kattāni, *s.* A necklace of five *or* seven strings of gold beads, each having a gold coin in the middle.
- ✓ಕಟ್ಟಾವುಣಿ kattāvuni, *c. v.* (*of* ಕಟ್ಟುಣಿ) To cause to bind *or* tie. 2. to have a house *etc.* built. 3. to supply. ಪುಡೆ— to supply with vegetables.

- ಕಟ್ಟಾವುಣಿ kattāvuni (ಕಟ್ಟು), *v. a.* To winnow.
- ✓ಕಟ್ಟುಣಿ kattige, *s.* Fuel, firewood.
- ಕಟ್ಟು kattū, *see* ಕಟ್ಟೆ.
- ಕಟ್ಟುತ್ತರ kattuttara, *s.* Adjustment, settlement. 2. order command. 3. the pacification of a devil.
- ✓ಕಟ್ಟುಣಿ kattuni (ಕಟ್ಟೆ), *v. a.* To bind, tie, fasten, secure. 2. to build, construct. 3. to set, as jewels. 4. to amass, as wealth. 5. to deposit, as money.
- ✓6. to pay government dues. ಕಟ್ಟೆದ ಕೊರ್ಪಿನ (*lit.* to tie and give) to erect for another, *as* ಇಲ್ಲ ಕಟ್ಟೆದ ಕೊರ್ಪಿನ to build a house for another; ಕೈಕಟ್ಟೆದ ಕೊರ್ಪಿನ to submit voluntarily; ನ್ಯಾಯ ಕಟ್ಟೆದ ಕೊರ್ಪಿನ to refer a dispute for arbitration; ಭೂಮಿ ಕಟ್ಟೆದ ಕೊರ್ಪಿನ to lease out a land. ಕಟ್ಟೆದ ದೀಪಿನಿ to store, amass; to forbear, as from showing one's pride. ಕಟ್ಟೆದ ಪಾಡುನಿ to confine. ಕಟ್ಟೆದ ಪಾತೆರುನಿ to argue closely a point in dispute, to contest.
- ಕಟ್ಟುಮುಟ್ಟು kattumuttu, *see* ಕಡು ಮುಟ್ಟು.
- ಕಟ್ಟೆ katte, *s.* A raised seat of earth *or* stone. 2. an altar. 3. an office. ಚಪ್ಪಾಲ್— a post-office. ತೊಳಸಿ— an embankment round the tulasi plant. ಸುಂಕದ— a custom-house. —ಪತ್ತುನಿ to suffer loss, be ruined.

ಕಟ್ಟೆವು kattevu, *s.* A flea.

ಕಟ್ಟೊಣುನಿ kattonuni, *v. refl.* (of ಕಟ್ಟುನಿ) To bind for oneself. 2. to supply oneself. ಪಾಪ— to commit sin.

ಕಟ್ಟಿ, ಕಟ್ಟೆ katle, katle, *see* ಕಟ್ಟಳೆ.  
ಕಠಾರಿ kathāri, *s.* A dagger.

ಕಠಿಣ kathina, *adj.* Hard, harsh, severe, difficult. —ನರಮಾನ a cruel man. —ಪಾತೆರ a severe expression. —ರೋಗ a serious disease. —ಹೃದಯ a hard heart.

ಕಠೋರ kathōra, *adj.* Severe, horrible.

ಕಡಂಚಿಲ್ kaḍuñcily, *see* ಕಡ್ಡಿಲ್.

ಕಡಂಜಿ, ಕಡಂಜಿಯಿ kaḍuñji, kaḍuñjeyi, *see* ಸಜಿಸೆ.

✓ಕಡಂಬು kaḍumbu, *s.* A kind of cake.

ಕಡಂಬೆಲೆ kaḍumbele, *s.* A miser, niggard.

└ಕಡತ kaḍuta, *s.* A cut, incision. ಬಂದೀ ಕಡತೊಗು ಕಡ್ಡೆ he cut it at one stroke. 2. *see* ಕಡತ.

ಕಡತಲೆ kaḍutale, *see* ಕಡತಲೆ.

ಕಡದ್ kaḍuḍu, *see* ಕಡ್ಡೆ.

└ಕಡವುನಿ kaḍuvuni, *see* ಕಡವುನಿ.

ಕಡಮೆ kaḍuma, *see* ಕಡಮೆ.

✓ಕಡಮೆ kaḍume, *s.* Pride, vanity. 2. ostentation, vaunting.

ಕಡಸಲೆ, ಕಡಸಾಲೆ kaḍusale, kaḍusāle, *s.* A devil-dancer's sword.

ಕಡಸ್ತನ kaḍustana, *see* ಸಡಿಸತನ.

└ಕಡ kada, *s.* A loan, debt. —ಕೊರ್ಪಿಸಿ to lend. —ದಿಪ್ಪಿಸಿ to borrow.

└ಕಡಂದ kaḍanda, *s.* Grinding. —ಕಟ್ಟೆ a grinding stone. —ಕಂಜಿ a grinding pestle.

ಕಡಂಬಲ್ kaḍambaly, *s.* The space behind the hearth.

ಕಡಂಬಳೆ kaḍambale, *s.* A kind of poisonous snake; *also* ಕಡಮಲೆ.

ಕಡಕಟ್ಟು kaḍakattu, *s.* Monetary transactions, lending and borrowing.

ಕಡಕಡ kaḍakḍa, *see* ಸಡಸಡ.

└ಕಡಗ kaḍaga, *s.* A bracelet.

└ಕಡತ kaḍata, *s.* A cloth covered with a composition of charcoal and gum, and used instead of a slate for writing.

└2. the skin.

ಕಡದು kaḍadu, *see* ಕಡ್ಡೆ.

└ಕಡಪ kaḍapa, *s.* Distance. 2. about half a mile.

└ಕಡಪಾವುನಿ kaḍapāvuni, *c. v.* (of ಕಡಪನಿ) To cause to pass. 2. to help one to ford a river.

└ಕಡವು kaḍavu, *s.* A ferry. —ಕಟ್ಟೆ a stone placed across a stream for crossing over. —ದಾಯೆ a ferryman.

ಕಡವು kaḍavu, *s.* A rheumatism of the joints.

└ಕಡವುಡುನಿ kaḍavuduni, *c. v.* (of ಕಡವನಿ) To despatch, forward, send away, dismiss. ಕಡವುಡು ಕೊರ್ಪಿಸಿ to accompany one for a short distance out of civility; to follow the remains of deceased relatives to their last resting place.

✓ಕಡವುನಿ kaḍapuni (ಕಡ), *v. a.* To cross, ford, pass. *v. n.* To elapse. 2. to surpass.

✓ಕಡವೆಲ್ kaḍapely, *s.* That which can be crossed over.

✓ಕಡಪ್ಪುಡೆ kaḍapyade, *see* ಕಡಪು.

✓ಕಡಮೆ kaḍama, *s.* A stag, elk.

✓ಕಡಮೆ kaḍame, *s.* Deficiency, defect. 2. remnant. *adj.* Less, deficient; remaining. ಹೆಚ್ಚು—difference, about. —ಅಪಿ to become less, be diminished. —ಮಳ್ಳು to lessen, reduce; to deduct.

✓ಕಡಯಿ kaḍayi, *s.* A boiler of bell-metal.

ಕಡರ kaḍara, *s.* The companions of a bride, bridesmaids. —ಕಟ್ಟುನಿ to choose a bridesmaid. —ದಾಳೆ a bridesmaid. —ಪ ಮರಿ ಯಾಡಿ a gift of four rupees to a bridesmaid.

ಕಡರುನಿ kaḍaruni (ಕಡರ್), *v. n.* To croak; to caw.

✓ಕಡಲ್ kaḍaly, *s.* The sea, ocean. —ಕಕ್ಕೆ, —ಕಾವೆ the sea-gull. —ನಾಲಾಯಿ the bone of a cuttlefish. —ನುರೆ the foaming surges of the sea. —ಪಂಜಿ a sea-hog, dolphin. —ಬಾಲೆ a kind of fish. —ಮರಿ a sea-snake. —ವಿಾನ್ a sea-fish.

✓ಕಡಲೆ kaḍalè, *s.* Bengal gram, *Cicer arietinum*. ನೆಲ—the groundnut, *Arachis hypogææ*.

✓ಕಡವು kaḍavu, *s.* A turning-lathe. 2. a wooden shoe. 3. a silver anklet. —ಪಾಡುನಿ to turn in a

lathe; to wear anklets, or wooden shoes.

ಕಡನ್ ಕaḍasy, *see* ಕಡನ್.

ಕಡಾಕಡಿ kaḍākaḍi, *adj.* Resolute, decided, strict, exact.

✓ಕಡಾಯಿ kaḍāyi, *see* ಕಡಯಿ.

ಕಡಾರ kaḍāra, *see* ಕಡರ್.

ಕಡಾವು kaḍāvu, *see* ಕಡಪು.

ಕಡಿ kaḍi, *s.* An opening, passage. 2. a small fragment, bit. 3. a small passage. —ಕಟ್ಟುನಿ to block up an opening.

ಕಡಿ kaḍi, *s.* Broken rice; *adj.* Broken.

ಕಡಿತ kaḍita, *see* ಕಡಿತ.

ಕಡಿಜಿಲ್ kaḍiḷy, *see* ಕಡ್ಡಿಲ್.

ಕಡಿಮೆ kaḍime, *see* ಕಡಮೆ.

ಕಡಿಯೆ kaḍiya, *see* ಕಡಯಿ.

✓ಕಡಿಯುನಿ kaḍiyuni (ಕಡಿ), *v. n.* To be cut in two. 2. to break down. 3. to give way, as a dam. 4. to dissolve, as friendship.

ಕಡಿರ್, ಕಡಿರತನ kaḍiry, kaḍiratana, *see* ಕಡಿರ್.

✓ಕಡಿವಾಣ kaḍivāṇa, *s.* The bridle of a horse.

✓ಕಡಿರ್ kaḍiry, *adj.* First-born. —ತನ primogeniture. —ದಾಯಿ the first-born son.

ಕಡಿರ್ kaḍiry, *s.* The plant *Sida retusa*.

✓ಕಡು kaḍu, *s.* Pungency; severity. 2. excess; extremity. *adj.* Pungent. 2. extreme, excessive. 3. severe. —ಕಲಪುನಿ, —ಪಾಡುನಿ to poison the fish. —ಕಷ್ಟ excessive trouble. —ಕೈಪೆ

very bitter. —ಕೋಪ excessive passion *or* anger. —ಶ್ಯಾಗ್ರ a very liberal man. —ಪಾಪಿ a great sinner. —ಶಿಕೆ excessive heat.

ಕಡುಂಬರ್ kaḍumbaru, *s.* Drowsiness, dreaminess. —ಪಾತೆರುನಿ to talk in sleep; *cf.* ಕಣ್ಣೆಂಬರ್.

ಕಡುಂಬೆ kaḍumbe, *see* ಕಡಮೆ.

ಕಡುಪ, ಕಡುಪು kaḍupa, kaḍupu, *see* ಕಡ್ಡು.

ಕಡುಬು kaḍubu, *s.* A kind of cake.

ಕಡುಮುಟ್ಟು kaḍumuṭṭu, *s.* The extreme point. 2. severity, sharpness. *adj.* Extreme. 2. severe. —ದ ಜೇನೆ travail.

ಕಡುವಾಯಿ kaḍuvāyi, *s.* A kind of fish.

ಕಡುವೆ kaḍuve, *s.* A hero. 2. a courageous man. 3. a clever man.

ಕಡುಸ್ತನ kaḍustana, *see* ಸಡ್ಲೆತನ.

ಕಡೆ kaḍe, *s.* Verge, edge, margin.

2. end, extremity *or* point.

3. place, side, direction. *adj.*

Last, final, ultimate. 2. low,

mean. —ಕಾಯಿ the fruit of the

last crop. —ಕಾಲ (*lit.* last time),

end, death; evil; distress.

—ಕೊಡಿದಾಂತಿ without head *or*

tail; forlorn *or* destitute; stu-

pid, absurd, senseless. —ಶಾ

ಯೆ a retainer, adherent. —ದಿನ

the last day; the day of judg-

ment. —ನರಮಾನ a low, mean,

*or* stupid man. —ನೋಟ a

side-glance, leer. —ಬಾಯಿ the

corners of lips. —ಜೊರ್ನು dis-

qualification. —ಸಂದ್ the hip,

waist, *esp.* of cattle. —ಕೂಡುನಿ

to come to an end. —ತೂಪಿನಿ to

witness the end *or* destruction

of anything. —ತೋಜಾವುನಿ to

threaten with evil. —ಬೂರುನಿ

to avoid, escape; to recover;

to get through a task. —ಜೋ

ರುನಿ to pare *or* lop the top.

—ಮಳ್ಳುನಿ to conclude, bring to

an end. —ಮಾರುನಿ (a woman)

to commit adultery, *obsc.*

—ಮುಟ್ಟುನಿ, —ವೊಂದುನಿ to come to

a conclusion *or* decision.

—ಶೇರುನಿ to finish, terminate.

ಕಡೆಕೆ finally, at last. ಕಡೆಕೆ ದೀ

ಪಿನಿ to keep aside. ಕಡೆಕೆ ಮಳ್ಳು

ನಿ to gather together in one

place. ಕಡೆಕೆ ಶೇರುನಿ to be an

adherent of. ಕಡೆಕಡೆಕೆ ulti-

mately, finally, at the end.

ಕಡೇ the very last, final. ಅ—

that side. ಈ— this side. ಉಳ

ಯಿದ— inside. ಪಿದಯಿದ— outside.

ಕಡೆಂಜುನಿ kaḍeñuni (ಕಡೆಂಜೆ), *v. a.*

To knead.

ಕಡೆಕಣ್ಣೆ kaḍekannu, *s.* The outer

corner *or* angle of the eye.

2. a side-glance, leer. —ಡ್ಲೆ

ತೂಪಿನಿ to look askance; not to

be well disposed.

ಕಡೆಕಟ್ಟು kaḍekattu, *s.* The settle-

ment of a dispute. 2. a double

cross-beam. 3. a wooden

square in front of an upper

story, supported on posts.

ಕಡೆಕಾರ್ kaḍekāru, *s.* The heel.

- ಕಡೆಗುರಿ kaḍeguri, *s.* A pit used by the rope-pullers when working a country water-lift.
- ಕಡೆಚ್ಚುನಿ kaḍeččuni, *see* ಕಡೆಂಚುನಿ.
- ಕಡೆಪಿನಿ kaḍepini (ಕಡೆ), *v. a.* To bite, champ, gnaw, grind. ಕಾಯಿ— to chew the cud. ಕಾಲಿ— to gnash the teeth. ಕಡೆಪಿಕಲ್ಲ a grinding stone.
- ಕಡೆಬಲ್ಲ, ಕಡೆಬಳ್ಳು kaḍeballu, kaḍeballu, *s.* The ropes with which a water-lift is worked.
- ಕಡೆಯುನಿ, ಕಡೆವುನಿ kaḍeyuni, kaḍevuni (ಕಡೆ), *v. a.* To stir up, turn. 2. *see* ಕಡೆಪಿನಿ.
- ಕಡೆರುನಿ kaḍeruni, *see* ಕಡರುನಿ.
- ಕಡೆಸ kaḍesa, *s.* Delay.
- ಕಡೆಸಾವುನಿ kaḍesāvuni, *c. v.* (of ಕಡೆಸುನಿ) To delay, detain, stop.
- ಕಡೆಸುನಿ kaḍesuni (ಕಡೆಸು), *v. n.* To be late, to delay, tarry, linger.
- ಕಡೈ kaḍei, *see* ಕಡಯಿ.
- ಕಡ್ಡ kaḍḡa, *s.* A sword.
- ಕಡ್ಡಿಲ್ kaḍcilyu, *s.* A turning lathe. —ವಾಡುನಿ to turn in a lathe. —ದಾಯಿ a turner.
- ಕಡ್ಡಿ kaḍḍi, *s.* The fibre or vein of a leaf. 2. a very small stick. —ಅರಕ, *see* ಅರಕ.
- ಕಡ್ಡೈ kaḍḍya, *s.* A pitcher, water-pot.
- ಕಡ್ಡೈನ kaḍḍyana, *s.* A bridle, reins, bit.
- ಕಡ್ಡಲೆಭಾಯಿ kaḍḍalebhāyi, *s.* A quarrelsome person.
- ಕಡ್ಡೆಲ್ kaḍḍetelu, *s.* That which is broken.

- ಕಡ್ಡೆಲು kaḍḍetelu, *s.* A prattling woman.
- ಕಡ್ಡು kaḍḍu, *s.* Severity, rigour, harshness. 2. the strength of wine *etc.*; also —ಸಾರಿಕೆ. *adj.* Severe, harsh. 2. strong. —ವಾತೆರ a harsh word. —ಅಪಿನಿ to be severe, strong. —ಮಳ್ಳುನಿ to make strong.
- ಕಡ್ಡಾಟ kaḍḍāṭa, *s.* Cutting. 2. fighting.
- ಕಡ್ಡತ್ತಿ kaḍḍatti, *s.* A bill-hook.
- ಕಡ್ಡು kaḍḍu, *adj.* Excessive, beyond limit, *etc.* —ಅಡ್ಡೈ an oversweet confection. —ವಾತೆರ a very harsh word. —ಭಂಸಾರ gold containing a larger proportion of alloy than usual; *cf.* ಕಡು.
- ಕಡ್ಡುನಿ kaḍḍuni (ಕಡ್ಡಿ), *v. a.* To cut; to fell down. ಕಡ್ಡುಕಲ್ಲ a stone cut from a quarry.
- ಕಡ್ಡು kaḍḍu, *see* ಕಡಮ.
- ಕಡ್ಲೆ, ಕಡೈ kaḍḷe, kaḍḷe, *see* ಕಡಲೆ.
- ಕಣ kaṇa, *s.* A square piece. ರವಕೆ— the piece of cloth from which a female's bodice is made.
- ಕಣ kaṇa, *see* ಕನ.
- ಕಣ kaṇa, *v. a.* (*imperat.* of ಕೊಂಡುನಿ) Bring.
- ಕಣಂಬರುನಿ kaṇambaruni, *see* ಕಣಂಬರುನಿ.
- ಕಣಕ kaṇaku, *s.* Fuel, firewood.
- ಕಣಜ kaṇaja, *s.* A granary, barn.
- ಕಣಪಡೆ kaṇapaḍe, *s.* A kind of

- tree, having poisonous milky juice.
- ಕಣಪಣೆ kaṇapaṇe, *s.* A stupid man.
- ಕಣಪರು kaṇaparu, *s.* A jaw-tooth, grinder.
- ಕಣಪಲಯಿ kaṇapalayi, *s.* A plank for the driver to stand upon in buffalo race.
- ಕಣಪಿನಿ kaṇapini, *see* ಕೊಂಡಪಿನಿ.
- √ ಕಣಪೆ kaṇape, *adj.* Bitter, astringent.
- ಕಣಲೆ kaṇale, *see* ಕೊಣಲೆ.
- √ ಕಣಿ kaṇi, *s.* A ditch, trench.
- √ ಕಣಿವುನಿ kaṇivuni (ಕಣಿ), *v. n.* To be hardened by burning, as an earthen vessel. | 2. to be afflicted. ಮನಸು— to be depressed, dispirited; the heart to be hardened.
- √ ಕಣಿಮೆ kaṇime, *s.* A defile *or* pass between two mountains.
- ಕಣಿಯೆ kaṇiye, *s.* An astrologer.
- √ ಕಣಿಲೆ kaṇile, *s.* A tender bamboo shoot.
- √ ಕಣೆ kaṇe, *s.* A slender bamboo branch.
- ಕಣೆ kaṇe, *s.* A blight incidental to rice crops. ಕೊಡು— a blighted ear of corn.
- √ ಕಣೆ kaṇe, *s.* The quill of a porcupine. —ಸಂಜಿ a porcupine.
- ಕಣೆಂಗ್, ಕಣೆಂಗಿ kaṇeṅgu, kaṇeṅgi, *see* ಕಲೆಂಗ್.
- ಕಣೆವುನಿ kaṇevuni (ಕಣಿ), *v. n.* To have an acrid *or* astringent taste. 2. to rot.
- ಕಣೆವರು kaṇeparu, *see* ಕಣವರು.
- ಕಣೆಪೆ kaṇepe, *see* ಕಣಪೆ.
- ಕಣೆಯುನಿ kaṇeyuni, *see* ಕಣಿವುನಿ.
- ಕಣೆರ್ kaṇeru, *s.* Astringency.
- √ ಕಣೆಲ್ kaṇelu, *s.* The thick end of grass *or* straw. 2. a small branch of a tree.
- ಕಣೆವುನಿ kaṇevuni, *see* ಕಣಿವುನಿ.
- ಕಣೆನಿಪಿನಿ kaṇopini, *see* ಕೊಂಡಪಿನಿ.
- ಕಣೆನಲೆ kaṇole, *see* ಕೊಣಲೆ.
- √ ಕಣ್ಣ್ kaṇṇu, *see* ಕಣ್.
- ಕಣ್ಣ ಕಟ್ಟು kaṇṇakattu, *see* ಕಣ್ಣಕಟ್ಟು.
- ಕಣ್ಣನೀರ್ kaṇṇanīru, *see* ಕಣ್ಣನೀರ್ under ಕಣ್.
- ಕಣ್ಣೀಜಿ kaṇṇōji, *see* ಕಂನೋಜಿ.
- ಕತೆ kate, *see* ಕಫೆ.
- √ ಕತ್ತ katta, *s.* The coir *or* fibres of the cocoanut, used to make ropes with.
- √ ಕತ್ತರಿ kattari, *see* ಕತ್ತರಿ.
- √ ಕತ್ತಲಿಯನಿ, ಕತ್ತಲಯನಿ kattaliyuni, kattalyuni (ಕತ್ತಲೆ), *v. n.* To set, as the sun; to get dark. 2. to droop, as one's spirits.
- √ ಕತ್ತಲೆ kattale, *s.* Darkness. ಕರ್—, ಕಸ್ಕತ್ತಲೆ pitch dark. ಮೈ— the twilight.
- ಕತ್ತವು kattavu, *see* ಕತ್ತ.
- ಕತ್ತಳ್ kattalu, *s.* Cash, ready money, *vlg.*
- √ ಕತ್ತಿ katti, *s.* A knife; *also* ಕತ್ತೆ.
- √ ಕತ್ತೆ katte, *s.* An ass. 2. a silly creature. √ ಕುರ್ಚಿ a hayena.
- √ ಕತ್ತರಿ katteri, *s.* Scissors, shears. 2. an betel-nut cracker. 3. a rat-trap; *also* ಎಲೆ—.

✓ಕತ್ತೆರಿಯುನಿ, ಕತ್ತೆರುನಿ katteriyuni, katteruni (ಕತ್ತೆರೆ), *v. a.* To shear, cut with scissors.

ಕತ್ರಾಣ, ಕತ್ರಾನ katrāna, katrāna, *s.* A composition of chunam and other ingredients used for flooring.

ಕಥೆ, ಕಥನ kathe, kathana, *s.* A story, narrative, narration, history. 2. a fable, tale. *intj.* Ah! ಏನೇ— wonderful! ಕಥಾ ಪ್ರಸಂಗ narration of a story. ಕಥಾರಸ a delightful *or* pleasant story. ಕಥಾಸಂಗ್ರಹ a collection of stories; a compendium of history.

ಕದಂಪೆ kadumpe, *see* ಕದಂಪೆ.

ಕದ್ಕಲ್ kadukalu, *s.* A vital part of the body, as the heart. 2. the side. [taff.]

✓ಕದರ್ kaduru, *s.* A spindle, dis-  
ಕದಂಪೆ kadampe, *s.* The decayed part of timber. 2. a chip, splinter.

ಕದಂಸರ kadamsara, *s.* A per-  
fumed braid made of the  
“kēdagi” flower.

ಕದನ kadana, *s.* War, battle.

ಕದನೆ kadane, *s.* A swivel-gun.  
—ಬುಡ್ಡಿಯಿರಿ to fire a swivel-gun.

ಕದರ್, ಕದರು kadary, kataru, *see*  
ಕದರ್.

ಕದಲುನಿ kadaluni, *see* ಕಡಲುನಿ.

✓ಕದಲೆ kadale, *s.* A rag. *adj.* Rag-  
ged, tattered.

✓ಕದಿಕೆ kadike, *s.* The *Huriallee*  
grass, *Cynodon Dactylon*. 2.  
the name of a village.

✓ಕದಿಕೆ kadike, *s.* A granary. 2. a  
depository for the receipt of  
offerings.

ಕದಿನೆ kadine, *see* ಕದನೆ.

✓ಕದಿಪು kadipu, *see* ಕದ್ಡು.

ಕದಿಪುನಿ kadipuni, *see* ಕಡೆಪುನಿ.

ಕದಿಮೆ kadime, *see* ಕದೀಮೆ.

✓ಕದಿಯ kadiya, *adv.* Strongly,  
well. —ಪಂಟುನಿ to squeeze well.

✓ಕದಿರ್ kadiru, *s.* An ear of corn.  
2. *see* ಕದಿರ್.

ಕದೀಮೆ kadīma, *adj.* Of long  
standing, veteran, experi-  
enced.

ಕದೀಮೆ kadīme, *s.* A veteran, an  
experienced man, a servant  
of long standing.

ಕದು kadu, *s.* Grit.

✓ಕದುಪು kadupu, *see* ಕದ್ಡು.

✓ಕದೆ kade, *s.* Catamanial dis-  
charge.

✓ಕದೆಪುನಿ, ಕದೆಯುನಿ, ಕದೆವುನಿ kade-  
puni, kadeyuni, kadevuni (ಕದೆ),  
*v. a. & n.* To disjoin. 2. to  
pull out, strip off.

ಕದಲ್ kadely, *adj.* Loose.

ಕದೆಲುನಿ kadeluni (ಕದೆಲ್), *v. n.* To  
become loose, slack. 2. to  
shatter, tatter.

ಕದೊಲಿ kadoli, *s.* A species of  
plantain, *Musa sapientum*.

✓ಕದ್ಡು kadpu, *s.* Stealing, theft.

✓ಕದ್ಡು kadpu, *s.* An ear of ripened  
corn. —ದಂಸುನಿ an ear of corn  
to bend from its weight.

✓ಕದ್ರ್ಯ kadry, *see* ಕದಿರ್.

- ಕದ್ರೊಳು kadroḷu, *s.* A kind of edible grass.
- ↓ ಕನ kana, *s.* A dream. —ತ ರೂಪ a vision; chimera, fancy. —ಮ ನನ (lit. dream and mind); sleep or wakefulness, used negatively —ಕಟ್ಟುನಿ, *c. dat.* —ತೂಪಿನಿ to dream. [ಬರುನಿ. ಕನಂಬರುನಿ kanambaruni, *see* ಕಂಠಂ ಕನಕ kanaka, *s.* Gold. ಕನಕಾಭಿಷೇಕ showing honour or devotion by pouring gold coins on the head. —ಚೂರ್ಣ gold dust. ಕನಪೆ kanapè, *see* ಕಣಪೆ.
- ✓ ಕನಿಕರ kanikara, *s.* Pity, compassion. —ಮಕ್ಕುನಿ to pity, have compassion.
- ✓ ಕನಿಪುನಿ, ಕನಿಯುನಿ kanipuni, kaniyuni, *see* ಕಣಿಪುನಿ.
- ✓ ಕನಿಮೂರಿ kanimūri, *s.* The smell of smoke. ಕನಿಲೆ kanilè, *see* ಕಣಿಲೆ.
- ಕನಿಷ್ಟ kanishṭa, *adj.* Small, little. 2. young. 3. base, inferior, low. —ಮ lowest. ಕನಿಷ್ಟ್ಯ a youngster.
- ಕನೆ kane, *see* ಕಣೆ.
- ಕನೆವಾವುನಿ kanepāvuni, *c. v.* (of ಕನೆವುನಿ) To afflict, cause trouble. 2. to harden, as the heart.
- ✓ ಕನೆಪುನಿ kanepuni (ಕನೆ), *v. n.* To be afflicted, troubled. 2. to be hardened; *see* ಕಣಿಪುನಿ.
- ಕನೆರ್ kaneru, *see* ಕಣೆರ್.
- ✓ ಕನೆವುನಿ kanevuni (ಕನೆ), *v. n.* The skin to be discolored by a blow. ಕನ್ನ kanna, *see* ಕಂನ.
- ✓ ಕನ್ನಡ kannāḍa, *see* ಕಂನಡ.
- ✓ ಕನ್ನಡಿ kannāḍi, *see* ಕಂನಡಿ.
- ಕನ್ನಿ kanni, *see* ಕಂಣಿ.
- ಕನ್ಯ kanya, *s.* A virgin, young girl; also ಕನ್ಯೆ, ಕನ್ನಿಕೆ, ಕನ್ಯಾಪೀಂ ಣು. 2. the sign Virgo in the zodiac; the sixth solar month. —ತ್ವೆ virginity. —ದ ಅಗಿಲ್ an offering to the dead. —ದ ಕೆಯು the first crop. —ದ ಪಜಿರ್ a kind of grass. —ಬೂರು, —ಚೀರ್ the country sarsaparilla, *Hemidesmus indicus*. ಕನ್ಯಾದಾನ giving a girl in marriage.
- ಕಪ kapa, *see* ಕಪ.
- ✓ ಕಪಟ kapāṭa, *s.* Fraud, deceit; hypocrisy. —ಗಾರೆ. —ದಾಯೆ, —ಸ್ತೆ, ✓ ಕಪಟಿ a hypocrite, dissembler. —ವೇಷ the guise of hypocrisy.
- ಕಪಡೆ kapāḍe, *s.* A gluttonous woman. 2. cloth.
- ಕಪಲ, ಕಪಾಲ kapala, kapāla, *s.* The skull. 2. the temples.
- ಕಪಾಟು kapāṭu, *s.* An almirah.
- ಕಪಾಯಿ kapāyi, *s.* A greedy woman. 2. middling, as liquor.
- ಕಪಿ kapi, *s.* A monkey, ape. —ಚೀವ್ವೆ a monkey's trick; teasing. —ಕಟ್ಟುನಿ to mimic, ape.
- ✓ ಕಪಿ kapi, *s.* A pulley.
- ಕಪಿಲ kapila, *s.* A tawny colour. *adj.* Tawny. —ಮುನಿ, ಕಪಿಲೆ the founder of the Sāṅkhya philosophy.
- ಕಪುರ kapura, *see* ಕರ್ಪೂರ. [ing.]
- ✓ ಕಪ್ಪ kappā, *s.* Tribute, an offer-



✓ಕಪ್ಪಂದ kappanda, *s.* A sling. —ಕಲ್ಲೆ  
a sling stone.

ಕಪ್ಪಡ, ಕಪ್ಪಡಿ, ಕಪ್ಪಡೆ kappada, kap-  
padi, kappade, *s.* A dirty,  
tattered cloth.

ಕಪ್ಪಡೆ kappade, *s.* A snipe; *cf.*  
ಕಪ್ಪರಂಟೆ.

✓ಕಪ್ಪಡೆ kappade, *adj.* Dirty. —ಕುಂಟು,  
*see* ಕಪ್ಪಡ.

ಕಪ್ಪರ್ kappary, *s.* A portion of  
a large earthen pot, potsherd.  
—ತೆಲ್ಲವು a flat kind of cake, *or*  
—ರೊಟ್ಟಿ, a kind of bread, baked  
in such a potsherd.

✓ಕಪ್ಪರ್ kappary, *adv.* On the face.  
—ಬೂರುನಿ to fall on the face.

ಕಪ್ಪರಸುತ್ತು kapparysuttu, *s.* Gal-  
vanised iron, zinc.

✓ಕಪ್ಪರಂಟ್ kapparant, *s.* A fabu-  
lous beast. 2. a glutton. 3. a  
rake, debauchee.

ಕಪ್ಪರಂಟೆ kapparante, *s.* A tad-  
pole.

✓ಕಪ್ಪಲ್ kappaly, *s.* A ship. —ಕೋರಿ  
a game cock. —ಜೀರದರಿ a kind  
of cumin seed, *Nigella sativa*.  
—ಮಿತ್ತಾವನಿ, —ಜರುನಿ to go on  
board a ship.

✓ಕಪ್ಪು kappu, *s.* Blackness, dark-  
ness. *adj.* Black, dark. —ಮೋ  
ನೆ a dark *or* dejected face.  
—ವಾಡುನಿ to conjure *or* divine by  
putting a black application  
on the palm; *cf.* ಕರಿ.

ಕಪ್ಪುತೊಳಚಿ, ಕಪ್ಪುತೊಳಸಿ kapputo-  
laci, kapputolasi, *s.* A kind  
of mint shrub, 'Holy basil,'  
*Ocimum sanctum*.

✓ಕಪ್ಪುನಿ kappuni (ಕಪ್ಪು), *v. a.* To eat  
greedily.

✓ಕಪ್ಪೆ kappè, A frog. —ಕಂಠ large  
eyes. ಸಕ್ಕಿ—, ಸನಿ— a green  
frog. —ಕುತ್ತ, —ರೋಗ a disease  
of cattle, dogs, *etc.* —ರಂಟೆ a  
tadpole.

ಕಪ್ಪಸುತ್ತು kaprasuttu, *see* ಕಪ್ಪರಿ  
ಸುತ್ತು.

ಕಫ kapha, *s.* Phlegm. —ಕಟ್ಟುನಿ  
phlegm to accumulate in the  
throat. —ಲವ್ವನಿ to expectorate.

ಕಬಚ kabuča, *s.* A short jacket.

✓ಕಬ kaba, *s.* The space between  
the fingers; *cf.* ಕಬಿ. —ಕೈ a  
bifurcated branch.

ಕಬಂಧ kabandha, *s.* A headless  
trunk. 2. water.

ಕಬಂಧೆ kabandhe, *s.* The name  
of a giant. 2. a short-necked  
man. 3. the moon's ascend-  
ing node.

ಕಬಕ್ಕೆ kabakei, *see under* ಕಬ.

✓ಕಬಟ kabata, *see* ಕಪಟ. ✓ಕಬಟಿ a  
dissembling woman.

ಕಬಡದಾರ್ kabaḍḍār, *intj.* Be  
careful! ಕಬಡದಾರಿಕೆ care, cau-  
tion; control.

ಕಬತ್ kabaty, *s.* Drill, military  
exercise.

✓ಕಬರ್ kabary, *s.* ✓A forked *or*  
lateral branch. ✓2. a forked  
stick. 3. a report. 4. news.  
*adj.* Forked. —ದಾಂತಿನಾಯಿ a  
heedless *or* negligent man.

✓ಕಬರಿ kabari, *s.* Tufted hair of  
females.

- ಕಬಾಟ್ kabāṭṭu, *see* ಕವಾಟ.
- ಕಬಿಡುನಿ kabiduni (ಕಬಿಡಿ), *v. a.* To strain, as the gruel of boiled rice.
- ✓ ಕಬಿಯುನಿ kabiyuni (ಕಬಿ), *v. a.* To besiege, surround, overwhelm. 2. to overspread, as clouds; *also* ಕಬ್ಬುನಿ.
- ಕಬೀರ್‌ದಾಸೆ, ಕಬೀರೆ kabīrūdāse, kabīre, *s.* A celebrated Hindu saint, once a Mussulman.
- ಕಬುಲ್, ಕಬೂಲ್, ಕಬೂಲಿ kabulū, kabūlū, kabūli, *s.* Agreement, consent.
- ಕಬುಲೆ kabule, *adj.* Tawny, of a yellowish dark colour. —ಅಪಿನಿ to get ripe, as the gingely oilseed. *s.* A tawny coloured bull.
- ✓ ಕಬೆ kabe, *s.* A forked stick. *adj.* Cloven, forked. —ಕೈ the cleft between the thumb and the forefinger. —ಕೋಲು a post forked at the top. —ಸಂತಿ a kind of fork-shaped grass.
- ಕಬೆತ್ತ kabetty, *adj.* Tawny, of a yellowish colour.
- ಕಬೆತ್ತಿ kabetti, *s.* A tawny coloured cow.
- ಕಬ್ಬ kabḥā, *see* ಕಬ್ಬೆ.
- ✓ ಕಬ್ಬೆ, ಕಬ್ಬು kabbe, kabya, *adv.* Topsyturvy, upside-down. —ವಾಡುನಿ to overturn. —ಬೂರುನಿ to capsize, upset.
- ಕಮಲ kamala, *s.* The lotus, *Nymphaea nelumba.*
- ಕಮಸ್ kamasu, *see* ಗಮಸ್.
- ಕಮಸ್‌ನ ಕಾಮಸು, There is none, *vulg.*

- ಕಮಸ್ತಾರೆ kamastāre, *s.* A sea-custom superintendent.
- ಕಮಾನ್, ಕಮಾನು kamānu, kamānu, *s.* An arch, vault.
- ಕಮಾಯಿ kamāyi, *s.* Gain, income.
- ಕಮಿಟೆ kamiṭi, *s.* A committee, conference.
- ಕಮ್ಮ kamma, *see* ಕಂಮ.
- ✓ ಕಮ್ಮಿ kammi, *see* ಕಂಮಿ, ಕಡಮಿ.
- ✓ ಕಮ್ಮೆನ, ಕಮ್ಮನ kammena, kamyana, *s.* Smell, odour, scent, fragrance, savour.
- ✓ ಕಯ kaya, *s.* Depth, as of water *etc.* 2. swamp. *adj.* Deep; *also* ಕಯಗುಂಡಿ.
- ಕಯ kaya, *see* ಕಾಯ.
- ಕಯಪ್ಪ kayappa, *adv.* Entirely, wholly, all over. 2. well. —ವಪ್ಪನಿ to plough well. —ಫೂಜುನಿ to anoint or besmear the whole body. —ಮಿಲೆಪ್ಪನಿ to mix.
- ಕಯಮೆ kayame, *s.* A kind of rice; *cf.* ಅರಿ.
- ಕಯಲ್ kayalu, *see* ಕಾಯಲ್.
- ಕಯಿಪು kayipu, *see* ಕಜಿಪು.
- ✓ ಕಯಿಪೆ kayipe, *see* ಕೈಪೆ.
- ಕಯಿಲ್ kayilu, *see* ಕೈಲ್.
- ಕಯಿಲೆ kayile, *see* ಕಾಯಿಲೆ.
- ✓ ಕರ kara, *s.* An earthen vessel. ಬಂಜಿವ — the stomach. —ಕೈಲೆ cooking utensils.
- ಕರ kara, *s.* Pollution from death.
- ಕರ kara, *s.* The hand. 2. the trunk of an elephant. 3. a spark, ray of light, *as* ದನ — the sun.

- ಕರಂಟುನಿ karantuni, *see* ಕಂಟುನಿ.
- ಕರಂಡೆ, ಕರಂಡೆಲ್ karandè, karandely, *see* ಕಂಡೆಲ್.
- ಕರಂಪೆ karampè, *s.* A wound. 2. *see* ಕರಪೆ.
- ಕರಂಪೆಲ್ karampely, *adj.* Perforated, bored; having notches.
- ಕರಂಪೆಲ್ ಕರಂಪೆಲ್ *s.* The scar of a wound.
- ಕರಂಬು karambu, *see* ಕಂಬು.
- ಕರಂಬುನಿ karambuni (ಕರಂಬ್), *v. a.* To prune, cut off, as superfluous branches of a tree; to clear away, as bush, *etc.*; *cf.* ಕಂಬುನಿ.
- ಕರಂಬೆಲ್ karambely, *s.* A kind of coppice.
- ಕರಕ karaka, *see* ಕರ್ಕ.
- ಕರಕರ karakara, *s.* The noise made in chewing, sawing, or writing.
- ಕರಕರಿ, ಕರಕರೆ karakari, karakarè, *s.* Annoyance, trouble. 2. grief, sorrow, distress.
- ಕರಗಸ್ karagasy, *see* ಗರ್ಗಸ್.
- ಕರಗಾವುನಿ karagāvuni, *c. v.* (*of* ಕರಗುನಿ) To melt, liquefy. 2. to affect the mind, make a person's heart melt. 3. to afflict, cause sorrow.
- ಕರಗುನಿ karaguni, *v. n.* To melt, dissolve, liquefy. 2. to become thin or lean; to waste. 3. to become affected, softened; to relent, melt with pity; *also* ಕರಗದ್ವೀಪಿನಿ.
- ಕರಜಿಕಾಯಿ karajikāyi, *s.* A kind of fruit-shaped cake.
- ಕರಡ್ karady, *s.* Wastage, loss, wear. *adj.* Rough, coarse; worn out. —ಕಾಗಜಿ waste paper. —ನಕ್ಕಲ್ a rough copy. —ಅಪಿನಿ to be worn out. —ಮಕ್ಕುನಿ to waste, spoil.
- ಕರಡಿ karadi, *s.* A bear. —ಮಿಯಿ ತಾಯಿ a hairy man.
- ಕರಡಿಗಿ karadigè, *s.* A small box.
- ಕರಡು karadu, *see* ಕರಡ್.
- ಕರಣ karana, *s.* An organ of sense. 2. cause, instrument or means of action. —ತ್ರಯ the three means of action, namely, ಮನೋವಾಕ್ಯಾಯ the mind, speech and body.
- ಕರಣಿಕೆ, ಕರಣೀಕೆ karāṇike, karāṇike, *see* ಕರ್ಣಿಕೆ.
- ಕರತಾಳ, karatāla, *s.* Cadjan. 2. a mode of beating time with the hands; *also* ಕೈತಾಳ, ಕರತಾಳ. —ಬೀಲೆ cadjan leaf.
- ಕರವುನಿ karapuni, *v. a.* To repulse, drive. 2. to urge. 3. to clear, remove. 4. to digest. 5. to waste. 6. to cause abortion; *cf.* ಕರಗಾವುನಿ.
- ಕರಪೆ karapè, *s.* A notch or incision.
- ಕರಪೆಲು karapelu, *s.* A troublesome or mischievous woman.
- ಕರಪೆಲೆ karapele, *s.* A troublesome or mischievous man.
- ಕರಬಸ್ karabasy, *see* ಕರ್ಬಸ್.
- ಕರಯ karaya, *see* ಕರಾಯ.
- ಕರಲೆ karalè, *s.* A swelling.
- ಕರವಿ karavi, *s.* A mould.

- ✓ಕರವುನಿ karavuni (ಕರ), *v. n.* ✓To be dissolved, melted. ✓2. to be digested. 3. to miscarry.
- ✓ಕರವೆ karavè, *s.* Phlegm. —ಕೋವೆ pulmonary phthisis.
- ✓ಕರಳ್ karaly, *see* ಕರ್ಲ್.
- ಕರಳೆ karale, *see* ಕರಲೆ.
- ಕರಾಡಿ karādi, *s.* A class of Mah-ratta Brahmins.
- ಕರಾಣಿಕೆ karāṇike, *see* ಕರ್ಣಿಕೆ.
- ಕರಾಬ್ karābu, *adj.* Filthy, dirty, unclean, bad.
- ಕರಾಮತ್, ಕರಾಮತಿ, karāmaty, karāmati, *s.* A miracle, wonder. 2. the power of doing wonders, *etc.*
- ✓ಕರಾಯ karāya, *s.* Phlegm.
- ಕರಾರ್, ಕರಾರು karāry, karāru, *s.* An agreement, contract. —ಮಳ್ಪುನಿ to make a contract.
- ಕರಾವಳಿ karāvali, *s.* The sea-coast, coastline.
- ಕರಾವುನಿ karāvuni, *see* ಕರವುನಿ.
- ಕರಾಳೆ karālu, *adj.* Frightful, terrible. —ವೋಣೆ a frightful face.
- ✓ಕರಿ kari, *s.* Chimney soot. 2. charcoal, or any thing burnt, as the fibrous covering of a cocoanut, straw *etc.* *adj. see* ಕರಿಯ.
- ಕರಿ kari, *s.* An elephant.
- ✓ಕರಿ kari, *s.* A bar with which a door *etc.* is fastened. 2. a pole fastened to a load, by which it is carried on the shoulders.
- ಕರಿ kari, *s.* Castration. —ವಾಡುನಿ to castrate.
- ಕರಿಂಕ್ karinku, *s.* Sediment.
- ಕರಿಂಚುನಿ kariñcuni, *see* ಕಂಚುನಿ.
- ಕರಿಬೀರಿಗೆ karijirigè, *s.* Black cummin seed, *Nigella sativa.*
- ಕರಿನೆಲ್ಲಿ karinelli, *s.* Country goose-berry.
- ✓ಕರಿಪುನಿ karipuni (ಕರಿ), *v. a.* To deduct, subtract. 2. to spend. 3. to remove.
- ✓ಕರಿಪೆ, ಕರಿಪೆಲ್ karipè, karipely, *s.* That which is deducted; deduction.
- ಕರಿಬೀರಿಗೆ karibīti, *s.* The real ebony.
- ಕರಿಬೀವು, ಕರಿಯಬೀವು karibēvu, kariyabēvu, *s.* *Bergera koenigii*, called the curry-leaf tree, the leaves of which are used for seasoning.
- ✓ಕರಿಮರ karimara, *s.* Blackwood.
- ✓ಕರಿಯ kariya, *adj.* Black.
- ಕರಿಯ kariya, *s.* A ferry.
- ಕರಿಯತೊಳಚಿ kariyatolaçi, *see* ಕಷ್ಟತೊಳಚೆ.
- ಕರಿಯದು kariyadu, *s.* A black woman.
- ಕರಿಯದೆ kariyade, *s.* A black man.
- ಕರಿಯನೆಕ್ಕಿ kariyanekki, *s.* The three leaved chaste tree, *Vitex trifolia.* 2. the plant *Gendarussa vulgaris.*
- ಕರಿಯಮಣಿ kariyamaṇi, *s.* Black beads.
- ಕರಿಯಮುಡ್ಯಾಲ kariyamudyala, *s.* An aromatic plant, *Andro-*

*pogon Jwarancusa*, with fragrant roots.

✓ಕರಿಯುನಿ kariyuni (ಕರಿ), *v. n.* To elapse, expire, pass as time. *aux. v.* To be able, or possible. ಕರಿಯಂದ ಸಂಗತಿ an unavoidable business. ಕರಿವ್ ಫೋಪಿ ನಿ to die; to drop down; to be over. ಯಿಂಕ್ ಫೋವಂವೆ ಕರಿಯಂದ I must go by all means.

ಕರಿದಿ karidi, *s.* Price, value. —ಮಳ್ಳುನಿ to settle the price; to purchase.

✓ಕರು karu, *s.* Vulture. 2. *see* ಗರು. ಕರುಂಬುನಿ karumbuni, *see* ಕರಸುನಿ. ಕರುಕುಂಬುಡೆ karukumbuḍa, *see* ಕ ಕುಂಬುಡೆ.

✓ಕರುಕುರು karukuru, *s.* The noise made in chewing any brittle substance.

ಕರುಗೋಂಟು karugōṅṭu, *s.* Boiled and dried areca-nut.

ಕರುಣ karuṇa, *s.* Mercy, pity, kindness. —ಮಳ್ಳುನಿ to show mercy.

ಕರುಪು karupu, *see* ಕರ್ಪು.

ಕರುಬುನಿ karubuni, *see* ಕರಸುನಿ.

ಕರುಳು karuḷu, *see* ಕರ್ಳು.

ಕರೆ karè, *see* ಖರೆ.

✓ಕರೆ karè, *s.* The seashore, coastline. 2. the bank of a river. 3. land, as opposed to water. 4. border, edge. 5. the coloured border of a cloth. —ಫಾಳಿ land-wind. —ಸಾದಿ by land. —ಬಿದ್ದುನಿ, —ವೊಂದುನಿ to touch or reach the land; *see*

—ಬೂರುನಿ. —ಬಿಡುನಿ to sail near the shore. —ಕಟ್ಟುನಿ to fasten a selvage; the horizon to become cloudy. —ಪತ್ತುನಿ to sail towards the land. —ಬೂರುನಿ to escape to the shore; to escape from danger; to recover from sickness.

✓ಕರೆ karè, *s.* The pole to which a bucket is attached in a country water-lift.

✓ಕರೆ karè, *s.* A parish, a social or caste jurisdictional division.

ಕರೆಂಪೆ karempè, *see* ಕರಂಪೆ.

ಕರೆಪಿನಿ karepini *see* ಕರೆಯುನಿ.

✓ಕರೆವುನಿ karepuni (ಕರೆ), *v. a.* To make a notch or incision.

ಕರೆಮೆದಿ karemedi, *s.* The sides of a border in a rice-field.

✓ಕರೆಯುನಿ, ಕರೆವುನಿ kareyuni, karevuni (ಕರೆ), *v. n.* To crow.

ಕರೆಲ್ karelu, *s.* The mark left on the skin by wearing any thing tightly.

ಕರೆಲುನಿ kareluni (ಕರೆಲ್), *v. a.* To leave a mark on the skin, as by dressing tightly etc.

ಕರೊಲು karolu, *see* ಕಾರೊಳು.

ಕರೊಳು karolu, *pl. of* ಕರೆ.

✓ಕರ್ಕ karku, *s.* A very tender cocoanut. 2. its tender shell. ಕರ್ಕಪುಳಿ karkupuli, *s.* *Garcinia Cambogia*.

ಕರ್ಕ karka, *adv.* At once; suddenly. 2. sharply, violently. —ತುಚ್ಚುನಿ to bite sharply —ಬುಳಿವುನಿ to grow or ripen fast.

- ಕರ್ಕಟ karkāṭa, s. A crab. 2. the Cancer in the zodiac. ಕರ್ಕಟಿ a female crab.
- ಕರ್ಕಡೆಮುಳ್ಳು karkāḍemullu, s. A kind of thorn.
- ಕರ್ಕತ್ತಲೆ karkattalē, see ಕಾರ್ಕತ್ತಲೆ.
- ಕರ್ಕರೆ karkarē, see ಕರಕರಿ.
- ಕರ್ಕಶ, ಕರ್ಕಸ karkaśā, karkasa, *adj.* Violent, harsh, unkind. 2. cruel, hard. 3. intangible. 4. miserly. —ತನ cruelty; hardness; unkindness; intangibility; avarice, niggardliness. ಕರ್ಕಶಿ a violent *or* wicked woman. ಕರ್ಕಶೆ a violent *or* wicked man.
- ಕರ್ಕಾಟಕ karkāṭaka, see ಕರ್ಕಟ.
- ಕರ್ಕುಂಬುಡ karkumbuḍa, s. A pumpkin. 2. an ash-gourd.
- ಕರ್ಗಂಡಕತ್ತಲೆ, ಕರ್ಗತ್ತಲೆ kargaṇḍakattalē, kargattalē, see ಕಾರ್ಗತ್ತಲೆ.
- ಕರ್ಗಯಿ kargayi, see ಕರ್ಗಯಿ.
- ✓ ಕರ್ಗಾವುನಿ kargāvuni, see ಕರಗಾವನಿ.
- ✓ ಕರ್ಗಿ, ಕರ್ಗಡಿ kargi, karguḍi, s. A very black woman.
- ✓ ಕರ್ಗುಡೆ karguḍe, s. A very black man.
- ✓ ಕರ್ಗೋಟ kargōṭa, s. Hardness. 2. hard-heartedness. *adj.* Hard, hard-hearted.
- ಕರ್ಗೋಟಿಗೆ kargōṭige, s. A hard-hearted man.
- ಕರ್ಕಿ karēi, s. Expenditure, expenses. ಇತ್ಯಾದಿ— household expenses. —ತಾಗುನಿ, —ಪತ್ತುನಿ, —ಬೂರುನಿ to cost. —ಮಳ್ಳುನಿ to expend.
- ✓ ಕರ್ಕಿಲೆ karēilu, see ಕರ್ಕಿಲೆ.
- ಕರ್ಜಾತಿ karjāti, s. A black species. 2. the class of pariahs.
- ಕರ್ಜಾಲಿ karjāli, s. The tree *Leucas indica*, *Phlomis indica*.
- ಕರ್ಜೂರ karjūra, see ಕರ್ಜೂರ.
- ಕರ್ಡು, ಕರ್ಡು karḍu, karḍu, see ಕರಡು.
- ಕರ್ಣ karṇa, see ಕರ್ನ.
- ಕರ್ಣಕುತ್ತು karnakutta, *adj.* Headlong, topsy-turvy. s. A summer set.
- ✓ ಕರ್ಣಾಟಕ karnāṭaka, see ಕರ್ನಡ.
- ಕರ್ಣಾಟಿಗೆ karnāṭige, see ಕರ್ನಡೆ.
- ಕರ್ಣಿಕೆ karṇike, s. The sherastadar, chief ministerial officer of a collector. 2. a secretary.
- ಕರ್ಣೆ karṇe, s. A half-brother of the Pāṇḍu princes. 2. a hard man. —ಪರ್ವ the story of Karna's exploits as given in the Mahābhārata.
- ಕರ್ತೃಪತ್ತುನಿ kartṛpattuni (ಕರ್ತೃಪತ್ತು), *v. a.* To set-off. 2. to deduct. 3. to exclude. 4. to give up hope.
- ಕರ್ತೃಪ್ರಯೋಗ kartariprayōga, s. Active voice, *gram.*
- ಕರ್ತವೆ kartave, s. An agent, maker. 2. God, lord. 3. a master, owner. 4. an author; *cf.* ಕರ್ತೃ.
- ಕರ್ತಾದಿಗೆ ಕರ್ತುತ್ರಿಗೆ, kartādigē, kartuttigē, s. Ownership, proprietorship. 2. dominion, authority.
- ಕರ್ತೃ kartrū, s. The nominative of a verb, *gram.* 2. see ಕರ್ತವೆ.

ಕರ್ತೋದಿಗೆ kartodigē, *see* ಕರ್ತುತ್ವಿಸಿ  
 ✓ಕರ್ಡ್ kardū, *adj.* Black. —ಬೊಲ್ಡು  
 black and white. 2. *see* ಕಡ್ಡೆ.  
 ಕರ್ನ karna, *s.* The ear. —ಕುಂಡಲ  
 an ear-ring worn by a woman.  
 ಕರ್ನ karna, *s.* A black paste  
 composed of dross of iron,  
 kernel of wild liquorice and  
 boiled rice, applied on the  
 right side leather of a finger-  
 drum.  
 ಕರ್ನಪರ್ವ karnaparva, *see* ಕರ್ಣೆ.  
 ಕರ್ನಾಲ್ karnāly, *see* ಗರ್ನಾಲ್.  
 ಕರ್ನಿಕೆ karnike, *see* ಕರ್ಣಿಕೆ.  
 ಕರ್ನಿರೆಳ್ karnirely, *s.* A dark  
 shadow.  
 ✓ಕರ್ಪು karpu, *s.* A pit, hole, ditch.  
 2. a pit for catching wild  
 beasts.  
 ಕರ್ಪುರ, ಕರ್ಪುರ karpura, karpūra,  
*s.* Camphor. 2. the thick  
 leaved lavender. —ಬೂರು *Lev-*  
*endula carnososa.* ರಸ— crude  
 calomel.  
 ಕರ್ಪೆಲ್, ಕರ್ಪೆಲು karpely, karpelu,  
*see* ಕರಪೆಲು.  
 ✓ಕರ್ಬು karba, *s.* Iron. —ದ ಗಣನ  
 an iron link.  
 ಕರ್ಬಸ್, ಕರ್ಬಸ್ karbasu, karbā-  
 su, *s.* An ox of superior breed  
 from the up-country. —ಪೆತ್ತ  
 a ghaut cow.  
 ✓ಕರ್ಬುಲೆ, ಕರ್ಬುಲೆ ಕರ್ಬುಲೆ, kar-  
 bollè, *s.* A fowl having white  
 plumage with black spots.  
 ✓ಕರ್ಮ karma, *s.* An action in  
 general. 2. a religious cere-  
 mony. 3. the objective case,

*gram.* 4. fate; misfortune.  
 5. sin, transgression. —ನತಿ  
 the condition induced by one's  
 deeds. ಕರ್ಮಣಿಪ್ರಯೋಗ the pas-  
 sive voice, *gram.* —ದೋಷ  
 transgression. —ಫಲ the fruit  
 of human actions. ಕರ್ಮಂತ್ರ.  
 ಕರ್ಮಾಂತರ funeral rites. ಕರ್ಮಾ  
 ಧಿಕಾರಿ a performer of funeral  
 rites. ಕರ್ಮಿ, ಕರ್ಮಿಪ್ಪೆ a sinner.  
 ಕರ್ಮೇಂದ್ರಿಯ the organ of ac-  
 tion, as the hand, foot, *etc.*  
 ಕರ್ಮಣಿ karmañè, *see* ಕಾರ್ಮಣಿ  
*under* ಕಾರ್.  
 ಕರ್ಮರ karmara, *see* ಕರಿಮರ.  
 ✓ಕರ್ಮರ್ karmaru, *s.* A superior  
 kind of firewood, *Vatica lacci-*  
*fera.*  
 ಕರ್ಮುಗಲ್ karmugaly, *see* ಕಾರ್  
 ಮುಗಲ್ *under* ಕಾರ್.  
 ಕರ್ಮುಡ karmuḍa, *see* ಕರ್ಕುಂಬುಡ.  
 ಕರ್ಮುಲಿ karmuli, *s.* Thatched  
 grass taken from a roof.  
 ಕರ್ಯ karya, *s.* A ferry.  
 ಕರ್ಯಡ, ಕರ್ಯಡೆ karyada, karyadè,  
*s.* The liver, as of a fowl.  
 ಕರ್ಯುನಿ karyuni, *see* ಕರಿಯುನಿ.  
 ✓ಕರ್ಲ್ karly, *s.* The bowels.  
 2. the liver.  
 ಕರ್ಲ್ಕಪ್ಪಡೆ karlykappadè, *s.* The  
 intestines, entrails.  
 ಕರ್ಲೆ karlè, *see* ಕರಲೆ.  
 ✓ಕರ್ವಾವುನಿ karvāvuni (ಕರ್ವಾ), *v. a.*  
 To burn the downs of a fowl  
 by holding it over the fire.  
 ✓ಕಲ kala, *s.* A square. 2. a bed

of flowers, *etc.* 3. a place where pariahs assemble. —ಕಟ್ಟುನಿ to make a flowerbed; a group of pariahs to sit in a circle.

ಕಲಂ kalam, *s.* A reed-pen. 2. a paragraph. —ವಾರ್ detailed, item by item.

✓ ಕಲಂಕ್, ಕಲಂಕುನಿ kalanku, kalankuni, *see* ಕಳಂಕ್.

ಕಲಂತಾನಿ, ಕಲಂದಾನಿ kalamtāni, kalamdāni, *s.* An inkstand. 2. a small box.

ಕಲಂಬಿ kalambi, *see* ಕಲೆಂಬಿ.

↓ ಕಲಂಬುನಿ kalambuni, *v. n.* To quarrel, fight.

ಕಲಕ kalaka, *see* ಕಲ್ಕ.

ಕಲಕಂಬುಲ kalakambula, *s.* A drenched miry floor.

✓ ಕಲಕಲ kalakala, *s.* A confused noise, hum.

↓ ಕಲಕಲ kalakala, *adv.* Brightly. —ಮೆಚುನಿ to shine brightly.

✓ ಕಲಡಾವುನಿ kaladāvuni, *c. v.* (of ಕಲಡುನಿ) To mix. 2. to knead.

✓ ಕಲಡುನಿ kaladuni (ಕಲಡ), *v. n.* To be mixed. 2. to be kneaded.

✓ ಕಲವುನಿ kalapuni (ಕಲ), *v. a.* To mingle. 2. to knead. ಕಂಡ to plough a watered field.

✓ ಕಲವ್ವು kalappu, *adj.* Mixed. 2. kneaded.

✓ ಕಲಬೆರಕೆ kalaberakè, *s.* Admixture, compound.

✓ ಕಲಮ್ ಕalamu, *s.* Grafting —ಮಳ್ಳುನಿ to graft.

ಕಲಮ್, ಕಲಮು kalamu, kalamu, *see* ಕಲಂ.

ಕಲಮೆ kalamè, *s.* A kind of rice.

ಕಲಯಿ kalayi, *see* ಕಲಾಯಿ.

ಕಲವು kalavu, *see* ಕಳವು.

ಕಲಶ, ಕಲಸ kalasa, kalasa, *s.* A pitcher, 2. a vase, goblet. 3. a spire. —ಕುದ್ಧಿ purification by pouring water. —ದೀಪಿನಿ to set up a spire.

ಕಲಸೆ kalasè, *s.* A grain measure equal to ten, twelve, fourteen, fifteen, *or* sixteen seers.

ಕಲಹ kalaha, *s.* Quarrel, dispute.

ಕಲಾಪ kalāpa, *s.* A family trial, distress, *or* dispute. 2. an ornament, zone. —ಮಳ್ಳುನಿ to quarrel; to make confusion.

ಕಲಾಯಿ kalāyi, *s.* Tinning. —ನಾರೆ a person who tins vessels, tinker. —ಕೊರ್ಪಿನಿ, —ಪಾಡುನಿ to tin.

ಕಲಾವು kalāvu, *see* ಕಳವು.

ಕಲಾಶಿ kalāši, *s.* A sailor, lascar.

ಕಲಾಸ್ kalāsu, *s.* Conclusion, end. 2. consumption, exhaustion. —ಆಪಿನಿ to be finished, *or* consumed. —ಮಳ್ಳುನಿ to complete; to empty.

ಕಲಾಸಿ kalāsi, *see* ಕಲಾಶಿ.

↓ ಕಲಿ kali, *s.* Toddy; liquor.

ಕಲಿ, ಕಲಿಯುಗ kali, kaliyuga, *s.* The fourth *or* iron age of the world; the age of vice.

ಕಲಿಕೆ kalikè, *s.* Dissimulation, dissembling.

↓ ಕಲೆ kalè, *s.* A scar. 2. a mark, blemish, stain.

ಕಲೆಂಗ್, ಕಲೆಂಗಿ kalēngu, kalēngi, *s.* Rust, verdigris



- ಕಲೆಂಬಿ kalembi, *s.* A chest, cof-fer. —ತಾನಿ, —ದಾನಿ, *see* ಕಲಂದಾನಿ.
- ಕಲೆಂಬಿ kalembi, *s.* The hindmost sail of a boat.
- ಕಲೆಕಾರಣ kalekāraṇa, *s.* A bad affair.
- ಕಲೆಕಾರ್ನಿಕ kalekārnika, *see* ಕಾರ್ನಿಕ.
- ✓ಕಲೆಪಿನಿ, ಕಲೆಪುನಿ kalepini, kalepuni (ಕಲೆ), *v. a.* ✓To strip off, remove. ✓2. to subtract, deduct.
- ✓ಕಲೆವುನಿ kalevuni (ಕಲೆ), *v. n.* ✓To be stripped. ✓2. to be deducted.
- ✓ಕಲ್ಕ kalka, *s.* ✓Decoction, infusion of any drug. 2. sediment.
- ಕಲ್ಕುರೆ kalkarē, *s.* A place abound- ing in latrite stone.
- ಕಲ್ಕಿ kalki, *s.* The tenth *or* last incarnation of Viṣṇu, ex- pected to put an end to the kali *or* iron age; *also* —ಅವ ತಾರ.
- ಕಲ್ಕುಟ್ಟಿ, ಕಲ್ಕುಡಿ kalkuṭṭi, kalkuḍe, *s.* The name of a demon.
- ✓ಕಲ್ಕುನಿ kalkuni (ಕಲ್ಕು), *v. n.* To cry, as a demon *or* one pos- sessed with an evil spirit.
- ಕಲ್ಕೆ kalkē, *see* ಕಲಿಕೆ.
- ✓ಕಲ್ಕೋರೆ kalkorē, *s.* A kind of fish.
- ಕಲ್ಗಿ ರುಮಾಲ್ kalgi rumāly, *s.* A yellow handkerchief with black spots.
- ಕಲ್ತಾಮರ kaltāmara, *s.* A wild kind of lotus growing on stony ground.
- ಕಲ್ತೆ kaltē, *s.* Morning, the day- break; *cf.* ಕಾಂಡೆ. —ಚೈಯ್ಯ morn- ing and evening.

- ಕಲ್ಪೈಗ್ kalteigū, *adv.* (*lit.* for the mouth of toddy). Something given as a relish when sip- ping toddy.
- ಕಲ್ನಾರ್ kalnāry, *s.* A medicinal drug.
- ಕಲ್ಪ kalpa, *s.* A period of time. 2. a sacred work, one of the six Vēdāngas. 3. resolve, purpose. 4. artifice, trickery, cunning.
- ಕಲ್ಪಂಡೆ kalpaṇḍē, *see* ಕಲ್ಪಣೆ.
- ಕಲ್ಪಡ kalpaḍa, *s.* A fluid measure equal to twelve seers.
- ಕಲ್ಪಣೆ kalpaṇē, *s.* A stone quarry.
- ಕಲ್ಪನೆ kalpaṇē, *s.* Fiction, fable. 2. invention, fabrication. 3. producing, forming. —ಮಕ್ಕುನಿ to invent, fabricate, contrive; to produce, form; to esta- blish.
- ಕಲ್ಪರುಕ್ಷ, ಕಲ್ಪವೃಕ್ಷ kalparuksha, kalpavruksha, *s.* The tree of Indra's paradise said to yield whatever is desired.
- ಕಲ್ಪಾಂತ, kalpānta, *s.* The end of the world.
- ಕಲ್ಪಾಂತರ kalpāntara, *s.* Another period of time, eternity.
- ✓ಕಲ್ಪಾವುನಿ kalpāvuni, *c. v.* (*of* ಕಲ್ಪುನಿ) To teach, instruct. 2. to instigate; *also* ಕಲ್ಪಾವಿಹೇಷಿನಿ.
- ಕಲ್ಪಿಸುನಿ kalpisuni (ಕಲ್ಪಿಸ್), *v. a.* To invent, fabricate.
- ✓ಕಲ್ಪುನಿ kalpuni (ಕಲ್ಪ), *v. a.* To learn, study.
- ಕಲ್ಪೋಕ್ತ kalpōkta, *adv.* Accord- ing to religious directions.

ಕಲ್ಮಡಿ kalmaḍi, s. A kind of fish.  
 ಕಲ್ಮದ kalmada, s. Bitumen, granulated gypsum from Arabia.  
 ಕಲ್ಮಷ kalmasha, s. Corrosion.  
 2. impurity. 3. sin. 4. the matter of a sore.  
 ಕಲ್ಯಾ kalya, see ಕರಿಯು.  
 ಕಲ್ಯಾಂಟೆ kalyaṅṭe, see ಕಲ್ಲಂಟೆ.  
 ಕಲ್ಯಾಣ kalyāṇa, s. Happiness, prosperity, good fortune. 2. marriage.  
 ಕಲ್ಯಾಣಿ kalyāṇi, s. The name of a tune. 2. the name of a female.  
 ಕಲ್ಯುಟ್ಟೆ kalruṭṭi, see ಕಲ್ಲುರುಟ್ಟೆ.  
 ✓ಕಲ್ಮ kallu, s. A stone. —ದ ಉಳಿ a chisel. —ದ ಕಂಬ, —ದ ಕಂಠು a stone pillar. —ಕಟ್ಟಣೆ, —ದ ಕಟ್ಟೆ a stone embankment or seat. —ಕಟ್ಟುನಾಯೆ a mason. —ವಾಸು a stone put across a stream to pass over. —ದ ಪಲಾಯು a slate. —ಸಂಕ a stone bridge. —ಬಸ್ತು a Jaina shrine. —ಬಿರು a kind of bow for discharging stones. —ಮರಯು a stone trough. —ಕಡ್ಡುನಿ to break stones. —ಕೆತ್ತುನಿ to chip stones. —ಕೊಡಿಸುನಿ a stone to grow hard. —ದ, ಕಲ್ಲ stony, made of stones. ಕಲ್ಲಾಟ playing with stones.  
 ಕಲ್ಮ ತೆತ್ತಿ kallutetti, s. A rotten egg.  
 ಕಲ್ಮ ಬಾಗಿ kallubāgē, s. A kind of tree, the wood of which is used as timber.  
 ಕಲ್ಮ ಬಾರೆ kallubāre, s. A kind of plantain tree.

ಕಲ್ಮ ಮುಳ್ಳು kallumullu, s. (*lit.* stones and thorns). The mill-cog. 2. the indented surface of a mill-stone. 3. a rugged path.  
 ಕಲ್ಮ ಸಕ್ಕರೆ kallusakkare, s. Sugar-candy.  
 ಕಲ್ಮ ಸೂಂಟೆ kallusūṅṭi, s. Wild ginger, *Zingiber zerumbet*.  
 ಕಲ್ಮ kalla, s. A kind of oyster. —ಓಡು its shell; cf. ಕಳ್ಳ.  
 ಕಲ್ಮಂಕಲ್ಲಿ kallāṅkali, s. A kind of bag.  
 ಕಲ್ಮಂಗೈ kallāṅgai, s. A kind of small fish.  
 ಕಲ್ಮಂಟೆ, ಕಲ್ಲೆಟೆ kallāṅṭe, kallāṅṭe, s. The Indian nightshade, *Solanum Indicum*.  
 ಕಲ್ಮಬಿರು kallabiru, see under ಕಳ್ಳ.  
 ಕಲ್ಮಯಿ kallayi, see ಕಲ್ಲಂಸೈ.  
 ಕಲ್ಮರಗ kallaraga, s. Asphalt.  
 ಕಲ್ಮರ್ಪಡ kallarpada, s. Small-pox attacking a person a second time.  
 ಕಲ್ಮರ್ಪೆ kallarpē, s. A kind of sieve to remove small stones from earth.  
 ಕಲ್ಮಾಳೆ kallāḷe, s. A class of pariahs. 2. their headman.  
 | ಕಲ್ಮ kalli, s. A bag of net-work, made of ropes. 2. a wicker-work. 3. the pods of *cannabis*. 4. see ಕಳ್ಳ.  
 ಕಲ್ಮಿತ್ತಿ kallitti, see ಕಟ್ಟಿತ್ತಿ.  
 ಕಲ್ಮಿರೊಳು kalliroḷu, s. A hard grown palmyra fruit.

ಕಲ್ಲುಪ್ಪು kalluppu, *s.* Rock-salt, the Bombay salt.

ಕಲ್ಲುರು kalluru, *s.* A kind of fish.

ಕಲ್ಲುರುಣಾ kalluruṇa, *adj.* Immature, half-ripe *or* half developed.

ಕಲ್ಲುರುಟೆ kalluruṭi, *s.* The name of a female Bhūta.

ಕಲ್ಲುರುನಿ kalluruni (ಕಲ್ಲುರಿ), *v. n.* A stone to press *or* hurt the sole of the foot in walking.

ಕಲ್ಲೆ kallè, *s.* The straw covering of a bundle of rice; *also* ಮುಡಿತ—

ಕಲ್ಲೆತ್ತಿ kalletti, *s.* A bag with divisions within.

ಕಲ್ಲೊತ್ತು kallottu, *s.* A foot-sore caused by a stone.

ಕಲ್ಲೋಲ kallōla, *s.* A large wave *or* billow.

ಕವಚ, ಕವಚೆ kavāṇa, kavāṇe, *s.* Armour, a coat of mail. 2. a jacket, short coat.

ಕವಟೆ kavāṭe, *see* ಕಾವಟೆ.

✓ಕವಡಿ, ಕವಡಿಗಿ, ಕವಡೆ kavāḍi, kavāḍigè, kavāḍè, *s.* A small shell, cowrie. —ಲೆಬ್ಬು calculation with cowries. —ಸೊಬ್ಬುನಿ to play with cowries.

✓ಕವಣೆ kavāṇè, *s.* A sling. —ಕಲ್ಲೆ a sling-stone.

ಕವತ್ kavāṭu, *see* ಕವಾತ್.

ಕವನ kavāna, *s.* Poetry, verse. 2. invention, fabrication. —ಸಾರೆ a poet. —ಕಟ್ಟುನಿ, —ಮೆಳ್ಳುನಿ to compose verses; to caricature. —ಪಾತೆರುನಿ to exaggerate, invent.

ಕವಳಿಗೆ kavāḷige, *see* ಕೌಳಿಗಿ.

ಕವಾತ್ kavāṭu, *s.* Drill, military exercise.

ಕವಿ, ಕವೀಶ್ವರ ಕವಿ, kavīśvare, *s.* A poet.

ಕವಿತೆ, ಕವಿತ್ವೆ kavitè, kavitva, *s.* Poetry, a poem, verse.

✓ಕವುಂಡ್ರಸ, ಕವುಡ್ರಸ kavuṇḍrasa, kavuḍrasa, *s.* A cancer on the cheek.

ಕಶಾಯ, ಕಷಾಯ kaśāya, kaśāya, *s.* A decoction, extract. —ಮೆಳ್ಳುನಿ to extract, *or* prepare a draught.

ಕಶಿ kaśi, *s.* Graft, grafting. —ಮೆಳ್ಳುನಿ to graft.

ಕಶಿಪಿಶಿ, ಕಶುಕುಶು, ಕಸುಕುಸು kaśi-piśi, kaśukuśu, kasukusu, *adv.* In bated breath, in a whisper. —ಪಾತೆರುನಿ to whisper.

ಕಶೀದಿ, ಕಶೀಬಿ kaśīdi, kaśībi, *s.* Embroidery, ornamental needle work.

ಕಶ್ಯಪ kaśyapa, *s.* The name of deified sage.

ಕಷ್ಟ kaśṭa, *s.* Trouble, hardship. 2. labour, toil. —ಕಾಲ a time of difficulty. —ಕೊರ್ಪಿನಿ to give trouble. —ಸಡೆಯುನಿ to be afflicted, to suffer. —ಬುದ್ಧಿನಿ, —ಮೆಳ್ಳುನಿ to work hard, take pains.

ಕಷ್ಟಿಷ್ಟೆ kaśṭiśṭa, *s.* Enmity and friendship; love and hatred.

ಕಸಕಸ ಕಸುಕಸು kaśukasūka, *s.* A sound produced when anything is smashed.

ಕಸ್ಕಾಯಿ, ಕಸ್ಗಾಯಿ kasukāyi, kasugāyi, see ಕಸ್ಕಾಯಿ.

ಕಸ್ಕರ್ kasuru, see ಕಸರ್.

✓ ಕಸ kasa, *adj.* Brackish. ಉಪ್ಪುಡ— anything over salted.

✓ ಕಸ kasa, *s.* Sweepings, rubbish.

ಕಸಂಟ್ kasantū, *s.* Rancidity.

✓ 12. sediment. | *adj.* Rancid.

ಕಸಕಸೆ kasakase, *s.* Poppy seed of *Papaver somniferum*.

✓ ಕಸಕ್ಕ kasakka, *adv.* Forcibly, hardly; deeply. —ಕಂತುನಿ to prick forcibly, as a thorn. —ಪಣ್ಣಿನಿ to speak so as to affect another's interest, to betray.

ಕಸಬ, ಕಸಬೆ kasaba, kasabe, *s.*

The chief station of a district.

ಕಸಬಿಸಿ kasabisi, see ಗಜಿಬಿಜಿ.

ಕಸಬು kasabu, *s.* Profession, trade, business.

ಕಸಮಾಲ್ kasamālu, see ಕಸ್ಕಾಲ್.

✓ ಕಸರ್ kasaru, *s.* Remainder. 2. profit. 3. sediment.

✓ ಕಸರ್, ಕಸರಿಗೆ kasaru, kasarigē, *s.* 1. Dross of smelted iron. 2. fissure, flaw, holes. 3. a particle. —ಜೊಳಕುನಿ to remove the fissures of any metallic article.

ಕಸಾಕಸಿ kasākasi, *s.* Haggling.

ಕಸಾಬಿಸಿ kasābisi, see ಕಶಿಬಿಶಿ.

ಕಸಾಯೆ kasāya, see ಕಪಾಯ.

ಕಸಾಯಿ, ಕಸಾಯಿಗಾರೆ, ಕಸಾಯಿದಾಯೆ kasāyi, kasāyigāre, kasāyidāye, *s.* A butcher.

ಕಸಿ kasi, see ಕಶಿ.

[ಕಶೀದಿ.

ಕಸೀದಿ, ಕಸೂದಿ kasīdi, kasūdi, see

ಕಸೆ kase, *s.* The strings or ties of a jacket. —ಕೋಲು a whip. —ಕಟ್ಟುನಿ to fasten the strings of a jacket.

✓ ಕಸ್ಕಾಯಿ kaskāyi, *adj.* Half ripe.

ಕಸ್ತ್ kastu, *s.* Force, pressure. *adj.* Violent, severe. 2. dangerous. —ಸಂಕಟ dangerous sickness. —ಮಳ್ಳುನಿ to press, force; also ಕಸ್ತು.

ಕಸ್ತೂರಿ kastūri, *s.* Musk. —ಫೂ a species of jessamine. ಮಂಜಳ— *Curcuma zedoaria*; cf. ಅನೆ ಮಂಜಳೆ. —ಮೃಗ a musk deer. ಕಾಟ— musk-mallow, *Hebicus abelmoschus*.

ಕಸ್ತೂಲ್ kasmālu, *adj.* Unclean, filthy, loose. —ಕೈನೆ a nasty woman.

ಕಹಳೆ kahalē, *s.* A bugle. ರಣ— a large bugle.

ಕಳ kala, see ಕಲ.

✓ ಕಳಂಕ್ kalāṅku, *s.* A spot, blemish.

✓ 2. turbidness, muddiness. 3. mistake. 4. suspicion. —ನೀರ್ turbid water. —ಮನಸ್ಸೆ a suspicious mind. ✓ ಕಳಂಕಾವುನಿ to render turbid. ✓ ಕಳಂಕುನಿ to be turbid.

✓ ಕಳಕಳ, ಕಳಪಳ kalakala, kalapala, *s.* A confused sort of noise produced as when wading through water, or shaking a whole cocoanut.

ಕಳಕಳ kalakala, see ಕಲಕಲ.

ಕಳಪುನಿ kalapuni, see ಕಲಪುನಿ.

ಕಳಮೆ kalame, see ಕಲಮೆ.

ಕಳವಳ kalavāla, s. Anxiety, alarm. 2. anguish, sorrow. —ಆಪಿಸಿ to be anxious, agitated, or confused.

ಕಳವು kalavu, s. Theft, robbery. ಕಳಸೆ kalasè, see ಕಲಸೆ.

ಕಳಿ kalī, see ಕಲಿ.

ಕಳಿಯುನಿ kaliyuni, see ಕರಿಯುನಿ.

ಕಳು kalu, adj. False, untrue, not reliable. s. Fraud; cheating. 2. trick. 3. a lie, falsehood. —ಪಾತೆರ a falsehood. —ಸಾಕ್ಷಿ perjury, false evidence. —ಪಟ್ಟಿನಿ to tell lies.

ಕಳುವೆ kaluve, see ಕಳವು.

ಕಳೆ kale, see ಕಲೆ.

ಕಳೆಂಗ್ kalēṅṅu, see ಕಲೆಂಗ್.

ಕಳೆಪಿನಿ kalēpini, see ಕಲೆಪಿನಿ.

ಕಳೆಯುನಿ, ಕಳೆವುನಿ kalēyuni, kalēvuni (ಕಳೆ), v. n. To lapse, pass, as time. 2. to be exhausted, spent, as money. 3. to become loose, as the bands of a box, etc.; cf. ಕರಿಯುನಿ.

ಕಳ್ಳುನಿ kaḷḷuni, see ಕಲ್ಪುನಿ.

ಕಳ್ಳೆ kalve, s. A thief, robber.

ಕಳ್ಳೆ kalla, adj. Deceitful, dishonest, unfair. 2. under, subordinate; additional. s. Dishonesty. 2. stealing; cf. ಕಳು. —ಕೂಲಿ the swelling gums in teething. —ತಲಕೆ an additional piece of split bamboo. —ನಾಡ್ an under roof.

ಕಳ್ಳೆಂಟೆ, ಕಳ್ಳೆಂಟೆಗೆ kaḷḷaṅṅi, kaḷḷaṅṅigē, s. Dishonesty. 2. falsehood.

ಕಳ್ಳಿ kaḷḷi, s. The milk-hedge, *Euphorbia*; the prickly-pear, *Opuntia dillenii*. 2. the fructification of the hemp plant or *Cannabis sativa*. ಇರೆ—, ಕೋಡೆ—, ಜಿಜೆ—, ಮುಳ್ಳು— are its varieties; cf. ಕಲ್ಲೆ.

ಕಳ್ಳೆಗೆ kaḷḷigē, s. A very tender jack-fruit.

ಕಳ್ಳೆ kalle, see ಕಳೆ.

ಕಳ್ಳೆ kaḷḷe, s. A kind of grass. 2. see ಕಲ್ಲೆ.

ಕಕ್ಕಿ kakshi, s. Objection or reply in argument. 2. wrangling, arguing. 3. one party as opposed to another; also —ನಾರೆ. ಪುತಿ— an opposite party.

ಕಾಂಕರಿಯುನಿ kāṅkariyuni, v. n. To hawk, force up phlegm with a noise; to hem.

ಕಾಂಗ್ kāṅṅu, s. A dark-blue cloth worn by lower classes of people, or used for bedding, etc.

ಕಾಂಗುನಿ kāṅṅuni (ಕಾಂಗ್), v. n. To be dejected. 2. to become pale.

ಕಾಂಜನ kāṅṅana, s. Gold. 2. money; also ಕಾಂಜಾಣ, ಕಾಂಜಾನ. ಕಾಂಜೆ kāṅṅē, see ಕಂಜೆ.

ಕಾಂಟೆ, ಕಾಂಟೆಗೆ kāṅṅē, kāṅṅēya, s. A large basket.

ಕಾಂಡ kāṇḍa, s. A section, division of a book.

ಕಾಂಡವ, ಕಾಂಡವನ kāṇḍava, kāṇḍavana, s. Indra's garden.

ಕಾಂಡಾಯಿ kāṇḍāyi, s. A kind of fish.

- ಕಾಂಡಿಲ್ kāṇḍily, s. A kind of tree; cf. ಪಾಂಡಿಲ್.
- ಕಾಂಡೆ kāṇḍé, adv. Early in the morning. s. Morning.
- ಕಾಂಡೆಯಿ kāṇḍeyi, see ಕಾಂಡಾಯ.
- ↓ ಕಾಂಡೆಲ್ ಕಾṇḍelū, s. A kind of tree, growing near salt water.
- ಕಾಂತನೆ kāntane, s. A pot.
- ಕಾಂತಿ kānti, s. Effulgence, splendour, lustre. 2. beauty, loveliness.
- ಕಾಂತೆ kānté, s. A wife. 2. a beloved female.
- ಕಾಂಪರ್ ಕāmpary, s. A carcass. 2. a nasty man (vlg.) adj. Nasty; filthy. 2. pot-bellied.
- ಕಾಂಬೋದಿ kāmbōdi, s. The name of a tune.
- ಕಾಂಕ್ಷೆ kāṅkshe, s. Wish, desire. 2. passion, appetite.
- ↓ ಕಾಕ್, ಕಾಕು kākū, kāku, adj. Bad, corrupt. —ಫೀಕ್ dissolute, vicious. —ಫೀಕೆರ್ wicked people.
- ↓ ಕಾಕ kāka, see ಕಕ್ಕೆ.
- ಕಾಕಬಳ್ಳಿ kākaballi, s. The creeper *Negretia gigantea*.
- ↓ ಕಾಕಜಿ kākaji, see ಕಾಗಜಿ.
- ಕಾಕಿ kāki, adj. Black, dark.
- ಕಾಕುಳ kākula, s. Rashness.
- ಕಾಕೆಸೊಪ್ಪು kākesoppu, s. The medicinal plant *Phylanthus multiflorus*; also ಕಕ್ಕೆಸೊಪ್ಪು.
- ↓ ಕಾಗಜಿ kāgaji, s. Paper. 2. a letter. —ಬರೆವಿನಿ to write or address a letter. ಠನೆ— stamp-paper.

- ಕಾಗಿ kāgi, s. A brown colour.
- ↓ ಕಾಚ್, ಕಾಚಿ kācū, kāci, s. Catechu, *Acacia catechu*. 2. the sediment of boiled areca-nut.
- ಕಾಚಿಕಲ್ಲೆ kācīkali, s. A money bag of net-work.
- ಕಾಚಿಕುಂಬುಡೆ kācīkumbuḍa, s. A small species of ash-gourd.
- ಕಾಜಿ kāji, s. A Mohammedan judge or priest.
- ಕಾಜಿ ಕಾಜಿ, s. A glass bangle worn round the wrist; also —ಬಳೆ. —ಕಣ್ಣೆ cat-eyed, blue-eyed.
- ಕಾಜು kāju, s. A brown-coloured dog with black stripes.
- ↓ ಕಾಟರ್ ಕಾṭy, adj. Wild, rude. —ಅತ್ತಣ್ಣ the wild peepul tree, *Urostigma arnottianum*. —ಕಂಚಲ the fruit of the creeper *Momordica dioica*. —ಕಣ್ಣೆ a rough stone. —ಕಾಯಿ a wild or jungle fruit. —ಕೇನೆ a bulbous root of *Dracontium polyphyllum*. —ನೋಣೆ a bull-bison. —ತುರೆ a bottle gourd, *Lagena vulgaris*. —ತೇವು wild cocco, *Colocasia nymphaefolia*. —ನರ್ವಲು the tree *Turnera ulmifolia*. —ಪವಿಂಗಿ wild greengram, *Phaseolus rostratus*. —ಪುಸಿರಿ wild tobacco, *Lobelia nicotianaefolia*. —ಬಾರೆ a wild plantain tree. —ಮರ a wild tree. —ಯಿರು, see ಕಾಟೆ.
- ↓ ಕಾಟೆ kāṭa, s. Trouble, annoyance, vexation. 2. danger; also ಕಾಟಕ. ಪುಟ್ಟಿಗಿ ಅಟ ಯಿಲಿಕ್ ಕಾಟ the cat's play is the death of mice.

ಕಾಟೆ kāṭa, s. A pyre, pile. —ನೂರುನು to prepare a funeral pile.

ಕಾಟೆಣೆ kāṭaṇe, s. A fowler's idol, consisting of some white-washed stones decorated with flowers. —ನಮಿಸ್ತುನು to make an offering to it.

ಕಾಟೆಕಾಯಿ kāṭakāyi, s. Mutiny, rebellion. 2. pillage, plunder.

√ಕಾಟೆಕೆ, ಕಾಟೆಕೆ, ಕಾಟೆಗೆ kāṭake, kāṭike, kāṭige, s. A troublesome fellow.

√ಕಾಟೆತೆ kāṭarti, s. The wild fig-tree, *Bauhinia tomentosa*.

√ಕಾಟಾಳೆ kāṭāḷe, s. A rude man.

√ಕಾಟೆ kāṭi, s. A bison.

ಕಾಟೆರ್ದೆ kāṭiru, s. A kind of tree.

ಕಾಟುನಿ kāṭuni, see ಕಾಡುನಿ.

√ಕಾಟೆ kāṭe s. A wild untamed beast.

ಕಾಟೆರು kāṭeru, see ಕಾಟೆ.

√ಕಾಡೆ kāḍu, s. A jungle, forest. *adj.* Wild, rude; *cf.* ಕಾಟೆ.

—ಕೆರೆ forest and river-bank.

—ಕಾಡೆಳು, —ಕಾಡೆ the plant *Toddalia aculeata*. —ಕಿಚ್ಚೆ wild fire.

—ಕುರಿ a jungle sheep. —ಕೊಂಕಣಿ a lower class of people speaking the Konkaṇi language. —ಕೋರಿ a jungle fowl. —ಜಾತಿ a wild class or tribe. —ನರಮಾನಿ a rustic or rude man. —ನೀರ rain-water rushing through a jungle and washing down all the rubbish in its course. —ನಾಮಿ (*lit.* a jungle-uncle), a tiger. —ಮೃಗ a wild beast.

ಕಾಡಳಂಬುಡ the angular-leaved physic-nut, *Fatropa curcas*.

√ಕಾಡೆ kāḍa, *adj.* Wild, untamed.

ಕಾಡಾಕಡಿ kāḍākadi, see ಕಡಾಕಡಿ.

ಕಾಡಾನೆ kāḍāṇe, s. A wild elephant.

ಕಾಡಿಕಳ್ kāḍikalū, s. A kind of song.

ಕಾಡಿಕೊರಗೆ kāḍikorage, s. A man of the Koragar caste living in jungles.

√ಕಾಡಿಗೆ kāḍige s. A collyrium of lamp-black and oil. —ಬರೋಣಿ a collyrium box.

ಕಾಡಿನಾಯೆ kāḍināye, see ಕಾಡಿಕೊರಗೆ.

ಕಾಡುಳ್ಳಿ kāḍulli, s. The Indian squill, *Scilla Indica*.

√ಕಾಡೆ kāḍe, s. A quail, *Tetras cotarnix*.

√ಕಾಡುನಿ kāḍyuni (ಕಾಡಿ), *v. a.* To trouble, torment, importunate; *also* ನಾಡುನಿ.

√ಕಾಣೆಸಾವುನಿ, ಕಾಣಿಸಾವುನಿ kāṇṣāvuni, kāṇisāvuni (ಕಾಣಿಸಾ), *v. a.* To show, represent, mention.

ಕಾಣಪುರ್ಲಿ kāṇapurli, s. The bird *mina*.

√ಕಾಣೆ kāṇi, s. The fraction one-sixty-fourth.

√ಕಾಣಿಕೆ, ಕಾಣಿಗೆ kāṇikē, kāṇigē, s. A money offering; a present to a superior. —ಕೊಪಿನಿ, —ದೀಪಿನಿ, —ಪಾಡುನಿ to make an offering.

ಕಾಣೆ kāṇē, s. A kind of fish. —ಕಾರ long-legged. —ಕಾರದಾಯಿ a long legged man.

ಕಾತಿ kāti, see ಪ್ಯಾತಿ.

- ✓ಕಾತೊಣುನಿ katonuni, *refl. v.* (of ಕಾಶನಿ) To wait; to expect.
- ✓ಕಾದಾಟೆ kādāṭa, *s.* A fight, war, battle.
- ✓ಕಾದಾಡುನಿ kādāduni (ಕಾದಾಡಿ), *v. n.* To fight.  
ಕಾದಿ kādi, *see* ಕಾಜಿ.  
ಕಾದಿ kādi, *see* ಖಾಡಿ.
- ✓ಕಾದುನಿ kāduni (ಕಾದಿ), *v. n.* To quarrel, fight, wrestle.  
ಕಾನ kāna, *s.* A rookery.
- ✓ಕಾನ, ಕಾನನ kāna, kānana, *s.* A forest, jungle, wood.  
ಕಾನಾಪುರ್ಲಿ kānāpurli, *see* ಕಾಣ ಪುರ್ಲಿ. [lation.  
ಕಾನೂನ್ kānūny, *s.* A rule, regulation.  
ಕಾನೆ kānè, *see* ಕಾಣಿ, ಖಾನೆ.
- ✓ಕಾಪಾಟೆ kāpāṭa, *s.* The act of watching; guard.
- ✓ಕಾಪಾಡುನಿ kāpāduni (ಕಾಪಾಡಿ), *v. a.* To protect, preserve.  
ಕಾಪಿ kāpi, *s.* Coffee.
- ✓ಕಾಪು kāpu, *s.* Protecting 2. watching, tending. 3. brooding; hatching. 4. a scarecrow.  
-ನ್ ಕುಳ್ಳುನಿ to brood; to hatch.  
-ದೀಪಿನಿ to set up some thing in a field or garden, to avert the effects of evil eyes; to set up a scarecrow.
- ✓ಕಾಪುನಿ kāpuni (ಕಾ), *v. a.* To watch, guard. 2. to keep, preserve, protect. 3. to wait.
- ✓ಕಾಪೆಲೆ kāpele, *s.* A watchman.
- ✓ಕಾಪ್ಪು kāppu, *see* ಕಾಪು.  
ಕಾಮು kāma, *s.* Desire, wish.  
2. lust, passion.

- ✓ಕಾಮುಂಗಾಯಿ kāmāngāyi, *s.* A wild species of green gram, *Phaseolus rostratus*.  
ಕಾಮುಕ, ಕಾಮುಕಾ kāmaka, kāmākā, *adv.* Positively certainly.  
ಕಾಮುಕಸ್ತೂರಿ kāmakastūri, *s.* Sweet Basil, *Ocimum Basilicum*.  
ಕಾಮುಗಾರಿ, kāmagāri, *s.* Work; also ಕಾಮುಕಾರಿ, ಕಾಮುಗ್ಯ.  
ಕಾಮುಚಕ್ರೇಶ್ವರ, kāmācākrēṣvare, *see* ಕಾಮಿ.  
ಕಾಮುದೆ kāmude, *s.* A liberal man.  
ಕಾಮುಧೇನು kāmadhēnu, *s.* The cow of Indra's paradise, said to give whatever is wished.  
ಕಾಮುಸಾಲೆ kāmāpāle, *s.* A name of Balarāmā, the elder brother of Krishṇa.  
ಕಾಮುಲಿ kāmali, *see* ಕಾಮಿಲಿ.  
ಕಾಮುವಿಕಾರ kāmavikāra, *s.* Lust, inordinate affection.  
ಕಾಮುಬಾಟೆ kāmāṭe, *s.* A man of the mercantile class. 2. a nig-gardly or cunning man.  
ಕಾಮುತುರ kāmātura, *s.* Lust, inordinate affection. *adj.* Libidinous.  
ಕಾಮುರಿ kāmāri, *s.* Śiva the enemy of Cupid.  
ಕಾಮುರ್ಥ kāmārtha, *see* ಕಾಮಾರ್ಥ.  
ಕಾಮುಕ್ಲಿ kāmākshi, *s.* A goddess.  
ಕಾಮಿ kāmī, *s.* A debauchee.  
ಕಾಮಿತಾರ್ಥ kāmītārtha, *s.* The object of desire.  
ಕಾಮಿನಿ kāmīni, *s.* A pretty woman.  
ಕಾಮಿಲಿ kāmīli, *see* ಕಾಮಿಲಿ.



ಕಾಮಿಸುನಿ kāmīsuni (ಕಾಮಿಸು), *v. a.*

To covet; to wish.

ಕಾಮುಕ kāmuka, *adj.* Lustful, libidinous. ಕಾಮುಕೆ a libidinous man.

ಕಾಮೆ kāme, *s.* Cupid.

ಕಾಮೆಲಿ kāmeli, *s.* A kind of jaundice. ಉದು— a dropsical kind of jaundice. ಪಿತ್ತ— a salivary kind of jaundice. ಬರಂಟಿ— jaundice with scab.

ಕಾಮ್ಯ ಕಾಮ್ಯಾ, *adj.* Desirable, agreeable.

ಕಾಮ್ಯಾರ್ಥ ಕಾಮ್ಯಾರ್ಥಾ, *s.* The object of desire.

ಕಾಯ ಕāya, *s.* The body. —ಕಷ್ಟ bodily exertion. —ಗುಂಡಿ the heart. —ಫಟ್ಟಿ stoutness. —ವೆಫ್ಟಿ ನಿ to commit suicide. —ಬುಡ್ಡಿ ನಿ to lay down the body, to die.

ಕಾಯಂ, ಕಾಯವ್ ಕāyam, kāyam, *s.* Permanency, settled state. *adj.* Fixed, confirmed, permanent. —ಕೆಲಸ permanent employment. —ಮಳ್ಳುನಿ to confirm, settle, establish.

ಕಾಯಮೆ kāyamē, *see* ಕಯಮೆ.

ಕಾಯರ್ ಕāyaru, *see* ಕಾಯಿರ್.

✓ ಕಾಯಲ್, ಕಾಯಳ್, kāyalu, kāyalu, *s.* A folded tender leaf of plants or trees. ✓2. seasoning. —ಇರೆ a tender leaf; *cf.* ಕಾಯಿಲ್.

ಕಾಯಲೆ kāyalē, *see* ಕಾಯಲೆ.

✓ ಕಾಯಾವುನಿ kāyāvuni, *c. v.* (of ಕಾಯುನಿ) To have anything warmed, burned, boiled.

✓ ಕಾಯಿ kāyi, *s.* An unripe fruit of any kind. 2. a cocoanut. 3. the seed. —ಅತ್ತಸ, —ಕಡುಬು a kind of cake. —ಕಂಡೆ vegetables and roots; pulse. —ಕಜಿಪು vegetables in general. —ಪೋಳನೆ a kind of cake. —ಕಡೆಪಿನಿ, —ಕಡೆಯುನಿ to chew the cud. —ಪೋಪಿನಿ to over-boil; to get loose.

ಕಾಯಿದ, ಕಾಯಿದೆ kāyida, kāyidē, *s.* Rule, regulation. 2. custom.

✓ ಕಾಯಿಪುನಿ kāyipuni, *c. v.* (of ಕಾಯುನಿ) To make hot, warm, as water. 2. to fry, broil.

ಕಾಯಿಪುನಿ kāyipuni, *see* ಕೈಪುನಿ.

✓ ಕಾಯಿಲೆ kāyilē, *s.* Sickness.

ಕಾಯಿಲಿತ ಕāyilita, *adj.* Infertile.

✓ ಕಾಯುನಿ kāyuni (ಕಾಯು), *v. n.* To burn, to be hot. 2. to get ripe. 3. to be feverish. 4. to become angry. 5. to be tight, or fast; *see* ಕಾಯುಪುನಿ.

ಗಂಟಿ— a knot to be tight or fast. ದೊಂಬು— the sun to be very hot. ನೀರ್— water to boil. ಬಂಜಿ— to be very hungry. ಮೆಯು— to be feverish or hot. ರೊಟ್ಟಿ— bread to bake.

✓ ಕಾಯೆರ್ ಕāyeru, *s.* Strychnia, *Nux vomica.* also —ಕಾಯು. —ಮರ the nux vomica tree. —ದ ಬಂದನಿ *Loranthus loniceroides.*

ಕಾಯೆರ್ ಪುಳಿ kāyerupuli, *s.* A kind of sour-leafed tree.

✓ ಕಾಯೆಲ್ ಕāyelu, *s.* The state of being green or unripe. ✓2. seasoning. —ಆಪಿನಿ to become

green or fresh. —ಕೊಪ್ಪಿನಿ to season.

ಕಾಯೋಲೆ kāyōḍē, s. A kind of cake.

✓ಕಾರ್ kāru, s. The leg. 2. the foot. —ಏ ಕಂಠ knuckle. —ಏ ಬಿರೆಲೆ the toe. —ನಡಕೆ going or walking on foot. —ಫೊಟ್ಟಿ the ankle. ತೇವುಡ— the stalk of cocco, *Arum colocasia*. —ಮಣಿ a footstool. —ಊರುನಿ to tread or fix the foot. —ಕೊಪ್ಪಿನಿ to run away. —ಜುರುನಿ to slip the foot, lose balance; to be reduced in one's circumstances. —ತುಡೆ the thigh. —ದೀ ಪಿನಿ to place the foot. —ನೀಡುನಿ to stretch the leg. —ಪತ್ತುನಿ to prostrate, do obeisance.

✓ಕಾರ್ ಕಾರ್ಯ, adj. Black, dark. —ಮಿಂಚೆ lightning issuing from black clouds. —ಮುಗಲೆ black clouds. —ಕಾಲ see ಕಾರ್ಕಾಲ.

ಕಾರ್ಕೂನೆ kārukūne, s. A clerk, writer.

ಕಾರ್ಖಾನೆ kārukhanē, s. An establishment. 2. a workshop. 3. management.

ಕಾರ್ತುಡೆ kārutuḍē, s. The thigh.

ಕಾರ್ಬಾರ್, ಕಾರ್ಬೇರ್ ಕಾರ್ಯಾರ್ಯ, ಕಾರ್ಯೇರ್, see ಕಾರ್ಬಾರ್.

✓ಕಾರ ಕಾರ, s. Tasting or smelling hot; also ಕಾರ. adj. Hot, sharp, pungent. ಪಟ್ಟಿ— alum.

ಕಾರ ಕಾರ, s. A prison, jail.

ಕಾರ ಕಾರ, A termination affixed to a letter, as ಅಕಾರ the letter ಅ, etc.

ಕಾರಂಗ ಕಾರಂಗ, s. A cutaneous disease which renders the skin black. —ಪತ್ತುನಿ to suffer from such a disease.

ಕಾರಂಡೆ ಕಾರಾಂಜಿ, s. An artificial fountain, a kind of siphon; an underground channel.

ಕಾರಂಟೆ ಕಾರಾಂಟಾ, see ಕಾರಕುಂಟ.

ಕಾರಂಡೆ ಕಾರಾಂಡಾ, adv. Excessively, exceedingly, very. —ಕೈವೆ very bitter.

ಕಾರಂಡೆ ಕಾರಾಂಡೆ, see ಕಂಡೆ.

ಕಾರಕ ಕಾರಾಕಾ, s. An agent. 2. acting, doing, gram. 3. a tax. —ಕೊಪ್ಪಿನಿ to pay a tax.

✓ಕಾರಕಂಠೆ ಕಾರಾಕಾಂಠು, s. The ankle. —ಕುಟ್ಟುನಿ to thump the ankle, as a punishment. —ಮುಟ್ಟು ತುತ್ತುನಿ to dress down to the ankles, i. e. completely; to be foppish.

ಕಾರಕಡೆ, ಕಾರಗಡೆಗ ಕಾರಾಕಾಡಾ, ಕಾರಾಗಾಡಾ, s. A kind of anklet.

✓ಕಾರಕಾಯಿ ಕಾರಾಕಾಯಿ, see ಕಾರಕಾಯಿ.

ಕಾರಕುಂಟೆ, ಕಾರಕುಂಟೆ, ಕಾರಗುಂಟೆ ಕಾರಾಕುಂಟಾ, ಕಾರಾಕುಂಟಾ, ಕಾರಾಗುಂಟಾ, s. A disease of cattle, called Epyzootic aphthæ.

ಕಾರಗಂಟೆ ಕಾರಾಗಾಂಠು, s. The ankle. 2. a corn on the toe. —ಫೊಲಿಪಿನಿ to fracture the ankle.

✓ಕಾರಡಿ ಕಾರಾಡಿ, s. A footstep. 2. the sole of the foot.

ಕಾರಣ ಕಾರಾಣಾ, s. Reason, purpose, motive. 2. cause, as opposed to effect.

ಕಾರಣಿಕ ಕಾರಾಣಿಕಾ, s. A miracle. 2. supernatural power. adj.

Miraculous, supernatural. —ಫ  
ರುಷೆ a prophet.

ಕಾರಬಾರ್ kārabāry, *see* ಕಾರ್ಬಾರ್.

ಕಾರವೆ kārave, *s.* One belonging  
to the class of the Konkani  
speaking fishermen.

ಕಾರಾಜಿ kārāji, *s.* A low class of  
pariahs.

ಕಾರಾಡಿಗಿ kārādige, *see* ಕರಾಡಿ.

✓ಕಾರಾವುನಿ kārāvuni, *c. v.* (of ಕಾರು  
ನಿ) To cause to vomit.

ಕಾರಿ kārī, *A termination affixed  
to nouns to signify one's  
profession; as, ಭಿಕಾರಿ a beg-  
gar.*

ಕಾರಿ kārī, *s.* A nest. 2. a black  
bull, ox. *adj.* Black, dark.

—ಪೆತ್ತ a black cow. ಕಕ್ಕೆ— a  
raven-nest. —ಕಟ್ಟುನಿ to build  
a nest.

✓ಕಾರುನಿ kārūni (ಕಾರ್), *v. a.* To  
vomit.

✓ಕಾರುಪ್ಪು kārūppu, *s.* A strong *[or  
black]* sort of salt.

ಕಾರುಬಾರ್ kārūbāry, *see* ಕಾರ್ಬಾರ್.

ಕಾರೂರುನಿ kārūrūni, *see* ಕಾರ್.

✓ಕಾರೆ kāre, *see* ಕಾರೆ.

✓ಕಾರೆ kārē, *s.* A kind of neck-lace  
*or* collar. ಪಿತ್ತಲೆದ— a brass col-  
lar worn by pariah women.

✓ಕಾರೆಕಾಯಿ kārēkāyi, *s.* A dried  
date fruit. —ದ ಮಡ್ಡಿ rotten  
*or* shrivelled date fruits. —ದ  
ಮರ a date tree.

ಕಾರೊಳು kārōḷu, *s.* A kind of  
wild *Cacinia Indica*.

ಕಾರ್ಯ kārya, *see* ಕಾರ್ಯ.

ಕಾರ್ಕಲ kārkalā, *s.* The town  
of Karkal.

✓ಕಾರ್ಕಾಲ kārkalā, *s.* Cloudy *or*  
rainy weather.

ಕಾರ್ಗತ್ತಲೆ kārgattalē, *s.* Thick  
darkness.

ಕಾರ್ನಿಕೆ kārnikē, *see* ಕರ್ನಿಕೆ.

ಕಾರ್ತಿ kārṭi, *s.* The third solar  
month. 2. the sign of *Gemini*  
in the zodiac. —ದ ಬುಳಿ the  
first crop. —ಘಡಿ the worship  
of an idol, consisting of  
waving of lamps in fulfilment  
of a vow.

✓ಕಾರ್ತಿಕ kārṭika, *s.* The eighth  
lunar month.

ಕಾರ್ತೆಲ್, ಕಾರ್ತೆಳ್ ಕಾರ್ತೆಲ್ಯ, kār-  
telē, *see* ಕಾರ್ತಿ.

ಕಾರ್ಪಣ್ಯ kārpaṇya, *s.* Trouble,  
vexation; importunity, dun-  
ning. —ಬುದ್ಧಿನಿ to trouble, dun.

ಕಾರ್ಬಾರ್ kārbarāry, *s.* Rule, man-  
agement, superintendence;  
control. ಕಾರ್ಬಾರಿ a manager,  
superintendent.

✓ಕಾರ್ಮುಗಲ್ kārmaḡalē, *s.* A dark  
cloud.

✓ಕಾರ್ಯ kārya, *s.* Work, busi-  
ness, affair. 2. a ceremony.  
3. cause, motive. 4. effect.

ಕಾರ್ವೆ kārve, *see* ಕಾರವೆ.

✓ಕಾಲ್ kāḷy, *s.* A quarter, the  
fourth part of a unit. *adj.*  
One-fourth.

✓ಕಾಲ kāla, *s.* Time, tense of the  
verb. 2. season. —ಜ್ಞಾನಿ a  
diviner, seer; an astrologer.  
—ಚಕ್ರ the revolution *or* circle

of time. —ದೋಷ the vicissitude of the times, evil days; misfortune. —ಪುರುಷ the right man in the right place, a man whose life opens a new epoch in human affairs. —ಭೇದ the vicissitude of time; change of seasons. —ಸಂಧ the conjunction of two periods of time, as morning, noon, evening. —ಹರಣ, whiling away time, procrastination. —ಕ್ಷೇಪ livelihood, maintenance. —ಕಳೆಪಿಸಿ, —ದೆಪ್ಪಿಸಿ to while away the time; to procrastinate; to live wretchedly. —ಬರ್ಪಿಸಿ the end to approach, to die.

ಕಾಲ kāla, *adj.* Black, dark.

ಕಾಲಂಗ್, ಕಾಲಂಗ kālāṅgu, kālāṅga, s. A lever. —ಎಣಿಸಿ to lift with a lever.

ಕಾಲಗತಿ kālagati, s. The progress *or* condition of time.

ಕಾಲಜೀರಿಗೆ, ಕಾಲಜೀರದರಿ ಕಾಲಾಜಿರಿಗೆ, ಕಾಲಾಜಿರದರಿ, s. Black cummin seed, *Vernonia anthelmintica*.

ಕಾಲಪಿಲ್ಲಿ ಕಾಲಪಿಲ್ಲಿ, s. A silver ornament worn on the toes.

ಕಾಲಭೈರವೆ ಕಾಲಾಭೈರವೆ, s. One of the sons of Śiva.

ಕಾಲಮಿಣಿಕೆ ಕಾಲಮಿಣಿಕೆ, s. A kind of medicine.

ಕಾಲರುದ್ರೆ, ಕಾಲಾಂತಕೆ ಕಾಲಾರುದ್ರೆ, ಕಾಲಾಂತಕೆ, s. Śiva the destroyer.

ಕಾಲಹರಣ ಕಾಲಾಹರಣ, s. Whiling away time.

ಕಾಲಕ್ಷೇಪ ಕಾಲಾಕ್ಷೇಪ, s. Passing *or* whiling away time. 2. maintenance, support.

ಕಾಲಾಂತರಕಾಲಾಂತರ, s. The course *or* lapse of time.

ಕಾಲಾವಧಿ ಕಾಲಾವಧಿ, s. The end of a year, season *or* period of time.

ಕಾಲಿ ಕಾಲಿ, *see* ಕಾಲಿ.

ಕಾಲಿಗೊಬ್ಬು ಕಾಲಿಗೊಬ್ಬು, s. A kind of game. 2. playing for nothing.

ಕಾಲಿನೆ ಕಾಲಿನೆ, s. A channel for irrigation. 2. a canal.

ಕಾಲು ಕಾಲು, *see* ಕಾಲು.

ಕಾಲೆ ಕಾಲೆ, *see* ಕಾಲೆ.

ಕಾಲೆ ಕಾಲೆ, s. A black man. 2. a black dog, *etc.*

ಕಾಲೋಚಿತ ಕಾಲೋಚಿತ, *adj.* Oppor- tune, well timed; according to the times.

ಕಾವಂಟೆ, ಕಾವಟೆ ಕಾವಂಟೆ, ಕಾವಟೆ, s. The tree *Zanthoxylon rhetsa*.

ಕಾವಂದೆ ಕಾವಂದೆ, s. A master, lord, proprietor, owner.

ಕಾವಡಿ ಕಾವಡಿ, s. A split bamboo with ropes suspending from each end, for carrying burdens across the shoulders.

ಕಾವಲ್ ಕಾವಲ್, s. Guard, custody, watch; protection. —ದಾಯಿ a guard, watchman. —ದೀಪಿಸಿ to place a guard. —ಮುಳ್ಳುನಿ to mount guard.

ಕಾವಲಿ ಕಾವಲಿ, *see* ಕಾವಲಿ.

ಕಾವಿ ಕಾವಿ, s. Red ochre; *also* —ಕಲ್ಲೆ.

ಕಾವು kāvū, *s.* Heat, warmth.  
 2. the rind *or* scraping of vegetables, *etc.* —ಪೆರೆಸುನಿ to scrape away the skin of vegetables, *etc.*  
 ಕಾವೆ kāvè, *adj.* Red. —ಪ ಕುಂಟು the red garb of an ascetic.  
 ಕಾವೆರಮರ kāveramara, *see* ಕಾಯಿರ ಮರ.  
 ಕಾವೇರಿ kāvēri, *s.* The river Kāvēri. 2. a female's name. —ಸಂಕ್ರಾಂತಿ a festival in honor of that river held on the 1st day of the 7th solar month.  
 ಕಾವೊಲಿ kāvoli, *s.* A frying pan.  
 ಕಾವ್ಯ kāvyā, *s.* Poetry. 2. a poetical work; *cf.* ಕವನ. —ಮಾಲೆ a garland of poetry, poetical anthology.  
 ಕಾಶಿ kāśi, *s.* Benares. *adj.* White. —ಕಾಸಜಿ a white paper. —ಕಾವಡಿ, *see* ಕಾವಡಿ. —ಗಯಾಳಿ, —ಗಯಾಳಿ a Benares priest; an oppressor. —ಜೋಳ the Indian corn. —ದಡಕ a strong, white cloth. —ಭಾಗೀರಥ the Ganges water; *also* —ಶೀರ್ಷ.  
 ಕಾಶಿರೋಗ kāśirōga, *s.* Lunacy.  
 ಕಾಶ್ಮೀರ kāśmīry, *s.* The province of Cashmere. 2. a superior kind of woollen cloth.  
 ಕಾಶ್ಯಪ kāśyapa, *s.* A sage of that name.  
 ಕಾಷಾಯಿ kāshāyi, *s.* The red garb of an ascetic.  
 ಕಾಸ ಕāsy, *s.* A cash, an old copper coin worth half a pie. ಘಡಿ— the fraction of a

cash. ಕಾಸಾಪ್ರ a destitute *or* worthless man. [sion.  
 ಕಾಸರಿಕೆ kāsarikè, *s.* Selfconfession.  
 ಕಾಸಾ ಕāsā, *adj.* Own. —ಮಿನ್ನೆ one's own younger brother.  
 ಕಾಸಿ kāsi, *see* ಕಾಶಿ.  
 ಕಾಸಿಗೆ kāsigè, *adj.* Private, personal. —ಬಿಟ್ಟು private accounts.  
 ಕಾಸಿತಾಳಿ kāsitāli, *s.* The marriage badge worn round the neck of a woman.  
 ಕಾಪಳ kāhāḷa, *adj.* Black, dark. —ಸರ್ಪ a kind of very poisonous serpent.  
 ಕಾಪಳಿ kāhāḷè, *see* ಕಪಳಿ.  
 ಕಾಹಾಳೋರಗೆ kāhāḷōrage, *see* ಕಾಳೋರಗೆ. [etc.  
 ಕಾಳ kāḷy, *s.* A grain, as of rice,  
 ಕಾಳ kāḷa, *adj.* Black, dark. —ಬಿರು a wild cat. —ಯಿರು a black buffalo. —ರಾತ್ರಿ a very dark night.  
 ಕಾಳಂಗ್ kāḷaṅgy, *see* ಕಾಲಂಗ್.  
 ಕಾಳಕೊಟ್ಟಿ kālakottè, *adv.* Extremely; very. —ಕೈಪೆ extremely bitter.  
 ಕಾಳಗ ಕāḷaga, *s.* War, fight, battle.  
 ಕಾಳಜೀರಿಗೆ kāḷajirigè, *see* ಕಾಲಜೀರಿಗೆ.  
 ಕಾಳಮ್ಮ kāḷamma, *s.* A name of Kālī. 2. a female's name.  
 ಕಾಳಿ kālī, *s.* Blackness. 2. the goddess Kālī. 3. a black cow.  
 ಕಾಳಿಂಗ kālīnga, *s.* A bird. 2. a snake. 3. an elephant. —ನಾನಿ, —ಸರ್ಪ a black serpent.  
 ಕಾಳಿಗ kālīga, *see* ಕಾಳಗ.

ಕಾಳಿತಾಕ್ಷಿ kālītākshi, *s.* The fifty-second year of the Hindu cycle.

ಕಾಳಿದಾಸೆ kālīdāse, *s.* A celebrated ancient poet.

ಕಾಳೀಯ kālīya, *see* ಕಾಳೀರಸೆ.

ಕಾಳು kālu, *s.* A black dog. 2. a man's name. *adj.* Black.

ಕಾಳೆ kāle, *s.* Death. [serpent.

ಕಾಳೋರಗೆ kālōrage, *s.* A black

ಕಿಂಕನ kiṅkana, *see* ಕಿಣ್ಕಣ.

ಕಿಂಕರೆ kiṅkare, *s.* A man-servant, slave. ಕಿಂಕರತನ servitude, slavery.

ಕಿಂಕಿನಿ kiṅkini, *adj.* Trickish. —ಸೊಬ್ಬು, —ವಿದ್ಯೆ a trick; trickery. —ಬಿತ್ತ್ರ a kind of medicine. *see* ಕಿಣಿಕಿಣಿ.

ಕಿಂಕುನಿ kiṅkuni, *see* ಕಿನ್ಕುನಿ.

ಕಿಂಗುಡೆ kiṅgude, *see* ಕೆಂಗುಡೆ.

ಕಿಂಜನಿಲ್ kiṅcanily, *s.* A red squirrel.

ಕಿಂಡೆ kiṅḍe, *see* ಗಂಡೆ.

ಕಿಂಕಿಟ್ಟೆ kiṅkiṭṭi, *s.* Sounding, as a broken bell.

ಕಿಂತನ kintana, *s.* Canvas. 2. linen. —ಕುಂಟು packing cloth.

ಕಿಂತಲ್, ಕಿಂತಲ kintaly, kintala, *s.* The beam of a pair of scales; *also* ಚಿಂತಲ್.

✓ ಕಿನ್ನರಿ kinnari, *s.* A lute, fiddle. —ರಾಗ, —ಶಬ್ದ the tune of a lute. —ಬಾರಿಸುನಿ to play upon a lute.

✓ ಕಿನ್ನಿ kinni, *adj.* Small, little, young. *s.* The young of an animal. 2. smallness. ಕೋರಿವ — a chicken. —ನಾಲಾಯಿ uvula,

*epiglottis*; a disease under the tongue, called frog. —ಸರೆಲ್ a small corn; the *Ricinus*

seed. —ಬಿತ್ತ್ರ a kind of rice.

—ಬಿರೆಲ್ the little finger; *cf.* ಕಿಣ್ಕಣಬಿರೆಲ್. —ಬುದ್ಧ narrow-mindedness; senselessness. —ಮಲ್ಲೆ

old and young. —ವೋಸೆ a dejected face. —ದೀಪಿನಿ, —ವಾಡುನಿ to bring forth, yean, as sheep.

ಕಿಂಪುರುಷೆ kimpurushe, *s.* A fabulous bird with a human face.

ಕಿಂಮತ್ kimmaty, *s.* Value, price. —ಕಟ್ಟುನಿ to fix the value.

ಕಿಂಪಿಲ್ kimpily, *see* ಕಿರ್ಪಿಲ್.

✓ ಕಿಂಬರುನಿ kimbāruni, *see* ಕಿಂಬುನಿ.

✓ ಕಿಂಬಾಟೆ kimbāṭa, *s.* An itching sensation. 2. scratching.

✓ ಕಿಂಬಿಲ್ kimbily, *s.* The ear-wax. —ಶಟ್ಟುನಿ an ear-pick.

✓ ಕಿಂಬಿಲ್ಲೆ kimbilly, *see* ಕಿರ್ಪಿಲ್.

✓ ಕಿಂಬುನಿ kimbuni (ಕಿಂಬ್), *v. n.* To itch. *v. a.* To rub, scratch.

✓ ಕಿಂಬೆಲ್ kimbely, *s.* Itching. 2. scratching. —ತೇವು a kind of nettlish Cocco, *Colocasia nymphaefolia*.

✓ ಕಿಗ್ಗಿ kigga, *adj.* Little, small.

✓ ಕಿಚಿಕಿಚಿ kičikičī, *s.* Chirping. 2. prattling. | *adj.* Bruised, jellied. —ತೋಪುನಿ to tread to a jelly. —ಮಳ್ಳುನಿ to chirp; to prattle.

ಕಿಚಿಡಿ, ಕಿಚಿಡಿ kičīḍi, kičēḍi, *s.* Boiled rice mixed with split pulse and jaggory. —ಬಣವ ಶೀರೆ a female's brown coloured garment.

ಕಿಚಿತ kiçita, *see* ಕಿಚ್ಚಿ.  
 ಕಿಚ್ಚಿಡಿ kiççadi, *see* ಕಿಚ್ಚಿಡಿ.  
 ಕಿಚ್ಚಿ, ಕಿಚ್ಚು, ಕಿಚ್ಚಿ kiççi, kiççu, kiççe, s. Fire. 2. envy. 3. indigestion, disorder of the stomach. ಕಾಡೆ— a jungle fire. ಹೊಟ್ಟೆ— envy, hatred.  
 ಕಿಚ್ಚಿಡಿ, ಕಿಚ್ಚಿಡಿ kiççidi, kiççodi, *see* ಕಿಚ್ಚಿಡಿ.  
 ಕಿಚ್ಚಿಲಿ kiççeli, s. A musk-rat.  
 ಕಿಜನ್, ಕಿಜಾನ್ kijānu, kijānu, s. A kind of fish. —ತರು its spawn.  
 ಕಿಜಲುನಿ kijaluni, *see* ಸಜಲಾನಿ.  
 ಕಿಜಿಕಿಟ್ಟಿ kijikiṭṭi, s. A boy's toy; a rattle.  
 ಕಿಜಿಜಿಜಿ kijibiji, *see* ಸಜಿಬಿಜಿ.  
 ಕಿಜೆಲುನಿ kijeluni, *see* ಸಜೆಲಾನಿ.  
 ಕಿಟ್ ಕಿṭuka, *see* ಕಿನ್ಕ.  
 ಕಿಟ್ ಕಿಟ್ kiṭukiṭu, s. Annoyance, disturbance, teasing. —ನಾರೆ a tormentor. —ಆಪಿನಿ to be vexed. —ಮಕ್ಕುನಿ to vex, disturb.  
 ಕಿಟಿ kiṭi, *see* ಕಿಡಿ.  
 ಕಿಟಿಕಿ kiṭiki, s. A window.  
 ಕಿಟಿಕಿಟಿ kiṭikiṭi, s. Ticking, as a watch; a small sound produced by tapping on a flat substance. 2. giggling, tittering. —ತೆಲ್ಲುನಿ to titter.  
 ಕಿಟ್ಟಿ kiṭṭa, s. Sediment of boiled areca-nut. 2. scoria; dross of smelted iron. 3. proximity. *adj.* Near. —ಪಾಡುನಿ to repair or cement an earthen or stone vessel with the powdered dross.  
 ಕಿಡಿ kidi, s. A spark. 2. a small

precious stone. —ಆಪಿನಿ to become enraged. —ಪಾರುನಿ, —ರಟ್ಟುನಿ, —ರಾಪುನಿ sparks to fly.  
 ಕಿಣಿ kiṇi, s. Wit, keenness, cunning. —ಸೊಬ್ಬುನಿ to play tricks. —ತೊಜಾವುನಿ to show one's cunning.  
 ಕಿಣಿಕಿಣಿ kiṇikiṇi, s. The tinkling of small bells; a clinking sound.  
 ಕಿಣಿಲ್ kiṇily, s. The noise made by the fall of a small bell, *etc.*  
 ಕಿಣ್ಣಣ kiṇṇaṇa, *adj.* Little. —ಬಿರೆ the little finger.  
 ಕಿಣ್ಣುನಿ kiṇṇuni, *see* ಕಿನ್ಕುನಿ.  
 ಕಿಣ್ಣಲ್ kiṇṇalu, s. A brass cup.  
 ಕಿತಾಬ್ kitābu, s. A book. 2. the Koran.  
 ಕಿತ್ತ್ kittu, *see* ಕಿನ್.  
 ಕಿತ್ತ್ kittu, s. Lightning. —ಇಡ್ಪಿನಿ lightning to flash.  
 ಕಿತ್ತಲಿ, ಕಿತ್ತಿಳಿ, ಕಿತ್ತೆ kittali, kittili, kitlè, s. An orange.  
 ಕಿತ್ತುನಿ kittuni (ಕಿತ್ತೆ), *v. n.* To flutter; to be in agitation.  
 ಕಿದಾಂಕಣ kiduṅkaṇa, *see* ಕಿಣ್ಣಣ.  
 ಕಿದಾಂಬ್ರೆ kiduṃbrè, s. A brass ear-ring; *also* ಕೆದುಂಬ್ರೆ.  
 ಕಿದಾಕಿಲ್, ಕಿದಾಕೆಲ್, ಕಿದ್ಕುಲ್, ಕಿದ್ಕುಲ್ kidukily, kidukely, kidkuly, kidkely, s. The armpit. 2. tickling. —ಆಪಿನಿ to be ticklish. —ಪಾಡುನಿ to tickle.  
 ಕಿದಂಬುರೆ kidamburè, *see* ಕಿಡಂಬ್ರೆ.  
 ಕಿಡಿ kidi, *see* ಕೆಡಿ.  
 ಕಿದೆ kidè, s. A cow-pen, stall. —ನಡಿ a manger; *cf.* ಬೈಸಣಿ.  
 ಕಿನ್ಕುನಿ kinukuni, *see* ಕಿನ್ಕುನಿ

- ✓ ಕಿನ್‌ರ್, ಕಿನರ್, ಕಿನಲ್ kiruṛy, kinaruṛy, kinalu, *s.* A bit, trifle.
- ಕಿನಾರೆ kināre, *s.* Margin, bank, shore. 2. border, edge.
- ಕಿನಿಕಿನಿ kinikini, *see* ಕಿಣಿಕಿಣಿ.
- ✓ ಕಿನ್ಯನ kinkana, *see* ಕಿಣ್ಯಣ.
- ✓ ಕಿನ್ಯನಿ kinkuni (ಕಿನ್ಯ), *v. a.* To pinch.
- ಕಿನ್ನರಿ kinnari, *see* ಕಿನ್‌ನರಿ.
- ಕಿನ್ನಿ kinni, *see* ಕಿನ್‌ನಿ.
- ✓ ಕಿನ್ಯಪ್ಪೆ kinyappè, *s.* A mother's younger sister.
- ✓ ಕಿನ್ಯಮ್ಮೆ kinyamme, *s.* A father's younger brother.
- ✓ ಕಿನ್ಯವು kinyavu, *s.* The young of an animal. 2. a little thing; *cf.* ಕಿನ್‌ನಿ.
- ಕಿಪಾಯ, ಕಿಪಾಯತ್, ಕಿಫಾಯತಿ kipāya, kipāyatṭu, kiphāyiti, *s.* Profit, gain, advantage.
- ಕಿಪ್ಪಿಲ್ kippilu, *see* ಕಿರ್ಪಿಲ್.
- ಕಿಪ್ಪು kippu, *see* ಕೆಪ್ಪುಮುಪ್ಪು.
- ✓ ಕಿಪ್ಪೆ kippè, *s.* A pile, heap. —ಪಾಡುನಿ to heap up.
- ಕಿಮ್ಮತ್ kimmattṭu, *see* ಕಿನ್‌ಮತ್.
- ಕಿಯುಡೆ kiyuḍe, *see* ಕಿವುಡೆ.
- ಕಿರಂಬುನಿ kirumbuni, *see* ಕಿನ್‌ಬುನ್‌ನಿ.
- ಕಿರಾದ್ kiradu, *see* ಕಿರ್‌ದ್.
- ಕಿರಬಿಲ್ಲೆ kirubillu, *see* ಕಿರ್‌ಬಿಲ್.
- ಕಿರಂಚಿ kirañci, *s.* Mire, mud. *adj.* Miry, dirty, foul.
- ಕಿರಣ kirana, *s.* A ray or beam of light.
- ✓ ಕಿರಣಿ kiraṇi, *s.* A kind of itch; *also* ಕೆರಣಿ, ಕ್ರಾಣಿ.
- ಕಿರಾತೆ kirāte, *s.* A hunter, fowler; a forester.

- ✓ ಕಿರಿ, ಕಿರು kiri, kiru, *adj.* Small, little, young. 2. low, mean.
- ಕಿರಿಕಟ್ಟು, ಕಿರಿಕಟ್ಟುನಿ kirikattṭu, kirikatṭuni, *see* ಕೀರಿಕಟ್ಟುನಿ, *under* ಕೀರಿ.
- ಕಿರಿಕಿರಿ kirikiri, *s.* Disturbance, annoyance. 2. creaking, as shoes, *etc.*; *cf.* ಕರಕರಿ. —ಪಾತರುನಿ to prattle. —ಮಳ್ಳುನಿ to disturb.
- ✓ ಕಿರಿಗಿ, ಕಿರಿಗೆ kirigi, kirigè, *s.* The garment worn by a girl; *also* ಗರಿಗ.
- ಕಿರಿಗಿ, ಕಿರಿಗೆ kirigi, kirigè, *s.* Annoyance. —ಮಳ್ಳುನಿ to annoy.
- ಕಿರಿದ್ kiridu, *see* ಕಿರ್‌ದ್.
- ಕಿರಿಯಾತ್ kiriyātṭu, *s.* Chirayit gentian, *Ophelia chirata.*
- ಕಿರಿಯೆ kiriyè, *s.* Exorcising; charming a demon.
- ✓ ಕಿರಿಯೆ kiriye, *s.* A junior, younger member.
- ಕಿರೀಟೆ kirīṭe, *s.* A crown, diadem. ಕಿರೀಟಾಧಪತಿ a king.
- ಕಿರು kiru, *see* ಕಿರಿ.
- ✓ ಕಿರೆ kirè, *see* ಕೆರೆ.
- ಕಿರೆಂಗ್ kireṅṅu, *see* ಕೆರೆಂಗ್.
- ಕಿರೆಂಚಿ kireñci, *see* ಕಿರಂಚಿ.
- ಕಿರೆಂಚುನಿ kireñcuni, *see* ಕೆರೆಂಚುನಿ.
- ✓ ಕಿರೆಜುನಿ kirejuni (ಕಿರೆಜ್), *v. a.* To cut, as straw, grass-stumps *etc.* 2. to scrape or clear, as the ground.
- ಕಿರೆಪಿನಿ, ಕಿರೆವುನಿ, ಕಿರೆವುನಿ kirepini, kirepuni, kirevuni, *see* ಕೆರೆಪುನಿ.
- ✓ ಕಿರ್ಕ್ kirku, *s.* A creaking noise.



- ಕಿರ್ಕಾಳ, ಕಿರ್ಕಾಳ kirkaḷu, kirkaḷa, s. Annoyance, trouble, teasing. 2. a grain.
- ಕಿರ್ಗತ್ತಿ kirgatti, s. A small knife. 2. a short sword.
- ಕಿರ್ಗುಳ್ಳಿ kirgulla, s. A small kind of brinjal.
- ಕಿರ್ತರ kirtara, s. An inferior sort or kind.
- ಕಿರ್ದಿ kirdu, *adj.* Inferior, not fine.
- ಕಿರ್ಪಿಲ್, ಕಿರ್ಪಿಲ್ಲ್ kirpily, kirbilly, s. A hut, small temporary shed.
- ಕಿರ್ಯಾತ್ kiryāty, *see* ಕಿರಿಯಾತ್.
- ಕಿರ್ಸೆ kirsè, *see* ಕೃಷಿ.
- ಕಿಲ್ಂಬು, ಕಿಲ್ಬು, ಕಿಲುಮು kilumbu, kilubu, kilumu, *see* ಕಿಲೆಂಬಿ.
- ಕಿಲ kila, s. The belly. 2. a bag. —*ದಂಜಾವನ* to fill or feed the belly.
- ಕಿಲಕಿಲ kilakila, s. Chirping. 2. screeching. *adv.* Heartily. —*ತೆಲವನ* to laugh heartily.
- ಕಿಲಿಂಬು, ಕಿಲುಬು kilimbu, kilubu, *see* ಕಿಲೆಂಬಿ.
- ಕಿಲಿಕಿಲಿ kilikili, *see* ಕಿಲಕಿಲ.
- ಕಿಲೆಂಜಿ kilenji, s. A fly.
- ಕಿಲೆಂಬಿ, ಕಿಲೆಂಬು kilembi, kilembu, s. Rust, verdigris, corrosion.
- ಕಿಲೆಂಬಿರಿ kilembiri, s. Cream. 2. scum. —*ಕಟ್ಟುನ*. —*ಪತ್ತುನ* froth to form.
- ಕಿಲೆಕುನಿ kilekuni (ಕಿಲೆಕ್), *v. a.*
- ✓ To draw out, pull. ✓ 2. to irritate, provoke; to stir, move.
- ✓ ಕಿಲೆಪುನಿ kilepuni, *see* ಕೆಲೆಪುನಿ.
- ✓ ಕಿಲೆವುನಿ, ಕಿಲೇವುನಿ kilevuni, kilèvuni (ಕಿಲೆ, ಕಿಲೇ), *v. n.* To whistle. 2. to resound.
- ಕಿಲೆಸಿ kilesi, *see* ಕೆಲೆಸಿ.
- ✓ ಕಿಲ್ಬು kilbu, *see* ಕಿಲೆಂಬಿ.
- ಕಿಲ್ಲೆ killè, s. A fort. —*ದಾರೆ* the commander of a fort.
- ಕಿವಡೆ, ಕಿವುಡೆ kivade, kivuḍe, s. A deaf man. ಕಿವುಡು deaf.
- ✓ ಕಿಶಿಕಿಶಿ kišikiši, s. A titter, laugh.
- ✓ ಕಿಸ್, ಕಿಸಿ kisu, kisi, s. ✓ Grinning. 2. a fragment. 3. trouble. 4. hinderance. —*ಕಿಟ್ಟಿ*, —*ಬಾಕಿ* a very small balance. —*ಬಾಯಿ* a grinning face. —*ಬಿಸೆ* a trifle. —*ಬರೆಟುನ* to give trouble; to haggle. —*ಕಟ್ಟುನ* to hinder.
- ✓ ಕಿಸ್ಕ ಕಿಸುಕಾ, s. Tittering or grinning. —*ನೆ ತೆಲ್ಪುನ* to grin, laugh.
- ಕಿಸೆ kisé, s. The pocket of a jacket.
- ಕಿಸ್ತೆ, ಕಿಸ್ತೆ kistu, kistè, s. A fixed period for payment of revenue. 2. an instalment.
- ಕಿಳಿಪಿಳಿ kilipili, s. The sound of chirping.
- ಕಿಲೆಕೆ kīcē, s. The name of an ancient king.
- ಕಿಲೆಕಬಾವೊಲಿ kīcābāvoli, s. A flying fox.
- ✓ ಕಿಲೆಕುಕಿಲೆಕು, ಕಿಲೆಕುಕಿಲೆಕ್ kīcūkīcū, kīcūkīṭy, s. The squeaking of rats, etc.
- ✓ ಕಿಲೆಕುನಿ kīcūni (ಕೀಕ್), *v. n.* To squeak.
- ಕಿಲೆಕೆ kīcē, *see* ಕೀಲೆಕೆ.

- ಕಿಲಿಜಿ kijī, *s.* White lead.
- ✓ ಕಿಲಿಟೆ kijīṭa, *s.* An insect in general.  
2. a worm. 3. *see* ಕಿಟ್ಟ.
- ✓ ಕಿಲಿಟೆಕೆ, ಕಿಲಿಟೆಗೆ kijīṭake, kijīṭage, *s.*  
A base *or* rude fellow.
- ✓ ಕಿಲಿಡ್ kijīḍ, *adj.* Inferior.
- ↓ ಕಿಲಿಡ್, ಕಿಲಿಡಿ kijīḍ, kijīḍi, *s.* A worm,  
insect. —ಅಪಿಸ, —ಬೂರುನಿ to de-  
cay; to become useless.
- ↓ ಕಿಲಿತ್ kijīṭ, *s.* A part, bit; a  
splinter.
- ಕಿಲಿತುನಿ kijīṭuni (ಕಿಲಿṭ), *v. n.* To  
spirt, sprit; to sprinkle.
- ಕಿಲಿದುನಿ kijīḍuni (ಕಿಲಿḍ), *v. a.* To  
importunate; to dun, tease.
- ✓ ಕಿಲಿವು kijīvu, *s.* A bunch.
- ಕಿಲಿಬಿಲ್ಲೆ kijībillu, *see* ಕಿರ್ಪಿಲ್.
- ✓✓ ಕಿಲಿರ್ kijīra, *s.* ✓ A split, rift; ✓ a  
scratch.
- ✓ ಕಿಲಿರ್ kijīra, *adj.* Ancient, old;  
ಕಿಲಿರ್ ಮೇಲ್ನ್ ಬುದ್ಧಿ a lesson for  
the past and future.
- ಕಿಲಿರಿ kijīri, *s.* Continuance, inces-  
sancy. —ಕಟ್ಟುನಿ to continue, go  
on without ceasing. —ಕಟ್ಟಿಬರ್ಸ  
incessant rain.
- ✓✓ ಕಿಲಿರುನಿ kijīruni (ಕಿಲಿರ್), *v. a.* To  
scratch; ✓ to split; *also* ಗೀರುನಿ.  
ಕಿಲಿರೆ kijīre, *see* ಕಿಲಿರಿ.
- ✓ ಕಿಲಿರೊತ್ತುನಿ kijīrottuni (ಕಿಲಿರೊತ್ತ), *v. a.*  
To roar, as an elephant.
- ↓ ಕಿಲಿರ್ತನೆ kijīrtane, *s.* Praise; a  
psalm, hymn. —ಮೆಳ್ಳುನಿ to sing  
praises of God.
- ↓ ಕಿಲಿರ್ತಿ kijīrti, *s.* Fame, renown,  
reputation.

- ↓ ಕಿಲಿಲ್ kijīla, *s.* A joint, hinge, peg.  
2. a wooden fastening. —ಪಾ  
ಡುನಿ to fasten as a door; *also*  
ಕಿಲಿಲ್.
- ಕಿಲಿಲ್ಂಬೆ kijīlambu, *see* ಕಿಲಿಂಬಿ.
- ಕಿಲಿಲ್ದವಡೆ kijīlavadè, *s.* The  
lower jaw.
- ಕಿಲಿಲಿ kijīli, *s.* A lock. —ಕೈ the  
key of a lock.
- ✓ ಕಿಲಿಲೈಲ್ kijīlāyil, *adj.* Evil and  
good. 2. inferior and supe-  
rior. *adv.* Upside-down.
- ✓ ಕಿಲಿವು kijīvu, *s.* Pus, matter of a  
sore.
- ಕಿಲಿಸುನಿ kijīsuni, *see* ಕಿಲಿಸುನಿ.
- ↓ ಕಿಲಿಸುಳಿ kijīsulī, *s.* A carpenter's  
plane.
- ✓ ಕಿಲಿಲ್ kijīla, *adj.* Base, low, mean.  
—ಅಲ್, ಕಿಲಿಲ್ an inferior.  
—ಜಾತಿ a low class *or* caste.  
—ತನ baseness, meanness. —ಪಾ  
ತೆರ a vulgar expression. —ಬುದ್ಧಿ  
a mean disposition. —ಮೇಲ್.  
*see* ಕಿಲಿಲೈಲ್.
- ↓ ಕಿಲಿಲ್, ಕಿಲಿಲು kijīla, kijīlu, *see* ಕಿಲಿಲ್.
- ಕು ku, *adj. pref.* Bad, low,  
small; *as* —ಜನ vulgar people.  
—ಯುಕ್ತಿ low tricks, *etc.*
- ಕುಂಕುಮೆ kuṅkuma, *s.* A crim-  
soned powder of turmeric,  
used by married women for  
making a mark on their fore-  
heads. —ಕೇಸರಿ *see* ಕೇಸರಿ.
- ↓ ಕುಂಕುರು kuṅkuru, *s.* Going on  
hands and legs, as an infant;  
*also* ಸೋಂಕುರು. —ಕವ್ವೆ a toad.  
—ಪಾಡುನಿ to stagger, reel.

- ✓ ಕುಂಕೆ kuṅkē, *see* ಕೂಂಕೆ.
- ✓ ಕುಂಜೆ kuṅcā, *s.* A tassel, flybrush.
- ಕುಂಚಿ kuṅci, *s.* A kind of children's hood reaching down to the calves of the legs.
- ಕುಂಚೆ kuṅcē, *s.* A weaver's stay.
- ಕುಂಜೆ kuṅjā, *s.* A heap, accumulation, hoard; assemblage.
- ಕುಂಜಾರ್ kuṅjāru, *s.* A small jungle. 2. the name of a village.
- ಕುಂಜಿ kuṅji, *see* ಸೂಂಜಿ.
- ಕುಂಜಿರ್ಗ kuṅjirga, *see* ಕುಂಜಾರ್.
- ✓ ಕುಂಜಾ kuṅjā, *s.* Genitals, *vlg.*
- ಕುಂಟೆ kuṅṭa, *s.* A peg, post. 2. the stocks. *adj.* Lame, crippled; blunt. —ಕುಸೆಲ್ a cripple's tricks. —ಕಾರ್ a lame leg. —ನಡಪಿಸಿ to place *or* fix a post. —ವಾಡುನಿ to set up a post.
- ಕುಂಟಣಿ kuṅṭani, *s.* Vexation. 2. dissoluteness; *cf.* ಕುಟ್ಟಣಿ. —ಗಾರೆ a debauchee.
- ಕುಂಟಳ್, ಕುಂಟಾಲ್, ಕುಂಟಾಲ kuṅṭaḷu, kuṅṭāḷu, kuṅṭāla, *s.* The tree *Gomphia angustifolia*. —ಪಂದ್ its fruit.
- ✓ ಕುಂಟಾವುನಿ kuṅṭāvuni, *see* ಕೋಂಟಾವುನಿ.
- ✓ ಕುಂಟೆ kuṅṭi, *s.* A female dwarf. *adj.* Short; worn out, wasted; blunt, dull. —ಮೈಪು a worn out broom. —ಬೂರುನಿ to become blunt, *etc.*
- ✓ ಕುಂಟು kuṅṭu, *s.* Cloth. 2. garment, dress. —ಕುತ್ತುನಿ to dress,
- clothe. —ಫೊಡಪುನಿ to cover with clothes, put on clothes.
- ✓ ಕುಂಟುನಿ kuṅṭuni, *see* ಕೋಂಟುನಿ.
- ✓ ಕುಂಟೆ kuṅṭe, *s.* A dwarf, short man.
- ✓ ಕುಂಟೆ kuṅṭè, *s.* The web beam of a loom. —ದ ತೂ fire set up to warm the bleached thread. —ಸೂರುನಿ to set a post *or* peg. ಅಡ್ಡ— the cross-beam of a loom.
- ✓ ಕುಂಡೆ kuṅḍa, *s.* A pit, especially of sacrificial fire.
- ಕುಂಡಲ kuṅḍala, *s.* A kind of ear-ring; *also* ಸುಂಡಲ.
- ಕುಂಡಲಿ kuṅḍali, *s.* A kind of serpent.
- ಕುಂಡಿ, ಕುಂಡಿಗೆ kuṅḍi, kuṅḍigē, *s.* A strong trough.
- ಕುಂಡೆಲ್ kuṅḍel, *see* ಕೂಂಡೆಲ್.
- ✓ ಕುಂಣೆ kuṅṇe, *s.* The penis.
- ಕುಂತಲ kuntala, *s.* A curl, ringlet. 2. the hair. 3. a drinking cup.
- ಕುಂತಿ kunti, *s.* The mother of the Pāṇḍu princes.
- ಕುಂದ್ kundu, *see* ಕುಂದು.
- ✓ ಕುಂದೆ kunda, *s.* A pillar, post. ಕಲ್ಲೆದ— a stone pillar. —ಕಟ್ಟುನಿ to build a pillar.
- ✓ ಕುಂದಣೆ kundana, *s.* Pure gold.
- ✓ ಕುಂದಾವುನಿ kundāvuni, *c. v.* (of ಕುಂದುನಿ) To reduce. 2. to boil down. 3. to repress, humble.
- ✓ ಕುಂದು kundu, *s.* Deficiency, defect, fault. 2. want. 3. loss. —ವಾಯೆ a helper; a companion, comrade. —ಸು to make

up a deficiency. —కే want of money *or* means.

√కుందు kundu, *s.* A child of Pariahs. —పాడుని to bear, bring forth, as Pariahs.

√కుందుని kunduni (కుంద్), *v. n.* To decrease, abate, be reduced. 2. to fade, wither. 3. to be boiled down.

√కుందేల్ kundely, *s.* Deficiency, as in the measurement of grain, *etc.*

కుంద్రీ kundri, *s.* A small craft *or* vessel from the Maldive islands. *Adj.* Little, small, short. —కుట్టి, —బాలే a puny baby, bantling. —కేట్టి, —కారాయి a small kind of cocoanut, imported from the Maldive islands.

కుంద్రుకొటి kundrukōṭē, *s.* An old fort at Mercara.

కుంపరి, కుంపాద్రి kumpari, kumpātri, *s.* A god-father.

కుంపుని kumpuni, *see* కంతుని.

కుంపే kumpē, *see* కుప్పే.

కుంబ kumba, *see* కుంభ.

√కుంబకారే, కుంబరే kumbakāre, kumbare, *see* కుంబారే.

కుంబట్టే kumbattē, *see* కుంబు.

కుంబరుని kumbaruni (కుంబర్), *v. n.* To quake, tremble.

√కుంబవ kumbava, *s.* A pumpkin *or* gourd.

కుంబస్ kumbasū, *see* కుంబు.

√కుంబారే kumbāre, *s.* A potter; *also* బీదరి.

√కుంబి kumbi, *s.* A mirage. √2. the penis. 3. an elephant.

√కుంబు kumbu, *s.* Rottenness. *adj.* Rotten, carious, decayed. —మర a rotten tree. —అపిసి to rot.

√కుంబుడ kumbuda, A pumpkin *or* gourd, *Cucurbita agenaria*. కర్— an ash-gourd. కాటె, బొణ్ణి— a small kind of ash-gourd. బిల్ల—, *see* కంబుడే. —కొయిపిని, —బికుఫని to boast, vaunt, *vlg.*

కుంబొట్టు kumbottu, *see* కుంబు.

కుంభ kumbha, *s.* The eleventh solar month (Febr.-March). 2. a pot, an earthen vessel. —కనో the name of a giant, Rāvaṇa's younger brother. —రాబి the sign *Aquarius*.

కుంభ, కుంభస్థల kumbha, kumbhasthala, *s.* The frontal globe of an elephant's head.

కుంమక్, కుంమికే kummakū, kummikē, *see* కుమక.

√కుంమాయ kummāya, *see* కుమాయ.

కుంబిల్ కుంబిల్, *see* కుంబిల్.

కుంబుణి kuruṇi (కుంబ్), *v. n.* To shrivel, shrink.

కుండు kundu, *see* కేండు.

కుందొడి kurndodi, *s.* A kind of fish.

కుంసు kumsu, *see* సుమసు.

√కుక్క kukku, *s.* A mango. 2. the mourning feast of the Pariahs. —వ మర a mango tree. —వ ముడి a young mango. —వ లు ప్పడి, —మప్పడి mango pickle.

—ಕೊಂಡುಪೋಪಿನಿ Pariahs to attend a funeral ceremony.

✓ ಕುಕ್ಕುಲಿ kukkuli, s. Pecking.

✓ ಕುಕ್ಕುಲಿಯುನಿ kukkuliyani (ಕುಕ್ಕುಲಿ), v. a. To peck.

✓ ಕುಕ್ಕು kukke, s. A basket. —ಕುರುಪೆ a small basket.

✓ ಕುಗ್ಗುನಿ kugguni (ಕುಗ್ಗು), v. n. To be humbled, depressed. 2. to sink; see ಕುಸುನಿ.

ಕುಜುಕುಜು kućukuću, s. A whisper. —ಪಾತೆರುನಿ to whisper.

ಕುಚೆ kuče, see ಕುಚ್ಚೆ.

ಕುಚೋದ್ಯ ಕುćōdya, s. Ridicule, derision, mockery.

✓ ಕುಚ್ಚೆಟು kućčatu, s. Shortness, smallness. *adj.* Short, little.

ಕುಚ್ಚೆಣಿಗೆ, ಕುಚ್ಚೆಣೆ, ಕುಚ್ಚಾಟ ಕುćčāṅiḡe, kućčāṅe, kućčāṭa, s. Reprobation, taunt, upbraiding.

ಕುಚ್ಚೆ ಕುćčēi, s. The cropped hair of the head. 2. ✓the stump

✓ of a shrub. 3. a tassel. *adj.* Small, short. —ಕಾಡೆ a copse, brushwood. —ಪಂತಿ grass-

stump, stubble. —ಮುಕ್ಕು a thicket of thorns. —ಗೇಸುನಿ,

—ಸೆಪ್ಪನಿ to shave the head.

ವಿಲಿ— a kind of fish. ಬರ್— an addition made to the tuft of

hair on the crown of the head.

ಕುಚ್ಚೆಲೆ ಕುćčēile, s. A taunter.

ಕುಚ್ಚುನಿ ಕುćčuni, see ಕುಚ್ಚೆಣುನಿ.

ಕುಚ್ಚೆಣುನಿ, ಕುಚ್ಚೊಣುನಿ ಕುćčēṇuni, kućčōṇuni (ಕುಚ್ಚೆಣೆ, ಕುಚ್ಚೊಣೆ), v. *refl.* To blame, censure, reprove.

ಕುಚ್ಚೆನ ಕುćčēna, see ಕುಚ್ಚೆಣೆ.

ಕುಜು kuja, *adj.* Earth-born. s. A tree. 2. the planet Mars.

—ವಾರ Tuesday.

ಕುಜಂಟೆ kujaṅṭi, see ಕೊಜಂಟೆ.

ಕುಜರ್ ಕುjaru, s. The stench of urine; any bad smell.

✓ ಕುಜಲ್ ಕುjalu, s. The hair of the head.

ಕುಜಲುನಿ kujaluni, see ಕೊಜಲುನಿ.

✓ ಕುಜಿಂಬು, ಕುಜುಂಬು kujimbu, kujumbu, s. A chip, fragment.

ಕುಟಾಯಿ kuṭāyi, see ಕೂಟಯಿ.

ಕುಟೆ kuṭi, s. A hut.

ಕುಟೆನಿ kuṭini, s. A deceitful woman.

ಕುಟೆಲ ಕುṭila, s. Trick, imposture, deception. 2. hypocrisy. 3. crookedness. —ದಾಯೆ, ಕುಟೆಲೆ a cheat, imposter.

✓ ಕುಟುಂಬು kuṭumba, s. A family; a household.

✓ ಕುಟುಂಬಿಗೆ kuṭumbige, s. A household, family-man.

ಕುಟುಕು kuṭuku, s. The game of hide and seek. 2. a female's ear-ornament.

ಕುಟುಕುಟು kuṭukuṭu, s. The rumbling of the bowels. 2. grinding the teeth.

ಕುಟ್ಟು kuṭṭa, see ಕೊಟ್ಟು.

ಕುಟ್ಟಣ್ಣ್ kuṭṭaṇṇu, s. A kind of tares. —ಕಂಡೆ a field overgrown with such tares; a barren field.

ಕುಟ್ಟಣ ಕುṭṭaṇa, see ಕುಚ್ಚೆಣೆ.

- ಕುಟ್ಟುನ್ kutṭasṇ, *see* ಕುಟ್ಟಿ.
- ↓ ಕುಟ್ಟು kutṭi, *s.* A stake, peg, stump.  
—ಕೋಲು a short stick. —ಕೋಲು  
ಸೊಬ್ಬನಿ to play at throwing  
a stick.
- ಕುಟ್ಟಿಲ್ kutṭily, *see* ಕುಟಿಲ.
- ✓ ಕುಟ್ಟು kutṭu, *s.* A blow given  
with the fist.
- ↓ ಕುಟ್ಟುನಿ kutṭuni (ಕುಟ್ಟೆ), *v. a.* To  
thump, give a blow, strike  
with the fist. 2. to crash,  
pound, bruise.
- ↓ ಕುಟ್ಟೆ kutṭè, *s.* Decay, rottenness.  
—ಪರಿ a borer, that destroys  
trees. —ಪತ್ತುನಿ to decay. —ಫೀ  
ಪಿನಿ to be ruined, done up,  
exhausted.
- ↓ ಕುಟ್ಟು kuṭru, *s.* Cooing. —ಪದ  
a spotted dove. —ವಾಡುನಿ to coo.
- ಕುಡ kuda, *adv.* Again. —ಲಾ  
once more. —ಕುಡ again and  
again, repeatedly.
- ಕುಡಂಜಿ kuḍaṅji, *see* ಕೊಡೆಂಜಿ.  
ಕುಡಪುನಿ kuḍapuni, *see* ಕೊಡಪನಿ.
- ✓ ಕುಡರಿ kuḍari, *s.* An axe. ಕೈ — a  
hatchet.
- ಕುಡಿಕೋಲ್ kuḍikōḷ, *see* ಕುಟ್ಟಿ,  
ಕೋಲು, *under* ಕುಟ್ಟಿ.
- ✓ ಕುಡಿಚೆಲ್ kuḍičēḷ, *see* ಕುಡ್ಡೆಲೆ.
- ✓ ಕುಡಿಚೆಲೆ kuḍičēle, *see* ಕುಡ್ಡೆಲೆ.
- ✓ ಕುಡು kuḍu, *s.* ✓ Horse-gram,  
*Dolichos uniflorus*. 2. the  
testicles of dogs, cats, *etc.* 3.  
the fresh scars of small-pox.  
—ವಾಡುನಿ to feed (cattle) with  
gram; to cuff, give blows.  
—ಬಿರ್ಕುನಿ, *lit.* gram to scatter;  
small-pox to break out.

- ಕುಡುಂಬೆ kuḍumbe, *s.* A jungle  
man. 2. a Konkani speaking  
Roman Catholic.
- ಕುಡುತಲೆ kuḍutalè, *see* ಕುಡ್ತಲೆ.
- ಕುಡುಪು, kuḍupu, *s.* A strainer,  
made of wicker-work.
- ಕುಡುಪುನಿ kuḍupuni, *see* ಕುಡ್ಪುನಿ.
- ಕುಡುಮೆ kuḍuma, *s.* A ferry.
- ↓ 2. *see* ಕುಟುಂಬ.
- ಕುಡುಮೆ kuḍume, *see* ಕುಡುಂಜಿ.
- ↓ ಕುಡೆ kuḍè, *s.* A rat's hole.
- ಕುಡೆಂಜಿ kuḍeṅji, *see* ಕೊಡೆಂಜಿ.
- ✓ ಕುಡೆಂಜಿಮರ kuḍeṅjimara, *s.* The  
tree of oval-leaved rosebay,  
*Wrightia antidysenterica*.
- ✓ ಕುಡ್ಡಿ, ಕುಡ್ಡೆ kuḍki, kuḍkè, *s.* A  
small earthen vessel. —ದುಸು  
a kind of firework.
- ✓ ಕುಡ್ಡುನಿ kuḍḍuni (ಕುಡ್ಡೆ), *v. a.* To  
drink excessively. 2. to swal-  
low liquor.
- ✓ ಕುಡ್ಡೆಲ್ kuḍḍēḷ, *s.* Drunkenness.
- ✓ ಕುಡ್ಡೆಲೆ kuḍḍēle, *s.* A drunkard.
- ಕುಡ್ಡಲೆ kuḍḍalè, *s.* The re-  
gistered right of paying land  
revenue.
- ಕುಡ್ಪು, ಕುಡ್ಪೆ kuḍpa, kuḍpè, *see*  
ಕುಡುಪು.
- ಕುಡ್ಪುಳ್ kuḍpaḷ, *s.* A woman  
with uncombed hair. 2. the  
name of a female demon.
- ↓ ಕುಡ್ಪುನಿ kuḍpuni (ಕುಡ್ಪಿ), *v. n.* To  
shiver, as from ague. *v. a.* To  
dust, shake off as the dust of  
a cloth, *etc.*
- ಕುಣಲೆ, ಕುಣಿಲೆ kuṇalè, kuṇile, *see*  
ಕೊಣಲೆ.

- ಕುತ್ತರಿ ಕutturi, *see* ಕುತ್ತರಿ.
- ✓ಕುತ್ತ ಕutta, *s.* Sickness. ಅರಿ ನ- jaundice. ನೀರಿ- dropsy.
- ✓ಕುತ್ತಟ್ಟ, kuttatā, *s.* Pain, as in suppuration of a boil.
- ಕುತ್ತಟ್ಟ, ಕುತ್ತಟ್ಟಟ್ಟ kuttatāṭṭa, kuttatāṭṭa, *s.* A granary, store.
- ಕುತ್ತನಿ kuttani, *s.* A superior kind of silk cloth.
- ಕುತ್ತನೆ kuttanè, *adv.* Headlong.
- ಕುತ್ತರಿ kuttari, *see* ಕುತ್ತರಿ.
- ✓ಕುತ್ತರುನಿ kuttaruni (ಕುತ್ತರಿ), *v. n.* To feel a biting or itching sensation. 2. to ache.
- ಕುತ್ತಲು kuttalu, *see* ಕುತ್ತ.
- ಕುತ್ತಲುನಿ kuttaluni, *see* ಕೊಂತಲುನಿ.
- ಕುತ್ತಲೆ kuttale, *s.* A sickly man.
- ✓ಕುತ್ತಾಟ್ಟ kuttāṭṭa, *see* ಕುತ್ತಟ್ಟ.
- ಕುತ್ತಾರಿ kuttāri, *see* ಕುತ್ತರಿ.
- ✓ಕುತ್ತಿ kutti, *s.* A liquid measure, as of oil *etc.*
- ✓ಕುತ್ತಿ kutti, *s.* The trunk or stump of a tree. —ಕಾನೆ fees levied for permission to fell trees on government land. —ಕೋಲು a perpendicular post supporting a roof. —ಘಜಿ propitiation of demons, supposed to haunt a newly constructed roof. —ಅಳಿಯಾನಿ a race or family to be extinct. —ನರ್ಪನಿ to dig up the stump of a tree. ನಿರ್ಕುತ್ತಿ a post planted in the water for supporting anything.
- ಕುತ್ತಿವುಳಿ kuttipuli, *s.* Tamarind.

- ✓ಕುತ್ತಿರಿ kuttiri, *s.* A civet cat.
- ✓ಕುತ್ತು kuttu, *s.* A prick, puncture; very small hole. 2. a fomentation or poultice. 3. a basket-maker's knife; also ಕುತ್ತುಕೋಲು. —ಕೊರ್ಪನಿ to foment. —ಪಾಡುನಿ to prick, make a hole. —ಬೂರುನಿ to become a hole.
- ✓ಕುತ್ತುನಿ kuttuni (ಕುತ್ತ), *v. a.* To bore, pierce.
- ✓ಕುತ್ತರಿ kutturi, *s.* A weel for catching fish with. 2. a basket-shaped cage for fowls.
- ಕುತ್ತುರುನಿ, ಕುತ್ತುನಿ kutturuni, kuttuni, *see* ಕುದುಪುನಿ.
- ಕುತ್ತೆಲ್ kuttelu, *s.* A kind of brush used by toddy-drawers.
- ಕುತ್ತೊಡಿ kuttodi, *s.* A cobra emaciated by devouring another species of snake called 'kandodi'.
- ಕುತ್ತೊಳ್ಳು kuttuḷu, *see* ಕುತ್ತಿ ಕೋಲು, under ಕುತ್ತಿ.
- ಕುದಂಟೆ kudantè, *see* ಕೊವಂಟೆ.
- ಕುದಡ್ kudadḍu, *see* ಕೊವಡ್.
- ✓ಕುದಣೆ, ಕುದನೆ kudane, kudane, *s.* The fruit of *Solanum pubescens*.
- ✓ಕುದಿ kudi, *s.* Term, turn. *adj.* Fixed, settled. —ದೀಪಿನಿ to fix a time.
- ಕುದಿ kudi, *see* ಕೊದಿ.
- ✓ಕುದಿಕಾರ್ kudikāru, *s.* Tiptoe.
- ✓ಕುದಿಕೆ, kudike, A jackal, fox.
- ✓ಕುದಿಪುನಿ, ಕುದಿಯುನಿ kudipuni, kudiyuni (ಕುದ), *v. n.* To repent, regret.

✓ಕುದಿಪೇವುನಿ kudipēvuni (ಕುದಿಪೇ),  
v. a. To be desiring, wishing.  
2. to be anxious.

↓ಕುದುಂಬು kudumbu, see ಕೊಡುಂಬು.

✓ಕುದುಂಬುಲು kudumbulu, s. A  
quail.

ಕುದುಕೆ kuduke, see ಕುದಕೆ.

ಕುದುಪ kudupa, see ಋದುಪ.

✓ಕುದುಪುನಿ kudupuni (ಕುದಿ), v. a.  
To cut; to reap.

ಕುದುಪೆ kudupē, s. A small kind  
of earthen vessel for boiling  
rice. 2. (fig.) the belly.

ಕುದುಮೆ kudumē, s. The side or  
cross roof of a house.

↓ಕುದುರು kuduru, s. A sand bank.  
2. a small island.

↓ಕುದುರುನಿ kuduruni (ಕುದುರಿ), v. n.  
To recover from sickness.

↓ಕುದುರೆ kudurē, s. ✓A horse. 2.

✓✓the lock of a gun. —ಗಾರೆ,  
—ದಾಯೆ a horsekeeper; a rider.  
—ಜೀನ್ a saddle. —ದ ಜಮೆರಿ the  
mane of a horse. —ಲಾಯ a  
stable. —ಸವಾರಿ riding. —ಮಿ  
ತ್ತರುನಿ, —ಮಿತ್ತಾವುನಿ to mount a  
horse, to ride.

↓ಕುದೆ kudē, s. A piece of wood.

ಕುದ್ಡೆ kudke, see ಕುದಕೆ.

ಕುದ್ಡು kuddu, see ಋದ್ಡು.

ಕುದ್ಡೊಣುನಿ kuddonuni, see ಕುಳ್ಳುನಿ.

ಕುದ್ಡೊಲಿ kuddoli, see ಗುದ್ಡೊಲಿ.

↓ಕುದ್ಡ್ಯ, ಕುದ್ಡ್ಯ kuddya, kudya, s.  
Shortness. adj. Short, small,  
dwarfish. —ದಾಯೆ a dwarf,  
short man.

ಕುದ್ಡೆ kudpē, see ಕುದುಪೆ.

ಕುದ್ರಾಸ್ kudrāsy, s. A square  
bottle.

ಕುನಲೆ kunalē, see ಕೊಣಲೆ.

ಕುಪಾಂಡೆ kupāṇḍē, s. Concealing  
one's nature, acts, etc.; hy-  
pocrisy. —ವಾತೆರುನಿ to talk like  
a virtuous man; to impose  
upon.

ಕುಪಾಂದೆ, ಕುಪಾಂದ್ರೆ kupānde, ku-  
pāndre, see ಕುಬೇರೆ.

ಕುಪುಲು, ಕುಪುಳು kupulu, kupuḷu,  
s. The crow-pheasant. —ಕಂ  
ಣೆ red eyes. —ಬಣ್ಣ reddish  
colour. —ಮಂಣೆ a mole-hill.

ಕುಪೇಂದ್ರೆ kupēndre, see ಕುಬೇರೆ.

✓ಕುಪ್ಪಸ kuppara, s. A petty coat,  
bodice.

✓ಕುಪ್ಪಿ kuppi, s. Glass-ware. 2.  
china-wares. 3. a pial, bottle.

✓ಕುಪ್ಪೆ kuppē, see ಗುಪ್ಪೆ.

ಕುಬಲ್, ಕುಬಾಲ್ kubaly, kubāly,  
s. A pinnacle, the top of a  
roof.

ಕುಬುಜ kubuja, adj. Dwarfish;  
hump-backed.

ಕುಬುಜೆ kubujē, s. A female  
dwarf.

ಕುಬುದ್ಧಿ kubuddhi, s. Foolishness;  
folly. [tree.

ಕುಬೆ kubē, s. The top of a palm

ಕುಬೇರಮರ kubēramara, s. The  
maliogany tree.

ಕುಬೇರೆ kubēre, s. The Indian  
Pluto and god of wealth, pre-  
siding over the north quarter.  
2. a rich man.



ಕುಬ್ಜ kubja, *see* ಕುಬ್ಜುಜ.  
 ಕುಬ್ಜೆ kubjē, *see* ಕುಬ್ಜುಜಿ.  
 ಕುಮಂಡೆ kumaṇḍē, *see* ಕುಪಾಂಡೆ.  
 ಕುಮಕ್, ಕುಮಿಕಿ, ಕುಮುಕಿ, ಕುಮು  
 ಕು, ಕುಮುಕೆ kumaky, kumiki,  
 kumuki, kumuku, kumukē, *s.*  
 Aid, assistance. —ಜಾಗ್ unass-  
 sessed land for the use of  
 cultivation.  
 ಕುಮಾಂದ್ರ kumāndra, *see* ಕುಳ  
 ಮಾಂದ್ರ.  
 ಕುಮಾಯ kumāya, *s.* Chunam,  
 lime. 2. mortar. (= lime)  
 ಕುಮಾರಿ, ಕುಮಾರ್ತಿ kumāri, ku-  
 mārti, *s.* A girl. 2. a virgin.  
 3. a daughter.  
 ಕುಮಾರೆ kumāre, *s.* A boy. 2. a  
 son.  
 ಕುಮುಸಾಲ್ kumusāly, *s.* Consul-  
 tation. 2. conspiracy, plot.  
 ಕುಮೆತೆಲ್ kumetely, *s.* Putrid  
 meat *or* fish.  
 ಕುಮೆವುನಿ kumēvuni (ಕುಮೆ), *v. n.*  
 To decay, putrify, as meat, *etc.*  
 ಕುಮೇರ್, ಕುಮೇರ್ ಕುಮೇರ್, kumēry,  
 kumēry, *s.* A waste land cleared for  
 cultivation.  
 ಕುಮೇರು kumēru, *s.* The south  
 pole.  
 ಕುಯಿಲಾವುನಿ kuyilāvuni, *see* ಕೂ  
 ಲಿಯಾವುನಿ.  
 ಕುಯುಕ್ತಿ kuyukti, *s.* Craft, cun-  
 ningness.  
 ಕುಯುಲುನಿ kuyuluni (ಕುಯುಲ್),  
*v. n.* To inflame, as the eyes,  
*or* a boil.  
 ಕುರ kura, *see* ಕೊರಂಬು.

✓ಕುರಂಗ kuraṅga, *s.* A musk-deer.  
 ✓2. a monkey.  
 ಕುರಂಟ್ kurāṅṭy, *see* ಕೊರಂಟೆ.  
 ✓ಕುರಂಟುನಿ kurāṅṭuni, *see* ಕುರುಂಟುನಿ.  
 ಕುರಂತುನಿ kurantuni, *see* ಕೊರಂತುನಿ.  
 ಕುರಂದ್ರಕಲ್ಲ kurandrakally, *s.* A  
 kind of very hard stone.  
 ಕುರಂಬಿಲ್ kurambily, *s.* A kind  
 of grass growing in fields.  
 ಕುರಂಬು kurambu, *see* ಕೊರಂಬು.  
 ಕುರಕ್, ಕುರಾಕ್ kuraky, kurāky,  
*s.* Food, sustenance.  
 ಕುರಡಿ, ಕುರಾಡಿ kuradi, kurādi, *see*  
 ಕುಡರಿ.  
 ಕುರಡೆ kurade, *see* ಕುರುಡೆ.  
 ಕುರಾನ್ kurāny, *s.* The Koran.  
 ✓ಕುರಿ kuri, *s.* A sheep. —ಜನ  
 foolish people. —ತ ಕಿನ್ನಿ a lamb.  
 —ರೋಮ wool.  
 ✓ಕುರಿ kuri, *s.* A boil. ಉಮ— a  
 small boil.  
 ಕುರಿಜಾತ್ kurijāty, *see* ಕುರುಜಾತ್.  
 ಕುರಿನೀರ್ kuriniry, *s.* A mixture  
 of lime and turmeric water.  
 ✓ಕುರಿವುನಿ, ಕುರಿಯುನಿ kuripuni, kuri-  
 yuni (ಕುರಿ), *v. n.* To decay,  
 rot, putrify.  
 ✓ಕುರು kuru, *adj.* Little, small.  
 ✓ಕುರುಂಟು kurunṭu, *s.* A small  
 bundle, as of rice *etc.* 2. a  
 lump, as of tamarind *etc.* ✓3.  
 contraction.  
 ✓ಕುರುಂಟುನಿ kurunṭuni (ಕುರುಂಟೆ),  
*v. n.* To contract, shrivel,  
 shrink in.  
 ✓ಕುರುಂಬಿಲ್ kurumbily, *s.* Curled  
 hair. 2. *see* ಕುರಂಬಿಲ್.

- ಕುರುಕುಚ್ಚನೆ, ಕುರುಕುಚ್ಚಿ kurukuč-  
čanè, kurukučci, s. Grumbling,  
murmuring.  
ಕುರುಚಿ kuruči, see ಕುಚಿ.
- ಕುರುಚಾತ್ kurujāty, s. A moidore.
- ↓ ಕುರುಜಿ kuruji, see ಸುಜಿ.
- ✓ ಕುರುಡ kuruḍa, adj. Blind. —ತನ  
blindness.  
ಕುರುಡಾಯಿ kuruḍāyi, see ಕುರ್ಡಾಯಿ.
- ✓ ಕುರುಡು kuruḍu, adj. Blind.  
ಕುರುಡುಮಂಣ್ kuruḍumannu, see  
ಕುರ್ಡುಮಂಣ್. [ಡುಮರಿ.  
ಕುರುಡುಮರಿ kuruḍumari, see ಕು
- ✓ ಕುರುಡೆ, ಕುರುತೆ kuruḍe, kurute, s.  
A blind man.  
ಕುರುಬಾಕಿಲ್ kurubākily, s. A  
postern, backdoor.  
ಕುರುಬು kurubu, s. The eyebrow.
- ↓ ಕುರುಬೆ kurube, s. A shepherd.
- ↓ ಕುರುಲೆ kurulè, see ಕುರ್ಲೆ.
- ಕುರುವೆ kuruvè, see ಕುರ್ವೆ.
- ಕುರುಸಾಲ್ kurusalū, s. Servitude,  
slavery, bondage.  
ಕುರುಪ, ಕುರುಪು kurūpa, kurūpu,  
s. Deformity, ugliness. adj.  
Deformed, ugly. ಕುರುಪೆ an  
ugly man.
- ✓ ಕುರೆ kurè, s. Filth, dirt. 2.  
swamp, pool. —ಅಶೆ stinginess  
in trifles. —ಕಡ್ಡೆ decayed skin.  
—ಜೀವೆ a poor life, half-alive.  
—ಮಂಣ್ filthy soil.
- ↓ ಕುರೆಪಿನಿ, ಕುರೆವುನಿ kurepini, kure-  
puni (ಕುರೆ), v. a. To bore,  
scrape, excavate, drill. 2.  
see ಕೊರೆಪಿನಿ.
- ✓ ಕುರೆಯುನಿ, ಕುರೆವುನಿ kureyuni, ku-  
revuni (ಕುರೆ), v. n. To be worn  
out, washed away. 2. to decay,  
rot.
- ↓ ಕುರೆಲ್ kurely, s. The nape of  
the neck.
- ✓ ಕುರ್ಕಾವುನಿ kurkāvuni, c. v. (of  
ಕುರ್ಕುನಿ) — To shake, agitate.  
2. to wash well, as clothes.
- ✓ ಕುರ್ಕಿಲ್ kurkily, s. A kind of  
basket.  
ಕುರ್ಕುನಿ kurkuni (ಕುರ್ಕು), v. n. To  
shake, as a tree etc.  
ಕುರ್ಕುರು kurkuru, adv. Slowly.  
—ಮುಚ್ಚುನಿ to shut slowly.  
ಕುರ್ಕೆ kurkè, see ಸುರ್ಕೆ.
- ಕುರ್ಜಿ kurni, see ಕುರ್ನಿ.
- ಕುರ್ಚಿ kurci, s. A chair, seat.
- ✓ ಕುರ್ಚಿ kurci, s. A kind of fish.
- ಕುರ್ಜಾತ್ kurjāty, see ಕುರುಜಾತ್.
- ಕುರ್ಡಾಯಿ kurḍāyi, s. A large  
black beetle that destroys  
the core of palm-trees.  
ಕುರ್ಡಿಬೂರು, ಕುರ್ಡು kurḍibūru,  
kurḍu, s. A kind of creeper.
- ✓ ಕುರ್ಡು kurḍu, see ಕುರುಡು.
- ಕುರ್ಡುಮಂಣ್ kurḍumannu, s. Soil  
or earth impregnated with  
the poison of kurḍumari.
- ಕುರ್ಡುಮರಿ kurḍumari, s. A kind  
of poisonous vermin.
- ✓ ಕುರ್ಡೆ kurḍe, see ಕುರುಡೆ.
- ↓ ಕುರ್ತೆ, ಕುರ್ತೆಲ್ kurtè, kurtely, s.  
Dirt, filthiness. adj. Dirty.
- ✓ ಕುರ್ತೆಲೆ kurtele, s. A filthy man.
- ಕುರ್ನಾಸ್ kurnāsy, s. Snoring.

ಕುರ್ನಿ kurni, *s.* A sore in the eyelid. —ಕಂಠ sore eyes.

ಕುರ್ಪು kurpu, *s.* Manure, fertiliser. —ಪತ್ತುನಿ to be fertilised.

ಕುರ್ಪು kurpu, *s.* Sharpness, as of a cutting instrument. 2. dissection. —ದೀಪಿನಿ to dissect.

ಕುರ್ಬಿಲ್ kurbily, *see* ಕುರುಂಬಿಲ್.

ಕುರ್ಬು kurbu, *see* ಕುರುಬು.

ಕುರ್ಯುನಿ kuryuni, *see* ಕುರಿಯುನಿ.

ಕುರ್ಲ್ ಕುರ್ಲ್, *s.* Contraction, shrinking in. 2. parching, drying.

ಕುರ್ಲರಿ, ಕುರ್ಲು kurlari, kurlu, *s.* Parched rice.

ಕುರ್ಲುನಿ kurluni (ಕುರ್ಲ್), *v. n.* To be contracted, to shrivel, shrink in, as from cold; *also* ಕುರ್ಲುನ್ ಫೋಪಿನಿ.

ಕುರ್ಲೆ kurlè, *s.* A tender plantain tree. 2. a young pig. 3. the fresh shoots of grains *etc.*

ಕುರ್ಲೆಮರ್ಡ್ kurlemardy, *s.* A kind of bitter medicinal root.

ಕುರ್ವಾಯಿ kurvāyi, *see* ಕುರ್ವಾಯಿ.

ಕುರ್ವೆ kurvè, *s.* A basket. 2. distension. ಬಂಜಿ ಕುರ್ವೆ ಕಟ್ಟುನಿ the belly to distend.

ಕುರ್ಸಾಂಡಿ kursandi, *s.* A kind of sesamum imported from the ghauts. —ಎಂಜಿ sesamum oil.

ಕುರ್ಸಾಣಿ kursaṇi, *see* ಕುರುಸಾಲ್.

ಕುರ್ಸು kursu, *s.* A cross. 2. *see* ಕುರ್ಚೆ.

ಕುಲ kula, *s.* Family, race, tribe. —ದೀವೆರ್ a family god. —ಧರ್ಮ, ಕುಲಾಚಾರ duties and customs

pertaining to a family or caste. —ವಂತೆ one who belongs to a good family. —ತೆಟ್ಟುನಿ a caste or family to be degenerated or ruined.

ಕುಲ kula, *see* ಕುಳ.

ಕುಲ kula, *s.* A sweet preparation consisting of cocoanut juice, jaggery, ripe plantains, and cardamoms; *also* ಕುಳ.

ಕುಲ, ಕುಲವು kula, kulavu, *s.* A kind of creeper.

ಕುಲಂಜಿ kulañji, *see* ಕುಲಂಜಿ.

ಕುಲಯಿ kulayi, *s.* A kind of cap.

ಕುಲಾಂಕುಶ kulāṅkuṣa, *adj.* Detailed. 2. whole. *adv.* In detail. 2. wholly.

ಕುಲಾಸ್ kulāsy, *s.* Discharge, acquittance, letting go.

ಕುಲಿಪೆ, ಕುಲುಪೆ kulipè, kulupè, *see* ಕುಳಿಪೆ.

ಕುಲೀನ kulina, *adj.* Noble, honorable. ಕುಲೀನೆ a nobleman.

ಕುಲೆ kulè, *s.* A ghost, apparition. —ಜರ continual fever.

ಕುಲೆಂಜಿ kuleñji, *s.* A plot of field.

ಕುಲ್ಪೆ kulpè, *see* ಕುಲಿಪೆ.

ಕುಲ್ಲಾ kullā, *see* ಖುಲ್ಲಾ.

ಕುಲ್ಲಾವುನಿ kullāvuni, *see* ಕುಳ್ಳಾವುನಿ.

ಕುಲ್ಲಿಗೆ kulligè, *s.* The buttocks.

ಕುವಕ kuvaka, *see* ಕುಡಕ.

ಕುವೆ kuvè, *s.* A mast; *also* ಕುವೆ ಮರ.

ಕುವೆ kuvè, *see* ಕೂವೆ.

ಕುಶ kuṣa, *s.* The holy grass. *Poa cynosuroides*; *also* ದರ್ಭೆ.

ಕುಶಲ kuśala, *s.* Cleverness, skillfulness. 2. welfare, happiness. *adj.* Clever, expert, able. —ಬುದ್ಧಿ keen wit, quick apprehension.

ಕುಶಾಲ್, kuśāly, *s.* Merriment, pleasure, frolic. —ರೋಗ venereal disease. —ಮೆಚ್ಚುನಿ to be merry, to lead a debaucherous life.

ಕುಶಿ kuṣi, *s.* Joy, pleasure; hilarity. 2. will. 3. agreement. ನಿಜ— as you like, as you please.

ಕುಶಿಪುನಿ, ಕುಶಿಯುನಿ kuṣipuni, kuṣiyuni (ಕುಶಿ), *v. n.* To contract, shrink in.

ಕುಷಿ kushi, *see* ಕುಶಿ.

ಕುಷ್ಟ kushṭa, *see* ಕೊಷ್ಟ.

ಕುಸ kusa, *see* ಕುಶ.

✓ಕುಸವೆ kusave, *s.* A potter.

ಕುಸಾಲ್ kusāly, *see* ಕುಶಾಲ್.

ಕುಸಿನ್, ಕುಸಿನಿ kusiny, kusini, *s.* A kitchen.

ಕುಸಿಪುನಿ kusipuni, *see* ಕುಶಿಪುನಿ.

ಕುಸಿರಿ kusiri, *see* ಕುಸಿ.

ಕುಸುಂಬೆ kusumbè, *s.* The safflower. —ಎಂಣಿ safflower oil. —ಬಂಗಾ a deep red colour.

ಕುಸುಕುನಿ kusukuni, *see* ಕುಸುಕುನಿ.

✓ಕುಸುಕುಸು kusukusu, *see* ಸುಸು ಗುಸು.

ಕುಸುಬಿ kusubi, *s.* The safflower.

ಕುಸುಮು kusuma, *s.* The filament of a flower. 2. the pollen of a flower.

✓ಕುಸುರು kusuri, *s.* Any thing given

to boot, when a person buys commodities. 2. *see* ಕುಸಿ. —ಕೊರ್ಪಿನಿ to give something into the bargain.

ಕುಸುರು kusuru, *s.* A bit, trifling. *adj.* Little, few.

ಕುಸುರುನಿ kusuruni (ಕುಸುರ್), *v. n.* To shiver. 2. to shrink in, be afraid.

ಕುಸುಲು kusulu, *s.* The small bead of a nose ornament.

ಕುಸೇಲ್, ಕುಸೇಲ್ kusēly, kusēly, *s.* Ingenuity, cunningness, a sly artifice. 2. wittiness, —ಮೆಚ್ಚುನಿ to play tricks.

ಕುಸುನಿ kuskuni (ಕುಸ್ಕು), *v. n.* To shrink, give way, sink in. 2. to sprain.

ಕುಸ್ತಿ kusti, *s.* Gymnastics, wrestling. —ಸೊಬ್ಬನಿ, —ಮೆಚ್ಚುನಿ to wrestle.

✓ಕುಸ್ತಿ kusri, *s.* ✓The pulp or soft part of a fruit. 2. *see* ಕುಸುರಿ.

ಕುಹಕ kuhaka, *adj.* Fraudulent, deceitful. ಕುಹಕೆ a cheat, rogue.

✓ಕುಳ kuḷa, *s.* A tank or pond.

ಕುಳಕ್ kuḷaky, *see* ಕೊಳಕ್.

ಕುಳವಾಂದ್ರ kuḷamāndra, *s.* Dried juice of mangoes or jackfruit.

ಕುಳವಾರ್ kuḷavāry, *s.* Details. 2. item by item. 3. a list of creditors, debtors, etc.

ಕುಳವು kuḷavu, *see* ಕುಲವು.

ಕುಳಿಗೆ kuḷigè, *see* ಸುಳಿಗೆ.

✓ಕುಳಿಪುನಿ kuḷipuni (ಕುಳಿ), *v. a.* To sting, as an ant.

ಕುಳಿಪೆ kulipe, *s.* The large black-ant.

✓ಕುಳುಂಕುನಿ kulunkuni (ಕುಳುಂಕ್), *v. a.* To wet, moisten.

ಕುಳುಕುಳು kulukulu, *see* ಗುಳುಗುಳು.

ಕುಳುಪು kulupu, *s.* A piece of black stone *etc.*, with a device or inscription on it to be used as a seal.

ಕುಳುಪು kulupu, *see* ಕುಳಿಪೆ.

ಕುಳುವಾರ್ kuluvārū, *see* ಕುಳವಾರ್.

ಕುಳ್ಳಾವುನಿ, ಕುಳ್ಳವಾವುನಿ kullāvuni, kullapāvuni, *c. v.* (of ಕುಳ್ಳುನಿ) To make sit, to employ.

✓ಕುಳ್ಳುನಿ kulluni (ಕುಳ್ಳೈ), *v. n.* To sit, sit down. 2. to lodge, dwell.

ಕೂ kū, *s.* Response, responding to a call. 2. alarm. —ಪಾಡುನಿ to respond to a call; to give alarm.

ಕೂಂಕೆ kūnkē, *s.* Shortness of breath.

ಕೂಂಕೆ kūnkē, *s.* The mock tribute given in a kind of game.

ಕೂಂಜ kūñja, *see* ಕೂಂಜ.

✓ಕೂಂಜಿ kūñji, *see* ಕೂಂಜಿ.

ಕೂಂಜೆಲ್ ಕುಂಜೆಲ್, *s.* A kind of weel for catching fish.

ಕೂಂಟುನಿ kūṅṭuni, *see* ಕೂಟುನಿ.

ಕೂಂಡೆಲ್, ಕೂಂಡೊಲು kūṅḍeḷu, kūṅḍolu, *s.* A wasp. ಪಿಲಿ— a large yellow wasp.

✓ಕೂಂತುನಿ, ಕೂಂವುನಿ kūṅṭuni, kūṅṭuni (ಕೂಂತ್, ಕೂಂ), *v. a.* To peck, strike with the beak. 2. to prick a hole. 3. to put out.

ಕೂಕೆ kūkē, *see* ಕೂಂಕೆ.

✓ಕೂಗು kūgu, *s.* A cry, exclamation, outcry.

✓ಕೂಗುನಿ kūguni (ಕೂಗ್), *v. n.* To cry out.

ಕೂಚಿ kūcī, *s.* A small goglet, filled with water and placed in a demon-shrine.

ಕೂಜೆ kūjē, *s.* An earthen goglet.

✓ಕೂಟ kūṭa, *s.* An assembly, meeting. 2. mixture, amalgamation. —ಕೂಡುನಿ to assemble; to conspire.

ಕೂಟಯಿ kūṭayi, *s.* Storing rice, granary *etc.* —ಪಾಡುನಿ to store rice.

ಕೂಟು kūṭu, *s.* The inner roof of a house. 2. the hip. —ದೀಪಿನಿ, —ಪಾಡುನಿ to place the roof on the wall. —ಪತ್ತುನಿ to construct a roof.

✓ಕೂಟುನಿ kūṭuni (ಕೂಟೈ), *v. a.* ✓To sharpen. ✓2. to mix, mingle. ಕೂಟಿದ, ಕೂಟುದ sharpened; mixed. ಕೂಟಿಲ್, ಕೂಟಿಲ್ sharpening; mixing.

✓ಕೂಡ kūḍa, *adv.* With, along with, together with.

ಕೂಡಪನೆ kūḍapanē, *s.* A small country water-lift.

✓ಕೂಡಾವುನಿ, ಕೂಡಿಸಾವುನಿ kūḍāvuni, kūḍisāvuni, *c. v.* (of ಕೂಡುನಿ) To join, connect, unite. 2. to collect, gather. 3. to amass, store. 4. to mix; also ಕೂಡಾದ್ ದೀಪಿನಿ.

✓ಕೂಡಿಗಿ kūḍigē, *s.* Joining; union. 2. collection. 3. assemblage,

gathering. 4. storing. 5. mixing.

√ಕೂಡಿಸುನಿ kūḍisuni (ಕೂಡಿಸ್), *v. a.*

To add, sum up.

ಕೂಡು kūḍu, *see* ಕೂಡು.

ಕೂಡುಕಟ್ಟು, ಕೂಡುಗಟ್ಟು kūḍukaṭṭu, kūḍugaṭṭu, *s.* The association or union of the members of the same caste or family.

√ಕೂಡುನಿ kūḍuni (ಕೂಡ್), *v. a.* To

join, unite. 2. to cohabit, copulate. 3. to embrace, adopt. *v. n.* To meet, as-

semble, gather; also ಕೂಡೆನ್ ಬಿಪಿ. 2. to be mixed, mingled. 3. *c. dat.* Can, to be able, be possible. ಕೂಡುನವು that which is practicable or possible. ಕೂಡೆನ್ cannot, *as* ಎನಡ್ಡೆ ಕೂಡೆನ್ I cannot, it is impossible for me. ಕೂಡೆನ್ impracticable, impossible. ಕೂಡೆನ್ದನವು an impossibility. ಕೂಡೆನ್ not being able, or practicable. ಕೂಡಿ, ಕೂಡು, ಕೂಡ್ಡಿ joint, attached; assembled; *as*, ಕೂಡ್ಡಿಜನ the assembled people. ಕೂಡ್ಡಿ ನಾಯಿ a partner; an adherent. ಕೂಡ್ಡಿ ನಾಳೆ a concubine. ಕೂಡ್ಡೇ is it possible, can I? etc.

ಕೂಡೆನ್ದಿ not being able, or practicable. ಕೂಡಿ, ಕೂಡು, ಕೂಡ್ಡಿ joint, attached; assembled; *as*, ಕೂಡ್ಡಿಜನ the assembled people. ಕೂಡ್ಡಿ ನಾಯಿ a partner; an adherent. ಕೂಡ್ಡಿ ನಾಳೆ a concubine. ಕೂಡ್ಡೇ is it possible, can I? etc.

ಕೂಡೆನ್ದಿ not being able, or practicable. ಕೂಡಿ, ಕೂಡು, ಕೂಡ್ಡಿ joint, attached; assembled; *as*, ಕೂಡ್ಡಿಜನ the assembled people. ಕೂಡ್ಡಿ ನಾಯಿ a partner; an adherent. ಕೂಡ್ಡಿ ನಾಳೆ a concubine. ಕೂಡ್ಡೇ is it possible, can I? etc.

ಕೂಡೆನ್ದಿ not being able, or practicable. ಕೂಡಿ, ಕೂಡು, ಕೂಡ್ಡಿ joint, attached; assembled; *as*, ಕೂಡ್ಡಿಜನ the assembled people. ಕೂಡ್ಡಿ ನಾಯಿ a partner; an adherent. ಕೂಡ್ಡಿ ನಾಳೆ a concubine. ಕೂಡ್ಡೇ is it possible, can I? etc.

ಕೂಡಿ kūḍi, *see* ಕೂಡಿ.

ಕೂಣು kūṇu, *s.* Pudenda, *Pudendum muliebre.*

ಕೂತಳೆ kūṭale, *see* ಕೂತಳೆ.

√ಕೂಡಿ kūdi, *s.* The anus; posteriors. 2. *membre muliebre.*

ಕೂನಿ kūni, *see* ಕೂನಿ.

ಕೂಮಕಿ kūmaki, *see* ಕೂಮಕಿ.

ಕೂಯಿಲುನಿ kūyiluni, *see* ಕೂಲಿಯಾನು.

√ಕೂರಂಗೇಲ್ kūraṅgely, *s.* Drowsiness, sleepiness. —ನರಮಾನಿ, ಕೂರಂಗೇಲಿ a drowsy man; a sluggard.

ಕೂರಂಬಿಲ್ kūrambily, *s.* A kind of medicinal plant.

ಕೂರಿ kūri, *s.* A kind of weel for catching fish. —ದೀಪಿಸಿ to set it; *fig.* to ensnare a person.

ಕೂರಿಗಲಾ ತಿಕ್ಕಯಿ, ಕೂತ್ತರಿಗಲಾ ತಿಕ್ಕಯಿ he will not get into one or the other kind of weel; whatever you do, you will not catch him.

√ಕೂರು kūru, *s.* Boiled rice; *alg.* —ಕಾಯಿಲ್ rice and curry.

ಕೂರು kūru, *s.* The dusty substance contained in the fibrous covering of a cocoa-nut. —ಬುಡ್ಡುವನಿ to remove it.

√ಕೂರುನಿ kūruni (ಕೂರ್), *v. n.* To be drowsy, sleepy. 2. to hesitate.

√ಕೂರೇಲೆ kūrele, *s.* A sleepy fellow. 2. a sluggard.

ಕೂರ್ತೆ kūrtē, *see* ಕೂರ್ತೆ.

√ಕೂರ್ನಾಯಿ kūrnāyi, *s.* A fierce dog.

ಕೂರ್ಮ kūrma, *s.* A turtle, tortoise. —ಅವತಾರ Vishṇu's second incarnation, as a turtle. [ಕೂರ್.

ಕೂಲಂಕುಶ kūlaṅkuṣa, *see* ಕೂಲಂ.

√ಕೂಲಿ kūli, *s.* Hire. —ದಾಯಿ a hireling, labourer.

- ಕೂಲಿ kūli, *s.* A tooth. —ಜೀನೇ tooth-ache. —ಕಡೆಯುನಿ to gnash the teeth. ಕಳ್ಳ— swelling of the gums in teething.
- ಕೂಲಿಯಾವುನಿ, ಕೂಲ್ಯಾವುನಿ kūliyāvuni, kūlyāvuni (ಕೂಲಿಯಾ, ಕೂಲ್ಯಾ), *v. a.* To make faces, mock, mimic.
- ✓ ಕೂಲು kūlu, *see* ಕೂರು.
- ಕೂಲ್ಯುನಿ kūlyuni, *see* ಕುಯುಲುನಿ.
- ✓ ಕೂವೆ kūvē, *s.* Arrowroot, *Curcuma angustifolia*; also ಕೂವೆವೆಪೊಡಿ.
- ✓ ಕೂವೆ kūvē, *s.* A mast; also ಕುವೆ.
- ಕೂವೇಕ kūvēka, *see* ಕುಹಕ.
- ಕೂಸಂಬ್ರಿ kūsambri, *s.* A kind of condiment made of minced and fried pulse *or* other vegetables.
- ಕೂಹಕ kūhaka, *see* ಕುಹಕ.
- ✓ ಕೂಳ kūla, *see* ಖೂಳ.
- ಕೂಳಿ kūli, *see* ಕೂಲಿ.
- ಕೂಳಿಗೆ kūliṅgē, *s.* An irregular tooth.
- ✓ ಕೂಳು kūlu, *see* ಕೂರು.
- ಕೃತ kruta, *adj.* Done, made. *s.* Improvement; repairs; addition. —ಮೆಳ್ಳುನಿ to improve, as land *etc.*
- ಕೃತಜ್ಞತೆ krutajñatē, *s.* Gratitude.
- ಕೃತಯುಗ, ಕೃತಾಯುಗ krutayuga, krutāyuga, *s.* The primeval golden age of the Hindus.
- ಕೃತಾರ್ಥ krutārtha, *adj.* Successful, fortunate, happy.
- ಕೃತಿ kruti, *s.* Verification; literary composition.

- ಕೃತಿಕೆ krutikē, *s.* The Pleiades.
- ಕೃತ್ರಿಮ, ಕೃತ್ರಿಮ kruttima, krutrima, *s.* A trick, artifice, deception. 2. sorcery, witchcraft. *adj.* Fraudulent.
- ಕೃತ್ಯ krutya, *s.* An action, act. 2. duty, conduct. 3. any thing proper to be done.
- ಕೃಪೆ krupē, *s.* Grace, mercy, compassion, favour. ಕೃಪಾನಿಧಿ, ಕೃಪಾಸಾಗರ *lit.* the ocean of mercy; the all-merciful God.
- ಕೃಮಿ krūmi, *see* ಕ್ರಿಮಿ.
- ಕೃಷಿ, ಕೃಷೆ krūshi, krūshē, *s.* Agriculture, husbandry.
- ಕೃಷ್ಣ, ಕೃಷ್ಣೆ krūshṇa, krūshṇe, *s.* Krishna, the eighth incarnation of Vishṇu. *adj.* Black. —ಸಕ್ಷ the dark lunar fortnight. —ಮೃಗ a buck antelope. —ಸರ್ಪ a kind of black-serpent.
- ✓ ಕೆಂ kem, ken, *abbrev. of* ಕೆಂಪು red. ಕೆಂಗಂಣ್ keṅgaṇṇu, *see* ಕೇಂಕಂಣ್.
- ಕೆಂಗುಡೆ keṅguḍe, *s.* An obstinate *or* refractory person, block-head. 2. one who has no feelings, a cruel man.
- ✓ ಕೆಂಚ, ಕೆಂಚಿ keṅca, keṅci, *adj.* Red. 2. fair. —ವಿಸೆ red whiskers. —ಕಟ್ಟುನಿ to get red, become red.
- ಕೆಂಜರುನಿ keṅjaruni, *see* ಸಿಜಿಲುನಿ.
- ಕೆಂಜ keṅja, *see* ಕೆಂಚ.
- ✓ ಕೆಂಜೆಲ್ keṅjelu, *s.* The udder.
- ಕೆಂಜೋಳ keṅjōla, *s.* A red kind of great millet.
- ✓ ಕೆಂಡ kēṇḍa, *see* ಸೆಂಡ.

- ಕೆಂದಾವರೆ kendāvarè, *see* ಕೆಂಪಲ್ಲಿ.
- ಕೆಂನಿ, ಕೆನೆನ್ನೆ kenni, kennè, *s.* The cheek.
- ಕೆಂಪಟ್ಟು kempattḥu, *s.* Reddishness. *adj.* Reddish.
- ಕೆಂಪಲ್ಲಿ kempalli, *s.* The red kind of water-lily, *Nymphaea rubra*.
- ಕೆಂಪು kempu, *s.* Redness. 2. a ruby. 3. chalcidony. —ಕೆಂಠ red eyes; glaring eyes. —ಕೆಂಬುಡ squash-gourd, *Cucurbita maxima*. —ಕೆಟ್ಟು a reddish scurf generally affecting new-born infants. —ಕೆಡ the red wool or hair of animals. —ಕೆಡ್ವೆ a red kind of the vegetable *Amarantus oleraceus*. —ಕೆಬಲೆ the red spinage, *Basella rubra*. —ಕೆಣ್ಣ red colour. —ಕೆಂಠ red soil. —ಕೆಂಠೆ a fair complexion. —ಕೆಂಠೆಗ scurf. —ಕೆಂಪುನಿ to make red. —ಕೆಟ್ಟುನಿ to turn red.
- ಕೆಂಬುಡೆ kembuḍè, *s.* A kind of pumpkin.
- ಕೆಂಮ kemma, *see* ಕೆಮ್ಮ.
- ಕೆಂಮಡೆ kemmadè, *s.* Dust. 2. dirt. 3. a kind of red insect; a glow-worm. 4. canker. —ಕೆಂಮೆನಿ to corrode; to infest.
- ಕೆಂಮನುಗ kemmamruḡa, *s.* A kind of deer.
- ಕೆಂಮರಾಲ kemmarālu, *s.* A ruby. 2. a kind of red flower.
- ಕೆಂಮಿಸೆ kemmiṣè, *s.* Red whiskers.
- ಕೆಂದೆಲ್ kerndelḥu, *s.* The udder.
- ಕೆಕ್ಕಿ, ಕೆಕ್ಕಿಲ್ kekki, kekkiḥu, *s.* The neck, throat. —ಕೆಸುರಿ the pit of the throat; *also* ಕೆಕ್ಕೆಯಿ, ಕೆಕ್ಕೈ. —ಕೆಬಿ *lit.* the neck and ear; a complete set of jewelry. —ಕೆಂಟ್ಟು up to the neck or brim. —ಕೆಂಟ್ಟು the nape of the neck. —ಕೆಂಟ್ಟುನಿ to cut the throat; to deceive.
- ಕೆಜರುನಿ, ಕೆಜಲುನಿ kejaruni, kejaluni, *see* ಗಜಲನಿ, ಸಜಲನಿ.
- ಕೆಜೆಲ್ಲುನಿ kejelḥuni, *see* ಗಜೆಲ್ಲುನಿ.
- ಕೆಜ್ಜ keḷḷa, *see* ಸಜ್ಜ.
- ಕೆಟ್ಟು ketṭa, *adj.* Bad, base, vile. —ಕೆಂಠ a bad disposition, depraved nature. —ಕೆಂಠಿ a base kind. —ಕೆಂಠೆ wickedness. —ಕೆಂಠೆ bad conduct. —ಕೆಂಠೆರ bad language. —ಕೆಂಠೆನಿ a bad thing.
- ಕೆಡ, ಕೆಡಕ್ keḍa, keḍaku, *see* ಕೆಡುಕು.
- ಕೆಡಕೆ keḍake, *s.* An oppressor.
- ಕೆಡಗುನಿ keḍaḡuni (ಕೆಡಗು), *v. n.* To fall or slip down. *v. a.* To ruin, spoil; to deflower. 2. to remain, be left; *also* ಕೆಡಬೂರುನಿ.
- ಕೆಡು keḍu, *s.* A mole, wart.
- ಕೆಡುಕು keḍuku, *s.* Nuisance, damage, loss.
- ಕೆಡ್ಡಸ keḍḍasa, *s.* A kind of three days' festival among the Tulu people about February or March, when they go on hunting excursions, and eat fried



grains. —ದ ಘಾಳಿ a strong wind blowing during that time.

✓ ಕೆಣಕುನಿ, ಕೆಣ್ಣುನಿ kenakuni, kenkuni (ಕೆಣಕ್, ಕೆಣ್ಣು), *v. a.* To provoke, irritate. 2. to kindle.

✓ ಕೆಣಿ keṇi, *s.* Stratagem.

✓ ಕೆತ್ತರುನಿ, ಕೆತ್ತರುನಿ, ಕೆತ್ತಾರುನಿ ket-taruni, kettaryuni, kettāruni (ಕೆತ್ತರ್, ಕೆತ್ತಾರ್), *v. n.* To feel pain in the belly.

✓ ಕೆತ್ತಿಗೆ kettigē, *s.* ✓ Carving, engraving, chasing. | 2. ✓ setting, as jewels. —ಕೆಲ್ಲ a carved stone. —ಕೆಲಸ carved work.

✓ ಕೆತ್ತುನಿ kettuni (ಕೆತ್ತು), *v. a.* ✓ To carve, chisel, engrave, chase. ✓ 2. to dig slightly. | ✓ 3. to set, as jewels.

ಕೆತ್ತಿ kettē, *s.* The bark of a tree. ✓ 2. a piece, slice, chip.

✓ ಕೆದಂಕೆ, ಕೆದಂಕೆ kedunkē, kedaṅkē, *s.* The tip of a bird's wing. 2. a thin layer.

ಕೆದಕ್ಲ್ kedukulyu, *see* ಕೆದಕ್ಲ್.

✓ ಕೆದರುನಿ kedaruni (ಕೆದರ್), *v. n.* ✓ To break out, burst forth. | 2. to be excited, irritated.

✓ ಕೆದಿ kedi, *s.* A feather.

✓ ಕೆದು kedu, *s.* An artificial tank, pool, pond.

✓ ಕೆದೊಣುನಿ kedonuni (ಕೆದೊಣ್), *v. n.* To lie down, rest.

✓ ಕೆನಕುನಿ kenakuni, *see* ಕೆಣಕುನಿ.

✓ ಕೆನ್ನಿ kenni, *see* ಕೆನಿ.

✓ ಕೆಪ್ಪಡೆ keppadē, *s.* Swelling of the cheeks. ಕೆಂನಿ—swelling of the temples and cheeks.

✓ ಕೆಪ್ಪತನ keppatana, *s.* Deafness.

ಕೆಪ್ಪರ್ನೆ kepparse, *see* ಕೆಪ್ಪೆ.

✓ ಕೆಪ್ಪಿ keppi, *s.* A deaf woman. 2. a silly woman.

✓ ಕೆಪ್ಪು keppu, *s.* Deafness. —ಮುಪ್ಪು deafness and old age; dotage. —ಕಟ್ಟುನಿ to behave like a deaf man.

✓ ಕೆಪ್ಪೆ keppe, *s.* A deaf man.

✓ ಕೆಪ್ಪೆ keppē, *s.* The cheek. 2. the temples. —ಒ ಹಾಕುನಿ to slap on the cheek. —ಜಾರುನಿ to dislocate the cheek-bone.

✓ ಕೆಬಿ kebi, *s.* The ear. —ಅಡೆಪ್ಪು deafening. —ಕುತ್ತು pain in the ear. —ಕುರಿ a boil in the ear.

—ಕೆಪ್ಪು a deafening noise. —ತಟ್ಟುಗ an ear-pick. —ದೂರ half deaf. —ತ ಬಂಟಿ, —ನವು a male's large ear-ring. —ತ ಕಂಡೆ the drum or tympanum of the ear.

—ತ ಕೊಡಂಗಿ a male's ear-ring. —ಬೂರು the rim of the ear. —ತ ಮುರು a male's common ear-ring. —ಬಡ್ಡಾವನಿ to give ear, listen. —ಕಿರಂಬುನಿ the ear to itch; to hear with displeasure. —ಕುತ್ತುನಿ to bore the ear. —ಕೇಣುನಿ to hear, listen. —ಕೊರ್ಪಿನಿ to attend, give ear. —ಕೊರ್ದು ಕೇಣುನಿ to listen attentively; to over-hear. —ತಿರಂಗಾವನಿ, —ಪೀಟಾವನಿ to twist the ear. —ಪಿಜಿರಾವನಿ to turn the ear; to refuse; to be fickle. ನಿಕ್ಕ ಕೆಬಿ ಇಜ್ಜಾ? (*lit.* have you no ears?) don't you hear?

- ✓ ಕೆಬುರೆ keburē, *s.* A deaf man.  
2. an inattentive fellow.  
ಕೆಬ್ಬಟ್ಟು kebbattu, *see* ಸೆಬ್ಬಟ್ಟು.  
ಕೆಬ್ಬಟ್ಟುನಿ kebbattuni, *see* ಸೆಬ್ಬಟ್ಟುನಿ.
- ✓ ಕೆಬ್ಬು kebbu, *see* ಕೆಪ್ಪೆ.  
✓ ಕೆಮ್ಮೆ kemma, *see* ತೆಮ್ಮೆ.
- ✓ ಕೆಯಿ keyi, *s.* The standing *or* growing crop in a field. —ಕೊಯಿಸಿನ to reap the crop. —ದರ್ಪನ to thrash.
- ✓ ಕೆರಂಟುನಿ kerantuni, *see* ಕೆರೆಂಟುನಿ.  
ಕೆರಣಾ kerana, *see* ಸ್ರದಣ.
- ✓ ಕೆರಣಿ, ಕೆರಾಣಿ kerani, kerāni, *s.* Warts. 2. a kind of scab; *cf.* ಕ್ರಾಣಿ.  
ಕೆರಮೆ kerama, *see* ಕ್ರಮೆ.
- ✓ ಕೆರೆ kerē, *s.* An artificial tank.  
—ತೂಂಬು the sluice of a tank.  
—ದೀಪ the illumination of a tank. —ಪೂಜಿ the adoration of a tank with pomp.
- ✓ ಕೆರೆಂಗ್ kereṅgu, *s.* A sweet potato, the root *Dioscorea aculeata*.  
ಕೆರೆಂಚಿ kereñci, *see* ಕಿರಂಚಿ.
- ✓ ಕೆರೆಂಚುನಿ kereñcuni (ಕೆರೆಂಚು), *v. a.*  
To scratch the ground, as a fowl. 2. to wipe off, as water from the ground. 3. to crush down a clod of earth.  
ಕೆರೆಕಿರಿ kerekiri, *see* ಕರಕರಿ.  
ಕೆರೆಜುನಿ kerejuni, *see* ಕಿರೆಜುನಿ.
- ✓ ಕೆರೆಪುನಿ kerepuni (ಕೆರೆ), *v. a.* To scrape, remove, clear away. 2. to polish.  
ಕೆರೆಪೆ kerepē, *s.* Simplicity. 2. a simpleton. 3. a prattler.
- ✓ ಕೆರ್ಚಿ kerči, *s.* A knot. —ಪಾಡುನಿ to tie two cocoanuts together.
- ✓ ಕೆರ್ಪಾ kerpa, *s.* A slope. *adj.* Sloping.  
ಕೆರ್ಪಾವುನಿ kerpāvuni, *c. v.* (of ಕೆರ್ಪಿನಿ) To cause to kill.
- ✓ ಕೆರ್ಪಿನಾಯೆ kerpīnāye, *s.* A murderer, killer.
- ✓ ಕೆರ್ಪಿನಿ kerpini (ಕೆರಿ), *v. a.* To kill, murder, slay.
- ✓ ಕೆರ್ಪು kerpu, *s.* A kind of ladder.  
—ದೀಪಿನಿ to place a ladder.
- ✓ ಕೆರ್ಪುಡುನಿ kerpuduni (ಕೆರ್ಪುಡಿ), *v. a.* To cause to lean against; to place against.
- ✓ ಕೆರ್ಪುನಿ kerpuni (ಕೆರಿ), *v. a.* To prop, support.
- ಕೆರ್ಪೆ kerpē, *s.* A clod of earth. ಸುಗ್ಗಡ— clods turned up when ploughing after the second crop. —ಬೂರುನಿ to be cloddy.
- ✓ ಕೆರ್ಬು kerbu, *see* ಕೆರ್ಪು.
- ಕೆರ್ಮಲ್ kermalu, *s.* A Pariah virgin.
- ✓ ಕೆಲ, ಕೆಲವು kela, kelavu, *num.* Some, few, several. —ಜನ a few people.
- ✓ ಕೆಲಸ kelasa, *s.* Business, work. 2. employment. 3. affair, matter. 4. advantage. ಕೆಲಸೊಗು ಬರಂದ್ it is of no use *or* advantage. ಕೆಟ್ಟ— a bad act *or* affair. ಕೈ— handiwork.
- ✓ ಕೆಲಸಿ kelasi, *see* ಕೆಲಿಸಿ.
- ✓ ಕೆಲೆಂಜಿ kelenji, *see* ಕಿಲೆಂಜಿ.  
ಕೆಲೆಂಬು kelembu, *see* ಕಿಲೆಂಬಿ.

- ✓ ಕೆಲೆಕುನಿ kelekuni, *see* ಕೆಲೆಕುನಿ.
- ✓ ಕೆಲೆವುನಿ kelepuni (ಕೆಲೆ), *v. n.* ✓ To crow, as a cock. *v. a.* To iron.
- ಕೆಲೆಬು kelebu, *see* ಕೆಲೆಬಿ.
- ಕೆಲೆವುನಿ kelevuni (ಕೆಲೆ), *v. n.* The ears to tingle.
- ✓ ಕೆಲೆಸಿ, ಕೆಲೆಸೆ kelesi, kelese, *s.* A barber.
- ✓ ಕೆಲ್ಲೆ kelly, *s.* ✓ Brink, edge. 2. ✓ vicinity. | ✓ 3. a splinter.
- ಕೆಲ್ಲುಗುರು kelluguru, *s.* A toe nail. —ಸುತ್ತು a whitlow. —ಸುತ್ತು ಜಪ್ಪುನಿ a whitlow to rise.
- ಕೆವಡೆ, ಕೆವುಡೆ kevaḍe, kevuḍe, *see* ಕೆವಡೆ.
- ✓ ಕೆಸರ್ kesary, *s.* Mud, mire. 2. dirt.
- ಕೆಸರ್‌ಕಲ್ಲೆ kesarukallu, *s.* A foundation stone. —ಪಾಡುನಿ to lay a foundation.
- ಕೆಸರುನಿ kesaruni (ಕೆಸರ್), *v. n.* To be inflamed, as the eyes.
- ಕೆಸರ್‌ಮೆ kesarmè, *s.* The remaining symptoms of a sickness, before complete recovery.
- ಕೇಂಕಣ್ ಕೆಂಕಣ್ಣು, *s.* Sore eyes, ophthalmia.
- ಕೇಂಕಣಪಕ್ಕಿ ಕೆಂಕಣ್ಣಪಕ್ಕಿ, *s.* The black Indian cuckoo.
- ಕೇಂಕರಿಯುನಿ ಕೆಂಕರಿಯುನಿ, *see* ಕಾಂಕರಿಯುನಿ.
- ಕೇಂಕ್ರಕಲ್ಲೆ, ಕೇಂಕ್ರಾಲ್ ಕೆಂಕ್ರಕಲ್ಲೆ, ಕೆಂಕ್ರಾಲ್ *s.* A kind of red stone.
- ಕೇಕೆ ಕೆಕಾ, *s.* Taking and giving goods on credit. —ದಾಯೆ a

- customer. —ಪಂಗಡಿ a shop supplying goods on credit.
- ✓ ಕೇಕೆ kēkè, *s.* A shout of joy. 2. a loud laughter. —ಪಾಡುನಿ to shout joyfully; to laugh aloud.
- ✓ ಕೇಡ್ ಕೆಡು, *s.* Mischief, evil. 2. danger, disaster. 3. loss. 4. perdition; *also* ಕೇಡು. —ಕಾಲ evil times. —ಆಪಿನಿ evil *or* danger to happen. —ಮಕ್ಕುನಿ to do mischief. —ಬಸೆಯುನಿ to wish evil.
- ✓ ಕೇಡಗೆ, ಕೇಡಿಂಗಿ kēḍage, kēḍinge, *s.* A mischiefmaker. 2. an instigator. ನಿರೆ— a bad *or* mischievous neighbour.
- ✓ ಕೇಣುನಿ ಕೆಣುನಿ (ಕೇಣ), *v. n.* To hear, be attentive to. 2. to obey. 3. to ask, inquire, request. ಕೇಣುನಾಯೆ a hearer; an inquirer.
- ಕೇತ್, ಕೇತು ಕೆತು, ಕೆತು, *s.* The dragon's tail *or* descending node, reckoned by Hindus as the ninth planet. 2. a standard, flag.
- ಕೇತೆ ಕೇತೆ, *s.* A glutton.
- ✓ ಕೇಡ್ ಕೆಡು, *s.* Mud, soft clay.
- ✓ ಕೇದಯಿ, ಕೇದಾಯಿ ಕೆದಯಿ, ಕೆದಾಯಿ, *s.* The flower of the tree *Pandanus odoratissimus*; *also* ಕೇಚ್ಚಿ. ಭಂಗಾರು— a gold head ornament.
- ಕೇದರ್‌ವಿನ್ ಕೆದಾರುಮಿನ್, *s.* A kind of fish.
- ಕೇನೀರ್ ಕೆನೀರು, *s.* The serous matter of a boil.

↓ ಕೇನೆ kēnè, s. A kind of yam, *Arum campanulatum*. ಮುಳ್ಳು— *Dracontium polyphilum*.

↓ ಕೇಪಳೆ kēpalè, see ಕೇಪಲ.

ಕೇಪಿಜಿನ್ ಕೆಪಿಜಿನ್, s. A red ant.

ಕೇಪು kēpu, s. The cap of a musket, etc.

↓ ಕೇಪುಲ, ಕೇಪುಳ ಕೆಪುಲ, ಕೆಪುಲ, s. The shrub *Ixora coccinea*. —ಫಾ its flower.

ಕೇಬೊಣ್ಯ ಕೆಬೊಣ್ಯ, s. Hot ashes.

ಕೇಮ ಕೆಮ, s. A blow, hit, box. 2. meal, food.

ಕೇಯಿ ಕೆಯಿ, see ಕೆಯಿ.

ಕೇರಳ ಕೆರಳ, s. The province of Malabar.

↓ ಕೇರಿ kēri, s. A street, lane.

↓ ಕೇರೆ ಕೆರೆ, s. A kind of harmless snake.

↓ ಕೇರೆಕಾರ್ ಕೆರೆಕಾರ್, s. A scaly-skinned leg.

ಕೇರೆಬೂರು ಕೆರೆಬೂರು, s. A kind of creeper.

↓ ಕೇರೆಮೇಯಿ ಕೆರೆಮೇಯಿ, s. A scaly skin.

ಕೇರ್ಲೆ ಕೆರ್ಲೆ, s. A sound, noise. 2. the mid-rib of a sago palm-leaf; cf. ತೇಪಲೆ. ನೀರ್ ತೇಪಿ— a kind of scoop for irrigating a field.

↓ ಕೇಲ್ ಕೆಲ್, s. The abode of a Pariah.

ಕೇವಜಿ ಕೆವಜಿ, s. A kind of fish.

ಕೇವಲ ಕೆವಲ, adj. Entire, sole, absolute, excessive. adv. Very much, entirely —ಪಾಪಿ a great

sinner —ಪ್ರೀತಿ great friendship —ಬಡವೆ a very poor man.

↓ ಕೇವು ಕೆವು, s. Boat-hire. —ಪಟೆ a hired boat. —ದಾಯೆ a boatman.

ಕೇಶ ಕೆಶ, s. The hair of the head.

ಕೇಶರ ಕೆಶರ, s. A filament. 2. pollen. 3. the tree *Mesua ferrea*.

ಕೇಶವೆ ಕೆಶವೆ, s. Vishṇu, one who is worshipped. 2. a man's name.

ಕೇಸ್ ಕೆಸ್, s. A male's superior upper garment, made of red silk.

ಕೇಸರಿ ಕೆಸರಿ, s. A lion. 2. the filaments of a flower. ಕುಂಕುಮ— Spanish saffron. ಪದ್ಮ— the filaments of the lotus.

ಕೇಸರ್ಮೆ ಕೆಸರ್ಮೆ, see ಕೆಸರ್ಮೆ.

↓ ಕೈ kei, s. The hand. 2. a sleeve. 3. the handle of an instrument. 4. a branch or leaf of a plantain tree. 5. the arm of a river, etc. 6. a key. 7. a lot of five, as nuts, sheaves of hay, etc.; cf. ಕೆಯಿ. —ಅಮರ್ಕೆ a handful; willingly, liberally. —ಕಾರ್ the hands and legs. —ತಟ್ಟೆ the hand proper, consisting of the palm and fingers, united by the wrist to the arm. —ತ ಮುಟ್ಟಿ the knuckles of the hand. —ಯಾಸೆ, see ಕೈಗೂಣ. —ತಾತ್ as long as the hand. —ತಿರ್ತು subject to, dependent on. —ದೂರ beyond the reach of

the hand. ಇಡೆ, ಬಳ- under-hand; collusion. ತುದೆ- the arm of a river. ದಂಬ, ದಂ ಮು, ದತ್ತ, ಪಿಚ್ಚ- the left hand. ಪಡೆ- the handle of a plough. ಪಡೆ- side by side, closely. ಅ ಪೈ ಪಡೆಕೈಡ ಇತ್ತಿ ಬಾಲೆ a child attached to its mother. ಬಲ, ಬಲತ- the right hand. ಬೀಗದ- a key. ಮದನ- the ornamental top of a pillar supporting a roof; a roof projecting from the trunk of a tree. ಅಂಗೈ the palm of the hand. ಮುಂಗೈ the elbow. ನೆಲಕೈದಪ್ಪನಿ *lit.* to strike the hands against the ground; to curse. -ತುಂಬ handful; liberally. -ಕ ತಿಕ್ಕುನಿ to come to hand, be within reach of the hand; to be caught. -ಕ ಬಾಯಿಗ ಆಪಿನಿ *lit.* to be serviceable for the mouth and hand; to succour, help, as a grown up son to his parents. -ಕ ಬಾಯಿಗ ತೂಪಿನಿ *lit.* to glance at the hand and mouth; to covet. -ಕಟ್ಟುನಿ to cross *or* tie the hands. -ಕಾಪನಿ to expect *or* seek help; to watch. -ಕುಡ್ಪುನಿ, -ಕುಡೆತ್ತುನಿ to shake *or* dust off the hand. -ಕೂಡಾವನಿ to join hands, as in marriage. -ಕೂಡುನಿ to attain, gain; to succeed, prosper. -ಕೊರ್ಪಿನಿ to shake hands; to help, assist. -ಜಾರಾವನಿ to draw the hand back. -ಜುರುನಿ the hand to slip; to slip from

the hand. -ಜೋಡಾವನಿ, *see* -ಕೂಡಾವನಿ. -ಜೋಡುನಿ to close the hands. -ತಟ್ಟುನಿ to clap the hands; to pat on the back. -ತಡೆಪ್ಪನಿ to stop the hand. -ತತ್ತೈದ್ ದೀಪಿನಿ to misplace, miss; to place out of reach. -ತಿದ್ದುನಿ to settle one's hand in writing. -ತೂಪಿನಿ to feel the pulse; to observe the palm of the hand, as a palmister. -ತೊಂಕುನಿ, -ತೊಲುಂಕುನಿ, -ತೊಳುಂಕುನಿ, -ದೆಕ್ಕುನಿ, -ದೊಳಂಕುನಿ to wash the hand. -ದೀಪಿನಿ to dip *or* place the hand on the head; to ordain. -ದೆಪ್ಪನಿ to lift the hand; to threaten; to assault. -ನಡಪಾವನಿ *lit.* to direct the hand; to intermeddle; to manage a business. -ನಡಪ್ಪನಿ *lit.* the hand to move; to be energetic *or* able to work; to succeed in any undertaking. -ಸಂದಾವನಿ to move the hands, as when busy. -ಸಂದುನಿ the hand to shake. -ಸತ್ತಾವನಿ to re-marry a widow *or* divorced woman. -ಸತ್ತುನಿ to stretch out the hand in order to receive; to show the hand; to hold by the hand; to marry; to be blessed with prosperity. -ಪಾಡುನಿ to put *or* thrust the hand into any thing; to undertake; to interfere; to assault; to take liberties, as with a woman. -ಬಟ್ಟುನಿ the hand to get tired. -ಬರ್ಪಾವನಿ to grope; to give a

second coating of plaster; to give permission to eat. —ಬೀಜುನಿ, —ಬೀಪುನಿ, —ಬೀಸುನಿ to move *or* wave the hand; to menace, threaten. —ಬುಡುಪಿನಿ *lit.* to let go the hand; to give over, forsake, desert. —ಬೂರುನಿ *lit.* the hand to fall down; to be unable to work; to meddle, interfere, take part. —ಬೇರುನಿ to lift the hand for striking. —ಮನೆಲುನಿ to prepare to fight. —ಮಳ್ಳುನಿ to brandish; to assault; to bargain, handsel. —ಮಾರುನಿ to exchange, alter. —ವಿಾರುನಿ to transgress, violate; to menace.

✓ √ —ಮುಗಿಯುನಿ to close the hands out of respect, to salute. —ಮುಟ್ಟುನಿ to touch with the hand; the hand to reach. —ಮೊಚ್ಚುನಿ to rub the hand. —ಮೊಡುಂಗೆಲುನಿ to ease the hands after work. —ಮೊತ್ತುನಿ to press *or* squeeze the hand. —ಮೊಪ್ಪಾಪುನಿ to ask permission to eat. —ಶೇರುನಿ to go into one's possession. —ಸೋಪುನಿ the hand to get weary *or* exhausted. —ಹಾಕುನಿ to strike a bargain, to make a cheap bargain; to promise, assure. —ಹೊಂದುನಿ to attain, gain.

ಕೈಅಟ್ಟಿಲ್ kei-aṭṭily, *s.* Cooking for oneself.

ಕೈಅಕ್ಷರ kei-akshara, *s.* Hand-writing.

ಕೈಆಳ್ kei-āḷy, *see* ಕೈಯಾಳ್.

ಕೈಕಂಬೆ keikañji, *s.* Cattle.

ಕೈಕಟ್ಟು keikaṭṭy, *s.* A kind of bracelet.

ಕೈಕಡ keikada, *s.* A temporary loan, without interest.

ಕೈಕಷ್ಟ keikashṭa, *s.* Industry, labour, handicraft, husbandry.

ಕೈಕಾಡಿಕೆ keikāṇikē, *s.* A present given to a superior on the occasion of a visit.

ಕೈಕಾರ keikāry, *s.* The hands and legs. —ಪತ್ತುನಿ to embrace the hands and feet; to cringe.

ಕೈಕಿಂದೆ, ಕೈಕುಂಬು, ಕೈಕುಂದ keikindē, keikunṭu, keikunda, *s.* A piece of cloth to handle heated vessels with.

ಕೈಕುಂದು, ಕೈಕುಂದೆಲ್ keikundu, keikundely, *s.* Poverty, strait.

ಕೈಕುಡರಿ keikudari, *s.* A hatchet.

ಕೈಕುದ್ಯ keikudya, *s.* Shortness of means. 2. poverty, strait.

ಕೈಕೆ keikē, *see* ಕೈಪೆ.

ಕೈಕೆಲಸ keikelasa, *s.* Manual labour, handicraft. —ದಾಸಿ a manual labourer.

ಕೈಕೊಣುನಿ keikonuni, *v. refl.* To hold. 2. to accept, receive, take.

ಕೈಕೋರಿ keikōri, *s.* A kind of round *or* long scoop for serving boiled rice with.

ಕೈಕೋಲ್ keikōly, *s.* A walking stick.

ಕೈಕೋಳ keikōla, *s.* Handcuffs.

ಕೈಕ್ರಯ keikraya, *s.* Cash. 2. purchasing for cash.

ಕೈಗಂಟ್ keigantū, *s.* Money in hand. 2. a hand-bag.

ಕೈಗರ್ಗಸ್ keigargasū, *s.* A hand-saw.

ಕೈಗಾಡಿ keigādi, *s.* A wheel-barrow. 2. a go-cart.

ಕೈಗಾರಿಕೆ keigārikè, *s.* Manual skill, dexterity; handi-work.

ಕೈಗುಣ keigūṇa, *s.* The virtue *or* efficiency of the hand. 2. practice. 3. experience.

ಕೈಗುರ್ತು keigurta, *s.* A person's signature.

ಕೈಚಮತ್ಕಾರ keicamatkāra, *s.* Dexterity, sleight of hand. 2. manual skill.

ಕೈಚಳಕ್, ಕೈಚಾಲಕ್ keicālakū, keicālakū, *s.* Quickness of hand.

ಕೈತಪಗರ್ keitapagurū, *s.* A gesture made with the hand.

ಕೈತಪ್ಪು keitappu, *s.* A mistake, slip of the hand.

ಕೈತಲೆ keitalè, *s.* A hand-rope to climb a palm tree with. [by.

ಕೈತಡೆಗ್ keitadegū *adv.* Towards,

ಕೈತಳ್ keitalū, *adv.* Near, by, closely.

ಕೈತಾಂಗ್ keitāngū, *s.* A hand rail for supporting when crossing a small bridge.

ಕೈತಾಳ keitāla, *s.* A small cymbal.

ಕೈತುಂದ keitunda, *see* ಕೈಕಿಂಡೆ.

ಕೈತುಡರ್ keitudarū, *s.* A hand-lamp.

ಕೈದ್ keidu, *s.* ✓A sword, sabre. 2. a prison. 3. arresting. 4. conclusion, end. —ಅಪಿನಿ to

conclude, end. —ಡ ದೀಪಿನಿ to confine, imprison. —ಮಕ್ಕುನಿ to arrest; to stop, finish, terminate.

ಕೈದಂಡ keidaṇḍa, *s.* An unnecessary loss.

ಕೈದಂಡೆ keidaṇḍè, *s.* A bracelet.

ಕೈದಡ್ಡೈ keidaddyè, *s.* A kind of cake boiled in steam.

ಕೈದಾರೆ keidārè, *s.* A marriage ceremony.

ಕೈದಿ keidi, *s.* A prisoner.

ಕೈದೀಪ keidīpa, *s.* A hand-lamp.

✓ಕೈದು keidu, *see* ಕೈದ್.

ಕೈನಂಬಿಗೆ keinambigè, *s.* Giving *or* striking the hand in token of a promise *or* assurance.

✓ಕೈನೆ keinè, A nasty woman, *abus.*

ಕೈನೇನ್ keinēṇū, *s.* The knot of a fishing tackle.

ಕೈನೋಟೆ keinōṭa, *s.* Aim *or* direction of a weapon swung by the hand.

ಕೈಪತ್ತಿನಾಳ್ keipattināḷū, *s.* A wife.

ಕೈಪಾಡ್ keipāḍū, *s.* Gain, advantage.

ಕೈಪು keipu, *see* ಕಜಿಪು.

ಕೈಪುಡೆ keipuḍè, *s.* The name of a certain class of Pariahs.

ಕೈಪುಳು keipuḷu, *s.* A rake.

ಕೈಪುಳು keipuḷu, *pl.* of ಕಜಿಪು.

✓ಕೈಪೆ keipè, *s.* Bitterness. *adj.* Bitter. 2. envious. —ತನ bitterness; envy. —ತರು a kind of fish. —ಬಾಯಿದಾಯಿ a miser. —ಬರನಿ, —ಲಕ್ಕುನಿ to be very bitter; to be envious, *fig.*

✓ ಕೈಪೆಲ್ keipely, *s.* Bitterness.  
*adj.* Bitter.

ಕೈಪೇರಿವುಳಿ keipēripuli, *s.* Bitter orange of *Atalantia monophylla*.

✓ ಕೈಪೋಣ್ಣವು keipōṅṅavu, *s.* A single woman.

ಕೈಫೇತ್ keiphēt, *s.* A plaint, *law*.

ಕೈಬದಲ್ keibadaly, *s.* Exchange.  
2. changing hands. —ಮೆಚ್ಚುನಿ to exchange; to change hands.

ಕೈಬರ್ keibarū, *s.* A circle.

ಕೈಬರವು keibaravu, *s.* Hand-writing.

ಕೈಬರ್ಕತ್ keibarkaty, *s.* The virtue *or* efficacy of the hand.

ಕೈಬಲಿಕೆ keibalikē, *s.* Avarice, borrowing readily and returning tardily.

ಕೈಬಳೆ kaibalē, *s.* A bracelet.

ಕೈಬಾಜಿ keibāji, *s.* A small kind of chisel.

ಕೈಬಿತ್ತ ಕೈಬಿತ್ತು keibittu, *s.* A handful of seed sown on the fifteenth of Paggi (about the end of April) as a beginning of cultivation operations.

ಕೈಬಿರೆಲ್ keibirely, *s.* The finger.

ಕೈಬಿರ್ಸ್ keibirsu, *s.* Sleight of hand. 2. quickness of hand.

ಕೈಬಿಲೆ keibilē, *s.* Cash price.

ಕೈಬುದ್ದಿನಾಯೆ keibudtināye, *s.* A destitute, *or* unhappy man.  
2. a wicked man.

ಕೈಬೆಡಿ keibēdi, *s.* A pistol; a musket.

ಕೈಬೇಡಿ keibēdi, *s.* Handcuffs.

ಕೈಬೇವು keibēvu, *s.* The neem-tree, margosa.

ಕೈಬ್ಯಾರ keibyāra, *s.* Purchasing for cash.

ಕೈಮೆ keima, *s.* A small piece.  
—ಮೆಚ್ಚುನಿ to chop into small pieces.

ಕೈಮಂಣ್ keimannu, *s.* Fine earth used as a rough plaster.  
—ಕೊಪ್ಪಿನಿ to plaster with it.

ಕೈಮಣಿ keimaṇi, *s.* A hand-bell.

ಕೈಮರ್ಚೆಲ್ keimarčely, *s.* Domestication, taming. *adj.* Domesticated. —ದ ಕೋರಿ a tame fowl.  
—ಮೆಚ್ಚುನಿ to domesticate, tame.

ಕೈಮಾಡ keimāda, *s.* A funeral ceremony. —ಘಮಾಡ such a ceremony performed with magnificence.

ಕೈಮಾಸ್, ಕೈಮಾಸ keimāsu, keimāsa, *s.* A slow poison.

ಕೈಮುಟ್ಟು keimuṭṭa, *s.* Urgent need.

ಕೈಮೆ keimē, *see* ಸೇಮೆ.

ಕೈಮೆತ್ತೆ keimettē, *s.* A kind of musical instrument.

ಕೈಮೋಸ keimōsa, *s.* A slip of the hand.

ಕೈಯಾರ keiyāra, *adv.* With one's own hand; by handfuls; willingly; liberally.

ಕೈಯಾಳ್ keiyālu, *s.* A dependent, an attendant.

ಕೈಯ್ಯೆ ಕೈಯು keiyyakeiya, *adv.* Hand in hand.

ಕೈಯ್ಯೆಡ್ಡೆ keiyyēḍḍē, *s.* The virtue



or efficacy of the hand. 2. practice. 3. experience.

ಕೈಯ್ಯೊಪ್ಪಿಗೆ, keiyyoppigè, s. A signature.

ಕೈಯ್ಯೊಲಿ keiyyoli, s. The mouth of a weel.

ಕೈರ್, ಕೈರಾತ್ keiry, keirāṭy, s. Welfare, health. 2. happiness, prosperity.

ಕೈರಮಾಲ್ keirumāly, s. A handkerchief.

ಕೈಲ್ keily, s. A spoon, ladle. 2. the handle of a hoe or axe.

3. a cluster or bunch of fruits.

ಕುಡರಿವ, ಮಡುತ- the handle of an axe. ಬಾರೆ- a bunch of plantains.

-ವಾಡುನಿ to fix a handle; to put forth a cluster of fruits, as plantains etc.

ಕೈಲಕಡೆ keilakadè, s. The handle of a ladle pointed towards its end. *adj.* Very thin, as the limbs.

ಕೈಲದೆ keiladè, s. A kind of cake. 2. a pigeon hole.

ಕೈಲಪುರ್ಲಿ, ಕೈಲಪುರ್ಲಿ keilapurli, keilapurli, s. A kind of creeper, the flowers of which are used in curries.

ಕೈಲಪುಳಿರೆ keilapulirè, s. A kind of creeper; also ಕಾಯಿರೆಪುಳಿರೆ.

ಕೈಲಾಸ keilāsa, s. The heaven of Śiva. -ಕಡ a loan irrecoverably lost.

ಕೈಲಾರಿ keiltāri, s. The feminine species of palmyra.

ಕೈವಲ್ಯ keivalya, s. Heaven; eternal happiness; beatitude.

-ಕೆತ್ತುನಿ to attain beatitude. ಕೈವಲ್ಯೊಗು ವೈಪನಿ to die.

ಕೈವಶ keivaśa, s. Possession. 2. subjection, taming. -ಆಪಿನಿ to submit; to get into possession.

-ಮುಳ್ಪುನಿ to take possession; to subdue.

ಕೈವಾಡ್ keivāḍy, s. Manual skill.

ಕೈವಾರ್ keivāry, s. A pair of compasses. -ವಾಡುನಿ to use compasses.

ಕೈವೊಡಕ್ keivodaky, s. Progress; prosperity.

ಕೈವೊಪ್ಪಿಗೆ, ಕೈವೊಪ್ಪು keivoppigè, keivoppu, *see* ಕೈಯ್ಯೊಪ್ಪಿಗೆ.

ಕೈಶೆರೆ keiśerè, s. Arrest, capture.

ಕೈಸಟ್ಟಿ keisatti, s. A round, wooden trough with a handle.

ಕೈಸರೆ keisare, s. A Cæsar, emperor.

ಕೈಸಾಲ keisāla, s. A small or temporary loan without a pledge. [a wall.

ಕೈಸಂಬೆ keisūmbè, s. A hole in

ಕೈಸೂರೆ keisūrè, s. Plundering, pillaging.

ಕೈಸೊನೆ keisonnè, s. A sign made with the hand.

ಕೈಹಾಳಿತ keihālita, s. An estimate made by the hand, *i. e.*, by handling a thing.

ಕೈಹಿಡಿ keihidi, s. A vade-mecum.

2. a warrant for arresting a person at once.

ಕೊಂಕಣ konkaṇa, s. The Konkaṇa country.

ಕೊಂಕಣಿ konkaṇi, s. The Konkaṇi language.

- ಕೊಂಕಣಿ, ಕೊಂಕಣ್ಣಿ konkane, konkane, s. A Konkani Brahmin.
- ✓ ಕೊಂಕೆ konkè, s. A hook. 2. crookedness; cf ಕೊಕ್ಕೆ. *adj.* Crooked, curved, bent; also ಕೂಕೆ. —ಕಂಡ a crooked field; an isolated field.
- ✓ ಕೊಂಗ್ kongu, s. Irregularity, crookedness. *adj.* Bent, curved, arched, irregular.
- ಕೊಂಗ konṅa, s. The declivity of a mountain. 2. a name of the Āra or Kēraḷa country.
- ✓ ಕೊಂಗರಕೂಲಿ konṅarukūli, s. An irregular tooth; also ಕೊಂಜರಿ ಕೂಲಿ.
- ಕೊಂಗಿ konṅi, see ಕೋಂಗ.
- ಕೊಂಗಿರ್ konṅeru, s. The lower class of Tamulians.
- ಕೊಂಚಿ konči, see ಕುಂಚಿ.
- ✓ ಕೊಂಟೆ konṭa, s. Viciousness. 2. stupidity. *adj.* Vicious. 2. stupid. —ಸೋಣೆ a vicious buffalo; a stupid fellow. —ವಾಡುನಿ, —ಬೂರುನಿ to be vicious or restive; to limp, halt.
- ಕೊಂಟಾವುನಿ konṭāvuni, see ಕೋಂಟಾವುನಿ.
- ಕೊಂಟು konṭu, see ಕೋಂಟು.
- ┘ ಕೊಂಡ konḍa, s. A pit, hole. ಶೂತ a fire-pit.
- ಕೊಂಡಪಿನಿ, ಕೊಂಡವುನಿ konḍapini, konḍāvuni, see ಕೊಂಡುಬರ್ಪಿನಿ.
- ಕೊಂಡಾಟೆ konḍāṭa, s. Praise, eulogy, applause.
- ಕೊಂಡಾಡುನಿ konḍāḍuni (ಕೊಂಡಾಡ), v. a. To praise, applaud, glorify, celebrate. 2. to boast.

- ✓ ಕೊಂಡಿ konḍi, s. A sting. 2. a hook. 3. the staple that holds the latch of a door, etc. 4. the clasp of a bracelet; also ಸೊಂಡಿ; cf. ಕೊಣಿ.
- ✓ ಕೊಂಡು konḍu, *past. part.* (of ಕೊಂಡುನಿ.) —ವಾಡುನಿ to put, lay-down. —ವಾರುನಿ to run away with. —ಫೋಪಿನಿ to take away, carry, convey. —ಬರ್ಪಿನಿ to bring.
- ಕೊಂಡೆ konḍè, s. A liquid measure, equal to half a seer, or dry measure equal to one-fourth or one-sixth of a seer.
- ✓ 2. a hollow piece of a bamboo. 3. the bush or socket of a wheel. —ತತ್ರ an umbrella with a small bamboo handle.
- ಕೊಂಡೊಪಿನಿ, ಕೊಣೊಪಿನಿ konḍopini, konḍopini, see ಕೊಂಡುಫೋಪಿನಿ.
- ಕೊಂತ konṭa, s. Strength.
- ಕೊಂತಳ konṭaḷa, s. A large boat.
- ಕೊಂತಳ್ಯುನಿ konṭalyuni (ಕೊಂತಳ್ಯೆ). v. n. To burn, ache, pain, smart; also ಕೊಂತಳಿಯುನಿ.
- ಕೊಂತಾನ konṭāna, *adj.* Boundless, immeasurable.
- ಕೊಂತಿ konṭi, s. A kind of fish.
- ಕೊಂತು konṭu, s. The cross-beam of a hand-water-lift.
- ಕೊಂದೆ konḍè, s. A kind of fish.
- ┘ ಕೊಂದೆ konḍè, s. The pudding-pipe tree, *Cassia fistula*.
- ✓ ಕೊಂದ್ರ kondra, *adj.* Small, little. —ಮಾಲೆ a small garland, rosary.

✓ ಕೊಂಪ, ಕೊಂಪೆ kompa, kompè, s.  
 A heap. —ಪಾಡುನಿ to heap up.  
 ಕೊಂಬ komba, *adj.* Horned. —ಕಾ  
 ಠ the pincers of a crab *etc.*  
 —ಶೇರಂಟಿ a kind of centipede.  
 —ಶೇಣಿ a scorpion with shears.  
 —ಬಿವೆಲೆ the thumb. —ಮುಟ್ಟಲೆ a  
 kind of cap made of the stalk  
 of an areca-nut branch.  
 ಕೊಂಬರ್ kombaru, s. A kind of  
 cap worn by Koragars.  
 ಕೊಂಬರುನಿ kombaruni, *see* ಕುಂಬ  
 ರುನಿ. [ಬೆಲೆ.  
 ಕೊಂಬಿಕೋಲ್ kombikōly, *see* ಕೊಂ  
 ಕೊಂಬಿರೆಲ್ kombirely, *see* ಕೊಂಬ.  
 ಕೊಂಬಿಮರ kombimara, s. A mast.  
 ✓ ಕೊಂಬು kombu, s. A horn. 2. a  
 musical horn. 3. a tusk.  
 4. a branch. 5. spadix, the  
 tender flowerbud of a palm-  
 tree, prepared for the ex-  
 traction of toddy. ಉರಿತ-  
 the horn of a deer. ಅರಕ-  
 ಏಡಿ- ಕೊಕ್ಕು- ಶಾಂಟಿ- ತೂರಲೆ-  
 ದೂಡಿ- ಪಟಾಲಿ- ವೋಡೆ- are va-  
 rieties of horned buffaloes.  
 ಪಲ್ಲೆಂಕಿದ- the staff of a palan-  
 kin. —ವಾಯಿ one who blows  
 the horn; a proud man.  
 —ವಾಘ್ಯ music with the wind  
 instruments. —ಸೊಂನಿ the dis-  
 tance of a horn-sound (about  
 two miles). —ಉರಿಪುನಿ to blow  
 a horn. —ಬರ್ಪಿನಿ the horns to  
 appear; to become arrogant.  
 ಕೊಂಬೆ kombè, s. A buck deer.  
 ಕೊಂಬೆಲ್ kombely, s. A horn  
 used by a toddy-drawer to

soften the flowerbud of a co-  
 coanut tree in order to squeeze  
 out toddy from it.

ಕೊಂಮರ್ kommaru, *see* ಕೊಂಬರ್.  
 ✓ ಕೊಂಮೆ kommè, s. Corpulence,  
 fatness. *adj.* Corpulent, fat.  
 —ಶೈದನಾಯಿ a corpulent man;  
 an arrogant fellow. —ಇರಿಯುನಿ  
 to diminish, become thin. —ಜ  
 ಪ್ಪುನಿ to get fat, become stout.  
 —ಮೂರ್ ಫೋಪಿನಿ to become very  
 fat, as cattle.

ಕೊಂಗಿ korngi, s. The branch  
 or spathe of a sago-palm.

✓ ಕೊಂಗಿ-, ಕೊಂಗು-ಮರ korngi-  
 korngu-mara, s. The Indian  
 beech tree, *Pongamia glabra*.  
 —ದ ಬೂರು a kind of creeper.

✓ ಕೊಂಗು korngu, s. A crane,  
 stork.

ಕೊಂಗೇ korngè, *see* ಕೊಂಗಿ. 2. a  
 white cock.

ಕೊಂಡೆ korndè, *see* ಕೊಂಡೆ.

ಕೊಂದು korndu, s. The stalk of  
 a cocoanut or other palm  
 leaf.

ಕೊಕ್ಕು kokka, s. The game of  
 hide and seek. —ದಾಪಿನಿ to play  
 at such a game.

ಕೊಕ್ಕರ್ kokkaru, s. Roughness.

ಕೊಕ್ಕರೆ, ಕೊಕ್ಕರೆ, ಕೊಕ್ಕಲೆ kokkara,  
 kokkarè, kokkale, *adj.* Rough.  
*adv.* On half bended knees.

—ಬಿಕ್ಕರೆ rough and crooked.  
 —ಕುಕ್ಕುನಿ to sit on half bended  
 knees. ಬಾಯಿ ಸಕ್ಕರೆ ಕೈ ಕೊಕ್ಕರೆ  
 the words are sweet, but the  
 actions rough.

↘ ಕೊಕ್ಕಾಯಿ kokkāyi, *see* ಕೋಕಾಯಿ.

✓ ಕೊಕ್ಕೆ kokkè, *s.* A hook, clasp; *cf.* ಕೊಲಿಕೆ. —ವಾತೆರ speaking crossly. —ಕಟ್ಟುನಿ to crouch. —ಓ ಬುರುನಿ to be entangled, get into difficulty.

↘ ಕೊಕ್ಕೆಕಾಯಿ kokkekāyi, *s.* The fruit of the tree *Tabernaemontana coronaria*. —ದ ಮರ its tree.

ಕೊಕ್ಕೆರಿಯುನಿ, ಕೊಕ್ಕೆರುನಿ kokkeriyuni, kokkeruni (ಕೊಕ್ಕೆರೆ), *v. n.* The hair to bristle *or* stand erect, to horripilate.

ಕೊಕ್ಕೊ kokko, *s.* Boiled rice. 2. cocoa.

ಕೊಚಕೊಚ kočakoča, *s.* Lipping. —ವಾತೆರುನಿ to lisp.

ಕೊಚ್ಚರ್ koččaru, *s.* A kind of black crab.

ಕೊಚ್ಚಿಪ್ಪಡ್, ಕೊಚ್ಚಿಲ್, ಕೊಚ್ಚೆಲ್ koččippaḍu, koččilu, koččelu, *s.* A kind of pickle.

↘ ಕೊಚ್ಚುನಿ koččuni (ಕೊಚ್ಚೆ), *v. n.* To prate, brag.

ಕೊಜಂಟೆ kojaṅṭi, *s.* The refuse *or* offal of vegetables *etc.*, from which the juice has been expressed.

ಕೊಜಂಟೆ kojaṅṭè, *s.* A thicket of thorns. *adj.* Thorny; impassable.

ಕೊಜಕ್ kojaku, *adj.* Over-ripe. 2. burst, broken.

↘ ಕೊಜವು kojavu, *s.* Sour milk, curds.

↘ ಕೊಜವುನಿ, ಕೊಜೆವುನಿ, ಕೊಜೆಲ್ಪುನಿ

kojapuni, kojepuni, kojelpuni (ಕೊಜ, ಕೊಜೆ, ಕೊಜೆಲ್), *v. a.* To spoil. 2. to break, cut in pieces.

ಕೊಜಮೆದ ಬುರುನಿ kojameda-būru, *s.* A kind of creeper.

ಕೊಜರ್ kojaru, *see* ಕುಜರ್.

ಕೊಜಲ್ kojalu, *see* ಕುಜಲ್.

↘ ಕೊಜಲುನಿ, ಕೊಜೆಲುನಿ, ಕೊಜೆಲುನಿ kojaluṇi, kojeluṇi, kojeluṇi (ಕೊಜಲ್, ಕೊಜೆಲ್, ಕೊಜೆಲ್), *v. a.* To burst, break in pieces.

ಕೊಜೆಂಟೆ kojeṅṭi, *see* ಕೊಜಂಟೆ.

ಕೊಜ್ಜೆ kojje, *s.* An eunuch.

↘ ಕೊಟಕೊಟ koṭakota, *adj.* Deficient, short, little. —ನುಪ್ಪ small quantity of rice *or* food. —ಬಳಸುನಿ to serve out but little food.

ಕೊಟರೆ koṭarè, *see* ಕೊಟ್ಟಿ.

ಕೊಟರ್ಮೆ koṭarmè, *see* ಕೊಟ್ಟರ್ಮೆ.

ಕೊಟಲೆ, ಕೊಟಲೆ koṭalè, koṭalè, *see* ಕೋಟಲೆ.

↘ ಕೊಟ್ಟಾ koṭṭa, *s.* A hut *or* dwelling of Koragars. 2. leprosy; *cf.* ಕೊಪ್ಪ. —ದಾಯಿ, —ಸತ್ತಿನಾಯಿ a leper, *abus.*

↘ ಕೊಟ್ಟಂಜೆ koṭṭaṅgi, *s.* A fruit without flesh. *adj.* Emaciated.

↘ ಕೊಟ್ಟಾಯಿ koṭṭayi, *s.* A dried arecanut. 2. contraction, stiffness, death. —ಕಟ್ಟುನಿ to contract, become stiff, die.

ಕೊಟ್ಟರೆ koṭṭarè, *see* ಕೊಟ್ಟಿ.

ಕೊಟ್ಟರ್ಮೆ koṭṭarmè, *s.* Stewardship.

↘ ಕೊಟ್ಟಾರ koṭṭāra, *s.* A palace, mansion. 2. a store-room.

- ಕೊಟ್ಟಾರಿ kotṭāri, *s.* A store-keeper, steward. 2. a subdivision of the Śūdra class.
- ಕೊಟ್ಟಿಗೆ kotṭigē, *s.* A kind of cake boiled in steam.
- ✓ಕೊಟ್ಟು kotṭu, *s.* ✓A spade. 2. a cock's comb. ✓3. a peacock's tuft. 4. a veil. —ಪಾಡುನಿ to cover with a veil.
- ✓ಕೊಟ್ಟೆ kotṭē, *s.* The kernel of a nut. 2. the testicles. —ಕಟ್ಟುನಿ to harden. —ಸುಪ್ಪುನಿ to castrate.
- ಕೊಟ್ಟೆಅಗ್ರ kotṭeagra, *see under* ಅಗ್ರ.
- ಕೊಟ್ಟೆಪಿಜಿನಿ kotṭepijini, *s.* A kind of ant.
- ✓ಕೊಟ್ಟೆಮುಳ್ಳು kotṭemullu, *s.* The plant *Zizyphus xylopyrus*.
- ✓ಕೊಟ್ಟೆ kotya, *s.* A shed, stall. ಜಾಲ್ — a verandah. ಬಂದ್ — a bathroom.
- ಕೊಟ್ಟೆಂಜ kotriṅga, *s.* A lark.
- ✓ಕೊಟ್ಟೆ kotṭē, *s.* A spade.
- ಕೊಡಂಕತ್ತಿ koḍaṅkatti, *s.* A kind of sickle.
- ✓ಕೊಡಂಗೆ koḍaṅgu, *see* ಕೊಡಂಜಿ.
- ✓ಕೊಡಂಗೆ koḍaṅgē, *s.* An ear-ring.
- ✓ಕೊಡಂಗೆಯೆ koḍaṅgye, *s.* ✓A buffoon, jester. 2. *see* ಕೊಡನೆ *under* ಕೊಡನು.
- ✓ಕೊಡಂಜಿ, ಕೊಡಂಜು koḍaṅji, koḍaṅju, *s.* A large kind of ape, a baboon. ಅಟ — a devil dancer going a-begging in the Tulu month of ಅಟಿ.
- ಕೊಡಂದೆ koḍandē, *s.* A kind of fish.

- ✓ಕೊಡಂದೆಲ್ koḍandely, *s.* A snare set up for birds.
- ಕೊಡಕ್ಕನ koḍakyaṅa, *adj.* Hot or strong to the taste.
- ✓ಕೊಡಗು koḍagu, *s.* Coorg. —ದೇಶ the province of Coorg. —ಭಾಷೆ the Coorg language. ✓ಕೊಡನೆ a Coorgman; a turbulent fellow.
- ಕೊಡಪಣ, ಕೊಡಪನ, ಕೊಡಪಾನ koḍapaṇa, koḍapana, koḍapāna, *s.* A metallic waterpot.
- ✓ಕೊಡಪಾವುನಿ koḍapāvuni, *c. v.* (of ಕೊಡಪುನಿ) To weld, forge together.
- ✓ಕೊಡಪುನಿ koḍapuni (ಕೊಡ), *v. a.* ✓To forge, hammer. ✓2. to bite, as a serpent. ✓3. to peck, strike with the beak.
- ಕೊಡಪೆ koḍape, *s.* A kind of bird, the hoop.
- ಕೊಡಮಂದಾಯೆ koḍamandāye, *s.* The name of a demon.
- ✓ಕೊಡರಿ koḍari, *see* ಕುಡರಿ.
- ✓ಕೊಡಿ koḍi, *s.* Point, end, extremity. 2. a sprout. 3. a flag, ensign. 4. interdict, prohibition. —ಮರ a flag-staff. —ಜರುನಿ to set up a flag in front of a temple as the first ceremony of its car-festival. —ಕಟ್ಟುನಿ to tie, in the name of a demon, a handful of leaves to a tree in a forest or plantation, prohibiting its use until their removal. —ಜಪ್ಪುನಿ a flag to be lowered as a concluding ceremony of a car-festival. —ವೆಪ್ಪುನಿ to remove an

interdict laid on the use of a forest, etc. —ಪಾಡುನ to decorate a shed with cloth, etc. —ಕಡೆ top and bottom; shelter; progeny, issue. —ದಾಂತಿ issueless. —ದಾಂತಿನಾಯ, —ಕಡೆದಾಂತಿನಾಯ a vagabond; an issueless man.

✓ ಕೊಡಿಪುನಿ kodipuni (ಕೊಡಿ), *v. n.* To bud, germinate.

✓ ಕೊಡಿರೆ kodirè, *s.* The top-leaf. ಕೊಡುಕು koduku, *s.* The hymen. *adj.* Obscene.

✓ ಕೊಡೆ kodè, *s.* An umbrella.

1 ಕೊಡೆಂಜಿ kodèñji, *s.* The inside of the cheeks.

ಕೊಡ್ಡೆಯಿ kodḍeyi, *s.* A kind of fish.

ಕೊಡ್ಯಣ್, ಕೊಡ್ಯನ್ kodyanu, kodyanu, *s.* A small kind of fish.

ಕೊಡ್ಡೈ kodḍyè, *s.* A bull or ox with a tuft of white hair on the tail. —ಳ್ಳಿ a cow with such a tail.

✓ ಕೊಣಜೆ koṇajè, *s.* A fly infesting the eyes.

ಕೊಣಜೆಕಲ್ಲ koṇajekallu, *s.* A large rock near Mūdabidri.

ಕೊಣಪಿನಿ koṇapini, *see* ಕೊಂಡುಬರ್ಪಿನಿ *under* ಕೊಂಡು.

ಕೊಣಲೆ, ಕೊಣಲೆಲೆ koṇalè, koṇolè, *s.* The weed *Papsalum pilosum*. —ದ ಬಿಬಿ a bad person.

—ದ ಸಕ್ಕಿ a kind of bird with a very long bill.

3 ಕೊಣೆ koṇi, *s.* A sting. —ಉರುನ to sting. *adj.* Cunning, deceitful.

ಕೊಣೆಲೆ koṇilè, *see* ಕೊಣಲೆ.

✓ ಕೊಣುನಿ koṇuni (ಕೊಣ್), *v. n.* To take, hold, keep, *in compounds with other verbs; as,* ಎದು— to meet; ಕೈ— to hold, keep; ತರ— to take to heart; ಪಿದು— to recognise, discern. 2. ಕೊಣುನಿ (ಬಣುನಿ) *is used as an auxiliary verb to form reflexives; as,* ತೂವೊಣುನಿ to be careful; ತಿಕ್ಕೊಣುನಿ to get entangled; ನಡತೊಣುನಿ to walk, behave; ಬಾಳೊಣುನಿ to prosper, do well. ಮಕ್ಕೊಣುನಿ to make for one's self. 3. *for its past part. see* ಕೊಂಡು.

ಕೊಣೆ koṇè, *see* ಕೊಣೆ.

ಕೊಣೊಪಿನಿ koṇopini, *see* ಕೊಂಡು ಫೋಪಿನಿ. [hit.

✓ ಕೊಣ್ಣಿನಿ koṇṇini (ಕೊಣ್), *v. n.* To

✓ ಕೊತ್ತಂಬರಿ, ಕೊತ್ತಂಬರಿ kottambari, kottamberi, *s.* Coriander, *Coriandrum sativum; also* ಕೊತ್ತುಂಬರಿ, ಕೊತ್ತಂಬರಿ. —ಸೊಂಚಿಲ್, —ಬಾವೊಲಿ an ear-ornament of gold, strung with small corals.

✓ ಕೊತ್ತಲ kottala, *see* ಕೊತ್ತಳ, ಕೊತ್ತಾಲೆ.

ಕೊತ್ತಲಕಟ್ಟಿ kottalakattè, *s.* A police station.

ಕೊತ್ತಲಿಗೆ kottaligè, *s.* A palm branch stripped of its leaves.

ಕೊತ್ತವಾಲೆ kottavāle, *see* ಕೊತ್ತಾಲೆ.

✓ ಕೊತ್ತಳ kottala, *s.* A bastion. 2. bulwarks. 3. a trough.

4. a stone pavement.

ಕೊತ್ತು kottu, *s.* A mark showing the limit of a liquid measure.

- ✓ ಕೊತ್ತೆ kottè, *s.* Trash, dirt.
- ಕೊತ್ತಾಲೆ kotvāle, *s.* A police officer.
- ಕೊದಂಟೆ, ಕೊದಂಟೆಗೆ kodanṭi, kodanṭigè, *s.* A wooden hammer.
- ✓ ಕೊದಡ್ kodaḍu, *s.* A chopping-block.
- ಕೊದಮೆ kodame, *s.* A blockhead, dolt.
- ✓ ಕೊದಿ kodi, *s.* Greediness, eagerness. —ಕಂಪುನಿ, —ಬೂರುನಿ to be affected with the evil effects of greediness. —ಸೆಪ್ಪನಿ to take away the evil effects of greediness by charms. —ಬುದ್ಧಿನಿ to covet.
- ಕೊದಿಸಾವುನಿ kodipāvuni, *c. v.* (*of* ಕೊಡಪನಿ) To cause to boil.
- ಕೊದಿಪುನಿ, ಕೊದಿಯುನಿ kodipuni, kodiyuni (ಕೊದಿ), *v. n.* To boil, seethe.
- ✓ ಕೊದಿಪೆಲ್, ಕೊದುಪೆಲ್ kodipely, kodupely, *s.* The act of boiling. 2. lispng. —ಬಾರ್ boiled paddy.
- ✓ ಕೊದುಂಬು kodumbu, *s.* The cymbiform sheath of a bunch of coconuts.
- ✓ ಕೊದ್ದೆ koddè, *s.* Stammering. 2. lispng. —ಬಾಯಿಡಾಯಿ a stammerer; one who lisps.
- ಕೊದ್ದೆಲ್, ಕೊದ್ದೆಲ್ koddely, kodyely, *s.* A highly seasoned soup of pulse.
- ಕೊನಲೆ, ಕೊನಿಲೆ konalè, konilè, *see* ಕೊಣಲೆ.
- ✓ ಕೊನೆ konè, *s.* A point, end, extremity.

- ✓ ಕೊಪ್ಪ ಕoppa, *s.* The hut of the lowest grade of Pariahs called "Mārimanšeru"; *cf.* ಕೊಟ್ಟ.
- ✓ ಕೊಪ್ಪರ, ಕೊಪ್ಪರಿ koppara, koppari, *s.* The dried coconut kernel.
- ✓ ಕೊಪ್ಪರಿಗೆ kopparigè, *s.* 1. A caldron, boiler with a wide mouth. 2. hidden treasure. —ತಿಕ್ಕುನಿ to discover hidden treasure.
- ಕೊಪ್ಪಲ ಕoppala, *s.* A coconut garden. 2. a village of coconut gardens.
- ✓ ಕೊಪ್ಪಳಿಪುನಿ koppalipuni (ಕೊಪ್ಪಳಿ), *v. a.* To gargle, rinse the mouth.
- ✓ ಕೊಪ್ಪು koppu, *s.* A female's upper earring. —ದ ತಿಂರ್ಸೆ its screw. ಕೊಪ್ಪೆ koppè, *see* ಕುಪ್ಪೆ.
- ✓ ಕೊಬರಿ, ಕೊಬ್ಬರಿ kobari, kobbari, *see* ಕೊಪ್ಪರ.
- ಕೊಮ್ಮೆ kommè, *see* ಕೊಂಮೆ.
- ಕೊಯ ಕoya, *adv.* Over, out.
- ಕೊಯಕೊಯ koyakoya, *adv.* Excessively, exceedingly. —ಜಿಗಪನಿ to have copious perspiration.
- ಕೊಯಿಂಪುನಿ koyimpuni, *see* ಕೊಂಪನಿ.
- ಕೊಯಿಂಬುಸುಲು koyimbusulu, *s.* A sigh, long breath. —ದೆಪ್ಪನಿ, —ಬುಡೆನಿ to sigh.
- ✓ ಕೊಯಿಪಿನಿ koyipini, *see* ಕೊಪ್ಪಿನಿ.
- ✓ ಕೊಯಿಲ್ koyily, *s.* Reaping. 2. harvest. 3. a small paddy field; *cf.* ಕೊಲಂಜಿ. —ಪತ್ತುನಿ to begin the harvest work.
- ಕೊಯಿಲತ್ತೆ koyilatta, *s.* The paddy paid to a reaper as wages.

- ಕೊಯಿಲತ್ತಿ koyilatti, *s.* A scythe or sickle.
- ↓ ಕೊಯಿಲೆ koyilè, *s.* *Pudendum muliebre.* —ದರಿಯುನಿ to become pubescent, to menstruate.
- ↓ ಕೊಯ್ಯುನಿ koyyuni, *see* ಕೊಪ್ಪಿನಿ.
- ಕೊಯ್ಯುಸುಲು koyyusulu, *see* ಕೊಯ್ಯುಸುಲು.
- ↓ ಕೊಯ್ಯೆಲ್ koyyely, *s.* Harvest.
- ಕೊಯ್ಯೆಲು koyyolu, *s.* Bivalve shell, *Mytilus.*
- ↓ ಕೊರ korā, *adj.* Brief, short.
- ↓ ಕೊರಂಟ್ ಕೊರಂಟ್, *s.* The kernel or stone of a fruit. 2. the cashew nut. —ಕಟ್ಟುನಿ the kernel to be formed in the stone.
- ಕೊರಂದಿ korandi, *see* ಕೊರದೆ.
- ಕೊರಂತುನಿ korantuni (ಕೊರಂತೆ), *v.a.* To pretend to eat, handle food reluctantly. 2. to pick, as lice from the hair.
- ಕೊರಂಪೆ korampè, *s.* A bruise, contusion. 2. a welt; *cf.* ಕರಂಪೆ.
- ಕೊರಂಬರ korambara, *adv.* Abundantly, plentifully. —ಉಣ್ಣಿನಿ to eat heartily.
- ಕೊರಂಬಿ korambi, *s.* A kind of tree.
- ಕೊರಂಬಿಲ್ korambily, *s.* A protection for a creeper, especially for one of a small kind of cucumber.
- ↓ ಕೊರಂಬು korambu, *s.* A groove shaped umbrella, made of the leaves of the dammer tree. 2. a rib.
- ಕೊರಂಬೆ korambè, *s.* A swamp.
- ಕೊರಗುನಿ koraguni, *see* ಕರಗುನಿ.
- ↓ ಕೊರಗೆ korage, *s.* A man of the Koragar caste, a tribe that feeds on carrion and whose women wear leaves.
- ↓ ಕೊರಜಿ, ಕೊರಜು koraji, koraju, *s.* A serpent charmer.
- ↓ ಕೊರಡ್ koradu, *s.* A log, stump. ಗಂಧ— a piece of sandal wood. 2. *see* ಕೊರ್ಪಿನಿ.
- ಕೊರಡಿ koradi, *see* ಕೊರ್ಪಿನಿ.
- ಕೊರಡೆ koradè, *s.* A pollard.
- ↓ ಕೊರತಿ, ಕೊರತೆ korati, koratè, *s.* Defect. 2. want, need; *cf.* ಕುಂಜೆಲ್.
- ಕೊರನ್ korany, *s.* A kind of fish.
- ↓ ಕೊರಪಳು korapaḷu, *s.* A Koragar woman. 2. a female's name.
- ↓ ಕೊರಪುನಿ korapuni, *see* ಕೊರೆಪಿನಿ.
- ↓ ಕೊರಪೆ, ಕೊರಪೆಲೆ korape, korapele, *s.* One who snores.
- ↓ ಕೊರಪೆಲ್ korapely, *s.* Snoring.
- ↓ ಕೊರಲ್ koraly, *s.* An ear of corn. ಮೂ— a small or withered ear of corn. ಮಡಂಜೆಲ್— an after-ear of corn.
- ಕೊರಲೆ koralè, *see* ಕೊರಳೆ.
- ಕೊರಸಂದಿ korasandi, *see* ಕುರ್ಸಂದಿ.
- ↓ ಕೊರಳ್ koraly, *see* ಕೊರಲೆ.
- ಕೊರಳೆ koralè, *s.* Cold, catarrh; *cf.* ಕೊರಳೆ.
- ↓ ಕೊರು koru, *s.* A bar of metal. ಭಂಗಾರದ— a bar of gold.
- ಕೊರುಂಗು, ಕೊರುಂಗೆ koruṅgu, koruṅgè, *see* ಕೊಂಗು.
- ↓ ಕೊರೆ korè, *adj.* Weak. 2. small.



- ಕೊರೆಂಗಿ-, ಕೊರೆಂಬೆ-, ಕೊರೆಬೆ-ಮರ  
korengi-, koreñji-, koreji-mara,  
see ಕೊರ್ಗಮರ.
- ✓ಕೊರೆಜುನಿ korejuni (ಕೊರೆಜೆ), *v. a.*  
To make a noise.
- ✓ಕೊರೆಪಿನಿ, ಕೊರೆಪುನಿ korepini, kore-  
puni (ಕೊರೆ), *v. a.* ✓To bark,  
✓roar. ✓2. to bore; *cf.* ಕುರೆಪಿನಿ.
- ಕೊರೆವುನಿ korevuni, *see* ಕುರೆಯುನಿ.
- ✓ಕೊರ್ಕಲ್ korkalu, *s.* A kind of  
sore.
- ಕೊರ್ಜಿ korji, *see* ಕೋರ್ಜಿ.
- ಕೊರ್ಡಿ, ಕೊರ್ಡೆ kordī, kordè, *s.*  
A whip, scourge.
- ✓ಕೊರ್ಪಾಟೆ korpāṭa, *s.* Giving,  
distribution.
- ✓ಕೊರ್ಪಾವುನಿ korpāvuni, *c. v.* (*of*  
ಕೊರ್ಪಿನಿ) To cause to give, to  
give through another.
- ✓ಕೊರ್ಪಿನಿ korpini (ಕೊರ್), *v. a.* To  
give, grant, bestow. 2. to  
beat, flog.
- ಕೊರ್ಮುಕೆ kormuka, *s.* Startle,  
sudden alarm.
- ಕೊರ್ಸಂಡಿ korsanḍi, *see* ಕುರ್ಸಂಡಿ.
- ಕೊಲ kola, *see* ಗುಳ.
- ಕೊಲಂಬೆ kolambè, *s.* Marshy  
ground.
- ಕೊಲಕ್ kolaku, *see* ಕೊಳಕ್.
- ✓ಕೊಲಕೆ kolakè, *s.* The third crop  
of rice.
- ✓ಕೊಲಮೆ kolamè, *s.* A very deep  
pit; an abyss, hell.
- ✓ಕೊಲವೆ, ಕೊಲಾಯಿ kolavè, kolāyi,  
*s.* A clasp. 2. the metallic top  
✓of a cane. 3. a hollow tube.
- ✓ಕೊಲಿಕೆ, kolikè, *s.* A clasp, hook

and eye. —ಮೆಪಲೆ the upper end  
of a female's garment tuck  
up into her necklace.

- ✓ಕೊಲೆ kolè, *s.* Murder. 2. *see*  
ಕುಲೆ. —ಕೊಡ್ಲೆ continual hard-  
ship. [paddy field.]
- ಕೊಲೆಂಬೆ koleñji, *s.* A plot of
- ✓ಕೊಲೆಜೆ koleji, *s.* A kind of fish.
- ಕೊಲೈ kolkè, *see* ಕೊಲಿಕೆ.
- ಕೊಲೈಕ್ಕೊರಿ kolkōri, *s.* A long-  
legged fowl.
- ಕೊಲೈ kolci, *s.* Setting on edge.
- ಕೊಲ್ಪುನಿ kolēuni (ಕೊಲ್ಪೈ), *v. n.*  
The teeth to be set on edge.
- ಕೊಲ್ಪೆ koldè, *see* ಕೊರ್ಡಿ.
- ಕೊಲ್ಪುಳೆ, ಕೊಲ್ಪುಲೆ, ಕೊಲ್ಪುಲೆ kolta-  
lè, koltilè, koltulè, *s.* A cross  
✓beam. 2. a clasp.
- ಕೊಲ್ಪುಣೆ kōlniṇè, *s.* A candle made  
of a piece of cloth twisted  
round a stick.
- ಕೊಲ್ಪುವುನಿ kolpāvuni, *c. v.* (*of* ಕೊ  
ಲ್ಪುನಿ) To fasten; to touch.
- ಕೊಲ್ಪು kolpu, *s.* A sprain. 2.  
the cramp.
- ✓ಕೊಲ್ಪುನಿ kolpuni (ಕೊಲ್), *v. a.* To  
stick, cleave, ✓come into col-  
lision. *v. n.* To touch, reach.
- ಕೊಲ್ಮೆ kolme, *s.* Nicety, delicacy.  
—ಪಜಲೆ delicate workmanship.
- ಕೊಲ್ಲತರು kollataru, *s.* A kind of  
small fish.
- ✓ಕೊಲ್ಲಿ kolli, *s.* A bay. ✓2. a fire-  
brand. —ದೀಪ a firebrand used  
for a light.
- ಕೊಷ್ಟೆ koshta, *s.* Leprosy. —ದಾ  
ಯೆ a leper.

↓ ಕೊಸರ ಕೋಸರು, *see* ಕುಸುರು. 2. *see* ಕುಸುರು.

ಕೊಸ್ರಾಕೊಳ್ಳಿ, ಕೊಸ್ರಾಳಿ kosrākōlli, kosrāli, *s.* A perverse disposition. 2. tale-bearing. 3. an ill-tempered man. 4. a tale-bearer.

✓ ಕೊಳಂಬೆ kolambè, *s.* A ✓ drain.

✱ ↓ 2. a bath. *adj.* ✓ Decayed, putrid, stinking.

ಕೊಳಕ್ kolaku, *s.* Nuisance.

✓ ✓ *adj.* Filthy, dirty.

↓ ಕೊಳಕೆ kolakè, *see* ಕೊಲಕೆ. [grain.

✓ ಕೊಳಗ kolaga, *s.* A measure of ಕೊಳಚೆ kolaçi, *s.* Buffoonery; mimicry, jeering. —ಕಟ್ಟುನಿ to mimic, jest; to play tricks.

↓ ಕೊಳಲ್ kolalu, *s.* A fife.

ಕೊಳಲ kolala, *s.* War, battle.

↓ ಕೊಳವೆ kolavè, *see* ಕೊಲವೆ.

ಕೊಳ್ಳು kolpu, *see* ಕೊಲ್ಪು.

✓ ಕೊಳ್ಳುನಿ kolpuni, *see* ಕೊಲ್ಪುನಿ.

✓ ಕೊಳ್ಳಿ kolli, *see* ಕೊಲ್ಲೆ.

ಕೊಂಕೆ kōṅkè, *see* ಕೊಂಕೆ.

ಕೊಂಕಕಂಡ kōṅkakaṇḍa, *s.* An uneven field.

✓ ಕೊಂಗಂಣ್ kōṅgaṇṇu, *s.* A squint eye; *cf.* ಕೋಣ್.

ಕೊಂಗಿ kōṅgi, *s.* Ridicule, jest, mockery. —ಕಟ್ಟುನಿ, —ಮಳ್ಳುನಿ to make fun, to ridicule.

ಕೊಂಚ kōṅça, *s.* Extravagance; *cf.* ಕೋಚ. —ಕಟ್ಟುನಿ to be extravagant.

ಕೊಂಟ ಕೊಂಟು, *see* ಕೋಂಟು.

✓ ಕೊಂಟೆಗೆಲ್ ಕೊಂಟೆಗೆಲ್, *s.* Hobbling. *adj.* Lame.

✓ ಕೊಂಟಾವುನಿ kōṅṭāvuni, *c. v.* (of ಕೋಂಟುನಿ) To halt, hobble.

✓ ಕೊಂಟು kōṅṭu, *s.* An angle, corner, crook.

✓ ಕೊಂಟುನಿ kōṅṭuni (ಕೋಂಟೆ), *v. n.* To halt, limp.

ಕೊಂಡೆ kōṇḍè, *s.* A stick to which fruits *etc.* are studded.

ಕೊಂದ್ರ, ಕೊಂದ್ರು kōṇdra, kōṇdru, *s.* Boasting.

ಕೊಂದ್ರಿ kōṇdri, *see* ಕುಂದ್ರಿ.

ಕೊಂಬುಲೆ, ಕೊಂಬುಲೆ kōṃbulè, kōṃbulè, *adj.* Soft, delicate. 2. young.

ಕೋಕ ಕೋಕಾ, *s.* The game of hide and seek. —ದೀನಿ to play at such a game.

✓ ಕೋಕಾಯಿ kōkāyi, *s.* A bill, beak. —ದಾಯಿ a quarrelsome man. —ದಾಯಿ a quarrelsome woman. —ಉದುನಿ to rub the beak; to quarrel.

ಕೋಕಿಲೆಗಿಳಿ kōkilegili, *s.* A singing parrot.

✓ ಕೋಗಿಲೆ, ಕೋಗಿಲೆ kōgilè, kōjilè, *s.* A cuckoo.

✓ ಕೋಚ, ಕೋಚೆ kōça, kōçè, *s.* Boasting. ಪಟ್ಟವದ—, ಪನ್ನಿವದ—vain-glory.

ಕೋಚೆ ಕೋಚಿ, *s.* A kind of mask. —ವೇಷ maskery. —ಕಟ್ಟುನಿ to put on a mask.

ಕೋಟೆಜೆ ಕೋಟೆಜೆ, *s.* Sexual indulgence.

✓ ಕೋಟಲೆ ಕೋಟಲೆ, *s.* Pain, sickness. 2. the chicken-pox. 3. hardship, distress.

ಕೋಟೆ ಕೋಟೆ, *s.* A crore, ten mil-

lions. 2. remembrance, re-  
collection. 3. the name of a  
male. —ಕಟ್ಟಳೆ by crores. —ಅ  
ಪಿಸ to recollect.

ಕೋಟೆ kōṭi, s. A store, godown.  
ಉಪ್ಪುಡ— a salt store.

ಕೋಟೆಯ kōṭiya, see ಕೋಟ್ಯ.

ಕೋಟು kōṭu, s. Losing a game,  
vlg. —ಅಪಿಸ to lose the game.  
—ಮಳ್ಪುನಿ to defeat.

✓ಕೋಟೆ kōṭè, s. A fort, fortress.

ಕೋಟ್ಯ kōṭya, s. A kind of sail-  
ing vessel.

✓ಕೋಡ್ kōḍu, s. A horn. 2. a  
pod. —ಕಳ್ಳ the milk-hedge,  
*Euphorbia antiquorum*.

ಕೋಡಂಗಿ kōḍangi, see ಕೋಡಂಗೆ.

ಕೋಡದಬ್ಬು, ಕೋಡಿದಬ್ಬು, ಕೋಡೆ  
ದಬ್ಬು kōḍadabbu, kōḍidabbu,  
kōḍedabbu, s. A demon wor-  
shipped by Pariahs.

✓ಕೋಡಿ kōḍi, *adj.* A lot of twenty,  
a score.

✓ಕೋಡಿ kōḍi, s. ✓Corner. 2. a  
place, quarter. ಐಕ್ಕಲೆಡ— fire-  
side. —ಐಕ್ಕಲೆ the hind part of  
the fire-place in a bathroom.

✓ಕೋಡು kōḍu, see ಕೋಡ.

✓ಕೋಡೆ kōḍè, *adv.* Yesterday.  
—ದಾಯೆ an upstart; a young,  
inexperienced man, a griffin.

✓ಕೋಣಾ kōṇa, s. ✓An angle, corner.  
2. see ಸೋಣ. ತ್ರಿ— a triangle.

✓ಕೋಣೆ kōṇè, s. A room, apart-  
ment. ✓2. a corner.

ಕೋಣೆದಪ್ಪೆ kōṇedappè, s. A female  
demon.

ಕೋಣೇರಿರಾಯೆ kōṇērīrāye, s. A  
demi-god. [stone.

ಕೋಣ್ಣಲ್ಲ kōṇkallu, s. A corner

ಕೋತಲೆ kōṭalè, s. A kind of fish-  
ing net. 2. a straight grown  
tree.

✓ಕೋತಿ kōṭi, s. A monkey. —ಚೀಪ್ಪೆ  
the pranks of a monkey; mis-  
chief. —ಕಟ್ಟುನಿ to be silly,  
foolish.

✓ಕೋದಂಡೆ kōḍaṇḍa, s. A rope sus-  
pended in schools for punish-  
ing boys. 2. a bow.

ಕೋದ್ಲೆ kōḍlè, see ಕೋಟಲೆ.

ಕೋನ ಕōna, s. A kind of sweet-  
meat.

ಕೋನೇರಿರಾಯೆ kōṇērīrāye, see ಕೋ  
ಣೇರಿರಾಯೆ.

ಕೋಪ ಕōpa, s. Anger, wrath.  
—ಮಳ್ಪುನಿ to be angry. —ಲಕ್ಕಾವನಿ  
to provoke.

ಕೋಪಾರ ಕōpāra, s. Buffoonery,  
low jesting.

ಕೋಪಿ, ಕೋಪಿಷ್ಟೆ kōpi, kōpishṭhe,  
s. An angry man.

ಕೋಪಿನ್ ಕōpinu, s. A piece of  
cloth to cover the privities.

ಕೋಪು ಕōpu, s. A cup.

✓ಕೋಪೆ ಕōpè, s. A string of fruits,  
fish, etc.

ಕೋಮು kōma, s. A crowd.

✓ಕೋಮುಟೆ, ಕೋಮುಟೆಗೆ kōmaṭi, kō-  
maṭige, s. ✓A class of mer-  
chants. 2. cunning, craft.  
3. a rogue. —ದಾಯೆ a rogue,  
crafty fellow.

✓ಕೋಮಣ ಕōmaṇa, s. A piece of

cloth to cover the privities.

2. the privities.

ಕೋಮಯ kōmaya, *s.* Home-sickness. 2. attachment.

ಕೋಮರೆ kōmarè, *s.* An oracle.

ಕೋಮಲ kōmala, *adj.* Tender, delicate, young. 2. pleasing.

ಕೋಮಲೆ kōmalè, *s.* A handsome woman.

ಕೋಮು kōmu, *s.* A crowd.

✓ ಕೋರ kōra, *s.* Measles.

ಕೋರ kōra, *adj.* Rough, not fine.

2. curved. 3. harsh, jarring.

—ಕುಂಟು unbleached lawn cloth.

—ದಾಡೆ a curved tusk or fang.

—ದಾಡ a discordant song or tune.

ಕೋರಂಜಿ kōrañji, *s.* A kind of shrub.

ಕೋರಪಂತಿ kōrapanti, *s.* The fragrant grass, *Mollugo cervinana*.

ಕೋರಯಿ, ಕೋರಾಯಿ kōrayi, kōrāyi, *s.* A basin. 2. lameness, hobbling.

ಕೋರಾವು kōrāvu, *adj.* Lame. —ಕಾರಿ a lame leg.

ಕೋರಾವುನಿ kōrāvuni (ಕೋರಾ), *v. n.* To halt, limp.

✓ ಕೋರಿ kōri, *s.* A fowl, cock.

2. poultry. 3. a kind of ladle for serving rice. —ಅಬರೆ a small bean, *dolichos*. —ಕಟ್ಟು,

—ದ ಅಂಕ cock-fight. —ಕಾರಿ the right foot raised against anything.

—ಕೊಟ್ಟು a kind of medicinal plant. —ತಂಮಣ

an entertainment with fowls.

—ದ ಕಿನ್ನಿ a chicken. —ದ ಕೊಟ್ಟು,

—ದ ಘ a cock's comb. —ದ

ಗೂಡು a poultry-yard. —ಸಜಿಕ್ಕು

a kind of preparation of fowl.

—ಬಲ್ಲಾರ್ a kind of fish. —ಕಾರಿ

ರಿದ ಉಂಟುನಿ to stand on the

right foot. —ಕಟ್ಟುನಿ to get up

a cock-fight. —ಕೆಲೆಪುನಿ to crow.

—ಸಂಕಿಯುನಿ to crow fast and

lustily. ಕಾಡ್ a jungle fowl.

ಜಮಯ— a teal. ಜೀ— a short

legged fowl.

✓ ಕೋರಿಕೆ, ಕೋರಿಗೆ kōrikè, kōrigè, *s.* Hope, desire, wish.

✓ ಕೋರುನಿ kōruni (ಕೋರಿ), *v. a.* ✓ To

desire, hope expect. ✓ 2. see

ಸೋರುನಿ.

ಕೋರೆ kōrè, *adj.* Curved, bent; *cf.* ಕೋರೆ.

ಕೋರ್ದೆ kōrjī, *s.* A measure of grain, consisting of forty-two muras of rice. —ಕಟ್ಟುಳಿ by kōrjis.

ಕೋರ್ದು kōrṭu, *s.* A court of justice.

ಕೋರ್ದೆ kōrḍè, *see* ಕೋರ್ದೆ.

ಕೋರ್ದೆ kōrṭè, *s.* Preparing a field for sowing; *also* ಕಂಡೆ ಕೋರ್ದೆ.

✓ ಕೋಲ್ kōḷ, *see* ಕೋಲು.

✓ ಕೋಲ ಕōla, *s.* A devil-dance. —ಕಟ್ಟುನಿ to assume a mask, to act a devil-dance.

ಕೋಲಕಳ್ಳಿ kōlakalli, *s.* A kind of *Cactus*.

ಕೋಲಯಿ kōlayi, *adv.* In lines. —ದೀಪಿನಿ to place in lines.

ಕೋಲಾಟ kōlāṭa, s. A game at which persons make alternate motions and strike mutually short sticks in each others' hands. —ಪೋಯ್ಯುನಿ to play at the above game.

ಕೋಲಾಹಲ kōlāhala, s. Pomp, display. 2. din of war.

ಕೋಲಿ kōli, see ಕೋರಿ. 2. uproar, bustle.

√ಕೋಲು kōlu, s. A stick, staff, rod. 2. a sceptre. 3. a measuring rod about two and half English feet. 4. a kind of black oyster. ಅರಸು—ರಾಜ— a king's sceptre. ಪುರಪದ— a rod with a handle twisted with twine.

ಕೋಲುಕಾರಿ, kōlukāre, s. A peon in general. 2. a peon whose duty is to measure salt.

ಕೋಲುದಲ್ kōludalu, s. A kind of white ants.

ಕೋಲುಬೇಲಿ kōlubēli, s. A fence of sticks.

√ಕೋಲೆ kōlē, adj. Hollow, sunken; cf. ಕೋಳಿ, ಸೋಳಿ. —ಕಂಠ a sunken eye, a large eye.

ಕೊಲ್ಕಾರಿ kolkāre, see ಕೋಲುಕಾರಿ.

ಕೋಲ್ಡೆ kōlḍe, see ಕೊಡಿ.

√ಕೋವಣ kōvaṇa, see ಕೋಮಣ.

ಕೋವಿ kōvi, s. A gun, firelock; cf. ಕೋವೆ.

ಕೋವಿಲ್ ಕತ್ತೆ kōvilukattē, s. A mule; cf. ಹಾಸರಕತ್ತೆ.

√ಕೋವೆ kōvē, s. A mould. 2. a crucible.

ಕೋವೆತಿಮ kōvetemma, s. Hoop-

ing cough. —ರೋಗ a disease of the bowels of children.

ಕೋವೆಮುಳ್ಳು kōvemullu, s. *Barleria longiflora*.

ಕೋಶ, ಕೋಷ kōśa, kōśha, s. A glossary, vocabulary, dictionary. 2. the scrotum. ಅಂನ— the stomach.

√ಕೋಸ್ kōsu, adj. Oblique, squint. —ಕಂಠ a squint eye; cf. ಕೋಂ ಗಂಠ.

ಕೋಸಂಬರಿ, ಕೋಸುಂಬರಿ kōsambari, kōsumbari, s. A kind of condiment made of pulse.

ಕೋಳ ಕೋಲ, kōḷa, s. The stocks. 2. see ಕೋಲ. 3. a veil. —ದಂಡೆ, see ಕೋದಂಡ. ಕೈತ— hand-cuffs. ಕೈಕ ಕೋಳ ಎಟ್ಟುನಿ, —ತಿಕ್ಕಾವುನಿ, —ಪಾಡುನಿ to put in stocks.

ಕೋಳಂಬಿ kōḷambi, s. A broad spittoon.

ಕೋಳಿ kōli, see ಕೋರಿ.

ಕೋಳು kōlu, see ಕೋಲು.

ಕೋಳಿ ಕೋಲೆ, kōḷe, s. A kind of cake.

ಕೊಕ್ಕುರಿ koikuri, s. A kind of sheep with fatty posteriors.

√ಕೊಪ್ಪಿನಿ koipini, v. a. To cut, reap, mow.

ಕೊಯ್ಯಳು koyyolu, s. Chopping. —ಪದ್ಧಿ a species of the vegetable *Amaranthus tristis*.

√ಕೊಯ್ಲೆ koilye, see ಕೊಯಿಲ್, ಕೈಲ್.

ಕೊಸೆರಂಗ್ kōseraṅgu, s. The mode of wearing a shawl by a bridegroom.

√ಕೌಂಚ kōuñca, adv. Topsy-turvy, upside down. —ಪಾಡುನಿ to upset, overturn.

✓ಕೌಂಟು, ಕೌಂಟು kountu, kountu, s. Rancidity. *adj.* Rancid; *see* ಕಸಂಟೆ.

✓ಕೌಂಟುನಿ, ಕೌಂಡುನಿ kountuni, kounduni (ಕೌಂಟೆ, ಕೌಂಡೆ), *v. n.* To become rancid.

ಕೌಂಡುರಸ koundurasa, *see* ಕೌಂಡೆ.

ಕೌಂಪುನಿ koumpuni (ಕೌಂ), *v. a.* To bury. ಕೌಂಪು ಜಾಗ್ a burial ground. ಕೌಂಪುನಾಯಿ a gravedigger; a term of reproach.

ಕೌಂಸನ್, ಕೌಂಸನಿಗೆ kauṁsanu, kauṁsanigè, s. The scarf-skin, cuticle.

ಕೌಜಣಿಗೆ kouçanigè, s. A kind of comb.

ಕೌಟು kouṭu, *see* ಕೌಂಟೆ.

ಕೌಡ್, ಕೌಡ್‌ರಸ kouḍu, koudurasa, s. A cancer on the cheek.

ಕೌಡಿ kouḍi, s. A cowry.

ಕೌಡಿಗೆ, ಕೌಡೆ kouḍigè, kouḍè, s. A cowry; *Cypræa moneta*.

ಕೌಡಿಗೆ, ಕೌಡೆ kouḍige, kouḍe, s. A milkman. 2. a man bringing contribution for temple feasts.

ಕೌಡುರಸ koudurasa, *see* ಕೌಂಡೆ.

ಕೌಮಾರಿ koumāri, *see* ಕುಮಾರಿ.

ಕೌರವೆ kourave, s. A descendant of Kuru.

ಕೌರೆ kourè, s. A hailstone. —ಬೂರುನಿ to hail.

ಕೌಲ್, ಕೌಲು kouly, koulu, s. A special agreement. 2. a document granted by government to a cultivator *etc.* 3. the voucher of a vessel.

ಕೌಲಿ kouli, *see* ಕಾವಲಿ, ಕಾವೊಲಿ.

ಕೌಲೆ koule, *see* ಕೌಳಿ.

ಕೌಶಲ koušala, s. Happiness, wellfare. 2. skilfulness.

ಕೌಶಿಗೆ koušige, s. A name of the sage Višvāmitra.

ಕೌಸಲ್ಯೆ kousalyè, s. The mother of Rāma.

ಕೌಳಿ, ಕೌಳಿಗೆ kouli, kouligè, s. A drinking vessel. 2. a bundle of twenty *or* twenty-five. ಬಚ್ಚಿರೆದ— a bundle of about twenty-five betel leaves.

✓ಕೌಳು koulu, s. ✓Odour, scent, smell. 2. a kind of perfume. ✓3. stench. } 4. ✓the cheek.

ಕೌಳೆ, ಕೌಳ್ಯೆ koule, koulyè, *see* ಕೌಳಿ.

ಕೌತಿ kyāti, *see* ಪ್ಯಾತಿ.

ಕೌದಗೆ kyādage, *see* ಕೇದಯಿ.

ಕೌಲ್ kyālu, s. Diligence. 2. devotion, attention.

ಕ್ರತು kratu, s. A sacrifice, oblation.

ಕ್ರಮ krama, s. Order, method, regularity. —ಹೀನ irregular, disorderly. —ಪ್ರಕಾರ, ಕ್ರಮಾದ್ regularly, in order.

ಕ್ರಯ kraya, s. Price, value. —ಗಾರೆ a buyer, purchaser. —ಚೀಟಿ a deed of sale; *also* —ಸಾಧನ. —ನಿರ್ಣಯ settlement of price. —ವಿಕ್ರಯ buying and selling; traffic, trade. —ಕಟ್ಟುನಿ, —ಮುಳ್ಳುನಿ to fix the price. ಕ್ರಯಿಗು ಕೊರ್ಪಿನಿ to sell. ಕ್ರಯಿಗು ದಿಪ್ಪನಿ to buy.

ಕ್ರಾಣಿ krāṇa, *see* ಗ್ರಾಣಿ.

✓ಕ್ರಾಣಿ krāṇi, s. The eruptive kind of rickets.

ಕ್ರಿತ್ತಿಮು krittima, s. A trick, artifice, deceit. 2. sorcery, witchcraft.

ಕ್ರಿಮಿ krimi, s. An insect, worm.

ಕ್ರಿಯ, ಕ್ರಿಯೆ kriya, kriyè, s. An act, action. 2. daily religious ceremonies. 3. obsequies, funeral rites.

ಕ್ರಿಯಾಪದ kriyāpada, s. A verb, gram.

ಕ್ರಿಯಾಫಲ kriyāphala, s. A reward, as the fruit of one's deeds.

ಕ್ರಿಯಾವಿಶೇಷಣ kriyāviśeṣhaṇa, s. An adverb, gram.

ಕ್ರೀಡ, ಕ್ರೀಡೆ krīḍa, krīḍè, s. Sport, play, amusement.

ಕ್ರುತ kruta, see ಕೃತ.

ಕ್ರುಸ್ಸು krussu, s. A chair; cf. ಕುರ್ಚಿ.

ಕ್ರುಸ್ಸು, ಕ್ರೂಜೆ krussu, krūjè, s. A cross.

ಕ್ರುರ krūra, s. Wickedness, cruelty. *adj.* Ferocious, terrible. —ತನ, —ತ್ವ cruelty. —ಭಾವ cruel disposition.

ಕ್ರೈಸ್ತೆ kreiste, s. A Christian.

ಕ್ರೋಧ krōdha, s. Wrath, passion.

ಕ್ರೋಧನ krōdhana, s. The fifty-ninth year in the Hindu cycle of sixty.

ಕ್ರೋಧಿ krōdhi, s. The thirty-eighth year in the Hindu cycle of sixty.

ಕ್ರೌಂಚ krouñca, s. A curlew. 2. a mountain in the Himālaya range.

ಕ್ಲ್ಪುಪ್ತ kluṭpa, *adj.* Brief, short. 2. fixed, determined.

ಖ

ಖ kha, The fifteenth letter of the alphabet.

ಖಂಜ khañja, s. A kind of grass.

ಖಂಡ khaṇḍa, s. A piece, part, portion. 2. a continent. 3. a chapter. —ಆಪಿಸಿ to fall into pieces. —ಮಳ್ಪುನಿ to break into pieces.

ಖಂಡನೆ khaṇḍaṇè, s. Division. 2. dissertation. 3. criticism. —ಮಳ್ಪುನಿ to divide; to decide, settle; to criticise.

ಖಂಡಾಬಟ್ಟೆ khaṇḍābaṭṭè, see ಕಂಡಾ ಬಟ್ಟೆ.

KH

ಖಂಡಿ khaṇḍi, s. A weight equal to twenty maunds. 2. see ಕಂಡಿ.

✓ಖಂಡಿತ khaṇḍita, *adj.* Strict, severe. 2. positive, true, certain. *adv.* Strictly; positively.

✓ಖಂಡಿಸುನಿ khaṇḍisuni (ಖಂಡಿಸಿ), *v. a.* To cut into pieces, to sever. 2. to refute. 3. to criticise. 4. to fix, settle.

ಖಂಡುಗ khaṇḍuga, s. A measure of capacity, containing twenty koḷagas.

ಖಂಡೆರುನಿ khaṇḍeruni (ಖಂಡೆರಿ), *v. a.*

To chip, cut away a small piece. 2. to square, make right.

ಖಗ khaga, *s.* A bird. —ರಾಜಿ Garuḍa, the king of birds.

ಖಗೋಳ khagōḷa, *s.* The celestial globe.

ಖಚಿತ khaçita, *adj.* Resolute, positive, decided. *adv.* Resolutely, determinately, positively.

ಖಜಾನ್‌ಜಿ khajāṇuḷi, *s.* A treasurer, cash-keeper.

ಖಜಾನೆ khajāṇē, *s.* A treasury. 2. money. —ಪೆಟ್ಟಿಗೆ a cash chest, cash box.

ಖಜ್ಜಿ khajji, *see* ಸಜ್ಜಿ.

ಖಡಾಖಡಿ khadākhadi, *see* ಕಡಾಕಡಿ.

ಖಡ್ಡ khadḡa, *s.* A sword. 2. the horn of a rhinoceros. ✓ —ಮೈಸೂರು a rhinoceros.

ಖದಿರ್ khadiru, *see* ಕದಿರ್.

ಖನಿ khani, *s.* A mine.

ಖಬರ್, ಖಬರ್ khabaḡu, khabaru, *s.* A report, rumour, news, message. 2. caution; *cf.* ಕಬರ್. —ಹರ್ mind! take care! *cf.* ಕಬರ್ ಹರ್. —ಹರಿ, —ಹರಿಗೆ responsibility, control, management.

ಖಯ khaya, *s.* Depth.

ಖರ khara *s.* The twenty-fifth year in the Hindu cycle of sixty. 2. an ass.

ಖರ khara, *adj.* Sharp, hot, harsh.

ಖರಂಚಾವುನಿ kharaṅcāvuni, *see* ಕಂಚಾವುನಿ.

ಖರಂಚುನಿ kharaṅcuni, *see* ಕಂಚುನಿ.

ಖರಾಬ್ kharābu, *adj.* Bad, filthy, disgusting.

ಖರಾಮತಿ kharāmati, *see* ಕರಾಮತಿ.

ಖರೀದಿ kharidi, *s.* Value, price. 2. cost. —ಮಕ್ಕುನಿ to settle the price.

ಖರೆ kharē, *adj.* True, correct, certain. —ಮಕ್ಕುನಿ to prove.

ಖರ್ಜೂರ kharjūra, *see* ಸಜ್ಜಿರ್.

ಖಲಾಸಿ khalāsi, *see* ಕಲಾಸಿ.

ಖಲಾಸ್ khalāsu, *see* ಕಲಾಸ್.

ಖಸಿ khasi, *see* ಕಶಿ.

ಖಸ್ತು khastu, *see* ಕಸ್ತು.

ಖಾದಿ khādi, *s.* A coarse cloth.

ಖಾನೆ khāṇē, *s.* A house, dwelling. 2. an office. —ಋಮಾರಿ census, population. ಫಾಸ— a printing office.

ಖಾರ khāra, *s.* A pungent or hot taste. 2. soda. *adj.* Hot, pungent. —ಉಪಿಸಿ to burn, feel hot.

ಖಾಲಿ khāli, *adj.* Empty, vacant; unemployed. 2. vain, useless. —ವಾತೆರ vain talk, useless words. —ಇತ್ಲೆ an empty house.

ಖಾವಂದೆ khāvande, *s.* A master, owner, proprietor.

ಖಾಸಾ khāsa, *adj.* Own, private. —ಸತಿ, —ಗ one's own. —ಮಿಸ್ತೆ one's own younger brother, immediate brother.

ಖಿಸ್ತು, ಖಿಸ್ತಿ khistu, khisti, *see* ಕಿಸ್ತು.

ಖುದುಪ khudupa, *s.* The principal Mohammedan prayer.

ಖುದ್ಧ khuddu, *adj.* Own, personal. *adv.* Personally, —ರಾಜಿ



one's own consent. —ಸಂಪಾದನೆ self-acquisition.

ಖುಲಾಸ್ khulāsu, *see* ಕುಲಾಸ್.

ಖುಲಾ khullā, *adj.* Open, not closed.

ಖುಶಾಲ್ khušāly, *see* ಕುಶಾಲ್.

ಖುಶಿ khuši, *see* ಕುಶಿ.

ಖುಸ್ತಿ khusti, *see* ಕುಸ್ತಿ.

ಖುನಿ khūni, *s.* Murder, manslaughter.

ಖೂಳ khūla, *adj.* Bad, mean, cruel.

ಖೇಚರೆ khēcare, *s.* A demi-god. ಖೇಚರಭಟ್ಟಿ, ಖೇಚರಾಳಿ a wandering priest, vagabond, vagrant, beggar.

ಖೋಡಿ khōḍi, *s.* Failing, defect, fault. 2. a simpleton. *adj.* Incurable, irreclaimable.

ಖ್ಯಾತಿ khyāti, *s.* Fame, reputation.

ಗ

ಗ ga, The sixteenth letter of the alphabet.

ಗ, ಗಾ (*mas.*), ಗಲಿ, ಗಳಿ (*fem.*) are affixed to verbs in addressing Pariahs, as ಬಲ್ಲಗ, ಬಲ್ಲಗಾ come (man); ಬಲ್ಲಗಳಿ come (woman).

ಗಂಗ, ಗಂಗಾ, ಗಂಗಿ gaṅga, gaṅgā, gaṅgē, *s.* The river Ganges. 2. a female's name. ಗಂಗಾಧರೇ Śiva, who received the Ganges on his head. ಗಂಗಾಯಾತ್ರೆ pilgrimage to the Ganges. ಗಂಗಾಸ್ನಾನ bathing in the Ganges water.

ಗಂಗರ, ಗಂಗಸರ gaṅgara, gaṅgasara, *s.* Arrack, liquor.

ಗಂಚಕ್ಕರ್ gañcakkary, *s.* A hoax, humbug. —ಮೆಳ್ಳುನಿ, —ದ ಪಾಡುನಿ to hoax. —ದ ಬೂರುನಿ to be hoaxed.

ಗಂಜಣಿಗೆ gañṇaṅigē, *s.* A fragrant grass.

ಗಂಜನಿ gañṇani, *see* ಗಜಿಬಿಜಿ.

G

ಗಂಜಲಿ gañjali, *s.* A kind of parasite.

ಗಂಜಿ gañji, *s.* Gruel, rice water. 2. starch. 3. porridge.

ಗಂಜಿಪ್ಪು, ಗಂಜೀಪ್ ಗಾಂಜಿಪ್ಪು, gañjippu, gañjīppu, *s.* A kind of playing cards.

ಗಂಜುಪ್ಪು gañjuppu, *s.* Purified salt, table salt.

ಗಂಟು gantu, *s.* The ankle. 2. a knot. 3. a bundle. 4. money; riches. —ಸುಜ್ಜಿ a small kind of jack fruit. —ಕಳುವೆ, —ಕಳ್ಳಿ a pickpocket. —ಪರೆಂಗ

a variety of syphilis in which the joints are affected. —ಮುಪ್ಪು a sealed bundle. —ಕಟ್ಟುನಿ to pack; to amass wealth. —ಗ

ಪ್ಪನಿ, —ಬುಡುವುನಿ to untie. —ತೀರಿಸುನಿ, —ಸಂದಾವುನಿ to settle a debt. —ಪಾಡುನಿ to tie, bind, knit. —ಬೂರುನಿ to form a knot; to come in contact with; to attack. —ಮೆಳ್ಳುನಿ to make a

marriage alliance. ಬಜೀ- a fabrication, false story.

ಗಂಟೆ gaṅṭa, see ಕಂಟವು.

✓ ಗಂಟೆಪುಟ್ಟೆ gaṅṭapuṭṭē, s. A male cat; also ಸಂಟೆ.

ಗಂಟಾಮಣಿ gaṅṭāmaṇi, s. A large bell.

ಗಂಟಾಶೆ gaṅṭāśē, s. Avarice, covetousness.

ಗಂಟೆ gaṅṭi, s. A kind of earring.

ಗಂಟೆಸುತ್ತು gaṅṭisuttu, s. A child's necklace of beads.

✓ ಗಂಟು gaṅṭu, s. The knot or joint of a reed or cane. 2. see ಸಂಟೆ.

ಗಂಟೂಸ್ gaṅṭūsu, s. Stinking produced by breaking wind downwards.

ಗಂಟೆ gaṅṭē, s. A bell, gong. 3. a clock. 4. an hour. 5. see ಸಂಟೆ. —ಹಾಕುನಿ to ring the bell, strike the hour.

ಗಂಡಕಾಯಿ gaṅḍukāyi, s. Papaw, the fruit of *Carica papaya*.  
✓ 2. manliness.

✓ ಗಂಡವ್ಯುಗ gaṅḍumryuga, s. A rhinoceros.

✓ ಗಂಡಸ್ತನ gaṅḍustana, s. Manliness, bravery.

ಗಂಡಗಣ gaṅḍagaṇa, s. A host of demons. 2. a band of heroes.

ಗಂಡಬೇರುಂಡಪಕ್ಕಿ gaṅḍabēruṇḍapakki, s. A fabulous bird with two heads.

ಗಂಡಮಾಲೆ gaṅḍamālē, s. Scrofula. 2. ulcers on the neck.

✓ ಗಂಡಸ್ತನ gaṅḍastana, see ಸಂಟಸ್ತನ.

ಗಂಡಕ್ಷರ gaṅḍakshara, s. An aspired letter.

✓ ಗಂಡಾಂತರ gaṅḍāntara, s. Danger, peril.

ಗಂಡಾಗಾಲಿ gaṅḍāgāli, s. Intercourse, intimacy. 2. interference. 3. slander, defamation. 4. a report. ಆಯ ಸಂಡಾಗಾಲಿ ಬೊಡ್ಡಿ I will have nothing to do with him.

ಗಂಡಾಗುಂಡಿ gaṅḍāguṇḍi, s. Audacity, barefacedness.

✓ ಗಂಡಿ gaṅḍi, s. A hole, opening, gap; cf. ಕಂಡಿ. —ಮುಳ್ಳುನಿ to bore a hole.

ಗಂಡಿದ gaṅḍida, see ಖಂಡಿತ.

ಗಂಡಿಪುನಿ gaṅḍipuni, see ಖಂಡಿಸುನಿ.

✓ ಗಂಡು gaṅḍu, adj. Male. 2. brave, valiant. 3. large, stout. —ಕತ್ತೆರಿ large scissors.

✓ ಗಂಡುಸು gaṅḍusu, s. A husband.

ಗಂಣ್ಯ gaṅṇya, s. Esteem, regard, attention. 2. estimate. adj. Numerable; honorable. —ಮುಳ್ಳುನಿ to esteem, regard, revere, care for.

ಗಂತ್ gaṅṭy, see ಕಂತ್.

ಗಂತಿ, ಗಂತೆ gaṅṭi, gaṅṭē, s. Rags, patched clothes.

ಗಂದ, ಗಂಧ gaṅḍa, gaṅḍha, s. Sandal wood, *Santalum album*.

2. smell, odour. ಶ್ರೀ- a superior kind of sandal. —ದ

ಎಂನಿ, —ದ ತೈಲ sandal oil. —ದ

ಕಲ್ಲೆ a stone for grinding sandal on. —ದ ಕೊರಡೆ a piece

or log of sandal wood. —ದ

ಬಿಲ್ಲೆ a cake of sandal powder.

—ದ ಬೊಟ್ಟೆ a sectarian mark of

sandal on the forehead. —ಫಟ್ಟಿ the distillary of sandal oil. —ವ ಮರ sandal tree, sandal-wood. —ಮಸಾಲೆ a sandal paste prepared with other ingredients. —ಲೇಸ smearing sandal on the person. —ಸರಕ spices. —ಘಜುನಿ to smear sandal on the person.

ಗಂಧಕಗandhaka, s. Sulphur, brimstone.

ಗಂಧಗಿರಿ gandhagiri, s. A kind of timber tree.

ಗಂಧಮುಷ್ಟಿ gandhamuṣṭi, s. Cubebs, *Piper cubeba*.

ಗಂಧರ್ವ gandharva, s. A horse. 2. a musician of the demigods, having a human face and a horse's body. —ಸ್ತ್ರೀ a handsome woman.

ಗಂಧಸಾಲೆ gandhasālè, s. A superior kind of table-rice.

✓ ಗಂನ ganna, s. A sugar-cane.

ಗಂನಕತ್ತರಿ gannakatteri, s. A burglar's instrument; also ಕನ್ನ ಸತ್ತರಿ. 2. a deceiver.

ಗಂನೈ ಗannya, see ಗಂನೈ.

ಗಂಪೆ gampa, s. Mire, mud. *adj.* Muddy, sticky. —ಕಂಪೆ a fertile paddy-field. —ಚೈಲ್ a large tract of fertile land.

ಗಂಭೀರ gambhīra, *adj.* Honorable, revered, venerable. 2. deep, profound. —ಶ್ವ honorableness; profoundness. —ವಾಯಿ an honourable man.

✓ ಗಂಮ್ ಗammy, s. A good or bad smell.

ಗಂಮತ್ gammaty, s. Merriment. 2. happiness. —ಮಕ್ಕುನಿ to be merry.

ಗಕ್ಕನೆ gakkane, *adv.* Quickly.

ಗಗ್ಗಂಧ gaggandha, *adj.* Very dark.

ಗಗ್ಗರ, ಗಗ್ಗರೆ gaggara, gaggarè, s. A petticoat. 2. a bell-ornament. 3. a kind of liquor.

ಗಗ್ಗಲ್ಲ gaggally, s. A rock.

ಗಗ್ಗುರ, ಗಗ್ಗುರು gaggura, gagguru, s. A kind of curry.

ಗಗ್ಗುರಿಯುನಿ gagguriyuni (ಗಗ್ಗುರಿ), *v. n.* To bark. *v. a.* To frighten.

ಗಗ್ಗಿರಾವುನಿ gaggerāvuni (ಗಗ್ಗಿರಾ), *v. a.* To frighten, alarm. 2. to censure, scold.

ಗಗ್ಗಿಲ gaggela, s. Fulmination, denouncement; *cf.* ಗದ್ದಲ.

✓ ಗಗ್ಗಿಲ್ಯುನಿ gaggelyuni (ಗಗ್ಗಿಲ್), *v. n.* ✓ To roar, cry. | *v. a.* To frighten.

ಗಜ್ಜಿ, ಗಜ್ಜು gačči, gačču, s. Mortar, plaster. 2. a lump. —ಕುಳ್ಳುನಿ to stick fast.

ಗಜ gaja, s. An elephant. *adj.* Elephantine. —ಮುಪೆ Gaṇēsa, with the head of an elephant.

ಗಜ, ಗಜೆ gaja, gajè, s. A yard measure. 2. a ramrod. —ಕಂಪೆ a flag-staff. —ಕಟ್ಟಳೆ a standard in purchasing elephants. —ಕೋಲು a yard measure.

ಗಜಂಟ್ ಗajantū, see ಕಂಪೆ.

ಗಜಗಜ ಗajagaaja s. Jostling, jolting. 2. trembling.

✓ ಗಜನಿ gajani, s. Poor or infertile

ground. —ಜಾಗ್, —ಭೂಮಿ an infertile land.

ಗಜಪುನಿ gajapuni, see ಸಜಿಪುನಿ.

✓ ಗಜಲ್ ಗಾಜಲ್, *adj.* Confused, distracted. ✓ 2. filthy, foul. 3. rough, not fine. —ಅರಿ a foul or rough sort of rice. —ಜಾಗ್ a filthy place.

ಗಜಲುನಿ gajaluni, see ಸಜಿಲುನಿ.

ಗಜಲ್ಪುನಿ gajalpuni, see ಸಜಿಲ್ಪುನಿ.

ಗಜಾಲ್ ಗಾಜಾಲ್, *adj.* Boasting.

✓ ಗಜಿಗೆ ಗಾಜಿಗಿ, *s.* The Molucca bean, *Guilandina bonduc.*

✓ ಗಜಿಪುನಿ ಗಾಜಿಪುನಿ (ಸಜಿ), *v. a.* To fasten, strengthen.

ಗಜಿಜಿಜಿ ಗಾಜಿಜಿಜಿ, *s.* Complication, entanglement, confusion. —ಬರವ bad hand-writing, scribbling. —ಮಾರ್ಗ a miry road.

ಗಜಿರ್ ಗಾಜಿರ್, see ಸಜಿರ್.

ಗಜಿ ಗಾಜಿ, see ಸಜಿ.

ಗಜಿಕಂಪ ಗಾಜಿಕಂಪ, *s.* A stick for flogging.

ಗಜಿನಿ ಗಾಜಿನಿ, see ಸಜಿನಿ.

ಗಜಿಪುನಿ ಗಾಜಿಪುನಿ, see ಸಜಿಪುನಿ.

ಗಜಿಲುನಿ ಗಾಜಿಲುನಿ (ಸಜಿಲ್), *v. n.* A sore to form or suppurate.

ಗಜಿಲ್ಪುನಿ ಗಾಜಿಲ್ಪುನಿ (ಸಜಿಲ್), *v. a.* To cause a sore to form or suppurate.

✓ ಗಜ್ಜಿ ಗಾಜ್ಜಿ, *s.* Itch, scab. —ಪಾಡುನಿ, see ಸದ್ಧಿಪುನಿ. ಸಜ್ಜಿ ಇತ್ತಿನಾಯಗಲಜ್ಜಿ ಇಜ್ಜಿ he who suffers from itch has no shame.

ಗಜ್ಜಿರ ಗಾಜ್ಜಿರ, *s.* The marsh date tree. —ಸಂದ್ its fruits.

✓ ಗಜ್ಜಿ ಗಾಜ್ಜಿ, see ಸಜ್ಜಿ.

ಗಟ ಗಾಟ, see ಘಟ.

ಗಟಗಟ ಗಾಟಗಾಟ, *s.* A gurgling noise, as produced when drinking.

ಗಟಣಿ ಗಾಟಣಿ, see ಘಟಣಿ.

ಗಟ್ಟ ಗಾಟ್ಟ, see ಘಟ್ಟ.

ಗಟ್ಟಣಿ, ಗಟ್ಟಣಿಗೆ, ಗಟ್ಟಣಿಗಾಟ್ಟಣಿ, ಗಾಟ್ಟಣಿಗಿ, ಗಾಟ್ಟಣಿ, *s.* The foundation of a building.

ಗಟ್ಟಳಿ ಗಾಟ್ಟಳಿ, see ಕಟ್ಟಳಿ.

✓ ಗಟ್ಟಿ ಗಾಟ್ಟಿ, *adj.* Firm, secure.

✕ 2. solid, hard. ✕ 3. clever, able, strong. —ಲುಳಿ a narrow, thick chisel. —ಕೆಲಸ substantial

work. —ಬಾಯಿ a loud speaker, a talkative person. —ಕಟ್ಟುನಿ to coagulate, curdle, freeze. —ಸತ್ತುನಿ to hold fast. —ಮ

ಳ್ಪುನಿ to make strong, fix firmly; to bake a kind of cake; cf. ಸಟ್ಟಿ.

ಗಟ್ಟಿಗಟ್ಟಿ ಗಾಟ್ಟಿಗಾಟ್ಟಿ, *s.* Clot after clot, clod after clod. *adj.* Very cloddy, very hard.

✓ ಗಟ್ಟಿಗೆ ಗಾಟ್ಟಿಗೆ, *s.* A clever man. ಸಟ್ಟಿಸತನ cleverness, ability, skill.

ಗಟ್ಟಿಯುನಿ, ಗಟ್ಟಿಯುನಿ ಗಾಟ್ಟಿಯುನಿ, ಗಾಟ್ಟಿಯುನಿ (ಸಟ್ಟಿಯು), *v. a.* To wipe off.

ಗಟ್ಟಿ ಗಾಟ್ಟಿ, *s.* A kind of cake.

✓ 1. 2. a clod, lump.

ಗಟ್ಟಿ ಗಾಟ್ಟಿ, see ಕಟ್ಟಿ.

✓ ಗಡ್ ಗಾಡು, *adj.* Powerful, strong, able. 2. clever. 3. brave, firm, gallant. 4. severe, strict. —ತನ severity,

strictness, strength; ability.  
-ದಾಯಿ, ಸಡನೆ an able or wealthy man.

ಗಡಂಗ್ gadangu, *s.* A godown, store-room. 2. a toddy-shop.

ಗಡಂಬಲೆ gadambale, *s.* A poisonous snake.

ಗಡಕ, ಗಡಗ gadaka, gadaga, *see* ಕಡಕ.

ಗಡಕ್ಕು gadakka, *adv.* Suddenly.

ಗಡಗಡ gadagada, *s.* A chattering noise. -ನಡುಸುನಿ to shiver, tremble with cold.

ಗಡಬಡಿ gadabadi, *see* ಸಡಿಬಿಡಿ.

ಗಡಯಿ, ಗಡಾಯಿ gadayi, gadāyi, *s.* A long pole with spherical bells, shaken in temples; *cf.* ಸಗ್ಗರ. 2. a hillock, hill. -ಕಲ್ಲೆ the name of a rocky hill.

ಗಡಸು gadasu, *s.* A heifer, young cow.

ಗಡಾಬಾಜೆ gadābāji, *s.* A rocket. 2. an independent person. 3. heedlessness, recklessness, disregard.

ಗಡಿ gadi, *s.* An incision, cut. 2. the half of a cocoanut. 3. a limit, boundary, frontier. 4. authority, power. 5. appointment of a headman or chieftain. ಅಡಂಗೆಡ - a piece of mango-pickles. -ಕಲ್ಲೆ a boundary stone, land-mark. -ನಡಿ, -ನುಡಿ nomination and appointment of a headman with certain privileges in a demon shrine. -ಪಾರ್ banishment, transportation. -ಪಾರ್

ಮಳ್ಳುನಿ, -ದಾಂಟಿಸುನಿ to banish. -ಕೊರ್ಪಿನಿ to appoint a headman. -ದಾಂಟುನಿ to transgress, violate the bounds. -ಪಾಡುನಿ to make an incision, mark out a tree to be cut down. ಜಾರ್ - a slip. ಚತುರ್ಗಡಿ the boundary of a land.

ಗಡಿಗಿ gadige, *s.* A small earthen ware, a pot.

ಗಡಿಪುನಿ gadipuni (ಸಡಿ), *v. n.* To agree, harmonize, be in unison. 2. to suit, be convenient. ಪುನೆ ಪತ್ತಿ ಇಲ್ಲೆ ಸಡಿಪಂದ್ a house black with smoke will not suit, (said of a restless or fickle-minded man). ಮೋಕುಳೆಗ್ ಸಡಿಪಜಿ they do not agree together.

ಗಡಿಬಿಡಿ gadibidi, *s.* Bustle confusion, disorder, tumult, disturbance. -ಮಳ್ಳುನಿ to bustle; to disturb; *cf.* ಸಲಿಬಿಲಿ.

ಗಡಿಮೆ gadima, *s.* A large piece of any thing.

ಗಡಿಯಾಳ್ gadiyāḷu, *s.* A watch, clock. -ದಾಯಿ a watchmaker.

ಗಡಿಯುನಿ gadiyuni, *see* ಸಡಿಪುನಿ.

ಗಡು gadu, *s.* A term, fixed time or place. -ಸಡು periodically, now and then. -ದೀಪಿನಿ, -ಪಾಡುನಿ to fix a time.

ಗಡುವಾಡ್ gaduvāḍu, *s.* Halt, stay. -ಜಾಗ್ a halting place.

ಗಡುಪ್ಪನ gadustana, *s.* Bravery, manliness. 2. power, strength, greatness; *cf.* ಸಂಡುಪ್ಪನ.

ಗಡ್ಡೆ gadda, *s.* The chin. 2. the beard. —ಪತ್ತೆದ್ ನಟ್ಟಿಣಿಸಿ to entreat a person by taking hold of his beard in token of respect.

ಗಡ್ಡೆಯಿ gaddayi, *s.* Compulsion, force. *adj.* Compulsory; also ಸಡ್ಡಾಯಿ. —ದ ಕೆಲಸ compulsory work. —ಕಟ್ಟಿಸಿ to compel, force.

ಗಡ್ಡಿ gaddi, *see* ಕಡ್ಡಿ.

ಗಡ್ಡೆ gaddè, *s.* √A bulbous root. 2. a lump, clod. —ಕಟ್ಟಿಸಿ to coagulate, curdle.

ಗಡ್ಡತನ gadṣutana, *see* ಸಡ್ಡ.

ಗಣ gṇa, *s.* A flock, host, multitude. 2. a retinue, train of attendants. 3. a class of spirits. 4. a foot of three syllables. 5. a number, *arith.* 6. series of asterisms classed under three heads, ನರ—human, ರಾಕ್ಷಸ— infernal, and ದೇವ—divine. —ಪತಿ Gaṇēśa the leader of Śivā's retinue. ಗಂಡ—evil spirits. ದೂತ—angels.

ಗಣಂಜ್ gṇaṅṅ, *s.* A tinkling sound.

ಗಣಕಲೆಪಿನಿ gṇakalepini (ಗಣಕಲೆ), *v. n.* To be pensive, thoughtful and sad.

ಗಣಗಟೆ gaṇagaṭi, *s.* Leg ornaments.

ಗಣನೆ gaṇanè, *s.* Regard, esteem. 2. calculation.

ಗಣಾಸ gaṇaṣ, *s.* √The link of a chain. 2. a hook.

ಗಣಾಲ್ gaṇāly, *see* ಸಣಿಲ್.

ಗಣಿತ gaṇita, *s.* Arithmetic, calculation. *adj.* Counted, numbered. —ವಿದ್ಯೆ arithmetic.

ಗಣಿಪುನಿ gaṇipuni, *see* ಸಣಿಪನಿ, ಸುಣಿಪನಿ.

ಗಣಿಲ್ gaṇily, *s.* Tinkling. —ಆಪಿಸಿ to tinkle.

ಗಣೆ gaṇè, *s.* A pole, staff. 2. an arrow. ದೊಂಬೆರೆ— a tumbler's pole; *cf* ಕಣೆ.

ಗಣೇಶ, ಗಣೇಶೆ gaṇēśa, gaṇēśe, *s.* The chief of demi-gods and remover of obstacles. He is invoked at the commencement of auspicious ceremonies; *also* ಗಣಪತಿ.

ಗಣ್ಯ gaṇya, *see* ಗಂಣ್ಯ.

ಗತ್ gaty, *s.* Fatigue, weariness, trouble. ಬೆಂದ್ ಬೆಂದ್ ಗತ್ ಆಯೆ he is done up by working continuously.

ಗತ gata, *adj.* Past, gone, antecedent. —ಆಪಿಸಿ to expire. ಜೀವ—suicide, extinction of life. ಮನೋ—intention, wish, purpose.

ಗತಿ gati, *s.* Destiny, fate, fortune, condition. 2. protection, support. 3. means, resources, income. 4. motion, course. —ಸೋತ್ರ means and family. —ಸೋತ್ರದಾಂತಿನಾಯೆ a poor, helpless man. ಅಫೋ— a downward course; perdition. ಉರ್ವ್ವೆ— an upward *or* heavenward course; salvation. ಕಾಲ— the progress of time. ಸ್ವರ— the motion of planets, their

influence on the human destiny. ಪುರ್— a bad condition; future misery. ಧೈವ— fate, destiny. —ಮಕ್ಕುನಿ to help, show means; to make funeral ceremonies. ಎಂಕ್ ಏರ್— who will protect *or* save me? ಎಂಕ್ ಡಾನೆ— what support have I? what is to become of me? ಎಂಕ್ ಸತಿ ಇಜ್ಜಿ I have no means *or* support.

ಗತು gatu, *see* ಸತ್.

ಗದ gada, *see* ಸಪಿ.

ಗದಗದ gadagada, *s.* A crackling noise. —ಅರ್ಲುನಿ to burn *or* blaze with a crackling noise.

ಗದರ್ gadary, *s.* A lump. 2. an object of love.

ಗದಿಪುನಿ gadipuni, *see* ಸಿಪುನಿ.

ಗದುಕುನಿ, ಗದ್ಡುನಿ gadukuni, gadkuni (ಸಪಿ), *v. n.* To lap, jolt.

ಗದೆ gade *s.* A weapon; a club, mace.

ಗದ್ದಲ gddala, *s.* Confusion, disturbance, noise. —ಮಕ್ಕುನಿ to make noise, to reprove, rebuke; to exhibit magnificence, grandeur.

ಗದ್ದವು, ಗದ್ದಾವು gaddavu gaddāvu, *s.* An earthen plate.

ಗದ್ದಾವುನಿ gaddāvuni, *c. v.* (of ಸದ್ದುನಿ) To shake, move, rock.

ಗದ್ದಿಗೆ gaddigē, *s.* A throne, seat of honour.

ಗದ್ದುನಿ gadduni (ಸಪಿ), *v. n.* To shake, quiver, be agitated.

ಗದ್ದೆಲ gaddela, *see* ಸದ್ದಲ.

ಗದ್ದಯಿ gaddyā, *s.* Prose. —ಪದ್ಯು prose and verse.

ಗಧೆ gadhe, *see* ಸಪಿ.

ಗನ gana, *see* ಘನ.

ಗನಾಗಟ್ಟಿ ganāgatti, *s.* A tinkling article. 2. anklets and toe-ornaments. *adj.* Powerful.

ಗನ್ನಕತ್ತಿರಿ gannakatteri, *see* ಸಂನ ಕತ್ತಿರಿ.

ಗಪ್ ಗapy, *s.* Concealing; suppression. 2. misappropriation. —ಚಿಪ್, —ಚಿಪು silence, quietness. —ಮಕ್ಕುನಿ to hide; to misappropriate.

ಗಪಲತ್ತ ಗapalatu, *s.* A lie, falsehood. 2. shuffling, as cards. 3. misplacing.

ಗಪೆ, ಗಪ್ಪಿ, ಗಪ್ಪೆ gapē, gappi, gappē, *s.* A lie, falsehood. 2. a hoax, humbug. —ಬುದ್ಧಿನಿ, —ಹಾಕುನಿ to tell a lie; to hoax. —ಮಕ್ಕುನಿ to hide, conceal, suppress.

ಗಪ್ಪ ಗappa, *adj.* Silent, quiet; *cf.* ಸಪಿ.

ಗಬಗಬ gabagaba, *s.* Gulping, swallowing. —ತಿನ್ನಿನಿ to gulp, swallow up.

ಗಬ್ಬ ಗabba, *see* ಸರ್ಭ.

ಗಮಗಮ gamagama, *s.* Fragrance, odour; *cf.* ಸಂಮ.

ಗಮತ್ gamatu, *see* ಸಂಮತ್.

ಗಮನ gamana, *s.* Going, moving, motion, course.

ಗಮಸ್ gamasu, *s.* Fragrance, odour. 2. stink, stench.

✓ ಗಮಸುನಿ gamasuni (ಗಮಸ್), *v. n.*  
To smell, scent; stink.

✓ ಗವಾಯಿಸುನಿ gamāyisuni (ಗವಾಯಿಸ್), *v. n.* ✓ To be fragrant, odoriferous. 2. to strike, flag.  
ಗಮೆಯುನಿ, ಗಮೆಲುನಿ, ಗಮೆವುನಿ gamemeyuni, gameluni, gamevuni (ಗಮೆ, ಗಮೆಲ್, ಗಮೆ), *v. n.* To be hot, feel hot, as in a fit of fever.

ಗಯu gaya, *see* ಕಯu.

ಗಯu gaya, *s.* A place of pilgrimage. —ವಾಳಿರ್ the people of Gaya —ಕ್ಷೇತ್ರ the sacred place at Gaya.

ಗಯಾಳu gayāḷu, *adj.* Prodigal, extravagant. —ತನ prodigality. ಗಯಾಳಿ an extravagant woman. ಗಯಾಳೆ an extravagant man.

ಗಯಿಳ್ gayiḷu, *see* ಸ್ತೈಳ್.

✓ ಗರ್, ಗರ, ಗರಗರu garu, gara, garagara, *s.* A whirling noise, turning with rapidity. —ತಿರಿಂಸುನಿ to turn round with rapidity, as a top.

✓ ಗರಕೆನu garakena, *adj.* Clean, clear.

ಗರಗರಿu garagari, *see* ಗರಿ.

ಗರಗಾಸುu garagāsu, *see* ಗರ್ಗಾಸು.

✓ ಗರಡಿu garaḍi, *see* ಕರಡಿ, ಸರಡಿ.

ಗರಡೆu garaḍe, *see* ಸರುಡೆ.

ಗರಣu garana, *see* ಸ್ರಹಣ.

ಗರವುu garamu, *adj.* Hot, warm. *s.* Heat, warmth; *cf.* ಗರ್ವು. —ಮಸಾಲೆ spices for curry.

ಗರಸ್ತೆu garaste, *see* ಸ್ರಹಸ್ತೆ.

ಗರಾಬುu garābu, *see* ಕರಾಬು.

✓ ಗರಿu gari, *s.* A wing, feather.

ಗರಿಮಿu garimi, *see* ಗರ್ವು.

✓ ಗರಿಮೆu garime, *s.* Severity, strictness.

ಗರಿಯುನಿu gariyuni (ಗರಿ), *v. n.* To break off, give way; *cf.* ಗರ್ವು.

ಗರೀಬುu garību, *adj.* Poor. ಗರೀಬೆ a poor man.

✓ ಗರುu garu, *s.* ✓ A rafter. 2. a mould; *cf.* ಕರು. ✓ *adj.* Rough.

ಗರುಗu garuga, *see* ಗರ್ವು.

ಗರುಡu, ಗರುಡೆu garuḍa, garuḍe, *s.* The son of Kaśyapa, having a human form, with a bird's bill and wings, and described to be Vishṇu's vehicle. 2. the Brahmany kite, eagle; *also* —ಪಕ್ಕಿ. ಗರುಡವಾಹನ a wooden form of Garuḍa, used to carry an idol in procession. ಗರುಡಸ್ತಂಭ a post or pillar in front of a temple, with the figure of Garuḍa on its top. ಗರುಡಾಸನ a seat of an idol with the figure of Garuḍa —ವಾತಾಳ a kind of bush, *Ophiorrhiza mungos*. ವಾತಾಳ — a drag to catch things under water; an outer part of a palm-leaf.

ಗರುಪುಟ್ಟುu garupuṭṭa, *s.* A crucible.

✓ ಗರೆu garè, *s.* The shaft of a country water-lift; *cf.* ಕರೆ. —ತ ಪೋಡು a broken tile.

ಗರೆಯಾಟu gareyāṭa, *s.* A kind of game.

ಗರೊಡಿu garoḍi, *s.* The shrine of



the demons called ಜ್ಯುಜಿರ್ಲ. 2. a veranda. 3. a fencing school, gymnasium. —ಸಾಧನೆ gymnastic exercise.

ಗ್ರನೆ garranè, *see* ಸರಸರ.

ಗರ್ಕ garka, *adv.* Suddenly.

ಗರ್ಗ garga, *s.* A kind of medicinal plant, *Eclipta erecta*.

ಗರ್ಗಂಡ garganḍa, *adj.* Profound, 2. thick. —ಕತ್ತಲೆ thick darkness.

ಗರ್ಗಯಿ gargayi, *adj.* Half-ripe, half-grown, as an arecanut *etc.*

ಗರ್ಗಾಸ್ gargāṣṣ, *s.* A saw. —ದ ಕೂಲಿ the teeth of a saw.

ಗರ್ಜನೆ garjanè, *s.* Roaring. —ಮ ಳ್ಪನಿ to roar, bellow.

ಗರ್ಜಿ garji, *s.* Need, necessity, occasion. —ದ ಪೂರ್ತು a time of difficulty.

ಗರ್ತಿ garti, *s.* A married woman. 2. a chaste *or* continent woman.

ಗರ್ನಾಲ್ garnāly, *s.* A mortar. 2. a bomb, cannon.

ಗರ್ಪುನಿ garpuni (ಗರ್), *v. a.* To dig.

ಗರ್ಪೆಲ್ garpely, *s.* Scooping, burrowing.

ಗರ್ಬ garba, *see* ಸರ್ಭ.

ಗರ್ಬೀಜ garbīja, *s.* A melon, the fruit of *Cucumis melo*.

ಗರ್ಭ garbha, *s.* The womb, uterus. 2. pregnancy. 3. embryo. —ಸಿಲೆ, —ಸೂಲ disorder in the womb; colic. —ಆಪಿನಿ, —ಉಂ ತುನಿ to be conceived. —ದೆಪ್ಪನಿ

to cause abortion. —ಫೋಪಿನಿ to miscarry. ಗರ್ಭಿಗು ತಾಗುನಿ, —ಪತ್ತುನಿ to be afraid; to touch the vitals.

ಗರ್ಭಸುತಿ garbhasuti, *s.* A web of cloth woven with red and black thread. —ರುಮಾಲ್ a turban of this kind. —ಶೀಲೆ a female's garment of this kind.

ಗರ್ಭಿಣಿ garbhīṇi, *s.* A pregnant woman.

ಗರ್ಮಸಾಲೆ garmasāle, *see under* ಸರಮು.

ಗರ್ಮಿ, ಗರ್ಮು garmi, garmu, *s.* Heat, burning, warmth; zeal.

ಗರ್ಯುನಿ garyuni, *see* ಸರಿಯುನಿ.

ಗರ್ವ garva, *s.* Pride, arrogance. —ದಾಯೆ a proud *or* arrogant man. —ಮಳ್ಪುನಿ to be proud, haughty. —ಕಟ್ಟುನಿ to subdue one's pride with effort.

ಗರ್ವಿ, ಗರ್ವಿಷ್ಟೆ garvi, garviṣṭe, *s.* A proud man.

ಗಲ್‌ಗುಲ್ galuguly, *s.* A rumbling in the stomach.

ಗಲಗಲ galagala, *s.* A noise caused by bracelets.

ಗಲಬು galabu, *s.* Tumult, confusion, noise.

ಗಲಮೆನ galamena, *see* ಸಲ್ಮೆನ.

ಗಲಸುನಿ galasuni (ಗಲ), *v. a.* To use, employ.

ಗಲಾಸ್ galāṣṣ, *s.* A tumbler. 2. a swinging glass lamp.

ಗಲಿಜ, ಗಲಿಜ್ ಗಲಿಜಾ, ಗಲಿಜ್ಜ, *s.* Dirt, filth, nuisance. —ಮಳ್ಪುನಿ to soil, make filthy.

↓ಗಲಿಬಿಲಿ galibili, *s.* Disorder, confusion, tumult; anarchy; *cf.* ಸಡಿಬಿಡಿ. —ಆಪಿಸಿ to be confused. —ಮಕ್ಕುನಿ to disturb.

ಗಲಿಮೆ galimè, *s.* Acquirement.

ಗಲುಕು, ಗಲ್ಕು, ಗಲ್ಕು galuku, galku, galku, *s.* A noise produced as when sinking *or* diving.

↓ಗಲ್ಜುನಿ galjuni (ಗಲ್ಜುನಿ), *v. a.* To confuse, disturb.

ಗಲ್ತಿ galti, *s.* Error, mistake. 2. misplacing.

ಗಲ್ಪಾಸ್ galpasu, *see* ಗಲ್ಪಸ್.

ಗಲ್ಮಿನ galmena, *s.* Freshness, briskness, vigour.

ಗಲ್ಗು galgu, *see* ಗಲ್ಗು.

↓ಗಲ್ಲ galla, *s.* The lower part of the cheek. —ವಾಸೆ whiskers on the lower part of the cheek; *also* ಸಲ್ಮಿನೆ.

ಗಲ್ಲಾ, ಗಲ್ಲು gallā, gallu, *s.* The gallows. ಸಲ್ಮಿನು ಪಾಡುನಿ to hang, execute a person.

ಗಲ್ಲಿ galli, *s.* A street.

ಗವ gava, *s.* Sense, sensation, consciousness. —ತಪ್ಪುನಿ to be out of senses, be disturbed.

ಗವಲ gavala, *s.* A handful, mouthful. 2. a buffalo's horn; *also* ಕವಲೆ, ಕಬಲೆ.

↓ಗವಸಣಿಗೆ gavasanigè, *s.* The case *or* cover of a fiddle, *etc.*

↓ಗವಿ gavi, *s.* A cave, hole, cell.

ಗವುಡಿ gavudi, *see* ಗೌಡಿ.

ಗವುಡೆ gavude, *see* ಗೌಡೆ.

ಗವುತಮೆ gavutama, *see* ಗೌತಮೆ.

ಗವುಲೆ gaule, *see* ಗೌಲೆ.

ಗವ್ಯು gavya, *s.* The product of a cow. *adj.* Of *or* belonging to a cow; *cf.* ಪಂಚಗವ್ಯು.

ಗವ್ವೆ gavve, *adj.* Very tender.

ಗಸಂಟ್ gasantṭu, *see* ಕಸಂಟ್.

ಗಸಗಸ gasagasa, *s.* Coarseness, roughness. *adj.* Coarse, rough. *adv.* Coarsely, roughly. —ಅರೆಪಿಸಿ to grind coarsely.

ಗಸರ್ gasaru, *see* ಕಸರ್.

ಗಸಿ gasi, *s.* The sediment of oil, pickles, *etc.*

ಗಸೆಯುನಿ gaseyuni (ಗಸೆ), *v. n.* To rub.

ಗಸೇನಿ gaseni, *s.* Difficulty. *adj.* Narrow, strait.

ಗಸ್ತಿ gasti, *s.* A patrole. —ದಾಯಿ a patrole, watchman. —ತಿರಂಕುನಿ to patrole.

↓ಗಳಗಳ galagala, *s.* A noise, as in drinking fast *or* by shaking a cocoanut.

ಗಳಮೆನ galamena, *see* ಸಲ್ಮಿನ.

ಗಳಸುನಿ galasuni, *see* ಸಲಸುನಿ.

ಗಳಿಗೆ galigè, *s.* A fold, crease, wrinkle. 2. *see* ಘಳಿಗೆ. —ಪತ್ತುನಿ to arrange folds. —ಮಕ್ಕುನಿ to fold, double.

ಗಳು, ಗಳೆ galu, galè, *see* ಗರು.

ಗಲ್ಪಸ್ galpasu, *s.* A halter round the neck, a noose. 2. death by hanging. 3. a lie, falsehood.

ಗಲ್ಪು galpu, *see* ಗಲ್ಪು.

ಗಾಂಜಾ ಗ್ರಾಂಜಾ, *s.* The hemp plant, *Cannabis sativa*, whose leaves and fructification are smoked,

or ground in water and drunk for inebriating purposes.

ಗಾಂಟಿ ಗಾಂತಿ, *s.* A kind of sweetmeat.

ಗಾಂಡ್, ಗಾಂಡು ಗಾಂಡು, ಗಾಂಡು, *s.* A coward. 2. a man without self-respect.

ಗಾಂಡಾಗೌಜಿ ಗಾಂಡಾಗೌಜಿ, *s.* Much fuss, much ado.

ಗಾಂಡಿಯುನಿ ಗಾಂಡಿಯುನಿ, *see* ಕಾಡ್ಯುನಿ.

ಗಾಂತ್, ಗಾಂತರ, ಗಾಂತ್ರ ಗಾಂತು, ಗಾಂತಾರಾ, ಗಾಂತ್ರಾ, *s.* Depth. *adj.* Deep.

ಗಾಂದಾಯೆ ಗಾಂದಾಯೆ, *see* ಗಾಂದಾಯೆ.

ಗಾಂದಾರಿ, ಗಾಂದಿನಿ ಗಾಂದಾರಿ, ಗಾಂದಿನಿ, *s.* A roving woman.

ಗಾಂವ್ವಿ ಗಾಂವ್ವಿ, *adj.* Local, country.

ಗಾಗ್ರ ಗಾಾಗ್ರ, *s.* A child's petticoat.

ಗಾಜೆ, ಗಾಜು ಗಾಜೆ, ಗಾಜು, *s.* Glass ware. 2. China ware. 3. *see* ಕಾಜೆ; *cf.* ಗಾಜೆ.

ಗಾಟ್, ಗಾಟೆ ಗಾಟು, ಗಾಟೆ, *adj.* Hot, pungent.

ಗಾಡ್, ಗಾಡ ಗಾಡು, ಗಾಡಾ, *s.* Torment, vexation.

ಗಾಡಿ ಗಾಡಿ, *s.* A bandy, cart, coach. -ಗಾಡೆ, -ದಾಯೆ a coachman. -ಕಟ್ಟುನಿ to harness horses or bullocks to a coach, cart or bandy. -ದೇರುನಿ to drive a cart.

ಗಾಡಿಯುನಿ, ಗಾಡ್ಯುನಿ ಗಾಡಿಯುನಿ, ಗಾಡ್ಯುನಿ, *see* ಕಾಡ್ಯುನಿ.

ಗಾಡಿಯುಳಿ ಗಾಡಿಯುಳಿ, *s.* A small chisel.

ಗಾಢ ಗಾಢಾ, *adj.* Strong, firm. 2. excessive, much, great. -ನಿವ್ರೆ sound sleep.

ಗಾಣ ಗಾಣಾ, *s.* An oil-mill. 2. a sugar-mill. -ದ ಎಂಣೆ oil expressed in a mill. -ದ ಕಣಿ, -ದ ಸಣಿ the perpendicular roller of a mill. -ದ ಜಿಡ್ಡೆ the excavated trunk of a tree, used as the body of a mill. -ದಾಯೆ an oilman. -ಪಾಡುನಿ to work a mill.

ಗಾಣಿಗೆ ಗಾಣಿಗೆ, *s.* An oil-miller.

ಗಾಣುನಿ ಗಾಣುನಿ (ಗಾಣು), *v. n.* To smoke, burn to cinders, glow; *cf.* ಸಮೆಲುನಿ.

ಗಾತ, ಗಾತಕ, ಗಾತಿ ಗಾತಾ, ಗಾತಾಕಾ, ಗಾತಿ, *see* ಘಾತ.

ಗಾತಕೆ, ಗಾತುಗೆ ಗಾತಾಕೆ, ಗಾತುಗೆ, *s.* A treacherous man.

ಗಾತ್ರ ಗಾತ್ರಾ, *s.* The body. 2. a member or limb. *adj.* Stout, thick.

ಗಾದಿನಿ, ಗಾದಿನಿ ಗಾದಿನಿ, ಗಾದಿವಿ, *see* ಗಾಂದಾರಿ.

ಗಾದೆ, ಗಾಡೆ ಗಾಡೆ, ಗಾಡೆ, *s.* A proverb, adage.

ಗಾನ ಗಾಣಾ, *s.* Psalmody, music. -ವಿಡ್ಯು the science of psalmody.

ಗಾಪು ಗಾಪು, *see* ಗಾಬು.

ಗಾಬಡಿ ಗಾಬಡಿ, *s.* A leak, hole in a vessel. -ಪಾಡುನಿ to repair a leak. -ಲಕ್ಕುನಿ a vessel to leak.

ಗಾಬರಿ, ಗಾಬರಿ ಗಾಬರಿ, ಗಾಬರಿ, *s.* Perplexity, confusion, alarm, perturbation. -ಆಪಿನಿ to be perplexed, alarmed, confused. -ಮಕ್ಕುನಿ to alarm, perplex.

ಗಾಬಿ gābi, s. Darkness.

ಗಾಬಿಡಿ, ಗಾಬುಡಿ gābidi, gābudī, see ಸಾಬಡಿ.

ಗಾಬು, ಗಾಬೆ gābu, gābè, s. Agitation, commotion, disturbance, ferment. 2. rumour. ಸಾಬೇ ಸಾಬು rumour upon rumour.

ಗಾಬ್ರಿ gābri, see ಸಾಬರಿ.

ಗಾಮಿನಿ gāmini, s. Confluence, junction.

ಗಾಯ ಗāya, see ಘಾಯ. [cian.

ಗಾಯಕೆ ಗāyake, s. A singer, musi-

ಗಾಯತ್ರಿ ಗāyatri, s. The most sacred incantation of the Brahmans, namely ಹಿಂ ಭೂಭು ವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧೀಯೋಯೋನಃ ಪ್ರಚೋದಯಾತ್. [sic; cf. ಸಾಸ.

ಗಾಯನ ಗāyana, s. Singing, mu-

ಗಾರ್ ಗāru, adj. Dry. 2. hot. -ಕಂಡ a dry field. -ಆಪಿನಿ to be dried, heated.

ಗಾರಣೆ, ಗಾರನೆ ಗāranè, gāranè, s. Whitewashing or painting walls, etc. -ಕೊಪಿನಿ, -ಪಾಡುನಿ, -ಮಳ್ಳುನಿ to whitewash or paint them. [or fritter.

ಗಾರಿಗೆ ಗārigè, s. A kind of cake ಗಾರಿಪುನಿ ಗāripuni, see ಸಾಲಿಪುನಿ.

ಗಾರೆ ಗārè, s. Lime plaster, a composition of lime, earth, etc.

ಗಾರೆ ಗāre, An affix of nouns denoting profession, employment, etc.; as, ಕುದುರೆ- a horse-keeper. ಚಾಡಿ- a backbiter. ಬಳೆ- a seller of bracelets. ಸುಳ್ಳು- a liar.

ಗಾರ್ಗಂಡಕತ್ತಲೆ, ಗಾರ್ಗತ್ತಲೆ gār-gandakattalè, gārgattalè, see ಕಾರ್ಗತ್ತಲೆ.

ಗಾರ್ಸನ್, ಗಾರ್ಸಿ ಗārsanu, gārsi, s. A store, provision.

ಗಾರ್ ಮೇಲ್ ಗālumēly, adv. Headlong, topsyturvy.

ಗಾಲ ಗāla, see ಸಾಳ.

ಗಾಲಿ ಗāli, s. A wheel. 2. see ಸಾಳ. -ತಿರುಗುನಿ the wheel to turn round. ಸಾಡಿದ- a cart wheel.

ಗಾಲಿಪುನಿ ಗālipuni (ಸಾಲಿ), v. a. To strain, filter.

ಗಾಲಿಯುನಿ, ಗಾಲ್ಯುನಿ ಗāliyuni, gālyuni (ಸಾಲಿ), v. n. To be strained, filtered.

ಗಾಲಿಸುನಿ ಗālisuni (ಸಾಲಿಸಿ), v. a. To separate grain from refuse by washing. 2. to strain, filter.

ಗಾವಳಿ ಗāvalè, s. Jugglery. -ದಾಯೆ a juggler. -ವಿದ್ಯು conjuration.

ಗಾವು ಗāvu, s. Heat. 2. fomentation. 3. glare; cf. ಕಾಪು.

ಗಾವುದ ಗāvuda, s. A stage or distance of twelve miles.

ಗಾಸಿ ಗāsi, s. Fatigue, exhaustion, toil, pain, trouble. 2. the state of being emptied. 3. end, termination, death. -ಆಪಿನಿ to be distressed, wearied; to be confused, dissatisfied.

ಗಾಳ ಗāla, s. An angle, fish-hook.

ಗಾಳಿ ಗāli, s. Wind, air. 2. breath. -ಸಂಟೆ a falsehood. -ಸಟ a paper kite. -ವರ್ತಮಾನ, -ಸುದ್ದಿ an unfounded rumour,

a false report. —ಪಾಡುನಿ to fan. —ಬೀಜುನಿ wind to blow.  
 ಗಾಳಿಯುನಿ, ಗಾಳ್ಯುನಿ ಗ್ರಾಹಿಯುನಿ, ಗ್ರಾಹಿಯುನಿ, see ಕಾಲಿಯುನಿ.  
 ಗಿಂಡಿ, ಗಿಂಡ್ಯ, ಗಿಂಡ್ಯೆ ಗಿಂಧಿ, ಗಿಂಧ್ಯಾ, ಗಿಂಧ್ಯೆ, s. A goblet, small metal vessel.  
 ಗಿಂಣಲ್ ಗಿನ್ನಲ್, s. A goglet, cup of bell-metal.  
 ಗಿಂಪು gimpu, see ಗಿಡ್ಡು.  
 ಗಿಂಮು, ಗಿಂಮು ಗಿಮ್ಮ, gimmu, see ಗುಂಮು, ಗುಂಮು.  
 ಗಿಜರ್, ಗಿಜರ್ ಗಿಜಾರು, ಗಿಜಾರು, see ಕಿರಂಜಿ.  
 ಗಿಜಿಕಿಟ್ಟೆ ಗಿಜಿಕಿಟ್ಟೆ, see ಕಿಜಿಕಿಟ್ಟೆ.  
 ಗಿಜಿಗಿಜಿ ಗಿಜಿಗಿಜಿ, adj. Soft, pul-  
 pous. s. A chirping noise. 2. a rattle, toy. —ಜ್ಯೆ the shrub *Crotoloria verrucosa*.  
 ಗಿಜಿಬಿಜಿ ಗಿಜಿಬಿಜಿ, see ಗಜಿಬಿಜಿ.  
 ಗಿಜಿಲ್ ಗಿಜಿಲ್, s. Confusion; also ಗಜಿಲಾಖ. adj. Confused. —ಅಡ್ ಫೋಪಿನಿ to become confused.  
 ಗಿಜ್ಜು ಗಿಜ್ಜು, adj. Thick, full. s. A heap, mass, crowd.  
 ಗಿಟ್ಟು, ಗಿಟ್ಟು, ಗಿಟ್ಟು ಗಿಟ್ಟು, ಗಿಟ್ಟು, ಗಿಟ್ಟು, s. Scoria, dross of smelted iron. —ಪಾಡುನಿ to repair an earthen vessel with its paste; cf. ಕಿಟ್ಟು.  
 ಗಿಟ್ಟು ಗಿಟ್ಟು, adj. Proximate, near. ಗಿಟ್ಟು ಗಿಟ್ಟು, see ಗಿಟ್ಟು.  
 ಗಿಡ್ಂಗ್, ಗಿಡ್ಕ್ ಗಿಡುಂಗು, ಗಿಡುಕ್ಯು, see ಗಿಡ್ಡು.  
 ಗಿಡ್ಗೆ, ಗಿಡ್ಗೆ ಗಿಡುಗ್ಗೆ, ಗಿಡಾಗ್ಗೆ, see ಗಿಡಿ.  
 ಗಿಡ್ಪು ಗಿಡುಪು, see ಗಿಡ್ಡು.

ಗಿಡ್ಪುನಿ ಗಿಡುಪುನಿ, see ಗಿಡಿಪುನಿ.  
 ಗಿಡ ಗಿಡ, s. A shrub. —ಮೂಲಿಕೆ a medicinal drug.  
 ಗಿಡಕ ಗಿಡಕ, see ಗಿಡ್ಡು.  
 ಗಿಡಿ ಗಿಡಿ, s. The falcon or hawk; an eagle. —ಆಟ a kind of game. —ದೇರುನಿ to play at such a game. ಕಾರಿ— a black eagle or hawk. ಕೆಂಪು— a red eagle.  
 ಗಿಡಿಕೆ, ಗಿಡಿಕೆ ಗಿಡಿಕೆ, ಗಿಡಿಕೆ, see ಗಿಡ್ಡು.  
 ಗಿಡಿಪುನಿ ಗಿಡಿಪುನಿ (ಗಿಡಿ), v. a. To make fast.  
 ಗಿಡಿಬಿಡಿ ಗಿಡಿಬಿಡಿ, s. A small drum played by turning it up and down in the hand.  
 ಗಿಡಿಯಾವುನಿ ಗಿಡಿಯಾವುನಿ, c. v. (of ಗಿಡಿಯುನಿ) To cause to run, to drive, race.  
 ಗಿಡಿಯುನಿ ಗಿಡಿಯುನಿ (ಗಿಡಿ), v. n. To run. ಗಿಡ್ಡುಬಿಡು to attack, assail.  
 ಗಿಡೆ ಗಿಡೆ, s. A partner in a game. 2. see ಜಿಡೆ. —ಪತ್ತುನಿ to choose a partner.  
 ಗಿಡ್ಡು ಗಿಡ್ಡು, s. A stopper, cork.  
 ಗಿಡ್ಡು ಗಿಡ್ಡು, draught. —ನೀರಿ a mouthful of water.  
 ಗಿಡ್ಡು ಗಿಡ್ಡು, s. A blind or screen, made of palm leaves. 2. a rib.  
 ಗಿಡ್ಡು ಗಿಡ್ಡು, adj. Small, short. —ತನ smallness.  
 ಗಿಡ್ಡಿ, ಗಿಡ್ಡು ಗಿಡ್ಡಿ, ಗಿಡ್ಡು, s. A short woman.  
 ಗಿಡ್ಡೆ, ಗಿಡ್ಡೆಲೆ, ಗಿಡ್ಡೆ, ಗಿಡ್ಡೆಲೆ ಗಿಡ್ಡೆ, ಗಿಡ್ಡೆಲೆ, ಗಿಡ್ಡೆಲೆ, s. A dwarf, short man,

- ಗಿಡ್ಡ gidda, *s.* A kind of tonsure.  
 ಗಿಡ್ಡೆರು gidderu, *s.* A race-buffalo.  
 ಗಿಡ್ಡು gidpu, *s.* Thickness. *adj.*  
 Thick, stout.  
 ಗಿಡ್ಡೈ gidye, *s.* A kind of cock.  
 ↓ *Adj.* Short; *cf.* ಗಡ್ಡೈ.  
 ಗಿಡ್ಡೈದಯೆರು gidyedayeru, *see* ಗಿಡ್ಡೈರು.  
 ↓ ಗಿಣಿ gini, *see* ಗಳಿ.  
 ↓ ಗಿಣಿಗಿಣಿ, ಗಿಣಿಲ್ ಗಿಣಿಗಿಣಿ, giniḷu, *s.*  
 The tinkling sound of a small bell.  
 ↓ ಗಿಡ್‌ಪುನಿ, ಗಿಡ್‌ರುನಿ, ಗಿಡ್‌ದುನಿ, ಗಿಡ್‌ದುನಿ  
 gidḷupuni, gidḷuruni, gidḷuruni,  
 gidḷruni, *see* ಗಿಡ್‌ಪುನಿ.  
 ಗಿಡಿಪುನಿ gidipuni, *see* ಗಿಡಿಪುನಿ. 2. *see*  
 ಜಡಿಪುನಿ.  
 ↓ ಗಿಡ್ಡು gidpu, *s.* Loosening.  
 ಗಿರವು, ಗಿರಾವು giravu, girāvu, *s.*  
 Epilepsy; *also* ಗಿರವುರೋಗ. —ಪ  
 ತ್ತುನಿ to suffer from it. ಪಂಜಿ—  
 a kind of epilepsy.  
 ಗಿರಾಕಿ, ಗ್ರಾಕಿ girāki, grāki, *s.*  
 A customer, purchaser.  
 ಗಿರಾಗತಿ girāgati, *s.* Family af-  
 fairs. 2. influence of evil stars  
 upon one's fortune, fate.  
 ಗಿರಿ giri, *s.* A mountain.  
 ಗಿರಿಕೋಲ್ girikōlu, *see* ಗಿರಿಕೋಲು.  
 ↓ ಗಿರಿಗಿ girigi, *s.* A female's under-  
 dress of striped cloth.  
 ↓ ಗಿರಿಗಿಟ್ಟು girigitti, *s.* A child's toy,  
 with wheels whirling round  
 by means of a string between  
 them. 2. a kind of gambling  
 by turning round a ball, dot-  
 ted with figures, in a plate.

- ↓ ಗಿರಿಗಿರಿ girigiri, *s.* Creaking. *adv.*  
 Quickly, speedily. —ತಿರುಂಸುನಿ  
 to turn round with great  
 speed.  
 ಗಿರಿದ್‌ಪೋಪಿನಿ giridḷpōpini, *see* ಗಿ  
 ಷ್‌ಪುನಿ. 2. *see* ಗಿರಿಯುನಿ.  
 ಗಿರಿಯಂತ್ರ ಗಿರಿಯಂತ್ರ, *s.* Ruin.  
 ಗಿರಿಯಾಟ ಗಿರಿಯಾಟ, *s.* Wandering;  
 vagabondage.  
 ಗಿರಿಯುನಿ giriyuni (ಗಿರಿ), *v. n.* To  
 wander, roam. 2. to suffer  
 from giddiness. ತರಿ— to be  
 giddy.  
 ಗಿರಿಯೆಲೆ giriyele, *s.* A wanderer,  
 vagabond.  
 ಗಿರ್ಕ್ ಗಿರ್ಕ್, *see* ಗಿಲ್ಕಿ.  
 ಗಿರ್ಕಾಲ್ girkālu, *s.* The smallest  
 fraction of a coin. [peg.  
 ಗಿರ್ಕೋಲ್ girkōlu, *s.* A wooden  
 ↓ ಗಿರ್ಪುನಿ girpuni (ಗಿರಿ), *v. a.* To  
 loosen, untie, break, pull  
 down. ಇಟ್ಟು— to pull down a  
 house. *v. n.* To be loose, be  
 pulled down, to break.  
 ಗಿರ್ಬುದಾರಿ girbudāri, *s.* Fate,  
 misfortune.  
 ಗಿಲ್‌ಂಬಿ gilumbi, *see* ಜಿಲ್ಬಿ.  
 ಗಿಲಿಕಿಟ್ಟು gilikitṭi, *see* ಕಿಜಿಕಿಟ್ಟು.  
 ↓ ಗಿಲ್ಕು, ಗಿಲ್ಕಿ gilku, gilki, *s.* Fear;  
 trembling.  
 ↓ ಗಿಳಿ gili, *s.* A parrot; *cf.* ಗಿಣಿ.  
 —ಕುಕ್ಕು a kind of mango. —ತ  
 ವಾಲೆ, —ಬಾವಿಲೆ kinds of ear-  
 ornament.  
 ಗಿಳಿಗಿಳಿ giligili, *s.* A jingling  
 sound.  
 ಗಿಳಿಗಿಜ್ಜಿ giligejje, *s.* A necklace.

- ಗಿಳಿಮೂಕು gilimūku, *s.* A hooked nose. 2. an ornamental carving on door posts.
- ಗಿಳಿಚುನಿ gīḥuni (ಗೀಞ್), *v. a.* To draw lines, to rule. 2. to scratch over with a pen, scrawl, erase; *cf.* ಕೀಚುನಿ.
- ಗಿಳೆಟ್ ಗಿಟ್ರು, *s.* A line, stroke, mark. —ಪಾಡುನಿ to draw a line.
- ಗಿಳೆಟ್ ಗಿಟ್ರು, *see* ಕೀಞ್.
- ಗಿಳೆತ ಗಿಟಾ, *s.* A song, hymn.
- ಗಿಳೆರ್, ಗಿಳೆರು ಗಿರ್ರು, ಗಿರು, *s.* A scratch, superficial wound or mark, slight incision.
- ಗಿಳೆರುನಿ ಗಿರುನಿ (ಗೀಞ್), *v. a.* To scratch, wound slightly by the nails, *etc.*
- ಗಿಳೆಲ್ ಗಿಲ್ರು, *see* ಕೀಞ್.
- ಗಿಳೆಸುನಿ ಗಿಸುನಿ (ಗೀಞ್), *v. a.* To pare, strip off, shave, scrape. ತರೆ— to shave the head. ಗೀಸುನಾಯೆ a barber.
- ಗಿಳೆಸುಳಿ ಗಿಸುಲಿ, *see* ಕೀಸುಳಿ.
- ಗುಂಗೆ ಗುಂಗೇ, *s.* Mould, downy substance —ಪತ್ತುನಿ to mould, get mouldy.
- ಗುಂಜಿ ಗುಂಜಿ, *see* ಸೂಂಜಿ.
- ಗುಂಟ, ಗುಂಟೆ, ಗುಂಟೆ ಗುಂಟಾ, ಗುಂಟಿ, ಗುಂಟೆ, *see* ಸೂಂಟ.
- ಗುಂಟಕೆ ಗುಂಟಾಕೆ, *s.* A bastard.
- ಗುಂಡ ಗುಂಡಾ, *s.* The idol's apartment in a pagoda. 2. a closet, small room. 3. a kind of cake or pudding boiled over steam.
- ಗುಂಡಲ ಗುಂಡಲಾ, *s.* An ear-ornament.

- ಗುಂಡಾಂತರ ಗುಂಡಾಂತರಾ, *s.* Sapping the foundation, undermining, ruining.
- ಗುಂಡಿ ಗುಂಡಿ, *s.* An abyss, gulf, great depth. —ಕೆಂಪಾಯಿ one with deep or large eyes.
- ಗುಂಡಿಗೆ ಗುಂಡಿಗೇ, *s.* The breast, heart. 2. bravery, courage.
- ಗುಂಡು ಗುಂಡು, *s.* A ball, bullet. anything round. *adj.* Round, globular. —ಕಲ್ಲೆ a grinding stone, roller. —ದೂಜಿ a pin. —ರುಮೆ round. —ಸುಠಾ a necklace of large gold beads. —ಹಾಳತ ಗುಣಿಸು, —ಹಾಕುನಿ to fire with a bullet,
- ಗುಂಡುಳಿ ಗುಂಡುಲಿ, *s.* A round chisel.
- ಗುಂಡೆ ಗುಂಡೆ, *s.* Courage. *adj.* Round. —ಕಾಯಿ the heart.
- ಗುಂಪು ಗುಂಪು, *adj.* Secret, concealed.
- ಗುಂಪು ಗುಂಪು, *s.* A flock, assemblage, crowd, multitude, heap. —ಕೂಡಾವುನಿ to collect. —ಕೂಡುನಿ to assemble. —ಗುಂಪಾವ್ in crowds, flocks.
- ಗುಂಮು ಗುಂಮು, *see* ಸೂಂಮು.
- ಗುಂಮು ಗುಂಮು, *s.* Stench, stinking. 2. a quick, sharp noise. —ಅನಿನಿ to make a sudden, sharp noise; to stink.
- ಗುಂಮು ಗುಂಮು, *adj.* Unequal, irregular. —ಮಣಿ an irregular stool.
- ಗುಂಮುಟೆ, ಗುಂಮುಡೆ ಗುಂಮುಡೆ ಗುಂಮುಡೆ, *s.* A statue of Buddha. 2. a kind of drum.

ಗುಂಮು gummu, *s.* A noise produced, as in firing a gun.  
2. cooing, as a wild dove.  
3. a cuff, blow.

↓ ಗುಂಮುನಿ gummoni (ಗುಂಮು), *v. n.*  
To blow, cuff.

↓ ಗುಂಮೆ gumme, *s.* ↓ An owl. 2. a bugbear. —ವಾನ್ a kind of fish. —ಸೂರುನಿ to hoot. ಸಾದಿ ದ— the nave of a wheel.

ಗುಂಮೆಯುನಿ gummeyuni (ಗುಂಮೆ), *v. n.* To rise.

ಗುಂಸು gum̄su, *see* ಸುಮುಸು.

✓ ಗುಂಪೆ, ಗುಂಪೆ ಗುಂಪೆ, gurmpè, gurmbè, *s.* A pond, pool, puddle.

ಗುಂಬು gurmbu, *see* ಕೊಂಬು.

ಗುಕ್ಕಿ gukki, *see* ದುಕ್ಕಿ.

ಗುಗ್ಗಿಲ್ guggily, *s.* Damp soil.

↓ ಗುಗ್ಗುರಿ gugguri, *s.* Soaked grain.

✓ ಗುಗ್ಗುರು gugguru, *s.* A small insect infesting grain or corn.

↓ ಗುಗ್ಗುಳ guggula, *s.* Bdellium, a fragrant gum of the tree *Boswellia glabra*.

ಗುಚಿ guci, *s.* Buttress, stay.

ಗುಚ್ಚಿ gucci, *see* ಕುಚ್ಚಿ.

ಗುಜರಾನಿ, ಗುಜರಾನ್, ಗುಜಾರ್, ಗುಜಾರ ಗುಜರಾನಿ, ಗುಜರಾನು, ಗುಜರಾನು, ಗುಜರಾನು, *s.* The mode of passing time. 2. livelihood, living, life. —ಮಟ್ಟುನಿ to live according to one's means.

ಗುಜಿ, ಗುಜು गुजि, गुजु, *adj.* Short and stout. ↓ 2. whispering, speaking in an under tone.

—ಕುಂಟಿ, —ಸುಂಟಿ a stout dwarf.

—ವಾತೆರ talking in whispers.

ಗುಜುಗುಜು गुजुगुजु, *s.* A boiling or bubbling noise. —ಕೊಡಪುನಿ to bubble up.

ಗುಜಿ गुजे, *see* ಸುಜಿ.

ಗುಜ್ಜನಿಗೆ गुज्जनिगे, *s.* A metallic oil-pot with a tapering mouth.

ಗುಜ್ಜನೆ गुज्जने, *s.* Quarreling.

ಗುಜ್ಜರಿ गुज्जरी *adj.* Fruitful.

ಗುಜ್ಜರೆ गुज्जरे, *s.* A native of Guzerat.

ಗುಜ್ಜಿ गुज्जि, *see* ಸುಜ್ಜಿ.

✓ ಗುಜ್ಜಿ, ಗುಜ್ಜು गुज्जि, गुज्जु, *s.* ↓ A pole or post fixed in water.

↓ 2. conversing in whisper. —ವಾತುನಿ to fix a pole in water.

↓ ಗುಜ್ಜಿರ್ गुज्जिर, *adj.* Curled. —ಕುಜಾಲ್, —ತರೆ curled hair.

✓ ಗುಜ್ಜಿ ಗುಜ್ಜೆ, *s.* ↓ A tender or half-ripe jack-fruit. 2. a kind of buffalo. —ಕಳ್ಳಸೆ a very tender jack fruit. ದೇವಿ— the fruit of *Artocarpus incisa*, bread-fruit.

ಗುಟೆಗೆ गुटिगे, *s.* A kind of drum.

✓ ಗುಟುಕ, ಗುಟುಕು गुटुका, गुटुकु, *s.* A single gulp, a draught; *cf.* ಗಡ್ಡೆ.

↓ ಗುಟ್ಟು गुट्टु, *s.* A secret, mystery. 2. one's private affairs. *adj.* Secret. —ದಾಯಿ a reserved man. —ಪತ್ತುನಿ to find out a secret, to trace. —ಮದಪುನಿ to consult secretly.

ಗುಟ್ಟಿ गुट्टि, *see* ಕುಟ್ಟಿ.

ಗುಡ ಗುಡ, *s.* Coarse sugar.

ಗುಡದಿ गुडदि, *see* ಸುಡ್ಡಿ.



- ಗುಡಾಕ್ ಗುದಾಕ್, *s.* A narcotic composition of tobacco and other ingredients, used for smoking *or* snuff.
- ಗುಡಾನ ಗುದಾನ, *s.* A large vessel with small mouth; *cf.* ಸುರ್ಕೆ.
- ಗುಡಾರ ಗುದಾರ, *s.* A tent.
- ಗುಡಿ ಗುಡಿ, *s.* A small pagoda *or* shrine.
- ಗುಡಿಗಾರೆ ಗುಡಿಗಾರೆ, *s.* A turner and cabinet maker.
- ಗುಡಿಗುಡಿ ಗುಡಿಗುಡಿ, *see* ಸುಡುಸುಡಿ.
- ಗುಡಿಚಿಲ್, ಗುಡಿಸಲ್, ಗುಡಿಸಿಲ್ ಗುಡಿಚಿಲ್, ಗುಡಿಸಲ್, ಗುಡಿಸಿಲ್, *s.* A hut, shed.
- ಗುಡಿದಿ ಗುಡಿದಿ, *see* ಸುಡ್ಡಿ.
- ಗುಡಿಸಿ ಗುಡಿಸಿ, *see* ಸುಡ್ಡಿ.
- ಗುಡುಂಬು ಗುಡುಂಬು, *s.* Gulping.  
2. the noise of anything falling into a well *etc.*
- ಗುಡುಗುಡಿ ಗುಡುಗುಡಿ, *s.* A hubble-bubble, hooka.
- ಗುಡುಗುಡು ಗುಡುಗುಡು, *s.* A rumbling noise, as of thunder.  
2. a noise made in smoking tobacco in a hubble-bubble.  
3. a noise made in shaking a cocoanut whose kernel has dried within. —ಜಾಂಬು, *see* ಜಮನೀರೋಳು.
- ಗುಡುಸು ಗುಡುಸು, *see* ಸುಡ್ಡು.
- ಗುಡೆ ಗುಡೆ, *see* ಕುಡೆ. [ಗಡ್ಡೆ.]
- ಗುಡ್ಡು, ಗುಡ್ಡು ಗುಡ್ಡು, ಗುಡ್ಡು, *see* ಗುಡ್ಡು.
- ಗುಡ್ಡುಗುಡ್ಡು ಗುಡ್ಡುಗುಡ್ಡು, *adv.* Hastily, hurriedly.
- ಗುಡ್ಡೆ ಗುಡ್ಡೆ, *s.* A crooked man.
- ಗುಡ್ಡೆ ಗುಡ್ಡೆ, *s.* A small earthen vessel.

- ಗುಡ್ಡಿಲ್ ಗುಡ್ಡಿಲ್, *see* ಸುಡಿಚಿಲ್.
- ಗುಡ್ಡುಮಲ್ಲಿಗೆ ಗುಡ್ಡುಮಲ್ಲಿಗೆ, *s.* A short, thick kind of jassamine.
- ಗುಡ್ಡೆ ಗುಡ್ಡೆ, *s.* A hill. —ಲಾಂಬು a kind of mushroom. —ಮಿತ್ತಾಪನಿ to ascend a hill; to forget what is learnt.
- ಗುಡ್ಡೆಟ್ಟಿ ಗುಡ್ಡೆಟ್ಟಿ, *s.* A kind of small prawn.
- ಗುಡ್ಡೆಲೆ ಗುಡ್ಡೆಲೆ, *s.* A cultivator, peasant.
- ಗುಡ್ಡಮ್ ಗುಡ್ಡಮ್, *s.* A blow, cuff, box.
- ಗುಡ್ಡಲಾಮ್ ಗುಡ್ಡಲಾಮ್, *s.* An artifice, expedient, shift. 2. fraud, deception. 3. a kind of mint.
- ಗುಡ್ಡಿ ಗುಡ್ಡಿ, *s.* The stopper of a small phial.
- ಗುಡ್ಡಲೆ ಗುಡ್ಡಲೆ, *see* ಸುಡ್ಡೆಲೆ.
- ಗುಡ್ಡಿ ಗುಡ್ಡಿ, *s.* The embodied form of letter ಇ *or* ಈ, as in ಕೆ, ಕೇ.
- ಗುಡ್ಡಿಲ್ ಗುಡ್ಡಿಲ್, *see* ಸುಡಿಚಿಲ್.
- ಗುಡ್ಡು ಗುಡ್ಡು, *s.* A kind of broom.  
2. a fetid smell, stench. —ಚೆಯಿಪಿನಿ to stink.
- ಗುಡ್ಡೊಲು ಗುಡ್ಡೊಲು, *s.* Hitting from a distance. —ಪಾಡುನಿ to hit *or* strike from a distance.
- ಗುಣ ಗುಣ, *s.* A quality, property, attribute. 2. temper, disposition. 3. excellence, merit. 4. moral *or* physical improvement, recovery from sickness, restoration to health. 5. use, advantage. —ದೋಷ good and evil. —ವಂತೆ an excellent man. —ಆಪಿನಿ to recover from

sickness; to win, gain. —ತಿ  
 ಕ್ಕುನಿ to derive benefit. —ಮೆಚ್ಚು  
 ನಿ to cure a disease; to  
 decide in one's favour.

ಗುಣಕ ಗುಣಕಾ, s. The multiplier,  
*arith.*

ಗುಣಗಾರೆ, ಗುಣಾದಿಗೆ ಗುಣಾಗಾರೆ, ಗು-  
 ನಾದಿಗಿ, s. A good or virtuous  
 man. —ದಿ a virtuous woman.

ಗುಣಾಕಾರ ಗುಣಾಕಾರ, s. Multipli-  
 cation. —ಮೆಚ್ಚುನಿ to multiply.

ಗುಣಿತ ಗುಣಿತ, *see* ಗಣಿತ.

ಗುಣಿತೋಣುನಿ ಗುಣಿತುನಿ, *v. refl.* To  
 be pondering, thinking. 2. to  
 be calculating, reckoning.

ಗುಣಿಪುನಿ ಗುಣಿಪುನಿ (ಗುಣಿ), *v. a.*  
 To multiply; to calculate.

↓ ಗುಣುಗುಟ್ಟು, ಗುಣುಗುಣು ಗುಣುಗು-  
 ತ್ತು, ಗುಣುಗುಣು, s. Murmuring,  
 muttering, grumbling.

↓ ಗುಣುಗುಟ್ಟುನಿ ಗುಣುಗುಟ್ಟುನಿ (ಗುಣುಗು-  
 ಱು), *v. n.* To mutter, murmur,  
 grumble; also ಗುಣುಗುಣು ಪಾ  
 ತೆರುನಿ. [murmurs.

ಗುಣುಣ್ಣಿ ಗುಣುಣ್ಣಿ, s. One who

ಗುಣುಣ್ಣಿ ಗುಣುಣ್ಣಿ, s. The multiplicand.

ಗುತ್ತ ಗುತ್ತ, *see* ಸುಪಿತ, ಸುಪುನಿ.

ಗುತ್ತದಾರೆ guttadāre, *see* ಸುತ್ತದಾರೆ.

ಗುತ್ತಯ guttaya, s. A stipulated  
 supply, as of liquor.

ಗುತ್ತಿ gutti, *see* ಕುತ್ತಿ.

↓ ಗುತ್ತಿಗೆ guttigē, s. An ale-house,  
 liquor-shop. —ದಾಯಿ the keep-  
 er of an ale-house or liquor-  
 shop

ಗುತ್ತಿನಾಯಿ guttināye, s. A Bant.  
 2. the holder of a manor or

landed property with certain  
 privileges attached to it.

ಗುತ್ತು guttu, s. A manor-house  
 with certain privileges at-  
 tached to it. 2. a leap,  
 jump. 3. a stride. —ದಾಯಿ,  
*see* ಸುತ್ತಿನಾಯಿ, —ದಿಪಿನಿ to take  
 strides. —ಲಾಸ್ಯನಿ to jump.

↓ ಗುತ್ತಿದಾರೆ guttidāre, s. The hold-  
 er of a monopoly, a liquor  
 contractor.

ಗುತ್ತುನಿ guttruni, *see* ಸುಪುನಿ.

ಗುದಣೆ, ಗುದನೆ ಗುದಾಣೆ, ಗುದಾನೆ, s.  
*Solanum pubescens*, a kind  
 of thorny shrub used in medi-  
 cine. —ಕಾಯಿ its fruit.

↓ ಗುದಿಗೆ gudigē, s. A club, cudgel.  
 —ಪೆಟ್ಟೆ a blow, hit with a  
 cudgel. —ಕಾಸ್ಯು resorting to  
 force, transgressing law.

ಗುದಿಪುನಿ gudipuni, *see* ಕುದಿಪುನಿ.

ಗುದುಗುದು gudugudu, *see* ಸುಜು  
 ಸುಜು.

ಗುದ್ದಣ್ ಗುದ್ದಾಣ್, s. A long pole.  
 ಫೋಂದ ಫೋಜಿ ಸುಪ್ಪಣ್, ಬತ್ತೆಂಡ ಫೋಜಿ  
 ಕುಕ್ಕು if lost it will be a stick,  
 if gained it will be a mango  
 (said of a doubtful enter-  
 prise).

↓ ಗುದ್ದಲಿ guddali, *see* ಸುದ್ದಲಿ.

ಗುದ್ದಳ್ ಗುದ್ದಾಳ್, s. A worn out  
 plough.

ಗುದ್ದಾಟ, ಗುದ್ದಾಟಿ ಗುದ್ದಾಟ, gud-  
 dyāṭa, s. Boxing cuffing,  
 thumping.

↓ ಗುದ್ದು guddu, s. A blow, box,  
 cuff. —ಕಳ್ಳ a stone used by

toddy-drawers, a pounding stone.

✓ಗುದ್ದುನಿ gudduni (ಗುದ್ದು), *v. a.* To box, cuff, beat.

✓ಗುದ್ದೊಲಿ guddoli, *s.* A kind of pickaxe. —ಕೆರೆಂಗ್ a kind of sweet potatoes. —ನಂಗ್ a kind of fish. —ಪಾಡುನಿ to burrow, dig; to dig a pit as the first ceremony of the Moharam festival; to ramp, leap and frisk about in play.

ಗುದ್ದೊಲಿಪುನಿ guddolipuni (ಗುದ್ದೊಲಿ), *v. a.* To dig with a pick-axe.

✓ಗುನುಗುನು gunugunu, *see* ಸುಣು ಸುಟ್ಟು.

ಗುಪಿತ, ಗುಪ್ತ, gupita, gupta, *adj.* Hidden, concealed, secret.

ಗುಪ್ಪುನಿ guppuni (ಗು), *v. a.* To pour, shed, spill; *also* ಸೂಚುನಿ, ಸೂಸುನಿ.

✓ಗುಪ್ಪೆ guppè, *s.* A heap.

ಗುಬಿತ gubita, *see* ಸುಪಿತ.

✓ಗುಬ್ಬಿ, ಗುಬ್ಬೆ gubbi, gubbè, *s.* A stud, ornamental knob. 2. a button. | 3. *see* ಸುಬರ್ಬಿ.

ಗುಮ್‌ಸು gumusu, *see* ಸುಮುಸು.

ಗುಮಟೆ gumate, *see* ಸುಮಟೆ.

ಗುಮಾನ gumāna, *s.* Doubt, suspicion. 2. regard, notice. —ಮೆಳ್ಳುನಿ to suspect; to take notice, attend.

ಗುಮಾನಿ gumāni, *adj.* Suspicious, doubtful. —ಜನ suspicious people.

ಗುಮಾಸ್ತೆಗೆ gumāstige, *s.* Clerkship, writership.

ಗುಮಾಸ್ತೆ gumāste, *s.* A clerk, writer. 2. an assistant.

✓ಗುಮುಗುಮು gumugumu, *s.* Noise of a multitude. —ಬೂರುನಿ to box, cuff, beat.

✓ಗುಮುಟು gumuṭu, *s.* Fighting, cuffing.

ಗುಮುಲು gumulu, *s.* Fire burning in embers.

ಗುಮುಲುನಿ gumuluni, *see* ಗಮೆಯುನಿ.

✓ಗುಮುಸು gumusu, *s.* A stroke, cuff, box. —ಕೊರ್ಪಿನಿ, —ಪಾಡುನಿ to strike, box. ನಿಕ್ಕು ಬಂಜಿ ಗು ಮುಸುಕ್ಕು ಕೊರ್ಪೆ ತೂಲ mind, I will slap you, if you do not look out.

✓ಗುಮುಸುನಿ gumusuni (ಗುಮುಸ್), *v. a.* To box, strike.

✓ಗುಮ್ಬೆ gumme, *see* ಸುಮೆ.

✓ಗುರ್‌ಂಪೆ gurumpe, *s.* A temporary reservoir in a dry field for the use of crop. 2. a puddle.

✓ಗುರಗುಟ್ಟುನಿ guraguṭṭuni, *see* ಸು ಕುಂಟುನಿ.

✓ಗುರನೆ guranè, *s.* The snarling of a dog.

✓ಗುರಿ guri, *s.* A hole, pit. —ದೆಪ್ಪುನಿ to dig a hole, a pit or a grave.

✓ಗುರಿ guri, *s.* An aim, mark, butt. 2. liability, responsibility. —ಆ ಪಿನಿ to be liable. —ತೂಪಿನಿ, —ಪತ್ತುನಿ to aim, mark.

ಗುರಿಕಾರೆ gurikāre, *see* ಸುರ್ಕಾರೆ.

ಗುರಿಗುಂಪು gurigumpu, *s.* Unevenness, roughness.

ಗುರಿಯಾಳ guriyāla, *s.* A game of the Pāṇḍu princes.

ಗುರು guru, *s.* A spiritual preceptor, teacher, guide, priest.  
 2. the planet Jupiter, Brūhaspati. *adj.* Heavy, weighty; venerable. —*ಉಪದೇಶ* the instruction given by a Guru. —*ಕಾಣಿಕೆ* a present or gift to a Guru. —*ಜನ* venerable persons. —*ಶ್ರೈ*, —*ತನ* the position of a Guru; respectability, dignity; heaviness, gravity. —*ಪಾದ* the foot of a Guru. —*ಭಕ್ತಿ* devotion to him. —*ಮಠ* his house or residence, especially of a Lingaita priest. —*ಲಘು* heavy and light; great and small. —*ವಾರ* Thursday. —*ಸೇವೆ* service due to a Guru. —*ಕೈಪತ್ತು*ನಿ to get a blessing from a Guru.

ಗುರುಂಪು, ಗುರುಂಪೆ gurumpu, gurumpè, *see* ಸಂರ್ಪೆ.

✓ ಗುರುಂಬೆ gurumbè, *s.* Anything hollow.

ಗುರುಕು guruku, *see* ಸುರ್ಕು.

ಗುರುಕುಂಜಿ, ಗುರುಗುಂಜಿ gurukuñji, guruguñji, *see* ಸುರ್ಕುಂಜಿ.

✓ ಗುರುಕುಟ್ಟುನಿ gurukuṭṭuni (ಸುರುಕುಟ್ಟೆ), *v. n.* To snore. 2. to purr. 3. to coo. 4. phlegm to rattle in the throat. 5. to roar.

ಗುರುಕೆ gurukè, *see* ಸುರ್ಕೆ.

✓ ಗುರುಗುಟ್ಟು gurugutṭu, *s.* Snoring. 2. *see* ಸುರ್ಕುಂಜಿ.

✓ ಗುರುಗುರು guruguru, *s.* Snoring. 2. the rattling of phlegm in the throat.

ಗುರುತ guruta, *see* ಸುರ್ತು.

ಗುರುತ್ವ gurutva, *see under* ಸುರು.

ಗುರುದ ಗುರುದಾ, *see* ಸುರ್ದು.

✓ ಗುರುಬಿ gurubi, *s.* A sparrow; of ಸುರ್ಬಿ, ಸುಬ್ಬಿ.

ಗುರುವಾರ guruvāra, *s.* Thursday.

ಗುರೆಪುನಿ gurepuni, *see* ಕುರೆಪುನಿ.

ಗುರೇಟುನಿ gurēṭuni (ಸುರೇಟೆ), *v. a.* To hit a mark.

✓ ಗುರುಕೊರೆಪುನಿ gurrukorepuni (ಸುರುಕೊರೆ), *v. n.* To bark, growl. 2. to snore.

ಗುರ್ಕಲ್ಲು gurkallu, *s.* Standing steadily or motionless.

ಗುರ್ಕಾಯಿಸುನಿ, ಗುರ್ಕಾಯ್ನುನಿ gurkāyisuni, gurkāysuni (ಸುರ್ಕಾಯಿಸು), *v. a.* To frown, knit the brows.

✓ 2. to grunt, growl. 3. to menace, frighten. 4. to snore

ಗುರ್ಕಾರೆ gurkāre, *s.* A head-man, foreman, manager, master. —*ದಿ* a mistress, matron.

✓ ಗುರ್ಕು, ಗುರ್ಕುಗುರ್ಕು gurku, gurkugurku, *s.* Roar of a tiger. 2. grunting of a pig. —*ಕುಟ್ಟುನಿ* to roar, as a tiger; to grunt, as a pig. —*ವೈಪುನಿ* phlegm to rattle in the throat.

✓ ಗುರ್ಕುಟ್ಟುನಿ gurkuṭṭuni (ಸುರ್ಕುಟ್ಟೆ), *v. n.* To grunt. 2. *see* ಸುರುಕುಟ್ಟುನಿ.

✓ ಗುರ್ಕೆ gurkè, *s.* A very large water-vessel.

✓ ಗುರ್ಕುಂಜಿ, ಗುರ್ಕುಂಜಿ gurguñji, gurgoñji, *s.* The seed of the country liquorice, *Abrus precatorius*.

✓ ಗುರ್ಜಿ gurji, *s.* A temporary halting place for idols, deco-

rated with leaves, flags *etc.*  
 2. a temporary shed covered with awning for offering oblations to the manes of the deceased Śudrās. | *adj.* Fine, small, short, little. —ಪೀರ್ವೆ offering rice *etc.* to the manes. —ಕಟ್ಟುನಿ to erect a temporary shed decorated with leaves, flags *etc.*

ಗುರ್ತ ಗurta, *s.* A mark, sign, token, symbol. 2. acquaintance, recognition. —ಆಪಿನಿ to become acquainted. —ತಿಕ್ಕುನಿ to identify, recognise. —ತೋ ಜಾವುನಿ to point out. —ದೀಪಿನಿ to mark. —ಪಟ್ಟಿನಿ to describe. —ಪತ್ತುನಿ to recognise. —ಪಾಡುನಿ to sign, make a mark. —ಮಳ್ಳುನಿ to note, mark.

ಗುರ್ದು ಗurdu, *s.* Sounding lead. 2. a buoy. 3. a post planted in water to mark the spot where a net is spread. —ಪಾಡುನಿ to fathom water; to plant a post as a mark.

ಗುರ್ಬಿ ಗurbi, *s.* A sparrow. ಅಂ ಗಡಿ, ಬಜ್ಜಿಯಿ— the ordinary sparrow. ತಾರಿ— a species of sparrow which builds a hanging nest.

ಗುಲ gula, *s.* Condensation. 2. condensed sugar ready for putting in forms.

ಗುಲಾಬಿ, ಗುಲಾಬು gulābi, gulābu, *s.* A rose. —ತಾನಿ, —ದಾನಿ a goglet for sprinkling rose-water. —ನೀರ್ rose-water.

ಗುಲಾಮಲಿ gulāmali, *s.* A buffoon, jester.

ಗುಲಾಮೆ gulāme, *s.* A slave. ಸುಲಾಮತನ slavery, servitude.

ಗುಲಾಲ್ gulāly, *s.* A crimson powder used at the Hōli festival; *also* —ಪೊಡಿ. —ಬಣ್ಣ crimson colour.

ಗುಲಿ guli, *see* ಸುಳಿ.

ಗುಲುಂಬು gulumbu, *see* ಸುಳುಂ.

ಗುಲ್ಕಂದ್ gulkandy, *s.* Confection of roses.

ಗುಲ್ಮ, ಗುಲ್ಮವಾಯು, ಗುಲ್ಮೆ gulma, gulmavāyu, gulmè, *s.* A disease of mesenteric glands; a kind of colic. 2. *see* ಸುರ್ಂಪೆ.

ಗುಲ್ಮು gulmu, *see* ಸುಳುಂ.

ಗುಲ್ಲ ಗulla, *s.* A kind of small mollusk. 2. *see* ಸುಳ್ಳು.

ಗುಲ್ಲಿ ಗulli, *see* ಕುಳ್ಳಿ.

ಗುಲ್ಲು gullu, *s.* A great noise, shout, uproar.

ಗುಲ್ಲೆ gullè, *see* ಸುಳ್ಳೆ.

ಗುವೆಲ್ guvelu, *s.* A well; *cf.* ಉಸ್ಸೆಲ್.

ಗುಸು gusu, *s.* A whisper. —ಸುಟ್ಟುನಿ, —ಸುಸುಪಾತೆರುನಿ to whisper, lisp, talk in a low tone.

ಗುಸ್ಸುನಿ gussuni, *see* ಸುಷ್ಟುನಿ.

ಗುಹೆ guha, *s.* A name of Gaṇapati.

ಗುಹಾನಿಪುನಿ guhānipuni (ಸುಹಾನಿ), *v. n.* To meditate.

ಗುಹೆ guhè, *s.* A cave, cavern, grotto. 2. a den, lair.

ಗುಹೆಲಿ guheli, *see* ಸುವೆಲ್.

ಗುಳ ಗುಲಾ, *see* ಕುಳ.

↓ ಗುಳಿ ಗುಲಿ, *s.* 1. A pit. 2. loss, ruin. 3. end, death. —ಆಪಿಸಿ to sink in, disappear; to fall into ruin; to die. —ಮೆಳ್ಳುನಿ to ruin another.

ಗುಳಿಗೆ ಗುಲಿಗಿ, *s.* A pill, globule, bolus. √2. the name of a demon. 3. the son of Saturn. —ದ ಘಳಿಗೆ a fatal hour, inauspicious time; a bad omen. ಅಂತರ— a demon haunting the air.

ಗುಳುಂ, ಗುಳುಕು, ಗುಳುಮ್ ಗುಲುಂ, ಗುಲುಕು, ಗುಲುಮ್, *s.* A noise made by the falling of a stone *etc.* into a well. 2. loss. 3. cheating, fraud. —ಘಾತನಿ a cheat, defrauder. —ಆಪಿಸಿ to fall into water; to be lost. —ಮೆಳ್ಳುನಿ to defraud.

↓ ಗುಳುಗುಳು ಗುಲುಗುಲು, *s.* A noise made, as in filling a pitcher with water.

↓ ಗುಳ್ಳಿ ಗುಲ್ಲಾ, *s.* A kind of round brinjal, *Solanum Jacquini*. —ಬದನೆ *Solanum ferox*.

↓ ಗುಳ್ಳಿ ಗುಲ್ಲೆ, *s.* A bubble. √2. blister, pustule, vesicle. 3. *see* ಗೂಳಿ.

↓ ಗೂಂಗು ಗುಂಗು, *s.* The cry of an owl.

↓ ಗೂಂಜಿ ಗುಂಜಿ, *s.* The stalk in the midst of a jackfruit. 2. the germ-matter of a boil. ತಿಸಲೆ ದ— the core of the heart.

↓ ಗೂಂಟೆ, ಗೂಂಟೆಗೆ ಗುಂಟಾ, ಗುಂಟಿಗಿ, *s.* A peg, pin, stake. —ಕೆತ್ತುನಿ to

make a peg. —ಜಡಿಪನಿ, —ಜಡಿಯುನಿ, —ಜಿಟ್ಟುನಿ to drive in a peg.

↓ ಗೂಗೆ ಗುಗ್ಗಿ, *see* ಗುಂಮೆ.

↓ ಗೂಜುನಿ ಗುಜುನಿ, *see* ಗುಜುನಿ.

ಗೂಜಾವುನಿ ಗುಜಾವುನಿ, *c. v.* (of ಗೂಜುನಿ) To cause to ooze.

↓ ಗೂಜುನಿ ಗುಜುನಿ (ಗೂಜಿ), *v. n.* To ooze; *cf.* ಉಜುನಿ.

ಗೂಜಿ ಗುಜಿ, *s.* A goglet made of cocoanut shell.

ಗೂಟೆ, ಗೂಟೆ ಗುಟಾ, ಗುಟೆ, *see* ಗೂಂಟೆ.

ಗೂಡಾಕ ಗುಡಾಕು, *see* ಗೂಡಾಕ.

↓ ಗೂಡು ಗುಡು, *s.* A nest. 2. a cocoon. 3. a bird-cage. 4. the hollow in a seal for receiving a stone. —ಕಟ್ಟುನಿ to build a nest. ತಿಸಲೆ ದ— the hollow of the chest.

↓ ಗೂಡೆ ಗುಡೆ, *s.* A kind of basket.

↓ ಗೂಡೆ ಗುಡೆ, *s.* Prolapsus of the anus. 2. *see* ಗೂದನೆ.

↓ ಗೂನು ಗುನು, *s.* A hump. √2. a mushroom. √ಗೂನೆ a hunchback.

↓ ಗೂರು ಗುರು, *s.* Asthma. 2. cough. —ಉಜ್ಜೇನಿ asthmatic breathing.

ಗೂರುನಿ ಗುರುನಿ (ಗೂರು), *v. a.* To pile up, as rice, firewood, stones, *etc.*; also ಗೂರುದೀಪಿನಿ.

↓ 2. to stick in, fix. 3. to hoot. 4. to make a plough ನಾಯಿರ— to stick the pole of a yoke into the ploughshare; to make a ploughshare.

ಗೂರ್ಕೆ ಗುರ್ಕೆ, *see* ಗುರ್ಕೆ.

ಗೂರ್ಮೆ ಗುರ್ಮೆ, *s.* A kind of bird.

↓ ಗೂಸುನಿ ಗುಸುನಿ, *see* ಗುಜುನಿ.

ಗೂಳಿ gūlē, *s.* People leaving a place *en masse* on account of invasion *or* famine.

ಗೃಹ gr̥ha, *s.* A house, mansion. *adj.* Domestic. —ಕೃತ್ಯ household affairs. —ಭಿತ್ತು domestic trouble *or* quarrel.

ಗೃಹಸ್ತಲಿಗೆ, ಗೃಹಸ್ತ್ರಲಿಗೆ gr̥hastaligē, gr̥hastoligē, *s.* Respectability, honesty. —ದಾಯಿ a honest, upright man. —ದಾಳಿ an honest, upright woman.

ಗೃಹಸ್ತೆ gr̥haste, *s.* A householder, married *or* family man. 2. an honest man. —ದಿ a respectable woman.

ಗಿ ಗೆ, *a particle signifying*, It is said, they say *etc.*; *also* ಕೆರೆ. ಬತ್ತೆನೆ, ಬತ್ತೆಕೆರೆ it is said that he came. ಬರ್ಪನೆ, ಬರ್ಪಕೆರೆ he says that he is coming. —ಸುದ್ದಿ a rumour.

ಗಿಂಡ ಗೆಂಡ, *s.* A live *or* burning coal. —ಅರ್ಪಯಿ a dance upon burning coals; *also* —ಸೇವೆ.

ಗಿಂದ ಗೆಂಡ, *adj.* Reddish. —ತಾರೆ, *see* ಸಿಂದಳಿ. —ಪೆತ್ತ, *see* ಸಿಂದ.

ಗಿಂದಳಿ, ಗಿಂದಳಿ ಗೆಂಡಲಿ, ಗೆಂಡಲೆ, *s.* A reddish coloured cocoanut tree. —ರೋಗ a kind of red eruptions on the skin.

ಗಿಂದಿ ಗೆಂಡಿ, *s.* A reddish cow.

ಗಿಂದುನಿ ಗೆಂಡುನಿ, *v. a.* To win, conquer. *v. n.* To be hot, to burn.

ಗಿಂದೆ ಗೆಂಡೆ, *s.* A reddish coloured ox. ಅರ್ಪಣೆ— a tawny coloured cocoanut.

ಗೆಗರ ಗೆಗ್ಗರ, *see* ಗಗರ.

ಗೆಜೆಲುನಿ ಗೆಜೆಲುನಿ, *see* ಗೆಜೆಲುನಿ.

ಗೆಜ್ಜೆ, ಗೆಜ್ಜೆ ಗೆಜ್ಜಾ, ಗೆಜ್ಜೆ, *s.* A small round bell, tinkling ornament. —ಕತ್ತಿ, —ತ್ತಿ a knife *or* sword with the handle ornamented with spherical bells, *etc.* —ಕಲ್ಲೆ small stones, iron-ore. —ಕೋಲು a stick with bells attached to it. —ಟಿಕ್ಕಿ a neck ornament of gold with chasings. —ಘಡಿ the act of worshipping ginglyng bells when put on dancing girls for the first time.

ಗೆಟ್ಟೆ, ಗೆಟ್ಟೆ ಗೆಟ್ಟಿ, ಗೆಟ್ಟೆ, *s.* A lump, clod.

ಗೆಟ್ಟೆಮಂಡೆಲೆ ಗೆಟ್ಟಿಮಂಡೆಲೆ, *s.* A wagtail.

ಗೆಣಿಕೆ ಗೆಣಿಕೆ, *s.* Calculation, estimation. 2. regard, esteem.

ಗೆಣಿಪುನಿ ಗೆಣಿಪುನಿ, *v. a.* To count, reckon, number.

ಗೆಣೆ ಗೆಣೆ, *s.* Coupling; *cf.* ಇನೆ. —ಗಾರೆ an associate.

ಗೆತ್ತೊಣುನಿ ಗೆತ್ತೊಣುನಿ, *see* ಸೆಪ್ಪುನಿ.

ಗೆದಂಗಾವುನಿ ಗೆದುಂಗಾವುನಿ, *c. v.* (*of* ಸಿದಂಗನಿ) To get rammed, stuffed in.

ಗೆದಂಗುನಿ, ಗೆದಿಪುನಿ ಗೆದುಂಗುನಿ, ಗೆದಿಪುನಿ (ಸಿದಂಗ, ಸಿದ), *v. a.* To stuff, push in, ram.

ಗೆದರುನಿ ಗೆದಾರುನಿ, *see* ಕೆಪರುನಿ.

ಗೆದಿಯುನಿ ಗೆದಿಯುನಿ (ಸಿದ), *v. n.* To be rammed, stuffed.

ಗೆಪ್ಪುನಿ ಗೆಪ್ಪುನಿ (ಸೆ), *v. a.* To take, receive. 2. to buy, purchase.

3. to draw, pull out. 4. to steal. 5. to draw back, open. 6. to dismiss, discharge. 7. to dig, excavate. 8. to remove, take away. 9. to excommunicate, interdict. 10. to press, express. 11. to dishonour; to ruin. ಒರಿಯ ಇಲ್ಲ— to ruin a person. ಕಿಸೆಡ್ಡೆ ಚೇರವು— to draw out the purse from the pocket. ಕೂಲಿ— to knock out a tooth. ಸಂಟೆ— to steal a bundle. ಸುರಿ— to dig a pit. ಚಾಕ್ರಿ— to discharge from service. ಜಾತಿ— to excommunicate. ಪದರ್— to take one's name; to dishonour one. ಬಾಕಿಲ್— to open the door. ಮುಳ್ಳು— to draw out a thorn. ರಸ— to express juice. ಸಾಮಾನ್— to purchase articles. ಸಾಲ— to borrow.

ಗೆಬ್ಬಟ್ಟು gebbatṭu, *s.* Confusion, perplexity.

ಗೆಬ್ಬಟ್ಟುವುನಿ gebbatṭāvuni, *c. v.* (*of* ಗೆಬ್ಬಟ್ಟುನಿ) To perplex, confuse.

ಗೆಬ್ಬಟ್ಟುನಿ gebbatṭuni (ಗೆಬ್ಬಟ್ಟೆ), *v. n.* To be confused, perplexed.

ಗೆಬ್ಬು gebbu, *s.* The temples. —ಸು ಕೊರ್ಪಿನಿ, —ಸು ಕೇರಾವನಿ, —ದರ್ಪನಿ to beat on the temples.

ಗೆಯಿಪಿನಿ geyipini, *see* ಸೈಪಿನಿ.

ಗೆರಂತಿ geranti, *see* ಗ್ರಾಂತಿ.

ಗೆರಚಾರ geraçāra, *see* ಗ್ರಾಚಾರ.

ಗೆರತ್ತೆ geratte, *see* ಸೃಹಸ್ತೆ.

ಗೆರಮu gerama, *see* ಗ್ರಾಮu.

ಗೆರವು geravu, *see* ಗರವು.

ಗೆರಸ್ತೆ geraste, *see* ಸೃಹಸ್ತೆ.

ಗೆರೆ gerè, *s.* A line, row. 2. a stroke. —ಪಾಡು ಕೋಲು a ruler. —ಪಾಡುನಿ, —ವೈಪುನಿ to draw a line, to rule. —ಮುಟ್ಟುನಿ to insist.

ಗೆರೆಪುನಿ, ಗೆರೆವುನಿ gèrepuni, gèrevuni, *see* ಸೃಹಿಸುನಿ.

ಗೆರ್ಪುನಿ gerpuni, *v. a.* To raise, lift up; *bet.* ಚರ್ಪುನಿ.

ಗೆಲವು gelavu, *s.* Sprightliness, liveliness, vivacity, courage.

ಗೆಲಿಪುನಿ, ಗೆಲ್ಪುನಿ gelipuni, gelpuni, *see* ಸಿಂದುನಿ.

ಗೆಲ್ಕಯಿ gelkayi, *s.* Victory, winning. *adj.* Victorious.

ಗೆಲ್ಪು gelpu, *s.* Victory, gain. —ಸೋಲ್ಪು gain and loss.

ಗೆಲ್ಲೆ gellu, *s.* A branch, twig.

ಗೆರಡ್ ಗೆರಡ್, *see* ಕೇಡ್.

ಗೆರಣ್, ಗೇಣ ಗೆಣ್, ಗೇಣ, *s.* A span from the tip of the thumb to that of the little finger. —ಉವ್ವ a span long.

ಗೆರಣಿ ಗೆಣಿ, *s.* Rent, contract. ಕಾಯಂ, ಮೂಲ— a permanent lease, perpetual rent. —ಚೇಟೆ a lease. —ಸಾರೆ, —ದಾಯೆ a tenant, contractor. ಚಾಲ— tenancy at will, annual rent. ವಾಯಿ ಮೆ— rent for a fixed time. —ಕಟ್ಟುನಿ to fix the amount of rent. —ಗ ಕಟ್ಟಿದ ಕೊರ್ಪಿನಿ to lease out. —ಪೊಕ್ಕೇಲ್ a tenant.

ಗೆನ ಗೆನ, *see* ಜ್ಞಾನ.

ಗೆರರ್ ಕಾಯಿ, ಗೇರೆಕಾಯಿ gèrukāyi,



gērekāyi, s. The marking nut.  
—ದ ಮರ the tree *Semecarpus anacardium*.

ಗೇರ gēra, adv. Around. —ಪಾಡು  
ನ to surround.

ಗೇರ್ಜ gērja, s. A kind of bird;  
also —ಪಕ್ಕಿ.

✓ ಗೇಲಿ gēli, s. Ridicule, jest, mock-  
ery, insult.

ಗೈಂದಳಿ geindalè, see ಸಿಂದಳಿ.

✓ ಗೈಪಿನಿ geipini (ಗೈ), v. a. To do,  
fulfil.

ಗೈಬು gaibu, s. Missing, disap-  
pearing. 2. see ಗರೀಬ್. 3. see  
ಖರಾಬ್. —ಆಪಿಸಿ to disappear.

ಗೈರ್ gēiru, adj. Unoccupied. adv.  
Not, without. —ಹಾಜರ್ absence.  
—ಹಾಜರ್ ಆಪಿಸಿ to be absent.

ಗೈರೆಯ geireya, s. Red chalk.

ಗೈಲ್ gēily, s. A bell-sound.

✓ ಗೊಂಗ gōnga, s. A large cowrie,  
shell.

ಗೊಂಗುಕ ಗōnguka, s. An oil tree.  
2. a bunch.

✓ ಗೊಂಚಿ, ಗೊಂಚಿಲ್ ಗōñci, ಗōñcily,  
s. A bunch, cluster.

✓ ಗೊಂಜು gōñju, s. A tassel.

ಗೊಂಡ ಗōṇḍa, see ಕೊಂಡ.

ಗೊಂಡಿ ಗōṇḍi, s. A button.

✓ ಗೊಂಡೆ ಗōṇḍè, s. A cluster, tassel,  
topknot. —ದ ಜಲ್ಲಿ a fringe  
with tassels. —ಘ a kind of  
flower resembling the mari-  
gold. ಉಬರದ an ornament  
put in the hair of females.

✓ ಗೊಂತು gontu, s. Knowledge, un-  
derstanding, acquaintance.

—ಆಪಿಸಿ to become acquainted.

—ಉಪ್ಪನಿ to know. —ಮಕ್ಕುನಿ to  
find out, ascertain. ಯಿಂಕ್  
ಸೊಂತಿಜ್ಜಿ I do not know.

ಗೊಂದಲವೂಜಿ, ಗೊಂದ್ಲುಪೂಜಿ gōnda-  
lapūjè, gōndlupūjè, see ಸೋಂದಳ  
ಘಜಿ.

ಗೊಂಬೆ gombè, s. An image,  
puppet, doll; also ಚೊಂಬೆ.

ಗೊಜ್ಜರನ ಗōjjaranna, see ಸುಜರಾಣಿ.

✓ ಗೊಜ್ಜಿ ಗōjji, s. Boiled juice or  
pulp of any fruit, mixed with  
cocoanut, salt, chillies etc.,  
seasoned, and eaten with  
boiled rice to make it savoury.

ಗೊಜ್ಜಿ ಗōjje, see ಕೊಜ್ಜಿ.

ಗೊಟ್ಟ ಗōṭṭa, see ಕೊಟ್ಟ.

ಗೊಟ್ಟಾನ ಗōṭṭāna, see ಸುಟ್ಟು.

ಗೊಟ್ಟಿ ಗōṭṭi, s. A kind of play.

✓ ಗೊಟ್ಟು ಗōṭṭu, s. The kernel of  
a nut, as cocoanut, almond,  
castor oil seed etc.

✓ ಗೊಡವೆ godavè, s. Interference,  
connection, intercourse, con-  
cern with.

✓ ಗೊಡ್ಡು godḍu, adj. Barren, sterile.  
—ತನ barrenness, sterility.

ಗೊಡ್ಡುಸಾರ್ godḍusāru, s. A kind  
of pepper-water made of tama-  
rind, chillies etc.

ಗೊಡ್ಡೆ godḍè, s. A Pariah. pl.  
ಸೊಡ್ಡೆರ್, ಸೊಡ್ಡೆಲ್ the name of a  
sub-division of Pariahs.

✓ ಗೊಣಸ್ ಗōṇasū, see ಗಣಸ್.

✓ ಗೊತ್ತು gottu, see ಸೊತ್ತು.

✓ ಗೊತ್ತೆ gottè, s. Sweepings, rub-  
bish.

- ಗೊದಗೊದ godagoda, *see* ಕೊಚ ಕೊಚ.
- ✓ ಗೊದ್ದುನಿ godduni (ಗೊದ್ದು), *v. a.* To pick *or* devour, as a fowl.
- ✓ ಗೊದ್ದೆ goddè, *s.* Lispering, stammering. —ಬಾಯಿಯಾಯೆ a lisper, stammerer.
- ✓ ಗೊನೆ gonè, *s.* A bunch of fruits, as plaintains, cocoanuts.
- ಗೊಪ್ಪು goppu, *see* ಕೊಪ್ಪು.
- ಗೊಪ್ಪೆ goppè, *see* ಗಪೆ.
- ✓ ಗೊಬ್ಬರ gobbara, *s.* Manure, sweepings. —ಪಾಡುನಿ to manure.
- ↓ ಗೊಬ್ಬಾಟೆ gobbāṭa, *s.* Diversion, amusement.
- ↓ ಗೊಬ್ಬಾವುನಿ gobbāvuni, *c. v.* (of ಗೊಬ್ಬುನಿ) To make one play.
- ↓ ಗೊಬ್ಬು gobbu, *s.* A play, dance, game. —ಜಾಗ್ a play-ground.
- ↓ ಗೊಬ್ಬುನಿ gobbuni (ಗೊಬ್ಬು), *v. a.* To play. 2. to trifle with, mock.
- ↓ ಗೊಬ್ಬುಲಿ gobbuli, *s.* A bubble.
- ಗೊಬ್ಬೆ gobbè, *see* ಬೊಬ್ಬೆ.
- ಗೊರಂಟೆ, ಗೊರಟೆ gorantè, goratè, *see* ಸೋರಂಟೆ.
- ಗೊರಕು goraku, *see* ಸೊರ್ಕೆ.
- ಗೊರಸ್ತಲಿಗೆ gorastaligè, *see* ಗೃಹಸ್ತಲಿಸೆ.
- ಗೊರಾಜನ gorājana, *see* ಸೋರೋಜನ.
- ಗೊರ್ಕೆ gorkè, *s.* Snoring.
- ಗೊರ್ತೆ gortè, *s.* The final preparation of a field for sowing.
- ಗೊಲಂಬುಡೆ, ಗೊಲ್ಲಂಬುಡೆ, ಗೊಲ್ಲುಮುಂಡೆ golambuḍè, gollumbuḍè, gollumuṇḍè, *s.* The angular leaved physic-nut, *Fatropa curcas*.

- ↓ ಗೊಲ್ಲೆ golle, *s.* A man of the cowherd *or* milkman caste. —ಬ a female of this caste. —ಠ cowherds.
- ಗೊಳಕೆ golāka, *see* ಕೊಳಗ.
- ಗೋರ ಗೋ, *s.* A cow. —ಕಲ್ಲೆ a block of stone set up by the roadside for cattle to rub themselves against. —ದಾನ a gift of cattle. —ಮಯ cowdung. —ಮುಖ a spout *or* fountain, made like a cow's head. —ಮೇಧ the sacrifice of a cow.
- ಗೋರಂಕು ಗೋಂಕು, *s.* A cashew fruit. —ದ ಮರ the cashew tree, *Anacardium occidentale*.
- ಗೋರಂಕುರು, ಗೋರಂಕು ಗೋಂಕುರು, ಗೋಂಕುರು, *s.* Rocking, as a child does on its legs and hands. 2. a lullaby used when so rocking. *adj.* Large, great; *cf.* ಸೋಂಪರಿ.
- ↓ ಗೋರಂಟು ಗೋಂಟು, *adj.* Dried. —ತಾಯಿ a cocoanut the kernel of which has dried within. —ಘಳು an unripe dried betelnut. —ಕಟ್ಟುನಿ to get dried.
- ಗೋರಂದಳವೂಜೆ, ಗೋರಂದ್ಲುವೂಜೆ ಗೋಂದಲಪುಜೆ, ಗೋಂದ್ಲುಪುಜೆ, *s.* A special worship of Durgā in fulfilment of a vow, performed by decorating her image indoors and by dancing in the outer court, with music and lights.
- ಗೋಂದು ಗೋಂದು, *s.* Gum; the gum arabic of *Acacia arabica*. —ತಾಗಾವುನಿ to gum.

ಗೋಲಪರ್ ಗ್ರಂಥಾರ್ಯ, *adj.* Large, great. —ಕಪ್ಪೆ, *see* ಗೋಲಪೆ. —ತಿಪ್ಪಿ a large cocoanut shell. —ಮುಟ್ಟಲೆ a large kind of cap made of the areca leaf-stem.

ಗೋಲಪೆ ಗ್ರಂಥಪೆ, *s.* A toad, pad-dock. ✓2. *see* ಕೋಪೆ.

ಗೋಲಕರ್ಣ ಗ್ರಂಥಕರ್ಣ, *s. lit.* A cow's ear. 2. a celebrated place of pilgrimage in North Canara.

ಗೋಲಕು ಗ್ರಂಥಕು, *see* ಗೋಲಕು.

ಗೋಲಕುಲ ಗ್ರಂಥಕುಲ, *s.* Cattle. 2. a station of cowherds. 3. the place of Krushṇa's early life; *also* ನಂದಗೋಲಕುಲ. —ಅಷ್ಟಮಿ the birthday of Krushṇa. ಗೋಲಕುಲಾಟ Krushṇa's frolics when at Gōkula.

ಗೋಲಚರ, ಗೋಲಚಾರ ಗ್ರಂಥಚರ, ಗ್ರಂಥಚಾರ, *s.* Perception, conception, penetration. 2. an object *or* organ of sense. —ಅವಿಷ್ಯ to be visible; to comprehend, understand.

ಗೋಲಜಿ ಗ್ರಂಥಜಿ, *s.* Interference. 2. intercourse. 3. confusion. —ಹಿ ಘೋಷಿಸಿ to forget. ಆಯ ಗೋಲಜಿಗ್ ಘೋಷವಡ have nothing to do with him.

✓ಗೋಲಟು ಗ್ರಂಥಟು, *s.* Embroidery; lace. —ಹಿ ಘೋಷಿಸಿ to put on a lace border *etc.* *adj. see* ಗೋಲಟು.

ಗೋಲಡ ಗ್ರಂಥಡ, *s.* A horse; *bet.* ಘೋಷವಡ.

ಗೋಲಡಾಢುಢಿ, ಗೋಲಡಾಢುಢಿ ಗ್ರಂಥಡಾಢುಢಿ, ಗ್ರಂಥಡಾಢುಢಿ, *s.* A dunce, fool, simpleton.

ಗೋಲಡಿ ಗ್ರಂಥಡಿ, *adj.* Erect, straight, direct. —ಘೋಷಿಸಿ to go straight.

ಗೋಲಡಿಯಾವುನಿ ಗ್ರಂಥಡಿಯಾವುನಿ, *c. v.* (of ಗೋಲಡಿಯುನಿ) To join, knit together. 2. to prepare, get ready.

ಗೋಲಡಿಯುನಿ ಗ್ರಂಥಡಿಯುನಿ (ಗೋಲಡಿ), *v. n.* To join, connect.

✓ಗೋಲಡಿ ಗ್ರಂಥಡಿ, *s.* A wall. —ಹಿ ಘೋಷಿಸಿ to raise a wall.

ಗೋಲಣ ಗ್ರಂಥಣ, *s.* A he-buffalo; *see* ಗೋಲಣಿ.

✓ಗೋಲಣಿ ಗ್ರಂಥಣಿ, *s.* ✓A sackcloth, gunny bag. 2. a malignant kind of small-pox. —ತಟ್ಟಿ ಸಾಕಿಂಗ್. —ಮಾರುನಿ to fall a victim to malignant small-pox, *abus.*

✓ಗೋಲಣಿ ಗ್ರಂಥಣಿ, *s.* ✓A he-buffalo. 2. *fig.* a stupid fellow.

ಗೋಲತ್ರ ಗ್ರಂಥತ್ರ, *s.* A family, tribe, lineage. ಗತಿ ಗೋಲತ್ರ ದಾಂತಿನಾಯಿ a destitute man.

ಗೋಲದಾವರಿ ಗ್ರಂಥದಾವರಿ, *s.* A river so called. 2. the name of a woman.

✓ಗೋಲಡಿ, ಗೋಲಡಿ ಗ್ರಂಥಡಿ, ಗ್ರಂಥಡಿ, *s.* Wheat. —ಕುಕ್ಕು a kind of mango.

ಗೋಲಡಿಕ್ಕು ಗ್ರಂಥಡಿಕ್ಕು, *s.* An unmarried Pariah. 2. a nickname.

ಗೋಲಡುಡಿ ಗ್ರಂಥಡುಡಿ, *s.* A quilted bed sheet.

ಗೋಲಪಾಲೆ ಗ್ರಂಥಪಾಲೆ, *s.* A herdsman. 2. Krushṇa. 3. a beggar. 4. the name of a man.

ಗೋಲಪಿ ಗ್ರಂಥಪಿ, *s.* A herdsman. 2. yellow ochre; *also* ಗೋಲಪಿಚಂ ದನ, —ಮಣ್ಣು.

✓ಗೋಲಪು ಗ್ರಂಥಪು, *s.* A thin girdle.

↓ ಗೋಪುನಿ ಗ್ರಂಪುನಿ (ಗೋ), *v. n.* To hold fast a tree with hands or with a rope. 2. to join.

ಗೋಪುರ ಗ್ರಂಪುರಾ, *s.* A tower.

ಗೋಪೇ ಗ್ರಂಪೇ, *s.* A chief of herdsmen.

ಗೋಪ್ಯ ಗ್ರಂಪ್ಯಾ, *adj.* Secret, hidden, preserved. —ಸಂಗತಿ a secret. ಸೋಪ್ಯೋಡು secretly.

ಗೋಬಿ ಗ್ರಂಪಿ, *s.* A cabbage.

ಗೋಮ ಗ್ರಂಮಾ, *s.* A peevish woman.

ಗೋಮಂತ, ಗೋಮೇಧಿಕ ಗ್ರಂಮಂತಾ, ಗ್ರಂಮೇಧಿಕಾ, *s.* A gem of a yellowish or tawny colour, topaz, onyx.

↓ ಗೋರಂಟಿ, ಗೋರಟಿ ಗ್ರಂರಾಂಟಿ, ಗ್ರಂರಾಟಿ, *s.* The prickly amaranth, *Barleria prionitis*.

ಗೋರಟ್ ಗ್ರಂರಾಟ್, *see* ಕೋರಂಟಿ.

ಗೋರಜಿನಿ ಗ್ರಂರಾಜಿನಾ, *see* ಸೋರೋಜನ.

↓ ಗೋರಬಲಿ ಗ್ರಂರಾಬಲಿ, *s.* A large hand-net. [net.

↓ ಗೋರಲಿ ಗ್ರಂರಾಲಿ, *s.* A small hand-net. ಗೋರಾಜನ ಗ್ರಂರಾಜನಾ, *see* ಸೋರೋಜನ.

ಗೋರಿ ಗ್ರಂರಿ, *s.* A grave. 2. a burial ground.

↓ ಗೋರುನಿ ಗ್ರಂರುನಿ (ಗೋರಿ), *v. a.* To dig from, out, or up, as coals etc. 2. to gather, collect, pile up. 3. to catch fish by a hand-net. 4. to level a ploughed field with a plank.

ಗೋರೆ ಗ್ರಂರೆ, *see* ಕೋರೆ.

ಗೋರೆಲ್ ಗ್ರಂರೇಲ್, *see* ಸೋರಲಿ.

ಗೋರೇಯುನಿ ಗ್ರಂರೇಯುನಿ (ಗೋರೆ), *v. a.* To drive together.

ಗೋರೋಜನ ಗ್ರಂರೋಜನಾ, *s.* Gall of cattle, *Calculus cysticus*.

ಗೋರ್ತೆ ಗ್ರಂರ್ಟೆ, *see* ಕೋರ್ತೆ.

ಗೋರ್ಲೆ ಗ್ರಂರಲ್, *see* ಸೋರಲಿ.

ಗೋರ್ಸಾವುನಿ ಗ್ರಂರಸಾವುನಿ, *v. a.* To threaten.

ಗೋಲ್ ಗ್ರಂಲ್, *adj.* Round. —ಕೆತ್ತುನಿ to make round.

ಗೋಲಂದಾಸ್ ಗ್ರಂಲಂದಾಸ್, *s.* A gunner.

ಗೋಲಂಬುಡೆ ಗ್ರಂಲಂಬುಡೆ, *see* ಸೋಲಂಬುಡೆ.

ಗೋಲಿ ಗ್ರಂಲಿ, *see* ಸೋಲಿ.

ಗೋಲಿಕೊಟ್ಟೆ ಗ್ರಂಲಿಕೊಟ್ಟೆ, *s.* The great great grand-father.

ಗೋಲಿಮರ ಗ್ರಂಲಿಮರಾ, *see* ಸೋಲಿಮರ.

↓ ಗೋಲು ಗ್ರಂಲು, *s.* Grief, lamentation. —ತಾನುನಿ, —ದರ್ಘನಿ to be affected with the evils of another's grief.

ಗೋಲುಂಗಿಲ ಗ್ರಂಲುಂಗಿಲಾ, *s.* A plain ring, a guard ring.

ಗೋಲೆ ಗ್ರಂಲೆ, *see* ಸೋಲೆ.

ಗೋವತಿ ಗ್ರಂವತಿ, *see* ಸೋವತ್ಯ.

ಗೋವರ್ಧನ ಗ್ರಂವರ್ಧನಾ, *s.* The name of a mountain.

ಗೋವಲಿ, ಗೋವಲಿಗೆ, ಗೋವಾಲಿ ಗ್ರಂವಾಲಿ, ಗ್ರಂವಾಲಿಗಿ, ಗ್ರಂವಾಲಿಗಿ, *s.* A herdsman; *cf.* ಸೋಪಾಲಿ, ಸೋಪೆ.

ಗೋವಿಂದೆ ಗ್ರಂವಿಂದೆ, *s.* A name of Vishṇu. 2. the name of a man.

ಗೋವು ಗ್ರಂವು, *see* ಸೋ.

ಗೋವೆ ಗ್ರಂವೆ, *s.* Goa.

ಗೋಶ್ವಾರಿ, ಗೋಶ್ವಾರಿ ಗ್ರಂಶ್ವಾರಿ, ಗ್ರಂಶ್ವಾರಿ, *s.* An abstract, summary; also ಸೋಶ್ವಾರಿ.

ಗೋಷ್ಠಿ gōshtī, *s.* Conversation, discourse.

ಗೋಸ್, ಗೋಸು gōsu, gōsu, *adv.* Leeward. 2. seaward. —ಕಟ್ಟುನಿ to shift the sail in order to direct the vessel seaward. —ಪತ್ತುನಿ, —ಪೋಪಿನಿ to steer seaward.

ಗೋಸಂಪಯಿ, ಗೋಸಂಪಿಗೆ gōsampayi, gōsampigē, *s.* The flower of the wild *champaka* tree, *Plumeria acuminata*.

ಗೋಸಾಯಿ gōsāyi, *s.* A sect of Śivites. 2. a religious mendicant.

ಗೋಹತ್ಯೆ gōhatya, *s.* Killing of a cow. [a cow.]

ಗೋಳ ಗೋಲಾ, *s.* A globe.

ಗೋಳಕೆ ಗೋಲಾಕೆ, *s.* An illegitimate son of a widow.

ಗೋಳಾಕಾರ ಗೋಲಾಕಾರ, *adj.* Globular, spherical.

ಗೋಳಾಟ ಗೋಲಾಟ, *see* ಸೋಲು.

ಗೋಳಿ ಗೋಲಿ, *s.* A marble. 2. a ball, bullet. —ಫೈರ್ ಗುನ್ ಫೈರ್ ಗುನ್.

ಗೋಳಿದಮರ ಗೋಲಿದಮರ, *s.* The large banyan tree, *Ficus Indica*.

ಗೋಳಿಪದ್ಧೆ ಗೋಲಿಪದ್ಧೆ, *s.* A kind of potherb, *Nyctanthes tristis*.

ಗೋಳು ಗೋಲು, *see* ಸೋಲು.

ಗೋಳಿ ಗೋಲೆ, *s.* Hollowness. *adj.* Hollow, void within. —ಮರ a hollow tree.

ಗೌಂಡಿ goundi, *s.* A female slave, maid servant.

ಗೌಂಡು goundu, *s.* Swelling. —ಕಟ್ಟುನಿ the body to be puffed up.

ಗೌಂಡೆ gounde, *see* ಗೌಂಡೆ.

ಗೌಜಿ gouji, *s.* A noise, tumult, uproar. 2. alarm agitation. 3. magnificence, grandeur. —ಕುಟ್ಟುನಿ to make noise; to threaten. —ಮುಟ್ಟುನಿ to shout; to be magnificent.

ಗೌಡ gouda, *s.* The district of Gour. 2. *see* ಗೌಡೆ.

ಗೌಡಿ goudi, *see* ಗೌಂಡಿ. [ful.]

ಗೌಡು goudu, *adj.* Peevish, fretful. ಗೌಡುಬಂಗಾಳಿ goudubāṅgāli, *s.* A trick, artifice, stratagem. 2. a trickster, cheat.

ಗೌಡೆ goude, *s.* The headman of a village, *etc.* 2. a man of a caste of farmers.

ಗೌಣಾಧಿಕೆ ಗೌಣಾಧಿಕೆ, *s.* Greatness.

ಗೌಣೆ gouṇe, *see* ಕವಣೆ.

ಗೌತಮ, ಗೌತಮೆ goutama, goutame, *s.* A name of Sakya Muni, Buddha; *cf.* ಸಂಮುಖ.

ಗೌದಿಗೆ goudigē, *s.* The seat of a demon.

ಗೌರಿ gouri, *s.* A name of Pārvati. 2. the name of a woman. —ಘೌ balsamine.

ಗೌರಿಪಾಷಾಣ ಗೌರಿಪಾಷಾಣ, *s.* A tawny coloured mineral poison.

ಗೌಲೆ goule, *adj.* Tender, unripe, sapless, as a sugarcane.

ಗೌಸಣಿಗೆ gousaṅigē, *s.* A bag, case, cover.

ಗೌಳ್ ಗೌಳ್ goulūgoulū, *s.* Chewing or eating voraciously, as betel leaves *etc.*

ಗೌಳ, ಗೌಳಾಸ್ gōula, gōulāsu, s. Digestion. —ಅಪಿನ to be digested.

ಗೌಳಿ gōuli, s. A kind of lizard. —ಶಕುನ the chirp of a lizard, considered ominous. —ಶಾಸ್ತ್ರ a treatise on the omens presaged by the chirps *etc.* of a lizard.

ಗೌಳಿಗೆ gōulige, s. A milkman. 2. see ಕೌಳಿಗೆ.

ಗೌಳು gōulu, see ಗೌಳಿಸೌಳಿ.

ಗೌಳೆ gōule, see ಗೌಳಿ.

ಗ್ಲಾನ ಗ್ಲಾನಾ, see ಜ್ಞಾನ.

ಗ್ಲಾನಿ ಗ್ಲಾನಿ, see ಜ್ಞಾನಿ.

ಗ್ಲಾಪಕ ಗ್ಲಾಪಕಾ, see ಜ್ಞಾಪಕ.

ಗ್ರಂಥ grantha, s. A book, work, composition.

ಗ್ರಸ್ತಲಿಗೆ, ಗ್ರಸ್ತಲಿಗೆ grastaligè, grastoligè, see ಸೃಹಸ್ತಲಿಗೆ.

ಗ್ರಹ graha, s. A planet. 2. an evil spirit. —ಕುಂಡಲ an astrological diagram *or* table. —ಕೂಟ conjunction of planets. —ಸತಿ, —ಚಾರ the motion of the planets; their influence on the human destiny; fate, luck. —ರಾಶಿ the mansions of the planets. ನವ—the nine planets as enumerated by Hindus; *viz.* ಸೂರ್ಯ the sun, ಚಂದ್ರ the moon, ಮಂಗಳ Mars, ಬುಧ Mer-

cury, ಬೃಹಸ್ಪತಿ Jupiter, ಶುಕ್ರ Venus, ಶನಿ Saturn, ರಾಹು the ascending node, ಕೇತು the descending node. ಬಾಲ—convulsion of children.

ಗ್ರಹಣ grahaṇa, s. Reception, acceptance. 2. comprehension. 3. an eclipse. —ಕಾಲ the occasion of an eclipse.

ಗ್ರಹಣಿ grahaṇi, s. Rickets, a wasting disease.

ಗ್ರಹಿಕೆ grahikè, s. Understanding, comprehension.

ಗ್ರಹಿಪುನಿ, ಗ್ರಹಿಸುನಿ grahipuni, grahisuni (ಗ್ರಹಿ), *v. n.* To understand, comprehend, perceive. 2. to consider, ponder.

ಗ್ರಾಂತಿ grānti, s. Habit, practice. 2. appetite, longing, eager desire.

ಗ್ರಾಚಾರ grācāra, see under ಸೃಹ.

ಗ್ರಾಣ grāṇa, see ಸೃಹಣ.

ಗ್ರಾಣಿ grāṇi, see ಸೃಹಣಿ.

ಗ್ರಾಮ grāma, s. A village, hamlet. —ಕಟ್ಟಳೆ the custom of a village. —ಕೂಟ a village council. —ದಾಯಿ, —ಸ್ಥಿ a villager. ಸ್ರಾಮ್ಯ rural, rustic, unpolished, inelegant.

ಗ್ರಾಸ grāsa, s. Amouthful of food. 2. food, subsistence.

ಗ್ರಾಸ್ತೆ grāste, see ಸೃಹಸ್ತೆ.

## ಘ

## GH

ಘ gha, the seventeenth letter of the alphabet.

ಘಂಟೆ ghaṅṭa, *see* ಕಂಟವು.

ಘಂಟೆ ghaṅṭi, *see* ಗಂಟೆ.

ಘಂಟೆ ghaṅṭè, *s.* An hour. 2. a clock; *see* ಗಂಟೆ.

ಘಂಡಿ ghaṅḍi, *see* ಗಂಡಿ.

ಘಂವ್ ಗhamu, *see* ಗಂವ್.

ಘಟ ghaṭa, *s.* A large earthen water-jar. 2. the body.

ಘಟಕ್ಕನೆ ghaṭakkanè, *see* ಗಡಕ್ಕ.

ಘಟನೆ ghaṭanè, *s.* Contact. 2. assemblage, bringing together.

ಘಟಸರ್ಪೆ ghaṭasarpe, *s.* A large snake.

ಘಟ್ಟೆ ghaṭṭa, *s.* A ghaut, defile, pass.

ಘಟ್ಟಣೆ ghaṭṭanè, *see* ಘಟನೆ.

ಘಟ್ಟಿ ghaṭṭi, *see* ಗಟ್ಟಿ.

ಘಡಾವನೆ ghadāvanè, *s.* Joining, uniting. 2. invention, manufacture, coining. 3. fabrication, concoction.

ಘಡಿ ghadi, *see* ಗಡಿ.

ಘಣಘಣ ghaṅṅaḅaṅa, *s.* The sound of a ringing bell.

ಘನ ghana, *s.* Respectability, honour, dignity. 2. hardness. 3. solidity, substance. *adj.* Heavy. 2. noble, great. —ತೆ greatness, nobility, glory. —ಮೂಲ the cube root.

ಘಮುghama, *s.* Fragrance, odour.

ಘರಿಮ್, ಘರ್ಮಿ gharimū, gharmi, *see* ಗರ್ಮ.

ಘಳಿಗೆ ghaligè, *see* ಗಳಿಗೆ.

ಘಾಟ್ ಗhāṭu, *see* ಗಾಟ್.

ಘಾತ, ಘಾತಕ, ಘಾತಗ ಗhāta, ghā-taka, ghātaga, *s.* Murder, slaughter, killing. 2. treachery, fraud. ಅತ್ಯು— suicide. ಜೀವ— destroying life, murder; suicide. ಎವ್ವಾಸ— treachery, breach of trust. ಘಾತಕೆ, ಘಾತಕೆ a murderer; an executioner; a cheat.

ಘಾತಿ ghāti, *s.* A matter becoming serious. ಅರ್ತಿ ಅರ್ತಿ ಘಾತಿ ಅಂಡೆ what was meant for a joke, has become serious.

ಘಾದ ಗhāda, *s.* Depth.

ಘಾಬರಿ ಗhābari, *see* ಗಾಬರಿ.

ಘಾಯ ಗhāya, *s.* A wound.

ಘಾರ ಗhāra, *see* ಗಾರ್.

ಘಾಸಿ ಗhāsi, *s.* Fatigue, trouble, toil. 2. conclusion, exhaustion, termination, death. —ಅ ಪಿಸಿ to be troubled, fatigued; to die; to conclude, finish.

ಘಾಳಿ ಗhāli, *s.* Air, wind, breeze.

ಘೋಡ ಗhōḍa, *s.* A horse.

ಘೋರ ಗhōra, *adj.* Frightful, horrible, dreadful.

ಐ

N

ಐ na, The eighteenth letter of the alphabet. No words begin with this letter.

ಚ

Ā

ಚ éa, The nineteenth letter of the alphabet.

ಚಂಗ್ éangu, s. Guimbard, Jew's-harp.

✓ ಚಂಗ, ಚಂಗನೆ, ಚಂಗಮಂಗ, ಚಂಗೈ ಮಂಗೈ éangra, éanganè, éanga-maṅgra, éaṅgeimaṅgei, s. A frolic, gambol. 2. hoax, humbug, deceit. —ಮಳ್ಪುನಿ to deceive, impose upon.

ಚಂಗಾಯಿ éaṅgāyi, s. A friend. 2. friendship.

ಚಂಗುಲಿ éaṅguli, s. A preparation consisting of jackfruit, jaggery, the juice of cocoanut and rice.

ಚಂಚ éaṁcā, s. A spoon.

ಚಂಚಲ éaṁčala, *adj.* Fickle, wavering, unsteady. —ತನ, —ಶ್ವಿ fickleness. —ಮನಸ್ಸೆ fickle mindedness. ಚಂಚಲೆ a fickle man.

ಚಂಡ್ éaṅḍu, *see* ಚೆಂಡೆ.

ಚಂಡ éaṅḍa, s. Vehemence, fierceness, obstinacy. 2. offspring. 3. host, multitude. *adj.* Vehement, fierce, obstinate. 2. quarrelsome.

ಚಂಡಾಡುನಿ éaṅḍāḍuni, *see* ಚೆಂಡಾಡುನಿ.

ಚಂಡಾಲೆ éaṅḍāle, s. An outcast, Pariah. 2. a wicked man.

✓ಚಂಡಿ éaṅḍi, s. Wetness. *adj.* Wet, moist, humid. —ಫಂಡಿ very wet. —ಮಳ್ಪುನಿ to wet.

ಚಂಡಿ, ಚಂಡಿಕೆ éaṅḍi, éaṅḍikè, s. A name of Pārvasi.

ಚಂಡು éaṅḍu, *see* ಚೆಂಡೆ.

ಚಂಡೆ éaṅḍè, s. A kind of drum.

ಚಂಡೆಮರ éaṅḍemara, *see* ತೆಂಡೆ.

✓ಚಂದ éanda, s. Beauty, elegance.

ಚಂದಗ, ಚಂದುಕ, ಚಂದುಗ éandaga, éanduka, éanduga, s. A small box.

ಚಂದನ éandana, s. Sandal, *Santalum album*.

ಚಂದ್ರ éandra, s. The moon. —ಕಲೆ a digit of the moon. —ಕಾವೆ the colour of the rising moon, red. —ಕೆರಣ, —ಗ್ರಹಣ an eclipse of the moon. —ಬಿಂಬ the moon's disk.

ಚಂದ್ರಕ éandraka, s. The eye in a peacock's tail.

ಚಂದ್ರಕಾಂತ éandrakānta, s. A kind of gem. 2. alabaster.



ಚಂದ್ರಕಾಂತಿ čandrakānti, s. The moon-flower, *Ipomoea grandiflora*.

ಚಂದ್ರಜೋತಿ čandrajōti, s. A blue light, a kind of firework.

ಚಂದ್ರನಾಗೆ čandranāge, s. A serpent with a crescent-like stripe on its head.

ಚಂದ್ರಬಾರೆ čandrabāre, s. A red kind of plantain tree.

ಚಂದ್ರಬಾವಲಿ čandrabāvali, s. A kind of ornament for females.

ಚಂದ್ರಮಂಡಲ čandramāḍala, s. The moon's orb. 2. an idol's whirling car.

ಚಂದ್ರಮಡಕೆ čandramāḍakē, s. A kind of fish.

ಚಂದ್ರಮುರು čandramuru, s. A female's ear-ornament in the form of a half-moon.

ಚಂದ್ರವಂಶ čandravaṃśā, s. The lunar race.

ಚಂದ್ರಾಯುಧ čandrāyudha, see ಚಕ್ರ.

ಚಂದ್ರಾರಿ čandrāri, s. Kētu, the ascending node.

ಚಂದ್ರಾವತಿ čandrāvati, s. The name of a city. 2. the name of a woman.

ಚಂದ್ರಿಕೆ čandrikē, s. Moonlight. 2. the covering of a letter written on a palm leaf. 3. palm leaves rolled and tied up.

ಚಂದ್ರೆ čandre, s. The moon.

✓ ಚನ್ನ čanna, adj. Red. 2. handsome, well.

✓ ಚನ್ನನಾಯಿ čannanāyi, s. A wolf.

ಚನ್ನಳಿಗೆ čannalige, s. The red jasmine.

ಚನ್ನಬೂರು, ಚನ್ನಬೂರು čannābūru, čannebūru, s. A kind of creeper.

ಚನ್ನೆ čanne, s. A kind of game with cowries. —ಮಣೆ a board with two rows of seven holes for arranging the cowries. —ಸೊಬ್ಬನಿ to play at such a game.

ಚಂಪಕ čampaka, s. The flower of *Michelia champaka*; bet. ಸಂಪಲು.

ಚಂಪೆ čampē, see ಚಪ್ಪೆ.

ಚಂಬ, ಚಂಬು čamba, čambu, s. A small water-pot; cf. ಚೆಂಬು. 2. a barge, fishing boat.

ಚಂಬಾರೆ čambāre, see ಚಂವಾರೆ.

ಚಂಬಿಗೆ, ಚಂಬುಗೆ čambigē čambugē, s. A shoe. 2. a bad smell.

ಚಂಬೇಲಿ čambēli, s. A cunning female.

ಚಂಬೊಡಿ, ಚಂಮಡಿ čambodi, čammaḍi, s. A sledge hammer. 2. skin, leather. 3. a scourge, whip.

ಚಂವಾರೆ čammāre, s. A shoemaker, chuckler; cf. ಸಮಗಾರೆ.

✓ ಚಂಮಿ čammi, s. Dampness, moisture. 2. a kind of water-plant.

ಚಂಬು čambu, s. A blossom without setting fruit. adj. Thin.

ಚಂಬುರಿ čamburi, see ಚಮುರಿ.

ಚಕ್ ಚăku, see ಚಕ್ರ.

ಚಕ್ಬಂದಿ čakubandi, see ಚಕ್ಕುಬಂದಿ.

ಚಕ್ರಮುಕಿ ಚಕ್ರಮುಕಿ, *çakumuki*,  
*çakamuki*, *s.* The steel with  
 which fire is struck. —ಕಲ್ಲೆ a  
 flint stone. —ಹಾಕುನಿ to strike  
 fire with a flint and steel.

ಚಕ್ರಂದ *çakanda*, *see* ಚಕ್ರಂದ.

ಚಕ್ರಚಕ್ರ *çakaçaky*, *adj.* Slow. *adv.*  
 Shortly, suddenly.

ಚಕ್ರೋತ್ರ *çakōtra*, *see* ಚಕ್ರೋತ್ರಿ.

ಚಕ್ರ *çakku*, *adj.* Hollow, without

✓ kernel. 2. stunted, short, lean.

✓ 3. flat. —ತಾಯಿ a hollow  
 cocoon. —ಮಂಡೆ a flat head.  
 —ಮನೆ a low seat. —ಮೂಕು a  
 flat nose; *also* ನಂದಮೂಕು.

✓ ಚಕ್ರ *çakka*, *adv.* Quickly, at once.  
 —ಕುಳ್ಳುನಿ to sit at once, with-  
 out observing where.

✓ ಚಕ್ರಂದ *çakkanda*, *s.* Plausibleness,  
 speciousness. *adj.* Plausible,  
 specious. —ದಾಯೆ a plausible  
 man. —ಪಾತೆರ a plausible  
 speech, flattery. —ಪಾತೆರುನಿ to  
 say what is plausible, to flatter.

ಚಕ್ರಟ್ಟ *çakkattü*, *adj.* Low.

ಚಕ್ರಪ್ಪ *çakkappa*, *adv.* Down, be-  
 low.

ಚಕ್ರಮ್ *çakkamu*, *see* ಜಬಮ್.

ಚಕ್ರಮುಕ್ಕಿ *çakkamukki*, *see* ಚಕ್ರ  
 ಮುಕಿ.

ಚಕ್ರರೆ *çakkarè*, *s.* Sugar.

ಚಕ್ರಿ *çakki*, *s.* An ornament worn  
 by female children.

ಚಕ್ರು *çakku*, *see* ಚಕ್ರು.

ಚಕ್ರುಬಂದಿ *çakkubandi*, *s.* Boun-  
 dary-stones. 2. jurisdiction.

ಚಕ್ರುಲಿ *çakkuli*, *s.* A cake made  
 of rice flour, salt *etc.*, and  
 fried in oil; *also* ಕಂಕಣವಡ್ಡಿ.

ಚಕ್ರುಲಿಮರ *çakkulimara*, *s.* The  
 Manilla tamarind tree, *Inga-  
 dulcis*.

ಚಕ್ರುಲ್ಲಿ *çakkulli*, *s.* The pum-  
 plemose or shaddock, *Citrus  
 decumana*.

ಚಕ್ರು *çakke*, *see* ಚಿಕ್ಕಿ.

ಚಕ್ರುಲ್ *çakkely*, *s.* The bosom.

ಚಕ್ರು *çakra*, *s.* A quarter rupee.  
 2. a wheel, circle. 3. a pot-  
 ter's wheel, coach wheel. 4. a  
 discus. —ನಡಿ two equal parts,  
 as of a cocoon. —ತುಂಡು a  
 kind of small white cloth.  
 —ಬಾಣ a wheel shaped fire-  
 work. —ವಾಪ್ಪು a mendicant's  
 drum. —ಸರ a necklace of  
 gold ringlets.

ಚಕ್ರುವರ್ತಿ *çakravarti*, *s.* An em-  
 peror. —ನಿ an empress.

ಚಕ್ರಿ *çakri*, *s.* Vishnu. 2. a  
 potter. 3. a snake.

ಚಗನೆ *çaganè*, *see* ಚಂಗ.

ಚಗುಳಿ *çagule*, *s.* A bug.

ಚಚ್ಚರ *çaççara*, *s.* Haste, speed,  
 hurry.

ಚಚ್ಚಕ *çaççouka*, *s.* A square,  
 quadrangle.

ಚಲಾ *çatü*, *intj.* Fie, fie! *adj.*  
 Useless, excessive. ಸ್ವಜಿಬಿಟೆ  
 very sour. —ಸಿಟೆ, *see* ಜಿಟೆಸಿಟೆ.

ಚಲಾಕ *çatüka*, *s.* A snapping  
 sound. *adv.* Quickly, briskly.  
 —ಫೀಪಿನಿ to walk briskly.

ಚಟುಕ್ತನೆ catuḥkane, *adv.* Harshly, rudely. —ಸಙ್ಘಿನಿ to say rudely.

ಚಟೆ čata, *s.* Energy, vigour. 2. the germ of a disease, the remaining symptoms of a disease. —ಚೆಪ್ಪನಿ to eradicate a disease. —ಫೀಪಿನಿ to lose energy, be tired, weary.

ಚಟಕ čataka, *s.* A summary method of offering to the manes of departed ancestors.

ಚಟಕ್ಕೆ čatakka, *s.* A slapping or cracking sound; *cf.* ಚಟಕ.

ಚಟಚಟ, ಚಟವಟ čatačata, čatapata, *s.* Noise produced, as in slapping or cracking a whip.

ಚಟಿನಿ čaṭini, *s.* Grain or fruit pounded, made into a thick paste with chillies, salt, etc. and eaten as a condiment with curry; chatney.

ಚಟಿಪಿಟೆ čaṭipiṭi, *adv.* For nothing, uselessly.

ಚಟೀಲ čaṭiḷa, *s.* A cracking sound.

ಚಟ್ಟೆ čaṭṭu, *s.* End, dissolution, termination, death. 2. exhaustion, consumption, ruin, demolition, extinction. —ಕುಟ್ಟುನಿ, —ಚೆಪ್ಪನಿ, —ಮುಳ್ಳುನಿ to exhaust, spend away, tire.

ಚಟ್ಟೆ čaṭṭa, *s.* A litter, sort of a palanquin. 2. a bier. 3. a window frame. —ಕಟ್ಟುನಿ to prepare a bier.

ಚಟ್ಟನೆ čaṭṭane, *adv.* Suddenly; *cf.* ಸಕ್ಕನೆ.

ಚಟ್ಟೆ čaṭṭi, *s.* A broad-mouthed spittoon. 2. a chamber pot.

ಚಟ್ಟಿನಿ čaṭṭini, *see* ಚಟಿನಿ.

ಚಟ್ಟು čaṭṭu, *s.* A country pony. 2. *see* ಚಟ್ಟೆ.

ಚಟ್ಟೆ čaṭṭè, *adj.* Flat, level, without inclination. —ಕಲ್ಲೆ a flat stone.

ಚಟ್ಟಿಗಾರೆ čaṭṭegāre, *s.* A native who assumes European dress.

ಚಟ್ಟೆ, ಚಟ್ಟೆ čaṭṭi, čaṭṭi, *see* ಚಟಿನಿ.

ಚಡ್‌ಚಡ್ čaḍučaḍu, *adv.* Quickly, speedily. —ಎಣೆಗೆ ಮತ್ತಾರುನಿ to mount a ladder quickly.

ಚಡತೆ čaḍuta, čaḍata, *see* ಚಡ್.

ಚಡತಿ čaḍati, *s.* Dissimulation. 2. *see* ಸರ್ತಿ.

ಚಡಾಚಡಿ čaḍāčadi, *see* ಚಟಚಟ. 2. *see* ಚಡಚಡ.

ಚಡಾಯಿಸುನಿ čaḍāyisuni (ಚಡಾಯಿಸು), *v. a.* To increase, raise or bid higher, as price. 2. to beat, strike, flog. ಕೋಳ— to put in stocks. ಸಂಸರ— to swallow liquor. ಚುಟ್ಟು— to smoke excessively.

ಚಡಾವು čaḍāvu, *s.* An ascent, uphill. 2. increase, enhancement. 3. a kind of country shoes. —ಮುಳ್ಳುನಿ to raise, enhance, as the price; *cf.* ಚಡಾಯಿಸುನಿ.

ಚಡಾವುನಿ čaḍāvuni, *v. a.* To ascend, climb.

ಚಡಾಸುನಿ čaḍāsuni, *see* ಚಡಾಯಿಸುನಿ.

ಚಡಿ čadi, *s.* A notch, indentation. 2. a whip, stripe. —ಚೆಪ್ಪನಿ,

—ಮಳ್ಳುನಿ to make a notch.

—ಹಾಕುನಿ to whip. —ತ ಮಜಿ a joining bench, groove-plane, jointer.

ಚಡು čadu, *s.* The belly. 2. a pleasing discourse.

ಚಡುಗು čadugu, *adj.* Bad, depraved.

ಚಡುತ čaduta, *s.* Persistency, obstinacy. 2. a bet or wager.

—ವಾತೆರುನಿ to speak persistently, to provoke.

ಚಡೆ čade, *s.* A kind of bag.

ಚಡ್ತೆ čadta, *s.* Daily or regular observance of rites or customs; *cf.* ಚರ್ಯ. 2. *see* ಚಡುತ. ದನ—a diary.

✓ಚಡ್ಪು čadpu, *s.* Leanness, thinness.

ಚಣ čaṇa, *see* ಕ್ಷೇಣ.

✓ಚಣಿಲ್ čaṇily, *see* ಚನಿಲ್.

ಚತರೆಂಗಿ čatṛeṅgi, *see* ಜಮಕನ್.

ಚತುರ್ čaturu, *num.* Four. —ಗೆ the four sides or boundaries of a land *etc.* [rous.

ಚತುರ čatura, *adj.* Clever, dexter.

ಚತುರಂಗ čaturāṅga, *s.* Chess.

ಚತುರಂಗಬಲ čaturāṅgabala, *s.* An army consisting of infantry, cavalry, elephants and war chariots.

ಚತುರೆ čature, *see* ಚಾತುರೆ.

ಚತುರ್ಥಿ čaturthi, *adj.* Fourth. *s.* The fourth day of the lunar fortnight. —ವಿಭಕ್ತಿ the dative case, *gram.*

ಚತುರ್ದಶಿ čaturdaši, *s.* The four-

teenth day of the lunar fortnight.

ಚತುರ್ವರ್ಗ čaturvarga, The four objects of pursuit: justice, wealth, pleasure, and heaven.

ಚತುರ್ವರ್ಣ čaturvarṇa, *s.* The four castes.

ಚತುರ್ವೇದ čaturvēda, *s.* The four Vēdas or ancient scriptures of the Hindus.

ಚತುಷ್ಪಾದ čatushpāda, *adj.* Quadruped.

✓ಚದರ್, ಚದರ್, ಚದರ čaduru, čadaru, čadara, *s.* Dispersion, dissipation, scattering. —ಆಪಿನಿ to be dispersed, scattered. —ಮಳ್ಳುನಿ to disperse, scatter.

✓ಚದರಾವುನಿ, ಚದರಿವುನಿ čadarāvuni, čadaripuni, *c. v.* (of ಚಹರುನಿ) To disperse, scatter.

✓ಚದರುನಿ čadaruni (ಚದರಿ), *v. n.* To be scattered, dispersed; *also* ಚದರಿವ್ ಫೋಪಿನಿ.

ಚದಿ čadi, *s.* Obstinacy, pertinacity. —ಮಳ್ಳುನಿ to be obstinate. ಚದಿಕ— revenge, retaliation.

✓ಚದುಪು čadupu, *s.* Skill, ingenuity, cunning. —ತೋಜಾವುನಿ to play tricks.

ಚದುರ čadura, *see* ಚತುರ, ಚಾತುರ್ಯ.

ಚದುರೆ čadure, *see* ಚಾತುರೆ.

✓ಚದೆ čade, *s.* Severe fighting. 2. destruction of life.

ಚನಾನಿ čanāni, *s.* Great harm. 2. quarrel, riot. 3. desolation, waste, ruin.

ಚನಿ čani, *see* ಸನಿ. [see ಸನಿಲ್.

✓ಚನಿಲ್ čanily, *s.* A squirrel. 2.

ಚನ್ನೆ čanna, *see* ಚಂನ.

✓ಚಪಚಪ čapačapa, *s.* A noise made with the mouth, as a pig in eating.

ಚಪಟೆ čapatē, *see* ಚಟ್ಟಿ.

ಚಪರಾಸ್ čaparāsu, *see* ಚಪ್ರಾಸ್.

ಚವಲ, ಚವಳ čapala, čapala, *adj.*

Waving, moving. 2. fickle, unsteady. 3. swift, quick.

—ತನ, —ತ್ವ fickleness; quick perception. —ನರಮಾನಿ a man of quick perception *or* apprehension.

—ಮನಸ್ fickle-mindedness. ಚವಲೆ a woman with quick and moving eyes.

2. Laxmi, the goddess of wealth. [ಯಿಸುನಿ.

ಚವಾಯಿಸುನಿ čapāyisuni, *see* ಛವಾ

ಚವಾವು čapāvu, *see* ಛವಾವು.

ಚಪ್ಪಿ čapdi, *see* ಚಪ್ಪಡಿ.

ಚಪ್ಪೆ čappa, *adv.* Fast, firmly.

2. suddenly. —ವೊತ್ತುನಿ to stick fast. —ಹಾಕುನಿ to fix firmly.

ಚಪ್ಪೆ čappa, *see* ಚಿಪ್ಪೆ.

✓ಚಪ್ಪಂಗ čappaṅga, *s.* The sappan tree, *Caesalpinia sappan*.

✓ಚಪ್ಪಟ್ čappaṭu, *adj.* Tasteless, insipid. 2. bad, worthless.

ಚಪ್ಪಟೆ čappatē, *s.* A worthless person. *adj. see* ಚಪ್ಪೆ.

ಚಪ್ಪಟ್ಟಿ čappattē, *s.* Cooling.

ಚಪ್ಪಡಾಚಿ čappaḍāci, *s.* Coaxing, flattering. 2. fabrication, invention.

ಚಪ್ಪಡಿ čappadi, *see* ಚಪ್ಪಡಿ.

ಚಪ್ಪನ್ನೆ čappanna, *adj.* Fifty-six.

—ದೇಶ the fifty-six countries

enumerated by the Hindu writers.

ಚಪ್ಪರ್ čapparu, *s.* A kind of dried fish.

ಚಪ್ಪರ್ čapparu, *adj.* Low, cast down. —ಕೊಂಬು an ornament of a devil-dancer. —ಬೂರುನಿ to be low.

✓ಚಪ್ಪರ čappara, *s.* A shed, pandal. —ಮಂಚ a cot with posts and curtains. —ಪಾಡುನಿ to put up a temporary shed.

✓ಚಪ್ಪರಿವುನಿ čappariṇi (ಚಪ್ಪರಿ), *v. a.* To smack the lips.

✓ಚಪ್ಪಲ್, ಚಪ್ಪಳ್ čappalu, čappalu, *s.* A shoe, sandal.

✓ಚಪ್ಪಳಿ čappali, *s.* Clapping the hands.

✓ಚಪ್ಪಳಿವುನಿ čappaliṇi (ಚಪ್ಪಳಿ), *v. a.* To clap the hands.

ಚವಾಯಿಸುನಿ čappāyisuni, *see* ಛವಾಯಿಸುನಿ.

ಚವಾವು čappāvu, *see* ಛವಾವು.

ಚಪ್ಪಿ, ಚಪ್ಪೆ čappi, čappē, *s.* A stamp, seal, mark.

ಚಪ್ಪುಡಿ čappuḍi, *s.* Concealing. 2. legerdemain, jugglery; *also* —ಗಲಿ. 3. the play of 'hide and seek'.

✓ಚಪ್ಪೆ čappē, *adj.* Tasteless, insipid, unsavoury. 3. cool, vapid. 4. trifling, worthless. —ಚಾರ್ quite worthless.

ಚಪ್ರಾಸ್ čaprāsu, *s.* A kind of drill cloth.

ಚಬಕಾರ, ಚಬುಕಾರ čabakāra, čabukāra, *s.* Soap; fuller's earth; *also* ಸಬುಕಾರ್, ಸಾಬೂನು.

- ಚಬುಕ್‌ಮರ čabukumara, *see* ತವಕ್‌ದಮರ.
- ಚಬುಕು čabuku, *s.* A whip. —ದಮರ a *Casuarina* tree.
- ಚಮ್‌ಕಾನ್ čamukāṇy, *see* ಜಮ್‌ಕಾನ್.
- ಚಮ್‌ಗಾರೆ čamygāre, *s.* A shoemaker, chuckler. —ರ ಉಳಿ a chuckler's awl; *also* ಸಮ್‌ಗಾರೆ.
- ಚಮ್‌ಚ čamyčā, *see* ಚಮ್ಚ.
- ✓ಚಮಟೆಗೆ čamaṭige, *s.* A sledge hammer.
- ಚಮಡ čamaḍa, *s.* The skin, leather,
- ಚಮತ್ತಾರ čamatkāra, *s.* Cleverness, dexterity, artifice. 2. astonishment, surprise. 3. wit, eloquence. 4. anything curious, ingenious *or* extraordinary; *also* ಚಮತ್ತಾರಿಸಿ.
- ಚಮತ್ತಿಗೆ, čamattige, *s.* The flower of *Pyrethrum indicum*.
- ಚಮರಿವ್ಯುಗ čamarimryuga, *s.* The yak, *or* *bos-grunniens*.
- ಚಮಾನ್ čamāṇy, *see* ಜಮ್‌ಕಾನ್.
- ಚಮಿಪುನಿ čamipuni, *see* ಕ್ಷಮಿಪುನಿ.
- ಚಮ್ಚ čamčā, *s.* A spoon, ladle.
- ಚಯ čaya, *see* ಕ್ಷಯ.
- ಚಯಿ čayi, *see* ಚಯಿ.
- ಚಯಿಲ čayila, *see* ಕೈಲ.
- ಚರಂಬು čarumbu, *see* ಚಂಬು.
- ಚರ čara, *adj.* Moveable, locomotive. —ಜಿಂದಿಸಿ, ಚರಾಸ್ತಿ moveable *or* personal property, chattels.
- ✓ಚರಕ್, ಚರಕು čaraku, čaraku, *s.* Merchandise, cargo. 2. goods, articles; *bet.* ಸರಕ್.

- ಚರಕ್ čaraku, *s.* Machinery. —ತಿಂಗಾರವುನಿ to set a machine in motion.
- ಚರಚರ čaračara, *s.* A noise made in spurting *or* throwing water from a pump. 2. *see* ಚರಿಚರಿ. —ನೀರಿ an even accumulation of water in a field. —ವಾತೆರುನಿ to prattle.
- ✓ಚರಟೆ čaraṭe, *s.* What is coarse; leavings *or* stalks.
- ಚರಣ čaraṇa, *s.* The foot. 2. a foot in poetry. —ಸೇವೆ, *see* ವಾದಸೇವೆ.
- ಚರಣೆ čaraṇe, *s.* Pasturage, grazing.
- ಚರಾಚರ čarāčara, *adj.* Moveable and immoveable. —ವಸ್ತುಳು animate *or* inanimate things; the creation, world.
- ಚರಾಸ್ತಿ čarāsti, *see* under ಚರ.
- ✓ಚರಿಗೆ čarige, *s.* A cooking utensil of copper *or* brass. 2. *see* ಸರಿಗೆ.
- ಚರಿಗೆ čarige, *see* ಚುರ್ಯ.
- ಚರಿತ, ಚರಿತ್ರ, ಚರಿತ್ರೆ čarita, čaritra, čaritre, *s.* A history, story, narrative. 2. conduct, behaviour.
- ಚರಿವು čaripu, *s.* An offering presented to an idol and then distributed among the people present.
- ಚರಿವುನಿ čaripuni (ಚರಿ), *v. a.* To quake, tremble, shudder, shiver; *cf.* ದರಿವುನಿ.
- ಚರಿವುನಿ čaripuni (ಚರಿ), *v. n.* To move; wander.

ಚರು, ಚರುವ čaru, čaruva, *s.* An oblation of rice and other ingredients to the gods *or* demons. ✓2. a small fish.

ಚರುಬು čarubu, *see* ಚಂಬು.

ಚರೆ čarè, *s.* Small shots. 2. the head; *bet.* ತರೆ.

ಚರ್ಕ čarka, *adv.* Straightly, directly. —ರಟ್ಟುನಿ to splash off, as mud.

ಚರ್ಕಿ čarki, *see* ಚರಕ್.

ಚರ್ಚೆ, ಚರ್ಚೆ čarči, čarče, *s.* Dispute, wrangling. —ಮಳ್ಳುನಿ to dispute, reason, argue.

ಚರ್ದಿ čardi, *s.* Vomiting.

ಚರ್ಪಟ್, ಚರ್ಪಟ್ಟ್, ಚರ್ಪಾಟ್ čarpattũ, čarpattũ, čarpãtũ, *adj.* Watery.

ಚರ್ಪು čarpu, *see* ಚರಿಪು.

ಚರ್ಬಿ čarbi, *s.* Fat, grease. 2. arrogance, pride, *fig.*

ಚರ್ಮ čarma, *s.* The skin, hide, leather. —ಜಾರಾವನಿ to flay, peel, skin, bark.

ಚರ್ಮರಿ čarmuri, *s.* Parched rice.

ಚರ್ಯೆ, ಚರ್ಯೆ čarya, čaryè, *s.* Observance of rites *or* customs. 2. conduct, demeanour. ಏನ— a diary, chronicle.

ಚರ್ವ čarva, *see* ಚರು.

ಚರ್ವಣ čarvana, *s.* Chewing betel.

ಚಲ್ಪಟ್ čalpatũ, *see* ಚಪ್ಪಟೆ.

ಚಲ čala, *see* ಚಲ.

ಚಲಕ್ čalaku, *s.* Dexterity, particularly of the hand *or* tongue.

✓ಚಲಚಲ čalacala, *s.* A noise in wading through water, as

children make while playing.

ಚಲನೆ čalanè, *s.* Motion, movement. *adj.* Wandering, roaming.

ಚಲಪಟ್ čalapatũ, *see* ಚಪ್ಪಟೆ.

ಚಲವಲ čalavala, *s.* Alarm, consternation, agitation. 2. exhaustion, weariness; *cf.* ತಳಬಲ.

ಚಲಾಪಲ čalãpala, *s.* Agitating water.

ಚಲಾವಣೆ čalãvani, *s.* Currency, genuineness, as of a coin. ಹುಂಡಿ— drawing a bill of exchange. —ಪ ನಾಣ್ಯ a current coin. —ಮಳ್ಳುನಿ to make pass *or* current.

✓ಚಲಿ čali, *s.* Cold, chilliness, shivering, as in ague. *adj.* Cold, chilly; *also* ಸಲಿ. —ಕಾಲ the cold season. —ಸೆಜ್ಜೆ, *see* ಚೆಲ್ಲೆಕೆ. —ಘಾಳಿ cold wind. —ಜರ ague. —ಕಯಿಪುನಿ to warm. —ಕಯಿಶೋಣುನಿ to be warming oneself. —ಪತ್ತುನಿ to catch cold; to be afraid. —ಬುಡ್ಡುಪೋಪಿನಿ to be relieved of cold; fear to depart.

✓ಚಲಿಪುನಿ čalipuni (ಚಲಿ), *v. a.* To shake, move.

ಚಲಿಮಿ, ಚಲಿಮಿ čalimi, čalmi, *see* ಚೆಲಿಂಬಿ.

ಚಲ್ಲಟ್ಟೆ čalpatte, *see* ಚಲ್ಲೆ.

✓ಚಲ್ಲೆ čallũ, *adj.* Stupid, dull. 2. timid, timorous. 3. imbecile, weak, useless. [bell.

ಚಲ್ಲೆಕೆ čallũke, *s.* A kind of small

ಚಲ್ಲೆ čalla, *s.* A noise of a fall with force.

- ಚಲ್ಲಂಗಾಯಿ čallaṅgāyi, *s.* The Sepistan plum, *Cordia myxa*.
- ಚಲ್ಲಂಟೆ čallaṅṭe, *s.* A kind of crab.
- ✓ಚಲ್ಲಣ, ಚಲ್ಲನ, ಚಲ್ಲಾನ čallana, čalana, čallāna, *s.* Short breeches, reaching only to the middle of the thighs. 2. a mat of straw rope. 3. a covering for a horse.
- ✓ಚಲ್ಲಾಪಿನಿ čallāpini (ಚಲ್ಲಾ), *v. n.* To get weak. 2. to become useless. 3. to fail, lose; *cf.* ಚಲ್ಲ.
- ಚಲ್ಲಾಪಿಲ್ಲಿ čallāpilli, *s.* Confusion, disorder. 2. dispersion, scattering.
- ✓ಚಲ್ಲ čalli, *s.* A chip. 2. a reed. 3. a potsherd. 4. a kind of grass.
- ✓ಚಲ್ಲುನಿ čalluni (ಚಲ್ಲ), *v. n.* To spill, shed; to disperse.
- ✓ಚಲ್ಲೆ čalle, *s.* A weak or timid man. 2. the name of a man.
- ಚಲ್ಲೆಪಿಲ್ಲೆ čallepillè, *s.* Youngsters. ಈ ಚಲ್ಲೆಪಿಲ್ಲೆನ್ ಯಾನ್ ವೊಡೆಗ ಕೊಂಡು ಫೀಪಿನ where shall I take these little ones?
- ಚವಡಿಗಿ čavadigè, *see* ಚೌಡಿಸಿ.
- ಚವಣೆ čavanè, *s.* An instrument for drawing wire, pincers, tweezers. —ದಿ ಪಾಡ್ಡೆ ಮೈಪನಿ to draw wire through it.
- ಚವರ čavara, *s.* A fly-brush. 2. *see* ಕ್ವಾರ.
- ಚವಲ čavala, *s.* Half a rupee. 2. the ceremony of tonsure of a child. —ಬಡ್ಡಿ interest at 12½ per cent.

- ಚವಿ čavi, *s.* A disease of newly born infants.
- ಚವುಂಟು čavuṅṭu, *see* ಚೌಂಟು.
- ಚವುಂಟುನಿ čavuṅṭuni, *see* ಚೌಂಟುನಿ.
- ಚವುಕ čavuka, *see* ಚೌಕ.
- ಚವುಕಳಿ čavukali, *see* ಚೌಕಳಿ.
- ಚವುಕಾಸ, ಚವುಕಾಸಿ čavukāsa, čavukāsi, *s.* Cleverness in dealings, marketing with judgment. 2. leisure, respite; *bet.* ಸಾವ ಕಾರ.
- ಚವುಕೆ, ಚವುಕೆ čavuki, čavukè, *see* ಚೌಕೆ.
- ಚವುರ čavura, *see* ಚೌರ.
- ಚವುರಾಸ čavurāsu, *s.* A square bottle.
- ಚವುರಿ čavuri, *see* ಚೌರಿ.
- ✓ಚವುಲಿ, ಚವುಳಿ čavuli, čavuli, *adj.* Cold. —ನೀರ್ cold water. —ಚಂದಿರ್ very cold water.
- ✓ಚವುಳ್, ಚವುಳು čavulu, čavulu, *adj.* Brackish, saline. —ಭೂಮಿ poor or infertile land. —ವುಪ್ಪು nitre; earth salt.
- ಚವುಳಿಕಾಯಿ čavulikāyi, *s.* The vegetable *Dolichos fobas formis*.
- ಚಹಲ್, ಚಹಾರ čahalu, čahāru, *s.* Expertness, dexterity. 2. conduct.
- ಚಳಕ್ čalaku, *see* ಚಲಕ್.
- ಚಳಕಿ čalaki, *s.* A kind of bracelet, made of gold and coral beads.
- ✓ಚಳಚಳ čalačala, *s.* A bubbling noise. 2. glittering. —ಮೆಂಚುನಿ to glitter, glimmer, shine.



ಚಳತುಮ್, ಚಳ್ತುಂಬು čalatummy, čaltumbu, s. A double cone-shaped ear-ornament worn by females.

✓ ಚಳಿ čali, see ಚಲಿ.

ಚಳ್ಳೆ čally, see ಚಲ್ಲೆ.

ಚಳ್ಳೆ čalla, see ಚಲ್ಲೆ.

ಚಳ್ಳೆಮರ čallamara, s. The monkey-fruit tree.

ಚಾ čā, s. The tea plant, *Thea viridis*. 2. ✓ lemon grass, *Andropogon schoenanthus*.

3. infusion or decoction of the leaves of tea or any medicinal plant. —ತಪ್ಪು the tea leaves. —ಮುಳ್ಳುನಿ to prepare tea.

ಚಾಂಟ್ ಚಾಂಟು, see ಚಾಟಿ.

ಚಾಂಟೆ čāṅṭe, *adj.* Lame, crippled. —ಕಾರ್ a lame leg.

ಚಾಂಡಾಲೆ čāṅḍāle, see ಚಂಡಾಲೆ.

✓ ಚಾಂಡುನಿ čāṅḍuni (ಚಾಂಡ), *v. a.* To fling or dart a spear.

ಚಾಂಪಾಡುನಿ čāmpāḍuni (ಚಾಂಪಾಡ), *v. a.* To withdraw, get out.

ಚಾಂಪು čāmpu, s. A knot, as of an angling tackle.

ಚಾಂಬುನಿ čāmbuni (ಚಾಂಬ್), *v. n.* To flee, escape, run away.

✓ 2. to close, shut, shrivel, as a flower. *v. a.* ✓ To lift with a lever.

ಚಾಕ್ čāk, s. Chalk.

ಚಾಕಟ್ಟು čākṭṭu, s. A kind of bracelet made of coral and gold beads. 2. a packet of tea. —ದ ಮಣಿ, ಚಾಕಟ್ಟಿಕಾಯಿ a bead of such a bracelet.

ಚಾಕರಿ, ಚಾಕ್ರಿ čākari, čākri, s. Service, employment. —ದಾಯಿ a servant. —ಮುಳ್ಳುನಿ to do service.

✓ ಚಾಚುನಿ čāčuni (ಚಾಚ್), *v. a.* ✓ To stretch out, hold out. 2. to bow.

ಚಾಟ್ ಚಾಟು, s. Exchange, barter; also ಸಾಟಿ. —ಮುಳ್ಳುನಿ to barter, exchange.

ಚಾಟ್ ಚಾಟು, s. Force, current. ನೀರ್‌ದ— current of water.

ಚಾಟಕ; ಚಾಟಕಮಂತ್ರ čāṭaka, čāṭa-kamantra, s. An incantation for destroying or subjugating a person.

ಚಾಟೆ, ಚಾಟೆ čāṭi, čāṭe, see ಚಾಟಿ.

✓ ಚಾಡಿ čāḍi, s. Defamation, slander. 2. talebearing. —ಗಾರೆ a slanderer, talebearer. —ತರಳಿ, —ಪಾತೆರ, —ಸುದ್ದಿ slanderous report.

✓ ಚಾಡಿಯುನಿ čāḍiyuni (ಚಾಡಿ); *v. a.* To slander.

ಚಾತಪ್ಪು čāṭappu, see ಚಾ.

ಚಾತಿ čāṭi, see ಛಾತಿ.

ಚಾತುರೆ čāṭure, s. A clever, dexterous person.

ಚಾತುರ್ಯ čāṭurya, s. Eloquence. 2. dexterity. 3. cleverness; also ಬುದ್ಧಿ—. *adj.* Skilful, clever. —ದಾಯಿ a dexterous man.

ಚಾನಾಹಾನಿ čānāhāni, see ಚನಾನಿ.

ಚಾನು čānu, see ಚೇನ್.

ಚಾನೂಲು čānūlu, s. A woman's neck ornament.

ಚಾಪಕಾನೆ čāpakāne, see ಛಾಪಖಾನೆ.

- ✓ ಚಾಪಣಿ cāpaṇē, *s.* A lever. 2. *see* ಭಾಪು. 3. *see* ಸ್ಥಾಪನೆ.
- ಚಾಪಿಸುನಿ cāpisuni *see* ಭಾಪಿಸುನಿ.
- ಚಾಪು cāpu, *s.* The cock, as of a gun. 2. a piece of a cloth or web, containing several garments etc. 3. a shop; *bet.* ಶಾಪು. —ದ ಪಲಾಯು a thin metal plate. ಅಂಗೋಸ್ತ್ರದ, ಎಲ ತ್ರದ— a piece of cloth containing several towels or handkerchiefs.
- ಚಾಪೆ cāpē, *s.* A mat; *bet.* ಪಪಿ. 2. *see* ಭಾಪೆ. —ಪಲಾಯು a kind of window-shutter.
- ಚಾಮ cāma, *see* ಕಾಮ. 2. *see* ಜಾಮ.
- ಚಾಮರ cāmara, *s.* A fly-brush of the hair of yak or *bos grunniens*.
- ಚಾಮಿಕರ cāmikara, *s.* Gold.
- ಚಾಮುಂಡಿ cāmuṇḍi, *s.* A goddess so called, a form of Durgi. 2. the name of a female demon.
- ಚಾಮೆ cāmē, *see* ಸಾಮೆ.
- ಚಾಯ, ಚಾಯೆ cāya, cāyē, *see* ಭಾಯೆ.
- ಚಾಯಿ cāyi, *s.* Ink. 2. *see* ಭಾಯೆ.
- ✓ ಚಾರ cāru, *s.* A kind of pepper-water; *also* ಸಾರ.
- ಚಾರ cāra, *see* ಚರ.
- ಚಾರಗೆ cārage, *s.* A cocoanut.
- ಚಾರಣೆ, ಚಾರಣಿ cāraṇi, cāraṇē, *s.* Smearing a wall or floor with mud, chunam or cowdung.
- ಚಾರಿ cāri, *s.* A traveller. ವಾದ— a traveller on foot.

ಚಾರಿತ್ರ cāritra, *see* ಚರಿತ.

ಚಾರುಕಾನೆಶೀರೆ cārukāneśirē, *see* ಚಾರುಕಾನೆಶೀರೆ.

ಚಾರೆ cārē, *s.* Features. 2. food. ✓ 3. a cocoanut tree; *cf.* ಶಾರೆ.

ಚಾರ್ಖಾನೆಶೀರೆ cārkhāneśirē, *s.* A female's cloth with interwoven flowers.

ಚಾರ್ವಾಕ cārvāka, *adj.* Sceptical. 2. sophistical. 3. opposed to the Hindu scriptures. —ಮತ scepticism. ಚಾರ್ವಾಕೆ a sceptic; a sophist.

ಚಾರ್ಲೆ cārlu, *see* ಚಾಲಿ. 2. *see* ಶೀಲ. —ಚಲಾನಿ behaviour.

ಚಾಲಗೇಣಿ cālagēṇi, *s.* Rent for one year. —ಚೇಟೆ a written agreement for one year's rent.

ಚಾಲಾಕ್ cālāku, *s.* Dexterity, cleverness. —ದಾಯೆ a dexterous man.

ಚಾಲಿ cāli, *s.* Nature. 2. habit. 3. conduct. 4. scorn, mockery, scoffing. —ಮಳ್ಳುವಿ to mock.

ಚಾಲಿಪುನಿ cālipuni (ಚಾಲಿ), *v. a.* To mock, ridicule, jest.

ಚಾಲಿಮರ cālimara, *s.* The tree *Ocimum gratissimum*.

ಚಾಲಿಯೆ cāliye, *see* ಶಾಲಿಯೆ.

ಚಾಲೀಸ್ cālisy, *num.* Forty. *adj.* Weak or near sighted. *s.* A pair of spectacles.

ಚಾಲ್ತಿ, ಚಾಲ್ತಿ cālti, cāldi, *adj.* Of daily occurrence, practical. *s.* A routine of business.

ಚಾವಡಿ cāvadi, *s.* An open hall, or veranda in front of a house.

2. a public place where business is transacted. 3. a lodging place for travellers. 4. a demon shrine.

ಚಾವಲ cāvala, *see* ಚವಲ.

ಚಾಳಿಪುನಿ cālīpuni, *see* ಚಾಲಿಪುನಿ.

ಚಿಂಗರ cīngara, *s.* Ornament, decoration, embellishment; beauty; *bet.* ಶೃಂಗಾರ.

ಚಿಂಗಿರಿ cīngiri, *s.* A kind of fish.

ಚಿಂಗ್ಲಿಕೆ cīnglike, *s.* A large kind of ape. [ಶ್ಲಿಸಕ್ಕರೆ.

ಚಿಂಚಿಂಸಕ್ಕರೆ cīmcīmsakkare, *see* ಕ

ಚಿಂತಾಕ್ರಾಂತೆ cīntākṛānte, *s.* A man overwhelmed with sorrow *or* anxiety.

ಚಿಂತಾಮಣಿ cīntāmaṇi, *s.* A fabulous gem which gratifies its possessor's wishes. —ಪುಸ್ತಕ a book on omens. —ಮಂತ್ರ an incantation supposed to gratify one's desires. —ಮಾತ್ರ a kind of pill. —ಯಂತ್ರ a talisman.

ಚಿಂತೆ cīntē, *s.* Thought, reflection, consideration. 2. distress, grief, sorrow. 3. anxiety, care, uneasiness. —ಮೆಷ್ಟುನಿ to be anxious *or* sorrowful. —ಮೆಷ್ಟುನಿ to reflect; to care.

ಚಿಂದಿ cīndi, *s.* A rag.

ಚಿಂದಿಡಿ cīndiḍi, *adj.* Spotted. —ರುಮಾಲ್ a spotted turban of black *or* red colour.

ಚಿನ್ನ cīnna, *s.* Gold.

ಚಿನ್ನಾಳಿ cīnnāli, *s.* An immodest *or* incontinent woman.

ಚಿಂಪು cīmpu, *see* ಚಿಂಪಿ. 2. *see*

ಚಿಂಪ್ಪಿ. 3. a bunch, cluster. ಬಾರಿದ a bunch of plantains.

ಚಿಂಮ cīmma, *see* ನಿಮ.

ಚಿಕ್ cīku, *intj.* Fie!

ಚಿಕ್ ರ cīkuru, *see* ಚಿಗ್, ತಿಗ್.

ಚಿಕ್ರ cīkara, *see* ಚಿಕ್ರ.

ಚಿಕ್ಕಿಣಿ cīkiṇi, *adj.* Tender, young, small. *s.* A chicken. —ಫೂಳು a piece of tender, boiled arecanut. —ಕೋರಿ a young fowl.

ಚಿಕ್ಕಿತ್ತೆ cīkittē, *s.* The practice of medicine.

ಚಿಕ್ಕು cīkku, *see* ತಿಕ್ಕು.

ಚಿಕ್ಕು cīkka, *adj.* Little, young, small, short.

ಚಿಕ್ಕಾಣಿ cīkkāṇi, *see* ಚುಕಾಣಿ.

ಚಿಕ್ಕಾಸ್ cīkkāsu, *s.* A cash, trifle. —ದ trifling, worthless. —ದುಬ್ಬಿ a mean disposition.

ಚಿಕ್ಕೆ cīkkē, *s.* A dwarf; the name of a man.

ಚಿಕ್ಕೋಳಿ cīkkoḷi, *s.* A syringe.

ಚಿಗ್ತೆ cīgṭē, *s.* A slit of a leaf, *etc.*; *bet.* ತಿಸ್.

ಚಿಗ್ ರ cīguru, *s.* A sprout, bud, germ.

ಚಿಗ್ರುನಿ, ಚಿಗುರುನಿ cīguruni, cīguruni (ಚಿಗ್, ಚಿಗು), *v. n.* To sprout, bud, germinate.

ಚಿಗಲಿಸ್ cīgalisu, *s.* A method of treating diseases by oils and ointments. 2. *see* ಚಿಕ್ಕಿತ್ತೆ. —ಮೆಷ್ಟುನಿ to treat a patient by that method.

ಚಿಟ್ cīṭu, *s.* The influence of

evil eyes. —ಪಾಡುನಿ to be affected by evil eyes.

✓ ಚಿಟ್ಕ, ಚಿಟಿಕಿ, ಚಿಟ್ಟು *çitukū, çitiki, çitka*, *s.* A snap of the fingers.

✓ 2. a pinch, as of snuff. —ಪಾಡುನಿ to snap fingers.

ಚಿಟಿ *çiti*, *see* ಚಿಟ್ಟಿ.

✓ ಚಿಟಿಚಿಟಿ *çiticiṭi*, *s.* The throbbing pain of a boil, when suppurating or forming. 2. a crashing or crackling noise.

✓ ಚಿಟ್ಟಿ *çitti*, *s.* A small spot or speck. *adj.* Spotted, speckled.

ಚಿಟ್ಟಿ *çittē*, *s.* The foundation or platform of a house. 2. the register of a land. 3. a rough, daily account. —ನಂಬರಿ the registered number of a land.

✓ ಚಿಟ್ಟಿ *çittē*, *adj.* Small, little. —ನರಮಾನಿ a small man. —ಕೋರಿ a small cock.

ಚಿತ, ಚಿತಾ, ಚಿತಿ, ಚಿತೆ *çita, çitā, çiti, çitē*, *s.* A funeral pile. —ಕಾಪ್ಪ the wood for burning it. —ಭಸ್ಮ the ashes of a funeral pile. —ಭಸ್ಮಕಾರಿ Śiva, smeared with the ashes of burnt bodies.

ಚಿತಿ *çiti*, *see* ಸಿಥಿ.

ಚಿತ್ತಾರ *çitkāra*, *s.* The whirling noise of a war-car. 2. the notes of superior birds.

ಚಿತ್ತ *çittu*, *s.* A blot or erasure. —ನಕಲ್ a rough copy, draft. —ಮುಚ್ಚುನಿ to blot, erase.

ಚಿತ್ತ *çitta*, *s.* Will, desire, wish, inclination, disposition, pleasure. —ರುದ್ಧಿ correctness of

disposition, purity of heart. —ಪ್ರಕಾರ as one pleases.

ಚಿತ್ತಿರ *çittira*, *see* ಚಿತ್ರ.

✓ ಚಿತ್ತುಲಿ *çitturli*, *s.* An orange.

ಚಿತ್ಯ *çitya*, *see* ಚಿತ್.

ಚಿತ್ರ *çitra*, *s.* A picture, painting, carving. —ಗಾರಿ a painter. —ದೊಂಬೆ a painted picture; appearances. —ವಚಿತ್ರ a curiosity, rarity, wonder. —ವಚಿತ್ರಮುಚ್ಚುನಿ to work wonders; to make much of a thing; to mystify.

ಚಿತ್ರಕೂಟ *çitrakūṭa*, *s.* A mountain so called, to which Rāma retired in exile.

ಚಿತ್ರಭಾನು *çitrabhānu*, *s.* Fire. 2. the sun. 3. the sixteenth year of the Hindu cycle of sixty.

ಚಿತ್ರಮೂಲ *çitramūla*, *s.* The leadwort. ಕೆಂಪು— rose-coloured leadwort, *Plumbago rosea*. ಬೊಳ್ಳು— the Ceylon leadwort, *Plumbago zeylanica*.

ಚಿತ್ರಾನಕ್ಷತ್ರ, ಚಿತ್ರೈ *çitrānakshatra, çitrē*, *s.* The fourteenth lunar mansion.

ಚಿತ್ರಾಪೂರ್ಣಮಿ *çitrāpūrṇami*, *s.* The full moon of the first lunar month ಚೈತ್ರ, which is observed as a holiday.

✓ ಚಿತ್ತಿಪುಳಿ *çitlipuḷi*, *s.* A kind of orange.

ಚಿದ್ರ *çidra*, *see* ಛಿಪ್ಪ.

ಚಿನಿಮಿಟ್ಟಿ *çinimitti*, *adj.* Trifling. —ಕೆಲಸ trifling work.

ಚಿನಿವಾರೆ, ಚಿನವಾರ್ದೆ *çinivāre, çinavārdē*, *s.* A money-changer,

jeweller. ಚಿನವಾರ್ಡ್ನಿ money changing, dealing in jewelry.

ಚಿನ್ನ cinna, see ಚಿನ್ನ.

ಚಿನ್ನಿಟ್ cinpiṭṭu, see ಚಿನಿಮಟ್ಟಿ.

ಚಿಪುಲ್, ಚಿಪುಲ್‌ಕೊಟ್ಟಿ, ಚಿಪುಲೊಟ್ಟಿ  
cipulu, cipulukottē, cipuloṭṭē,  
s. The poisonous seed of the  
drug *Cocculus suberosus*.

ಚಿಪ್ಪಲೆ cippalē, see ತಿಪಲೆ. 2. a  
clamp used for torture.

ಚಿಪ್ಪಿ cippi, s. A cocoanut shell.  
2. an oyster shell. 3. a pearl;  
also ಚಿಪ್ಪಿ.

ಚಿಪ್ಪಿಗೆ cippige, s. A tailor.

ಚಿಪ್ಪು cippu, s. A crust, scurf,  
scale.

ಚಿಬ್ಬು cibbu, s. White spots on  
the body; also ಚುಬ್ಬು.

ಚಿಮಟೆ, ಚಿಮಿಟೆ cimaṭi, cimiṭi, s.  
Tongs, tweezers, pincers.

ಚಿಮಿಚಿಮಿ cimiçimi, *adj.* Faint.  
—ಪಾತೆರ prattle. —ಬೊಕ್ಕು a faint  
light.

ಚಿಮುಕುನಿ cimumkuni (ಚಿಮುಕ್), *v. a.*  
To press, throng, throb. 2. to  
pinch.

ಚಿಮುಚಿಮು cimuçimu, *adj.* Ner-  
vous, weak. 2. throbbing,  
painful. —ಚೀನೇ pain caused  
by a slight wound; a nervous  
pain; throbbing.

ಚಿರ cira, s. A long time. *adj.*  
Lasting, durable, firm. —ಕಾಲ  
a long time, always, ever.  
—ಜೀವಿ, ಚಿರಂಜೀವಿ long lived; a  
crow; a younger member of  
a family.

ಚಿರವು ciraṅvu, see ಚೀರವು.

ಚಿರಾಕ್ ciraṅku, s. A lamp.

ಚಿರಿಚಿರಿ ciraçiri, s. Gabble, babble.  
2. drizzle. 3. a certain game  
played by boys, tip-cat. —ಬರ್ಸ  
a drizzling rain. —ಪಾತೆರುನಿ to  
babble.

ಚಿರ್ಕ carka, see ಸರ್ಕ.

ಚಿರ್ಕೆ cirke, see ತಿರ್ಕೆ.

ಚಿರ್ತೆಪಿಲಿ cirtēpili, s. A leopard.

ಚಿರ್ಪಲೆ ciraṅalē, see ಚಿಪ್ಪಲೆ.

ಚಿರ್ವೆ cirve, *adj.* Tender, green.

ಚಿಲ್‌ಂಬಿ cilaṅbi, s. The fire bowl  
of a hooka.

ಚಿಲ್‌ಕ್, ಚಿಲ್‌ಕ್‌ಳಿಲು cilaṅku, cilaṅku, s. Lift-  
ing, raising; a push. 2. the  
catch or bolt of a window.  
ಕುಟ್ಟಿ— a wooden pin used in  
playing at tip-cat.

ಚಿಲಿಂಬಿ, ಚಿಲಿಮೆ, ಚಿಲೈ cilaṅbi, cilaṅ-  
bi, cilaṅbi, s. A small tank;  
2. see ಚಿಲಿಂಬಿ.

ಚಿಲೀಲ್ cilaṅli, see ಚಿಲ್ಲೀಲ್.

ಚಿಲುವಾನೆ ciluvāna, s. The odd  
money, over a round sum.  
*adj.* Little, small, trifling,  
mean, low.

ಚಿಲೆ cilaṅ, s. A fishing rod.

ಚಿಲ್ಲುನಿ cilaṅkuni (ಚಿಲ್ಲೈ), *v. a.* To  
lift up. 2. to flay.

ಚಿಲ್ಲ cilla, s. A small round  
piece, a piece for playing at  
draughts. 2. see ಚಿಲ್ಲ.

ಚಿಲ್ಲರೆ cilaṅrē, s. Small money,  
change, trifle. *adj.* Little,  
trifling. —ಅಂಗಡಿ a petty ware-  
shop. —ಕರ್ಚೆ trifling or contin-  
gent expenses. —ಕೆಲಸ little

work. —ದಾಯಿ a man of inferior mind, a simpleton. —ಬುದ್ಧಿ mean understanding.

ಚಿಲ್ಲಾ, ಚಿಲ್ಲೆ cillā, cillè, see ಜಿಲ್ಲಾ.

ಚಿಲ್ಲೆ, ಚಿಲ್ಲೆ cilli, cillè, s. A leaf stitched or folded in the form of a spoon or funnel. 2. a kind of cucumber. —ಪಿಲ್ಲೆ scattered, dispersed; cf. ಚಿಲ್ಲೆ ಪಿಲ್ಲೆ. —ಯೆಟ್ಟುನಿ to stitch a leaf into the form of a spoon.

ಚಿಲ್ಲೆಲ್ cillily, s. The screech of an eagle.

ಚಿಲ್ಲೆಲಿ cillèli, s. A sharp stick to dart a fish with.

✓ಚಿಲ್ಲಾನ cīlvāna, see ಚಿಲುಪಾನ.

✓ಚೀ, ಚೀಚೀ cī, cīcī, intj. Fie!

ಚೀಂಕರಿ, ಚೀಂಕರಿ cīnkari, cīnkiri, s. The stalk of a cocoanut leaf. 2. thin splitters of bamboo used for stitching leaves etc. together; also ಶೀಂಕರಿ, ಸೀಂಕರಿ. —ತೆಲ್ಲವು a kind of cake.

ಚೀಂಚೀಂ cīncīn, s. The chirping of birds. —ತೆಲ್ಲವು, —ಸಕ್ಕಿ a spongy cake; cf. ಚೂಂಚೂಂ. ಚೀಂಚೀಂಸಕ್ಕಿನ್ ಮುಂನೂದು ಕಣ್ಣ the cīncīn cake has many (lit. 300) eyes or holes.

ಚೀಂಚುನಿ cīncuni (ಚೀಂಚ್), v. n.

✓ To chirp. ✓2. to be scorched, burnt.

✓ಚೀಂಟುನಿ cīntuni, see ಸೀಂಟುನಿ.

✓ಚೀಂತುನಿ cīntuni (ಚೀಂತ್), v. n. To burn. 2. to roast as a fruit.

✓ಚೀಂಪಿ, ಚೀಂಪು cīmpi, cīmpu, s. A bolt, bar, latch. 2. a kind of sail.

ಚೀಕಡೆ cīkaḍè, s. A kind of fish.

ಚೀಕರ cīkara, adj. Not pungent; sweetish.

ಚೀಕಾರಿ cīkāri, see ಚೀಮಾರಿ.

ಚೀಟ್, ಚೀಟಿ cīṭu, cīṭi, s. A note, short letter. 2. a bill, bond.

3. a ticket, label, stamp. 4.

chintz, coloured cloth. ಅಂಗ

ದಿವ— a shop-bill. ಚಪಾಲ್— a

postage stamp. ಮೀಲ್— a

transfer deed, a mortgage of

title-deed. ಹುಂಡಿ— a bill of

exchange. —ಸತ್ತಾವನಿ to paste

a stamp. —ಬರೆಪಿನಿ to write a

note.

ಚೀನ cīna, s. The empire of China; also —ದೇಶ. —ಕಾಗಜಿ Chinese

paper. —ದಾಯಿ a Chinese.

—ವಾವು a kind of medicine.

—ಮುಂಚೆ a kind of pepper.

ಚೀನಿ cīni, adj. Chinese. —ಕಂದಡಿ a telescope. —ಕಾರalum. —ಚಿಡಿ

a blue light. —ವಾಪ್ಪು a

kind of music, used especially

among Muhammedans. —ಸಕ್ಕರೆ

white sugar.

ಚೀನಿಕೋಲು cīnekōlu, s. A music band of Māṭṭas.

ಚೀಪಿ, ಚೀಪು cīpi, cīpu, see ಚೀಂಪಿ.

ಚೀಪು cīpu, s. A wedge, wooden

peg. ✓2. a comb or cluster of

plantains. 3. see ಚೀಂಪು. 4. see

ಲುವಣಿ.

ಚೀಮಾರಿ cīmāri, s. A loathsome

woman

ಚೀರ cīra, s. Lead. 2. bark, rind.

3. a cloth made of bark.

- ✓ ಚೀರವು čiravu, *s.* A bag, purse, pocket.
- ಚೀರ್ನಿಕೆ čirnikè, *s.* Carved or chiselled workmanship. — ದಾಯೆ an artist. — ಬುದ್ಧವನಿ to carve, chisel.
- ಚೀರ್ಲೊ čirlo, *s.* Responding to a call in a game. [ಸೀಳ್.
- ✓ ಚೀಲ್ čily, *s.* A split, splinter; *bet.*
- ಚೀಲೆರ್ čileru, *s.* Forced converts to Mohammedanism.
- ✓ ಚೂ ču, *see* ಚೂ.
- ಚೂಂಕ čunka, *see* ಸುಂಕ.
- ಚೂಂಗಾಣಿ čuṅgāni, *s.* A tobacco-pipe. 2. *see* ಚುಕ್ಕಾಣಿ.
- ✓ ಚೂಂಗುಡಿ čuṅgudi, *s.* A trifling sum, odds, small coins, change. 2. anything of little value. — ಬ್ಯಾರ a petty trade. — ಸಾಲ a trifling debt.
- ಚೂಂಗೆ čuṅgè, *s.* A kind of rice. 2. awn.
- ಚೂಂಚೂಂ čumčum, *see* ಚುಮ್‌ಚುಮ್.
- ಚೂಂಣ čuṅṇa, *see* ಸುಂಣ.
- ಚೂಂಣೈ čuṅṇei, *s.* A kind of cloth. 2. scab, scurf. 3. shabbiness.
- ✓ ಚೂಂಬನ čumbana, *s.* Kissing.
- ಚೂಂಮ čumma, *see* ಚುಮ್‌ಚುಮ್.
- ↓ ಚೂಂಯಿಚೂಂಯಿ čuṅyičūnyi, *s.* The hissing noise of a heated metal dipped into water.
- ಚೂಕ್‌ಚೂಕ್ čukučuku, *s.* Chirping of birds.
- ಚೂಕಾಣಿ, ಚೂಕ್ಪಾಣಿ čukāni, čukkāni, *s.* The rudder, helm of a ship.
- ಚೂಗುಡೆ čugude, *s.* A smart man; *also* ಸುಕುಟೆ.
- ✓ ಚೂಗುಳಿ čuguli, *s.* The rind of a fruit or vegetable.
- ಚೂಚೂಕು čučuku, *see* ಚುಕ್‌ಚುಕ್.
- ✓ ಚೂಚೂನಿ čuččuni (ಚುಚ್ಚೆ), *v. a.* To pierce, bore. 2. to bite; *cf.* ಕುತ್ತುನಿ, ತುಚ್ಚುನಿ.
- ✓ ಚೂಟಿ čuṭi, *adj.* Smart, clever. 2. sharp, pungent.
- ✓ ಚೂಟ್ಟೆ čuṭṭa, *s.* A cheroot, cigar.
- ✓ ಚೂಟ್ಟಿ čuṭṭi, *s.* A span. 2. *see* ಚುಟಿ. 3. *see* ಚುರುಕು.
- ಚೂದ್ರ čudra, *see* ಛುಪ್ರ.
- ಚೂಮ್‌ಚೂಮ್ čumyčumy, *s.* Pain caused by the sting of an insect. 2. sleeping of the hand or leg; *cf.* ಚೆಮುಚೆಮು.
- ಚೂಮುಲ, ಚೂವ್ಲೆ čumula, čumla, *see* ಜುಮ್ಲೆ.
- ಚೂಯಿಚೂಯಿ čuyičuyi, *see* ಚುಂಯಿ ಚುಂಯಿ.
- ✓ ಚೂರುಕು čuruku, *s.* Quickness, haste, speed. 2. sharpness. 3. zeal, activity. *adj.* Quick, vigorous, zealous. 2. vivid. — ಬುದ್ಧಿ quick understanding, wit.
- ✓ ಚೂರುಚೂರು čuručuru, *s.* A hissing noise caused by frying, burning, *etc.*
- ✓ ಚೂಲಕ čulaka, *adj.* Light; *cf.* ಸುಲಭ.
- ಚೂವು čuvu, *see* ತೂ.
- ಚೂಳಿ čuli, *see* ಸುಳಿ.
- ✓ ಚೂಳ್ಳಿ čulli, *s.* The plant of *Barleria obovata*.
- ✓ ಚೂ čū, *s.* Setting on a dog. 2. driving a dog away. 3. *see* ತೂ.

ಚೂಂ ಕುಂ, *see* ಚುಮ್‌ಚುಮ್.

ಚೂಟೆ, ಚೂಟು *cūṭi, cūṭu, s.* Escaping from the grasp in wrestling. 2. aim; device. 3. perception. 4. cessation from work, leisure.

✓ ಚೂಟೆ ಕುಟ್ಟೆ, *see* ಕೂಟೆ.

ಚೂಡ ಕುಡಾ, *s.* The lock of hair left on the head at the time of tonsure. ಚೂಡಾಕರ್ಮ the ceremony of tonsure.

✓ ಚೂಡ, ಚೂಡಗ ಕುಡಾ, ಕುಡಗಾ, *s.* A kind of gold bracelet.

ಚೂಡಾಮಣಿ ಕುಡಾಮಣಿ, *s.* A jewel worn in a crest *or* diadem.

✓ ಚೂಡಿ ಕುಡಿ, *s.* The coil of a rope. 2. a bundle, as of fagots, betel leaves *etc.*; *also* ಸೂಡಿ.

✓ ಚೂಡು ಕುಡು, *s.* Heat, warmth. 2. zeal. *adj.* Hot, warm.

ಚೂಡೆ ಕುಡೆ, *see* ಕೂಡೆ.

ಚೂಣಿ ಕುಣಿ, *s.* The front, van. 2. strength. *adj.* Former. *adv.* Before.

ಚೂಣ್ಯ ಕುಣ್ಯ, *see* ಸೂಣ್ಯ.

✓ ಚೂರಿ ಕುರಿ, *s.* A knife, small sword.

ಚೂರು ಕುರು, *s.* A piece, bit, small fragment. —ಮಳ್ಳುನಿ to pulverise, cut into small pieces *or* bits. —ಚೂರಾವಿನಿ to break to pieces.

ಚೂರ್ಣ ಕುರ್ಣ, *s.* Powder, dust, any pulverised substance, medicinal powder. 2. *see* ಸೂರಣ.

ಚೂಲಿ ಕುಲಿ, *see* ಚೀಲಿ.

ಚೆಂಗಣಿ ಕೆಂಗಣಿ, *s.* A friend. 2. *see* ಚುಂಗಣಿ.

✓ ಚೆಂಡ್ ಕೆಂಡ್, *s.* A ball. —ಸೊಬ್ಬುನಿ to play with ball.

ಚೆಂಡ್‌ಮಲ್ಲಿಗೆ ಕೆಂಡ್‌ಮಲ್ಲಿಗೆ, *s.* A species of clustered jasmine.

✓ ಚೆಂಡಾಡುನಿ ಕೆಂಡಾಡುನಿ (ಚೆಂಡಾಡ), *v.* 1. To play with ball. 2. to destroy, ruin.

✓ ಚೆಂಡೆ ಕೆಂಡೆ, *s.* A large drum; a kettle-drum. —ಚೊಟ್ಟುನಿ to beat a drum.

ಚೆಂಡೆಮರ ಕೆಂಡೆಮರ *s.* The tree *Cerbera odollam*; *also* ತೆಂಡೆಮರ. —ದ ಬಿತ್ತ್ರೆ its poisonous seeds.

ಚೆಂಡೆಮುಳಿ ಕೆಂಡೆಮುಳಿ, *see* ತೆಂಡೆಮುಳಿ.

ಚೆಂಡೆಲ್ ಕೆಂಡೆಲ್, *see* ತೆಂಡೆಲ್.

ಚೆನ್ನನಾಯಿ ಕೆನ್ನನಾಯಿ, *see* ಚನ್ನನಾಯಿ.

ಚೆನ್ನೆ ಕೆನ್ನೆ, *see* ಚನ್ನೆ.

ಚೆನ್ನೆಬೂರು ಕೆನ್ನೆಬೂರು, *see* ಚನ್ನಬೂರು.

ಚೆಂಬಟೆ ಕೆಂಬಟೆ, *s.* A coppersmith.

✓ ಚೆಂಬು ಕೆಂಬು, *s.* Brass, latten. 2. a small copper *or* brass pot. —ಕುಟ್ಟಿ a coppersmith.

ಚೆಕ್ಕು ಕೆಕ್ಕು, *see* ಚಕ್ಕು.

ಚೆಕ್ಕುಟ್ ಕೆಕ್ಕುಟ್, *adj.* Thin, lean.

ಚೆಕ್ಕುರ್ಮೆ ಕೆಕ್ಕುರ್ಮೆ, *see* ತೆಕ್ಕುರ್ಮೆ.

ಚೆಕ್ಕಿ ಕೆಕ್ಕಿ, *see* ಚಕ್ಕಿ.

✓ ಚೆಕ್ಕಿ, ಚೆಕ್ಕೆ ಕೆಕ್ಕಿ, ಕೆಕ್ಕೆ, *s.* A chip, split, splinter.

ಚೆಕ್ಕುಬಂದಿ ಕೆಕ್ಕುಬಂದಿ, *see* ಚಕ್ಕುಬಂದಿ.

ಚೆಕ್ಕೆಲ್ ಕೆಕ್ಕೆಲ್, *see* ಚಕ್ಕೆಲ್.

ಚೆಟ್ಟಿ ಕೆಟ್ಟಿ, *see* ಚಟ್ಟಿ.

ಚೆಟ್ಟೆ ಕೆಟ್ಟೆ, *see* ಚಟ್ಟೆ.



ಚೆಡಿ cēdi, *see* ಚಡಿ.

✓ಚೆಪ್ಪೆ čèppè, *s.* A splinter, chip, slice, paring. 2. disappointment, failure. *adj.* *see* ಚಪ್ಪೆ. —ಆಪಿಸಿ, —ಬೂರುವಿಸಿ to fail; to rest, lie down.

✓ಚೆರಡ್ čerady, *s.* The ear. —ಪತ್ತೆ ದಿ ಪೀಂಟಾವುನಿ to twist the ear.

ಚೆರಿಗೆ čerigè, *see* ಚರಿಗೆ.

ಚೆರೆ čerè, *see* ಚರೆ.

ಚೆರ್ಚೆ čerčè, *see* ಚರ್ಚೆ.

ಚೆರ್ಬಿ čerbi, *see* ಚರ್ಬಿ.

ಚೆರ್ವ červa, *see* ಚರ್ವ.

ಚೆಲವೆ čelavè, *adj.* Damp, moist.

✓ಚೆಲುವಿಕೆ čeluvikè, *s.* Beauty, comeliness.

✓ಚೆಲುವೆ čeluve, *s.* A beautiful *or* handsome man.

✓ಚೆಲ್ಲಾಟ čellāṭa *s.* Scattering, dispersing. 2. spilling, shedding.

✓ಚೆಲ್ಲುನಿ čelluni (ಚಿಲ್ಲೆ), *v. a.* To sprinkle. 2. to spill, shed. *v. n.* To spill, drop, shed.

ಚೆಲ್ವಯಿ čelvayi, *s.* Dyed cotton.

ಚೆಲ್ವೆ čelve, *see* ಚೆಲುವೆ.

ಚೆಲೆ čè, *see* ಚೇ.

ಚೆಲಕರೆ čèkarè, *see* ತೆಕ್ಕರೆ.

ಚೆಲೆಟೆ, ಚೆಲೆಟ್ಟೆ čèṭè, čèṭṭè, *see* ಚೆಲೆಟ್ಟೆ.

ಚೆಲೆಡಿ čèdi, *see* ಚೆಡಿ.

✓ಚೆಲೆಣ್ಣ್ ಚೆಣ್ಣು, *s.* An awl, chisel. *adj.* Even, smooth. —ಪಾಡುನಿ to chisel.

ಚೆಲೆತನ čètana, *see* ಚೈತನ.

ಚೆಲೆದನ, ಚೆಲೆದನೆ čèdana, čèdanè, *see* ಚೆಲೆದ.

ಚೆಲೆದಿ čèdi, *s.* One of the fiftysix countries of the Hinduwriters.

✓ಚೆಲೆಣ್ ಚೆಣ್ಣು, *see* ಚೆಲೆಣ್.

ಚೆಲೆಪಂಗೆಲೆ čèpaṅgelu, *adj.* Curved, inclined; *cf.* ತೆಲೆಪಂಗೆಲೆ.

ಚೆಲೆಪು čèpu, *see* ತೆಲೆಪು.

ಚೆಲೆಲಕಡೆ čèlakadè, *s.* The Indian turnsole, *Tiaridium Indicum*.

✓ಚೆಲೆಲೆ čèlè, *see* ನೆಲೆಲೆ.

✓ಚೆಲೆಲೊಂಡಿ čèlgoṇḍi, *s.* The sting of a scorpion.

ಚೆಲೆಲೊಂಡಿಮರ čèlgoṇḍimara, *see* ಚೆಲೆಲಕಡೆ.

✓ಚೆಲೆವು čèvu, *see* ತೆಲೆವು.

ಚೆಲೆಷ್ಟೆ čèšṭè, *s.* A grimace, trick, gesture. 2. jest, mockery, joke. ಕು—ridiculous grimaces. —ಗಾಂವೆ one who makes grimaces, a jester, mocker, wag; a humorist. —ಮುಳ್ಳುನಿ to make gestures, to mock; to joke.

✓ಚೆಲೆಳ್ ಚೆಲ್, *see* ತೆಲೆಳ್. —ಬಗ್ಗುನವು a kind of sport.

ಚೈಲೆ čèi, *see* ಚೆವಿ.

ಚೈತನ, ಚೈತನ್ಯ čèitana, čèitanya, *s.* Strength, liveliness, vigour, animation. 2. life. —ದಾಯಿ, —ವಂತೆ a vigorous man. —ಕುಂ ದುನಿ to lose strength.

ಚೈತ್ರ čèitra, *s.* The first lunar month, corresponding to March-April.

ಚೈಲೆ čèila, *see* ತೈಲೆ.

ಚೈಲಿ čèili, *see* ತೈಲಿ.

ಚೈಲೆ čèile, *s.* A pair of large cymbals.

ಚೊಂಬೆ čoṅṭi, *see* ಚೊಟ್ಟಿ.

ಚೊಂಪುದಿ čompudi, *s.* Copper powder. 2. verdigris. 3. *see* ಚೋಂಪುಡಿ.

ಚೊಂಬಟೆ čombaṭe, *see* ಚೆಂಬಟೆ.

ಚೊಂಬಟ್ಟಲ್ čombaṭṭaly, *s.* Brazen pot and plate.

ಚೊಂಬು čombu, *see* ಚಂಬು.

✓ಚೊಕ್ಕ ಚೊಕ್ಕ, *adj.* Pure, genuine. 2. neat. —ಚೊಕ್ಕಿ pure silver.

✓ಚೊಕ್ಕಟೆ čokkata, *adj.* Neat, choice, agreeable. ಚೊಕ್ಕಟೆಗೆ beauty, handsomeness.

ಚೊಕ್ಕಲೆ čokkalè, *see* ಚೊಕ್ಕಲೆ. 2. *see* ಸೊಕ್ಕಲೆ.

ಚೊಕ್ಕಾಟೆ čokkāṭa, *see* ಚೊಕ್ಕಟೆ.

ಚೊಕ್ಕು čokku, *adj.* Stupid, silly. —ಚೊಕ್ಕ well riped.

ಚೊಕ್ಕೆ čokke, *s.* A stupid man.

✓ಚೊಗರ್ čogary, *adj.* Astringent. —ಆಪಿನಿ to be astringent, to have an acrid taste.

ಚೊಟ್ಟಿ čotta, *s.* A Pariah's hut; *also* ಚೊಟ್ಟಿ. *adj.* ✓*see* ಚೊಟ್ಟಿ.

ಚೊಟ್ಟಿ čotti, *s.* A woman with a maimed hand.

✓ಚೊಟ್ಟು čottu, *adj.* Handless, maimed *or* deformed in the hand.

✓ಚೊಟ್ಟಿ čotte, *s.* A man with a maimed hand. [of Pariahs.

ಚೊಟ್ಟಿತಿ čottete, *s.* The headman  
ಚೊಣಂಗಿನಾಯಿ čoṅaṅgināyi, *s.* A greyhound.

✓ಚೊಣಿಂಕೆ, ಚೊಣ್ಣಿ čoṅiṅkè, čoṅkè, *s.* The scab of itch *etc.*

ಚೊಪ್ಪಿ čoppi, *s.* A cap, hat.

✓ಚೊಪ್ಪು čoppu, *see* ತಪ್ಪು, ಸೊಪ್ಪು.

ಚೊರ್ಪಟ್ čorpatu, *adj.* Loose *or* thin, as cowdung *etc.*

ಚೊರ್ಪು čorpu, *see* ಚರಿಪು.

ಚೊರ್ಪುನಿ čorpuni, *see* ತೊರ್ಪುನಿ.

ಚೊಲಕೆ, ಚೊಲಿಕೆ, ಚೊಲೈ ಚೊಲುಂವೆ  
čolakè, čolikè, čolkè, čolumpè,  
*see* ಚೋಲೆ.

ಚೊಲೈ čollè, *adj.* Halt, crippled. —ಮೈಗ a hyæna.

ಚೊಲಂಕಟ್ಟು čoṅkaṭṭu, *adj.* Lank, lean, thin. —ಪೊವಿನಿ to become thin.

ಚೊಲಂಕರ čoṅkara, *see* ಚೊಗರ್.

ಚೊಲಂಕು čoṅku, *see* ಸೊಲಂಕು. *adj.* *see* ಚೋಕು.

ಚೊಲಂಕುನಿ čoṅkuni, *see* ತೊಪುನಿ.

✓ಚೊಲಂಚಿ čoṅci, *s.* The beak of a bird.

✓ಚೊಲಂಟು čoṅṭu, *see* ಚೋಟು.

ಚೊಲಂಟೆ čoṅṭè, *see* ಸೊಲಂಟೆ.

ಚೊಲಕು čoku, *adj.* Sapless, unfruitful; exhausted, old. *s.* An unfruitful *or* old tree.

ಚೊಲಕೊಲಿ čokoli, *s.* A merry man.

ಚೊಲಗರ್ čogary, *see* ಚೊಗರ್.

ಚೊಲಗೆ čogè, *s.* A leaf *or* branch of a palm tree; *bet.* ಸೋಸಿ.

ಚೊಲಟಾ čoṭā, *adj.* Short, small, petty.

✓ಚೊಲಟು, ಚೊಲಟ್ಟು čoṭu, čoṭṭu, *s.* A span from the tip of the thumb to that of the forefinger.

ಚೋದಿಕ, ಚೋದ್ಯ cōdika, cōdya, s. A curiosity. 2. surprise.

*adj.* Curious, wonderful. —ಲ ಪಿಸಿ to wonder, to be surprised; *bet.* ಸೋದ್ಯ.

ಚೋಪಟ್ಟು cōpaṭṭu, s. A kind of pitching or calking a boat. —ಕೊರ್ಪಿನಿ, —ವಾರುನಿ to calk a boat with a mixture of tallow (ಜೊಲಕ್) and chalk.

ಚೋಪಾವುನಿ cōpāvuni, *see* ಸೋವಾವುನಿ.

ಚೋಪು cōpu, *see* ಸೋಪು.

ಚೋಪೆ cōpe, s. A scrap, scratch.

ಚೋಯಿ cōyi, s. Milk. —ತ್ಪಿನಿ to suck the breast.

ಚೋರಟ್ cōraṭṭu, *see* ಚೋರ್ಪಟ್.

ಚೋರಣ cōraṇa, s. A festoon of leaves and flowers, hung over the door-way or across the highway on a joyful or triumphant occasion, a triumphal arch; *bet.* ತೋರಣ. —ಕಟ್ಟುನಿ to put up a festoon.

ಚೋರತನ, ಚೋರಿ cōratana, cōri, s. Theft, robbery. —ಮಳ್ಳುನಿ to steal, rob.

ಚೋರೆ cōre, s. A thief, robber, rogue.

ಚೋಲಿ cōli, s. Skin, bark, rind. —ಸೆಪ್ಪನಿ to peel, skin, pare off.

ಚೋಲೆ cōle, *see* ಚೋಲೆ.

ಚೋಳದೇಶ, ಚೋಳರಾಜ್ಯ cōḷadēśa, cōḷarājya, s. The Coromandel coast; the ancient kingdom on the Kāveri delta.

ಚೌಂಟು cōuṇṭu, *see* ಸೌಂಟು.

ಚೌಂಟುನಿ cōuṇṭuni (ಚೌಂಟಿ), *v. a.* To pinch, nip.

ಚೌಂಡಿ cōuṇḍi, *see* ಚಾಮುಂಡಿ.

ಚೌಕ cōuka, s. A square. 2. the linga box. *adj.* Square. —ಮಣಿ a square stool. —ದರ್ವೆ a square piece of cloth. ಚ—quadrate.

ಚೌಕಟ್ಟು cōukaṭṭu, s. A door-frame.

ಚೌಕಡಿ, ಚೌಕಣಿ cōukadi, cōukaṇi, *adj.* Quadrangular. s. A quadrangle.

ಚೌಕಸ cōukasa, *see* ಸಾವಕಾಶ.

ಚೌಕಳಿ cōukali, *adj.* Square. s. An earring set with four pearls. —ಶೀಲೆ a female's garment with small square patterns.

ಚೌಕಾಸ, ಚೌಕಾಸ cōukāsu, cōukāsa, *see* ಚವಕಾಸ.

ಚೌಕಿ cōuki, s. A railed veranda, pial. 2. a watch-house. —ದಾರೆ a guardsman.

ಚೌಕುಳಿ cōukuli, *see* ಚೌಕಳಿ.

ಚೌಕೆ cōukè, s. A stool, chair.

ಚೌಕ್ಕಿಲ್ cōukkily, s. A kind of earring; *cf.* ಚೌಕಳಿ.

ಚೌಟು, cōuṭu, *see* ಸೌಂಟು.

ಚೌಡಾಲ cōuḍāḷu, s. A square shield.

ಚೌಡಿಗಿ cōuḍigē, s. A one-stringed guitar formed by a small barrel, open at one end and covered with a skin at the other. 2. a peculiar kind of neck-ornament. 3. a kind

of ear-ring. —ದಾಯಿ a man playing upon such a guitar.

ಚೌತಟುನಿ čoutaṭuni (ಚೌತಟೆ), *v. a.*

To sing a lullaby.

ಚೌತಿ čouti, *see* ಚತುರ್ಥ.

ಚೌಪದ čoupada, *s.* A quadruped.

2. a kind of verse.

ಚೌರ čoura, *s.* Shaving; *bet.*

ಕಪ್ಪಿರ.

ಚೌರಕ, ಚೌರದಾಯೆ čourake, čoura-

dāye, *s.* A barber.

ಚೌರಿ čouri, *s.* The tail of the yak. 2. a fly-brush.

ಚೌಲ čoula, *see* ಚವಲ.

ಚೌಲಿ čouli, *see* ಚವಲಿ.

ಚೌಳ čoula, *adv.* At once. —ನೆ

ಫೋಯೆ he went at once. —ಚೌಳ

again and again, one after another.

ಚೌಳಿಕಾಯಿ čoulikāyi, *see* ಚವಳಿಕಾಯಿ.

ಚೌಳು čoulu, *see* ಚವಳ್.

## ಛ

ಛ čha, *s.* The twentieth letter of the alphabet.

ಛಂದ čhanda, *see* ಚಂದ.

ಛಟಛಟ čhaṭačhaṭa, *see* ಚಟಚಟ.

ಛಟಾಲ čhaṭāla, *s.* The noise of a slap *or* lash. —ಹಾಕುನಿ to beat *or* strike heavily.

ಛಡಾವು čhaḍāvu, *see* ಚಡಾವು.

ಛಡಾಳಿ čhaḍāli, *s.* A stupid fellow.

ಛಡಿ čhaḍi, *see* ಚಡಿ.

ಛತ್ರ čhatra, *s.* An umbrella; *also* ತತ್ರ. 2. an inn, choultry. [ing.

ಛತ್ರಾಂತರ čhatrāntara, *s.* Wander-

ಛತ್ರಾಧಿಪತಿ čhatrādhipati, *s.* A king, sovereign. ಯೇಕ—an emperor.

ಛತ್ರಿ čhatri, *s.* A barber. 2. *see* ಕ್ಷತ್ರಿ. 3. *see* ಛತ್ರ.

ಛಪಾಯಿಸುನಿ čhapāyisuni (ಛಪಾಯಿ ನಿನ), *v. a.* To conceal, secrete. 2. to deceive, defraud.

## ČH

ಛಪಾವು čhapāvu, *s.* Concealment, secretion. 2. absconding. 3. deceit, fraud. —ಆಪಿನಿ to abscond. —ಮಚ್ಚುನಿ to conceal.

ಛಪ್ಪ čhappa, *see* ಚಪ್ಪ.

ಛಪ್ಪಂನ čhappanna, *num.* Fifty-six. —ದೇಶ fifty-six countries enumerated by Hindu writers.

ಛಪ್ಪಕ čhappaka, *adv.* Backwards, on the back. —ಬೂರುನಿ to fall backwards.

ಛಪ್ಪರಿಗೆ čhapparigè, *see* ತಪ್ಪರಿಗೆ.

ಛಪ್ಪರಿಪುನಿ čhapparipuni, *see* ಚಪ್ಪರಿಪುನಿ.

ಛರಛರ čharačhara, *see* ಚರಚರ.

ಛಲ čhala, *s.* Fixed purpose, firmness, determined resolution. 2. obstinacy. —ತಮುನ್ದಿ exceedingly obstinate. —ನಾದಿ a resolute *or* obstinate person. —ಸಾಧನೆ perseverance in a pur-

pose. —ಸತ್ತುನಿ, —ಮಕ್ಕುನಿ to be obstinate; to persevere.

ಛಲಕ್ chalaku, *see* ಚಲಕ್.

ಛಲಛಲ chalaçhala, *s.* Glitter; brandish.

ಛಲಿ çhalī, *see* ಚಲಿ.

ಛಾಡಿ chādi, *see* ಚಾಡಿ.

ಛಾತಿ chāti, *s.* The breast, bosom. 2. courage, bravery. —ವಂತೆ a brave man; a bold trader *or* practitioner.

ಛಾದರ chādara, *s.* A silk garment, a shawl.

ಛಾನಸ್, ಛಾನಸಿ chānasu, chānasi, *s.* Being peculiar *or* singular in what one does; nicety, fastidiousness. 2. accuracy, precision.

ಛಾಪಿಸುನಿ chāpisuni (ಛಾಪಿಸ್), *v. a.* To stamp, seal. 2. to print.

ಛಾಪು chāpu, *see* ಚಾಪು.

ಛಾಪು, ಛಾಪೆ chāpu, chāpè, *s.* A printing press. 2. a shop.

ಛಾಯಿ, ಛಾಯೆ chāyi, chāye, *s.* Shadow, shade. 2. colour, tint, dye. ಕಪ್ಪು—black colour.

ಛಿಂದಿ chindi, *see* ಚಿಂದಿ.

ಛಿನ್ನ chinna, *adj.* Cut, divided.

ಛಿನ್ನಾಭಿನ್ನ broken, fractured, as a limb.

ಛಿದ್ರ chidra, *s.* A hole, vacuity, perforation. 2. flaw, defect.

3. disaster, trouble. 4. sorcery, witchcraft. —ದಾಯೆ a sorcerer, wizard; a defective man. —ಮಕ್ಕುನಿ to assume an air; to bewitch, enchant.

ಸ್ವಕ—domestic quarrel *or* dispute.

ಛೀ, ಛೀಛೀ chī, chīchī, *intj.* Fie!

—ಸರಿಕೆ fie, fie, it is bad. —ಕಳುವಾ fie, you rogue!

ಛುದ್ರ chudra, *adj.* Small, little. 2. low, mean. *s.* Smallness; baseness. 2. sorcery, witchcraft; *bet.* ಕಪ್ಪು.

ಛುದ್ರೆ chudre, *s.* A base man. 2. a sorcerer.

ಛೇದ chēda, *s.* Loss, ruin.

ಛೇದ, ಛೇದನೆ chēda, chēdanè, *s.* Cutting, dividing. —ಮಕ್ಕುನಿ to cut, divide; to circumcise. ಸರಿ—a part, fragment; circumcision.

ಛೇದಿಸುನಿ chēdipuni (ಛೇದಿ), *v. a.* To cut, divide. 2. to circumcise.

## ಜ

## Ĵ

ಜ ja, The twenty-first letter of the alphabet.

ಜಂ jam, s. Rust. —ಕೊಡಿಸಿನಿ to become rusty.

ಜಂಕ್ jaṅku, see ಪತ್ತೆತಜಂಕ್.

ಜಂಕಾನೆ, ಜಂಖಾನೆ jaṅkāṇē, jaṅkhāṇē, see ಜವ್‌ಕಾನ್.

ಜಂಗ jaṅga, s. Being across, transverseness. 2. a ceiling of boards etc. over a fireplace.

ಜಂಗಮ jaṅgama, *adj.* Locomotive, moveable. 2. of or belonging to a Lingait priest. —ಮಠ the residence of a Lingait priest. —ಸಾಲ a debt, which is urgently demanded. —ವಸ್ತು a moveable thing.

ಜಂಗಮೆ jaṅgamē, s. A Lingait.

ಜಂಗಮೆಮರ jaṅgamemara, see ಪುಟ್ಟೆ ಪರ್ವ.

ಜಂಗಲ್, ಜಂಗಾರ್, ಜಂಗಾಲ್ jaṅgāḷ, jaṅgār, jaṅgāl, s. A wooden platform placed on boats. —ಪಟ್ಟೆ the rafts of a ferry boat to carry large or heavy things. —ಪಟ್ಟೆ a green colour, the subacetate of lead.

ಜಂಗಾಯಿ jaṅgāyi, see ಚಂಗಾಯಿ.

ಜಂಗಿ jaṅgi, s. Force, compulsion, oppression, —ನಡಪಡುನಿ to force; to plunder, pillage; to rebel.

ಜಂಗೆ, ಜಂಘೆ jaṅge, jaṅghe s. The calf of the leg. 2. an old man. —ಜಾರುನಿ the calf of the leg to be disjointed.

ಜಂಗ್ಲಿ jaṅgli, s. A forest, jungle, waste land. *adj.* Wild. —ಇಲಾಖೆ the forest department.

ಜಂಜಾಯಿ jāññayi, see ಚಂಗಾಯಿ.

ಜಂಜರ, ಜಂಜರಿ jāñjara, jāñjari, s. Fetters. —ಜಾವಾನ್ a bail for a prisoner.

ಜಂಜರ jāñjara, *adj.* Serial, ordinal. —ಸಂಬರ್ serial numbers.

ಜಂಜಾಟೆ jāñjāṭa, s. Trouble, annoyance, grief.

ಜಂಜಾರ jāñjāra, see ಸಂಚಾರ.

ಜಂಜಾಲಿ jāñjāli, s. A wall-piece or long swivel gun. 2. flattering, fawning.

ಜಂಜಾಲೆ jāñjāle, s. A talkative man; a boaster.

ಜಂಜುಂ jaṅjum, s. A sound, utterance. —ಪಣ್ಣುಚೆ he does not say a word.

ಜಂಡ್ jaṅḍu, see ವಂಡ್.

ಜಂಡೆ jaṅḍē, s. Delay. 2. a tassel on the tail of a tiger in a masquerade. 3. an ensign, standard, flag. —ಮೆಳ್ಪುನಿ to hinder, stop. [ಝಂ.

ಜಂಣ್‌ಜಂಣ್ jāñṇujāñṇu, see ಝಂ.

ಜಂತೆ janta, s. Ivory, the tusk of an elephant. 2. see ವಂತೆ.

ಜಂತಗ jantaga, s. A halter-bandage.

ಜಂತರ್ jantar, s. A kind of ointment.

ಜಂತಿ janti, s. A rafter, a piece of timber crossing a rafter.

ಜಂತು Jantu, *s.* A creature, animal.  
2. a worm.

ಜಂತೆ Jantè, *see* ಜಂತಿ.

ಜಂತ್ರ Jantara, *see* ಯಂತ್ರ.

ಜಂತ್ರಿ Jantri, *s.* A calender. 2.  
a table of interest. [ರೋಲ್.

ಜಂನೀರೋಳ್ Janniroly, *see* ಜಂಬುನೀ

ಜನೆ Janne, *s.* A burnt offering.

ಜಂಪಮರ ಜಂಪೆಮರ Jampamara,  
Jampemara, *see* ತಬುಕು.

ಜಂಪೆತಾಳ Jampètāla, *s.* A mode of  
beating time in music.

ಜಂಬ Jamba, *see* ಜಂಭ.

ಜಂಬರ, ಜಂಬಾರ Jambara, Jambāra,  
*s.* An affair, business. —ದಾಯೆ  
a busy man. —ತೀರಿಸಾವುನಿ to  
finish a business. [ಕಾನ್.

ಜಂಬುಖಾನ್ Jambukhāny, *see* ಜಮ್

ಜಂಬುದ್ವೀಪ Jambudvīpa, *s.* India.

ಜಂಬುನೀರೋಳ್, ಜಂಬುನೀರೋಳಿ Jam-  
buniroly, Jambuniroli, *s.* The  
rose-apple, *Syzigium jambolanum*. 2. *Jambosa malacensis*.

ಜಂಬುಮೂರಿ Jambumūri, *s.* An  
offensive smell.

ಜಂಬುಲಿ Jambuli, *s.* A kind of  
basket made of date leaves.

ಜಂಭ Jambha, *s.* Pomp, ostenta-  
tion, display. 2. foppery;  
*also* ಜಂಭಾಟ. [Indra.

ಜಂಭಾರಿ Jambhāri, *s.* A name of

ಜಂಭೆ Jambhè, *s.* A giant.

ಜಮೆ Jamma, *see* ಜನ್ಮ.

ಜಮನಿಗೆ Jammaṅigè, *s.* Headman-  
ship among Pariahs. 2. idle  
talk.

ಜಮನೆ Jammaṅe, *s.* A demon  
priest. 2. a headman of  
Pariahs.

ಜಕಂ Jakam, *see* ಜಖಮ್.

ಜಕಣಿ Jakani, *see* ಜಕ್ಕಣಿ.

ಜಕ್ಕ ಬಕ್ಕ, ಜಕ್ಕಡಿ Jakkū, Jukka,  
Jakkadi, *adj.* Worthy. 2.  
youthful. 3. *see* ಚಕ್ಕ. —ಜವ್ವನೆ  
a youthful man. —ಪಕ್ಕಿ the  
ruddy goose. —ಬೂವನಿ, —ವಾರುನಿ  
to undersell.

ಜಕ್ಕಣಿ Jakkini, *s.* A married  
woman who dies in her  
husband's lifetime, and causes  
demoniac possession.

ಜಕ್ಕು Jaku, *see* ಜಕ್ಕ.

ಜಕ್ಕುಲಿ Jakkuli, *see* ಚಕ್ಕುಲಿ.

ಜಕ್ಕೆ Jakkè, *s.* Vanity, foppishness.  
—ದಾಯೆ a fop. —ದಾಳೆ a coquette.  
—ನಲಕೆ strut, affectation of  
dignity in walking. —ವಾತೆರು  
ನಿ to boast.

ಜಕ್ಕೆಲ್ Jakkely, *s.* The lap; *cf.*  
ಮೆಟ್ಟಿಲ್. —ಫೆಯ್ಯನಿ to tarry,  
linger.

ಜಕ್ಕಿ Jakri, *s.* Plenty.

ಜಖಮ್ Jakhamy, *s.* A wound.  
—ಅಪಿನಿ to be wounded, bruised.

ಜಗ Jaga, *see* ಜಗ.

ಜಗ, ಜಗತ್ತ್, ಜಗತ್ಯ Jaga, Jagattu,  
Jagatya, *s.* The world, uni-  
verse.

ಜಗನ್ನಾಥ Jaganātha, *s.* A cele-  
brated place of pilgrimage.

ಜಗನ್ನಾಥೆ Jaganāthe, *s.* The lord  
of the universe. 2. a name of  
Vishnu.

- ಜಗಜಗ jāga, jāga, *see* ಯುಗಯುಗ.
- ↓ ಜಗಲಿ jāgali, *s.* An open veranda.
- ↓ ಜಗಳ, ಜಗಳಾಟ jāgala, jāgalāṭa, *s.* Quarrel, fight, dispute. —ಸಂಟಿ a vixen, shrew.
- ಜಗುಡೆ jāgude, *s.* An old man.
- ↓ ಜಗುಳ್ jāguly, *see* ಜಗಳ.
- ಜಗಿ jāgè, *s.* A sigh, groan, ejaculation; *cf.* ಜಗ್. —ಕಟ್ಟುನಿ to be unable to breathe, to breathe hard. —ಬುದ್ಧಿನಿ to groan, sigh.
- ಜಗ್ಗೆ jāggē, *s.* A kind of small fish. 2. delay, postponement. —ಗ ವಾಡುನಿ to delay. —ನರಮಾನಿ a sluggard, lazy fellow; *also* ಜಗ್ಗೆ.
- ಜಗ್ಗಾವುನಿ jāggāvuni, *see* ತಗ್ಗಾವುನಿ.
- ↓ ಜಗ್ಗೆ jāggè, *s.* 1. Stooping, bending. 2. *see* ಜಗ್. 3. *see* under ಜಗ್.
- ↓ ಜಜ್ಜುನಿ jājjuni (ಜಜ್ಜೆ), *v. a.* To bruise, squash, crush, pound.
- ಜಟ್ ಪಟ್ jāṭpaṭu, *adv.* Smartly, promptly, speedily.
- ಜಟ jāṭa, *see* ಜಡ.
- ಜಟಾಜಟ, ಜಟಾಪಟೆ jāṭājāṭa, jāṭāpaṭi, *s.* Strife. 2. hurry, confusion.
- ಜಟಾಮಾಂಸಿ jāṭāmāṃsi, *s.* The Indian spikenard, *Nardostachys jatamansi*.
- ಜಟಿಲೆ jāṭile, *s.* A hermit, ascetic, devotee.
- ಜಟೆ jāṭè, *see* ಜಡೆ.
- ಜಟ್ಟೆ jāṭka, *adj.* Soon; *cf.* ಜಡ್.
- ಜಟ್ಟಿ jāṭṭi, *s.* Awaist-band, belt. 2. a wrestler, boxer. —ಕಾಳನ a boxers' combat. —ಸಿ a brave

- man; the tutelary god of wrestlers. —ಮುರು a pair of earrings.
- ಜಠರ jāṭhara, *s.* The belly, stomach. 2. womb. *adj.* Firm, hard. ಜಠರಾಸ್ಥಿ digestive power, digestion.
- ಜಡ್ jāḍu, *s.* Origin, root. —ಬುನಾಡಿ the ultimate source.
- ಜಡೆ jāḍa, *s.* Fatigue, weariness. 2. dullness. *adj.* Sick. 2. dull, stupid. 3. inanimate. 4. cold. —ಕಾಲ cold weather. —ಸೂಣ sluggish disposition. —ಭರಿತ full of dullness. ಜಡಾ ಮರೆ a very stupid man. —ಕಲೆಪಿನಿ to stretch oneself.
- ಜಡಾಯಿಸುನಿ jāḍāyisuni, *see* ಜಡಿಪಿನಿ.
- ಜಡಿ jāḍi, *see* ದಡಿ. 2. *see* ದಡಿಕೆ.
- ಜಡಿತ, ಜಡ್ತೆ jāḍita, jāḍta, *s.* Ramming, stuffing. —ವಾಡುನಿ, *see* ಜಡಿಪಿನಿ.
- ಜಡಿತಿ jāḍiti, *see* ಯುಡಿತಿ.
- ↓ ಜಡಿಪಿನಿ, ಜಡಿವುನಿ, ಜಡಿಯುನಿ jāḍipini, jāḍipuni, jāḍiyuni (ಜಡಿ, ಜಡಿಯ), *v. a.* 1. To ram, stuff, 2. to load, as firearms. 3. to drive cattle. 4. to rain incessantly. ಜಡಿವೆಕುಳ್ಳಾವುನಿ to drive in, fix.
- ಜಡು jāḍu, *s.* Apathy. 2. fright, shyness.
- ↓ ಜಡೆ jāḍè, *s.* Matted or clotted hair. 2. plaited hair. 3. the hood of a serpent. —ಕಳ್ಳೆ a kind of cactus. —ಫಾ small, circular, ornamented, gold plates attached in succession



on *or* along with a woman's plaited hair. —ಸೊಂಡೆ ornamented tassels suspended at the end of a woman's plaited hair. —ಕಟ್ಟುನಿ to fasten braided *or* matted hair. —ಜಡೆ in clots, braids.

ಜಡೆಪುನಿ jādēpuni, *see* ಜಡಿಪಿನಿ.

ಜಡ್ಡೆ jādka, *adv.* At once.

ಜಡ್ಡೆ jādḍu, *s.* Callosity, hardness, as of the skin of the hand, *etc.* from much use; *also* ಪಡ್ಡೆ. *adj.* *see* ಜಿಡ್ಡೆ.

ಜಡ್ಡಿ jādḍi, *s.* Land subject to be overflowed by salt water; *bet.* ಪಡ್ಡಿ.

ಜಡ್ಡಿ jādḍi, *see* ಝಡಿತಿ.

ಜಣ್ಣೆ ಜಣ್ಣೆ jāṇṇajāṇṇa, *see* ಝಣ್ಣೆಝಣ್ಣೆ.

ಜತ jata, *see* ಜತೆ.

ಜತನ jātana, *s.* Carefulness. *adj.* Secure, careful, fast.

ಜತಿ jati, *see* ಯತಿ.

ಜತೆ jātē, *s.* A pair, couple. 2. a set. 3. equality of shape, size, *etc.* *adj.* Equal. —ಗಾರೆ, —ತಾಯಿ a companion, colleague. —ಕಟ್ಟುನಿ to make a pair.

ಜತ್ನೆ jātna, *see* ಯತ್ನ.

ಜದರುನಿ, ಜದುರುನಿ jadaruni, jadiruni, *see* ಚದುರುನಿ.

ಜದ್ರೆ jādra, *s.* Poverty, want, penury, distress. 2. ailment, indisposition. *adj.* Poor, indigent, distressed. 2. mean, worthless. —ದಾಯಿ an unfortunate *or* worthless man. —ವಾ

ತೆರ vulgar speech. —ಪತ್ತುನಿ to be indisposed.

ಜನ jāna, *s.* Man, individually *or* collectively; people, population, community. —ಮಾನಿ persons, both old and young, mankind. ಜನಮೂರ್ಜಾತ್ರಿ ಮೂರ್ಜಾ is it the people *or* festival that attracts most?

ಜನಕಬಾರೆ jānakabārē, *s.* A kind of plantain tree.

ಜನಕೆ jānake, *s.* A progenitor, father.

ಜನಜನ jānājana, *s.* Every one. —ಪಾತರುನಿ be talked of by every one.

ಜನಜನಿತ jānājanita, *adj.* Rumoured abroad, generally known.

ಜನನ jānana, *s.* Birth; *cf.* ಜನ್ಮ. —ಮರಣ birth and death.

ಜನನಿ jānani, *s.* A mother.

ಜನರಂಜನ jānaraṅjana, *s.* Popular, pleasing to people in general.

ಜನಾಂಗ jānāṅga, *s.* A nation, body of people; generation.

ಜನಾಪವಾದ jānāpavāda, *s.* Public censure. 2. disgrace, infamy.

ಜನಿಪುನಿ jānipuni (ಜನಿ), *v. n.* To arise; to be born.

ಜನಿಲ್ jānily, *see* ಗಣಿಲ್.

ಜನಿವಾರ jānivāra, *s.* The brahminical thread. —ಪಾಡುನಿ to put on the brahminical thread.

ಜನ್ಮ jānma, *s.* Birth, nativity, state of existence. —ಕರ್ಮ, —ಪಾಪ inherent sin. —ಪತ್ರಿಕೆ a horoscope.

ಜನ್ಮಾಂತರ jñamāntara, *s.* Another birth. 2. regeneration. 3. transmigration. [beget.

ಜನ್ಮಿಪುನಿ jñamipuni (ಜನ್ಮಿ), *v. a.* To ಜಪ japa, *s.* Repeating prayers, incantations *or* the names of the gods, as an act of adoration. —ತಪ religious devotions. —ಮಾಲೆ, —ಸರ a rosary. —ಕರಿಪುನಿ, —ಮಳ್ಳುನಿ to pray, to repeat prayers, *etc.*

ಜಪಾಸನ jṣapāsana, *see* ಜೋಪಾಸನ.

ಜಪಿಪುನಿ, ಜಪಿಸುನಿ jṣapipuni, jṣapisuni, (ಜಪಿ), *v. a.* To repeat prayers *etc.*, as an act of adoration.

ಜಪುಡಾವುನಿ jṣapudāvni, *c. v.* (*of* ಜಪುಡುನಿ) To cause to let down, to lower.

✓ ಜಪುಡುನಿ jṣapuduni, *v. a.* (ಜಪುಡು) To let down, lower.

ಜಪ್ತಿ jṣapti, *s.* Confiscation, sequestration. 2. attachment, *law.* —ಮಳ್ಳುನಿ to attach, confiscate.

ಜಪ್ಪಂಗಲೆ jṣappaṅgely, *s.* Goods *etc.* remaining after selection.

ಜಪ್ಪು jṣappu, *s.* Selection, choosing; *cf.* ಅಜಪ್ಪು.

✓ ಜಪ್ಪುನಿ jṣappuni (ಜ), *v. a.* ✓ To open.

✓ ✓ 2. to descend, come down, alight. 3. to select, choose; *cf.* ಅಜಪ್ಪುನಿ. ಚಾಕಿಲ್— to open the door. ತಿರ್ತ— to descend, dismount.

✓ ಜಪ್ಪೆಲ್ jṣappely, *s.* A descent, slope. 2. ebb.

ಜಬರ್‌ಜಾಸ್ತಿ, ಜಬರ್‌ದಸ್ತ್, ಜಬರ್‌ದಸ್ತಿ jābaruṣṣāsti, jābarudastu, jābaru-

dasti, *s.* Violence, force, urgency; *also* ಜಬ್ಬರುಹಸ್ತು. —ಮಳ್ಳುನಿ to force; to dun, set on.

ಜಬರ್‌ಮೆಯಿ jābarumeṣi, *s.* A stout body. *adj.* Stout.

ಜಬಾಬು jābābu, *see* ಜವಾಬ್.

✓ ಜಬುಲು jābulu, *adj.* Slack.

ಜಬ್ಬಿ jābti, *see* ಜಪ್ತಿ.

✓ ಜಬ್ಬಿ, ಜಬ್ಬು jābbi, jābbu, *s.* An old woman, a hag.

✓ ಜಬ್ಬು jābbu, *s.* Delay. ✓ *adj.* Hollow, empty within, not solid. 2. old, infirm.

✓ ಜಬ್ಬೆ jābbe, *s.* An old man.

ಜಮ್‌ಕಾನ್, ಜಮಕನ್, ಜಮಕಾನ್ jāmukāṇu, jāmakāṇu, jāmakāṇu, *s.* A carpet. 2. a blanket.

ಜಮ್‌ನೀರೊಳು jāmuniroḷu, *see* ಜಂಬುನೀರೊಳ್.

ಜಮನ್ jāmanu, *s.* A kettle.

ಜಮಬಂದಿ, ಜಮಾಬಂದಿ jāmabandi, jāmbābandi, *s.* Settlement of the assessments. —ಮಳ್ಳುನಿ to settle assessments.

ಜಮಲಕೊಟ್ಟೆ jāmāḷukotte, *s.* Croton seed.

ಜಮಾಕರ್ಚಿ, ಜಮಾಖರ್ಚಿ jāmākarci, jāmbākarci, *s.* The receipts and disbursements,

ಜಮಾಯಿಸುನಿ jāmāyisuni (ಜಮಾಯಿಸಿ), *v. a.* To collect.

ಜಮಿಪುನಿ jāmipuni (ಜಮಿ), *v. a.* To utter incantations, in order to gain the favour of an evil spirit *or* demon, *or* to charm it away.

ಜಮಿಾನ್ jamīny, *s.* The soil, ground, land. —ದಾರೆ a landholder, zemindar.

ಜಮುಕು jamuku, *s.* Rashness, inconsiderateness. 2. pride, haughtiness; *cf.* ದಮಾಕ್, ದುಡುಕು.

ಜಮುಕುನಿ jamukuni (ಜಮುಕ್), *v. a.* To brandish. 2. to smack. 3. to frighten, threaten.

ಜಮೆ jamè, *s.* A collection, gathering, assemblage. 2. assessment. 3. receipts. 4. cognizance. 5. lurking. 6. overhearing. —ಕರ್ಚೆ, *see* ಜಮಾಕರ್ಚೆ. —ತೂಪಿನಿ to lurk, spy; to overhear; to estimate. —ಮುಳ್ಳುನಿ to collect, gather, assemble.

ಜಮೆದಾರೆ jamedāre, *s.* A native military officer.

ಜಮೆಪುನಿ jamepuni (ಜಮೆ), *v. a.* To assemble, collect. 2. to reckon, estimate; to meditate; *also* ಜಮೆದ್ ಪತ್ತುನಿ.

ಜಮೆರಿ jameri, *s.* The hair about the body. —ಸುಡ್ಡೆ a hairy man.

ಜಮ್ನಾರುಳಿ jamnāruli, *see* ಜಂಬುನೀ ರೊಳ್.

ಜಮ್ನಾನ್ಯೆ jammanye, *see* ಜಮನೆ.

ಜಮ್ನು jammu, *see* ಜಂಭ.

ಜಯ jaya, *s.* Conquest, victory, success, triumph. —ಜಯ hail! vivat! —ಫೈನಿ the sound *or* shout of victory. —ಫೇರಿ a war-drum. —ಅಪಿನಿ to conquer, succeed, gain.

ಜಯಂತಿ jayanti, *s.* The public rejoicing on the birthday of

a god. ರಾಮ— the festivity of Rāma's advent.

ಜಯಮಿನಿ jayamini, *see* ಜೈಮಿನಿ.

ಜಯವಂತೆ, ಜಯಶಾಲಿ jayavante, jayaśāli, *s.* A conqueror, victor.

ಜಯವಿಜಯೆರ್ jayavijayeru, *s.* The door-keepers of Vishṇu's heaven.

ಜಯಾಜಯ jayājaya, *s.* Victory and defeat.

ಜಯಿನಾದಿಗೆ jayinādige, *see* ಜೈನಾದಿಗೆ.

ಜಯಿನೆ jayine, *see* ಜೈನೆ.

ಜಯಿಪುನಿ, ಜಯಿಸುನಿ jayipuni, jayisuni, *see* ಜೈಪನಿ.

ಜಯಿಲ್ jayilu, *see* ಜೈಲ್.

ಜರ jara, *s.* Fever. ಉಡಲ್— a hectic fever. ಉಪ್ಪು— a fever from morbid heat in the body.

ಪಿತ್ತ— bilious fever. ವಾರಿದ— small-pox. ವಾತ— rheumatic fever. ಸಂನಿಪಾತ— typhus fever.

ಸಳಿ—, ನೀತ— fever with ague. —ಬರ್ಪಿನಿ to be attacked with fever. —ಬುಡ್ಪಿನಿ fever to abate

*or* leave.

ಜರ jara, *s.* Old age, decrepitude. 2. hardness.

ಜರಕಂಡೆ jarakandè, *s.* Enlargement of the spleen, ague-cake.

ಜರಕ್ಕು jarakka, *see* ಜರ್ರ.

ಜರಜರ jara-jara, *see* ಚರಚರ.

ಜರಡ್ jaradu, *adj.* Vain, unsubstantial.

ಜರತಾರ್, ಜರತಾರಿ jaratāru, jaratāri, *see* ಜಲತರ.

ಜರನೆ jaranè, *see* ಜರ್ರ.

ಜರಬು, ಜರಾಬ್ jarabu, jarāby, *see* ಜಬುಫ.

ಜರಾಬರಿ jarābari, *s.* Tall and stout, well-proportioned.

ಜರಾಮರಣ jarāmaraṇa, *s.* Old age and death; death in old age.

ಜರಾಸಂಧೆ jarāsandhe, *s.* A king of Māgadha.

✓ ಜರಿ jari, *s.* ✓ A precipice, slope. 2. gold *or* silver thread *or* ✓ lace. 3. cuttings. ✓ 4. grit, granule. ✓ 5. sand. —ಬೂರುನಿ, *see* ಜರಿಪುನಿ.

✓ ಜರಿಪುನಿ jaripuni (ಜರಿ), *v. a.* ✓ To insult, jeer, despise. | 2. to shake, make tremble; *cf.* ಪರಿಪುನಿ.

✓ ಜರಿಯುನಿ jariyuni (ಜರಿ), *v. n.* ✓ To fall *or* slip down. 2. to wear away. 3. to shiver, tremble. —ದ್ ಬೂರುನಿ to fall off, drop off; to be cut away.

ಜರೂರು jarūru, *s.* Necessity, occasion, urgency. 2. want. 3. pressure. *adj.* Necessary, urgent. ಜರೂರ್ವದ pressing, urgent. ಜರೂರುಡು urgently.

ಜರೆ jarè, *see* ಜರ.

✓ ಜರೆಪುನಿ jarepuni, *see* ಜರಿಪುನಿ.

✓ ಜರ್ರ jarra, *adv.* Suddenly, quickly. —ಜಾರುನಿ to slide down suddenly.

ಜರ್ಕ jarka, *see* ಚರ್ಕ.

ಜರ್ತೂಣುನಿ jartonuni, *see* ಜಿಪುನಿ.

ಜರ್ಪು jarpu, *see* ದರ್ಪು.

✓ ಜರ್ಪುನಿ jarpuni, *see* ಜರಿಪುನಿ. 2. *see* ಜಿಪುನಿ.

ಜರ್ಬು jarbu, *s.* Oppression,

undue authority, overbearing conduct. —ಗಾರೆ a tyrant, oppressor. —ತು ವಾತೆರುನಿ to speak in an overbearing tone. —ತು ಫೋಪಿನಿ to walk with a haughty mien. —ಮಳ್ಳುನಿ to show undue authority.

ಜಲ್‌ಂಬೆವುನಿ jalumbevuni (ಜಲ್‌ಂಬೆ), *v. n.* To be born. 2. to be pregnant.

✓ ಜಲ್‌ಜಲ್‌ jalujaly, *adv.* Brightly. 2. *see* ಜುಳ್‌ಜುಳ್.

ಜಲ jala, *s.* Water. —ಕ್ರೀಡೆ sport-ing in water. —ಪಾನ water beverage. —ಯಂತ್ರ a water-pump.

✓ ಜಲಕ್‌ jalaku, *s.* Glitter, gleam. —ಹಾಕುನಿ to glitter, gleam.

ಜಲಕ್‌ jalaka, *s.* Bathing, ablu-tion. —ಮಳ್ಳುನಿ to bathe.

✓ ಜಲಕಾವುನಿ jalakāvuni, *c. v.* (of ಜಲಕಾನಿ) To cause to shine.

✓ ಜಲಕಾನಿ jalakuni (ಜಲಕ್‌), *v. n.* To shine.

ಜಲಗಾರೆ jalagāre, *s.* A man searching for gold in sweep-ings, *etc.*

ಜಲಚರ, ಜಲಜಂತು jalaçara, jala-jantu, *s.* An aquatic animal.

ಜಲತರ, ಜಲತಾರ jalatara, jalatāra, *s.* Gold *or* silver thread, *or* lace. —ದ ಸಕಡಿ a turban with gold lace.

ಜಲದ್‌ jalady, *see* ಜಲ್ಡಿ.

ಜಲದಾರೆ jaladāre, *see* ಜಲಗಾರೆ.

ಜಲಪ್ರವಾಹ jalapravāha, *s.* An inundation *or* stream of water.

ಜಲಪ್ರಳಯ jala-pralaya, *s.* The deluge; a flood.

ಜಲಮಟ್ಟ jalamatta, *s.* A level; a mason's level.

ಜಲಮಲಕ್ jalamalaku, *s.* A complete set of ornaments.

ಜಲಾಲಿಬಿಲಾಲಿ, ಜಲಾಲಿಬುಲಾಲಿ jalā-libilāli, jalālibulāli, *s.* A masquerade at the Moharam.

ಜಲಿಪುನಿ, ಜಲಿಯುನಿ jalipuni, jaliyuni, *see* ಜ್ವಲಿಪುನಿ.

ಜಲ್ಲಿ jaldi, *adv.* Quickly, speedily, soon.

ಜಲ್ಲ jalma, *see* ಜನ್ಮ. 2. honour. —ಪಿತುವೆ imprisonment for lifetime. —ವೆಪ್ಪುನಿ to dishonour.

ಜಲ್ಲಟ್ಟ jalmatta, *see* ಜಲಮಟ್ಟ.

ಜಲ್ಮಿಯುನಿ, ಜಲ್ಮಿವುನಿ jalmiyuni, jalmevuni (ಜಲ್ಮಿ, ಜಲ್ಮಿ), *v. n.* To be born, come into existence.

✓ ಜಲ್ಲ jalla, *s.* A boatman's pole.

✓ ಜಲ್ಲಿ jalli, *s.* A chaplet of flowers. 2. anything dangling or hanging loosely. 3. boast, bragging. 4. broken stones. ಕುಂಟು

—clothes loosely worn. ಘತ— a chaplet of flowers; flowers dangling down the head, *etc.* —ಕೊಚ್ಚುನಿ, —ವಾತೆರುನಿ to boast, brag. —ಜಪ್ಪುಡುನಿ to wear flowers loosely; to suspend a garland of flowers. —ನೇಲುನಿ flowers to hang loosely.

✓ ಜಲ್ಲಿಯುನಿ jalliyuni (ಜಲ್ಲ), *v. n.* To boast, brag.

ಜಲ್ಲೆ, ಜಲ್ಲೆದೊಲ್ಲೆ jallè, jalledollè, *see* ದೊಲ್ಲೆ.

ಜವಣೆ, ಜವನೆ, ಜವಣ್ಣೆ javane, javane,

javanye, *s.* A youth, young man.

ಜವಣ್ಣನ, ಜವಣ್ಣನ, ಜವಣ್ಣೆಗೆ, ಜವಣ್ಣೆಗೆ javantana, javantana, javandigè, javandigè, *s.* Manhood, manliness, courage, hardiness.

ಜವಣ್ಣಿ, ಜವಣ್ಣಿ javandi, javandi, *s.* A young woman.

ಜವನ javana, *see* ಜವನ.

✓ ಜವಳಿ javali, *see* ಜಾಳಿ.

ಜವಳೆ javale, *see* ಜಾಳೆ.

ಜವಾದಿ javadi, *s.* Civet. —ದ ಪುಟ್ಟೆ a civet cat.

ಜವಾನ್, ಜವಾನೆ javānu, javāne, *s.* A peon. 2. a servant, porter.

ಜವಾಬ್, ಜವಾಬು javābu, javābu, *s.* An answer, reply. —ಕೊರ್ಪಿನಿ to answer, reply.

ಜವಾಬ್‌ದಾರಿಗೆ, ಜವಾಬುದಾರಿಗೆ javā-budārigè, javābudārigè, *s.* Responsibility, accountability, liability. ಜವಾಬುದಾರೆ a responsible man.

ಜವುಳಿ javuli, *see* ಜಾಳಿ.

ಜವೆಗೋಧಿ javegōdhi, *s.* Barley.

ಜವ್ವನ javvana, *s.* Youth, virility, maturity; *bet.* ಯಾವನ. —ಜಾರುನಿ to fade, get old.

ಜವ್ವನೆ javvane, *see* ಜವಣೆ.

ಜಳಕ jalaka, *see* ಜಲಕ.

ಜಳಬಳ jalabala, *s.* A noise made by agitating water; bubbling, as of boiling water.

ಜಳ್ಳೆ jalle, *see* ಜಲ್ಲೆ.

ಜಾಂಕಿ jānki, *s.* Prattling, chattering.

ಬಾಂಗಟೆ jāṅgaṭi, *see* ಜಾಗಂಟಿ.  
 ಬಾಂಗಲಿ jāṅgali, *see* ಜಂಗ್ಲಿ.  
 ಬಾಂತನ jāntana, *see* ಜಾಣತನ *under* ಜಾಣ.  
 ಬಾಂಪರ್ jāmparu, *see* ಕಾಂಪರ್.  
 ಬಾಂಬ jāmba (*abbr. of* ಜಾನೆ ಮಳ್ಳ),  
 What will you do? what are you doing?  
 ಬಾಂಬವಂತೆ jāmbavante, *s.* The king of bears. 2. a fat old man; *fem.* ಜಾಂಜೆಲು a fat old woman.  
 ಬಾಂಬವೆ jāmbave, *s.* A bear. 2. a strong, bold man. 3. a hairy man.  
 ಬಾಂಬಿಗೆ, ಬಾಂಮಗೆ jāmbigē, jām-muḡē, *s.* A flower twig of the wild jack. 2. a piece of coir rope used for igniting a gun, *etc.*  
 ಬಾಂಬೆ jāmbe (*abbr. of* ಜಾನ್ಂಜಿ),  
 What is he doing?  
 ಬಾಂಬೆಲ್ jāmbelu, *adj.* Large. —ಮರೆ a large breast.  
 ಬಾಕಿನ jākina, *s.* Regard of person. 2. partiality. 3. respect, consideration. 4. kindness, compassion; *bet.* ದಾಕ್ಷಿಣ್ಯ.  
 ಬಾಕ್ಟೆ jākṭē, *see* ಜಾಗಂಟಿ.  
 ಬಾಕ್ತಿ jākṭi, *see* ಜಾಜಿಕಾಯಿ.  
 ಬಾಗ್ jāgu, *s.* A place, dwelling, station. 2. space, room. 3. land, ground.  
 ಬಾಗಂಟೆ jāgaṅṭē, *s.* A circular gong.  
 ಬಾಗರ, ಬಾಗರಣೆ jāgara, jāgarane, *s.* Waking, watchfulness.

—ವಾಸ the eleventh day of the first half of the lunar month Kārtika, which is observed by the Hindus as a day of fasting and wakefulness. —ಆ ದುಷ್ಟನಿ to be awake. —ಕುಳ್ಳುನಿ to keep awake.  
 ಬಾಗಿನಪಟ್ಟೆ jāginapattē, *s.* A kind of garment worn by females.  
 ಬಾಗೀರ್ jāgīru, *s.* A rent-free land, a freehold; *cf.* ಉಂಜಿೞ.  
 ಬಾಗೆ jāge, *see* ಜಾಗ್.  
 ಬಾಗ್ರತೆ jāgrate, *s.* Caution, carefulness, vigilance. 2. diligence, assiduity. —ಆದುಷ್ಟನಿ, —ಕುಷ್ಟನಿ to be careful, cautious.  
 ಬಾಜ್, ಬಾಜೆ jāju, jāji, *s.* A ship.  
 ಬಾಜೆ jāji, *s.* The great flowered jasmine, *Fasminum grandiflorum*. —ಕಲ್ಲೆ red chalk. —ಘೆ jasmine flower.  
 ಬಾಜೆಕಾಯಿ jājikāyi, *s.* The nutmeg. —ಮರ the nutmeg-tree *Myristica moschata*.  
 ಬಾಜೆಪತ್ರೆ jājipatrē, *s.* Mace.  
 ಬಾಡ್ jāḍu, *s.* A broom, bisom.  
 ಬಾಡ್ jāḍu, *see* ರುಾಡ್.  
 ಬಾಡ್‌ಮಲ್ಲಿ jāḍumalli, *s.* A sweeper. 2. a scavenger. 3. a servant in charge of a travellers' bungalow.  
 ಬಾಡಣೆ jāḍane, *s.* Purging, looseness of bowels. 2. sweeping. 3. *see* ರುಾಡ್.  
 ಬಾಡದಾಯೆ jāḍadāye, *see* ಜಾಡೆ.  
 ಬಾಡವುರಿ jāḍapuri, *s.* A spider.

- ✓ ಚಾಡಿ ಜಾಡಿ, *s.* A large earthen vessel.
- ✓ ಚಾಡಿಪುನಿ ಜಾಡಿಪುನಿ (ಚಾಡಿ), *v. a.* To shake off. 2. to sweep, clear. ಚಾಡಿಮಲೆ ಜಾಡಿಮಲೆ, *see* ಜಾಡಿಮಲೆ.
- ✓ ಚಾಡೆ, ಚಾಡ್ಯೆ ಜಾಡೆ, ಜಾಡ್ಯೆ, *s.* A weaver. 2. a spider.
- ಚಾಡ್ಯೆ ಜಾಡ್ಯಾ, *s.* Carelessness, negligence. 2. sickness, disease. 3. heaviness. 4. folly, stupidity.
- ಚಾಣ ಜಾಣ, *s.* Skill, wisdom; *cf.* ಜ್ಞಾನ. —ತನ skilfulness, ability.
- ಚಾಣಕಿ ಜಾಣಕಿ, *see* ಜಾಣಕಿ.
- ಚಾಣಾದಿಗೆ ಜಾಣಾದಿಗಿ, *s.* Cleverness, skilfulness.
- ಚಾಣಿ, ಚಾಣೆ ಜಾಣಿ, ಜಾಣೆ, *s.* A wise man.
- ಚಾತ್ ಜಾತ್, *see* ದಾತ್. 2. *see* ದಾಸ್ತನ.
- ಚಾತ ಜಾತ, *adj.* Born, produced. —ಕರ್ಮ the ceremonies performed on the birth of a child.
- ಚಾತಕ ಜಾತಕ, *s.* A horoscope. ನಷ್ಟ— a horoscope cast up without sufficient data. ಮರಣ— a horoscope prognosticating one's death.
- ಚಾತಿ ಜಾತಿ, *s.* Kind, sort, class, tribe, caste. 2. birth. 3. social position, status. *adj.* Pure, unadulterated; superior, high-bred. —ಕಟ್ಟೆ, —ಕ್ರಮ the rules regulating a caste. —ಕರ್ಮ ceremonies peculiar to a caste. —ಕುದುರೆ a horse of a superior breed. —ದ್ವೀಪ, —ವೈರ the mu-

- tual jealousy of castes. —ಛರ್ಮ, —ನೀತಿ, —ಪದ್ಧತಿ, —ಮರಿಯಾಂ, —ರಿವಾಜಿ the usage and custom of a caste. —ಭ್ರಷ್ಟ್ಯ, —ಕಟ್ಟಿನಾಯೆ an outcaste. —ಮರ teakwood. —ಹೀನೆ a man of low caste. —ಕಟ್ಟುನಿ to lose caste. —ಡ್ಡೆ ದೆ ಪ್ಪುನಿ to excommunicate. —ನೀ ಕೇ ರಾವನಿ to admit into a caste. —ವಾರ order of castes; according to castes.
- ಚಾತಿ, ಚಾತಿಕ ಮರ ಜಾತಿ, ಜಾತಿಕಾ ಮರ, *see* ಜಾತಿ.
- ಚಾತಿಪತ್ರಿ ಜಾತಿಪತ್ರಿ, *see* ಜಾಯಿಪತ್ರಿ.
- ಚಾತಿಫಲ ಜಾತಿಫಲ, *see* ಜಾಯಿಕಾಯಿ.
- ಚಾತ್ರ ಜಾತ್ರ, *s.* The annual festival of a temple; *cf.* ಯಾತ್ರಿ. —ವಸರವೆ the people attending a festival, pilgrims.
- ಚಾದ್, ಚಾದು ಜಾಡು, ಜಾಡು, *s.* Sorcery, conjuration. —ಮಕ್ಕುನಿ to conjure.
- ಚಾದಿ ಜಾಡಿ, *see* ಜಾಡಿ.
- ಚಾನ ಜಾಣ, *see* ಜ್ಞಾನ. 2. *see* ಧ್ಯಾನ.
- ಚಾನಕಿ ಜಾಣಕಿ, *s.* Sita, daughter of Janaka.
- ಚಾನಿ ಜಾಣಿ, *see* ಜ್ಞಾನಿ.
- ಚಾನಿಪುನಿ, ಚಾನುನಿ ಜಾಣಿಪುನಿ, ಜಾಣುನಿ, *see* ಧ್ಯಾನಿಪುನಿ.
- ✓ ಚಾನೆ ಜಾಣೆ, *see* ದಾನೆ.
- ✓ ಚಾಪಾವುನಿ ಜಾಪಾವುನಿ, *c. v.* (of ಜಾಪಿನಿ) To put down, as a load; to unload; lighten.
- ಚಾಪಕ ಜಾಪಕ, *see* ಜ್ಞಾಪಕ.
- ✓ ಚಾಪಿನಿ, ಚಾಪುನಿ ಜಾಪಿನಿ, ಜಾಪುನಿ (ಚಾ), *v. n.* To be unloaded, lightened.

ಜಾಪು jāpu, *s.* A kind, sort, form.  
—ಜಾಪು different sorts.

ಜಾಪೆಲ್ jāpely, *s.* Putting down, as a load. 2. unloading. 3. a stone pillar for placing a load temporarily. 4. a halting place.

ಜಾಪ್ಯಾ jāpya, *s.* Delay, loitering.  
*adj.* Slow, backward, lingering, loitering.

ಜಾಮಗೆ jāmugē, *see* ಜಾಂಬಿಗೆ.

ಜಾಮು jāma, *s.* A watch or a period of three hours. —  
ಕೋರಿ a cock crowing at three in the morning; *cf.* ಜಾಮೆ.

ಜಾಮದಾನಿ jāmādāni, *s.* A knapsack; *cf.* ನಾಗಜಾಪು.

ಜಾವಿನ್ಯಾ jāmīnyā, *s.* Bail, security. —ದಾಯೆ a surety, security.

ಜಾಮುಗೆ jāmugē, *see* ಜಾಂಬಿಗೆ.

ಜಾಮೆ jāme, *s.* A cunning or artful man. ಜಾಮಕಳುವೆ a great thief.

ಜಾಯಿಕಾಯಿ jāyikāyi, *s.* The nutmeg.

ಜಾಯಿನಾಯಿ jāyināyi, *s.* A greyhound.

ಜಾಯಿಪತ್ರಿ jāyipatri, *s.* Mace.

ಜಾಯೆ jāye, *see* ದಾಯೆ.

ಜಾರ, ಜಾರತ್ನ jāra, jāratva, *s.* Adultery, incontinence.

ಜಾರಗೆ jārāngē, *see* ಜಾರಿಗೆ.

ಜಾರಗೆಲ್ jārāngely, *s.* Slipperiness, glibness, smoothness.

ಜಾರಂದಾಯೆ jārāndāye, *s.* The name of a demon.

ಜಾರಜಾತ jārājāta, *adj.* Illegitimate.

ಜಾರಾವುನಿ jārāvuni, *c. v.* (of ಜಾಮುನಿ) To let slip. 2. to strip off, as clothes, *etc.*; to bark, peel, flay. 3. to lop off, as the branches of a tree. 4. to steal. ಮಾಡ್— to remove the thatching of a roof. ಕೆಪ್ಪೆ— to turn the cheek-bone by a slap. ಬಾಕಿಲ್— to leave the door ajar. ಮಂತ್— to throw earth, as into a pit, *etc.* or fill it with earth.

ಜಾರಿ jāri, *s.* Enforcement, execution. —ನಡಪುಡುನಿ, —ಮಳ್ಳುನಿ to put into operation; to enforce, execute.

ಜಾರಿಗೆ jārīgē, *s.* The Mysore gamboge tree, *Garcinia pictoria*. —ಫಲಿ its fruit. —ಮೋಣಿ an ugly face.

ಜಾರುನಾಯೆ jārūnāye, *s.* An unsteady man, a backslider.

ಜಾರುನಿ jārūni (ಜಾರ್), *v. n.* To slide, slip down; to move further. 2. to be slippery or smooth. 3. to tumble, fall down. 4. to be dislocated, as a limb. 5. to shrink, hesitate; to backslide. 6. to flee, run away. 7. to stretch, as the lobe of the ear *etc.*

ಜಾರುಪಡಿ jārūpaḍi, *see* ಜಾರ್ಪಡಿ.

ಜಾರೆ jāre, *s.* An adulterer, whoremonger.

ಜಾರೆಲೆ jārele, *s.* A runaway. 2.



an unsteady man. 3. a backslider. 4. a coward.

ಬಾಗೆರ್ ಜಾಗೆ, *see* ಜಾರಿಸೆ.

ಜಾರ್ತೆ, ಜಾರ್ದೆ ಜಾರ್ತೆ, ಜಾರ್ದೆ, *s.* The sign Scorpio, the eighth Tulu month.

✓ಜಾರ್ಪಡಿ ಜಾರ್ಪಡಿ, *s.* Running away, decampment, retreat. —ಮೆಳ್ಳುನಿ to run away, decamp; to slink, escape.

ಜಾಲ್ ಜಾಲ್, *s.* A thrashing floor. 2. a courtyard.

ಜಾಲ ಜಾಲ, *s.* A net. 2. the lattice of a window. 3. magic, conjuration, illusion. 4. pride. ಇಂದ್ರ—producing, by magic art, supernatural appearances. ಮಹೇಂದ್ರ—bringing into existence, by sorcery, any thing required.

ಜಾಲರ್ ಜಾಲರ್, *s.* A fringe, network. 2. the borders of a garment, *etc.*

ಜಾಲಾ ಜಾಲಾ, *see* ಜಾಲಾ.

ಜಾಲಾಂದ್ರ ಜಾಲಾಂದ್ರ, *s.* Any wood work with bored holes. 2. an ornament worked into small perforations *or* holes.

ಜಾಲಿ ಜಾಲಿ, *see* ಜಾಲೆ.

ಜಾಲಿಕಟ್ಟೆ ಜಾಲಿಕಟ್ಟೆ, *s.* Black stripes on the throat of a cobra.

ಜಾಲಿಪುನಿ ಜಾಲಿಪುನಿ, *see* ಜಾಲಿಪುನಿ.

ಜಾಲಿಮರ ಜಾಲಿಮರ, *s.* The tree *Ocimum gratissimum*.

ಜಾಲೆ ಜಾಲೆ, *s.* Heat. 2. burning sensation. 3. pity, compassion, sorrow; *cf.* ಜಾಲ್ತೆ.

ಜಾವ ಜಾವ, *see* ಜಾಮು.

ಜಾವಕಲ್ಲೆ ಜಾವಕಲ್ಲೆ, *s.* A block of stone by the road-side to rest a load upon, a porter's rest.

ಜಾವಕುದುರೆ ಜಾವಕುದುರೆ, *s.* A grasshopper.

ಜಾವಡಿ ಜಾವಡಿ, *s.* A kind of verse. 2. *see* ಜಾವಡಿ.

✓ಜಾವಳನಾಯಿ ಜಾವಳನಾಯಿ, *s.* A wolf-dog.

ಜಾವಾವುನಿ ಜಾವಾವುನಿ, *see* ಜಾವಾವುನಿ.

ಜಾವಿಗೆ, ಜಾವುಗೆ ಜಾವಿಗಿ, ಜಾವುಗಿ, *see* ಜಾವಿಗಿ.

ಜಾವುನಿ ಜಾವುನಿ (ಜಾ), *see* ಜಾವುನಿ.

ಜಾವೆಲ್ ಜಾವೆಲ್, *see* ಜಾವೆಲ್.

ಜಾಸ್ತಿ ಜಾಸ್ತಿ, *s.* Increase, addition. 2. injustice, violence. —ಢ್ಲೆ ದೆತ್ತೊಣುನಿ to take by force. —ಪಾತೆ ರುನಿ to speak in a violent tone, to abuse. —ಮೆಳ್ಳುನಿ to force, compel; to increase, promote; to raise, as rent *etc.*

ಜಾಹಿರ್ ಜಾಹಿರ್, *s.* Representation, showing, informing. *adj.* Obvious, plain, clear. —ಆಪಿನಿ to become known; to be clear —ಮೆಳ್ಳುನಿ to explain, inform.

ಜಾಳ್ ಜಾಳ್, *see* ಜಾಳ್.

ಜಾಕ್ಷಣ ಜಾಕ್ಷಣ, *see* ಜಾಕ್ಷಣ.

✓ಜಿಂಕೆ ಜಿಂಕೆ, *s.* An antelope.

ಜಿಂಗಿರಿ ಜಿಂಗಿರಿ, *see* ಜಿಂಗಿರಿ.

ಜಿಂಜು ಜಿಂಜು, *see* ಜಿಂಜು.

ಜಿಂಜಾವುನಿ ಜಿಂಜಾವುನಿ, *see* ಜಿಂಜಾವುನಿ.

ಜಿಂಜಿಗೆ ಜಿಂಜಿಗೆ, *see* ಜಿಂಜಿಗೆ.

ಜಿಂಜುನಿ ಜಿಂಜುನಿ, *see* ಜಿಂಜುನಿ.

ಜಿಂದಗಾನಿ, ಜಿಂದಿಗಾನಿ jindagāni, jindigāni, *s.* Treasure, treasury, wealth.

ಜಿಂದಿಗೆ jindigē, *s.* Property, estate. ಚರ— moveable property. ಸ್ಥಿರ— immoveable property.

ಜಿಂನೇ, ಜಿಂನೇಶ್ವರೇ jinne, jinnēšvare, *s.* The name of a personage peculiar to the Jaina sect, who is ranked by them as superior to the gods of other sects. 2. a teacher. 3. a saint.

ಜಿಂಬುನಿ jimbuni, *see* ಜುಂಬುನಿ.

ಜಿಂಬುಲಿ, ಜಿಂಬ್ಲಿ jimbuli, jimbli, *see* ಬಿಂಬಿಲಿ.

ಜಿಮು jimma, *adv.* Suddenly.

ಜಿಂಹೆ jinhè, *see* ಜಿಂಹೆ.

ಜಿಕಿರ jikiru, *s.* Care, anxiety. 2. interference.

ಜಿಗ jiga, *see* ಶಿಗ.

ಜಿಗಜಿಗ, ಜಿಗಜಿಗಿ jigajiga, jigijigi, *s.* The jingling noise of dancing.

ಜಿಗಾರ jigaru, *see* ಜುಗಾರ.

ಜಿಜ್ಞಾಸ jijnāsa, *s.* Asking, inquiring. 2. search, investigation.

ಜಿಟ್ಟಿ jitti, *see* ಪುಟ್ಟಿ.

ಜಿಟ್ಟು jittu, *see* ಜುಟ್ಟು.

ಜಿಟ್ಟೆ jittè, *s.* A lump, unshapen mass.

ಜಿಡೆ jidè, *see* ಜಡೆ.

✓ ಜಿಡ್ಡೆ, ಜಿಡ್ಡೆ jiddu, jidda, *s.* Rancidity, mustiness. *adj.* Rancid, musty. 2. *see* ರಿಡ್ಡೆ. —ಯಿಂನೇ rancid oil.

ಜಿಡ್ಡಿ jiddi, *adj.* Back, postern. *s.* A small, raised platform. —ಚಾಕಿಲ್ a back door; a small gate.

ಜಿಡ್ಡೆ jiddè, *s.* A kind of mortar. 2. *see* ಜಿಡ್ಡೆ. ಅರಿಮೆಪ್ಪು— a wooden mortar for pounding rice.

ಜಿತ jita, *adj.* Conquered, subdued, overcome. —ಪಾಠ learning a lesson by heart. —ಬುದ್ಧಿ a disposition under discipline; a firm mind.

ಜಿತೇಂದ್ರಿಯೆ jitēndriye, *s.* One who has subdued his passions. 2. an ascetic. 3. a sage.

ಜಿತ್ತೆಕಳ್ಳಿ jittēkalli, *see* ಜಡೆಕಳ್ಳಿ under ಜಡೆ.

ಜಿದ್ದು jiddu, *s.* Enmity, hatred.

ಜಿದ್ದಾಜಿದ್ದು jiddājiddu, *s.* Mutual hatred.

ಜಿದ್ದು jiddu, *see* ಜಿಡ್ಡೆ.

ಜಿನ್ಸ, ಜಿನ್ಸ jinsu, jinasu, *s.* A thing, article, goods, provisions.

ಜಿನ್ಸಾರ jinsāra, *s.* Variety, diversity. *adj.* Various, diverse.

ಜಿಬಳು, ಜಿಬುಲು, ಜಿಬುಳು jibalu, jibulu, jibulu, *s.* Boiled, tender areca nuts.

ಜಿಬುಳಿ jibuli, *s.* A kind of boys' game, similar to hopscotch.

ಜಿಬ್ಬು jibba, *see* ಜುಬ್ಬು.

ಜಿರಾಸಾಲೆ jirāsālè, *see* ಜಿರಸಾಲೆ.

ಜೆರೆ jirè, *adj.* Little, small. —ದಾಲೆ light red.

ಜಿಲ್‌ಂಬಿ jilumbi, *see* ಜುಲಮ್.

ಜಿಲಿಜಿಲಿ jilijili, *s.* Splashing.

ಜಿಲೇಬಿ, ಜಿಲ್ಬಿ jilēbi, jilbi, *s.* A kind of sweetmeat; *also* ಜಿಲಿಬಿಲಿ, ಜಿಲೇಬ್.

ಜಿಲುಪು, ಜಿಲುಬು, ಜಿಲ್ಪು jilupu, jilubu, jilpu, *s.* Locks of hair left above the ear as an ornament.

ಜಿಲ್ಮೆ jilmè, *see* ಜುಲಮ್.

ಜಿಲ್ಲಾ, ಜಿಲ್ಲೆ jillā, jillè, *s.* A district, collectorate.

ಜಿಲ್ಲಾಟೆಗೊಬ್ಬು jillāṭigobbu, *s.* A kind of game; *cf.* ಜಿಲ್ಲೆ.

ಜಿಲ್ಪಿ jilya, *s.* A curl. —ದೀಪಿಸಿ to dress the hair in curls; *cf.* ಜಿಲ್ಪು.

ಜಿಹ್ವೆ jihvè, *s.* The tongue.

ಜಿಲೆ jī, *adj.* Small, little, short. —ಕೋರಿ a short legged fowl. —ನರಮಾನಿ a dwarf. —ಸಾಯಿ a lapdog; a small kind of dog.

ಜಿಲೆಕ್ jīku, *s.* Creaking, as sandals, shoes, *etc.* when walking in them. —ದ ಮುಟ್ಟು creaking sandals.

ಜಿಲೆಟೆಗೆ jīṭigè, *s.* A torch, flambeau. —ದಾಯಿ a torch-bearer.

ಜಿಲೆತ್ jīṭu, *s.* Advantage, gain. *adj.* Profitable, advantageous. —ಲಕ್ಕುನಿ to win, gain.

ಜಿಲೆನ್, ಜಿಲೆನಿ jīny, jīni, *s.* A saddle. —ಕಟ್ಟುನಿ, —ಪಾಡುನಿ to saddle.

ಜಿಲೆನ್‌ಸ್ jīnyus, *see* ಜಿನ್‌ಸ್.

ಜಿಲೆನ jīna, *adj.* Niggardly, parsimonious, stingy. —ತನ parsimony, stinginess.

ಜಿಲೆನೆ jīne, *s.* A miser, niggard.

ಜಿಲೆಪುನಿ jīpuni, *see* ದೀಪಿಸಿ.

ಜೀರ್ jīru, *see* ಜೀರ್ಣ.

ಜೀರದರಿ jīradari, *s.* The seed *Cuminum Cyeninum.*

ಜೀರಸಾಲೆ jīrasālè, *s.* A superior kind of rice, a fine table rice.

ಜೀರಿಗೆ jīrigè, *see* ಜೀರದರಿ. *adj.* Small, short. —ಮುಂಜೆ, —ಮುಟ್ಟು a small species of capsicum (perhaps bird-pepper) of a stronger taste than other sorts.

ಜೀರುನಿ jīruni, *see* ಗೀರುನಿ.

ಜೀರೆ jīre, *s.* A hero, brave man.

ಜೀರೆವಾಲೆ, ಜೀರ್ವಾಲೆ jīrevālè, jīrvālè, *s.* A wasted palm-leaf. 2. a worn out ear-ornament,

ಜೀರ್ಗೆ jīrgè, *see* ಜೀರಿಗೆ.

ಜೀರ್ಣ jīrṇa, *s.* Digestion. *adj.* Digested. 2. tattered, old, worn out; *cf.* ಕ್ಷೀಣ. —ಶಕ್ತಿ the power of digestion. —ಆಪಿಸಿ to be digested; to be worn out, reduced. —ಮಕ್ಕುನಿ to digest.

ಜೀರ್ಣಧಾರ, ಜೀರ್ಣೋದ್ಧಾರ jīrṇadhāra, jīrṇōddhāra, *s.* Reparation, renovation.

ಜೀರ್ಣೆ jīrṇè, *see* ಜೀರ್ಣ.

ಜೀರದರಿ jīrdari, *see* ಜೀರದರಿ.

ಜೀರ್ನ jīrna, *see* ಜೀರ್ಣ.

ಜೀರ್ಸಾಲೆ jīrsālè, *see* ಜೀರಸಾಲೆ.

ಜೀವ jīva, *s.* Life, existence. 2. vitality, strength. 3. a living creature. —ಅತಾಗತಿ, —ಅತಿಗತಿ languor, prostration. —ದ ಗಂಟೆ dear, fond. —ಜೀವೆ full of life; fresh. —ದಾಂತೆ

lifeless. —ದ ಮರ್ಕ fainting. —ಮರ್ಕೋಗು at the risk of life. —ಆಪಿನಿ to be quickened, animated. —ಕಳೆಪಿನಿ, —ಗೆಪ್ಪಿನಿ, —ದೆಪ್ಪಿನಿ to take away life, to kill. —ಕಳೆವೋಣನಿ, —ದೆತೋಣನಿ to

commit suicide; to bother oneself. —ಸತ್ತುನಿ to be animated; to spring, sprout. —ಪಾರುನಿ to swoon, faint; to be alarmed. —ಘೋಪಿನಿ to die, expire.

—ಬುದ್ಧಿನಿ to die; to endeavour, aspire after. —ಮಳ್ಳುನಿ to revive, renovate. —ಲಕ್ಕುನಿ to be envious. ನೇಲ್ಯ— vital powers. ಜೀವೋಗು ಜೀವ ಕೊರ್ಪಿನಿ to help at the risk of one's life.

ಜೀವಂತೆ jīvante, s. A living man.

ಜೀವಕಲೆ, ಜೀವಕಳೆ jīvakalè, jīvakalè, s. Animation, vitality. —ಕೊರ್ಪಿನಿ, —ದಿಂಜಾವನಿ —ಫಟ್ಟಾವನಿ to animate, i. e. consecrate an idol.

ಜೀವಕಾಂತೆ jīvakānte, s. A husband.

ಜೀವಕಾಲ jīvakāla, s. The lifetime, existence.

ಜೀವಘಾತ, ಜೀವಘಾತಗ jīvaghāta, jīvaghātaga, s. Danger to life. 2. murder. 3. treachery. ಜೀವ ಘಾತಗ a murderer; a betrayer, treacherous man.

ಜೀವಜಂತು jīvajantu, s. A living creature, animal.

ಜೀವದಾನ jīvadāna, s. Gift of life.

ಜೀವದಾಶೆ jīvadāshè, s. Care for life.

ಜೀವನ jīvana, s. Subsistence,

livelihood. 2. life, existence. 3. means of sustenance. —ದೆಪ್ಪಿನಿ to deprive one's means of livelihood. —ಮಳ್ಳುನಿ to live; to earn one's livelihood; to follow a trade.

ಜೀವನಾಥೆ jīvanāthe, s. A husband. 2. Yama.

ಜೀವಮಾನ jīvamāna, s. Duration of life, lifetime.

ಜೀವರಾಶಿ jīvarāsi, s. The animal kingdom, living creatures.

ಜೀವನಕಡ jīvasaṅkḍa, s. Fatigue, weariness. 2. languor, exhaustion. —ಆಪಿನಿ to be fatigued, exhausted.

ಜೀವಸ್ಥಾನ jīvasthāna, s. A vital part.

ಜೀವಾತ್ಮ jīvātma, s. The sentient soul, spirit. 2. life; cf. ಪ್ರಾಣ. ಜೀವಾತ್ಮೆ man, as a sentient being.

ಜೀವಾದಿ jīvādi, s. Living creatures, animal kingdom.

ಜೀವಾಕ್ಷರ jīvākshara, s. A vowel.

ಜೀವಿ jīvi, s. A living creature. 2. a worm, an insect.

ಜೀವಿತ jīvita, *adj.* Living, alive, existent.

ಜೀವಿಸುನಿ jīvisuni (ಜೀವಿಸ್), *v. n.* To live, exist, subsist.

ಜೀವು jīvu, *see* ದೀವು.

ಜುಂಜುಂ jumjum, *see* ಜುಮ್‌ಜುಮ್.

ಜುಂಬುನಿ jumbuni (ಜುಂಬ್), *v. n.* To suck, sip, lick.

ಜುಂಬುಲಿ, ಜುಂಬುಳಿ jumbuli, jumbuli, *see* ಬಿಂಬುಲಿ.

- ↓ ಜುಂಮು jumma, *s.* A sudden stunning *or* smarting sensation.
- ಜುಂಮೆ jumme, *s.* Custody, charge.
- ಜುಂಯಿ juñyi, *s.* A boiling *or* bubbling noise.
- ಜುಕಾಸುನಿ jukāsuni (ಜುಕಾನ್), *v. n.* To nod, be drowsy, sleepy.
- ಜುಕುತಿ jukuti, *see* ಯುಕ್ತಿ.
- ಜುಕ್ಕು jukku, *s.* A measure of seven sticks in a game.
- ಜುಗ juga, *s.* A pair. 2. twins. 3. *see* ಯುಗ.
- ಜುಗಾರ, ಜುಗಾರಿ jugāru, jugāri, *s.* Gaming, gambling. —ಸೊಬ್ಬನಾಯೆ a gamester, gambler. —ಸೊಬ್ಬನಿ to gamble.
- ↓ ಜುಟ್ಟು juṭṭu, *s.* A tuft of hair of the head, cue. —ಕಟ್ಟುನಿ, —ಗಂಟೆವಾಡುನಿ to tie the hair into a knot.
- ಜುಡ್ಡೆ juḍḍe, *see* ಜಿಡ್ಡೆ.
- ಜುಬ್ಬ jubba, *s.* A short jacket.
- ಜುಬ್ಬು jubbu, *s.* A spheroid, globule.
- ↓ ಜುಮ್‌ಜುಮ್ jumjum, *s.* Numbness, sleeping of the limb. 2. a throbbing pain. 3. horripilation. —ಅಪಿನಿ a limb to be benumbed; to be horrified; to feel pain, as when a boil suppurates.
- ಜುಮಾದಿ jumādi, *s.* A demon so called.
- ಜುಮುಲ jumula, *see* ಜುಮ್ನು.
- ↓ ಜುಮ್ಮೆ jumma, *see* ಜುಂಮು.
- ಜುಮ್ಮೆ jumme, *see* ಜುಂಮೆ.

- ಜುಮ್ನು jumla, *s.* Total, whole.
- ↓ ಜುರುಂಗುನಿ juruṅuni (ಜುರುಂಗ್), *v. n.* To hesitate, be reluctant.
- ಜುರುಮಾನೆ jurumāne, *see* ಜುಲಮಾನೆ.
- ಜುಲಾಬು julābu, *s.* Purging, looseness of bowels. 2. a purgative. —ಅಪಿನಿ to purge. —ಕೊರ್ಪಿನಿ to administer a purgative. —ದೆಪ್ಪನಿ to take a purgative. —ಫೋಪಿನಿ to suffer from looseness of bowels. ಲಕ್ಕಾಲ್—vomiting and diarrhoea, cholera.
- ಜುಲಿಪೆ, ಜುಲುವು, ಜುಲ್ಪು julipè, julupu, *see* ಜಿಲ್ಪು.
- ಜುಲುವರ್, ಜುಲ್ಮು julumu, julmu, *s.* Oppression, tyranny, injustice; *also* ಜುಲಮ, ಜುಲ್ಮೆ. —ಜಾಸ್ತಿ tyrannical procedure, violent measures.
- ಜುಲಮಾನೆ, ಜುಲ್ಮಾನ್, ಜುಲ್ಮಾನೆ julumāne, julmāny, julmāne, *s.* A fine, penalty. —ಮಕ್ಕುನಿ to fine.
- ಜುವಾದಿ juvādi, *see* ಜೀವಾದಿ.
- ಜುವಾಳಿ juvāli, *s.* A kind of reed.
- ಜುಳ್‌ಜುಳ್‌ julyjuly, *s.* The noise of falling water.
- ↓ ಜೂಜಿ, ಜೂಜು jūji, jūju, *s.* Gaming, a wager, as with cocoanuts. —ಕಟ್ಟುನಿ to gamble. —ಗಾರೆ a gambler. —ದ ಕೋರಿ a fighting cock.
- ಜೂಟ್, ಜೂಟು jūṭu, jūṭu, *s.* A lie, falsehood.
- ಜೂಡಿಪುಗೆರೆ jūḍipugere, *s.* A kind

of tobacco imported from the Ghauts.

ಜೂತಿ jūti, *s.* Shoes.

ಜೂಲ್ jūly, *s.* The cover of a saddle, horse-cloth.

ಜೂಲಿ jūli, *s.* A funnel, pipe, spout. —ವಕರ a distilling pot with a pipe. —ಚಿಂಬು a pot with a spout.

ಜಿಂಬಿಲ್, ಜಿಂಬುಲಿ jembily, jembuli, *see* ಜಂಬುಲಿ.

ಜಿಂಬೆ jembè, *adj.* Insipid, taste-

ಜಿಕ್ಣಿ jekuni, *see* ಜಕ್ಕಣಿ.

ಜಿಕ್ಕಲ್ jekkelu, *see* ಜಕ್ಕಲ್.

ಜಿಗ್ jegè, *see* ಜಗ್.

ಜಿಗ್ jeggu, *see* ಜಗ್.

ಜಿಗ್ jegge, *see* ಜಗ್.

ಜಿಟ್ಟಿ jetti, *see* ಜಟ್ಟಿ.

ಜಿಡಿ jedi, *s.* A speck in the eye; *bet.* ವಡಿ.

ಜಿಡಿಪುನಿ jedipuni, *see* ಜಡಿಪಿನಿ. 2. *see* ಸಿದಿಯುನಿ.

ಜಿಡಿ jedè, *see* ಜಡಿ.

ಜಿಪ್ಪುನಿ, ಜಿಪ್ಪುನಿ jippuni, jerpuni (ಜಿ), *v. n.* To lie down. 2. to sleep, rest; *also* ಜಿಪ್ಪುನುನಿ.

ಜಿಪ್ಪೆ jèppè, *s.* The last cowrie put in an empty hole of a playing board (ಚನೆಮನೆ) at the end of one's turn.

ಜಿಮೆ jemè, *see* ಜಮೆ.

ಜಿರ್ jèry, *see* ಜಿರ್.

[mity.

ಜಿಷ್ಠೆ jèshṭè, *s.* Misfortune, cala-

ಜಿಂಕಾವುನಿ jènkāvuni, *c. v.* (of ಜಿಂಕುನಿ) To detain, stop. 2. to delay, put off.

ಜಿಂಕುನಿ jènkuni (ಜಿಂಕ), *v. n.* To delay, be deferred. 2. to hesitate, waver; *cf.* ತಿಂಕುನಿ.

ಜಿಂಕೆ jènkè, *see* ಸಿಂಕೆ.

ಜಿಗ್ jègy, *see* ದಾಯಿಗ್.

ಜಿಡಿ jedi, *s.* Glutinous clay, chalk, a kind of white earth; *also* ಸಿಡಿ.

ಜಿಡಿ jedi, *ir. past part.* of ಜಪ್ಪುನಿ or ಜಿಪ್ಪುನಿ.

ಜಿಪ್ಪು, ಜಿಬು jèpu, jèbu, *s.* A pocket.

ಜಿರ್ jèry, *s.* A Pariah's child.

ಜಿರ jèry, jèra, *s.* Descent, declivity, precipice.

ಜಿರ ಕಾಯಿ jèrykāyi, *see* ಸಿರಕಾಯಿ.

ಜಿಲ್ ಜಿಲ್ ಜಿಲ್ jèrlu, *s.* Pariah children.

ಜಿವು jèvu, *s.* A child. 2. a lad, youth. ಅಣ್ಣ— a male, man. ಘಣ್ಣ— a female, woman.

ಜಿಲ್ ಜಿಲ್, *see* ಜಿಲ್.

ಜಿಷ್ಠೆ jèshṭa, *see* ಜಿಷ್ಠೆ.

ಜಿಷ್ಠೆಮಧು jèshṭamadhu, *see* ಜಿಷ್ಠೆಮಧು.

ಜಿಷ್ಠೆ jèshṭe, *see* ಜಿಷ್ಠೆ.

ಜಿತ್ತೆ, ಜಿತ್ತೆ jèitta, jèitye, *see* ಜಿತ್ತೆ.

ಜಿನ್ದಿಗಿ jèinādige, *s.* Abstinence from meat and liquor.

ಜಿನ್ ಜಿನ್, *s.* A Jain.

ಜಿಪಾನ ಜಿಪಾನ jèipāna, *adj.* Invulnerable.

ಜಿಪುನಿ, ಜಿಪುನಿ jèipuni, jèisuni (ಜಿಪು), *v. a.* To conquer, win, be successful.

ಜಿಮಿನಿ jèimini, *s.* A sage so called.

ಜಿಲ್ ಜಿಲ್, *s.* A jail, prison.

✓ಜೊಂಕೆ, ಜೊಂಕೆಲ್ ಜōṅkè, jōṅkely, s. A bunch, cluster.  
 ಜೊಂಪಡಿ, ಜೊಂಪುಡಿ jōmpaḍi, jōmpuḍi, s. A shed, hut.  
 ಜೊಗ್ಗು jōgggu, see ಜಗ್ಗು.  
 ಜೊಗ್ಗುರ jōggura, *adj.* Overripe.  
 ಜೊತೆ jōtè, see ಜತೆ.  
 ಜೊತ್ತೆ jōttè, *past t. of* ಜಪ್ಪನಿ, *or* ಜಿಪ್ಪನಿ.  
 ✓ಜೊಲ್ಲೆ jōllè, s. Spittle; *cf.* ಜೊಲ್ಲೆ.  
 ಜೊಂಪುಡಿ jōmpuḍi, see ಜೊಂಪಡಿ.  
 ಜೋಕು jōku, s. Ostentation, display; vanity, foppery.  
 ಜೋಕುಮ್ ಜōkumu, s. Danger, risk. *adj.* Dangerous.  
 ✓ಜೋಕುಳು jōkuḷu, s. Children; *cf.* ಜೋವು. ಜೋಕುಳಾಟೆಗೆ childishness.  
 ✓ಜೋಕೆ jōkè, s. Care, heed, caution; safety. —ಮಕ್ಕನಿ to take care.  
 ಜೋಗ್ಗ jōga, s. Abstraction of mind; see ಯೋಗ. —ಆಪಿನಿ to be in ecstasy. —ಬರ್ಪಿನಿ to be seized with demoniac frenzy.  
 ಜೋಗಂವು jōgama, s. A female devotee.  
 ಜೋಗಟ್ಟೆ jōgattè, s. Sitting cross-legged. —ಫಿಯುಪಿನಿ to sit on cross-legs.  
 ಜೋಗಿ jōgi, s. A religious mendicant. 2. the name of a caste. 3. the name of a man; *also* ಯೋಗಿ.  
 ಜೋಗಿಪರ್ಂಡ್ ಜōgiparṇḍu, s. A kind of fruit.

ಜೋಗಿಪುರ್ಸೆ jōgipurse, s. The name of a demon. [flower.  
 ಜೋಗಿಪೂ jōgipū, s. A kind of ಜೋಗಿಮರ jōgimara, s. The portia tree, *Thespasia populnea*; *also* ಜೋಗಿ ಅತ್ತಸದ ಮರ.  
 ✓ಜೋಗು jōgu, s. A water-fall, cataract. [vessel.  
 ಜೋಗುಣಿ jōguṇi, s. A drinking  
 ✓ಜೋಗುಳ, ಜೋಗುಳಿ jōgula, jōguli, s. A lullaby.  
 ✓ಜೋಜಪಾಡುನಿ jōjapāduni (—ಪಾಡೆ), *v. a.* To sing a lullaby; to lull.  
 ✓ಜೋಜಿಯುನಿ, ಜೋಜುನಿ jōjiyuni, jōjuni (ಜೋಜಿ, ಜೋಜೆ), *v. n.* To lull to sleep.  
 ✓ಜೋಜೋ jōjō, *intj. expressive of blessing*, Be happy, etc. It terminates every song of certain lullabies.  
 ಜೋಟೆ jōṭi, s. A plait.  
 ಜೋಡಣೆ jōḍaṇè, s. Joining, uniting, union, collecting. —ಮಕ್ಕನಿ to join; to get ready, prepare. [ಜೋಡು.  
 ಜೋಡಾಪಿನಿ jōḍāpini, see *under*  
 ಜೋಡಾವುನಿ jōḍāvuni, *c. v.* (of ಜೋಡಿಯುನಿ) To make join, unite.  
 ಜೋಡಿ jōḍi, see ಜೋಡು.  
 ಜೋಡಿಗಿ jōḍigè, see ಜೋಡಣೆ.  
 ಜೋಡಿಪುನಿ jōḍipuni (ಜೋಡಿ), *v. a.* To join, pair, unite.  
 ಜೋಡಿಯುನಿ jōḍiyuni (ಜೋಡಿ), *v. n.* To be joined, united.  
 ಜೋಡು jōḍu, s. A pair, yoke, match, couple. 2. a pair of sandals. *adj.* Equal, like. —ಜೋಡು two and two. —ಆಪಿನಿ,

ಜೋಡಾಪಿನಿ to join, couple, pair.

—ಮಕ್ಕನಿ to join, pair, unite.

2. to assist, countenance, patronise.

ಕೈ— a pair of gloves.

ಪಾಪನ್— a pair of slippers.

ಮಿಯು— a pair of stockings.

ಜೋಡೆ jōḍne, *see* ಜೋಡನೆ.

↓ ಜೋತಾಡುನಿ jōtāduni (ಜೋತಾಡ),  
v. n. To wave, move, oscillate.

ಜೋತಿ jōti, *see* ಜ್ಯೋತಿ.

ಜೋತಿಕೋಲು jōtikōlu, s. A long walking stick.

ಜೋತಿಷ, ಜೋತಿಷ jōtisha, jōtisa,  
*see* ಜ್ಯೋತಿಷ.

ಜೋತಿಷ್ಯೆ jōtishye, *see* ಜ್ಯೋತಿಷ್ಯೆ.

ಜೋತ್ರ jōtra, *see* ಜೋತ್ರ.

ಜೋನಗೆ jōnage, s. A wicked person; a lewd fellow.

ಜೋಪಡಿ jōpadi, *see* ಜೊಪಡಿ.

↓ ಜೋಪನೆ, ಜೋಪಸನೆ, ಜೋಪಾನ jōpane, jōpasana, jōpāna, s. Care, circumspection. *adj.* Cautious, careful. —ಮಕ್ಕನಿ to take care of; to keep carefully.

ಜೋಮಾಲೆಸರ jōmālesara, s. A kind of gold necklace.

ಜೋಯಿ jōyi, *see* ಜೋಗ.

ಜೋಯಿಸೆ jōyise, s. An astrologer.

ಜೋರ jōra, *see* ಜೇರ್.

ಜೋರು, ಜೋರಾವರಿ jōru, jōrāvāri, s. Force, pressure, violence.

2. importunity. 3. power, strength.

4. severity, harshness; *also* ಜೋರ್, ಜೋರಿ. —ಅಪಿನಿ to become importunate; to become powerful, to be af-

fectured with liquor, tobacco, *etc.*; to be harsh. —ಉಪ್ಪನಿ to be hard. —ಮಕ್ಕನಿ to force, compel.

ಜೋಲ jōla, *see* ಜೋಳ.

ಜೋಲಂಗಿ jōlaṅgi, *see* ಪಾರಂಗ.

↓ ಜೋಲಾಟ jōlāṭa, s. Oscillation, hanging.

ಜೋಲಿ, ಜೋಲಿಗೆ jōli, jōligè, s. A small bag for receiving alms.

2. a piece of cloth suspended by a woman down her shoulders to carry about her baby in it.

↓ ಜೋಲು jōlu, *adj.* Soft, moist.

✓ 2. pendent, flapping. —ಜಿಲ್ಲೆ a soft *or* moist kind of jag-gory.

↓ ಜೋವು jōvu, s. A child, baby, youth, youngster. 2. a female child. —ಕುಳು, ಜೋಕುಳು children.

↓ ಜೋಳ jōla, s. The great millet, *Sorghum vulgare*. ಅರಿ— a small kind of millet, *Sorghum saccharatum*, the Chinese sugar-cane.

ಜೋಳಿ jōli, *see* ಇಜೋಲಿ.

ಜೋಳಿ, ಜೋಳಿಗೆ jōli, jōligè, *see* ಜೋಲಿ.

↓ ಜಾಳಿ jōli, s. Cloth. —ದಾಯಿ a cloth merchant, draper.

↓ ಜಾಳೆ jōlè, *adj.* Tasteless, insipid.

ಜ್ಞಾನ jñāna, s. Knowledge, wisdom.

ಜ್ಞಾನಿ jñāni, s. A wise, learned man, a sage.



ಜ್ಞಾನುನಿ jñānuni, *see* ಧ್ಯಾನಿಷನಿ.  
 ಜ್ಞಾಪಕ jñāpaka, *s.* Memory, re-  
 collection.  
 ಜ್ಯೇಷ್ಠ jyēshṭha, *s.* The third  
 lunar month. *adj.* Best, ex-  
 cellent. 2. elder-born; *cf.*  
 ಜ್ಯೇಷ್ಠೆ.  
 ಜ್ಯೇಷ್ಠಮಧು jyēshṭhamadhu, *s.* Li-  
 quorice root.  
 ✓ ಜ್ಯೇಷ್ಠೈ jyēshṭhē, *s.* The eighteenth  
 lunar mansion. 2. an elder  
 sister. 3. the goddess of  
 poverty (ಕಲಿಲಕ್ಷ್ಮಿ), misfortune.

ಜ್ಯೇಷ್ಠೈ jyēshṭhē, *s.* The elder son  
*or* brother.  
 ಜ್ಯೋತಿ jyōti, *s.* Light, lustre.  
 2. a star. —ಶಾಸ್ತ್ರ astrology.  
 ಜ್ಯೋತಿಷ jyōtisha, *s.* The science  
 of astronomy; astrology.  
 ಜ್ಯೋತಿಷ್ಯೆ jyōtishye, *s.* An astro-  
 nomer, astrologer.  
 ಜ್ವರ jvara, *see* ಜರ.  
 ಜ್ವಾಲಾಮುಖಿ jvālāmukhi, *s.* A vol-  
 cano.  
 ಜ್ವಾಲೆ jvālē, *s.* Flame. 2. heat,  
 warmth. 3. inflammation.

## ಝ

ಝ jha, The twenty-second letter  
 of the alphabet.  
 ಝಂಕಾರ jhānkāra, *see* ಝಂಕಾರ.  
 ಝಂಝಂ jhamjham, *see* ಝಮ್  
 ಝಮ್. [ತಾಳ.  
 ಝಂಪೆತಾಳ jhampetāla, *see* ಜಂಪೆ  
 ಝಕಾಯಿಸುನಿ jhakāyisuni (ಝಕಾ  
 ಯಿಸ್), *v. n.* To bluster, tyran-  
 nise.  
 ಝಗಝಗ jhagaḥgaga, *s.* Brill-  
 iancy. —ಮೆಂಚುನಿ to shine bril-  
 liantly.  
 ಝಗಲ ಜhagala, *see* ಜಗಲ.  
 ಝಗ್ಗೆನಿ jhaggane, *adv.* Quickly,  
 hastily. —ಮೆಂಚುನಿ to flash,  
 as lightning.  
 ಝಟಾಪಟೆ jhatāpaṭi, *see* ಜಟಾಪಟೆ.  
 ಝಡಿತಿ, ಝಡ್ಡಿ jhaditi, jhadṭi, *s.*  
 Examination, as of accounts.  
 2. search, rummage.

## ಜ್ಞ

ಝಡಿಪುನಿ jhadipuni, *see* ಜಡಿಪಿನಿ.  
 ಝಣ್ಝಣ್ಝ, ಝಮ್ಝಮ್ಝ jhanṇ-  
 jhanṇ, jhamṇjhamṇ, *s.* The  
 tinkling of ornaments when  
 walking.  
 ಝಮೆರಿ jhameri, *see* ಜಮೆರಿ.  
 ಝರಿ jhari, *s.* A spring. 2. a  
 cascade, waterfall.  
 ಝಲ್ಲೆ jhallu, *s.* Sudden terror.  
 2. palpitation.  
 ಝಾಡ್, ಝಾಡಾ jhāḍy, jhāḍā, *s.*  
 Settlement *or* payment in full.  
 2. completion, termination.  
 —ಆಪಿನಿ to be settled *or* paid  
 fully, to be over, finished.  
 —ಮೆಳ್ವುನಿ to pay entirely, to  
 finish.  
 ಝಾಡನೆ jhāḍane, *see* ಜಾಡನೆ.  
 ಝಾಮ, ಝಾವ ಜhāma, jhāva, *see*  
 ಜಾಮ.

ಝಾಲರ್, ಝಾಲರಿ jhālaru, jhālari, see ಜಾಲರ್.  
ಝಾಲಿಗೆ jhālīgē, see ಜೋಲಿ.

ಝೋಂಕಾರ jhēnkāra, s. The buzzing or humming of bees.  
ಝೋಂಪಡಿ jhōmpaḍi, see ಜೋಂಪಡಿ.

ಞ

Ñ

ಞ na, The twenty-third letter of the alphabet.

ಞರಞರ, ಞರ್ಕಞರ್ಕ narañara, nar-kañarka, adj. Slight, little. —ಜೇನೆ slight pain.

✓ ಞಂಜ್ಜ, ಞಕ್ಕ್ ನಾನ್ಯ, ñakku, s. Crushing, bruising into a jelly or mass. —ಱಪಿನಿ to be crushed into a mass. —ಮಳ್ಳನಿ to crush into a mass.

ಞರ್ಕೆ ñarke, see ನರ್ಕೆ.  
ಞವುಳಿಞವುಳಿ, ಞೋಳಿಞವುಳಿ ñavu-liñapuli, ñōliñappuli, adv. Indiscriminately. —ತಿನ್ನಿನಿ to eat indiscriminately.

ಞಕ್ಕ್ಞಕ್ಕ್ ñakkañakka, adv. Quickly, swiftly; coarsely.

ಞಾನಿ ñāni, see ಜ್ಞಾನಿ.  
ಞೋಂಜು ñōññu, adj. Shrivelled, contracted.

✓ ಞಕ್ಕ್ಟ, ಞಗಪಟ್ ñakkaṭu, ñaga-paṭu, adj. Lean, thin, stunted, faded.

↓ಞೋಲಿ ñōli, s. Anything sticky, gummy glutinous, viscous. 2. saliva. —ಸರ Aloe litoralis. —ಕಾರುನಿ to vomit phlegm.

ಞಪ್ಪೆ ñappè, see ಞಂಜ್ಜ. 2. see ನಫೆ.

ಞರ್ಞರ್ ñaruñaru, see ಚಿರಿಚಿರಿ. 2. see ನರಿನರು.

ಟ

T

ಟ ta, The twenty-fourth letter of the alphabet.

ಟಂಗ್ taṅgu, s. A saddle girth.

ಟಂಕ್ಟಂಕ್ taṅkuṭaṅku, s. Pit-a-pot, twang, as of a wire, etc.

↓ಟಂಟಣ್ taṅṅaṅu, s. A noise made in sounding a brass vessel, etc., with the knuckles. 2. the striking of a clock.

ಟಂಕಣ taṅkaṇa, s. Borax.

ಟಂಕಸಾಲೆ taṅkasālè, see ತಂಕಸಾಲೆ.

ಟಕಾಯಿಸುನಿ takāyisuni, see ತಕಾಯಿಸುನಿ.

ಟಂಕಾರ್ taṅkāru, see ತಕ್ಕೆ.

ಟಂಕು taṅku, s. The twang of a bow-string.

ಟಕಾರ್, ಟಕಾರಿ takāru, takāri, see ತಕ್ಕೆ.

ಟಕ್ಕು, ಟಕ್ಕು takku, takku, *see* ಟಕ್ಕು.

ಟಕ್ಕು takke, *see* ಟಕ್ಕು.

ಟಗರ್ tagaru, *s.* A ram.

ಟಪ್ಪು tappa, *adv.* Flatly. —ವಾಡುನಿ to drop down flatly. —ಬೂರುನಿ to fall flatly.

ಟಪ್ಪಾಲ್ tappālu, *s.* The post. 2. a relay of bearers, bullocks, *etc.*; also ಟಪ್ಪು. —ಕಟ್ಟಿ the post-office. —ಕಾಗಜಿ a letter-paper; a post-letter. —ಕುದುರೆ a post-horse.

ಟಮಟಿ, ಟಮ್ಮಿ tamatè, tamki, *s.* A tambour. 2. proclamation by beat of tomtom. —ಹಾಕುನಿ to proclaim in such a manner.

ಟರಾಯಿಸುನಿ tarāyisuni, *see* ಟರಾಯಿಸುನಿ.

ಟರಾವಣಿ tarāvanè, *see* ಟರಾವಣಿ.

ಟವಣಿ tavanè, *see* ಟವಣಿ.

ಟಸೆ, ಟಸೆ tassè, tassè, *see* ಟಸೆ.

ಟಾಂಕ್ ಟಾಂಕ್ಯು, *s.* The nib of a pen. 2. basting down a stuffed bed, to make it secure. —ವಾಡುನಿ, —ಕುತ್ತುವಾಡುನಿ to nib a pen; to baste down a stuffed bed.

ಟಾಂಕನ್, ಟಾಂಕನಿ ಟಾಂಕಾನ್ಯು, ಟಾಂಕಾನಿ, *see* ಟಾಂಕನ್.

ಟಾಂಕಿ ಟಾಂಕಿ, *s.* A trough, or cistern.

ಟಾಂಕಿನಿ ಟಾಂಕಿನಿ, *see* ಟಾಂಕನ್.

ಟಾಕ್ ಟಾಕ್ಯು, *see* ಟಾಂಕ್.

ಟಾಕಣ್, ಟಾಕನ್ ಟಾಕಾನ್ಯು, ಟಾಕಾನ್ಯು, *s.* A Pegu pony.

ಟಾಕಾಟಾಕ್, ಟಾಕೋಟಾಕ್ ಟಾಕಾಟಾ-

ಕ್ಯು, ಟಾಕೊಟಾಕ್ಯು, *adj.* Quick, hurried, hasty.

ಟಾಣಿ, ಟಾಣ್ಯು tãne, tãnya, *see* ಟಾಣಿ.

ಟಾಪು, ಟಾಪುಪಿತುವೆ, ಟಾಪೆ ತಾಪು, ತಾಪುಪಿತುವೆ, ತಾಪೆ, *s.* Banishment, transportation. —ಆಪಿನಿ to be punished with transportation.

ಟಾರ್ ತಾರ್ಯು, *see* ತಾರ್.

ಟಾರ ತಾರಾ, *see* ತಾರ್.

ಟಾವು, ಟಾವುಟಿಕಾಣ್ ತಾವು, ತಾವುಟಿಕಾಣ್ಯು, *see* ಟಾವು.

ಟಾಳಿ ತಾಲಿ, *s.* A lie, deceit.

ಟಾಳಿಪುನಿ ತಾಲಿಪುನಿ (ಟಾಳಿ), *v. a.* To deceive, cheat; *cf.* ಚಾಲಿಪುನಿ.

ಟಿಂಕ್ ತಿಂಕ್ಯು, *s.* The sound of a stringed, musical instrument, as a guitar, *etc.*; also ಟಿಂಕಣಿ.

ಟಿಂಜುಟಿಂಜು ತಿಂಜುತಿಂಜು, *s.* Tinkling.

ಟಿಕ್ ತಿಕ್ಕು, *s.* The sound, as of a pendulum. —ಆಪಿನಿ to tick.

ಟಿಕಾಣ್, ಟಿಕಾಣಿ ತಿಕಾಣ್ಯು, ತಿಕಾಣಿ, *see* ಟಿಕಾಣ್.

ಟಿಕ್ಕಿ ತಿಕ್ಕಿ, *s.* Hitting one marble with another in a game of marbles. —ವಾಡುನಿ to hit a marble.

ಟಿಕ್ಕು ತಿಕ್ಕು, *see* ಟಿಕ್ಕು.

ಟಿಟ್ಟಿಬ್ಬ ತಿಟ್ಟಿಬ್ಬಾ, *s.* A lapwing.

ಟಿಪ್ಪಣಿ ತಿಪ್ಪಣಿ, *s.* A commentary; an explanatory note.

ಟಿಬ್ಬಿ ತಿಬ್ಬಿ, *see* ಟಿಬ್ಬಿ.

ಟಿಲ್ಲಿ ತಿಲ್ಲಿ, *s.* The spleen, milt; liver.

ಟೀಕ್, ಟೀಕು ತಿಕ್ಕು, ತಿಕ್ಕು, *s.* Meaning, interpretation, glossary. ಟೀಕಿಸುನಿ to translate, interpret, explain.

ಟೀಕೆ ತಿಕ್ಕು, *see* ತೀಕೆ.

ಟೀಕಿ ತಿಕ್ಕಿ, *s.* A small precious object; a small bell; *cf.* ಸಿಕ್ಕಿ.  
—ಮಣಿ a gold necklace.

ಟೀವು ತಿವು, *s.* A stitch; *also* ಟೀವು ಫಿಲಿಸಿ. —ಹಾಕುನಿ to stitch.

ಟೀವಿ ತಿವಿ, *see* ತೀವಿ.

ಟುಕ್ಕುಟುಕ್ಕು, ಟುಕ್ಕುಕೆ ತುಕ್ಕುತುಕ್ಕು, ತುಕ್ಕು, *adv.* Rapidly, quickly. —ಲಾಸುನಿ to dart, flit, fly.

ಟೆಂಕಸಾಲೆ, ಟೆಂಕಸಾಲೆ ತೆಂಕಸಾಲೆ, ತೆಂಕಸಾಲೆ, *see* ತಂಕಸಾಲೆ.

ಟೇವಣಾತಿ, ಟೇವಣಿ ತೇವಣಾತಿ, ತೇವಣಿ, *see* ತೇವಣಾತಿ.

ಟೆಂಕ ತೆಂಕ, *s.* The loins, hip.  
—ಜಿಪ್ಪುನಿ, —ಪಾಡುನಿ to hop, leap on one leg.

ಟೆಂಪ್ಪಿ ತೆಂಪ್ಪಿ, *s.* A cap, hat, or helmet. 2. fraud, cheating. 3. failure, defeat. —ಅಪಿನಿ to fail. —ದೀಪಿನಿ a hat to put on. —ಪಾಡುನಿ to cheat.

ಟೆಂಪ್ಪು ತೆಂಪ್ಪು, *see* ದೇಂಪ್ಪು.

ಟೆಂಕು, ಟೆಂಕು ತೆಂಕು, ತೆಂಕು, *s.* Cash, ready money. 2. total, aggregate; *also* ಟೆಂಕು, ಟೆಂಕು. —ಸಣವು money in cash. —ರೂಪಾಯಿ total rupees.

## ತ

## TH

ತ ತಾ, The twenty-fifth letter of the alphabet.

ತಂಕಸಾಲೆ ತಾಂಕಸಾಲೆ, *s.* A mint.

ತಕಾಯಿಸುನಿ ತಾಕಾಯಿಸುನಿ (ತಕಾಯಿಸುನಿ), *v. a.* To deceive, cheat. 2. to gain time by false representations.

ತಕಾರಿ ತಾಕಾರಿ, *adj.* Spurious, false, counterfeit. —ಮುತ್ತು a mock-pearl.

ತಕ್ಕು, ತಕ್ಕು ತಾಕ್ಕು, ತಾಕ್ಕು, *s.* Dissimulation, deceit, pretence, hypocrisy, fraud. —ತನ ಚಿಹನಿ; hoaxing. —ಸಜ್ಜಿನಿ to lie; to pretend. —ಮಳ್ಳುನಿ to cheat, deceive, defraud.

ತಕ್ಕು ತಾಕ್ಕು, *s.* A cheat, dissembler.

ತಗರ ತಾಗರ, *see* ಚಗರ.

ತರಾಯಿಸುನಿ ತಾರಾಯಿಸುನಿ (ತರಾಯಿಸುನಿ), *v. a.* To compose, execute any literary work. 2. to fix, determine, settle.

ತರಾವಣೆ ತಾರಾವಣೆ, *s.* Composition, combination of the parts of any literary work or discourse; diction, style. 2. settlement, determination.

ತವಣೆ ತಾವಣೆ, *s.* Simple and compound addition. —ಕೂಡಾವುನಿ to add up figures. —ಪಾಡುನಿ to write down figures for adding.

ತಸೆ, ತಸೆ ತಾಸೆ, ತಾಸೆ, *s.* A seal, stamp. 2. stamp duty. —ಕಾಗಜಿ a stamp paper.

ತಾಣ, ತಾಣ ತಾಣಾ, ತಾಣಾ, *s.* A place, station; lodging; a garrison, police-station.

ತಾರ್ ṭhāru, *adv.* At one stroke; completely, fully.

ತಾವು ṭhāvu, *s.* A place, abode, lodging. 2. cause, occasion; *also* ಅವುಠಿಕಾಣ್.

ಠಿಕಾಣ್, ಠಿಕಾಣಿ ṭhikāṇu, ṭhikāṇi, *s.* Resort, residence, station. 2. means, room, opportunity.

ಠೀಕ್, ಠೀಕು ṭhiku, ṭhiku, *adj.* Proper, fit. 2. exact, complete. 3. true. —ದ ವಣ್ಣ್ a sumptuous meal.

ಠೀವು ṭhīpu, *see* ಠೀವು.

ಠೀವಿ ṭhīvi, *s.* Ostentation, display. 2. condition, state. 3. gait, figure, mien.

ಠೆಂಕಾರ, ಠೇಂಕಾರ ṭhēnkāra, ṭhēnkāra, *s.* The twang of a bow. 2. haughtiness, pride.

ಠೇವಣಾತಿ, ಠೇವಣಿ ṭhēvaṇāti, ṭhēvaṇi, *s.* Deposit of cash. 2. ready-cash. 3. keeping money in a bank. —ದೇವಣಿ to deposit, keep money in a bank.

ಡ

ಡ ḍa, The twenty-sixth letter of the alphabet.

ಡ ḍa, a conditional particle affixed to verbs, signifying: If. ಅಯಿ ಬತ್ತಿಡ if he should come. ಬಪ್ಪಜಿಡ if he does not come.

ಡಂ ḍam, *see* ಡಮ್.

ಡಂಕ್, ಡಂಕ, ಡಂಕಣಿ ḍaṅku, ḍaṅka, ḍaṅkaṇi, *s.* A large, double drum. ಡಂಕಾಬಾಜಿ a drummer.

ಡಂಕಾರ ḍaṅkāra, *s.* The sound of a double drum.

ಡಂಕೆ ḍaṅkè, *see* ಡಂಕ್.

ಡಂಗ್, ಡಂಗು ḍaṅgu, ḍaṅgu, *s.* Surprise, wonder. —ಅಪಿನಿ to be surprised, stunned, overpowered.

ಡಂಗ, ಡಂಗರ ḍaṅga, ḍaṅgara, *see* ಡಂಗ್.

ಡಂಗಡಂಗ ḍaṅgaḍaṅga, *adv.* Hasti-

D

ಡಂಗುನಿ ḍaṅguni, *see* ದಂಗುನಿ

ಡಂಗೆ ḍaṅgè, *see* ದಂಗೆ.

ಡಂಗ್ರ ḍaṅgra, *s.* Proclamation by beating of a gong etc. —ಹಾಕುನಿ to proclaim in such a manner.

ಡಂಡಣ್ ḍaṇḍaṇu, *s.* The sound of a large drum or gong.

ಡಂಬ ḍamba, *see* ಡಂಭ.

ಡಂಬರ ḍambara, *s.* Pomp, grandeur.

ಡಂಬರೆ ḍambarè, *see* ತೆಂಬರೆ.

ಡಂಭ ḍambha, *s.* Ostentation, display. —ಕೊಚ್ಚುನಿ to boast, brag.

ಡಂಭಾಚಾರ, ಡಂಭಾಟ ḍambhācāra, ḍambhāṭa, *s.* Ostentation, empty show.

ಡಕ್ಕು, ಡಕ್ಕು ḍakka, ḍakkè, *s.* A large kind of double drum, shaped

like an hour-glass. —ದ ಬಲಿ carrying an idol in procession round its temple with beating of such a drum. —ದಾಯಿ a drummer. *adv. see* ವಕ್ಕ.

↓ಡಣಡಣ ḍaṇaḍaṇa, *s.* The sound of a large bell.

ಡವ್ವು ḍavvu, *s.* A small drum beaten on one side; a tabret.

↓ಡಬ್ಬು ḍabba, *s.* A noise of anything falling into water. —ಬೂರುನಿ to fall into water with a noise.

ಡಬ್ಬು ḍabba, *s.* A tin box, as of kerosine oil.

ಡಬ್ಬಿ ḍabbi, *s.* A small box, chest. 2. a box kept in temples, for receiving offerings. ಘೆಡಿ- a snuff box.

ಡಬ್ಬು ḍabbu, *s.* A lie, falsehood. 2. a boast, brag. 3. a half anna piece. —ಗಾಳಿ a liar; a braggart. —ಹಾಕುನಿ to tell a lie; to brag.

ಡಮ್ ಡam, *s.* The noise of firing a gun. √—ಡಮ್ the noise of a drum.

ಡಮರ್, ಡಮರುಕ, ಡಮರುಗ ḍamaru, ḍamaruka, ḍamaruga, *s.* A small drum, shaped like an hour-glass.

↓ಡಮಾನ, ಡಮಾರ ḍamāna, ḍamāra, *s.* A kettle-drum.

ಡಮಾಮಿ ḍamāmi, *s.* A hollow sound, empty noise. 2. false dignity; ostentation, empty show.

ಡಲಾಯಿತೆ ḍalāyite, *s.* A belted peon.

ಡವಾಲ, ಡವಾಲಿ ḍavāly, ḍavāli, *s.* A peon's belt. —ಪಾಡೊಣನಿ to put on a belt.

ಡವುಲು ḍavulu, *see* ಡಾಲ.

ಡಾಂಬಿಕೆ, ಡಾಂಬಿಗಿ ḍambike, ḍāmbhige, *s.* A pedant, one given to affectation. 2. a hypocrite.

ಡಾಕ್ ಡāku, *s.* Vaccination. —ಪಾಡುನಿ to vaccinate.

ಡಾಮ್‌ಡುಮ್ ḍāmdum, *see* ಧಮ್ ಧಮ್.

ಡಾಲ್ ಡāly, *s.* A shield.

ಡಾಲ್ಚಿನಿ ḍālcīni, *see* ದಾಲ್ಚಿನಿ.

ಡಾಳಿ ḍāli, *s.* An army.

ಡಿಂಕಿ diṅki, *s.* A gymnastic feat.

ಡಿಂಡಿಡಿ ḍiṅḍiṅḍi, *s.* The knolling of a bell.

ಡಿಡಿಮ, ಡಿಡಿಮ ḍiṅḍima, ḍiḍima, *s.* A small drum.

ಡಿಬ್, ಡಿಬ್‌ಡಿಬ್ ḍib, ḍibḍib. *s.* The noise of a violent blow.

ಡಿಬ್ಬು ḍibbu, *s.* A push with the leg.

ಡಿಲ್ ಡily, *adj.* Loose, not tight. 2. free, unrestrained; *also* ಡಿಲ, ಡಿಲು.

ಡುಕ್ ḍuk, *see* ಟುಕ್ಕುಟುಕ್ಕು.

ಡುಗ್ಗು ḍuggu, *s.* Uneasiness.

ಡುಬಾಯಿಸುನಿ ḍubāyisuni (ಡುಬಾಯಿಸುನಿ), *v. a.* To drown 2. to cause loss. 3. to deceive, cheat.

ಡುಬ್ಬುಬ್ ḍuḍḍub, *s.* The sound of a small drum.



ಣ

ಣ ṇa, *s.* The twenty-eighth letter of the alphabet.

ಣಪ್ಪಡ ṇappaḍa, *s.* Weariness, ex-

N

haustion; harassing. —ಫೋಪಿನಿ to be done up, harassed.

ಣಳ ṇāla, *adj.* Smooth.

ತ

ತ ta, *s.* The twenty-ninth letter of the alphabet.

↓ ತಂಕ taṅka, *s.* The lungs. 2. the liver. 3. *see* ಸಂಕ. —ಕಡಿಯುನಿ, —ಫುಡಾವುನಿ to be very much fatigued.

ತಂಕಿ taṅki, *see* ಟಾಂಕಿ.

ತಂಗ್ taṅḡ, *see* ತಾಂಗ್.

ತಂಗಡ taṅgaḍa, *see* ಸಂಗಡ.

↓ ತಂಗಡಿ taṅgaḍi, *s.* A male's younger sister; *also* ತಂಗ.

ತಂಗಡ taṅgaḍa, *adv.* Together.

ತಂಗಾಳಿ taṅgāli, *s.* A cool breeze.

ತಂಗೀಸ್ taṅgiṣu, *adj.* Cold, chill.

ತಂಗಿ ಸ. A fishing tackle, fishing line.

ತಂಗುಳಿ taṅguli, *see* ಚಂಗುಲಿ.

ತಂಜಣಿಮಂಜಣಿ taṅṅaṅemaṅṅaṅe, *s.* Deception, imposition, pretence. —ಮಳ್ಪುನಿ to impose upon; to pretend.

ತಂಚಿ taṅci, *s.* A bag, purse.

ತಂಜ taṅja, *s.* Evening, sunset, night. —ದ ಜಿಳ್ಳಿ the evening star.

↓ ತಂಜನ taṅjana, *s.* Rice boiled

T

in the preceding evening, stale food.

ತಂಟಾವುನಿ taṅṭāvuni, *see* ತಾಂಟಾವುನಿ.

ತಂಟುನಿ taṅṭuni, *see* ತಾಂಟುನಿ.

↓ ತಂಟಿ taṅṭe, *s.* Annoyance, trouble, difficulty. 2. mischief. 3. interference, meddling, connection. —ಗಾರೆ, —ಲ್ಮಾರಿ a troublesome, mischievous or obstinate man. —ತಕ್ರಾರ್ vexation, molestation. —ತರಕ, —ಸರಕ bad goods; rotten things. —ಮಳ್ಪುನಿ to annoy, trouble. ನಿಕ್ಕು ಆಯ ತಂಟಿ ಜೊಡ್ಡಿ have nothing to do with him.

ತಂದ್ taṅḍu, *s.* Whole. 2. *see* ದಂಡ. *adj.* Entire, whole.

↓ ತಂದ್, ತಂಡ taṅḍu, taṅḍa, *s.* Multitude, crowd, host, army. 2. a side, party.

ತಂದಾತುಂಡು taṅḍātunḍu, *see* ತುಂಡು ತುಂಡು.

ತಂದಾಸ್ taṅḍāsu, *s.* A privy on the bank of a river.

ತಂದಿ taṅḍi, *see* ಚಂದಿ.

ತಂದಿಗೆ taṅḍigē, *see* ದಂದಿಸಿ.



ತಂದುತುಂದು tandutundu, *see* ತುಂದು  
ತುಂದು. [raw state.

ತಂದುಲ tandula, *s.* Rice in a

ತಂಡೆ tandè, *s.* A silver anklet.

ತಂದೆಲ್, ತಂದೆಲೆ tandely, tandele, *s.*

The captain of a native vessel;  
a boatman, tindal.

ತಣ್ಣ tanna, *see* ಸಣ್ಣ.

ತಣ್ಣನ, ತಣ್ಣಮೆಣ tannana, tannu-  
mena, *see* ತಣ್ಣನ.

ತಣ್ಣಸ ತನ್ನಾಸು, *see* ತಣ್ಣ.

ತಣ್ಣಿ tanni, *adj.* Cold; *cf.* ಸಣ್ಣ.

ತಣ್ಣಿ cold water.

ತಂತ, ತಂತು tantu, tantu, *s.*

Thread. 2. pulse, vein, nerve.  
ತಂತ ಮಾತ್ರ ಪಂದು only the  
pulse beats.

ತಂತಿ tanti, *s.* Wire. 2. the string  
of a musical instrument. —ಟ  
ಪ್ಪಾಲ್ the telegraph.

ತಂತ್ರ tantra, *s.* Craft, cunning,  
device, trick, intrigue, plot.

2. worship performed by hand  
without formulas. 3. a reli-  
gious treatise on formulas,

rites, *etc.* for the worship of  
the deities. 4. the part of the

Vēdas treating of magical and  
mystical formulas. 5. subser-  
vience, service, dependance.

—ಗಾರೆ, —ದಾಯಿ, —ಮೂರ್ತಿ a crafty  
man. —ದಾರ್, *see* ತಂತ್ರಿ. —ಮಳ್ಳುನಿ

to play tricks, to deceive.

ತಂತ್ರಜ್ಞೆ tantrajñe, *s.* A man of art.

ತಂತ್ರಿ, ತಂತ್ರಿಕೆ tantri, tantri, *s.*

One versed in mystical formu-  
las, rites, *etc.* for the worship

of the deities.

ತಂದ್ tandu, *see* ಸಂದ್.

ತಂದ್‌ವುಡಿ, ತಂದ್‌ಮುಡಿ tandupudi,  
tandymudi, *see* ತಂದೊಡಿ.

ತಂದನ tandana, *s.* An unmean-  
ing sound, used in humming

a tune. 2. red sandal; *cf.* ಚಂ  
ದನ. *adj.* Small. 2. deterio-  
rated, reduced, worn out ಈ

ನಗ ತಂದನ ಅಂದೆ this ornament  
is worn out.

ತಂದೆಲ್ tandely, *s.* A cudgel,  
club; *also* —ಸುದಸಿ.

ತಂದೊಡಿ tandodi, *s.* The handle  
of a plough.

ತಂದೊಳಿಗೆ tandoligè, *s.* The white  
dammer tree *Vateria Indica*.

ತನ್ನನ tannana, *see* ಚಂದನ.

ತನ್ನವು tannavu, *pron.* One's own;  
his own.

ತನ್ನಾತೆ, ತನ್ನಾತೆಗ್ tannāte, tannā-  
tegu, *pron.* For oneself, him-  
self, itself. *adv.* Of one's own

accord, by itself. —ನತತೊಣುನಿ  
to walk for oneself, *i. e.* to act

as one likes.

ತನ್ನಾಯೆ tannāye, *s.* One's own  
man; a dependant; a friend,

favourite.

ತನ್ನಿಮಾಣಿಗ್ tannimāṅiga, *s.* The  
name of a female demon.

ತನ್ನೆ tannè, *adv.* Near, by, close,  
*s.* A bystander. —ಉಂತುನಿ

to stand by one. —ತೊರಪುನಿ  
to vex. —ಬರ್ಪಿನಿ to come to-  
gether.

ತನ್ನೆನ tannena, *adj.* Cold, cool.

ತನ್ನೆಪಿನ್ನೆ tannèpinnè, *s.* The old  
and young. 2. box and dice.

- ತನ್ನೇಡೆ tannēḍe, *see* ತೇಡೆ.
- ತಂಪಡೆ tampadē, *s.* Two slips of a bamboo placed close to each other, and tied together.
- √ ತಂಪು tampu, *s.* Coolness, cold. *adj.* Cool, cold. —ಘಾಳಿ cool breeze. —ಆಪಿಸಿ to become cool; to be appeased, pacified. —ಮಕ್ಕುನಿ to cool; to appease, pacify.
- ತಂಬಕ್ tambaku, *s.* The prince's metal, an alloy of certain metals, pinchbeck. 2. tobacco
- √ ತಂಬಟ, ತಂಬಟೆ tambaṭa, tambaṭē, A tambourine, war-drum. 2. boast, bragging. 3. *see* ಚಂಚೊಡಿ. —ಕೊಚ್ಚುನಿ to brag.
- √ ತಂಬಡ tambaḍa, *s.* A large drum.
- ತಂಬರ tambara, *s.* Coriander. 2. *see* ಸಂಬಾರ.
- ತಂಬರಂಡೆ tambarandē, *s.* Garlic.
- ತಂಬಾಕ್ tambāku, *see* ತಂಬಕ್.
- √ ತಂಬಿಗೆ tambigē, *s.* A small, round, metal vessel.
- ತಂಬಿಲ tambila, *s.* An ordinary offering to demons, *etc.* ಅನಿಲ್ — *see under* ಅನಿಲ್. ನಾಗ — an offering to serpents. ಭೂತ — a grand offering to demons. —ಕೊರ್ಪಿನಿ to give such offerings.
- ತಂಬು tambu, *s.* A tent. —ಪಾಡುನಿ, —ಹಾಕುನಿ to pitch a tent; to remain, stay; to delay. —ಫೊಯಿಪಿನಿ to halt, stop in a march.
- ತಂಬುರಿ, ತಂಬೂರಿ tamburi, tambūri, *s.* A five-stringed guitar. 2. a soldier's drum.

- ತಂಬುಳಿ tambuḷi, *s.* A kind of chatni *or* sauce, prepared of cocoanut milk, condiments *etc.* with *or* without greens, and eaten with rice.
- √ ತಂಬುಳು tambuḷu, *s.* Tamil.
- ತಂಬೇರ್ tambēṛ, *s.* A kind of reckoning in the game of yekkadi (ಎಕ್ಕಡಿ).
- ತಂಬೇರುನಿ tambēruni, *see* ತೆಂಬೇರುನಿ.
- ತಂಬೊಡಿ, tambōḍi, *see* ತಂಬಟ. 2. *see* ಚಂಚೊಡಿ.
- ತಂಬೊಳಿ tambōḷi, *see* ತಂಬುಳಿ.
- √ ತಮಟೆ tammaṭē, *see* ತಂಬಟ.
- ತಮಣ tammaṇa, *s.* Hospitality, entertainment; dinner. —ದಬಣ್ಣ a grand wedding dinner. —ಪಾಡುನಿ to give a dinner to a pregnant woman. —ಮಕ್ಕುನಿ to give a dinner to a wedding party.
- ತಮಣಿಪುನಿ, ತಮಣ್ಪುನಿ, ತಮನಿಪುನಿ tammanipuni, tammanyuni, tammanipuni (ತಮಣಿ, ತಮನಿ), *v. a.* To entertain a guest, to give a dinner.
- √ ತಮಲೆ tammalē, *s.* A maternal uncle. 2. a father-in-law. 3. a kind of tare growing among corns *etc.* ಕುಡುತ — a kind of tare found in gram.
- ತಮುಗೆ tammuge, *see* ತಮ್ಮೆ.
- ತಮೆಣ tammeṇa, *see* ತಮ್ಮೆನ.
- ತಮೆಪುನಿ tammeṇuni, *see* ತಮೆಪುನಿ.
- ತಮೆರ್, ತಮೆರಿ tammeṛ, tamme-ri, *see* ತಮೆರ್.

- ತಮೆಲುನಿ tammeluni, *see* ತಮೆಲುನಿ.
- √ತಮ್ಬೆಯ tammeiya, *s.* An affectionate form of addressing a younger brother. [rice.]
- ತಮ್ಬೆ tammge, *s.* A kind of
- √ತಂಬುನಿ tarṅuni (ತಂಬೆ), *v. n.*  
To shrivel.
- ತಕತ್ತ takattu, *s.* A throne.
- √ತಕತಕ, ತಕಸಕ takataka, takapaka, *s.* Agility in dancing, *etc.*  
2. bubbling in boiling. *adv.*  
Nimbly, briskly.
- √ತಕ್ಕ takka, *adj.* Fit, suitable, proper, deserving, worthy.  
—ತನ fitness. —ಪಾತೆ a proper word. —ಸಮಯ a good opportunity, favourable season. ತಕ್ಕಾಡೆ suitably, properly, deservedly.
- ತಕ್ಕಂದ takkanda, *see* ಚಕ್ಕಂದ.
- ತಕ್ಕಟ್, ತಕ್ಕಟ್ಟ takkaṭṭu, takkaṭṭu, *adj.* As much as is suitable; adequate, sufficient.
- √ತಕ್ಕಡಿ takkadi, *s.* Large scales.  
—ದಾಯೆ one who cheats in weighing; a rogue.
- ತಕ್ಕಣ, ತಕ್ಕನ takkaṇa, takkana, *s.*  
A small spoon. 2. a small kind of mat; *also* ತಕ್ಕನವಜಿ.
- √*adj.* Little. ಅರಿಯುವಜೆ ತಕ್ಕಣ ಪತ್ತುನಾಯೆ *lit.* one who holds a spoon where (anything) drops, *i. e.* one who takes advantage of another's weakness, a stingy man.
- ತಕ್ಕೆಯಿಮುಂಗೈ takkeyimuṅgei, *s.*  
The upper arm and forearm.

- ತಕ್ಕೆಲಗ್, ತಕ್ಕೆಲೊಗು takkelaggu, takkelogu, *see* ತಕ್ಕಾಲೊಗು *under* ತಕ್ಕಾಲ.
- ತಕ್ಕೊನ takkona, *see* ತಕ್ಕಣ.
- ತಕ್ಕಾರ್ takrāru, *s.* Interference, hinderance. 2. dispute, quarrel.
- ತಕ್ಕೀರ್ takrīru, *s.* Objection, protest. —ಅರ್ಜಿ a counter petition. —ಮುಳ್ಳುನಿ to object, protest, quarrel.
- ತಕ್ಕೀರ್ takśīru, *s.* An offence, crime, fault.
- √ತಗಡ್ tagaḍu, *s.* A thin metal plate. —ಭಂಗಾರ pure gold. ಭಂಗಾರದ— a gold leaf.
- √ತಗರು tagaru, *see* ಟಗರ್.
- √ತಗರುನಿ tagaruni (ತಗರ್), *v. n.* To draw near.
- ತಗವು, ತಗಾದಿ, ತಗಾದೆ, ತಗಾವು tagavu, tagādi, tagādè, tagāvuni, *s.* Dunning for payment. 2. peremptory demand.
- ತಗುಮೆ tagume, *see* ತಗೈ.
- √ತಗುಲೆ tagulè *s.* A bug.
- √ತಗಿ tagè, *s.* A female's elder brother.
- ತಗೈರ್, ತಗೈರೆ tageiru, tageirè, *s.*  
Discharge, dismissal. —ಮುಳ್ಳುನಿ to turn out, dismiss.
- √ತಗೊರಿ tagori, *s.* The potter's wheel.
- √ತಗ್ಗ taggu, *s.* Low ground, a dale, valley, descent, declivity. *adj.* Low, depressed.  
—ತನ lowliness, humility.
- ತಗ್ಗಾವುನಿ taggāvuni, *c. v.* (of ತಗ್ಗು)

- ನ) To lower, humble. 2. to diminish, lessen. 3. to level down.
- ↓ ತಗ್ಗುನಿ tagguni (ತಗ್ಗು), *v. n.* To be humble, modest. 2. to incline, lean.
- ↓ ತಗ್ಗಲೆ taggele, *s.* A lowly *or* humble man; *also* ತಗ್ಗು ದಿನಾಯಿ.
- ↓ ತಗ್ಗುಳ್ tagmaḷu, *s.* A female slave, maid-servant.
- ↓ ತಗ್ಗು tagme, *s.* A male slave, man-servant.
- ↓ ತಜಂಕ್ ತಾಜಂಕು, *s.* The plant *Cassia tora*.
- ತಜವು ತಾಜವು, *s.* Notching, indentation. *adj.* Indented, notched. —ಪಾಡುನಿ to cut into a row of teeth.
- ತಜವುನಿ ತಾಜವುನಿ (ತಜ), *v. a.* To chop, cut in pieces.
- ತಜಿಬಿಜಿ ತಾಜಿಬಿಜಿ, *s.* Endeavour, effort, exertion. 2. cogitation, reflection. —ಮುಳ್ಳುನಿ to endeavour, try; to reflect; to get out of a scape by unlawful means.
- ತಟಗ ತಾಟಗ, *s.* A ladle.
- ತಟ ತಾಟ, *s.* A shore, bank.
- ↓ ತಟಕ್ ತಾಟಕ್, *s.* A drop.
- ↓ ತಟಕ್ಕ ತಾಟಕ್ಕ, *see* ತಟ್ಟನೆ.
- ತಟಪಟ ತಾಟಪಟ, *s.* A slapping sound. 2. loquacity.
- ↓ ತಟಪ್ಪ ತಾಟಪ್ಪ, *adv.* ↓ Heavily, with a jerk. 2. ↓ suddenly. —ಬೂರುನಿ to fall heavily *or* suddenly.
- ↓ ತಟಾನೆ ತಾಟಾನೆ, *see* ತಟ್ಟನೆ.

- ತಟಾಲ, ತಟಾಲ, ತಟಾಲಿ taṭāḷu, taṭāḷa, taṭāḷi, *see* ಛಟಾಲ.
- ತಟಾವು ತಾಟಾವು, *s.* A lake, pond.
- ತಟೇಲ ತಾಟೇಲ, *s.* A snapping noise.
- ತಟ್ಟು ತಾಟ್ಟು, *s.* A country pony, a pack-horse. *also* —ಕುಮರೆ.
- √2. the forearm; *also* ಕೈತಟ್ಟು. *adj.* Serious, critical. —ತಡವು much delay. —ಸಂಕಡ a serious illness. ಮುಂಡೆಯಿಡ — the stalk of screw pine.
- ತಟ್ಟುವನ್ ತಾಟ್ಟುವನ್, *see* ತಟ್ಟುವನ್.
- ತಟ್ಟ ತಾಟ್ಟ, *see* ತಟ್ಟನೆ.
- ತಟ್ಟ ತಾಟ್ಟ, *see* ಚಟ್ಟ.
- ↓ ತಟ್ಟಂಕ್ ತಾಟ್ಟಂಕ್, *s.* Hinderance, obstacle.
- ↓ ತಟ್ಟನೆ ತಾಟ್ಟನೆ, *adv.* Speedily, quickly. 2. suddenly, unexpectedly, without premeditation. —ನಡವನಿ, —ಫೋಪಿನಿ to go quickly *or* suddenly. —ಸಣ್ಣಿನಿ to say instantly *or* without premeditation.
- ↓ ತಟ್ಟಪ್ಪ ತಾಟ್ಟಪ್ಪ, *see* ತಟ್ಟಪ್ಪ.
- ↓ ತಟ್ಟಾವುನಿ ತಾಟ್ಟಾವುನಿ, *c. v.* (of ತಟ್ಟುನಿ) To cause to hit, strike.
- ತಟ್ಟಾಶಿ, ತಟ್ಟಾಸ್ ತಾಟ್ಟಾಶಿ, ತಾಟ್ಟಾಸ್, *see* ತಟ್ಟಾಸ್.
- ↓ ತಟ್ಟೆ ತಾಟ್ಟೆ, *s.* ↓ A screen *or* blind made of split bamboos, cadjan palm leaves. *etc.* ↓2. a honeycomb. ಅತ್ತರವ — a mat made of split canes. ಕೈ — a small, low kind of wooden trough. —ಕುಡುವು a wicker strainer, sieve. —ತಮುಳ್ಳೆ the wooden lid and the strainer of a

culinary vessel. —ಕಟ್ಟುನಿ to put up a screen or blind as protection from rain.

ತಟ್ಟೆಮುಟ್ಟು taṭṭimuttu, *s.* A vessel for distilling liquor. ✓ 2. culinary utensils. 3. household stuff. |

ತಟ್ಟು taṭṭu, *see* ತಟ್ಟೆ.

✓ತಟ್ಟುಗ taṭṭuga, *s.* A flat kind of trough for serving boiled rice.

ತಟ್ಟುನಿ taṭṭuni, *see* ತಟ್ಟುನಿ.

ತಟ್ಟುಮುಟ್ಟು taṭṭumuttu, *s.* Strait, dilemma; *cf.* ತಟ್ಟುಮುಟ್ಟು.

ತಟ್ಟೆ taṭṭè, *adj.* Empty, void within. —ಸರ್ಕ good and bad things.

ತಟ್ಟುನುನಿ taṭṭonuni *v. refl.* To (of ತಟ್ಟುನಿ), carry on the haunch, as natives do a child.

ತಟ್ಟುನುನಿ taṭṭonuni, *v. refl.* (of ತಟ್ಟುನುನಿ) To quarrel or dispute mutually.

ತಡವೆ taḍavè, *see* ತಡೆ.

ತಡತೊಣುನಿ taḍatonuni, *v. refl.* (of ತಡತೊಣುನಿ) To quarrel or dispute mutually.

ತಡ taḍa, *see* ತಡವು.

ತಡ taḍa, *s.* Wool, fur. 2. skin with soft hair.

ತಡಕ್ taḍaku, *s.* Intoxication.

ತಡವು taḍavu, *see* ತಡೆವು.

✓ತಡವಾಟ taḍamāṭa, *s.* Fumbling.

ತಡಮೆ taḍamè, *s.* A kind of stile or narrow entrance to a garden.

ತಡಯಿ taḍayi, *s.* A small earthen cup or plate.

ತಡವ taḍava, *see* ತಡವು.

✓ತಡವು taḍavu, *s.* Delay, hindrance, impediment. 2. a slow-coach or dilatory person. —ಆಪಿನಿ to get late, to be delayed. —ಮೆಳ್ಳುನಿ to delay, linger.

ತಡಿ taḍi, *s.* An inferior kind of saddle. —ದಪ್ಪನಿ to join imperceptibly.

ತಡಿವುನಿ taḍivuni (ತಡಿ), *v. a.* To quarrel, dispute, contend, struggle. ನ್ಯಾಯ— to dispute, argue.

✓ತಡೆ taḍè, *s.* Hindrance, obstacle. 2. charm for serpents. —ಕಟ್ಟುನಿ, —ದೀಪಿನಿ to stop the motion of a serpent by incantations; to obstruct, hinder. —ತಪ್ಪಾವುನಿ to remove the charm, to break a spell. —ವಾಡುನಿ to hinder, impede; to charm.

✓ತಡೆವಾವುನಿ taḍèpāvuni, *c. v.* (of ತಡೆವಿನಿ) To hinder, impede, obstruct.

✓ತಡೆಪಿನಿ, ತಡೆವುನಿ taḍèpini, taḍèvuni, (ತಡೆ), *v. a.* To hold off; to hinder, keep back, prevent, stop; to oppose.

✓ತಡೆವು taḍèvu, *s.* Stoppage, resistance. 2. anything put up to stop a passage.

ತಡೆಯಿ taḍeyi, *see* ತಡಯಿ.

✓ತಡೆಯುನಿ, ತಡೆವುನಿ taḍèyuni, taḍèvuni (ತಡೆ), *v. n.* To halt, stop, tarry. 2. to bear, endure,

suffer. ಯೆನದ್ ನನ ತಡೆವೆರೆ ಬಲ್ಲೆ  
I can bear it no more.

√ತಡೆವು tadevu, *s.* A halt, stopping, tarrying. 2. impediment, hinderance.

√ತಡೆವೊಣುನಿ tadevoṇuni, *v. refl.* (of ತಡೆಯುನಿ) To bear, suffer; to be patient.

√ತಡ್ಪು tadpu, *s.* A foreign cloth. —ಮಗ್ಗ a kind of loom.

ತಡ್ಪುನಿ tadpuni, *see* ತಡಿಪುನಿ.

ತಡ್ಪೆ tadpe, *s.* A sieve for cleansing grain, etc. —ಮುಂಡಾಸ a large turban. —ಮೈಪು *lit.* a sieve and a brom: a bad omen; a cruel woman.

ತಡ್ಯ, ತಡ್ಯ ತadya, taddy, *s.* A step, stair. ಇಡೆತಡ್ಯ the middle step. ತಿರ್ತಡ್ಯ the lower step, threshold. ಮಿತ್ತಡ್ಯ the lintel of a door.

√ತಣಾಸ್ taṇasu, *s.* Wetness, dampness. *adj.* Wet. —ನೆಲ wet ground.

√ತಣಿಪುನಿ taṇipuni (ತಣಿ), *v. a.* To cool, pacify, soothe, comfort.

√ತಣಿಯುನಿ taṇiyuni (ತಣಿ), *v. n.* To become cool, calm.

√ತಣಿಲ್ taṇily, *see* ಚನಿಲ್.

√ತಣು taṇu, *s.* Coolness, cold. 2. quenching, appeasement. —ಮಕ್ಕುನಿ to cool; appease, as hunger, etc.

ತತಕ್ಷಣ tatkshana, *adv.* Instantly.

ತತಂಗ tataṅga, *s.* Obstacle, hinderance, complication, entanglement.

ತತ್ಕೈಲಸ ತateilasa, *s.* A joyous dance.

ತತ್ಕಾಲ tatkāla, *adj.* The time then or now. ತತ್ಕಾಲಿಗು for the present, for the time being.

ತತ್ತ tatta, *s.* A shuffle, artifice; 2. jesting, joking. *adv.* Shufflingly. 2. jestingly. —ವಾತೆರುನಿ to speak shufflingly or jestingly.

ತತ್ತಾರ tattāra, *see* ತತ್ತಾರ.

ತತ್ತಿ tatti (*past part.* of ತತ್ತುನಿ), *adj.* Missed, beyond reach, failed. —ವಿಷಯ, —ಸಂಗತಿ what is past; a lost opportunity; a mistake.

ತತ್ರ tatra, *s.* An umbrella.

ತತ್ರ ತatva, *s.* Essential nature, real nature of the soul. 2. the Supreme Being. 3. truth, reality, substance. 4. mind, intellect. 5. identity. —ಬೋಧನೆ instruction in the real nature of the Supreme and human spirit; *cf.* ಸತ್ವ.

ತತ್ರಾದಿ tatvādi, *s.* Mystical theology. [want.]

ತತ್ರಾರ tatvāra, *s.* Destitution.

ತತ್ರಾರ್ಥ ತatvārtha, *s.* The essential purpose.

ತದನಂತರ tadanantara, *adv.* Afterwards, subsequently.

ತಡಿಗಿಣ tadigiṇa, *s.* Beating time in dancing to music. 2. intrigue, plot. 3. upsetting, fall. —ವಾಡುನಿ to dance; to be overturned. —ಮಕ್ಕುನಿ to intrigue.

- ತದಿಗೆ tadigè, *s.* The third day of the lunar fortnight.
- ತದ್ ತaddy, *s.* Retch, qualm.
- ↓ತದ್ದು taddu, *s.* An eruption or swelling, erysipelas.
- ತದ್ದುನಿ tadduni (ತದ್ದ), *v. n.* To retch, puke, to be qualmish.
- ತನ tana, *An affix to form abstract nouns; e.g.* ಯೆಡ್ಡೆ good, ಯೆಡ್ಡೆತನ goodness. 2. *genit. of* ತಾನ್.
- ತನಕಿ, ತನಿಬಿ tanaki, tanikhi, *s.* Examination, investigation, inquiry.
- ✓ತನಸ್ tanasy, *see* ತಣಸ್.
- ✓ತನಿಪುನಿ tanipuni, *see* ತಣಿಪುನಿ.
- ✓ತನಿಯುನಿ taniyuni, *see* ತಣಿಯುನಿ.
- ✓ತನು tanu, *see* ತಣು. 2. the body.
- ↓ತನುಕುಳು tanukulu, *pron. hon. plur. of* ತಾನ್.
- ✓ತನೆ tanè, *s.* Conceiving, breeding, as cattle, sheep, etc. —ಆಪಿನಿ to be conceived. —ಏರುನಿ, —ದಂ ಜುನಿ to be big with young. ಮೈ— the incipient stage of being with young.
- ✓ತನೆಯುನಿ taneyuni (ತನೆ), *v. n.* Cattle or animals to be big with young.
- ತಪ tapa, *see* ತಪ್ಪೆ.
- ತಪತಪ tapatapa, *s.* Palpitation.
- ತಪರಾಕ್, ತಪರಾಕೆ, ತಪರಾತ್ taparāk, taparākè, taparāty, *s.* Slapping the cheek or temple.
- ತಪಲ tapala, *s.* A spear, lance.
- ↓ತಪಲೆ tapalè, *s.* A large metallic cooking vessel, saucepan.

ತಪಶೀಲ್ tapashīly, *see* ತಪ್ಪಿಲ್.

ತಪಸ್ tapasy, *s.* Prayer, devotion, religious austerities. ತಪಸಿ a devotee, ascetic. ತಪೋಬಲ power of devotion.

ತಪಾಲ್ tapāly, *see* ತಪ್ಪಾಲ್.

ತಪಾವತ್ tapāvaty, *s.* Difference, discrepancy. 2. cheating, deceit. 3. prevarication, equivocation, evasion.

ತಪಿಯುನಿ tapiyuni (ತಪಿ), *v. n.* To burn, be inflamed, hot.

ತಪೋಧನೆ tapōdhane, *s.* An ascetic.

ತಪೋನಿಷ್ಠ tapōnishṭha, *s.* The practice of religious austerities.

ತಪೋಬಲ tapōbala, *see under* ತಪಸ್.

ತಪ್ಪ tapta, *adj.* Heated, inflamed, boiling, burnt. 2. affected with pain or grief. —ದೇಹ heated body. —ಮನಸ್ mind affected with grief.

ತಪ್ಪು tappu, *see* ತಪ್ಪು.

ತಪ್ಪ tappa, *s.* Sap; *cf.* ತಪ, ಸಪ.

ತಪ್ಪಂಗಾಯಿ tappangāyi, *s.* Scrambling for cocoanuts thrown into a crowd of people. —ಉರ್ಡುನಿ to gamble with cocoanuts.

ತಪ್ಪಡತಪ್ಪಡ, ತಪ್ಪಡಪ್ಪ tappadatappada, tappadappa, *adv.* Occasionally, now and then, alternately.

ತಪ್ಪಡೆಪ್ಪು tappadeppu, *s.* Concealing one's fault.

ತಪ್ಪಡೆಸುನಿ tappadesuni (ತಪ್ಪಡೆಸು), *v. a.* To hide, conceal, as one's fault. *v. n.* To escape, evade.

ತಪ್ಪರಿಗೆ tapparigè, *see* ತಪ್ಪರಿಗೆ.

- ತಪ್ಪಳಿವುನಿ tappalipuni, *see* ತಪ್ಪೊಲಿಯುನಿ.
- ತಪ್ಪಾವುನಿ tappāvuni, *c. v.* (of ತಪ್ಪನಿ) To cause to err, evade. 2. to extricate, disentangle, deliver.
- ತಪ್ಪು tappu, *s.* A fault, mistake, error. 2. an offence, crime. —ತುಂಬಾವನಿ to accuse, charge with a fault *or* crime. —ಮಕ್ಕನಿ to err; to commit a crime.
- ತಪ್ಪು tappu, *s.* A leaf, foliage. 2. vegetables, greens.
- ತಪ್ಪುದುನಿ tappuduni (ತಪ್ಪಡ್), *v. a.* To beat the bush in hunting.
- ತಪ್ಪುತಿಪ್ಪು tapputippu, *see* ತಬ್ಬಿಬ್ಬು.
- ತಪ್ಪುನಿ tappuni (ತ), *v. n.* To mistake, err, sin. 2. to miss, escape, slip. 3. to fail in an engagement *or* promise; *also* ತತ್ತೆಪೋಪಿನಿ. ಯೆನಡ್ಡೆ ತತ್ತೆಂಡೆ I made a mistake; I missed. ಎಂಕ ತತ್ತೆಂಡೆ it slipped from me, *or* I have lost.
- ತಪ್ಪೆರಿಗೆ tapperige, *see* ತೆಪ್ಪರಿಸಿ.
- ತಪ್ಪೊಲಿಯುನಿ tappoliyuni (ತಪ್ಪೊಲಿ), *v. n.* To be covered with foliage as a tree, to grow to leaf.
- ತಪ್ಪೋಲ್ tapšily, *s.* An analysis, detail, the particulars of an account. [a tray.
- ತಬಕ್ tabaku, *s.* A salver *or* plate,
- ತಬಕುನಿ tabakuni (ತಬಕ್), *v. a.* To desire, wish, covet. *v. n.* To be allured, enticed, tempted.
- ತಬಟ tabaṭu, *s.* Unsavouriness, acerbity. —ಪತ್ತುನಿ to be unsavoury.
- ತಬಟುನಿ tabaṭuni (ತಬಟ), *v. n.* To be unpalatable to the taste; to remain as after-taste.
- ತಬಟೆ tabaṭe, *s.* A kind of fish.
- ತಬಟೆ tabaṭe, *s.* The name of a creeper. —ಪಂದ್ the fruit of it, (eaten by children).
- ತಬಲಿ tabali, *see* ತಬ್ಬುಲಿ.
- ತಬಿ tabi, *s.* Flavour, taste; *also* ತಬಿ. *adj.* Savoury, delicious.
- ತಬಿಟೆ tabiṭe, *see* ತಮಟಿ.
- ತಬಿವುನಿ tabipuni (ತಬಿ), *v. a.* To appease, as the appetite. 2. to smack. 3. *see* ತಜಪನಿ.
- ತಬಿಮೆ tabimè, *s.* A follower.
- ತಬುಕು tabuku, *see* ತಬಕ್.
- ತಬುಕುದಮರ tabukuda-mara, *see* ತವಕುದಮರ.
- ತಬುದಿಪ್ಪು tabudippu, *see* ತಬ್ಬಿಬ್ಬು.
- ತಬುರಿ taburi, *s.* A pot. [ant.
- ತಬುರು taburu, *s.* A kind of red
- ತಬುಲಿ tabuli, *see* ತಬ್ಬುಲಿ.
- ತಬುಲೆ tabule, *see* ತಗುಲೆ.
- ತಬೆವುನಿ tabepuni (ತಬೆ), *v. n.* To long, eagerly desire.
- ತಬೆರುನಿ taberuni (ತಬೆರ್), *v. a.* To threaten.
- ತಬೆಲ tabela, *s.* A stable.
- ತಬ್ಬ tabta, *see* ತಪ್ಪ.
- ತಬ್ಬಿಲ್ tabdily, *s.* Change, alteration, variation.
- ತಬ್ಬಿಬ್ಬು tabbibbu, *s.* Distraction, confusion. 2. variation, difference. *adj.* Irregular.
- ತಬ್ಬಿಲ್ tabbily, *see* ತಬ್ಬಿಲ್. 2. *see* ತಬ್ಬುಲಿ.



ತಬ್ಬಿಲ tabbila, *see* ತಟಲ.

ತಬ್ಬಿಲಿ tabbili, *see* ತಬ್ಬಲಿ.

√ತಬ್ಬುನಿ tabbuni (ತಬ್ಬೆ), *v. a.* To feel, grope.

√ತಬ್ಬುದಿಬ್ಬು tabbudibbu, *see* ತಬ್ಬಿಬ್ಬು.

√ತಬ್ಬುಲಿ tabbuli, *s.* An orphan. *adj.* Low, vulgar. 2. weak, infirm. 3. cowardly, timid.

ತಮ tama, *s.* Darkness. 2. mental darkness, ignorance. 3. worldly delusion.

ತಮಕೆ tamakē, *s.* Leisure, respite, opportunity. √2. delay, procrastination. —ಕೊಪಿಸಿ, —ದೀಪಿಸಿ, —ಪಾಡುನಿ to delay, put off, postpone.

√ತಮಟೆ tamate, *s.* A tambour. 2. a little drum.

ತಮನಿಯುನಿ tamaniyuni, *see* ತಮಣಿಸುನಿ.

√ತಮರ್, ತಮರ tamaru, tamara, *s.* Tin.

ತಮರ್, ತಮರಿ, ತಮರೆ tamaru, tamari, tamare, *see* ತಮೆರ್.

ತಮಸ್ tamasru, *see* ತಮ.

ತಮಾಮ್, ತಮಾಮು tamāmy, tamāmu, *s.* The whole. *adj.* All.

ತಮಾಶೆ, ತಮಾಸೆ tamāšē, tamāśē, *s.* A show, fun, sport, amusement. —ಗಾತಿ a pantomime, one fond of show *or* amusements; a wag. —ಪಾತೆರುನಿ to crack jokes. —ಮಳ್ಳುನಿ to make fun. [ತಮೆರ್.

√ತಮಿರ್ tamiru, *s.* A gimlet. 2. *see*

√ತಮುಳ್, ತಮುಳು tamulu, tamulu, *s.* Tamil.

ತಮೂಸಕ್ tamūsaku, *s.* A bond.

ತಮೆಪುನಿ tamepuni (ತಮೆ), *v. a.* To pour, spill. 2. to cast into a mould.

ತಮೆಪೆಲ್ tamepely, *s.* Effusion, issue.

ತಮೆಯುನಿ tameyuni, *see* ತಮೆಲುನಿ.

ತಮೆರ್ tameru, *s.* One who gives a bride away in marriage; a guardian.

ತಮೆರಿಯುನಿ tameriyuni (ತಮೆರ್), *v. n.* To extricate, disentangle, save.

ತಮೆರುನಿ tameruni, *see* ತಮೆರುನಿ.

ತಮೆಲುನಿ, ತಮೆವುನಿ tameluni, tamevuni, *v. n.* To overflow, run over *or* out. 2. to menstruate.

ತಮೋಗುಣ tamōgūṇa, *s.* The quality of darkness; ignorance; passionate *or* angry disposition; *cf.* ತಮ.

ತಯಪುನಿ tayapuni, *see* ತಜಪುನಿ.

ತಯಾರ್ tayāru, *s.* Preparation, readiness. *adj.* Ready. —ಉಪಿಸಿ to become ready. —ದೀಪಿಸಿ to keep ready. —ಮಳ್ಳುನಿ to prepare, make ready.

ತಯಿ tayi, *see* ದೈ.

ತಯಿಲ tayila, *see* ತೈಲ.

ತಯಿಲಿ tayili, *see* ತೈಲಿ.

ತರ tara, *s.* Kind, sort, class, grade. 2. manner, mode. 3. a line, row, range. —ತರವಾರ್ತೆ; variegation; gradation, order, method. ತರೊತು ತರ a good match.

- ತರಂಕ್, ತರಂಗ tarāṅku, tarāṅgu, see ಸರಂಗ.
- ತರಂಟುನಿ tarāṅṅuni, see ತಂಟುನಿ.
- ತರಕ್ taraku, see ಸರಕ್.
- ತರಕಾರಿ tarakāri, s. Vegetables in general.
- ತರಕೋಣುನಿ tarakoṇuni (ತರಕೋಣ), v. refl. To receive, accept. 2. to hear, listen, mind.
- ✓ ತರಡ್ taradu, see ತಡ್.
- ತರಣ tarāṇa, s. Forging, crossing, passing over.
- ತರತನ್ಯು taratāmya, see ತಾರತನ್ಯು.
- ತರತ್ರ taratra, see ತೆತ್ರ.
- ತರವು taravu, s. A side, party. 2. care, custody. adv. Towards.
- ✓ ತರವುನಿ taravuni (ತರ), v. a. To rivet, fasten firmly. v. n. To be riveted, fixed.
- ತರವೊಳಿ taravoli, see ಸರವೊಳಿ.
- ತರಬೇತ್, ತರಬೇತಿ tarabētu, tarabēti, s. Training, education. —ಮಳ್ಳುನಿ to train, instruct.
- ತರವಾಳಿ taravāli, see ತರಾವಳಿ.
- ತರಸ್ tarasu, see ತ್ರಾಸ್.
- ✓ ತರಳೆ taralè, s. Slander, calumny. 2. backbiting, tale-bearing. —ದ ಬಟ್ಟೆ a mischievous backbiter. —ಗಾರೆ a slanderer, talebearer. —ಪಣ್ಣಿನಿ to slander, backbite.
- ತರಾಂತರ tarāntara, see ತಲಾಂತರ.
- ತರಾತರ tarātara, s. Variety in goods. 2. distinction of rank, etc.; cf. ತರ.
- ತರಾತುರಿ tarāturi, s. Haste, speed.

ತರಾಬಳಿ, ತರಾವಳಿ tarābali, tarāvāli, s. Kind, species; variety, diversity. adj. Various, diverse.

✓ ತರಿವುನಿ tarivuni (ತರಿ), v. a. To lop off, as the superfluous branches of a tree; to clear, as a jungle.

✓ ತರಿಯುನಿ tariyuni (ತರಿ), v. n. To stay, stop, tarry, delay.

✓ ತರು taru, s. A small kind of fish; any little fish. —ಬುರ್ತು, —ಬುರುಜೆ a swamp with such fishes. —ಬುತಲು a small kind of sardine.

ತರುಂಬು tarumbu, s. A bunch of betelnuts.

ತರುಣಿ taruṇi, s. A girl, young woman. 2. a wife. [man.

ತರುಣೆ taruṇe, s. A youth, young

ತರುವ taruva, see ಚರು.

✓ ತರೆ tarè, s. 1. The head, top. 2. the hair of the head. 3. generation. —ಓಡ್ಡೆ ತರೆ from generation to generation. —ತಿರ್ತು ಕಾರ್ ಮಿತ್ತೆ upside down, topsyturvy, headlong. —ಸಣವು poll-tax. —ಫುಜೆ a head-load. —ಬಂಗಾರ್ head-ornaments. —ಬೇನೆ headache. —ಕಡ್ಡುನಿ to behead, decapitate; to injure, ruin. —ಕಲೆಪಿನಿ to leave the head bare. —ಕೊರ್ಪಿನಿ lit. to offer the head; to undertake, engage in; to submit; to take the risk. —ಗರಿಯುನಿ, —ತಿಂಗುನಿ to be giddy, confused; to be tipsy; to become proud. —ಕವಾಡುನಿ to impute, attribute.

—ಸಂದುನ *lit.* the head to shake; to be improved in one's circumstances; to gain power.

—ಬಸ್ರಾ<sup>ಱ</sup>ವನಿ to bow the head; to humiliate; to be modest, polite. —ಬಸ್ರಾ<sup>ಱ</sup>ನಿ the head to be bowed down; to be ashamed; to be humiliated. —ಬರ್ಜುನಿ to comb the hair. —ಮುದಿಪ್ಪನಿ to introvert the tuft-knot. —ಲಕ್ಕಾ<sup>ಱ</sup>ವನಿ to thrive, prosper. —ನೆಡಿಪ್ಪನಿ the head to ache. ಯೆಂಕ್ ತೆ ಇಜ್ಜಿ *lit.* I have no head; I have a severe headache.

ತರೆತ್ರ taretra, *s.* A turban, head-dress.

ತರೆನೀರ್ ತರೆನೀರ್, *s.* Spring or fountain on the top of a hill, irrigating the land below. 2. amniotic fluid or fruitwater. —ಪರಿಯುನಿ the amnios to burst or break.

ತರೆಪ್ಪನಿ tareppuni (ತರೆ), *v. a.* To grind, rub. 2. to try, assay metal.

ತರೆಬಿಲೆ tarebilè, *s.* Exorbitant price, overcharge. 2. the price fetched by the first sale of goods.

ತರೆಮಂಡೆ taremaṇḍè, *s.* The skull. —ಪರ್ಜೊಣನಿ to quarrel; to break one's head over a business.

ತರೆಮುರಿ taremuri, *s.* Determination, resolution. —ಪಣ್ಣಿನಿ to say definitely, decisively; to make known one's resolution.

ತರೆಯುನಿ tareyuni (ತರೆ), *v. n.* To be rubbed off; to abrade;

wear away, to become thin, wasted.

ತರೆಲ್ tarely, *adj.* Worn out. —ಕತ್ತಿ a blunt or worn out billhook.

ತರೆವುನಿ tarevuni, *see* ತರೆಯುನಿ.

ತರೊಳಿ taroli, *s.* A kind of creeper; also ಕಕ್ಕೆ. 2. the tree *Rhynchoglossum obliq.*, the leaves of which are used for cleansing the head in bathing. ಯೆರ್ಮೆ— a larger species of the same. 3. a milky plant, *Ericyne*.

ತರೊಳು tarolu, *s.* A kind of tree the leaves of which are used by toddy-drawers to rub the horn of palm trees. ಜೊಳ್ಳು— a white species of the same.

ತರೊಳತರ tarōtara, *see* ತರಾತರ.

ತರ್ರ tarra, *see* ಸರ್ರ.

ತರ್ಕ ತರ್ಕ, *s.* Dispute, discussion, reasoning. 2. logic. —ವಾಯಿ a disputant, sophist. —ವಿಪ್ಪ, —ವಾಸ್ತ್ರ the science of logic. —ಮಳ್ಳುನಿ to dispute, discuss, argue.

ತರ್ಕತ್ತಿ, ತರ್ಕತ್ತೆ tarkatti, tarkattè, *s.* The curved knife of a toddy-drawer.

ತರ್ಕೊಣುನಿ tarkoṇuni (ತರ್ಕೊಣ್), *v. a.* To hold up in one's arms, as a sick person; *cf.* ತರಕೊಣುನಿ.

ತರ್ಕೊಲ್, ತರ್ಕೊಲು tarkolu, tarkōlu, *s.* A key. 2. a midwife. 3. assisting a woman in labour. —ಕುಳ್ಳುನಿ to assist a woman in labour.

- ತರ್ಗಯಿ targayi, *see* ತರ್ಗಯಿ.
- ✓ತರ್ಗೋಡೆ targodè, *s.* Leanness, thinness. 2. a lean man.
- ತರ್ಜಿಮೆ, ತರ್ಜುಮೆ tarjime, tarjume, *s.* Translation. —ಮಕ್ಕುನಿ to translate, interpret.
- ✓ತರ್ಡ್ ತರ್ಡು, *s.* The testicles.
- ತರ್ಪಣ tarpana, *s.* Satisfaction. 2. a religious rite, presenting water to the manes of the deceased *or* to the gods. —ಕೊರ್ಪಿನಿ to present such water; to satisfy, please.
- ✓ತರ್ಪಾವುನಿ, ತರ್ಪುಡುನಿ tarpāvuni, tarpuduni, *c. v.* (of ತರ್ಪುನಿ) To cause to bring, send for. 2. to get, obtain.
- ✓ತರ್ಪುನಿ tarpuni (ತರ್), *v. a.* ✓To rivet, fix firmly. 2. to depress, humble. *v. n.* ✓To be riveted. 2. to be depressed.
- ತರ್ಮಣ tarmena, *see* ತಲೈನ.
- ತರ್ವ tarva, *see* ಚರು. [arms.]
- ✓ತರ್ವೆಲ್ ತರ್ವೆಲ್, *s.* Holding up in ತರ್ಳೆ tarlè, *see* ತರ್ಳೆ.
- ✓ತಲ tala, *see* ತಳ & ಸ್ಥಳ.
- ತಲಂಬು talambu, *s.* The sun-hemp, *Crotalaria juncea.*
- ತಲಕೆ talakè, *s.* A slip *or* lath of a bamboo. ಕೈತ — the bone between the wrist and elbow.
- ತಲಗುಳ್ಳೆ talagullè, *see* ಸೂಳೆ.
- ✓ತಲವುನಿ talavuni (ತಲ), *v. n.* To arrive, reach; *cf.* ತಲ್ಪುನಿ.
- ತಲಬು, ತಲವು talabu, talavu, *s.* Pay, wages. 2. a tribute in a game of cards.

- ತಲರ talara, *s.* A kind of whitlow between the toes.
- ತಲಸುನಿ talasuni, *see* ತಲಾಸುಮಕ್ಕುನಿ *under* ತಲಾಸು.
- ತಲಾಂತರ, ತಲಾಂತ್ರ talāntara, talāntara, *s.* A generation; an age; *cf.* ಸ್ಥಳಾಂತರ.
- ತಲಾವು talāvu, *s.* A large tank.
- ತಲಾಸ್ ತಲಾಸು, *s.* Inquiry, search. 2. procuring, providing — ಮಕ್ಕುನಿ to search; to procure.
- ✓ತಲಿಪು talipu, *s.* ✓Sprinkling. 2. *see* ತಲಿಪು.
- ✓ತಲಿಪುನಿ talipuni (ತಲಿ), *v. a.* To sprinkle.
- ✓ತಲು talu, *adj.* Thrashed, beaten. —ಜೈ thrashed straw.
- ತಲುಕುಪಡಿಕೆ talukupadika, *s.* A topaz.
- ✓ತಲೆ talè, *s.* A rop, for climbing palm trees. ಕೈ — the hand-rop, ಕಾರ್ — the foot rope, —ತೊಡಂಕ the whole apparatus of a toddy drawer.
- ತಲೆಂಬು talembu, *s.* A pillow.
- ತಲೆನೀರ್ taleniru, *see* ತಲೆನೀರ್,
- ತಲೆಪಟ್ಟೆ talepatṭa, *s.* A head-ornament of a devil-dancer.
- ತಲಿಪು talepu, *s.* Interruption, stoppage.
- ✓ತಲಿಪುನಿ talepuni (ತಲಿ), *v. a.* To interrupt, hinder, stop, detain, delay.
- ತಲೆಮಣಿ talemani, *s.* A head ornament worn by a devil-dancer. —ಚೌಕುಳಿ a tasselled headband of a demon-priest.

ತಲೆಮರ talemara, *s.* The frame of a thrashing stool.

ತಲ್ಲತ್ತಿ talkatti, *see* ತರ್ಕತ್ತಿ.

ತಲ್ಲು talku, *s.* An ambush.

ತಲ್ಲುನಿ talkuni, *see* ತಲ್ಲುನಿ.

ತಲ್ಲುನಿ talpuni (ತಲೆ), *v. a.* To drop. 2. to knock, shake off, as fruit from a tree. 3. to thrash, as paddy. ತಲ್ಲು ಜೋರಿ a thrashing ox.

ತಲ್ಲೆನ talmena, *s.* Refreshment, revival, relief. *adj.* Cool, cold, refreshing, bracing. —ಘಾಳ a cool breeze.

ತಲ್ಲಣ tallana, *adj.* Wavering, vexed.

ತಲ್ಲೆ talli, *s.* A kind of cucumber pickle.

ತಲ್ಲುನಿ talluni (ತಲೆ), *v. a.* To penetrate, push in, press through. 2. to hide, conceal.

ತಲ್ಲೆ talle, *see* ತಳ್ಳೆ, ಫಲ್ಲೆ, ಫಲ್ಲೆ. —ನಕ್ಕೆ ರುನ to be proud, arrogant.

ತಲ್ಲೆಪಿಲ್ಲೆ tallèpillè, *see* ತಂನಿಪಿಂನಿ.

ತಲ್ಲವ್ವಾರ್ talvāru, *s.* A scimitar.

ತವರ tavara, *s.* Tin.

ತವಾಯಿ tavāyi, *s.* Delay, detention. 2. halting in a journey. —ಮೆಳ್ಳುನಿ to halt, stop, delay.

ತವು- tavu-, *see* under ತೌ.

ತವುಂಕು tavuṅku, *s.* Agitation.

ತವುಕುದಮರ tavukuda-mara, *s.* A kind of fruit tree. ತವುಕದ ಪರ್ವ its fruit.

ತವುಡು tavuḍu, *see* ತೌಡು.

ತವುತೆ tavutè, *see* ತೌತೆ.

ತವುರುನಿ tavuruni (ತವರಿ), *v. a.* To

cut away any leaves *or* brush-wood, to clear a bush.

ತಸಾರ tasāra, *see* ಸಸಾರ.

ತಸಿಬಿ tasibi, *see* ತಸ್ಬಿ.

ತಸ್ಕು, ತಸ್ಕರ tasku, taskara, *s.* A trick, wile, pretext. 2. a mistake, error.

ತಸ್ಕರ್ taskaru, *s.* Theft, robbery; *also* ತಸ್ಕರತನ.

ತಸ್ಕರೆ taskarè, *s.* A thief, robber.

ತಸ್ತು, ತಸ್ತು tastu, tastu, *s.* A basin, broad mouthed vessel.

ತಸ್ತಿಕ್, ತಸ್ತಿಗ್, ತಸ್ತಿಕ್, ತಸ್ತಿಗೆ tastiku, tastigu, tastiku, tastige, *s.* A government allowance for a temple.

ತಸ್ಪಿ, ತಸ್ಪಿ taspi, tasbi, *s.* The rosary of Mohammedans.

ತಹ, ತಹಾ taha, tahā, *s.* Consent, agreement. 2. a contract; *also* ತಹಾನಾಮೆ. —ಮೆಳ್ಳುನಿ to agree; to contract.

ತಹಶೀಲ್ tahašily, *s.* Collection of revenue. —ದಾರೆ the revenue officer of a taluk, a tahsildar. ತಹಶೀಲಕೆ the post of a tahsildar.

ತಳ tala, *s.* Low ground, base, bottom. 2. *see* ತಲೆ. —ಊರುನಿ to find out a place for a building. —ಕಟ್ಟುನಿ to lay a foundation. —ಪತ್ತುನಿ to lie flat on the ground; to be in a great calamity; to be drowned.

ತಳತಂತ್ರ talatantra, *s.* Ruin, desolation, destruction.

↓ತಳತಳ talataḷa, *s.* Glitter, lustre.  
—ಮೆಚುನಿ to glitter, flash,  
sparkle.

ತಳಪಟ, ತಳಪಟ್ಟು talapata, talapat-  
ṭu, *s.* Ruin; *cf.* ತಳತಂತ್ರ. *adj.*  
Vacant, empty, deserted,  
waste. —ಮಳ್ಳುನಿ to devastate,  
desert.

↓ತಳಪಳ talapala, *see* ಚಳಚಳ.

ತಳಬಳ, ತಳಮಳ talabala, talamala,  
*s.* Alarm, agitation. 2. ex-  
haustion, weariness.

↓ತಳವಾರೆ talavāre, *s.* A village  
watchman.

ತಳಾಂತರ talāntara, *see* ಸ್ಥಳಾಂತರ.

ತಳಾರ talāra, *s.* A sore in the toes.

ತಳೆವುನಿ talipuni, *see* ತಲಿಪುನಿ.

↓ತಳಿರ taliru, *s.* A sprout, bud,  
shoot. —ದರೆ a tender leaf.

ತಳು talu, *see* ತಳ.

ತಳೆವುನಿ talepuni, *see* ತಲಿಪುನಿ, ತಲೆಪುನಿ.

ತಳ್ಳುನಿ talpuni, *see* ತಲ್ಲುನಿ.

ತಳ್ಳಿನ talmena, *see* ತಲ್ಲಿನ.

↓ತಳ್ಳಿ talli, *s.* ↓Slander, calumny,  
↓defamation. 2. intercourse,  
interference, association. 3.  
*see* ತಲ್ಲ. *adj.* Slanderous.  
2. anonymous. —ಅರ್ಜಿ an ano-  
nymous petition.

↓ತಳ್ಳುನಿ talluni, *see* ತಲ್ಲುನಿ.

ತಳ್ಳೆ tallè, *s.* A heap. 2. plunder.  
—ಹಿಳ್ಳೆ, *see* ತನೆಹಿನೆ.

ತಾಂಕಣ tāṅkaṇa, *s.* Fosterage,  
fostering. —ದಮೆ a foster  
father. —ದವ್ವೆ a foster mother.  
—ದ ಬಾಲೆ a foster child.

ತಾಂಕಾವುನಿ tāṅkāvuni, *c. v.* (*of*  
ತಾಂಕುನಿ) To cause to nurse.  
2. to cause to give (*said by*  
*Pariahs*).

↓ತಾಂಕುನಿ tāṅkuni (ತಾಂಕ್), *v. a.* To  
take care of, nourish, bring  
up, foster, nurse, feed; shel-  
ter. 2. to give (*said by Pa-*  
*riahs*).

↓ತಾಂಗ್ tāṅgu, *s.* A support, prop.  
—ಕೊರ್ಪಿನಿ, —ಪಾಡುನಿ to prop, sup-  
port, provide with support.  
—ತರ್ವೆಲ್ supporting by holding  
up in arms.

↓ತಾಂಗುನಿ tāṅguni (ತಾಂಗ್), *v. a.* To  
assist, help. 2. to prop, sup-  
port, sustain.

↓ತಾಂಗೊಳಿವುನಿ tāṅgolipuni (ತಾಂಗೊ  
ಳಿ), *v. a.* To support.

ತಾಂಬುನಿ tāṅṅuni, *see* ತಾಂಗುನಿ.

ತಾಂಚ tāṅca, *see* ಸಾಂಚ.

ತಾಂಚಾವುನಿ tāṅcāvuni, *see* ತಾಂಟಾ  
ವುನಿ.

↓ತಾಂಚುನಿ tāṅcuni, *see* ತಾಂಟುನಿ.

ತಾಂಟ್‌ಮೋಂಟ್‌ tāṅṭumōṅṭu, *adj.*  
Crooked, bent. 2. vain, useless.  
*s.* Debris, fragments.

↓ತಾಂಟಾವುನಿ tāṅṭāvuni, *c. v.* (*of*  
ತಾಂಟುನಿ) To make touch, to  
bring into collision *or* con-  
tact. 2. to set one person  
against another.

↓ತಾಂಟುನಿ tāṅṭuni (ತಾಂಟೆ), *v. n.* To  
touch, hit, come into collision  
*or* contact with. 2. to quar-  
rel, fight.

ತಾಂಟೆ tāṅṭè, *adj.* Lean, thin,  
slender. —ಕಾರ್ lean slender

legs. —ವೋಟಿ a cripple, a decrepit person. —ಕೊಂಬು a slender horn.

ತಾಂಡೇಲಿ tāṇḍēle, *see* ತಂಡೆಲ್.

ತಾಂತಣೆ tāntaṇṇe, *s.* A glutton.

ತಾಂತ್ರಿಕೆ tāntrike, *see* ತಂತ್ರಿ.

ತಾಂಬಟೆ, ತಾಂಬಟೆ tām̄baṭi, tām̄baṭe, *see* ಚಿಂಬಟಿ.

ತಾಂಬಾಣ tām̄bāṇa, *s.* A metallic dish *or* tray.

ತಾಂಬೂಲ tām̄būla, *s.* Betel leaf and areca nut. —ಚರ್ವಣ chewing betel.

ತಾಂಬ್ರ tām̄bra, *s.* Copper. *adj.* Copper-coloured. —ದ ಚಿಂಬು a copper-pot. —ದ ತಗಡ a copper plate. —ಭಸ್ಮ, —ಸಿಂಧೂರ calx *or* oxide of copper.

ತಾಕಟೆಮರ tākāṭemara, *s.* The tree *Morinda citrifolia*.

ತಾಕಿಕ tākika, *s.* True report, correct information.

ತಾಕಿತ್, ತಾಕಿದ್, ತಾಕಿದಿ tākity, tākidy, tākidi, *s.* An order, command, injunction. —ಕೊರ್ಪಿನ, —ಮಕ್ಕುನಿ to order, direct.

ತಾಕುತೋಕು, ತಾಕುದೋಕು tākutōku, tākudōku, *s.* Responsibility; risk, liability. *adj.* Responsible; liable.

ತಾಕುನಿ tākuni (ತಾಕ್), *v. n.* To hit, touch; *cf.* ತಾಗುನಿ.

ತಾಗ tāga, *adv.* Pointedly, directly; explicitly. —ಪಟ್ಟಿನಿ to say directly; refer pointedly.

ತಾಗಾವುನಿ tāgāvuni, *c. v.* (of ತಾಗುನಿ) To cause to touch, make

hit. ಬರಿಯನ್ ಬಯಗ್— to set one against another.

ತಾಗುನಿ tāguni (ತಾಗ್), *v. a.* To touch, hit, come in collision *or* contact with. *v. n.* To be impressed, sensible. ಆಯಗ್ ಪಂಡಿನವು ತಾಗಂಡ್ he was impressed by what was said.

ತಾಜುನಿ tājuni (ತಾಜ್), *v. n.* To come in collision.

ತಾಜಾ tājā, *adj.* Fresh, new; genuine. 2. fair, correct. —ಕಲಮ್ *nota bene*, a postscript. —ಪ್ರತಿ a fair copy. —ಮಾಲ್ a genuine article.

ತಾಜೀಪ್ tājīpu, *adj.* Marvellous.

ತಾಟಂಕ tātāṅka, *s.* An ear-ornament.

ತಾಟಕಿ tāṭaki, *s.* A female giant. 2. a quarrelsome woman.

ತಾಟೆ tāṭi, *s.* Clapping the hands; applause. —ಜೊಟ್ಟುನಿ to clap the hands; to applaud.

ತಾಟೆ tāṭē, *s.* A kind of fish.

ತಾಡನೆ tāḍane, *s.* Beating, whipping.

ತಾಡಿ tāḍi, *see* ಾಡಿ.

ತಾಡು tāḍu, *s.* Goring; *also* ತಾಡಾಟ.

ತಾಡುನಿ tāḍuni (ತಾಡ್), *v. a.* To gore with the horns; to butt.

ತಾಡೆಲ್ tāḍēlu, *s.* The act of goring *or* butting.

ತಾಣ tāṇa, *s.* A place; *cf.* ಸ್ಥಾನ. —ದನ್, —ದ ತುಡರ್ a lampstand.

ತಾತಯಿ, ತಾತಾಯಿ tāṭayi, tāṭayi, *s.* Caraway seed, *Curum carui*; *cf.* ಜೀರವರಿ.

ತಾತಿ tāti, *s.* A kind of ornament; *also* ತಾತಿಮಣಿ. 2. *see* ತಾಟಿ.  
 ತಾತುರಿ tāturi, *s.* Eloquence, ability, cleverness; *cf.* ಚಾತುರ್ಯ. 2. love, affection; *cf.* ಶಾಸ್ತ್ರರ್ಯ.  
 √ತಾತೆ tāte, *s.* A grand-father. 2. Brahma.  
 ತಾತ್ಪರ್ಯ, ತಾತ್ಪರ್ಯ ತಾತ್ಪರ್ಯ, *s.* Sentiment, opinion, notion. 2. love, affection. 3. purport, meaning. 4. object, intent, design, purpose. —ಪಟ್ಟಿನಿ to tell one's opinion. —ದೀಪಿನಿ to care, favour.  
 ತಾತ್ಸಾರ tātsāra, *s.* Slight, disrespect, contempt.  
 ತಾದಿ tādi, *see* ಸಾಧಿ. [goods.  
 ತಾನ್ tāny, *s.* A web of piece-  
 √ತಾನ್ tāny, *pron.* Self, one's self.  
 ತಾನ tāna, *see* ಸ್ಥಾನ.  
 ತಾನಿಕೆ tānike, *see* ಸ್ಥಾನಿಕೆ.  
 ತಾಪ tāpa, *s.* Heat, burning. 2. fever, inflammation. 3. anguish, distress.  
 ತಾಪತ್ರ, ತಾಪತ್ರಯ tāpatra, tāpatra-ya, *s.* Grief, distress, trial, trouble.  
 ತಾಪಿ tāpi, *s.* A trowel.  
 ತಾಪಿಪುನಿ tāpipuni (ತಾಪಿ), *v. a.* To burn. 2. *see* ಸ್ಥಾಪಿಪುನಿ.  
 ತಾಪು tāpu, *s.* A watchman's stand in a field. 2. an ambush.  
 ತಾಬುಲು tābulu, *s.* A tinsel, brass leaf. 2. the cuts, as of a precious stone.  
 ತಾಬೂತು tābūtu, *s.* The cage

made of paper and tinsel by Mussalmans at the Moharam.  
 ತಾಬೆ tābè, *s.* Control. 2. charge, care. ನಿನ ತಾಬೆಡೆ ಉಳ್ಳೆ he is in your charge.  
 ತಾಮಕಾಯಿ tāmakāyi, *see* ತಮಕೆ.  
 ತಾಮಣಿ tāmani, *see* ತಲಮಣಿ.  
 ತಾಮಯಿ tāmayi, *see* ತವಾಯಿ.  
 √ತಾಮರೆ tāmarè, *s.* The lotus flower, *Nymphaea pubescens*; *also* ತಾಮರೆಫೂ. —ಮಣಿ the seed of a lotus. —ದಂಡೆ the stalk of a lotus.  
 ತಾಮರೆರೋಗ tāmarerōga, *s.* A wasting disease of children. 2. green sickness.  
 ತಾಮಸ tāmasa, *s.* Laziness, indolence. 2. delay, procrastination. 3. anger, passion. —ದಾಯಿ, ತಾಮಸಿ a sluggard; a passionate man.  
 ತಾಮಿಸ್ರ ತāmisra, *s.* Great darkness. —ಪಕ್ಷ್ಮ the dark half of the lunar month.  
 ತಾಮೆ tāme, *see* ಸಾಮೆ.  
 ತಾಮೆರೆ tāmeru, *see* ತಮೆರೆ.  
 ತಾಮ್ರೆ tāmrā, *see* ತಾಂಬ್ರೆ.  
 √ತಾಯಿ tāyi, *s.* Mother.  
 ತಾಯಿಗಂಡೆ tāyigaṇḍe, *s.* A rogue, cheat, scoundrel, *obsc.*  
 ತಾಯಿಬೇರೆ tāyibēru, *s.* The principal root of a tree, taproot.  
 ತಾರ್ tāru, *s.* A rivulet. 2. tar.  
 √ತಾರ tāra, *s.* A star. 2. two pie. 3. crossing, passing over.  
 ತಾರಣ tāraṇa, *s.* The eighteenth year of the Hindu cycle. 2.



the act of crossing. 3. persecution. 4. a raft, float.

ತಾರತಮ್ಯ tāratamya, *s.* Rank, state, condition. 2. distinction, discrimination.

ತಾರಾಯಿ tārayi, *s.* A cocoanut. —ದ ಶಿಪ್ಪಿ, —ದ ಬುರುಡೆ the shell of a cocoanut. ರಂಕದ— a large cocoanut. ಕೋರಿ— a small hard cocoanut. ದೀವು— a cocoanut of the (Laccadive) isles. ಸಿಂ ದೆ—, *see* ಸಿಂದಳಿ. —ಕಟ್ಟುವು to play with cocoanuts by knocking one against the other, the person who breaks the cocoanut of the other gains it.

ತಾರಾವುನಿ tāravuni, *c. v.* (of ತಾರುನಿ) To drive in. 2. to immerse.

ತಾರಿ tāri, *s.* The palmyra, *Borassus flabelliformis*. —ಕಂಡೆ the bulb of a fragrant grass, *Cyperus rotundus*. —ದ ಕಳಿ palmyra toddy. —ದ ಕುಜಿಲಿ a vessel for palm-wine. —ಗುಬಿ a kind of sparrow, building its pendent nest on a palm tree. —ಪಂತಿ a kind of grass, *Cyperus hexastachyus*. —ಪಂದ್ the fruit of the palmyra tree. —ದ ಜಿಲ್ಲೆ jaggory made from palm juice. —ಮಡಲೆ a poisonous snake. —ದ ಮಡೊಡಿ the midrib of a palm-leaf.

ತಾರಿನಿ tāriṇi, *s.* A goddess peculiar to the Jains.

ತಾರೀಕ್, ತಾರೀಕು tāriku, tāriku, *s.* A date, day of the month.

ತಾರೀವು tāriṇu, *s.* Praise, com-

mendation. 2. novelty, rarity. —ಮಕ್ಕುನಿ to commend, praise.

ತಾರುಣ್ಯ tāruṇya, *s.* Youth, manhood.

ತಾರುನಿ tāruni (ತಾರ್), *v. n.* To sink in, plunge. ಕಾರ್— feet to sink, as in mire.

ತಾರುಮಾರ್ tārumāru, *s.* Confusion, disorder. —ಆಪಿನಿ to become confused.

ತಾರೆ tāre, *s.* The cocoanut palm, *Cocos nucifera*. ಗುಜ್ಜಿ— a short cocoanut palm. ಜೀ—, ದೀವು— a species from the (Laccadive) isles, bearing small cocoanuts. ರಂಕ— a species, bearing large cocoanuts. —ದ ಕೊ ತ್ತಳಸಿ the stalk *or* midrib of a cocoanut leaf.

ತಾರೊಳಿ tāroli, *see* ತರೊಳಿ.

ತಾರ್ಕಣೆ tārkane, *s.* Substantiation, proof, demonstration. 2. apparition. —ಕೊರ್ಪಿನಿ, —ಮಕ್ಕುನಿ to substantiate.

ತಾರ್ಕಿಕೆ tārkike, *s.* A sophist, disputant.

ತಾರ್ಕೊಲ್ tārkolu, *see* ತರ್ಕೊಲ್.

ತಾರ್ಮಾರ್ tārmāru, *see* ತಾರುಮಾರ್.

ತಾಲ tāla, *s.* The metallic lid of a cooking utensil. 2. *see* ತಾಳ.

ತಾಲಂಗಡಿ tālaṅgaḍi, *s.* The wooden peg by which a water-lift is fastened to the stem.

ತಾಲವ್ಯ tālavya, *s.* A palatal letter, *gram*.

ತಾಲಾಂಕೆ tālānke, *s.* A name of Balarāma.

↓ ತಾಲಿ tāli, *s.* The marriage badge, worn by a female. 2. a metal tumbler *or* small pot. 3. a kind of grass. —ಕಟ್ಟುನಿ to tie the marriage badge to the neck. —ತಪ್ಪು a kind of climbing shrub.

ತಾಲಿಯೆ tāliye, *see* ಕಾಲ್ಯೈ.

ತಾಲೀಮು tālimu, *s.* Gymnastics, athletic exercise. —ಸೊಬ್ಬುನಿ to practise gymnastics.

ತಾಲು tālu, *s.* The throat. 2. the palate.

ತಾಲುಕು tāluku, *s.* The division of a district.

√ ತಾಲುನಿ tāluni (ತಾಲ್), *v. n.* To fall off, drop down; *cf.* ತಾಳುನಿ.

ತಾಲೆ tāle, *see* ಕಾಲ್ಯೈ.

ತಾಲ್ಪುನಿ tālpuni, *see* ತಲ್ಪುನಿ.

ತಾಲ್ಯತುಂಡು tālyatuṇḍu, *s.* A special cloth worn only by weavers.

ತಾಲ್ಯಪಟ್ಟೆ tālyapaṭṭu, *s.* A cobweb.

ತಾಲ್ಯಪುರಿ tālyapuri, *s.* A spider.

√ ತಾಲ್ಯೈ tālye, *s.* A weaver. 2. a spider.

ತಾವಜಿ tāvajī, *s.* A metallic tube for keeping an amulet, money, etc.

ತಾವರೆ tāvarē, *see* ತಾಮರೆ. 2. *see* ಅಲ್ಲಿ.

ತಾವು tāvu, *s.* A sheet of paper. 2. death; *cf.* ಸಾವು. 3. place, room.

ತಾಷ ತāsha, *s.* A kind of drum.

ತಾಸ ತāsu, *s.* An hour.

ತಾಸಯಿ tāsayi, *see* ತಾಶಾಯಿ.

ತಾಸಯೆ tāsaye, *see* ದಾಸಯೆ.

ತಾಸೀಲ್ಲಾರೆ tāsildāre, *see* ತಹಶೀಲ್ ದಾರೆ *under* ತಹಶೀಲ್.

ತಾಸೆ tāse, *see* ತಾಷ.

ತಾಸೆಮಿ tāsemi, *see* ದಾಸೆಮಿ.

ತಾಹ tāha, *see* ತಹ.

√ ತಾಳೆ tāḷa, *s.* A cymbal. 2. tune, beating time in music. —ಮೇಳ music and play. —ಬೊಟ್ಟುನಿ to beat time.

|| ತಾಳೆ tāḷi, *see* ತಾರಿ. 2. *see* ಕಾಲಿ.

√ ತಾಳುನಿ tāḷuni (ತಾಳ್), *v. n.* To bear, endure, suffer, forbear, have patience.

√ ತಾಳೆ tāḷē, *see* ತಾರೆ.

√ ತಾಳೈ tāḷmē, *s.* Patience, forbearance. 2. endurance.

ತಿಂಕಿ tiṅki, *see* ತಿಂಗ.

ತಿಂಕಿರಿ, ತಿಂಕಿರಿ tiṅkiri, tiṅkeri, *s.* A very small piece *or* strip of anything. *adj.* Thin, fine, wiry.

ತಿಂಕೆ tiṅkē, *see* ತಿರ್ಕೆ.

ತಿಂಕ್ರಿ tiṅkri, *see* ತಿಂಕಿರಿ.

ತಿಂಗಪುರಿ tiṅgapuri, *s.* A larva, moth.

ತಿಂಗಬಾರೆ tiṅgabāre, *see* ನಿಂಗಬಾರೆ.

ತಿಂಗರ tiṅgara, *s.* Ornament, decoration. 2. *see* ಬಿಂಗರ.

ತಿಂಗಿ tiṅgi, *s.* Poison. —ಕಲಪುನಿ *lit.* to mix poison; to foment a quarrel. —ಪಾಡುನಿ to poison; to taint.

ತಿಂಗೊಡೆ tiṅgoḍē, *s.* The first day of a solar month, which is considered unlucky.

√ ತಿಂಗೊಳು tiṅgoḷu, *s.* The moon.  
 2. a month. ಪಸು April. ಬೇಸ್ಯ  
 May. ಕಾರ್ತ June. ಅಟಿ July.  
 ಸೋಣ August. ಕನ್ಯೆ *or* ನಿರ್ವಾಲ  
 September. ಬೊಂತೆಲೆ *or* ಪಣಿ  
 October. ಜಾರ್ವೆ November.  
 ಪರಾರ್ವೆ December. ಪುಯಂತೆಲೆ  
 January. ಮಾಯಿ February.  
 ಸುಗ್ಗ March. —ಪುರಿ a kind of  
 large worm. —ದ ಬೊಳ್ಳು moon-  
 light, moon-shine. —ದ ಸಂಬಳ  
 monthly pay *or* salary.

ತಿಣಾ tinṇa, *s.* Repetition.

ತಿಂದಡ tindada, *s.* A rag.

√ ತಿಂದ್ರುನಿ tindruni (ತಿಂದ್ರ), *v. a.* To  
 eat all, guzzle; *cf.* ತಿನ್ನಿನಿ.

ತಿಂಬಟ್ timbaṭu, *adj.* Worthless.

ತಿಂಬಟ್ಟಿ timbaṭṭe, *s.* A vagabond,  
 worthless man.

ತಿಂಬರೆ timbare, *see* ತೆಂಬರೆ.

ತಿಂಬುಳು timbulu, *s.* A thimble.

√ ತಿಂಬೆಲೆ timbele, *s.* A glutton.

ತಿರ್ಗುಡ್ tirṅguḍu, *past part.*  
*(of* ತಿರ್ಗುನಿ) Having turned.  
*adv.* Again, once more. —ಪೋ  
 ಪಿನಿ to return, go back, go  
 again. —ಬರ್ಪಿನಿ to come again;  
 to return from a walk. —ಬೂರುನಿ  
 to be upset, overturned; to  
 rebel, revolt.

√ ತಿರ್ಗಣೆ tirṅgaṇe, *s.* A pivot,  
 hinge, swivel. 2. a screw.

√ ತಿರ್ಗಮುರ್ಗ ತಿರ್ಗಾಮುರ್ಗಾ, *adv.*  
 topsy-turvy, pell-mell.

√ ತಿರ್ಗಾಟ ತಿರ್ಗಾಟ, *s.* Excursion,  
 walk, roaming. 2. turning,  
 change.

√ ತಿರ್ಗಾವುನಿ tirṅāvuni, *c. v.* (*of*  
 ತಿರ್ಗುನಿ) To turn, whirl, make  
 return. 2. to change, convert,  
 gain over. ನಾಲಾಯಿ— to break  
 a promise; to deny. ಮನಸ್ಸು—  
 to change the mind. ಸಾಕ್ಷಿ—  
 to gain over a witness.

ತಿರ್ಗುನಾಯೆ, ತಿರ್ಗಲೆ tirṅunāye,  
 tirṅele, *s.* A rover, vagabond.  
 2. a backslider, unsteady man.

√ ತಿರ್ಗುನಿ tirṅuni (ತಿರ್ಗುನಿ), *v. n.*  
 To turn, revert, revolve,  
 whirl, turn back. 2. to shift,  
 as the wind. 3. to move,  
 wander, travel about. ತರೆ—  
 to be giddy; to become proud.  
 ತಿರ್ಗುನಿ ಪೋಪಿನಿ to go for a walk,  
 take a walk; *cf.* ತಿರ್ಗುನಿ.

ತಿರ್ಗುನಿ ನಿರ್ಗುನಿ, *see* ತೆರ್ಗುನಿ.

ತಿರ್ಬಿ tirmi, *s.* A kind of fern;  
*also* ತಿರ್ಬಿಪಂತಿ.

ತಿಕ್ಕಾಣಿ tikkaṇi, *see* ರಿಕ್ಕಾಣಿ.

√ ತಿಕ್ಕಾ tikkā, *s.* √ Entanglement,  
 intricacy, perplexity. 2. dif-  
 ficulty, distress, trouble. 3. *see*  
 ತಿಕ್ಕಿ. —ಕಟ್ಟುನಿ to get entangled.  
 —ಬೂರುನಿ to be entangled.

√ ತಿಕ್ಕಟ್ಟು tikkāṭṭu, *s.* A labyrinth,  
 maze, intricacy.

√ ತಿಕ್ಕಟ್ಟುನಿ tikkāṭṭuni (ತಿಕ್ಕಟ್ಟು), *v. n.*  
 To be matted, as hair. 2. to  
 be entangled; to be intricate.

ತಿಕ್ಕಲೆ tikkalē, *adj.* Short and  
 thin.

√ ತಿಕ್ಕಾವುನಿ tikkāvuni, *c. v.* (*of* ತಿಕ್ಕು  
 ನಿ) To ensnare, entangle. 2.  
 to fix. 3. to button.

✓ ತಿಕ್ಕುನಿ tikkuni (ತಿಕ್ಕು), *v. a.* ✓ To rub, brush, polish. *v. n.* ✓ To be ensnared, caught. 2. ✓ to be seized, apprehended. *c. dat.* To find, get, obtain.

ತಿಕ್ಕೊಟೆ tikkote, *see* ತಿಕ್ಕೊಟೆ.

ತಿಗ್ತೆ tigutè, *s.* A split, splinter, slip, piece. —ಮಕ್ಕುನಿ to split, divide, saw.

ತಿಗ್ಪುನಿ tigupuni, *see* ತಿಗ್ಪುನಿ.

ತಿಗ್ರುನಿ tiguruni, *see* ತಿಗ್ರುನಿ.

ತಿಗ್ತಿಗ್ತಿ tigati, *s.* A beehive. 2. honey.

—ತ ಕೆಲಂಜಿ bees. —ತ ತಟ್ಟೆ, —ತ

ಪಟ್ಟೆ a honeycomb. —ತ ನೆಯ್ಯು

honey. —ತ ಮಾಯನ bees' wax.

—ತ ಮೊಜಂಟಿ a small kind of bee.

✓ ತಿಗಡಿ tigadi, *s.* The Indian jalap, *Ipomœa turpethum.*

ತಿಗಡಿಬಿಗಡಿ tigadibigadi, *s.* Confusion, tumult.

ತಿಗತೆ, ತಿಗತ್ತಿ tigatè, tigatti, *see* ತಿಗತೆ.

ತಿಗಲೆ tigalè, *s.* The breast, chest, heart. 2. courage. —ಗಂಟಿ a giant; a big, lazy fellow; a desparado. —ದ ಸೂಂಜಿ, —ದ ಸೂಡು, —ದ ನಿಡಿಪು the hollow of the breast; bravery. —ಬೇನೆ pain in the chest. —ದ ರಾಪು anger, wrath. —ಕೊಪಿನಿ to brave, encounter with courage; to be bold. —ದಿ ದೀಪಿನಿ to give in charge; to hold responsible. —ನಲಿಪುನಿ the heart to palpitate. —ನುಪುನಿ the heart to break; to labour hard. —ದಿ ಬೂರುನಿ to

have charge. —ನುಪುನಿ to suffer from heart-burn.

ತಿಗಿತೆ tigite, *see* ತಿಗಿತೆ.

✓ ತಿಗಿಪುನಿ, ತಿಗುಪುನಿ tigipuni, tigu-puni (ತಿಗ, ತಿಗ್), *v. a.* To split, slit, cut, saw, tear.

✓ ತಿಗುರುನಿ, ತಿಗ್ರುನಿ, ತಿಗುಲುನಿ tiguruni, tigruni, tiguluni (ತಿಗುರ್, ತಿಗ್), *v. n.* ✓ To sprout, shoot, germinate. 2. to split.

ತಿಗ್ತೆ tigte, *see* ತಿಗತೆ.

ತಿಟ್ಟೆ titti, *s.* White spots on leaves; *cf.* ಚಿಟ್ಟೆ.

ತಿಟ್ಟೆ tittè, *see* ಚಿಟ್ಟೆ.

ತಿಟ್ಟೇನಿ tittēsi, *s.* Interference, intermeddling. 2. annoyance, trouble; *also* ಚಿಟ್ಟೇನಿ.

✓ ತಿಣೆ tinè, *s.* A small open veranda.

ತಿತಿ titi, *see* ಸ್ಥಿತಿ.

ತಿತ್ತಿರಿ tittiri, *s.* Playing upon a pipe, *etc.* 2. a top. 3. a partridge. —ಸೂಬ್ಬುನಿ to play at tops.

ತಿತ್ತಿರಿಬಿತ್ತಿರಿ tittiribittiri, *s.* An unfair dealing.

✓ ತಿಥಿ tithi, *s.* ✓ A lunar day. 2. the annual ceremony performed to one's deceased ancestors.

✓ ತಿದ್, ತಿಡಿ tidu, tidi, *adj.* Small.

ತಿದ್‌ಂಕರ tidunkara, *s.* Sitting on the feet. —ಕುಕ್ಕುನಿ to sit on the feet.

ತಿಡಿ tidi, *see* ತಿದ್. 2. *see* ನಿದ್.

✓ ತಿದಿಪಂಚ tidipañca, *adj.* Dwarf-fish, short.

✓ ತಿದ್ದಾವುನಿ tiddāvuni, *c. v.* (of ತಿದ್ದುನಿ) To get corrected, rectified, altered.

✓ ತಿದ್ದಿಗೆ tiddigē, *s.* Correction, training, renovation. —ಕಂಠ an erect pillar. —ಬರವು settled hand-writing.

✓ ತಿದ್ದುನಿ tidduni (ತಿದ್ದು), *v. a.* To correct, mend, reform, rectify, alter. ಕೈ—*lit.* to correct the hand; to acquire a good penmanship.

ತಿದ್ದುಪಡಿ, ತಿದ್ದುಪಾಟ ತಿದ್ದುಪಾಡಿ, tid-dupāṭa, *s.* Correction, amendment, modification. 2. reformation. —ಮುಟ್ಟುನಿ to correct, amend, modify.

✓ ತಿದ್ದು ತಿದ್ಯಾ, *adj.* Junior, younger. —ಪ್ಪೆ an aunt, *i. e.* mother's younger sister, *or* younger uncle's wife. —ಂಮೆ an uncle, *i. e.* father's younger brother, *or* aunt's husband.

✓ ತಿದ್ದಾಯೆ tiddyāye, *s.* A young man.

ತಿದ್ದು tidpu, *see* ತಿರ್ಪು.

ತಿದ್ದು tidma, *s.* A kind of fish.

ತಿನಸ್ tinasy, *see* ತೆನಸ್.

✓ ತಿನೆ tinē, *see* ತಿನೆ.

✓ ತಿನ್ನಾವುನಿ tinpāvuni, *c. v.* (of ತಿನ್ನಿನಿ) To feed, nurse.

✓ ತಿನ್ನಿನಿ tinpini (ತಿನ್), *v. a.* To eat, consume. 2. to destroy, waste. 3. to receive, as bribes, blows, *etc.* ಪೆಟ್ಟೆ—to get blows. ಲಂಚ—to take bribes.

✓ ತಿನ್ನಲೆ tinpele, *s.* A glutton.

ತಿಪಲೆ tipalē, *s.* The creeper *Clypea Burmanni*. 2. an application for the head, generally prepared of the leaves of this plant.

ತಿಪಿಲ, ತಿಪುಲೆ tipila, tipulē, *see* ತಿಬಿಲ.

ತಿಪ್ಪು tippa, *adj.* Small.

✓ ತಿಪ್ಪಿ tippi, *s.* A cocoanut shell. —ಕೋಲ್ *lit.* a cocoanut shell and a stick; beggary. —ಕೋಲ್ ಪತ್ತೆದ ನಟ್ಟುನಿ to come down to beggary. —ಮರೆ a small breast, resembling a cocoanut shell. ಲ್ಲ— the lower half of a shell. ಫೋಣು— the upper half of a shell. ತೆರೆ— the skull.

✓ ತಿಪ್ಪಿಲಿ tippili, *s.* A kind of borer.

ತಿಪ್ಪಿವೊಕ್ಕೆಲ್, ತಿಪ್ಪಿವೊಕ್ಕೆಲ್ tippivokkelu, tipyokkelu, *s.* A poor tenant.

ತಿಪ್ಪು tippu, *see* ಚಿಪ್ಪು.

✓ ತಿಪ್ಪೆ tippē, *s.* A heap, pile. 2. a hill.

ತಿಬಿಲ tibila, *s.* A hand-lamp, night-lamp.

ತಿಬುರು tiburu, *s.* A crack, split. —ಬುಡ್ಡಿನಿ, ತಿಬುರುನಿ, *see* ತಿಗುರುನಿ.

ತಿಬ್ಬಿ, ತಿಬ್ಬಿ tibbi, tибbē, *s.* Hemming.

ತಿಬ್ರಾಲ್ tibrālu, *s.* Treble distilled arrack.

ತಿಮರೆ timarē, *s.* The Pennywort, *Hydrocotyle asiatica*.

ತಿಮಿಂಗಲ್ timingalu, *s.* A whale.

ತಿಮುಕುಡುನಿ timukuduni (ತಿಮು ಕುಡು), *v. a.* To jostle, push; to try to escape from a crowd.

✓ ತಿಮುಕುನಿ, ತಿಮುರುನಿ timukuni, timuruni (ತಿಮುಕ್, ತಿಮುರ್), *v. n.*

To throng, crowd. [ಉ.

ತಿಮೆಕ್ಕೋಲು timekōlu, *see* ನೀಮೆ ಕೋ

ತಿಯರ tiyara, *see* ನೀಕರ.

ತಿರಂಗುನಿ tiruṅguni, *see* ತಿಂಗುನಿ.

ತಿರ tira, *see* ಸ್ಥಿರ.

ತಿರಸ್ tirasu, *see* ತ್ರಾಸ್.

ತಿರಸ್ಕಾರ tiraskāra, *s.* Contempt, disrespect, reproach, affront.

ತಿರಿ tiri, *s.* A sprout, shoot, sprig, germ; the tender branch of a

✓ ತಿರಿ tiri, *s.* 2. the wick of a lamp; *cf.* ಶಿರಿ. —ಬಾಯಿ a harelip. —ಮೈ a thin body. —ಅಡೆವನಿ to cease to sprout. —ಫಡಾವನಿ, —ಬರ್ಪಿನಿ to sprout, shoot. ಉಗುರುದ—the point of the nail.

ತಿರಿಕಟ್ಟು tirikattu, *see* ತಿರ್ಕಟ್ಟೆ.

ತಿಯರ tiryara, *adv.* Within reach of the hand; below, beneath.

✓ ತಿರು tiru, *s.* A bow string. 2. a short stick used to tighten, as the string of a bow, *etc.* —ಕಟ್ಟುನಿ, —ಪಾಡುನಿ to tie a bow-string. [church.

ತಿರು tiru, *adj.* Holy. —ಸಫೆ the holy

ತಿರಂಗುನಿ tiruṅguni, *see* ತಿಂಗುನಿ.

ತಿರುಗಣೆ tirugaṇè, *see* ತಿಂಗುನಿ.

ತಿರುದಣೆ tirudaṇa, *see* ತಿರುವಣೆ.

✓ ತಿರುಪ, ತಿರುಪೆ tirupa, tirupè, *s.* Alms, charity.

ತಿರುಪತಿ tirupati, *s.* A celebrated place of pilgrimage in North Arcot.

ತಿರುವು tirupu, *see* ತಿರ್ಪು.

ತಿರುಬಂಜಿ tirubañji, *see* ತಿರ್ಬಂಜಿ.

ತಿರುಮುರು tirumuru, *s.* Property, wealth. 2. exchange.

ತಿರುಮೂರ್ತಿ tirumūrti, *see* ತ್ರಿಮೂರ್ತಿ.

ತಿರುವ tiruva, *see* ತಿರ್ವ.

✓ ತಿರುವಣೆ tiruvaṇa, *s.* A nitpick.

ತಿರುವೆ tiruvè, *see* ತಿರ್ವೆ.

ತಿರುಳಿ tiruḷi, *s.* A kind of round chisel or gimlet.

ತಿರೆ, ತಿರೆಕಜಿಪು tirè, tirekajipu, *see* ಸಿರೆಕಜಿಪು.

ತಿರ್ಕೆ tirku, *s.* A band, tie made of the fibre taken from the flat side of the cocoanut branch;

✓ ತಿರ್ಕೆ ಸರ್ಕೆ. —ಪಾಡುನಿ to fasten the cocoanut blossom with such a tie.

ತಿರ್ಕಟ್ಟು tirkattu, *s.* The slip-knot of a rope used for drawing water. 2. *see* ತಿಕ್ಕಟ್ಟೆ. —ಪಾಡುನಿ to fasten a band, peg, *etc.*

ತಿರ್ಕಡೆ tirkadè, *s.* The lower part of any thing.

ತಿರ್ಕಾಯಿ tirkāyi, *see* ತಿಕ್ಕೈರ್.

✓ ತಿರ್ಕಾವುನಿ tirkāvuni, *c. v.* (of ತಿರ್ಕಾವುನಿ) To make lean, to weaken.

ತಿರ್ಕಾಸ್ tirkāsu, *adj.* Oblique, slant, sloping. *adv.* Obliquely, aslant. [garment.

ತಿರ್ಕುಂಟು tirkunṭu, *s.* An under-

✓ ತಿರ್ಕುನಿ tirkuni (ತಿರ್ಕು), *v. n.* To be lean, weak; *also* ಸಿರ್ಕುನಿ.

ತಿರ್ಕೆ tirkè, *s.* A split, splinter; *also* ಸಿರ್ಕೆ.

ತಿಕ್ಕೈರ್ tirkei, *s.* A water jar, pitcher. 2. a handful. —ಸತ್ತುನಿ

to join the hands for receiving anything. ಕೈ— a small pitcher.

√ತಿರ್ಕೋಲೆ tirkōḷe, *s.* A lean or weak man.

ತಿರ್ಕೋಲು tirkōlu, *see* ತಿರ್ಕಾಲ.

√ತಿರ್ಗಣೆ tirgaṇe, *see* ತಿರ್ಗಣೆ.

ತಿರ್ಗುನಿ tirguni, *see* ತಿರ್ಗುನಿ.

ತಿರ್ಪಣೆ tirpaṇe, *see* ತಿರ್ಪಣೆ.

√ತಿರ್ತು tirtu, *adv.* Down, beneath, below, under. '*adj.* Lower, subordinate. —ಮತ್ತೆ topsyturvy. —ಬಾರುನಿ to fall down.

√ತಿರ್ತಟ್ಟು tirtaṭṭu, *s.* Lower side or level. —ದ ಕಂಡ a lower field.

ತಿರ್ತಡ್ಡು tirtaḍḍa, *s.* The threshold, lower step, under frame.

√ತಿರ್ತಣೆ tirtaṇe, *s.* The lower part of a slope; *cf.* ಅಣೆ.

ತಿರ್ತರ tirtara, *s.* An inferior kind. *adj.* Lower, inferior. *adv.* Below, under.

ತಿರ್ಥಟ್ಟು tirthaṭṭu, *see* ತಿರ್ಥಟ್ಟು.

√ತಿರ್ದುನಿ tirduni (ತಿರ್ಡುನಿ), *v. n.* To turn. 2. *see* ತಿರ್ದುನಿ.

ತಿರ್ಪಣತ್ತಿ tirpaṇatre, *s.* A place near Cochin; the former residence of the Cochin kings.

ತಿರ್ಪಣಿ tirpaṇi, *s.* A fund for the repairs of a temple.

ತಿರ್ಪತಿ tirpati, *see* ತಿರುಪತಿ.

√ತಿರ್ಪಲಿ tirpali, *s.* Long pepper.

ತಿರ್ಪಲೆ tirpale, *see* ತಿಪಲೆ.

ತಿರ್ಪಾವುನಿ tirpāvuni, *c. v.* (of ತಿರ್ಪುನಿ) To get made, settled. 2. *see* ತಿರ್ಪಾವುನಿ. ಭಂಸಾರ್— to make gold ornaments.

√ತಿರ್ಪು ತಿರ್ಪು, *s.* A swivel. —ದ ಘಾ a head-ornament.

√ತಿರ್ಪುನಿ tirpuni (ತಿರ್), *v. a.* To twirl round.

ತಿರ್ಬಂಜಿ tirbañji, *s.* The abdomen, bowels.

ತಿರ್ಬೆ ತಿರ್ಬೆ, *s.* A piece, chip; *cf.* ತಿರ್ಕೆ.

√ತಿರ್ಮುರು tirmuru, *s.* Exchange.

√ತಿರ್ಯಂಡೆ tiryandē, *s.* A kind of fish.

√ತಿರ್ಯರ tiryara, *adj.* Low. *adv.* Below, downward, under.

√ತಿರ್ಲೆ ತಿರ್ಲೆ, *s.* The core, heart of a tree. —ಕೂಡುನಿ to come to age, to be full-grown.

ತಿರ್ಲೆ ತಿರ್ಲೆ, *s.* A full-grown, strong man. [tree.

ತಿರ್ವೆ ತಿರ್ವೆ, *s.* A kind of timber

ತಿರ್ಸೆ ತಿರ್ಸೆ, *see* ತಿರ್ಸೆ.

ತಿರ್ಲಿ ತಿರ್ಲಿ, *s.* The bandage or crown of a stack of corn.

ತಿರ್ಲೆ ತಿರ್ಲೆ, *s.* The spleen, milt. 2. *see* ದಿಲ್.

ತಿಲಾ tila, *s.* The gingely oil seed, *Sesamum indicum*. —ಕುಸುಮೆ the sesamum flower. —ತರ್ಪಣ, ತಿಲೋದಕೆ sesamum seed and water, presented as an offering to the manes of the departed ancestors. —ತೈಲೆ gingely oil. —ದಾನ, ತಿಲಾದಾನ a gift of sesamum.

ತಿಲಕೆ ತಿಲಕೆ, *s.* A sectarian or ornamental mark on the forehead. 2. a freckle, mole.

ತಿಲವುನಿ tilavuni, *see* ತಿಲವುನಿ.

- ತಿಲಾಣ tilāṇa, *see* ತಿಲ್ಲಾಣ. 2. *see* ತೆಲ್ಲೆನ.
- ತಿಲಾವು tilāvu, *see* ತೆಲವು.
- ತಿಲೋದಕ tilōdaka, *see under* ತಿಲ.
- ತಿಲ್ಲಾಡುನಿ tillāḍuni (ತಿಲ್ಲಾಡ್), *v. a.*  
To dissipate, disperse, scatter.
- ↓ತಿಲ್ಲಾಣ tillāṇa, *s.* Humming a tune.
- ತಿವಾಸ್, ತಿವಾಸಿ tivāsy, tivāsi, *s.*  
A kind of carpet, a rug. 2. a cushion.
- ↓ತಿಳಿ tili, *adj.* Transparent, clear. 2. distilled; *cf.* ತೆಳ, ಸೆಳ. —ನೀರ್ clear, *or* filtered water.
- ↓ತಿಳುವಳಿಕೆ, ತಿಳುವಳಿಗೆ tiluvalikē, tiluvaligē, *s.* Understanding, intellect; knowledge, information.
- ತಿಳ್ಳಪಿಳ್ಳ tillapilla, *see* ಚಲ್ಲಾಪಿಲ್ಲ.
- ತಿಳ್ಳೆ tillē, *see* ಚೆಲ್ಲೆ.
- ತಿಂಕಿರಿ, ತಿಂಕೆರಿ, ತಿಂಕ್ರಿ tīnkiri, tīnkēri, tīnkri, *s.* Preparing for the festival of the female demons ಅಬ್ಬಸಿ ದಾರಸಿ. 2. *see* ನೀಂಕಿರಿ.
- ತಿಂಕು tīnku, *see* ತೀಕ್.
- ತಿಂಕೆಲ್ tīnkēlu, *see* ತಿಂಕಿರಿ.
- ↓ತಿಂಟುನಿ tīṅṅuni, *see* ನೀಂಟುನಿ.
- ತಿಂತಾಟ tīntāṭa, *see* ನೀಂಟಾಟ.
- ತಿಂತಾರ, ತಿಂಥಾರ tīntāra, tīnthāra, *s.* Dispersion, dissipation. 2. ruin, waste. —ಅಪಿನಿ to become dispersed; to be ruined. —ಮೆಳ್ಳುನಿ to waste.
- ತಿಂತಾರೆ tīntāre, *s.* A destitute *or* miserable man.
- ತಿಂತಾವುನಿ tīntāvuni, *c. v.* (of ತೀಂ ತುನಿ) To cause to splash.
- ತಿಂತುನಿ tīntuni (ತೀಂತ್), *v. n.* To splash; *also* ನೀಂತುನಿ.
- ತಿಂಪು tīmpu, *see* ಚೀಂಪು.
- ↓ತಿಂಪುನಿ tīmpuni (ತೀಂ), *v. n.* To snort, breathe heavily. 2. to snivel; *cf.* ತುಯಿಂಪುನಿ.
- ↓ತಿಂಪೆಲೆ tīmpēle, *s.* A sniveller; *cf.* ತುಯಿಂಪೆಲೆ.
- ತಿಂಟುನಿ tīṅṅuni, *see* ತೆಳ್ಳೆಂಟುನಿ.
- ↓ತಿಂಕ್ ತಿಂಕ್, *adj.* Tasteful, savoury.
- ↓ತಿಂಕರ, ತೀಂಕೆರ್ tīkara, tīkeru, *adj.* Sweetish; not pungent, not properly seasoned.
- ↓ತಿಂಕೊಡೆ tīkoḍē, *s.* A kind of fish.
- ತಿಗೈ tīgē, *see* ನೀಗೈ.
- ↓ತಿಡುನಿ tīḍuni (ತೀಡ್), *v. a.* To rub, press. 2. to irritate.
- ↓ತಿನ್, ತೀನಿ tīny, tīni, *s.* Food, meal, diet. 2. a glutton.
- ತಿಪಲೆ tīpalē, *see* ತಿಪಲೆ.
- ↓ತಿಪೆ ತಿಪೆ, *s.* Sweetness. *adj.* Sweet, fresh. —ಕಡ್ಡಿ the liquorice. —ಕೆರೆಂಗ್ sweet potato, Goa potato, *Dioscorea aculeata*.
- ತಿಮುಳ್ಳು tīmuḷḷu, *s.* A kind of touch-me-not, *Cæsalpina mimosoides*.
- ↓ತಿರು ತಿರು, *s.* 1. A nit. 2. the egg of a bug. 3. *see* ತೀರ್ಪು. —ಪೇನ್ a small louse. —ಫೀಪಿನಿ, *see* ತೀರುನಿ. ತಟ್ಟೆ — a crushed nit.
- ↓ತಿರರ tīra, *adj.* Entire, whole. *adv.* Wholly, entirely. 2. decidedly, positively.
- ತಿರಂದಿ tīrandi, *see under* ತೀರುನಿ.



- ತೀರಟೆ tīratē, *see* ತೀರಂಟೆ.  
 ತೀರಾವುನಿ tīrāvuni, *see* ತೀರಿಸಾವುನಿ.  
 ತೀರಿ tīri, *see* ಕೀರಿ.  
 ✓ತೀರಿಕೆ tīrikē, *s.* Conclusion, end.  
 ತೀರಿನಾತ್ tīrināṭ, *see* ತೀರುನಾತ್.  
 ✓ತೀರಿಸಾವುನಿ, ತೀರಿಸುನಿ tīrisāvuni, tīrisuni, *c. v.* (of ತೀರುನಿ) To finish, conclude, complete. 2. to settle, decide, determine. 3. to pay off, as a debt.  
 ತೀರುನಾತ್ tīrunāṭ, *adv.* As far as practicable, to the extent of one's ability.  
 ✓ತೀರುನಿ tīruni (ತೀರಿ), *v. n.* To be finished, settled. *c. dat.* To be able. ತೀರಂದ (*neg. part.*) incapable, infeasible, unsettled; endless, inexhaustible. ತೀರಂದ ಬಳಕೆ work beyond one's ability to perform. ಆಯಗ್ ತೀರುಜಿ he is not well. ಆಯಡ್ ತೀರಂದ heit not able to do it. ತೀರಂದ is is done. ತೀರಫೀಪಿನಿ, ತೀರಂದ ಫೀಪಿನಿ to end, expire, die.  
 ✓ತೀರುಮಾನ tīrumāna, *s.* Conclusion, settlement, completion. *adj.* Complete, final. *adv.* Finally. —ದ ಬಿಲೆ, —ಕ್ರಯ the lowest price. —ಮುಳ್ಳುನಿ to settle, resolve, determine.  
 ✓ತೀರುವಿಕೆ tīruvikē, *see* ತೀರ್ವಿಕೆ.  
 ತೀರೆ tīrē, *see* ತೀರ.  
 ✓ತೀರೆಲ್ tīrēḷ, *s.* Termination, conclusion.  
 ✓ತೀರ್ಗಡೆ tīrgaḍē, *s.* Completion. 2. *see* ತೀರ್ಗಡೆ.

- ತೀರ್ತ, ತೀರ್ಥ tīrta, tīrtha, *s.* Pure water, sacred water in which an idol is bathed; a bathing place of pilgrimage. 2. a bathing place. —ಯಾತ್ರೆ pilgrimage to a sacred river. —ಸ್ನಾನ bathing in sacred water. —ಕೊರ್ಪಿನಿ to administer sacred water, to give water to drink. —ಬರ್ಪಿನಿ to spring forth, as water from a fountain.  
 ತೀರ್ನಿಕೆ, tīrnikē, *see* ಜೀರ್ನಿಕೆ.  
 ✓ತೀರ್ವಾವುನಿ tīrvāvuni, *see* ತೀರಿಸಾವುನಿ.  
 ✓ತೀರ್ವು tīrvu, *s.* Settlement, adjustment, decision, decree. —ಆಪಿನಿ to be settled. —ಮುಳ್ಳುನಿ to decide, adjudge.  
 ✓ತೀರ್ವುನಿ tīrvuni, *see* ತೀರಿಸಾವುನಿ.  
 ✓ತೀರ್ವಿಕೆ tīrvikē, *s.* Conclusion, settlement, adjustment.  
 ತೀರ್ವೆ tīrvē, *s.* Land assessment, tax.  
 ತೀರ್ವಾವುನಿ tīrvāvuni, *see* ತೀರಿಸಾವುನಿ.  
 ತೀರ್ನ tīra, *see* ನೀರ್ನ.  
 ತೀಕ್ಷಣ, ತೀಕ್ಷ್ಣ tīkṣhaṇa, tīkṣhaṇa, *s.* Haste, hurry. 2. heat, warmth, pungency. *adj.* Sharp, quick; hot, warm, pungent.  
 ತುಂಕುನಿ tuṅkuni, *see* ತೂಂಕುನಿ.  
 ತುಂಗ tuṅga, *s.* The river Tuṅga. 2. height, loftiness. *adj.* High, lofty. —ಭವ್ರ the river formed by the junction of Tuṅga and Bhadra.  
 ತುಂಗಯೆ tuṅgayē, *s.* A tall man.

ತುಂಗಯೆ tungayè, s. A kind of seed.

ತುಂಗಾಯಿ tungāyi, s. A fragrant kind of grass.

ತುಂಗು tungu, see ತೂಗು.

ತುಂಟೆ tuṇṭa, adj. Mischievous, impudent, wicked. ತನ impudence, wickedness.

ತುಂಟೆ, ತುಂಟೆದಿ tuṇṭi, tuṇṭedi, s. A mischievous or impudent woman.

ತುಂಟೆ tuṇṭe, s. A wicked or impudent man.

ತುಂಡು tuṇḍu, s. A piece, slice, bit. —ಕುಂಟು a rag. —ಗುದಿಸೆ, —ಗುದ್ದಣಿ a short cudgel. —ತುಂಡು pieces, fragments. —ಪತ್ತಾಳಿಸಿ to patch, join pieces. —ಪಾಡುಸಿ to fell a tree in blocks. —ಮುಳ್ಳುನಿ to cut into pieces.

ತುಂಡೆ tuṇḍè, s. The cover of leaves round the loins, as worn by Koragar women. —ನೆಕ್ಕಿ a black kind of the five-leaved chaste-tree.

ತುಂಣ tunṇa, see ಸುಂಣ.

ತುಂಣಂಗೆ, ತುಂಣೈ tunṇaṅgu, tunṇei, s. The scurf or mealy crust of the body.

ತುಂಬ tumba, adj. Full, complete.

ತುಂಬಾವುನಿ tumbāvuni, c. v. (of ತುಂಬುನಿ) To cause to fill, load, lade. 2. to accuse, impute, attribute.

ತುಂಬಿ tumbi, s. The blackbee.

2. see ತುಂಟೆ. ಅನೇವ, see ಸುಂಡಿಲೆ.

ತುಂಬಿಲ್ tumbily, s. Sneezing. —ಬರ್ಪಿನಿ, —ಲಳ್ಳುನಿ to sneeze.

ತುಂಬುನಿ tumbuni (ತುಂಬ್), v. a.

To bear, carry, as a load. 2. to fill. 3. to endure, suffer.

v. n. To be filled, full. ಅವವಾಡ, ವಾತೆರ— to suffer from a false accusation. ಪಾಪೊತ್ತು— to be guilty. ಪುಡೆ— to carry a load. ಸಾಲ— to be in debt. ತುಂಬುದು ಬಲಿ ಬರ್ಪಿನಿ to carry an idol in procession, round its temple.

ತುಂಬುರು tumburu, see ತಂಬುರು.

ತುಂಬುರು, ತುಂಬುರೆ tumburu, tumbure, s. A celestial chorister.

ತುಂಬೆ tumbè, s. The plant *Phlo-mis indica*.

ತುಂಬೆನೆಕ್ಕಿಲ್ tumbenekkiy, s. Wild vegetation. —ಕೊಡಿಪನಿ wild vegetation to grow; to fall in ruins.

ತುಂಬೊಣುನಿ, ತುಂಬೊಣುನಿ tumboṇuni, tummoṇuni, refl. v. (of ತುಂಬುನಿ) To bear or suffer for one's self, to be patient.

ತುಂಬು turmbu, see ತುರುಂಬು.

ತುಕಡಿ tukadi, s. A piece, rag, fragment, bit. 2. the division of a district. 3. rank and file. —ಮುಳ್ಳುನಿ to divide, to put into files.

ತುಕ್ಕುತುಕ್ಕು tukkutukku, s. Skipping; strutting. 2. arrogance, haughtiness. —ಲಾಗ್ಯುನಿ to skip; to strut.

ತುಕ್ಕೆ tukre, see ಕುಕ್ಕೆ.

ತುಗಡಿ, ತುಗುಡಿ tugadi, tugudi, see ತುಕಡಿ.

√ತುಗಲ್ tugalū, *s.* The skin, bark, rind. —ಕಳೆಪಿನಿ, —ಜಾರಾವನಿ, —ದೆಷ್ಟನಿ to skin, pare, peel.

ತುಜ್ಜ tučča, *adj.* Small, little, mean. 2. void, empty, deserted. —ತನ contempt, scorn, vileness. —ಬುದ್ಧಿ low-mindedness. —ಮಳ್ಳುನಿ to despise, scorn.

ತುಜ್ಜಾಟ tuččāṭa, *s.* Biting. 2. dispute, quarrel. —ಮಳ್ಳುನಿ to dispute *or* abuse mutually.

ತುಜ್ಜಾವುನಿ tuččāvuni, *c. v.* (of ತುಜ್ಜನಿ) To cause to bite, chase. 2. to join, unite.

ತುಜ್ಜಿ tučči, *see* ತುಜ್ಜ.

ತುಜ್ಜುನಿ tuččuni (ತುಚ್ಚ್ಚ್), *v. a.* To bite. 2. to be joined, united.

ತುಜ್ಜೆಲ್ tuččēḷ, *s.* A vicious animal; a biting animal. *adj.* Vicious; biting.

ತುಜ್ಜಿ tujji, *see* ತೊಜ್ಜಿ.

ತುಟೆ, ತುಟ್ಟೆ tuṭi, tuṭṭi, *s.* Dearth, scarcity. *adj.* Dear, scarce, rare.

√ತುಡ tuḍa, *adj.* Bored, scooped out; *cf.* ತೋಡ. —ಮರಯಿ a trough made of a palm stump.

√ತುಡರ್, ತುಡಾರ್ tuḍaru, tuḍāru, *s.* A light; a lamp. ಕಕ್ಕೆ— an iron hand-lamp. —ಯೆಣ್ಣೆ lamp oil. —ಬಲಿ the lamp-light procession of an idol, *etc.* —ಪೊತ್ತಾವುನಿ to light a lamp.

ತುಡಲೆ tuḍalē, *see* ತೋಡಲೆ.

ತುಡಿ tuḍi, *see* ದುಡಿ.

√ತುಡುಪಿನಿ tuḍupini, *see* ಸುಡುಪಿನಿ.

√ತುಡೆ tuḍē, *s.* The thigh, shank, side piece; *cf.* ತುಡ. —ಕರಂ ದೆ the hip. —ಬಲಯಿ a side plank. —ಬಳ, —ಬಾಳ a bubo, venereal ulcer; *cf.* ತೊಡೆವಾಳ್.

√ತುಡೆಪುನಿ tuḍepuni, *see* ತೊಡೆಪುನಿ.

√ತುಣಂಗೆ tuṇaṅḡ, *see* ತುಂಣಂಗೆ.

√ತುಣೆ tuṇē, *s.* The gummy juice exuding from the stalk, *etc.* of certain fruits. 2. arrogance, pride. —ಫುಟ್ಟುನಿ to be arrogant.

√ತುತಿ tuti, *s.* A sort of drone *cf.* q. T. corresponding a bagpipe. 2. *see* ಸುತ್ತಿ.

√ತುತ್ತಾರಿ tuttāri, *see* ತುತ್ತಾರಿ.

√ತುತ್ತಾವುನಿ tuttāvuni, *c. v.* (of ತುತ್ತನಿ) To cause to dress, clothe.

√ತುತ್ತು tuttu, *s.* Dressing. —ಕುಂಟು clothes, raiment. —ಫೊಡೆಪು dress, clothing, covering.

√ತುತ್ತುನಿ tuttuni (ತುತ್ತ್), *v. a.* To dress, wear, clothe.

√ತುತ್ತೂರಿ tuttūri, *s.* A trumpet, horn, pipe. —ದಾಯೆ a trumpeter, piper. —ಉರಿಪುನಿ to blow a horn *or* trumpet.

√ತುದಿ tudi, *s.* Point, end, extremity, top. —ಕೈ the arm from the elbow. —ಮುಟ್ಟು completely; up to the top. —ಮುಚೆಲ್ top and bottom. —ಮುಚೆಲ್ ಇಜ್ಜಂವೆ aimless, purposeless. —ಬೂರುನಿ to be sufficient, convenient. —ಮುಟ್ಟುನಿ to finish, complete. ಕೈ ದೆವ— the point of a sword.

ತುದುಂಕರ tudunkara, *see* ತಿದುಂಕರ.

↓ತುದೆ tudè, *s.* A river, stream.

—ಬರಿ the bank of a river. —ಕ

ಕಪ್ಪನಿ, —ದಾಂಟುನಿ to ford a river.

ತುದೆಚುಳ್ಳಿ tudeculli, *s.* The holly-leaved acanthus, *Dilivaria ilicifolia*.

ತುದೆಮದಿರೆಂಗಿ tudemadirengi, *s.* The tree *Cratæva nirvala*.

ತುನುಸು, ತುನುಸೆ tunusu, tunusè, *s.* A kind of grass or nettle. *Tragia involucrata*.

ತುನೆ tunè, *see* ತುನೆ.

ತುಸಾಕ್, ತುಸಾಕಿ tupākū, tupāki, *s.* A gun, musket.

ತುಪ್ಪಟೆ tuppāṭi, *see* ದುಪ್ಪಟೆ.

↓ತುಪ್ಪೆ tuppè, *s.* A stack, heap of corn or rice. ತಿಳಿ— a stack with a crown of twisted rope of straw and ears of paddy. ಶಿರಿ— the crown of a stack. —ಕೆರೆಂಗ್ a kind of yam, *Dioscorea atropurpurea*. —ಮಡಿತ್ ಕುಳ್ಳುನಿ to sit in a coil, as a serpent.

ತುಫಾನ್ tuphāny, *s.* A cyclone, storm. 2. calamity, misfortune. 3. a serious imputation.

ತುಬ್ಬು tubbu, *see* ಸುಬ್ಬು.

↓ತುಬ್ಬು tubbu, *s.* Discovery, as of stolen property; detection, as of an offence.

ತುಮುಕು tumuku, *s.* Pressure, throng.

↓ತುಮುಕುನಿ tumukuni, *see* ತಿಮುಕುನಿ.

↓ತುಯಿ tuyi, *s.* A feather, quill, the plume of birds.

ತುಯಿಂಪುನಿ, ತುಯಿಂಬುನಿ tuyimpuni,

tuyimbuni (ತುಯಿಂ, ತುಯಿಂಪು), *v. n.* To hiss. 2. to grow angry. 3. to blow the nose; *cf.* ಸುಯಿಂಬುನಿ.

ತುಯಿಂಪೆಲೆ tuyimpele, *s.* A fretful person. 2. a sniveller.

↓ತುಯಿಲ್ ತುಯಿಲ್, *see* ಸುಯಿಲ್.

ತುರಂಗ ತುರಂಗ, *see* ಸುರಂಗ. 2. *see* ತುರುಂಗು.

ತುರಣ ತುರಣ, *see* ತುಣ.

ತುರಲ ತುರಲ, *see* ತುರಲಳು.

ತುರಲೆ ತುರಲೆ, *see* ತುರಲೆ.

ತುರಾಯಿ ತುರಾಯಿ, *s.* A crest-like head-ornament worn by males.

2. a crest, plume of feathers.

ತುರಿ turi, *s.* A cramp-iron, brace.

ತುರಿತ ತುರಿತ, *see* ತುರ್ತ.

↓ತುರಿಪಿನಿ, ತುರಿಪುನಿ turipini, turipuni (ತುರಿ), *v. a.* To string, as beads. 2. to bore, perforate. ಕೆಬಿ— to bore the ears; to wishper; to backbite.

↓ತುರಿಯುನಿ turiyuni (ತುರಿ), *v. n.* To be stringed. 2. to be bored, perforated. ತುರಿದ ಬೂರುನಿ to fall, as powder from decayed wood.

ತುರು turu, *adv.* Violently, strongly. —ವೈಷನಿ to pick flesh from a carcass, as a vulture, *etc.*; to vie as puppies when sucking, *etc.*

ತುರುಂಗು ತುರುಂಗು, *s.* A prison, jail.

↓ತುರುಂಬು turumbu, *s.* Chaff. —ತುಷನಿ to winnow.

ತುರುಟು ತುರುಟು, *see* ತುಟು.

- ತುರುಣ turuṇa, *see* ತೃಣ.
- ತುರುತ turuta, *see* ತುರ್ತ.
- ತುರುತುರು turuturu, *adv.* Swiftly, quickly.
- ತುರುವು turupu, *s.* Cavalry. 2. a trump or winning card.
- ತುರುಪುನಿ turupuni, *see* ತುರಿಪಿನಿ.
- ತುರುವಯಿ turuvayi, *see* ತುರಾಯಿ.
- ತುರುವುನಿ turuvuni, *see* ತುರಿಯುನಿ.
- ತುರುವೊಣುನಿ turuvonuni, *v. refl.*  
To embrace, take in.
- ತುರುಡು turūdu, *adv.* Fast, tightly. —ಸತ್ತುನಿ to hold fast.
- ತುರಿತುರೆ, *s.* A water-gourd, pumpkin. —ತ ಅಂಡೆ a large calabash used by toddy-drawers for collecting toddy, or by mendicants as a vessel. —ತ ಪೋಡು the shell of an over-grown gourd. —ತ ಬುರು the creeper of water-gourd.
- ತುರ್ಕಮತ turkamata, *s.* Moham-medanism.
- ತುರ್ಕಲಿ turkali, *s.* Distention, puffing. 2. pride, insolence. —ಪೋಪಿನಿ to be proud, insolent; to be troublesome.
- ತುರ್ಕಲ್ಯುನಿ turkalyuni (ತುರ್ಕಲ್), *v. n.* To be distended, as an overloaded stomach.
- ತುರ್ಕೆ turke, *s.* A Turk, Mus-sulman.
- ತುರ್ತು turtu, *s.* A female's hair tied into a knot.
- ತುರ್ಣ turṇa, *see* ತೃಣ.
- ತುರ್ತು, ತುರ್ತು turta, turtu, *s.* Swiftmess, haste, speed. *adj.*

- Quick, hasty, swift. —ಮಕ್ಕುನಿ to hasten, accelerate, be quick.
- ತುರ್ಲಿ turli, *s.* Obeisance.
- ತುಲ tula, *s.* A balance. 2. simi-larity. 3. *see* ತುಲಾ.
- ತುಲಜಿ, ತುಲನಿ tulaċi, tulasi, *s.* The holy basil, *Ocimum sanctum*; also ತೊಲನಿ. —ಕಟ್ಟಿ the embankment round a basil plant. —ಫೂಜಿ worship paid to it. —ಮಣಿ beads made of wood of the holy basil. —ಮಾಲೆ, —ಸರ a necklace of those beads. —ಮುರು a kind of earring. ನಾಯಿ—the wild basil, *Ocimum al-bum*.
- ತುಲಾ tulā, *s.* The sign Libra. 2. the seventh solar month.
- ತುಲಾವುನಿ tulāvuni, *see* ಸುಲಾವುನಿ.
- ತುಲಾಸ್ tulāsu, *see* ತ್ರಾಸ್.
- ತುಲಿ tuli, *adj.* Sweet, fresh. —ನೀರೆ fresh water.
- ತುಲಿಪುನಿ, ತುಲಿಯುನಿ tulipuni, tuli-yuni (ತುಲಿ), *v. a.* To churn, make butter.
- ತುಲಿಯುನಿ tuliyuni, *see* ಸುಲಿಯುನಿ.
- ತುಲೆ tulè, *see* ತೊಲೆ.
- ತುಲೆಬಾರ tulebāra, *s.* Weighing one's self against gold, etc. —ತೂಕಾವುನಿ to get one's self weighed against gold and dis-tribute it in charity.
- ತುಲ್ಯ tulya, *adj.* Comparable, analogous, equal.
- ತುಲ್ಲುತುಲ್ಲ tullatulla, *see* ತುಳ್ಳುತುಳ್ಳು.
- ತುಲ್ಲಿ tulli, *see* ಚುಲ್ಲಿ.
- ತುಲ್ಲುನಿ tulluni, *see* ತುಳ್ಳುನಿ.

- ತುಲ್ಲೆಲ, ತುಲ್ಲಾಲ್ tullela, tullyāla, see ತುಳ್ಳೆಲ್.
- ತುವ tuva, s. Overflowing, running over.
- ತುವ್ವಿ tuvvi, see ತುಂಬ.
- ತುಸ್ಕು tusku, *adj.* Useless, vain, unmeaning; *also* ಪುಸ್ಕು.
- ತುಳಸಿ tulasi, *see* ತುಲಜೆ.
- ತುಳಾಪಿನಿ, ತುಳಾವುನಿ tulāpini, tulāvuni (ತುಳಾ), *v. a.* To row, paddle, steer; *cf.* ಸುಲಾವನಿ.
- ತುಳಿ tuli, *see* ಸುಳಿ.
- ತುಳಿಪುನಿ tulipuni, *see* ಸುಳಿಪುನಿ.
- ತುಳಿಯುನಿ tuliyuni, *see* ಸುಲಿಯುನಿ.
- ತುಳು ತುಲ, s. Tuḷu. *adj.* Of or belonging to Tuḷu. —ಜನ the Tuḷu people. —ದೇಶ the Tuḷu country. —ಭಾಷೆ the Tuḷu language.
- ತುಳುಕುನಿ tulukuni, *see* ದೊಲಂಕುನಿ.
- ತುಳುತಾಯೆ tulūtāye, s. A native of the Tuḷu country.
- ತುಳುವೆ तुलुवे, s. Softness, as that of a variety in fruit, *etc.* *adj.* Soft, as a fruit, *etc.* —ಕುಕ್ಕು a soft kind of mango.
- ತುಳುವೆ तुलुवे, s. A Tuḷu man. —ಯಿರು an ox born and bred up in the Tuḷu country.
- ತುಳ್ಳುನಿ tulṣuni, *see* ಸುಳಿಪುನಿ.
- ತುಳ್ಳೆ tulṣe, s. A shell, skin, rind.
- ತುಳ್ಳು तुलु, *see* ತುಲ್ಲು.
- ತುಳ್ಳುತುಳ್ಳು tullatulla, *adv.* In an outspoken manner, straightforwardly. 2. suddenly, hurriedly. —ಪಟ್ಟಿನಿ to speak out or straightforwardly.

- ತುಳ್ಳಿ तुल्लि, *see* ಜುಳ್ಳಿ.
- ತುಳ್ಳುನಿ तुल्लुನಿ (ತುಳ್ಳೆ), *v. n.* To roll, turn. 2. to leap, jump.
- ತುಳ್ಳೆಲ್ तुल्लेल्, s. A marriage among Pariahs; *also* ಉಳ್ಳೆಲ್.
- ತೂ ತು, s. Fire. *adj.* Fiery. 2. bright. 3. ardent. —ತ ಕಡ್ಡಿ matches. —ತ ಕರಿ soot. —ತ ಕಲೆ the scar of a burn. —ತ ಕಲ್ a flint stone. —ತ ಕಿಟಿ, —ತ ಕಿಡಿ, —ತ ಮೆಂಠ a spark. —ತ ಕುಂಡ, —ತ ಕೊಂಡ, —ತ ನೊಂಡ a fire pit. —ತ ಕೊಳ್ಳಿ a firebrand. —ತ ನಿಂಡ burning coals. —ತ ನಾಲಾಯಿ flame. —ತ ಪುಸೆ smoke. —ತ ಪಟ್ಟಿನಿ a box of matches. —ತ ಪೊಕ್ಕೆ, —ಪೊಕ್ಕ, —ತ ಪೊಕ್ಕೆ a burn, scald, blister. —ತ ನಿಕೆ the heat of fire. —ಅರ್ಲುನಿ fire to burn. —ಉರಿಪುನಿ to blow fire. —ಬಕ್ಕುನಿ to poke fire. —ಕೊರೆಪುನಿ fire to blaze. —ಗಾಸುನಿ fire to burn fitfully. —ತೆಕ್ಕಾವುನಿ to quench or extinguish fire. —ತೆಕ್ಕುನಿ fire to extinguish. —ತೊಪುನಿ, —ದೊಂಕುನಿ to tread on fire; to smother. —ದಿಪಿನಿ, —ಪಾರುನಿ to set fire. —ಪೊತ್ತಾವುನಿ to light, kindle a fire. —ಮಾಯುನಿ fire to smoulder.
- ತೂಂಕಣ ತುಂಕಣ, s. Swinging. 2. dependence.
- ತೂಂಕಲಿಯುನಿ ತುಂಕಲಿಯುನಿ, *see* ತೂಕಲಿಯುನಿ.
- ತೂಂಕಿ ತುಂಕಿ, *see* ತೂಂಕಣ.
- ತೂಂಕು ತುಂಕು, s. Swinging. 2. drowsiness. 3. reeling. 4. deliberation.

√ತೂಂಕುನಿ, √ತೂಂಗುನಿ tūnkuni, tūnguni (ತೂಂಕ್, ತೂಂಗ್), *v. a.* To swing, toss. *v. n.* To reel. 2. to doze, be drowsy. 3. to deliberate.

√ತೂಂಗಲ್ tūngaly, *adj.* Awny, full of beard, as corn. —ಬಾರ್ awny paddy.

√ತೂಂಗು tūngu, *s.* The beard of barley, *etc.*

ತೂಂಜಿ tūñci, *adj.* Thin, fine, small. 2. *see* ದುಂಜಿ.

ತೂಂಜಿ tūñji, *see* ದುಂಜಿ.

ತೂಂಟಿ tūñti, *see* ಸೂಂಟಿ.

ತೂಂಡಲ್ tūñdaly, *s.* A nest of red ants. 2. *see* ತುಂಡೆ.

√ತೂಂಡುನಿ tūñduni (ತೂಂಡ್), *v. a.* To aim, point at.

√ತೂಂಡೆಲ್ tūñdely, *s.* Pointing, directing.

√ತೂಂಬರ್ tūmbaru, *s.* A big hole. 2. *see* ಸೂಂಬು.

√ತೂಂಬರ tūmbara, *s.* The eye of a spade; *cf.* ಮುರೈ.

√ತೂಂಬು, ತೂಂಬೆ tūmbu, tūmbè, *see* ಸೂಂಬು.

ತೂಂಬೊ tūmbo, *see* ಸೂಂಬೊ.

√ತೂಕ tūka, *s.* Weight; weighing. —ದ ಗುಂಡು a plummet; weights. —ತೂಪಿನಿ to ascertain the weight. —ಮೆಳ್ಳುನಿ to weigh.

ತೂಕ tūka, (*imperat. first pers. pl. of* ತೂಪಿನಿ). Let us see!

ತೂಕರ tūkara, *s.* Turbulence. —ಫೋಪಿನಿ to be turbulent.

ತೂಕಲ tūkala, *see* ತೂಕಾಲ.

√ತೂಕಲಿಯುನಿ, √ತೂಕಲ್ಯುನಿ tūkaliyu-

ni, tūkalyuni (ತೂಕಲ್), *v. n.* To doze, be drowsy.

√ತೂಕಾವುನಿ tūkāvuni, *c. v.* (*of* ತೂಕಾನಿ) To cause to weigh. 2. to hang up.

ತೂಕಿರಿ tūkiri, *see* ತೂಕಾಲಿ.

√ತೂಕು tūku, *s.* Hanging. —ತುಡೆ a hanging lamp.

√ತೂಕುನಿ tūkuni (ತೂಕ್), *v. a.* To weigh. 2. to hang suspend. 3. to swing, rock, as a cradle; *cf.* ತೂಕಲಿಯುನಿ.

√ತೂಕುಲ tūkula, *s.* A hanging lamp.

ತೂಕುಲಿ, ತೂಕ್ರಿ tūkuli, tūkri, *s.* Annoyance, distraction. —ಫೋಪಿನಿ to annoy, distract.

√ತೂಗಡಿ tūgadi, *s.* Drowsiness, sleepiness. 2. *see* ತುಕಡಿ.

√ತೂಗಡಿಪುನಿ tūgadipuni (ತೂಗಡಿ), *v. n.* To be drowsy, sleepy.

√ತೂಗುನಿ tūguni, *see* ತೂಕುನಿ.

ತೂಟಣ್ ತುಟಣ್ಣು tūṭaṇṇu, *s.* A mixture of rubbish and earth, burnt and used as manure.

√ತೂಟಿ tūṭè, *s.* √A torch, made of palm leaves, *etc.* 2. a fierce, quarrelsome woman; *also* ಸೂಟಿ. —ಕಾಳಗ, —ದರ a mock-fight with torches. —ಮಾಕಾಳಿದಿ a quarrelsome woman.

ತೂಟುಕೋಲು tūṭukōlu, *s.* A soldiering rod.

ತೂಡಿ tūḍi, *see* ಸೂಡಿ.

√ತೂಣ tūṇa, *see* ತೂಣ.

ತೂತಿ tūti, *s.* Appetite; desire.

ತೂತೂ tūtū, *int.* Fie! shame!

↓ತೂನ tūna, *s.* A stake, post.  
—ಕೆರೆಂ a kind of yam, *Dioscorea alata*.

ತೂಪಣ tūpana, *s.* A sign.

✓ತೂಪಾವುನಿ tūpāvuni, *c. v.* (of ತೂಪಿನಿ & ತೂಪುನಿ) ✓To show, point out. 2. to cause to winnow.

✓ತೂಪಿನಿ tūpini (ತೂ), *v. a.* To see, look, observe. 2. to try, test, examine. 3. to visit. 4. to seek; to consider, regard. 5. to take care. [grain.

ತೂಪು tūpu, *s.* Winnowing, as

↓ತೂಪುನಿ tūpuni (ತೂ), *v. a.* ✓To winnow, fan. 2. to blame, abuse; see ತೂಕುನಿ.

↓ತೂಬೆ tūbè, *s.* A hole.

ತೂರ tūra, *s.* A contract, particularly for toddy. —ದ ಕಲಿ toddy supplied according to contract. —ದ ಜೈದಿ a toddy-drawer who has contracted to supply toddy. —ದ ಕಲಿ ಮೈಷನಿ to consign toddy according to contract.

ತೂರಿ tūri, *s.* An earthen water-pot; *cf.* ಚೂರಿ. —ಫೊಟ್ಟಿ a man with a dropsical belly.

✓ತೂರಿಮುಳ್ಳು tūrimullu, *s.* *Ziziphus ænopia*. —ಪಾಡುನಿ to instigate.

ತೂರು tūru, *s.* A crack, chap, fissure. —ಬುಡ್ವಿನಿ to crack, chap.

ತೂರುನಿ tūruni (ತೂರಿ), *v. n.* To crack, as a vessel.

↓ತೂರೊಳು tūroḷu, *s.* A kind of

rattan, *Calamus rotang*; *cf.* ಸೂರೊಳು. —ದ ಕಂಡೆ the root of the same. —ದ ಬಲ್ಲೆ a thicket of the same. —ದ ಚಿತ್ತ a walking stick made of the same.

ತೂರ್ಯ tūrya, *s.* A musical instrument.

ತೂಲ tūla, (*imperat. 2nd pers. sing. of ತೂಪಿನಿ*) See! 2. see ಸೂಲ.

ತೂಲಂಗಿ tūlaṅgi, *see* ಸೂಲಂಗಿ.

ತೂಲಾವುನಿ tūlāvuni, *see* ಸೂಲಾವುನಿ.

ತೂಲಿ tūli, *see* ಬೋಲಿ.

↓ತೂಲುನಿ tūluni (ತೂಲಿ), *v. n.* To totter, reel; to nod, be drowsy.

ತೂಲೆಂಗಿ tūleṅgi, *see* ಸೂಲೆಂಗಿ.

↓ತೂಳ tūla, *s.* Inspiration; enthusiasm, ecstacy.

ತೂಳಂ tūlam, *s.* A kind of cotton.

ತೂಳು tūlu, *see* ಧೂಳು.

ತೃಟ್ ತೃಠ್ತು, *s.* An instant.

ತೃಣ ತೃಣಾ, *s.* Grass, hay, straw. 2. a bit. *adj.* Light or trifling, as a straw. —ಪ್ರಾಯ contemptible; short life.

ತೃಪ್ತಿ ತೃಪ್ತಿ, *s.* Satisfaction, gratification, contentment. —ಉಪಿನಿ to be satisfied. —ಪಡೆಪಾವುನಿ to satisfy. [desire.

ತೃಷೆ ತೃಷೆ, *s.* Thirst. 2. wish,

↓ತೆಂಕಾಯಿ teṅkāyi, *see* ತೆಂಕಾಯಿ.

ತೆಂಕ್ರಾಲ್ ತೆಂಕ್ರಾಲ್, *s.* A red kind of stone.

↓ತೆಂಗ್ ತೆಂಗ್, *s.* ✓The coconut tree. 2. a swelling.

ತೆಂಡ್ tendu, *see* ಚಿಂಡ್.

ತೆಂಡೆ tendè, *see* ಚಿಂಡೆಮರ.



ತೆಂಡೆಮುಲಿ, ತೆಂಡೆಮುಳಿ tendemuli, tendemuli, s. A species of thatch grass.

ತೆಂಡೆಲ್ tendēḷu, s. A very young cocoanut just out of bud. —ವೋಣಿ a shrivelled or wan face. —ಕಟ್ಟುನಿ the face to shrivel.

ತೆಂನ್ tenny, adv. Now.

ತೆಂನಸ್ tennasū, see ತೆನಸ್.

ತೆಂಬರ, ತೆಂಬರೆ tembara, tembarē, s. A small drum. —ಜೊಟ್ಟುನಿ to drum.

ತೆಂಬಿ tembi, s. The lower part of a cocoanut shell. 2. the back of the head.

ತೆಂಬಿರಿ, ತೆಂಬೆರಿ tembiri, temberi, s. A burning sensation in the throat. 2. a raw taste, as of imperfect seasoning of food.

ತೆಂಬಿರಿಯುನಿ temberiyuni (ತೆಂಬೆರಿ), v. n. To feel a burning sensation in the throat. 2. to taste raw, as imperfectly seasoned food.

ತೆಂಬುಡ tembuḍa, adv. Yet, still, up to this time.

ತೆಂಬೆ tembē, see ತೆಂಡೆಮರ.

ತೆಂಬೆರೆ temberē, see ತೆಂಬರ.

ತೆಂಬೆಲ್ tembelu, see ತೆಂಬೆಲ್.

ತೆಂನು temma, s. A cough, cold. ಕಷ್ಟೆ— the whooping cough. ಕೋವೆ— cough with dyspnoea, bronchitis. ಮಕ್ಕ— a catarrhal cough. —ಲಪ್ಪುನಿ to cough, hawk.

ತೆಕ್ಕು tekku, see ತೆಕ್ಕಿ.

ತೆಕ್ಕರೆ tekkarē, s. A cucumber, *Cucumis sativa*.

ತೆಕ್ಕರ್ಮೆ tekkarmē, s. A kind of ornament; also ಚಿಕ್ಕಿ. 2. see ತೆಕ್ಕರೆ.

ತೆಕ್ಕಳಿ tekkalē, see ತೆಕ್ಕರೆ.

ತೆಕ್ಕಾವುನಿ tekkāvuni, c. v. (of ತೆಕ್ಕುನಿ) To quench, put out, smother.

ತೆಕ್ಕಿ tekki, s. Teakwood, *Tectona grandis*. —ದಮರ the teak tree.

ತೆಕ್ಕುನಿ tekkuni (ತೆಕ್ಕ), v. n. To be extinguished. 2. to be calm, be pacified. ತೂ ತೆಕ್ಕಂಡೆ the fire is quenched. ಕೋಪ— anger to be pacified.

ತೆಕ್ಕೆ tekkē, see ಚಿಕ್ಕಿ. 2. see ಚಿಕ್ಕಿ.

ತೆಕ್ಕರೆ tekkerē, see ತೆಕ್ಕರೆ.

✓ತೆಗಲ್ teguḷu, s. A sprout, bud.

✓ತೆಗಲುನಿ teguluni (ತೆಗಲ್), v. n. To sprout, shoot, bud.

✓ತೆಗುನಿ teguni (ತೆಗ), v. a. To take.

✓2. to abuse, revile. ತೆಗೇ making a threatening noise.

ತೆಗೆಲುನಿ tegeluni, see ತೆಗಲುನಿ.

✓ತೆಗೆಲೆ tegelē, s. Abusing, reviling. —ತೆಗುನಿ to abuse.

✓ತೆಟ್ಟು teṭṭu, adj. Bad, wicked. 2. rotten, decayed; also ಕಟ್ಟು.

✓ತೆಟ್ಟಾವುನಿ teṭṭāvuni, c. v. (of ತೆಟ್ಟುನಿ) To cause to be damaged, corrupted or failed; also ಕಟ್ಟಾವುನಿ.

✓ತೆಟ್ಟುನಿ teṭṭuni (ತೆಟ್ಟು), v. n. To rot, decay, be damaged. 2. to become corrupt. 3. to fail; also ಕಟ್ಟುನಿ.

✓ತೆಡಿ tedi, *see* ತೆಡಿ.

✓ತೆಡಿಲ್ tedilu, *s.* Thunder, thunderbolt, thunderclap. ✓ಮಿಂಚಿ a flash of lightening. —ಕೊರೆ ಪುನಿ, —ಪೊರೆಲುನಿ, —ಮುರೆಸುನಿ to thunder. —ದರ್ಪನಿ, —ನೋಪುನಿ, —ಹಾಕುನಿ to be struck by lightening; to be thunderstruck.

ತೆನಾಸ್ tenasū, *see* ತೆನಸ್.

↓ತೆತ್ತಿ tetti, *s.* An egg.

ತೆತ್ತುನಿ tettuni (ತೆತ್ತ), *v. n.* To throb *or* distend, as the kidneys from accumulation of urine.

ತೆನ್ tenū, *see* ತೆನ್.

✓ತೆನ್ಕಾಯಿ, ತೆನ್ಕಾಯಿ tenūkāyi, tenkāyi, *s.* South. *adj.* Southern. 2. the Malabar province.

↓ತೆನಸ್ tenasū, *s.* Food, feeding.

ತೆನಿ teni, *see* ತೆನಿ.

ತೆನ್ನೆರೆ tenkere, *irregular gerund of* ತೆನ್ನಿನಿ.

✓ತೆಪ್ಪ teppa, *s.* A float, raft. 2. a shoal of fish. *adj.* Dense; *cf.* ಚಪ್ಪ. —ಕಟ್ಟುನಿ to make a float.

ತೆಪ್ಪರಿಗೆ tepparigē, *s.* A cloth-like substance which wraps round the base of the cocoanut branches.

ತೆಪ್ಪು teppu, *s.* The fibrous covering of certain nuts. 2. *see* ಕೆಪ್ಪು.

ತೆಪ್ಪೆ teppē, *see* ಕೆಪ್ಪೆ.

ತೆಬಟುನಿ tebaṭuni, *see* ತಬಟುನಿ.

ತೆಬಟೆ tebaṭē, *s.* A kind of fish.

↓ತೆಬ್ಬು tebbu, *s.* A bow string.

ತೆಬ್ಬುಬ್ಬು tebbubbu, *see* ತಬ್ಬಿಬ್ಬು.

ತೆಮತಿಗೆ tematigē, *see* ತೆಮತಿಸೆ.

ತೆಮ್ಮ temma, *see* ತೆಮ್ಮ.

ತೆಯಿ, ತೆಯ್ಯ teyi, teyya, *s.* Beating time in dancing.

ತೆಯ್ಯ teyya, *see* ದೆಯ್ಯ.

ತೆರಂಟೆ teraṅṭē, *see* ತೆರಂಟೆ.

ತೆರಕಯಿ terakayi, *s.* Breadth. 2. making way. *adj.* Broad, wide; *also* ತೆರಕಾಯಿ.

ತೆರಡುನಿ teraḍuni, *see* ತೆರೆಡುನಿ.

ತೆರಣ teraṇa, *see* ತ್ರಾಣ.

↓ತೆರವು terapu, *s.* Space, room.

ತೆರಸ್ terasū, *see* ತ್ರಾಸ್.

↓ತೆರಿಗೆ terigē, *s.* Taxes.

✓ತೆರಿಪಾವುನಿ teripāvuni, *c. v.* (of ತೆರಿಯುನಿ) To make known, communicate, inform. 2. to explain, expose.

✓ತೆರಿಪುನಿ teripuni, *see* ತೆರಿಯುನಿ.

✓ತೆರಿಯು teriya, *s.* A circular pad of wicker or straw, placed under a vessel to make it steady.

ತೆರಿಯು teriyu, *s.* A circle.

✓ತೆರಿಯುನಿ teriyuni (ತೆರಿ), *v. n.* To be known, understood, comprehended. *c. dat.* To understand. 2. to be able. 3. to feel, perceive, conceive. ಯೆಂಕ್ ತೆರಿಯುಂಡು I know, *or* I can. ಆಯಗ್ ತೆರಿಜಿ he did not know, he could not.

ತೆರುಂಟುನಿ teruṅṭuni, *see* ತೆರೆಂಟುನಿ.

ತೆರುವೆ teruvē, *see* ತೀರ್ವೆ.

ತೆರೆ terē, *see* ತೆರೆ.

ತೆರೆಕಾಯಿ terekāyi, *see* ತೆರಕಾಯಿ.

- ✓ ತೆರೆಡುನಿ tereḍuni (ತೆರೆಡ್), *v. n.* To be confounded, confused. | ✓ 2. to roll down.
- ತೆರ್ಪುನಿ terpuṇi (ತೆರ್), *v. a.* To separate. ತೆರ್ತದ್ ಪಾಡುನಿ to make one sit in a cross line as an outcaste at dinner. ತೆರ್ತ ದಾಪಿನಿ to keep separate; to interdict, excommunicate.
- ತೆರ್ಪೆ terpe, *s.* Sod thrown up by ploughing; *cf.* ತೇರ್ಪೆ.
- ತೆರ್ವೆ tervè, *see* ತೀರ್ವೆ.
- ✓ ತೆಲ್‌ಂಟುನಿ teluṅṅuni, *see* ತೆಳ್‌ಂಟುನಿ.
- ತೆಲವು, ತೆಲಾವು telavu, telāvu, *s.* A young *or* half grown cock.
- ✓ ತೆಲವುನಿ, ತೆಲಾವುನಿ telavuni, telāvuṇi (ತೆಲ, ತೆಲಾ), *v. n.* To go aside, make way. 2. to avoid, shun.
- ತೆಲಾಂಟ್ telāṅṅṭu, *s.* Coming beforehand.
- ✓ ತೆಲಿ teli, *s.* Gruel, rice water. | ✓ 2. *see* ಸೆಲಿ.
- ✓ ತೆಲಿಕೆ telikè, *s.* A laugh, smile, laughter. 2. ridicule, derision. ಮುಸುರು— a gentle smile.
- ✓ ತೆಲಿಪಾವುನಿ telipāvuni, *c. v.* (of ತೆಲಿ ಪುನಿ) To make laugh.
- ✓ ತೆಲಿಪುನಿ telipuni (ತೆಲಿ), *v. n.* To laugh, smile. *v. a.* To deride.
- ತೆಲಿಯಾವುನಿ teliyāvuni, *see* ಸೆಲಿಯಾ ವುನಿ.
- ✓ ತೆಲಿಯುನಿ teliyuni, *see* ಸೆಲಿಯುನಿ.
- ತೆಲು telu, *see* ತೆಲ್ಪು.
- ✓ ತೆಲುಂಗು, ತೆಲುಗು teluṅgu, telugu, *s.* Telugu.
- ✓ ತೆಲುಂಗೆ teluṅge, *s.* A Telugu man.
- ✓ ತೆಲುಂಟುನಿ teluṅṅuni, *see* ತೆಳ್‌ಂಟುನಿ.
- ✓ ತೆಲ್ಪು telpu, *s.* Thinness. *adj.* Thin, lean. 2. few, little.
- ✓ ತೆಲ್ಪುನಿ telpuṇi, *see* ತೆಲಿಪುನಿ.
- ✓ ತೆಲ್ಲವು, ತೆಲ್ಲಾವು tellavu, tellāvu, *s.* A thin, flat kind of cake, made of rice flour, *etc.*
- ✓ ತೆಲ್ಲುನಿ telluni (ತೆಲ್ಲ), *v. a.* To winnow, sift.
- ತೆಲ್ಲೆ tellè, *see* ಸೆಲ್ಲೆ.
- ✓ ತೆಲ್ಲೆನ tellena, *adj.* Thinnish; *cf.* ತೆಲ್ಲು.
- ✓ ತೆವಲ್ tevaly, *s.* Desire, wish. 2. attachment.
- ✓ ತೆಳ್‌ಂಟುನಿ teluṅṅuni (ತೆಳ್‌ಂಟ), *v. n.* To contract, shrivel. 2. to wither, grow thin.
- ತೆಳಿ teli, *see* ತೆಲಿ.
- ತೆಳಿಯುನಿ teliyuni, *see* ಸೆಲಿಯುನಿ.
- ತೇಂಕುನಿ tēṅkuni, *see* ಸೇಂಕುನಿ.
- ತೇಂಕೆ tēṅkè, *see* ಸೇಂಕೆ.
- ತೇರ್‌ಮುರ್ಕು, ತೇರ್‌ಮುರ್ಕು tēṅṅ-  
murku, tēkamurka, *s.* Cloying,  
palling, satiation.
- ತೇರ್‌ಕೆ tēka, *see* ಸೇರ್‌ಕೆ.
- ✓ ತೇಕೆ tēkè, *adj.* Brimful, up to the brim only. —ಅರಿ about three quarter seer of rice. —ಲಷ್ಟುನಿ to mete up only to the brim of a measure.
- ✓ ತೇರ್‌ಗ್‌ ತೇಗ್‌, *s.* Belching.
- ✓ ತೇರ್‌ಗುನಿ tēṅuni (ತೇರ್‌), *v. n.* To belch.
- ತೇಜ, ತೇಜಸ್ಸು tēja, tējassu, *s.* Lustre, light, splendour. 2. glory, fame.

- ತೇಜಿ tēji, s. A gift; *cf.* ಸೇಜ.
- ತೇಜಿ tēji, s. A horse of superior breed. *adj.* Swift, fast. 2. sharp, as a knife.
- ತೇಟ್ ತೆಟ್, s. The beard of grass; *cf.* ತೂಗು. *adj.* Pure, clear; glaring, downright. —ದಾಯಿ a tall man. —ಯಿಂಣೆ pure oil. —ಸುಳ್ಳು a glaring lie.
- ತೇಟಿಲ, ತೇಟ್ಲೆ ತೆಟಿಲ, ತೆಟಲ, s. A kind of vegetable, *Caladium nymphacifolium*.
- ತೇಟೆ ತೆಟೆ, *see* ಚೇಷ್ಟೆ. [vlg.]
- ತೇಡಯಿ ತೆಡಯಿ, s. A base woman, ತೇಡಾಯಿ ತೆಡಾಯಿ, *see* ತೇಡೆ.
- ತೇಡಿ ತೆಡಿ, *see* ಸೇಡಿ.
- ತೇಡು, ತೇಡೆ ತೆಡು, ತೆಡೆ, s. A slice, piece, as of a jack fruit; *cf.* ಸೇಡು.
- ತೇಡೆ ತೆಡೆ, s. A kind of fish. ಕಪ್ಪೆ—, ಬೆಂಗೊಡಿ—, ಬೊಲ್ಯ—, ಮಂಜಲ್—, ಮುಂಗುಲಿ— are its different species.
- ತೇಡೆಮುಳ್ಳು ತೆಡೆಮುಳ್ಳು, s. A kind of tree. —ಪರ್ವೆ the fruit of the same.
- ತೇಡಿ ತೆಡಿ, s. A day of the solar month.
- ತೇಪಂಗಾಯಿ ತೆಪಾಂಗಾಯಿ, *see* ತಪ್ಪಂಗಾಯಿ.
- ತೇಪಂಗೇಲ್ ತೆಪಾಂಗೇಲ್, s. Any article with an inclined surface.
- ತೇಪಕಲ್ಲ ತೆಪಾಕಲ್ಲ, s. A polishing stone, whetstone.
- ತೇಪಣೆ ತೆಪಾಣೆ, s. Rubbing, polishing, as a precious stone.
- ತೇಪಲೆ ತೆಪಾಲೆ, s. A kind of trough or bucket used for watering trees, *etc.*
- ತೇಪು ತೆಪು, s. Rubbing, whetting, polishing, as a precious stone. —ಕಲ್ಲ a polishing stone; a corundum. —ಸಾರೆ a polisher. —ಪಲಂಬು a whetting board. —ಪತ್ತಾವುನಿ to polish, cut, as a precious stone.
- ತೇಪುನಿ ತೆಪುನಿ (ತೇ), v. a. To throw water with a bucket or trough. 2. to irrigate. 3. to rub, polish.
- ತೇಬಟೆ ತೆಬಾಟೆ, *see* ತಬಟೆ.
- ತೇಮತಿಗೆ ತೆಮಾತಿಗೆ, *see* ಕೇಮತಿಗೆ.
- ತೇಮನ, ತೇಮಾನ ತೆಮಾನ, ತೆಮಾನ, s. Loss in assaying metals, waste caused by rubbing or polishing metals.
- ತೇಮಯಿ, ತೇಮೆ ತೆಮಯಿ, ತೆಮೆ, *see* ಸೇಮಯಿಹಡ್ಡೆ.
- ತೇಯ ತೆಯ, *see* ತೆಯ.
- ತೇರ ತೆರು, s. An idol-car. 2. the car-festival. —ವೈಷುನಿ to draw a car in procession.
- ತೇರ ತೆರು, s. Bark, rind, peel. —ಕಲೆಪಿನಿ, —ನೆಪ್ಪುನಿ, —ಲಕ್ಕಾವುನಿ, —ವೈಷುನಿ to peel, bark, flay. ತಾತದ— the peelings of cucumber.
- ತೇರಂಟೆ ತೆರಾಂಟೆ, s. A centipede, millepede.
- ತೇರಾಟೆ ತೆರಾಟೆ, s. A car festival.
- ತೇರು ತೆರು, *see* ತೇರ.
- ತೇರೆ ತೆರೆ, *see* ತೇರ.
- ತೇರೆದಮರ ತೆರೆದಮರ, s. The

marking-nuttree, *Semecarpus Anacardium*.

√ತೇರ್ಗಡೆ ತೆರ್ಗಡೆ, *s.* Settlement; conclusion; acquittal. 2. passing, as an examination.

ತೇರ್ಪೆ ತೆರ್ಪೆ, *s.* Mire sticking to a plough.

ತೇರ್ಬಿರಿದಿ ತೆರ್ಬಿರಿ, *s.* The street through which an idol-car is drawn; the car-street.

√ತೇಲ್ ತೆಲ್, *see* ತೇಲ್.

ತೇಲಾವುನಿ ತೆಲಾವುನಿ, *see* ತೆಲವನಿ.

√ತೇಲುನಿ ತೆಲುನಿ (ತೇಲ್), *v. n.* To float.

√ತೇವು ತೆವು, *s.* A kind of yam, *Arum colocasia; Calladium esculentum*.

√ತೇಳ್ ತೆಲ್, *s.* A scorpion. —ಸುಂಡಿ the hook of a chain, to which a coin *etc.* is suspended. —ಹಾಕುನಿ a scorpion to sting.

ತೈ ತಿ, *see* ತೈ.

ತೈನಾತಿ ತೆನಾತಿ, *s.* Being in one's charge *or* care. 2. a peon attending on a superior officer; an orderly.

√ತೈಪಿನಿ ತೆಪಿನಿ, *see* ತೈಪಿನಿ.

ತೈರಣೆ ತೆರಣೆ, *see* ತೈರಣೆ.

ತೈರುನಿ ತೆರುನಿ, *see* ತೆರುನುನಿ.

ತೈಲ್ ತೆಲ್, *s.* A money bag, purse.

ತೈಲ, ತೈಲೆ ತೆಲಾ, ತೆಲೆ, *s.* Oil, ointment.

ತೈಲಸ ತೆಲಸಾ, *see* ತೆಲೈಲಸ.

ತೈಲಿ ತೆಲಿ, *see* ತೈಲ್.

ತೊಂಕೆ ತೆಂಕೆ, *s.* Void, vacuum.

√ತೊಂಗೆ, ತೊಂಗೆಲ್ ತೆಂಗೆ, ತೆಂಗೆಲ್, *s.* A cluster of blossoms; a bunch of fruits, *etc.*

ತೊಂಡೆ ತೆಂಧೆ, *see* ತುಂಡೆ. 2. *see* ದೊಂಡೆ.

ತೊಂಡೆಕಲ್ಪು ತೆಂಧೆಕಲ್ಪು, *s.* The northern frontier of the Tulu land. ತೊಂಡೆಕಲ್ಪುಡ್ಡು ಕಾಸರ್ಗೋಡು ಕಡಪ್ಪ ಮುಟ್ಟು ತುಳು ದೇಶ the Tulu country extends from Tondēkalpu down to the ford of Kāsargōd.

ತೊಂಡ್ತಿನಿ ತೆಂಧ್ತಿನಿ, *see* ತೊಂಡ್ತಿನಿ.

ತೊಂದವ್ವೆ ತೆಂಧ್ವೆ, *s.* A tadpole.

√ತೊಂದರೆ ತೆಂಧರೆ, *s.* Entanglement, confusion. 2. perplexity, annoyance, trouble, vexation. 3. misfortune, distress.

√ತೊಂದುನಿ ತೆಂಧುನಿ (ತೊಂದ), *v. a.* To work hard, labour; *cf.* ಸೊಂಧುನಿ.

ತೊಂದುರು, ತೊಂದೊರು ತೆಂಧುರು, ತೆಂಧೊರು, *s.* A baking pan; a copper vessel for baking cakes by steam.

√ತೊಂದೆ ತೆಂಧೆ, *adj.* Big, distended. —ಬಂಜಿ a big belly. —ತುರಿ a tadpole. —ವಿಾನ್ a kind of fish.

√ತೊಂಬರ ತೆಂಧರಾ, *adj.* Abundant, much. *adv.* Heartily, freely. —ಉಣ್ಣಿನಿ to eat heartily.

ತೊಂಬಾಕ್ ತೆಂಧಾಕ್, *see* ತೆಂಧಾಕ್.

√ತೊಂಮೆ ತೆಂಧೆ, *s.* The lobe of the ear.

√ತೊಗರಿ, ತೊಗರೆ ತೆಂಧರಿ, ತೆಂಧರೆ, *s.* The pigeon-pea, *Cajanus*

*indicus*. -ಬೀಳಿ, -ಸಲಾಯಿ doll, split pigeon-pea.

ತೋಗಲ್ togaly, *see* ತುಗಲ್.

ತೋಗೊರಿ togori, *see* ತೋಗರಿ.

ತೊಜಂಕ್ tojanku, *see* ತಜಂಕ್.

ತೊಜಕೆ ತೊಜಕಡೆ tojakè, tojakadè, s. Malice. -ವಾತೆರುನಿ to talk maliciously; to give vent to malice.

✓ ತೊಜ್ಜಿ tojji, s. Itching, scratching. 2. the scum of water, collected into bubbles.

✓ ತೊಟೆ toti, s. An old woman.

✓ ತೊಟೆ tote, s. An old man.

✓ ತೊಟ್ಟಿ totti, s. A bucket, trough, tub.

✓ ತೊಟ್ಟಿಲ್ tottilu, s. A cradle, cot. -ಸಕ್ಕಿ a bat. -ಪಾಂತೆ a large kind of butterfly. -ತೂಂಕುನಿ to rock a cradle.

✓ ತೊಟ್ಟು tottu, s. 1. The stem or stalk of a leaf or fruit. 2. the nipple of a breast.

✓ ತೊಟ್ಟುನಿ, ತೊಟ್ಟುಣುನಿ tottuni, tottonuni (ತೊಟ್ಟಿ, ತೊಟ್ಟುಣ್), v. a. To embrace, hug, hold fast; cf. ತಟ್ಟುಣುನಿ.

✓ ತೊಟ್ಟೆ tottè, s. 1. A basket made of cocoon leaves. 2. a honeycomb; cf. ತಟ್ಟಿ. -ಕೊಂಗೂ a kind of crane. [trough.

ತೊಟ್ಟಯಿ tottrayi, s. A wooden

ತೊಟ್ಟಲೆ tottralè, s. A child in the cradle; also ತೊಟ್ಟಲೆಬಾಲೆ. -ಪೋಪಿನಿ a wife to return to her husband's house, with the new-born child.

✓ ತೊಡಂಬೆ todumbè, s. A cluster of flowers.

ತೊಡಂಕ್ toḍanku, s. A clasp, hook.

ತೊಡಕ್ toḍaku, s. Entanglement; obstacle, hinderance.

✓ ತೊಡಗುನಿ toḍaguni (ತೊಡಗ್), v. n. To begin, commence. 2. to undertake.

✓ ತೊಡಗಲ್ toḍagalu, s. Beginning, commencement.

ತೊಡಮಣೆ toḍamanè, s. Entertaining a son-in-law or a mother-in-law for the first time.

✓ ತೊಡರ್, ತೊಡರು toḍaru, toḍaru, s. Entanglement, obstacle.

ತೊಡಲೆ toḍalè, s. The funeral dinner. 2. hardship, trouble. -ದ ನುಷ್ಟು food earned with hardship.

ತೊಡಿ toḍi, *see* ತೊಡು.

✓ ತೊಡಿಗಿ toḍigè, s. 1. Clothes, dress. 2. ornaments. 3. avidity, eagerness.

ತೊಡು, ತೊಡುವೆಲ್ toḍu, toḍuvèlu, s. Greediness. ತೊಡುವೆಲೆ a greedy man.

ತೊಡೆ toḍè, *see* ತುಡೆ.

✓ ತೊಡೆಪುನಿ toḍepuni (ತೊಡೆ), v. a. To anoint. 2. to paint. 3. to smear, rub.

ತೊಡೆವಾಳ್ toḍevālu, s. A bubo.

✓ ತೊಡ್ಡುವೆ toḍḍuvè, s. 1. A large bee. 2. a beehive, honeycomb. 3. a lump of musty flour. -ಕಟ್ಟುನಿ to build a beehive; to become musty. -ನೆಷ್ಟುನಿ to extract honey from a beehive.

✓ತೊಡ್ಡೆ toddè, *s.* A large kind of  
bee. 2. its hive; *cf.* ತೊಡ್ಡುವೆ.

ತೊಡ್ಡೆಲ್ toddèly, *s.* Greediness.  
× 2. a large bee.

ತೊಡ್ಡೆಲಿ toddèli, *see* ತೊಡ್ಡಿ.

ತೊಡ್ಡೆಲೆ, ತೊಡ್ಡೆಲೆ toddèle, todtele,  
*s.* A greedy man.

ತೊಡ್ಡಿ ನಿ todṭini, *s.* A greedy  
woman.

↓ತೊತ್ತು tottu, *s.* A maid servant.

✓ತೊದಲೆ todale, *s.* A stammerer.

✓ತೊದಳೆ todalè, *s.* Stammering.  
2. indistinct pronunciation.  
3. untruth. —ಪಾತೆರುನ to stam-  
mer; to lisp; *cf.* ದವಲುನ.

ತೊದುಂಕರ todunkara, *see* ತಿಡ್ಂಕರ.

ತೊದುಂಗೈಲ್ todungeily, *s.* Long-  
ing, eagerness.

ತೊದುಪು todupu, *s.* A vain hope  
*or* desire. [ಯುನ.

ತೊಪ್ಪಳಿಪುನಿ toppalipuni, *see* ತಪ್ಪೆಲಿ

ತೊಪ್ಪಿ toppi, *s.* A cap, hat.

ತೊಪ್ಪು toppu, *see* ತಪ್ಪು.

↓ತೊಯಳಿ toyali, *s.* A washer-  
woman.

ತೊಯಿಪುನಿ toyipuni, *see* ತೊಪ್ಪುನಿ.

ತೊಯಿಲ toyila, *see* ತೊಲ್.

↓ತೊಯಿಲಿ toyili, *see* ತೊಯಳಿ.

ತೊರ tora, *see* ಸ್ವರ.

ತೊರಂಗ್ toraṅgu, *see* ತುರುಂಗ್.

ತೊರಕೆ torakè, *s.* A large flat  
seafish, a skate, thornback.  
ಪಕ್ಕಿ—, ಪಿಲಿ— different species of  
thornback.

ತೊರಗೆ toragè, *see* ಸೊರಗೆ.

ತೊರಣ toraṇa, *see* ತೊರಣ.

✓ತೊರಪುನಿ torapuni, *v. a.* To wash  
superficially. | 2. to flatter.  
3. to heal a disease by incan-  
tations, fumigation, *etc.*; *also*  
ತೊರತೆದಪ್ಪುನಿ.

ತೊರಲಿ torali, *see* ತರೊಳಿ.

✓ತೊರಲೆ toralè, *s.* The mucus of  
the nose.

ತೊರಿಪುನಿ toripuni, *see* ತೊರ್ಪುನಿ.

↓ತೊರೆಲ್ torely, *s.* Abandonment.

✓ತೊರೆವುನಿ torevuni (ತೊರೆ), *v. a.* To  
abandon, give up.

ತೊರ್ಕಲಿಯುನಿ torkaliyuni, *see* ಸೊ  
ಕೆಲನ.

ತೊರ್ಕುನಿ torkuni (ತೊರ್ಕ), *v. a.* To  
play. 2. *see* ಸೊರ್ಕುನಿ.

ತೊರ್ಕೆಲ್ torkely, *see* ಸೊರ್ಕೆಲ್.

✓ತೊರ್ಪು torpu, *s.* A kick.

✓ತೊರ್ಪುನಿ torpuni (ತೊರ್), *v. a.* To  
kick. 2. to tread.

ತೊಲ್‌ಂಬೆ tolumbè, *see* ತೊಲುಂಬೆ.

ತೊಲಂಗ್ tolaṅga, *see* ತೋಳಂಗ್.

✓ತೊಲಗುನಿ tolaguni (ತೊಲಗ್), *v. n.*  
To depart, move away; to  
leave, forsake, desert.

ತೊಲಾಧಾರಿ tolādhāri, *s.* A weigher.

✓ತೊಲಿಕೆ tolikè, *s.* The skin, bark,  
rind.

ತೊಲುಂಕುನಿ toluṅkuni, *see* ದೊಲಂ  
ಕುನಿ.

ತೊಲುಂಬೆ tolumbè, *s.* A bunch,  
cluster.

✓ತೊಲುವೆ toluvè, *s.* A hole. —ತೋ  
ಡುನ to bore a hole.

ತೊಲೆ tolè, *s.* The weight of a  
rupee. 2. a beam, log.

ತೊಲ್ಕೆಲ್ tolkely, *see* ಸೊರ್ಕೆಲ್.

- ✓ ತೊಲ್ಪುನಿ tolpuni (ತೊಲ್), *v. a. & n.*  
 ✓ To prick. 2. to open, as a  
 boil. 3. to split, as a tender  
 cashew nut.  
 ತೊಲ್ಪು tollu, *s.* Substance, pro-  
 perty. —ಕುಡ್ಪುನಿ to dissipate.  
 ತೊಲ್ಪುನಿ tolluni (ತೊಲ್ಲ್), *v. a.* To  
 pluck out, as hair, feathers,  
*etc.*  
 ✓ ತೊಳಚಿ tolaçi, *see* ಪುಲಚಿ.  
 ತೊಳಂಬೆ, ತೊಳುಂಬೆ tolimbè, tolum-  
 bè, *see* ತೊಲುಂಬೆ.  
 ✓ ತೊಳಿಲ್ toliḷu, *s.* Trade, business.  
 2. *see* ತೊಯಳ.  
 ✓ ತೊಳು tolu, *s.* A hole. *adj.*  
 Empty.  
 ತೊಳುಂಕುನಿ toluṅkuni, *see* ದೊಲಂ  
 ಕುನ.  
 ತೊಳೆ tolè, *see* ತೊಲೆ.  
 ತೊಳ್ಳೆ tolkè, *see* ಚೋಲೆ, ತೊಲಕೆ.  
 ತೊಳ್ಳುನಿ tolluni, *see* ತೊಲ್ಪುನಿ.  
 ✓ ತೊಳ್ಳೆ tollè, *see* ದೊಳ್ಳು.  
 ✓ ತೊಪ್ಪುನಿ toipuni (ತೊಪ್ಪ), *v. a.* ✓ To  
 ✓ strike, beat. ✓ 2. to wash, as  
 clothes.  
 ತೊಂಬು toimbu, *adj.* Large, tall.  
 2. fat, stout.  
 ತೊಲ್ಲ್ toily, *s.* Plenty, abun-  
 dance.  
 ತೊಂಕು tōṅku, *see* ತೋಕು.  
 ತೊಂಕುನಿ tōṅkuni, *see* ನೋಂಕುನಿ.  
 ತೊಂಕೆ tōṅkè, *see* ದೊಂಕೆ, ತೊಂಗೆ.  
 ತೊಂಕೆಲ್ tōṅkelu, *see* ತೋಕೆ.  
 ತೊಂಗೆ tōṅgè, *see* ತೊಂಗೆ.  
 ತೊಂಬೆ tōmbè, *see* ಸೊಂಬು.  
 ತೊಂಬುರ್ tōmbu, *see* ತುರುಂಬು.

- ತೋಕು tōku, *s.* Danger, risk.  
 ✓ ✓ 2. collision.  
 ತೋಕುಲು tōkulu, *see* ತೋಕೊಲು.  
 ✓ ತೋಕೆ, ತೋಕೆಲ್ tōkè, tōkelu, *s.*  
 A slope, declivity. *adj.* Se-  
 cluded, retired.  
 ತೋಕೊಲು tōkolu, *s.* A kind of  
 bait.  
 ತೋಕ್ಯಾಳೆ tōkkāḷè, *see* ನೋಕೆಲ್.  
 ✓ ತೋಜಾವುನಿ tōjāvuni, *c. v.* (of  
 ತೋಜುನಿ) To show, point out.  
 ✓ ತೋಜುನಿ tōjuni (ತೋಜೆ), *v. n.* To  
 appear, be seen. *c. dat.* To  
 seem, think. ತೋಜಂದೆಪೋಪಿನಿ  
 to disappear, vanish; to  
 miss.  
 ✓ ತೋಟೆ tōṭa, *s.* A garden, orchard,  
 plantation. —ದಾಯೆ a garden-  
 er, planter. ಕಾಪಿ a coffee  
 plantation. ತಾರೆದ a cocoa-  
 nut garden.  
 ✓ ತೋಟೆ ತೊತಿ, *s.* A scavenger;  
 a sweeper.  
 ✓ ತೋಟೆಗೆ ತೊತಿಗೆ, *s.* A class of  
 Brahmins, working in planta-  
 tions.  
 ತೋಟು tōṭu, *see* ಚೋಟು.  
 ತೋಡ tōḍa, *s.* Faintness exhaus-  
 tion. 2. *see* ತೋಡು. —ಬೂರುನಿ  
 to be exhausted.  
 ✓ ತೋಡಂಗೆಲ್ tōḍaṅgelu, *adj.* Scoop-  
 ed, burrowed.  
 ತೋಡಮರಯಿ tōḍamarayi, *s.* A  
 trough scooped out of a single  
 log of wood.  
 ತೋಡಾವುನಿ tōḍāvuni, *c. v.* (of ತೋ  
 ಡುನಿ) To cause to dig, to have  
 dug.



- ✓ ತೋಡು tōḍu, *s.* A drain, sewer, gutter. 2. a brook, water-course, canal.
- ✓ ತೋಡುನಿ tōḍuni (ತೋಡೆ), *v. a.* To dig, burrow, mine. ಸುವೆಲ್—to dig *or* sink a well.
- ತೋಡ್ತಿನಿ tōḍtini, *see* ತೋಡ್ತಿನಿ.
- ತೋಣಣ tōṇa, *see* ಸೋಣಣ.
- ತೋತ್ರ ತೋತ್ರ, *see* ಸೋತ್ರ.
- ತೋಪಣ ತೋಪಣ, *s.* A drain *or* opening on the border of a garden to let out rain water; *cf.* ಸೋಪಣ.
- ತೋಪಿ tōpi, *see* ತೋಪಿ.
- ✓ ತೋಪು tōpu, *s.* ✓ A grove, clump of trees. 2. a cannon. ✓ 3. a red coloured cloth. *adj.* Red. —ಶೀಲೆ a female's garment of red colour.
- ತೋಪೆಲ್ tōpēḷ, *see* ತೋಪೆ.
- ತೋಪ್ರ, ತೋಬ್ರ ತೋಪ್ರ, ತೋಬ್ರ, *s.* A gram-bag for horses.
- ತೋಬ ತೋಬ, *s.* A fault, crime. —ತೋಬ ಆವಿನಿ to be harassed, *or* defeated. —ಪಣ್ಣಿನಿ to plead guilty.
- ತೋಬೆ, ತೋಬೆಲ್ ತೋಬೆ, ತೋಬೆಲ್, *adj.* Big, large. —ಬಂಜಿ a pot-belly.
- ತೋಮ ತೋಮ, *see* ಸೋಮ. 2. ಸೋಮ.
- ತೋಮರ ತೋಮರ, *s.* An iron crow. 2. an arrow. 3. a javelin.
- ತೋಯ ತೋಯ, *s.* Water.
- ✓ ತೋಯಿಪುನಿ ತೋಯಿಪುನಿ, *see* ತೋಯಿಪುನಿ.
- ✓ ತೋರ ತೋರ, *s.* Stoutness, thickness. *adj.* Thick, stout, large.
- ✓ ತೋರಣ ತೋರಣ, *s.* A festoon of leaves, flowers, *etc.* hung over a doorway *or* across the highway, a triumphal arch. —ಕಟ್ಟುನಿ to put up a triumphal arch.
- ✓ ತೋರಿಕೆ, ತೋರಿಗೆ ತೋರಿಕೆ, ತೋರಿಗೆ, *s.* Appearance, show, exhibition.
- ✓ ತೋರು ತೋರು, *s.* Leaking.
- ✓ ತೋರುನಿ ತೋರುನಿ (ತೋರು), *v. n.* To leak, ooze, run. 2. *see* ತೋರುನಿ.
- ತೋಲು ತೋಲು, *see* ತೋಲು.
- ✓ ತೋಲ್ಪುನಿ ತೋಲ್ಪುನಿ, *see* ಸೋಲ್ಪುನಿ.
- ತೋವಾಳೆ ತೋವಾಳೆ, *s.* A cultivator, gardener.
- ತೋವು ತೋವು, *see* ಸೋವು.
- ✓ ತೋವೆ ತೋವೆ, *s.* Boiled pigeon-peas.
- ತೋಷ ತೋಷ, *s.* Joy, delight, pleasure.
- ತೋಷೆಖಾನೆ, ತೋಷಾನೆ ತೋಷೆಖಾನೆ, ತೋಷಾನೆ, *s.* A treasury.
- ತೋಳ್ ತೋಳ್, *see* ತೋಳ್.
- ✓ ತೋಳ್ ತೋಳ್, *s.* ✓ The arm. 2. ✓ a wolf; *also* ತೋಳ್ತು. —ಬಲ strength of arm. —ಸರಿಗೆ an ornament worn on the arm. —ಬೀಜುನಿ to wave the arm.
- ✓ ತೋಳಂಗ್ ತೋಳಂಗ್, *s.* Shaking of the arm.
- ತೋಳು ತೋಳು, *s.* A beam.
- ತೋಳೆ ತೋಳೆ, *see* ತೋಳೆ.
- ತೋಯ್ ತೋಯ್-, *see after* ತೋಯ್.
- ತೌ- tೌ-, *see* ತೌ-.
- ತೌಂಟುನಿ ತೌಂಟುನಿ (ತೌಂಟೆ), *v. a.* To shake, wave.

- ತೌಕು touku, *see* ತಬಕ.
- ತೌಜಿ touji, *see* ತಾವಜಿ.
- ತೌಡ touda, *see* ತೌಡು.
- ತೌಡಂಗಿ toudangè, The creeper  
*Asparagus sarmentosus*
- √ತೌಡು toudu, s. Bran, husk. —ಬಣ್ಣ  
brown, ruddy colour. —ಕಂ  
ದೊಡಿ a kind of viper.
- ತೌಡುಗೋಳಿ toudugōli, s. A kind  
of wild fig tree.
- ತೌತಿ touti, *see* ದೌತಿ.
- √ತೌತಿ toutè, s. A cucumber.
- √ತೌರುನಿ touruni (ತೌರ್), v. a. To  
strip off, as the leaves of a  
tree *etc.*, to remove.
- ತೌರ್ಯ, ತೌರ್ಯ tourya, s. Music.
- ತೌಲಿ, ತೌಲಿ touli, touli, *see* ಚವಲಿ.
- ತ್ರಾಣ trāṇa, s. Power, strength,  
ability. —ದಾಯಿ a strong  
man.
- ತ್ರಾಣಿಕೆ trāṇike, s. A strong man.
- ತ್ರಾಸ್ trāsya, s. A balance, pair  
of scales.
- ತ್ರಾಹಿ trāhi, *imperat.* Nourish,  
protect (*poetic*).
- ತ್ರಿಕಡು trikaḍu, s. A medicine  
composed of three ingredients  
(ಯಡ್ಡೆಮುಂಜ್ಜಿ, ಇಸ್ಪಿಲಿ, ಸೂಂಟಿ).
- ತ್ರಿಕರಣ trikarana, s. Thought,  
word and deed.
- ತ್ರಿಕಾಲ trikāla, s. Morning, noon  
and night. 2. past, present,  
and future tenses.
- ತ್ರಿಕೋಣa trikōṇa, s. A triangle.  
*adj.* Triangular.
- ತ್ರಿಗುಣa triguṇa, s. The three  
qualities, *i. e.*, truth, passion,

- and ignorance. *adj.* Three-  
fold, treble.
- ತ್ರಿಜಾಯಿ trijāyi, s. A third part.
- ತ್ರಿತೀಯ tritīya, *adj.* Third. —ವಿ  
ಭಕ್ತಿ the instrumental case.
- ತ್ರಿದಿವ tridiva, s. Heaven.
- ತ್ರಿನಾಮa trināma, s. The secta-  
rian mark worn on the fore-  
head by Vaishnavaits.
- ತ್ರಿಫಲa triphala, s. Three kinds of  
fruits, *i. e.* ಅಲ್ಪೆ, ನೆಲ್ಪೆ, ಕಾಂತಿಕಾಯಿ,  
used in medicine.
- ತ್ರಿಭುವನa tribhuvana, s. The three  
worlds, heaven, earth and  
hell.
- ತ್ರಿಮರa trimara, s. A holy tree;  
*also* ತಿರುಮರ.
- ತ್ರಿಮೂರ್ತಿa trimūrti, s. The Hindu  
triad, Brahma Vishṇu, and  
Śiva.
- ತ್ರಿಮೂಲa trimūla, s. Three kinds  
of medicinal roots.
- ತ್ರಿಯೇಕa triyēka, *adj.* Triune.
- ತ್ರಿಲಿಂಗa trilinga, s. The three  
genders, namely: masculine,  
feminine, and neuter.
- ತ್ರಿಲೋಕa trilōka, *see* ತ್ರಿಭುವನ.
- ತ್ರಿವರ್ಗa trivarga, s. The three  
human objects, namely: love,  
duty, and wealth.
- ತ್ರಿವಿಕ್ರಮೆa trivikrame, s. A name  
of Vishṇu.
- ತ್ರಿವಿಧa trividha, s. Three kinds.  
*adj.* Threefold.
- ತ್ರಿವುಡೆa trivudè, s. A kind of metre.
- ತ್ರಿಶೂಲa trishūla, s. The trident of  
Śiva.

ತ್ರೇತಯುಗ trētayuga, s. The second or silver age of the world.

ತ್ರೈಲೋಕ್ಯ treilōkya, see ತ್ರಿಭುವನ.

ತ್ವಕ್ಕ್ tvakky, s. The skin; the rind, bark, as of fruits, trees, etc.

ತ್ವರಿತ tvarita, s. Haste, speed, quickness.

## ಥ

ಥ tha, The thirtieth letter of the alphabet.

ಥಗ್ಡೆ thagudē, see ಧಗಡಿ.

ಥಟಾಲ thatāla, s. The sound of an unexpected slap.

ಥಟ್ಟ್ಠ thatṭṭu, see ತಟ್ಟೆ.

ಥಟ್ಟನೆ thatṭṭanē, see ತಟ್ಟನೆ.

ಥಟ್ಟಿ thatṭi, see ತಟ್ಟಿ.

ಥಟ್ಟುಗ thatṭuga, see ತಟ್ಟುಗ.

ಥಟ್ಟಿತರಕ್ thatṭetaraku, s. Household furniture.

ಥರ thara, see ತರ.

ಥಳ thala, see ತಳ.

## TH

ಥಳಥಳ thalathala, see ತಳತಳ.

ಥಾಂಟುನಿ thāṇṭuni, see ತಾಂಟುನಿ.

ಥಾಟು thāṭu, s. Gaiety, mirth, festivity.

ಥಾಟುನಿ thāṭuni, see ತಾಂಟುನಿ.

ಥಾಟಿ thāṭē, see ತಾಟಿ.

ಥಾಡುನಿ thāḍuni, see ತಾಡುನಿ.

ಥಾಡೆ thāḍē, s. An ox that gores.

ಥಾಣೆ thāṇē, see ತಾಣ.

ಥಾಸ thāsa, s. Heat, burning.

2. inflammation, fever. 3.

anguish, distress.

ಥೇಡಿ thēdi, see ನೇಡಿ.

## ದ

ದ da, The thirty-first letter of the alphabet.

ದಂ dam, see ದಾಮ್.

ದಂಕಾವುನಿ dañkāvuṇi, c. v. (of ದಂಕುನಿ) To cause to kick, etc.

ದಂಕಿಯುನಿ dañkiyuṇi, see ದಂಕ್ಯುನಿ.

ದಂಕುನಿ dañkuni (ದಂಕ್), v. a. To kick, or throw with the foot, as a ball. 2. to despise, treat

## D

with contempt. 3. to flaunt, strut. ದಂಕದ ಪಾತೆರುನಿ to speak defiantly. ಬೆಮೆ— to mock at fear. ಹಿರಿಘಾಕುಳಿನ್ ದಂಕೆರೆ ಆವಂದೆ elders should not be despised.

ದಂಕ್ಯುನಿ dañkyuṇi (ದಂಕ್), v. n. To crow lustily, as a cock. 2. mucus to discharge from the nose; to suffer from catarrh.

ದಂಗೆ daṅgu, *s.* The arm.

ದಂಗೆ daṅga, *see* ದಂಗೆ.

ದಂಗೆವು daṅgāvuni, *see under* ದಂಗೆ.

↓ದಂಗೆವು daṅgāvuni, *c. v.* (of ದಂಗೆ) To cause to bend, bow.

ದಂಗೆ daṅgi, *see* ದಂಗೆ.

↓ದಂಗೆ, ದಂಗೆದಿ daṅgi, daṅgidi, *adj.* Bent, inclined. —ಮರ a bent tree. ಪ್ರಾಯ— bent with age; old, infirm; *cf.* ದಂಗೆನಿ.

ದಂಗೆ daṅgu, *see* ದಂಗೆ.

↓ದಂಗೆ daṅguni (ದಂಗೆ), *v. n.* To bend, incline.

ದಂಗೆ daṅgē, *s.* Rebellion, mutiny. —ಮೆಚ್ಚುನಿ, —ಲಕ್ಕಾವುನಿ to rebel.

↓ದಂಗೆ daṅgely, *adj.* Bent, inclined. *s.* Bending, inclination.

↓ದಂಗೆ daṅṅu, *s.* The stalk of certain grains and vegetables. 2. any pot-herb, as spinach, *etc.*

ದಂಗೆವು daṅgāvuni, *c. v.* (of ದಂಗೆ) To cause to stumble, trip. 2. to give offence.

↓ದಂಗೆ daṅṅuni (ದಂಗೆ), *v. n.* ↓To stumble. *v. a.* To throw with the foot, as a ball. ದಂಗೆದಿ ಬೂರುನಿ to stumble; to be offended.

↓ದಂಗೆ daṅṅē, *s.* A walking staff, stick.

ದಂಗೆ daṅṅu, *s.* A spring of water.

↓2. an army. —ತೀರ್ಥ a sacred bathing place near Udapi. —ದಾಯಿ a soldier. —ನಾಯಕೆ a

general. ನೀರಿನ— a spring of water. —ಕಟ್ಟುನಿ to levy an army. —ಸಾಗಿಯುನಿ to go to war.

↓ದಂಗೆ daṅṅu, *s.* ↓The stalk, as of a plantain leaf. 2. an oar, paddle. —ಬೀರುನಿ, —ಮೈಪುನಿ to row, paddle.

↓ದಂಡ daṇḍa, *s.* A staff, stick; *also* ದಂಡಕೋಲು. 2. punishment, fine. 3. obeisance, salutation; *also* ದಂಡವತ್ತೆ. 4. loss, waste. —ಕಾಪ್ಪು an ascetic's staff. —ದಾಯಿ a worthless fellow. —ನೀತಿ polity; ethics. —ಆಪಿನಿ to become worthless; to be wasted. —ಕೊಪ್ಪಿನಿ to pay fine or damages. —ಮೆಚ್ಚುನಿ to waste.

ದಂಡಕ daṇḍaka, *s.* A sort of metre. 2. the name of a forest mentioned in the Rāmāyaṇa.

ದಂಡನೆ daṇḍanē, *s.* Punishment, pain, torment. ಬೇಡ— penance, mortification.

ದಂಡನೆ daṇḍasū, *s.* A blacksmith's tongs; a large pair of pincers.

ದಂಡಿ daṇḍi, *s.* A mace-bearer. 2. an ascetic.

ದಂಡಿಗೆ daṇḍigē, *s.* A kind of open palanquin. 2. a palanquin pole. 3. a sunbeam.

ದಂಡಿವುನಿ, ದಂಡಿಸುನಿ daṇḍivuni, daṇḍisuni (ದಂಡಿ), *v. a.* To punish. 2. to mortify, as the body.

ದಂಡಿಯಾವುನಿ daṇḍiyāvuni, *c. v.* (of ದಂಡಿಯುನಿ) To cause to stretch

out the hand, as by offering to give something, to offer; *also* ಪಂಚ್ಯಾವನಿ.

ದಂಡಿಯುನಿ danḍiyuni (ದಂಡಿ), *v. a.*

To put forth, stretch the hand to receive anything; *also* ಛಂಚ್ಯುನಿ.

ದಂಡೆ danḍè, *s.* Ornament worn on the arm. 2. a dam, mound, bank, bar. 3. the back of a pial. —ಮರ a log of wood placed across the brink of a well to stand upon.

ದಂಡೈ danḍyè, *see* ದಂಡಿಸೆ.

ದಂತೆ danta, *s.* A tooth, tusk. 2. ivory.

ದಂತಾವಳೆ, ದಂತಿ dantāvalè, danti, *s.* An elephant.

ದಂತೈ dantya, *adj.* Dental.

ದಂಪತಿ dampati, *s.* A married couple. 2. a household. —ತೈ, *see* ದಾಂಪತೈ. —ಘಜೆ adoration or honour paid to a married couple.

ದಂಬ damba, *see* ಡಂಭ. 2. *see* ದಂಮ.

ದಂಬಟೆ dambaṭi, *see* ತಂಬಟ.

✓ದಂಬಡಿಗೆ dambadigè, *s.* Delight, pleasure. 2. love, good will. 3. acquiescence. 4. persuasion. —ಮಳ್ಳುನಿ, *see* ದಂಬಡಿಪನಿ.

✓ದಂಬಡಿಪುನಿ, ದಂಬಡಿಯುನಿ, ದಂಬಡಿ ಸುನಿ dambadipuni, dambadiyuni, dambadisuṇi (ದಂಬಡಿ), *v. a.* To please, delight. 2. to reconcile, appease, bring to acquiescence. 3. to persuade, convince.

ದಂಬಡೆ dambadè, *see* ತಂಬಟ.

ದಂಬಡ್ಯುನಿ dambadyuni, *see* ದಂಬಡಿಪನಿ.

ದಂಬತ್ತಿ dambatti, *see* ದಂಪತಿ.

ದಂಬಿಲ dambila, *see* ತಂಬಿಲ.

ದಂಬು dambu, *see* ದಂಮು.

ದಂಬುಡಿ dambudi, *s.* A pie.

ದಂಬುಳಿ, ದಂಬೊಳಿ dambuli, damboli, *s.* A thunder bolt.

✓ದಂಬೆ dambè, *s.* The hollow slip of a palm or bamboo used as a drain.

ದಂಬೆಲ್ dambel, *see* ದೆಂಬೆಲ್.

ದಂಭ dambha, *see* ಡಂಭ.

ದಂಮ damma, *see* ಧರ್ಮ.

✓ದಂಮ damma, *adj.* Left. 2. *see* ದಪ್ಪ. —ಕೈ the left hand. —ಕೈ ತಾಯೆ a left-handed man.

ದಂಮಂತೆ, ದಂಮಯಂತೆ dammantè, dammayantè, *see* ದಮಯಂತಿ.

ದಂಮಯ dammaya, *s.* An humble mode of entreaty; craving mercy or indulgence; *also* ದಂಮಯದಕ್ಕಯ. —ಪಣ್ಣೆನಿ to crave mercy. —ಪಾಡುನಿ to entreat, importunate, dun.

ದಂಮಾರ್ dammāru, *see* ದಾಮರ್.

ದಂಮಾರೆ dammāre, *see* ಚಂಮಾರೆ.

ದಂಮು dammu, *s.* Breath, hard breathing. —ಕಸರತೈ gymnastics. —ಕಟ್ಟುನಿ to hold one's breath; to be silent. —ಸತ್ತುನಿ to hold one's breath. —ಪಾರುನಿ to die. —ಬುದ್ಧಿನಿ to breathe; to sigh. —ಮುಕ್ಕುನಿ to breathe in. —ವೈಘನಿ breathe hard; to smoke.

ದಂಮುಡಿ dammudi, *see* ದಂಬುಡಿ.

ದಂಷ್ಟ್ರ daṁśhṭra, *s.* A tusk, fang, large canine tooth. —ಕರಾಳಿ a person having projecting teeth; a demon so called.

ದಂಶ, ದಂಸ daṁśā, daṁsa, *s.* A gadfly. 2. a bee. 3. *see* ಧ್ವಂಸ.

ದಕ್ಕದಿಕ್ಕ dakkūdikka, *adv.* Soon, quickly.

ದಕ್ಕ dakka, *s.* Trouble. —ತಿಕ್ಕುನಿ to get into trouble.

ದಕ್ಕತಿ dakkati, *s.* Possession, control. 2. appropriation. 3. digestion. —ಆಪಿನಿ to be appropriated; to be digested.

ದಕ್ಕಾ dakkā, *s.* Weight. 2. Difficulty. —ದೀಪಿನಿ to place a weight upon anything; to press; to condense.

ದಕ್ಕಾವುನಿ dakkāvuni, *c. v.* (of ದಕ್ಕುನಿ) To cause to throw, expel. *v. n.* To place a weight upon anything.

ದಕ್ಕಾವೊಣುನಿ dakkāvōṇuni, *refl. v.* (of ದಕ್ಕಾವುನಿ) To retain, digest anything eaten. 2. to misappropriate successfully. 3. to carry a load *or* burden. 4. to take charge of.

ದಕ್ಕಿತ dakkita, *see* ದಕ್ಕತಿ.

ದಕ್ಕುನಿ dakkuni (ದಕ್ಕು), *v. a.* To cast out, throw away, expel. 2. to reject; *also* ದಕ್ಕುಡುನಿ. *v. n.* *see* ದಕ್ಕುನಿ. ದಕ್ಕುಡ್‌ಪೋಪಿನಿ to be thrown away, lost. ಬಿಡಿ to shoot.

ದಕ್ಕೆ dakkē, *s.* A quay, pier, embankment. 2. *see* ಡಕ್ಕೆ.

ದಕ್ಕೊತಿ dakkoti, *see* ದಕ್ಕತಿ.

ದಕ್ಕಾವುನಿ daksāvuni, *c. v.* (of ದಕ್ಕುನಿ) To bring into another's possession. *v. a.* To defend, retain, *or* appropriate to one's self what belongs to another; *also* ದಕ್ಕಾವೊಣುನಿ.

ದಕ್ಕುನಿ daksuni (ದಕ್ಕು), *v. n.* To be retained, digested, as food medicine, *etc.* 2. To be misappropriated successfully.

ದಗ್ಗಡಿ dagūḍi, *s.* A rogue, impostor. 2. a termagant, vixen.

ದಗ್ಗ daga, *see* ದಗ್.

ದಗ್ಗಣಿ dagaṇē, *s.* An amazon, masculine woman. *adj.* Bold, masculine. 2. ill-tempered. —ಬಾಯಿ an aggressive *or* quarrelsome tongue *or* temper.

ದಗ್ಗದಗ್ಗ, ದಗ್ಗಬಗ್ಗ dagadaga, dagabaga, *adv.* Brightly. —ಅರ್ಲುನಿ to blaze.

ದಗ್ಗರೆ dagarē, *s.* A funeral drum; *also* ದಗ್ಗರೇಪೋಲು.

ದಗ್ಗಲ್‌ಬಾಜಿ dagalūbāji, *s.* A rogue, cheat, impostor. 2. roguery, dishonesty, imposture.

ದಗ್ಗಲೆ dagalē, *s.* A coat; livery. —ವಾಡುನಿ to put on a livery.

ದಗ್ಗಸ್ ದಾಗಸು, *s.* Corn, grain in general.

ದಗ್ಗೆ dagē, *s.* Deceit, trickery, imposture. —ಗಾರೆ, —ತಾಯಿ a deceiver, impostor. —ಮಕ್ಕುನಿ to deceive, cheat; to disappoint.

ದಗ್ಗ, ದಗ್ಗನೆ dagga, dagganē, *adv.* Suddenly. —ಅರ್ಲುನಿ to blaze up suddenly.

- ದಚ್ಚ dačča, *see* ಪಟ.
- ದಚ್ಚಣೆ daččanè, *see* ಪಕ್ಕೆನೆ.
- ದಜ್ಜುನಿ dajjuni, *see* ಪರ್ಜುನಿ.
- ✓ದಟ data, *s.* Thickness. 2. coarseness. 3. closeness. *adj.* Thick, stout, coarse. 2. close.
- ದಟಾಯಿಸುನಿ daṭāyisuni (ಪಟಾಯಿಸು), *v. a.* To fix, make firm.
- ✓ದಟ್ಟಿ datti, *s.* A waist-band.
- ✓ದಟ್ಟಿಯುನಿ, ದಟ್ಟುನಿ dattiyuni, daṭṭiyuni (ಪಟ್ಟಿ), *v. a.* To rub out, obliterate, wash off. *v. n.* To be dense, crowded.
- ದಡ್ dadḍu, *see* ಪಡ್ಡೆ.
- ದಡ್ಂಬಾಸ್, ದಡ್ಕ್ dadūmbāsu, dadukū, *adj.* Coarse. —ಕುಂಟು a coarse cloth.
- ದಡ್ಬಡ್ dadūjaddu, *s.* Callosity. *adj.* Callous.
- ದಡ daḍa, *s.* A shore, bank.
- ↓ದಡಕ್ಕ daḍakka, *adv.* Suddenly. —ಬೂರುನಿ to fall suddenly.
- ↓ದಡದಡ daḍadaḍa, *s.* The noise of fast walking *or* talking. —ನಡ ಪುನಿ to walk very fast. —ಪಾತೆ ರುನಿ to speak *or* talk rapidly.
- ದಡಬಡ, ದಡಬಡಿ daḍabaḍa, daḍabaḍi, *s.* Rapidity, hurry; *cf.*
- ✓ಪಡಪಡ. 2/the noise of falling suddenly. —ತನ hurry, haste. —ದಾಯಿ a bouncer, blusterer. —ಬೂರುನಿ to fall suddenly.
- ದಡಲ್ daḍalu, *adj.* Talkative, loquacious. —ಬಾಂಬು loquacity.
- ↓ದಡಲೆ daḍalè, *see* ಪಡಿಕೆ.
- ↓ದಡವಂತೆ daḍavante, *s.* A strong, powerful *or* influential man.

- ✓ದಡಾದಡಿ daḍādaḍi, *adj.* Quick, active, smart. *adv.* In hot haste.
- ದಡಿ daḍi, *s.* A speck in the eye. 2. anger, rage. 3. *see* ಪಡೆ. 4. *see* ತಡಿ. —ಬೂರುನಿ to have a speck in the eye. —ಜೊಟ್ಟುನಿ to stamp the ground with the foot.
- ✓ದಡಿಕೆ daḍikè, *s.* A kind of rash, blotch.
- ದಡಿಪುನಿ, ದಡಿಯುನಿ daḍipuni, daḍiyuni (ಪಡಿ), *v. a.* To drive away. 2. *see* ಜಡಿಪಿನಿ.
- ✓ದಡಿಲ daḍila, *adv.* Suddenly. —ಮ ಸುರುನಿ to drop suddenly.
- ✓ದಡುಬಡು daḍubaḍu, *see* ಪಡಬಡ.
- ✓ದಡೆ daḍè, *s.* An obstacle, hindrance. 2/a screen, blind. 3. a charm. 4. a scaffold, platform. 5. a roller, lever. 6. a weight equal to seven pounds. —ಕಟ್ಟುನಿ to charm a serpent; to hinder by witchcraft. —ಟೆ ದೀಪಿನಿ to postpone; to come to terms. —ಟೆ ವಾಡುನಿ to lift upon a scaffold. —ಮಳ್ಳುನಿ to prolong.
- ದಡ್ಡ dadḍu, *s.* Short stubble left in the ground. 2. worthless
- ✓ಪಡ್ಡೆ. 3. callosity, hardness, as of the skin of the palm from manual work, *etc.* *adj.* Dull, stupid, idle; void. —ಕತ್ತಿ a blunt knife. —ತನ stupidity, idleness. —ಫರೆಂಗಿ indolent syphilitic ulcers. —ಅರಿ a bad kind of rice. —ಮುಂಡೆ

- ಯಿ a kind of wild screw-pine.  
 -ಫೋರ್ಲಿಯುನಿ an indolent sore to suppurate.
- ↓ದಡ್ಡ dadḍa, *adv.* Suddenly; *cf.* ಏಡಕ್ಕ. -ಮಗ್ಗುನಿ to fall suddenly.
- ↓ದಡ್ಡಲ್ daddalu, *s.* The tree *Careya arborea*.
- ದಡ್ಡಲಕ್ಕಿ dadḍalakki, *s.* An inferior kind of rice.
- ↓ದಡ್ಡಿ dadḍi, *s.* A stupid woman.  
 2. *see* ಪಡ್ಡಿಲಿ.
- ದಡ್ಡಿಯುನಿ dadḍiyuni, *see* ಗಡಿಯಾವುನಿ.
- ✓ದಡ್ಡಿ dadḍe, *s.* A stupid fellow.
- ↓ 2. a sow.
- ದಡ್ಡೊಲಿ daddoli, *s.* The American aloe.
- ದಡ್ಡೆನಿ dadḍena, *s.* Sluggishness, torpor. 2. indigestion.
- ↓ದಣಲ್ daṇalu, *s.* The sound of a bell.
- ದಣಿ daṇi, *see* ಫನಿ. 2. *see* ಫ್ಪನಿ.
- ↓ದಣಿಕೆ daṇikè, *s.* Fatigue, weariness, exhaustion. -ಆಪಿನಿ to become weary, fatigued, tired.
- ↓ದಣಿಪಾವುನಿ daṇipāvuni, *c. v.* (of ಏಣಿಯುನಿ) To fatigue, weary, satiate.
- ದಣಿಯ daṇiya, *adj.* Heavy.
- ↓ದಣಿಯುನಿ daṇiyuni (ಏಣಿ), *v. n.* To be fatigued, tired, exhausted.
- ✓ 2. satiated, satisfied; *also* ಏಣಿ ಫನಿ.
- ↓ದಣು daṇu, *s.* Fatigue, weariness, exhaustion.
- ದತ್ತ dattu, *s.* The left side.
- ↓ದತ್ತ datta, *adj.* Left. -ಕೈ the left hand.

- ದತ್ತ datta, *s.* Adoption. 2. a gift. *adj.* Given, presented, made over. 2. adopted. -ಫತ್ತೆ, -ಮನೆ an adopted son. -ಸ್ವೀಕಾರ adoption. ದತ್ತೋಲಿ a deed of adoption. -ನೆಪ್ಪನಿ, -ಮಕ್ಕುನಿ to adopt.
- ದತ್ತಾಪಹಾರ dattāpahāra, *s.* Taking back a gift.
- ದತ್ತೆ datte, *s.* An adopted son.
- ದತ್ತೋಜಿ dattōji, *see* ಪನ್ನೆವಜಿ.
- ದತ್ತೋಲೆ dattōlè, *see* under ಪತ್ತೆ.
- ದದಲುನಿ dadaluni (ದದಲೆ), *v. a.* To give, distribute. *v. n.* To tremble. 2. to boast. 3. to stammer.
- ದದವುನಿ dadevuni (ದದಿ), *v. n.* To become hard, get stiff.
- ↓ದದ್ದು daddu, *s.* The ringworm, *herpes*. -ಮದ್ the shrub *cassia alata*.
- ದನ dana, *see* ಫನ.
- ದನಿ dani, *see* ಫನಿ. 2. *see* ಫ್ಪನಿ.
- ದನು danu, *s.* A daughter of Daksha. 2. *see* ಫನು.
- ದಪನ dapana, *s.* Burying. -ಮಕ್ಕುನಿ to bury, commit to earth.
- ದಪೆ, ದಫೆ daphè, daphè, *s.* A turn, time. -ಏಪೆ every time, again and again, frequently.
- ದಪೆದಾರೆ dapedāre, *see* ಪಫೆದಾರೆ.
- ದಪ್ಪರ್, ದಪ್ಪಾರ್ daptaru, daptāru, *s.* A bundle of papers tied together in a cloth; records. -ಘಟಿ an annual ceremony observed by merchants on closing their old and opening



their new accounts on the 1st day of Vikramāditya's era.

ದಪ್ಪಿ dapti, *see* ದವತಿ.

ದಪ್ಪ ದಪ್ಪಾ, *s.* Thickness. *adj.*

Thick, stout. —ಕುಂಟು a thick or coarse cloth.

ದಪ್ಪು dappu, *s.* Occasion, convenience, opportunity; making room or forming an open file in a gathering of people.

✓2. ploughing. 3. an umbrella stripped of its leafy covering.

✓ದಪ್ಪುನಿ dappuni (ದ), *v. a.* To plough.

ದಫನ daphana, *see* ದಪನ.

ದಫೇದಾರೆ daphēdāre, *s.* A head peon.

✓ದಬಕ್ಕ ದಾಬಕ್ಕಾ, *adv.* Suddenly.

2. headlong. —ಬೂರುನು to fall suddenly. —ಲಾಸ್ಯನು to jump down suddenly.

ದಬಡೆ dabadē, *s.* A capacious leathern bottle.

✓ದಬದಬ dabadaba, *s.* Palpitation of the heart. —ಲಾಸ್ಯನು to palpitate.

ದಬನ dabana, *see* ದಬ್ಬಣ.

ದಬರೆ dabarē, *s.* A kind of brazen pot. 2. confusion, disorder.

ದಬರ್ದಸ್ತಿ dabardasti, *see* ಜಬರ್ದಸ್ತಿ.

ದಬಾಯಿಸುನಿ, ದಬಾಸುನಿ dabāyisuni, dabāsuni (ದಬಾಯಿಸು), *v. a.* To menace. 2. to force. 3. to chide, frighten. 4. to stop, detain. 5. to keep under, press down.

ದಬಿ dabi, *s.* Sense. —ತಪ್ಪನು to

lose one's senses, become insensible.

ದಬಿಲಿ dabili, *see* ತಬ್ಬಿಲಿ.

ದಬುತಿ dabuti, *see* ದವತಿ.

ದಬುರಸ್ ದಾಬುರಸ್, *see* ವರ್ಬಾರ್.

ದಬುರಿ daburi, *s.* Division of profit. 2. a writer. 3. *see* ತಬುರಿ.

ದಬ್ತರ್ dabтары, *see* ದಪ್ತಾರ್.

ದಬ್ತಿ dabti, *see* ದವತಿ.

ದಬ್ಬದಬ್ಬನೆ dabbadabbanē, *see* ತಬ್ಬ.

✓ದಬ್ಬಣ dabbaṇa, *s.* A bodkin, a large packing needle.

ದಬ್ಬರದಿಬ್ಬರ dabbaradibbara, *adj.*

Disorderly, confusedly. —ಪಾತುನು to put into confusion. —ಪಾತುನು to speak incoherently.

ದಬ್ಬಿ dabbi, *see* ತಬ್ಬಿ.

ದಬ್ಬಿಲಿ dabbili, *see* ತಬ್ಬಿಲಿ.

✓ದಬ್ಬು ದಾಬ್ಬು, *s.* A crack, break. 2. *see* ತಬ್ಬು.

ದಬ್ಬುಡಿ dabbuḍi, *s.* The wickerwork of a cart.

ದಬ್ಬುಳಿ dabbuḷi, *see* ತಬ್ಬುಲಿ.

✓ದಬ್ಬೆ ದಾಬ್ಬೆ, *s.* A splinter, slip of bamboo, etc. *adj.* Cracked, split.

✓ದಬ್ಬೆಲ್ ದಾಬ್ಬೆಲ್, *s.* A split, cleft, chink. *adj.* Cracked, split.

ದಮಯಂತಿ damayanti, *s.* The name of Nalā's wife.

ದಮಾನ್ ದಾಮಾನ್, *s.* The large sail of a boat.

ದಮಾಮಿ damāmi, *s.* The noise of a drum.

ದಮಾಸ್ ದಾಮಾಸ್, *s.* A stamper, beater, large wooden block

with a handle, used to level the ground.

ದಮಾಸ damāsa, *s.* Damask cloth.

ದಮುಕಾವುನಿ damukāvuni, *c. v.* (*of* ಡಮುಕುನಿ), To cause bluster, tumult, noise.

ದಮುಕುನಿ damukuni, *v. n.* To bluster, storm, swagger.

ದಮ್ಮಯ dammaya, *see* ದಮಯ.

ದಯ daya, *s.* Kindness, favour; compassion, pity, goodness. —ದೀಪಿಸಿ to favour, condescend, oblige. —ಮೆಳ್ಳುನಿ to honour with a visit; to give; to come; to sit down; to go.

ದಯಸುನಿ dayasuni (ದಯಸ್), *v. n.* To suit, be fit.

ದಯಾಕರ dayākara, *adj.* Kind, compassionate.

ದಯಾನಿಧಿ dayānidhi, *s.* The treasure of kindness, God.

ದಯಾವಂತೆ dayāvante, *s.* A kind or generous man.

ದಯಾಸಾಗರ dayāsāgara, *s.* The ocean of kindness, God.

ದಯಾಳು dayāḷu, *adj.* Kind hearted, merciful, compassionate. —ದೀವೆರ್ the merciful God.

ದರ dara, *s.* Price, rate.

ದರ dara, *s.* Fear, terror. 2. a hole in the ground.

ದರಕಾರ darakāra, *s.* Power, authority; right.

ದರಕಾಸ್, ದರಕಾಸ್ತ್ darakāsu, dara-kāstu, *see* ದರ್ಕಾಸ್ತ್.

ದರಗ್ daragu, *see* ದೊರಗ್.

ದರಜಿ daraji, *see* ದರ್ಜಿ.

ದರಣ darana, *s.* Bursting, splitting. 2. *see* ಫರಣ.

ದರದರ daradara, *s.* A noise, sound. —ವೈಷ್ಣನಿ to drag with a noise.

ದರಬರ darabara, *adv.* Greedily, voraciously. —ತಿಷ್ಟಿನಿ to eat voraciously; *cf.* ಅರಬರ.

ದರಬಾರ್ darabāru, *see* ದರ್ಬಾರ್.

ದರಸಿಗೆ darasigè, *s.* A kind of grass.

ದರಸೆ darasè, *s.* The day of the new moon.

ದರಿ dari, *s.* Coloured border of a cloth; *cf.* ಜರಿ. 2. a window blind. 3. railing. —ಕುಂಟ the peg of a railing; a wooden post to fasten a racing buffalo.

ದರಿದ್ರ daridra, *adj.* Poor, indigent. *s.* Poverty. —ತನ the state of poverty.

ದರಿದ್ರೆ daridre, *s.* A poor, destitute man.

ದರಿಪುನಿ daripuni (ದರಿ), *v. a.* To shudder, shiver, tremble (as a demon priest); *cf.* ಜರಿಪುನಿ.

ದರಿಯ dariya, *s.* The sea. —ಬಾ ದರಗಡ a small island off the coast of Uḍapi, called the St. Mary's Island.

ದರಿಯಾಪ್ಪಿ dariyāpti, *s.* Enquiry, investigation, trial, examination. —ಮೆಳ್ಳುನಿ to make an enquiry.

ದರಿಯುನಿ dariyuni (ದರಿ), *v. n.* To break, burst, spring open; *also* ದರಿವ್‌ಪೋಪಿಸಿ.

ದರಿಶನ darišana, *s.* A necklace of shells. 2. *see* ದರ್ಶನ.

ದರು daru, *s.* A door. 2. *see* ಷರ.

ದರುಣಿ daruṇi, *see* ಫರಣಿ.

✓ದರುದುರು daruduru, *adj.* Rough, coarse. —ಪಟ್ಟಿನಿ to speak evasively.

ದರುಬುರು daruburu, *s.* Sipping.

ದರುಶನ daruśana, *see* ಷರನ.

ದರೆ dare, *s.* A fence, parapet, wall; *cf.* ಬರೆ. —ವಾಡನಿ to fence, raise a wall. [whole.

ದರೋಬಸ್ತ darōbastu, *adj.* All,

ದರ್ಕಾರ್ darkāru, *see* ಷರಕಾರ.

ದರ್ಕಾಸ್ತ, ದರ್ಖಾಸ್ತ darkāstu, dar-khāstu, *s.* A tender for the cultivation of land; an offer for liquor contract. —ಮುಳ್ಳುನಿ to bid for a farm, *etc.*

ದರ್ಗ darga, *s.* A tomb supposed to work miracles.

ದರ್ಜಿ darji, *s.* A tailor.

ದರ್ಜುನಿ darjuni (ದರ್ಜೆ), *v. a.* To mumble.

ದರ್ಣ darṇa, *see* ಷರಣ.

✓ದರ್ತೆಲ್ dartely, *s.* Breakage, what is broken.

✓ದರ್ತೆಲೆ dartele, *s.* A striker, breaker; *also* ✓ದರ್ಪೆಲೆ; *cf.* ಷರ್ಪನಿ.

ದರ್ತೊಣುನಿ dartoṇuni, *refl. v.* (*of* ಷರ್ಪನಿ) To beat one's self in sorrow, *etc.* ತಿಸಲೆನ್— to beat the breast; to mourn.

ದರ್ಪ darpa, *s.* Pride, arrogance. —ವಾಯಿ a proud, arrogant man.

ದರ್ಪಣ darpaṇa, *s.* A mirror, looking glass.

ದರ್ಪು darpu, *s.* Swelling, inflammation.

✓ದರ್ಪುನಿ darpuni (ಷರ್), *v. a.* ✓ To thrash, beat, strike, break.

*v. n.* To swell, inflame. ನೆಲ ಕೈ— to curse, anathematise.

ದರ್ಬಾರ್ darbāru, *s.* An audience. 2. an audience hall, a court. 3. grandeur, pomp, ostentation, show.

✓ದರ್ಬೆ, ದರ್ಬೆ darbè, darbhè, *s.* Sacrificial grass, *Poa cynosuroides.*

ದರ್ಮ darma, *see* ಫರ್ಮ.

ದರ್ಯಾಪ್ತಿ daryāpti, *see* ಪರಿಯಾಪ್ತಿ.

ದರ್ಶನ, ದರ್ಶನ darśana, darsana, *s.* A vision, sight. 2. a visit, advent.

ದಲ dala, *adj.* Stout, strong, robust, thick.

ದಲವಾದ್, ದಲವಾದಿ dalavādu, dala-vādi, *see* ಷಳವಾಯಿ.

ದಲಾದಿ dalādi, *s.* Depth. *adj.* Deep. —ನೀರ್ deep water.

ದಲಾಲ್, ದಲಾಲಿ dalālu, dalāli, *see* ಷಲ್ಲಾಲಿ.

ದಲಿ dali, *see* ಷರಿ.

ದಲ್ಲ dally, *see* ಷಡ್ಡೆ.

ದಲ್ಲಾಲಿ, ದಲ್ಲಾಳಿ dallāli, dallāli, *s.* A broker, agent. 2. agency, commission, brokerage.

ದಲ್ಲಿಯ dalliya, *s.* A foot-cloth.

✓ದಲ್ಲಿಯುನಿ dalliyuni (ಷಲ್ಲೆ), *v. a.* ✓ To slap, beat. | 2. to smear. ನೀರೇ ಡೆನ್ ಮಂಣ್— to smear a wall with mud; *cf.* ಸಾರಣಿ.

✓ದವಡೆ davadè, *s.* The jaw, cheek.

ದವಣಿ, ದವಣಿ davani, davanè, *s.* A fixed term of payment. —ಸಾರಿ

- one who pays by installments.  
 —ಚೀಟಿ a written agreement fixing installments.
- ದವಣಿಬಲ್ಲೆ davanēballu, *s.* A long rope to which cattle are tied in rows.
- ದವತಿ davati, *s.* An inkstand; *also* ಕಾತಿ.
- ದವನ davana, *s.* A kind of fragrant shrub.
- ದವರ್ davaru, *s.* The flapping selvedge of a garment. —ಘೆ ಲುವೆ hemming the selvedge of a garment.
- ದವರು davaru, *adj.* Loose. —ಚಲ್ಲೆ ನ loose breeches.
- ↓ದವಸ davasa, *s.* Produce of the field; corn, grain in general.
- ದವಾಲಿ davāli, *s.* A peon's belt.
- ದವುಡು davuḍu, *s.* Expedition; march, speed. 2. a gallop.
- ದವುಡೆ davuḍē, *see* ದವಡೆ.
- ದವುತಿ davuti, *see* ದವತಿ.
- ದವುರಂಗಿ davuraṅgi, *s.* A loose jacket, long coat.
- ದವುರು davurn, *see* ದವರು.
- ದಶ daśa, *num.* Ten. —ಮ tenth. —ಏಕ ten kinds *or* sorts.
- ದಶಮಿ daśami, *s.* The tenth day of the lunar fortnight.
- ದಶಮುಖಿ daśamukhe, *s.* Rāvaṇa the ten-faced giant.
- ದಶಮೂಲ daśamūla, *s.* A medicine composed of ten ingredients.
- ದಶರಥಿ daśarathe, *s.* The father of Rāma.

- ದಶಾಂಗ daśāṅga, *s.* A composition of ten fragrant substances, used as perfumery.
- ದಶಾಂಶ daśāṁśa, *s.* The tenth part, tithe.
- ದಶಾವತಾರ daśāvatāra, *s.* The ten incarnations of Viṣṇu. —ಆಟ a dramatic performance exhibiting puranic episodes.
- ದಶೆ daśē, *s.* Condition, fortune, luck, influence of the planets; *cf.* ದಶೆ.
- ದಶೆವುನಿ, ದಸಿಯುನಿ daśevuni, dasiyuni (ದಶೆ, ದಸಿ), *v. a.* To tread down, press in.
- ದಷ್ಟಿಯುನಿ daṣṭiyuni (ದಷ್ಟಿ), *v. a.* To clean, as a slate.
- ದಸ dasa, *see* ದಶ.
- ದಸಬಸ dasabasa, *see* ಬಸಬಸ.
- ದಸರಿ dasari, *s.* A kind of striped linen cloth worn by Brahmin females when cooking *or* during meals. 2. *see* ದಸ್ರ.
- ದಸರೆ dasarē, *see* ದಸ್ರ.
- ದಸಾಲ್ dasālu, *see* ಬಸಾಲ್.
- ↓ದಸಿ dasi, *s.* A painted palmyra stick.
- ದಸೆ dasē, *see* ದಶೆ, ದೆಶೆ.
- ದಸೆನಿನ್ ದಸೆನಿನ್ dasemīnu, *s.* A kind of fish.
- ದಸ್ಕತ್ daskatṭu, *s.* A signature. —ಹಾತುನಿ, —ಮಕ್ಕುನಿ to sign.
- ದಸ್ತ್ dastṭu, *s.* A parole.
- ದಸ್ತ dasta, *s.* A quire of paper. 2. a pack of cards.
- ದಸ್ತಕ್ dastaku, *s.* A passport, permit. 2. a summons.

ದಸ್ತೂರಿ dastūri, *s.* Custom, usage.

2. likeness, similarity. 3. a signature. 4. fees, duty. 5. ಪಾಲ್—postage

ದಸ್ತೈವಜಿ, ದಸ್ತೋಜಿ dasteivaḥji, dastōji, *s.* A legal paper, voucher, document, exhibit.

ದಸ್ಯ dasya, *see* ದಾಸತ್ವ.

ದಸ್ಯು dasyu, *s.* A demon. 2. an enemy. 3. a barbarian.

ದಸ್ರ, ದಸ್ರೆ dasra, dasrè, *s.* A popular festival observed in honour of Durga for the first nine days of the lunar month Āśvījā.

ದಸ್ರಿ dasri, *see* ದಸರಿ.

ದಹನ dahana, *s.* Fire. 2. burning, especially of a corpse. 3. digestion. —ಬಲಿ a burnt offering.

ದಹಿಪುನಿ dahipuni (ದಹಿ), *v. a.* To burn, consume.

ದಳ daḷa, *s.* An army. 2. bottom. 3. the shore of a river, *etc.* 4. the petal of a flower. 5. a fragment. *adj.* Thick, stout, robust; *cf.* ದಪ್ಪ. —ಕೊದಿಸು to foam, bubble up. ದಳ ಆವೆತು ದಪ್ಪ ಆವೆತು it must be thick and stout.

ದಳಂಕೆ daḷaṅku, *see* ದೊಳಂಕೆ.

ದಳಂಕೆ daḷaṅkè, *adj.* Large. 2. loose. —ಕಾಜಿ a loose bracelet or bangle.

ದಳಬಳ daḷabala, *adj.* Thin, clear, lucid. 2. loose.

ದಳವಾಡ daḷavāda, *s.* Artizan's

tools. 2. an assembly of people. 3. an army.

ದಳವಾಯಿ daḷavāyi, *s.* The general of an army.

ದಳಸರ daḷasari, *s.* Strength, thickness, robustness.

ದಳಿ daḷi, *s.* A line of reapers or splits of bamboos. 2. wooden or iron railings; *cf.* ದರಿ. —ತಳಾ ವಡಿ a travellers' inn. —ಕಟ್ಟುನಿ to erect a frame work of railings.

ದಳಿಯ daḷiya, *s.* A mode of purifying clothes on account of pollution from birth or death of a relative; *also* ಉಡ್ಡಿ.

ದಳೇನ daḷēna, *adj.* Torpid, inactive, as the stomach.

ದಳೈನ daḷaina, *see* ತಳೈನ.

ದಕ್ಷಿಣ dakṣiṇa, *s.* South. *adj.* Southern.

ದಕ್ಷಿಣಾಯನ dakṣiṇāyana, *s.* The sun's course south of the equator.

ದಕ್ಷಿ dakshe, *s.* A son of Brahma.

ದಾ dā, *intg. pron.* What? which? *cf.* ವಾ. ವಾನೆ what? ವಾಯೆನ್ why? ವಾಲಾ anything. *intj.* A sound for calling cattle.

ದಾಂಟುನಿ dāṇṭuni (ದಾಂಟೆ), *v. a.* To cross, ford, pass by; *also* ದಾಂಟೆದಳೋಪಿನಿ.

ದಾಂಡಿ dāṇḍi, *s.* A stone-mark on the seashore.

ದಾಂಡಿಗೆ dāṇḍige, *s.* A strong, stalwart man.

ದಾಂಡಿಮರ dāṇḍimara, *see* ಕಾಂತಿ ಮರ.

ದಾಂತಿ dānti, *neg. part.* What is not; destitute; less. ಜನ- uninhabited. ಫಲ- fruitless. ಬುದ್ಧಿ- senseless, imprudent. ಕಾಲಾ ದಾಂತಿನಾಯಿ a man without means. ಯಾನ್ ದಾಂತಿ ಘೋರ್ತು during my absence.

ದಾಂತೆ dāntē, *neg. ger.* Without, except, not being. ಘೋರೀ- without fear, fearlessly.

ದಾನ್ನಾ dānnā, *intg. pron.* Whether. 2. I know not what. ಆಯೆ ಮಳ್ಳೆನಾ- I doubt whether he will do *or* not. ಅವು ಆಪುಂ ಡಾ- I doubt (*or* I cannot say) whether it will happen *or* not.

ದಾಂಪತ್ಯೆ dāmpatya, *s.* Married state.

ದಾಂಬುನಿ dāmbuni, *see* ದಾನುನಿ.

ದಾಕ್ dāk, *see* ಡಾಕ್.

ದಾಕಿನ ದākina, *see* ದಾಕ್ಸೀಣ.

ದಾಖಲ್, ದಾಖಿಲ್ dākhalu, dākhi- lu, *s.* Arrival. 2. entry in a book *or* register. -ಆಪಿನಿ to arrive; to be registered *or* put on record, as a petition, *etc.* -ಮಳ್ಳುನಿ to make an entry; to file, register; to produce.

ದಾಖಲೆ, ದಾಖ್ಲೆ dākhalē, dākhlē, *s.* Demonstration, proof, documentary evidence. -ಕೊರ್ಪಿನಿ to give proof.

ದಾಗ್ dāgu, *s.* A scar. 2. dis- grace, infamy.

ದಾಗದೂಜೆ dāgadūji, *s.* Repairs. -ಮಳ್ಳುನಿ to repair.

ದಾಗಯಿ dāgayi, *s.* The left hand.

ದಾಡಿ dādi, *s.* The beard.

ದಾಡಿ dādi, *s.* Harm, risk.

ದಾಡುನಿ dāduni, *see* ತಾಡುನಿ.

ದಾಡೆ dādē, *s.* A tusk, fang.

ದಾತ್ dātu, *see* ಫಾತು.

ದಾತಾರಿ dātāri, *s.* Protection, support. 2. *see* ಕಾತೆ.

ದಾತಿಕೆ, ದಾತಿಗೆ dātike, dātige, *s.* A strong, courageous man. 2. a thriving, prosperous man.

ದಾತು dātu, *see* ಫಾತು.

ದಾತ್ಯತ್ವೆ dātrutva, *s.* Liberality, generosity.

ದಾತೆ dāte, *s.* A generous *or* liberal man.

ದಾತ್ವಾರಿ dātvāri, *see* ದಾತಾರಿ.

ದಾದವು dādavu, *intg. pron.* Which, what?

ದಾನ dāna, *s.* A gift, donation. -ಧರ್ಮ liberality, charity. -ಪತ್ರ a deed of gift. -ಮಾನ gifts and honours. -ಶೀಲ generous, liberal. -ಕೊರ್ಪಿನಿ, -ಮಳ್ಳುನಿ to bestow alms.

ದಾನವೆ dānave, *s.* A demon, giant.

ದಾನಿ dāni, *see* ದಾನೆ.

ದಾನಿ dāni, *s.* A giver, donor. 2, an elephant.

ದಾನುನಿ dānuni, *def. v.* What is to be done? ದಾನುವೆ what are you doing?

✓ ದಾನೆ dānè, *intg. pron.* What?  
 -ಬತ್ತ what did you come for?  
 ದಾನೆಂದ್ ದಾನೆಂದುಂಡಾ, *conj. (lit.*  
 If you say what), namely,  
 thus, as follows, because, for.  
 ದಾಪು dāpu, *see* ತಾಪು.  
 ದಾಬಣಿಬಲ್ಲೆ dābaniballu, *see* ದವ  
 ಣಿಬಲ್ಲೆ.  
 ದಾಬಳಿ dābali, *s.* A kind of white  
 blanket.  
 ದಾಬು dābu, *s.* A child's girdle,  
 a silver belt.  
 ದಾಬುಡಿ dābudi, *s.* A joint-piece.  
 ದಾಬೆ dābè, *s.* A pigeon-loft. 2.  
 bodily care.  
 ದಾಮ್ ದುಮ್ dāmudumu, *see* ಧಮ್  
 ಧಮ್.  
 ದಾಮರ್ dāmaru, *see* ಧಮರ್. 2.  
*see* ರಾಳ.  
 ದಾಮಸ್ dāmasu, *see* ಧಮಾಸ್.  
 ದಾಮಾದಿ dāmādi, *see* ದಾಯದ್ಯೆ.  
 ದಾಮಾಶಾಯಿ dāmāśāyi, *s.* Pro-  
 portion, apportionment.  
 ದಾಮಿಸ್ dāmisu, *adj.* Useless,  
 worthless. 2. worn out.  
 ದಾಮೋದರೆ dāmōdare, *s.* A name  
 of Krishna.  
 ದಾಯ dāya, *s.* Heritage, inheri-  
 tance. 2. a gift, present from  
 relations.  
 ದಾಯಕೆ dāyake, *s.* A giver, donor.  
 ದಾಯಣ dāyaṇa, *s.* Illusion.  
 ದಾಯದ್ಯೆ, ದಾಯಾದಿ dāyadye, dāyā-  
 di, *s.* A kinsman, relation,  
 coparcener.  
 ದಾಯೆ dāye, (-ದ -ಆಯೆ) *see under*  
 ಆಯೆ.

ದಾಯೆ, ದಾಯೆಗ್ dāye, dāyeggu,  
*intg. pron.* Why, for what  
 purpose?  
 ದಾಯೆಗಂದ್ ದಾಯೆಗಂದುಂಡಾ, *conj.*  
*(lit.* Why, if you say) Where-  
 fore, because.  
 ದಾರ್ dāru, *see* ಕಾರೆ.  
 ದಾರ್ ದೂರು dārudūru, *see* ಕಾರುಕೂರು.  
 ✓ ದಾರ dāra, *s.* ✓ A thread, string.  
 2. a wife. -ಪಾಡುನಿ to stitch.  
 ದಾರಂದ dāranda, *s.* A door frame.  
 -ಸಜ್ಜೆ a lintel.  
 ದಾರಗೆ dāragè, *s.* The second of  
 the female twin demons; *cf.*  
 ಅಬ್ಬಸಿ.  
 ದಾರಣೆ dāraṇè, *s.* Price, value,  
 charge; *cf.* ದರ. 2. *see* ಧಾರಣೆ.  
 ದಾರಯ dāraya, *s.* A star. 2. *see*  
 ಶಾರಯು.  
 ✓ ದಾರಿ dāri, *s.* Road, way, path.  
 ದಾರುದೂರು dārudūru, *s.* A false  
 accusation; slander.  
 ದಾರೆ dāre, *see* ಕಾರೆ.  
 ದಾರೆ dāre, *A personal affix*  
*denoting an office bearer,*  
*holder, etc.; as, ತಹಶೀಲ್ದಾರೆ, ಜಮೀ*  
*ದಾರೆ, ಪಠೆದಾರೆ, etc.; cf. ನಾರೆ.*  
 ದಾರೆಪೀರೆ dārepīrè, *s.* The fruit  
 of *Cucumis acutangula*, a  
 variety of ಪೀರೆ.  
 ✓ ದಾರೆಪುಳಿ dārepuli, *s.* The caram-  
 bola fruit, *Averrhoa caram-*  
*bola.*  
 ದಾರೆಮಣೆ dāremaṇè, *s.* A seat  
 occupied by bride and bride-  
 groom during the marriage  
 ceremony.

- ದಾರೇಕಳ್ಳಿ dārēkaḷli, s. A kind of striped milk-hedge, *Euphorbia antiquorum*.
- ದಾರ್ಣೆ dārṇē, see ದಾರಣೆ.
- ದಾರ್ಬಾದ್ಯ dārḃādya, see ದರ್ಬಾರ್.
- ದಾಲಚಿನಿ dālaçini, see ದಾಲ್ಚಿನಿ.
- ದಾಲಾ dālā, s. Anything; cf. ಐ. —ಇಷ್ಟಿ, ದಾಲಿಷ್ಟಿ there is nothing.
- ದಾಲಾಲಿ dālāli, see ದಲ್ಲಾಲಿ.
- ದಾಲಿಂಬ, ದಾಲಿಂಬಿ dālīmḃa, dālīmḃi, see ದಾಳಿಂಬ.
- ದಾಲಿಜ್ಜಿ dālījji, see under ದಾಲಾ.
- ದಾಲ್ಚಿನಿ dālçini, s. Cinnamon.
- ದಾವ ದāva, see ದಾವೆ, ದಾನೆ, ವಾ. 2. see ದಾವೆ. [ಬಲ್ಲ್.
- ದಾವಣಿಬಲ್ಲ ದāvaniḃallu, see ದವಣಿ.
- ದಾವತಿ dāvati, s. Grief, sorrow, distress, suffering. 2. weariness, fatigue.
- ದಾವಳಿ dāvāli, see ದಾವಳಿ.
- ದಾವು dāvu, s. Glare, lustre, heat, warmth.
- ದಾವೆ dāvē, s. A suit, claim; complaint. 2. enmity, spite. —ದಾರೆ a complainant. —ಮಳ್ಳುನಿ to claim; to complain.
- ದಾಸತ್ವ ದāsatva, s. Slavery, bondage, servitude.
- ದಾಸನ ದāsana, s. The shoe-flower plant, *Hibiscus rosa sinensis*; also ದಾಸನಫೂ.
- ದಾಸಪಂತಿ dāsapanti, s. A kind of grass, used as a blister.
- ದಾಸಯ ದāsaya, see ಅರ್ಸಯ.
- ದಾಸಯೆ, ದಾಸಯೈ ದāsaye, dāsaye, s. A Vishṇuite mendicant.
- ದಾಸಿ dāsi, s. A female slave, maid servant.
- ದಾಸಿನ ದāsina, s. The colouring of the teeth. 2. a kind of grass. 3. see ಉದಾಸ.
- ದಾಸೆ dāse, s. A slave, servant. 2. a mendicant; cf. ದಾಸಯೆ.
- ದಾಸೆಮಿ dāsemi, s. Mustard.
- ದಾಸ್ತನ, ದಾಸ್ತಾನ ದāstana, dāstāny, s. A store, storing. —ದೀಪಿನಿ to store. —ಮಳ್ಳುನಿ to collect, make ready.
- ದಾಸ್ಯತ್ವ ದāsyatva, see ದಾಸತ್ವ.
- ದಾಹ ದāha, s. Burning. 2. thirst, ardent desire. —ತೀರ್ಪನಿ to quench thirst.
- ದಾಳಿ dāli, s. Marauding, plunder, sacking. [nate.
- ದಾಳಿಂಬ ದālīmḃa, s. The pomegranate.
- ದಾಕ್ಷಿಣ್ಯ ದākṣiṇya, s. Regard, respect, consideration. 2. partiality. ಮುಖ— regard of person.
- ದಿ di, A feminine affix of nouns; as, ಜವನೆ a youth; ಜವನೆದಿ, ಜವಂದಿ a maiden. ಯಜಮಾನೆ a master; ಯಜಮಾನೆದಿ a mistress.
- ದಿಂಗುಡುನಿ, ದಿಂಗುನಿ diṅguḃuni, diṅguni, see ನಿಂಗುನಿ.
- ದಿಂಜಾ diñjā, s. Plenty, abundance. adj. Full, complete, replete. 2. much. 3. violent, severe. adv. Very, often. —ಜನ plenty of people. —ಜನಿ severe pain. —ಸರ್ತಿ often, many times.
- ದಿಂಜಾವುನಿ diñjāvuni, c. v. (of ದಿಂಜುನಿ) To cause to fill, load, heap.



√ ದಿಂಜುನಿ diñjuni (ದಿಂಜ್), *v. n.* To be filled, full, replete. *v. a.* To fill. ಬಂಜಿ *lit.* to fill the belly; to earn one's livelihood; to be pleased.

√ ದಿಂಜೆಲ್ diñjely, *s.* Fullness. 2. flood-tide.

ದಿಂಡ್ diṇḍu, *s.* The festival of illumination, when the idol of a temple is carried in procession. -ಕಟ್ಟುನಿ to decorate; to prepare for an illumination.

√ ದಿಂಡ್ diṇḍu, *adj.* Strong, stout. 2. rash. -ತನ, *see* ದಂಡಾಟನೆ. -ಕಾಸ್ತ್ರವಾಯೆ a tyrant, bully.

√ ದಿಂಡ್ diṇḍu, *s.* The tender stalk inside a plantain tree.

√ ದಿಂಡ್ diṇḍa, *adj.* Proud, mischievous, impudent; *cf.* ದಂಡೆ.

ದಿಂಡಾಟೆಗೆ diṇḍāṭigē, *s.* Mischievousness, impudence. 2. stupidity.

√ ದಿಂಡು diṇḍu, *see* ದಂಡೆ.

√ ದಿಂಡೆ diṇḍe, *s.* A strong, stout man; a mischievous fellow. -ತಾವೆ a large cocoon tree.

√ ದಿಂಡಿನ ದಿṇḍina, *see* ದುಂಡು.

ದಿಂಡಿಗೆ diṇḍigē, *see* ಜಿಂಡನೆ.

√ ದಿಂಡೆ ದಿṇḍe, *s.* A hillock, eminence. -ತಗ್ಗ hill and dale, ups and downs.

√ ದಿಂಡು ದಿṇḍu, *s.* The sound of a small finger-drum.

ದಿಂಡುನೆ ದಿṇḍanē, *adv.* Quickly, suddenly.

ದಿಂಡುನಾಕ್ ದಿṇḍāku, *see* ದಿಂಡುನಾಕ್.

√ ದಿಂಡು ದಿṇḍu, *s.* A wedge; a stopple, plug.

ದಿಂವ್ಸ್ಕಾಯಿ dimmskāyi, *see* ಸುಮುಸು.

√ ದಿಕ್ಕು dikku, *s.* Direction, side, region or quarter of the world. 2. refuge, shelter, protection. ನಾಲ್—four points of the compass. -ದಾಂತಿ destitute, helpless. -ದಾಂತಿನಾಯೆ a destitute man, an orphan. -ದಾಂತೆ without protection. -ಭ್ರಮೆ giddiness, confusion; roaming, wandering. -ತಪ್ಪುನಿ to miss the direction.

√ ದಿಕ್ಕು dikka, *adv.* Quickly, speedily.

ದಿಕ್ಕುರಿಪುನಿ dikkaripuni (ದಿಕ್ಕುರಿ), *v. a.* To despise, condemn, censure, reproach. 2. to disdain, reject.

ದಿಕ್ಕುಳ್ dikkaḷu, *see* ದಿಕ್ಕುಳು.

ದಿಕ್ಕಾಪಾಲ್ dikkāpālu, *s.* Dispersion, dissipation, ruin. -ಆದ ಫೀಪಿನಿ to be dispersed, dissipated, ruined.

ದಿಕ್ಕಾಮಲ್ಲಿ dikkāmalli, *s.* A kind of resin tree, *Gardenia lucida*.

ದಿಕ್ಕಾರ ದಿkkāra, *s.* Disrespect, insult, contempt; disdainment, rejection.

ದಿಕ್ಕಿ dikki, *see* ದಿಕ್ಕು.

ದಿಕ್ಕಿಜ್ಜುಂದೆ dikkiṅṅyandē, *see* ದಿಕ್ಕು ದಾಂತೆ *under* ದಿಕ್ಕು.

ದಿಕ್ಕೆ dikke, *s.* A Pariah.

ದಿಕ್ಕು, ದಿಕ್ಕುಲ್ dikke, dikkely, *s.* A hearth, fireplace. -ದ ತಿಟ್ಟಿ the front of a hearth. ದಿಕ್ಕುಪಂಗಲ್ the hearth-place.

ದಿಕ್ಛೋಳ್ dikkoḷu (*fem. of* ದಿಕ್ಛೆ),  
s. A Pariah woman.

ದಿಕ್ಛಾಲಕೆ dikpālake, s. The guard-  
ian of one of the eight points  
of the compass.

ದಿಗ್‌ರ್ digyuru, s. Disregard, in-  
difference. 2. resentment.  
*adj.* Adverse, contrary. —ಪಾ  
ತೆರ, —ಸವಾಲ್ an adverse state-  
ment *or* reply. —ಮಱ್ಪುನಿ to  
resent; to disregard.

ದಿಗಂತ diganta, s. The horizon.

ದಿಗಂತರ digantara, s. A foreign  
country.

ದಿಗಂಬರ digambara, *adj.* Naked,  
uncovered. ದಿಗಂಬರೆ a nude  
man; a recluse, anchorite.

↓ದಿಗಿಲ್ digily, s. Fear, alarm. 2.  
cowardice.

ದಿಗ್ಗಜ diggaja, s. One of the  
fabulous elephants support-  
ing the globe.

ದಿಗ್ಬಂಧನ digbandhana, s. A general  
charm to keep off all evils.

ದಿಗ್ಭ್ರಮ digbhrama, s. Unstead-  
iness.

ದಿಗ್ವಾರ್ತೆ digvārtè, s. News from  
different directions.

ದಿಗ್ವಿಜಯ digvijaya, s. Universal  
conquest.

ದಿಟ diṭa, *see* ಪುನ.

ದಿಟ್ಟ ditṭa, *adj.* Confident, bold.  
—ತನ boldness.

ದಿಟ್ಟಿ ditṭi, *see* ಪುಟ್ಟಿ. [man.

ದಿಟ್ಟಿ ditṭe, s. A bold, *or* clever

↓ದಿಡಂಬು didumbu, *adj.* Corpulent.

ದಿಡಂಬೆರ didumberu, s. A deified

bull, an ox belonging to a  
Śiva temple. 2. Śiva's steed.

↓ದಿಡಕ diduka, *see* ದಡ್ಡ.

↓ದಿಡದಿಡ diduḍiḍa, *adv.* Quickly.

ದಿಡಮೆನ didumena, *see* ದಡ್ಡೆನ.

ದಿಡ diḍa, *see* ಪುನ.

↓ದಿಡಿಕ didika, *see* ದಡ್ಡ.

↓ದಿಡುಂಬು didumbu, s. A big drum.  
*adj.* *see* ದಿಡಂಬು.

ದಿಡುಂಬೆರು didumberu, *see* ದಿಡಂಬೆರ.

↓ದಿಡ್ಡ didḍa, *adv.* Immediately,  
quickly; suddenly.

↓ದಿಡ್ಡ didḍu, s. An elevated ground,  
a mound. 2. rancidity.

ದಿಡ್ಡೆ didḍè, *see* ಜಿಡ್ಡೆ.

ದಿಡ್ಡೆನ didḍena, *see* ದಡ್ಡೆನ.

ದಿದಮೆ, ದಿದಪ್ಪೆ didamme, didappè,  
*see* ತಿಡ್ಡೊಮೆ, ತಿಡ್ಡೊಪ್ಪೆ, *under*  
ತಿಡ್ಡೆನ.

ದಿನ್‌ಸ್ dinysu, s. Likeness. 2.  
kind, sort.

ದಿನ್‌ಸಾರ dinysāra, s. Different  
kinds *or* sorts, as of goods, *etc.*

ದಿನ dina, s. A day. —ಕಟ್ಟಳೆ daily  
routine. —ಕೂಲಿ daily wages.

—ಚಡ್ಡೆ daily. —ಚರಿ, —ವಾರಿ a  
diary, day-book, chronicle.

—ಚರ್ಯ daily conduct. —ದಿನೊ  
ಕು daily. —ಮಾನ the length

of a day, a day in general;  
the times. —ಹರಣ passing time.

ಇತ್ತೆದ— the present time.  
—ಸೆಪ್ಪನಿ to spend time, to live.

ದಿನಂಪ್ರತಿ dinamprati, *adv.* Daily,  
every day.

ದಿನನ್ dinasu, *see* ಜಿನನ್.

ದಿನಾನದಿನ dinānadina, *s.* A certain day.

ದಿನಾಲಾ dinālā, *adv.* Daily.

ದಿಬ್ಬಣ dibbaṇa, *s.* A bridal party, a marriage procession. —ವಾಕುಳು, ದಿಬ್ಬಣಿಸಿರೆ persons belonging to a marriage party.

ದಿಬ್ರಾಲ್ dibrāḷu, *see* ದುಬ್ರಾಲ್.

ದಿಮ್‌ಸ್ತಾಯಿ dimṣṣṭāyī, *see* ಗುಮುಸು.

ದಿಮಾಕ್ dimāky, *s.* Haughtiness, arrogance, pride, disdain.

ದಿಮಿಟೆ dimiti, *s.* A kind of stout, white cotton cloth, ribbed *or* figured; dimity.

ದಿಮಿದಿಮಿ dimidimi, *s.* Agility, dancing nimbly.

ದಿಯ್ಯ, ದಿರ್ರ diyya, dirra, *adv.* Suddenly, at once; *cf.* ದಿಕ್ಕ.

ದಿಲ್ dilu, *s.* The mind, heart.

ದಿವ, ದಿವಸ diva, divasa, *see* ದನ.

ದಿವಾಕರೆ divākare, *s.* The sun.

ದಿವಾನ್, ದಿವಾನೆ divāṇu, divāne, *s.* The minister *or* secretary of a native state. 2. an idiot, fool.

ದಿವಾರಾತ್ರೆ divārātrè, *s.* Day and night. *adv.* By day and night.

ದಿವಾರೋಹಣ divārōhana, *s.* Ascension.

ದಿವಾಳಿ divāli, *s.* Bankruptcy. 2. *see* ದೀಪಾಳಿ. —ಬೋಲೆ a bankrupt; a spendthrift. —ಆಪಿನ, —ಬೆಪ್ಪನಿ to become insolvent.

ದಿವಿ divi, *s.* Heaven, the sky.

ದಿವಿಟೆ diviti, *see* ಜೀಟಿಸೆ.

ದಿವಿದಿವಿಮರ dividivimara, *s.* The dividivi tree, *Cæsalpina coriara*.

ದಿವ್ಯ divya, *adj.* Divine, celestial.

2. beautiful, agreeable, excellent, supernatural. —ಗುಣ excellent disposition. —ಜ್ಞಾನ divine knowledge. —ಮೂರ್ತಿ the Divine Being, God. —ರತ್ನ a rare gem. —ರಸ quicksilver; *also* ಪಾಹರಸ. —ಲೋಕ heaven. —ವಸ್ತು an excellent substance; a holy being.

ದಿಶಾಂತರ diśāntara, *see* ದೇಶಾಂತರ.

ದಿಶಾಟನೆ diśāṭane, *see* ದೇಶಾಟನೆ.

ದಿಶೆ diśè, *s.* Direction, side, space, region; *cf.* ದಿಕ್ಕ, ದಿಶೆ.

ದಿಷ್ಟ diṣṭa, *s.* Fate, destiny, fortune.

ದಿಷ್ಟಿ diṣṭi, *see* ಧೃಷ್ಟಿ. —ಮಣಿ glass beads put on the neck of an infant to ward off the effect of evil eyes.

ದಿಸೆ disè, *s.* Fortune, luck. —ಲಕ್ಕನಿ to be lucky. ಯಡ್ಡೆ—good luck. ಪಡಿಕೆ—bad luck.

ದೀಟೆಗೆ diṭige, *see* ಜೀಟಿಸೆ.

ದೀನ್‌ಸ್ dinṣu, *see* ಜಿನ್‌ನ್.

ದೀನ dīna, *adj.* Poor, indigent, needy, 2. modest, humble, cringing.

ದೀನೆ dine, *s.* A poor *or* weak man. 2. an humble man.

ದೀಪ dipa, *s.* A lamp; a light. —ಪೂಜಿ lighting lamps in a temple as an act of devotion.

ದೀಪನ dipana, *s.* Hunger.

ದೀಪಾಳಿ, ದೀಪಾವಳಿ dipāli, dipāvali, *s.* (*lit.* A row of lights), a

festival with nocturnal illuminations in honour of a god.

✓ ದೀಪಾವುನಿ dipāvuni, *c. v.* (of ದೀಪಿನಿ) To cause to place, keep, put, etc.

✓ ದೀಪಾವೊಣುನಿ dipāvōṇuni, *refl. v.* (of ದೀಪಾವನಿ) To keep, etc. for one's self. 2. to keep a concubine, *vlg.*

ದೀಪಿಕೆ dipikē, *see* ದೀಪ.

ದೀಪ್ತಿ dipti, *s.* Light, lustre. 2. fire. 3. a lamp kept burning near an idol.

✓ ದೀಪಿನಿ dipini (ದೀ), *v. a.* To place, keep, put, reserve, lay by. ದೀಯ ದೀಯಾ, *see* ದಿಯ್ಯ.

ದೀರೆ dire, *see* ಧೀರೆ.

ದೀರ್ಘ dirgha, *adj.* Long. *s.* The long form of a vowel, the letter e. —ಆಯುಷ್ಯ a long life. —ಪರ್ಶಿ a prophet, seer. —ಶಯನ death. —ಪಾಂತಿ long suffering, patience.

ದೀರ್ಘಲೆ dirśālē, *s.* A superior kind of rice.

ದೀವಟೆ divaṭi, *see* ಜೀಟಿಸೆ.

ದೀವಳಿ divali, *see* ದೀವಾಳಿ.

ದೀವಿ, ದೀವು divi, divu, *s.* An island. —ದಸುಚ್ಚಿ the bread fruit, *Artocarpus incisa*.

ದೀಕ್ಷಾಂತ dikshānta, *s.* The fulfilment of a vow or austerities.

ದೀಕ್ಷೆ dikshē, *s.* The initiatory ceremony of a sacrifice, etc. 2. a vow, resolve to accomplish anything. 3. under-

taking a service, austerities, etc. —ಸತ್ತುನಿ to take a vow; to undertake any pious work.

ದುಂಕುನಿ duṅkuni, *see* ದೊಂಕುನಿ.

ದುಂಚಿ duñci, *s.* Shag, nap, as of a cloth. —ಕಟ್ಟುನಿ to hem a garment. —ಲಕ್ಕುನಿ to become woolly or shaggy.

ದುಂಚೆಲ್ duñcelu, *adj.* Shaggy, woolly, as a cloth.

✓ ದುಂಡು duṅḍu, *adj.* Round, globular. —ಬಳೆ a kind of bracelet worn by females. —ಮಲ್ಲಿಸೆ a kind of round jasmine, *Fasminum sambac*.

ದುಂಡೆ duṅḍē, *see* ದೊಂಡೆ.

✓ ದುಂಣ duṅṇa, *s.* Heaviness. *adj.* Heavy.

✓ ದುಂದು dundu, *adj.* Prodigal, wasteful. —ಗಾರಿಕೆ, —ತನ prodigality, waste. ✓ ಗಾರೆ a prodigal, squanderer.

ದುಂದುಭಿ dundubhi, *s.* The fifty-sixth year of the Hindu cycle of sixty. 2. a kettle-drum.

ದುಂನ dunna, *see* ದುಂಣ.

ದುಂನೊಂಚಿ dunnoñci, *s.* A kind of earring.

ದುಂಪಿಯುನಿ dumpiyuni (ದುಂಪಿ), *v. n.* To stumble.

ದುಂಬಗ್ dumbagu, *adv.* In future, next year; *cf.* ದುಂಬು. [first.

ದುಂಬತ್ತೆ dumbatta, *adv.* First, at

ದುಂಬಿನಾನಿ dumbināni, *adv.* The day before, previous day.

ದುಂಬು dumbu, *s.* Front. 2. past time. 3. futurity. *adv.* In

front. 2. early, beforehand.  
3. at first, in the beginning.  
4. formerly. 5. in future,  
hereafter; *also* ಪುಂಜನ್. —ವಾಯಿ  
ಪಿನಿ to go in advance. —ಪಿರವು  
before and behind, front and  
rear.

[sorrow.

ದುಂವಾನ dummāna, *s.* Grief,  
ದುಂಯಿ duṁyi, *s.* The sound of  
a mosquito.

ದುಂಶ, ದುಂಸ duṁśa, duṁsa, *see*  
ಧ್ವಂಸ.

ದುಃ duh, *see* ಪರ್.

ದುಃಖ dukkha, *s.* Sorrow, grief,  
affliction. —ಕೊರ್ಪಿನಿ to afflict,  
grieve, tease. —ಮಳ್ಳುನಿ to  
mourn, lament.

ದುಃಖಿಯುನಿ dukkhiyuni (ದುಃಖಿ),  
*v. n.* To mourn, lament. ದುಃಖಿ  
ದುಃಖಿದ್ ಅರ್ಪಿನಿ to sob, weep  
bitterly.

ದುಃಶಕುನ duḥśakuna, *s.* A bad  
omen.

ದುಕಾನ್ dukāṇu, *s.* A shop.

ದುಕ್ಕ dukka, *adv.* Suddenly, at  
once, quickly; *cf.* ಏಕ್ಕ. —ಲಕ್ಕು  
ನಿ to get up at once.

ದುಖ್ಛ dukkha, *see* ದುಃಖ.

ದುಗಣೆ, ದುಗ್ಗಾಣೆ duganè, duggā-  
ni, *s.* Two pie.

ದುಟ್ಟ dutṭa, *see* ಮಷ್ಟ.

ದುಡಿ duḍi, *s.* The lip.

ದುಡಿತ, ದುಡಿತೆ duḍita, duḍitè, *s.*  
Gain, acquisition. 2. proper-  
ty. —ಮಳ್ಳುನಿ, *see* ಮಡಿಯುನಿ.

ದುಡಿಯುನಿ, ದುಡಿಸಿನಿ duḍiyuni, duḍi-

pini (ಮಡಿ), *v. a.* To acquire,  
gain, earn, obtain.

ದುಡುಂಬುನಿ duḍumbuni (ದುಡುಂಬ್),  
*v. a.* To drive.

ದುಡುಕು, ದುಡುಕುತನ duḍuku, du-  
ḍukutana, *s.* Hurry, rashness.  
2. violence, injustice. 3. pride,  
haughtiness.

ದುಡುಕುನಿ duḍukuni (ದುಡುಕ್), *v. n.*  
To be rash *or* hasty. 2. to  
be violent, haughty. *v. a.* To  
defy.

ದುಡುತ duḍuta, *see* ಮಡಿತ.

ದುಡ್ಡಾಟ duḍḍāṭa, *s.* The game of  
chuckfarthing.

ದುಡ್ಡಾಶೆ duḍḍāśè, *s.* Covetousness.

ದುಡ್ಡು duḍḍu, *s.* A copper coin  
worth four pie. 2. copper  
coin in general. 3. money,  
cash. ಅನೇ, ಸಟ್ಟಿ— a thick  
copper coin that was current  
in former days.

ದುಣಿವುನಿ duṇipuni (ದುಣಿ), *v. n.*  
To struggle, strive. 2. to  
flutter, flap the wings in agi-  
tation, as a bird. 3. to bustle,  
be in a hurry.

ದುಣಿವೆಲ್ duṇipeḷ, *adj.* Strug-  
gling, striving, fluttering. 2.  
bustling.

ದುಣಿವೆಲೆ duṇipele, *s.* A hustler,  
busybody.

ದುಣ್ಣ duṇṇa, *see* ಮಂಣ.

ದುತ್ತು duttu, *see* ಮಸ್ತು.

ದುಪ್ಪ duppa, *adv.* Suddenly;  
quickly.

ದುಪ್ಪಟೆ, ದುಪ್ಪಟೆ duppaṭi, duppaṭè,  
*s.* A laced *or* other cloth

loosely thrown over the body.

2. a sheet, tablecloth.

ದುಪ್ಪೆ duppe, *see* ತುಪ್ಪೆ.

ದುಬರಾಲ್ dubarāly, *see* ದುಬ್ರಾಲ್.

ದುಬಲಾಕ್ dubalāk, *adj.* Twice distilled; double.

ದುಬಾರಿ dubāri, *adj.* Double. 2. needless, useless. —ಕರ್ತೆ double *or* needless expense.

3. *see* ದುಬ್ರಾಲ್.

ದುಬಾಸಿ dubāsi, *s.* An interpreter.

2. a broker, agent, *etc.*

ದುಬ್ರಾಲ್ dubrāly, *s.* Twice distilled arrack.

ದುಮುಕುನಿ dumukuni (ಕುಮುಕ್), *v. a.* To jump down; to alight quickly.

ದುಮುಸು dumusu *see* ಸುಮುಸು.

ದುಯಮ್ duyam, *adj.* Secondary, subordinate. 2. middling, second-hand.

ದುರ್, ದುಸ್ dur, dus, *Prefixes denoting* Bad, ill, wicked. 2. difficult. 3. inferior, vile.

ದುರಂಗಿ duraṅgi, *adj.* Differently coloured on both sides, as some cloths.

ದುರಭ್ಯಾಸ durabhyāsa, *s.* A bad habit *or* practice.

ದುರಯ duraya, *see* ಪ್ರವೃತ್ತಿ.

ದುರಾಚಾರ durācāra, *s.* A bad custom *or* usage. 2. wicked conduct.

ದುರಾತ್ಮೆ durātme, *s.* An evil spirit. 2. a wicked man.

ದುರಾಲೋಚನೆ durālōchanē, *s.* Wicked thoughts.

ದುರಾಶೆ durāshē, *s.* Covetousness.

2. a vain *or* forlorn hope, unattainable desire.

ದುರಿತ durita, *s.* Sin, transgression.

ದುರುಜಿ duruji, *see* ಸುಜಿ.

ದುರುಡ duruḍa, *see* ಧೃಢ.

ದುರುಬಿ durubi, *adj.* Inebriating. 2. surfeiting. —ತನ inebriation; surfeit.

ದುರುಬಿನಿ durubini, *see* ಕುರ್ಬಿನಿ.

ದುರುಬೀಜ durubīja, *see* ಕುರ್ಬೀಜ.

ದುರುಸು durusu, *see* ದುರ್ಸು.

ದುರುಸ್ತು durustu, *s.* Repairs, improvement. *adj.* Proper, well, right. —ಮುಳ್ಳುನಿ to repair, mend, put in order.

ದುರುಳ duruḷa, *adj.* Wicked. —ತನ wickedness.

ದುರುಳೆ duruḷe, *s.* A wicked man.

ದುರ್ಗ durga, *s.* A castle, hill-fort. 2. *see* ದುರ್ಗ.

ದುರ್ಗಂಧ durgandha, *s.* A stench, fetid smell.

ದುರ್ಗಟ, ದುರ್ಘಟ durgata, durghata, *adj.* Difficult of attainment, insurmountable. —ಕಾರ್ಯ an object difficult to accomplish.

ದುರ್ಗತಿ durgati, *s.* A bad destiny, misery. 2. hell.

ದುರ್ಗಾಲಯ durgālaya, *s.* A temple of Durgi.

ದುರ್ಗಿ durgi, *s.* A name of Pārvasī. 2. the name of a female.

ದುರ್ಗುಣ durguṇa, *s.* A bad disposition *or* temper, corrupt nature. *adj.* Ill-natured.

ದುರ್ಗೆ durgē, *see* ದುರ್ಗ.  
 ದುರ್ಚಿ durci, *s.* A sheet of paper.  
 2. *see* ದೋರ್ಚಿ.  
 ದುರ್ಜನ durjana, *s.* Wicked people.  
 ದುರ್ಜಾತಿ durjāti, *s.* A disreputable caste.  
 ದುರ್ಜಿ durji, *see* ಸೂರ್ಜಿ. 2. *see* ದೋರ್ಚಿ.  
 ದುರ್ಜಿಲ್ durjily, *see* ದೋರ್ಚಿ.  
 ದುರ್ದಶೆ durdaśē, *s.* Misfortune, ill-luck.  
 ದುರ್ನಡತೆ durnadatē, *s.* Bad conduct.  
 ದುರ್ನುಡಿ durnuḍi, *s.* A bad word.  
 ದುರ್ಬಲ durbala, *s.* Weakness, impotency. *adj.* Weak, impotent; helpless.  
 ದುರ್ಬಿನಿ durbini, *s.* A telescope.  
 ದುರ್ಬೀಜ durbija, *s. lit.* A bad seed. *adj.* Of bad family, of disreputable descent.  
 ದುರ್ಬುದ್ಧಿ durbuddhi, *s.* A wicked mind, bad disposition. 2. folly, want of sense.  
 ದುರ್ಬೋಧನೆ durbōdhanē, *s.* Bad advice.  
 ದುರ್ಭಿಕ್ಷೆ durbhikshē, *s.* Scarcity, famine.  
 ದುರ್ಮತಿ durmati, *s.* The fifty-fifth year of the Hindu cycle of sixty. 2. an evil mind.  
 ದುರ್ಮನಸ್ ದುರmanasy, *s.* A bad mind.  
 ದುರ್ಮರಣ durmarāṇa, *s.* An untimely death, death by accident.  
 ದುರ್ಮಾರ್ಗ durmārga, *s.* Wickedness, vice.

ದುರ್ಮಿತ್ರ durmitre, *s.* A bad friend.  
 ದುರ್ಮುಖ durmukha, *s.* An angry face.  
 ದುರ್ಮುಖಿ durmukhi, *s.* The thirtieth year in the Hindu cycle of sixty.  
 ದುರ್ಯೋಧನೆ duryōdanē, *s.* The elder of the Kuru princes.  
 ದುರ್ಲಭ durlabha, *adj.* Difficult of attainment, scarce, rare.  
 ದುರ್ವಾರ್ತೆ durvārtē, *s.* Bad news.  
 ದುರ್ವಾಸನೆ durvāsane, *s.* A stink, stench.  
 ದುರ್ವ್ಯಯ durvyāya, *see* ದುರ್ವ್ರಯ.  
 ದುರ್ವ್ಯಸನ durvyasana, *s.* A bad habit, evil practice.  
 ದುರ್ವ್ರಯ durvraya, *s.* A useless expense, squandering, waste.  
 ದುರ್ಸು dursu, *s.* Rockets; *also* ದುರ್ಸುಬಾಣ. 2. *see* ದುರುಸ್ತು. — ಬುಡ್ಧಿನಿ to fire rockets.  
 ದುಲ್ಲೋಡಿ dullōḍi, *s.* A kind of necklace.  
 ದುಶ್ಮಾನೆ duśmāne, *s.* An enemy, opponent. ದುಶ್ಮಾನಿಸೆ enmity, hostility.  
 ದುಷ್ಟೀಲ duśśīla, *s.* A bad disposition *or* practice.  
 ದುಷ್ಟರ್ಮ dushkarma, *s.* An evil deed, crime, sin. ದುಷ್ಟರ್ಮಿ a wicked man.  
 ದುಷ್ಟಕೆ dushkālē, *s.* A great thief.  
 ದುಷ್ಟಾಲ dushkāla, *s.* An evil time. 2. famine, scarcity.  
 ದುಷ್ಟೀರ್ತಿ dushkīrti, *s.* Infamy, bad name.

ದುಷ್ಟ *dusṭa*, *adj.* Bad, wicked, depraved. 2. low, vile. —ಗೂ, —ಭಾವ a bad disposition. —ತನ wickedness, depravity. —ಬುದ್ಧಿ an evil mind; a minister so called. —ಮಾರ್ಗ wicked conduct. —ಮೃಗ a wild beast, mischievous animal.

ದುಷ್ಟೆ *dushte*, *s.* A wicked *or* bad man.

ದುಸ್ತರ *dustara*, *adj.* Difficult, trying, hard.

ದುಸ್ತಲಿ *dustale*, *s.* An unhappy man; a bad man.

ದುಸ್ತು *dustu*, *s.* A suit of clothes.

ದುಸ್ವಭಾವ *dusvabhāva*, *s.* An evil disposition, ill-nature.

ದುಸ್ಸಂಗ *dussaṅga*, *s.* Bad company *or* intercourse; evil companions.

ದೂಂಟೆ *dūṅṭa*, *see* ಗೂಂಟೆ.

ದೂಂಡೆ *dūṅḍe*, *see* ದೊಂಡೆ.

ದೂಂಬೆ, ದೂಂಬೆಲ್ *dūmbe*, *dūmbel*, *see* ಸೂಂಬು.

✓ದೂಜಿ *dūji*, *s.* A needle, pin. —ಕಲ್ಲೆ a magnet. —ಮರ the tinian pine.

✓ದೂಡುನಿ *dūduni*, *see* ನೂಕುನಿ.

ದೂತಿ *dūti*, *s.* A pimp, procuress. 2. a female messenger.

ದೂತೆ *dūte*, *s.* A messenger, spy. ದೇವ — an angel. ಯಮ — the messenger of death.

ದೂದು *dūdu*, *see* ಜೂಜಿ. 2. *see* ಕೂರು.

ದೂಪ, ದೂಪನ *dūpa*, *dūpana*, *see* ಧೂಪ.

✓ದೂಪೆ *dūpe*, *s.* Food laid out for

the dead; a mound marking the burial place of a Śūdra.

2. a temporary shed, covered with awnings, for offering oblations to the manes of deceased Śūdra. —ದ ಕಂಡ a field in which such a mound *or* shed has been raised. —ದ ನುಷ್ಟು oblations of boiled rice offered to the manes of a deceased Śūdra. —ಗ ಮೆಳ್ಳುನಿ to prepare such food. —ಗ ಮೆತ್ತುನಿ to serve such food; to serve a person with a large quantity of food.

ದೂಬಿನ *dūbina*, *s.* A comb.

ದೂರ *dūra*, *s.* Distance. *adj.*

Distant, remote. ದೂರೂಗು — very far. —ದಾಯಿ a low-caste man; a man come from a distance. —ದಾಳೆ a female in her menses; a low-caste woman. —ದೃಷ್ಟಿ foresight; long-sighted. —ಮಾರ್ಗ, —ಸಾಧಿ a long way. —ಉಂಟುನಿ to stand at a distance. —ಫೋಪಿನಿ to go far, move further. —ಬೂರುನಿ to be deferred, delayed. —ಮಳ್ಳುನಿ to separate; to shun.

✓ದೂರಾಟ *dūrāṭa*, *s.* Aspersion, calumniating; complaining.

✓ದೂರು *dūru*, *s.* Aspersion, blame, reproach. 2. a complaint. —ಕೊಪಿನಿ, —ಪಣ್ಣಿನಿ to complain. —ಪಾಡುನಿ to accuse, blame, censure.

✓ದೂರುನಾಯೆ *dūrunāye*, *s.* An accuser, censurer, complainant.



- √ದೂರುನಿ dūrūni (ದೂರ್), *v. a.* To accuse, complain; to blame, reproach, censure.
- √ದೂರೆಲೆ dūrele, *see* ದೂರುನಾಯಿ.
- ದೂರ್ತತನ dūrtatana, *s.* Craftiness.
- ದೂರ್ತೆ dūrte, *s.* A deceiver.
- ದೂಷಕೆ dūshake, *s.* A blasphemer.
- ದೂಷಣೆ dūshaṇe, *s.* Cursing. 2. censure, reproach. ದೇವ-*blasphemy.*
- ದೂಷಿಪುನಿ dūshipuni (ದೂಷಿ), *v. a.* To blaspheme. 2. to blame, censure, reproach.
- ದೂಸು dūsu, *s.* Fine powder; *cf.* ದೂಸೆಲ್.
- √ದೂಸುನಿ dūsuni (ದೂಸ್), *v. a.* To spill, sprinkle.
- ದೂಸೆಲ್ dūsely, *s.* Powder, dust. *adj.* Powdered, dusty.
- √ದೂಳಿ dūli, *see* ಧೂಳು. 2. a dis-  
plicable person. 3. a high number. -ಪಟಿ, -ಪದೆ unreliable.
- √ದೂಳು dūlu, *see* ಧೂಳು.
- ದೃಕ್ drukḥ, *s.* The eye. 2. sight, seeing.
- ದೃಢ drudha, *s.* Firmness, stability. 2. certainty. *adj.* Firm, stable. -ತ್ವ firmness; truthfulness. -ಮಳ್ಳುನಿ to affirm, declare; to fix, make certain.
- ದೃಢೀಕರಣ drudhikaraṇa, *s.* Confirmation.
- ದೃಷ್ಟ drushta, *adj.* Visible, apparent.
- ದೃಷ್ಟಾಂತ drushtānta, *s.* An ex-

- ample, illustration, evidence. -ಕೊರ್ಪಿನಿ to exemplify, illustrate.
- ದೃಷ್ಟಿ drushti, *s.* Sight, seeing. 2. an eye.
- ದೆಂಗ್ deṅḡ, *s.* A hiding place.
- ದೆಂಗಾವುನಿ deṅḡāvuni, *c. v.* (of ದೆಂಗುನಿ) To cause to be hidden, concealed; hide, conceal.
- √ದೆಂಗುನಿ deṅḡuni (ದೆಂಗ್), *v. n.* To be hidden, concealed, lie in ambush.
- ದೆಂಗೇಲೆ deṅḡele, *s.* One who hides, a refugee.
- √ದೆಂಜಿ deṅḡi, *s.* A crab. -ಬಾಪು an abscess between the thumb and the forefinger. ಕಡಲ-, ಕುದುರೆ-, ಕಲ್ಲ-, ಬಪ್ಪಿನಿ-, ಮಡಕೆ-, ಮುಕ್ಕುರು-, ಮೆತ್ತೆ-, ವರ್ಕಾರ-, are some of the species of crab.
- ದೆಂಜಿಲಿ deṅḡeli, *s.* A kind of umbrella made of palm leaves.
- ದೆಂಟ್ deṅḡ, *see* ದಂಟೆ.
- ದೆನ್ನಣ dennana, *see* ಪಾಡ್ಡನ.
- ದೆಂಬು dembu, *see* ದೊಂಬು.
- ದೆಂಬೆಲ್ dembely, *see* ದೊಂಬೆಲ್.
- ದೆಕ್ಕಟ್ಟುನಿ dekkatṭuni (ದೆಕ್ಕಟ್ಟೆ), *v. a.* To shuffle, *or* move in a slovenly manner, as a person in a tight dress *or* when the foot is entangled in anything.
- ದೆಕ್ಕತ್ತಿ dekkatti, *s.* A kind of nut-cracker used for cutting the areca-nut into pieces.
- ದೆಕ್ಕಯಿ dekkayi, *s.* The betrothal badge. -ಕಟ್ಟುನಿ to put the same on the person of a bride.

ದೆಕ್ಕರೆ, ದೆಕ್ಕಾರ್, ದೆಕ್ಕಾರು dekkarè,  
/ dekkāru, dekkāru, *s.* The space  
between the legs, when they  
are apart. *adv.* Between  
the legs.

ದೆಕ್ಕಾಜಿ dekkāji, *s.* A kind of  
bracelet.

ದೆಕ್ಕಾಣಿ dekkāṇi, *adv.* Tightly.

ದೆಕ್ಕಾವುನಿ dekkāvuni, *c. v.* (of ದೆ  
ಕ್ಕಾನಿ) To cause to wash.

ದೆಕ್ಕಿ dekki, *s.* Space, room, place.

ದೆಕ್ಕುನಿ dekkuni (ದೆಕ್ಕು), *v. a.* To wash  
(anything except clothes),  
lave, cleanse.

ದೆಕ್ಕುಳು dekkulu, *see* ದೆಕ್ಕಿನಾಕುಳು.

ದೆಕ್ಕುಲಿ dekkuli, *s.* Irregular  
teeth, projecting teeth.

ದೆಕ್ಕೆ dekkè, *see* ಜೊಂಕೆ.

ದೆಪ್ಪಾವುನಿ deppāvuni, *c. v.* (of ದೆಪ್ಪನಿ)  
To cause to take.

ದೆಪ್ಪು deppu, *see* ತೆಪ್ಪು. 2. *see*  
ದೆಪ್ಪನಿ.

ದೆಪ್ಪನಿ deppuni (ದೆ), *v. a.* To take,  
receive; *cf.* ಸೆಪ್ಪನಿ. ದೆತ್ತಿದ ಪಾ  
ಡುನಿ to abolish, take away, put  
aside; to pull out; to remove,  
dismiss.

ದೆಬ್ಬೆ debbè, *see* ದಬ್ಬೆ.

ದೆಯ್ಯು deyya, *see* ದೈಯ. 2. *see* ದೈವ.  
3. *see* ದೆವ್ವ.

ದೆಯಿವ deyiva, *see* ದೈವ.

ದೇರಂಗಯಿ derāngayi, *see* ಸೇರಕಾಯಿ.

ದೇರ್ಪುನಿ derpuni (ದೆರ್), *v. a.* To  
lift, raise.

ದೇವ್ವ devva, *s.* A demon, evil  
spirit.

ದೇಶೆ, ದೇಸೆ dešè, dešè, *s.* Condition,  
state. 2. fortune, luck.

ದೇಶೆಡ್ಡೆ dešèḍḍu, *postp.* From, by,  
on account of, for.

ದೇಕಿ dēki, *s.* Nicety. 2. manage-  
ment *or* foresight. *adj.* Nice,  
good.

ದೇಗ್ dēgṅu, *see* ದಾಯೆ.

ದೇಜ ದೇಜಾ, *see* ತೇಜ.

ದೇಬೆ dēbè, *s.* A quarrelsome  
woman.

ದೇರಾಟ ದೇರಾಟಾ, *s.* Driving.

ದೇರುನಿ dēruni (ದೇರ್), *v. a.* To  
drive, drive away.

ದೇಲ dēla, *s.* A small temple.  
2. God. —ಗುಂಡ the idol's

apartment in a temple. ಬಾಲೆ  
ಸೈತಿನಾಯೆ ದೇಲ ದೂರುವೆ a man  
bereft of his child blasphemes  
against God.

ದೇಲಂತೊಟ್ಟು dēlantottu, *s.* A  
Brahmin's house.

ದೇಲಂದಪುದ, ದೇಲಪುದ dēlandapuda,  
dēlapuda, *s.* A temple pigeon.

ದೇವ dēva *see* ದೇಹ. 2. the male  
organ.

ದೇವಂದ dēvanda, *adj.* Pertaining  
to temples. —ಪೋಡು a small  
kind of tiles.

ದೇವಕಿ dēvaki, *s.* Krṣṇa's  
mother.

ದೇವಗಣ ದೇವಗಣಾ, *s.* The race  
of gods.

ದೇವಡಿಕೆ, ದೇವಡಿಗೆ dēvaḍike, dē-  
vaḍige, *s.* One of the caste of  
musicians.

ದೇವತಾರ್ಚನೆ dēvatārçanè, *s.* Wor-  
ship of a god.

ದೇವತೆ dēvatē, *s.* A demi-god.  
 ದೇವತ್ವ dēvatva, *s.* Divinity; godhead.  
 ದೇವದತ್ತ dēvadatta, *adj.* Given by God.  
 ದೇವದಾರ್, ದೇವದಾರಿ dēvadāry, dēvadārē, *s.* A cedar.  
 ದೇವದೂತೆ dēvadūte, *s.* An angel.  
 ದೇವದ್ರೋಹ dēvadrōha, *s.* Apostasy, heresy.  
 ದೇವನಾಮ dēvanāma, *s.* The name of God, [phemy.  
 ದೇವನಿಂದೆ dēvanindē, *s.* Blasphemy.  
 ದೇವಪೂಜೆ dēvapūjē, *s.* Adoration of God, divine worship.  
 ದೇವಪ್ರತಿಷ್ಠೆ dēvapratishṭhē, *s.* The consecration of an idol.  
 ದೇವಬಾರೆ dēvabārē, *s.* A superior kind of plantains. [votion.  
 ದೇವಭಕ್ತಿ dēvabhakti, *s.* Piety, devotion.  
 ದೇವಭಕ್ತೆ dēvabhakte, *s.* A pious man, a devotee.  
 ದೇವಮಂದಾರ dēvamandāra, *s.* A kind of flower.  
 ದೇವಮಾರ್ಗ dēvamārga, *s.* God's ways. 2. pious behaviour.  
 ದೇವರಂಗ dēvaraṅga, *s.* The centre of a temple.  
 ದೇವರಾಜೆ dēvarājē, *s.* Indra.  
 ದೇವಲೋಕ dēvalōka, *s.* Heaven.  
 ದೇವಲ್ಯ dēvalya, *see* ದೇವಾಲಯ.  
 ದೇವಸ dēvasa, *s.* Temple-lands or property.  
 ದೇವಸಮರಂಗ dēvasamarāṅga, *s.* Presence; God's presence.  
 ದೇವಸಮರ್ಪಣೆ dēvasamarpaṇē, *s.* Offering to God.

ದೇವಸ್ಥಾನ dēvasthāna, *s.* A temple.  
 ದೇವಾಂಗ dēvāṅga, *s.* A Lingāyat class of weavers. 2. an ape. —*ವಾಯಿ* one of the weaver class.  
 ದೇವಾಧೀನ dēvādhīna, *s.* Death. *adv.* In God's disposal. —*ಆಪಿನ* to die.  
 ದೇವಾರಾಧನೆ dēvārādhanē, *s.* Divine worship.  
 ದೇವಾಲಯ dēvālaya, *s.* A church; a temple.  
 ದೇವಿ dēvi, *s.* A goddess. 2. Pārvatī. 3. a queen. —*ಪೂಜೆ* the Śakti worship.  
 ದೇವಿರಿ, ದೇವಾರಿ dēviri, dēvāri, *s.* A Brahmin's dress.  
 ದೇವೇರ್ dēveru, *s.* God. 2. an honorific title, applied to persons of rank. *ದೇವೇರ್ ಕಾರ್ಯ* a sacred work or undertaking.  
 ದೇವೇಂದ್ರ dēvēndre, *s.* Indra.  
 ದೇಶ dēśa, *s.* A country, land, territory, district, region. —*ಸೇರಿ* one who has left his country, an exile. —*ತೆರನು* to travel.  
 ದೇಶಭಾಷೆ dēśabhāshē, *s.* The language of a country.  
 ದೇಶಭ್ರಷ್ಟ dēśabhrasṭa, *s.* Transportation, expatriation.  
 ದೇಶಸ್ಥಿ dēśasthe, *s.* A native, inhabitant. 2. a class of Brahmins. [country.  
 ದೇಶಾಂತ್ರ dēśānta, *s.* A foreigner.  
 ದೇಶಾಂತ್ರಿ dēśāntri, *s.* A foreigner; a traveller.

ದೇಶಾಚಾರ ದೇಶಾಚಾರಾ, *s.* The custom of a country, local usage.

ದೇಶಾಟನ ದೇಶಾಟನಾ, *s.* Travels; travelling.

ದೇಶಾಧಿಕಾರಿ, ದೇಶಾಧಿಪತಿ ದೇಶಾಧಿಕಾರಿ, ದೇಶಾಧಿಪತಿ, *s.* A sovereign ruler.

ದೇಶಾಯಿ ದೇಶಾಯಿ, *s.* A chief man among the Lingāyats.

ದೇಶಾವರ, ದೇಶಾವಾರ ದೇಶಾವರ, ದೇಶಾವಾರ, *s.* A present, gift, alms.

ದೇಶಿ ದೇಶಿ, *see* ದೇಶಿ.

ದೇಶ್ಯ ದೇಶ್ಯಾ, *adj.* Local, of or belonging to a country. —ಭಾಷೆ, *see* ದೇಶಭಾಷೆ.

ದೇಹ ದೇಹಾ, *s.* The body. —ದಂಡನೆ corporal punishment, penance, mortification.

ದೇಹಿ ದೇಹಿ, *adj.* Having a body, corporeal.

ದೈದಿ ದೈದಿ, *s.* A plant, young tree.

ದೈದಿ ದೈದಿ, *s.* The name of a tree. 2. a staff, stick.

ದೈದಿ ದೈದಿ, *see* ದೈದಿ.

ದೈದಿ ದೈದಿ, *see* ದೈದಿ.

ದೈತ್ಯ ದೈತ್ಯೆ ದೈತ್ಯೆ, *s.* A titan, demon, giant. —ಕರ್ಮ a giant's deed; a wicked act.

ದೈನ್ಯ ದೈನ್ಯ ದೈನ್ಯಾ, *s.* Meanness, humility, servility. 2. poverty. *adj.* Mean, humble, lowly. 2. cringing, servile. —ಭಾವ humble disposition.

ದೈಪುನಿ ದೈಪುನಿ, *see* ದೈಪುನಿ.

ದೈಯ ದೈಯ, *see* ದೈಯ. —ಕಾಣಿಸಿ a gift or offering to demons.

—ಮುಡಿಪು treasure devoted to a deity.

ದೈಯಂಕಡೆ ದೈಯಂಕಡೆ, *adv.* Towards god or a demon. *s.* An inclosure of an idol. 2. the name of a village.

ದೈಯಾರೆ ದೈಯಾರೆ, *s.* The name of a demon.

ದೈಯರ್, ದೈಯರ್ ದೈಯರ್, *see* ದೈಯರ್.

ದೈವ ದೈವ, *s.* A deity; God. 2.

an evil spirit, a demon. 3.

destiny, fate. *adj.* Divine, celestial.

—ಕೃತ್ಯ —ತಂತ್ರ a divine act.

—ಕಲ್ಪನೆ, —ಸಂಕಲ್ಪ divine origin, God's will.

—ಕಲ್ಪಿತ ordained by God.

—ನಿಶಿ, —ಯತ್ನ, —ಯೋಗ fate, God's decree.

—ಸುಣ divine nature. —ಘಟನೆ, —ಸಂಘಟನೆ God's help.

—ಬಲ divine strength. —ಮುಖ the face of God; divine grace.

ದೈವಾಧೀನ ದೈವಾಧೀನ, *adj.* Subject to God's will. *s.* Fate, God's decree; death.

ದೈವೀಕ ದೈವೀಕ, *adj.* Divine.

ದೈಸುನಿ ದೈಸುನಿ, *see* ದೈಸುನಿ. 2. *see* ದಯಸುನಿ.

ದೊಂಕ ದೊಂಕ, *see* ದೊಂಕ.

ದೊಂಕ ದೊಂಕ, *adj.* Tall. —ಬಳವುನಿ to grow tall.

ದೊಂಕಾವುನಿ ದೊಂಕಾವುನಿ, *c. v.* (of ದೊಂಕುನಿ) To cause to tread, trample.

ದೊಂಕಾಸ್ ದೊಂಕಾಸ್, *see* ದೊಂಕ.

ದೊಂಕುನಿ ದೊಂಕುನಿ (ದೊಂಕ), *v. a.* To tread, trample. ಮುಳ್ಳು— a Pariah woman to become pubescent, *vlg.*

ದೊಂಕೆ, ದೊಂಕೆಲ್ donkè, donkely, see ದೊಂಕೆ.  
 ದೊಂಕೆಲ್ donkely, s. What has been trodden. *adj.* Trodden, trampled.  
 ದೊಂಗುನಿ donguni, see ದಂಗುನಿ.  
 ದೊಂಟೆ donṭè, see ದೊಂಟೆ.  
 ದೊಂಡಿ donḍi, see ದುಂಡು.  
 ದೊಂಡೆ donḍè, s. The throat. —ನನೆವನ (*lit.* to wet the throat) to drink, allay thirst.  
 ದೊಂಣಾ donṇa, s. Self-confidence. —ಗಾರೆ a man carrying a club; a self-confident man.  
 ದೊಂಣಪ್ಪೆ donṇappe, s. A self-confident *or* conceited man.  
 ದೊಂಣೆ donṇè, s. A cudgel, club, mace.  
 ದೊಂದಪ್ಪೆ donḍappe, s. A companion.  
 ದೊಂದಿ donḍi, s. A small torch made of a rag.  
 ದೊಂದು dondu, s. A couple, pair. 2. see ದೊಂದಪ್ಪೆ.  
 ದೊಂದೆಪುರಿ dondepuri, see ತೊಂದೆಪುರಿ under ತೊಂದೆ.  
 ದೊಂನೆ donnè, s. A cup made of plantain leaves, *etc.* —ಹೆಟ್ಟುನಿ to make such a cup.  
 ದೊಂಪ ದompa, s. A pandal, shed, temporary covering of matted palm leaves, *etc.*; *cf.* ಚಪ್ಪರ. 2. a frame-work of bamboos, *etc.* erected for training a creeper. —ದ ಅಬರೆ *Cynamopsis psoraloides*, a kind of bean. —ವ ಬಲಿ the annual festival of a demon

celebrated under a pandal. —ದ ಬೂರು the succulent creeper purslane, *Basella rubra*; *cf.* ಬಸಲೆ.  
 ದೊಂಪಿಯುನಿ dompiyuni (ದೊಂಪಿ), *v. n.* To stumble.  
 ದೊಂಬಿ dombi, s. A mob, rabble. 2. a riot, uproar. —ಗಾರೆ a rioter, turbulent man.  
 ದೊಂಬು dombu, s. Sunshine, heat of the sun. —ಕುದುರೆ mirage. —ಅರವನ the heat to decrease. —ಗು ಪಾಡುನಿ to expose to the sun. —ಬೂರುನಿ the sun to shine. —ಹಾಕುನಿ the sun to strike. ಕಡು—very hot. ನೆಸರ್—the morning sun. ನೆಯ್ಯು—the evening sun. ಪನಿ—twilight.  
 ದೊಂಬುಡಿ dombuḍi, see ದೊಂಬಿ.  
 ದೊಂಬೆ dombe, s. A tumbler, rope-dancer. —ರಾಟ tumbling, rope-dancing. —ರೆ ಚಿನಿ a female tumbler.  
 ದೊಂಬೆಲ್, ದೊಂಬೊಲಿ dombely, domboli, s. A chap, cleft in the surface of the earth.  
 ದೊಂಮರೆ dommare, see ದೊಂಬೆ.  
 ದೊಂಸ domsa, see ಧಂಸ.  
 ದೊಕ್ಕಿನಾಕುಳು, ದೊಕ್ಕುಳು dokkinā-kuḷu, dokkuḷu, s. A mode of addressing high caste people by Pariahs.  
 ದೊಕ್ಕೆ dokkè, s. Breath; breathing. —ಆಪಿನಿ, —ಕೂಡುನಿ, —ಬರ್ಪಿನಿ —ನ ಆಪಿನಿ to revive. —ಕಡಿಯುನಿ, —ಪಾರುನಿ to cease to breathe; to expire. —ಯೆಕ್ಕುನಿ, —ನಲಿವನಿ to palpitate.

- ದೊಗ್ಗಲ್ doggaly, *s.* Kneeling.  
 -ಪಾಡುನಿ, -ಬೂರುನಿ to kneel.
- ದೊಗ್ಗು doggu, *adj.* Kneeling.  
 -ಸಲಾಂ *lit.* saluting on one's knees; submission, yielding.  
 -ಸಲಾಂ ಪಾಡುನಿ to submit, yield.
- ↓ದೊಗ್ಗುನಿ dogguni (ದೊಗ್ಗು), *v. n.* To kneel.
- ದೊಗ್ಗೊಲಿ ಪದ್ವೆ doggoli padpè, *s.* A short kind of the vegetable *Amarantus oleraceus*. 2. the purslane.
- ದೊಜ್ಜಲ್ dojjaly, *s.* Uncleanliness; rubbish.
- ↓ದೊಜ್ಜುನಿ dojjuni (ದೊಜ್ಜೆ), *v. n.* To stammer; to hesitate.
- ದೊಜ್ಜೆ dojje, *s.* A stammerer.
- ದೊಟ್ಟೆ dotte, *see* ದುಪ್ಪೆ.
- ದೊಡಕ್ dodaky, *adj.* Perplexed, confused. 2. broken, damaged.
- ದೊಡೆ dode, *s.* A greedy man; *cf.* ತೊಡು. 2. *see* ದೋಡೆ. 3. *see* ತುಡೆ. -ತನ greediness.
- ↓ದೊಡ್ಡ dodda, *adj.* Great, large.
- ದೊಡ್ಡಂಣೆ doddanne, *s.* An elder brother.
- ದೊಡ್ಡಂತಿ doddanti, *s.* Birthday.
- ದೊಡ್ಡಣದಾಯೆ doddanadāye, *s.* A powerful man.
- ದೊಡ್ಡಪ್ಪಯೆ, ದೊಡ್ಡಯೆ doddappaye, doddaye, *s.* A father's elder brother.
- ದೊಡ್ಡರೆ doddare, *s.* A kind of rice.
- ↓ದೊಡ್ಡಲೆ, ದೊಡ್ಲೆ doddalè, dodlè, *s.* A wild orange, *Atalantia Monophylla*.

- ↓ದೊಡ್ಡಸ್ತಿಗೆ doddastigè, *s.* Greatness, loftiness. 2. riches, power. 3. ostentation, pride.
- ದೊಡ್ಡು doddu, *see* ದುಡ್ಡು. 2. *see* ಕಾಟಿ.
- ದೊಡ್ಡೆ dodde, *see* ದಡ್ಡೆ.
- ↓ದೊಣೆಲ್ donely, *s.* A club.
- ದೊಣ್ಣೆ donna, *see* ದೊಣ್ಣೆ.
- ↓ದೊದ್ಡೆ doddè, *see* ಸೊದ್ಡೆ.
- ದೊನೆಲ್ donely, *see* ದೊಣೆಲ್.
- ದೊಪ್ಪೆ doppe, *s.* A kind of grass.
- ದೊಬಾರಿ dobāri, *see* ದುಬಾರಿ.
- ದೊಬ್ಬಿ dobbi, *see* ತಬ್ಬಿ. [ing.]
- ↓ದೊಬ್ಬು dobbu, *s.* Pushing, shoving.
- ↓ದೊಬ್ಬುನಿ dobbuni (ದೊಬ್ಬೆ), *v. n.* To push, shove, put off.
- ದೊರಂಕ್ doranku, *see* ದೊರಗ್.
- ↓ದೊರಂಕುನಿ dorankuni, *see* ದೊರಕುನಿ.
- ದೊರಂಗ್ doraṅgu, *see* ದೊರಗ್.
- ದೊರಂದಳಿಗೆ, ದೊರಂದೊಲಿಗೆ dorandaligè, dorandoligè, *s.* Self-praise, egotism, elation.
- ↓ದೊರಕಾವುನಿ dorakāvuni, *c. v.* (of ದೊರಕುನಿ) To cause to obtain; to procure.
- ↓ದೊರಕುನಿ dorakuni (ದೊರಕೆ), *v. n.* & *c. dat.* To be got, obtained, procured, found.
- ದೊರಕೆ dorakè, *see* ತೊರಕೆ.
- ದೊರಗ್ doragu, *adj.* Coarse, rough.
- ದೊರಸ್ತೆ dorasty, *see* ದುರುಸ್ತು.
- ದೊರಿ dori, *adj.* Poured, as corn, etc.; *cf.* ದೊರಿಯುನಿ.
- ದೊರಿಸಾವುನಿ doripāvuni, *c. v.* (of ದೊರಿಪುನಿ) To cause to flow down,

run out, *or* run over as corn, etc.

✓ದೊರಿಪುನಿ doripuni (ದೊರಿ), *v. a.*  
To shoot out as corn, etc., from a sack *or* bundle.

✓ದೊರಿಯುನಿ doriyuni (ದೊರಿ), *v. n.*  
To flow down, run out, *or* run over as corn, etc., from a sack *or* bundle. 2. ✓to fall, as rain, to shower. 3. ✓to feel a limb heavy.

✓ದೊರೆ dorè, *see* ಘೆರೆ.

ದೊರ್ಜಿ, ದೊರ್ಜಿಲ್ ದorji, dorjily, *s.*  
A kind of rafter.

ದೊರ್ತೆಲ್ dortely, *adj.* Partially empty *or* loose, as a bundle of rice.

ದೊರ್ಪುನಿ, ದೊರ್ಬುನಿ dorpuni, dorbuni, *see* ದೊರಿಪುನಿ.

✓ದೊಲಂಕುನಿ dōlankuni (ದೊಲಂಕ), *v. a.* To relax, loosen.

ದೊಲ್ಲು dollu, *adj.* Useless, unprofitable, vain. 2. empty, void. 3. *see* ದೊಳ್ಳು.

✓ದೊಲ್ಲೆ dollè, *s.* Saliva, spittle. —ಕಾರುನಿ to cough hard.

✓ದೊಳಂಕ, ದೊಳುಂಕು dōlanku, dolanku, *adj.* Loose, lax. *s.* Looseness; *also* ದೊಳುಂಕೆಲ್. —ಕಟ್ಟುನಿ to tie loose; to slacken.

✓ದೊಳುಂಕುನಿ dolankuni (ದೊಳುಂಕ), *v. n.* To be loose, lax; be bruised.

ದೊಳೆ dolè, *see* ತೊಲೆ.

ದೊಳ್ಳುನಿ dolpuni, *see* ತೊಲ್ಪುನಿ. 2. *see* ತೊರ್ಪುನಿ.

ದೊಳ್ಳು dollu, *see* ದೊಳ್ಳು.

✓ದೊಳ್ಳೆ dollè, *see* ದೊಲ್ಲೆ.

ದೋಂಟಾಸ್ dōntāsu, *s.* A tall man; *cf.* ದೋಂಟಿ.

✓ದೋಂಟಿ dōnti, *s.* A long pole with a hook to pluck fruit.

ದೋಂಟಿ dōnte, *s.* Tallness, length. 2. a tall man. *adj.* Tall, long.

—ಕಾರ್ long legs. —ಪುರಿ a long worm.

ದೋಂದಳ dōndaḷa, *see* ಸೋಂದಳಪೂಜೆ.

ದೋಂಕು dōku, *see* ಘೋಕು.

✓ದೋಗ ದōga, *s.* Crawling.

✓ದೋಗುನಿ dōguni (ದೋಗ), *v. a.* ✓To crawl on hands and knees *or* in a sitting posture. | 2. to grub up grass.

ದೋಟ ದōṭa, *see* ತೋಟ.

ದೋಟೆ ದōṭè, *see* ದೋಂಟಿ.

ದೋಡಣೆ dōḍaṇè, *s.* Furniture, etc.

ದೋಡಿಯುನಿ dōḍiyuni (ದೋಡಿ), *v. n.* To arrange. 2. to collect, gather, provide, store; *cf.* ದುಡಿಯುನಿ.

ದೋಡೆ ದōḍè, *s.* A talkative woman.

✓ದೋಣಿ dōṇi, *s.* ✓A boat. 2. a spirited *or* quarrelsome woman.

ದೋಣೆ ದōṇè, *see* ದೊಂಣೆ.

ದೋತ್ರ ದōtra, *s.* A Hindu's lower garment, the cloth wrapped round the loins. —ದ ಕಂಬಿ the colored borders of such a garment.

ದೋದು dōdu, *adj.* Thin, watery. 2. *see* ಜೂಜಿ.

ದೋದೆಲ್ dōdely, *s.* Thinness.  
 ದೋಬಿ dōbi, *s.* A washerman.  
 ದೋರ dōra, *see* ಪ್ವಾರ.  
 ದೋರಕ dōraka, *see* ಪ್ವಾರಕ.  
 ದೋರಣೆ dōraṇè, *see* ಘೋರಣೆ  
 ದೋರಿ dōri, *s.* A rope.  
 ದೋರೆ dōrè, *s.* A kind of gold bracelet. 2. the thread used for fastening a knife to the legs of a cock in cock-fighting.  
 ದೋರೆಕಾಯಿ dōrekāyi, *s.* A ripe fruit.  
 ದೋರ್ಗಂಡ dōrgaṇḍa, *see* ಪುರ್ಗು.  
 ದೋಲಂಟೆ, ದೋಲಗಂಟೆ dōlaṇṭè, dō-lagaṇṭè, *s.* A drum and bell, bell-drum.  
 ✓ ದೋಲಿ dōli, *see* ದೋಲಿ.  
 ದೋಲು dōlu, *s.* A drum. —ಬಂಜಿ a pot-belly. —ಪ ಕರ the hollow cylinder or hemisphere of a drum.  
 ದೋಲೆ dōle, *s.* A man with a pot-belly.  
 ದೋಷ, ದೋಸ dōsha, dōsa, *s.* Fault, defect, blemish. 2. sin, offence, crime. 3. error, mistake. —ರಹಿತೆ a man of unblemished character.  
 ✓ ದೋಸೆ dōsè, *s.* A cake of rice flour.  
 ದೋಸ್ತಿ dōsti, *s.* Friendship, intimacy. 2. a friend.  
 ದೋಳಾ dōlā, *s.* Desire. 2. the lin plant.  
 ದೋಳಿ dōli, *see* ದೋಲಿ.  
 ದೋಳು dōlu, *see* ದೋಲು.

ದೋಳ್ಳಿ dōlki, *s.* A small drum.  
 ದಾಂಸ douṁsa, *see* ಧ್ವಂಸ.  
 ದಾಡು douḍu, *s.* A gallop. 2. a quick motion. 3. arrogance. 4. speed, haste. ಪಾಡಾಪಾಡಿ great haste.  
 ✓ ದಾಡೆ douḍè, *s.* The jaw, cheek. —ನ ಕೊಪ್ಪಿನಿ to slap the cheek.  
 ದಾತ dōuta, *s.* Loss, destruction. —ಮೆಚ್ಚುನಿ to destroy.  
 ದಾತಿ dōuti, *s.* An ink-stand.  
 ದಾರಂಗಿ, ದಾಲಂಗಿ dōraṅgi, dō-laṅgi, *s.* A long coat  
 ದಾಲತ್, ದಾಲೊತು dōlatu, dōlō-tu, *s.* Rule, government. 2. pomp, ostentation.  
 ದಾಲು dōlu, *see* ದಾಲು.  
 ದಾವೆ dōvè, *adj.* Toothless.  
 ದ್ರವಿಡ dravida, *see* ಪ್ರಾವಿಡ.  
 ದ್ರವ್ಯ dravya, *s.* Wealth, property, substance. 2. elementary substance, *namely*: earth, water, fire, air, ether, time, space, soul, intellect.  
 ದ್ರವ್ಯಾಶೆ dravyāshè, *s.* Love of gold, avarice.  
 ದ್ರಾವಿಡ drāvīḍa, *adj.* Dravidian or Tamil. —ಪೇಶ properly the country from Maḍras to Cape Comorin. —ಬ್ರಾಹ್ಮಣ a Brahmin, native of the South of the Vindya mountains. —ಛಾಸೆ one of the Dravidian languages.  
 ದ್ರಾಕ್ಷೆ, ದ್ರಾಕ್ಷೆ drāksha, drākshè, *s.* Grapes. —ತೋಟ a vineyard. —ಬೂರು the grape vine. —ರಸ wine.



ದ್ರೋಹ drōha, *s.* Treason, treachery, rebellion, revolt. ದ್ರೋಹ-  
apostasy. ಸ್ವಾಮಿ- treason.  
ದ್ರೋಹಿ an apostate, traitor,  
betrayer.

ದ್ವಂದ್ವ dvandva, *s.* A couple, pair.  
2. strife, dispute. -ಯುದ್ಧ  
single combat. -ಸಮಾಸ a form  
of grammatical combination  
of words.

ದ್ವಾರ dvāra, *s.* A door. -ಕೆ, -ಪಾ  
ಲಕೆ a doorkeeper.

ದ್ವಾರಕ dvāraka, *s.* The city where  
Krushṇa, reigned.

ದ್ವಿ dvi, *adj.* Two

ದ್ವಿಜ dvija, *adj.* Twice born.  
*s.* The oviparous class of  
animals, as birds, snakes,  
fish, etc., which are first born  
in the shell or egg and then  
produced from it.

ದ್ವಿಜಾತಿ dvijāti, *s.* One of the  
twice born castes.

ದ್ವಿಜಿ dvijē, *s.* A Brahmin, whose  
investiture with the sacred  
thread is supposed to con-  
stitute a second birth.

ದ್ವಿತೀಯ dvitīya, *adj.* Second.  
-ಏಭಕ್ತಿ the accusative case.

ದ್ವಿಪದಿ dvipadē, *s.* A metrical  
composition in couplets.

ದ್ವಿಪಾದಿ dvipādi, *s.* A biped.

ದ್ವಿವಚನ dvivačana, *s.* The dual  
number, *gram.*

ದ್ವಿವಿಧ dvividha, *adj.* Twofold.

ದ್ವೀಪ dvīpa, *s.* An island.

ದ್ವೇಷ dvēsha, *s.* Hatred, enmity.  
-ಮಞ್ವನಿ to hate, detest.

ದ್ವೈತ dveita, *s.* Dualism. -ಮತ  
a sect that regards God and  
matter as distinct. ದ್ವೈತೆ one  
of this sect.

## ಧ

ಧ dha, The thirty-second letter  
of the alphabet.

ಧಕ್ಕ dhakka, *see* ಧಕ್ಕ. -ಮಕ್ಕಿ  
a peremptory demand.

ಧಕ್ಕೆ dhakkē, *see* ಧಕ್ಕ.

ಧಡೆ dhadē, *see* ಧಡೆ. 2. *see* ತಡೆ.

ಧಣಿ dhaṇi, *see* ಧನ.

ಧಣೆ dhaṇē, *see* ತಣೆ.

ಧನ dhana, *s.* Riches, wealth,  
property. -ಪತಿ, ಧನಾಧಿಪತಿ Ku-  
bēra; a wealthy person. -ವಂ  
ತೆ a rich man.

## DH

ಧನಿ dhani, *s.* A proprietor,  
master, lord. 2. a wealthy  
man. 3. *see* ಧನಿ.

ಧನಿಕೆ dhanike, *s.* A wealthy  
man.

ಧನು, ಧನುಸ್ಸು dhanu, dhanussu, *s.*  
A bow. 2. the ninth solar  
month. -ರಾಶಿ the sign *Sagit-  
tarius.* ಧನುರ್ಧಾರಿ an archer.

ಧಮಧುಮ್ dhamudhumy, *see* ಧಾ  
ಮಧುಮ್.

ಧರ dhara, *see* ಧರ.\*

ಧರಣ್ dharaṇy, *s.* An old coin equivalent to one Rupee.

ಧರಣ dharana, *see* ಧರಣಿ.

ಧರಣಿ, ಧರಿತ್ರಿ, ಧರೆ dharani, dharitri, dhare, *s.* The earth. ಧರಣಿಪತಿ a king.

ಧರಿಸುನಿ, ಧರಿತೋಣುನಿ dharisuni, dharitonuni (ಧರಿ), *v. a.* To wear, dress, put on, assume a form. 2. to retain in mind, hold. ಅವತಾರ— to become incarnate. ಗರ್ಭ— to become pregnant. ಮೌನ— to be silent.

ಧರ್ಮ dharma, *s.* Justice. 2. charity, liberality. 3. duty, obligation. 4. usage, practice. 5. fitness, propriety. 6. virtue, merit. —ಧಾರೆ a wedding in which the bridegroom incurs no expense. —ಪತ್ನಿ a wedded wife. —ರಾಯೆ the oldest of the Pāṇḍu princes; Yama. —ಶಾಸ್ತ್ರ a code of laws. —ಕೊಪ್ಪಿನಿ, —ಮಕ್ಕುನಿ to give alms. —ಮಕ್ಕುನಿ to do justice.

ಧರ್ಮಾಸುಜೆ dharmānuje, *s.* A charitable man.

ಧರ್ಮಾರ್ತ, ಧರ್ಮಾರ್ಥ dharmārta, dharmārtha, *adj.* Gratuitous, charitable, free. ಧರ್ಮಾರ್ತದಿ, ಧರ್ಮಾರ್ತಗು gratuitously, freely, gratis.

ಧರ್ಮಾಧರ್ಮ dharmādharma, *s.* Right and wrong. [judge.

ಧರ್ಮಾಧಿಕಾರಿ dharmādhikāri, *s.* A ಧರ್ಮಿ, ಧರ್ಮಿಷ್ಠೆ dharmi, dharmi-shṭhe, *s.* A charitable or liberal man.

ಧವಳ dhavala, *adj.* White, fair. —ವರ್ಣ white colour.

ಧವಳಿ dhavali, *s.* A white cow.

ಧಾತ್, ಧಾತು dhātu, dhātu, *s.* The pulse. 2. any constituent part of the body, as flesh, blood, *etc.* 3. a primary or elementary substance, as earth, air, *etc.* 4. the property of a primary element, as odour, colour, *etc.* 5. a grammatical root. 6. a fossil or mineral. 7. the tenth year in the Hindu cycle of sixty. —ನಷ್ಟ್ಯ spermatorrhoea, *emisio seminis.* —ಪೆಷ್ಟಿ full pulse; strength.

ಧಾನ್ಯ dhānya, *s.* Grain, corn in general.

ಧಾಮಧುಮ್ dhāmudhumy, *s.* Prodigality, dissipation. 2. the noise of a drum or a gun.

ಧಾರ dhāra, *see* ದಾರ.

ಧಾರಣೆ dhāraṇe, *s.* Price, charge. 2. holding, having, maintaining, wearing. 3. keeping the mind collected, breath suspended, and all natural wants restrained.

ಧಾರಾದತ್ತ dhārādatta, *adj.* Given by pouring water on the hand. —ಮಕ್ಕುನಿ to give by pouring water on the hand.

ಧಾರೆ dhāre, *s.* Sharpness, as of a knife, *etc.* 2. the stream of a jet of water poured. 3. a wedding ceremony. —ಪತ್ತುನಿ

to pour water *etc.* in a stream. —ಮೈಪನಿ to solemnise a wedding by pouring water on the hands of the bride and bridegroom.

ಧಾವತಿ dhāvati, *s.* Thirst, desire, ardour, heat, hotness.

ಧಾವು dhāvu, *s.* Heat, warmth. 2. purse-pride, pride of wealth.

3. being care-worn from excessive love of money.

ಧಾವೆ dhāvē, *see* ದಾವೆ.

ಧೀಮತಿ, ಧೀಮತೆ dhīmati, dhīmate, *s.* A wise *or* intelligent man.

ಧೀರ dhīra, *adj.* Brave. 2. firm. steady. —ತ್ವ bravery, boldness, firmness.

ಧೀರೆ dhīre, *s.* A hero.

ಧುಕ್ dhukku, *see* ದುಕ್ಕ. 2. *see* ದುಃಖ.

ಧುತ್ತು dhuttu, *adj.* Reproached, reviled. 2. abandoned, deserted.

ಧುನಿ dhuni, *s.* A river.

ಧುಬುದುಬು dhubudubu, *see* ದುಬ್ಬುಬು.

ಧುರ dhura, *s.* War.

ಧುರಂಧರ dhurandhara, *adj.* Powerful, able. ಧುರಂಧರೆ a strong *or* powerful man.

ಧುರಿ, ಧುರಿಕೆ dhuri, dhurikē, *s.* A burden.

ಧುರೀಣ dhurīṇa, *s.* A bad disposition *or* mind.

ಧುರು dhuru, *s.* A yoke.

ಧುಕ್ಷು dhukshu, *adj.* Elevated.

ಧೂಪ dhūpa, *s.* Incense. —ದ ಕಲಸ, —ಬಟ್ಟಲೆ a censer. —ದ ಮರ the

dammer tree *Vateria indica*; *cf.* ತಂಜೋಳಸಿ. —ದ ಮಾಯನ its resin. —ಸುಡ್ಡಿನಿ to burn incense.

ಧೂಪಂಬುತ್ತಿ dhūpambutti, *see* ಉದುಬುತ್ತಿ.

ಧೂಪಾರತಿ, ಧೂಪಾರ್ತಿ, ಧೂಪುಂಡಿ dhūpārati, dhūpārti, dhūpundi, *s.* A censer.

ಧೂಪಿಪುನಿ dhūpipuni (ಧೂಪಿ), *v. a.* To offer incense, burn incense.

ಧೂಮ dhūma, *s.* Smoke. —ಕೇತು a comet.

ಧೂಮಲ dhūmala, *see* ಫೂಮ್ನು.

ಧೂಮಾವತಿ dhūmāvati, *see* ಜುಮಾದಿ.

ಧೂಮ್ರು dhūmra, *s.* A sort of purple colour compounded of black and red. —ಸತ್ರ tobacco.

ಧೂಮ್ರೆ dhūmre, *s.* The name of a demon.

ಧೂರ್ತ dhūrta, *adj.* Fraudulent, crafty. —ತನ, —ಲಕ್ಷ್ಮಣ craftiness; dissimulation. ಧೂರ್ತ a deceitful man.

ಧೂಸು dhūsu, *see* ದೂಸು.

ಧೂಸೆಲ್ dhūselu, *see* ದೂಸೆಲ್.

✓ಧೂಳು dhūlu, *s.* Dust. —ಪಣಿ mildew; *cf.* ದೂಳಿ.

ಧೇನು dhēnu, *s.* A milch cow.

ಧೇನುಕಾರಿ, ಧೇನುಕೆ dhēnukāri, dhēnuke, *s.* A name of Krushṇa.

ಧೈರ್ಯ dheiryā, *s.* Courage, bravery. 2. firmness, steadiness. —ದಾಯಿ a courageous man, adventurer. —ಹೀನೆ a

timid man, coward. —ಮಳ್ಳು  
ನಿ to take courage.

ಧೊಡೆ dhodē, *see* ದೊಡೆ.

ಧೊರಂದರಿಗೆ, ಧೊರಂದಲಿಗೆ dhoranda-  
rigē, dhorandaligē, *see* ದೊರಂದ  
ಳಿಸಿ.

↓ ಧೊರೆ dhorē, *s.* A master, lord,  
king, ruler. 2. a European.  
—ತನ sovereignty, lordship,  
mastership. —ಸಾನಿ a lady,  
mistress.

ಧೋಕು dhōku, *see* ಧೋಕು.

ಧೋಡೆ dhōdē, *see* ದೋಡೆ.

ಧೋರಣೆ dhōraṇē, *s.* Manner, way,  
mode. 2. display. 3. prowess.  
4. ability.

ಧೌತ dhouta, *adj.* Washed,  
cleansed, white. —ಅಂಬರ  
washed cloth.

ಧ್ಯಾನ dhyāna, *s.* Meditation,  
reflection. —ಮಳ್ಳುನಿ to medi-  
tate.

ಧ್ಯಾನಿಪುನಿ dhyānipuni (ಧ್ಯಾನಿ), *v. n.*  
To meditate, reflect.

ಧ್ವಂಸ dhvaṁsa, *s.* Loss, de-  
struction, extinction. —ಮಳ್ಳು  
ನಿ to destroy, desolate, anni-  
hilate.

ಧ್ವಜ dhvajā, *s.* A flag, standard,  
banner.

ಧ್ವನಿ dhvani, *s.* Sound, voice,  
noise, report.

## ನ

ನ na, The thirty-third letter of  
the alphabet.

ನಂಕ್ naṅku, (*pron. dat. plur.*  
*of ನಮ*) To us.

↓ ನಂಗ್ naṅgu, *s.* A kind of fish.  
—ಬಾರ್ useless paddy.

↓ ನಂಗರ್, ನಂಗಲ್ naṅgaru, naṅgalu,  
*s.* An anchor.

↓ ನಂಜಿ, ನಂಜು nañji, nañju, *s.* Poison.  
2. puerperal convulsions. 3.  
impurity in the blood, scro-  
fulous tendency. 4. the af-  
ter-birth. 5. envy, jealousy.  
6. *see* ನಂಜಿ. *adj.* Poisonous,  
impure, unwholesome. —ಕಾ  
೦೦ *Menispermum cocculus*;  
any unwholesome fruit. —ದಾ

## N

ನಂಜಿ a man with a scrofulous  
constitution; a malicious  
man. —ಮರ a poisonous tree.  
—ಮುಳ್ಳು a poisonous thorn.  
—ರೋಗ a scrofulous disease.  
—ಸದಾತ, —ವಸ್ತು anything tend-  
ing to deteriorate the quality  
of blood. —ಬರುನಿ, —ವಿಾರುನಿ to  
have puerperal convulsions.

ನಂಜುಂಡೆ nañjuṇḍē, *s.* A name of  
Śiva.

↓ ನಂಟ್, ನಂಟಸ್ತೆಗೆ, ನಂಟು naṅṭu, na-  
ṭastigē, naṅṭu, *s.* Kin, rela-  
tionship.

ನಂಡ್ nandū, *adj.* Chronic, viru-  
lent, festering. ↓ 2. shrunken,  
shrivelled; *also* ನಂಡ. —ವನಿ

dampness. —ಫುಡಿ a festering sore. —ಮೂಕು a shrivelled nose. —ವಸರ a slender spring or fountain. —ಕಟ್ಟುನಿ to become shrunken or shrivelled. —ಗ ಬೂರುನಿ to become indurated.

ನಂದ nanda, s. The foster-father of Krishna; also ನಂದಸೋಪೆ, ನಂದರಾಯಿ. —ಸೋಕುಲ Krishna's birth-place.

ನಂದನ nandana, s. Delight, joy. 2. the twenty-sixth year in the Hindu cycle of sixty. 3. Indra's garden; a pleasure garden; also ನಂದನವನ.

ನಂದನೆ nandane, s. A son.

ನಂದರಿಕೆ nandarikè, s. A class of Brahmins.

ನಂದಲ nandala, s. A lamp-post in front of a temple.

ನಂದಾದೀಪ nandādīpa, s. A lamp always kept burning before an idol.

ನಂದಿ nandi, s. A bull. 2. one of Śiva's principal attendants; also ನಂದಿಕೇಶ್ವರಿ. 3. joy, pleasure. 4. the name of a man. —ಸೋನೆ the name of a demon; the statue of a bull. —ಬಟ್ಟಲ್ a kind of white flower.

ನಂದಿನಿ nandini, s. A daughter. 2. a celestial cow.

ನಂಬಯೆ nambaye, see ನಂಬಿ.

ನಂಬರ್ nambaru, s. A number. 2. a suit, case. 3. any criminal proceedings. 4. an imputation, charge.

ನಂಬರಾವು nambarāpu, see ಅಂಬರಪ್ಪ.

ನಂಬಾವುನಿ nambāvuni, c. v. (of ನಂಬುನಿ) To make believe, inspire with confidence. 2. to hoax, deceive.

✓ನಂಬಿ nambi, s. A Vaishṇava priest; also ನಂಬಿಯಾಯೆ, ನಂಬಿಯಾರೆ.

✓ನಂಬಿಗೆ nambigè, s. Fidelity, faithfulness, honesty, loyalty. 2. trust, confidence, belief, faith. —ದಾಯೆ a confidential or trustworthy man.

ನಂಬುಡಿ nambudī, see ನಂಬೂರಿ.

✓ನಂಬುನಿ nambuni (ನಂಬು), v. a. To believe, trust, rely upon, place confidence or faith in.

✓ನಂಬೂರಿ nambūri, s. A Brahmin of Malabar.

ನಂಬೊಲಿಗೆ namboligè, see ನಂಬಿಸೆ.

ನಮ್ಮವು nammavu, see ನಮ್ಮ.

ನಮ್ಮಿಕೆ nammikè, see ನಂಬಿಸೆ.

✓ನಮ್ಮುನಿ nammuni, see ನಂಬುನಿ.

ನಕ naka, s. The shell of a fish. cf. ಕಡಲೆನಾಯಿ. 2. see ನಖ. —ಗಂಧ a kind of perfume.

ನಕರಿಯುನಿ nakariyuni, see ನಕೆರುನಿ.

ನಕಲ್ nakalu, s. A copy, transcript. —ದಪ್ಪನಿ, —ಬರೆಪಿನಿ to copy, transcribe; to take a copy. —ಮಳ್ಪುನಿ to make a rough copy.

✓ನಕಲಿ nakali, s. Ridicule, satire, caricature; imitation. adj. Spurious, counterfeit. —ದಾಯೆ a buffoon, satirist. —ಮಳ್ಪುನಿ

to ridicule, caricature; to imitate.

ನಕಾರಿ nakāri, *adj.* Useless, worthless. *adj.* Inferior.

ನಕುಲ nakula, *s.* A mungoose. 2. the fourth of the five Pāṇḍu princes.

ನಕೆರ nakera, *s.* A nail, claw. *adj.* Claw-like

ನಕೆರುನಿ nakeruni (ನಕೆರಿ), *v. n.* To neigh. —2. to titter, giggle.

ನಕ್ಕಾಮುಟ್ಟಿ nakkāmutti, *s.* A sort of gambling.

ನಕ್ಕಾವುನಿ nakkāvuni, *c. v.* (of ನಕ್ಕುಣಿ) To cause to lick.

ನಕ್ಕುನಿ nakkuni (ನಕ್ಕು), *v. a.* To lick, lap.

ನಕ್ಕುರು nakkuru, *s.* An earth-worm. ಪಾಲ್—a red worm.

ನಕ್ಕೆರುನಿ nakkeruni, *see* ನಕೆರುನಿ.

ನಕ್ಕೆಲು nakkelu, *see* ನಕ್ಕೆಲ್ಡಿ.

ನಕ್ಕೆಲೆ nakkele, *s.* A man who licks, especially the plate in which food had been served. 2. a greedy man.

ನಕ್ಕೆಲ್ಡಿ nakkeldi, *s.* An abandoned woman. 2. *the fem. of* ನಕ್ಕೆಲೆ.

ನಕ್ರ nakra, *s.* A crocodile.

ನಕ್ರಚಿತ್ತು nakrajittu, *s.* Vishṇu's weapon. [kettle-drum.

ನಕ್ರಮದ್ದೊಲಿ nakramaddoli, *s.* A

ನಕ್ರ nakru, *see* ನಕ್ಕುರು.

ನಕ್ಕಿ nakli, *see* ನಕಲಿ.

ನಖ nakha, *s.* A nail, talon, claw. 2. a fragrant substance resembling a nail.

ನಖಗುತಿ nakhaguti, *s.* A market tax.

ನಖಾವಳಿ nakhāvali, *s.* A row, as of nails.

ನಖಿ nakhi, *s.* A perfume. *adj.* Having claws.

ನಗಪುನಿ nagapuni, *see* ನಿಗಪುನಿ.

ನಗ naga, *s.* Jewels, ornaments. 2. goods, property. 3. a mountain. 4. a sailing vessel or craft. —ಛರೆ Vishṇu.

ನಗಡ್ nagaḍu, *adj.* Fibrous; nappy. 2. overgrown.

ನಗದ್, ನಗದಿ nagadu, nagadi, *s.* Ready money, cash. —ಕೆಪಿನಿ to pay in cash.

ನಗರ್, ನಗರ nagaru, nagara, *s.* A city, town. 2. the name of a town. —ಪಾಪಿ a citizen, townsman.

ನಗರಿ, ನಗಾರಿ, ನಗಾರೆ nagari, nagāri, nagārē, *s.* A large kettle-drum.

ನಗೆ nage, *s.* Mouldiness, rottenness. —ಪತ್ತುನಿ to moulder, become mouldy; to be rotten.

ನಗೆಪುನಿ nagepuni (ನಗೆ), *v. n.* To mould, get rusty.

ನಗ್ಗ ನಾಗ್ಗು, *adj.* Stunted, not fully developed. —ಪಾರ್ stunted paddy.

ನಗ್ಗು ನುಗ್ಗು naggunuggu, *adj.* Stunted, diminutive.

ನಚ್ಚ naçcā, *s.* Pricking. 2. pecking. 3. *see* ನಚೆ. —ಚಿಪ್ಪಿನಿ to prick, peck.

ನಜ್ಜತ್ರ naçcātra, *see* ನಜ್ಜತ್ರ.

ನಜ್ಜೆ naçcē, *see* ನಜ್ಜೆ.

ನಜರ್ najaru, *s.* Sight, seeing.

2. estimate, value. 3. a present to a superior. —ಬಂದಡ ದೀಪಿನಿ to keep in surveillance.

ನಟ naṭa, *see* ನಟ್ಟ.

ನಟನಟ naṭanaṭa, *adv.* Briskly,

✓ nimbly. ✓2. with a crackling noise. —ನಲಿಪನಿ to frisk, gambol.

ನಟನೆ naṭane, *s.* A dance, dancing. 2. sham respect or attentions.

ನಟಾವು naṭāvu, *see* ನಟ್ಟಾವು.

✓ನಟುಕು, naṭuku, *s.* Cracking the fingers.

✓ನಟ್ಟ, ನಟ್ಟ naṭṭu, naṭṭa, *adj.* Begging; beggarly. —ಫಡಿ sores about the underlip, believed to be curable only by partaking of food earned by begging.

ನಟ್ಟ naṭṭa, *see* ನಜ್ಜ.

✓ನಟ್ಟ naṭṭa, *adj.* Middle, central. 2. trifling. —ನಡಿರ್ midnight. —ಪನಿ a trifling, bit. —ಮಧ್ಯಾನ midday.

✓ನಟ್ಟಾವು, ನಟ್ಟಾವು naṭṭā, naṭṭāvu, *s.* A loan, lending. ನಟ್ಟಾವುನು ಕೊರ್ಪಿನಿ to lend.

✓ನಟ್ಟಾವುನಿ naṭṭāvuni, *c.v.* (of ನಟ್ಟನಿ) To cause to beg; to send for begging.

✓ನಟ್ಟಿ naṭṭi, *s.* Planting, transplanting. —ಪುನಿರಿ a kind of

tobacco grown in South-Canara.

ನಟ್ಟುನಾಯೆ, ನಟ್ಟಲೆ naṭṭunāye, naṭṭele, *s.* A beggar; a beggarly man.

✓ನಟ್ಟುನಿ naṭṭuni (ನಟ್ಟಿ), *v.a.* To beg, request, apply, pray.

ನಟ್ಟುಗುಕೊರ್ಪಿನಿ naṭṭogukorpini, *see under* ನಟ್ಟು.

ನಡಪಿನಿ nadupini, *see* ನಡ್ಪಿನಿ.

✓ನಡಕೆ nadakē, *s.* Walking. 2. pace, gait. ಕಾರ್— travelling on foot.

ನಡತರ naḍaṭara, *see* ನಡುತರ.

✓ನಡತೆ naḍatē, *s.* ✓Behaviour, conduct. 2. intercourse, familiarity. ಅಕುಳೆಗ್ ನಡತೆ ಯಿಜ್ಜಿ they have no intercourse with each other.

✓ನಡತೊಣುನಿ 'naḍatonuni, *refl. v.* (of ನಡಪನಿ) To behave, conduct one's self.

✓ನಡವಾಟ naḍapāṭa, *s.* Walking, exercise. 2. behaviour, conduct.

✓ನಡವಾವುನಿ, ನಡವುಡುನಿ naḍapāvuni, naḍapuduni, *c.v.* (of ನಡಪನಿ) To cause to walk. 2. to manage, direct, guide, lead.

ನಡಪು naḍapu, *see* ನಡಪಾಟ.

✓ನಡಪುನಿ naḍapuni (ನಡ), *v.n.* To walk, proceed, go on. 2. to behave.

ನಡಮಡ naḍamaḍa, *s.* Noise, crying.

ನಡರಿ naḍari, *s.* The periodical feast of a temple.

ನಡರē naḍarē, *s.* A native hearth.  
ನಡವರಿ naḍavari, *see* ನಡರಿ.

ನಡವಳಿಕೆ naḍavalikē, *s.* Inter-  
course, familiarity. 2. ma-  
nagement, control.

ನಡಾವಳಿ naḍāvali, *s.* A grand festi-  
val occurring once in 12 years  
at Dharmasthala.

ನಡಿ naḍi, *s.* Behaviour, conduct,  
walk. ನುಡಿ-, *see under* ನಡೆ.

ನಡಿಕೆ, ನಡಿಗೆ naḍikē, naḍigē, *see*  
ನಟ್ಟಿ. 2. ನಡಕೆ.

↓ನಡಿಯುನಿ naḍiyuni (ನಡಿ), *v. n.* To  
be planted, *or* transplanted.

ನಡಿರ naḍiry, *see* ನಡೀರ್.

ನಡಿಲ್ಲ naḍilly, *s.* The middle  
room of a house.

ನಡಿರಲ್, ನಡಿರಲ್ naḍiry, naḍirly,  
*s.* Midnight.

✓ನಡು naḍu, *s.* Centre, middle.  
2. the waist, loins. *adj.* Central,  
middle. —ನೋಡೆ a middle  
*or* cross wall. —ಜಾಲ the court-  
yard before a house. —ತರೆ,  
—ನೆತ್ತಿ the crown of the head.  
—ತಾಯಿ one who is in the  
middle; an intermediate son  
*or* brother. —ಶುಂಡು a middle  
piece. —ಹಂಗ the middle arm.  
—ಹೊಂಬು the midday-sun.  
—ಮುಳ್ಳು the backbone. —ರಾತ್ರಿ  
midnight. —ಸಾಲ the middle  
row. —ಕಟ್ಟುನಿ to gird up the  
loins. —ಕಡೆವನಿ to have pain in  
the loins. —ಪತ್ತುನಿ to hold by  
the waist. [ಲು.

ನಡುಂಬುಳು naḍumbulu, *see* ನಡುಪು

✓ನಡುಗುನಿ naḍuguni (ನಡುಗು), *v. n.*  
To tremble, shake, shiver,  
quake, totter.

ನಡುಗುರೋಗ naḍugurōga, *s.* The  
palsy, tremor.

✓ನಡುತರ naḍutara, *adj.* Middling  
moderate.

ನಡುಪುನಿ naḍupuni, *see* ನಡಪುನಿ.

✓ನಡುಪುಲು naḍupulu, *s.* The waist,  
loins.

ನಡುವಂತಾಡಿ naḍuvantāḍi, *s.* The  
residence of a priest.

✓ನಡುವಡಿ naḍuvadi, *s.* Conduct.  
2. a customary observance.

ನಡುವಣೆ naḍuvanē, *adj.* Central,  
middle. —ಹಾಯಿ the inter-  
mediate brother.

ನಡುವಣ್ಣಿ naḍuvanḍi, *s.* The inter-  
mediate daughter *or* sister.

ನಡುವೆ naḍuvē, *see* ನಡು.

✓ನಡೆ naḍē, *s.* Walk, step, gait. ↓2.  
conduct, behaviour. 3. a  
closet, side-room. 4. the lower  
space between the two veran-  
das of a house *or* temple.  
—ಹಳಿಯಿ a cloth spread on the  
road for a procession to pass  
over. —ನುಡಿ conduct and  
speech, *or* word and deed.

ನಡ್ಡಂತಾಡಿ naḍḍantāḍi, *see* ನಡುವಂ  
ತಾಡಿ.

↓ನಡ್ಪಿನಿ naḍpini (ನಡ್), *v. a.* To  
plant.

ನಣವರ naṇavarē, *see* ನೆನವರಿಕೆ.

ನಣಿಲ್, ನಣಿಲೆ naṇily, naṇilē, *see*  
ನಾಣಿಲ್.

↓ನಣೆ naṇē, *adj.* Wet, moist.



నత్త, నత్తు, నత్తు nattu, nattu, nartu, s. A female's ornament for the nose.

నత్తింగి nattinge, s. An owlet. 2. a man who is partially dumb.

నదర్, నదర్ nadary, nadary, see నజర్.

నది nadi, s. A river.

నన, ననలా nana, nanalā, adv. Yet, still, once more, farther on. లుండన్ నన మళ్ళయి I shall no more do this. ననలా బత్తిడి he has not yet come.

ననపిని nanapini, see నేనెప్పని.

ననవరికే nanavarikē, see నేనవరికే.

ననికే nanike, s. A brother-in-law.

ననేపావుని nanepāvuni, c. v. (of ననెసి) To make wet, to moisten, soak.

ననేపిని, ననేపుని, ననేయుని, ననేవుని nanepini, nanepuni, naneyuni, nanevuni (ననె), v. n. To be moist, wet, damp. కృ ననేండ చొండేలా ననేవు lit. if the hand be wet, the throat also will be wet; if you work, you will eat.

ననేరి naneri (ననేరి), s. Wet rice.

నపాస్ napāsu, see నాపాస్.

నపుంసక napūmsaka, adj. Neuter. —శ్చ impotency. —లింగ the neuter gender. నపుంసకే a eunuch.

నపే napē, see నఫే.

నప్పడ nappada, see నప్పడ.

నప్పు nappu, s. Injury, degradation.

నప్పే nappē, see ఇంజు. 2. see నఫే.

నఫే naphē, s. Profit, gain, advantage; also నఫ.

నబాబ్ nabāby, see నబాబ్.

నబే nabē, see నఫే.

నభ, నభస్స్ nabha, nabhassu, s.

The sky, atmosphere. 2. a cloud. నభామండల the firmament.

నమ నామా, pron. (pl. of యాన)

We, including the person or persons addressed; cf. యెంకెళు. నమవు ours. నమాయే one of us, one of our party.

నమన నామానా, s. The act of prostrating.

నమనట, నమనమ నామానా, namanama, s. Union. —అపిసి to unite.

నమర్ నామారు, see నమ్రు.

నమస్కరిపుని namaskaripuni (నమస్కరి), v. n. To bow, make obeisance.

నమస్కార, నమస్క నామాస్కారా, namasya, s. Salutation, prostration, obeisance; also నమామ.

—పాడుసి to prostrate, fall down.

—మళ్ళుసి to salute, bow, do obeisance.

నమిపుని, నమిసుని namipuni, namisuni (నమిస్), v. a. To bow, reverence, do obeisance.

నమునే, నమునే నామునే, namunē, namūnē, s. A pattern, sample, model, form.

ನಮೂದಿಸುನಿ namūdisuni (ನಮೂದಿಸ್),  
*v. a.* To mark; to mention,  
 state, show.

ನಮೂದು namūdu, *s.* Appearance,  
 mark. 2. mentioning, stating,  
 showing. —ಆಪಿಸಿ to appear,  
 be mentioned. —ಮೆಳ್ಳುವಿಸಿ to  
 mention, show.

ನಮೆಪುನಿ namepuni, *see* ನಮಿಪುನಿ.

↓ ನಮೆಯುನಿ nameyuni (ನಮೆ), *v. n.*  
 To wear away. 2. to become  
 poor.

ನಮೆಲುನಿ nameluni, *see* ಗಮೆಯುನಿ.

ನಮ್ಮ namma, *see* ನಮ.

ನಮ್ರು namra, *adj.* Humble, sub-  
 missive, gentle. —ತೆ, —ತ್ವ hu-  
 mility, submissiveness, gentle-  
 ness.

↓ ನಯ naya, *s.* ↓ Gentleness, meek-  
 ness. 2. kindness. 3. fine-  
 ness, polish, softness, delicacy.

† 4. a bait to catch alligators.  
 5. cheapness. 6. *see* ನ್ಯಾಯ.  
*adj.* Fine, soft, smooth, glossy.  
 2. gentle, meek. 3. kind. 4.  
 cheap. —ಸೂಣ. —ಶೀಲ an amiable  
*or* gentle disposition. —ನುಡಿ,  
 —ವಾತೆರ an elegant expression  
*or* kind word.

ನಯಿಕುಂಬು nayikumbu, *adj.* Half  
 cotton and half woollen. 2.  
*see* ಬೊಂಡು. 3. *see* ಬೊಳುಂಬು.

ನಯಿಕೂಲಿ nayikūli, *s.* The tree  
*Wrightia tinctoria.*

ನಯಿಕೆ nayike, *see* ನಾಯಕೆ. 2. *see*  
 ನೇಯಿಕೆ.

ನಯಿಪಿಲಿ nayipili, *see* ನಾಯಿಪಿಲಿ.

ನರನುರು narunuru, *s. see* ನರುನುರು.  
*adj.* Bruised.

↓ ನರ nara, *s.* A vein, nerve, ten-  
 don.

ನರ nara, *s.* A man. *adj.* Human.  
 —ಜನ್ಮ, —ಜಲ್ಮ human existence.  
 —ಜಾತಿ mankind. —ಬಲಿ human  
 sacrifice. —ಲೋಕ the earth,  
 nether world. —ಹತ್ಯ murder.

↓ ನರಂಗುನಿ naraṅguni (ನರಂ), *v. n.*  
 To waver, hesitate, be reluc-  
 tant.

ನರಂಡ್ naraṇḍu, *see* ನರಡ್.

↓ ನರಂಬು narambu, *s.* A sinew,  
 nerve, pulse. —ವೈಷನಿ sinews  
 to contract, to feel cramped.  
 ನರಕ naraka, *s.* Hell, hades. 2.  
 dirt, filth. —ವಕೊಂಡ the abyss  
 of hell. —ವ ತೂ the hell-fire.  
 —ವೇದನೆ hell-torments.

ನರಕಾಂತಕೆ narakāntake, *s.* A  
 name of Vishṇu. [ma.

ನರಕಾಧಿಪತಿ narakādhpati, *s.* Ya-

ನರಕಿ naraki, *adj.* Hell-worthy.  
 2. dirty, filthy.

↓ ನರಕುನಿ narakuni (ನರಕ್), *v. a.* To  
 sigh, groan, moan, grumble.

↓ ನರಕೆಲೆ narakele, *s.* A grumbler.

↓ ನರಗುಡುನಿ naraguḍuni (ನರಗುಡ್),  
*v. a.* To bruise, crush; to tor-  
 ment.

ನರಗುನಿ naraguni, *see* ನರಕುನಿ.

↓ ನರಗುರಿ naraguri, *s.* A sheepish  
 man, coward.

ನರಗೋಳಿ naragōli, *see* ತೌಡುಗೋಳಿ.

↓ ನರಟುನಿ naratuṇi (ನರಟ), *v. n.* To  
 grumble; *cf.* ನರಕುನಿ.

- ನರಡ್ naraḍu, *s.* Roughness. 2. a wart, protuberence. 3. stuntedness. 4. false pregnancy. *adj.* Rough, craggy, stunted.
- ನರದೇವ, ನರಪತಿ naradēva, narapati, *s.* A human ruler.
- ನರನರ naranara, *adj.* Slow, gentle. —ಜೀನಿ slow labour.
- ನರಪುರಿ narapuri, *s.* A mortal.
- ನರಮಾನಿ, ನರಮಾನೆ, ನರಮಾನ್ಯೆ naramāni, naramāne, naramānye, *s.* Man; a mortal.
- ನರಯೆ naraye, *s.* A kind of crane. 2. a grey-haired man. 3. a white-spotted ox. *adj.* Grey. 2. white-spotted.
- ನರಲುನಿ naraluni, *see* ನರಕುನಿ.
- ನರವು naravu, *see* ನರ.
- ನರಸಿಂಹ narasiṁha, *s.* The fourth incarnation of Viṣṇu.
- ನರಳುನಿ naraḷuni, *see* ನರಕುನಿ.
- ನರಾಧಮೆ narādhamē, *s.* The meanest of mankind.
- ನರಾಧಿಪತಿ narādhipati, *s.* The ruler of men.
- ನರಿ nari, *s.* A jackal, fox.
- ನರಿಕೆ narikē, *see* ನರ್ಕೆ.
- ನರಿಪು naripu, *see* ನರ್ಪ.
- ನರುಗುರು, ನರುಸುರು naruguru, narunuru, *s.* A crack, crash. 2. a sound produced while eating anything crisp.
- ನರುವೊಲು naruvolu, *s.* A kind of aromatic tree of which the leaves are used for curry or medicine, *Saccharum Munja*.

- ನರೆ narē, *see* ನರ.
- ನರೆ narē, *s.* Greyness, hoariness. *adj.* Grey, hoary. —ಕುಜಲ್, —ತರೆ grey hair. —ತಾಯಿ a grey-haired man. —ಬರ್ಪಿನಿ to become grey.
- ನರೆಂಗಿ nareṅgi, *see* ನೇರೆಂಗ.
- ನರೆಂಗುನಿ nareṅguni (ನರೆಂಗ), *v. a.* To hesitate; *cf.* ನರಕುನಿ.
- ನರೆಂಗಿಲೆ nareṅgele, *s.* A dull, tardy, slow, hesitating man.
- ನರೆತಿ nareti, *s.* A white-spotted cow.
- ನರೆಲುನಿ nareluni, *see* ನರಕುನಿ.
- ನರೆವುನಿ narevuni (ನರೆ), *v. n.* Hair to become grey, grow white.
- ನರೆಂದ್ರೆ narēndre, *s.* A king.
- ನರ್ಕ narka, *see* ನರಕ.
- ನರ್ಕುನಿ narkuni, *see* ನರಕುನಿ.
- ನರ್ಕೆ narkē, *s.* The skin, hide, bark.
- ನರ್ಗಾಟೆ nargāṭa, *s.* Bruising.
- ನರ್ಗಾವುನಿ nargāvuni, *c. v.* (of ನರ್ಕುನಿ) To bruise, crush.
- ನರ್ಗುನಿ narguni (ನರ್ಗ), *v. n.* To be bruised, crushed. 2. To be close, as a cluster of fruits.
- ನರ್ಗುರು narguru, *see* ನರುಗುರು.
- ನರ್ಗೆಲೆ nargele, *s.* A grumbler.
- ನರ್ತನುರ್ತು nartunurtu, *adv.* Forcibly; by dint of perseverance.
- ನರ್ತ narta, *adj.* Soft, pure.
- ನರ್ತಗಿ nartage, *s.* A dancer, actor.
- ನರ್ತನ nartana, *s.* Dancing, acting. —ಮೆಚ್ಚುನಿ to dance.

↓ ನರ್ತೆ nartè, *s.* A bivalved shell-fish, mollusk.

ನರ್ನರ narnara, *see* ನರುಗುರು.

ನರ್ನುರ್ತೆಲ್ narnurtely, *adj.* Half boiled.

ನರ್ಪು narpu, *s.* Deserting, forsaking. 2. disgust, dislike.

ನರ್ಪುನಿ narpuni (ನರಿ), *v. a.* To desert, forsake. 2. *see* ನರ್ಪಿನ. *v. n.* To be disgusted.

ನರ್ಮ narma, *s.* Sport, amusement, pleasure.

ನರ್ಮದ narmada, *s.* The river Nerbuda.

ನರ್ಲುನಿ narluni (ನರ್ಲ್), *v. n.* To rattle, as phlegm in the throat. ↓ 2. *see* ನರಕುನಿ.

ನರ್ವಂಟೆ narvaṅṭe, *s.* A small univalved shell-fish, mullusk.

ನರ್ವೊಲು narvolu, *see* ನರುಪೊಲು.

↓ ನಲ್, ನಲ naly, nala, *adj.* Good. 2. cheap.

ನಲ nala, *see* ನಳ.

ನಲಗುನಿ nalaguni (ನಲಗಿ), *v. n.* To grumble, murmur. 2. ↓ to fade, wither. 3. ↓ to be prostrated, reduced from sickness; *cf.* ನರಕುನಿ.

↓ ನಲಿ nali, *s.* Dent, dimple, as of a metallic vessel. —ನೆಪ್ಪಿನಿ to remove the dimple of such a vessel. —ಬಾರುನಿ to be indented.

↓ ನಲಿಕೆ nalikè, *s.* Dancing, jumping. —ದಾಯಿ a dancer; one of the class of demon-dancers.

ನಲಿಗೆ naligè, *see* ನಳಿ.

ನಲಿನ nalina, *s.* The lotus.

↓ ನಲಿಪುನಿ nalipuni (ನಲಿ), *v. n.* To dance, leap; to turn round. *v. a.* To let fall, as a vessel.

↓ 2. to indent, bruise.

↓ ನಲಿಯುನಿ naliyuni (ನಲಿ), *v. n.* To be indented, dimpled, as a metallic vessel.

ನಲಿಯೆ naliyè, *see* ನಲ್ಲಿಸೆ.

ನಲೆ nale, *see* ನಳಿ.

ನಲೆಂಚಿ naleñci, *see* ನೆಲೆಂಚೆ.

ನಲ್ಕೆ, ನಲ್ಪು nalkè, nalpu, *see* ನಲಿಕೆ.

ನಲ್ಪುನಿ nalpuni, *see* ನಲಿಪುನಿ.

↓ ನಲ್ಮೆ nalmè, *s.* Goodness, friendship.

↓ ನಲ್ಲೆ nally, *s.* A kind of flea which infests poultry, cats, etc. 2. a sprain.

↓ ನಲ್ಲಿ nalli, *s.* The bone of the leg below the knee, shinbone. 2. *see* ನಳ್ಳೆ.

ನಲ್ಲಿಗೆ, ನಲ್ಲೆ, ನಲ್ಲೆಗೆ nalligè, nallè,

↓ ನಲ್ಲಿಯೆ nallyè, *s.* A weed, tare, *Paspalum pilosum*. ↓ 2. a hollow.

↓ ಬಾರುನಿ to be dimpled, depressed.

ನವ nava, *adj.* New, fresh. *num.* Nine.

ನವಗ್ರಹ navagraha, *s.* The nine planets, viz., the Sun, Moon, Mars, Mercury, Jupiter, Venus, Saturn, Rāhu (*Caput draconis*), and Kētu (*Cauda draconis*).

ನವದಾರ, ನವದ್ವಾರ navadāra, navadvāra, *s. lit.* The nine doors. 2. the human body which has

nine inlets *or* outlets, as the nostrils, ears, mouth, *etc.*

ನವಧಾನ್ಯ navadhānya, *s.* Nine kinds of corn, as ಜಾರ್ paddy, ಸೋಧಿ wheat, ಕಡಲೆ Bengal gram, ತೊಗರಿ dhol, ಕುಡು gram, ಎಣ್ಣೆ gingely seed, ಅಬರೆ country beans, ಉರ್ಪ black gram, and ಪದೆಂಗ green gram.

ನವನೂತನ navanūtana, *adj.* Very beautiful, handsome; singular.

ನವಪತ್ನ navapattṇ, *s.* Fungosity. 2. music accompanied with beating of drums. *adj.* Fungous, excrescent.

ನವಮ navama, *num.* Ninth.

ನವಮಾಸ navamāsa, *s.* Nine months, the period of pregnancy.

ನವಮಿ navami, *s.* The ninth lunar day of either fortnight.

ನವರ navara, *s.* A kind of grain; *cf.* ನವರೆ.

ನವರತ್ನ navaratna, *s.* Nine kinds of precious stones *or* gems, *viz.*, ಮುತ್ತು pearl, ಕೆಂಪು ruby, ವಜ್ರ diamond, ವೈಷಯ cat's eye *or* beryl, ಸೋಮೇಧಿಕ onyx, ಪುಷ್ಯರಾಗ topaz, ನೀಲ sapphire, and ಪಚ್ಚಿ emerald.

ನವರಾತ್ರಿ navarātri, *s.* A festival observed for the first nine days of the seventh lunar month in honour of the goddess Durga.

ನವರೆ navare, *s.* A kind of rice.

ನವಸಾಗರ, ನವಸಾರ navasāgara, na-

vasāra, *s.* The salt *Sal ammoniac.*

ನವಾಬೆ navābe, *s.* A Nabob, governor.

ನವಾಯಿತೆ navāyite, *s.* A Konkani speaking class of Mohammedan cloth-merchants.

ನವಾರ್, ನವಾರ್ ದಪಟ್ಟೆ navārṇ, navārūda-paṭṭi, *s.* Tape, band, fillet.

ನವಿಲ್ ಪಕ್ಕಿ navilupakki, *s.* A peacock; *also* ಮೈಲ್.

ನವೀಕರಣ navīkarana, *s.* Renewal, renovation. —ಮೆಚ್ಚುವಿ to renew.

ನವೀನ navīna, *adj.* New, fresh, excellent.

✓ನವುಂಟ navuṅṭa, *s.* Itching, irritation in the throat. —ಪತ್ತುನಿ, ನವುಂಟುನಿ, *see* ನೌಂಪುನಿ.

ನವುಂಪುನಿ navumpuni, *see* ನೌಂಪುನಿ.

ನವೆ nave, *see* ನಗ.

ನಶಿಪುನಿ naṣipuni (ನಶಿ), *v. a.* To destroy, ruin. *v. n.* To perish, decay. 2. to work hard, exert one's self beyond one's strength.

ನಶೀಬ್, ನಶೀಬು naṣību, naṣibu, *s.* Fate, destiny.

ನಶಿನಾಶೆ, *s.* Snuff, medicinal snuff. —ಡಬ್ಬಿ a snuff box.

ನಷ್ಟ nashta, *s.* Loss, damage, injury. *adj.* Lost, destroyed, damaged. —ಆಪಿಸಿ to be lost; *c. dat.* to lose.

ನಸಕ್ ನಸುಕ್ಕು, *see* ನನ್ನೆ.

ನಸಪಾಣಿ, ನಸರಾಣಿ, ನಸ್ರಾಣಿ nasapāṇi, nasarāṇi, nasrāṇi, *s.* A Naza-

rene or Syrian Christian.  
2. a nasty, base, mean, or worthless fellow.

ನಸಿ nasi, *see* ನಸೆ.

↓ ನಸಿಯುನಿ nasiyuni (ನಸಿ), *v. n.* To submit, subdue.

ನಸೀಯತೆ nasīyatū, *s.* Punishment.

ನಸುಕು nasuku, *see* ನಸು.

↓ ನಸುಡಿ nasuḍi, *s.* The forehead.

↓ ನಸೆ nasè, *adj.* Soft, gentle. ×2. moist, damp, humid. *s.* Moistness. 2. softness. —ಸಾರೆ a man in good circumstances.

↓ ನಸ್ಯ ನಸ್ಯ, *s.* Twilight, dawn, early morning.

ನಸ್ಯತ್ರ ನಸ್ಯತ್ರ, *see* ನಸ್ಯತ್ರ.

ನಸ್ಯ ನಸ್ಯ, *see* ನಸೆ.

ನಳ nala, *s.* The fiftieth year of the Hindu cycle of sixty.  
2. *see* ನಳೆ. —ಪಾಕ superior cooking.

ನಳಕಂಭ nalakambha, *s.* A pole planted in the middle of a stack of straw.

ನಳಿ nali, *see* ನಲಿ.

ನಳಿ, ನಳಿಗೆ nali, naligè, *s.* A tube, pipe. 2. the barrel of a gun.

ನಳಿನ nalina, *see* ನಲಿನ.

ನಳಿಪುನಿ nalipuni, *see* ನಲಿಪುನಿ.

ನಳಿಯುನಿ naliyuni, *see* ನಲಿಯುನಿ.

ನಳೆ nale, *s.* A celebrated king, the husband of Damayanti.

ನಳ್ಮೆ nalme, *see* ನಲ್ಮೆ.

ನಳ್ಯೆ nalyè, *see* ನಲ್ಲೆಸೆ.

↓ ನಳ್ಳು nallu, *see* ನಳ್ಳು.

ನಳ್ಳಿ nalli, *s.* A spool. —ಸುಂಪುನಿ to spool.

ನಕ್ಷ, ನಕ್ಷೆ naksha, nakshè, *s.* A map, plan, chart. 2. a painting, picture, photograph. ಸಂತಾನದ— a genealogical table, pedigree.

ನಕ್ಷತ್ರ nakshatra, *s.* A star, planet. 2. a constellation or lunar mansion. —ಮಂಜಲ, —ಲೋಕ the planetary system. ನಕ್ಷತ್ರಾನುಕೂಲ favourable conjunction of natal stars.

ನಾ ನಾ, *An interrogative particle affixed to nouns, pronouns, adjectives, verbs and adverbs;* as, ರಾಮನಾ is it Rāma? ಆಯನಾ is it he? ಯಡ್ಡೆನಾ is it good? ಫೀಪನಾ are you going? ಕೋಡೆನಾ was it yesterday?

ನಾಂಚುನಿ nāñcuni (ನಾಂಚೆ), *v. n.* To dance.

ನಾಂಟುನಿ nāṅṭuni, *see* ನಾಟುನಿ.

ನಾಂಡೆ nāṅḍè, *s.* A measure of grain, equal to one-sixteenth or one-twentieth of a secr.

ನಾಂಣ್ಯ ನಾಂಣ್ಯ, *see* ನಾಂಣ್ಯ.

ನಾಂತ ನānta, *see* ನಾಂತ.

ನಾಂದಿ nāndi, *s.* Benedictory verses recited at the commencement of an auspicious ceremony. 2. a ceremony performed to preserve a marriage party from the pollution of birth or death in the family.

ನಾಂಬು nāmbu, *see* ಲಾಂಬು.

ನಾಕ nāka, *s.* Heaven, paradise, sky, atmosphere. 2. *see* ನಾಕು. —ಬಲಿ a sacrifice to all the gods on the fifth day of a marriage.

ನಾಕಾರಿ nākāri, *see* ನಕಾರಿ.

ನಾಕು nāku, *s.* A female calf.

ನಾಗ nāga, *s.* A snake, serpent. 2. a class of demi-gods. 3. the image of a serpent. —ಕನ್ಯೆ a class of demi-goddesses. —ಕಲ್ಲೆ the stone image of a serpent. —ಕುರುಳಿ, —ಮರಿ the young of a serpent. —ಸುಂಡಲ an ear-ornament in the form of a serpent's hood. —ಜಿಡೆ the hood of a serpent. —ಲೋಕ the infernal regions.

ನಾಗ ನāga, *see* ನಗ.

ನಾಗಕುಷ್ಠ ನāgakushta, *s.* A kind of leprosy.

ನಾಗಜಿಡೆವೂ ನāgajidepū, *s.* A head ornament like the extended hood of a serpent.

ನಾಗತಾಳಿ ನāgatāli, *s.* The cactus *Trichosanthes anguina*.

ನಾಗದಂಡ ನāgadandū, *s.* Stagnant water of yellowish color.

ನಾಗನಗರಿ ನāganagari, *s.* A kind of drum.

ನಾಗವಟ್ಟು ನāgapatta, *s.* A kind of serpent-worship.

ನಾಗಬಣ, ನಾಗಬನ ನāgabana, nāgabana, *s.* A grove haunted by, or sacred to, serpents.

ನಾಗಬೀದಿ ನāgabīdi, *s.* A locality, affecting the health of those

dwelling there, or the purity of any thing, as water, etc.

ನಾಗಬೆತ್ತ ನāgabetta, *s.* A species of cane with black spots about the joints.

ನಾಗಮಲ್ಲಿಗೆ ನāgamalligē, *s.* The flower *Justicia nasuta*.

ನಾಗರಸುತ್ತು ನāgarusuttu, *s.* A gold or silver thread.

ನಾಗರ ನāgara, *s.* Dry ginger. 2. the cobra. 3. *see* ನಗರ. —ಪಂಚಮಿ a feast on the fifth day of the fifth lunar month. —ಬರವು the Nāgari or Sanskrit character. ಬೇವ— the Bengal Nāgari character. ನಂದಿ— the Peninsula Nāgari character.

ನಾಗರಿಕ ನāgarika, *adj.* Civilized, refined, cultured. 2. elegant. 3. prudent. —ತನ civilization; elegance; prudence. ನಾಗರಿಕೆ a civilized, neat, or prudent man.

ನಾಗವಂದಿಗೆ ನāgavandigē, *s.* A shelf.

ನಾಗವಳ್ಳಿ ನāgavalli, *s.* A very pungent species of betel leaf, piper betel.

ನಾಗಸಂಪಿಗೆ, ನಾಗಸಂಪೈ ನāgasampigē, ನāgasampeī, *s.* The flower *Mesua speciosa*.

ನಾಗಸರ, ನಾಗಸ್ವರ ನāgasara, nāgasvara, *s.* A pipe answering to the drone of the bagpipe; a snake pipe with two holes.

ನಾಗೆ nāge, *s.* A serpent. 2. the image of a serpent. ಕಲೆ— a spotted serpent. ಮುನೆ—, ಯಲೆ—, *see* ಎಲೆನಾಗೆ.

ನಾಗೆರ್ ನಾಘೆರು, *s.* Native Roman Catholics, so called by Pariahs.

ನಾಗೇಂದ್ರೆ ನಾಘೇಂದ್ರೆ, *s.* The chief of the serpents. 2. the name of a man.

ನಾಗೇಲೆ ನಾಘೇಲೆ, *s.* The concluding ceremony of a marriage among Brahmins.

ನಾಚ್ ನಾಚು, *s.* Dancing, a nautch.

✓ನಾಚಿಕೆ, ನಾಚಿಗೆ ನಾಚಿಕೆ, ನಾಚಿಗಿ, *s.* Shame, modesty, blushing. —ನೀಡೆ shameless, impudent. —ಆಪಿಸಿ to be ashamed, modest; to blush.

ನಾಚಿಕೆದೈ, ನಾಚಿಗಿದೈ ನಾಚಿಕೆದೈ, ನಾಚಿಗಿದೈ, *s.* The sensitive plant *Mimosa pudica*.

✓ನಾಚುನಿ ನಾಚುನಿ (ನಾಚ್), *v. n.* To blush, be ashamed.

ನಾಜರ್, ನಾಜರೆ ನಾಜರು, ನಾಜರೆ, *s.* A sheriff.

ನಾಜಿ ನಾಜಿ, *s.* A kind of dance.

ನಾಜೂಕು ನಾಜೂಕು, *adj.* Delicate, fine, soft. —ಕೆಲಸ delicate workmanship.

ನಾಜ್ರೆ ನಾಜ್ರೆ, *see* ನಾಜರ್.

↓ನಾಟ ನಾಟ, *s.* A pole used for a hedge. 2. a pole used for supporting a plantain tree, *or* for training up a creeper.

ನಾಟಕ, ನಾಟಗ ನಾಟಕ, ನಾಟಗ, *s.* A play, drama. 2. a theatrical performance. —ಹಾಯಿ, ನಾಟಕಿ an actor. —ಕಾಲೆ a theatre.

ನಾಟಾವುನಿ ನಾಟಾವುನಿ, *c. v.* (of ನಾಟುನಿ) To cause to affect *or* operate.

ನಾಟಿ ನಾಟಿ, *s.* Fixing, pitching, planting.

ನಾಟಿರಾಗ ನಾಟಿರಾಗ, *s.* A prelude.

ನಾಟುನಿ ನಾಟುನಿ (ನಾಟಿ), *v. a.* To affect, impress, move. 2. to operate, act upon, as a medicine. ನಿಕ್ಕು ಹಾಲಾ ನಾಟುನಿ will nothing move you? *or* will all the telling be lost upon you?

ನಾಟಿ ನಾಟಿ, *see* ನಾಟ.

ನಾಟ್ಯ ನಾಟ್ಯ, *s.* Dancing, acting.

↓ನಾಡ್ ನಾಡು, *s.* A district, village.

↓ನಾಡಾವುನಿ ನಾಡಾವುನಿ, *c. v.* (of ನಾಡುನಿ) To cause to search.

↓ನಾಡಿ ನಾಡಿ, *s.* The pulse. 2. a blood-vessel, artery, *or* vein. 3. vital air *or* breath. 4. an astrological term connected with natal stars. —ಕೂಟ the planetary conjunction consulted by astrologers when matrimonial alliances are to be formed. —ಪರೀಕ್ಷೆ examination of the pulse. —ಉಂಟುನಿ the pulse to cease. —ತೂವಿನಿ to feel the pulse. —ನಡಪುನಿ, —ಪಂಟುನಿ the pulse to beat.

↓ನಾಡಿಗಿ ನಾಡಿಗಿ, *s.* One of the cultivating classes in the northern part of Canara,

↓ನಾಡು ನಾಡು, *see* ನಾಡ್.

↓ನಾಡುನಿ ನಾಡುನಿ (ನಾಡ್), *v. a.* To search, seek.

↓ನಾಡೆ ನಾಡೆ, *s.* A cord, rope.

↓ನಾಣ್, ನಾಣು ನಾಣು, ನಾಣು, *s.* Nakedness, nudity. 2. the buttocks.



ನಾಣಪರ್ವಸಿ, ನಾಣಪ್ರವೇಸಿ nāṇa-parvesi, nāṇaprāvēsi, see ನಾನ ಪರವರ್ಷಿ.

ನಾಣಿಲ್ nāṇily, s. A species of olive. —ಪ ಯೆಂಜೆ oil prepared from its fruit.

√ನಾಣ್ಯ nāṇya, s. Money, coin. ಇಂಗ್— a counterfeit coin.

ನಾಣ್ಮೆ nāṇmē, s. Manipulation.

√ನಾತ nāta, s. Smell, odour. 2. stink, stench; also ಪಡಿಕೆ ನಾತ, —ಕುಲ a base family.

ನಾತಪೂ nātapū, s. The plant *Lantana aculeata*.

ನಾತು nātu, see ನಾತ; cf. ನಾಮನಿ.

ನಾಥೆ nāthe, s. A husband, master, lord, protector.

ನಾದ nāda, s. A sound, report, noise or note. ಮೇಘ— thunder. ನಿಂಪ— the roar of a lion; a war cry.

ನಾದಾನಿ nādāni, adj. Stupid, thoughtless.

ನಾದಾರಿ, ನಾಧಾರಿ nādāri, nādhāri, s. Poverty, pauperism. 2. bankruptcy, insolvency. adj. Indigent, poor. 2. bankrupt.

√ನಾದುನಿ nāduni (ನಾದ್), v. n. To smell, stink.

ನಾದ್ರೆ nādre, see ನಜೀರ್.

ನಾನಪರವರ್ಷಿ nānaparavarshi, s. A pension, gratuity; superannuation.

ನಾನಾನānā, adj. Various, diverse, different. —ತರ different sorts. —ವರ್ಣ diverse colours. —ವಿಧ various ways.

ನಾನುನಿ nānuni (ನಾನ್), v. n. To shrink; cf. ಉಜುರುನಿ.

ನಾನ್ಯ nānya, s. Likeness. 2. kind.

ನಾಪಸ್, ನಾಪಾಸ್, ನಾಪೆ, ನಾಪೆಸ್ nāpasu, nāpāsu, nāpē, nāpesu, adj. Worthless, useless. 2. powerless, helpless. 3. stingy, miserly.

ನಾಪಿಕೆ nāpikē, s. A barber.

ನಾಭಿ nābhi, s. The navel. 2. the holes in the leaves of a palm book, to string them together.

ನಾಮ nāma, s. A name, appellation. 2. a sectarian mark on the forehead. —ಕರಣ the ceremony of naming a child after birth. —ಪ ಕಾಜಿ a kind of bangles. —ವಾಚಕ a noun. —ಸ್ತರಣೆ invoking or repeating the name of God. —ಆಪಿನಿ, —ಬೂರುನಿ to fail, be defeated. —ಪಾತುನಿ to put on the sectarian mark; to cheat, deceive.

ನಾಮದಬೇರ್ nāmadabēru, s. Country sarsaparilla, *Hemidesmus Indicus*.

ನಾಮರದ್ nāmarady, adj. Peevish. 2. impotent.

ನಾಮರ್ದೆ nāmarde, s. A eunuch, impotent man. 2. a sneak, coward.

ನಾಮಾಂಕಿತ nāmānkita, s. A name. adj. Dedicated, as a work to a person.

ನಾಮುಸ್ nāmusu, s. Disgrace. 2. shame. [bit.

ನಾಮೇಸ nāmēsa, s. Nothing, a

↙ ನಾಯ nāya, *see* ನ್ಯಾಯ.

ನಾಯಕೆ nāyake, *s.* A guide, leader. 2. a chief, head, general. 3. an honorary title given to a Roman Catholic *or* a Konkani.

↙ ನಾಯರೆ nāyare, *see* ನಾಯಿಮಾರೆ.

↙ ನಾಯಿ nāyi, *s.* A dog. —ಪರೆಂಗ an acute form of syphilis. ನೀರ್— an otter.

ನಾಯಿಕಿನಿ nāyikini, *s.* A mistress.

ನಾಯಿಕೆ nāyike, *see* ನಾಯಕೆ.

ನಾಯಿತೊಳಕೆ nāyitoḷaci, *s.* The white basil *or* country tea, *Ocimum album*.

ನಾಯಿಪಲ್ಲೆ nāyipallè, *s.* A kind of tree.

ನಾಯಿಸಿಲಿ nāyipili, *s.* A hyena.

ನಾಯಿಬಾದಮ್ nāyibādamy, *s.* The wild almonds.

↙ ನಾಯಿಮಾರೆ nāyimāre, *s.* A Nāyar of Malabar.

ನಾಯಿಯುಳ್ಳಿ nāyiyulli, *see* ಚೊಸ್ಸುಳ್ಳಿ.

ನಾಯಿಸೊಣಂಗೆ nāyisonaṅgu, *s.* The plant *Mucuna pruriens*.

↙ ನಾಯೆರ್ nāyeru, *s.* ↙ A plough. 2. *see* ನಾಯಿಮಾರೆ. —ಕತ್ತಿ, *see* ನಾರ ಕತ್ತಿ. —ದ ಸುದ್ದಲ್, —ದ ಸುದ್ದಿಲು a worn out plough.

↙ ನಾರ nāru, *s.* The hemp of plants, fibrous bark of trees, *etc.*; linen. —ದ ಕುಂಟು, —ಮಡಿ a linen cloth. —ದ ಬಳ್ಳೆ a hempen rope. —ಕಟ್ಟುನಿ to become stringy *or* tough. —ಪಿ ಜಿಕ್ಕುನಿ to twist hemp *or* fibre into ropes.

ನಾರಂಗಾಯಿ nāraṅgāyi, *see* ನಾರೆಂಗ.

ನಾರಂಗಿ nāraṅge, *see* ನಾರೆಂಗ.

ನಾರಕತ್ತಿ, ನಾರತ್ತಿ nārakatti, nāratti, *s.* A kind of sword used by the Nāyars.

ನಾರದೆ nārade, *s.* A celebrated sage and legislator, the son of Brahma, and inventor of the lute. 2. a tell-tale, slanderer.

ನಾರಸ್ ನಾರಸು, *s.* A very thin wire. 2. the hook of a native woman's nose-ring. *adj.* Thin, lean, emaciated. 2. stingy, miserly. ಕಲಸೆ— a rod with which the measure of a (ಕಲಸೆ) kalasè is struck.

ನಾರಸಿಂಹ nārasīṅha, *see* ನರಸಿಂಹ.

ನಾರಾಯಣ, ನಾರಾಯಣಿ nārāyaṇa, nārāyaṇe, *s.* A name of Vishṇu. 2. the name of a man. —ಕವಚ a kind of amulet.

ನಾರಾಯಣಿ nārāyaṇi, *s.* The wife of Vishṇu and goddess of prosperity. 2. the wife of Śiva and goddess of destruction. 3. the river Ganges.

ನಾರಿ nāri, *s.* A woman.

↙ ನಾರು nāru, *see* ನಾರ.

ನಾರೆಂಗಿ nāreṅgi, *s.* A kind of orange.

ನಾರೆಸ್ ನಾರೆಸು, *s.* An instrument to make either gold *or* silver wire. 2. *see* ನಾರಸು.

ನಾರ್ಡೆ nārḍè, *see* ನೇರ್ಡೆ.

↙ ನಾಲ್ nālu, *num.* Four. —ಉರು, ನಾಲರು *lit.* four towns; some countries *or* parts of the

world. ನಾಲ್ ಉರು ತಿಂಸೊಡು  
one should travel abroad.

—ಕೈತಾಯಿ the name of a  
demon. —ದಕ್ಕಿ the four points  
of the compass. ✓—ನೂದು, ✓ನಾ  
ಲ್ಯಾದು four hundred. —ಮೂಲೆ  
four corners, a square. —ವೇದ  
the four Vēdas.

ನಾಲ್ ನāḷu, s. A horse-shoe; cf.  
ಲಾಲ್. —ಬಂದ್ a farrier, shoe-  
smith; farriery. —ಕಟ್ಟುನಿ, —ಹಾ  
ಕುನಿ to shoe a horse, etc.

ನಾಲಂಗ ನālaṅga, s. The hands,  
legs, eyes, and ears.

✓ನಾಲನೆ ನālane, *adj.* Fourth.

✓ನಾಲಯಿ, ನಾಲಾಯಿ ನālayi, ನāḷayi,  
s. The tongue. —ದ ವಾಶಿ faith-  
fulness to a promise. ಅರೆ—  
speaking faintly, as a sick  
person. ಇರ್— *lit.* double  
tongued; hoarseness; dupli-  
city, equivocation. ಕಿಂನಿ—  
ಕಿರಿ— the uvula. —ಪಂದುನಿ to  
be able to speak. —ಪಿಜಿರುನಿ *lit.*  
to retract one's tongue, to  
break a promise. —ಬೂರುನಿ  
to falter, cease to speak, as  
a dying person; to pledge  
one's word. —ಮಗರುನಿ to speak  
fluently; to break a promise.

ನಾಲಾವರ್ತಿ ನāḷāvartī, s. The four  
seasons. *adv.* Four times.

ನಾಲಿ ನāli, s. The throat, wind-  
pipe. 2. a pipe, tube. 3. the  
stalk of a lotus. 4. *see* ನಾಡಿ.

ನಾಲಿಸ್ ನālisu, s. Disparagement,  
detraction, censure. 2. dis-  
honour, disgrace. —ಮಳ್ಳುನಿ to

disparage, censure; to dis-  
grace.

ನಾಲೆ ನālē, s. A sewer, drain. 2.  
a pipe.

✓ನಾಲೆಕ್ಕುಳು ನāḷkoḷu, *adv.* Four  
times; *also* ನಲೆಕ್ಕುಳು.

ನಾಲೆಕ್ಕುಂಟು ನāḷkōṅṭu, s. Four  
corners.

✓ನಾಲ್ಪ ನāḷpa, *num.* Forty.

ನಾಲ್ಪಮರ ನāḷpāmara, s. The  
bark, etc. of four kinds of  
milky trees used in medicine,  
namely: ಸೋಲಿ, ಅತ್ತಸ, ಅರ್ತಿ,  
and ಸಿದ್ಧಸೋಲಿ.

ನಾಲ್ಪಾ ನāḷpā, s. A fourfold  
ploughing. 2. *see* ನಾವೊಳ.

ನಾಲ್ಗೆ ನāḷḷe, *see* ನಾಲೆ.

✓ನಾಲ್ವೆರ್ ನāḷveru, s. Four persons.

ನಾವಡೆ ನāvaḍe, s. A man belong-  
ing to a tribe so called. 2.  
the claw of cattle, beasts or  
birds.

ನಾವಳ ನāvaḷa, *see* ನಾವೊಳ.

ನಾವಿಕೆ, ನಾವಿಗೆ ನāvike, ನāviḡe, s.  
A sailor.

ನಾವೆ ನāvē, s. A ship, vessel.

✓ನಾವೊಳ ನāvoḷa, s. Four seers.

ನಾಶ, ನಾಶನ ನāśa, ನāśana, s. De-  
struction, ruin, loss. 2.  
annihilation, death. —ಕೆ a  
destroyer. —ರಹಿತೆ God, the  
immortal. —ಆಪಿನಿ, —ಆದ್ ಫೀಪಿನಿ  
to be destroyed; to fall in  
ruins; to die. —ಮಳ್ಳುನಿ to de-  
stroy, ruin.

ನಾಷ್ಟ್ರ, ನಾಷ್ಟ್ರೆ ನāshṭra, ನāshṭrē, s.  
Breakfast. 2. luncheon.

ನಾಸ ನಾಸು, *s.* Snuff.

ನಾಸಾಗ್ರ ನಾಸಾಗ್ರಾ, *s.* The top of the nose. 2. *see* ನವಸಾಗರ.

ನಾಸಿಕ ನಾಸಿಕಾ, *s.* The nose.

ನಾಸ್ತಿ ನಾಸ್ತಿ, *s.* Denial, refusal.

ನಾಸ್ತಿಕ ನಾಸ್ತಿಕಾ, *adj.* Infidel, heretical. —ತನ infidelity, atheism, heresy.

ನಾಸ್ತಿಕೆ ನಾಸ್ತಿಕೆ, *s.* An atheist, infidel, heretic.

ನಾಳ ನಾಳು, *see* ನಾಲ್. 2. *see* ಲಾಲ್.

ನಾಳ, ನಾಳಿ ನಾಳಾ, ನಾಳಿ, *see* ನಾಲ್.

ನಾಳಿಕೇರ ನಾಳಿಕೇರಾ, *s.* A cocoanut tree.

ನಿಂಕುನಿ ನಿಂಕುನಿ, *see* ನಿಲ್ಕುನಿ.

✓ ನಿಂಗಲ್ ನಿಂಗಲ್, *s.* Broken rice, grit. ಮೂಕು— very fine grit.

✓ ನಿಂಗುಡುನಿ, ನಿಂಗುನಿ ನಿಂಗುಡುನಿ, ನಿಂಗುನಿ (ನಿಂಗುಡ, ನಿಂಗು), *v. a.* To swallow.

✓ ನಿಂಗೊಳು ನಿಂಗೊಳು, *see* ನಿಂಗಲ್.

ನಿಂಣಿ ನಿಂಣಿ, *see* ನಿಂನಿ.

ನಿಂದಿಪುನಿ, ನಿಂದಿಸುನಿ, ನಿಂದುನಿ ನಿಂದಿಪುನಿ, ನಿಂದಿಸುನಿ, ನಿದುನಿ (ನಿಂದ, ನಿಂದಿಸು), *v. a.* To abuse, reproach. 2. to blame, censure. 3. to mock, ridicule. 4. to blaspheme.

ನಿಂದೆ ನಿದೆ, *s.* Abuse, blame, censure, reproach. 2. mockery, ridicule. 3. blasphemy. —ನಾಪೆ, —ದಾಯೆ an abuser, censurer, scoffer, blasphemer.

ನಿಂನ, ನಿಂನವು ನಿನ್ನಾ, ನಿನ್ನವು, *see* ನಿನ್ನ.

ನಿನ್ನಿ ನಿನ್ನಿ, *s.* An echo, rever-

beration. 2. mimicry. —ಕಬ್ಬು the sound of an echo. —ಪಾತೆ ರುನಿ to mimic.

ನಿನ್ನೇವುನಿ ನಿನ್ನೇವುನಿ (ನಿನ್ನೇ), *v. n.* To echo.

✓ ನಿಂಬೆ ನಿಂಬೆ, *see* ಲಿಂಬೆ.

ನಿಕ ನಿಕಾ, *s.* A marriage among Mohammedans. —ಮಕ್ಕುನಿ to marry a Mohammedan woman.

✓ ನಿಕ್ಕುಳು ನಿಕ್ಕುಳು, *pron. (pl. of ಈ)* You.

ನಿಖಿಲ, ನಿಖಿಳು ನಿಖಿಲಾ, ನಿಖಿಲಾ, *adj.* All, the whole, entire, complete.

ನಿಗದಿ ನಿಗದಿ, *s.* Instalment. 2. a fixed period or sum for payment, as the assessment on land. 3. fixing, settlement. ಸರ್ಕಾರ— government assessment. —ಮಕ್ಕುನಿ to resolve, determine.

ನಿಗಪುನಿ ನಿಗಪುನಿ, *see* ನಿಗಪುನಿ.

✓ ನಿಗಚುನಿ ನಿಗಚುನಿ (ನಿಗಚ), *v. n.* To stretch.

ನಿಗಡ ನಿಗಡಾ, *see* ನೆಗಡ.

ನಿಗಡಿ, ನಿಗಡೆ ನಿಗಡಿ, ನಿಗಡೆ, *see* ನೆಗಡಿ.

ನಿಗದಿ ನಿಗದಿ, *see* ನೆಗದಿ.

ನಿಗಪುನಿ ನಿಗಪುನಿ, *see* ನೆಗಪುನಿ.

ನಿಗಮ ನಿಗಮಾ, *s.* The Vēdas. 2. a fair.

ನಿಗಯಿನೇನ್ ನಿಗಯಿನೇನ್, *s.* A cord or rope for fastening a buoy.

ನಿಗರ್ ನಿಗರ್, *see* ನೆಗರ್.

ನಿಗರಿಗೆ ನಿಗರಿಗೆ, *see* ನೆಗರಿಗೆ.

ನಿಗರುನಿ ನಿಗರುನಿ, *see* ನೆಗರುನಿ.

ನಿಗರ್ವಿ nigarvi, *s.* An unassuming, modest person. *adj.* Unassuming, modest.

ನಿಗವು nigavu, *s.* A buoy.

ನಿಗಸ್ ನಿಗಾಸು, *s.* Food, victuals. 2. disregard, disdain.

ನಿಗಳ್ ನಿಗಾಳು, *see* ನೆಗಳ್.

✓ ನಿಗಾಸ್ ನಿಗಾಸು, *s.* Glitter, shining.

✓ ನಿಗಿಪಾವುನಿ nigipāvuni, *c. v.* (of ನಿಗಾಪನಿ) To cause to level.

✓ ನಿಗಿಪುನಿ nigipuni (ನಿಗಾ), *v. a.* ✓ To level. 2. *see* ಮಗಾಪನಿ.

✓ ನಿಗಿಯುನಿ nigiyuni (ನಿಗಾ), *v. n.* To be levelled. 2. to be filled up, as a pit.

ನಿಗುರುನಿ niguruni, *see* ನೆಗರುನಿ.

ನಿಗೃಹ ನಿಗೃಹಾ, *see* ನಿಗೃಹ.

✓ ನಿಗ್ಗ, ನಿಗ್ಗಿರ ನಿಗ್ಗು, niggira, *s.* Inelegance. 2. filthiness, nastiness. 3. disgust. *adj.* Unpleasant, filthy. —ದಾಯೆ a filthy man. —ಮೆಳ್ಪುನಿ to make foul, render filthy.

✓ ನಿಗ್ಗೀಸ್ ನಿಗ್ಗೀಸು, *s.* An unclean man; *also* ನಿಗ್ಗರದಾಯೆ.

✓ ನಿಗ್ಗೈನಿ, ನಿಗ್ಗೈನಿ ನಿಗ್ಗೈಯು, niggya, *s.* Fullness, completeness. *adj.* Full, complete.

ನಿಗ್ರ nigra, *see* ನಿಗ್ಗರ.

ನಿಗ್ರಹ nigraha, *s.* Punishment. 2. killing; *also* ನಿಗ್ಗರಹ. —ಮೆಳ್ಪುನಿ to punish; to kill.

ನಿಗ್ರುನಿ nigruni, *see* ನೆಗರುನಿ.

ನಿಘಂಟ್, ನಿಘಂಟು nighantṭu, nighantṭu, *s.* A dictionary, vocabulary, glossary.

ನಿಚ್ಚ ನೀಚಾ, *see* ನಿತ್ಯ.

ನಿಚ್ಚಯ ನೀಚಾಯಾ, *see* ನಿತ್ಯಯ.

ನಿಚ್ಚಲ ನೀಚಾಲಾ, *see* ನಿತ್ಯಲ.

ನಿಜ ನಿಜಾ, *s.* Condition, circumstances in life. *adj.* Own. —ರೂಪ one's own *or* natural form. ವಿರಿಯ ನಿಜ ತಿಕ್ಕುನಿ to understand a man's disposition *or* character.

✓ ನಿಜ ನಿಜಾ, *s.* Truth, veracity, certainty, reality. *adj.* True, certain, sure, real. —ಆದ್, ನಿಜಾದ್ truly, certainly. —ತ್ಯು certainty. —ದಾಂತಿ uncertain, unreliable. —ಪಾತೆರ a true word *or* statement, a fact. —ತಿಕ್ಕುನಿ to ascertain the truth. —ಮೆಳ್ಪುನಿ to prove.

✓ ನಿಜಿಕತ್ತುನಿ, ನಿಜಿಕಾವುನಿ, ನಿಜಿಕ್ಕಾವುನಿ nijikatruni, nijikāvuni, nijikāvuni, (ನಿಜಿಕತ್ತೆ, ನಿಜಿಕಾ, ನಿಜಿಕ್ಕಾ), *v. n.* To grin; *also* ಕೂಲಬುದ್ಧಿನಿ.

ನಿಜಿಕುನಿ nijikuni (ನಿಜಿಕ್ಕ), *v. n.* To appear, seem.

✓ ನಿಜ್ಜಿ ನಿಜ್ಜಿ, *s.* The gums. —ವೋಣೆ a toothless mouth.

ನಿಟಲ ನಿಟಲಾ, *s.* The forehead.

✓ ನಿಟ್ಟು ನಿಟ್ಟಾ, *s.* ✓ Pleasure. ✓ *adj.* Pleasant. 2. ✓ *see* ನಿಪ್ಪು.

ನಿಟ್ಟಣಿಗೆ ನಿಟ್ಟಣಿಗೇ, *s.* A ladder. 2. a pile, heap. 3. a row, line. 4. the name of a village.

ನಿಟ್ಟುರ, ನಿಟ್ಟುರ ನಿಟ್ಟುರಾ, ನಿಟ್ಟುರಾ, *see* ನಿಪ್ಪುರ.

✓ ನಿಟ್ಟುಸುರ ನಿಟ್ಟುಸುರು, *s.* A deep sigh; loud sobbing.

- ನಿಟ್ಟೆ nitṭe, *see* ನಿಟ್ಟೆ. 2. *see* ನೆಂಟೆ.
- ↓ ನಿಟ್ಟೆಲ್ nitṭelu, *s.* The hip, loins, waist. 2. the bosom.
- ನಿಡಂಕುನಿ niḍaṅkuni (ನಿಡಂಕ್), *v. n.* To incline; *cf.* ಪಂಕುನಿ.
- ↓ ನಿಡಿ niḍi, *adj.* Straight, high, lofty. —ಕಲ್ಲೆ a lofty stone, an erect stone. —ಯರಿ (ಅರಿ) rice not broken by pounding.
- ನಿಡಿಪ ನಿಡಿಪ, *see* ನಿಟ್ಟೆ.
- ↓ ನಿಡಿಯುನಿ, ನಿಡಿಪಿನಿ niḍiyuni, niḍipini (ನಿಡಿ), *v. a.* To wash. ಮೋಣೆ to wash the face.
- ↓ ನಿಡು niḍu, *adj.* Long, tall, high. ನಿಡುಂಬರೆ niḍumbare, *s.* Barracks; *also* ನಿಡುಂಬರ.
- ↓ ನಿಡುಪ್ಪ niḍuppa, *s.* Tallness, length. 2. *see* ನಿಟ್ಟೆ.
- ನಿಡ್ವಾದಿತರು, ನಿಡ್ವರು, ನಿಡ್ವೆಡಿ niḍḍā-ditaru, niḍyaru, niḍyedi, *s.* A kind of small fish.
- ↓ ನಿಟ್ಟೆ niḍpa, *see* ನಿಟ್ಟೆ.
- ↓ ನಿಣೆ niṇe, *see* ನಿಣೆ.
- ನಿತಂಬ nitamba, *s.* The buttocks. 2. a mountain side.
- ನಿತಿಂಗ nitiṅga, *adj.* Strong, hard. 2. serious, dangerous. —ಸಂಕಡ a serious illness.
- ನಿತಿಂಜ nitiṅja, *see* ನೀತಿಂಜ.
- ನಿಟ್ಟೆಲ್ nitṭelu, *see* ನಿಟ್ಟೆಲ್.
- ನಿತ್ಯೆ nitya, *adj.* Eternal, constant, perpetual, everlasting. 2. daily, regular. —ಕರ್ಚೆ daily expenses. —ಕರ್ಮ daily ceremonies. —ಕೃತ್ಯ daily observance. —ಜೀವ eternal life. —ನೈ ಮತ್ತಿಕ daily and occasional.

- ನಿತ್ಯೆತ್ಯೆ nityatva, *s.* Eternity.
- ನಿತ್ಯಾತ್ಮೆ nityātme, *s.* The eternal Spirit, God.
- ನಿತ್ಯಾನಂದ nityānanda, *s.* Everlasting happiness.
- ನಿತ್ಯಾನಿತ್ಯೆ nityānitya, *s.* Eternal and temporal.
- ನಿತ್ರಾಣ nitrāṇa, *s.* Weakness, debility. *adj.* Weak, faint. ನಿತ್ರಾಣಿ a weak man.
- ನಿರ್ದಪ ನಿರ್ದಪ, *see* ನಿಟ್ಟೆ.
- ನಿರ್ದಪುಡುನಿ niḍupuḍuni, *see* ನಿಟ್ಟೆ ತುನಿ.
- ನಿರ್ದರ್ಶನ niḍarṣana, *s.* An example, illustration, evidence, instance.
- ನಿರ್ದಾನ niḍāna, *s.* Ascertaining the cause; the study of symptoms with a view to trace the remote *or* proximate causes, as of a disease. 2. a work on pathology. 3. *see* ನಿರ್ಧಾನ.
- ನಿಡಿ nidi, *see* ನಿಟ್ಟೆ.
- ನಿಡಿ niddhi, *s.* Abundance, plenty. —ಬರ್ಪಿನಿ to prosper.
- ↓ ನಿಟ್ಟೆ niḍpa, *adj.* Straight, upright, erect. *adv.* Straightly, erectly. —ಉಂತುನಿ to stand erectly.
- ನಿಟ್ಟುಡುನಿ niḍpuḍuni (ನಿಟ್ಟುಡ್), *v. a.* To erect, set up, stay. 2. *see* ನಿಟ್ಟುಡುನಿ.
- ನಿದ್ರೆ nidrè, *s.* Sleep, drowsiness. —ಗಾರೆ, —ದ ಕುರ್ನಾನ್, ನಿರ್ದಾಲೋಲೆ a sleepy man. ಪತ್ತುನಿ, —ಬರ್ಪಿನಿ to become drowsy. —ಮಕ್ಕುನಿ to sleep.

ನಿಧ್ರೆಡ್ಡಿ ನಿ nidredpini (ನಿಧ್ರೆಡ್), *v. n.*  
To sleep, be asleep; to go to bed.

ನಿಧಾನ nidhāna, *s.* Caution, deliberation, calmness, quietness.  
2. slowness, dilatoriness. *adj.* Cautious, deliberate. 2. calm, quiet. 3. slow, dilatory. —ಅಲೋಚನೆ a careful consideration, deliberate judgment. —ಸುಣ quiet disposition. —ನಡಕೆ slow motion. ನಿಧಾನೆಡು carefully, quietly, slowly.

ನಿಧಾನಿಪುನಿ nidhānipuni (ನಿಧಾನಿ), *v. a.*  
To consider, examine carefully.

ನಿಧಾರ nidhāra, *see* ನಿರ್ಧಾರ.

ನಿಧಿ nidhi, *s.* Concealed or buried treasure. 2. a receptacle, place of accumulation. —ಫರುಷೆ an opulent man.

ನಿನ nina, *s.* The serum of the flesh. 2. the marrow of the bones.

ನಿನ nina, *pro. (gen. of ಈ)* Thy. ನಿನಾತೆಗ್ by or of thyself. ನಿನವು, ನಿನವು thine.

ನಿನೆ ninè, *s.* A wick. 2. a very young fruit.

ನಿನೆಪು ninepu, *see* ನೆನೆಪು.

ನಿನೊಶ ninoša (ನಿನ ವಶ), Thy care or charge.

ನಿಪಾತ್ nipāty, *s.* Ruin.

ನಿಪಾತ nipāta, *s.* Falling, coming down, alighting. *adj.* Irregularly formed, *gram.* ನಿಪಾತಾ ವ್ಯಯ interjection.

ನಿಪುಣ nipuṇa, *adj.* Clever, skillful, conversant. —ತ್ವ skill, proficiency in any art, *etc.*

ನಿಪುಣೆ nipuṇè, *s.* A clever man.

ನಿಪುತ್ರೆ niputre, *s.* A sonless man.

ನಿಬಂಧನೆ nibandhanè, *s.* Order, mandate. 2. appointment, engagement.

ನಿಬಾಸುನಿ, ನಿಭಾಸುನಿ, ನಿಭಾಯಿಸುನಿ nibāsuni, nibhāsuni, nibhāyisuni, *v. a.* (ನಿಬಾಸು, ನಿಭಾಸು, ನಿಭಾಯಿಸು), To bear, endure. 2. to manage, sustain.

ನಿಬ್ಬಣ nibbana, *see* ದಿಬ್ಬಣ.

ನಿಭಾವಣೆ nibhāvanè, *s.* Endurance, toleration. 2. undertaking, sustaining.

ನಿಮಾಜಿ nimāji, *s.* A Mussulman's ritual or form of prayer.

ನಿಮಿತ್ತ, ನಿಮಿತ್ತೆ, ನಿಮಿತ್ಯೆ nimita, nimitta, nimitya, *s.* Cause, reason. 2. object, motive, purpose. 3. consulting stars, an omen, or fate-book. *postp.*

For, on account of. —ಕೋಡಿ result of soothsaying. —ದಾಯಿ an astrologer, soothsayer. —ತೂಪಿನಿ to consult stars or a fate-book.

ನಿಮಿಷ nimisha, *s.* The twinkling of an eye, a second, instant, minute.

ನಿಮುರುನಿ nimuruni (ನಿಮುರಿ), *v. n.*  
To become straight.

ನಿಯತ್ niyat, *s.* Restraining the natural appetites and passions; good morals or conduct.

ನಿಯತ *niyata*, *adj.* Checked, restrained, as the natural appetites and passions.

ನಿಯಮ *niyama*, *s.* An agreement, contract, engagement. 2. a religious observance in general; voluntary penance. 3. a rule, law; *cf.* ನೇಮ.

ನಿಯುಕ್ತ *niyukta*, *adj.* Appointed, ordered. 2. attached to.

ನಿಯೋಗ *niyōga*, *s.* An order, command. 2. authority, appointment. 3. occupation, engagement.

ನಿಯೋಗಿಪುನಿ *niyōgipuni* (ನಿಯೋಗ), *v. a.* To order, command. 2. to authorize, appoint.

ನಿರ, ನಿರ್ *nir*, *nis*, *prefixes implying* Certainty: 2. negation, want. 3. out, without; *as:* ನಿರಪರಾಧ *innocence*; ನಿರ್ದೋಷ *blamelessness*; ನಿರಸ್ವಂತಾನ *childless*; ನಿರಸ್ವಂದೇಹ *undoubted*.

ನಿರಂಜನ *nirañjana*, *adj.* Immaculate, pure, spotless. 2. absorbed in. —ವಸ್ತು, ನಿರಂಜನೇ *God, the immaculate one.*

ನಿರಂತರ *nirantara*, *adj.* Continued, continuous, perpetual. 2. unimpeded, constant. *adv.* Ever, always, generally, frequently.

ನಿರಕ್ *niraky*, *s.* Current *or* fixed price. 2. assize *or* tariff.

ನಿರಡಿ *niraḍi*, *see* ನಿರಟ.

ನಿರಪರಾಧ *niraparādha*, *s.* Innocence.

ನಿರಪರಾಧಿ *niraparādhi*, *s.* An innocent person. *adj.* Innocent, not guilty.

ನಿರಪು *nirapu*, *s.* A frame of boards, fitted with planks, as a shutter *or* a door. [ಪು.]

ನಿರವು *niravu*, *s.* The anus; *cf.* ನಿರ

ನಿರಸ *nirasa*, *s.* Want of flavour *or* passion. 2. dryness, want of juice. *adj.* Insipid, tasteless.

ನಿರಹಂಕಾರ *nirahaṅkāra*, *s.* Absence of pride, humility, modesty. ನಿರಹಂಕಾರಿ *a modest person, one without egotism.*

ನಿರಾಕರಪುನಿ, ನಿರಾಕರಿಸುನಿ *nirākari-puni*, *nirākarisuni* (ನಿರಾಕರ, ನಿರಾಕರಿನಿ), *v. a.* To transgress, disobey, disregard. 2. to reject, set aside, refuse, decline.

ನಿರಾಕಾರ *nirākāra*, *s.* Shapelessness, absence of form. 2. censure. 3. denial, negation. *adj.* Shapeless, formless. ನಿರಾಕಾರಿ *God, who has no material form.*

ನಿರಾಖ್ *nirākhu*, *see* ನಿರಕ್.

ನಿರಾಜಿ *nirāji*, *s.* A kind of cloth with gold borders.

ನಿರಾತಂಕ *nirātāṅka*, *adj.* Uninterrupted, unmolested.

ನಿರಾಧಾರ *nirādhāra*, *adj.* Unsupported, unsustained. 2. poor, destitute. ನಿರಾಧಾರಿ *a destitute person.*

ನಿರಾನಿ *nirāni*, *s.* A kind of eruption on the skin, eczema.

ನಿರಾಪರಾಧಿ *niraparādhi*, *see* ನಿರಪರಾಧ.



ನಿರಾಮಯ nirāmaya, *adj.* Well, hale, free from sickness.

ನಿರಾಯಾಸ nirāyāsa, *adj.* Easy, unfatiguing.

ನಿರಾಯುಧ nirāyudha, *adj.* Unarmed, defenceless.

ನಿರಾರ nirāra, *see* ನಿರಾಹಾರ.

ನಿರಾವು uirāvu, *see* ನಿರವ. 2. *see* ನೆರವ.

ನಿರಾಶೆ nirāśē, *s.* Despair, despondency. 2. disappointment. —ಆಪಿಸಿ to be disappointed. —ಮಕ್ಕುವಿಸಿ to despair.

ನಿರಾಶ್ರಯ nirāśraya, *adj.* Without refuge, asylum *or* support; helpless, destitute.

ನಿರಾಸಿ nirāsi, *see* ನಿರಾಜಿ.

ನಿರಾಹಾರ nirāhāra, *s.* Fasting.

ನಿರಾಕ್ಷೇಪ, ನಿರಾಕ್ಷೇಪಣೆ nirākshēpa, nirākshēpaṇē, *adj.* Unquestionable, unobjectionable.

ನಿರಿ niri, *see* ನೆರಿ.

ನಿರೀಕ್ಷಿಪುನಿ nirikshipuni (ನಿರೀಕ್ಷಿಸು), *v. a.* To hope, desire, look for, expect.

ನಿರೀಕ್ಷೆ nirikshē, *s.* Hope, expectation, waiting.

ನಿರುದ್ಯೋಗಿ nirudyōgi, *s.* A man without employment, a lazy man.

ನಿರುದ್ಧ niruddha, *adj.* Obstructed.

ನಿರೂಪ ನಿರೂಪ, *s.* A letter, epistle, representation in writing.

✓ನಿರೆ ನಿರೆ, *s.* Neighbourhood; *also* ನಿರೆಕರೆ. *adj.* Neighbouring, adjoining. —ಕೇಡಿಂಗೆ a bad neighbour. —ತಾಯೆ a neighbour.

ನಿರೆಪು nirepu, *see* ನಿರಪ.

✓ನಿರೆಲ್ nirely, *s.* A shadow, resemblance. 2. shade, shelter.

✓ನಿರೆವುನಿ nirevuni (ನಿರೆ), *v. n.* To be ready; *cf.* ನೆರೆವನಿ.

ನಿರೋಗಿ nirōgi, *s.* A man who is free from sickness, a healthy man.

ನಿರೋಧ nirōdha, *s.* Loss, destruction.

ನಿರ್ಕಂಡೆ nirkaṇḍē, *s.* A soft root.

ನಿರ್ಕಕ್ಕೆ nirkakkē, *s.* The sea-gull.

ನಿರ್ಕಣೆ nirkañē, *s.* A small branch of bamboo.

ನಿರ್ಕನ್ಯು nirkanya, *s.* A water-nymph.

ನಿರ್ಕುಂಟೆ nirkunṭa, *s.* A post fixed in water.

ನಿರ್ಕುಂಟು nirkunṭu, *see* ನಿರ್ಕುಂಟು.

ನಿರ್ಕುಜೆಲುನಿ nirkujeluni (ನಿರ್ಕುಜಿಲ್), *v. n.* To curdle, coagulate.

ನಿರ್ಕುತ್ತು nirkutta, *s.* Dropsy.

ನಿರ್ಕುತ್ತಿ nirkutti, *s.* The post of a watering-machine.

ನಿರ್ಕೂವೆ nirkūve, *s.* A kind of arrowroot.

ನಿರ್ಗು nirgu, *see* ನಿರ್ಗುನಿ.

ನಿರ್ಗಂಧ nirgandha, *adj.* Inodorous, without smell.

ನಿರ್ಗಮ ನಿರ್ಗಮ, *s.* Setting out, exit. 2. total loss *or* departure.

ನಿರ್ಗುಣ nirguṇa, *adj.* Void of all properties. 2. destitute of the qualities incident to humanity. 3. having no good qualities, bad, worthless.

ನಿರ್ಜನ nirjana, *adj.* Lonely, uninhabited. —ಪ್ರದೇಶ, —ಭೂಮಿ a deserted country.

ನಿರ್ಜಲ nirjala, *adj.* Waterless.

ನಿರ್ಜೀವ nirjiva, *adj.* Lifeless, inanimate. 2. weak, helpless. 3. inactive, lazy. ನಿರ್ಜೀವಿ a dead body.

ನಿರ್ಣಯ nirṇaya, *s.* Resolution, determination. 2. certainty, positive conclusion. 3. settlement, final arrangement. —ಮೆಚ್ಚುನಿ to resolve, settle, fix.

ನಿರ್ಣಯಿಸುನಿ nirṇayisuni (ನಿರ್ಣಯಿಸು), *v. a.* To resolve, decide, settle.

ನಿರ್ತನ nirta, *see* ನೆರ್ತನ.

ನಿರ್ದಯ nirdaya, *s.* Unkindness.

ನಿರ್ದಾಕ್ಷಿಣ್ಯ nirḍākṣhiṇya, *s.* Disregard, want of attention. 2. severity, strictness.

ನಿರ್ದೋಷ nirḍōsha, *s.* Blamelessness, innocence. 2. freedom from blemish. *adj.* Innocent, sinless. 2. unblemished.

ನಿರ್ಧಾರ nirdhāra, *s.* Certainty, ascertainment. 2. determination, resolution.

ನಿರ್ನಾಮ nirnāma, *s.* Extirpation, eradication.

ನಿರ್ನಾಯಿ nirnāyi, *s.* An otter.

ನಿರ್ನಾಲ nirnāla, *s.* The sixth Tulu month between September and October.

ನಿರ್ನಾಲಿ nirnāli, *s.* A water-spout.

ನಿರ್ನಿರಲೆ nirnireḷu, *see* ನೀರಿನಿರಲೆ.

ನಿರ್ಪಟ್ಟು nirpaṭṭu, *adj.* Moist, wet. 2. diluted. —ಪೇರ್ diluted milk.

ನಿರ್ಬಂಧ, ನಿರ್ಬಂಧನ nirbandha, nirbandhana, *s.* Violence, oppression, force, constraint. —ಮೆಚ್ಚುನಿ to constrain, or oppress.

ನಿರ್ಬುದ್ಧಿ nirbuddhi, *s.* Foolishness.

ನಿರ್ಬೆ, ನಿರ್ಬೆ ನಿರ್ಬೆ, nirbhè, nirbhè, *s.* A kind of oblation given to a priest. —ಪತ್ತುನಿ to prepare.

ನಿರ್ಭಯ, ನಿರ್ಭೀತಿ nirbhaya, nirbhīti, *s.* Fearlessness. *adj.* Fearless, undaunted.

ನಿರ್ಮದೆ nirmadè, *adj.* Uncovered.

ನಿರ್ಮಲ nirmala, *s.* Purity, cleanliness. *adj.* Pure, transparent, pellucid, clear.

ನಿರ್ಮಾಣ nirmāṇa, *s.* Creation, manufacture, production, invention. —ಮೆಚ್ಚುನಿ to create, produce, invent.

ನಿರ್ಮಿತ nirmita, *adj.* Made, invented. 2. fabricated. 3. artificial. —ಪೆನ್ನಿನಿ to produce, invent.

ನಿರ್ಮಿಸುನಿ nirmisuni (ನಿರ್ಮಿಸು), *v. a.* To create, produce. 2. to manufacture, invent. 3. to fabricate.

ನಿರ್ಮುನೆ nirmunè, *s.* An apparatus for watering a field. *adj.* Blunt.

ನಿರ್ಮುರುಂಗೆಲೆ nirmuruṅgele, *s.* An arrogant man.

ನಿರ್ಮೂಲ nirmūla, *s.* Extirpation, eradication. —ಮೆಚ್ಚುನಿ to extirpate, eradicate.

ನಿವೋಧಕ ನಿರ್ಮೊಹಾ, *s.* Want of affection *or* love.

ನಿರ್ಯಾಣ ನಿರ್ಯಾಣಾ, *s.* Death, demise; final beatitude.

ನಿರ್ಲಜ್ಜೆ ನಿರ್ಲಜ್ಜೆ, *s.* Impudence, shamelessness.

ನಿರ್ಲೆಪಿ ನಿರ್ಲೆಪಿ, *adj.* Undeiled, untainted. 2. innocent, blameless.

ನಿರ್ವಂಚನೆ ನಿರ್ವಾಂಚನೆ, *s.* Sincerity, ingenuousness.

ನಿರ್ವಹಿಸುನಿ ನಿರ್ವಾಹಿಸುನಿ (ನಿರ್ವಹಿಸು), *v. a.* To manage, transact, sustain, effect.

ನಿರ್ವಾಹ, ನಿರ್ವಾಹ ನಿರ್ವಾಹಾ, ನಿರ್ವಾಹಾ, *s.* Management, power *or* ability to perform, execute, sustain, *etc.*; *also* ನಿರ್ವಾ. —ದಾಂತೆ without power to manage, *etc.*; unavoidably.

ನಿರ್ವಾಣ ನಿರ್ವಾಣಾ, *s.* Nakedness. 2. reunion of the soul with the deity, final beatitude.

ನಿರ್ವಾದ, ನಿರ್ವಿವಾದ ನಿರ್ವಾದಾ, ನಿರ್ವಿವಾದಾ, *adj.* Undisputed, unquestionable, unobjectionable.

ನಿರ್ವಿಷ ನಿರ್ವಿಷಾ, *s.* An antidote for poison. 2. the plant *Curcuma ferumbet*.

ನಿರ್ವೆ ನಿರ್ವೆ, *see* ನಿರ್ವೆ.

ನಿರ್ವೇದ ನಿರ್ವೇದಾ, *s.* Humility. 2. despair. 3. weariness. 4. *see* ನಿರ್ವೆ.

ನಿರ್ಸಾಣಿ ನಿರ್ಸಾಣಿ, *see* ನಿರ್ಸಾಣಿ.

ನಿಲಾ ನಿಲಾ, *see* ನೆಲೆ.

ನಿಲಂ ನಿಲಾಂ, *s.* Ballast. 2. the bottom of a vessel.

ನಿಲಂಕಾರ ನಿಲಾಂಕಾರಾ, *s.* Disfigurement. 2. ruin.

ನಿಲಕರ ನಿಲಾಕರಾ, *see* ನೆಲಕರ.

ನಿಲಕಾರ್ ನಿಲಾಕಾರ್ಯ, *s.* Stretching. —ವೈಪುನಿ to stretch out the forelegs, to scrape along the ground.

ನಿಲಗಡೆ ನಿಲಾಗಡೆ, *s.* Settlement, adjustment, conclusion, determination. 2. cessation, intermission.

ನಿಲವು, ನೆಲಾವು ನಿಲಾವು, ನಿಲಾವು, *see* ನೆಲೆವು. 2. *see* ಮಲಾವು.

ನಿಲಿಕೆ, ನೆಲಿಕೆ ನಿಲಿಕೆ, ನಿಲಿಕೆ, *adj.* Full, replete.

ನಿಲಿಪುನಿ ನಿಲಿಪುನಿ, *see* ನಿಲ್ಪುನಿ.

ನಿಲುವಂಗಿ ನಿಲುವಾಂಗಿ, *s.* A long coat.

ನಿಲೆ ನಿಲೆ, *s.* The bottom, as of a well, *etc.*; depth, profundity. 2. a secret, mystery. *adj.*

ನಿಲೆವು ನಿಲೆವು, *s.* Firm, fast, abiding. 2. quiet, still, calm. —ಆದುಪ್ಪುನಿ to be firm, steadfast. —ಆಪಿನಿ to be quiet.

ನಿಲೆಂಚೆ ನಿಲೆಂಚೆ, *see* ನೆಲೆಂಚೆ.

ನಿಲೆಪ್ಪು ನಿಲೆಪ್ಪು, *s.* State. 2. posture, station.

ನಿಲೆವು ನಿಲೆವು, *s.* Balance, arrears. 2. standing, residence.

ನಿಲೆವುನಿ ನಿಲೆವುನಿ (ನಿಲೆ), *v. n.* To be steadfast.

ನಿಲ್ಕಾವುನಿ ನಿಲ್ಕಾವುನಿ, *c. v.* (of ನಿಲ್ಕುನಿ) To cause to peep. 2. to cause to reach.

ನಿಲ್ಕುನಿ ನಿಲ್ಕುನಿ (ನಿಲ್ಕು), *v. n.* To peep, look silyly, get a glimpse of. 2. to reach.

- ನಿಲ್ಕೆ nilke, *see* ನಿಲಕೆ.
- ✓ನಿಲ್ಗಡೆ nilgadè, *see* ನಿಲಗಡೆ.
- ✓ನಿಲ್ಪು nilpu, *s.* A pause, stop, interruption. 2. stay, duration.
- ✓ನಿಲ್ಪುಡುನಿ nilpuḍuni, *c. v.* (of ನಿಲ್ಪುನಿ) To put a stop, cause to stop, make stand.
- ✓ನಿಲ್ಪುನಿ nilpuni (ನಿಲ್), *v. n.* To stay. 2. to cease; to become quiet.
- ನಿಲ್ಲಾವುನಿ nillāvuni, *see* ನಿಲ್ಲಾವುನಿ.
- ನಿವರ್ತನೆ nivartanè, *s.* Cessation. 2. remission, forgiveness.
- ನಿವಾಜಿ, ನಿವಾದಿ nivāji, nivādi, *see* ನಿವಾಜಿ.
- ನಿವಾರಣೆ nivāraṇè, *s.* A remedy. 2. averting. 3. deliverance. 4. prevention.
- ನಿವಾಸ nivāsa, *s.* A habitation, dwelling. [tant.
- ನಿವಾಸಿ nivāsi, *s.* A citizen, inhabitant.
- ನಿವಾಳಿ nivāli, *s.* Taking away the effects of evil eyes.
- ನಿವಾಳಿಪುನಿ, ನಿವಾಳಿಸುನಿ nivālipuni, nivālisuni (ನಿವಾಳಿ, ನಿವಾಳಿಸು), *v. a.* To take away the effects of evil eyes.
- ನಿವೃತ್ತಿ nivṛutti, *s.* Cessation. 2. abandoning. 3. repose, rest.
- ನಿವೇದನ nivēdana, *s.* An offering. 2. an address. 3. informing.
- ನಿಶ niša, *s.* Inebriation, intoxication. —ಬೋರೆ an inebriate man.
- ನಿಶಾಚರೆ nišācare, *s.* A fiend, goblin. 2. a night-walker.

- ನಿಶಾನಿ, ನಿಶಾನೆ nišāni, nišānè, *s.* A mark, sign. 2. a flag, standard, banner.
- ನಿಶಿ niši, *see* ನಿಶೆ.
- ನಿಶೀಂ nišīṁ, *adv.* Together with, also.
- ನಿಶೂದಿ nišūdi, *s.* A bill of acquittance.
- ನಿಶೆ nišè, *s.* Night, midnight.
- ನಿಶ್ಕರ್ಷೆ niškārsha, *see* ನಿಷ್ಕರ್ಷೆ.
- ನಿಶ್ಚಯ niščaya, *s.* Certainty, ascertainment, positive conclusion. 2. resolution, determination. —ತಾಂಬೂಲ a present of betel, *etc.*, at the settlement of a marriage. —ಫಾಂತೆ uncertain. —ಮುಕ್ತುನಿ, ನಿಶ್ಚಯಿಸುನಿ to resolve, settle, determine; to ascertain. —ಮುಕ್ತೆಕೊರ್ಪಿಸುನಿ to prove.
- ನಿಶ್ಚಲ niščala, *s.* Firmness stability. *adj.* Firm, steady, fixed.
- ನಿಶ್ಚಿಂತೆ niščintè, *s.* Ease, freedom from care *or* anxiety.
- ನಿಶ್ಚಿತ niščita, *adj.* Determined, settled.
- ನಿಶ್ಚೀಕೆ niščika, *see* ನಿಶ್ಚೀಕೆ.
- ನಿಶ್ಯಬ್ದೆ niššabda, *adj.* Noiseless, still, quiet.
- ನಿಷಿದ್ಧೆ nishiddha, *adj.* Prohibited, forbidden.
- ನಿಷೇಧೆ nishēdha, *s.* Negation, prohibition. 2. the negative mood, *gram.*
- ನಿಷ್ಕಪಟೆ nishkapata, *s.* Sincerity. *adj.* Frank, sincere.
- ನಿಷ್ಕರುಣೆ nishkaruṇa, *adj.* Pitiless, cruel, harsh.

ನಿಷ್ಕರ್ಷ, ನಿಷ್ಕರ್ಷೆ nishkarsha, ni-shkarshè, *s.* Determination, settlement. 2. certainty.

ನಿಷ್ಕಲಂಕ, ನಿಷ್ಕಳಂಕ nishkalaṅku, nishkalaṅku, *adj.* Irreproachable, spotless, unblemished.

ನಿಷ್ಕರ, ನಿಷ್ಕೂರ nishṭura, nishtūra, *adj.* Cruel, harsh, severe. *s.* Harshness, severity.

ನಿಷ್ಪ್ರಯೋಜನ nishprayōjana, *s.* Uselessness. *adj.* Useless, vain, bootless.

ನಿಷ್ಫಲ nishphala, *adj.* Fruitless, vain.

ನಿಸರ್ಗ nisarga, *s.* The natural condition.

ನಿಸಾನಿ nisāni, *see* ನಿಕಾನಿ.

ನಿಸ್ತರಿಪುನಿ nistaripuni (ನಿಸ್ತರಿ), *v. a.* To endure, bear, sustain. 2. to cross *or* pass over.

ನಿಸ್ತೂಕ nistūka, *adj.* Critical, serious, as the turn of a disease.

ನಿಸ್ಸಂಗ nissaṅga, *s.* Separation. 2. seclusion, retirement. 3. indifference.

ನಿಸ್ಸಂಗಿ nissaṅgi, *s.* A man who mortifies himself to the world, a recluse.

ನಿಸ್ಸಂತಾನ nissantāna, *adj.* Childless, issueless, heirless. —ಆ ಪಿಸಿ to die childless; to be ruined, annihilated.

ನಿಸ್ಸಂದೇಹ, ನಿಸ್ಸಂಶಯ nissandēha, nissamśaya, *s.* Confidence. *adj.* Undoubted.

ನಿಸ್ಸಾರ nissāra, *s.* Worthlessness. *adj.* Sapless, pithless, dry;

worthless. —ಭೂಮಿ unfertile, barren land.

ನಿಸ್ಸುನಿ nissuni, *see* ಸುಪರಿಪುನಿ.

ನಿಕ್ಷಯ nikshaya, *see* ನಿಕ್ಷಯ.

ನಿಕ್ಷೇಪ nikshēpa, *s.* Hidden *or* buried treasure. 2. a deposit.

ನೀಂದಾಟ nīndāṭa, *s.* Swimming. 2. floating.

ನೀಂದಾವುನಿ nīndāvuni, *c. v.* (of ನೀಂದುನಿ) To set afloat. 2. to cause to swim.

ನೀಂದುನಿ nīnduni (ನೀಂದ), *v. n.* To swim. 2. to float.

ನೀಕಲಿಯುನಿ nikaliyuni (ನೀಕಲಿ), *v. a.* To peep.

ನೀಕಾವುನಿ nikāvuni, *c. v.* (of ನೀಕುನಿ) To grin. ಕೂಲಿ— to show the teeth, as dogs, monkeys.

ನೀಕುನಿ nikuni (ನೀಕ), *v. n.* To appear, as the projecting teeth.

ನೀಗುನಿ nīguni, *see* ನೆಗರುನಿ.

ನೀಚ nīca, *adj.* Mean, low, base, vile, abject. —ಜಾತಿ low caste. —ತನ, —ತ್ವ meanness, baseness, vulgarity. —ನರಮಾನಿ a mean man. —ಪಾತೆರ a mean, vulgar expression.

ನೀಚತಾಡನೆ nīcātāḍanè, *s.* A kind of beating.

ನೀಚುನಿ nīcuni (ನೀಚ), *v. n.* To go through, pierce. 2. to extend; *cf.* ನೀಂದುನಿ.

ನೀಚೆ nīce, *s.* A mean fellow. 2. a demon so called.

ನೀಟ nīṭa, *adj.* Long, extended, high, upright. 2. straight.

direct. ಅಡ್ಡ— lengthwise and crosswise, zigzag; confounding.

↓ ನೀಟಾನೀಟೆ nīṭānīṭi, *adv.* Straightly. ↓2. lengthwise.

↓ ನೀಟಾವುನಿ nīṭāvuni, *c. v.* (of ನೀಟುನಿ) To cause to stretch, lengthen, *etc.*; also ನೀಡಾವುನಿ.

↓ ನೀಟು nīṭu, *see* ನೀಟ.

↓ ನೀಟುನಿ, ನೀಡುನಿ nīṭuni, nīḍuni (ನೀಟೆ, ನೀಡೆ), *v. a.* To stretch out *or* forth, hold out, lengthen. ಕೈ— to stretch out the hand.

ನೀತಿ nīti, *s.* Morality; righteousness, justice, equity. —ಕೇಡೆ injustice, iniquity. —ಧರ್ಮ morals. —ದಾಯಿ, —ವಂತೆ a just man. —ನಿರ್ಣಯ justification. —ಪಾತೆರ a just word, moral saying. —ಬೋಧನೆ moral teaching. —ಮಾರ್ಗ the way of righteousness, upright conduct. —ಶಾಸ್ತ್ರ moral philosophy, ethics. —ಸಾರ essence of morality; a treatise on ethics. —ಹೀನ immoral.

ನೀತಿಂಗ nītiṅga, *see* ನಿತಿಂಗ. [ನೀತಿ.

ನೀತಿಂಬ nītiṅja, *see* ನೀತಿಹೀನ *under*

↓ ನೀರ್ nīru, *s.* Water. —ಅಡ್ಡೆರ a water jar. —ಆನೆ a whale. —ಉಪ್ಪು a water bubble. —ಬಿಳ್ಳು ನೀರೋಳ್ಳು furrows between a row of plants, *etc.*, for watering them. —ಕಂದೊಡಿ a water snake. —ಕಕ್ಕೆ a sea-gull, shag. —ಕೋರಿ a water-fowl. —ತೆಲ್ಲವು a kind of cake. —ತೇವು a species of yam. —ಧಾರೆ a falling stream

of water. —ದಾಯಿ a water-carrier. —ನಂಜಿ poison in water, miasma. —ನಾಯ an otter. —ನಿರೆಲ್, —ನೀರ್ perspiration; fatigue. —ಸಣಿ a drop of water. —ಪಾಲ್, ನೀರ್ಪಾಲ್ fixed hire for watering rice fields. ಅಮೆ— a mode of watering rice fields. ಉಪ್ಪು— salt water. ಎಡ್ಡಿ— fresh water. ಕಂಣ— tears. ಕಂಣೆರ್ ಸೆಪ್ಪುನಿ to weep, shed tears. ಕಡಲ— sea water. ಕುರಿ— yellow water. ಚೌಳ— cold water. ಚೌಳು— brackish water. ತುಲಿ—, ತುಳಿ— sweet water. ತೆಲಿ—, ತೆಳಿ— clear *or* filtered water. ಧಾರೆ— rain water falling down from a roof. ಫೋಂ ಕುರು— muddy water. ಬೆಚ್ಚು— hot water. ನೀಂತೆಲ್— putrid water. ಮೆಯಿ— sweat; urine. —ಅರಿಯುನಿ, —ಊಜುನಿ, —ಪೀರುನಿ to leak, ooze. —ಆಪಿನಿ to melt, dissolve. —ಬಿಲುನಿ to water a rice field. —ಕಟ್ಟುನಿ to turn the course of water on a land. —ಕೈಪುನಿ, —ಕೊದಪುನಿ water to boil. —ಕೋಲುನಿ to water. —ಕಾಂಡುನಿ water to be very hot. —ಗಡಿ ಯಾವುನಿ to squirt, spirt. —ಗುಡ್ಡುನಿ water to run down. —ತಲಿಪುನಿ to sprinkle water. —ತೆಳಿಯುನಿ, —ಸೆಳಿಯುನಿ water to become clear. —ತೇಪುನಿ to water. —ದೀಪಿನಿ *lit.* to lay water; *c. dat.* to involve one in difficulties; to ruin. —ಸರಪುನಿ water to flow. —ಪುಂಟುನಿ water

to wring out. —ಬಚ್ಚುನಿ water to dry up. —ಬುದ್ಧಿನಿ to irrigate or water, as a field. —ಮಗಪನಿ, —ಮಾಪನಿ, —ಮೈಪನಿ to draw water from a well or tank. —ಮೈಪನಿ to pour water. [ringe. ನೀರಂಡೆ nīraṇḍè, s. A small sy- ನೀರಕೊಳಂಬೆ nīrakolambè, s. The damp or swampy ground. ನೀರಗುಳ್ಳೆ nīragullè, s. A bubble. ನೀರಜ nīrajā, s. A lotus. ನೀರಟ, ನೀರಡಿ nīrāṭa, nīraḍi, s. A water plant, *Pistia stratiotes*; also ಅಂಶರಸಂಸೆ. ನೀರಸುಳಿ nīrasuḷi, s. A whirlpool. ನೀರಳೆ nīraḷè, s. Butter-milk diluted with water. ನೀರಾಟ nīrāṭa, s. Bathing for sport. 2. see ನೀರಟ. ನೀರುಪ್ಪಡ್ nīruppaḍu, s. Green fruits pickled in salt-water. ನೀರುಳ್ಳಿ nīruḷli, s. Onions. ನೀರ್ಕುಂಟೆ nīrkuṇṭa, see ನಿರ್ಕುಂಟೆ. ನೀರ್ಕುಂಟು nīrkuṇṭu, s. Water-proof cloth. 2. a small piece of cloth put on in mourning. ನೀರ್ಕುಟ್ಟೆ nīrkutta, s. Dropsy. —ದಾಯಿ a man suffering from dropsy. ನೀರ್ನೆರೆಲ್ nīrṇireḷu, s. Water poured on a corpse, a funeral ceremony. [thin. ನೀರ್ಪಟ್ nīrpaṭu, adj. Watery, ನೀರ್ಪಾಲ್ nīrpaḷu, see under ನೀರ್. ನೀರ್ಮುತ್ತು nīrmuttu s. An inferior kind of pearl. ನೀಲ nīla, s. Blue colour. 2. the

sapphire; also ನೀಲಕಣ್ಣೆ. 3. see ನೀಲ. adj. Blue, dark blue. —ಬಣ್ಣ, —ವರ್ಣ blue colour. ನೀಲಕಂಠೆ nīlakaṇṭhe, s. The blue necked Śiva. 2. a peacock. ನೀಲಗಿರಿ nīlagiri, s. A blue mountain; the Nilagiris. ನೀಲಾಂಜನ nīlāñjana, s. Blue vitriol. 2. a small lamp. ನೀಲಿ nīli, s. The indigo plant. 2. blue colour. —ಪಟ್ಟಿನಿ to mock at. —ಪತ್ತುನಿ to become blue. ನೀಲೆ nīle, s. One of the monkey chiefs. 2. the planet Saturn. — ಕೋರಿ a dark or black fowl. ನುಗ nuṅga, see ನುಂಗು. ನುಂಗಾವುನಿ nuṅgāvuni, c. v. (of ನುಂಗುನಿ) To get dried, cause to dry. ನುಂಗು nuṅgu, s. A species of mite, tick, which infests cattle. ನುಂಗುನಿ nuṅguni (ನುಂಗ್), v. a. & n. To dry up, become dried; also ನುಂಗುಮುಷೇಪಿನಿ. ನುಂಗೇಲ್ nuṅgeḷu, s. Drying. adj. Dry, dried. —ಕುಂಟು a dry cloth. —ವಾನ್ dry fish, salted fish. —ನೆಲ dry ground. ನುಕುಡುನಿ nukuḍuni, see ನುಗುಡುನಿ. ನುಕ್ಕುನಿ nukkuni (ನುಕ್ಕು), v. a. ✓ To bruise; cf. ನುರಿಪನಿ. v. n. To decay, rot. ನುಗ್ಗದಿ nuṅḡadi, see ನಿಗ್ಗದಿ. ✓ ನುಗ nuga, s. A yoke. ನುಗತೆ nugatè, see ನುಗುತೆ. ನುಗಪಣೆ nugapaṇè, s. The joint-piece of a watering machine.

- ↓ನುಗಿಪುನಿ nugiṭipuni (ನುಗಿ), *v. a.* To fill up, as a pit.
- ↓ನುಗಿಯುನಿ nugiṭiyuni (ನುಗಿ), *v. n.* To be filled up.
- ನುಗುಡುನಿ nuguḍuni (ನುಗುಡ್), *v. n.* To labour. 2. to become rich; *cf.* ನುಗುರುನಿ.
- ನುಗುತೆ nugutè, *s.* A dot over a letter, as in Persian. 2. softness.
- ನುಗುಪುನಿ nuguṭipuni (ನುಗು), *v. a.* To throng, press. 2. to accumulate. 3. to loosen. 4. to fill up; *cf.* ನುಗುಪುನಿ.
- ↓ನುಗುರುನಿ nuguṛuni (ನುಗುರ್), *v. a.* To loosen, slacken, make loose.
- ನುಗ್ಗಿಯುನಿ nuggiyuni (ನುಗ್ಗಿ), *v. a.* To press. *v. n.* To be filled up.
- ↓ನುಗ್ಗು nuggu, *adj.* Small, little; *also* ಮುಗ್ಗು.
- ↓ನುಗ್ಗೆಲ್ nuggēḷ, *s.* Smallness.
- ನುಗ್ಗು nuggu, *see* ಮುಗ್ಗು.
- ನುಜ್ಜಿ, ನುಜ್ಜು nuḷḷi, nuḷḷu, *see* ನೊಜ್ಜಿ.
- ✓ನುಜ್ಜಿ, ನುಜ್ಜು nuḷḷi, nuḷḷu, *s.* A contusion, bruise.
- ↓ನುಡಿ nudi, *s.* A word, speech, saying. —ಕಟ್ಟೆ an oracle, as uttered by a demon-dancer. ಯೆದುರು—the counter-part of a deed *or* document. ನಡೆ—conduct and speech.
- ↓ನುಡಿಪಾವುನಿ nuḍipāvuni, *c. v.* (of ನುಡಿಪನಿ) To cause to speak, speak through another. 2. to play on a musical instrument.
- ↓ನುಡಿಪಿನಿ nuḍipini (ನುಡಿ), *v. a.* To speak, talk.
- ↓ನುಡಿಯುನಿ nuḍiyuni (ನುಡಿ), *v. n.* To pronounce, utter.
- ✓ನುಪ್ಪು nuppu, *s.* Boiled rice.
- ✓ನುಪ್ಪುನಿ nuppuni (ನುಪ್ಪು), *v. a.* To twist.
- ↓ನುಬ್ಬು nubbu, *adj.* Mouldy, musty. —ತೊಗರಿ ನಲಾಯಿ musty split dhol.
- ↓ನುರಿಗೆ nurigè, *s.* The drum-stick tree, *Hyperanthera moringa*.
- ✓ನುರಿತೆಲ್ nuritēḷ, *s.* Bruising. 2. chips.
- ನುರಿಪಾವುನಿ nuripāvuni, *c. v.* (of ನುರಿಪನಿ) To cause to crush. 2. to press into a hole.
- ✓ನುರಿಪುನಿ nuripuni (ನುರಿ), *v. a.* To break, powder, granulate, pulverize.
- ↓ನುರಿಯುನಿ nuriyuni (ನುರಿ), *v. n.* To break, go to pieces. 2. to decay; *also* ನುರಿದ್‌ಪೋಪಿನಿ. ನುರಿದ ಹೃದಯ a broken heart.
- ನುರುಂಟು nuruṇṭu, *see* ಮುರುಂಟು.
- ನುರುಂಟುನಿ nuruṇṭuni, *see* ಮುರುಂಟುನಿ.
- ↓ನುರುಂಪೆ nurumpè, *s.* A hole; *cf.* ಸುಂಪೆ. —ತೋರುನಿ to make a hole.
- ✓ನುರುಂಬು nurumbu, *s.* Alluvium; ✓wood-dust; ✓iron-rust. [ನ. ನುರುಂಬುನಿ nurumbuni, *see* ರುಂಬು
- ನುರುನುರು nurunuru, *s.* A crackling noise; *cf.* ನರುನುರು.
- ↓ನುರೆ nurè, *s.* Foam, froth, scum. —ಬಂಗುಡೆ a small kind of fish,



—ಕಾರುನಿ to vomit froth. —ಝುನಿ to foam, froth.  
 ನುರೆಕಾಯಿ nurekāyi, *s.* The soap-nut, *Sapindus emarginatus*.  
 ನುರ್ಕ ನುರ್ಕಾ, *adv.* Suddenly.  
 ✓ನುರ್ಕಲ್ ನುರ್ಕಲ್ಯ, *s.* A kind of pebbles found in rice.  
 ನುರ್ಕುನಿ ನುರ್ಕುನಿ (ನುರ್ಕು), *v. a.* To press on. 2. to elbow, push, make way.  
 ✗ನುರ್ಗುನಿ ನುರ್ಗುನಿ (ನುರ್ಗು), *v. n.* To pass over. 2. to sprain. 3. ✓ to decay; also ನುರ್ಗುನುಡುಪುನಿ.  
 ✓ನುರ್ಗೆ ನುರ್ಗೆ, *see* ನುರೆಸೆ.  
 ನುರ್ತಿಗೆ ನುರ್ತಿಗೆ, *s.* A malicious or spiteful man.  
 ನುರ್ತೆಗೆ ನುರ್ತೆಗೆ, *s.* A climbing shrub, *Bryonia scabrella*.  
 ನುರ್ತೆಲ್ ನುರ್ತೆಲ್, *see* ನುರೆತೆಲ್.  
 ✓ನುರ್ಪುನಿ, ನುರ್ಪುಡುನಿ ✓ನುರ್ಪುನಿ, ನುರ್ಪುಡುನಿ, *see* ನುರೆಪುನಿ.  
 ✓ನುರ್ಲುನಿ ನುರ್ಲುನಿ (ನುರ್ಲ್), *v. a.* To wind up, fold, shrink.  
 ✓ನುಲಿ ನುಲಿ, *s.* A bit, fragment.  
 ✓ನುಲಿಯುನಿ ನುಲಿಯುನಿ (ನುಲಿ), *v. n.* To be broken, shattered.  
 ✓ನುಸುಲು ನುಸುಲು, *see* ಉಸುಲು.  
 ನುಂಗು ನುಂಗು, *see* ನುಂಗು.  
 ನುಕತಾಕ ನುಕತಾಕ, *s.* Fighting.  
 ✓ನುಕುನಿ ನುಕುನಿ (ನುಕು), *v. a.* To thrust, push. 2. to reject.  
 ✓ನುಟಾವುನಿ ನುಟಾವುನಿ (ನುಟಾ), *v. a.* To show.  
 ನುತನ ನುತನ, *adj.* Fresh, new, recent. *s.* Newness, freshness.  
 ✓ನುತ್ರ ನುತ್ರ, *adj.* All. ✓ 2. a hundred.

✓ನೂದನೆ ನೂದನೆ, *num. adj.* The hundredth.  
 ✓ನೂದು ನೂದು, *num.* A hundred.  
 ನೂನತೆ ನೂನತೆ, *see* ನೂನತೆ.  
 ✓ನೂಪುನಿ ನೂಪುನಿ (ನೂ), *v. a.* To spin, twist, string.  
 ನೂಪುರ ನೂಪುರ, *s.* An ornament of the leg, foot-ring.  
 ✓ನೂರುನಿ ನೂರುನಿ (ನೂರು), *v. n.* To creep in, enter with difficulty.  
 ✓ನೂಲು ನೂಲು, *s.* Thread, yarn. ನಯ— fine thread. ಸೂ— thin or short thread. —ಪಿಚ್ಚುನಿ to spin. —ಸುಂಡುನಿ to spool. —ಸುತ್ತುನಿ to twist thread.  
 ✓ನೂಲೂಡು ನೂಲೂಡು, *s.* A spindle.  
 ನೂಪೆ ನೂಪೆ, *s.* A king, sovereign. ನೂಪಾಸನ a royal throne.  
 ನೂತ್ತೆ, ನೂತ್ಯೆ ನೂತ್ತೆ, ನೂತ್ಯೆ, *s.* A dance; dancing.  
 ನೆಂಗಿ (-ಎಂಗಿ) ನೆಂಗಿ (-ಎಂಗಿ), *postp.* Till, until, as long as. ಬಂ— till one comes. ಮುಕ್ಕು— till it is done.  
 ✓ನೆಂಟಸ್ತಿಗೆ ನೆಂಟಸ್ತಿಗೆ, *s.* Relationship.  
 ✓ನೆಂಟೆ ನೆಂಟೆ, *s.* A relation.  
 ನೆಂಪು ನೆಂಪು, *see* ನೆನಪು.  
 ನೆಕ, ನೆಕ್ಕು, ನೆಕ್ಕು, *neka, nekku,* (*contraction of ಇಂಡೆಕ*) To or for this.  
 ✓ನೆಕ್ಕರೆ, ನೆಕ್ಕಾರ್ ನೆಕ್ಕರೆ, ನೆಕ್ಕಾರ್, *s.* The plant *Melastoma malabathrica*. ನೆಲ— a kind of grass.  
 ✓ನೆಕ್ಕಿ ನೆಕ್ಕಿ, *s.* Five leaved chaste tree, *Vitex trifolia*. ಕರಿ— *Vitex*

*negundo*. ತುಂಡೆ, ನೀರ್—*Clerodendrum inerme*. —ತಪ್ಪು its leaves, used by Koragar women for clothing, and by some other castes for certain ceremonies.

ನೆಕ್ಕಿಲ್ ಪದ್ಧೆ nekkilupadpè, *s.* A variety of *Amarantus*.

ನೆಗಡ negaḍa, *adv.* Near.

↓ನೆಗಡಿ, ನೆಗಡೆ negaḍi, negaḍè, *s.* Cold in the head, catarrh. —ಸತ್ತುನಿ to catch cold.

ನೆಗತ್ತ negattu, *s.* Overflowing, running over.

✓ನೆಗಪುನಿ negapuni (ನೆಗ), *v. n.* To overflow, run over. 2. to ooze. 3. to perspire.

ನೆಗರ್ negaru, *s.* Loitering, lingering, as a sick person.

↓ 2. a sea-animal, the vehicle of Varuṇa. 3. a whirlpool, eddy. —ವೈಪುನಿ to be caught in a current.

ನೆಗರಿಗೆ negarigè, *s.* Lingering.

ನೆಗರುನಿ negaruni (ನೆಗರ್), *v. n.* To linger, loiter. 2. to procrastinate.

ನೆಗವು negavu, *see* ನೆವು.

✓ನೆಗಳ್ negaḷu, *s.* ✓An alligator, crocodile. 2. *see* ನೆಗರ್.

✓ನೆಗಿ negi, *see* ನೆಗ್ಗ. 2. *see* ಗಡ್ಡು.

↓ನೆಗಿಪುನಿ negipuni (ನೆಗ), *v. a.* To leap, jump, spring up. 2. *see* ನೆಗಪುನಿ. ನೆಗದ್ ಪೊಲ್ಲುನಿ to sew tight.

↓ನೆಗಿಯುನಿ negiyuni (ನೆಗ), *v. n.* To rise, come up.

ನೆಗಿಲ್ ಮುಳ್ಳು negilumullu, *see* ನೆಗಲ್ ಮುಳ್ಳು.

✓ನೆಗ್ಗಿ neggi, *s.* Shyness; shame,

↓ನೆಗ್ಗಿ, ನೆಗ್ಗು neggi, neggya, *adj.* Full, complete.

ನೆಟ್ಟು nettu, (*abbr. of* ಉಂಜಿಟ್ಟು) In this, herein.

↓ನೆಟ್ಟಿಗೆ nettagè, *adj.* Straight, upright. *adv.* Straightly; properly.

ನೆಟ್ಟಿಗೆ nettagè, *s.* The ground-floor of a storied house.

ನೆಟ್ಟಿ netti, *see* ನೆತ್ತಿ.

ನೆಟ್ಟು nettu, *s.* A deep breath.

ನೆಟ್ಟಲ್ nettelu, *see* ನೆಟ್ಟಲ್.

ನೆಡಂಕ್ nedanku, *see* ಮೊಡಂಕ್.

ನೆಡಂಕುನಿ nedankuni, *see* ನೆಡಂಕುನಿ.

↓ನೆಡಿ नेदि, *adj.* Long; *cf.* ನಡಿ. —ಕೋಲು a long stick, pole.

ನೆಡಿಪಿನಿ, ನೆಡಿಪುನಿ nedipini, nedipuni, *see* ನೆಡಿಯುನಿ. 2. *see* ನಡ್ಡಿಪಿ.

↓ನೆಡಿಲ್ nedilu, *s.* A kind of bush.

ನೆಡ್ಡು neddu (*abbr. of* ಇಂದೆಡ್ಡು), From this, herefrom.

↓ನೆಡ್ಡುನಿ nedpuni, *see* ನಡ್ಡಿಪಿ.

↓ನೆಣೆ नेणे, *see* ನೆನ. 2. *see* ನೆನೆ.

ನೆತ್ತ netta, (*abbr. of* ಇಂದೆತ್ತ) Of this.

↓ನೆತ್ತಿ netti, *s.* The forehead; the crown of the head. 2. the front, vertex. 3. a whirlpool.

4. cracking the fingers. 5. the tender stalk of fragrant screw-pine. ನಡು— top, vertex. —ನೆಷ್ಟುನಿ to crack the fingers. —ನುಷ್ಟುನಿ to make the fingers crack.

ನೆತ್ತಿಕಂಡೆ nettikandè, *s.* Dysentery.

ನೆತ್ತಿ nette, *see* ಮೆತ್ತಿ; *cf.* ನೆತ್ತಿ.

√ನೆತ್ತಿರ್ netteri, *s.* Blood. ಕರ್ನಾಟಕಿರ್ clotted blood. —ದ ಕೊಳಲ, —ದ ಪೊಳುಳ a stream of blood. —ಸಂ ಬಂಧ consanguinity. —ಅರಿಯುನಿ to bleed. —ಸುಪ್ಪನಿ to shed blood. —ಜಪ್ಪನಿ blood to run out. —ತಮೆ ಲುನಿ to menstruate. —ಫೋಪಿನಿ to have bloody stools.

ನೆದ್ ಪ nedupa, *see* ನಿಪ್ಪ.

ನೆದೆ nedè, *see* ನಿಪ್ಪೆ.

ನೆನಪು nenapu, *see* ನೆನೆಪು.

ನೆನವರಿಕೆ nenavarike, *see* ನೆನೆವರಿಕೆ.

ನೆನೆತೊಣುನಿ, ನೆನೆಪಿನಿ nenetonuni, nenepini, *see* ನೆನೆಪನಿ.

√ನೆನೆಪು nenepu, *s.* Thought, intention. 2. remembrance, recollection, memory. ಯೆಂಕ ನೆನೆಪು ಇಜ್ಜಿ I do not remember. —ಫಟ್ಟುಪನಿ to remind, bring to recollection. —ಮಳ್ಳುನಿ to remember, recollect.

√ನೆನೆಪುನಿ nenepuni (ನೆನೆ), *v. n.* To think, imagine, mind, reflect, intend. 2. to recollect, remember.

√ನೆನೆವರಿಗೆ nenevarigè, *s.* Remembrance, recollection; recognition.

√ನೆಪ nepa, *see* ನೆನೆಪು.

ನೆಯಮ neyama, *see* ನಿಯಮ. 2. *see* ನೇಮ.

√ನೆಯಿ neyi, *s.* Clarified butter, ghee; grease, fat.

√ನೆಯಿಗಾರೆ neyigāre, *s.* A weaver.

√ನೆಯಿಗೆ neyigè, *s.* Weaving. 2. texture.

√ನೆಯಿಪಿನಿ neyipini (ನೆಯ್), *v. a.* To weave, plait, braid.

√ನೆಯಿಪಂತಿ nayipanti, *s.* A smooth kind of grass, soft straw.

√ನೆಯಿಮುಲಿ neyimuli, *s.* Soft grass.

√ನೆಯಿಮೆ neyimè, *adj.* Fine. —ಕುಂಟು a fine cloth.

√ನೆಯಿಲ್ neyilu, *s.* A peacock.

√ನೆಯಿಲುನಿ neyiluni (ನೆಯು), *v. n.* To fade, as a bunch of coconut. 2. *see* ನೇಲುನಿ.

ನೆಯಿಸ್ರೆ neyisrè, *s.* A cloth used for cleaning an oilmill.

√ನೆಯುನಿ neyuni (ನೆಯ್), *v. a.* To weave, as a spider.

ನೆಯ್ಯ neyya, *see* ನೈಯು. [leaf.

√ನೆಯ್ಯಳಿ neyyoli, *s.* A tender palm-ನೆರ nera, *see* ನಿರೆ.

ನಿರಡೆ neradè, *s.* Abuse, bad language; nickname. —ದ ಪಾತೆರ abusive language.

ನಿರಪು nerapu, *see* ನಿರಪು.

ನಿರವಣಿಗೆ neravanigè, *see* ಮಿರಣಿಗೆ.

√ನಿರವು neravu, *s.* The privities of the male sex.

√ನಿರಿ neri, *s.* A fold or gather in clothes, wrinkle, crease; also ನಿರಿಕೆ. —ದಾಂತಿನಾಯೆ an upright man. —ಪತ್ತುನಿ to gather into folds. —ಮಳ್ಳುನಿ to fold; to rumple.

√ನಿರಿಯುನಿ, ನಿರೆವುನಿ neriyuni, nerevuni (ನಿರಿ, ನಿರೆ), *v. n.* To be full. 2. to assemble. 3. to be attached. 4. to be in coitu.

- ✓ನೆರೆ nerè, *see* ನೆರೆ. [ನಿರಲೆ.  
 ನೆರೆಲ್, ನೆರೆಳ್ nerelu, nerelu, *see*  
 ✓ನೆರ್ತ nerta, *adj.* Straight. 2. true.  
*adv.* Straightly. 2. truly.  
 ✓ನೆರ್ತಮ nertama, *s.* Straight  
 ploughing.  
 ನೆರ್ತುನಿ nertruni, *see* ನೆರ್ಪಿನಿ.  
 ನೆರ್ಪಡೆ, ನೆರ್ಪಣೆ, ನೆರ್ಪಾಟೆ nerpaḍe,  
 nerpaṇi, nerpāṭa, *see* ನೆರೆಡೆ.  
 ನೆರ್ಪಾವುನಿ nerpāvuni, *c. v.* (of ನೆರ್ಪಿನಿ  
 ನಿ) To cause to abuse.  
 ನೆರ್ಪಿನಿ nerpini (ನೆರಿ), *v. a.* To  
 abuse, revile. 2. to give nick-  
 names. [reviler.  
 ನೆರ್ಪೆಲೆ nerpele, *s.* An abuser,  
 ನೆರ್ಬೆ nerbe, *see* ನಿರ್ಬೆ.  
 ✓ನೆರ್ಲುನಿ nerluni, *see* ನೆರೆಕುನಿ.  
 ✓ನೆರ್ವೆ nervè, *see* ನೆರ್ವೆ.  
 ನೆರ್ಲೆಂಟುನಿ neluṅṅuni, *see* ತೆರ್ಲೆಂಟುನಿ.  
 ✓ನೆಲ nela, *s.* Earth, soil, floor,  
 ground. 2. bottom. —ಗಟ್ಟೆ  
 the foundation of a building.  
 —ಗಡೆ, *see* ನಿಲಗಡೆ. —ದಿರಾಟ an  
 earthquake; *cf.* ಭೂಕಂಪ. —ಮಾ  
 ಇನೆ a ground floor, cellar,  
 —ಹಾಂತಿ bottomless. —ಕೈದರ್ಪುನಿ  
 to curse, im- precate. —ಪಾ  
 ರಾವನಿ to bury.  
 ನೆಲಕಂಚಿ nelakañci, *s.* The plant  
*Naregamia alata.*  
 ನೆಲಕಡಲೆ nelaḱaḱalè, *s.* The  
 ground-nut, *Arachis hypo-*  
*gaa.*  
 ನೆಲಕರ nelakara, *s.* Fertility of  
 land.  
 ನೆಲಕಲೆ nelaḱalè, *s.* A mark on  
 the ground. 2. *see* ನಿಲಗಡೆ.

ನೆಲಕಾರ್ nelakāru, *see* ನಿಲಕಾರ್.

ನೆಲಕಾಲೆ nelaḱalè, *s.* Palsy affec-  
 ting on one side of the body.

ನೆಲಕುಂಬುಡೆ nelaḱumbuḱa, *s.* The  
 vegetable *Batatas paniculata.*

ನೆಲಗಡೆ nelagaḱe, *see* ನಿಲಗಡೆ.

ನೆಲನಾಲಿಗೆ nelanāligè, *s.* A medi-  
 cinal plant.

ನೆಲನೆಕ್ಕರè nelanekkarè, *see* ನೆಕ್ಕರೆ.

ನೆಲನೆಲ್ಲಿ nelanelli, *s.* *Phyllanthus*  
*maderaspatensis*, *P. niruri.*

ನೆಲಪಾಲೆ nelapālè, *s.* A kind of  
 creeper.

ನೆಲಬಸಲೆ nelabasalè, *s.* The spread-  
 ing hogweed, *Bærhavia dif-*  
*fusa.* [gentian.

ನೆಲಬೇವು nelabēvu, *s.* A sort of

ನೆಲಮುಂದೆ nelamunda, *s.* A kind  
 of fern, *Curculigo orchioides.*

ನೆಲಮುಚ್ಚಿಲೆ nelamuččilè, *s.* A  
 kind of medicinal plant.

ನೆಲಸಂಪಯಿ nelasampayi, *s.* *Kamp-*  
*feria rotunda.*

✓ನೆಲೆ nelè, *see* ನಿಲೆ.

ನೆಲೆಂಚಿ neleñci, *s.* Dysentery.  
 —ಫೋಪಿನಿ to have dysentery.

ನೆಲೆಂಟುನಿ neleṅṅuni, *see* ತೆರ್ಲೆಂಟುನಿ.

ನೆಲೆಕಲೆ neleḱalè, *see* ನೆಲಕಲೆ.

✓ನೆಲ್ಪುಡುನಿ nelpuḱuni, *c. v.* (of ನೆ  
 ಲ್ಪುನಿ) To hang.

✓ನೆಲ್ಪುನಿ nelpuni (ನೆಲ್), *v. n.* To  
 be hung, suspended.

✓ನೆಲ್ಲಿ nelli, *s.* The emblic myro-  
 balan, country gooseberry,  
*Phyllanthus emblica.* ನೆಲ್ಲಿಂಟೆ  
 pickle made of emblic myro-  
 balan. —ಚಟ್ಟೆ its dried fruit.

ನೆಲ್ಲಿತಾಯೆ nellirtāye, *s.* A demon so called.

√ನೆವನ nevana, *s.* Pretence, pretext, trick. —ಪಟ್ಟನಿ to make excuses; to pretend.

√ನೆವಲ, ನೆವಳ nevala, nevala, *see* ನೇವಳ.

ನೆವೇದ್ಯ nevēdya, *see* ನೈವೇದ್ಯ.

√ನೆಸರ್ ನೆಸರ್ ನೆಸರ್ nesary, *adj.* Morning. —ಹೊಂಬು the morning sun.

√ನೆಸರ್, ನೆಸಲ್ nesary, nesaly, *s.* Seasoning. —ಕೊಪ್ಪಿನಿ, —ಪಾಡುನಿ to season.

√ನೆಸಲ್ nesaly, *s.* The forehead; *cf.* ನೆಸರ್. —ಬರವು fate, fortune.

ನೆಸಲೆ, ನೆಸಲೆ nesalè, nesalè, *s.* A silly fellow. 2. a large, broad, frying pan; *also* ಬಿಸಲೆ.

√ನೆಸಿಪುನಿ nesipuni (ನೆಸಿ), *v. a.* To press down, make tight.

√ನೆಂದ್ರಬಾರೆ nēndrabārè, *s.* The Malabar plantain.

√ನೆಗ neḡa, *s.* Beauty, nicety. *adj.* Beautiful, nice, fair.

√ನೆಗಿಲ್ nēgily, *s.* Small caltrops, *Tribulus lanuginosus*. —ಮುಳ್ಳು its thorn.

√ನೆಜಿ nēji, *s.* A nursling, young plant of rice, *etc.* —ದ ಕಂಡ, —ದ ಕಳ a nursery. —ನಟ್ಟಿನಿ to transplant. —ಪಾಡುನಿ to sow in a nursery.

ನೇಟಿ nēti, *see* ನೆತ್ತಿ.

√ನೇಣ, ನೇಣು nēṇa, nēṇu, *s.* A cord, rope; a bow-string.

√ನೇತಾಟ nētāṭa, *s.* Hanging; swinging. 2. entanglement.

√ನೇತಾಡುನಿ nētāḍuni (ನೇತಾಡ), *v. n.* To be pendent, to hang, swing; to depend. 2. to be involved in difficulties.

ನೇತ್ರ nētra, *s.* An eye. —ರೋಗ ophthalmia.

ನೇತ್ರಮುಕ್ಕುಳಿ nētramukkuli, *s.* A demon so called.

ನೇತ್ರಾವತಿ nētrāvati, *s.* A river so called.

ನೇದ್ಯ nēdya, *see* ನೈವೇದ್ಯ.

ನೇನು nēnu, *see* ನೇಣ.

ನೇಪಾಳಬೇರ್ nēpālabēry, *s.* The root of swallow-wort, *Asclepias asthmatica*.

ನೇಪಿನಿ nēpini, *see* ನೆಯಿಪಿನಿ.

ನೇಮ nēma, *s.* The annual festival of a demon. 2. *see* ನಿಯಮ. —ವೆಚ್ಚೆಡ್ a priest seized with a demon.

√ನೇಮಕ nēmaka, *s.* Regulation, rule, law; √determination, choice. 3. √appointment, nomination to a post. —ಮಟ್ಟುನಿ to appoint, fix.

√ನೇಮಿಸುನಿ nēmisuni (ನೇಮಿಸು), *v. a.* To determine. 2. to appoint.

ನೇಯ nēya, *see* ನೈಯ.

√ನೇಯಿ nēyi, *see* ನೆಯಿ.

ನೇಯಿಗೆ nēyigè, *see* ನೆಯಿಸಿ.

√ನೇಯುನಿ nēyuni, *see* ನೆಯಿಪಿನಿ.

ನೇಯಿಸ್ತೆ nēyisrè, *see* ನೆಯಿಸ್ತೆ.

ನೇರಿ nēri, *see* ಬರಿ.

ನೇರಿಂಕೆನಟ್ಟು, ನೇರಿಂಕೆಪುಗೆರೆ nēriṅkenāṭṭi, nēriṅkepugerè, *s.* A variety of country tobacco.

- ↓ ನೇರೆ nēre, *s.* Straightness. 2. justice, truth. | 3. agreement.  
*adj.* ↓ Straight; just, true; |  
↓ even, like; ↓ thin, delicate.
- ನೇರೆಂಗಿ nērengi, The name of a village. —ನಟ್ಟಿ, *see* ನೇರಿಂಕೆನಟ್ಟಿ.
- ↓ ನೇರೊಲ್, ನೇರೊಳು nēroḷu, nēroḷu, *s.* The newel fruit, *Syzigi jambolanum*. ಜಂಬು—the rose apple, *Fambosa vulgaris*.
- ↓ ನೇರ್ಡೆ nērdē, *adv.* Early in the morning.
- ↓ ನೇರ್ಮೆ nērmē, *adj.* Fine, thin, delicate. —ದಾಯೆ a delicate man.
- ↓ ನೇಲ, ನೇಲಂಗ್ nēla, nēlaṅgu, *s.* ↓ A hanging rope. 2. a square piece of white cloth tied over a cradle, to divert *or* amuse the baby in it. —ವಾಡುನಿ to hang a rope for drying clothes upon it; *fig.* to make frequent visits.
- ನೇಲಂಗಿ nēlaṅgi, *see* under ನೇಲ್ಯ.
- ↓ ನೇಲಾವುನಿ nēlāvuni, *c. v.* (of ನೇಲುನಿ) To hang, suspend.
- ನೇಲಿ nēli, *see* ನೇಲ್ಯ.
- ↓ ನೇಲಿಕೆ nēlikē, *s.* Hanging, swinging.
- ↓ ನೇಲುನಿ nēluni (ನೇಲ್), *v. n.* To hang, be suspended; to swing, vibrate. 2. to hang on, stick.
- ನೇಲೆ nēlē, *see* ನೇಲ.
- ↓ ನೇಲ್ಯ nēlya, *adj.* Great, large, extensive. —ಅಂಗ, ನೇಲೆಂಗ a long coat. —ಮ್ಮಿ uncle, father's elder brother, husband of mother's elder sister. —ಪ್ಪೆ aunt, wife of father's elder brother, mother's elder sister.
- ↓ ನೇವರಿಪುನಿ nēvaripuni (ನೇವರಿ), *v. a.* To fondle, caress.
- ↓ ನೇವಳ nēvaḷa, *s.* A silver *or* gold girdle worn round the loins.
- ನೇವುರಿ nēvuri, *s.* A kind of cake.
- ↓ ನೇಸ nēsa, *s.* Asthma.
- ನೇಳೆ nēlē, *see* ನೇಲ.
- ನೈ nei, *see* ನೆಯಿ.
- ನೈಕೂಲಿ neikūli, *s.* The tree *Wrightia tinctoria*. 2. *see* ಪುಟ್ಟೆ ಕೂಲಿ.
- ↓ ನೈದಿಲೆ neidilē, *s.* The water-lily.
- ನೈಪುಣ್ಯ neipunya, *s.* Cleverness, skill.
- ↓ ನೈಯ neiya, *adj.* Soft. —ಪೊಂಬು the evening sun.
- ನೈವೇದ್ಯ neivēdya, *s.* Food presented to an idol, an oblation to a deity.
- ನೈಸರಂಗ್ neisaraṅgu, *see* ನಾಯಿ ಸೊಣಗ್.
- ↓ ನೊಂಣ, ನೊಂಣಗೆ nonṇa, nonṇagē, *adj.* Soft, nice.
- ನೊಕ್ಕುನಿ nokkuni (ನೊಕ್ಕು), *v. a.* To stroll about.
- ನೊಕ್ಕೆ nokkē, *s.* Sweepings, rubbish. 2. the name of a woman. —ನೊರಡ all rubbish.
- ನೊಕ್ಕೆಲೆ nokkele, *s.* A trifling *or* destitute man.
- ↓ ನೊಗ noga, *see* ನುಗ.
- ನೊಚ್ಚ noçça, *see* ನಟ್ಟ. 2. *see* ನಿಂ ಗಲೆ.

- ↓ ನೊಚ್ಚಿ nočči, *s.* Rice cooked with ghee, cocoanut, *etc.* 2. *see* ಸೆಕ್ಕಿ. --ಇರೆ a leaf used for various ceremonies.
- ↓ ನೊಚ್ಚು, ನೊಚ್ಚೆ nočču, noččè, *adj.* Minute. 2. light. 3. beneath notice, paltry.
- ↓ ನೊಣ್ಣು nonṇa, *see* ನೊಂಣ.
- ನೊಯಿರ್ noyiry, *s.* Whiting, ladyfish; *cf.* ಕಾಣೆ.
- ನೊರಡ್ noradu, *s.* Rubbish.
- ನೊರೆ norè, *see* ನುರೆ.
- ನೊಲ್ಲು nollu, *s.* A kind of water-snake.
- ↓ ನೋಂಪು nōmpu, *s.* Any meritorious act of devotion. 2. a festival, especially the one observed on the 14th day of the 6th lunar month in honor of Ananta.
- ↓ ನೋಂಬು nōmbu, *s.* Fasting among the Mohammedans; fast, penance. ↓ ನೊಂಬುನಿ to fast.
- ನೋಕಟೆ, ನೋಕೊಟೆ nōkaṭè, nōkoṭè, *s.* The name of a tree.
- ನೋಕು, ನೋಗು nōku, nōgu, *adj.* Small; inferior. 2. bad.
- ↓ ನೋಟೆ nōṭa, *s.* Sight, vision, view. 2. aim. --ನಾರೆ a fortune-teller; one who hits the mark. --ನಿಮಿಕ್ಕು fortune-telling; guess, surmise. --ಸಲೆ aiming. --ದೀಪಿನಿ, ಪತ್ತುನಿ to aim; to hit. --ಪಾಡುನಿ to watch, look after.
- ನೋಟೆರ್ nōṭice, *s.* Notice, intimation.

- ನೋಟು nōṭu, *s.* A bill of exchange; a promissory note; a currency note.
- ✓ ನೋಡ್ಡುನಿ, ನೋಡಾವುನಿ nōḍaḍruni, nōḍāvuni, *v. a.* To point at, show. 2. to rake up, stir.
- ನೋಡಿಲ್ nōḍily, *s.* ಸೆಡಿಲ್.
- ↓ ನೋಣೆ nōṇè, *s.* Saliva, spittle.
- ನೋಪಾವುನಿ nōpāvuni, *c. v.* (of ನೋಪುನಿ) To cause to beat or strike.
- ✓ ನೋಪಿನಿ, ನೋಪುನಿ nōpini, nōpuni (ನೋ), *v. a.* To beat, strike, flog, knock. 2. *see* ನೋಯಿಪಿನಿ.
- ನೋಪುನಾಯೆ, ನೋಪೆಲೆ nōpunāye, nōpele, *s.* A beater, striker.
- ನೋಯಿ nōyi, *see* ನೋಯಿ.
- ✓ ನೋಯಿಪಿನಿ nōyipini (ನೋಯ್), *v. n.* To ache, pain.
- ನೋರು nōru, *s.* Freight, fare, hire. 2. *see* ನೋಯಿರ್. --ಬಾಡಯಿ fixed hire.
- ನೋರೆ nōrè, *s.* A kind of water-plant. 2. a kind of tare. --ಪೆಕ್ಕುನಿ to root out the tares.
- ↓ ನೋರೆ nōrè, *s.* A kind of crane.
- ನೋಲಿ nōli, *see* ಇನೋಲಿ.
- ನೋಲಿಸರ nōlisara, *s.* A species of aloe, *Aloe littoralis*.
- ನೋಲು nōlu, *see* ನೋರು.
- ನೋಲೆ nōlè, *adj.* Very sour.
- ✓ ನೋವು nōvu, *s.* Pain, ache. 2. distress.
- ↓ ನೋಹಿ nōhi, *s.* A meritorious act or vow.
- ನೌ nou, *adj.* Naval.
- ನೌಂಟಾವುನಿ nouṅṭāvuni, *c. v.* (of ನೌಂಟುನಿ) To cause to pinch.

ನೌಂಟು nounṭu, *s.* Pinching.

√ನೌಂಟುನಿ nounṭuni (ನೌಂಟೆ), *v. a.*  
To pinch.

√ನೌಂತು nōuntu, *s.* Squeezing,  
pinching, crushing. 2. chew-  
ing. —ತಿನ್ನಿನಿ to masticate,  
ruminant. —ದೀಪಿನಿ to loosen  
slowly.

ನೌಂತುನಿ nountuni (ನೌಂತ್), *v. a.*  
To chew.

ನೌಂಪು noumpu, *see* ನೋಂಪು.

√ನೌಂಪುನಿ noumpuni (ನೌಂ), *v. a.* √To  
chew. 2. to entangle.

ನೌಕ nouka, *s.* A ship.

ನೌಕರೆ, ನೌಕಾರೆ noukare, noukāre,  
*s.* A servant. 2. a lascar.

ನೌಜಿ nouji, *s.* A spear, lance.

ನೌಟ್ noutṭu *see* ನೌಂಟು.

ನೌಟಾಂಗ್ noutāṅgu, *s.* A weight  
equal to about three Rupees  
*or* one-eighth of a seer.

ನೌಟು nouṭu, *see* ನೌಂಟು.

ನೌಡಿ nouḍi, *s.* Kubera's nine  
gems; *also* ನವನಿಧಿ. —ಮಾಣಿಕ್ಯ  
the imaginary gem on the  
head of a serpent.

ನೌಮಿ noumi, *see* ನವಮಿ.

√ನೌಲುನಿ nouluni (ನೌಲ್), *v. n.* √To  
itch, be irritated. 2. to be

distressed. *v. a.* To covet,  
desire eagerly.

ನೌಳು noulu, *s.* Longing, hope;  
*cf.* ಮೌಳು.

ನೌಂಡೆ nyāṇḍè, *s.* One-sixth of a  
seer.

ನೌಡ್ nyāḍu, *s.* Pain, aching.

√ನೌಯ nyāya, *s.* Justice, equity,  
propriety, fitness. 2. law.  
3. logic. 4. morality. 5.  
quarrel. *adj.* Right, just,  
proper, reasonable. —ಗಾರೆ a  
logician; a lawyer; a quar-  
relsome man. —ತೀರಿಕೆ, —ತೀರ್ಪು  
a judgment, decision, verdict.  
—ಶಾಸ್ತ್ರ logic; a work on law.  
—ಸ್ಥಾನ a court of justice,  
judgment seat. —ತಡಿಪನಿ, —ಮ  
ಳ್ಳುನಿ to quarrel, fight, dispute.

ನೌಯಾಧಿಪತಿ nyāyādhīpati, *s.* A  
judge, tribunal.

ನೌವಳ nyāvāla, *see* ನೇವಳ.

ನೌಸ nyāsa, *s.* Abandonment.  
2. a deposit, pledge. 3. mental  
appropriation, accompanied  
with certain prayers and  
gesticulations.

ನೌನ nyūna, *adj.* Blamable.  
2. less, deficient, defective.

ನೌನತೆ nyūnatè, *s.* Defect, defi-  
ciency; omission.



## ಪ

## P

ಪ pa, The thirty-fourth letter of the alphabet.

ಪಂಕ್ paṅku, s. The hair about the privities.

ಪಂಕ paṅka, s. A fan, pankah. 2. mud, mire. 3. evil, sin.

ಪಂಕಜ paṅkaḥ, s. The lotus.

ಪಂಕಾಸ್ paṅkāṣu s. Sprinkling.

ಪಂಕಿಲ paṅkila, *adj.* Muddy.

ಪಂಕ್ತಿ paṅkti, *see* ಪಂಕೆ.

ಪಂಖ paṅkha, *see* ಪಂಕೆ.

ಪಂಗ paṅga, *see* ಪಂಕೆ.

√ ಪಂಗಡ paṅgaḍa, *adj.* √ Distinct, apart. s. A division, part, portion. 2. a group.

√ ಪಂಗಡಿಪುನಿ paṅgaḍipuni (ಪಂಗಡ್), *v. a.* To straddle; to place apart.

ಪಂಗಿದನ paṅgidana, *see* ಪಾಂಗಿಪನ.

ಪಂಗು paṅgu, *adj.* Lame, cripple. s. A cripple.

ಪಂಗುಲ paṅgula, s. A horse of a silvery white colour. 2. a cripple.

ಪಂಗುಲಿ paṅguli, *adj.* Soft, slippery. 2. *see* ಚಂಗುಲಿ. — ಪಾತೆರ a soft word.

√ ಪಂಚ pañca, s. √ A rice field. 2. a breed, sort, kind. ಯಿಡ್ಡೆ — a good breed. ತಿಡಿ — a small kind.

ಪಂಚ pañca, *adj.* Five, consisting of five. — ಕೆ five, made of five; a pack of five, as of paper.

ಪಂಚಕಜ್ಜಯ pañcakajjaya, s. An aggregate of five articles: dhol, gingely seed, jaggory, cocconut and cardamoms, as an offering to Gaṇēṣa.

ಪಂಚಕುರ್ವೆ pañcakurvé, s. A wicker basket *or* box.

ಪಂಚಗಜ್ಜಿಯಿ pañcagaḥḥeyi, *see* ಪಂಚಕಜ್ಜಯ.

ಪಂಚಗವ್ಯೆ pañcagavya, s. Five articles derived from the cow: *viz.*, milk, curds, ghee, urine, and dung, mixed together and drunk as a means of purification.

ಪಂಚತಂತ್ರ pañcatantra, s. A popular book of fables in five chapters, containing stories illustrative of five qualities necessary to kings and great men.

ಪಂಚತತ್ವ pañcatatva, *see* ಪಂಚಭೂತ.

ಪಂಚನಿ pañcāni, s. A variegated colour.

ಪಂಚನೆಕ್ಕರೆ, ಪಂಚನೆಕ್ರಿ pañcanekkarè, pañcanekri, s. A nettle creeper.

ಪಂಚಪಕ್ಕಿರೆ pañcapakire, s. A pauper, vagabond.

ಪಂಚಪತ್ರಿ pañcapatre, s. The worm-wood plant.

ಪಂಚಪಾಂಡವೆರ್ pañcapāṇḍavery, s. The five Pāṇḍu princes.

ಪಂಚಪಾತಕ pañcapātaka, *see* ಪಂಚಮಹಾಪಾತಕ.

ಪಂಚಸಾತ್ರೆ pañcapātrē, s. A small metal tumbler, cup.

ಪಂಚಸಾಪಿ pañcapāpi, *see under* ಪಂಚಮಹಾಪಾತಕ.

ಪಂಚವ್ರಾಣ pañcaprāṇa, s. The five vital airs in the body.

ಪಂಚಬಲಿ pañcabali, s. An offering to the five elements.

ಪಂಚಭೂತ pañcabhūta, s. The five elements: earth, air, fire, water, and ether.

ಪಂಚಮ pañcama, *adj.* Fifth.

ಪಂಚಮಹಾಪಾತಕ pañcamahāpātaka, s. The five most heinous sins: murdering a Brāhman, stealing gold, drinking spirits, seducing the wife of one's spiritual preceptor, and associating with a person who has committed such sins. ಪಂಚಮಹಾಪಾತಕೆ, ಪಂಚವಾಪಿ one guilty of these sins.

ಪಂಚಮಾಲ್ ಪಾಂಚಮಾಲ್, s. The local market of a town.

ಪಂಚಮಿ ಪಾಂಚಮಿ, s. The fifth day of a lunar fortnight.

ಪಂಚಮುಖೆ ಪಾಂಚಮುಖೆ, s. Śiva with five faces.

ಪಂಚಮೂಲ ಪಾಂಚಮೂಲ, s. A medicine of five ingredients.

ಪಂಚರಂಗ ಪಾಂಚರಂಗ, *see* ಪಂಚವರ್ಣ.

ಪಂಚರತ್ನ ಪಾಂಚರತ್ನ, s. A poem of five verses. 2. five principal gems: diamond, emerald, pearl, ruby, and sapphire.

ಪಂಚರಿಯೆರ್ ಪಾಂಚರಿಯೆರ್, *see* ಪಂಚೇಂದ್ರಿಯ.

ಪಂಚರೆಂಗಿ ಪಾಂಚರೆಂಗಿ, *see* ಪಚ್ಚಿರೆಂಗಿ.

ಪಂಚಲೋಹ ಪಾಂಚಲೋಹ, s. The five chief metals: gold, silver, copper, iron, and lead; *or* copper, brass, tin, led, and iron. 2. a metallic composition, bell-metal.

ಪಂಚವರ್ಗ ಪಾಂಚವರ್ಗ, s. The five classes of letters in the alphabet from ಕ to ಮ.

ಪಂಚವರ್ಣ ಪಾಂಚವರ್ಣ, s. Five colours: white, black, red, yellow, and green.

ಪಂಚವಳಿಬಚಿ ರೆ ಪಾಂಚವಳಿಬಚಿ ರೆ, *see* ಪಂಚೋಳಿ.

ಪಂಚವಾದ್ಯ ಪಾಂಚವಾದ್ಯ, s. Five principal musical instruments: the lute, cymbals, drum, trumpet, and a kind of hautboy.

ಪಂಚಾಂಗ ಪಾಂಚಾಂಗ, s. An almanac. 2. the foundation of a building.

ಪಂಚಾತಿಗೆ ಪಾಂಚಾತಿಗೆ, *see* ಪಂಚಾಯಿತಿ.

ಪಂಚಾತ್ಮ ಪಾಂಚಾತ್ಮ, s. The conscience.

ಪಂಚಾಸಾಡ್ ಪಾಂಚಾಸಾಡ್, s. Dispersion, scattering. 2. waste, ruin.

ಪಂಚಾಮೃತ ಪಾಂಚಾಮೃತ, s. The aggregate of five articles, used in bathing an idol: milk, curds, butter, honey, and water.

ಪಂಚಾಯಿತಿ, ಪಂಚಾಯಿತಿಗೆ ಪಾಂಚಾಯಿತಿ, ಪಾಂಚಾಯಿತಿಗೆ, s. Arbitration. 2. an assembly composed of five *or* more persons to settle a matter by arbitration. ಪಂ

ಚಾಯಿತೆರ arbitrators. —ಮಕ್ಕುನಿ  
to settle by arbitration.

ಪಂಚಾಲಿ pañcāli, *see* ಪಂಚಾಳಿ.

ಪಂಚಾಲಿಬಚ್ಚಿರೆ pañcālibacchirē, *see*  
ಪಂಚೋಳಿ.

ಪಂಚಾಲೆರ್ pañcāleru, *see* ಪಂಚಾಳೆರ್.

ಪಂಚಾಶತಿ pañcāśati, *s.* Pentecost.

ಪಂಚಾಳಿ pañcāli, *s.* A braggart,  
talkative man.

ಪಂಚಾಳೆರ್ pañcāleru, *s.* The five  
classes of artificers: gold-  
smiths, blacksmiths, carpen-  
ters, braziers, and masons.  
2. the name of a warrior  
tribe.

ಪಂಚೇಂದ್ರಿಯ pañcēndriya, *s.* The  
five organs of sense: the eye,  
ear, nose, tongue, and skin.

ಪಂಚೇರ್ pañcēru, *s.* One-eighth  
of a maund, 3½ pounds.

ಪಂಚೈವೆರ್ pañcēiveru, *see* ಪಂಚಾಯಿ  
ತೆರ *under* ಪಂಚಾಯತಿ.

ಪಂಚೋಳಿ pañcoli, *s.* A very pun-  
gent kind of betel leaf.

ಪಂಜ pañja, *s.* The hand with  
fingers extended. 2. a repre-  
sentation of the same carried  
in procession at the Moharam,  
supposed to represent the  
hand of Āli. 3. the tuft of a  
bird.

✓ಪಂಜ pañja, *s.* Scarcity. 2.  
famine.

ಪಂಜರ pañjara, *s.* A cage. 2. a  
skeleton.

ಪಂಜಾರ pañjāra, *s.* A fritter. 2.  
a kind of amulet.

✓ಪಂಜಿ pañji, *s.* ✓A pig, hog. 2. ✓a  
torch. —ಬೆದರ್ a male bamboo,  
*Bambusa stricta*. —ತುಂಡು, *see*  
ಪಂಜಿ. —ಮುಂಡೆಯು, *see* ದಡ್ಡೊಲಿ.  
ಏಯು, ಕಣ್ಣೆ, ಮುಕ್ಕು— a porcu-  
pine. ಕಡಲ— a porpoise. ಕೈ—  
a hand-lamp. ಪೀ— the country  
pig.

✓ಪಂಜು pañju, *s.* A torch.

ಪಂಜುರ್ಲಿ pañjurli, *s.* The name  
of a demon.

ಪಂಜಿ pañjē, *s.* A kind of towel  
ಪಂಟ್ paṅṭu, *see* ಪವನ್.

ಪಂಡ್ ಕೊರ್ಪಿನಿ, ಪಂಡ್ ಕೊರ್ಪಿನಿ  
paṇḍu korpini, paṇḍukorpini,  
*see under* ಪಟ್ಟಿನಿ.

ಪಂಡೆ paṇḍa, *s.* Discernment, learn-  
ing, wisdom, understanding.  
2. articles *or* things in gene-  
ral.

ಪಂಡಿತೆ paṇḍite, *s.* A learned man.  
2. a teacher. 3. a doctor,  
physician.

ಪಂಡಿಲಿ paṇḍili, *s.* A musk-rat.

ಪಂಡೊಣುನಿ paṇḍoṇuni, *see* ಪಟ್ಟಿನಿ.

ಪಂಣವು paṇṇavu (*abbr. of* ಪಂಡಿ  
ನವು), *see under* ಪಟ್ಟಿನಿ. 2. *see*  
ಪಣವು.

ಪಂಣಿ paṇṇi, *see* ಪಂನಿ.

ಪಂಣೆ paṇṇē, *s.* A bunch of plan-  
tains.

ಪಂಣೊಳಿಗೆ paṇṇoliḡē, *s.* A basket  
*or* wooden trough for draw-  
ing water.

✓ಪಂಣ್ಯ paṇnya, *s.* A comb.

ಪಂತೆ paṅṭu, *s.* A trap.

ಪಂತೆ panta, *s.* A purpose, vow,

- ✓ resolution. 2. ✓ a bet *or* wager. ಪುರುಷತ್ವದ— a manly resolution. —ಲುಪ್ಪನಿ to be resolute. —ಪಾಡುನಿ to bet. —ನೋಪುನಿ to lose a wager. ಪಂತೊಗು resolutely, positively, purposely.
- ಪಂತಿ panti, *s.* Grass. 2. a dauble nail.
- ಪಂತಿರೆಂಗಿ pantirengi, *see* ಪಟ್ಟಿರೆಂಗಿ.
- ಪಂತುರ pantura, *see* ಪಂಜರ.
- ↓ ಪಂತೆ pantè, *s.* A line, row, range. —ಕುಳ್ಳುನಿ to sit in a line. ಮರ — the succeeding line of guests at a meal.
- ಪಂತೋಜಿ pantōji, *s.* A school-master, teacher.
- ಪಂತೈ pantyè, *s.* A small lamp. ಲಕ್ಷ್ಮ— mud lamps used at an illumination (ಲಕ್ಷ್ಮದೀಪ).
- ಪಂಥ pantha, *see* ಪಂತ.
- ಪಂದಡೆ pandadè, *s.* Fructification, productiveness of a tree. *adj.* Dense.
- ಪಂದಾವುನಿ pandāvuni, *c. v.* (of ಪಂಪುನಿ) To rock, swing, move, wave, shake, oscillate.
- ✓ ಪಂದಿ pandi, *adj.* Reserved, cautious. —ನರಮಾನಿ a reserved man.
- ಪಂದಿಲಿ pandili, *s.* A kind of mouse; *also* ಕಿಚ್ಚಿಲಿ; *cf.* ಪಂದಿಲಿ.
- ✓ ಪಂದುನಿ panduni (ಪಂದ್), *v. n.* To shake, be loose, wave, move, be agitated, oscillate, vibrate.
- ಪಂದ್ರಾಲಿ pandrāli, *s.* A very talkative man.
- ಪಂಧುರಾಳಿರಾಗ pndhurāḷirāga, *s.* The name of a tune.
- ✓ ಪಂನ panna, *see* ಪನ್ನಿ.
- ಪಂನಂಬರ, ಪಂನಂಬುರ pannambara, pannambura, *s.* Ambergris. 2. affectation, ado. 3. mystery, mystification. —ಮಳ್ಳುನಿ to make a mystery of anything.
- ಪಂನಗ pannaga, *s.* A serpent.
- ✓ ಪನ್ನಿ panni, *s.* Bragging, boasting. 2. egotism, self-conceit. 3. *see* ಅರ್ತಿ. —ಬೆನಿ profession and practice, exhortation and example; advice, admonition. —ಬೆನಿ ಕೇಣುಜಿ he cares neither for exhortation nor for example. —ವಕೋಟಿ a braggart, an idler. —ಕಡ್ಡುನಿ, —ಕೊಚ್ಚುನಿ, —ಪಾತೆರುನಿ. —ಬಿಕ್ಕುನಿ to boast, brag.
- ✓ ಪನ್ನೀರ್ panniry, *s.* Rose water. —ತಳಿಪುನಿ to sprinkle rose water.
- ಪನ್ನೀರ pannira, *adj.* Rose-scented. —ಗಂಧ rose-cented sandal wood.
- ಪನ್ನೆ pannè, *see* ಪನ್ನೆ.
- ಪನ್ನೆ pannè, *s.* The cheek. 2. tonsure at the forehead in the form of a comb. 3. *see* ಪಲ್ಲೆ.
- ✓ *adj.* Small. 2. worn-out. —ಕೊಟ್ಟು, —ಕೊಟ್ಟಿ a worn-out spade. —ತತ್ರ a parasol. —ಜಾರುನಿ the cheeks to fall in. —ತಿರ್ಮನಿ to ornament the beard *or* the hair about the face with tweezers. —ಮಿರೆಯುನಿ to become proud.
- ಪಂಬದೆ pambade, *s.* A devil-dancer belonging to a low class of Śūdrās.
- ಪಂಬು pambu, *see* ಪಟ್ಟಿನಿ.

- ✓ಪಂಪು pamma, s. Fraud, trick.
- ✓ಪಂಕುನಿ parṅkuni (ಪಂಕು), v. a. To pluck out, scratch with nails. [nut. ಪಂಗೊಟ್ಟಿ parṅgottē, s. A cashew-ಪಂಚುನಿ parṅcuni (ಪಂಚು), v. a. To trouble. [some man. ಪಂಚೇಲೆ parṅcele, s. A trouble-✓ಪಂದ್ ಪರಂದ್, s. Ripeness. 2. a ripe fruit. 3. ripe plantains. adj. Ripe. 2. gray.
- ✓ಪಂದಾವುನಿ parndāvuni, c. v. (of ಪಂದ್ ಪನಿ) To ripen. 2. to persuade.
- ✓ಪಂದುನಿ parnduni (ಪಂದ್), v. n. To be ripe, mature. 2. the hair to turn gray.
- ಪಂಬುನಿ parmbuni, see ಪಂಬುನಿ.
- ಪಕ್ಡಿ pakḍi, s. A long, narrow turban. [ing. ಪಕ್ಡ್ pakḍ, s. Seizure; fetch-ಪಕತ್ pakat, adv. Only, merely, simply. 2. entirely, wholly. -ಸುಳ್ಳು a daring lie.
- ✓ಪಕಪಕ pakapaka, adv. ✓Quickly; much, excessively. -ಲಾಸ್ಯನಿ to palpitate, as the heart; to pant; to leap, hop.
- ✓ಪಕರ pakara, s. Sap, juice. { 2. use, profit. ದಾಲಾ ಪಕರ ಇಜ್ಜಿ it is good for nothing.
- ✓ಪಕಲ, ಪಕಳ pakala, pakala, s. Coral. ಸಕಲ ಕಲ್ತ್ದ ಪಕಲ ನಿಂಗಿಯೆ lit. having learned everything, he swallowed a coral (bead); he is a jack of all trades and master of none.
- ಪಕಾಲಿ pakāli, s. A leathern water

- bag carried on a bullock, etc.
2. one who supplies water in such a manner; a water carrier.
- ಪಕಾಸ್ pakāsy, see ಪಕ್ಯಸ್. [cant. ಪಕೀರೆ pakīre, s. A fakir, mendicant. ಪಕುರು pakuru, s. A rascal.
- ✓ಪಕ್ಕು, ಪಕ್ಕನೆ pakka, pakkanē, adv. Suddenly, unexpectedly. 2. immediately.
- ಪಕ್ಕ ಪಕ್ಕಾ, adj. Foreign, of another country. 2. see ಪಕ್ಕಾ. 3. see ಪಕ್ಕ. 4. see ಪಕ್ಕ. -ದಾಯಿ a foreigner.
- ಪಕ್ಕಲೆ pakkale, s. A glutton. 2. a small net. 3. see ಪಕಲೆ; cf. ಬಕ್ಕಲೆ.
- ಪಕ್ಕಾಸ್ pakkas, s. A rafter.
- ಪಕ್ಕಾ ಪಕ್ಕಾ, adj. Ripe, mature. 2. fit, proper. 3. substantial, solid. 4. exceeding, perfect, complete. -ಕಳು a consummate falsehood. -ಕಳುವೆ a downright rogue. -ಕೆಲಸ a clever stroke of business; excellent workmanship. -ನರಮಾನಿ a clever man. -ಪಾತೆರ a proper word; an apt reply. -ಶಿವಾಯಿ a valiant soldier.
- ಪಕ್ಕಾಲಿ pakkāli, see ಪಕಾಲಿ.
- ಪಕ್ಕಿ pakki, s. A bird. ಕೇಂಕಂಣ- a kind of partridge. -ತೊರಕೆ, -ವಿಾನ kinds of fish. -ದಾಯಿ a fortune-teller. -ಪಲಯಿ a lintel, headpiece of a door frame. -ರೋಗ croup, bronchitis, peculiar to children. -ಸಲೆ a hawk.

ಪಕ್ಕು paku, *see* ಪಕ್ಕ.

ಪಕ್ಕೆ pakke, *s.* A rogue, rascal, cunning fellow. 2. a clever man.

✓ ಪಕ್ಕೆ pakkè, *s.* The side; *cf.* ಪಕ್ಕ. 2. a banner. — ಲು a rib.

ಪಕ್ತಾ paktā, *see* ಪಕ್ತ.

ಪಕ್ವೆ pakva, *adj.* Mature, ripe, fit, suitable, proper; cooked. — ಅಪಿನಿ to ripen.

ಪಗಡಿ pagudi, *see* ಪಕಡಿ.

ಪಗಮಲ್ pagumalu, *see* ತಗ್ಗುಳ್ಳೆ.

ಪಗರ್ paguru, *s.* Cleverness, skill. 2. trickery, cunning. 3. *see* ಪಗರ್.

✓ ಪಗಡೆ pagadè, *s.* An ace, one in games, dice. — ಸೊಬ್ಬನಿ to play at dice.

✓ ಪಗತೆ pagatè, *s.* Exchange, return; revenge. — ಣ in exchange, instead of. — ಣ ಪಗತೆ like for like. [custom.]

✓ ಪಗದಿ pagadi, *s.* Tribute, tax,

✓ ಪಗಪುನಿ pagapuni (ಪಗ), *v. a.* To change, exchange, substitute.

✓ ಪಗರ್ pagaru, *s.* ✓ Time, turn. 2. making signs with the hand. 3. hire, rent, wages.

✓ ಪಗರ pagara, *s.* Exchange. 2. trickery.

ಪಗರಾಟೆ pagarāṭa, *s.* Changing, exchanging.

✓ ಪಗರಿ pagari, *s.* An arrow, dart.

ಪಗರುನಿ pagaruni (ಪಗರ್), *v. n.* To be infected. 2. to shift, change place. ರೋಗ — to take the infection.

✓ ಪಗರ್ಚೆ pagarcè, *see* ಪಗತೆ.

ಪಗಲ್ pagalu, *see* ಪಸಿಲ್.

ಪಗಲ, ಪಗಳ pagala, pagala, *see* ಪಕಲ.

ಪಗಲೆ pagale, *see* ಪಸಿಲೆ.

✓ ಪಗಿ pagi, *s.* A rent, splint, split.

ಪಗಿಡಿ pagidi, *see* ಪಕಡಿ.

✓ ಪಗಿಪುನಿ pagipuni (ಪಗ), *v. a.* To rend, split.

ಪಗಿಪೆಲ್ pagipelu, *see* ಪಸ್ತಿಲ್.

✓ ಪಗಿಯುನಿ pagiyuni (ಪಗ), *v. n.* To split, rend; to crumble, fall in pieces; to give way.

✓ ಪಗೆ pagè, *s.* Hatred, enmity, malice, hostility. — ನಾಯೆ a foe, adversary. — ಪಗರಿ anti-pathy, spite. — ಪತ್ತುನಿ to entertain hatred. — ಮೆಳ್ಳುನಿ to hate. — ಬೂಟುನಿ, — ಸಾರಿಯುನಿ to seek revenge.

✓ ಪಗೆಲ್ pagelu, *s.* The day-time. — ಬತ್ತಿ a blue light.

ಪಗೆಲೆ pagelè, *s.* A kind of harmless snake.

ಪಗ್ಗು paggu, *s.* The first Tulu month; the sign *Aries* in the zodiac.

✓ ಪಗ್ಗೆಲ್ pagtely, *s.* A rent, slit.

✓ ಪಚಕ್ಕೆ pacakka, *s.* Plash, splash. — ಬೂರುನಿ to fall with a splashing noise.

ಪಚನ paçana, *s.* Cooking. 2. digestion. — ಅಪಿನಿ to be digested. — ಮೆಳ್ಳುನಿ to dress food; to digest.

✓ ಪಚಪಚ paçapaça, *s.* Licking. 2. a clacking noise. *adj.* Little,

scanty. —ನೀರ್ scanty water.  
—ತಿನ್ನಿಸಿ to lick, eat with a clack-  
ing noise.

ಪಟಾರ ಪಾಟಾರಾ, *s.* Punishment,  
castigation. 2. a fine, penalty.

—ಮುಳ್ಳುನಿಸಿ to fine; to reverence.

ಪಟಿಲೆ ಪಾಟಿಲೆ, *s.* A kind of oyster.

ಪಟೀತಿ ಪಾಟಿತಿ, *s.* Plight, predi-  
cament; trouble, distress.  
2. disgrace.

✓ ಪಟಾ ಪಾಟಾ, *s.* An emerald. *adj.*  
Green. 2. fresh. —ಪಸಿಲೆ broad  
daylight.

ಪಟಾಂಗ್ರಿ ಪಾಟಾಂಗ್ರಿ, *see* ಪಟಾಂಗ್ರಿ.

ಪಟಾಂದಿಗೆ ಪಾಟಾಂದಿಗಿ, *see* ಪಟಾಂದಿ.

ಪಟಾಕಾರ್ಪುರ ಪಾಟಾಕಾರ್ಪುರಾ, *s.* A  
superior kind of camphor.

ಪಟಾಟ್ ಪಾಟಾಟ್, *see* ಪಟಾಟ್.

ಪಟಾಡಿ ಪಾಟಾಡಿ, *s.* Minced vege-  
tables, salad.

✓ ಪಟಾಡೆ ಪಾಟಾಡೆ, *s.* A silk cloth  
worn by males; a shawl.

ಪಟಾನ ಪಾಟಾನಾ, *see* ಪಟಾನ.

ಪಟಾನೆಕ್ಕರೆ ಪಾಟಾನೆಕ್ಕರೆ, *see* ಪಟಾ-  
ನೆಕ್ಕರೆ.

ಪಟಾಲ ಪಾಟಾಲಾ, *s.* The buttocks.

ಪಟಾರಿಗೆ ಪಾಟಾರಿಗಿ, *see* ಪಟಾರ.

ಪಟಾರ್, ಪಟಾರಿ ಪಾಟಾರಿ, ಪಾಟಾರಿ, *s.*  
The pulp enclosing the seed  
of a jackfruit. ಕಂಟಿ— a small  
layer of it.

ಪಟಾರಿಂಗಿ ಪಾಟಾರಿಂಗಿ, *see* ಪಟಾರಿಂಗಿ.

ಪಟಿಲ ಪಾಟಿಲಾ, *s.* A medicinal  
plant.

ಪಟೀಸ್ ಪಾಟೀಸ್, *s.* A kind of  
game with dice or cowries.

✓ ಪಜ್ಜಿ ಪಾಟಿ, *s.* Greenness, fresh-  
ness. *adj.* Green; fresh; *cf.*

ಪಜ್ಜಿ. —ಬಣ green colour.

ಪಜ್ಜಿ ಕೊರಲ್ ಪಾಟಿಕೊರಲ್, *s.* A  
kind of fragrant flower.

ಪಜ್ಜಿ ರೆಂಗಿ ಪಾಟಿರೆಂಗಿ, *s.* A kind  
of nettle, *Tragia involucrata*.

ಪಜ್ಜಿ ಪಾಟಿ, *see* ಪಜ್ಜಿ. [mat.

ಪಜಾಕ್ ಪಾಟಾಕ್, *s.* A bag made of  
ಪಜಾಕಾಯಿ ಪಾಟಾಕಾಯಿ, *see* ಪಜಾಕಾಯಿ.  
2. *see* ಅಡ್ಡಬಾರೆ.

✓ ಪಜಿ ಪಾಟಿ, *adj.* Wet, damp. 2.  
full of sap. 3. green, fresh.

—ಕೊಡಿ green grass, tender  
shoot, sprout. —ಪಜಿ quite raw,  
green. —ಮರ a tree or timber  
in a fresh state. —ಮರಿ a green  
whip-snake. —ರೆ a green leaf.

—ಬರುನಿಸಿ to revive, as a faded  
plant. —ಪತ್ತುನಿಸಿ, —ಪುಟ್ಟುನಿಸಿ to  
grow green, become stout.

✓ ಪಜಿರ ಪಾಟಿರ, *s.* Grass.

ಪಜಿರೆ ಪಾಟಿರೆ, (*abbrev. of* ಪಜಿ ಇರೆ)  
A green or fresh leaf.

ಪಜೀತಿ ಪಾಟಿತಿ, *see* ಪಜೀತಿ.

✓ ಪಜಿ ಪಾಟಿ, *s.* A mat. ಇರ್ಪಳಿ—  
a mat plaited with double  
leaves. ಒರ್ಪಳಿ— a mat plaited  
with single leaves. ತಕ್ಕಣ—  
a very small mat. —ಪಜಿಕ್ಕಿ a  
worn-out mat. ಮಂಚವುದಾರಿದ—  
a fine mat. —ಪತ್ತುನಿಸಿ to be  
confined to bed from sick-  
ness; to be very sick.

ಪಜಿಮಡಿಪಿಲೆ ಪಾಟಿಮಡಿಪಿಲೆ, *s.* A  
large kind of bee.

ಪಜ್ಜಿ ಪಾಟಿ, *see* ಪಜ್ಜಿ.

- ಪಜ್ಜೆ pajje, *see* ಅಜ್ಜೆ.
- ಪಟೆ patu, *adj.* Sharp, skilful, clever, strong. —ಕಡಿ a dodge.
- ಪಟಿ paṭa, *see* ಪಠ.
- ಪಟಿಂಗ ಪಾಟಾಂಗ, *see* ಪಟ್ಟಂಗ.
- ಪಟಕ್ಕ ಪಾಟಾಕಾ, *see* ಪಟಾಲ.
- ಪಟಣೆ, ಪಟನೆ ಪಾಟಾಣೆ, ಪಾಟಾನೆ, *s.* Reading, perusal, recitation.
- ಪಟಪಟನೆ ಪಾಟಾಪಾಟಾನೆ, *s.* A flapping *or* rattling sound.
- ಪಟಲ ಪಾಟಾಲ, *see* ಪಟ್ಟ.
- ಪಟಲಾಮ್ ಪಾಟಾಲಾಮ್, *s.* A regiment, army, battalion. —ದಾಯೆ a soldier, sepoy.
- ಪಟಲೋಡು ಪಾಟಾಲ್ಕೋಡು, *see* ಪಟ್ಟಕಾಯಿ.
- ಪಟವಸುತ್ತು ಪಾಟಾವಸುತ್ತು, *s.* A kind of drum.
- ಪಟಾಕಿ ಪಾಟಾಕಿ, *s.* A squib, cracker. —ಬುದ್ಧಿವಿ to let off a cracker, to crack up; to tell fibs.
- ಪಟಾಕಿಲ ಪಾಟಾಕಿಲ, *see* ಪಟ್ಟಕಾಯಿ.
- ಪಟಾಟಿ ಪಾಟಾಟಿ, *see* ಬಟಾಟಿ.
- ಪಟಾಣಿ ಪಾಟಾಣಿ, *s.* A class of Mohammedans. 2. *see* ಬಟಾಣಿ.
- ಪಟಾನ್ದಾಯೆ ಪಾಟಾನ್ದಾಯೆ, *s.* A fisherman.
- ಪಟಾಲ ಪಾಟಾಲ, *adv.* Smartly, sharply. —ಹಾಕುವಿ to strike sharply.
- ಪಟಾಲಂ ಪಾಟಾಲಂ, *see* ಪಟಲಾಮ್.
- ಪಟಾಲಿ ಪಾಟಾಲಿ, *see* ಪಟಾಳಿ.
- ಪಟಾವು ಪಾಟಾವು, *see* ಪಟ್ಟಂಗ.
- ಪಟಾಳಿ ಪಾಟಾಳಿ, *s.* A buffalo with wide-spread horns. 2. a palanquin bearer.

- ಪಟೆ paṭi, *s.* A rafter. ತಾರಿದ— a palmyra rafter.
- ಪಟಿಂಗ ಪಾಟಾಂಗ, *adj.* Roguish, knavish. —ತನ roguery, knavery; prodigality.
- ಪಟಿಂಗೆ ಪಾಟಾಂಗೆ, *s.* A rogue, rascal, knave, scoundrel. 2. a prodigal.
- ಪಟಿಕಾರ ಪಾಟಿಕಾರ, *s.* Alum.
- ಪಟಿಕೆ, ಪಟಿಗೆ ಪಾಟಿಕೆ, ಪಾಟಿಗಿ, *s.* Urine. [ಕಾಯಿ.
- ಪಟಿಲ್ಕಾಯಿ ಪಾಟಿಲ್ಕಾಯಿ, *see* ಪಟ್ಟಪಟಿಲ್,
- ಪಟಿಲೆ ಪಾಟಿಲೆ, *s.* The headman of a village.
- ಪಟ್ಟ ಪಾಟ್ಟು, *s.* A nest. 2. abundance. —ಗ ಕೈಪಾಡುವಿ *lit.* to thrust hand into a nest; to divulge a secret. ಮುಳ್ಳುಪು— abounding in thorns. —ಕಟ್ಟುವಿ to build a nest. —ಗದ್ದುವಿ a nest to be pulled down; to be dispersed; a secret to be divulged.
- ಪಟ್ಟ ಪಾಟ್ಟಾ, *s.* A metal plate with astrological inscriptions, fastened on the forehead of a Brahman, to avert the consequences of having been born under an unlucky star. 2. crowning, anointing, installation, ordination. 3. a throne, office, rank. 4. title *or* appointment of office. 5. a deed of lease *or* gift, a grant. —ದ ಮುದ್ರೆ a royal seal. ಪಟ್ಟಾಭಿಷೇಕ anointing a king, *or* priest, coronation, ordination. —ಸಾಲೆ, *see* ಪಠಸಾಲೆ. —ಅಳುವಿ



to reign, rule. —ಕಟ್ಟುನಿ, —ಕೊರ್ಪಿನಿ to crown; to ordain.

✓ಪಟ್ಟ ಪಟ್ಟಾ, *adv.* Suddenly. 2. *see* ಪಟ್ಟ. —ಪರಕೆ a vow suddenly made when in trouble. —ಫಜಾವುನಿ to break suddenly.

✓ಪಟ್ಟಂಬ, ಪಟ್ಟಂಗ ಪಟ್ಟಾನ್ನಾ, ಪಟ್ಟಾಂಗಾ, Braggling, boasting. —ಪಾಶೆರುನಿ, —ಪಾಕುನಿ to talk idly and falsely.

ಪಟ್ಟಂಗ ಪಟ್ಟಾಂಗೇ, *s.* A braggart.

ಪಟ್ಟಂಬರ ಪಟ್ಟಾಂಬಾರಾ, *s.* A robe of state. [lace.

✓ಪಟ್ಟಡಿ ಪಟ್ಟಾದಿ, *s.* A kind of neck-pಟ್ಟಡೆ ಪಟ್ಟಾದೆ, *see* ಪಟ್ಟಡೆ.

ಪಟ್ಟಣ ಪಟ್ಟಾಣಾ, *s.* A city, town.

ಪಟ್ಟದಾನೆ ಪಟ್ಟಾದಾನೆ, *s.* A royal elephant.

ಪಟ್ಟದೇವಿ ಪಟ್ಟಾದೇವಿ, *s.* A queen.

ಪಟ್ಟನೆ ಪಟ್ಟಾನೆ, *see* ಪಟ್ಟ.

ಪಟ್ಟಬಂಧ ಪಟ್ಟಾಬಂದಾ, *s.* Coronation.

ಪಟ್ಟಯ ಪಟ್ಟಯಾ, *see* ಪಟ್ಟ.

ಪಟ್ಟವಾಳಿ ಪಟ್ಟಾವಾಲಿ, *s.* A striped silk cloth.

ಪಟ್ಟವು ಪಟ್ಟಾವು, *see* ಪಟ್ಟ.

ಪಟ್ಟಂಗ ಪಟ್ಟಾಂಗಾ, *see* ಪಟ್ಟಂಗ.

ಪಟ್ಟಾಣಿ ಪಟ್ಟಾಣಿ, *see* ಬಟಾಣಿ.

ಪಟ್ಟಾಣ್ಯ ಪಟ್ಟಾಣ್ಯಾ, *see* ಪಟಾನ್ದಾಯಿ.

ಪಟ್ಟಾಭಿಷೇಕ ಪಟ್ಟಾಭಿಷೇಕಾ, *see* under ಪಟ್ಟ.

ಪಟ್ಟಾಯಿಪಿಲಿ ಪಟ್ಟಾಯಿಪಿಲಿ, *s.* A royal tiger.

ಪಟ್ಟಾರಿ ಪಟ್ಟಾರಿ, *s.* Ruin. —ಫೋಪಿನಿ to go to ruin.

✓ಪಟ್ಟಾಲ ಪಟ್ಟಾಲಾ, *see* ಪಟಾಲ.

ಪಟ್ಟಾವು ಪಟ್ಟಾವು, *see* ಪಟ್ಟಂಗ.

ಪಟ್ಟಾವುನಿ ಪಟ್ಟಾವುನಿ, *c. v.* (of ಪಟ್ಟುನಿ) To cause to be distributed, *etc.*

ಪಟ್ಟಿ ಪಟ್ಟಿ, *s.* A list, catalogue, voucher. 2. a note, short letter. 3. the fastenings of a

✓box, *etc.*; *cf.* ಪಟ್ಟಿ. 4. a strip of cloth, collar of a coat. 5. a lathe. 6. a kind of tonsure.

7. a bundle of betel leaves; *also* ಪಟ್ಟಿಬಟ್ಟೆರೆ. —ಕಾಜಿ a kind of glass bangles. —ಕಟ್ಟುನಿ to apply a bandage *or* ligature.

—ಕೊರ್ಪಿನಿ to appoint. —ಗೇಸುನಿ to shave the head in stripes. —ಬರೆಪಿನಿ to write a list, note, *etc.*

ಪಟ್ಟಂಗ, ಪಟ್ಟಂಗಿ ಪಟ್ಟಾಂಗಾ, ಪಟ್ಟಾಂಗೇ, *see* ಪಟ್ಟಂಗ.

ಪಟ್ಟಿಗೆ ಪಟ್ಟಿಗೆ, *see* ಪಟ್ಟಿಕೆ.

ಪಟ್ಟಿಮುರು ಪಟ್ಟಿಮುರು, *s.* A kind of earring.

ಪಟ್ಟು ಪಟ್ಟು, *see* ಪಟ್ಟೆ.

✓ಪಟ್ಟುನಿ ಪಟ್ಟುನಿ (ಪಟ್ಟೆ), *v. a.* To divide, distribute, apportion.

✓ಪಟ್ಟಿ ಪಟ್ಟೆ, *s.* A strip, stripe. ✓2. silk. 3. a document specifying a grant of land, *etc.*; *cf.* ಪಟ್ಟಿ.

4. a slip *or* strip of a palm tree. 5. a piece of cloth; a tape. —ಕಂಚೆ a silk border.

—ಗಾರೆ a silk merchant; a dealer in silk. —ಸೂಲು raw silk, silk thread. —ಶೀರೆ a female's silk garment. ಕರಿ

ಯ— a black stripe. ಬಾರೆ— a black *or* yellow coloured cloth.

ಪಟ್ಟಿಯನ್ನು ಪಾಠನು, *refl. v. (of ಪಟ್ಟಿಯನ್ನು)* To share, divide, etc.

ಪಟ್ಟಿಯ ಪಾಠ್ಯ, *see* ಪಟ್ಟಿ. 2. *see* ಪಟ್ಟಿ.

ಪಟ್ಟಿ ಪಾಠ್ಯ, *see* ಪಟ್ಟಿ.

✓ ಪಟ್ಟಿ ಕಾಯಿ, ಪಟ್ಟಿ ಕೋಡು ಪಾಠ್ಯಾಕಾಯಿ, ಪಾಠ್ಯಾಕೋಡು, *s.* The snake-gourd, *Trichosanthes anguina*.

ಪಾಠ ಪಾಠ್ಯ, *s.* A picture, drawing. 2. a boy's kite. *adv.* Much.

—ಪಾಠ್ಯನಿ to fear much. —ಪಾಠ್ಯನಿ ಏನಿ to let fly a kite.

ಪಾಠ್ಯಾ, ಪಾಠ್ಯಾ ಪಾಠ್ಯಾ, ಪಾಠ್ಯಾ, *see* ಪಾಠ್ಯ.

ಪಾಠ್ಯಾ, ಪಾಠ್ಯಾ ಪಾಠ್ಯಾ, ಪಾಠ್ಯಾ, *see* ಪಾಠ್ಯ.

ಪಾಠ್ಯಾ ಪಾಠ್ಯಾ, *see* ಪಾಠ್ಯ.

ಪಾಠ್ಯ ಪಾಠ್ಯ, *adj.* Not sufficiently sloping. 2. placing or laying.

—ಪಾಠ್ಯ a flat roof. —ಪಾಠ್ಯನಿ to fall or lie at length.

✓ ಪಾಠ್ಯ ಪಾಠ್ಯ, *s.* A boat.

ಪಾಠ್ಯಂಗ ಪಾಠ್ಯಾಂಗ, *see* ಪಾಠ್ಯಂಗ.

✓ ಪಾಠ್ಯಂಬು ಪಾಠ್ಯಾಂಬು, *s.* A rough canvas cloth.

ಪಾಠ್ಯಂಬೊಳಿ ಪಾಠ್ಯಾಂಬೊಳಿ, *s.* A liar. 2. *see* ಪಾಠ್ಯಾಂಬೊಳಿ.

ಪಾಠ್ಯಾ ಪಾಠ್ಯಾ, *see* ಪಾಠ್ಯ.

✓ ಪಾಠ್ಯಪಾಠ್ಯ ಪಾಠ್ಯಾಪಾಠ್ಯ, *see* ಪಾಠ್ಯಪಾಠ್ಯ.

✓ ಪಾಠ್ಯಪುನಿ ಪಾಠ್ಯಾಪುನಿ, *see* ಪಾಠ್ಯಪುನಿ. 2. *see* ಪಾಠ್ಯಪುನಿ. 3. *see* ಪಾಠ್ಯಪುನಿ.

✓ ಪಾಠ್ಯಾ ಪಾಠ್ಯಾ, *s.* A whore; a whoremonger.

ಪಾಠ್ಯಾಪೆರದ್ ಪಾಠ್ಯಾಪೆರದ್, *s.* A kind of grass.

ಪಾಠ್ಯಾಪೋಸ್ ಪಾಠ್ಯಾಪೋಸ್, *adj.* Superficial, shallow, not profound.

—ಪಾಠ್ಯಾಪೋಸ್ a flatterer.

ಪಾಠ್ಯಾ ಪಾಠ್ಯಾ, *see* ಪಾಠ್ಯ.

ಪಾಠ್ಯಾ ಪಾಠ್ಯಾ, *adv.* One upon another. —ಪಾಠ್ಯಾನಿ to fall one upon another.

ಪಾಠ್ಯಾ ಪಾಠ್ಯಾ (ಪಾಠ್ಯಾಪಾಠ್ಯಾ), *see* under ಪಾಠ್ಯ.

✓ ಪಾಠ್ಯಾಪುನಿ ಪಾಠ್ಯಾಪುನಿ (ಪಾಠ್ಯಾಪುನಿ), *v. n.* To creep.

✓ ಪಾಠ್ಯಾಪು ಪಾಠ್ಯಾಪು, *s.* A vessel. 2. *see* ಪಾಠ್ಯಾಪು.

ಪಾಠ್ಯಾ ಪಾಠ್ಯಾ, *see* ಪಾಠ್ಯಾಪು.

ಪಾಠ್ಯಾಪಾಠ್ಯಾ ಪಾಠ್ಯಾಪಾಠ್ಯಾ, *s.* A veranda, reception hall.

ಪಾಠ್ಯಾಪಾಠ್ಯಾ ಪಾಠ್ಯಾಪಾಠ್ಯಾ, *s.* Trouble. 2. *see* ಪಾಠ್ಯಾಪಾಠ್ಯಾ.

ಪಾಠ್ಯಾಪಾಠ್ಯಾ ಪಾಠ್ಯಾಪಾಠ್ಯಾ, *s.* An imputation, charge.

✓ ಪಾಠ್ಯಾ ಪಾಠ್ಯಾ, *s.* A daily allowance of food, extra pay to servants when travelling. 2. alms in kind. 3. a small weight.

✓ 4. a thrashing frame; also ಪಾಠ್ಯಾ ಮಂಚಪು. 5. a door or shutter made of slips of bamboos tied together.

—ಪಾಠ್ಯಾ rice for charity. —ಪಾಠ್ಯಾ a building over a gateway, a porter's lodge.

—ಪಾಠ್ಯಾಪುನಿ to be reduced. —ಪಾಠ್ಯಾ ಪಿಪ್ಪಿ, —ಪಾಠ್ಯಾಪುನಿ to pay allowance to labourers, etc.; to distribute alms. —ಪಾಠ್ಯಾ ಪಾಠ್ಯಾಪುನಿ to thrash.

—ಪಾಠ್ಯಾ ಪಾಠ್ಯಾ, *s.* Wickedness, corruption, depravity; also

—ಪಾಠ್ಯಾ. *adj.* Bad, corrupt.

✓ ಪಾಠ್ಯಾಪಾಠ್ಯಾ ಪಾಠ್ಯಾಪಾಠ್ಯಾ, *adj.* Bad, wicked, corrupt.

ಪಾಠ್ಯಾಪಾಠ್ಯಾಪಾಠ್ಯಾ ಪಾಠ್ಯಾಪಾಠ್ಯಾಪಾಠ್ಯಾ, *s.* The name of a demon.

ಪಡಿಚ, ಪಡಿಚಿ paḍiça, paḍiçi, *see* ಪಡ್ಡ.

ಪಡಿಚಾರೆ, ಪಡಿಚಾರಕೆ paḍiçāre, paḍiçārake, *s.* A peon, attendant.

✓ ಪಡಿತ paḍita, *s.* A stripe, streak.  
2. a wale, mark of a whip, *etc.*, as on a bullock.

✓ ಪಡಿವುನಿ paḍivuni (ಪಡಿ), *v. a.* ✓ To learn. 2. ✓ to plunge. 3. to swell. 4. *see* ಪಡೆಪಿನ. ಪಾಠ— to learn a lesson, exercise.

ಪಡಿಬಾಟ್ಟು paḍibāṭṭu, *s.* Straits, difficulty, trouble.

✓ ಪಡಿಲ್ paḍilu, *s.* Waste land. *adj.* Waste, barren, unfruitful, fallow. 2. fallen in ruins.

ಪಡು paḍu, *adj.* Pure. 2. *see* ಪಡ್ಡಯಿ. —ಕಲೆ pure palm wine.

ಪಡುಂಬು paḍumbu, *see* ಪೊಡುಂಬು.

ಪಡುವು paḍuvu, *see* ಪಡ್ಡು.

✓ ಪಡೆ paḍe, *s.* A multitude, mob, rabble. 2. an army. —ತಲವೆ the general of an army. —ನಾಯಿ a stray dog, *abus.* —ಕೂಡಾವುನಿ to raise an army. —ತಡೆಯುನಿ an army to halt.

✓ ಪಡೆಂಗಿ paḍeṅgi, *adj.* Old. —ಯೆಮೆಫ a very old she-buffalo.

ಪಡೆತಲೆ paḍetalè, *s.* The helix *or* border of the ear.

ಪಡೆನಾಳಿ paḍenāli, *s.* Leanness. —ಕಟ್ಟುನಿ to become lean, *or* weary.

✓ ಪಡೆಪಾವುನಿ paḍepāvuni, *c. v.* (of ಪಡೆ ಯುನಿ) To cause, occasion. 2. to inflict. ಪುಃಖ— to inflict pain, cause sorrow. ಸಂತೋಷ— to make glad.

✓ ಪಡೆಪಿನಿ paḍepini (ಪಡೆ), *v. a.* To get, attain, acquire, obtain. 2. to possess, have. 3. to beget, bear, bring forth.

✓ ಪಡೆಯುನಿ, ಪಡೆವುನಿ paḍeyuni, paḍevuni (ಪಡೆ), *v. n.* To suffer, feel, experience, enjoy. ಪುಃಖ— to suffer grief. ಸಂತೋಷ— to enjoy pleasure.

ಪಡ್ಡಣತಾಯೆ paḍḍaṇatāye, *see* ಪಡಿ ಕೊಂದಾಯೆ.

ಪಡ್ಡ paḍḍa, *s.* Settlement, arrangement. 2. determination, disposing. 3. clearance, consumption. —ಆಪಿನಿ to be settled *or* disposed of. —ಮಳ್ಳುನಿ to settle; to dispose.

ಪಡ್ಡಣೆ paḍḍaṇè, *adj.* Sloping, flat.

✓ ಪಡ್ಡಯಿ, ಪಡ್ಡಾಯಿ paḍḍayi, paḍḍāyi, *s.* The west.

✓ ಪಡ್ಡೈ, ಪಡ್ಡೈಯೆ paḍḍaiya, paḍḍaiya, *s.* A spittoon, especially an earthen one.

ಪಡ್ಡೆ paḍḍe, *see* ಪಡಿತ.

✓ ಪಡ್ಡು paḍḍu, *s.* A plain. 2. ✓ waste ground.

ಪಡ್ಡೈ paḍḍai, *see* ಪಡವೆ.

ಪಡ್ಡೈಸಿ, ಪಡ್ಡೈಳಿ paḍḍaisi, paḍḍaiḷi, *see* ಪಡ್ಡೈಸೆ.

ಪಡ್ಡೈಲೆ paḍḍaiḷe, *s.* An honorific title among the Jains.

ಪಣ paṇa, *s.* Senselessness.

✓ ಪಣಕೆ paṇakè, *s.* Pairing together with a rope, as cattle.

ಪಣಜ paṇaja, *s.* A kind of grass.

↓ ಪಣತೂಕ panatūka, s. The weight of a gold fanam.

↓ ಪಣವು, ಪಣಾವು panavu, paṇāvu, s. A quarter rupee. 2. money in general. 3. wealth, riches in specie.

↓ ಪಣಿ paṇi, s. Dew, fog, mist, snow. 2. see ಫಣಿ. —ಕಡಿಯುನಿ to be moist. —ಜಪ್ಪುನಿ dew to fall.

ಪಣಿತ paṇita, s. Praise. *adj.* Praiseworthy. —ಮೆಳ್ಪುನಿ to praise, eulogise.

↓ ಪಣಿಪುನಿ paṇipuni (ಪಣಿ), v. a. To give a shape. v. n. To drizzle. ಕರ— to shape a vessel.

ಪಣಿಯಾರ paṇiyāra, see ಪನಿಯಾರ.

↓ ಪಣೆ paṇè, s. The forked stem of a water-lift; also ಪಣೆಕುತ್ತಿ, ಪಣೆಮರ. ಪಣೆ paṇè *adj.* Proper, due. *adv.* Duly. —ತೂಕ due weight.

↓ ಪಣೆಕಾಯಿ paṇekāyi, s. The fruit of palmyra.

ಪಣೆಳ್ ಪಾಢೆಲು, s. A kind of tree.

ಪಣೊರು paṇoru, s. A plough-share.

↓ ಪಣೊಲಿ paṇoli, s. A kind of palmyra tree. 2. a kind of umbrella made of palmyra leaves.

ಪಣ್ಣೆ paṇṇe, see ಪಂಣೆ.

ಪಣ್ಣಾವುನಿ paṇṇāvuni, c. v. (of ಪಣ್ಣೆನಿ) To cause to say, let say, inform.

↓ ಪಣ್ಣಿನಿ paṇṇini (ಪಣ್ಣೆ), v. a. To say, tell, inform, narrate, relate, recite. 2. to teach, instruct. ಪಮ— to recite a verse, sing a

song. ಪಂಡೆದಕೊರ್ಪಿನಿ to teach, advise, instigate; to back-bite. ಪಂಡಿನವು, ಪಂಣವು what was said. ಪಂಡೊಣುನಿ to talk to one's self; to address, represent, announce. ಪಂಡೆದಕಡಪುನಿ to send word.

ಪಣ್ಣೆ paṇṇe, see ಪಂಣೆ.

ಪತ್ patu, see ಪಡಿ.

ಪತ ಪಾ, s. Maintenance, support, alimony. 2. see ಪಫ. —ನಡಪುನಿ to maintain.

ಪತಂಗ ಪಾಢಾಂಗಾ, s. A bird; a winged moth.

↓ ಪತಂಗೆಲ್ ಪಾಢಾಢ್ಢೆಲು, s. Harmony, fitness. 2. adherence. —ಅಪಿನಿ to fit.

ಪತಂಜಲಿ ಪಾಢಾಢ್ಢೆಲಿ, s. The name of a celebrated teacher of the Yōga philosophy.

ಪತನ ಪಾಢಾನಾ, *adj.* Falling, liable to fall. [flag.

ಪತಾಕಿ ಪಾಢಾಕಿ, s. A standard,

ಪತಾಯಿ ಪಾಢಾಯಿ, s. A large chest, coffer.

ಪತಿ ಪತಿ, s. A husband, master, owner. 2. a match, equal. —ವ್ರತಾಧರ್ಮ faithfulness to a husband. —ಸೊರತೆ, —ವ್ರತೆ a virtuous wife. ದಂ— husband and wife.

ಪತಿ ಪತಿ, s. Similarity, equality; cf. ಪುತಿ. —ಢ ಪತಿ equal to.

ಪತಿತ ಪಾಢಿತಾ, *adj.* Fallen, overthrown, defeated. 3. wicked.

ಪತಿತೆ ಪಾಢಿತೆ, s. A sinner. 2. an outcast, a heretic.

ಪತಿನಿ ಪಾಢಿನಿ, see ಪತಿ.

ಪತೆಂಗಲ pateṅgala, *see* ಪತಂಗೆಲ್.

ಪತೆಮಾರ್ pateṁārū, *see* ಪತ್ತೆಮಾರಿ.

✓ ಪತ್ತಾ pattu, *num.* ✓ Ten. *s.* A nail, peg, pin, particularly used for a plough.

ಪತ್ತ ಪatta, *adv.* Quite, fully, entirely wholly, effectually; at all. —ಅಜುನಿ to be quite dry. —ಬೇಪಾವನಿ to boil fully. —ಲಾ ಇಜ್ಜಿ there is nothing at all.

ಪತ್ತಂಗೇಲ್ pattāṅgēḷ, *s.* Tightness; *cf.* ಪತಂಗೆಲ್.

ಪತ್ತನಜೆ, ಪತ್ತನದ್ಯ, ಪತ್ತನಾಜೆ patta-na-jè, pattanadya, pattanāji, *s.* The tenth day of the Tulu month Bēṣya. 2. a feast celebrated at Dharmasthala.

ಪತ್ತನೆ pattanè, *adj.* Tenth.

ಪತ್ತಯ, ಪತ್ತಾಯ, ಪತ್ತಾಯಿ patta-ya, pattāya, pattāyi, *see* ಪತಾಯಿ.

ಪತ್ತಾ pattā, *see* ಪತ್ತೆ.

ಪತ್ತಾವಳೆ, ಪತ್ತಾಳಿ pattāvalè, pattā-ḷi, *s.* Bribery; *cf.* ಪತ್ರಾವಲಿ.

ಪತ್ತಾವುನಿ pattāvuni, *c. v.* (*of* ಪತ್ತುನಿ) To cause to join, stick, attach, adhere, affix. 2. to cause to hold, seize, catch.

ಪತ್ತಾವ್ ಪattāv, *s.* A kind of sweetmeat. 2. *see* ಪತಾಯಿ.

ಪತ್ತಿ patti, *s.* A trace.

ಪತ್ತಿಗೆ pattigè, *see* ಪತ್ತೆ.

✓ ಪತ್ತುನಿ pattuni (ಪತ್ತಿ), *v. a.* To hold, catch. *v. n.* To adhere, stick, be joined, united. ಸಿರಂತಿ— to contract a habit. ಮರ್ತ್— to turn mad.

ಪತ್ತೆ, pattè, *s.* A patch. 2. trace, discovery. 3. *see* ಪತ್ಯ. —ದೀಪಿನಿ to patch.

ಪತ್ತೆಮಾರಿ pattemāri, *s.* A pattemar, sailing vessel with one mast.

ಪತ್ತೊಂಜೆ pattonjè, *num.* Eleven.

ಪತ್ತೊಂಜೆನೆ pattonjènè, *adj.* Eleventh.

ಪತ್ತೊಲಿ pattoli, *see* ಪತ್ತಾವಳೆ.

ಪತ್ತಿ patni, *s.* A wife.

ಪತ್ಯ patya, *s.* Regimen, diet. 2. *see* ಪತ್ತೆ. *adj.* Suitable, agreeing with. —ಆಪಿನಿ to suit, agree with. —ಮಳ್ಳುನಿ to observe diet.

ಪತ್ಯೆ patyè, *see* ಪತ್ತೆ.

ಪತ್ರ patra, *s.* The leaf of a tree or book. 2. a written bond. 3. *see* ಪತ್ರಿಕೆ. 4. a passport. —ದ ಅಡ್ಡೆ, *see* ಪತ್ತೊಟ್ಟಿ. —ಮಳ್ಳುನಿ to execute a bond.

ಪತ್ರಾಜೆ patrāji, *s.* Bragging, boasting.

ಪತ್ರಾವಲಿ, ಪತ್ರಾಳಿ patrāvali, patrā-ḷi, *s.* A plate formed of leaves stitched together.

ಪತ್ರಿ patri, *see* ಪತ್ರಿ.

ಪತ್ರಿಕೆ patrikè, *s.* An epistle, letter. 2. a memorandum of some important event. ಮರಣ— a testament, will.

ಪತ್ರ ಪatrè, *s.* A twig with the leaves on. 2. mace.

ಪತ್ತೊಟ್ಟಿ, ಪತ್ತೊಡೆ patroṭṭè, patrō-ḍè, *s.* A kind of cake made of the leaves of yam or other pot-herbs.

ಪಥ patha, *s.* A path, road, way.

ಪಥ್ಯ pathya, *see* ಪತ್ಯ.

↓ ಪದ್ ಪದಾರ್ಯ, *s.* A fold, layer, stratum. 2. a plait.

ಪದರಾಟ, ಪದರಾಡ್ padarāṭa, padarāḍy, *s.* Flight, retreat. ಪದ ರಾಡ್ ಪಾಡುನಿ to run away, de-camp.

ಪದರಾಡ್ padarāḍy, *num.* Twelve. ಪದರಾಡನೆ twelfth.

ಪದರುನಿ padaruni, *see* ಪನರುನಿ.

ಪದ pada, *s.* A foot, step. 2. a foot-mark. 3. a word; a connected sentence. 4. a verse, song. —ಪಟ್ಟಿನಿ to sing a song.

✓ ಪದ pada, *s.* Abatement, subsi-dence; tranquillity. —ಆಪಿನಿ to abate, as storm or rain.

ಪದಂಕ padaṅka, *s.* *see* ಪದಕ. *adj.* *see* ಪದಕರ.

ಪದಂಕರ padaṅkara, *adv.* In a stooping posture. 2. *see* ಪದ ಕರ. —ಕುಳ್ಳುನಿ to cower, crouch, stoop.

ಪದಂಜನೆ padaṅṅane, *s.* A lazy fellow.

ಪದಂಜಿ padaṅji, *see* ಪದಂಜಿ.

↓ ಪದಂಪುನಿ padampuni (ಪದಂಪ್), *v. n.* To become wet.

ಪದಕ padaka, *s.* An ornamental breast-plate. 2. meditation. 3. *see* ಪದಕ. —ಕುಳ್ಳಾವುನಿ to set a breast-plate with precious stones.

ಪದಕರ್ padakaru, *s.* Breadth. —ದ ಕೊಂಬು a kind of concave umbrella made of leaves.

ಪದಕರ padakara, *adj.* Dense, thick. *adv.* Densely, thickly, closely. —ಬೂರುನಿ to fall thickly.

↓ ಪದಣುನಿ, ಪದನುನಿ padanuni, padanuni (ಪದನ್, ಪದನ್), *v. n.* To become soft. 2. to get wet, be chilly.

✓ ಪದನ, ಪದನಪ್ಪ padana, padanappa, *adv.* Well, nicely. —ಘಜುನಿ to smear well.

ಪದನಿಯುನಿ padaniyuni, *see* ನನೆ ಪಿನಿ. [man.

ಪದನಿಯೆ padaniye, *s.* A wealthy ಪದಪದ್ಯ padapadya, *s.* Singing; *cf.* ಪದ.

ಪದಪ್ಪ padappu, *s.* The temples. 2. *see* ಪದಪ್ಪ.

↓ ಪದರ್ padaru, *s.* Ambiguity, vagueness. *adj.* Ambiguous, vague. —ಪಾತೆರ an ambiguous statement; speaking vaguely.

ಪದರ padara, *see* ಪದರ್.

ಪದರಾಜಿ padarāji, *see* ಪತ್ರಾಜಿ.

ಪದವಿ padavi, *s.* Wealth, property, possession. 2. rank, degree, grade. 3. road, path. 4. fortune, luck.

ಪದವು padavu, *s.* A plateau, table-land.

ಪದಸ್ತೆ padaste, *s.* A moderate man.

ಪದಾಂಗ padāṅga, *s.* A syllable.

ಪದಾಟಿಗೆ padāṭigē, *see* ಪಾದಾಟಿಸೆ.

ಪದಾಣ padāṇa, *see* ಪದನ.

ಪದಾತಿ, ಪದಾದಿ padāti, padādi, *s.* A foot-soldier.

- ಪದಾರ್ಚನೆ padārchanē, *s.* Homage paid by falling at one's feet.
- ಪದಾರ್ತಿ padārti, *s.* A class of drummers, attached to the service of a temple.
- ಪದಾರ್ಥ padārtha, *s.* A thing, article. 2. vegetable curry, sauce. 3. the meaning of a word *or* sentence.
- ಪದಿ padi, *s.* A basket.
- ↓ ಪದಿ padi, *num.* Ten, *esp.* used in comp.; as, -ನಾಜಿ sixteen. -ನಾಲ್ fourteen. -ನೇಳು eighteen. -ನೇಳೆ seventeen. -ನೈನ್ fifteen. -ನೊಂಬ್ nineteen. -ಮೂಜಿ thirteen.
- ಪದುಮ paduma, *see* ಪದ್ಮ.
- ಪದುಮುಖ padumukha, *s.* A kind of medicine.
- √ ಪದೆಂಗಿ, ಪದೆಂಜಿ padeṅgi, padeṅji, *s.* Green gram, *Phaseolus mungo*. ಕಿಂನಿ, ನೇಲ್ಯಿ, ಪಚ್ಚಿ, ಪೇರ್— are varieties of it.
- ಪದೇಕ padeka, *s.* Collection; recovery.
- ಪದೇಚಿಲ್ padeccily, *see* ಪಯಕೆಲ್. 2. *see* ಪೈಚಿಲ್.
- ಪದೇತಿ padeti, *s.* A midwife.
- ಪದೇಪದೇ padepadē, *see* ಪದೇಪದಿ.
- ಪದೇಪಿನಿ padepini (ಪದಿ), *v. a.* To collect, recover.
- ಪದೇಪು padepu, *s.* The crown of the head.
- √ ಪದೇಯುನಿ padeyuni (ಪದಿ), *v. n.* To sink down. 2. to become invisible.

- ಪದೇಪದೇ padēpadē, *adv.* Frequently, again and again.
- ಪದೊಲಿ, ಪದೊಳಿ padoli, padoli, *s.* The principal hall of a house. —ಕೊಟ್ಟಿ an out-house.
- ಪದ್ದಂಟೆಗೆ, ಪದ್ದಂತಿಗೆ, ಪದ್ದತಿ paddanṭigē, paddanṭigē, paddati, *see* ಪದ್ಧತಿ; *cf.* ರಿವಾಜಿ.
- √ ಪದ್ದುನಿ padduni (ಪದ್ದ), *v. n.* √ To sneak, crouch, hide, lurk. / 2. to be afraid, perplexed, depressed.
- ಪದ್ದೇಯಿ paddēyi, *s.* Ornaments, jewels.
- ಪದ್ದೊಲಿ paddoli, *see* ಪದೊಲಿ.
- ಪದ್ಧತಿ paddhati, *s.* Custom, practice, habit, rule.
- ಪದ್ಪು padpu, *s.* A particle, atom; a very small quantity. 2. a dot, clotted blood on the skin. —ಇಜ್ಜಿ nothing at all.
- ಪದ್ವೆ padpē, *s.* The common herb *Amaranthus oleraceus*. ಕೆಂಪು— a red kind of the same. ಬೊಳ್ಳು— a white kind of the same.
- ಪದ್ಮ padma, *s.* A lotus, *Nelumbium speciosum*. 2. the Egyptian *or* Pythagorean bean. 3. coloured marks on the throat of a serpent *or* on the face and trunk of an elephant. —ಕೇಸರಿ the filament of a lotus. —ನಾಭ a name of Vishṇu. —ರಾಗ a ruby. —ಸಾಲಿ a weaver. ಪದ್ಮಾ ಕ್ಷ the seed of a lotus.

ಪದ್ಮಿನಿ padmini, *s.* One of the four classes of females.

ಪದ್ಯ ಪadya, *s.* A verse, metre.

ಪನ, ಪನಪಾನ pana, panapāna, *see* ಪನಿ.

ಪನಂಬರ panambara, *s.* Ambergris. 2. boasting, making a mountain of a mole-hill. —ಮಕ್ಕುನಿ to boast, make a great ado about trifles.

✓ಪನಿ ಪನಿ, *s.* ✓Drizzling rain. ✓2. *see* ಪಣಿ. *adj.* Little, small. 3. few; *cf.* ಪಿನಿ. —ಕಪ್ಪೆ a small kind of frog. —ತತ್ರ a small umbrella. —ದೊಂಪ a temporary shed. —ಬರ್ಸ drizzling rain. —ಬೂರುನಿ to drizzle. —ಕಡಿ ಯುನಿ to abate, as a drizzle.

✓ಪನಿಪುನಿ panipuni (ಪನಿ), *v. n.* To drizzle, shower.

ಪನಿಯಾರ paniyāra, *s.* An offering to a god, *etc.*, consisting of preparations of fruits and vegetables.

ಪನೂರು, ಪನೋರು, ಪನೋರು panūru, panoru, panōru, *see* ಪನೋರು.

ಪನೆ, ಪನೆಕುತ್ತಿ panē, panekutti, *see* ಪನಿ.

ಪನೆಮಾಡೆ panemāde, *s.* A demon so called.

ಪನೋಳಿ panoli, *see* ಪನೋಳಿ.

ಪನೇಕ್ಕೂರಿ pankōri, *s.* A kind of fish.

ಪನ್ನಿ panni, *see* ಪನಿ.

ಪನ್ನೆ pannē, *see* ಪನಿ.

ಪನ್ನು panpu, *see* ಬಣ್ಣು.

✓ಪಪ್ಪಡ, ಪಪ್ಪಳ pappada, pappala,

*s.* Pappadam, a very thin kind of cake made of pulse, salt, *etc.*

✓ಪಪ್ಪು pappu, *s.* A carcass, carrion.

✓ಪಬ್ಬ ಪabba, *see* ಪರ್ಬ.

✓ಪಯ ಪaya, *s.* ✓An ear of rice, ✓*etc.* ✓2. gum, resin. 3. *see* ಪಾಯ. —ಆಪಿನಿ an ear of rice to shoot.

✓ಪಯಕೆಲ್, ಪಯಚೆಲ್, ಪಯಚ್ಚೆಲ್ payakely, payačely, payaččely, *s.* The time of shooting of the ears of corn.

ಪಯಣ payana, *see* ಪ್ರಯಾಣ.

✓ಪಯತಾಯೆ payatāye, *s.* A thriving man.

ಪಯರಂದ್ ತಾಯೆ payarandūtāye, *s.* A demon so called.

✓ಪಯವುನಿ, ಪಯಾವುನಿ payavuni, payāvuni (ಪಯ, ಪಯಾ), *v. n.* To shoot, as an ear of corn.

ಪಯಸ್ payasy, *s.* Water 2. milk.

✓ಪಯಿ payi, *s.* An ear of corn; *cf.* ಪಯ.

✓ಪಯಿಚಿಲ್ payiçily, *s.* A bag made of palm-leaves.

ಪಯಿಚ್ಚಿಲ್ payiččily, *see* ಪಯಕೆಲ್.

ಪಯಿಜಾನ್, ಪಯಿಜಾನ್ payijāny, payināny, *s.* A kind of silver anklet.

ಪಯಿಜಾಲಿ, ಪಯಿನಾಲಯಿ, ಪಯಿನಾಳಿ payināli, payinālayi, payināli, *see* ಪೈಂಜಾಲಿ.

ಪಯಿಟನ್ ಶೀರೆ payiṭinūširē, *see* ಪೈಟಿನೀರೆ.



ಪಯಿತೋಟ payitōta, s. A young garden or plantation.  
 ಪಯಿಲ್ payily, see ಪಯ್ಲಿಲ್.  
 ಪಯಿಲ್‌ವಾನಿಗೆ payilumānigē, see ಪೈಲ್‌ವಾನಿಗ್.  
 ಪಯೆಚೆಲ್ payečēly, s. Subscription, contribution. 2. see ಪಯಕೆಶ್.  
 ಪಯೆಬೆಲ್ payebēly, see ಪೈಂಚೆಲ್.  
 ಪಯೊಲಿ payoli, see ಪೈಯ್ಯೊರ್.  
 ಪಯ್ಯ, ಪಯ್ಯೆ payya, payyē, see ಪೈಯ್ಯಿ.  
 ಪಯ್ಯನ payyana, adj. Gently, softly, quietly; cf. ಪಯಣ. —ವಿಂಕಾವನಿ to conceal quietly. —ವಾಡುನಿ to put gently.  
 ಪಯ್ಯೆರ್ payyeru, s. A horse. 2. see ಪೈಯ್ಯೊರ್.  
 ಪಯ್ಯೊಲ್, ಪಯ್ಯೊಲಿ payyolu, payyoli, s. A horse. 2. riding, galloping. —ಎಡ್ಪಾವನಿ to gallop.  
 ಪರ para, adj. Distant, remote. 2. subsequent, after, following. 3. other, different. 4. more, exceeding. 5. before. —ಊರು à strange place, foreign country.  
 ಪರ para, adj. Old, worn out. —ಕುಂಟು worn out clothes.  
 ಪರ para, s. Regard, respect. —ದಾಂತಿನಾಯೆ a careless man. —ಉಕ್ಕನಿ to have regard or respect. —ಪರಿಪನಿ to lose respect. —ಮೆವಪನಿ be careless, regardless. —ಮೆಕ್ಕನಿ to regard, give attention. ನಿಕ್ಕಾ ದಾಲಾ ಪರ ಇಜ್ಜಾ have you no regard? do you not care?

ಪರಂಕುನಿ paraṅkuni, see ಪಂಕುನಿ.  
 ಪರಂಗ್ paraṅgu, see ಪರಂಸಿಲ್.  
 ಪರಂಗಿ paraṅgi, see ಪರೆಂಗ್.  
 ಪರಂಗುನಿ paraṅguni (ಪರಂಗ್), v. n. To become stale, musty; to decay; also ಪರಂಗ್‌ದಿಪೋಪಿನಿ.  
 ಪರಂಗೆಲ್ paraṅgēly, s. Staleness, decay. adj. Stale, decayed, decrepit. ಪರಂಸಿಲೆ a decrepit man.  
 ಪರಂಚುನಿ paraṅčuni, see ಪರೆಂಚುನಿ.  
 ಪರಂಚೆನ, ಪರಂಚೆಲ್ paraṅčena, paraṅčēly, s. Prattling. 2. grumbling, murmuring.  
 ಪರಂಚೆಲೆ paraṅčēle, s. A prattler, babbler. 2. a grumbler.  
 ಪರಂಜಿ paraṅji, see ಪರೆಂಜಿ.  
 ಪರಂಜಿಯ್ಯೋತಿ paraṅjyōti, s. The Supreme Being, Light of lights.  
 ಪರಂಟ್ paraṅṭu, s. A bull frog.  
 ಪರಂಟೆ paraṅṭa, s. Murmuring, grumbling. —ವಾಕೆರುನಿ to grumble, talk nonsense.  
 ಪರಂಟೆಳ್, ಪರಂಟೆಳಿಗೆ paraṅṭaḷu, paraṅṭaḷigē, s. A kind of creeper.  
 ಪರಂಟುನಿ paraṅṭuni (ಪರಂಟೆ), v. a. To gripe, grasp, seize, lay hold of. 2. see ಪರೆಂಚುನಿ.  
 ಪರಂಟೆ paraṅṭē, s. An old buffalo.  
 ಪರಂಟೆಲೆ paraṅṭēle, s. A prattler, grumbler.  
 ಪರಂಡೆ paraṅḍa, s. Murmuring, grumbling.  
 ಪರಂಡುನಿ paraṅḍuni, see ಪರಡುನಿ.  
 ಪರಂಧಾನು paraṅdhāma, s. Vishnu's paradise.

ಪರಂಪರೆ paramparè, *s.* Succession; race, lineage, descent. *adj.*

Successive, proceeding from one to another, hereditary.

↓ ಪರಂಬುನಿ parambuni, *see* ಪರ್ಬುನಿ.

ಪರಕ್ paraku, *see* ಫರಕ್.

ಪರಕಟ್ parakatu, *see* ಪರ್ಕಟ್ಟೆ.

ಪರಕಳೆ, ಪರಕಾಳಿ parakalè, parakāli, *s.* A long cloth.

ಪರಕಾಯ parakāya, *s.* Another body. —ಪ್ರವೇಶ transmigration.

✓ ಪರಕಿ paraki, *see* ಪರ್ಕಿ.

↓ ಪರಕೆ parakè, *s.* A vow made in trouble; beseeching. ( 2. *see* ಪರಾಕೆ. —ಪಣ್ಣಿನಿ to vow, make a vow. —ಪಾಡುನಿ, —ಕೊಪ್ಪಿನಿ to fulfil a vow. —ಸಂದಾವನಿ to do a work carelessly. ಸಂದುನಿ a vow to be fulfilled.

ಪರಕೈ parakei, *s.* Depositing with another, as the stake of a wager. —ಕಟ್ಟುನಿ to deposit in this way.

ಪರಗಂತೆ paragantè, *see* ಪರ್ಗಟ್ಟೆ.

ಪರಗತಿ paragati, *s.* Future destiny.

ಪರಜನ parajana, *s.* Strangers.

ಪರಜಾತ parajāta, *adj.* Adopted, fostered by a stranger.

ಪರಜಾತಿ parajāti, *s.* A foreign tribe or caste.

ಪರಜೆ paraji, *see* ಪರಂಜೆ.

ಪರಡಿ paradi, *see* ಪರೊಡಿ.

↓ ಪರಡುನಿ paraduni (ಪರಡಿ), *v. n. & a.*

↓ To grope. ↓ 2. to spread.

ಪರಡೆಲೆ paradele, *s.* One who

gropes about. 2. a lazy man, *etc.*

↓ ಪರತ್ paratu, *adj.* Old, worn out. —ಆಪಿನಿ to become old.

ಪರತಂತ್ರ paratantra, *adj.* Dependent, obedient, subservient.

↓ ಪರತರುನಿ, ಪರತುರುನಿ parataruni, paraturuni (ಪರತರ್, ಪರತುರ್), *v. n.* To spread, extend, diffuse. 2. to creep, as an ant, *etc.*

ಪರತಿ parati, *see* ಪರ್ತಿ.

ಪರದಿ, ಪರದೆ paradi, paradè, *s.* A curtain, blind, screen. —ಕಟ್ಟುನಿ, —ಪಾಡುನಿ to put up a blind.

ಪರದೇವತೆ paradēvatè, *s.* A foreign deity.

ಪರದೇಶ paradēša, *s.* A foreign country.

ಪರದೇಶಿ paradēši, *s.* A foreigner. 2. a vagrant, vagabond.

ಪರದೈನ್ paradēisu, *s.* Paradise.

ಪರನಾರಿ paranāri, *s.* Another's wife.

ಪರನಿಂದೆ paranindè, *s.* Abusing others.

ಪರನೀರ್ paranīru, *s. lit.* Old water. 2. flowing water. 3. a perennial fountain. 4. water stored the preceding day.

ಪರಪಂಚೆ parapañca, *see* ಪ್ರಪಂಚ.

ಪರಪಕ್ಷ parapasha, *s.* Partiality. —ಮಟ್ಟುನಿ to show partiality, be biased.

↓ ಪರಪರ parapara, *s.* The noise of rending cloth.

✓ ಪರಪು parapu, *s.* A sand bed. *adj.* flowing, running.  
 ✓ ಪರಪುನಿ parapuni (ಪರ), *v. n.* To flow, as water. 2. to creep, crawl on hands and legs. 3. to spread, as a creeper.  
 ಪರಬಾರಿ parabāri, *s.* Assignment. *adv.* Separately. 2. indirectly. —ಪಾತೆರುನಿ to speak indirectly. —ಫೀವಿನಿ to avoid, as a place in a journey, and go another way. —ಮಳ್ಳುನಿ to transfer, deliver over to another.  
 ಪರಬು parabu, *s.* An old woman.  
 ಪರಬೆ parabe, *s.* An old man.  
 ಪರಬ್ರಹ್ಮ parabrahma, *s.* The Supreme Being.  
 ಪರಮ parama, *adj.* Best, most excellent. 2. principal, chief, supreme. —ಸತಿ a blessed condition, salvation. —ಸೂ an excellent disposition. —ಸುರು a supreme, religious guide. —ಘಾತನೆ, —ಮುಷ್ಟೆ a very wicked man. —ಜ್ಞಾನ superior understanding. —ಪದವಿ heavenly bliss.  
 ಪರಮಂಡಲ paramaṇḍala, *s.* Heaven, the sky.  
 ಪರಮತ paramata, *s.* A strange religion. 2. another's intention.  
 ಪರಮಾನ್ನ, ಪರಮಾಯನ paramānna, paramāyana, *s.* Rice or wheat boiled in milk with sugar, etc.  
 ಪರಮಾತ್ಮೆ paramātme, *s.* The Supreme Being.

ಪರಮಾನಂದ paramānanda, *s.* Great happiness, heavenly bliss.  
 ಪರಮಾಪ್ತೆ paramāpte, *s.* A best friend, intimate friend.  
 ಪರಮಾರ್ಥ paramārtha, *s.* Chief object or intention. 2. truth, fact.  
 ಪರಮಾರ್ಥಿ paramārthi, *s.* A truthfull, honest man.  
 ಪರಮಾರ್ಥೆ paramārthe, *s.* God.  
 ಪರಮಾಸ್ ಪರಮಾಸ್ paramāsu, *adj.* Best, excellent.  
 ಪರಮಾಸಿ paramāsi, *s.* Command, mandate, order; will, pleasure.  
 ✓ ಪರಮೆ parame, *s.* A clever man. 2. a cunning, tricky fellow.  
 ಪರಮೇಶ್ವರೆ paramēśvare, *s.* The Supreme Lord. 2. a name of Śiva.  
 ಪರಮೇಷ್ಟಿ paramēṣṭi, *s.* The Creator. 2. a name of Brahma.  
 ಪರಯೆ paraye, *see* ಪಲಯೆ.  
 ಪರರಾಜ್ಯ pararājya, *s.* A foreign territory.  
 ಪರಲ್ paraly, *see* ಪೊರಲ್.  
 ಪರಲೋಕ paralōka, *s.* The next world, heaven.  
 ✓ ಪರವ parava, *s.* Concern, care, regard, respect; *cf.* ಪರ್ವ.  
 ಪರವಂಚೆ paravañca, *see* ಪ್ರವಂಚೆ.  
 ಪರವಡವೆ paravaḍavē, *s.* Another's property or thing.  
 ಪರಪಶ ಪರವಾಸಾ, *s.* Subservience, dependence. 2. ecstasy. 3. absence of mind.  
 ಪರವಾಸ paravāsa, *s.* Residence in a foreign land, exile.

ಪರವಿ paravi, *see* ಪರಬು.

↓ ಪರವೆ parave, *s.* A man belonging to a low class of devil-dancers.

ಪರವೇಷೆ paravēsha, *s.* Personation. 2. *see* ಪ್ರವೇಶ.

ಪರಶು paraśu, *s.* A hatchet, an axe. 2. the philosopher's stone; *also* ಪರಶುಕಲ್ಹ. —ರಾಮಿ the sixth incarnation of Vishṇu, who is said to have peopled the coast of Malabar.

ಪರಶೆ paraśè, *s.* Pilgrims going to *or* assembled at any sacred place *or* festival of an idol.

↓ ಪರಸ್ parasu, *s.* Benediction.

ಪರಸಾಧಕ parasādhaka, *s.* Means of obtaining heaven.

ಪರಸೆ parasè, *s.* The perforations of a small machine for making a kind of vermicelli (ಶೇ ಮಯದ ಅಡ್ಡಿ). 2. *see* ಪರಶೆ.

ಪರಸೇವೆ parasēvē, *s.* Serving another.

ಪರಸ್ಥಳ parasthāḷa, *s.* A strange place, foreign country.

ಪರಸ್ತ್ರೀ parastrī, *s.* The wife of another.

ಪರಸ್ಪರ paraspara, *adj.* Mutual, reciprocal. —ವೈರ mutual hatred. —ಸ್ನೇಹ mutual friendship.

ಪರಸ್ವ parasva, *s.* Another's property.

ಪರಸ್ವಾಧೀನ parasvādhina, *see* ಪರಾಧೀನ.

ಪರಹಿಂಸೆ parahimsè, *s.* Persecu-

ಪರಹಿತ parahita, *s.* Kindness to strangers, benevolence.

ಪರಳೊಪ್ಪ paraloppa, *adv.* Wholly, totally, fully.

ಪರಾ parā, *pref.* *implying* Supremacy. 2. liberation. 3. invested order. 4. pride. 5. excess. 6. encounter. 7. overcoming. 8. going. 9. destroying.

ಪರಾಂಬ್ಜುಖಿ parāṅṅmukha, *s.* An averted face.

ಪರಾಂನ parāṅṅna *s.* Living on others; food supplied by another.

↓ ಪರಾಂಬರಿಕೆ parāṅṅbarikè, *s.* Care, protection. 2. enquiry, investigation.

↓ ಪರಾಂಬರಿಪುನಿ parāṅṅbaripuni (ಪರಾಂಬರಿ), *v. a.* (To take care of, watch over, nurse.) 2. to investigate, consider.

ಪರಾಕ್ parākṇ, *see* ಪ್ರಾಕ್.

ಪರಾಕೆ parākè, *intj.* Attention! 2. calling attention while addressing a superior.

ಪರಾಕ್ರಮ parākrama, *s.* Power, valour. 2. exertion. —ದಾಯಿ, —ಶಾಲಿ a powerful man, hero.

ಪರಾಖತ್ parākhatṇ, *see* ಫರಾಖತ್.

ಪರಾಜಯ parājaya, *s.* Conquest, defeat.

ಪರಾಣ್ಜುಖಿ, parāṅṅmukha, *see* ಪರಾಂಬ್ಜುಖಿ.

ಪರಾತ್ಪರೆ parātpare, *s.* The Supreme Being, God.

ಪರಾಧೀನ parādhina, *s.* Possession by another, alienation. *adj.*

Dependant on, subject to another. —ಮಕ್ಕನಿ to alienate, as property.

ಪರಾನ್ನ parānna, *see* ಪರಾನ್ನ.

ಪರಾಪರವಸ್ತು parāparavastu, *see* ಪರಾಪರವೆ.

ಪರಾಭವ parābhava, *s.* The fortieth year of the Hindu cycle of sixty. 2. discomfiture. 3. destruction.

ಪರಾಬರಿ parābari, *see* ಪರಬಾರಿ.

ಪರಾಮರಿಕೆ, ಪರಾಮರ್ಶ parāmari-kè, parāmarśa, *see* ಪರಾಂಬರಿಕೆ.

ಪರಾಯಿ parāyi, *adj.* Strange, foreign. —ಜನ foreign people. —ವಸ್ತು another's things.

ಪರಾರಿ parāri, *see* ಫರಾರಿ.

ಪರಾರ್ಥ parārtha, *s.* The property of another. 2. another meaning. *adv.* On account of another.

ಪರಾಶ್ರಯ parāśraya, *s.* Taking refuge with another.

ಪರಿ pari, *s.* A path, way. 2. an opening, gap, a vacant space. ಮುಸೆರಿದ— a rabbit's path. —ಕಟ್ಟನಿ, —ನುಗ್ಗನಿ to repair, as a gap in a hedge. —ತೂಪಿನಿ to seek a way; to track the path. —ಪತ್ತುನಿ to go one's way; to escape. —ಪಾಡುನಿ to plant again where the previous plants have perished; to repair a hedge. —ಮಕ್ಕನಿ to take care. —ಮುತ್ತುನಿ, —ಮುರಿಯುನಿ a path to be out of repair.

ಪರಿ pari, *pref.* implying Ubi-

quity. 2. part, portion. 3. abandonment. 4. end, term. 5. sickness, infirmity. 6. stress. 7. separateness, distribution. 8. encircling. 9. depreciation, exposure of faults. 10. respect. 11. rejection, turning off or away. 12. ornament. 13. diffusion. 14. sign. 15. sorrow. 16. cessation; impediment. 17. truth. 18. an exclamation of pleasure or satisfaction.

ಪರಿಂಕಿಗಡ್ಡೆ pariṅkigaddè, *s.* The Telinga potato, *Arum campanulatum*.

ಪರಿಂಕುನಿ pariṅkuni, *see* ಪಂಕುನಿ.

ಪರಿಂಗೊಟ್ಟಿ pariṅgotṭè, *see* ಪಂಗೊಟ್ಟಿ.

ಪರಿಕಾಳಿ parikālè, *see* ಪರಕಳಿ.

ಪರಿಕೆ pariki, *see* ಪರ್ಕೆ.

ಪರಿಕೆ parikè, *see* ಪರಕೆ. 2. *see* ಪರಿಕೆ.

ಪರಿಖ್ಯಾತಿ parikhyāti, *see* ಪ್ರಖ್ಯಾತಿ.

ಪರಿಗ pariga, *s.* An iron club.

ಪರಿಚಯ, ಪರಿಚಯ, ಪರಿಚಿತಿ, ಪರಿಚಿತೆ paricāya, paricārya, paricīti, paricītè, *s.* Acquaintance, knowledge; intimacy.

ಪರಿಚಾರಕೆ paricārake, *s.* An attendant, servant.

ಪರಿಚ್ಛೇದನೆ paricchédanè, *s.* Division, section, as of a book. 2. circumcision.

ಪರಿಜನ parijana, *s.* Dependence. 2. retinue.

ಪರಿಜಿತಿ, ಪರಿಜಿತಿ pariṅjiti, pariṅjè, *see* ಪರಿಜಯ.

ಪರಿಣಾಮ, ಪರಿನೇಮ parināma, parinēma, *see* ಪರ್ನಾಮ.

ಪರಿತ್ಯಾಗ parityāga, *s.* Separation, abandonment.

ಪರಿಧಾವಿ paridhāvi, *s.* The forty-sixth year of the Hindu cycle of sixty.

ಪರಿನಾಮ parināma, *see* ಪರ್ನಾಮ.

ಪರಿಪಕ್ಷ paripaksha, *see* ಪರಪಕ್ಷ.

ಪರಿಸರ paripari, *adj.* Diverse, various.

ಪರಿಪಾಲನೆ paripālanē, *s.* Protection, care, fostering.

✓ಪರಿಪುನಿ paripuni (ಪರಿ), *v. a.* To tear, rend.

ಪರಿಪೂರ್ಣ paripūrṇa, *adj.* Complete, full.

ಪರಿಪೂರ್ತಿ paripūrṭi, *s.* Fulness, completion, satisfaction.

ಪರಿಬಂಧ paribandha, *s.* Relationship. —ದಾಯೆ a kinsman.

ಪರಿಭ್ರಮೆ paribhramē, *s.* Turning round, flurry.

ಪರಿಮಳ parimala, *s.* Fragrance, perfume. —ವಸ್ತು perfumery. —ನೀರಿ fragrant water.

ಪರಿಮಾಣ parimāṇa, *s.* Measure, amount, quantity.

ಪರಿಮಾಳ್ parimāly, *s.* An honorific title amongst Bants.

ಪರಿಮಿತ parimita, *adj.* Measured, meted. *s.* Estimate, value.

ಪರಿಮುಣ್ಣಿ parimuṇṇi, *s.* Country chilli.

ಪರಿಮುದಿ parimudi, *s.* Perishing.

▶ಪರಿಯ pariya, *adj.* Plenty, exceeding, much.

ಪರಿಯಂತರ pariyantara, *adv.* Till, until.

ಪರಿಯಾಟನೆ pariyātanē, *s.* Wandering, roaming; revolution. —ಮೆಳ್ಳುನಿ to wander, roam; to revolve.

ಪರಿಯಾಯ pariyāya, *s.* Order, arrangement. succession. 2. opportunity, occasion. 3. a grand festival once in two years at Uḍipi, celebrating the occasion of a Svāmi's succession to the management of Krishna's temple there.

✓ಪರಿಯುನಿ pariyuni (ಪರಿ), *v. n.* To run, flow. ✓2. to rend.

ಪರಿಯೊಳು pariyolu, *s.* A kind of fish.

ಪರಿವಾರ parivāra, *s.* Followers, retinue; army.

ಪರಿಶುದ್ಧ pariśuddha, *adj.* Sacred, holy, pure. —ದಾಯೆ, —ವಂತೆ, ಪರಿಶುಧ್ಧೆ a holy man. —ಮೆಳ್ಳುನಿ to sanctify.

ಪರಿಶುದ್ಧಾತ್ಮೆ pariśudhātme, *s.* The Holy Ghost, Holy Spirit.

ಪರಿಶೆ parišē, *see* ಪರಸೆ.

ಪರಿಶೋಧನೆ pariśōdhanē, *s.* Examination, investigation. 2. temptation. —ಮೆಳ್ಳುನಿ, ಪರಿಶೋಧನೆ to investigate; to tempt.

ಪರಿಶ್ರಮ pariśrama, *s.* Fatigue, difficulty, exhaustion. 2. practice, exercise.

ಪರಿಸಾನ parisāna, *s.* Death.

ಪರಿಹರಿಪುನಿ pariharipuni (ಪರಿಹರಿ), *v. a.* To forgive, absolve, pardon. 2. to clear, as a debt.

ಪರಿಹಾರ parihāra, *s.* Removal. 2. healing, relief. 3. absolution, pardon. —ಮಕ್ಕುನಿ to heal, relieve; to pardon, absolve; to propitiate, as an evil spirit, *etc.*

ಪರಿಹಾಸ, ಪರಿಹಾಸ್ಯ parihāsa, parihāsyā, *s.* Jeer, mocking, raillery, sport. —ಮಕ್ಕುನಿ to jeer; to sport.

ಪರೀಯ pariya, *see* ಪರಿಯ.

ಪರೀಕ್ಷೆ parīkshè, *s.* Trial, experiment, investigation, examination, test, discrimination. —ದಾಯಿ, ಪರೀಕ್ಷಕೆ an experimenter; examiner; a tempter. —ತೂಪಿನಿ, —ಮಕ್ಕುನಿ, ಪರೀಕ್ಷಿಸುನಿ to examine, test, try.

✓ ಪರು parū, *s.* The teeth, as of a beast, saw, file, *etc.* —ಕಣೆ a tooth-pick. —ಅಡೆವನಿ to set teeth on edge. —ಉದುರುನಿ, —ಕಡೆವನಿ the teeth to fall out. —ಉಪುನಿ to file the teeth of a saw. —ಕಡೆಪಿನಿ, —ಕಡೆಯುನಿ to gnash the teeth. —ವಾರುನಿ to furnish a saw, *etc.*, with teeth. —ಬರ್ಪಿನಿ to teeth.

ಪರುಕತ್ತಿ parukatti, *see* ಪರ್ಕತ್ತಿ.

ಪರುಕು paruku, *see* ಪರ್ಕು.

ಪರುವ paruva, *see* ಪರ್ವ.

✓ ಪರುವೆಲ್ paruvēl, *s.* Food, meal, as of a Pariah. 2. *see* ಪೀರುವೆಲ್.

ಪರುಶ, ಪರುಶು paruśa, paruśu, *see* ಪರಶು.

✓ ಪರೆ parē, *s.* ✓ A cataract or web on the eye. 2. *see* ಪಾರೆ.

ಪರೆಂಗಿ parengi, *s.* A Frank or Portuguese. 2. an European. *adj.* European; foreign. —ಪಲಕಾಯಿ ananas, pine-apple. —ಮುಟ್ಟಿ Spanish pepper, *Capsicum annuum*. —ರೋಗ syphilis. ಗಂಟೆ—, ಶೋಷಿ—, ನಾಯಿ—, ಪುಟ— are some of the different kinds of venereal diseases.

ಪರೆಂಗೆಲೆ parengēle, *s.* A syphilitic man. 2. *see* ಪರೆಂಜಿಲೆ.

ಪರೆಂಜಣ, ಪರೆಂಜಾಟೆ pareñcana, pareñcāṭa, *s.* Prattle. 2. twaddle.

✓ ಪರೆಂಜುನಿ pareñcuni (ಪರೆಂಜೆ), *v. n.* To prate, prattle. 2. to find fault with, censure.

ಪರೆಂಜಿಲೆ pareñcele, *s.* A prattler, tattler. 2. one given to fault-finding.

ಪರೆಂಜಿ, ಪರೆಂಜಿ pareñji, pareñji, *s.* A scaffold, temporary platform. —ಕಟ್ಟುನಿ to erect a scaffold.

✓ ಪರೆಲ್ parel, *s.* A grain of sand, grit, gravel; a bit of glass, *etc.* 2. a grain of corn, *etc.* —ಕಲ್ಲೆ a pebble. ಚಿಡಿಶ— small shot. —ಮಡ್ಡೆಲೆ a washerman-barber of low class.

ಪರೆಲುನಿ pareluni, *see* ಪರ್ಲುನಿ.

✓ ಪರೆಲ್ಲೆಂಣೆ pareldenṇè, *s.* Castor oil. ಪರೆಳ್ ಪarel, *see* ಪರೆಲ್.

ಪರೇಜಿ, ಪರೇಜು parēji, parēju, *adj.* Equal, corresponding with; *cf.* ಪರೆಂಜಿ.

✓ ಪರೇತೆ parētè, *s.* Crawling on hands and feet.

ಪರೇಶೆ parēšè, *see* ಪರೇಶೆ.

ಪರೊಡಿ parodi, s. Dissimulation, hypocrisy. 2. skill, craft, scheme. —ನಾರೆ a hypocrite. —ಮಳ್ಳುನಿ to simulate, pretend; to play tricks.

ಪರೋಪಕಾರ parōpakāra, s. Kindness to strangers, benevolence. ಪರೋಪಕಾರಿ a philanthropist.

ಪರ್ರಾಯೆ parrāye, s. A stranger, foreigner.

↓ ಪರ್ಕ್, ಪರ್ಕ್ಟ್ಟು, ಪರ್ಕ್ಟಿ, ಪರ್ಕ್ಟ್ಟಿ parky, parkatṭu, parkatè, parkat-tè, *adj.* Old, worn out, ragged. ಪರ್ಕ್ಡ್, ಪರ್ಕ್ಡೆ parkaḍu, parkaḍè, *adj.* Grinding or gnashing of teeth. —ತುಚ್ಚುನಿ to grind or gnash teeth.

↓ ಪರ್ಕ್ಡಿ, ಪರ್ಕ್ಡ್ಡಿ parkaḍi, parkaḍḍi, s. A tooth-pick.

ಪರ್ಕ್ತ್ತಿ, ಪರ್ಕ್ತ್ತೆ parkatti, parkat-tè, s. A scythe, sickle.

ಪರ್ಕಾವುನಿ parkāvuni (ಪರ್ಕಾ), *v. a.* To draw in, call in. 2. to confiscate. 3. *c. v. of* ಪರ್ಕಾನಿ.

↓ ಪರ್ಕಿ, ಪರ್ಕಿಸ್, ಪರ್ಕೆಲ್ parki, parkisy, parkely, *adj.* Destitute, wretched.

↓ ಪರ್ಕುನಿ parkuni, *see* ಪಂಕುನಿ. ಪರ್ಕೆ parkè, *see* ಪರಕೆ.

↓ ಪರ್ಕೆ parkè, s. Bedding. 2. sleep, rest. —ಪಡಿ the mat under a bed, *etc.*

ಪರ್ಕೊಟ್ಟಿ, ಪರ್ಕೊಟ್ಟು parkoṭè, parkoṭṭu, *see* ಪರ್ಕಟ್ಟು.

ಪರ್ಕೊಡೆಯುನಿ parkoḍeyuni (ಪರ್ಕೊಡೆ), *v. a.* To grin, gnash.

ಪರ್ಗಣೆ pargaṇè, *see* ಪರ್ಗಿ.

ಪರ್ಚಯ್, ಪರ್ಚಿತ parçarya, parçita, *see* ಪರಿಚಯ.

ಪರ್ಚಿ parji, *see* ಪರಿಂಚಿ.

ಪರ್ಣ parṇa, *see* ಪರ್ನ.

↓ ಪರ್ತಿ parti, s. Cotton, *Gossypium indicum.*

ಪರ್ತೆ partè, s. Sharpness, edge. *adj.* Sharp, quick, keen. —ಮಳ್ಳುನಿ to whet, sharpen.

↓ ಪರ್ತೆ, ಪರ್ತೆಲ್ partè, partely, s. A rent, tear, as in clothes, *etc.* *adj.* Torn, tattered, old.

↓ ಪರ್ತೆಲೆ partele, s. A man in rags. ಪರ್ದತ್ತಿ pardatti, *see* ಪರ್ಕತ್ತಿ.

ಪರ್ದಿ pardi, *see* ಪಲಿ.

ಪರ್ದಿ, ಪರ್ದಿ pardi, pardè, *see* ಪರಡಿ.

ಪರ್ದೆಶಿ pardēši, *see* ಪರದೇಶಿ.

ಪರ್ನ parṇa, s. A leaf. 2. a feather.

ಪರ್ನಶಾಲೆ parṇaśālè, s. A hut made of leaves, hermitage. 2. a booth. 3. a bower.

ಪರ್ನಾಮು parṇāma, s. Health, welfare. 2. prosperity. *adj.* Thriving, prosperous.

↓ ಪರ್ಪಾಟೆ parpāṭa, s. Drinking. ಪರ್ಪಾಟೆಕ parpāṭaka, s. The shrub *Mullugo cerviana.*

↓ ಪರ್ಪಾವುನಿ parpāvuni, *c. v. (of* ಪರ್ಪಿನಿ *or* ಪರ್ಪುನಿ) ↓ To cause to drink. ↓ 2. to have pulled out, cause to pluck or pull.

↓ ಪರ್ಪಿನಿ parpini (ಪರಿ), *v. a.* To drink, sip. 2. to take food, as a Pariah.

↓ ಪರ್ಪು parpu, *see* ಪರಪು.

↓ ಪರ್ಪುನಿ parpuni (ಪರಿ), *v. a.* To



pluck, pull out, as roots, grass, etc.; cf. ಪೊರ್ಪನಿ.

- ✓ ಪರ್ಪೆಲೆ parpele, s. A drunkard.
- ✓ ಪರ್ಪೆ parpa, s. A festival, feast, holiday.
- ಪರ್ಪಾವುನಿ parbāvuni, c. v. (of ಪರ್ಬುನಿ) To cause to spread, extend, diffuse.
- ಪರ್ಬು parbu, see ಪ್ರಭು.
- ✓ ಪರ್ಬುನಿ parbuni (ಪರ್ಬ್), v. n. To spread, multiply, diffuse; to flow.
- ಪರ್ಮನ parmana, see ಪರಮಾನ.
- ಪರ್ಮರಿ parmari, see ಪರ್ಮರಿ.
- ಪರ್ಮಾನ್ parmāny, s. A pole attached to a boat's sail.
- ಪರ್ಮಾಸ್ parmāsy, see ಪರಮಾಸ್.
- ಪರ್ಮಾಳೆ parmāḷe, s. The name of a hill.
- ಪರ್ಯಾ parya, see ಪರಿಯ.
- ಪರ್ಯಾಟಣೆ paryāṭaṇe, see ಪರಿಯಾಟಣೆ.
- ಪರ್ಯಾಯ paryāya, see ಪರಿಯಾಯ.
- ಪರ್ಯುನಿ paryuni, see ಪರಿಯುನಿ.
- ಪರ್ಲುನಿ parluni (ಪರ್ಲ್), v. n. To be washed, as a dam or reservoir. v. a. To cut sharply, as a knife.
- ✓ ಪರ್ವ parva, s. Awe, fear, reverence, respect, regard; cf. ಪರ.
- ಪರ್ವ parva, s. A knot, joint of a cane. 2. a name given to certain days in the lunar month, as the full and change of the moon. 3. division of a year, as the equinox, solstice, etc.; cf. ಪರ್ವ. 4. a

section, division, chapter. 5. stage or degree of ripeness in fruits. —ಕಾಲ a holy day.

- ಪರ್ವಂದ parvanda, adj. Honorary. —ಪಚ್ಚಡೆ a robe of honor.
- ಪರ್ವತ parvata, s. A mountain, hill.
- ಪರ್ವೆಲ್, ಪರ್ವೆಲಿ parvelu, parveli, s. A feast or meal among Pariahs. 2. see ಪರಿಯೊಳು.
- ಪರ್ಶೆ paršē, see ಪರಶೆ.
- ಪರ್ಳೆಪ್ಪು parleppu, see ಪರಳೊಪ್ಪು.
- ಪಲ pala, see ಫಲ.
- ಪಲಂಕೆನ palankena, adv. Early. 2. see ಪಣಕೆ.
- ಪಲಂಗ್ palangu, see ಪಲ್ಲಂಗ.
- ಪಲಂಬರ palambara, s. Fulness. 2. see ಪನಂಬರ.
- ಪಲಂಬರುನಿ palambaruni (ಪಲಂಬರ್), v. n. To be full. 2. see ಕಂಠಂಬರುನಿ.
- ✓ ಪಲಂಬುನಿ palambuni (ಪಲಂಬ್), v. a. To lament.
- ಪಲಟುನಿ palatuṇi (ಪಲಟಿ), v. n. To be altered, changed.
- ಪಲಪು palapu, s. A boundary, limit.
- ✓ ಪಲಯಿ palayi, s. A plank, board. —ವಾನ್ the Indian cod.
- ಪಲಯೆ palaye, s. An elder brother.
- ಪಲವು palavu, see ಫಲಾವು.
- ಪಲಾನ palāna, see ಫಲಾನೆ.
- ಪಲಾಯನ palāyana, s. Flight, retreat. —ಮೆಳ್ಳುನಿ to retreat, decamp.
- ✓ ಪಲಾಯಿ palāyi, see ಪಲಯಿ.

ಪಲಾಯೆ palāye, *see* ಪಲಯೆ.

ಪಲಾರ palāra, *see* ಫಲಾರ.

ಪಲಾಶ palāśa, *s.* The tree *Butea frondosa*.

ಪಲಿ pali, *s.* An elder sister.

ಪಲಿ pali, *see* ಪರಿ. 2. *see* ಪಳಿ.

✓ಪಲಿಕೆ palikè, *s.* A valley, declivity. 2. a pond, ditch.

ಪಲಿತ palita, *see* ಫಲಿತ.

ಪಲಿತ, ಪಲಿಪು palita, palipu, *s.* Effect, virtue, efficacy, as of a hand, medicine, *etc.* 2. durability, survivance

ಪಲಿಪುನಿ palipuni, *see* ಫಲಿಪುನಿ.

✓ಪಲು palu, *s.* Ripening, as of fruit. 2. *see* ಪಲಿಕೆ. *adj.* Half ripe.

ಪಲೆ pale, *see* ಪಲಯೆ.

✓ಪಲ್ಕುನಿ palkuni (ಪಲ್ಕೆ), *v. n.* To be very soft, as an over-ripe fruit. 2. to be pliant, flexible.

ಪಲೆಡಿ palgsedi, *see* ಪಸ್ಕಟ್ಟಿ.

ಪಲೆಡಿ palgēdi, *s.* A base, mean fellow.

ಪಲ್ಡಿ paldi, *see* ಪಲಿ.

ಪಲ್ನೀರ್ palnīr, *see* ಪನ್ನೀರ್.

ಪಲ್ಲ ಪಲ್ಲ, *see* ಪಲ್ಲ.

ಪಲ್ಲ palla, *s.* A small enclosure of wicker work for keeping cooked food during an entertainment. 2. *see* ಪಳ್ಳ.

ಪಲ್ಲಂಗ pallaṅga, *s.* A canopy over a couch or bedstead.

ಪಲ್ಲಕಿ pallaki, *s.* ಪಲ್ಲೆಂಕಿ.

ಪಲ್ಲಟ pallata, *adj.* Overwhelmed. 2. altered. 3. misplaced. —ೳ

ಪನಿ to be altered. —ಮಳ್ಳುನಿ to alter.

ಪಲ್ಲನ pallana, *s.* Rags. 2. patchwork of a garment. —ಪಾರಾವುನಿ to wear patched garments.

✓ಪಲ್ಲಯಿ pallayi, *s.* An earthen dish.

ಪಲ್ಲವ pallava, *s.* A sprout, shoot.

✓ಪಲ್ಲಾ pallā, *s.* A port. 2. ✓*see* ಪಲ್ಲೆ.

ಪಲ್ಲಾಡುನಿ pallāḍuni (ಪಲ್ಲಾಡೆ), *v. n.* To be unsteady.

✓ಪಲ್ಲಿ palli, *s.* A house lizard. 2. a fork. 3. a rake. —ಪತ್ತುನಿ to grasp one's hands in a children's game.

ಪಲ್ಲು pallu, *adj.* Stupid, simple. 2. timid, spiritless, wanting boldness; *cf.* ಚಲ್ಲೆ. 3. *see* ಫಿಲ್ಲು. —ಕುಡುಕೆ a mad or howling jackal. —ನರಮಾನಿ a weak fellow; a stupid man.

✓ಪಲ್ಲೆ pallè, *s.* The spleen. 2. the large bean of *Entada monastachya*; also —ಕಾಯಿ. ಮೊರಂಪುಡ — the knee-cap. —ದ ಪೈಮುಡಿ a bundle of the said beans. —ಬೂರು the creeper of *Entada monastachia*. —ಸೊಬ್ಬುನಿ to play with *Entada* seeds.

ಪಲ್ಲೆಂಕಿ palleṅki, *s.* A palankeen.

ಪಲ್ಲೆಕ್ಕಿರೋಗ pallekkiroga, *s.* Rickets.

ಪವನ್ pavanu, *s.* A gold coin equal to twenty shillings.

ಪವನ pavana, *s.* A sieve, strainer.

ಪವನ, ಪವಮಾನ pavana, pavamāna, *s.* Air, wind.

✓ ಪವಲ, ಪವಳ pavala, pavaḷa, *see* ಪಕಲ.

ಪವಿತ್ರ pavitra, *adj.* Clean, pure, purified. *s.* Sacrificial (*or* kuṣa) grass, *Poa cynosuroides*. 2. a ring of kuṣa grass put on the fourth finger by a Brahman while performing a ceremony.

ಪವುಂಚಿ pavuñci, *s.* A bracelet of gold beads.

ಪವುಂಜಿ pavuñji, *s.* The Dasara festival.

ಪವುಂಜಿಗಾರೆ pavuñjigāre, *s.* A fop, dandiprat; a vain *or* proud man.

ಪವುಜಿ pavuñji, *see* ಫವಜಿ.

ಪವೊಲಿ pavoli, *see* ಪಾವೊಲಿ.

ಪಶಪಶ paśapaśa, *see* ಪಚಪಚ.

ಪಶು paśu, *s.* An animal in general. 2. a beast. 3. horned cattle.

✓ ಪಶಿ paśe, *see* ಪನೆ.

ಪಶ್ಚಾತಾಪ, ಪಶ್ಚಾತ್ತಾಪ paścātāpa, paścāttāpa, *s.* Contrition, repentance, remorse, sorrow. 2. pity, compassion. —ಅಪಿನಿ to be penitent. —ಪಡೆಪೊಣನಿ, —ಮಳ್ಪನಿ to repent.

✓ ಪಸಂಬೆ, ಪಸಂಬೆ pasumbè, pasambè, *s.* A sack *or* bag made of coir.

ಪಸಂಗರಿ pasaṅgari, *s.* A kind of condiment.

✓ ಪಸಂತ, ಪಸಂದ್ pasantu, pasandū, *adj.* Comely, handsome, well, pleasing, nice.

ಪಸಂತ್ರ, ಪಸಂದ್ರ pasantra, pasandra, *s.* Vicinity, neighbourhood, environ.

ಪಸಕ್ಕು pasakka, *see* ಪಚಕ್ಕು.

ಪಸರಿಯುನಿ pasariyuni, *see* ಪಸೆರುನಿ.

ಪಸಲ್ pasalu, *s.* The share of a fisherman.

ಪಸಲಿ pasali, *see* ಫಸಲಿ.

ಪಸಾಡಿ pasāḍi, *see* ಪಾಸಾಡಿ.

ಪಸಾದ್ pasādū, *s.* Transpiring, becoming public.

ಪಸಾರ್ pasāru, *see* ಪಸ್ಸರ್.

ಪಸಾರಿ pasāri, *s.* A druggist.

✓ ಪಸಿ pasi, *s.* A boy. 2. a child.

✗ ಪಸಿಂಕರ paṣiṅkara, *s.* Dampness, wetness. 2. yielding, softness.

✓ ಪಸಿಗೆಟ್ಟೆ, ಪಸಿಗಿಟ್ಟೆ paṣigeṭṭi, paṣigeṭṭè, *see* ಪಸ್ಕಟ್ಟೆ.

ಪಸು pasu, *see* ಪನಿ.

✓ ಪಸೆ paśe, *s.* ✓ Moisture, wetness, dampness. 2. greasiness, oiliness. 3. essence, substance, strength. ನೀರ್ವ—dampness. ನೆಯಿತ—greasiness of ghee. ಪಸಿರೆವ—the strength of tobacco.

✓ ಪಸೆರುನಿ paśeruni (ಪಸೆರ್), *v. n.* & *a.* To extend, diffuse, spread.

ಪಸ್ಕು pasku, *s.* Collection, fee. —ಎತ್ತುನಿ to collect a fee.

ಪಸ್ಕಟ್ಟೆ, ಪಸ್ಕೆಟ್ಟೆ paṣkaṭṭi, paṣkeṭṭi, *s.* Turf, sod, sward, removed from the earth for covering a wall, *etc.*, with it.

ಪಸ್ಕಾರ್ paṣkāru, *see* ಪಚಾರ್.

ಪಸ್ಕಿ paski, *s.* Punishing a boy

by making him to stand and sit alternately with both ears seized by his fingers cross-armed.

ಪಸ್ಕುತ್ತೆ paskutta, *s.* Sickliness.  
—ದಾಯೆ a sickly man, invalid.

ಪಸ್ಕೆಡಿ paskedi, *see* ಪಸ್ಕಟ್ಟಿ.

✓ ಪಸ್ಪು paspu, *adj.* Clear. 2. wet;  
*cf.* ಪಸೆ. 3. *see* ಪವ್ಪು.

ಪಸ್ಸರ್ passaru, *s.* Clipping, cutting asunder. 2. killing, murdering.

ಪಸ್ಸುನಿ passuni, *see* ಪತ್ತುನಿ.

ಪಳಂಕ್, ಪಳಂಗ್ palaṅku, palaṅgu,  
*see* ಪಲ್ಲಂಗ.

ಪಳಂಕೆನ palaṅkena, *see* ಪಲಂಕೆನ.

ಪಳಂತಿಗೆ palantigē, *s.* Declivity.

ಪಳದ್ಯೆ paladya, *s.* Sauce or pepper-water with or without vegetables.

ಪಳಪಳ palapaḷa, *s.* The rippling noise of water. *adv.*, *see* ಫಳಫಳ.

ಪಳಾನೆ palāṇē, *see* ಫಲಾನೆ.

ಪಳಿ pali, *s.* A long rice-field. 2. *see* ಪಲಿ.

ಪಳಿಕೆ palikē, *see* ಪಲಿಕೆ.

✓ ಪಳಿಂಕುನಿ paleṅkuni (ಪಳಿಂಕ್), *v. a.*  
To upset, overturn.

✓ ಪಳ್ಳುನಿ paḷkuni, *see* ಪಲ್ಕುನಿ.

✓ ಪಳ್ಳು palla, *s.* A shallow stream, pond, ditch. 2. a hollow, low spot. 3. a hole, pit. —ರೆಂಜುನಿ to roll in a pond; to fill up a hollow.

✓ ಪಳ್ಳಿ palli, *s.* A mosque. 2. *see* ಪಳ್ಳಿ.

ಪಳ್ಳು pallu, *see* ಪಲ್ಲು.

ಪಳ್ಳೆ pallē, *see* ಪಲ್ಲೆ.

✓ ಪಳ್ಳೆನ pallēna, *s.* ✓ Light, shine. 2. *see* ಪಣಕೆ. —ಆಪಿನಿ to become light; to shine.

ಪಕ್ಷ paksha, *s.* The dark or bright half of the lunar month. 2. a side, flank. 3. a party. 4. partiality. 5. an argument; a position advanced or to be maintained. —ದಾಯೆ a partisan, adherent. —ಪಾತ, ಪರ— partiality. —ಪಾತಿ a partial person. —ರಾವು, —ವಾತ paralysis. —ವಾತದಾಯೆ a paralytic. ಕೃಷ್ಣ— the dark lunar fortnight. ಶುಕ್ಲ— the bright lunar fortnight. ಪಕ್ಷೆಗು ಫೀಪಿನಿ, ಪಕ್ಷೆಗು ಲೇರುನಿ to take a side.

ಪಕ್ಷವಾತ, ಪಕ್ಷವಾಯು pakshavāta, pakshavāyu, *s.* Paralysis.

ಪಕ್ಷಾಂತರ pakshāntara, *s.* Another side or part. 2. the opinion of a party.

ಪಕ್ಷಿ pakshi, *see* ಪಕ್ಕಿ.

ಪಕ್ಷಿವಾಲ್ pakshivāḷu, *see* ಪಕ್ಷದಾಯೆ under ಪಕ್ಷ.

ಪಾಂಕ್ pāṅku, *s.* A kind of musical instrument.

ಪಾಂಕ pāṅka, *see* ಪಂಕ.

✓ ಪಾಂಗಳ pāṅgala, *s.* A portion, share. —ಹಾಕುನಿ to divide; to mark.

ಪಾಂಗಿತನ, ಪಾಂಗಿದನ, ಪಾಂಗಿದಾನ pāṅgitana, pāṅgidana, pāṅgidāna, *s.* Scorn, mockery, jeering, despising.

ಪಾಂಗಿಯಾವುನಿ pāngiyāvuni, *c. v.*  
(of ಪಾಂಗಿಯುನಿ) To despise, jeer,  
mock.

ಪಾಂಗಿಯುನಿ, ಪಾಂಗ್ಯುನಿ pāngiyuni,  
pāngyuni (ಪಾಂಗಿ), *v. n.* To be  
despised, jeered, mocked.

ಪಾಂಗೀಲ pāngīla, *adj.* Precious.

ಪಾಂಗು pāngu, *s.* Sickness. 2. a  
share. 3. proportion.

ಪಾಂಚಾಲೆರ್ ಪಾಂಚಾಲೆರ್, *see* ಪಂಚಾಲೆರ್.

ಪಾಂಜ ಪಾಂಜಾ, *adj.* Oblique, slop-  
ing.

ಪಾಂಜರ, ಪಾಂಜಾರ ಪಾಂಜಾರಾ, ಪಾಂಜಿ-  
ರಾ, *s.* A den, cave, cavern. 2.  
a cage.

ಪಾಂಟ್, ಪಾಂಟು pāntu, pāntu, *s.*  
Fatigue, weariness. —ಕಟ್ಟುನಿ  
to get weary.

ಪಾಂಟೆ ಪಾಂಟೆ, *s.* A spool. [man.]

ಪಾಂಟೆ ಪಾಂಟೆ, *s.* A stiff, stunted

ಪಾಂಟಿಲ ಪಾಂಟಿಲಾ, *s.* Stiffness;  
stuntedness.

ಪಾಂಡ ಪಾಂಡಾ, *see* ಪಾಂಡಿ.

ಪಾಂಡರ ಪಾಂಡಾರಾ, *s.* Pale or  
yellowish white.

ಪಾಂಡವಬಜ್ಜೆಯಿ ಪಾಂಡವಾ ಬಾಜ್ಜೆ, *s.*  
A large kind of areca nut.

ಪಾಂಡವು, ಪಾಂಡವೆ ಪಾಂಡವು, ಪಾಂಡಾ-  
ವು, *s.* A pigeon, dove.

ಪಾಂಡವೆರ್ ಪಾಂಡಾವೆರ್, *s.* The five  
Pāṇḍu princes.

ಪಾಂಡಿ ಪಾಂಡಿ, *s.* A country in  
the south of India, compre-  
hending part of the modern  
Tamil provinces. —ತುಂಡು,  
—ಮುಂಡು a male's garment  
manufactured there. —ಮರ,  
*see* ಪಾಂಡಿಲೆ.

ಪಾಂಡಿಲ್, ಪಾಂಡೆಲ್ pāṇḍilu, pāṇ-  
delu, *s.* A kind of tree; *cf.*  
ಪಾಂಜೀಲ್. —ಕೆಲಿ large ears.

ಪಾಂಡು ಪಾಂಡು, *s.* The father of  
the five Pāṇḍu princes and  
sovereign of ancient Delhi.  
*adj.* Pale, yellowish white,  
piebald. —ಪಿತ್ತ liver complaint.  
—ರೋಗ the white leprosy.

ಪಾಂಡ್ಯ ಪಾಂಡ್ಯಾ, *see* ಪಾಂಡಿ.

ಪಾಂಣೆರೆ ಪಾಂಣೆರೆ, *see* ಪಾಂಡೆರೆ *under*  
ಪಾಂಡುನಿ.

ಪಾಂತ ಪಾಂತಾ, *adj.* Linear, regu-  
lar, methodical.

ಪಾಂತುನಿ ಪಾಂತುನಿ (ಪಾಂತಿ), *v. n.* To  
be eager, impatient. 2. to  
vie, compete. ಪಾಂತಪಾಂತಿದ  
eagerly, ardently. ಪಾಂತಪಾಂತಿ  
ದ ಸಿಪ್ಪನಿ to purchase eagerly.

ಪಾಂತೆ ಪಾಂತೆ, *s.* A butterfly.

ಪಾಂದವ, ಪಾಂದವು ಪಾಂದವಾ, ಪಾಂ-  
ದವು, *s.* A thin strip of a  
cocoanut branch or of other  
fibrous trees, generally used  
as a band or tie. —ದ ಬಳ್ಳಿ a  
string or cord made of such  
strips.

ಪಾಂದಿಲ್, ಪಾಂದೆಲ್ pāṇḍilu, pān-  
delu, *s.* A kind of bush.

ಪಾಂಪು ಪಾಂಪು, *see* ಪಾಪ.

ಪಾಂಬೊಲ್ ಪಾಂಬೊಲು, *s.* A kind of  
flat, long fish. *adj.* Long,  
slender. —ಕೇಲಿ a rat-snake.

ಪಾಕ್ ಪಾಕ್, *adv.* Once a day.  
—ಮೂರುನಿ to cut once; to tap,  
as a palm-tree.

ಪಾಕ ಪಾಕಾ, *adj.* Some, several,

a few. —ಜನ a few persons.  
—ಸಮಯ some time.

ಪಾಕ pāka, s. Maturity, the state of being boiled or ripened. —ಆಪಿನ to be fully ripe; to be properly prepared, as food, etc. —ಮಕ್ಕನಿ to cook, boil.

ಪಾಕು pāku, see ಪಾಕ.

↓ಪಾಕುಟ್ಟಿ pākutti, s. A knife for cutting betel-nuts.

↓ಪಾಗರ, ಪಾಗಾರ pāgara, pāgāra, s. An inclosure, fence; a rampart.

ಪಾಗೆ pāgē, s. A kind of tree.

ಪಾಚೆ pāca, s. The lungs of fish.  
2. the skin of the leg.

ಪಾಚೆ ಪಾಚಿ, s. A sponge. 2. see ಪಾಚ.

ಪಾಚೆಗೆ, ಪಾಚು pācigē, pācu, s. A kind of pill.

ಪಾಚಿಲ್, ಪಾಚಿಲೆ pācily, pācile, s. A bivalve shell, *Mythilus*.

ಪಾಚೆ ಪಾಚೆ, see ಪಾಚ. 2. see ಪಾರೆ.

ಪಾಞ್ಜಾಯೆ, ಪಾಜಾವು pāñcāye, pāñjavu, s. A pasha, sovereign, ruler. —ಅರಸನ royalty of a pasha.

ಪಾಜೆ ಪಾಜಿ, s. A servant, menial. ಕಾಜಿ ಘೋಡು ಪಾಜಿ ಅವೆ even a Kāzi may become a menial; misfortune may reduce a great man to obscurity.

↓ಪಾಜೆ, ಪಾಜೆಯಿ pājē, pājeyi, s. Algae, lichen. —ಸತ್ತುನಿ algae to grow.

ಪಾಜೆಯಿ, ಪಾಜೀವು pājeyi, pājēvu, s. The tree *Ficus conglomerata*; also ಗರ್ಗನಿ ತಪ್ಪು.

ಪಾಟ್ ಪಾಟ, see ಪಾಡ.

ಪಾಟ ಪಾಟ, see ಪಾಕ.

ಪಾಟಲ pātala, s. Pale red, rose colour. 2. the trumpet flower plant; also ಪಾಟಲಿ. —ಘಾ the trumpet flower.

ಪಾಟಾಳಿ pātāli, s. The manager or warden of a temple.

ಪಾಟಿ ಪಾಟಿ, s. A gang of workmen, particularly working on roads. 2. road-work; also ಪಾಟಿವ ಬೇಲೆ. 3. a party, set of people.

ಪಾಠ ಪಾಠ, s. A lesson, task. 2. reading. —ಪಾಲೆ a school. —ಕಲ್ಪನಿ to commit to memory. —ಕೊರ್ಪಿನಿ to deliver a lesson. —ಮಕ್ಕನಿ to learn or commit to memory, as a lesson; to practise, do frequently; to contract a habit.

↓ಪಾಡ್ ಪಾಡು, s. Likeness, similarity, mode, form, order.

✓ಪಾಡ ಪಾಡ, s. ✓An oil vessel. 2. a liquid measure equal to about one maund.

↓ಪಾಡಗ ಪಾಡಗ, s. An anklet.

ಪಾಡಲ್ ಪಾಡಲು, see ಪಡಿಲ್.

ಪಾಡಾರಿ ಪಾಡಾರಿ, adj. Destitute, poor. 2. extravagant, reckless, ruinous.

ಪಾಡಾವಳಿ ಪಾಡಾವಲಿ, see ತಿಪಲೆ.

ಪಾಡಾವುನಿ ಪಾಡಾವುನಿ, c. v. (of ಪಾಡುನಿ) To cause to throw, place, put.

ಪಾಡಿ ಪಾಡಿ, s. An under-wood, small forest; also ಪಾಡಿ.

- ಪಾಡುಗ pāḍuga, *see* ಪಾಡಗ.
- ಪಾಡುಣಿಯೆರೆ pāḍuṇiyerē, *see under* ಪಾಡುನ.
- ಪಾಡುನಿ pāḍuni (ಪಾಡ), *v. a.* To throw, cast, fling; to discharge, as a missile weapon or fire-arm. 2. to place, put. 3. to put on, dress. 4. to pour. ಅಂಗ- to put on a coat. ಗುಂಡು- to shoot. ಪದರ್- to name. ಕಡ್ಡೆ- to pour into a pot. ಗುಣಿ- to throw into a well. ಪೆಟ್ಟಿಗೆ- to put into a box. ಪಾಡಿ thrown, discharged; worn; poured. ಪಂಡಿ ಜೇಲಿ ಪಾಡಿ ನುಪ್ಪು *lit.* the task set and the food doled out; slavery which exacts the largest quantity of labour for the least pay. ಪಾಡುಣಿಯೆರೆ, ಪಾಡ್ಲೆರೆ, ಪಾಂಜೆರೆ *lit.* put for eating; any thing serving as sauce or pepper-water.
- ಪಾಡೆನಾಯಿ pāḍenāyi, *see* ಪಡೆನಾಯಿ.
- ಪಾಡೊಣುನಿ pāḍoṇuni, *refl. v.* (of ಪಾಡುನ) To wear, dress; to put on a mask.
- ಪಾಡ್ಲೆರೆ pāḍlerē, *see under* ಪಾಡುನ.
- ಪಾಡ್ಲೆನ ಪāḍḍana, *s.* A legendary account of the demons and heroes of the Tulu country in verse. ಜುಮಾದಿ- the tale of the demon Jumādi. -ಪಢ್ವಿನಿ to recite such verses.
- ಪಾಡ್ಯ ಪāḍya, *s.* The first lunar day of either fortnight.
- ಪಾಡ್ರುನಿ pāḍruni, *see* ಪಾಡುನ.

- ಪಾಣಿ pāṇi, *s.* The hand. -ಸ್ರವಣ a marriage.
- ಪಾಣಿ ಪāṇi, *s.* A large water-pot.
- ಪಾಣಿನಿ pāṇini, *s.* A celebrated Sanskrit grammarian.
- ಪಾಣೆ pāṇē, *s.* A large earthen pot.
- ಪಾಣ್ಣೆರೆ pāṇṇerē, *see under* ಪಾಡುನ.
- ಪಾತ, ಪಾತನ pāta, pātana, *see* ಪತನ.
- ಪಾತಕ, ಪಾತಗ pātaka, pātaga, *s.* Sin, crime. ಪಾತಕಿ, ಪಾತಕೆ, ಪಾತನಿ a sinner.
- ಪಾತಾಳ pātāḷa, *s.* The infernal regions, hell. -ಗರುಡ, -ಗರುಡೆ a drag to catch things under water; *cf.* ಗರುಡಪಾತಾಳ *under* ಗರುಡ. -ಗುಲಿಗ a demon so called. -ಸ್ರವಣ an eclipse below the horizon. -ಚೈರವೆ a demon so called.
- ಪಾತಿ pāti, *s.* A small boat. 2. a trough or bathing tub. 3. a spout, drain, sluice, tube. 4. a nursery for plants.
- ಪಾತಿತ್ಯ pātitya, *s.* A lapse, fall. 2. loss of caste.
- ಪಾತಿರಿ pātiri, *s.* A priest. 2. a demon priest.
- ಪಾತಿವ್ರತ್ಯ pātivrātya, *s.* Chastity.
- ಪಾತು pātu, *adj.* Bent. -ಘೋಷಿನಿ to bend, be curved.
- ಪಾತುನಿ pātuni, *see* ಪಾಪಾವನಿ.
- ಪಾತೆರೆ pātera, *s.* A word, speech, saying. 2. language. 3. a promise. -ಕೊಪ್ಪಿನಿ to promise.

ಯಿಂಕ್ ಬಂಜಿ ಪಾತೆರ ಉಂಡು I have something to say.

ಪಾತೆರಾವುನಿ, ಪಾತೆರ್ಪಾವುನಿ pāterāvuni, pāterpāvuni, *c. v.* (of ಪಾತೆರುನಿ) To cause to speak. 2. to make reproach.

ಪಾತೆರಿ pāteri, *see* ಪಾತೆರಿ.

ಪಾತೆರುನಿ pāteruni (ಪಾತೆರಿ), *v. n.* To speak, say, converse, talk. *v. a.* To reproach, scold, abuse.

ಪಾತ್ರ pātra, *adj.* Worthy, fit, suitable. *s.* Worth.

ಪಾತ್ರ, ಪಾತ್ರೈ pātra, pātrē, *s.* A vessel in general; a plate, cup, jar. —ತುರೆ a round kind of water-gourd.

ಪಾತ್ರಿ pātri, *see* ಪಾತೆರಿ.

ಪಾದ pāda, *s.* A foot. 2. the foot *or* line of a stanza. —ತೀರ್ಥ water in which a spiritual guide has washed his feet; a foot-bath. —ಪೀಠ a foot-stool. —ಘಟಿ worshipping the feet, as of a guru. —ರಕ್ಕೆ a sandal, shoe. —ಸೇವೆ prostration; personal service.

ಪಾದಟ್ಟಿಗೆ pādattigē, *s.* The pedestal of a column.

ಪಾದರಸ pādarasa, *s.* Quicksilver, mercury.

✓ ಪಾದರಿ pādari, *s.* The tree *Bignonia chelonoides*. 2. *see* ಪಾದ್ರಿ.

ಪಾದಾಟಿಗೆ pādātigē, *see* ಪಾದಟ್ಟಿಗೆ.

ಪಾದಾರ pādāra, *s.* A pair.

ಪಾದುಕೆ, ಪಾದುಗೆ pādukē, pādugē, *s.* Wooden sandals.

✓ ಪಾದೆ pādē, *s.* A rock. —ಘಾ a flower growing on rocks. —ಮುಳ್ಳು *Polycorpaea corymbosa*; *cf.* ಅಟಾರ.

ಪಾದ್ಯ pādya, *s.* Water for washing the feet.

ಪಾದ್ರಿ, ಪಾದ್ರೈ pādri, pādrē, *s.* An European clergyman. 2. a Christian missionary, minister.

ಪಾನ್ ಪಾನ್ಯ, *s.* A page.

ಪಾನ pāna, *s.* Drinking. ಮದ್ಯ- drinking spirituous liquors.

ಪಾನಕ pānaka, *s.* The cooling drink made from jaggory, pepper, and water mixed together, lemonade. —ಘಟಿ offering such a drink to a deity.

ಪಾನಪಾತ್ರ pānapātra, *s.* A drinking vessel, cup.

ಪಾನಸ್, ಪಾನಾಸ್ pānaṣu, pānāṣu, *s.* A lantern.

ಪಾನಿ pāni, *s.* Water.

✓ ಪಾನೆ pānē, *s.* A kind of brass vessel. ಬಲಿತ— a vessel made of palmyra leaves. —ಪತ್ತುನಿ to make a small basket of leaves.

ಪಾನ್ಯ pānya, *see* ಪಾನಕ.

ಪಾಪ pāpa, *s.* Sin, fault, transgression, iniquity, crime, guilt, wickedness, evil. 2. pity. *adj.* Vile, mischievous. 2. pitiable. ಅಯ್ಯೋ— alas! what a sin! what a pity! —ಕರ್ಮ a wicked act. —ಸೂಂ a



depraved nature. —ಸಂಕೀರ್ತನೆ,  
—ದರಿಕೆ confession of sin. —ನಾ  
ಶನ, —ಹರಣ —ಪರಿಹಾರ pardon,  
atonement of sin, absolution  
from sin. —ಸಂಕಡ distress  
occasioned by sin. —ಪುಣ್ಯ  
vice and virtue. —ಕಟ್ಟುನಿ to  
commit evil; to incur guilt.  
—ತಟ್ಟುಣುನಿ to be hardened in  
sin. —ಮಳ್ಳುನಿ to sin.

√ಪಾಪಬೆ ಪāpatē, s. The parting  
of the hair on a female's  
forehead.

ಪಾಪತು ಪāpatu, see ಪಾಪೊತ್ತು.

ಪಾಪರಿ ಪāpari, s. Pauperism, des-  
titution. 2. a pauper. *adj.*

Insolvent. [pers.

ಪಾಪಸ್ ಪāpasu, s. Shoes, slip-

ಪಾಪವುನಿ ಪāpavuni, see ಪಾಪಾವುನಿ.

ಪಾಪರಿಗೆ ಪāparigē, s. Insolvency.

ಪಾಪಾತ್ಮೆ ಪāpātme, s. A sinner,  
criminal.

ಪಾಪಾವು ಪāpāvu, *adj.* Bent.

ಪಾಪಾವುನಿ ಪāpāvuni (ಪಾಪಾ), *v. a.*

To bow, bend. *v. n.* To be  
sufficient, enough.

ಪಾಪಾಸ್ ಪāpāsu, see ಪಾಪಸ್.

ಪಾಪಿ, ಪಾಪಿಷ್ಟೆ ಪāpi, pāpishṭe, s.

A sinner. 2. a destitute man.

ಪಾಪು ಪāpu, s. A small bridge;

a stone *or* log of wood, *etc.*,  
serving for a bridge.

ಪಾಪು ಪāpu, *adj.* Enough.

√ಪಾಪೆ ಪāpē, s. An image, statue,  
puppet, doll. *adj.* Bent, in-  
clined. —ಮರ a bent tree.

—ದೀಪಿನಿ, —ಪಾಡುನಿ to offer a re-

presentation of one's self as  
a thank-offering to a deity.

ಪಾಪೊತ್ತು ಪāpottu, *adj.* Suffering  
innocently. —ನರವಾನಿ an in-  
nocent sufferer.

ಪಾಮುಚ್ ಪāmaṅṅu, s. A small  
wooden bridge.

ಪಾಮುಚ್ಚ ಪāmaṅṅa, s. A kind of  
scab.

√ಪಾಮುಜಿ, ಪಾಮುಜು ಪāmaḷi, pāmaḷu,  
s. Moss. 2. a green substance  
floating on stagnant water.  
—ಸತ್ತುನಿ to become mossy.

ಪಾಮರ ಪāmara, *adj.* Ignorant,  
stupid, foolish. 2. wicked,  
vile, base, rude. —ಜನ low,  
ignorant people. —ತನ igno-  
rance, rudeness.

ಪಾಮರಿ ಪāmari, *adj.* Vile. 2. scab-  
by. —ರೋಗ scabbiness; itch,  
eczema.

√ಪಾಯ ಪāya, s. Foundation. 2.  
gain, profit; *cf.* ಪಾಯಿದ. —ತೂ  
ಪಿನಿ to look to one's own  
advantage. —ತೋಡುನಿ, —ದೆಪ್ಪುನಿ  
to dig a foundation. —ಪಾಡುನಿ  
to lay a foundation. —ಮಳ್ಳು  
ನಿ to gain.

√ಪಾಯ ಪāya, s. Coming into ex-  
istence, *or* being delivered  
of a child, as among Pariahs,  
*etc.* 2. see ಪಯ. —ಆಪಿನಿ, ಪಾಯಾ  
ಪಿನಿ to be born, delivered of  
a child.

ಪಾಯಸ ಪāyasa, s. A preparation  
consisting of rice, milk, and  
sugar. [ಪಾಯ.

ಪಾಯಾಪಿನಿ ಪāyāpini, see *under*

ಪಾಯಾವುನಿ pāyāvuni, *c. v.* (*of* ಪಾಯುನಿ) To ripple, agitate the surface of water.

✓ಪಾಯಿ pāyi, *s.* A sail. 2. a mat. 3. *see* ಪಾಯ. —ಕಟ್ಟುನಿ, —ಮಡಿಪುನಿ to take the sails in; to de-camp, run away. —ಕೊರ್ಪಿನಿ, —ಪಾಡುನಿ, —ಬುದ್ಧಿನಿ to set sail.

ಪಾಯಿಕಾನೆ, ಪಾಯಿಖಾನೆ pāyikhāṇē, pāyikhāṇē, *s.* A privy.

ಪಾಯಿದ, ಪಾಯಿದೆ pāyida, pāyide, *s.* Profit, advantage, gain. 2. ready money.

ಪಾಯಿದಳ pāyidaḷa, *s.* Infantry.

ಪಾಯಿನಾಳಿ pāyināḷi, *see* ಪಯಿಣಾಲಿ.

ಪಾಯಿಲ್‌ಮಾನೆ pāyilumāṇē, *see* ಪೈಲ್‌ಮಾನೆ.

ಪಾಯಿಸ್ pāyisu, *adj.* Public, published, known. 2. *see* ಪಾಯಸ. 3. *see* ಪೈಸ್. —ಮಕ್ಕುನಿ to publish, advertise, notify, make known.

ಪಾಯಿಸ ಪāyisa, *see* ಪಾಯಸ.

ಪಾಯುನಿ pāyuni (ಪಾಯು), *v. n.* To ripple, be agitated, as the surface of water. ✓ 2. to be diffused, as molten metal, *etc.*, in a mould.

ಪಾಯೆಕ್ಕೆಲ್ pāyekkelu, *see* ಪಯಕೆಲ್.

ಪಾಯೆಸ್ pāyesu, *see* ಪೈಸ್.

ಪಾಯ್ಯನ ಪāyana, *see* ಪಯ್ಯನ.

ಪಾರ್ pārū, *s.* An islet.

ಪಾರ್ pārū, *s.* The opposite bank of a river. 2. end, extremity. —ಆಪಿನಿ to pass, ford, cross over; to get through *or* over a difficulty.

—ಮಕ್ಕುನಿ to make pass *or* cross over; to deliver from a difficulty.

ಪಾರ್‌ಪೋಪಿನಿ pārūpōpini, *see* ಪಾರುನಿ.

✓ಪಾರ pārā, *s.* Guard, custody, keeping. —ಕಾಪುನಿ, —ಮಕ್ಕುನಿ to guard. —ಕುಕ್ಕುನಿ to guard, watch. —ದೀಪಿನಿ, —ಪಾಡುನಿ to place a guard. —ದಾಯೆ a sentry, guard. ಪಾರೊಡು ದೀಪಿನಿ to put in a lockup.

✓ಪಾರ pārā, *s.* Brooding, hatching, incubation. ಪಾರೊಡು ಕುಕ್ಕುನಿ to brood, sit on eggs. ಪಾರೊಡು ದೀಪಿನಿ to place the eggs for brooding *or* incubation. ಪಾರೊಡು ಬರ್ಪಿನಿ to prepare to sit on eggs after a fowl has finished laying them.

ಪಾರಂಪರೆ, ಪಾರಂಪರ್ಯ ಪāramparē, pāramparya, *s.* Continuous order *or* succession. 2. tradition.

ಪಾರಜಾತ ಪārajāta, *see* ಪರಿಜಾತ.

ಪಾರದಾಯೆ pāradāye, *s.* A guard, sentry, *or* watchman.

ಪಾರವಾರ್ಥಿಕ ಪāramārthika, *s.* One intent upon another world. *adj.* Real, true, sincere.

✓ಪಾರಾಟ ಪārāṭa, *s.* Running, a race.

ಪಾರಾಯಣ ಪārāyaṇa, *s.* Reading from a sacred book the lesson for the day.

✓ಪಾರಾವುನಿ pārāvuni, *c. v.* (*of* ಪಾರುನಿ) To cause to run; to drive.

ಪಾರಿ pāri, s. A milk pot. 2. water. 3. see ಪಾಲಿ.

ಪಾರಿಗೆ pārigē, see ಪಾರಾಟ.

ಪಾರಿಜಾತ pārijāta, s. One of the trees of paradise, *Nyctanthes arbor tristis*. 2. the tree yielding every wish.

ಪಾರಿಶ pāriśa, see ಪಾರ್ಶಿ.

ಪಾರು pāru, see ಪಾರ. 2. see ಪಾರ.

ಪಾರುನಿ pāruni (ಪಾರಿ), v. n. To run. 2. to fly. 3. to escape. ಜೀವ- to expire. ಪಾರುನಾಯೆ, see ಪಾರಿಲೆ. [rain.

ಪಾರುಪಣಿ pārupaṇi, s. A drizzling  
ಪಾರುಪತ್ಯ ಪārupatya, s. Management, superintendence. —ನಾರೆ a manager, superintendent.

ಪಾರುಳು pāruḷu, see ಪಾರೊಳು. 2. see ಫೋರ್ಲು.

ಪಾರೆ pāre, s. The hip, haunch. 2. the shoulder. 3. the scomber, a kind of fish; also ಪಾರಿವಾನ್. 4. see ಪಾರ. 5. see ಫೋರ್ವೆಲ್. —ಜಾರುನ the hip or shoulder to be dislocated.

ಪಾರೆಂಗಿ pāreṅgi, s. An iron crowbar, used for digging. 2. a lever.

ಪಾರೆಂಜಿ pāreñji, see ಪರೆಜಿ.

ಪಾರೆಲ್ ಪāreḷu, s. A fugitive animal. 2. see ಪಾರೊಳು.

ಪಾರೆಲೆ pārele, s. A runner; a run-away, truant; a fugitive.

ಪಾರೊಳು pāroḷu, s. A young she-buffalo.

ಪಾರ್ಕಣೆ pārkaṇe, s. Paying in to a government treasury

the revenue collected by a village officer. 2. examination of coins, assaying.

ಪಾರ್ತೆ pārtē, see ಪರ್ತೆ.

ಪಾರ್ಥ ಪārtha, s. A name of Arjuna. —ಸಾರಥಿ Krushna.

ಪಾರ್ದನ pārdana, see ಪಾಡ್ಡನ.

ಪಾರ್ಪಡಿಲ್ pārpādily, adj. Empty.

ಪಾರ್ವಣ pārvana, s. A particular funeral ceremony. 2. a cake used at a funeral ceremony.

ಪಾರ್ವತಿ pārvati, s. The wife of Śiva.

ಪಾರ್ಸಿ pārsi, s. A Parsee. 2. the Persian language. —ದೇಶ, —ಸ್ಥಾನ the kingdom of Persia.

ಪಾರ್ಶ್ವ ಪārśva, s. A side. 2. a part. ಬಲ- the right side. ಯಡ- the left side.

ಪಾಲ್ ಪālu, s. A share, portion, part, division. —ನಾರೆ, —ದಾಯಿ a partner. ದಕ್ಕಾ- on all sides; dispersion. —ಅಪಿನಿ to be divided. —ಕೊರ್ಪಿನಿ to give a part, portion or share. —ತೆರ್ಪಿನಿ to apportion. —ದೀಪಿನಿ, —ಮೆಳ್ಪುನಿ to divide. ಪಾಲ್ is sometimes added to cardinal numbers for the purpose of forming multiplicatives; as, ನಾಲ್-quadrupe.

ಪಾಲಕಿ pālaki, see ಪಲ್ಲೆಂಕೆ.

ಪಾಲಕೆ pālake, s. A keeper, guardian; a protector, preserver. ದ್ವಾರ- a doorkeeper, porter. ದಕ್ಕಾಲಕೆರ್ the regents of the eight points of the compass.

ಪಾಲನೆ pālanè, *s.* Cherishing, protecting, nourishing, nursing; *see* ಪರಿಪಾಲನೆ.

ಪಾಲಸ, ಪಾಲಾನೆ pālasa, pālāsè, *see* ಸಲಾಕ.

ಪಾಲಿ pāli, *s.* Invoking, addressing in prayer. 2. a vow. —ಪಟ್ಟಿನಿ to implore; to make a vow.

ಪಾಲಿವುನಿ, ಪಾಲಿಯುನಿ, ಪಾಲಿಸುನಿ pālipuni, pāliyuni, pālisuni (ಪಾಲಿ, ಪಾಲಿಸ್), *v. a.* To nourish, cherish, protect, keep. 2. to bestow, give, grant, distribute, vouchsafe.

ಪಾಲೆ, ಪಾಲೆಂಬು pālè, pālembu, *s.*

✓ The spatha of palm-blossoms or of an areca branch. 2. a cap made of areca spatha.

↓ 3. the sole of the foot. ↓ 4. the tree *Alstonia scholaris*.

ಕಂಜೆ— the stalk of a spatha. —ರೀಪಿನಿ to put on a cap; to be in servitude. —ಪತ್ತುನಿ to hold a spatha; to beg. —ಲಕ್ಕುನಿ the spatha of an areca branch to fall off. ನೆಲ— a kind of grass.

ಪಾಲೆವು pālevu, *s.* A large tortoise.

ಪಾಲ್ಗುಣ pālguṇa, *see* ಘಾಲ್ಗುಣ.

ಪಾಲ್ಯ pālya, *s.* A grant. 2. *see* ಪಾಲ್ಯ.

ಪಾವಟೆ pāvāṭè, *s.* A step or stair. —ಕಟ್ಟುನಿ to erect steps.

1 ಪಾವಟೆ pāvāṭè, *s.* The bush *Pavetta Indica*.

ಪಾವಡೆ pāvāḍè, *s.* A foot-cloth;

cloth spread on the floor at a wedding for the bride and bridegroom to tread upon.

2. a girl's garment, skirt.

3. a cover. 4. the cloth put on the back of a buffalo.

ಕಸ— a petticoat.

ಪಾವಣ್ ಪāvāṇṇu, *see* ಪವನ್.

ಪಾವಣೆ, ಪಾವಾಣೆ pāvāṇè, pāvāṇè, *s.* A quarter anna, three pie.

ಪಾವತಿ pāvati, *s.* An acknowledgment. 2. payment. —ರಶೀದಿ a receipt.

ಪಾವನ ಪāvāna, *s.* Purification. 2. penance. *adj.* Pure, purified.

ಪಾವಲಿ pāvāli, *see* ಪಾವಲಿ.

ಪಾವು pāvū, *s.* A quarter seer. 2. curing, as tobacco, *etc.*; *see* ಅರಿಪಾವು. —ಕೊರ್ಪಿನಿ to cure, as tobacco, *etc.*

ಪಾವುಪೈಜಿಲ್ ಪāvūpeicily, *s.* A subscription given to a demon.

ಪಾವೂರಿ pāvūri, *s.* A leech. ಯಿ ಮೆರ್— a larger kind of leech.

ಪಾವೂಲಿ pāvūli, *s.* A quarter rupee.

ಪಾಶ ಪāśa, *s.* A fetter, chain, bond, tie. 2. a noose, snare.

ಪಾಶಿ ಪāśi, *s.* Hanging by the neck. 2. algæ. 3. a kind of glass beads. 4. bleeding of the nose or the gums. —ಕಂಮು ಗಾಲ್ವು. —ನ್ ಕೊರ್ಪಿನಿ to hang.

ಪಾಶು ಪāśu, *s.* A mattress.

ಪಾಶುಪತ ಪāśupata, *s.* A Śivīte sect. ಪಾಶುಪತಾಸ್ತ್ರ a kind of

charmed weapon; Śiva's trident.

ವಾಶ್ವ pāśva, *see* ಪಾಶ್ವ.

ವಾಷಂಡ pāṣaṇḍa, *s.* Heresy, imposture.

ವಾಷಂಡೆ pāṣaṇḍe, *s.* A heretic, impostor. 2. a bigot, enthusiast.

ವಾಪಾಣ pāṣhāṇa, *s.* A stone in general. 2. arsenic. —ಛೇದಿ the plant *Frianthema pentantra*. ಎಲಿ— white arsenic. ಗೌರಿ—, ಸಂಕ— are some of its varieties.

ವಾಸ್ ಪಾಸ್ಯ, *s.* The warp of a loom. 2. *see* ಪಾತು. —ಪಟ್ಟಿ a border. —ಜಪ್ಪನಿ to prepare the warp. —ಪಾಡುನಿ to fix the warp in a loom.

ವಾಸ್ ಪಾಸ್ಯ, *s.* Passing, as an examination *or* test. —ಆಪಿನಿ, ಪಾಸಾಪಿನಿ to pass, as an examination.

ವಾಸ್ ಪರಿಕೆ, ವಾಸ್ ಪಳಿಕೆ pāsyaparikē, pāsyupalikē, *s.* A mattress, *etc.* 2. sound sleep. 3. cohabitation, conjugal harmony.

ವಾಸ ಪಾಸಾ, *s.* Fasting; *cf.* ಉಪಾಸ. 2. the eleventh lunar day of either fortnight.

ವಾಸಾಂತ್ರ ಪಾಸಾಂತ್ರಾ, *s.* Neighbourhood, vicinity, suburbs.

ವಾಸಾಡಿ ಪಾಸಾಡಿ, *postp.* With, a sign of the social case; as, ಆಯ ವಾಸಾಡಿ ಫೀಲ go with him. —ದಾಯೆ a companion, associate. —ಫೀಪಿನಿ to accompany.

ವಾಸಾಣ ಪಾಸಾಣ, *see* ವಾಪಾಣ.

ವಾಸಾಪಿನಿ pāsāpini, *see under* ಪಾಸ.

ವಾಸಿ pāsi, *see* ಪಾಶಿ.

ವಾಸೆ pāsè, *s.* A kind of grass.

ವಾಸ್ಪು pāspu, *see* ಪಾಮುಚ್ಚ.

✓ವಾಳ್ ಪಾಲ್ಯ, *see* ಪಾಲ್.

✓ವಾಳಿ ಪಾಲಿ, *s.* A rag, shred. | 2. *see* ಪಾಲಿ.

✓ವಾಳಿ, ಪಾಳೆ ಪಾಲಿ, ಪಾಲೆ, *s.* The tip of the ear.

✓ವಾಳೆ ಪಾಲೆ, *see* ಪಾಲೆ.

✓ವಾಳ್ಕೆ, ಪಾಳ್ಕೆ ಪಾಲ್ಯಾ, ಪಾಲ್ಯೆ, *s.* An army. 2. a halting place. ತುಂಡುಪಾಳ್ಕೆಗಾರೆ a petty chieftain.

ವಿಂಗ ಪಿಂಗಾ, *see* ವಿಂಗಲ.

ವಿಂಗಣ, ವಿಂಗಣಿ piṅgaṇa, piṅgaṇi, *see* ವಿಂಗಾಣಿ.

ವಿಂಗರ, ವಿಂಗರೆ piṅgara, piṅgarè, *s.* The blossom of the areca tree.

ವಿಂಗರಿ piṅgari, *s.* Dissipation.

ವಿಂಗಲ, ವಿಂಗಲೆ piṅgala, piṅgala, *s.* The fifty-first year of the Hindu cycle of sixty. 2. tawny colour; gold colour.

ವಿಂಗಲೆ piṅgale, *s.* A demi-god, called Yaksha. 2. fire.

ವಿಂಗಾಣಿ piṅgaṇi, *s.* A small plate; porcelain, China ware.

ವಿಂಗಾರ ಪಿಂಗಾರಾ, *see* ವಿಂಗರ.

ವಿಂಜಣ, ವಿಂಜಾಣಿ piñṇaṇa, piñṇaṇi, *see* ವಿಂಗಾಣಿ.

✓ವಿಂಚಿ ಪಿಂಚಿ, *s.* Parsimony, stinginess. *adj.* Parsimonious, stingy, miserly. +ಕಾನ್ a miser, pinchpenny.

ವಿಂಜರ, ವಿಂಜಿರ, ಪಿಂಜಾರಾ, ಪಿಂಜಿರಾ, *s.* A bird's cage. 2. the body.

ಪಿಂಜರಿ piñjari, *adj.* Dejected, spiritless. 2. timorous; timid.  
 ಪಿಂಟ, ಪಿಂಟಂಗೇಲ್ pinta, pintaṅgela, *see* ಪೀಂಟೆ.

ಪಿಂಡ ಪಿಂಡಾ, *s.* A lump, heap, quantity. 2. a ball, globe. 3. a mouthful. 4. an oblation to the manes, as a ball or lump of rice mixed with milk, etc. 5. the foetus or embryo, in the early period of gestation. 6. the body. ಪಿಂಡಾಧಿಕಾರಿ a man entitled to make oblations to the manes of his deceased relations. ಪಿಂಡೋತ್ಪತ್ತಿ the formation of the foetus.

ಪಿಂಡಾಂಡ ಪಿಂಡಾಂಡಾ, *s.* The body.  
 ಪಿಂಡಿ ಪಿಂಡಿ, *s.* A bundle, parcel, burden. 2. what is squeezed or ground. 3. *see* ಪುಂಡಿ. —ಮದವನ harassing, dunning, teasing. ಕುಂಟುಡ a bundle of cloth. ಬಚ್ಚಿರೆಡ a bundle of betel leaves. —ಕಟ್ಟುನಿ to tie into a parcel or bundle.

ಪಿಂಡು ಪಿಂಡು, *see* ಪುಂಡು.  
 ಪಿಂಡೆ ಪಿಂಡೆ, *see* ಪಿಂಡಿ.  
 ಪಿಂದ ಪಿಂದಾ, *see* ಪಿನ್ನಿನಿ.  
 ಪಿಂದಿನವು, ಪಿಂದಿನಾಯೆ, ಪಿಂದೊಣುನಿ pindinavu, pindināye, pindoṇuni, *see under* ಪಿನ್ನಿನಿ.

ಪಿನ್ನಿ ಪಿನ್ನಿ, *see* ಪಿನಿ.  
 ಪಿನ್ನೆ ಪಿನ್ನೆ, *s.* A hole. 2. the eye of a needle, etc. —ಕಡಿಯುನಿ the eye of a needle to break.

ಪಿಂಬಿಲಿ pimbili, *see* ಬಿಂಬಿಲಿ.  
 ಪಿಂಯಂವು piñyaṅvu, *adj.* Small, little.

ಪಿಕ್ಕಿರ್ ಪಿಕ್ಕಿರು, *see* ಪಿಕ್ಕಿರ್.  
 ಪಿಕ್ಕಿಲಾಟ, ಪಿಕ್ಕಿಲ್ಲಾಟ pikilāṭa, pikilāṭa, *s.* Cheating; wheedling, dishonest dealing. —ಮೆಚ್ಚುನಿ to cheat, deal dishonestly.

ಪಿಕ್ಕ ಪಿಕ್ಕಾ, *adj.* Fast, as colour.  
 ಪಿಕ್ಕಸ್, ಪಿಕ್ಕಾಸ್ pikkasū, pikkāsū, *s.* A pickaxe.

ಪಿಕ್ಕಾಡಿ ಪಿಕ್ಕಾಡಿ, *see* ಪೀಕದಾನಿ.  
 ಪಿಚಿಪಿಚಿ picīpicī, *adj.* Miry, muddy. 2. oozing, trickling. —ನೀರಿ oozing water.

ಪಿಚ್ಚ ಪಿಚ್ಚಾ, *adj.* Left. —ಕೈ left hand.

ಪಿಚ್ಚಂಡ, ಪಿಚ್ಚಂಡಿ, ಪಿಚ್ಚಡಿ, ಪಿಚ್ಚಾಂಡಿ, ಪಿಚ್ಚಾಡಿ picēcanda, picēcandī, picēcādi, picēcāṇḍi, picēcāṇḍi, *s.* The hind part. 2. fetters. —ಬಳ್ಳ a rope to tie a horse's hind legs. —ಕಟ್ಟುನಿ to pinion, tie the hands behind.

ಪಿಚ್ಚಲಿ picēcali, *see* ಕಿಚ್ಚಿಲಿ.  
 ಪಿಚ್ಚಿ ಪಿಚ್ಚಿ, *s.* Mammon; also ಪಿಚ್ಚಿ ದೇವೆರ್. 2. the testicles of animals. 3. a nut, especially the cashew nut; also —ಕೊರಂಟೆ. —ಮಾರ್ a nursery field. —ಸೊಬ್ಬುನಿ to play with cashew nuts. —ದೆಪ್ಪುನಿ to castrate.

ಪಿಚ್ಚೆ ಪಿಚ್ಚೆ, *adj.* Left. —ಕೈ left hand.  
 ಪಿಚ್ಚೊಲಿ picēcoli, *see* ಪೆಚ್ಚಲಿ.  
 ಪಿಜ ಪಿಜಾ, *see* ಪಿಜ.

ಮಿಜಕ್ರೆ pijakrè, *see* ಬಿಜಕ್ರೆ.

ಮಿಜಿ piji, *s.* A twist.

ಮಿಜಿಂಕೆ pijĩnkè, *see* ಬಿಜಿಂಕೆ.

ಮಿಜಿಂಟ್ ಪಿಜಿಂಟ್, *s.* Twisting, writhing.

ಮಿಜಿಂಟಾವುನಿ ಪಿಜಿಂಟ್ವುನಿ, *c. v.* (*of* ಪಿಜಿಂಟುನಿ) To twist, writhe.

ಮಿಜಿಂಟುನಿ ಪಿಜಿಂಟ್ವುನಿ (ಪಿಜಿಂಟಿ), *v. n.* To be twisted, writhed. 2. to be distorted, deformed. ಮೋಣಿ—the face to be distorted; to make a wry face.

ಮಿಜಿಂಟಿಲೆ ಪಿಜಿಂಟಿಲೆ, *s.* A man whose features are distorted, a deformed man.

ಮಿಜಿಂಕೆ ಪಿಜಿಂಕೆ, *s.* A kind of tree. 2. a twist.

ಮಿಜಿಂಕ್ರೆ ಪಿಜಿಂಕ್ರೆ, *see* ಬಿಜಿಂಕ್ರೆ.

ಮಿಜಿನ್ ಪಿಜಿನ್, *s.* An ant. ಕೇ—, ನೆಯಿ—, ಮಂಡೆ—, ಮರ—, ಮರ್ಲ್— are some kinds of ants.

ಮಿಜಿಪುನಿ ಪಿಜಿಪುನಿ (ಪಿಜಿಪ್), *v. a.* To twist, as a rope, yarn, *etc.*

ಮಿಜಿರ್ ಪಿಜಿರ್, *s.* A thin ear-ring.

ಮಿಜಿರಿಗೆ ಪಿಜಿರಿಗೆ, *s.* The matrix of a screw.

ಮಿಜಿರುನಿ ಪಿಜಿರುನಿ (ಪಿಜಿರ್), *v. n.* To turn, return. 2. to abate, subside; as rain, fever, *etc.*

ಮಿಜ್ಜಿ ಪಿಜ್ಜಿ, *s.* A great grandmother.

ಮಿಜ್ಜಿ ಪಿಜ್ಜಿ, *s.* A great grandfather.

ಮಿಜ್ಜಿ ಪಿಜ್ಜಿ, *s.* The corner end of a female's cloth.

ಮಿಟಾರೆ ಪಿಟಾರೆ, *s.* A chest or trunk of rattan.

ಮಿಟಿ ಪಿಟಿ, *s.* Fear. 2. regard.

ಮಿಟಿಮಿಟಿ ಪಿಟಿಪಿಟಿ, *s.* A small noise. —ನಡಪುನಿ to walk with short, rapid steps, as a child. —ಲಾಗ್ಪುನಿ to hop, skip, jump.

ಮಿಟಿಲ್ ಪಿಟಿಲ್, *s.* A fiddle.

ಮಿಟ್ಟು, ಮಿಟ್ಟು ಪಿಟ್ಟು, ಪಿಟ್ಟು, *s.* The tartar of the teeth. —ಪತ್ತುನಿ the teeth to be incrustated with tartar.

ಮಿಟ್ಟುನ್, ಮಿಟ್ಟುನ್ ಪಿಟ್ಟುನ್, ಪಿಟ್ಟುನ್, *adj.* Brittle, fragile. 2. not properly baked or burnt. 3. delicate, frail, thin. 5. sordid, stingy, mean. —ಕರ a half baked earthen vessel. —ತಾರಾಯಿ a thin-shelled cocoanut. —ನರ ಮಾನಿ a man of delicate constitution; a mean person. —ಸಾ ಮಾನ್ brittle ware.

ಮಿಟ್ಟಿಲೆ ಪಿಟ್ಟಿಲೆ, *s.* A miser, stingy man.

ಮಿಡಿತಿ, ಮಿಡಿತ್ತೆ, ಮಿಡ್ಡಿ ಪಿಡಿತಿ, ಪಿಡಿತ್ತಿ, ಪಿಡಿತ್ತಿ, *s.* Discrimination, judgment; *bet.* ಹಿತ್ತೆ ಮಿತ್ತೆ.

ಮಿಡಿತಿ ಪಿಡಿತಿ, *see* ಪಸರ್. [razor.

ಮಿಡಿಬಾಳ್ ಪಿಡಿಬಾಳ್, *s.* A kind of

ಮಿಡ್ಡು ಪಿಡ್ಡು, *s.* Indisposition, indigestion.

ಮಿತ, ಮಿತ್ಯ ಪಿತಾ, ಪಿತ್ರ, *s.* A father. 2. the manes or deceased progenitors of mankind. —ಕ ಮರ್, —ಕಾರ್ಯ worship of the manes by oblation of water, food, *etc.* —ತಿಥಿ the day on which offerings are made to the manes of an ancestor.

—ಲೋಕ the peculiar region  
or habitation of departed  
ancestors. —ವನ a cemetery.  
—ಸ್ಥಾನ like a father; a father's  
place.

ಪಿತಾಂಬ್ರ pitāmbra, *see* ಪೀತಾಂಬರ.

ಪಿತಾನುಹಿ, ಪಿತಾಮಿ pitāmahi, pitā-  
mi, *s.* A paternal grand-  
mother.

ಪಿತಾನುಹೆ, ಪಿತಾವೆ pitāmahe, pitā-  
me, *s.* A paternal grand-  
father. 2. Brahma, the great  
progenitor.

ಪಿತುಲಾತ್ pitulātṛ, *see* ಪಿತಲಾಟ.

ಪಿತೂರಿ pitūri, *see* ಫಿತೂರಿ.

ಪಿತೆ pite, *see* ಪಿತ.

✓ ಪಿತ್ತ pitty, *s.* Bile. 2. shifting,  
changing position; fickleness.  
—ದೀಪಿನಿ to shift, change posi-  
tion.

✓ ಪಿತ್ತ ಪಿತ್ತಾ, *adj.* Bilious, choleric.  
—ಕಾಮೆಲಿ a jaundice producing  
salivation. —ಜರ bilious fever.  
—ಶರೀರ a bilious constitution  
or temperament. —ಪತ್ತುನಿ, —ಕೆ  
ದರುನಿ, —ಯೇರುನಿ to be bilious;  
to be irritated.

✓ ಪಿತ್ತಪ್ಪೆ ಪಿತ್ತಪ್ಪೆ, *s.* A man of  
bilious or irritable temper;  
a crack-brained man.

ಪಿತ್ತರ ಪಿತ್ತರಾ, *see* ಪಿತ್ತರ.

✓ ಪಿತ್ತಲೆ ಪಿತ್ತಲೆ, *s.* Brass. 2. tinsel.  
—ಕೆಬಿಡಾಯೆ one who listens to  
tales. ಪೇರ್— pure brass, the  
mixture of copper and zink.

ಪಿತ್ತೂರಿ ಪಿತ್ತೂರಿ, *see* ಫಿತೂರಿ.

ಪಿತ್ತೆ pitre, *see* ಪಿತ.

✓ ಪಿದ ಪಿದಾ, *adj.* Outer. 2. lucky;  
*cf.* ಪಿದಯಿ. —ಕೈ allurement, a  
lucky hand. —ಕೈಮುಳ್ಳುನಿ to  
allure, entice. —ತರ outside,  
external.

ಪಿದಂಕೆ ಪಿದಾಂಕೆ, *see* ಪೆದಂಕೆ.

ಪಿದಂಗರ ಪಿದಾಂಗರಾ, *see* ಪೆದಂಗರ.

ಪಿದಂಬು ಪಿದಂಬು, *see* ಪೆದಂಬು.

ಪಿದಕೈ ಪಿದಾಕೈ, *s.* A water-vessel;  
*cf.* ಪೆದಂಗರ. 2. *see* under ಪಿದ.

ಪಿದಮಾಲೆ ಪಿದಾಮಾಲೆ, *see* ಪೆದಮಾಲೆ.

✓ ಪಿದಯಿ ಪಿದಯಿ, *adv.* Out, outside,  
abroad. *adj.* Outer. —ದ ಕಂ  
ಣೆ a covetous eye. —ದಾಯೆ an  
outsider, stranger, outcaste,  
heathen. —ದಾಳೆ a strange  
woman; a woman in men-  
struation. —ಆಪಿನಿ to be in  
monthly course. —ಫೋಪಿನಿ to  
go to stool.

ಪಿದರ ಪಿದರಾ, *s.* The tie-beam of  
a roof, a beam resting on the  
pillars of a veranda.

ಪಿದಲುನಿ ಪಿದಲುನಿ (ಪಿವಲ್), *v. n.*  
To stumble, be sprained, in-  
troverted.

✓ ಪಿದಾಡಾವುನಿ ಪಿದಾಡಾವುನಿ, *c. v.* (of  
ಪಿದಾಡುನಿ) To cause to start,  
depart.

✓ ಪಿದಾಡುನಿ ಪಿದಾಡುನಿ (ಪಿದಾಡ), *v. n.*  
To start, depart.

ಪಿದಾರ ಪಿದಾರಾ, *see* ಪಿತ್ತರ.

ಪಿದುಕೊಣುನಿ ಪಿದುಕೊಣುನಿ (ಪಿದುಕೊ),  
*v. refl.* To know, understand,  
comprehend, ascertain, for  
one's self.

ಪಿನಾರಿ ಪಿನಾರಿ, *see* ಪೀನಾರಿ.



పినాతి pināsi, *s.* A cold affecting the nose. 2. a disease of the nasal membrane.

√పిని pini, *adj.* Little, small, slight, trifling. —పిని very slight; *as*, —పిని బహు a very slight drizzle.

పిన్కట్ట pinkaṭṭu, *s.* An atom, mite, tittle.

√పిన్నావుని pinpāvuni, *c. v.* (of పిన్ని) To make known, communicate, inform, report, reveal.

√పిన్నిని pinpini (పిన్), *v. a.* To know, understand, comprehend. పిందనవు what is known; knowledge, acquaintance, information. పిందనాయ a man who is informed; a learned *or* wise man, scholar. పినందనాయ an ignorant man, a simpleton. పిందాణుని to know for one's self. పినయ (you) don't know, (you) don't understand.

పిప్పలి pippali, *s.* Long pepper. *Piper longum.*

పిప్పి pippi, *see* పిప్పి.

పియ్య piyya, *see* పియ్యి.

√పిర pira, *adv.* Behind, after, *as* to either situation, or time; *cf.* పిరవు. 2. again, back. —కృ support, help; *as*, —కృ కేపిని to support, help. —బుద్ధి an after-thought. —భాగ the hind part. —ముఖ abatement. దుంబు— front and rear. —ఆపుని to abate, subside. —కేపిని to give back. —జూరుని

to backslide; to with-draw. —దాపిని to place behind, lay aside; to postpone, put off, defer. —పాడుని to throw *or* put behind; to defeat, vanquish. —ఘోపిని to go back, return. —బహిని to come back. —బూరుని to lag behind; to fall back; to be defeated, vanquished; to be put off, deferred. —మళ్ళుని to do again; to delay, dilate. ఆయి పిర జూరుని he will not shrink back; he can be relied on.

పిరంక పిరాంకు, *see* పిరంక.

పిరంగి piraṅgi, *s.* A cannon. 2. *see* పిరంగి.

పిరంట, పిరంత పిరాంతు, piraṅtu, *see* పిరంత.

పిరక piraḱa, *see* పిరక.

పిరడుని piraḱuni, *see* పిరడుని.

పిరణ piraṅa, *see* పిరణ.

పిరత piraṭa, *see* పిరత.

పిరతి pirati, *see* పిరతి.

పిరదనే piraḱanē, *see* పిరదనే.

√పిరప piraḱa, *adv.* Back; again.

√పిరవు piraḱavu, *adv.* Behind, in the rear. —కాజి a kind of bracelet. —బహిని to follow. —ఘోపిని to go back, retreat, return.

√పిరి piri, *s.* A twist. 2. the spiral thread, *as* of a screw. 3. cure, healing. 4. abatement, removal. *adj.* Curing, healing. —మర్ద an antidote.

- ಪಿರಿಕಟ್ಟು pirikattu, *s.* Cancellation, revocation, repealing, as an interdict, oath, *etc.*
- ↓ ಪಿರಿಕೆ pirikè, *s.* Twisting; winding. 2. the state of being shaped like the spiral thread of a screw.
- ಪಿರಿತ್ತಿನಿ piritini, *s.* A ceremony at Dharmasthala.
- ↓ ಪಿರಿಪಾವುನಿ piripāvuni, *c. v.* (of ಪಿರಿ ಪುನಿ) To turn, twist.
- ಪಿರಿಪಿನಿ piripini, *see* ಪಿರಿಯುನಿ.
- ಪಿರಿಪಿರಿ piripiri, *adv.* In a continuous drizzle. 2. pratingly, loquaciously. —ಪಾತೆರುನಿ to prattle, prate. —ಬರ್ಸ ಬರ್ಪಿನಿ to rain, drizzle continuously.
- ಪಿರಿಪು piripu, *s.* Abatement, removal; cessation. 2. antidote.
- ↓ ಪಿರಿಪುನಿ piripuni (ಪಿರಿ), *v. a.* ↓ To twist, as a rope. 2. to cancel, repeal, revoke, as an interdict, oath, *etc.* 3. to counteract; to abate, remove.
- ಪಿರಿಯು piriya, *see* ಪ್ರಿಯ. 2. *see* ಪಿರಿ.
- ಪಿರಿಯಾದಿ piriyadi, *see* ಭಿಯಾದಿ.
- ಪಿರಿಯುನಿ piriyni (ಪಿರಿ), *v. n.* To be sober, sane, *or* lucid, as after being drunk *or* insane. 2. to be cancelled, repealed, as an interdict *or* oath. ಪರ್ವಣ ಬಂಜಿ ಪರ್ವಣ ಬಂಜಿ indicates a changeable character.
- ಪಿರಿತ್ತಿ piritti, *see* ಪ್ರೀತಿ.
- ಪಿರೆಡುನಿ pireduni, *see* ಪೆರೆಡುನಿ. 2. *see* ಪೆರೆಡುನಿ.
- ಪಿರೆಪುನಿ pirepuni, *see* ಪೆರೆಪುನಿ.
- ಪಿರೆಯುನಿ, ಪಿರೆಪುನಿ pireyuni, pirevuni (ಪಿರೆ), *v. n.* To ache, gripe, as the belly *or* bowels.
- ↓ ಪಿರೆಸುನಿ piresuni (ಪಿರೆನ್), *v. a.* To peel, scrape *or* pare off, as the outer coatings of certain nuts; to grate, as a nutmeg *or* coconut.
- ಪಿರ್ಪು pirpu, *see* ಪೆರ್ಪು.
- ಪಿರ್ಪುರ pirmara, *see* ಪೆರ್ಪುರ.
- ಪಿರ್ಪುರಿ pirmari, *see* ಪೆರ್ಪುರಿ.
- ಪಿರ್ಪಾದಿ piryādi, *see* ಭಿರ್ಪಾದಿ.
- ↓ ಪಿಲ pila, *see* ಪೆಲ.
- ↓ ಪಿಲಿ pili, *s.* A tiger. —ಕಂಡೊಡಿ a big viper. —ಕೂಂಡೆಲ್, —ಕೂಂಡೆಲು a large kind of wasp. —ತೊರಕೆ a spotted thornback. ನಾಯಿ— a hyena.
- ಪಿಲಿಂಬಿ, ಪಿಲಿಂಬೆ pilimbi, pilimbè, *s.* A low ground. [fish.
- ಪಿಲಿಕ್ಕುಚ್ಚಿ pilikučči, *s.* A kind of
- ಪಿಲಿಕ್ಕುತ್ತು pilikutta, *s.* Swelling of the head.
- ಪಿಲಿಸ್ pilisu, *s.* A span.
- ↓ ಪಿಲೆ pilè, *s.* Impurity from birth. 2. the menstrual. 3. humility. —ಕಟ್ಟುನಿ to humiliate. ಅಮೆ— defilement, especially on account of birth *or* death in a family.
- ಪಿಲ್ಲಂಡಿ pilcandi, *s.* A demon so called.
- ↓ ಪಿಲ್ಲಿ, ಪಿಲ್ಲೆ pilli, pillè, *s.* A silver-ring worn on the toes. —ಮೆಂಟನೆ the same ornament consisting of four silver rings

ಪಿಲ್ಲಿಯಾವುನಿ, ಪಿಲ್ಲಾವುನಿ pilliyāvuni, pillāvuni (ಪಿಲ್ಲಾಱಿ), *v. a.* To despise, scorn, slight.

ಪಿಶಾಚಿ piśāci, *s.* A demon, evil spirit.

ಪಿಶುಣಿ piṣuṇe, *s.* A talebearer, informer, spy, calumniator.

√ ಪಿಸರ್ ಪಿಸುರು, *s.* Displeasure, anger. 2. self-conceit, arrogance. —ದಿಷ್ಟುನಿ to humiliate, humble. —ಬರ್ಪಿನಿ, —ಮಳ್ಪುನಿ to be angry, offended.

√ ಪಿಸಂಟ್ ಪಿಸಾಂತ್ಯ, *s.* Fretfulness, peevishness. 2. anger, displeasure. —ಕಟ್ಟುನಿ to be fretful.

ಪಿಸಂಟೆ, ಪಿಸಂಟೆಲೆ pisante, pisantele, *s.* A fretful or peevish man.

ಪಿಸಂಡೆ pisaṇḍe, *s.* A kind of broom.

ಪಿಸರ್ ಪಿಸಾರು, *see* ಪಿಸರ್.

ಪಿಸಿಂಟೆ pisiṅṭe, *see* ಪಿಸಂಟೆ.

ಪಿಸ್ತಾರಿ piskāri, *s.* A syringe.

ಪಿಸ್ತಾವುನಿ piskāvuni, *c. v.* (of ಪಿಸ್ತುನಿ) To take by force, extort. 2. to compel payment.

√ ಪಿಸ್ತುನಿ piskuni (ಪಿಸ್ತು), *v. a.* √ To squeeze, press. 2. to pay on compulsion, pay in ready cash.

ಪಿಸ್ತಾರಿ pisanāri, *see* ಪಿಸರ್.

ಪಿಳಪಿಳ, ಪಿಳಿಪಿಳಿ pilapila, pilipili, *adj.* Sparkling, twinkling, glittering. —ಕಂಠಿ sparkling eyes.

√ ಪಿಳ್ಳೆ pillè, *s.* A child, baby.

√ ಪೀ ಪಿ, *s.* The ordure, excrements of human beings, dogs, pigs, etc.

ಪೀಂಕಣ್, ಪೀಂಕನ್ pīṅkaṇu, pīṅkaṇu, *s.* The buttocks.

√ ಪೀಂಕಾಡ್ರುನಿ, ಪೀಂಕಾವುನಿ pīṅkāḍru-ni, pīṅkāvu-ni, *c. v.* (of ಪೀಂಕುಡುನಿ) To cause to slip, move or fly out. 2. to press out, as tamarind seeds or the testicles of animals. 3. to get on the sly.

√ ಪೀಂಕುಡುನಿ, ಪೀಂಕುನಿ pīṅkuḍuni, pīṅkuni (ಪೀಂಕ್, ಪೀಂಕುಡೆ), *v. n.* To escape, slip out.

ಪೀಂಕ್ರಟ್ ಪೀಂಕ್ರಾಟ್, *see* ಪೀಂಕ್ರಟ್.

√ ಪೀಂಗುಳುನಿ pīṅguḷuni, *see* ಪೀಂಕುಡುನಿ.

ಪೀಂಚಿಕಾಯಿ pīṅcīkāyi, *see* ಪೊಂಗರೆ.

√ ಪೀಂಚಿಲ್ ಪೀಂಚಿಲು, *adj.* Thin, slender. 2. bent or crooked. —ಕಾರ್ thin or bandy legs.

ಪೀಂಚಿಲ್ ಪೀಂಚೆಲು, *adj.* Without a handle. —ಕತ್ತಿ a knife without a handle.

ಪೀಂಚಾರ್ ಪಿಂಚಾರು, *see* ಪಿಂಚಾರ.

ಪೀಂಚಿಲ್ ಪಿಂಚಿಲು, *see* ಪೀಂಚಿಲ್.

ಪೀಂಟ್ ಪಿಂಟ್, *s.* A twist; distortion.

ಪೀಂಟಂಗೇಲ್, ಪೀಂಟೆಲ್ ಪಿಂಟಾಂಗೇಲು, ಪಿಂಟೇಲು, *adj.* Twisted, distorted.

ಪೀಂಟಾವುನಿ ಪಿಂಟಾವುನಿ, *c. v.* (of ಪೀಂಟುನಿ) To cause to twist or distort. ವೋಣೆ— to make grimaces.

✓ ಪೀಂಟುನಿ pīṅṭuni (ಪೀಂಟೆ), *v. a.* To twist, turn, wring.

ಪೀಂಟೆಲ್ತನ pīṅṭelutana, *s.* The state of being twisted *or* distorted. 2. perverseness, crossness, wryness.

ಪೀಂಜಿಲಿ, ಪೀಂಜುಲಿ pīmbili, pīmbuli, *see* ಬಿಂಬುಲಿ.

ಪೀಕದಾನಿ pikadāni, *s.* A spittoon.

ಪೀಕ್ರಟ್ ಪೀಕ್ರಾಠ, *see* ಪಿನ್ಕುಟೆ.

ಪೀಜಾದಮರ ಪಿṅadāmara, *s.* The pine tree.

ಪೀಠ ಪಿṭha, *s.* A seat; a throne; a pulpit. ರಜತ—the seat of Uḍipi Svāmis.

ಪೀಠಿಕೆ ಪಿṭhikē, *s.* A preface, preamble, introduction.

ಪೀಡಣೆ, ಪೀಡನೆ ಪಿḍaṇē, piḍanē, *s.* Vexation, pain, suffering, anguish; *cf.* ಪೀಡೆ.

ಪೀಡಿವುನಿ, ಪಿಡಿಸುನಿ ಪಿḍipuni, piḍisuni (ಪೀಡಿ, ಪೀಡಿನ್), *v. a.* To vex, annoy, molest.

ಪೀಡಿಯುನಿ ಪಿḍiyuni (ಪೀಡಿ), *v. n.* To be vexed, annoyed; to suffer.

ಪೀಡೆ ಪಿḍē, *see* ಪೀಡಣೆ.

ಪೀತ ಪಿṭa, *adj.* Yellow.

ಪೀತರ್‌ಮಣಿ ಪಿṭarumaṇi, *s.* A kind of medicine, *Veratrum album*. 2. antimony.

ಪೀತಾಂಬರ ಪಿṭāmbara, *s.* A yellow silk cloth. —ಛಾರಿ Kṛuṣṇa, as wearing such a garment.

ಪೀನಸ್ ಪಿṇasū, *see* ಪಿನಾಶಿ.

ಪೀನಾರಿ ಪಿṇāri, *adj.* Stinking, emitting a disagreeable odour.

—ನರಮಾನ a miser, niggard. —ಮರ the poon tree, *Sterculia foetida*, *Ailanthus*. —ರೋಗ, *see* ಪಿನಾಶಿ.

ಪೀಪ, ಪೀಪಾಯಿ ಪಿṭa, piṭāyi, *s.* A cask, tub.

ಪೀಪಿ ಪಿṭi, *s.* A kind of pipe.

ಪೀಪುನಿ ಪಿṭuni, *see* ಪಿಜಿಪುನಿ.

ಪೀಬಾಲೆ ಪಿḃālē, *s.* A little child.

ಪೀಮಂಣ್ ಪಿṃaṅṅu, *s.* Miry earth.

✓ ಪೀಯವು ಪಿṃyavu, *s.* A small chicken.

ಪೀಯ್ಯೊ ಪಿṃyō, *intj.* An expression of ridicule, mockery, generally accompanied with clapping of hands.

ಪೀರಿಯುನಿ, ಪೀರುನಿ ಪಿṃiyuni, piṃuni (ಪೀರಿ, ಪೀರ್), *v. n.* To ooze, percolate. 2. *see* ಪೇರುನಿ.

✓ ಪೀರೆ ಪಿṃrē, *s.* A potherb, *Luffa acutangula*. ಕಂನಡ, ಸೊಂಜಿಲ್, ದಾರೆ—are varieties of the same.

ಪೀರೆಂಗಿ ಪಿṃreṅgi, *see* ಪಿರಂಗ.

ಪೀಲಿ ಪಿṃli, *s.* Pith, a kind of rush used as corks. ✓ 2. a

✓ ಪೀಲಿ ಪಿṃli, *s.* Peacock's feather. | *adj.* Dry, thin, light. —ಕಂಡೆ the soft part of a bird's tail. —ಅಳಿಯುನಿ to die out. —ವ ಕಂಣ್ the star in a peacock's feather. —ಕಟ್ಟುನಿ to be stunted, to grow lean.

ಪೀಸ್ ಪಿṃsū, *see* ಪೀಸ್.

ಪೀಸುನಿ ಪಿṃsuni, *see* ಪಿಕ್ಕುನಿ.

ಪುಂಕ್, ಪುಂಕು puṅku, puṅku, *see* ಪುಂಕೆ.

- ಪುಂಕಣ್ puṅkaṇṇu, *see* ಮುಂಕಣ್.
- ಪುಂಗನೆ puṅgave, *s.* An excellent *or* pre-eminent man. ಮುನಿ—the chief of sages.
- ಪುಂಗಿ, ಪುಂಗು puṅgi, puṅgu, *s.* A sort of drone *or* bagpipe.
- ✓ ಪುಂಗು puṅgu, *s.* ✓ The Indian beech, *Pongamia glabra*.  
2. *see* ಪುನುಗು.
- ✓ ಪುಂಗುನಿ puṅguni (ಪುಂಗ್), *v. a.* To rock, toss, as a boat, *etc.*
- ✓ ಪುಂಗಿ, ಪುಂಗಿಲೆ puṅge, puṅgele, *s.* A fickle-minded man.
- ಪುಂಜಟ್ puṅṅaṭṭu, *adj.* Tender, young.
- ✓ ಪುಂಚ puṅca, *s.* ✓ A white-ant-hill. 2. ✓ a snake's hole. 3. a kind of poison. ✓ —ಕಂಡ a very good rice-field. —ದ ಮಂಣ್ the termite soil used for chemical processes. —ಘಾ a kind of protuberance.
- ಪುಂಚಲ್ puṅcālu, *see* ಘಂಚ.
- ಪುಂಚಲ puṅcala, *s.* A kind of fly-brush, held by a devil-dancer.
- ಪುಂಜ puṅja, *s.* A heap, collection. 2. property consisting of ready money.
- ಪುಂಟಾವುನಿ puṅṭāvuni, *c. v.* (*of* ಪುಂಟುನಿ) To cause to wring, press *or* express.
- ✓ ಪುಂಟುನಿ puṅṭuni (ಪುಂಟೆ), *v. a.* To wring, as a wet garment. 2. to press *or* express, as juice from fruits, *etc.*
- ✓ ಪುಂಡ puṅḍa, *adj.* Mischievous,

- quarrelsome, wicked. —ತನ mischievousness.
- ಪುಂಡದೆ puṅḍadē, *s.* A kind of water-fowl.
- ಪುಂಡರಿ puṅḍari, *see under* ಪುಂಡಿ.
- ಪುಂಡಾಟ, ಪುಂಡಾಟೆಗೆ puṅḍāṭa, puṅḍāṭigē, *s.* Mischievousness, wickedness.
- ✓ ಪುಂಡಿ puṅḍi, *s.* ✓ The fist. 2. a ✓ handful. 3. ✓ the refuse of expressed cocoanut, *etc.*, oil-cake. —ಅರಿ, ಪುಂಡರಿ spare rice. ಅನೆದ— the dung of an elephant. —ಕಲ್ಲೆ, *see* ಪುಣಿಕಲ್ಲೆ. ಕೋರಿ— fowl curry and rice balls boiled in steam, and served on particular occasions.
- ಪುಂಡಿತ್ತ್ puṅḍittu, *see* ಪುಂಡಿಬಿತ್ತೆ.
- ಪುಂಡಿತಪ್ಪು puṅḍitappu, *s.* The red sorrel, *Hibiscus sabdariffa*.
- ಪುಂಡಿನಾರ್ puṅḍināru, *s.* Jute.
- ಪುಂಡಿಬಿತ್ತೆ puṅḍibittu, *s. lit.* A handful of seed. 2. a mode of sowing seed in the third rice crop (ಕೊಳಕೆ).
- ✓ ಪುಂಡಿಯುನಿ puṅḍiyuni, *see* ಪುಂಟುನಿ.
- ಪುಂಡು puṅḍu, *s.* A crowd, herd, flock, swarm.
- ಪುಂಡುಗಾರಿಗೆ, ಪುಂಡುತನ puṅḍugā-rigē, puṅḍutana, *see* ಪುಂಡಾಟ.
- ✓ ಪುಂಡೆ puṅḍē, *s.* A bush, thicket. —ದ ಪಕ್ಕಿ, *see* ಪುಂಡದೆ. ಬೆದ್ದೆದ— a thicket of bamboos.
- ಪುಂಡೆಲ್ puṅḍelu, *see* ಪುಂಡೆಲ್.
- ಪುಂಜಮೆ puṅṅamē, *s.* The day of full moon.

ಪುಂತೆ puntè, *see* ಪುಂತೆ.

ಪುಂದಿ pundi, *adj.* Sapless.

ಪುಂಕರ್ಪು puriṅkaṭṭu, *s.* Storing, keeping. 2. *see* ಪುಂರ್ಪು.

ಪುಂರ್ಪು puriṅku, *see* ಪುರ್ಪು.

↓ ಪುಂರ್ಗಟ್ ಪುರಿಂಗಾṭṭu, *s.* Fermentation. 2. decomposition, decay. *adj.* Fermented. 2. decomposed.

↓ ಪುಂರ್ಗಾವುನಿ ಪುರಿಂಗಾವುನಿ, *c. v.* (of ಪುಂರ್ಗುನಿ) To cause or allow to ferment or decompose.

↓ ಪುಂರ್ಗುನಿ ಪುರಿಂಗುನಿ (ಪುಂರ್ಗು), *v. n.* To ferment, undergo fermentation. 2. to decompose, decay.

↓ ಪುಂರ್ಗೆಲ್ ಪುರಿಂಗಲ್, *adj.* Fermented. 2. decomposed, decayed, mouldy.

ಪುಂರ್ಗೆಲೆ ಪುರಿಂಗೇಲೆ, *s.* A dirty man.

↓ ಪುಂರ್ಚುನಿ ಪುರಿಂಚುನಿ (ಪುಂರ್ಚು), *v. a.* To squeeze, as a lemon, etc.

↓ ಪುಂರ್ಡೆ ಪುರಿಂಧೆ, *s.* A thorny bush; *cf.* ಪುಂಡೆ. *adj.* Shaped like a bush. 2. distended, enlarged. —ಕಟ್ಟುನಿ to be shaped like a bush. ಬಂಜಿ ಪುಂರ್ಡೆ ಕಟ್ಟುನಿ the belly to distend.

ಪುಂಸ ಪುಂಸಾ, *s.* Manhood, virility.

ಪುಕಲಾಯಿಸುನಿ ಪುಕಲಾಯಿಸುನಿ, *see* ಪುಕಲಾಯಿಸುನಿ.

ಪುಕಾರ, ಪುಕಾರಿ ಪುಕಾರಾ, ಪುಕಾರಿ, *s.* Rumour, report. 2. alarm, noise. —ಮಕ್ಕುನಿ, —ಲಕ್ಕಾವುನಿ to raise an uproar.

ಪುಕುಸಾಟೆ ಪುಕುಸಾಟೆ, *adj.* Vain,

useless. 2. false, untrue. *adv.* For nothing, in vain; *cf.* ಪುಕ್ಕುಡೆ.

↓ ಪುಕುಳಿ ಪುಕುಳಿ, *s.* The anus.

ಪುಕ್ಕು ಪುಕ್ಕು, *see* ಪುಕ್ಕು.

ಪುಕ್ಕುಟೆ ಪುಕ್ಕುಟೆ, *see* ಪುಕ್ಕುಸಾಟೆ.

ಪುಕ್ಕುಲೇರ್ಸಾವುನಿ ಪುಕ್ಕುಲೇರ್ಸಾವುನಿ, *see* ಪುಕ್ಕುಲೇರ್ಸಾವುನಿ.

↓ ಪುಕ್ಕುಳಿಯುನಿ ಪುಕ್ಕುಳಿಯುನಿ, *see* ಮುಕ್ಕುಳಿಯುನಿ.

↓ ಪುಕ್ಕು ಪುಕ್ಕು, *s.* Fear, timidity. *adj.* Timid. ಪುಂಡಿಗಡೆ — being easily overcome by fear; a frightened goose. —ತನ co-wardice.

↓ ಪುಕ್ಕು, ಪುಕ್ಕುಲೆ ಪುಕ್ಕು, ಪುಕ್ಕುಲೆ, *s.* A timid man, coward, sneak.

ಪುಕ್ಕುಲಾಯಿಸುನಿ ಪುಕ್ಕುಲಾಯಿಸುನಿ, *see* ಪುಕಲಾಯಿಸುನಿ.

ಪುಕ್ಕುಲೇರ್ಸಾವುನಿ ಪುಕ್ಕುಲೇರ್ಸಾವುನಿ, *c. v.* To instigate, incite.

↓ ಪುಗತಿ, ಪುಗರಿಗೆ ಪುಗಾರಿಗಿ, *s.* Praise, eulogium, flattery.

↓ ಪುಗರುನಿ, ಪುಗರುನಿ ಪುಗಾರುನಿ, ಪುಗಾರುನಿ (ಪುಗಾರ, ಪುಗಾರಿ), *v. a.* To praise, laud, eulogise, flatter.

↓ ಪುಗೆ ಪುಗೆ, *s.* Smoke, vapour, fume. —ಮಾಯೆಲೆ —ತ ಕಪ್ಪುಲೆ a steamer. —ತ ಗಾಡಿ a railway train. —ತೂಪಿನಿ to wish for one's ruin. —ಪತ್ತುನಿ to be affected with smoke. —ಪಲಾಯಿ a shelf in the kitchen. —ಟಿ ದಿಪಿನಿ, —ಪಾಡುನಿ to expose to smoke; to fumigate.

↓ ಪುಗೆಪುನಿ ಪುಗೆಪುನಿ (ಪುಗೆ), *v. a.* To expose to smoke; to fumigate.

- పుగెయుని pugēyuni (పుగె), *v. n.*  
To smoke, reek.
- పుగెరె pugērē, *s.* Tobacco. నట్టి—, బశయి—, ససుడి— are some kinds of tobacco.
- పుగెల్, పుగ్గెల్ pugelū, puggelū, *s.* The shoulder. —పొడుని to give shoulder; to help, assist.
- పుశుక్కు puçukku, *s.* The force, as of spitting. —లబ్బియుని to spit out with force.
- పుచ్చాడి puççādi, *s.* The hind part.
- పుచ్చె puççē, *s.* Braiding or plaiting hair. 2. braided hair. —భంగార్ ornaments worn in the braids of hair. —నేపిని to plait, braid.
- పుచ్చె పుచ్చే, *s.* A cat. అర— a wild cat. పుంబ— a male cat. పుణుంగు— a civet cat. —వాన్ a cat-fish. —ముట్టు a kind of tree.
- పుచ్చె కూలి puççekūli, *s.* A tooth growing after the eightieth year.
- పుచ్చె పండ్ puççeparndū, *s.* The fruit of *Pavetta Indica*.
- పుట puṭa, *s.* A page of a book. 2. folding or doubling. 3. a pair. 4. the purifying or calcining of metals, etc., by fire. కర— the hands joined, as in supplication, etc. నాసా— both nostrils. భంగార్ పుటింగు దాపిని or వాడుని to subject gold to the process of purification.

- పుటాని puṭāni, *see* పేటిని.
- పుట్ట putṭa, *adj.* Small, little, diminutive. —కొడంకి a small kind of earring.
- పుట్టణ్ putṭaṇṇu, *s.* A kind of grass.
- పుట్టన putṭana, *s.* A thistle.
- పుట్టావుని putṭāvuni, *c. v.* (of పుట్టని) To produce, originate, give birth to, cause to be born, cause to take place.
- పుట్టి putṭi, *s.* A small round basket. —బుట్టి a wickered bottle.
- పుట్టు putṭu, *s.* Cowries; also —కాయి. 2. *see* ముట్టు. —సొబ్బుని to play with cowries.
- పుట్టుని putṭuni (పుట్టి), *v. n.* To be born, come into existence. 2. to arise, originate, spring up or from, be produced. కరుణ— to feel pity. మబ్బు— to be sorry. బాలి— a child to be born. సుద్ద— a report to be afloat.
- పుట్టి putṭē, *s.* A fox, jackal.
- పుట్ల putṭla, *s.* A bubble, blister, pustule. —లక్కని a blister to rise.
- పుఠ puṭha, *see* పుట.
- పుడ pudā, *see* పుడు.
- పుడతెల్ pudatelū, *s.* A bruise, crack. *adj.* Bruised, broken, cracked.
- పుడపుని pudapuni (పుడ), *v. a.* To break, burst.
- పుడయి pudayi, *s.* A basket.

ಪುಡಸಾ ಪುಡಾಸು, *see* ಪೊಡಸೆ.

ಪುಡಾಡುನಿ ಪುಡಾಡುನಿ (ಪುಡಾಡ), *v. a.*  
To prostrate, bow, salute.

↓ ಪುಡಾಯಿ ಪುಡಾಯಿ, *see* ಪುಡಯಿ.

↓ ಪುಡಾವುನಿ ಪುಡಾವುನಿ (ಪುಡಾ), *v. n.*  
To break, burst. 2. to ache, smart. ಕಂಠೆ— *lit.* the eye to break, smart; to lose one's sight, *abus.* ಕುರಿ— a boil to open. ತರೆ— to have headache. ದೊಂಡೆ— to have sore throat; to become hoarse.

↓ ಪುಡಿ ಪುಡಿ, *s.* A sore, ulcer, abscess. 2. *see* ಪೊಡಿ.

↓ ಪುಡಿ ಪುಡಿ, *s.* A handle, haft, hilt; *cf.* ಪುಡು.

ಪುಡಿಕೆ ಪುಡಿಕೆ, *s.* A small basket.

ಪುಡಿಪು ಪುಡಿಪು, *s.* Covering, clothing. 2. *see* ಪುರಿಪು.

↓ ಪುಡಿಪುನಿ ಪುಡಿಪುನಿ (ಪುಡಿ), *v. a.* To offend, provoke. 2. to quarrel, fight; *cf.* ತಡಿಪುನಿ. ಪುಡಿಪುನಿ ಉನಿ to be offended; to quarrel with each other.

↓ ಪುಡು ಪುಡು, *s.* Holding, grasping, handling. —ಕೈ the shaft of a plough. —ಬಲ್ಲೆ a rope attached to the yoke of a plough, to serve as the reins.

ಪುಡುಕು ಪುಡುಕು, *s.* Slight, disparagement, depreciating. 2. insult, indignity.

ಪುಡುಕುನಿ ಪುಡುಕುನಿ (ಪುಡುಕ), *v. n.*  
To be afflicted, grieved.

ಪುಡುತ ಪುಡುತ, *adj.* Foolish.

ಪುಡುಪುನಿ ಪುಡುಪುನಿ, *see* ಪುಡಿಪುನಿ.

ಪುಡೆ ಪುಡೆ, *s.* Border, edge, brink, margin, brim. 2. interval, space. ಕಂಡದ— the border of a field. ಕಂಠದ— the eye-lid. ಗುವೆಲದ— the brink of a well. ಸೋಡದ— the side of a wall. —ಪೊತ್ತುನಿ to trim the borders, as of a field. —ಮುಟ್ಟು up to the brim.

ಪುಡೆಕುನಿ ಪುಡೆಕುನಿ, *see* ಪೊಡೆಕುನಿ.

↓ ಪುಡೆಪುನಿ ಪುಡೆಪುನಿ (ಪುಡೆ), *v. a.* To winnow, fan.

↓ ಪುಡೆರುನಿ ಪುಡೆರುನಿ (ಪುಡೆರು), *v. n.* To suppurate, break, burst. 2. to be haughty.

↓ ಪುಡ್ಕೆ ಪುಡ್ಕೆ, *adj.* Plump, fat. —ಬಾಲೆ a plump child.

↓ ಪುಡ್ಕೆ ಪುಡ್ಕೆ, *s.* A stout man.

ಪುಡ್ಪುನಿ ಪುಡ್ಪುನಿ, *see* ಪುಡಿಪುನಿ.

ಪುಡ್ಪುಲೆ ಪುಡ್ಪುಲೆ, *s.* A quarrelsome man.

ಪುಡ್ಯಾಡುನಿ ಪುಡ್ಯಾಡುನಿ, *see* ಪುಡಾಡುನಿ.

↓ ಪುಣ ಪುಣ, *s.* A dead body, corpse. *adj.* Dead. 2. inactive. —ಕಟ್ಟುನಿ to grow stiff. —ಕಾಂಪುನಿ to bury a corpse.

ಪುಣಕಟ್ಟು ಪುಣಕಟ್ಟು, *adj.* Emaciated, slender, reduced to skin and bone.

ಪುಣಕೆ ಪುಣಕೆ, *see* ಪುಣಕೆ.

ಪುಣರಪುಳಿ ಪುಣರಪುಳಿ, *s.* The mate mangosteen, *Garcinia purpurea.*

↓ ಪುಣಲ್ ಪುಣಲ್, *s.* Floating.

↓ ಪುಣಲುನಿ ಪುಣಲುನಿ, *see* ಪುಲಾವುನಿ.



ಪುಣಿ puṇi, s. The border of a field.

ಪುಣಿಕಲ್ಲು puṇikallu s. *lit.* A hand-stone (ಪಂಡಿಕಲ್ಲು). 2. a small pestle for grinding turmeric, *etc.*

✓ ಪುಣಿಕೆ puṇikē, s. Tamarind. —ಮರ the tamarind tree.

ಪುಣಿಕೊಟ್ಟಿ puṇikoṭṭē, s. A tamarind seed.

✓ ಪುಣುಂಗು, ಪುಣುಗು puṇuṅgu, puṇugu, s. Civet. —ದ ಪುಣ್ಣೆ a civet cat.

✓ ಪುಣೆ puṇē, s. Security, bail. —ಶಾಯಿ a surety.

✓ ಪುಣೆಪಿನಿ, ಪುಣೆಪುನಿ, ಪುಣೆವುನಿ puṇepini, puṇepuni, puṇevuni (ಪುಣೆ), v. a. To persevere till one has avenged himself; to contest to the last, as a suit. 2. to compete, vie.

✓ ಪುಣೆವು puṇevu, s. Resoluteness.

ಪುಣ್ಯ puṇya, s. Religious merit, virtue. 2. a good action. 3. purity, purification. *adj.* Virtuous, good, meritorious. 2. pure. —ಕರ್ಮ a virtuous deed; a meritorious act. —ಕಾಲ an auspicious occasion. —ತೀರ್ಥ a sacred river. —ದಿನ a sacred day. —ಫಲ the fruit of one's merits. —ಲೋಕ heaven. —ವಂತೆ a virtuous man. —ಸ್ಥಳ, —ಕ್ಷೇತ್ರ a sacred place of pilgrimage. —ಮೆಚ್ಚುನಿ to perform holy or virtuous acts.

ಪುಣ್ಯಾತ್ಮೆ, ಪುಣ್ಯಾದಿಗೆ puṇyātme,

puṇyādige, s. A virtuous man, a fortunate man.

ಪುಣ್ಯಾದಿಗೆ puṇyādige, s. Goodness; well being; good fortune, prosperity.

ಪುಣ್ಯಾಹ ಪುṇyāha, s. A lucky day. 2. purifying. —ವಾಚನೆ purifying a house, *etc.*, after accouchement, *etc.*

ಪುತ್ತು, ಪುತ್ತು, ಪುತ್ತು putta, puttu, puttē, s. A darling. *adj.* Darling, beloved.

ಪುತ್ತಲಿ, ಪುತ್ತಲಿಳಿ puttali, puttoli, s. A gold coin. —ಸೊಂಪೆ an image, puppet. —ಭಂಗಾರ್ gold of 12 carats. —ಸರ a string of such coins, worn by females.

ಪುತ್ರೆ putre, s. A son. ದತ್ತು— an adopted son. ಪುತ್ರಸಂತಾನ having a family. ಪುತ್ರಸ್ವೀಕಾರ adoption of a son.

✓ ಪುದ puda, s. A dove, pigeon.

ಪುದಂಗರ, ಪುದಕಡಲೆ pudāṅgara, pudakadale, *see* ಪದಂಗರ.

ಪುದಕೆ pudakē, *see* ಪೊದಕೆ. 2. *see* ಪೊದಕೆ.

ಪುದಕ್ಕೈ pudakei, s. A kind of game by making alternate motions and mutually clapping each other's hands. —ಹಾಕುನಿ, —ಸೊಬ್ಬನಿ to play at such a game.

ಪುದಬಾರೆ pudabāre, s. A demon so called.

✓ ಪುದರ್ pudaru, s. A name, appellation, designation. 2. fame, celebrity, reputation. —ಆಪಿನಿ, —ಲಕ್ಕುನಿ to become known. —ಸಿಪ್ಪನಿ to utter a

person's name; to bring one's reputation into discredit. —పాఠుని to name. —ఘోషిని to be celebrated.

పుదాపిని pudāpini, *see* ఘోషు అపిని *under* ఘోషు.

పుదిన pudina, *s.* A kind of mint.

పుదుకు puduku, *s.* Boasting.

పుదుక్కు pudukku, *adv.* Suddenly, at once. —చొరియుని to pour suddenly, as a bag of rice.

✓పుదుబార pudubāru, *s.* New [paddy.

↓పుదే pudē, *s.* A load, burden.

↓పుదేపుని pudepuni, *see* ఘోషిపుని.

↓పుదేల్ pudelū, *s.* A bush, shrub.

↓పుద్దార్ puddāru, *s.* The harvest feast; a ceremony observed in partaking of new produce for the first time.

పుద్దే pudde, *see* ఘోషి.

పునః punah, *adv.* Again, once more.

పునరపుళి punarapuli, *see* పునరపుళి.

పునరుత్థాన punarutthāna, *s.* Resurrection.

పునర్జన్మ, పునర్జన్మ punarjanma, punarjalma, *s.* Being born again; regeneration. 2. transmigration of the soul.

పునర్వసు punarvasu, *s.* The seventh of the lunar mansions.

పునర్విచారణి punarvicāraṇē, *s.* Reconsideration, review.

పునర్వివాహ punarvivāha, *s.* Remarriage.

పునలుని punaluni, *see* పులలుని.

పునశ్చరణి punasāraṇē, *s.* Repetition of mystic formulas or incantations.

పునస్థాపనీ punasthāpanē, *s.* Reformation.

పునహ punaha, *see* పునః.

✓పునికే punikē, *see* పునికే.

పునిత punita, *adj.* Free from sin, purified. —మఱ్ఱుని to absolve, purify; to justify.

✓పునుగు punugu, *see* పునుగు.

పుప్పళ puppala, *see* పప్పళ.

↓పుప్పి, పుప్పి puppi, puppu, *s.* Decay, rottenness.

పుయింతేల్ puyintelū, *s.* The tenth Tulu month.

పుర pura, *s.* A city, town. 2. a house | or any receptacle. —వాసి a citizen.

✓పుర pura, *see* పురు.

పురందరీ purandare, *s.* A name of Indra. పురందరానీ a celebrated Canarese poet.

పురకే purakē, *s.* A bad smell.

పురత్ puratū, *s.* A dowry.

పురమదనే puramardane, *s.* Rubbing of the body with an unguent.

పురమే purame, *see* పురమే.

పురమేయి purameyi, *s.* A mucous body. [ఘోషి.

పురల్, పురలే puralū, puralē, *see*

పురస్ purasū, *see* ఘోషి.

పురస్కార puraskāra, *s.* Reverence, honour.

ಪುರಾಕೃತ purākṛta, *see* ಪ್ರಕೃತ.

ಪುರಾಣ purāṇa, *s.* A sacred and political work comprising the Hindu theology. *adj.* Old; ancient. —ಕಥೆ an old story. —ಪರಮೆ God. There are eighteen acknowledged Purāṇās, namely, ಬ್ರಹ್ಮ—, ಸದ್ಯ—, ಬ್ರಹ್ಮಾಂಡ—, ಅಗ್ನಿ—, ವಿಷ್ಣು—, ಗರುಡ—, ಬ್ರಹ್ಮಕೈವರ್ತ—, ಶಿವ—, ಲಿಂಗ—, ನಾರದ—, ಸ್ಯಾಂಡ—, ಮಾರ್ಕಂಡೇಯ—, ಭವಿಸ್ಯತ್—, ಮತ್ಸ್ಯ—, ವರಾಹ—, ಕೂರ್ಮ—, ವಾಮನ—, ಭಾಗವತ—.

ಪುರಾಣಿಕೆ purāṇike, *s.* One who reads *or* narrates sacred history.

ಪುರಾತನ purātana, *adj.* Ancient, old.

ಪುರಿ puri, *see* ಪುರ.

✓ಪುರಿ puri, *s.* A worm, mite, moth.  
 ✓ 2. ✓skin parasite. 3. ✓twining, twisting, as threads. 4. ✓coir yarn. —ತಪ್ಪು mulberry leaves. —ಬಲ್ಲೆ coir. —ಕೈಪನಿ to twine coir yarn. —ಮೆಟ್ಟನಿ to prepare a rope from cocoanut fibre. —ಮೇಬಿನಿ to suffer from ring-worm.

ಪುರಿಂಗುನಿ puriṅguni, *see* ಪುಂಗುನಿ.

✓ಪುರಿಗಂಟ್ puriṅṅṭu, *s.* Anything eaten *or* perforated by worms. *adj.* Worm-eaten. 2. envious, jealous. 3. obstinate, stubborn. —ನರವಾನಿ, ಪುರಿಗಂಟಿ an envious *or* obstinate fellow.

ಪುರಿಜಂತ್ರ puriṅjantra, *s.* Malice, envy. 2. mischief. 3. obsti-

nacy, self-will. —ಪಾತೆರುನಿ to talk maliciously.

✓ಪುರಿಪು puripu, *s.* The twist, as of a rope *or* cord. —ದ ಬಡು a bullock-driver's whip *or* rod with its handle twisted with rope.

ಪುರಿಯೊಲು puriyolu, *s.* An eel.

✓ಪುರು puru, *s.* A snail. *adj.* Small, tender. 2. snail-like. —ನಿಣಿ a tender fruit, bud. —ಬಾಲೆ a suckling. —ಜಾರುನಿ to be very slippery; to glide like a snail.

ಪುರುಂಕುನಿ puruṅkuni, *see* ಪುಂಚುನಿ.

✓ಪುರುಂಗುನಿ puruṅguni, *see* ಪುಂಗುನಿ.

ಪುರುಂಗೆಲೆ puruṅgele, *see* ಪುಂಗೇಲೆ.  
 2. a sickly person. 3. a reluctant worker. 4. a stingy man.

ಪುರುಂಡೆ puruṅḍè, *see* ಪುಂಡೆ.

ಪುರುಕು puruku, *see* ಪುಕು.

ಪುರುಕುಚ್ಚಣ, ಪುರುಕುಚ್ಚೆ purukuṅḅaṅḅa, purukutsé, *see* ಕುರುಕುಚ್ಚನೆ.

ಪುರುಬು purubu, *see* ಪುಬು.

ಪುರುಷತ್ವ puruṣhatva, *s.* Manhood, manliness.

ಪುರುಷರತ್ನ puruṣharatna, *s.* A kind of medicinal plant, *Ionidium suffruticosum*.

ಪುರುಷಾರ್ಥ puruṣhārtha, *s.* Human desire, object of life. 2. benefit, use.

ಪುರುಷೆ puruṣhe, *s.* A man, male. 2. a husband.

ಪುರುಷೋತ್ತಮೆ puruṣhōttame, *s.* The best of mankind. 2. a

name of Vishṇu. 3. the name of a man.

ಪುರುಸತ್ತು purusattu, *see* ಪುರ್ಸತ್.

↓ ಪುರೆ purè, *s.* A roof, ceiling. ಮೇಲ್ — the upper part of a roof; *pl.* ಪುರೆಕುಳು materials of a roof.

ಪುರೆಂಚುನಿ, ಪುರೆಚುನಿ pureñuni, pureçuni, *see* ಪುಂಚುನಿ.

↓ ಪುರೆಪುನಿ purepuni (ಪುರೆ), *v. a.* To roll, turn over. 2. to retract, recant. 3. to impute, attribute.

↓ ಪುರಲುನಿ, ಪುರೆಯುನಿ pureluni, pureyuni (ಪುರೆ), *v. n.* To roll, turn. ಕಿಂನಿ — to come out, as a young bird from the egg-shell.

↓ ಪುರೆಸುನಿ, ಪುರೈಸುನಿ puresuni, pureisuni (ಪುರೆಸ್, ಪುರೈಸ್), *v. n.* To complete, fulfil. 2. to afford. 3. to be satisfied. ಎಂಕ್ ಪುರೆಸುಜಿ I cannot afford.

ಪುರೋಹಿತೆ purōhite, *s.* A family-priest.

ಪುರ್ಕ purka, *s.* Remains, residue, saving. 2. frugality, economy.

[eyes.

ಪುರ್ಕಂಣ್ purkaṇṇu, *s.* Purulent

ಪುರ್ಕಟ್, ಪುರ್ಕಟೆ purkaṭṭu, purkaṭè, *adj.* Diminutive, small.

ಪುರ್ಕಾವುನಿ purkāvuni, *c. v.* (*of*

↓ ಪುರ್ಕಾವುನಿ) ↓ To bake in embers, half bake. 2. to save, lay up, rake, hoard. ಪುರ್ಕಾವ್ ದೀಪಿನಿ to spare, save, reserve; to lay out frugally.

ಪುರ್ಕಾಸ್ purkāsu, *s.* A very small thing.

↓ ಪುರ್ಕು purku, *s.* The rheum of the eye.

↓ ಪುರ್ಕುನಿ purkuni (ಪುರ್ಕು), *v. n.* To be half baked. 2. to become soft. 3. to rot, decay, become putrid.

ಪುರ್ಗ purga, *s.* Sour gruel or pap.

ಪುರ್ಗಟ್ purgaṭṭu, *see* ಪುರಿಗಟ್.

↓ ಪುರ್ಗುನಿ purguni (ಪುರ್ಗು), *v. n.* To be well boiled, as rice.

ಪುರ್ಚುನಿ pureuni, *see* ಪುಂಚುನಿ.

ಪುರ್ಜಂತರ purjantara, *see* ಪುರಿಜಂತ್ರ.

ಪುರ್ಪ purpa, *s.* The tender areca blossoms. 2. *see* ಪುಪ್ಪ.

ಪುರ್ಬು purbu, *s.* The eye-brows.

ಪುರ್ಯೊಲು puryolu, *see* ಪುರಿಯೊಲು.

ಪುರ್ಲಿ purli, *s.* The wild hog-plum. 2. *see* ಕಾಣಪರ್ಲಿ.

ಪುರ್ಸತ್, ಪುರ್ಸತ್ತು pursaṭṭu, pursattu, *s.* Leisure, opportunity, occasion, time. 2. relief, rest; *also* ಪುರ್ಸೋದು. — ಪುರ್ಪ್ಪುನಿ to be at leisure. — ನೆತ್ತೊಣುನಿ to take time. — ಮಳ್ಳುನಿ to find an opportunity.

ಪುರ್ಸಾದ pursāda, *see* ಪುರ್ಸಾದ.

↓ ಪುಲ pula, *s.* ↓ Pasturage, grazing ground. 2. reminiscences, recollection of old associations. — ಎಂಣುನಿ cattle to low for their old pasturage; to call to mind old associations.

ಪುಲಂಕೆನ pulāṅkena, *see* ಪುಲ್ಲಿಗೆ.

↓ ಪುಲಂಪುನಿ pulampuni (ಪುಲಂ), *v. a.* To set afloat; *cf.* ಪುಲಾವುನಿ.

పులక pulaka, *s.* Horripilation, erection of the hair from ecstasy. 2. rejoicing, festivity. —అభిషేక, పులకాభిషేక bathing an idol in scented water on a festive occasion.

పులపావుని pulapāvuni, *c. v.* (of శలావుని) To cause to float.

పులబు, పులమే pulabu, pulamē, *see* ఫోలబు.

పులవాడ, పులాది pulavāḍu, pulāḍi, *s.* Pasturage, grazing-ground.

పులావుని pulāvuni (పులా), *v. n.* To float.

పులి puli, *s.* Acidity. 2. a sour fruit. 3. tamarind. 4. leaven. 5. pride, arrogance. *adj.* Sour, acid. —కొట్టి a tamarind seed. —ంపు, —కంటె, —గంటె, —చటె anything very sour. —కొద్దిల్ sauce, condiments, *etc.* mixed with acids, boiled and seasoned. —వోణి a wry face. —తొజువుని to be arrogant. —పుంటుని to squeeze a lemon or other sour fruit; to check one's arrogance, to humiliate. ఎసల్—, ఓంటి—, కంజీ—, కరండీ—, కర్క—, కాంబిర్—, జురిగి—, దారీ—, డొడ్డాయి—, నారంగాయి—, పుకార—, or బుడ్డ—, పుణికే—, బింబులి—, మర్ద—, లింజి— are varieties of sour fruits.

పులి puli, *see* శరి.

పులిజంత్రి pulijantra, *see* శరిజంత్రి.

పులిపావుని pulipāvuni, *c. v.* (of

శలియుని) To make sour; to leaven.

పులిపు, పులుపు pulipu, pulupu, *s.* Money.

పులిపుని pulipuni (పులి), *v. a.* To irritate, itch.

పులిపుని, పులియుని pulipuni, puliyuni (పులి), *v. n.* To become sour; to be leavened.

పులిప్పేన pulippena, *adj.* Sour.

పులిస్ pulisṣu, *s.* Police. 2. money, cash.

పులేయి puleyi, *s.* A skin. లుకే— a deer's skin.

పులేయుని, పులేవుని puleyuni, pulevuni (పులే), *v. n.* To smart, feel sharp pain.

పులేవు pulevu, *s.* A crack. 2. a patch. 3. a crook, bend, curve. —చిప్పని to remove the same.

పుల్కు pulka, *see* శలక.

పుల్కుడి pulkaḍi, *s.* A handful of grass given by a vendor to the purchaser of cattle in token of striking the bargain.

పుల్కోట్టి pulkoṭṭe, *s.* Tamarind seed.

పుల్పు pulpu, *adj.* Tepid, lukewarm; also పుల్పుటిక్క, లుగురు పుల్పు.

పుల్పు pulya, *see* పుల్లని.

పుల్లడి pullaḍi, *s.* A place overgrown with rushes.

పుల్లయి pullayi, *s.* A kind of cap.

పుల్లావుని pullāvuni, *see* శలావుని.

- ಪುಲ್ಲಿ pulli, *s.* A sheet of paper.  
2. *see* ಪಳ್ಳಿ.
- ಪುಲ್ಲಿಂಗ pulliṅga, *s.* The masculine gender, *gram.*
- ↓ ಪುಲ್ಲು pullu, *s.* A rush. 2. a kind of grass. —ಗಡೆ, *see* ಪಲ್ಲಡಿ. —ನೀರ್ grass and water, cattle fodder. —ಪಜಿ a mat made of rush. —ಫದೆಲ್ a bush of rushes, bulrush. —ಬಡ್ಡುನಿ to pluck out a grass blade; to twist the ear. —ಜಾರಾವನಿ to pluck the feathers.
- ↓ ಪುಲ್ಲೆ pullè, *s.* An off-shoot. √2. √ a split, splint. 3. √ *see* ಪಲ್ಲಣಿ. —ಮೃಗ a kind of deer. —ಫಜಾವನಿ, —ದೀವಿನಿ, —ಲಕ್ಕುನಿ to sprout, bud.
- ಪುಲ್ಲೆಯಿ pulleyi, *s.* A kind of whale.
- ಪುಲ್ಲೆಲ್ pullelu, *s.* Abundance, increase. 2. gluttony.
- ↓ ಪುಲ್ಲಣಿ, ಪುಲ್ಲಣಿಕೆಲ, ಪುಲ್ಲಣಿಕೊಲೆ pullya, pulyakela, pulyakolè, *s.* Morning, day-break. *adv.* Early in the morning.
- ↓ ಪುವಳು, ಪುವೊಳು puvalu, puvoļu, *s.* The navel.
- ಪುಷ್ಕಟ್ pushkaṭu, *see* ಪಸ್ಕಟೆ.
- ಪುಷ್ಕಲ pushkala, *adj.* Copious, full, complete. 2. much, many. 3. excellent, eminent, best.
- ಪುಷ್ಟ pushta, *adj.* Nourished, fed. 2. strong, stout.
- ಪುಷ್ಟಿ pushti, *s.* Increase, thriving. 2. stoutness, strength.
- ಪುಷ್ಪ pushpa, *s.* A flower, blossom.
- ಪುಷ್ಯ pushya, *s.* The tenth lunar month.
- ಪುಷ್ಯರಾಗ pushyarāga, *s.* The topaz, chrysolite.
- ಪುಷ್ಯೆ pushyè, *s.* The eighth of the lunar mansions.
- ಪುಸಲಾಯಿಸುನಿ, ಪುಸಲ್ಯಾಸುನಿ pusalāyisuni, pusalyāsuni, (ಪಸಲಾಯಿಸ್, ಪಸಲ್ಯಾಸ್), *v. a.* To coax, cajole, persuade, fawn.
- ಪುಸ್ಕು, ಪುಸ್ಕು pusku, pusku, *see* ಪಸ್ಕು.
- ಪುಸ್ಕಟ್, ಪುಸ್ಕಟೆ puskaṭu, puskaṭè, *adj.* Vain, useless, feigned. 2. empty. *adv.* In vain, for nothing.
- ಪುಸ್ತಕ pustaka, *s.* A book, volume.
- ಪುಸ್ತಿ pusti, *s.* Instigation, abetment, incitement. 2. help, support. 3. a portfolio for keeping loose papers in *or* for placing under a paper while writing on it. —ಕೊರ್ಪಿನಿ to instigate, back up.
- ಪುಸ್ಸು, ಪುಸ್ಸು pussu, pussu, *s.* The hissing sound of a flash in the pan, when the gun does not go off. 2. unsuccessful termination of an undertaking, coming to nothing, defeat.
- ಪುಳ pulā, *see* ಪಲ.
- ಪುಳಕ pulāka, *see* ಪಲಕ.
- ಪುಳಬ್ಬು pulābbu, *see* ಪೊಲಬ್ಬು.
- ↓ ಪುಳಿ puli, *see* ಪರಿ. 2. *see* ಪಲಿ.
- ↓ ಪುಳಿಂದೆ pulinde, *s.* A hunter, for-ester, savage.

- ಪುಳಿಕಂಟ್ pulikantṭu, *see under* ಪಲಿ.
- ಪುಳಿಚಾರ್ puliçāru, *s.* A sour kind of sauce.
- ✓ ಪುಳಿಪು pulipu, *s.* Acidity.
- ಪುಳಿಯಾರಲ್ puliyāralu, *s.* The yellow wood-sorrel, *Oxalis corniculata*.
- ✓ ಪಳುಕು puluku, *s.* Slipping out, anything soft *or* greasy.
- ಪುಳೆವುನಿ pulevuni, *see* ಪಲೆವನಿ.
- ಪುಳ್ಳು pulku, *see* ಪರ್ಕು.
- ಪುಳ್ಳೊಟ್ಟೆ pulkoṭṭè, *see* ಪಲ್ಲೊಟ್ಟೆ.
- ಪುಳ್ಳೆ pulla, *see* ಪಲ.
- ✓ ಪುಳ್ಳಿ pulli, *s.* A grand-child.
- ಪುಳ್ಳು pullu, *see* ಪಲ್ಲು.
- ಪುಳ್ಳಿನ pullena, *see* ಪಲ್ಲನಿ.
- ✓ ಪೂ pū, *s.* A flower, blossom. 2. a cataract in the eye. —ಅಗ್ರ a sore mouth. —ಕಾಯಿ a very young fruit. —ತ ಮಾಲೆ a garland of flowers. —ತೊಳಿಂಚಿ a bunch of flowers, nosegay. —ಮೂರಿ a disagreeable smell of flowers. —ಅರಲನಿ, —ಪೋಪಿನಿ, —ಬರ್ಪಿನಿ to flower, bloom, blossom. —ಮುಡಿಪನಿ to wear flowers.
- ✓ ಪೂಂಕೆ pūnkè, *s.* Mould, mildew. —ಕೊಡಿಪನಿ, —ಪತ್ತುನಿ to become mouldy.
- ಪೂಂಗುನಿ pūnguni (ಪೂಂಗ್), *v. n.* To shake.
- ✓ ಪೂಂಜೆ pūñje, *s.* 1. A cock. 2. a family-name among Bants. —ಕೆಲೆಪನಿ a cock to crow.
- ಪೂಂಟುನಿ pūṇṭuni, *see* ಪಂಟುನಿ.
- × ಪೂಂಡೆಲ್ pūṇḍelu, *s.* A thicket,

- ✓ clump, as of bamboos. ✓ 2. matter from a sore.
- ಪೂಂತೆ pūntè, *adj.* Light, very light, not heavy.
- ✓ ಪೂಂಬೆ pūmbè, *s.* The flower bud of a plantain.
- ಪೂಕರೆ pūkarè, *s.* An ornamental structure, as the stake of a bullock race. —ಪಾಡುನಿ to fix a post of such a structure; to ornament the ridge of a racing field.
- ✓ ಪೂಕಿ pūki, *s.* A fart.
- ಪೂಕುಟೆ pūkuṭè, *adj.* Empty, void. *s.* An empty mouth.
- ಪೂಕುರು, ಪೂಕ್ರು pūkuru, pūkru, *adj.* Tender, young, little. 2. sallow.
- ಪೂಕ್ರೆ pūkre, *s.* A sickly man.
- ಪೂಗ pūga, *s.* A betel-nut.
- ✓ ಪೂಜೆ pūjè, *see* ಪುಜೆ.
- ಪೂಜಾರಿ pūjāri, *s.* A demon priest. 2. a Billavar *or* toddy-drawer.
- ಪೂಜಾರ್ಮೆ pūjārmè, *s.* The office of a priest. ಜರಿಪು—, ದರಿಪು— a demon priest who is also the devil-dancer.
- ಪೂಜಾವುನಿ pūjāvuni, *c. v.* (of ಪೂಜುನಿ) To cause to smear *or* apply.
- ಪೂಜಿತೆ pūjita, *adj.* Worshipped, reverenced.
- ✓ ಪೂಜುನಿ pūjuni (ಪೂಜ್), *v. a.* To smear, rub, daub, apply.
- ಪೂಜೆ pūjè, *s.* Worship, adoration; prayer. ಮಹಾ— principal worship in a temple. —ಕರಿಪನಿ, —ಮಳ್ಳುನಿ to worship.

ಪೂಜ್ಯ pūjya, *adj.* Worshipful, adorable, venerable. 2. blank, void. *s.* A cipher. —ತೆ dignity, nobleness.

↓ ಪೂಟಿ pūṭi, *s.* *Membrum muliebre.*

ಪೂಡು pūḍu, *see* ಘಟು.

ಪೂತ pūta, *a.* Of *or* belonging to a flower. 2. purified, cleansed. 3. *see* ಘಂತೆ.

ಪೂತನಿ pūṭani, *s.* A giantess killed by Krishna. ಘತನಾರಿ Krishna.

ಪೂನಿಣೆ pūṇiṇe, *s.* A very tender fruit.

ಪೂನೀರ್ ಪುನೀರ್ pūnīr, *s.* Flower and water placed in a demon shrine. —ದೀಪಿಸಿ to place flower and water before a demon.

↓ ಪೂಪುನಿ pūpuni (ಘ), *v. n.* To break wind, fart, *vlg.*

ಪೂಪೆಲೆ pūpele, *s.* One who farts frequently, *vlg.*

↓ ಪೂಬಾರೆ pūbāre, *s.* A kind of plantain.

ಪೂಮಾಲೆ, ಪೂಮಾಲಿಕೆ pūmāle, pūmālikē, *see under* ಘ.

ಪೂಮಿನ್ ಪುಮಿನ್ pūmin, *s.* A trout.

ಪೂರ pūra, *see* ಘರ್ಣ. 2. ಪೂತನ; *cf.* ಘರ್ವ.

ಪೂರಂಡ ಪುರಾಂಡ pūraṇḍa, *adj.* Vindictive. 2. implacable, unappeasable. —ಸನೆ implacable hatred.

ಪೂರತ್ತರ ಪುರತ್ತರ pūrattara, *see* ಘರ್ವೋತ್ತರ.

ಪೂರಪ್ಪರ ಪುರಪ್ಪರ pūrappara, *adj.* Clear *or* full understanding.

ಪೂರಾ pūrā, *see* ಘರ್ಣ.

ಪೂರಿತ ಪುರಿತ pūrīta, *adj.* Filled, complete.

↓ ಪೂರೈಸುನಿ ಪುರೈಸುನಿ pūreisuni, *see* ಪುರೈಸುನಿ.

ಪೂರೋತ್ತರ ಪುರೋತ್ತರ pūrōttara, *see* ಘರ್ವೋತ್ತರ.

ಪೂರ್ಣ ಪುರ್ಣ pūrṇa, *adj.* Full, filled, complete. 2. all, entire. 3. able, powerful. *adv.* Wholly, completely. —ತೆ, —ತ್ವೆ fulness; the whole; ability.

ಪೂರ್ಣಮಿ, ಪೂರ್ಣಮೆ ಪುರ್ಣಮಿ, ಪುರ್ಣಮೆ, *see* ಪುರ್ಣಮೆ.

ಪೂರ್ತಿ ಪುರ್ತಿ pūrṭi, *s.* Fulness, completion. —ಮಕ್ಕುನಿ to complete, fulfil.

ಪೂರ್ವ ಪುರ್ವ pūrva, *adj.* Former, prior, first, before, in front of. 2. east, eastern. *s.* Ancient times, days of old; the east. —ಕರ್ಮ former actions. —ಕಾಲ former time. —ಪಿರ್ progenitors, ancestors. —ಸದ the first member of a compound word, sentence *or* verse, *gram.* ಘರ್ವೋಡು in olden times.

ಪೂರ್ವಪಕ್ಷ ಪುರ್ವಪಕ್ಷ pūrvapaksha, *s.* A proposition, assertion, the first part of an argument.

ಪೂರ್ವಪರ ಪುರ್ವಪರ pūrvāpara, *s.* Past and future, former and latter. —ಸಂಗತಿ past and future circumstances.

ಪೂರ್ವಭಾದ್ರೆ ಪುರ್ವಭಾದ್ರೆ pūrvābhādrē, *s.* The twenty-fifth lunar mansion.

ಪೂರ್ವಷಾಢ ಪುರ್ವಷಾಢ pūrvāṣāḍha, *s.* The twentieth lunar mansion.

ಪೂರ್ವಾಹ್ನ ಪುರ್ವಾಹ್ನ pūrvāhna, *s.* The early part of the day, forenoon.



పూర్వికే pūrvike, *s.* An ancestor, progenitor.

పూర్వోత్తర pūrvōttara, *s.* Circumstances, particulars of a person *or* event.

పూవరి pūvari, *s.* Rice used at the worship of a demon. —పక్కని to throw rice on a demon priest.

పూవే pūvē, *s.* The day preceding the full moon.

పూవోళు pūvoḷu, *s.* 1. The navel. 2. a thin film between the pulp and seed of a jack fruit.

పూశర pūšara, *s.* A kind of garland.

పూషణ, పూషణి pūshana, pūshanē, *see* ఫోషణ.

పూసుని pūsuni, *see* ఫూసుని.

పూళందాయే pūlandāye, *s.* A demon so called.

పూళు pūḷu, *s.* A chip, small piece of anything. 2. a piece of betel nut. —కజిపా vegetable curry. —ఫాళు small pieces. కాయప— a piece of a fruit. నుం నీళ్— a piece of dry betel nut. బజ్జెయప— a piece of fresh *or* preserved betel-nut. —దాపిని, —మచ్చని to slice, chip, cut.

పృథివి, పృథ్వి prṛthivi, prṛthvi, *s.* The earth.

పృష్ఠ prushṭha, *s.* The back. 2. the rear, last. 3. the back *or* hind part of anything.

పేంగణి peṅganne, *see* పేంగి.

పేంగతన peṅgatana, *s.* Silliness, stupidity, foolishness.

పేంగరే. పేంగార peṅgarē, peṅgāra, *see* పింగర.

పేంగు peṅgu, *adj.* Blackish.

1. పేంగి, పేంబి peṅge, peṅne, *s.* A fool, stupid fellow, simpleton.

పేజ్జ peccēa, *see* బిజ్జ.

2. పేజ peja, *s.* The wild jack, *Artocarpus pubescens.* —కా <sup>Tc.</sup> <sub>folā</sub> యి its fruit.

పేజంకుని, పేజకుని pejaṅkuni, pejakuni, *see* ఫోజంకుని.

3. పేజిపిని, పేజ్జుని pejipini, pejjuni (పేజి, పేజ్జె), *v. a.* To select, choose. 2. to pick up. 3. to pick *or* remove stones *or* paddy from rice, *etc.*

పేజిరేనాయే pejirenāye, *s.* A demon so called.

పేజ్జె pejjē, *s.* Gruel, rice water, porridge. —త ఫా, *see* జాంబిసి.

4. పేట్టె peṭṭu, *s.* A blow, slap, cuff. —కొపిని to beat, slap, cuff. —తిప్పిని to receive blows, be beaten. —వాయని to eat greedily.

5. పేట్టెగ్ peṭṭugu, *adv.* Immediately, directly.

పేట్టెంక peṭṭaṅku, *see* తజంక.

6. పేట్టిగి peṭṭigē, *s.* A box, chest. —కుంప a square pillar *or* post.

7. పేట్టిగి peṭṭigē, *see* పేట్టిగ్.

పేట్ల peṭṭa, *see* పేట్ల.

పేట్లపు peṭṭupu, *see* పట్లపు.

8. పేట్టె పెటా peṭṭa, *s.* A cow. —తేజంక a kind of *Cassia tora*; *cf.* తజంక.

పేదామేది pedumedi, *see* పేదేది.

ಪೆದಂಕೆ pedankè, *s.* Stumbling, tripping. 2. sprain. —ಬೂರುನಿ to be sprained.

↓ ಪೆದಂಗ್ pedangy, *adv.* Behind the back. —ಕಟ್ಟುನಿ to pinion behind, as the hands.

ಪೆದಂಗರ, ಪೆದಂಗಾಯಿ, ಪೆದಂಗೈ pedangara, pedangāyi, pedangei, *s.* A water-pot placed outside a house for washing purpose.

ಪೆದಂಬು pedambu, *adv.* Obliquely, not directly. —ಕೂದುಪುನಿ to cut, shave, *etc.*, obliquely.

ಪೆದಕಾಲೆ pedakāle, *s.* A demon so called.

ಪೆದವಾಲೆ pedamāle, *see* ಪಿಪಮಲೆ.

ಪೆದೊಲ್ಡಿ peddoldi, *see* ಪೆಚ್ಚೆದಿ.

↓ ಪೆದ್ವಾವುನಿ pedpāvuni, *c. v.* (of ಪೆದ್ವಿನಿ) To assist a woman in child-birth, serve as a midwife.

↓ ಪೆದ್ವಿನಿ, ಪೆದ್ವಿನಿ pedpini, pedduni (ಪೆದ್ವಿ), *v. a.* To bear, bring forth, as a child.

↓ ಪೆದ್ವಿದಿ pedmedi, *s.* A woman in child-bed, lying-in woman.

ಪೆನ್ಸ್ pensy, *s.* The lungs.

ಪೆನ್ಸಿಲ್ pensily, *s.* A slate or led pencil.

ಪೆಪ್ಪು, ಪೆಪ್ಪೆ peppu, peppè, *s.* Dumb-foundedness, speechlessness, as from amazement, *etc.* —ಪಾತೆರುನಿ to stammer; to speak hesitatingly.

ಪೆಚ್ಚೆ pebbe, *s.* A dolt. [ಯಿ.

ಪೆರಂಗಾಯಿ perangāyi, *see* ಪೇರಂಗಾ

ಪೆರಂಟ್ perantū, *see* ಚಿರಂಟೆ.

ಪೆರಂತ್ perantū, *see* ಚಿರಂಟೆ.

ಪೆರಡೆ peradè, *s.* A hen. —ಕರಿಪುನಿ, —ಕಿರಿಪುನಿ, —ಕೆರಿಪುನಿ to cluck.

ಪೆರತೆ perata, *s.* A ceremony performed in behalf of females who have become pubescent. 2. *see* ಪ್ರೇತ.

ಪೆರತಿ perati, *see* ಪ್ರತಿ.

↓ ಪೆರದನೆ, ಪೆರಮಣೆ peradanè, peramanè, *s.* A grater, scraper. —ಘಾ a kind of moss.

ಪೆರದೆ peradè, *see* ಪರದೆ.

ಪೆರಸ್ತನ perastana, *see* ಪ್ರಯತ್ನ.

ಪೆರಾರ್ತೆ perārtè, *see* ಪೆರತೆ.

ಪೆರಾರ್ದೆ perārdè, *s.* The ninth Tulu month.

↓ ಪೆರಿ peri, *see* ಪೆರಿಯ.

ಪೆರಿಕೆ perikè, *s.* A bullock's load. 2. any burden. —ಪಾಡುನಿ to load. —ಬೂರುನಿ, *see* ಪೆರ್ಯ.

↓ ಪೆರಿಯು periya, *adj.* Large, great, high, superior. ↓ ಸೆಯಿ honey. —ಸಾಧಿ a highway.

ಪೆರಿಯಂಮೆ periyamme, *s.* A father's elder brother, or a mother's elder sister's husband.

ಪೆರಿಯಪ್ಪೆ periyappè, *s.* A mother's elder sister, or a father's elder brother's wife.

↓ ಪೆರಿಯೆ periyè, *s.* A heap, pile.

ಪೆರಿಯೊಳು periyolu, *s.* An eel.

ಪೆರಿಸ್ತಾ peristū, *s.* The contents of a book, library, *etc.* —ಬರೆಪಿನಿ to write such contents.

- ಪೆರುಮರಿ perumari, *see* ಪೆಮರಿ.
- ✓ ಪೆರೆಡುನಿ peredūni (ಪೆರೆಡ್), *v. n.* ✓ To roll, move, wallow. ✓ 2. to scrape, shave.
- ✓ ಪೆರೆಪಿನಿ perepini (ಪೆರೆ), *v. a.* ✓ To grate, scrape. 2. ✓ to bore, perforate.
- ಪೆರೆಮಣೆ peremaṇè, *see* ಪೆರವಣೆ.
- ✓ ಪೆರೆವುನಿ perevuni (ಪೆರೆ), *v. n.* ✓ To be grated, scraped. ✓ 2. to be bored, perforated.
- ಪೆರೆಸುನಿ peresuni (ಪೆರೆಸ್), *see* ಪಿರೆಸುನಿ.
- ಪೆರ್ಕೆ, ಪೆರ್ಗೆ perke, perge, *see* ಪೆರಿಕೆ.
- ✓ ಪೆರ್ಗ ಪೆರ್ಗಾ, *s.* Winnings made in a game of ಚಂನಿಮಣಿ. 2. profit, gain. ಇನಿ ಅಯಗ್ ಪೆರ್ಗಾ he had a good meal to-day.
- ಪೆರ್ಗಡೆ pergaḍè, *s.* A chieftain, headman. 2. an honorary title.
- ✓ ಪೆರ್ಗಡೆ pergaḍè, *s.* A bandicoot, large rat. —ಲಾಂಬು a kind of mushroom.
- ಪೆರ್ಗೆ perge, *s.* A kind of bag. 2. *see* ಪುರ್ಗೆಲ್.
- ✓ ಪೆರ್ಚಿ perci, *s.* Shying, starting suddenly. —ಕಟ್ಟುನಿ to shy, as a horse, *etc.*
- ✓ ಪೆರ್ಚುನಿ perçuni (ಪೆರ್ಚ್), *v. n.* ✓ To shy, start aside suddenly. ✓ 2. to rise, increase.
- ಪೆರ್ಜಿವ ಪೆರ್ಜಿವಾ, *s.* Life, spirit.
- ✓ ಪೆರ್ಜುನಿ perjuni (ಪೆರ್ಜ್), *v. n.* To increase.
- ಪೆರ್ನಾಮ ಪೆರ್ನಾಮಾ, *see* ಪರ್ನಾಮ.
- ಪೆರ್ನಾಲ್, ಪೆರ್ನಾಳ್ pernāḷ, pernāḷ, *s.* A festival on the

- conclusion of fasting among the Mussulmans.
- ✓ ಪೆರ್ಪು perpu, *s.* Anything put into milk in order to curdle it. —ಅಪಿನಿ, *see* ಪೆರ್ಪುನಿ. —ಕೊಟ್ಟುನಿ, —ಪಾಡುನಿ to put in milk any thing to curdle *or* turn it sour.
- ✓ ಪೆರ್ಪುನಿ perpuni (ಪೆರ್), *v. n.* To be curdled, as milk.
- ಪೆರ್ಮರಿ permari, *s.* A boa *or* large serpent. 2. sheaves of straw placed in the form of a ring to serve as a granary. —ಕಟ್ಟುನಿ to make such a granary.
- ✓ ಪೆರ್ಮೆ permè, *s.* Sluggishness, laziness. 2. haughtiness.
- ✓ ಪೆರ್ಯ ಪೆರ್ಯಾ, *s.* ✓ A large bee. 2. ✓ *see* ಪೆರಿಯ. —ದ ತಟ್ಟೆ a beehive, honey-comb. —ಬೂರುನಿ to become dense; to fall densely.
- ಪೆರ್ಯಾದಿ peryādi, *s.* A highway, public road.
- ಪೆರ್ಯೆ peryè, *s.* The toadstool, mushroom. 2. a rush.
- ✓ ಪೆಲ ಪೆಲಾ, *s.* The jack, *Artocarpus integrifolia*. —ಕಾಯಿ the jackfruit. —ತರಿ the seed of the jackfruit. —ಮರ the jack-tree, jack-wood. ತುಳುವೆ, ಬರ್ಕೆ, ಮುಂಡೆ — are varieties of jackfruit
- ಪೆಲಂಬು pelambu, *see* ಯಿಲಂಬು.
- ಪೆಲಿ peli, *see* ಪಿಲಿ.
- ಪೆಲೆಗು pelēgu, *adj.* Rude, mean.
- ✓ ಪೆಂಚಿ pēñci, *s.* Filth, dirt.
- ಪೆಂಟೆ pēṅṭi, *s.* A good meal.
- ✓ ಪೆಂಟೆ pēṅṭè, *s.* The mercantile part of a town, bazaar, market.

- ಪೇಚಾಟ pēcāṭa, *s.* Effort, exertion. 2. affliction, distress, trouble.
- √ಪೇಚಾಡುನಿ pēcāḍuni (ಪೇಚಾಡ), *v. n.*  
To try, exert, strive. 2. to be in distress, trouble.
- ಪೇಚಿಲ್ pēcīḷ, *see* ಚೇಚಿಲ್.
- √ಪೇಚುನಿ pēcuni, *see* ಪೇಶಿಯುನಿ.
- ಪೇಟ, ಪೇಟ್ಟ, ಪೇಟ್ಟಿ pēṭa, pēṭla, pēṭlē, *s.* A pop-gun. —ಬುದ್ಧಿನಿ to shoot a pop-gun.
- √ಪೇಟಿ pēṭē, *see* ಪೇಂಟಿ. [bush.
- ಪೇಡೆ pēḍē, *s.* A kind of thorn.
- √ಪೇತ್, ಪೇತು pēṭu, pēṭu, *s.* Parturition, child-bed. 2. fear.
- ಪೇತಲೆ pēṭale, *s.* A greedy man.
- ಪೇತ್ರಿ, ಪೇತ್ರಿಕಲ್ ಪೇತ್ರಿ, pēṭrikallu, *s.* A large stone.
- ಪೇದೆ pēḍē, *s.* A peon; *also* ಪ್ಯಾಡೆ.
- √ಪೇನ್ pēṇu, *s.* A louse. 2. a pen. ಕೊಟ್ಟಿ—, ಜನಾಯಿ— a very large louse. ತಿಡ್— a small louse. ಬೊಳ್ಳೆ— a white-nit found on dirty clothes; *see* ಬೊಳ್ಳೆ.
- ಪೇಪೆ pēpē, *see* ಪೆರಿಯಪ್ಪೆ.
- ಪೇಮೆ pēme, *see* ಪೆರಿಯಮೆ.
- √ಪೇಯಿ pēyi, *s.* A demon.
- √ಪೇರ್ pēru, *s.* Milk. 2. cocoanut-juice. 3. the milky juice of plants. —ದಾಯು a milkman. ಪೇರಬಿಸಲೆ a milk-pail.
- ಪೇರಂಗಾಯಿ pēraṅgāyi, *s.* The guava fruit, *Psidium pomiferum*.
- ಪೇರಣೆ pēraṇē, *see* ಪ್ರೇರಣೆ.
- √ಪೇರಾಟ pērāṭa, *s.* Lading, freighting, shipping.

- ಪೇರಾವಡೆ pērāvāḍē, *s.* A kind of *Phaseolus trilobus*.
- √ಪೇರಾವುನಿ pērāvuni, *c. v.* (of ಪೇರುನಿ)  
To lade, load, burden.
- ಪೇರಿತ pērita, *see* ಪ್ರೇರಿತ.
- √ಪೇರುನಿ pēruni (ಪೇರ್), *v. a.* To load, burden.
- ಪೇರೆಂಗೇಲ್ pēreṅgēḷu, *s.* A kind of creeper.
- ಪೇರೇಪಣೆ pērēpaṇē, *see* ಪ್ರೇರೇಪಣೆ.
- ಪೇರೊಣಸ್ ಪೆರೊಣಸ್ pēroṇasṣu, *s.* The meal just preceding the celebration of a wedding.
- ಪೇರ್ಗ pērga, *see* ಪೆರ್ಗ.
- ಪೇರ್ಗೆ pērgē, *see* ಪೆರ್ಗೆ.
- ಪೇರ್ಚಿ pērci, *see* ಪೆರ್ಚಿ.
- √ಪೇರ್ಚುನಿ pērcuni, *see* ಪೆರ್ಚುನಿ.
- √ಪೇರ್ವೆ pērvē, *s.* Fame, glory. 2. *see* ಪೆರ್ವೆ.
- ಪೇರ್ವೆ pērvē, *adj.* Outside. —ಮುಂಬಲ್ an outer court.
- √ಪೇಶಿಗೆ pēšigē, *s.* Disgust, loathing. 2. dirt, filth. —ಮಕ್ಕುನಿ to be disgusted.
- √ಪೇಶಿಯುನಿ pēšiyuni (ಪೇಶಿ), *v. a.* To loathe, be disgusted.
- ಪೇಷ್ಕಾರ್, ಪೇಷ್ಕಾರೆ pēshkāru, pēshkāre, *s.* A subordinate revenue officer.
- √ಪೇಸಿಗೆ pēsigē, *see* ಪೇಶಿ.
- ಪೈ pei, *s.* A pie, one-twelfth of an anna.
- ಪೈಂಗು peiṅgu, *s.* Pegu.
- ಪೈಂಚೆಲ್ peiñcēḷu, *s.* Ten pairs.
- ಪೈದನಿ peindani, *see* ಪಯಿಜಾನ್.
- ಪೈದಲೆ, ಪೈದ್ಲೆ peindalē, peindlē, *s.* A notch, nick.

ಪೈಂಬಳ peimbala, *s.* Ten seers.  
 ಪೈಂಬಳೆ peimbale, *s.* A flatterer.  
 2. a potbelly. 3. a glutton.  
 ✓ ಪೈಂಬೆ peimbè, *s.* A bag.  
 ✓ ಪೈಕ್, ಪೈಕ peiku, peika, *s.* A  
 pouch, scrip made of rushes  
 or palm leaves.  
 ಪೈಕಿ peiki, *postp.* Of, out of. 2.  
 concerning, respecting. ೳ—  
 out of it. ಮೋಕುಕೆ— of or re-  
 specting these persons.  
 ಪೈಕುನಿ peikuni (ಪೈಕ್), *v. n.* To  
 contract, shrivel.  
 ಪೈಕೋರಿ peikōri, *s.* A kind of fowl;  
 game fowl.  
 ಪೈಕಿಲ್ peicilu, *see* ಪಯಕೆಲ್.  
 ಪೈಜಾಣ್, ಪೈಜಾನಿ peijāṇu, peijāni,  
*see* ಪಯಿಜಾನ್.  
 ಪೈಜಾರ್ peijāru, *s.* Shoes, slippers.  
 ಪೈಜಾಲಿ peināli, *s.* Bragging,  
 boasting. 2. hoaxing, deceiv-  
 ing. —ಕಡ್ಪುನಿ, —ಪಾತರುನಿ to brag.  
 ಪೈಟಿನಿ peitini, *s.* A country so  
 called. —ಶೀಲೆ a female's cloth  
 made of silk and cotton.  
 ಪೈತ, ಪೈತ್ಯ peita, peitya, *s.* Bilious-  
 ness. *adj.* Bilious. —ಗಾಕೆ a  
 man of irritable temper; a  
 lunatic, fool.  
 ಪೈತ್ರು peitru, *see* ಪಿತ್ರು.  
 ಪೈದ, ಪೈದೆ peida, peidè, *see* ಪಾಯಿದ.  
 ಪೈದಾಸ್ತ peidāstu, *s.* Produce,  
 crop. —ಆಪಿನಿ to grow, pro-  
 duce. —ಮಳ್ಪುನಿ to grow, raise  
 a crop.  
 ಪೈನ peina, *see* ಪಯಾಣ.  
 ಪೈನಲೆ peinalè, *see* ಪೈಂದಲೆ.

ಪೈನಾಲಿ peināli, *see* ಪೈಣಾಲಿ.  
 ಪೈನೀರ್ peinīru, *s.* Turbid water  
 of a river.  
 ಪೈಪುನಿ peipuni (ಪೈ), *v. a.* To cut,  
 reap; *cf.* ಚೈಪುನಿ.  
 ಪೈಮಾಲೆ peimālè, *see* ಪೈಣಾಲಿ.  
 ಪೈಮಾಶಿ, ಪೈಮಾಸಿ peimāshi, peimā-  
 si, *s.* Measurement of land,  
 survey.  
 ಪೈಮುಡಿ peimudi, *see* under ಪಲ್ಲೆ.  
 ✓ ಪೈಯೆರ್, ಪೈಯ್ಯೆರ್ peiyeru, peiyye-  
 ru, *see* ಪೈಯ್ಯೆ.  
 ✓ ಪೈಯ್ಯೆ peiyya, *s.* A child. —ದ ಕಾರ್  
 a small cloud.  
 ✓ ಪೈಯ್ಯಾನೆ peiyyānè, *s.* A kind of  
 medicinal tree, *Bignonia*  
*longifolia*.  
 ✓ ಪೈಯ್ಯೆ peiyyè, *s.* A child, boy; a  
 ✓ Pariahs child. 2. ✓ a kind of fish.  
 ✓ ಪೈರ್ peiru, *s.* Standing or grow-  
 ing corn. 2. goods or cattle  
 imported from the ghauts.  
 ಪೈಲ್ peilu, *see* ಫೈಲ್.  
 ಪೈಲ್ವಾನಿಗಿ peiluvānigè, *s.* Tumb-  
 ling, rope-dancing, gymnas-  
 tics.  
 ಪೈಲ್ವಾನೆ peiluvānè, *s.* A tumbler,  
 acrobat, gymnast.  
 ಪೈಲಾಂಡಿ peilāṇḍi, *s.* Brag, boast.  
 —ಪಾತರುನಿ to brag.  
 ಪೈವಸ್ತ, ಪೈವಸ್ತೆ peivastu, peivastè,  
*s.* Endorsement of a letter,  
 specifying the date of its  
 receipt. —ಪಾಡುನಿ, —ಮಳ್ಪುನಿ to  
 endorse.  
 ಪೈಸ್ peisu, *adj.* Distant, remote.  
*intj.* Get away, make way.

ಪೈಸ peisa, *s.* Four pie. 2. money.  
 ಪೈಸಲ್, ಪೈಸಲೆ, ಪೈಸುಲ್ peisaly,  
 peisalè, peisuly, *s.* Settlement,  
 adjustment. 2. decision, de-  
 cree. [pretty.  
 ಪೊಂಕ ponka, *adj.* Handsome,  
 ಪೊಂಕರ ponkara, *see* ಪೊಂಕರ.  
 ಪೊಂಕು ponku, *s.* A kind of boil  
 or sore; *cf.* ಪೊಂಕಡೆ.  
 ಪೊಂಕುರು ponkuru, *see* ಪೊಂಕುರು.  
 ಪೊಂಕೆ ponke, *see* ಪೊಂಕೆ.  
 ಪೊಂಗ್ ಪೊಂಗ್, *see* ಪೊಂಗ್.  
 ಪೊಂಗಡೆ pongadè, *s.* Proud flesh.  
 —ಪೊಂಕುನಿ proud flesh to form.  
 ಪೊಂಗರೆ pongarè, *s.* The Indian  
 coral tree, *Erythrina indica*.  
 ಪೊಂಗಾಯಿ pongāyi, *s.* A canoe.  
 ಪೊಂಗಾರ pongāra, *s.* Borax. 2.  
*see* ಪೊಂಗರೆ.  
 ಪೊಂಗಾವುನಿ pongāvuni, *c. v.* (*of*  
 ಪೊಂಕುನಿ) To cause to rock or  
 tumble, as a boat.  
 ಪೊಂಗು pongu, *see* ಪೊಂಕು.  
 ಪೊಂಗುನಿ ponguni (ಪೊಂಗ್), *v. n.*  
 To rock, reel, tumble, toss,  
 as a boat. [man.  
 ಪೊಂಗಿ pongè, *s.* An unsteady  
 ಪೊಂಗಿಲ್ pongely, *s.* Tumbling,  
 rocking. 2. unsteadiness.  
 ಪೊಂಗಿಲೆ a fickle man, dolt.  
 ಪೊಂಬಣ್ ಪೊಂಬಣ್, *see* ಪೊಂಬಣ್.  
 ಪೊಂಬಾ pomba, *adj.* Female,  
 feminine. 2. bridal. —ಕೊಂಡಿ  
 a bride's parental home. —ಕಾ  
 ಕುಳು a bridal cartage. —ಶೀಲ  
 a female's conduct or dis-  
 position.

ಪೊಂಬುರ ponbura, *see* ಪಂ  
 ನಂಬರ.  
 ಪೊಂಬು ponbu, *s.* A girl, female,  
 maid. —ಕಡಿ the upper half  
 of a cocoanut. —ಜಾತಿ the  
 female sex. —ಜಾಲೆ a female  
 child.  
 ಪೊಂಬೆ ponbè, *see* ಪೊಂಬೆ.  
 ಪೊಂಬೊಳಿಗೆ ponboligè, *see* ಪೊಂಬ  
 ಳಿಗೆ.  
 ಪೊಂಬವು ponjavu, *see* ಪೊಂಬವು.  
 ಪೊಂಬು ponju, *s.* A purse or  
 bundle of money.  
 ಪೊಂತನ pontana, *s.* Favourable-  
 ness, auspiciousness.  
 ಪೊಂದುನಿ ponduni, *see* ಹೊಂದುನಿ.  
 ಪೊಂಬಣಿ pombani, *s.* A kind of  
 medicine.  
 ಪೊಂಬಳಿಗೆ pombaligè, *s.* A kind of  
 jungle tree. —ತಪ್ಪು leaves of  
 this tree used as medicine.  
 ಪೊಂಬಾಂಕಣಿ pombāṅkaṇi, *s.* A  
 kind of vegetable, *Alternanthera sessilis*.  
 ಪೊಂಬು ponnu, *s.* Gold. 2. *see*  
 ಪೊಂಬು.  
 ಪೊಂಬೆ ponbè, *s.* The tree *Rot-  
 tlera tinctoria*. ಶಿರಿ—*Boswel-  
 lia thurifera*; *Calophyllum*  
*apetalum*.  
 ಪೊಂಬಟ್ಟೆ pombattè, *s.* A yellow  
 cloth.  
 ಪೊಂಬದೆ pombade, *see* ಪಂಬದೆ.  
 ಪೊಂಬರಿಯುನಿ pombariyuni (ಪೊಂಬ  
 ರಿ), *v. n.* To start, wince,  
 shudder; to be startled,  
 amazed, astounded.

ಪೊಂಕ್, ಪೊಂಕ್ ಪ orñku, pornku, *adj.* Slovenly, dirty, filthy.

ಪೊಂಕ್ ಪವನಿ porñkāvuni, *c. v.* (of ಪೊಂಕ್ ಪನಿ) To cause to roll.

2. *see* ಪೊಂಕ್ ಪನಿ.

↓ ಪೊಂಕ್ ಪನಿ porñkuni (ಪೊಂಕ್ ಪ), *v. a.* To roll, run over. 2. to make fun. 3. *see* ಪೊಂಕ್ ಪನಿ.

ಪೊಂಕ್ ಪೆ, ಪೊಂಕ್ ಪೆಲೆ porñke, porñkele, *s.* A dirty man.

ಪೊಂಕ್ ಪೆಲ್ ಪೊಂಕ್ ಪೆಲೆ, *s.* Dirtiness, filthiness.

ಪೊಂಕ್ ಗವನಿ porñgāvuni, *c. v.* (of ಪೊಂಕ್ ಗನಿ) To make stiff, harden.

ಪೊಂಕ್ ಗನಿ porñguni (ಪೊಂಕ್ ಗ), *v. n.* To become stiff or hard.

ಪೊಂಕ್ ದನ ಪೊಂಕ್ ದನ, *s.* A Pariah woman.

ಪೊಂಕ್ ಬಾಟ ಪೊಂಕ್ ಬಾಟ, *s.* Strife, struggle. 2. wrestling. 3. wrangling.

✓ ಪೊಂಕ್ ಬುನಿ ಪೊಂಕ್ ಬುನಿ (ಪೊಂಕ್ ಬು), *v. a.* To wrestle, strive.

ಪೊಂಕ್ ಬೆಲೆ ಪೊಂಕ್ ಬೆಲೆ, *s.* A wrestler, wrangler. 2. a quarrelsome man.

ಪೊಂಕ್ ಕುನಿ ಪೊಂಕ್ ಕುನಿ (ಪೊಂಕ್ ಕು); *v. a.* To learn by looking on others.

ಪೊಂಕ್ ಕಡೆ ಪೊಂಕ್ ಕಡೆ, *adv.* Without cause, reason, or meaning. 2. for nothing. 3. gratis, gratuitously. 4. for pastime. 5. without success. *adj.* False, vain, mere, empty.

ಪೊಂಕ್ ಕು ಪೊಂಕ್ ಕು, *s.* A game of throwing pebbles in the air

and catching them as they fall down. —ದ ಕಲ್ಲೆ pebbles used in this game. —ಸೊಂಕ್ ಪನಿ to play at such a game.

✓ ಪೊಂಕ್ ಕೆ ಪೊಂಕ್ ಕೆ, *s.* A sore, ulcer; a blister, pustule. —ದ ಕಲೆ the scar of a sore. —ಲಕ್ಕುನಿ a vesicle or blister to form.

ಪೊಂಕ್ ಕೆಲೆ ಪೊಂಕ್ ಕೆಲೆ, *see* ಪೊಂಕ್ ಕೆ.

ಪೊಂಕ್ ಗತೆ ಪೊಂಕ್ ಗತೆ, *see* ಪೊಂಕ್ ಗತೆ.

ಪೊಂಕ್ ಗರುನಿ, ಪೊಂಕ್ ಗರುನಿ ಪೊಂಕ್ ಗರುನಿ, *po-* *garuni*, *see* ಪೊಂಕ್ ಗರುನಿ.

ಪೊಂಕ್ ಗುತಿ ಪೊಂಕ್ ಗುತಿ, *s.* A shameless woman.

ಪೊಂಕ್ ಗುಳು ಪೊಂಕ್ ಗುಳು, *s.* Praise, eulogium. 2. renown.

✓ ಪೊಂಕ್ ಗೆ ಪೊಂಕ್ ಗೆ, *see* ಪೊಂಕ್ ಗೆ.

✓ ಪೊಂಕ್ ಗೆ ಪುನಿ ಪೊಂಕ್ ಗೆ ಪುನಿ, *see* ಪೊಂಕ್ ಗೆ ಪುನಿ.

✓ ಪೊಂಕ್ ಗ್ಲವನಿ ಪೊಂಕ್ ಗ್ಲವನಿ, *c. v.* (of ಪೊಂಕ್ ಗ್ಲನಿ) To cause to enter, penetrate or interfere. 2. to pierce.

✓ ಪೊಂಕ್ ಗ್ಲನಿ ಪೊಂಕ್ ಗ್ಲನಿ (ಪೊಂಕ್ ಗ್ಲ), *v. a.* To enter, penetrate. 2. to interfere.

✓ ಪೊಂಕ್ ಗ್ಲವನಿ ಪೊಂಕ್ ಗ್ಲವನಿ, *see* ಪೊಂಕ್ ಗ್ಲವನಿ.

ಪೊಂಕ್ ಜಂಕುನಿ, ಪೊಂಕ್ ಜಂಕುನಿ ಪೊಂಕ್ ಜಂಕುನಿ, *po-* *jañkuni*, *see* ಪೊಂಕ್ ಜಂಕುನಿ.

ಪೊಂಕ್ ಜಕ್ ಪೊಂಕ್ ಜಕ್, *see* ಪೊಂಕ್ ಜಕ್.

ಪೊಂಕ್ ಜಕೊಣುನಿ ಪೊಂಕ್ ಜಕೊಣುನಿ, *v. refl.* To be grieved. 2. to be distorted, as from pain. 3. to rub the face, as in grief or shame.

↓ ಪೊಂಕ್ ಜಿಲ್ ಪೊಂಕ್ ಜಿಲ್, *s.* A germ, sprout, bud. —ಅರಿ rice made of germinated paddy. —ಕೊಂಕ್ ಪೆ a germinated cashew-nut.

—ಬಿತ್ತ malt, grain steeped in water.

ಪೊಜೆಂಕಾವುನಿ pojenkāvuni, *c. v.* (of ಪೊಜೆಂಕಾನಿ) To strangulate. 2. to cause to knead.

✓ ಪೊಜೆಂಕುನಿ, ಪೊಜೆಕುನಿ pojenkuni, pojekuni (ಪೊಜೆಂಕ), *v. a.* To knead. 2. to shampoo, rub. 3. to squeeze. 4. to strangle, ಕೆಕ್ಕಿಲ್—to strangle.

ಪೊಜೆಂಕೆಲೆ pojenkele, *s. lit.* A squeezer. 2. a sycophant, a man seeking to please.

ಪೊಜೆಕಾವುನಿ pojekāvuni, *see* ಪೊಜೆಂಕಾವುನಿ.

ಪೊಜ್ಜೆ pojja, *see* ಜೊಜ್ಜೆ.

ಪೊಬೆರ potira, *see* ಚಕ್ಕುಲಿ.

✓ ಪೊಟ್ಟಂಗೆಲ್ pottaṅgelu, *s.* Anything useless.

ಪೊಟ್ಟಡೈ potṭadyè, *s.* A kind of cake made without jaggory.

✓ ಪೊಟ್ಟಿ potṭi, *s.* A dumb or taciturn woman. 2. a silly woman.

✓ ಪೊಟ್ಟು potṭu, *s.* Husk, chaff. 2. a fruit or seed without kernel. 3. a blighted ear of corn, etc.

✓ ✕ 4. a crack, hurt. *adj.* Dumb. 2. empty, useless. 3. stupid. 4. injured. —ಸುವೆಲ್ a dry well. —ತಾಯಿ an empty cocoon. —ಪನಿ vain bragging. —ಬಾರ್ blighted paddy. —ಕಂಠ a blind eye. —ಕಂಜಿ a blind man.

ಪೊಟ್ಟುಗಟ್ಟಿ potṭugatti, *see* ಪೊಟ್ಟಡೈ.

ಪೊಟ್ಟುತಟ್ಟಿ, ಪೊಟ್ಟುದಡ್ಡ potṭutattè, potṭudaddu, *s.* Blighted corn.

(ಪೊಡೆತ್ತದ್) ಯಡ್ಡೆಂತಿನೆನ್ ಮಾರಿಯೆ, ಪೊಟ್ಟುತಟ್ಟಿ ಮಾತ್ರ ಬರಿಂದ್ he sold the grain and kept the chaff.

✓ ಪೊಟ್ಟಿ potṭe, *s.* A dumb man. 2. a demon so called.

ಪೊಟ್ಟಿ potṭè, *s.* The calf of the leg; also ಕಾರಪೊಟ್ಟಿ. ✓ 2. a tender ear of corn. ✕ 3. the hollow of a stalk or tree. ✓ 4. pregnancy, *vlg.* 5. thickness, as that of a blade of a knife. —ಮನೆಯನಿ to whet the thick part of a knife.

ಪೊಟ್ಟಿದಾಳ್ potṭedālu, *s.* A pregnant Pariah woman.

✓ ಪೊಟ್ಟಿಬಂಜೆ potṭebāñji, *s.* A pot belly. 2. a corpulent man.

✓ ಪೊಟ್ಟ potṭa, *s.* A pustule, blister. 2. swelling of the gums. 3. *see* ಪೊಟ್ಟ.

✓ ಪೊಡತೊಣುನಿ potuṭonuni, *v. refl.* To struggle, strive. 2. to flutter, flap the wings, as a bird. 3. to bustle, be in a hurry.

✓ ಪೊಡತರೆ potatare, *s.* The side-bone of the skull.

ಪೊಡವೆ potavi, *s.* The earth; *cf.* ಪುಳಿವೆ. [fish.]

✓ ಪೊಡಸೆ potasu, *s.* The scales of

ಪೊಡಿ podi, *s.* Powder, dust, crumbs. 2. flour. 3. snuff. —ಕಲ್ಲೆ gravel. —ಮುಕ್ಕೆ a miser, *abus.* —ಕ ಬಿತ್ತುನಿ to sow in dry land. —ಪಾರುನಿ, —ರಟ್ಟುನಿ dust to rise up or be dispersed. —ಮಳ್ಳುನಿ to pulverize, powder.



- ಪೊಡಿತ್ತಾವುನಿ podittāvuni, *see* ಪೊಡಿಯಾವುನಿ.
- ✓ ಪೊಡಿಯುನಿ podiyuni (ಪೊಡಿ), *v. a.*  
To powder, pulverize.
- ಪೊಡುಂಬು podumbu, *adj.* Stupid, stolid. 2. cowardly. 3. sneakish. *s.* Cowardliness.
- ಪೊಡುಂಬೆ podumbe, *s.* A stupid, or spiritless man.
- ಪೊಡೆ podè, *see* ಪಡೆ.
- ಪೊಡೆಕುನಿ podèkuni (ಪೊಡೆಕ), *v. a.*  
To regret, repent. 2. to be envious.
- ✓ ಪೊಡೆಪುನಿ podèpuni, *see* ಪಡೆಪುನಿ.
- ಪೊಡ್ಡ podḍa, *adj.* Foolish.
- ಪೊಡ್ಡೆಲೆ podḍele, *see* ಪೊಡುಂಬೆ.
- ಪೊಣಕೆ poṇakè, *see* ಪಣಕೆ.
- ಪೊಣಕ್ಕೆ poṇakkè, *s.* A scab, scurf.
- ಪೊಣಲುನಿ poṇaluni, *see* ಪಲಾವುನಿ.
- ಪೊಣೆ poṇè, *see* ಪಣೆ.
- ✓ ಪೊಣ್ಣು, ಪೊಣ್ಣೆವು poṇḷavu, poṇḷevu, *s.* A female in general; a grown up woman. —ಆಪಿನಿ to become pubescent. *Four classes of females are enumerated by Hindus; namely:* ಕಾಮಿನಿ, ಮೋಹಿನಿ, ಶಂಕಿನಿ, ಪದ್ಮಿನಿ, or ಹಸ್ತಿನಿ, ಚೆತ್ತಿನಿ, ಶಂಕಿನಿ, ಪದ್ಮಿನಿ, or ಡಂಕಿನಿ, ಲಂಕಿನಿ, ಸಂಕಿನಿ, ಪದ್ಮಿನಿ.
- ✓ ಪೊತ್ತೆ potta, *adj.* Hot, burning.
- ಪೊತ್ತಾರಿ pottāri, *s.* A burnt coconut tree.
- ✓ ಪೊತ್ತಾವುನಿ, ಪೊತ್ತಾಡ್ಡುನಿ pottāvuni, pottāḍḍuni, *c. v.* (of ಪೊತ್ತುನಿ) To light, kindle, burn. ತುಡರ್— to light a lamp.
- ✓ ಪೊತ್ತುನಿ pottuni (ಪೊತ್ತೆ), *v. n.* To burn.
- ✓ ಪೊತ್ತುರುನಿ, ಪೊತ್ತುನಿ potturuni, potturuni (ಪೊತ್ತುರ್, ಪೊತ್ತ), *v. a.* To kindle, set fire. 2. to incite to a quarrel.
- ಪೊತ್ತೆಂಗ್ರಿ pottēngri, *s.* Burnt trees.
- ✓ ಪೊತ್ತೆಲ್ pottelḷ, *s.* The testicles. —ಮಾರಿ scrotal eczema. —ಗುದ್ದುನಿ to castrate. ಅಜ್ಜ— a vulgar name for ಬೊಂಡೆಲಾ. —ಕೆರೆಂ wild kind of yam.
- ಪೊದ್‌ಕೋಲ್ podukōḷ, *see* ಪೊದುಕೋಲು.
- ಪೊದಕೆ podakè, *s.* The eye lashes.
- ✓ ಪೊದಲುನಿ podaluni (ಪೊದಲ್), *v. n.*  
To come out, rise up.
- ಪೊದಿಕೆ podikè, *s.* Stale food, food prepared for a journey. 2. hoarded money, savings. —ಕಟ್ಟುನಿ to put up food for a journey; to hoard money.
- ✓ ಪೊದಿಪುನಿ podipuni, *see* ಪೊಡೆಪುನಿ.
- ✓ ಪೊಡಿಯುನಿ podiyuni, *see* ಪೊಡಿಯುನಿ.
- ✓ ಪೊದು podu, *s.* Relationship or connection by marriage. —ಪಾತರುನಿ to propose an alliance by marriage.
- ಪೊದುಂಕುಲು, ಪೊದುಂಕ್ಲು, ಪೊದುಕು, ಪೊದುಕ್ಲು poduṅkulu, poduṅklu, poduku, poduklu, *s.* A tuft; a handful of grass, etc.
- ಪೊದುಂಬಟ್ಟು podumbattḷ, *see* ಬೊದುಂಬಟ್ಟು.
- ಪೊದುಂಬು podumbu, *see* ಕೊದುಂಬು.

ಪೊದುಕೋಲ್ podukōḷu, *s.* A small broom for broiling ಪೊರಿ.

ಪೊದುಪುನಿ podupuni (ಪೊ), *v. a.* To broil, parch. ಪೊದುಕರ, ಪೊದುಪಿ ಕರ a broiling pan.

ಪೊದುಪೆಲ್ podupely, *s.* Parching. *adj.* Parched, broiled. —ಬಾರ್ parched paddy.

↓ ಪೊದೆಪಾವುನಿ podepāvuni, *c. v.* (of ಪೊದೆಪನ) To cause to put on clothes, to dress.

↓ ಪೊದೆಪು podepu, *s.* Wearing apparel; *also* ತುತ್ತುಪೊದೆಪ.

↓ ಪೊದೆಪುನಿ podepuni (ಪೊದೆ), *v. a.* To put on clothes. 2. to brood, as a hen her chickens.

ಪೊದ್ದಾನ poddāna, *s.* A distant relationship; *also* ಪೊದಾನಪೊದು. ಪೊದ್ದಿಕೆ poddikè, *see* ಪೊದೆಪ.

↓ ಪೊದ್ದಿಯುನಿ, ಪೊದ್ದುನಿ, poddiyuni, podduni, (ಪೊದ್ದು), *v. a.* To roll, cover, wrap. 2. to encircle, wind, twine.

ಪೊದ್ದು poddu, *see* ಪೊದು.

↓ ಪೊದ್ದೆ podde, *s.* A relative, kindred. —ರಿಷ್ಟೆರ್ relations and friends.

ಪೊದ್ದೋಲ್, ಪೊದ್ದೊಳು poddolū, poddolū, *s.* Broiled grain; *cf.* ಪೊರಿ.

ಪೊದ್ದಾವುನಿ podpāvuni, *c. v.* (of ಪೊದ್ದುನಿ) To roast, broil, toast, parch.

ಪೊದ್ದುನಿ podpuni, *see* ಪೊದುಪನ.

ಪೊದ್ದಟ್ಟು podbaṭṭu, *see* ಬೊದುಂಬಟ್ಟೆ.

ಪೊದ್ದುನಿ podyuni, *see* ಪೊದ್ದಿಯುನಿ.

ಪೊದ್ದಾವುನಿ poddyāvuni, *c. v.* (of

ಪೊದ್ದಿಯುನಿ) To cause to roll, cover, encircle.

ಪೊನಿಕೆ, ಪೊನ್ನೆ ponikè, ponkè, *see* ಪಣಕೆ.

ಪೊಪ್ಪಳ poppala, *see* ಪಪ್ಪಡ.

ಪೊಪ್ಪಿ poppi, *see* ಪಪ್ಪಿ.

ಪೊಯಿಕ್ಕಂಣ್ poyikannu, *s.* A veil or mask. *adj.* Short-sighted.

↓ ಪೊಯಿಸಿನಿ poyipini (ಪೊಯಿ), *v. a.* To twist, as a rope. | 2. to tap with a horn, as the tender blossoms of a cocoanut tree for toddy-drawing.

↓ ಪೊಯಿಮಾರ್ poyimāru, *s.* Violence, force. 2. extortion, pillage. —ಶೀಮೆ an anarchical province.

ಪೊಯಿಮುಸುಲು poyimusulu, *see* ಕೊಯಿಂಬುಸುಲು.

ಪೊಯಿಲ್ poyilu, *s.* An abscess. 2. tapping. —ಪಾತುನಿ to tap the tender blossoms of a palm-bud in toddy-drawing.

ಪೊಯಿಸಲ್ poyisalu, *see* ಪೊಯಿಸಲ್.

ಪೊಯ್ಯಮನೆ poyyamanè, *see* ಪೊಲಮನೆ.

ಪೊಯ್ಯುನಿ poyyuni (ಪೊಯ್ಯು), *v. n.* To sit cross-legged; *bet.* ಅಟ್ಟಿ ಪೊಯ್ಯುನಿ. 2. *see* ಪಾಯುನಿ.

ಪೊಯ್ಯುಸುಲು poyyusulu, *see* ಕೊಯಿಂಬುಸುಲು.

↓ ಪೊಯ್ಯೆ poyyè, *s.* Sand. ಕಲ್ಲೆ—coarse sand. —ದಕ್ಕುನಿ to be afflicted with small measles.

ಪೊರಂಚಾಲ್ poranjālu, *see* ಪೊರಲ್.

ಪೊರಂಟ್ porantu, *see* ಪರಂಟೆ. 2. *see* ಪೊಂಬಾಫ.

ಪೊರಕಲುನಿ porakaluni, *see* ಪೊರ್ಕಲ್ಯುನಿ.

ಪೊರಜನ porajana, *see* ಪ್ರಯೋಜನ.

ಪೊರಜೆ porajè, *see* ಪ್ರಜೆ.

ಪೊರಲ್ poraly, *s.* A fife, flute.

ಪೊರಲ್, ಪೊರಳ್ poraly, poraly, *s.* Fishy smell.

ಪೊರಿ pori, *s.* A harrow. 2. a spark. 3. *see* ಪೊರ್ದಿಲ್. —ಕಂಡೆ the whole root of a tree. —ಕಟ್ಟುನಿ to harrow. —ಆಪಿನಿ to lose in the game of ಚನ್ನಮಣಿ. —ಪೋಪಿನಿ to get broiled, as grain. —ಮಳ್ಳುನಿ to broil grain.

ಪೊರಿಪುನಿ poripuni (ಪೊರಿ), *v. a.* To broil, parch.

ಪೊರಿಯುನಿ poriyuni (ಪೊರಿ), *v. n.* To be broiled, parched.

ಪೊರುಂಕು poruñku, *see* ಪೊರ್ಕು.

ಪೊರುವೆ poruvè, *see* ಪೊರ್ವೆ.

ಪೊರುವೆಲ್ poruvelu, *s.* The under part of a fowl's wings. 2. the side, flank.

ಪೊರೆ porè, *see* ಪರೆ.

ಪೊರೆಂಚುನಿ poreñcuni, *see* ಪಂಚುನಿ.

ಪೊರೆಡುನಿ poreḍuni, *see* ಪರೆಡುನಿ.

ಪೊರೆಪುನಿ porepuni, *see* ಪರೆಪುನಿ.

ಪೊರೆಲ್ porèlu, *s.* Reeling.

ಪೊರೆಲುನಿ porèluni, *see* ಪರೆಲುನಿ.

ಪೊರೆಲ್ಪುನಿ porelpuni, *see* ಪರೆಪುನಿ.

ಪೊರೆಸುನಿ poresuni, *see* ಪರೆಸುನಿ.

ಪೊರ್ಕಲ್ಯುನಿ, ಪೊರ್ಕೆಲ್ಯುನಿ porkalyuni, porkeluni (ಪೊರ್ಕಲ್, ಪೊರ್ಕೆಲ್), *v. n.* A boil to form or suppurate.

ಪೊರ್ಕೆಲ್ porkely, *see* ಪೊರ್ಕೆಲ್.

ಪೊರ್ಕೆಲೆ porkele, *see* ಪೊರ್ಕೆಲ್.

ಪೊರ್ಚುನಿ porçuni, *see* ಪೊರ್ಚುನಿ.

ಪೊರ್ತಿಂಗೊಳು portingolu, *see* ಪೊರ್ತಿಂಗಲ್.

ಪೊರ್ತು portu, *s.* Time, daylight; the sun. —ಅಂತರಿಯುನಿ the sun about to set. —ಕಂತುನಿ the sun to set. —ಪೋಪಿನಿ time to pass, to be late. —ಮೂಡುನಿ the sun to rise.

ಪೊರ್ತೆಲ್, ಪೊರ್ತೊಳ್ಳು portely, portyolu, *s.* The month or time of birth.

ಪೊರ್ದಾವುನಿ pordāvuni, *c. v.* (of ಪೊರ್ದುನಿ) To bring together, make friends; to familiarize; to reconcile.

ಪೊರ್ದು pordu, *s.* Inclination, leaning of the mind. 2. battle, combat.

ಪೊರ್ದುನಿ porduni (ಪೊರ್ದು), *v. n.* To approach, draw near; to be attached, adhered. 2. to be accessible, sociable, familiar. 3. to be in harmony; to be reconciled. ಎಂಕೆ ಆಯತ ಪೊರ್ದು ಜಿ I cannot cope with him. ಆಯಗ್ ಶಾಪ ಪೊರ್ದುಂಡು the curse cleaves to him.

ಪೊರ್ನನ pornana, *see* ಪೊರ್ನನ.

ಪೊರ್ಪುನಿ porpuni (ಪೊರ್), *v. a.* To pull, pluck off, root up or out.

ಪೊರ್ಲುF porlu, *s.* Beauty, comeliness. *adj.* Beautiful, handsome, fair, pleasant, fine.

- ಆಣ a handsome boy. —ಪಾತೆ  
ರ a pleasant word. —ಕಂಟೆ  
very beautiful.
- ↓ ಪೊರ್ಲೆ porle, *s.* A handsome man.  
ಪೊರ್ವೆ porvè, *s.* A wild duck.  
ಪೊರ್ವೆಲ್ porvely, *see* ಪೊರುವೆಲ್.
- ↓ ಪೊಲಂಪುನಿ polampuni (ಪೊಲಂ), *v. a.*  
↓ To clean, wash, rinse. 2. *see*  
ಪಲಾವನಿ.
- ಪೊಲಬು polabu, *s.* Acquaintance.  
2. familiarity, friendship. 3.  
exercise, practice. 4. ability.  
5. the outline *or* plan of a  
work.
- ↓ ಪೊಲಸು polasu, *adj.* ↓ Dirty, un-  
clean; *cf.* ಹೊಲಸು. *s.* *see* ಪೊ  
ಲ್ಲುಸು.
- ↓ ಪೊಲಿ poli, *s.* Interest in kind.  
2. increase, abundance. —ಬ  
ಡ್ಡಾವನಿ a farmer to bring home  
a sheaf of the first crop, shout-  
ing ಪೊಲಿಪೊಲಿ ಹೆಚ್ಚುಲ (increase!  
multiply! —ಗ ಕೊರ್ಪಿನಿ to lend  
rice before the harvest and  
receive it back with 25 per  
cent after the season. —ಪಾ  
ಡುನಿ, —ಲೆಪ್ಪನಿ to shout ಪೊಲಿಪೊಲಿ  
ಹೆಚ್ಚುಲ, while gathering corn  
in a barn. —ಬರ್ಪಿನಿ to increase.
- ಪೊಲಿಕೆ, ಪೊಲಿಗೆ polikè, poligè, *see*  
ಪೊಲ್ಲುಸೆ. 2. *see* ಪೊಳಂಕೆ.
- ↓ ಪೊಲಿಪುನಿ polipuni (ಪೊಲಿ), *v. a.* ↓ To  
break. 2. *see* ಪೊಲ್ಲುನಿ.
- ಪೊಲಿಮಣೆ polimanè, *s.* A wooden  
instrument for levelling and  
smoothing the flooring of  
a building, *etc.*
- ↓ ಪೊಲಿಯುನಿ poliyuni (ಪೊಲಿ), *v. n.*  
To break, be broken.  
ಪೊಲಿಸ್ polisy, *see* ಪಲಿಸ್.  
ಪೊಲುವೆ poluvè, *see* ಪೊಲ್ಲುಸೆ.  
ಪೊಲುಸು polusu, *see* ಪೊಲ್ಲುಸು.
- ↓ ಪೊಲೆ polè, *s.* Pollution, defile-  
ment.  
ಪೊಲ್ಕೆ polkè, *see* ಪೊಳಂಕೆ.  
ಪೊಲ್ಪುನಿ polpuni (ಪೊಲ್), *v. a.* To  
level and smoothen, as the  
flooring of a building, *etc.*,  
with a wooden instrument.  
*cf.* ಪೊಲಿಪನಿ. ಜಾಲ್— to level a  
courtyard so.
- ಪೊಲ್ಲಕಟ್ಟು pollakattu, *s.* Mending  
upon mending, patch upon  
patch.
- ಪೊಲ್ಲಾವುನಿ pollāvuni, *c. v.* (*of* ಪೊ  
ಲ್ಲುನಿ) To cause to sew *or*  
stitch.
- ↓ ಪೊಲ್ಲಿಗೆ polligè, *s.* Sewing, stitch-  
ing; needle-work.
- ↓ ಪೊಲ್ಲಿಯುನಿ, ಪೊಲ್ಲುನಿ polliyuni, pol-  
luni (ಪೊಲ್ಗೆ), *v. a.* ↓ To sew,  
stitch, knit. | 2. to slander,  
backbite.
- ↓ ಪೊಲ್ಲು pollu, *adj.* Devoid of pulp,  
*or* kernel, as a fruit. 2. empty,  
void. 3. timid, spiritless.
- ↓ ಪೊಲ್ಲುನಾಯೆ, ಪೊಲ್ವೆದಾಯೆ pollunā-  
ye, polvedāye, *s.* ↓ A tailor. 2.  
a slanderer.
- ↓ ಪೊಲ್ಲುವೆ polluvè, *see* ಪೊಲ್ಲುಸೆ.
- ↓ ಪೊಲ್ಲುಸು pollusu, *s.* Interest,  
gain, profit. 2. luck, good  
fortune. 3. money in reserve.
- ↓ ಪೊಲ್ಗೆ pollè, *see* ಪಲ್ಲೆ. 2. *see* ಪೊಲ್ಲುಸೆ.

✓ ಪೊಲ್ಲೆ pollè, *s.* Slander, talebearing. —ದ ಪೊಟ್ಟಿ a slanderer, tale-bearer.

ಪೊಲ್ವೆ polvè, *see* ಪೊಲ್ವಿಸೆ.

✓ ಪೊಲ್ಲು polsu, *see* ಪೊಲ್ಲುಸು.

✓ ಪೊಸ posa, *adj.* New, novel. 2. fresh, recent. 3. strange, wonderful, unheard of. —ಒ ಪಂಬಡಿಕೆ the New Testament, *Chr.* —ಅರಿ rice of the new crop. —ಕುಂಟು a new cloth. —ನರಮಾನಿ a stranger. —ಪರಿ new kind; a new path. —ರಿವಾಜಿ a new custom, an innovation. —ವರ್ಷ a new year. —ಸುದ್ದಿ strange or wonderful news.

ಪೊಸಂಟೆ posante, *see* ಪೊಸತಾಯೆ.

✓ ಪೊಸತ್ posatu, *s.* That which is new, fresh, *etc.* *adv.* Newly. —ಉಣ್ಣಿನಿ to observe the harvest feast.

✓ ಪೊಸತಾಯೆ, ಪೊಸಬೆ posatāye, posabe, *s.* A new man, novice.

ಪೊಸಾಗಮೆ posāgamè, *see* ಹೊಸಾಗಮೆ.

ಪೊಸುರುನಿ posuruni, *see* ಪೊತ್ತುರುನಿ.

ಪೊಸ್ಕೆ poskè, *see* ಪೊದಕೆ.

ಪೊಳಂಕುನಿ polānkuni (ಪೊಳಂಕ್), *v. n.* To be in distress. 2. to have pity.

ಪೊಳಿ poli, *see* ಪೊಲಿ.

ಪೊಳಿಂಕೆ, ಪೊಳಿಕೆ polīnkè, polīkè, *s.* A present in cash to an actor.

✓ 2. bark, skin, peel, crust.

ಪೊಳಿಪುನಿ polipuni, *see* ಪೊಲಿಪುನಿ.

ಪೊಳ್ಳು poltu, *see* ಪೊರ್ಳು.

✓ ಪೊಳ್ಳು, ಪೊಳ್ಳು polla, pollu, *see* ಪೊಲ್ಲು.

ಪೋಂಕರ pōnkara, *adj.* Dirty.

ಪೋಂಕುರು, ಪೋಂಕ್ರು pōnkuru, pōnkru, *s.* Slough, mire. *adj.* Miry. 2. dirty. —ಜನ nasty people. —ನೀರಿ muddy water. —ಮೂರಿ a dirty smell. —ಕೊಡಿ ಫನಿ, —ಪತ್ತುನಿ to be covered with mire.

ಪೋಂಕ್ರೆ pōnkrè, *see* ಪೋಕ್ರೆ.

✓ ಪೋಂಕರಿ pōnkuri, *see* ಪೋಕರಿ.

✓ ಪೋಕ ಪōka, *adj.* Profligate, debaucherous. 2. mischievous, turbulent. 3. jocose, droll. —ಜನ profligate, or debaucherous people.

ಪೋಕತನ, ಪೋಕಾಟೆಗೆ pōkatana, pōkāṭigè, *s.* Profligacy, debauchery. 2. mischief. 3. waggery, drollery.

ಪೋಕಾಲ pōkāla, *s.* Perdition, ruin.

✓ ಪೋಕಿರಿ pōkiri, *s.* Diminutive of ಪೋಕೆ. *adj.* *see* ಪೋಕೆ.

✓ ಪೋಕು pōku, *s.* Means; end. ✓ 2. passing off.

ಪೋಕುಲ್ pōkulu, *see* ಪೊಕ್ಕ.

✓ ಪೋಕೆ pōke, *s.* A profligate, debauchee. 2. a mischievous person. 3. *see* ಪಕ್ಕೆ. 4. a wag, wit; *cf.* ಪೋಕರಿ.

ಪೋಕ್ತನ pōktana, *see* ಪೋಕತನ.

✓ ಪೋಟಾಪೋಟೆ, ✓ ಪೋಟೆ pōṭāpōṭi, pōṭi, *s.* Rivalry, emulation, competition.

ಪೋಟೆ, ಪೋಟೆ pōṭi, pōṭè, *s.* A woman with a beard.

ಪೋಟುನಿ pōṭuni (ಪೋಟೆ), *v. a.* To embrace sexually, *vlg.*

↓ ಪೋಡಿಗೇ pōḍigē, *s.* Fear, fright, terror. —ಕಟ್ಟುವನಿ, —ಪಟ್ಟುವನಿ to frighten, intimidate, threaten.

↓ ಪೋಡಿಯಾವುನಿ, ಪೋಡಿಪಾವುನಿ pōḍiyāvuni, pōḍipāvuni, *c. v.* (of ಪೋಡಿಯುನಿ) To frighten, threaten, terrify.

↓ ಪೋಡಿಯುನಿ pōḍiyuni (ಪೋಡಿ), *v. n.* To fear, be afraid. ಪೋಡಿವೆಪೋ ಪಿನಿ to be alarmed, frightened, terrified.

ಪೋತ್ರ ಪೋತ್ರಾ, *s.* Coincidence in measurement, agreement, likeness. *adj.* Right, correct, equal, uniform; *cf.* ಪೋರಿಸೆ.

↓ ಪೋಪಿನಿ pōpini (ಪೋ), *v. n.* To go, go off or away. 2. to be lost, disappear. 3. to pass, depart, start. ಇಲ್ಲ — a house to be ruined. ದನ — to pass time; to support one's self or his family. ಪೋಪರಿ when going. ಪೋಪರಿ ಬರ್ಪರಿ when going and coming. ಪೋದು ಬರ್ಪೆ let me take leave. ಪೋವಂದಿಲೆಕ್ಕು not to go, so as not to be lost. ಬ ದೆಗೆ ಪೋತೆ where had you been? ಪೋನಗನೇ just when going. ಈ ಪೋವೆರೆ ಬಲ್ಲಿ you cannot go. ಈ ಪೋವೋಡು you must go.

↓ ಪೋರ, ಪೋರೆ pōra, pōre, *s.* A lad.

↓ ಪೋರಿ pōri, *s.* ↓ A lass. 2. *see* ಪೋಲಿ.

ಪೋರಿಗೆ pōrigē, *s.* Full or correct measurement of grain, *etc.* —ಆಪಿನಿ to measure correctly, measurement to be

correct. —ಮಳ್ಪುನಿ to give a correct measure of grain, *etc.*, as a seller to a purchaser.

ಪೋರಿಯುನಿ pōriyuni (ಪೋರಿ), *v. a.* To give a correct measure of grain, *etc.* 2. to tease, trouble, annoy. 3. to wrestle, quarrel. ಅಂಬೊತ್ತು — to wrestle from insolence.

ಪೋರೊಟು pōroṭu, *s.* The side slips of a piece of timber.

ಪೋರವ್ಯಾವುನಿ pōryāvuni, *c. v.* (of ಪೋರಿಯುನಿ) To cause to measure correctly, as grain.

ಪೋಲಿ pōli, *s.* Speaking irrelevantly. 2. plunder, extortion. *adj.* Irrelevant, impertinent. 2. plundering, extortionate. —ಮಳ್ಪುನಿ to plunder.

ಪೋಲೆ pōlē, *see* ಪೋಳೆ.

ಪೋಲ್ಯೆ pōlyè, *s.* A small kind of basket.

ಪೋಷ, ಪೋಷಣ, ಪೋಷಣೆ pōsha, pōshana, pōshañè, *s.* Nourishment, maintenance, feeding.

ಪೋಸ pōsa, *s.* Sunset, evening. —ದ ಪೋರ್ತು evening time. —ದಾಯೆ one who observes the custom of taking his supper before sunset, as a Jain. 2. *see* ಪೋಷ.

ಪೋಸ್ರ ಪೋಸ್ರಾ, *s.* Urine.

ಪೋಸ್ರಳದಾಯೆ pōsraḷādāyè, *s.* A demon so called.

ಪೋಳೆ pōḷè, *s.* A cake of rice flour, *etc.*, baked on a potsherd or iron plate.

ಪೋಳೆಕಾಯಿ pōlekāyi, *s.* Writing a large, crooked hand, as children do.

ಪೌ pou, *see* ಪಾವು. 2. *see* ಘ.

ಪೌಂಚಿ pouñci, *see* ಪವಂಚಿ.

ಪೌಂಜಿ, ಪೌಜಿ pouñji, pouji, *see* ಪವಂಜಿ. [ಫವಜಿ.

ಪೌಜಿ, ಪೌಜು pouji, pouju, *see* ಪೌಣಟ್ಟು, ಪೌನಟ್ಟು pounaṭṭu, pounaṭṭu, *s.* Doing things by halves. —ಕೆಲಸ a work done by half.

ಪೌತ್ರಿ poutri, *s.* A grand daughter.

ಪೌರುಷ pourusha, *s.* Heroism, manliness. 2. boast, brag.

ಪ್ಯಾದೆ pyādè, *see* ಪೇದೆ.

ಪ್ರ pra, *A Sans. prefix implying* Progressive motion. 2. excess. 3. excellence.

ಪ್ರಕಟ prakāṭa, *adj.* Displayed, unfolded, revealed, manifest, public. —ಮೆಳ್ವನಿ to proclaim, make public.

ಪ್ರಕಟಣೆ prakāṭaṇè, *s.* Revelation, manifestation.

ಪ್ರಕರಣ prakaraṇa, *s.* A chapter, section. 2. an introduction, prologue, prelude.

ಪ್ರಕಾರ prakāra, *s.* Manner, method, mode. *adv.* According to, conformably with.

ಪ್ರಕಾಶ prakāśa, *s.* Sunshine, lustre, light, splendour. 2. expansion, diffusion, manifestation. —ಅಪಿನಿ to shine. —ಲುಪ್ಪನಿ to have lustre. —ತೋಜುನಿ light *or* splendour to appear. —ಫೋಪಿನಿ light to fade away; light to shed forth.

ಪ್ರಕೃತ prakṛta, *s.* The present, this time. —ಸು for the present.

ಪ್ರಕೃತಿ prakṛti, *s.* Nature. 2. the natural state of anything. 3. the root. 4. cause, origin.

ಪ್ರಖ್ಯಾತ prakhyāta, *adj.* Celebrated, famous; notorious.

ಪ್ರಖ್ಯಾತಿ prakhyāti, *s.* Publicity, fame, notoriety.

ಪ್ರಚಂಡ praçandā, *adj.* Intolerable, insupportable. 2. bold confident, presumptuous. 3. violent, fierce. —ಘಾಳಿ tempest, storm. —ನರಮಾನಿ a bold, valiant *or* fierce man.

ಪ್ರಚಾರ praçāra, *s.* Precept, observance.

ಪ್ರಜಾಪತಿ prajāpati, *s.* Brahma, the creator. 2. a king. 3. a decent term for the *memb- rum virile*.

ಪ್ರಜೆ prajā, *s.* People, subjects. 2. offspring, progeny.

ಪ್ರಜೋತ್ಪತ್ತಿ prajāōpatti, *s.* The fifth year in the Hindu cycle of sixty.

ಪ್ರಜ್ವಲಿಸುನಿ praḥvalisuni (ಪ್ರಜ್ವಲಿಸ್), *v. n.* To shine, glitter. 2. to blaze, be inflamed.

ಪ್ರಜ್ವಲೆ praḥvālè, *s.* Shining, glitter, blaze. [affection.

ಪ್ರಣಯ pranaya, *s.* Friendship,

ಪ್ರತಾಪ pratāpa, *s.* Dignity, majesty. 2. valour, prowess.

ಪ್ರತಾಪು pratāpu, *s.* An old Indian coin equivalent to one rupee.

ಪ್ರತಿ prati, *A Sans. prefix im-*plying Substitution. 2. seven-

ral, in order. 3. direction, designation. 4. belonging to. 5. exchange, return. *s.* A substitute; a copy. *adj.* Each, every. —ದನ every day. —ನರ ಮಾನ each man. —ವೆಷ್ಟನಿ to take a copy.

ಪ್ರತಿಕಾರ pratikāra, *s.* A remedy, antidote. 2. a return of offices either good *or* bad. —ಮಘ್ನನಿ to revenge, retaliate.

ಪ್ರತಿಕೂಲ pratikūla, *s.* Opposition, clashing, disagreement. *adj.* Adverse, contrary.

ಪ್ರತಿಜ್ಞೆ pratijñè, *s.* Promise, assent. 2. resolution, vow.

ಪ್ರತಿಧ್ವನಿ pratidhvani, *s.* An echo.

ಪ್ರತಿನಿಧಿ pratinidhi, *s.* A resemblance of a real figure, image, picture. 2. a representative, proxy. 3. a surety.

ಪ್ರತಿನೇಮ pratinēma, *s.* Daily religious observance.

ಪ್ರತಿಪಕ್ಷ pratipaksha, *s.* The opposite side *or* party.

ಪ್ರತಿಫಲ pratiphala, *s.* Reward; return, requital.

ಪ್ರತಿಬಂಧ pratibandha, *s.* Obstacle, impediment.

ಪ್ರತಿಬಂಧನೆ pratibandhanè, *s.* A demoniacal possession. 2. binding.

ಪ್ರತಿಬಿಂಬ pratibimba, *s.* A reflection, resemblance *or* counterpart of a real form, as a picture, image, shadow.

ಪ್ರತಿಮೆ pratimè, *s.* An image, idol, puppet.

ಪ್ರತಿರೂಪು pratirūpu, *s.* A picture, image, counterpart.

ಪ್ರತಿಲಾಭ pratilābha, *s.* Twofold gain, profit.

ಪ್ರತಿವಚನ, ಪ್ರತಿವಾಕ್ಯ prativaçana, prativākya, *s.* A reply, answer.

ಪ್ರತಿವಾದಿ prativādi, *s.* A defendant, respondent.

ಪ್ರತಿಷ್ಠೆ pratishṭhè, *s.* Fame, celebrity. 2. consecration. 3. endowment. 4. staying, standing, fixation. —ಅಪಿನಿ to be consecrated. —ಮಘ್ನನಿ to consecrate.

ಪ್ರತೀಕಾರ pratikāra, *see* ಪ್ರತಿಕಾರ.

ಪ್ರತೀಕ್ಷೆ pratikshè, *s.* Hope, expectation.

ಪ್ರತ್ಯಯ pratyaya, *s.* An affix.

ಪ್ರತ್ಯಕ್ಷ pratyaksha, *adj.* Perceptible, perceivable, present. —ತೆ appearance, advent.

ಪ್ರತ್ಯುತ್ತರ pratyuttara, *s.* An answer, reply.

ಪ್ರತ್ಯುಪಕಾರ pratyupakāra, *s.* Reciprocated favour, return of good offices.

ಪ್ರತ್ಯೇಕ pratyēka, *adj.* Separate, distinct. ಪ್ರತ್ಯೇಕ — one by one.

ಪ್ರತ್ಯೇಕಿಪುನಿ, ಪ್ರತ್ಯೇಕಿಸುನಿ pratyēkipuni, pratyēkisuni (ಪ್ರತ್ಯೇಕಿ, ಪ್ರತ್ಯೇಕಿಸಿ), *v. a.* To separate.

ಪ್ರಥಮ prathama, *adj.* First, prior. 2. chief, principal. —ಪುರುಷ the third person, *gram.* —ವಿಭಕ್ತಿ the nominative case. —ತೆ at first.

ಪ್ರಥಮೆ prathame, *s.* The first lunar day.



ಪ್ರದರ್ಶನ pradarsana, *s.* Showing.  
2. explaining.

ಪ್ರದಕ್ಷಣ, ಪ್ರದಕ್ಷಣೆ, ಪ್ರದಕ್ಷಿಣ pradakshana, pradakshanè pradakshina, *s.* Reverential circumambulation around an object of worship. [tion.

ಪ್ರದಾನ pradāna, *s.* A gift, dona-

ಪ್ರದೇಶ pradēśa, *s.* A place in general. 2. a country, district.

ಪ್ರದೋಷ pradōsha, *s.* The first part of the night.

ಪ್ರಧಾನ pradhāna, *adj.* Principal, chief, superior. —ಯಾಜಕೆ a high priest.

ಪ್ರಧಾನಿ pradhāni, *s.* A prime minister.

ಪ್ರಪಂಚ prapañca, *s.* The world, universe. 2. illusion, delusion. 3. partiality. *adj.* Worldly, secular. —ಮೆಳ್ಳುವಿ to be partial. ಪಂತೆಡ ಪರಪಂಚ ಇಜ್ಜಿ there is no distinction at a dinner table.

ಪ್ರಪಾತ prapāta, *s.* A cliff, precipice. 2. a water-fall. 3. a bank, shore.

ಪ್ರಬಂಧ prabandha, *s.* An essay, literary composition, connected discourse.

ಪ್ರಬಲ prabala, *adj.* Strong, powerful. 2. abounding, prevailing. —ಅವಿನ್ to become powerful; to prevail; to spread widely.

ಪ್ರಭವ prabhava, *s.* The first year in the Hindu cycle of sixty.

ಪ್ರಭಾವ prabhāva, *s.* Majesty, dignity. 2. power, energy.

ಪ್ರಭಾವಳೆ prabhāvalè, *s.* The shrine of an idol.

ಪ್ರಭು prabhu, *s.* A lord, master, prince. —ಶ್ವೆ power, authority, government.

ಪ್ರಭೆ prabhè, *s.* Light, splendour, radiance.

ಪ್ರಮತ್ತ pramatta, *adj.* Intoxicated. 2. infatuated, proud.

ಪ್ರಮಥೆ pramathe, *s.* An attendant on Śiva.

ಪ್ರಮದ pramada, *see* ಪ್ರಮೋದ.

ಪ್ರಮಾಣ pramāṇa, *s.* Measure, size, dimension, quantity. 2. proof, testimony. 3. an oath. 4. limit. —ಮುಚ್ಚಲಿಕೆ a document containing the terms of an oath. —ಮೆಳ್ಳುವಿ to take an oath.

ಪ್ರಮಾಣಿ pramāṇi, *s.* A head-man, chief. [ಸಕ.

ಪ್ರಮಾಣಿಕೆ pramāṇika, *see* ಪ್ರಾಮಾ

ಪ್ರಮಾದ pramāda, *s.* Mistake, inaccuracy. 2. carelessness.

ಪ್ರಮಾದಿ pramādi, *s.* The thirteenth year in the Hindu cycle of sixty.

ಪ್ರಮಾದೀಚ pramādiča, *s.* The forty-seventh year in the Hindu cycle of sixty.

ಪ್ರಮುಖ pramukha, *adj.* Chief, principal, first. 2. excellent, best.

ಪ್ರಮೇಯ pramēya, *s.* Opportunity, occasion. 2. the subject or topic of a conversation.

ಪ್ರಮೇಸ್ರಿನೋಟು pramēsrinōṭu, *s.*  
A promissory note.

ಪ್ರಮೇಹ pramēha, *s.* The venereal  
disease.

ಪ್ರವೋದ pramōda, *s.* Joy, glad-  
ness, happiness, delight.

ಪ್ರವೋದೂತ pramōdūta, *s.* The  
fourth year in the Hindu  
cycle of sixty.

ಪ್ರಯತ್ನ prayatna, *s.* Endeavour,  
effort. 2. act, action. —ಮ  
ಳ್ಪುನಿ to try, endeavour.

ಪ್ರಯಾಗ prayāga, *s.* Sacrifice,  
oblation. 2. the confluence  
of the Ganges and Yamuna  
at Allahabad.

ಪ್ರಯಾಣ prayāṇa, *s.* Journey,  
march. —ದಾಯಿ, —ಸೈ a passen-  
ger, traveller. —ಮಳ್ಪುನಿ to  
travel, journey.

ಪ್ರಯಾಸ prayāsa, *s.* Labour,  
trouble, fatigue 2. difficulty,  
embarrassment. 3. pain.

ಪ್ರಯುಕ್ತ prayukta, *adj.* Endowed  
with, possessing, as an attri-  
bute. *postpo.* For, on ac-  
count of.

ಪ್ರಯೋಗ prayōga, *s.* Conse-  
quence, result. 2. the opera-  
tion *or* effect of magical *or*  
mysterious rites. 3. effort,  
exertion. 4. act, action. 5.  
use of a word. 6. the admini-  
stration *or* prescription of  
medicine. —ಉಪ್ಪುನಿ to be in  
use, as a word. —ಮಳ್ಪುನಿ, ಪ್ರಯೋ  
ಗಪುನಿ to perform any magical  
rites, *etc.*; to administer, as

medicine, poison, *etc.*; to use,  
make use of.

ಪ್ರಯೋಜಕೆ prayōjake, *s.* A clever  
man. ಅ-, ನಿಷ್— a worthless  
man.

ಪ್ರಯೋಜನ prayōjana, *s.* Cause.  
2. motive. 3. result. 4. oc-  
cupation, business. 5. profit,  
use, advantage. —ಅಪಿನಿ to be  
of use. ದಾನೆ— of what use is  
it? —ದಾಂತಿ useless, worthless.

ಪ್ರಲಯ pralaya, *s.* A general  
deluge, the world's destruc-  
tion. ಜಲ— the deluge.

ಪ್ರಲಾಪ pralāpa, *s.* Sorrow, lamen-  
tation.

ಪ್ರವರ್ತಕೆ pravartake, *s.* An author.  
2. an arbiter, judge.

ಪ್ರವರ್ತನ pravartana, *s.* Action,  
business. 2. conduct, be-  
haviour.

ಪ್ರವರ್ತಿಸುನಿ pravartisuni (ಪ್ರವರ್ತಿಸ್),  
*v. n.* To be going on, to be  
in a state of action. 2. to  
behave, conduct one's self.

ಪ್ರವರ್ಧನೆ pravardhanē, *s.* Increas-  
ing, thriving.

ಪ್ರವರ್ಧಿಸುನಿ pravardhisuni (ಪ್ರವರ್ಧಿಸ್),  
*v. n.* To increase, prosper,  
thrive.

ಪ್ರವಾದ pravāda, *s.* Report, ru-  
mour.

ಪ್ರವಾದನೆ pravādanē, *s.* Prophecy,  
prediction. —ಪಟ್ಟನಿ, ಪ್ರವಾದಿಸುನಿ  
to prophesy, foretell.

ಪ್ರವಾದಿ pravādi, *s.* A prophet.

ಪ್ರವಾಸ pravāsa, *see* ಸರವಾಸ.

ಪ್ರವಾಹ pravāha, *s.* A stream cur-

rent; the flowing *or* course of any thing.

ಪ್ರವಾಳ pravāla, *s.* Coral. —ಭಸ್ಮ calcination of coral.

ಪ್ರವೀಣ pravīṇa, *adj.* Skilful, clever. —ತೆ cleverness, skill.

ಪ್ರವೀಣಿ pravīṇe, *s.* A skilful man, a clever man.

ಪ್ರವೃತ್ತಿ pravṛtti, *s.* Activity, occupation.

ಪ್ರವೃದ್ಧ pravṛddha, *adj.* Full grown, expanded, spread abroad, dispersed, increased, more.

ಪ್ರವೇಶ pravēśa, *s.* Entrance. 2. arrival. 3. commencement, as of learning. —ಅಪಿಸಿ to interfere. —ಮೆಚ್ಚುನಿ, ಪ್ರವೇಶಿಸುನಿ to enter; to commence.

ಪ್ರಶಂಸ praśaṁśa, *s.* Praise, flattery. 2. subject, matter. —ವಿಶ್ವನಿ to refer to a matter. —ಮೆಚ್ಚುನಿ to praise, flatter; to speak on a matter.

ಪ್ರಶಸ್ತ praśasta, *adj.* Good, commendable, excellent, illustrious, famous. 2. convenient, commodious.

ಪ್ರಶ್ನೆ praśṇē, *s.* A question, interrogation. 2. soothsaying. —ವಿವಿಸಿ to consult stars on a matter *or* event; to make an astrological calculation. —ಮೆಚ್ಚುನಿ to ask, question.

ಪ್ರಶ್ನೋತ್ತರ praśnōttara, *s.* A dialogue, catechism.

ಪ್ರಸಂಗ prasāṅga, *s.* A sermon, preaching. 2. a discourse,

lecture. 3. a Hindu drama. ಪ್ರಸಂಗ a preacher. —ಮೆಚ್ಚುನಿ to preach, discourse.

ಪ್ರಸನ್ನ prasanna, *adj.* Pleased, delighted, gracious, favourable, auspicious. —ಅಪಿಸಿ to be pleased, favourable. —ಮೆಳ್ಳೆ ಸೆತ್ತೊಡುನಿ to win over.

ಪ್ರಸವ prasava, *s.* Bringing forth *or* bearing young. 2. birth, production. —ವೇವನೆ the travail of childbirth.

ಪ್ರಸಾದ prasāda, *s.* Favour, kindness, propitiousness. 2. food, *etc.*, offered to a deity *or* to a guru. ದೇವೆರೆ— God's favour; what is offered *or* consecrated to God. [rice.

ಪ್ರಸಾದನ prasādana, *s.* Cooked

ಪ್ರಸಾದನೆ prasādhanē, *s.* Dress, decoration.

ಪ್ರಸಿದ್ಧ prasiddha, *adj.* Famous, celebrated, public, notorious. —ಅಪಿಸಿ to become famous *or* notorious. —ಮೆಚ್ಚುನಿ to publish.

ಪ್ರಸಿದ್ಧಿ prasiddhi, *s.* Fame, notoriety, celebrity.

ಪ್ರಸೂತಿ prasūti, *s.* Bringing forth as young. 2. birth.

ಪ್ರಸ್ತ prasta, *s.* Any auspicious ceremony. 2. marriage. ಕೋಭನ— consummation of a marriage.

ಪ್ರಸ್ತಾಪ prastāpa, *s.* Opportunity. 2. incidental reference to a person *or* thing. —ಮೆಚ್ಚುನಿ, ಪ್ರಸ್ತಾಪಿಸುನಿ to speak on an affair; to seize an opportunity.

ಪ್ರಸ್ತಾವನೆ prastāvanē, *s.* Commencement, introduction.

ಪ್ರಹರ prahara, *s.* A watch, *or* the eighth part of an entire day and night. 2. a weapon. 3. a blow.

ಪ್ರಹ್ಲಾದೆ prahlāde, *s.* A pious son of Hiranyakaśipu.

ಪ್ರಳಯ pralaya, *see* ಪ್ರಲಯ.

ಪ್ರಕ್ಷಾಲನೆ prakshālānē, *s.* Washing, cleaning.

ಪ್ರಾಂತ, ಪ್ರಾಂತ್ಯ prānta, prāntya, *s.* Edge, border, frontier, part, neighbourhood. *adj.* Near, adjacent.

ಪ್ರಾಕ್ prāk, *adj.* Before, prior, old, preceding. 2. past. —ಆರಭ್ಯ from past time. —ಅಂಚೆ an old account. —ಹಿಂದೆ formerly.

ಪ್ರಾಕೃತ prākṛta, *adj.* Natural. 2. low, vulgar. *s.* A peculiar dialect of Sanskrit.

ಪ್ರಾಚೀನ prācīna, *adj.* Former, prior, ancient, old.

ಪ್ರಾಜ್ಞ prājña, *adj.* Clever, intelligent. —ನರನಾನಿ, ಪ್ರಾಜ್ಞಿ a clever man.

ಪ್ರಾಣprāṇa, *s.* Life, vitality. 2. air inhaled, breath. —ಉಸ್ರೆ, —ಸೋಹಿತೆ, ಪ್ರಾಣಪ್ರಿಯೆ an intimate friend. —ಘಾತಕೆ a murderer. —ಪ್ರತಿಷ್ಠೆ consecration of an idol. —ಸಂಕಟ dangerous illness. —ಪೋಷಿಸಿ to die. —ಜಿಂಜಿರಿಸಿ to be weary of life; to consume one's self. ಪಂಚಪ್ರಾಣಿಗಳು the five vital airs, *or* modes of inspiration and respiration.

ಪ್ರಾಣಿ prāṇi, *s.* A living being, an animal.

ಪ್ರಾತಃಕಾಲ, ಪ್ರಾತಸ್ಕಾಲ prātaḥkāla, prātaskāla, *s.* The dawn, morning.

ಪ್ರಾಪ್ತ prāpta, *adj.* Obtained, gained, received. 2. proficient, efficient. —ಆಮತ್ಯನಿ to be competent.

ಪ್ರಾಪ್ತಿ prāpti, *s.* Gain, profit. 2. acquiring, obtaining. 3. success, improvement. 4. power *or* faculty of acquiring. 5. luck, fate, fortune. —ಆಪಿಸಿ to happen; to be obtained. —ಆಮತ್ಯನಿ to be able *or* lucky.

ಪ್ರಾಮಾಣಿಕ prāmāṇika, *adj.* True, of great force, credit, *or* authority.

ಪ್ರಾಯ prāya, *s.* A state *or* condition of life, as age, youth, *etc.* —ಯೇತೆ how old are you? ನಡು— middle age, prime of life. —ಸ್ತೆ a young man. —ಆಪಿಸಿ to be old; to come to age. *There is a saying about the different stages of human life; namely:—*ಪತ್ತೆಹ ಮರ್ಲ್, ಇರ್ಪೊಡು ಪೊರ್ಲೂ, ಮುಪ್ಪೊಡು ಯವನ, ನಾಲ್ಪೊಡು ಜವನ, ಐಪೊಡು ಅಜಕೆ, ಅಪ್ಪೊಡು ಬಯಕೆ, ಎಳೊಡು ದಂಟಿ, ಎಣ್ಣೊಡು ಕುಂಟಿ, ಸೊಣ್ಣೊಡು ರಯನ. ನೂದೆಹ ಪಯಣ childishness at ten (years), beauty at twenty, youth at thirty, manhood at forty, dotage at fifty, longing at sixty, a stick at seventy, cripple at eighty,

prostration at ninety, and departure at hundred.

ಪ್ರಾಯಶ್ಚಿತ್ತ ಪ್ರಾಯಾಶ್ಚಿತ್ತ, *s.* Punishment. 2. expiation, penance, atonement. —ಕೊಪಿಸಿ to pay a fine. —ಮಕ್ಕುನಿ to punish, fine; to atone, expiate.

ಪ್ರಾರಂಭ ಪ್ರಾರಂಭ, *s.* Commencement, beginning.

ಪ್ರಾರಂಭಿಸುನಿ ಪ್ರಾರಂಭಿಸುನಿ (ಪ್ರಾರಂಭಿಸುನಿ), *v. a.* To begin, commence.

ಪ್ರಾರಬ್ಧ, ಪ್ರಾರಬ್ಧ ಪ್ರಾರಬ್ಧ, *s.* Destiny, fortune, fate, luck.

ಪ್ರಾರ್ಥನೆ ಪ್ರಾರ್ಥನೆ, *s.* Prayer, supplication, asking. 2. divine service. —ಮಕ್ಕುನಿ, ಪ್ರಾರ್ಥಿಸುನಿ to pray.

ಪ್ರಾಶನ ಪ್ರಾಶನ, *s.* Feeding, eating. —ಮಕ್ಕುನಿ to eat; to drink.

ಪ್ರಾಸ ಪ್ರಾಸ, *s.* Alliteration, rhyme.

ಪ್ರಾಸ್ತೆ ಪ್ರಾಸ್ತೆ, *s.* A prime minister.

ಪ್ರಿಯ ಪ್ರಿಯ, *adj.* Dear, beloved, desired. 2. dear, high in price. 3. *see* ಪರಿಯ. —ಸಹಿ a beloved companion.

ಪ್ರೀತಿ ಪ್ರೀತಿ, *s.* Love, affection, regard. 2. delight, pleasure. 3. the second of the twenty-seven astronomical yōgas.

—ಕಾರ, —ಭಾವ an affectionate disposition. —ತೋಜಾವನಿ —ಮಕ್ಕುನಿ to love. —ದೀಪಿನಿ to be affectionate.

ಪ್ರೇತ ಪ್ರೇತ, *s.* A corpse. 2. a ghost, goblin.

ಪ್ರೇಮ ಪ್ರೇಮ, *s.* Affection, kindness. 2. pleasure, sport, pastime, joy. —ವಾದ a friendly discussion.

ಪ್ರೇರಕೆ ಪ್ರೇರಕೆ, *s.* An inciter, mover, instigator.

ಪ್ರೇರಣೆ, ಪ್ರೇರಣೆ ಪ್ರೇರಣೆ, *s.* Sending, direction, passion *or* operation of the organs of sense. 2. incitement, instigation. 3. inspiration. —ಮಕ್ಕುನಿ, ಪ್ರೇರಣಿಸುನಿ to inspire; to incite, induce.

ಪ್ರೇರಿತ ಪ್ರೇರಿತ, *adj.* Sent, directed; inspired.

ಪ್ರೋಚನ, ಪ್ರೋಚನ ಪ್ರೋಚನ, *s.* Sprinkling. —ಮಕ್ಕುನಿ, ಪ್ರೋಚಿಸುನಿ to sprinkle.

ಪ್ರೌಢಪ್ರೌಢ, *adj.* Skilful, clever.

ಪ್ರೌಢೆ ಪ್ರೌಢೆ, *s.* A skilful *or* clever man.

ಪ್ಲವ ಪ್ಲವ, *s.* The thirty-fifth year in the Hindu cycle of sixty.

ಪ್ಲವಂಗ ಪ್ಲವಂಗ, *s.* The forty-first year in the Hindu cycle of sixty.

## ಫ

ಫ pha, The thirty-fifth letter of the alphabet.

ಫಕೀರೆ phakīre, *s.* A dervise, Mussulman mendicant. 2. a destitute man. 3. a solitary man.

ಫಕ್ಕನೆ phakkanè, *adv.* Suddenly, unexpectedly.

ಫಜೀತಿ phājiti, *see* ಪಜೀತಿ.

ಫಟಿಂಗ phatiṅga, *adj.* Rude, ill-behaved, unsteady, dissipated. 2. dishonest. —ತನ dissipation; dishonesty.

ಫಟಿಂಗೆ phatiṅge, *s.* A rake, profligate. 2. a dishonest man.

ಫಡಿಚ, ಫಡ್ಡ phadiča, phadča, *s.* Settlement, adjustment. 2. determination, decision. —ಅಪಿವಿ to be settled; to be decided. —ಮಕ್ಕುನಿ to settle; to determine.

ಫಡ್ಪೋಸ್, ಫಡ್ಪೋಸಿ phadpōsy, phadpōsi, *s.* Carelessness, perfunctoriness. 2. answering without thinking. 3. getting through a business by hook or by crook. *adj.* Superficial, careless; *also* ಪಡ್ಪೋಸ್. —ಕೆಲಸ a work done anyhow. —ನರಮಾನಿ a superficial man. —ಪಾತೆರುನಿ to say more than one knows; to speak at random.

ಫಡಾಯಿ phadāyi, *s.* Difficulty, great distress.

## Ph

ಫಣಿ phaṇi, *s.* A serpent, cobra. —ಮಂಡಲ a festive ceremony in the name of the serpent-god; *also* ನಾಗಮಂಡಲ.

ಫಣೆ phaṇè, *see* ಪಣೆ.

ಫತ್ತೆ phattè, *see* ಪತ್ತೆ.

ಫಯಿಸಲ್ phayisalu, *see* ಪೈಸಲ್.

ಫರಕ್ pharaku, *s.* Discrimination, distinction. 2. recognition, identification; *cf.* ಪರೀಕ್ಷೆ. —ಮಕ್ಕುನಿ to discriminate. —ಪತ್ತುನಿ to recognise, identify; to inquire.

ಫರಾವತ್ pharākatu, *adj.* Free, unrestricted, well off.

ಫರಾರಿ pharāri, *s.* Running away. —ಅಪಿವಿ to abscond, desert.

ಫರ್ಮಾನೆ pharmānè, *s.* A mandate, order.

ಫಲ phala, *s.* A fruit in general, the fruit of any plant. 2. result, produce, consequence. 3. prosperity, thriving. 4. gain, profit, advantage. —ಪನ್ತೆ fruits. —ಅಪಿವಿ to be fruitful. —ಕೊರ್ಪಿನಿ to yield fruit. —ತೋಜುನಿ to see the consequence of an act.

ಫಲಾನೆ phalānè, *pron.* Such a one, such and such. —ಕೆಲಸ such a work.

ಫಲಾರ phalāra, *s.* A slight repast of fruits *or* sweets, collocation. 2. any food except

rice. —ಮಕ್ಕನಿ to take some light food.

ಫಲಿತ phalita, *adj.* Fruitful. 2. profitable. 3. prosperous, thriving. 4. effectual.

ಫಲಿಪುನಿ, ಫಲಿಸುನಿ phalipuni, phalisuni (ಫಲಿ), *v. n.* To yield fruit, be productive. 2. to be successful, profitable. 3. to come to pass, fulfill, as a prediction.

ಫಸಲಿ, ಫಸ್ಲಿ phasali, phasli, *s.* The current revenue year. (from July to June).

ಫವುಜಿ phavuḷi, *s.* An army, troops, host.

ಫಾಯಿದೆ phāyide, *see* ಪಾಯಿದೆ.

ಫಾರಿಖತ್ phārikhat, *s.* Receipt, acquittance, divorce. 2. payment of a debt.

ಫಾಲ್ಗುಣ phālgūṇa, *s.* The twelfth lunar month.

ಫಿತೂರಿ phitūri, *s.* Any secret, deceitful *or* underhand proceeding, intrigue, conspiracy. 2. instigation, incitement. —ಕೊಪಿಸಿ to incite. —ಮಕ್ಕನಿ to intrigue; to betray.

ಫಿರಂಗಿ phiraṅgi, *see* ಪಿರಂಗಿ.

ಫಿರಿಯಾದಿ, ಫಿಯಾರಾದಿ phiriyādi, phiryādi, *s.* A complaint, an accusation in law.

ಫೀಸ್ ಫಿಸು, *s.* Fees, remuneration.

ಫುರೋಕ್ತು phurōktu, *s.* Sale, particularly of stamps.

ಫೈಲ್ ಫೈಲು, *s.* A register, file.

ಫೈಸಲ್ ಫೈಸಲು, *see* ಪೈಸಲ್.

## ಬ

ಬ ba, The thirty-sixth letter of the alphabet.

ಬಂಕಿ baṅki, *see* ಬಾಂಕೆ.

ಬಂಕಿನಾಯಕೆ baṅkināyake, *s.* A honorific title amongst Billavars.

ಬಂಗ, ಬಂಬ baṅga, baṅṅa, *see* ಭಂಗ.

ಬಂಗಲೆ baṅgalē, *see* ಬಂಗ್ಲೆ.

ಬಂಗಾಟೆ baṅgāṭa, *see* ಭಂಗಾಟೆ.

ಬಂಗಾರ್, ಬಂಗಾರ baṅgāru, baṅgāra, *see* ಭಂಗಾರ್.

ಬಂಗಾರಕಾಯಿ baṅgārakāyi, *s.* The Indian acalypha, *Acalypha Indica*.

## B

ಬಂಗಾಳೆ baṅgāla, *s.* Bengal.

ಬಂಗಾಳಿ baṅgāli, *s.* Jugglery, legerdemain, trickery, imposture. 2. an impostor, cheat.

ಬಂಗಿ baṅgi, *s.* Hemp, *Cannabis sativa*. —ಬೀರೆ one addicted to hemp smoking. —ಪತ್ತುನಿ to become intoxicated with hemp. —ವೈಪುನಿ to smoke hemp.

ಬಂಗುಡೆ baṅgudē, *s.* The mackerel.

ಬಂಗುರ baṅgura, *see* ಬಿಂಗುರಿ.

ಬಂಗುಲೆ baṅgulē, *see* ಬಂಗ್ಲೆ.

ಬಂಗೇರ್ baṅgeru, *s.* A title of

certain old chieftains. 2. a family name amongst the Bants and Billavars.

ಬಂಗ್ರ, ಬಂಗ್ರಿ baṅgra, baṅgri, *see* ಬಿಂಗರಿ.

ಬಂಗ್ಲೆ baṅglè, *s.* A bangalow, residence of an European.

ಬಂಘಿ, ಬಂಘಿಟಪ್ಪಾಲ್ baṅghi, baṅghitappāḷ, *s.* Parcel *or* packet post.

ಬಂಜಿ bañña, *see* ಭಂಗ.

ಬಂಜನತಾಯೆ bañjanatāye, *s.* A demon so called.

ಬಂಜನೆ bañcanè, *see* ವಂಜನೆ.

ಬಂಜುನಿ bañcuni, *see* ವಂಜಿಸುನಿ.

ಬಂಜರ bañjara, *see* ಪಂಜರ.

√ಬಂಜರ bañjara, *adj.* Sterile, barren. —ಭೂಮಿ uncultivated land; waste land. —ಬೂರುನಿ to remain uncultivated.

ಬಂಜಾರ bañjāra, *adv.* Heartily, freely, largely. —ಆಪಿನಿ to have a hearty meal. —ಉಣ್ಣಿನಿ to eat heartily. —ವಾಡುನಿ to serve food profusely.

√ಬಂಜೆ bañji, *s.* 1. The stomach. 2. the belly. 3. the womb. 4. the interior *or* inner part, as of a tree, *etc.* 5. the thinner portion of the shell of a cocoonut. 6. the mind, heart. ಮಲ್ಲ ಬಂಜಿದಾಯೆ a corpulent *or* clumsy man. —ಮರಿ a long worm infecting the bowel. —ಮಲ್ಲೆ voracious, eager; patient, long suffering. —ನ್ ಇಚ್ಛೆ there is nothing to eat. —ಜೀನೇ colic, gripes; *fig.* envy. —ದ ಕರ the

stomach. —ದ ಕೊಬಲೆ want of food, starvation. —ಅರ್ಲನಿ to be hungry; to be distressed. ತೂರಿ—a big belly, potbelly. ಪೊಟ್ಟೆ—pregnancy by illicit intercourse. ಮೇಲ್—an early stage of pregnancy. —ಆಪಿನಿ to be pregnant. —ಇರ್ಕುನಿ the belly to subside. —ಇರಿಯುನಿ, —ಉಣ್ಣಿರುನಿ, —ಮಿರ್ಕುನಿ the belly to distend. —ಕರಪುನಿ to miscarry, cause an abortion. —ಕರಾವುನಿ to digest. —ಕುರೆವುನಿ, —ಪೆರೆವುನಿ to feel a griping pain in the bowels. —ದಿಂಜುನಿ to fill the belly, to have a hearty meal, hunger to be appeased. —ಪೊತ್ತುನಿ to be aggrieved. —ಬರ್ಪಿನಿ, —ಮಕ್ಕೊಣುನಿ to become pregnant through illicit intercourse. —ಮಗ್ಗಪುನಿ, —ಮಡಿಪುನಿ to retch, to have nausea, qualm. —ಮಳ್ಳುನಿ to cause pregnancy through illicit intercourse. —ಡ್ಡೆ ಪೋಪಿನಿ to have looseness in the bowels, to purge.

√ಬಂಜಿನ, ಬಂಜಿನವು bañjina, bañjinavu, *s.* Pregnancy. 2. stools. *adj.* Pregnant. —ಕುಳ್ಳುನಿ, ಬಂಜಿನಜೆಗ್ ಪೋಪಿನಿ to go to stool.

ಬಂಜಿನಡಿ bañjinadi, *s.* The belly of a beast *or* fish.

ಬಂಜಿನಾಳ್ bañjināḷ, *s.* A pregnant woman.

ಬಂಜಿಬೈರೆ bañjibeire, *s.* A glutton.

ಬಂಜಿರುನಿ bañjiruni (ಬಂಜಿರಿ), *v. a.* The (distended) belly to subside.



✓ ಬಂಜೆ banjē, *s.* A barren woman.  
*adj.* Barren, sterile.  
 ✓ ಬಂಜೆಲೆ banjēle, *s.* A glutton.  
 ಬಂಜೆಲ್ತು banjeltana, *s.* Gluttony.  
 ಬಂಜೊತ್ತು banjottu, *see* ಬಂಜರ.  
 ಬಂಟ್ banṭu, *s.* Pride, vanity.  
 2. bragging, boasting.  
 ಬಂಟಾಟ, ಬಂಟಾಟೆಗೆ banṭāṭa, ban-  
 ṭāṭigē, *see* ಭಂಡಾಟ.  
 ಬಂಟು banṭu, *see* ಬಂಟೆ. 2. heroic,  
 courageous. 3. glutinous. —ತ  
 ನ courage, pride.  
 ಬಂಟೆ banṭe, *s.* A man belonging  
 to the principal class of culti-  
 vators, called Bants. 2. a  
 servant. 3. a demon so called.  
 ಭೂತದ— a demon priest.  
 ಬಂಡ್ hanḍu, *see* ಭಂಡೆ.  
 ಬಂಡಸ್ bandasū, *s.* A kind of fish.  
 ಬಂಡಸಾಲೆ bandasālē, *s.* A store-  
 house, warehouse, granary.  
 ಬಂಡಸೆ bendasē, *see* ಬಂಡಸೆ.  
 ಬಂಡಾಟ, ಬಂಡಾಟೆಗೆ bandāṭa, bandā-  
 ṭigē, *see* ಭಂಡಾಟನೆ.  
 ಬಂಡಾಯಿ bandāyi, *s.* Conspiracy.  
 ಬಂಡಾರ bandāra, *see* ಭಂಡಾರ.  
 ಬಂಡಾರಿ bandāri, *see* ಭಂಡಾರಿ.  
 ✓ ಬಂಡಿ bandi, *see* ಭಂಡಿ.  
 ಬಂಡು, ಬಂಡುತನ bandu, banduta-  
 na, *see* ಭಂಡೆ.  
 ಬಂಡೆ bande, *see* ಭಂಡೆ.  
 ✓ ಬಣ banna, *s.* Colour, paint,  
 dye. 2. exaggeration. 3. a  
 degree of fineness, touch in  
 metallurgy. —ಗಾರೆ a painter,  
 dyer; *fig.* a man given to  
 exaggeration. —ಕೊಪ್ಪಿನಿ, —ದೆಪ್ಪು

ನಿ, —ವಾಪುನ to colour, paint,  
 dye; to exaggerate. —ಫೀಪಿನಿ  
 colour to fade.  
 ಬಣ್ಣಂಗಾಯಿ bannaṅgāyi, *s.* A half  
 grown cocoanut.  
 ಬಣ್ಣಾಟೆಗೆ, ಬಣ್ಣಾಟೆಗೆ bannaṭigē,  
 bannaṭigē, *s.* A piece of wood  
 driven through rafters to  
 keep them fast. 2. carving,  
 engraving.  
 ಬಣ್ಣನಿಗೆ bannaṅigē, *see* ಬಂಡನನೆ.  
 ಬಣ್ಣಸರ bannaṅsara, *s.* A coral  
 necklace.  
 ಬಣ್ಣೆಗೆ bannaṅge, *s.* A painter.  
 ಬಂದ್ bandu, *s.* Shutting, closing.  
 2. stoppage, suspension, ceas-  
 ing. 3. prohibition, forbid-  
 ding. —ಆಪಿನಿ to be shut; to  
 cease, stop. —ಕಟ್ಟೆ, *see* ಬಂದುಕಟ್ಟೆ.  
 —ಮುಚ್ಚುನಿ to shut, close; to  
 secure; to prohibit; to cease.  
 ಬಂದ banda, *s.* Dough. —ಫುಳ leav-  
 en. —ಕಲಪನಿ, —ಮುಚ್ಚುನಿ to knead  
 flour to dough.  
 ಬಂದ banda, *see* ಬಂಫ.  
 ಬಂದಡ್ಡೆ bandaddye, *s.* Half bak-  
 ed or boiled cake.  
 ಬಂದದ ಮರ bandada-mara, *s.* The  
 wild mangosteen tree, *Dios-  
 pyros embroypteris.*  
 ಬಂದಗಿ bandagi, *s.* Slavery, ser-  
 vitude.  
 ಬಂದನ, ಬಂದನೆ bandana, bandanē,  
*see* ಬಂಫ. [plant.  
 ಬಂದನಿಗೆ bandanigē, *s.* A parasitic  
 ಬಂದರ್ bandarū, *s.* A port, har-  
 bour. —ಮುಚ್ಚುನಿ to make a  
 port, to anchor.

ಬಂದಿ bandi, s. A kind of neck-ornament of gold.

ಬಂದಿ bandi, s. Imprisonment, confinement. ನಜರ್—temporary confinement. —ಕಾನೆ, —ಖಾನೆ a prison, jail, imprisonment, confinement.

ಬಂದಿಕೋಲು bandikōlu, s. A pair of cudgels used by a gymnast.

ಬಂದಿವಾನೆ bandivāne, s. A prisoner. 2. a criminal, culprit.

ಬಂದು, ಬಂದೆ bandu, bande, see ಬಂಧು.

ಬಂದುಕ್ bandukū, ಬಂಡೂಕ್.

ಬಂದುಕಟ್ bandukaṭṭu, s. Securing, making fast. 2. compactness, union. 3. fineness, nicety. *adj.* Secure, fast. 2. compact. 3. fine, nice.

ಬಂದೂಕ್ bandūkū, s. A gun.

ಬಂದೆಲ್ bandelū, s. A residence, house.

ಬಂದೋಬಸ್ತ್ bandōbastū, s. Settlement, arrangement, management. 2. safety, security. —ಮೆಳ್ಪುನಿ to settle; to secure.

ಬಂಧ, ಬಂಧನ, ಬಂಧನೆ bandha, bandhana, bandhanē, s. Binding, tying. 2. imprisonment, confinement.

ಬಂಧು bandhu, s. A kinsman, relation. —ಬಳಗ relations, in the aggregate. —ಸ್ನೇಹ love of relatives.

ಬಂನನ bannana, s. Trouble, calamity, affliction, torment. 2. see ಬಂಧ. —ದಾಯಿ a tormenter. —ಶಿಷ್ಟಿನಿ, —ಪಡೆವನಿ, ಬಂನ

ನೊತು ಬೂರುನಿ to be afflicted. —ಬರ್ಪಿನಿ to be involved in troubles. —ಮೆಳ್ಪುನಿ to afflict, torment, trouble.

ಬಂನಾಟೆಗೆ bannāṭigē, see ಬಂಜಾಟೆಗೆ. ಬಂನನಿಗೆ bannanigē, see ಬಂವನಿಗೆ.

ಬಂನಾಳ್ bannāḷu, see ಮುಡ್ಡೈಲ. 2. a family name. 3. lineage. ಬಂನಿಮರ, ಬಂನೆಮರ bannimara, bannemara, s. The tree *Mimosa summa*.

ಬಂನೆಲ್ bampelū, see ಬಾಂಪೆಲ್.

ಬಂಬಯಿ bambayī, s. The thorny part of a palmyra branch.

ಬಂಬು bambu, s. Layers of the fibrous coverings of a plantain tree. 2. the bamboo.

ಬಂಬುರಿ bamburi, s. A small kind of oyster.

ಬಂಬೆ bambē, s. The core or inside stalk of a plantain tree. 2. flattery, false praise. 3. prattling. —ಪೊಳಿ the rind of a plantain. —ಕಡೆಯನಿ to work for nothing or in vain.

ಬಂಮನ bammana, s. Slander, backbiting. —ಪಟ್ಟಿನಿ, —ಪಾತೆರುನಿ —ಮೆಳ್ಪುನಿ, ಬಂಮನಿಪ್ಪನಿ to backbite.

ಬಂಮನಿಯುನಿ bammaniyuni, see ಬಾಮಿಯುನಿ.

ಬಕ baka, s. A crane. —ನ ಬಾಂಬಿ a loud talking person. —ಮಾರಿ a glutton.

ಬಕಬಕ bakabaka, *adv.* Voraciously, eagerly. —ಶಿಷ್ಟಿನಿ to swallow eagerly.

ಬಕಲ bakala, s. A gash, deep incision. —ಆಪಿನಿ to be gashed.

ಬಕಲಮರ bakalamara, s. The tree *Mimusops elengi*; also ರೆಂಜಿರ ಮರ.

ಬಕಾಸುರೆ bakāsura, s. A monster so called. 2. a glutton.

ಬಕಿರೆ bakire, see ಫಕೀರೆ.

ಬಕೀಟೆ bakiti, see ಬಕೇಡಿ.

ಬಕೀಲ್ bakily, s. A glutton.

ಬಕು, ಬಕುಮಾರಿ, ಬಕೆ baku, bakumāri, bake, see ಬಕಾಸುರೆ.

ಬಕೇಡಿ bakēdi, s. Loss from bad debts, insolvency. 2. difficulty, distress. 3. necessity, want. —ನರಮಾನಿ a needy man; an insolvent.

ಬಕ್ಕು bakka, see ಸಕ್ಕ.

ಬಕ್ಕುನಿಪುನಿ, ಬಕ್ಕುನ್ಯುನಿ bakkanipuni, bakkanyuni (ಬಕ್ಕುನಿ, ಬಕ್ಕುನ್), v. a. To ask repeatedly.

ಬಕ್ಕುರ bakkaru, s. A stride.

ಬಕ್ಕುಸ್ bakkasu, see ಬೊಕ್ಕುಸ.

ಬಕ್ಕುಸುನಿ bakkāsuni (ಬಕ್ಕುಸ್), v. a. To devour.

ಬಕ್ಕುಣುನಿ bakkoṇuni, see ಬಯಕುನಿ.

ಬಕ್ಕಲೆ, ಬಗ್ತಲೆ baktalē, bagutalē, s. Parting the hair in the middle of the head by combing. 2. combing the hair into curls. 3. the crown of the head. 4. a chaplet.

ಬಕ್ಕು bakra, s. A sheep, jungle sheep.

ಬಗ್ತಿ buguti, see ಭಕ್ತಿ.

ಬಗಲ್ baguly, see ಬಗಲ್. 2. see ಬಗಲು.

ಬಗಂದರ, ಬಗಂದಳ bagandara, bagandala, s. A carbuncle,

malignant abscess on the back.

ಬಗಟುನಿ bagatuni (ಬಗಟೆ), v. n. To straddle, stand astride.

ಬಗದತ್ತೆ bagadattē, s. The name of a giant.

ಬಗಬಗ bagabaga, s. The crackling noise of conflagration. —ಅರ್ಲನಿ a fire to blaze with a noise. ಬಾಯಿಡ ಬಲ್ಲ ಮಗಾ, ಬಂಜಿಡ ಬಗ ಬಗಾ (he says) “come son”, while inwardly regards you with jealousy.

ಬಗರ್ bagary, see ಬಕ್ಕುರ್.

ಬಗರ bagara, s. A bow.

ಬಗಲ್ bagalu, s. The armpit, the side from the armpit to the hip. —ಗ ಪಾಡುನಿ to put or keep under the arm; to misappropriate.

ಬಗಲುನಿ bagaluni, see ಬಗಲುನಿ.

ಬಗಲೆ bagalē, s. An Arabian ship. —ಬಾಯಿ a large mouth; a glutton.

ಬಗಲಾಟೆ bagalāṭa, s. Barking. 2. clamouring, vociferation. —ಮಕ್ಕುನಿ, see ಬಗಲುನಿ.

ಬಗಲು bagalu, s. Raving, wandering in mind, talking irrationally. —ಸನಿ delirium, insanity.

ಬಗಲುನಿ bagaluni (ಬಗಲ್), v. n. To bark, clamour, vociferate. 2. to rave, talk irrationally.

ಬಗಲೆ bagalē, s. Distress, anguish, sorrow. 2. trouble, difficulties. —ದಾಯಿ a man in trouble.

ಬಗಾರ್ bagāry, *s.* Seasoning.

↓ ಬಗಾಸುನಿ bagāsuni (ಬಗಾಸ್) *v. a.*  
To desire.

ಬಗು bagu, *see* ಬಗ್ಗ.

ಬಗುತಲೆ bagutalē, *see* ಬಕ್ತಲೆ.

√ ಬಗುಲುನಿ, ಬಗುಳುನಿ baguluni, ba-  
gūluni, *see* ಬಗಳುನಿ.

↓ ಬಗೆ bagē, *s.* Kind, manner, way,  
species. 2. means, resource,  
income. — ಉಪ್ಪುನಿ to have pro-  
perty, stock, means, *or* sub-  
stance. — ಮಳ್ಪುನಿ to acquire  
wealth; to pay off; to do a  
favour; to commit mischief.

ಬಗೆಬಗೆ bagebagē, *s.* Rank, grade,  
class. *adj.* Diverse, various.  
— ಸಾಮಾನ್ a variety of goods.

↓ ಬಗೆಯುನಿ, ಬಗೆವುನಿ bageyuni, bage-  
vuni (ಬಗೆ), *v. a.* To think,  
suppose, guess, imagine. ರಡ್ಡೆ—  
to deceive, intend evil, play  
the traitor. ಯೆಂಕ ರಡ್ಡೆ ಬಗೆಯೆ  
he intended to ruin me.

ಬಗ್ಗ, ಬಗ್ಗು baggu, baggu, *s.* Flat-  
tery, praise. 2. backbiting,  
tale-bearing. — ಪಾತೆರುನಿ to flat-  
ter; to bear tales.

√ ಬಗ್ಗಾವುನಿ baggāvuni, *c. v.* (*of* ಬಗ್ಗು-  
ನಿ) To cause to stoop, make  
bend, cower.

ಬಗ್ಗಿ baggi, *s.* An iron hook  
pointed at its both ends.

√ ಬಗ್ಗುನಿ bagguni (ಬಗ್ಗ), *v. n.* To  
bend, bow, stoop. 2. to yield,  
submit.

√ ಬಗ್ಗಲೆ baggele, *s.* A bending *or*  
crouching man.

ಬಗ್ತಲೆ bagtalē, *see* ಬಕ್ತಲೆ.

ಬಗ್ತೆ bagte, *see* ಭಕ್ತೆ.

ಬಗ್ಗೆ bagyē, *postp.* For, 'on ac-  
count of.

ಬಚಾವು bačāvu, *s.* Protection,  
deliverance, escape. — ಆಪಿನಿ  
to escape. — ತೂಪಿನಿ to seek pro-  
tection. — ಮಳ್ಪುನಿ to protect,  
save.

ಬಚ್ಚೆ bačēa, *s.* A fault, mistake.  
2. a young, as of an animal.  
3. *see* ಭಪ್ಪೆ. — ಕಂಜಿ a calf of  
not more than a year. — ಪಾ  
ಡುನಿ to pay a fine.

ಬಚ್ಚಂಗಾಯಿ baččāngāyi, *s.* The  
water-melon, *Cucumis cit-  
rullus.*

√ ಬಚ್ಚಂಗೇಲ್ baččāngēl, *s.* Tired-  
ness, fatigue.

ಬಚ್ಚನೆ baččanē, *see* ಬಚ್ಚನೆ.

ಬಚ್ಚಲೆ, ಬಚ್ಚಳೆ baččalē, baččalē, *see*  
ಬಸಲೆ.

√ ಬಚ್ಚಾವುನಿ baččāvuni, *c. v.* (*of* ಬ-  
ಚ್ಚುನಿ) To cause to dry, fade,  
stunt. 2. to tire, fatigue.

↓ ಬಚ್ಚಿರೆ baččirē, *s.* The betel leaf.  
— ವ ಬಟ್ಟಲೆ a betel salver. — ವ  
ಮರಿ a venomous insect found  
on betel leaves. — ವ ಸೂಡಿ a  
bundle of about one hundred  
betel leaves. — ತಿನ್ನಿನಿ to chew  
betel leaves; to make peace.  
ಕರುವಳಿ— *or* ಕರೊಲಿ, ನಾಗವಳಿ— *or*  
ನಾಗೊಲಿ, ಪಂಚವಳಿ— *or* ಪಂಚೊಲಿ,  
ಮುಂಡವಳಿ— *or* ಮುಂಡೊಲಿ— are  
varieties of betel leaves.

↓ ಬಚ್ಚುನಿ baččuni (ಬಚ್ಚ), *v. n.* To  
become lean, thin. 2. to

dry up, evaporate. 3. to be weary, tired, fatigued. ಕೈಕಾ ೮- the hands and legs to be tired. ನಾಲಾಯಿ- to falter in speaking; to be thirsty. ಬಜ್ಜೆ ದಿಫೀಪಿಸಿ to get tired; to grow lean; to be dried up, as a well.

✓ ಬಜ್ಜೆಲ್ ಬಾಛೆಲು, *s.* Fatigue, weariness, tiredness. 2. leanness. 3. ebb; *cf.* ಜಪ್ಪೆಲ್. -ದೆಷ್ಟನಿ to take rest, refresh one's self.

✓ ಬಜ್ಜೆಲೆ ಬಾಛೇಲೆ, *s.* A thin man.

ಬಜ ಬಾಜಾ, *see* ಬಜಾವು.

ಬಜನ್, ಬಜನ, ಬಜನೆ ಬಾಜಾನ್, ಬಾಜಾನಾ, ಬಾಜಾನೆ, *see* ಭಜನ.

ಬಜಬಜ ಬಾಜಾಬಾಜಾ, *adj.* Moist, moderately wet *or* softened with water. -ಮೋರಿ cattle-fodder soaked in water.

ಬಜವು ಬಾಜಾವು, *see* ಬಜಾವು.

ಬಜಾಣಿ, ಬಜಾಣಿಗೆ ಬಾಜಾಣಿ, ಬಾಜಾಣಿಗಿ, *s.* A broom, besom. 2. cleanliness, freedom from dirt, *etc.* 3. a plain, open ground; *cf.* ಮೈದಾನ್. -ಮೆಳ್ಪುನಿ to sweep, clean.

✓ ಬಜಾಣ್ಯನಿ ಬಾಜಾಣ್ಯನಿ (ಬಜಾಣ್), *v. a.* To long, wish; be greedy.

ಬಜಾಯಿಸುನಿ, ಬಜಾಸುನಿ ಬಾಜಾಣಿಸುನಿ, ಬಾಜಾಣಿಸುನಿ (ಬಜಾಣಿಸು, ಬಜಾಣ್), *v. a.* To beat, strike. 2. to eat heartily. 3. to do anything freely, without restraint.

ಬಜಾರಿ ಬಾಜಾರಿ, *s.* A harlot, whore, prostitute. 2. an immodest *or* indecent woman.

ಬಜಾವು ಬಾಜಾವು, *s.* Dried leaves *etc.*, used as fuel. 2. beating

✓ ಬಜಿ ಬಾಜಿ, *adj.* Empty, mere, only. 2. vain, useless, false. -ಕೈ an empty hand. -ಸುಳ್ಳು an utter falsehood; an unfounded report, *etc.*

ಬಜಿಪುನಿ ಬಾಜಿಪುನಿ, *see* ಭಜಿಸುನಿ.

ಬಜಿಲ್ ಬಾಜಿಲ್, *s.* Paddy, moistened, dried, broiled, and beaten into wafers in a mortar. -ಸಂತಿ a kind of grass. -ಸರ a kind of wreath made of similar wafers of gold.

✓ ಬಜಿ ಬಾಜೆ, *s.* Sweet-flag, *Acorus calamus.* -ಚಿಣ್ಣಿ a mixture of sweet-flag and butter. ಬಜೆನ್ ನಾಲಾಯಿಗ್ ನಕ್ಕಾವನಿ to apply the paste of sweet-flag to the tongue (of children to improve articulation).

ಬಜ್ಜಣಿಗೆ ಬಾಜ್ಜಾಣಿಗಿ, *see* ಬಜಾಣಿ.

ಬಜ್ಜಿ ಬಾಜ್ಜಿ, *s.* A mode of preparing certain vegetables by baking them in embers, a kind of condiment. -ಜೆಜಕುನಿ, -ಮೆಳ್ಪುನಿ to prepare the above.

ಬಜ್ಜೇಯಿ ಬಾಜ್ಜೇಯಿ, *s.* The areca-nut, betel-nut.

ಬಜ್ಜಿ ಬಾಜ್ಜಿ, *see* ಬಾಜಾರ್.

ಬಟ್‌ವಾಡೆ, ಬಟೆವಾಡೆ ಬಾಟುವಾಡೆ, ಬಾಟಾವಾಡೆ, *s.* Distribution of money, *etc.*

✓ ಬಟೆ, ಬಟಾ ಬಾಟಾ, ಬಾಟಾ, *adj.* Open, wide. -ಜೈಲ್ an open plain. -ಮಾರ್ಗ a highway.

ಬಟಾಟೆ batātè, *s.* A potato.

✓ ಬಟಾಣಿ batāṇi, *s.* A kind of pease, *Pisum sativum*. —ಜೀಳಿ —ಸಲಾಯಿ split pease.

ಬಟುವಡಿ batuvadi, *see* ಬಟೆವಾಡೆ.

✓ ಬಟುವೆ batuvè, *s.* A bag, purse, satchel; *cf.* ಕಲ್ಲೆತ್ತಿ.

ಬಟೋಳು batōlu, *s.* A sack, bag. 2. *see* ಬಟ್ಟಲ್.

ಬಟ್ಟು bāṭṭu, *s.* The foreskin. —ಕು ಮುಷನಿ to circumcise.

✓ ಬಟ್ಟೆ batṭa, *s.* A globe, sphere. *adj.* Circular, round. 2. *see* ಭುಷ್ಣ. —ಎರು an ox with circular horns. —ತರೆ a bald head.

✓ ಬಟ್ಟಲ್ batṭaly, *s.* A plate, *esp.* of bell-metal.

✓ ಬಟ್ಟೆ batṭi, *s.* ✓ A ratan basket. 2. ✓ a still, kiln, distillery. 3.

✓ distillation. 4. a kind of scolopendra. —ಕಟ್ಟುನಿ to distill.

✓ ಬಟ್ಟೆ batṭè, *s.* A cloth in general, ✓ garment. | 2. a road, path.

✓ ಬಟ್ಟೆ batṭe, *see* ಭಟ್ಟೆ.

ಬಟ್ಟೋಳು batṭōlu, *see* ಬಟ್ಟಲ್.

ಬಟವಾಡೆ batvādè, *see* ಬಟೆವಾಡೆ.

ಬಟ್ಟೆ batvè, *see* ಬಟುವೆ.

ಬಡ್ತರುನಿ, ಬಡ್ತುರುನಿ, ಬಡ್ತುನಿ, ಬಡ್ತುನಿ badṭaruni, badṭaturuni, badṭuruni, badṭupuni (ಬಡ್ತರ್, ಬಡ್ತುರ್, ಬಡ್ತು, ಬಡ್ತಿ), *v. n.* To ascend, climb, mount. ಸುಡ್ಡೆಗ್— to ascend a hill. ಮರಕ— to climb a tree.

✓ ಬಡ badā, *adj.* Poor, indigent. 2. lean, thin. —ತನ, —ಸತ್ತೆ, —ಸ್ತನ

poverty, indigence, leanness.

✓—ನಿ a poor man, pauper.

ಬಡಂತರುನಿ badantaruni, *see* ಬಡ್ತರುನಿ.

✓ ಬಡಕಾಯಿ badakāyi, *s.* The North, *adj.* North, northern. —ದಕ್ಕು the north point.

ಬಡಕ್ಕು badakka, *adj.* Sudden, abrupt.

ಬಡತನ badatana, *s.* A marriage, wedding among Pariahs; *cf.* ಬಡ.

ಬಡತರುನಿ, ಬಡವುನಿ badataruni, badavuni, *see* ಬಡ್ತರುನಿ.

✓ ಬಡಬಡ badabada, *s.* The noise of a drum. 2. babbling garrulity. —ಪಾತೆರುನಿ to babble.

✓ ಬಡವು badavu, *s.* Hunger, appetite. —ಆಪಿನಿ to be hungry.

✓ ಬಡವೆ, ಬಡಸ್ತನ badavè, badastana, *see under* ಬಡ.

✓ ಬಡಾಯಿ badāyi, *s.* Boasting, bragging. —ಪಾತೆರುನಿ to boast, brag.

ಬಡಾಯಿಸುನಿ, ಬಡಾಸುನಿ, badāyisu-ni, badāsuni (ಬಡಾಯಿಸ್, ಬಡಾಸ್), *v. a.* To augment, increase, enlarge. *v. n.* To increase, thrive, prosper.

ಬಡಾಲ badāla, *see* ಬಡಕ್ಕು.

ಬಡಾವು badāvu, *see* ಬಡವು.

ಬಡಿ badi, *s.* The fold of a garment. *adj.* Folded. ಇರ್—double, two-fold.

ಬಡಿಕಲ್ಲ badikally, *s.* A stone slab on which a washerman washes his clothes. 2. an anvil.

- ಬಡಿಗೆ badigè, s. Carpentry. 2. a carpenter; also ಬಡಿಗೆದಾಯೆ.
- ↓ ಬಡಿವುನಿ, ಬಡಿಯುನಿ badipuni, badiyuni (ಬಡಿ), v. a. To strike, beat, thrash.
- ಬಡಿವಾರ badivāra, see ಬಡಾಯ.
- ↓ ಬಡು badu, s. A stick, cudgel. —ಪಾಡುನಿ, —ಟೆ ಹಾಕುನಿ to beat, flog.
- ಬಡುವುನಿ budupuni (ಬಡು), v. a. To climb; cf. ಬಡೆತರುನಿ.
- ✓ ಬಡುವೆ baduve, s. ↓ A pimp, procurer. 2. ✓ see ಬಡವೆ.
- ↓ ಬಡೆ badè, adj. Thin, lean. —ಕಟ್ಟುನಿ to become thin.
- ಬಡೆಕಾನೆ badèkànè, s. A large coffer, cash-box.
- ಬಡೆಸೋಪು badesōpu, s. Sweet-fennel, *Anisum feniculum*.
- ಬಡ್ಡ badḍu, adj. Blunt, edgeless. 2. dull, stupid, obtuse. 's. Bluntness, dulness, stupidity. —ಕತ್ತಿ a blunt knife. —ಅವಿನಿ to become blunt. —ಕಟ್ಟುನಿ to get dull or obtuse.
- ಬಡ್ಡವುಳಿ badḍupuli, see ಪುಣರಪುಳಿ.
- ಬಡ್ಡ bdda, see ಬಡಕ್ಕ.
- ಬಡ್ಡಿ badḍi, s. Interest on money. ಅಸಲ್— principal and interest. —ಗ ಬಡ್ಡಿ compound interest. —ಕೊರ್ಪಿನಿ to pay interest. —ಗ ಕೊರ್ಪಿನಿ to lend on interest.
- ಬಡ್ಡಿಯುನಿ badḍiyuni (ಬಡ್ಡಿ), v. n. To fly, run away.
- ಬಡ್ಡೆ badḍe, s. A stupid man, dunce. 2. a refractory man.
- ಬಡ್ಡರುನಿ badḍaruni, see ಭಡೆತರುನಿ.

- ಬಡ್ಡ್ಯುನಿ badyuni, see ಬಡ್ಡಿಯುನಿ.
- ↓ ಬಣ್ಣಂಪು baṅṅumpu, s. A kind of timber tree, *Terminalia coriacea*.
- ಬಣ baṅa, see ಬನ. [ಗಾಯ.
- ಬಣಂಗಾಯೆ baṅaṅgāyi, see ಬಂಣಂ
- ಬಣಜೆಗೆ baṅajige, s. A Lingait merchant. 2. a Lingait.
- ಬಣಬೆ baṅabè, adj. Light, not heavy. 2. weak, imbecile.
- ✓ s. ↓ A stack.
- ✓ ಬಣಲೆ baṅalè, see ಬನಲೆ.
- ಬಣಾರಿ baṅāri, s. A tear, sob.
- ಬಣೆ baṅi, s. Colour, hue; cf. ಬಂಣ. 2. breed, kind. 3. wages.
- ಬಣ್ಣಂಪು, ಬಣ್ಣು baṅṅupu, baṅṅpu, see ಬಣ್ಣಂಪು.
- ಬಣ್ಣು baṅṅu, see ಬಂಣ.
- ↓ ಬತ್ತೆ battu, s. A gander, duck. ನುಪ್ಪದ— well boiled rice; a glutton. —ಭಂಗಾರ್ all kinds of metals.
- ಬತ್ತೆ batta, see ಭತ್ತೆ. 2. see ಸಿಡಿ.
- ಬತ್ತೆಡ battaḍa, see ಬತ್ತಿ.
- ✓ ಬತ್ತಲೆ battalè, adj. Naked, uncovered, without clothes. —ತನ nakedness.
- ಬತ್ತೆಳೆಗೆ battaliḡè s. A quiver.
- ಬತ್ತಾಯಿ battāyi, s. An inferior kind of tobacco.
- ಬತ್ತಾಸ್ battāsu, s. A kind of sweetemat.
- ಬತ್ತಿ batti, s. A wick, candle, match. 2. ✓ a cigar, cheroot. ಮಾಯಣದ— a wax-candle. —ಕ

- ಟ್ಟುನಿ to make a cigar. —ಮಳ್ಳುನಿ to twist the wick of a lamp.  
 —ವೈಪುನಿ to smoke a cigar.
- ಬತ್ತಿಕಜ್ಜೆ battikajja, s. The business on which one has come.
- ಬತ್ತಿವಿನ್ ಬತ್ತಿವಿನ್, s. A kind of fish; also ಬಿಟ್ಟುಬತ್ತಿ.
- ✓ಬತ್ತುನಿ battuni, see ಬಟ್ಟುನಿ.
- ಬತ್ತಿ battē, see ಭತ್ತಿ.
- ✓ಬತ್ತೆಲ್ battely, see ಬತ್ತಿಲ್.
- ✓ಬದ್‌ಕ್ baduky, s. Living, livelihood. 2. estate, wealth, property. —ಭಾಗ್ಯ a comfortable living. —ತೊಲಗುನಿ to be impoverished, reduced to poverty. —ಮಳ್ಳುನಿ to acquire wealth.
- ✓ಬದ್‌ಕಾವುನಿ badukāvuni, *v. v.* (of ಬದ್‌ಕಾನಿ) To cause to live, to save, protect.\* 2. to heal, cure.
- ✓ಬದ್‌ಕುನಿ badukuni (ಬದ್‌ಕ್), To live, exist, subsist. 2. to survive, recover, be saved.
- ಬದ bada, see ಬದು.
- ಬದಂಗಲ badāṅgala, s. A large sore. 2. a carbuncle; *cf.* ಅರಸುಕುರಿ.
- ಬದಂಬ, ಬದಂಬಟ್ಟಿ badamba, badambattē, *adj.* Flabby, not strong.
- ಬದನಾಮೆ badanāme, see ಬದಲಮ್.
- ↓ಬದನೆ badanē, s. The brinjal plant, *Solanum esculentum*, or *S. melongona*; *cf.* ಗುಳ್ಳೆ. ಮುಳ್ಳು—the love-apple.
- ಬದಬದ badabada, *adj.* Loosely,

- not tightly. —ತುತ್ತುನಿ to dress loosely.
- ಬದರಿ badari, see ಬೊಗೊರಿ.
- ಬದರಿ, ಬದರಿಕಾಶ್ರಮ badari, badarikāśrama, s. The residence of Vyāsa.
- ಬದರಿಕೆ badarikē, see ಭದ್ರಕೆ.
- ಬದರಿತನ badaritana, s. Dishonour, defamation.
- ಬದಲ್ badaly, s. Exchange, compensation; *cf.* ಅದಲ್‌ಬದಲ್. *pro.* Other, another. *adj.* Substituted, acting for another. *adv.* Instead of. —ಗ್ in lieu of, instead of. ಬದಲ್‌ಗ್ ಬದಲ್ tit for tat, retaliation. —ಪಾತೆರ a contradiction. —ಮಳ್ಳುನಿ, see ಬದಲಾಯಿಸುನಿ.
- ಬದಲಮ್, ಬದಲಾಮು badalamy, badalāmu, s. Disrepute, ignominy. 2. responsibility, risk. 3. a false accusation.
- ಬದಲಾಯಿಸುನಿ badalāyisuni (ಬದಲಾಯಿಸ್), *v. a.* To change, alter. 2. to exchange, substitute, barter.
- ಬದಲಿ badali, s. A substitute; *cf.* ಬದಲ್. *adj.* Acting. —ಕೆಲಸ an acting appointment.
- ಬದಾಮು badāmu, s. Almonds.
- ಬದಾಲ್ badāly, see ಬದಲ್.
- ಬದಿ badi, s. A dowry.
- ↓ಬದಿ badi, see ಬರಿ.
- ಬದಿಯೆಲ್ badiyely, s. A side-bone, rib.
- ಬದಿರೆ badirē, *adj.* Deaf. ಬದಿರತನ deafness.



ಬದಿರೆಂಗಿ badirengi, *see* ಮದಿರೆಂಗ.  
 ಬದು badu, *adj.* Thin, watery; *also* ಬದಬದ.  
 ✓ ಬದುಕಾವುನಿ badukāvuni, *see* ಬದಿಕಾ  
 ವುನಿ.  
 ✓ ಬದುಕುನಿ badukuni, *see* ಬದಿಕುನಿ.  
 ಬದೆಂಕುನಿ badenkuni (ಬನೆಂಕ್), *v. n.*  
 To dangle, as a weak limb.  
 ಬದೆಂಗಲ badēngala, *see* ಬದಂಗಲ.  
 ಬದ್ಧ, badda, *adj.* True, certain.  
 2. bound.  
 ಬದ್ರ badra, *see* ಭದ್ರ.  
 ಬದ್ರಮುಷ್ಟಿ badramusṭi, *see* ಭದ್ರ  
 ಮುಷ್ಟಿ.  
 ಬದ್ರಿ badri, *see* ಬದರಿ.  
 ಬದ್ರಿಕೆ, ಬದ್ರಿಗೆ badrikè, badrigè, *see*  
 ಭದ್ರಿಕೆ.  
 ಬದ್ಧ baddha, *adj.* Tied, bound.  
 2. astringent.  
 ಬದ್ಧಲಮ್ badlām, *see* ಬದಲಮ್.  
 ಬನ bana, *s.* A grove, pleasure  
 garden. ನಾಗ— a thicket  
 haunted by serpents.  
 ✓ ಬನಂಪು banampu, *see* ಬನಂಪು.  
 ✓ ಬನಲೆ banalè, *s.* A kind of frying  
 pan. *adj.* Thin. —ಕುಂಟು a  
 thin kind of cloth.  
 ಬನಾತ್ banāṭ, *s.* Woollen cloth,  
 broad cloth.  
 ಬನಾಯಿಸುನಿ banāyisuni (ಬನಾಯಿಸ್),  
*v. a.* To invent, forge, fabri-  
 cate, as a false document, *etc.*  
 2. to prepare, as a dish.  
 ಬನಾರಿ banāri, *s.* Saliva *or* juice  
 of fruits drivelling about the  
 corners of the mouth, *etc.*  
 ಬನಾವಣಿ, ಬನಾವನಿ banāvāṇè, ba-

nāvani, *s.* Invention, forgery,  
 fabrication. *adj.* Forged, fab-  
 ricated, false, fictitious. —ಮ  
 ಕ್ಕುನಿ to forge, fabricate.  
 ✓ ಬನಾವು banāvu, *s.* Agreement,  
 concord.  
 ಬನಿ bani, *see* ಬನಿ.  
 ಬನಿಕೆರಿ banekeri, *see* ಬನಾರಿ.  
 ಬಪ್ಪಂಗಾಯಿ, ಬಪ್ಪಾಯಿ bappaṅgāyi,  
 bappāyi, *s.* The papaw fruit,  
*Carica papaya.*  
 ಬಪ್ಪರ್ bappar, *s.* Obscenity.  
*adj.* Obscene. —ಪಾತೆರ obscene  
 language.  
 ಬಪ್ಪು bappu, *s.* Stupidity, sense-  
 lessness. *adj.* Stupid, simple.  
 ಬಪ್ಪೆ bappe, *s.* A simpleton, stu-  
 pid man, glutton.  
 ಬಬ್ಬರಿವಾಂಜಿ babbarimāñji, *s.* A  
 kind of fish.  
 ಬಬ್ಬರೈ babbarye, *s.* A demon so  
 called. —ಕೊಟ್ಟು its shrine.  
 ಬಬ್ರಾಪುರಿ babrāpuri, *s.* Disorder,  
 confusion.  
 ✓ ಬಮನ bamana, *s.* Backbiting.  
 ✓ ಬಮನಿಪುನಿ bamanipuni (ಬಮನಿ),  
*v. n.* To backbite.  
 ಬಯ baya, *see* ಭಯ.  
 ಬಯಂಬು bayambu, *s.* Chaff, shell.  
 ✓ 2. a hollow, hole. *adj.* Hollow.  
 —ಅಪಿನಿ to become hollow.  
 ✓ ಬಯಕುನಿ ಬಯಸುನಿ bayakuni, ba-  
 yasuni (ಬಯಕ್, ಬಯಸ್), *v. a.* To  
 long for, desire eagerly.  
 ✓ ಬಯಕೆ bayakè, *s.* Desire, especi-  
 ally the longing occasioned  
 by pregnancy. —ಪಾಡುನಿ to en-

ertain sumptuously a pregnant woman. —ಮದಮೆ a ceremony observed in the fourth or sixth month of pregnancy.

ಬಯಿ bayi, *see* ಬೈ.

ಬಯಿತಡ್ bayitadḥ, *see* ಬೈತಡ್.

ಬಯಿನೆ bayinè, *see* ಬೈನೆ.

ಬಯಿರಾಸ್ bayirāṣu, *see* ಬೈರಾಸ್.

ಬಯಿಲ್ bayiḷ, *see* ಬೈಲ್.

ಬಯಿಲರೆ bayilarè, *s.* Very low fields which are under water in the rainy season and yield only one crop.

ಬಯ್ಯೆ bayya, *s.* Evening, eventide; *also* ಬೈಯ.

ಬಯ್ಯಾಟ bayyāṭa, *s.* Abusing.

ಬಯ್ಯುನಿ bayyuni (ಬಯ್ಯು), *v. a.* To perch, roost.

ಬಯ್ಯೆಲ್ bayyelu, *s.* Running. 2. riding. —ಇಡ್ಪಾವನಿ to ride a horse, *etc.* —ಇಡ್ಪಿನಿ to run, as cattle, *etc.*

ಬಯ್ಯೊಳಿ bayyoli, *s.* A walk. —ನಿ ಪಿದಾಡುನಿ to take a walk.

ಬರ bara, *s.* Famine, scarcity. 2. coming. 3. weakness. —ಗಾಲ, ಬರೆಗಾಲ a time of famine, dearth.

ಬರ bara, *s.* Divorce, dissolution of marriage. —ಪಣ್ಣಿನಿ to divorce a wife. [sloping.

ಬರಂಕಣೆ barāṅkaṇè, *adj.* Steep,

ಬರಂಗಯಿ barāṅgayi, *s.* Boundary, limit, shore.

ಬರಂಟ್ barāṅṭu, *s.* Scurf, leanness. *adj.* Scurfy, scabby. 2. scaly, as the skin. 3. lean,

thin. —ಕಾಮೆಲಿ, —ರೋಗ a scurfy jaundice, scurvy. —ತಾಮರೆ a disease of children. —ಕಟ್ಟುನಿ to grow thin, scabby.

ಬರಂಟುನಿ barāṅṭuni (ಬರಂಟು), *v. n.* To grow dry, become lean or thin. 2. a sore to heal.

ಬರಂಬು barambu, *see* ಬೊರಂಬು.

ಬರಕ್ baraku, *adj.* Full, filled, complete.

ಬರಕ್ತ್ barakattu, *s.* Success, prosperity, thriving, blessing, fortune, luck.

ಬರಕಲ, ಬರಕಳ barakala, barakāla, *see* ಅರಿಕಲ.

ಬರಕೆಲ್ barakely, *s.* Inundation. 2. *see* ಬರ.

ಬರಡ್, ಬರಡು baradu, barādu, *adj.* Useless, unprofitable, vain. 2. barren, childless. 3. (*imperat. of* ಬರ್ಪಿನಿ) let (him, *etc.*) come; *see* ಬರ್ಪಿನಿ. —ಯೆರ್ಮೆ an old she-buffalo past milking.

ಬರಣಿ, ಬರಣೆ barani, barāṇè, *s.* A china jar. 2. the trough of a water-lift.

ಬರತ barata, *see* ಭರ್ತ.

ಬರತಿ barati, *see* ಭರ್ತಿ.

ಬರನ barana, *adj.* Scarcely coming or occurring; rare, unusual.

ಬರನ್ಯುನಿ baranyuni (ಬರನ್), *v. a.* To curse. 2. *see* ಬರ್ನೊತ್ತುನಿ. *v. n.* *see* ಬರೆಲುನಿ.

ಬರಪೂರು barapūru, *adj.* Full, plenty, ample, brimful.

ಬರಬರ barabara, *s.* A noise, as of rain pouring on a palm-

leaf umbrella, *or* of parching paddy over a fire.

√ಬರಬು barabu, *s.* A boundary.

ಬರಮು baramu, *s.* Respect, honour, reputation.

ಬರವಣಿಗೆ baravaṅigē, *s.* Composition, style.

ಬರವಸ baravasa, *see* ಭರವಸ.

ಬರವು baravu, *s.* A small excavation in a well *or* tank for water to collect in. 2. *see* ಬರಾವು. —ಕಡ್ಡುನಿ to make such an excavation.

ಬರವುನಿ baravuni, *see* ಬರಾವುನಿ.

ಬರಹ baraha, *see* ಬರಾವು.

ಬರಾಟ barāṭa, *s.* A kind of fire-work.

ಬರಾಣಿಗೆ barāṅigē, *s.* Agreement, coincidence, as between any two measures of grain, *etc.* 2. fulness, completeness. 3. *see* ಬರವಣಿಗೆ.

ಬರಾದಿ barādi, *s.* Coming, haste.

ಬರಾಬರಿ barābāri, *adj.* Right, proper, just. *s.* Equality. 2. good order *or* arrangement.

√ಬರಾವು barāvu, *s.* Writing, manuscript. 2. learning. —ಸರಾವು ಬರವನಿ to be able to read and write.

ಬರಾವುನಿ barāvuni (ಬರಾ), *v. n.* To be benumbed. ಕಾರ್— the foot *or* leg to sleep, to have numbness.

ಬರಾಸ್ barāsu, *s.* A carpenter's forked instrument.

√ಬರಿ bari, *s.* Side, border.

ಬರಿ bari, *see* ಬಜಿ.

√ಬರಿ bari, *s.* Lineage, descent, family, race, tribe. —ಬಂಡ, —ಬಂಡ, —ಬಂಡು relations.

ಬರಿಂಕ bariṅka, *s.* A small kind of deer.

√ಬರಿಕ, ಬರಿಕೆ barika, barikē, *adj.* Hard (distinguished from soft), as the pulp of a fruit. —ಕುಕ್ಕು a hard kind of mango.

ಬರಿತ barita, *see* ಭರ್ತ.

ಬರಿಪಂದ್ bariparndu, *adj.* Almost ripe.

√ಬರಿಪುನಿ baripuni (ಬರಿ), *v. a.* To gash, cut, scratch. 2. to trim, as the border of a field.

ಬರಿಮಿನಾನ್ barimīny, *s.* A kind of fish.

√ಬರಿಯುನಿ hariyuni (ಬರಿ), *v. n.* To encase a bottle, jar, *etc.*, in a kind of net-work.

ಬರಿತ barita, *adj.* Full, complete.

ಬರು baru, *s.* Boast, brag. *adj.* *see* ಬೋರು. [ಬರ್ವನಿ.

ಬರುವೆ baruvē, *see* ಬಲ್ಲೆ. 2. *see*

√ಬರೆ barē, *s.* A mud-wall round the premises. —ಯೇರಾವುನಿ to erect such a wall.

√ಬರೆ barē, *s.* Branding the arm, *etc.*, with a piece of red-hot copper in certain diseases. —ಪಾಡುನಿ, —ವೈಪುನಿ to brand in this way.

ಬರೆ, ಬರೇ barē, barē, *see* ಬಜಿ.

ಬರೆಗಾಲ baregāla, *see* under ಬರ.

ಬರೆಜನ barejana, *s.* Low caste people. 2. talkativeness.

√ಬರೆತ bareta, *s.* A line, mark, scar. 2. a wale, stripe. ಅಂ ಸ್ತ್ರೀ— creases in the hand.

√ಬರೆಪಾವುನಿ barepāvuni, *c. v.* (of ಬರೆಪಿನ) To dictate, cause to write. ಬರೆಪಾವುನಾಯೆ a school-master.

√ಬರೆಪಿನಿ barepini (ಬರೆ), *v. a.* To write, draw.

√ಬರೆಲುನಿ bareluni (ಬರೆಲ್), *v. n.* To starve.

ಬರೆಲ್ಪುನಿ barelpuni, *c. v.* (of ಬರೆಲುನಿ) To cause to starve.

ಬರೋಣಿ baroṇi, *see* ಬರಣಿ.

ಬರೋಬರಿ barōbari, *see* ಬರಾಬರಿ.

ಬರ್ಕ barka, *adj.* The noise of rending a cloth.

√ಬರ್ಕತ್ barkatṣ, *s.* Prosperity, thriving.

ಬರ್ಕಳ barkala, *see* ಅರಿಕಲ.

ಬರ್ಕಾಸ್ barkāṣṣ, *adj.* Bad, mean, base, vile; unpromising.

ಬರ್ಕಾಸ್ತ barkāstṣ, *s.* Rising, breaking up, as an assembly.

ಬರ್ಕೆ barkè, *s.* A title among the Bants. 2. *see* ಬರಿಕ.

√ಬರ್ಕೆನ barkena, *adj.* Solid, fast; 2. *see* ಬರಿಕ.

ಬರ್ಗಟ್ತ್ bargattṣ, *adj.* Reduced, weak.

ಬರ್ಗಟ್ತ್ವಾವುನಿ bargattāvuni, *c. v.* (of ಬರ್ಗಟ್ವುನಿ) To neglect, waste.

ಬರ್ಗಟ್ವುನಿ bargattuni (ಬರ್ಗಟ್ವೆ), *v. n.* To run waste, be ruined.

ಬರ್ಗೊತ್ತು bargottu, *s.* Threatening, menacing. 2. frowning.

ಬರ್ಗೊತ್ತುನಿ bargottuni (ಬರ್ಗೊತ್ತೆ),

*v. n.* To threaten, menace 2. to frown.

√ಬರ್ಕನೆ barcanè, *s.* A comb.

ಬರ್ಕಿ barci, *s.* A spear.

√ಬರ್ಕುನಿ barcuni (ಬರ್ಕ್), *v. a.* To comb.

ಬರ್ಕೆಲೆ barcele, *s.* One who devours food in haste.

√ಬರ್ಕುನಿ barjuni (ಬರ್ಕ್), *v. a.* To strike, beat. 2. to reprove, rebuke. *v. n.* To be obstinate, stubborn. ಬರ್ಕಿಡ್ ಕುಳ್ಳುನಿ to refuse obstinately to do a thing.

ಬರ್ತ barta, *see* ಭರ್ತ.

ಬರ್ತಿ barti, *see* ಭರ್ತಿ.

ಬರ್ದಾಷ್ bardāshṣ, *s.* Consolation, comfort.

√ಬರ್ಪಾವುನಿ barpāvuni, *c. v.* (of ಬರ್ಪಿನಿ), To let come, cause to bring. ಭಂಗ— to give trouble, tease, vex.

√ಬರ್ಪಿನಿ barpini *v. n.* To come, arrive, arise. 2. to bring. 3. to happen, befall. *c. dat.* To acquire, get; to understand. 2. can. ಆಯಗ್ ಬುದ್ಧಿ ಬರು he will be wise. ಯೆಂಕ್ ತುಳು ಬರ್ಪುಂಡು I understand Tuḷu. ಯೆಂಕ್ ಬರವು ಬರ್ಪುಂಡು I can read and write.

ಬರ್ಪುಡುನಿ barpuḍuni, *see* ಬರ್ಪಾವುನಿ.

ಬರ್ಪುನಿ barpuni, *see* ಬರಿಪುನಿ.

ಬರ್ಪೂರ, ಬರ್ಪೂರು barpūra, *see* ಬರ ಪೂರು.

ಬರ್ಫ barphi, *s.* A kind of sweetmeat.

ಬರ್ಬರ್ barbaru, *s.* Noise, bustle.

ಬರ್ಮು barmu, *see* ಬರಮು.

ಬರ್ಮುಂಡೆ barmuṇḍè, *s.* A very poor widow.

ಬರ್ಲುನಿ barluni, *see* ಬರೆಲುನಿ.

ಬರ್ವೆ barvè, *s.* A kind of fish.

ಬರ್ಸಾ barsa, *s.* Rain. —ದೊರಿಯುನಿ rain to pour. —ಬರ್ಪಿನಿ to rain.

ಬಲ್‌ತ್ರನಿ balutruni, *see* ಬಲಿಪುನಿ.

ಬಲ bala, *s.* Strength, power, might, force, influence. —ತ ಅಡ್ಡೆನ್ಯೆ, —ತಡ್ಡೆನ್ಯೆ cakes prepared on the preceding day of a festival; the day preceding a festival. —ವಂತೆ a powerful man. ಅಗ್ಗಾ—digestion. —ಆ ಪಿನಿ to become strong. —ತ ಪ್ಪಾವುನಿ to weaken, invalidate. —ಮೆಳ್ಳುನಿ to strengthen. —ಮೆಳ್ಳುಣುನಿ to take courage, stand firmly. —ಮುರಿಯುನಿ to subjugate, put down, break down.

ಬಲ bala, *s.* A coarse net-work of rope, in which pots and other vessels are suspended from the beams of a house. —ಕಣ a noose to tighten the vessels so suspended.

ಬಲಂಕ್ balanku, *s.* A day of fasting previous to Krushṇa's birthday. —ಬಲಂಕ್ reduced.

ಬಲಂಜುನಿ balaṅjuni (ಬಲಂಜೆ), *v. a.* To roll up.

ಬಲಂಟುನಿ balaṅtuni (ಬಲಂಟೆ), *v. a.* To grope, search in darkness; to feel, stroke.

ಬಲಂಬಾಯಿ balambāyi, *s.* Wide mouth. 2. *see* ಬಲಬಾಯಿ.

ಬಲಕಣ balakana, *see* ಬಲ.

ಬಲಕಾಯಿಸುನಿ balakāyisuni (ಬಲಕಾಯಿಸು), *v. a.* To secure, protect. 2. to augment, increase.

ಬಲಕೆ balakè, *see* ಬಳಕೆ.

ಬಲತ್ balatu, *s.* The right side.

ಬಲತ balata, *adj.* Right. —ಕೈ the right hand. —ಮರ್ಗಲ್ the right side.

ಬಲತ್ತಾರ balatkāra, *s.* Force, violence, constraint, exaction.

ಬಲಪುನಿ balapuni, *see* ಬಳಪುನಿ.

ಬಲಬಾಯಿ balabāyi, *s.* The bamboo of a roof just above the entrance of a house. —ನೇಲುನಿ to hang upon it.

ಬಲಭದ್ರೆ balabhadre, *s.* Krushṇa's elder brother.

ಬಲಮುರಿ balamuri, *s.* Turning to the right hand. —ಕಂಬ a rare conch that winds to the right.

ಬಲಯಿ balayi, *see* ಬಲಾಯಿ.

ಬಲರಾಮೆ balarāme, *s.* Krushṇa's elder brother.

ಬಲವಂತಿಗೆ balavantigè, *s.* Force, violence, compulsion, pressure.

ಬಲವಂತೆ balavante, *s.* A strong, or powerful man.

ಬಲವತ್ತೆ balavatte, *s.* An unequal pair.

ಬಲವು balavu, *s.* Potstone, glimmer, slate; also ಬಲವುಡ ಕಡ್ಲೆ. —ಡ ಕಡ್ಲೆ a slate pencil.

↓ಬಲಸ್ balasy, *adj.* Loose, slack; phlegmatic. —ಅಪಿನ to become loose.

ಬಲಸುನಿ balasuni (ಬಲಸ್), *v. a.* To serve food.

ಬಲಹೀನ balahīna, *adj.* Weak, impotent. —ತೆ, —ತ್ವ weakness. ಬಲಹೀನೆ a weak man.

ಬಲಾಂಡಿ balāṇḍi, *s.* A female demon.

ಬಲಾಂಡಿಗೆ, ಬಲಾಡೈ balāḍige, balādhye, *see* ಬಲವಂತೆ.

ಬಲಾತ್ಕಾರ balātkāra, *see* ಬಲತ್ಕಾರ.

↓ಬಲಾಪಿನಿ balāpini (ಬಲಾ), *v. n.* To gain strength; to recover health.

ಬಲಾಬಲ, ಬಲಾಬಲಿಕೆ balābala, balābalikē, *s.* Strength and weakness. 2. the strong and weak points of a case.

ಬಲಾಬಲೈ balābalmē, *s.* Strength.

ಬಲಾಯಿ balāyi, *s.* A pestle used for pounding. 2. arrogance.

ಬಲಾಯಿಸುನಿ balayisuni (ಬಲಾಯಿಸ್), *v. a.* To transgress.

ಬಲಾರ balāra, *s.* The rounding of the edges of a table or other wood-work. 2. *see* ಬಳರ.

ಬಲಾಲ್ balāly, *adj.* Useless. *s. see* ಇಲಾಲ್. —ತಟ್ಟೆ a frame of bamboo sticks with torch-lights at their tops, carried in a procession.

↓ಬಲಾಸ್ balāsy, *adj.* Loose, not tight.

ಬಲಾಸ balāsa, *s.* The phlegmatic temperament.

ಬಲಾಳೆ balālē, *see* ಬಲ್ಲಾಳೆ.

ಬಲಿ bali, *s.* An offering, oblation, sacrifice; a victim. —ಅರ್ಪಣೆ an offering. —ಅರ್ಪಣೆ ಮಕ್ಕುನಿ to offer sacrifice, make an offering. —ವಿಡಾಡುನಿ to go in procession.

ಬಲಿ bali, *s.* The name of a king; also ಬಲಿಚಕ್ರವರ್ತಿ. —ಸರ್ಪ, —ವಾಡ್ಯ a Hindu feast in memory of Vishnu's treading him down.

↓ಬಲಿಕೆ balikē, *s.* Prowess, strength, hardness. 2. toughness. *adj.* Strong.

ಬಲಿಗೆ, ಬಲಿಗೆಮರ baligē, baligemara, *s.* A jungle tree used as strong timber.

ಬಲಿತರುನಿ balitaruni, *see* ಬಲಿಯುನಿ.

ಬಲಿಪಂ balipam, *s.* A marble.

ಬಲಿಪಬೂರು balipabūru *s.* The creeper *Gloriosa superba*.

ಬಲಿಪೀಠ balipīṭha, *s.* An altar.

ಬಲಿಪು balipu, *s.* A rope fastened over a thatched roof to keep the thatch compact. —ಕಟ್ಟುನಿ to fasten a rope in this way.

ಬಲಿಪುನಿ balipuni (ಬಲಿ), *v. n.* To decamp, scamper. *v. a.* To stick, adhere, hold fast.

ಬಲಿಪೆ, balipe, *s.* A royal tiger, leopard. 2. prowess, strength. 3. *see* ಬಲಿಪ.

↓ಬಲಿಮೆ balimē, *s.* Strength, might. 2. *see* ಬಲೈ.

ಬಲಿಯುನಿ baliyuni (ಬಲಿ), *v. n.* To stick fast, as a poultice, plaster, etc.

ಬಲಿರುನಿ baliruni (ಬಲಿರ್), *v. n.* To develop, as the fetus, in the womb.

ಬಲಿಷ್ಠ balishta, *adj.* Strong, firm, powerful. —ಜನ strong, powerful people. ಬಲಿಷ್ಠ a powerful man.

✓ಬಲು balu, *adj.* Very, large, great. 2. severe, violent. —ಆಪಿಸಿ to be powerful; to be violent.

ಬಲುಕಡೆ balukadè, *see* ಬಲ್ಯಡಿ.

ಬಲುಮರ balumara, *s.* A palm which does not yield toddy.

✓ಬಲುಮೆ balumè, *see* ಬಲ್ಯೆ.

ಬಲುವಾನ್ balumīny, *s.* A kind of fish.

✓ಬಲೆ balè, *s.* A net, web, snare. ಶಾಲ್ಯ— a spider's web. —ಬೀಷನಿ to cast a net. ಐಬುಲೆ, ಕಂಡಟ್ಟಿ, ಕಂತಲೆ, ಸೋರಲೆ, ತಿಕ್ಕಲೆ, ದೆಬ್ಬಲೆ, ಪತ್ತಿಲೆ, ಪಾಲೆ, ಬುಡ್ಡಲೆ, ಮಾರಿಬಲೆ are the names of different kinds of nets.

✓ಬಲೆ balè, *s.* The rapiers of bamboos fastened cross-wise to the rafters of a roof. 2. *see* ಬಳೆ.

ಬಲೆಂಕ್ರಿ baleṅkri, *see* ಬನಾರಿ.

ಬಲೆವು balepu, *s.* Closing an opening or passage in hunting, by which a beast can escape.

ಬಲೆಪುನಿ balepuni (ಬಲೆ), *v. a.* To enclose, surround. 2. to besiege. 3. to hem. *v. n.* To be distressed, vexed. ಬಲೆತ ದಾಪಿಸಿ to ensnare. ಬಲೆತೋಣಿಸಿ to entangle one's self or to get entangled.

ಬಲೆವೋಡು balevōdu, *s.* A kind

of fish. 2. the broken mouth of a vessel.

ಬಲೇಂದ್ರಿಯೆ, ಬಲೇಂದ್ರೆ balēndriye, balēndre, *s.* A celebrated king of giants.

ಬಲ್ಯಡಿ, ಬಲ್ಯಡಿ balkaḍi, balgaḍi, *adj.* Firm, strong. *s.* Strength, prowess.

ಬಲ್ಯತ್ತಿ balkatti, *s.* A large knife. 2. *see* ಬಿಂಟಿಪಳ.

ಬಲ್ಯೆ balkè, *see* ಬಳಕೆ. 2. *see* ಬಲಿಕೆ.

ಬಲ್ಯೆ balgè, *see* ಬಲಿಸೆ.

ಬಲ್ಯಟ್ ಬಾಲ್ಕಾಟ್ಯು, *s.* A kind of fish. 2. a coarse kind of bread offered to demons.

ಬಲ್ಯೆ, ಬಲ್ಯೆವಾನ್ baldè, baldemīny, *s.* A kind of fish.

ಬಲ್ಯಣ balmaṇa, *s.* Preparation. 2. decoration. ತಮಣ— a sumptuous dinner. —ಆಪಿಸಿ to be ready for eating; to be decorated.

✓ಬಲ್ಯೆ balme, *s.* Strength, prowess, might. 2. soothsaying, augury. —ದಾಯೆ, ಬಲ್ಯಾಯೆ a soothsayer, augurer. —ಕೇಣಿಸಿ to consult an augurer. —ಪಣ್ಣಿಸಿ to augur.

ಬಲ್ಯ ಬಾಲ್ಯಾ, *s.* A turn to the right course. —ಕಲ್ಯಸಂಕಟ a doubtful sickness.

ಬಲ್ಯಾಯೆ balyāye, *see under* ಬಲ್ಯೆ.

ಬಲ್ಯಾರ್ ಬಾಲ್ಯಾರ್ಯು, *s.* A shark. ಯೆಕ್ಯು, ಯೆಮೆ, ಯೆಟ್ಟು, ಕೊಂಬು, ಕೋರಿ— are different varieties of shark.

- ↓ ಬಲ್ಲೆ bally, *s.* A rope, cord.  
 ಬಲ್ಲೆ balla, *see* ಬಳ್ಳೆ. 2. *see* ಬರ್ಪಿನಿ.  
 ಬಲ್ಲಾಳ್, ಬಲ್ಲಾಳೆ ballāḷu, ballāḷe,  
*s.* A baron or nobleman.  
 ಬಲ್ಲಿ balli, *def. v. neg.* Cannot.  
 (*posit.* ಬಲಿ) ಯಿಂಕ್— I cannot.  
 ತೂವೆರೆ— cannot see.  
 ಬಲ್ಲೆ ballè, *s.* A thicket, bush.  
 2. *see* ಭಲ್ಲೆ.  
 ಬವ, ಬವಣ, ಬವಣೆ bava, bavana,  
 bavanè, *s.* Birth, origin, ex-  
 istance.  
 ಬವಟೆ bavate, *see* ಬಾವಟೆ.  
 ಬವನ bavana, *s.* Cooked rice.  
 ಬವರೋಗ bavaroḡga, *see* ಭವರೋಗ.  
 ↓ ಬವು bavu, *s.* Barking. 2. *see* ಬಾವು.  
 ಬವುರುನಿ, ಬವುರೊತ್ತುನಿ bavuruni,  
 bavurottuni, *see* ಬರ್ಪೊತ್ತುನಿ.  
 ಬವುಸ bavusa, *see* ಭವಿಸ್ಯ.  
 ಬಸ basa, *s.* Strength, the mar-  
 row or serum of the flesh.  
*adv.* At once. —ಕುಂದುನಿ to be-  
 come weak. —ಪಾಡುನಿ to put at  
 once or suddenly.  
 ಬಸಕ್ಕ, ಬಸಲ್ basakku, basalu,  
*adv.* Forcibly, violently. —ವೈ  
 ಪನಿ to draw violently.  
 ↑ ಬಸಬಸ basabasa, *s.* Gushing,  
 flowing in a stream. —ನೆತ್ತೆರೆ  
 ಕಕ್ಕನಿ to throw up much blood.  
 ಬಸರೂರು basarūru, *s.* A village  
 near Kundāpur. —ಸಂಚಾತಿನೆ  
*lit.* the arbitration of Bas-  
 rūru; an indefinite or un-  
 settled arrangement, *pro.*  
 ↓ ಬಸಲೆ basalè, *s.* The Malabar  
 nightshade, *Basella alba.*

- ಬಸವ, ಬಸವೆ basava, basave, *s.* An  
 ox; Śiva's steed.  
 ಬಸಾಲ್, ಬಸಾಲ basāḷu, basāḷa,  
*adv.* At once. —ತಮೆಪನಿ, —ಮೈ  
 ಪನಿ to throw, pour or cast at  
 once.  
 ಬಸಿ basi, *s.* A porcelain dish or  
 plate.  
 ಬಸಿಯುನಿ basiyuni, *see* ಬಚ್ಚುನಿ.  
 ↓ ಬಸುರಿ, ಬಸುರು basuri, basuru, *s.*  
 Pregnancy.  
 ↓ ಬಸೂಲ basūla, *s.* A wale, stripe.  
 ಬಸೆ basè, *see* ಬಸ. 2. *see* ಬಸವ.  
 ಬಸ್ತ basta, *adv.* At once; *cf.* ಬಸ.  
 ಬಸ್ತಡೆ bastade, *s.* An abode. 2.  
 an inferior kind of fane.  
 ಬಸ್ತಿ basti, *s.* A Jain temple. 2.  
 an abode, lodging. —ಮಳ್ಳುನಿ  
 to people, colonize.  
 ಬಸ್ಮ basma, *see* ಭಸ್ಮ.  
 ↓ ಬಸ್ಸ bassa, *s.* Overflowing.  
 ಬಹದೂರು, ಬಹಾದರ್ bahadūru,  
 bahādaru, *s.* A hero, warrior;  
 a noble or high-minded man.  
 2. a title of honour; *cf.* ಬಾಹರ್.  
 ಬಹದರಿ ವರಾಣ a gold pagoda.  
 ಬಹಳ bahala, *adj.* Abundant,  
 much, many, numerous. *adv.*  
 Abundantly. —ಸರ್ತಿ often,  
 many times.  
 ಬಹಿ bahi, *adj.* Without. —ರಂಗ  
 public, abroad, outside. —ರಂ  
 ಗ ಆಪಿನಿ to become public. ಬ  
 ಹಿರ್ಭಾಗ outside.  
 ಬಹಿಷ್ಕಾರ bahishkāra, *s.* Expul-  
 sion, ban, excommunication.  
 —ಮಳ್ಳುನಿ to excommunicate.



ಬಹು bahu, *adj.* Much, numerous, many. 2. severe, violent. —ಕೆಲಸ much work. —ತರ many sorts *or* ways. —ಫೋರ್ಲಿ very nice. —ದೇವಾರ್ಚನೆ polytheism.

ಬಹುದಾನ್ಯ bahudhānya, *s.* The twelfth year in the Hindu cycle of sixty.

ಬಹುಮಾನ bahumāna, *s.* A gift by a superior to an inferior. 2. reward, recompense. 3. honour. *adj.* Honourable, respectable.

ಬಹುಮೂತ್ರ bahumūtra, *s.* Diabetes.

ಬಹುವಚನ bahuvaçana, *s.* The plural number.

ಬಹುಶಾ bahuṣā, *adv.* Probably, perhaps. 2. often, in many ways, for the most part.

ಬಹುಳ bahula, *s.* The dark lunar fortnight.

ಬಳ bala, *see* ಬಲ. 2. *see* ಬಳ್ಳ.

ಬಳಂಟುನಿ balanṭuni, *see* ಬಲಂಟುನಿ.

ಬಳಕಣಿ balakani, *s.* Meshes of a net; a noose for tightening the vessels suspended in a net-work of rope.

✓ ಬಳಕುನಿ balakuni (ಬಳಕ), *v. n.* To quake, shake, shiver. ✓ 2. to bend, curve, stoop. 3. *see* ಬೋಳಕುನಿ.

✓ ಬಳಕೆ balakē, *s.* Boasting. 2. *see* ಬಳಕೆ. 3. *see* ಬಾಳಕೆ.

ಬಳಕ್ಕು balakka, *s.* The sound of vomiting. 2. a large piece of a cocoanut kernel.

✓ ಬಳಗ balaga, *s.* A quantity, heap,

multitude, body. ಬಂಧು—relations.

ಬಳನಿಕೆ balanikē, *see* ಬಾಳಕೆ.

✓ ಬಳಪ balapa, *see* ಬಲಪ.

✓ ಬಳಸಾವುನಿ balapāvuni, *c. v.* (*of* ಬಳಪನಿ) To make grow, rear, bring up.

✓ ಬಳಪು balapu, *s.* Growth, growing.

✓ ಬಳಪುನಿ balapuni (ಬಳ), *v. n.* To grow, shoot up, be enlarged.

✓ ಬಳರ balara, *s.* A kind of cornice, ornamenting the beam on a wall, window *or* door-sill.

✓ ಬಳಲಿಕೆ balalikē, *s.* Tiredness, fatigue, exhaustion.

ಬಳವಳಿ balavali, *see* ಬಳುವಳಿ.

✓ ಬಳಸುನಿ balasuni (ಬಳಸ), *v. a.* To serve out food. 2. to use, have in common use.

ಬಳಿ bali, *see* ಬರಿ. 2. *see* ಬಲಿ.

✓ ಬಳಿಕೆ balikē, *s.* Familiarity, acquaintance, intimacy, common use. *adj.* Common, familiar, usual.

ಬಳಿಕೊಟ್ಟು balikoṭṭu, *see* ಬರಿ.

ಬಳಿವಳಿ balivali, *see* ಬಳುವಳಿ.

ಬಳುಂಬೂರು balumbūru, *s.* A kind of creeper.

✓ ಬಳುಕುನಿ balukuni, *see* ಬಳಕುನಿ.

ಬಳುವಳಿ baluvali, *s.* A wife's dower, bridal gift. 2. pursuing. —ಕೊರ್ಪಿನಿ to give dowry.

ಬಳುವಿಕೆ baluvikē, *see* ಬಾಳಕೆ.

✓ ಬಳಿ balē, *s.* A bracelet. ✓ 2. a hoop. 2. the edge *or* rim of

✓ a vessel. ✓ 3. the reapers *or* slips of bamboos used to

fasten the rafters of roof. ಇರ್—double reepers. ಒರ್—a single reeper. —ಬಾಯಿ, see ಬಲಬಾಯಿ.

ಬಳಿಪುನಿ balepuni, see ಬಲಿಪುನಿ.

ಬಳ್ಯಾರ್ balyārū, see ಬಲ್ಯಾರ್.

↓ ಬಳ್ಳಿ bally, see ಬಲ್ಲೆ.

↓ ಬಳ್ಳಿ balla, s. A seer, measure of capacity equal to about one seer or eighty tolas; in comp. ಒರ್ಲ, ಇರ್ಲ, ಮೂವಳ, ನಾವಲ, ಅಯ್ಯಲ, ಆಜಲ, ಏವಳ (ಏರ್ಲ), ಎಡೆಂ ಬಳ, ಒಂಬಲ, ಪೈಂಬಳ are the modes of reckoning from one to ten seers.

ಬಳ್ಳಾಯೆ ballāye, s. A master.

ಬಳ್ಳಾಳಿ ballāle, see ಬಲ್ಲಾಳೆ.

↓ ಬಳ್ಳಿ balli, s. A creeper, particularly the betel vine. —ನಡ್ವಿನಿ to plant betel vine.

ಬಾಂಕ್ bāṅku, s. A poniard, dagger.

ಬಾಂಕ bāṅka, adj. Huge, gaudy. —ಸಕಡಿ a gaudy turban.

ಬಾಂಕದೆ bāṅkadè, s. Retching. —ಬರ್ಪಿನಿ to retch, be qualmish.

ಬಾಂಕಿ, ಬಾಂಕೆ bāṅki, bāṅkè, s. A trumpet, horn. —ಉರಿಪುನಿ to blow a trumpet. —ದಾಯಿ a trumpeter.

ಬಾಂಕು bāṅku, s. A bench.

↓ ಬಾಂಕು, ಬಾಂಗ್, ಬಾಂಗ, ಬಾಂಗು bāṅku, bāṅgu, bāṅga, bāṅgu, s. A call for prayer among Mussulmans. —ಕೊರ್ಪಿನಿ to cry out, call for prayer.

↓ ಬಾಂಗಾವುನಿ bāṅgāvuni, c. v. (of ಬಾಂಗುನಿ) To cause to bow or stoop.

↓ ಬಾಂಗುನಿ bāṅguni (ಬಾಂಗ್), v. n. To bow, stoop, lean on one side; cf. ಬಗ್ಗನಿ.

ಬಾಂಡ bāṅḍa, see ಭಾಂಡ.

ಬಾಂಡು bāṅḍu, see ಬಾಂಡ್.

ಬಾಂತಿ, ಬಾಂತೆ bānti, bāntè, see ವಾಂತಿ.

ಬಾಂದ್ bāṅḍu, s. An embankment, mound. 2. a boundary stone. —ಕಟ್ಟುನಿ to raise a mound.

ಬಾಂಧವೆ bāṅdhavè, s. A relation, kinsman.

ಬಾಂಧಿಕೆ bāṅdhike, see ಬಾಧ್ಯಸ್ಥೆ; cf. ಸಮಂಧ.

ಬಾಂಪೆಲ್ bāṅpely, see ಬಾಪೆಲ್.

ಬಾಂಬೆ bāṅbhè, see ಬಂಚೆ.

↓ ಬಾಂಬೆಲ್ bāṅbely, s. A crack, crevice, hole. 2. a large mouth. —ಕೆಲಿ a wide ear.

ಬಾಕರ್ bākarū, s. A walking stick, with a curved top.

ಬಾಕಾಯಿ bākāyi, see ಕೋಕಾಯಿ.

ಬಾಕಿ bāki, s. Balance, remainder, rest, surplus.

ಬಾಕಿಮಾರ್, ಬಾಕ್ಯಾರ್ bākimārū, bākāyārū, s. A large open field in front of a house.

↓ ಬಾಕಿಲ್ bākily, s. A door, gate. ಅನೆ— a large gate. ಕುರು— a wicket, small gate. —ದ 7ರಿಯು door-hinges. —ಜಪ್ಪುನಿ, —ದೆಪ್ಪುನಿ to open the door. —ವಾಡುನಿ, —ಮುಚ್ಚುನಿ to shut the door.

ಬಾಕುಡೆ bākude, s. A Pariah husband.

ಬಾಗ್ bāḡu, s. A garden.

ಬಾಗೆ bāḡa, see ಭಾಗ.

ಬಾಗಾದಿಗೆ, ಬಾಗಿ bāḡāḍige, bāḡi, s. A coparcener, shareholder. ಸಮ— equal sharer.

ಬಾಗಾಯಿತಿ, ಬಾಗಾಯಿತು bāḡāyiti, bāḡāyitu, s. A garden.

ಬಾಗಿಕಲ್ಲ bāḡikallu, s. A resting place.

↓ಬಾಗೆನುರ bāḡemara, s. The sirissa tree, *Acacia speciosa*.

✓ಬಾಗುನಿ bāḡuni (ಬಾಗ್), v. n. To bow, stoop, lean.

ಬಾಚೆ bācē, see ಬಾಚೆ.

✓ಬಾಚಣಿಗೆ bācēṅige, s. A comb.

✓ಬಾಚಿ bāci, s. A wedge. ✓2. see ಬಾಚಿ. ರಾಶಿಡ್ಡೆ ಬಾಚಿ ದೆಕ್ಕನಿ to take a little from a heap.

ಬಾಚಿಂಗೆ bācēṅga, see ಬಾಚಿಂಗ.

ಬಾಚಿಂಗಿ bācēṅge, s. A clown, rustic, simpleton.

✓ಬಾಚುನಿ bācēuni (ಬಾಚ್), v. a. ✓To scoop or gather up. 2. to cut lengthwise. 3. to trim

✓a palm leaf. ✓4. see ಬಚುನಿ.

ಬಾಚೆ bācē, adj. Curved in front. 2. oblique. adv. Obliquely. —ಕೊಂಬು a horn curved in front. —ಕೆತ್ತುನಿ to chip.

ಬಾಜನ bājana, s. Any vessel, as a pot, cup; a dish.

ಬಾಜಾರ್, ಬಾಜಾರ bājāru, bājāra, s. A bazaar, market place.

✓ಬಾಜಿ bāji, s. An adze, a carpenter's axe.

ಬಾಜಿಗೆ, ಬಾಜಿದಾಯೆ bājige, bājidāye, s. A musician.

ಬಾಜಿರ bājira, (corrup. of ಬಾಜಾರ್)

A bazaar, shop, etc. —ದ ಸಲೂ the counter of a native shop.

ಬಾಜಿರಾಪು bājirāpu, adj. Very much. —ಉದ್ದ about eight feet long; very long.

ಬಾಜಿರಾಯೆ bājirāye, s. An eminent man.

ಬಾಜು bāju, s. The arm. 2. side.

—ಬಂದ, —ಬಂದು an armlet.

—ಬುದ್ಧಿನಿ to get out of the way, make way, step aside.

ಬಾಜೆ bājē, s. Music; a musical instrument.

ಬಾಜೆಲ್ bājelu, s. Thirst. 2. a

drink. —ದ ಬಬ್ಬು the head of a

Pariah gang, who has the

honor of taking round the pot

of toddy at a drinking party.

—ಆಪಿನಿ to be thirsty. —ಕೊರ್ಪಿನಿ to

give to drink. —ಸರ್ಪಿನಿ to drink.

ಬಾಜ್ರ bājra, see ಬಾಜಾರ್.

ಬಾಜ್ರಿ bājre, s. A rich merchant.

ಬಾಟಂಣೆ, ಬಾಟಣೆ bāṭaṅṅè, bāṭaṅè,

s. Food, meat, provision.

—ದಾಪಿನಿ to place food for a

demon. [vlg.]

ಬಾಟು bāṭu, s. A pimp, procurer,

↓ಬಾಡಂಕೆಲ್, ಬಾಡಂಗೆಲ್, ಬಾಡಂತೆಲ್

bāḍaṅkelu, bāḍaṅgelu, bāḍante-

lu, s. Withering, leanness;

dejection; paleness; decay.

adj. Withered, dejected.

ಬಾಡಣೆ bāḍaṅè, s. A bribe. 2.

drying in shade; cf. ಬಾಟಂಣೆ.

—ದ ಪಾರ್ partially dried paddy;

cf. ಫೊಲ್ಲೆ. —ಕೊರ್ಪಿನ to bribe.  
—ಮೆಳ್ಪುನ to dry.

↓ಬಾಡಾಯಿ bādāyi, s. Rent, hire, freight. —ಗ್ ಕೊರ್ಪಿನ to let.  
—ಮೆಳ್ಪುನ to fix rent, hire, or freight.

ಬಾಡಾವುನಿ bādāvuni, c. v. (of ಬಾಡುನ) To make dry or fade.

↓ಬಾಡಿ bādi, adj. Faded, withered.

ಬಾಡಿಗಿ bādige, see ಬಾಡಾಯಿ.

ಬಾಡು bādu, see ಬಾಡು.

↓ಬಾಡುನಿ bāduni (ಬಾಡ), v. n. To fade, shrivel, wither, die; also ಬಾಡಿದ್ ಪೋಪಿನಿ.

✓ಬಾಣ bāna, s. The sky, heaven, air. 2. an arrow. 3. a bow.

✓4. a rocket. 5. a water vessel. adj. Striped. —ಕಾಯಿ, —ಕಾರೊಳು

a bitter kind of fruit. —ಪಕ್ಕಿ a swallow. —ಬಿರು a rainbow.

—ಶೀರೆ a female's striped cloth.

ಆಕಾಶ— a sky rocket. ಚಕ್ರ—

a rocket, wheel-fire-work. —ಬು

ಡ್ಪಿನಿ to throw rockets, let off

fire-work. —ಹಾಕುನಿ to shoot

an arrow. ಬಾಣೊಡು ಎಂಣೆದರಿಯ

lit. an earthen oil-pot in the

sky, (riddle); a palm fruit.

ಬಾಣೊಡು ಬಲ್ಲತ್ತಿ lit. a knife in

the sky (riddle); a tamarind

pod.

↓ಬಾಣಂತಿ bānanti, s. A lying-in woman. —ಕುತ್ತು puerperal disorder.

ಬಾಣಕಂಣ್ bāṇakannu, s. A side-glance, blinking. —ಹಾಯಿ one who blinks.

↓ಬಾಣಲ್, ಬಾಣಾಲ್ bāṇalu, bāṇālu,

s. Darkness. 2. blindness, dimness.

↓ಬಾಣಲೆ bāṇale, s. A dim sighted man.

ಬಾಣಾಸುರೆ bāṇāsura, s. A giant destroyed by Kṛṣṇa. 2. an archer.

ಬಾಣಿ bāṇi, s. A border, edge, as of a boat. 2. see ವಾಣಿ.

✓ಬಾಣೆ bāṇe, see ಬಾಣೆ.

ಬಾತ್ bātu, see ಬತ್ತ. 2. see ಬಾಪುನಿ.

ಬಾತ bāta, see ವಾತ.

ಬಾತಿ bāti, s. Resemblance. 2. see ಬಾಡಿ.

ಬಾತುನೆ bātumē, s. Spying.

ಬಾದ bāda, s. Affliction, distress, torment.

ಬಾದರ್ bādaru, see ಬಹದೂರ್. adj. Heroic; excellent. —ಗಡೆ a small island near Uḍapi.

ಬಾದರಬೆಟ್ಟಿ bādarabēṭṭe, s. The nut of talipot palm.

ಬಾದರಾಯಣೆ bādārāyaṇe, s. Vyāsa, the compiler of the Vēdas.

ಬಾದಾಮ್ bādāmu, s. An almond, Terminalia catappa.

ಬಾದಿ bādi, adj. Heavy. —ಆಪಿನಿ to become heavy.

ಬಾದು bādu, s. A fence, file.

ಬಾದುರು bāduru, see ಬಹದೂರ್.

ಬಾದೆ bādē, s. A kind of drum, used by Pariahs.

ಬಾದ್ಬಕ್ಕನ bādbakkana, s. Making distinction in common affairs.

ಬಾದ್ರಿ bādri, s. A kind of barley

ಬಾದ್ಲಿ bādli, see ಬಾಡಳ.

- ಬಾಧಕ bādha, *s.* Inconvenience, annoyance. —ಆಪಿಸ to be inconvenient.
- ✓ಬಾಧಕ bādhalā, *s.* A door.
- ಬಾಧಿಪುನಿ bādhipuni (ಬಾಧ), *v. a.*  
To afflict, distress, torment.
- ಬಾಧಿಯುನಿ bādhiyuni (ಬಾಧ), *v. n.*  
To be affected, as by one's sin, *etc.*
- ಬಾಧೆ bādhe, *s.* Pain, affliction, torment. 2. *see* ಬಾಧ್ಯತೆ.
- ಬಾಧ್ಯ bādhya, *adj.* Related to, entitled to; incumbent on.
- ಬಾಧ್ಯತೆ, ಬಾಧ್ಯಸ್ತಿಗೆ bādhyatē, bādhyastigē, *s.* Relationship. 2. right, title, *or* claim to possession.
- ಬಾಧ್ಯಸ್ತಿ bādhyaste, *s.* An heir; a claimant.
- ✓ಬಾನ bāna, *see* ಬಾಣ.
- ✓ಬಾನೆ bānē, *s.* A hill, *or* jungle near a rice-field. —ಬೊಟ್ಟೆ a rice-field situated on a high ground.
- ಬಾಪ್ bāpu, *s.* A father.
- ✓ಬಾಪಂಗೆಲ್, ಬಾಪೆಲ್ bāpaṅgely, bāpely, *s.* A swelling, inflammation, sore. *adj.* Swollen.
- ✓ಬಾಪಾವುನಿ bāpāvuni, *c. v.* (of ಬಾಪು) To cause to inflame.
- ✓ಬಾಪು bāpu, *s.* A swelling, tumor, abscess. ಎದೆ—, ಗಡ್ಡೆ— *or* ಫೊ—, ದೆಂಜಿ—, ಪಲ್ಲೆ—, ಬಟ್ಟಲೆ— are different kinds of abscess.
- ✓ಬಾಪುನಿ bāpuni (ಬಾ), *v. n.* To swell.
- ✓ಬಾಪೆಲ್ bāpely, *s.* Swelling; *cf.* ಬಾಪು.

- ಬಾಪೆಲು bāpely, *s.* A plethoric woman. 2. an angry woman.
- ಬಾಪೆಲೆ bāpele, *s.* A plethoric man. 2. an angry man.
- ಬಾಬ್, ಬಾಬು bābu, bābu, *s.* A point, matter, subject, item. —ವಾರ್ the particulars *or* details of an item, *etc.*
- ಬಾಬ್ತು bābtu, *s.* Account, head, article, item. ಅರಿತ ಬಾಬ್ತಿದ ಪಣವು money due on account of rice.
- ಬಾಮು bāma, *s.* A bend, crook, arch. *adv.* So, like, after that way *or* manner. —ಬರ್ಪಿಸ to have a bend, be crooked.
- ಬಾಮಿನಿ bāmini, *see* ಭಾಮಿನಿ.
- ಬಾಮಿಯುನಿ bāmiyuni (ಬಾಮ), *v. a.*  
To console, comfort, soothe. 2. to decline, refuse.
- ಬಾಮೆ bāmē, *s.* A faithful wife.
- ಬಾಯಕೆ bāyakē, *see* ಬಯಕೆ.
- ಬಾಯನ bāyana, *see* ವಾಯನ.
- ಬಾಯಲಿಂಕ bāyalinka, *s.* A quarrel, dispute.
- ಬಾಯಲೆ bāyale, *s.* A noisy man; *cf.* ಬಾಯಾಡಿ.
- ಬಾಯಾಡಿ bāyādi, *s.* A prattler, braggart. —ತನ prattling.
- ಬಾಯಾರಿಗೆ bāyārigē, *see* ಬಾಜಿಲೆ.
- ಬಾಯಾರುನಿ bāyāruni (ಬಾಯಾರ್), *v. n.* To be thirsty.
- ಬಾಯಾಳಿ bāyāli *see* ಬಾಯಾಡಿ.
- ಬಾಯಿ bāyi, *s.* A Roman Catholic woman.
- ✓ಬಾಯಿ bāyi, *s.* The mouth. 2. the edge of a knife, sword,

*etc.* 3. speech, utterance. 4. an opening. ಅರೆ—, *see* ಅರಜಾಯಿ. ಇರೆ—, *see* ಇರ್ಜಾಯಿ. ಕಡೆ— the corners of the mouth. ಕೈ— hand and mouth. ಬಾಯಿ— a loud noise. ಬಿಸಲೆ— a large mouth. ಶಿರಿ— a harelip. —ಲು ಪಚಾರ flattery. —ಕತ್ತಿ a large knife. —ಕೆಂಚೆಲ್ an itchy mouthed man; a quarrelsome man. —ಕೈಪೆ bitterness of the mouth; hatred. —ಶೀಪೆ sweetness of the mouth; flattery. —ದಾಯಿ a loquacious man. —ನೀರ್ spittle. —ಸಡೆ dispute, quarrel. —ಪಾಠ learning by heart. —ಪಾಠೆರ an oral communication, verbal message; a promise. —ಫಡಿ a sore mouth, ulceration of the mouth. —ಬಡಕೆ a clamorous man; an indiscreet man. —ಮಲ್ಲೆ talking loudly *or* haughtily. —ಮುಚ್ಚಿಲ್ a cover, the lid of a vessel. —ಮೂರಿ a fetid breath. —ರಿತಿ taste, appetite. —ಲೆಬ್ಬಿ mental arithmetic. —ಸಬಿ savoury, palatable. —ಅಂಗಾವನಿ to open the mouth, yawn, gape. —ಅರ್ಲನಿ, —ಉರಿಯುನಿ the mouth to burn. —ಇರ್ಗಾವನಿ, —ಹಿರ್ಗಾವನಿ to turn the mouth of a vessel. —ಕಟ್ಟಾವನಿ to overcome in argument; to silence; to prescribe diet. —ಕಟ್ಟುನಿ to muzzle; to observe regimen; restrain the appetite; to shut the mouth; to fasten the mouth

of a bag, *etc.* —ಕಲೆಪಿನಿ to vociferate, talk loudly; to open the mouth. —ಕಾಪನಿ to guard one's mouth; to refrain from returning abuse. —ಕೂಡುನಿ to be of age, as an animal when it has got its complete set of teeth; a sore, *etc.*, to be perfectly heal. —ಗ ಕೊರ್ಪಿನಿ to feed, nourish. —ಗ ಪಾಡುನಿ to bribe; to poison one's meal. —ಡೆ ಬೂರುನಿ to be entangled in a plot, *etc.*, to fall a prey to one's rage. —ಡ್ಡೆ ಬೂರುನಿ to fix a price definitely; to pass word; to make a promise. —ಬರ್ಪಿನಿ to be able to speak. —ಬುಡುಪಾಪನಿ to make one speak out, cause to confess. —ಬುದ್ಧಿನಿ to open the mouth; to speak out, disclose, reveal, confess; to cry, as in danger, *etc.* —ಬೂರುನಿ to cease to speak, as a dying man. —ಮರ್ಲನಿ the mouth to itch; to be quarrelsome. —ಮಳ್ಳುನಿ to make an opening; to bawl out; to scold, rebuke. —ಮುಕ್ಕುಳಿಯುನಿ to rinse, gargle. —ಮುಚ್ಚುನಿ to shut the mouth, to hold the tongue. —ಹಾಕುನಿ to deceive, defraud.

ಬಾರ್ bāry, s. Paddy. —ತಲ *see* ಬಾರ್ಕಲ.

ಬಾರ bāra, s. A thong, strap. 2. the upper leather work of sandals. 3. *see* ವಾರ.

ಬಾರ bāra, *s.* Overgrowing, over-ripeness.

ಬಾರಗೆ bārage, *s.* A title of Bants.

ಬಾರಣೆ, ಬಾರನೆ bāraṇè, bāraṇè, *s.* Stripping the bark of a tree, or cutting it lengthwise. 2. a comb. 3. *see* ಬಾರ್ನೆ.

ಬಾರದಾನ್ bāradāny, *s.* The difference of weight in the two scales of a balance.

ಬಾರಾಪಿನಿ bārāpini (ಬಾರಾ), *v. n.* To be fruitful.

ಬಾರಾವುನಿ bārāvuni, *c. v.* (of ಬಾರುನಿ) To cause to chip.

ಬಾರಿ bāri, *s.* Bamboo splits fastened lengthwise to the rafters of a roof from both sides.

ಬಾರಿ bāri, *see* ಭಾರಿ.

ಬಾರಿಸುನಿ bārisuni (ಬಾರಿಸು), *v. a.* To play on a musical instrument.

ಬಾರುನಿ bāruni (ಬಾರು), *v. a.* To cut, chip, trim. 2. to comb the hair.

ಬಾರೆ bārè, *s.* The plantain tree, *Musa paradisiaca*. —ದ ಇರೆ a plantain leaf. —ದ ಕಂಡೆ the stock of a plantain tree. —ಕಾಯಿ unripe plantains. —ದ ಕುರ್ಲೆ a young plantain tree. —ದ ಕೈಲೆ a bunch of plantains. —ದ ಪಂಜೆ a cluster or comb of plantains. —ದ ಪಂದ್ ರಿಪೆ plantains. —ದ ಪುಂಜೆ the pod containing plantain flowers. —ಬಂಜೆ the round stalk inside a plantain tree. ಅವುಂಡೆ, ಕ ದೊಳೆ, ಕಲ್ಲೆ, ಗಾಳೆ, ಚಂದ್ರೆ,

ದೇವೆ, ದೇಂದ್ರೆ, ಪೂ, ಬೋಣ್ಣೆ, ಮೈಸೂರ್, ಸಿಂಗ— are some of the varieties of plantain.

ಬಾರ್ಕಲ bārkalā, *s.* The thrashing floor, barn.

ಬಾರ್ಕೆ bārke, *see* ಬಾರಗೆ.

ಬಾರ್ಣೆ bārṇè, *s.* An offering of food to a demon. 2. a meal after fasting, breakfast.

ಬಾರ್ಪಣಿ bārpaṇi, *s.* A comb.

ಬಾರ್ದನ್ bārdany, *see* ಬಾರದಾನ್.

ಬಾರ್ಲಿ bārli, *s.* Barley.

ಬಾಲ್ bāly, *s.* A razor. 2. a pointed, double edged, short knife tied to the foot of a cock in cock-fighting. ಕಿರ್ನ್, ಕೊಕ್ಕೈ, ಕೋಲು, ನಾಗರಕಿರ್ನ್— are some of the varieties of the same. —ಶುಯಿ, —ಸುಯಿ the long feather of a cock. —ಬಂಡಾರ the sword and other gear of a demon. —ಮುಟ್ಟು a barber's case containing his shaving instruments. —ಕಟ್ಟುನಿ to tie a short knife to the foot of a cock in cock-fighting.

ಬಾಲ bāla, *adj.* Young, tender. 2. childish. —ಕ್ರೀಡೆ, —ಲೀಲೆ childish sport. —ತನ child-hood. —ಬೋಧನೆ instruction of youth. —ಬ್ರಹ್ಮಚಾರಿ a young bachelor.

ಬಾಲಕೆ bālake, *s.* A boy.

ಬಾಲಗ್ರಹ bālagraha, *s.* Convulsions, fits to which children are liable. [fish.

ಬಾಲಡೆ bāladè, *s.* A kind of

ಬಾಲಚಂದ್ರೆ bālaçandre, *s.* The new moon.

ಬಾಲನಕ್ಷತ್ರ ಬālanakṣatra, *s.* A comet.

ಬಾಲಸರ bālasara, *s.* A female's earring.

ಬಾಲಸಾವುನಿ bālasāvuni, (ಬಾಲಸಾ), *v. a.* To dispise; *cf.* ಆಸಾವುನಿ.

ಬಾಲಹರಡೆ bālaharadè, *s.* A small variety of gall nut.

ಬಾಲಾವುನಿ bālāvuni, *c. v.* (of ಬಾಲನಿ) To export. 2. to administer, rule.

↓ಬಾಲುನಿ bāluni (ಬಾಲ್), *v. n.* To run over, go out. 2. *see* ಬಾಳುನಿ.

ಬಾಲೆ bālè, *s.* A child. ಪುರು— a new-born child.

↓ಬಾಲೆವಿನ್ ಬāleminu, *s.* A kind of fish.

ಬಾಲ್ಕೆ bālke, *s.* A companion, comrade.

ಬಾಲ್ಜಿ bālji, *s.* A demon so called.

ಬಾಲ್ದಿ bāldi, *s.* A bucket.

ಬಾಲ್ಯ bālya, *s.* Childhood, infancy; *also* —ಪ್ರಾಯ, —ಶ್ವ. *adj.* Young, tender.

ಬಾವ bāva, *see* ಭಾವ.

ಬಾವಟೆ, ಬಾವುಟೆ bāvatè, bāvutè, *s.* A banner, flag, ensign.

ಬಾವಡೆ bāvadè, *s.* An earthen lid or covering of a vessel.

ಬಾವಡೆಪಟ್ಟೆ bāvadepaṭṭi, *s.* The marginal rapier of a roof, pole-plate.

ಬಾವನೆ bāvanè, *see* ಭಾವನೆ.

↓ಬಾವಲಿ bāvali, *see* ಬಾವಿಲಿ.

ಬಾವು bāvu, *s.* Inequality of sur-

face, unevenness, bend, curve, as of a plank, tree, *etc.* 2. *see* ಬಾಳ.

ಬಾವುದುನಿ bāvuduni, *v. a.* (ಬಾವುಡು) To turn up a rice-pot after the gruel has been strained off. ಬಾವೆ bāve, *see* ಭಾವೆ.

ಬಾವೆ bāvè, *s.* The cream of milk. 2. the pulpy kernel of a tender cocoanut. 3. a film on the eye. —ಮಂಠ fine earth floating on the water; *cf.* ಮುಚರ್.

↓ಬಾವೊಲಿ bāvoli, *s.* A bat. ↓2. an ornament worn by women at the tip of the ear.

ಬಾಶಿ bāši, *adj.* Plain, unstamped. —ಕಾಗಜಿ a plain paper, in contrast to stamp-paper.

ಬಾಶಿಂಗ bāšinga, *s.* A nuptial crown.

ಬಾಶೆ, ಬಾಸೆ bāšè, bāsè, *see* ಭಾಸೆ.

ಬಾಸಟೆ bāsaṭa, *adj.* Talkative, eloquent.

ಬಾಸರೆವುನಿ bāsarevuni (ಬಾಸರೆ), *v. n.* To talk in sleep.

ಬಾಸಿಂಗ bāsinga, *see* ಬಾಶಿಂಗ.

ಬಾಹುಳ್ಳಿ bāhulya, *s.* Abundance.

↓ಬಾಳೆ ಬāḷe, *see* ಬಾಲ್.

↓ಬಾಳೆಕೆ, ಬಾಳಕೆ bāḷuka, bālaka, *s.* Thin slices of plantains fried in oil, called sovereigns.

ಬಾಳೆ bāḷa, *see* ಬಾಳ.

↓ಬಾಳಾವುನಿ bālāvuni, *c. v.* (of ಬಾಳುನಿ) To make thrive, prosper.

↓ಬಾಳಿಕೆ bāḷikè, *s.* Existence, subsistence. 2. prosperity, thriving.



- ಬಾಳುಗ bāluḡa, *see* ಬಾಳಿಕೆ.
- ✓ಬಾಳುನಿ bāluni (ಬಾಳೆ), *v. n.* ✓To thrive, prosper. 2. ✓to exist, subsist. 3. ✓to last, endure. 4. to sow seed.
- ✓ಬಾಳು, ಬಾಳುವಿಕೆ, ಬಾಳುವೆ, ಬಾಳೈ, ಬಾಳರ, ಬಾಳಿ, ಬಾಳೈ bālu, bālūvikē, bāluvē, bālīkē, bāltara, bāltē, bālvē, *see* ಬಾಳಿಕೆ.
- ✓ಬಿಂಕ biṅka, *s.* Boldness, courage. 2. pride, haughtiness.
- ಬಿಂಗ biṅga, *s.* Talc, soap-stone.
- ಬಿಂಗಾರಿ biṅgāri, *s.* A battlement. 2. intoxication.
- ಬಿಂಗಿರಿ, ಬಿಂಗ್ರಿ biṅgiri, biṅgri, *s.* Raving. 2. self-conceit. *adj.* Delirious; vain; *also* ಬಿಂಗಾರಿ, ಬಿಂಗ, ಬಿಂಗರಟ, ಬಿಂಗರೆ, ಬಿಂಗ್ರೆ, ಬಿಂಗ್ಲೆ. —ಪಾತೆರುನಿ to rave, talk irrationally, as a mad man. —ಕಟ್ಟುನಿ to be wild, furious, as a mad man.
- ಬಿಂಡಿ biṇḍi, *s.* A kind of cake.
- ಬಿಂಡ್, ಬಿಂದ bindu, binda, *s.* A drop. 2. a dot, mark. 3. *semen virile.*
- ✓ಬಿಂದಿ bindi, *s.* A small earthen pot.
- ಬಿನ್ನ binna, *see* ಭಿನ್ನ.
- ಬಿನ್ನಣ binnāṇa, *adj.* Quick, fast, speedy. *adv.* Quickly, speedily. —ನಡಕೆ fast walking.
- ಬಿನ್ನತಲೆ binnatalē, *s.* A written memorial, petition *or* letter addressed to a superior.
- ✓ಬಿನ್ನನ binnana, *s.* Work, labour.

- ಬಿನ್ನಯ, ಬಿನ್ನಹ binnaya, binnaha, *s.* A request, petition.
- ✓ಬಿನ್ನೆ binne, *s.* A kinsman, relative. 2. a guest.
- ಬಿಂಬ bimba, *s.* The disk of the sun *or* moon. 2. form, shape, figure. 3. a reflected *or* represented form, shadow. 4. *see* ಬಿಂಬು.
- ✓ಬಿಂಬಲಿ, ಬಿಂಬಿಲಿ, ಬಿಂಬುಲಿ bimbali, bimbili, bimbuli, *s.* The bilimbi tree, *Averrhoa Bilimbi.*
- ✓ಬಿಮ್ಮ bimma, *s.* The lip. —ಕಡ್ಡೆಲಿ a man with a harelip.
- ✓ಬಿಮ್ಮಗೆ ಬಿಮ್ಮನೆ bimmagē, bimmānē, *adv.* Tightly, firmly.
- ಬಿಕ್ಕಾರಿ bikāri, *s.* A beggar, pauper. *adj.* Poor, destitute. 2. low, mean.
- ✓ಬಿಕ್ಕು bikkū, *s.* Holding one's breath, as when making a strong effort, straining. 2. a sob.
- ಬಿಕ್ಕುನಾಸಿ bikkānāsi, *see* ಬಿಕ್ಕೇನಿ.
- ಬಿಕ್ಕಾವುನಿ bikkāvuni, *c. v.* (of ಬಿಕ್ಕುನಿ) To cause to hold breath, as when making a strong effort; to strain.
- ✓ಬಿಕ್ಕುನಿ bikkuni (ಬಿಕ್ಕು), *v. a.* ✓To hold one's breath. 2. to give little by little. ಬಿಕ್ಕುಡ್ಡೆ ಘೋಷಿನಿ to happen with difficulty; to have a premature birth. ಬಿಕ್ಕು ದಿ ಅರ್ಪಿನಿ to sob. ಬಿಕ್ಕುಬಿಕ್ಕು ದಿ ಕೊರ್ಪಿನಿ to give reluctantly, little by little.
- ಬಿಕ್ಕು bikkē, *see* ಭಿಕ್ಕು.

- ಬಿಕ್ಕೆಲ್ bikkely, *adj.* Deficient.  
 2. rotten. —ತತ್ತಿ a useless or rotten egg (*prov.*).  
 ಬಿಕ್ಕೆಲೆ bikkele, *s.* A man who hesitates in speaking.  
 ಬಿಕ್ಕೇಸಿ biknēsi, *s.* A beggar. 2. a man of mean disposition. 3. a mischief-maker. 4. an obstinate man.  
 √ಬಿಗ್ತೆ bigutē, *see* ಬಿಗಪ.  
 √ಬಿಗ್ಪುನಿ bigupuni, *see* ಬಿಗಪನಿ.  
 ಬಿಗ್ಲ್ bigurly, *adv.* Late in the night.  
 ಬಿಗ biga, *see* ಬೀಗ.  
 √ಬಿಗಟ bigaṭa, *adj.* Tight.  
 √ಬಿಗಡ್ bigaḍy, *s.* Taking offence. 2. disagreement, difference, discord, disunion. —ಸಂಚಾರು ತಿ ಕೆ adverse counsel or decision. —ವಾತೆರುನಿ to talk adversely.  
 √ಬಿಗಡುನಿ, ಬಿಗಾಡುನಿ bigaḍuni, bigāḍuni (ಬಿಗಡ, ಬಿಗಾಡ), *v. n.* To be offended, take offence. 2. to change, alter, as one's opinion or sentiment. 3. to abandon, forsake, as a side or part. ಬುಧ್ಧಿ ಬಿಗಡ್ಡೆ ಫೋಂದು the mind was disturbed.  
 ಬಿಗರ್ bigary, *see* ಬೆಗರ್.  
 ಬಿಗಲೆ bigalē, *see* ಬಗಲೆ.  
 √ಬಿಗಿ bigi, *s.* Tightness, tension. *adj.* Tight, fast, rigid. 2. difficult, hard. 3. obstinate, stubborn. —ಕಟ್ಟುನಿ to tie fast; to rivet. —ಮೆಟ್ಟುನಿ to make fast or tight.

- ∣ ಬಿಗಿಪಾವುನಿ bigipāvuni, *c. v.* (of ಬಿಗಪನಿ) To cause to fasten.  
 ∣ ಬಿಗಿಪು bigipu, *s.* Fastening, tightening.  
 √ಬಿಗಿಪುನಿ bigipuni (ಬಿಗ), *v. a.* To tie, fasten, tighten. ಬಿಗತೆ ಪತ್ತುನಿ to hold fast.  
 √ಬಿಗಿಯುನಿ bigiyuni (ಬಿಗ), *v. n.* To become fast or tight.  
 √ಬಿಗು bigu, *see* ಬಿಗ.  
 √ಬಿಗುತ biguta, *s.* Tightness, tension. *adj.* Tight, fast.  
 ಬಿಚ್ಚೆ bičča, *adj.* Drawn, unsheathed, as a weapon.  
 ಬಿಚ್ಚೆ bičča, *see* ಭಿಕ್ಷೆ.  
 ಬಿಚ್ಚೆಣಿಗೆ biččanigē, *see* ಬರ್ಚನೆ.  
 ಬಿಚ್ಚಾಟ biččāṭa, *s.* Bursting, breaking or flying open.  
 √ಬಿಚ್ಚಾವುನಿ biččāvuni, *c. v.* (of ಬಿಚ್ಚುನಿ) To open, unfasten. 2. to split.  
 ಬಿಚ್ಚುಕತ್ತಿ biččukatti, *s.* A drawn sword.  
 √ಬಿಚ್ಚುನಿ biččuni (ಬಿಚ್ಚೆ), *v. n.* To burst, fly open, become loosened; also ಬಿಚ್ಚೆ ದಫೋಪಿನಿ.  
 √ಬಿಚ್ಚೆಲ್ biččely, *adj.* Broken, split, cracked.  
 ಬಿಚ್ಚೋಲೆ biččōlē, *s.* A coiled piece of palmyra leaf put in the ear.  
 ಬಿಚ್ಚೆ bičēva, *s.* A double edged sword; *cf.* ಬಾಂಕ.  
 ಬಿಛಾನೆ bičhānē, *s.* A bedding, mat, carpet. 2. the straw bed of a horse.  
 ಬಿಜ ಬಿಜಾ, *see* ಬಿಜಿ.

ಬಿಜು bija, *see* ಬಿಜಿ.

ಬಿಜುಂಟ್ bijantu, *see* ಚಿಜುಂಟ್.

ಬಿಜುಕ್ರೆ bijakre, *see* ಚಿಜುಕಿರೆ.

ಬಿಜುಗ್ರೆ bijagre, *see* ಬಿಜುಗ್ರಾ.

ಬಿಜುಯು bijaya, *see* ಎಜುಯು.

ಬಿಜುಲ ಬಿಜಾಲಾ, *s.* A monstrous speech.

ಬಿಜುಲು ಬಿಜಾಲು, *see* ಬಿಜಿಲ್.

ಬಿಜುಲ್ದಿ ಬಿಜಾಲ್ದಿ, *s.* A midwife.

ಬಿಜುಗ್ರಿ ಬಿಜಾಗ್ರಿ, *s.* The hinges on which the lid of a chest, *etc.*, turns; *also* ಬಿಜುಕ್ರೆ.

ಬಿಜುಕ್ ಬಿಜುಕ್ರು, *s.* A clacking sound.

ಬಿಜುಕ್ರೆ ಬಿಜುಕ್ರೆ, *see* ಚಿಜುಕಿರೆ.

ಬಿಜುಗೆ ಬಿಜುಗೆ, *see* ಬಿಜುಗೆ.

ಬಿಜುಗ್ರೆ ಬಿಜುಗ್ರೆ, *see* ಬಿಜುಗ್ರಾ.

ಬಿಜುಪು ಬಿಜುಪು, *adj.* Thin, watery.

ಬಿಜುಬಿಜು ಬಿಜುಬಿಜು, *adj.* Greasy, gummy, sticky.

ಬಿಜುಲ್ ಬಿಜುಲು, *s.* The matter of a sore, pus.

ಬಿಜುಲನಿ, ಬಿಜುಲನಿ ಬಿಜುಲನಿ, ಬಿಜುಲನಿ (ಬಿಜುಲ್, ಬಿಜುಲ್), *v. a.* To bear, bring forth, as a child. | *v. n.* To suppurate.

ಬಿಜು ಬಿಜು, *see* ಬಿಜುಪು.

ಬಿಜುನಿ ಬಿಜುನಿ (ಬಿಜು), *v. n.* To ooze; *cf.* ಉಜುನಿ.

ಬಿಜು ಬಿಜು, *s.* A kind of venetian blind made of split bamboo or cane.

ಬಿಜುಗೆಗೆ ಬಿಜುಗೆಗೆ, *see* ಬಿಜುಗೆಗೆಗೆ.

ಬಿಜುಯು ಬಿಜುಯು, *see* ಬಿಜು.

ಬಿಜುಲನಿ ಬಿಜುಲನಿ, *see* ಬಿಜುಲನಿ.

ಬಿಟ್ಟಿ bitti, *see* ಬುಟ್ಟಿ.

ಬಿಟ್ಟಿ bittè, *s.* The excrement of sheep, goats, rats, *etc.*

ಬಿಡವು ಬಿಡವು, *s.* A ruling instrument of carpenters.

ಬಿಡಾಯಿಸುನಿ ಬಿಡಾಯಿಸುನಿ (ಬಿಡಾಯಿಸು), *v. a.* To enclose, put in, fill.

ಬಿಡಾರ ಬಿಡಾರ, *see* ಬುಡಾರ.

ಬಿಡಾಲೆ ಬಿಡಾಲೆ, *s.* A cat.

ಬಿಡಿಕೆ, ಬಿಡಿಗೆ ಬಿಡಿಕೆ, ಬಿಡಿಗೆ, *see* ಬಿಡಿಕೆ.

ಬಿಡಿತ ಬಿಡಿತ, *see* ಬಿಡಿತ.

ಬಿಡಿತೆ ಬಿಡಿತೆ, *s.* The chorus of a drum-beating to a vocal music. 2. intrigue. —ಪಾಡುನಿ to beat a drum; to put on a mask; to disguise.

ಬಿಡುಗಡೆ ಬಿಡುಗಡೆ, *see* ಬುಡುಗಡೆ.

ಬಿಡುಗು ಬಿಡುಗು, *s.* A coquette.

ಬಿಡುಗುಬಜರ್ ಬಿಡುಗುಬಜರ್, *see* ಬಿಡುಗುಬಜರ್.

ಬಿಡೆ ಬಿಡೆ, *s.* Shame, modesty.

ಬಿಡೆ bide, *see* ಬಿಡೆ.

ಬಿತ್ತ ಬಿತ್ತ, *s.* Seed. 2. the kernel of a nut. 3. the testicles. 4. progeny.

ಬಿತ್ತಿಗೆ bittige, *s.* Sowing.

ಬಿತ್ತುನಿ bittuni (ಬಿತ್ತು), *v. a.* To sow seed.

ಬಿತ್ತೆ bittè, *see* ಬಿತ್ತಿಸೆ.

ಬಿಡರ್ ಬಿಡರ್, *see* ಚಿಡರ್.

ಬಿದ ಬಿದ, *see* ಬಿಜಿ.

ಬಿದಿ, ಬಿದಿಯೆ bidi, bidiyè, *see* ಎಫ.

ಬಿದಿಗೆ bidige, *s.* The second day in a lunar fortnight.

- ↓ಬಿಡುರುನಿ biduruni (ಬಿಡುರು), *v. n.*  
To loosen by itself.
- ✓ಬಿಡೆ bidè, *s.* A particular sort of seed. 2. sort, kind, class.  
—ತ ಆಸಿಗಾಸಿ management of cultivation.
- ಬಿಡೊಳಿಗೆ bidoligè, *s.* Letting out, out going.
- ಬಿಡ್ಡಾಕಣ್ಣ್ biddukannu, *s.* A squint eye. [man.]
- ಬಿಡ್ಡರ್ಸೆ biddarse, *s.* A squint eyed
- ಬಿಡ್ಧಾನ bidhāna, *see* ವಿಧಾನ.
- ಬಿನಹ binnaha, *see* ಬಿನಹಯ.
- ಬಿನುಗುಬಾಜಾರ್ binugubājāru, *s.*  
Household furniture, baggage.
- ಬಿಯ biya, *s.* A kind of tree.
- ಬಿಯಾಂ biyāṁ, *see* ಬೀಯಂ.
- ✓ಬಿರ bira, *s.* A kiss. —ಮಾನ್ಯನಿ to kiss.
- ✓ಬಿರಕೆ birakè, *see* ಬಿರಕೆ.
- ಬಿರಮಣೆ, ಬಿರಾಣೆ biramaṇe, birāṇe, *s.* A Brahman.
- ✓ಬಿರವುನಿ, ಬಿರಾವುನಿ biravuni, birāvuni (ಬಿರ, ಬಿರಾ), *v. a.* To mix, mingle, compound.
- ↓ಬಿರಸುನಿ birasuni, *see* ಬಿರಸುನಿ.
- ಬಿರಿಂಜೆ biriñji, *s.* Slender pieces of firewood.
- ಬಿರಿಬಿರಿ biribiri, *s.* The noise of rending cloth, *etc.*
- ಬಿರಿಮರ birimara, *s.* A door bar.
- ✓ಬಿರಿಯುನಿ biriyuni (ಬಿರಿ), *v. n.* To split, crack, burst; *also* ಬಿರಿ ದ್ವಿಪೀಪಿನಿ.
- ✓ಬಿರು biru, *s.* A bow. 2. a curved spring, as of a gun, *etc.*, *adj.* Violent, severe, strong, quick.  
—ಘಾಳಿ a tempest, whirlwind.

- ಬಿರುದು birudu, *see* ಬಿರ್ಡ್.
- ಬಿರುವೆ biruve, *see* ಬಿರ್ವೆ.
- ಬಿರುಸು birusu, *see* ಬಿರ್ಸು. 2. *see* ದುರ್ಸು.
- ✓ಬಿರೆಲ್ birely, *s.* A finger. ಅರೆ— half finger, *fig.* half mind. ಉಂಗುಲ—, ಮುಪ್ರೆದ— the ring finger. ಒತ್ತು—, ಕೊರಗ— the forefinger. ಕಿಂನಿ—, ಕಿನ್ನನ— the little finger. ಕೊಂಬ— the thumb. ನಡು— the middle finger.
- ಬಿರ್ಕ್ birky, *see* ಬಿರ್ಕ್; *cf.* ಬಿರ್ಕನಿ.
- ಬಿರ್ಕ್ birka, *s.* Overflowing, abundant.
- ✓ಬಿರ್ಕುನಿ birkuni (ಬಿರ್ಕ್), *v. a.* To scatter, disperse, shed. [gap.]
- ✓ಬಿರ್ಕೆ birke, *s.* A crack, chink,
- ✓ಬಿರ್ಕೆಲೆ birkele, *s.* A scatterer.
- ✓ಬಿರ್ಗಾಳಿ birgāli, *s. lit.* A tempest. 2. a vagabond, wanderer.
- ↓ಬಿರ್ಡ್, ಬಿರ್ಡೊಲಿಗೆ birdu, birdoligè, *s.* A badge of honour. 2. show, display. 3. prestige.  
—ಹ ಬಳೆ a bracelet worn as a badge of honour.
- ಬಿರ್ವೆ birve, *s.* A toddy-drawer.
- ಬಿರ್ಸು birsy, *s.* (Velocity.) ×2. a kind of firework. | *adj.* Clever, ✓ skilful, dexterous. ✓2. hard, stiff, rough.
- ಬಿರ್ಸಾದಿಗೆ birśādigè, *s.* Cleverness, ability, prowess.
- ಬಿರ್ಸೆ birse, *s.* A skilful man, an able man.
- ಬಿಲ್ bily, *s.* A bill. —ಬಾನೆ a sign; *cf.* ಸೊಂನೆ.
- ಬಿಲ bila, *s.* A hole, cave.

ಬಿಲಾರ bilāra, s. Tin ; iron vessels plated with tin.

ಬಿಲಿಂಬಿ bilimbi, see ಬಿಂಬಲಿ.

ಬಿಲಾವರ bilāvāra, s. Glass, porcelain.

ಬಿಲುಕುಲು, ಬಿಲ್ಕುಲ್ bilukulu, bilukulu, adv. Never, not at all, by no means. 2. universally, entirely.

✓ಬಿಲೆ bilè, s. Price, value, worth. —ಅಡೆವನ to cost. —ಕಟ್ಟನಿ to estimate, fix the price. —ಕೆ ಕೆತ್ತೊಣನಿ to buy, purchase.

ಬಿಲ್ಪತ್ತೆ, ಬಿಲ್ಪಪತ್ತೆ bilpatrè, bilvapatrè, s. The bael tree, *Aegle marmelos*.

✓ಬಿಲ್ಲು billu, see ಬಿರು.

✓ಬಿಲ್ಲೆ billè, s. Anything made in a flat form, as a tablet or lozenge, a peon's badge, etc. 2. a pane, panel. ಸಂಧದ— a lozenge of sandal paste. —ಏಯ a peon.

ಬಿಲ್ವ bilva, see ಬಿಲ್ಪತ್ತೆ.

ಬಿಶಿ biši, see ಬಿಸಿ.

✓ಬಿಸತ್ತಿ bisatti, s. A knife.

✓ಬಿಸರುನಿ bisaruni (ಬಿಸರ್), v. n. To slip, tumble.

✓ಬಿಸಲೆ, ಬಿಸಲೆ bisalè, bisalè, s. An earthen vessel. ಕಿಂನ— a small earthen vessel. ಬಿಂಡಿ— a large earthen vessel.

ಬಿಸಾತ್ bisāṭy, s. Regard, concern, care for. ನನ ಬಿಸಾತ್ ಯಿಂಕ್ ದಾನೆ what do I care for you?

ಬಿಸಾಯಿನೇನ್ bisāyinēny, s. The cord of a fishing net.

✓ಬಿಸಿ bisi, adj. Heat, warmth, esp. of the sun. 2. see ಬಿಚ್ಚ.

ಬಿಸು bisu, see ಎಸು.

✓ಬಿಸುಲು bisulu, s. Sunshine.

✓ಬಿಳಿ bili, adj. White.

ಬಿಕ್ಕೆ bikshè, see ಭಿಕ್ಕೆ.

✓ಬೀಂಪು bīmpu, s. A tail.

✓ಬೀಗೆ biga, s. A lock. —ದ ಕೈ a key. ಕತ್ತಿರಿ— a cross-lock. —ಪಾಡುನ to lock, bolt.

✓ಬೀಗತನ bigatana, s. Relationship by marriage.

✓ಬೀಗೆ bige, s. A relative by marriage.

ಬೀಜ biḷa, s. A seed; cf. ಬಿತ್ತ. 2. origin, cause. 3. a cashew nut.

✓ಬೀಜಾಟ biḷāṭa, s. Waving, swinging, fanning; brandishing.

✓ಬೀಜಾಡುನಿ, ಬೀಜಾವುನಿ biḷāduni, biḷāvuni, c. v. (of ಬೀಜುನಿ) To brandish, fan. 2. to wave, swing out, fling. ಕೈ— to wave the hand backwards and forwards in walking; also ಬೀಜಿ ರುಫನ.

✓ಬೀಜುನಿ biḷuni (ಬೀಜ್), v. n. To swing, blow, as the wind. v. a. see ಬೀಸುನಿ.

ಬೀಟ್ biṭṭy, s. The beat of a policeman. 2. see ಬೀಟಿ. 3. see ಬೀಟ್.

✓ಬೀಟಿ biṭi, s. Blackwood. ಕರಿ— ebony, *Dalbergia latifolia*.

✓ಬೀಡ್ bidū, s. A gathering, assembly. 2. dross, alloy of iron. ಸಂತೆದ— stallage.

ಬೀಡಿ bīdi, *s.* A cigarette.

ಬೀಡಿಕೆ bīdikē, *s.* A herd of loaded cattle. 2. the pile of their burdens.

ಬೀಡು bīḍu, *see* ಬೀಡೆ. 2. *see* ಬೂಡು.

ಬೀಡೆ bīḍē, *s.* Shame, modesty. 2. agitation, nervousness, fear.

ಬೀಣೆ bīṇē, *s.* The Indian lute. 2. a harmonium.

ಬೀಣೆ bīṇē, *adj.* Tough, indissoluble, as overboiled jaggery.

ಬೀತ್ bitu, *s.* Intoxication. *adj.* Intoxicated, drunk. *intj.* O drunkard! —ಆಪಿಸ to get drunk.

ಬೀತಿ bīti, *see* ಭೀತಿ.

ಬೀದಿ bīdi, *s.* A street, gate. ನಾಗ—, *see* ನಾಗಬೀದಿ.

ಬೀನೆ bīnē, *s.* A grumbler. 2. *see* ಬೀಣೆ.

ಬೀಸಾಳ್, ಬೀಸಾಳಿ bīpāḷu, bīpāli, *s.* A fisherman.

ಬೀಪು bīpu, *s.* Casting, throwing. 2. blowing of wind. 3. waving hands. —ಬಲೆ a casting net.

ಬೀಪುನಿ bīpuni (ಬೀ), *v. a.* To cast a net. 2. to throw, sling, as a stone. 3. to throw up earth. 4. to wave the hand. 5. to wash or cleanse rice. *v. n.* To blow, as wind; *cf.* ಬೀಜುನಿ.

ಬೀಪೆ bīpe, *s.* A king, ruler; a cruel man. [lady.

ಬೀಬಿ bībi, *s.* A Mohammedan

ಬೀಮೆ bīme, *see* ಭೀಮೆ.

ಬೀಮು bīmu, *s.* A beam.

ಬೀಯ bīya, *see* ಬಿಯ.

ಬೀಯಂ, ಬೀಯಮ್ bīyam, biyam, *s.* A jar, jug.

ಬೀರ್ bīru, *s.* Beer.

ಬೀರ್‌ದರಿ bīrudari, *see* ಜೀರದರಿ.

ಬೀರ bīra, *s.* Vanity, conceit. 2. baseness, wickedness. 3. a panegyric, eulogy. 4. heroism, bravery. 5. mischievousness, trick, knavery. *adj.* Vain. 2. panegyric. 3. mischievous. —ದ ಬಿತ್ತ a mischievous person. —ದೆಪ್ಪನಿ to humble, humiliate. —ಪಟ್ಟನಿ, —ಲೆಪ್ಪನಿ to boast; to sing the panegyric of a demon. —ಘೋಷಿನಿ to lead a mischievous life; to get worse; to be troublesome.

ಬೀರಂಜುನಿ bīraṅjuni (ಬೀರಂಜೆ), *v. a.* To collect, heap up.

ಬೀರಾವುನಿ bīrāvuni, *see* ಬಿರವನಿ.

ಬೀರಿ bīri, *s.* Conflagration of a jungle or hill. —ಬೂರುನಿ a forest or hill to be on fire.

ಬೀರುನಿ, ಬೀರುನಿ bīruni, bīryuni (ಬೀರಿ), *v. a.* To scatter, disperse. 2. to brag, boast, parade.

ಬೀರೆ bīre, *see* ವೀರೆ.

ಬೀಲ bīla, *s.* A tail. —ದ ಮುಂಜೆ cubeb, or Chinese pepper, *Piper cubeba*. —ಸತ್ತುನಿ to walk behind one; *cf.* ಚಿರಿಸತ್ತುನಿ.

ಬೀಸ bīsa, *adv.* Quickly, rapidly, fast; straightly. —ಘೋಷಿನಿ to go fast.

ಬೀಸಕಲ್ಲ bīsakallu, *s.* A millstone; a hand-mill.

√ಬೀಸಣಿಗೆ, ಬೀಸಣಿಗೆ *bīsanigē, bīsanigē, s.* A fan.

ಬೀಸತ್ತಿ *bīsatti, see* ಬಿಸತ್ತಿ.

ಬೀಸನ, ಬೀಸನೆ *bīsana, bīsane, s.* Fanning. 2. net-fishing. —ಸಾರಿ a fisher. —ಪಾಡುನ to fan.

√ಬೀಸುನಿ *bīsuni (ಬೀನ್), v. a.* To fan. 2. to grind. 3. to wave, swing. 4. to cast. *v. n.* To blow, wave; *cf.* ಬೀಜುನ.

ಬುಂಜಿವುನಿ *buñjipuni (ಬುಂಜಿ), v. a.* To enjoy.

ಬುಂನು *bunnu, see* ಬೂನು.

ಬುಕೀಟ್ *bukīṭṭu, s.* A fragrant powder used as a perfumery.

ಬುಕುಟೆ, ಬುಕುಣಿ, ಬುಕುನಿ, ಬುಕ್ಕುಡಿ *bukuṭi, bukuni, bukuni, bukkudi, s.* Anything reduced to a very fine powder, as flour, *etc.*

ಬುಕ್ಕು *bukku, s.* A handful. 2. *see* ಬಿಕ್ಕ.

ಬುಕ್ಕುಡು *bukkuḍu, see* ಮುಕ್ಕುಡು.

ಬುಕ್ಕುಡೆ *bukkuḍē, see* ಮುಕ್ಕುಡೆ.

ಬುಕ್ಕುನಿ *bukkuni (ಬುಕ್ಕು), v. a.* To pulverize, powder. *v. n. see* ಬಿಕ್ಕುನಿ.

ಬುಕ್ಕೆ *bukke, An affix showing the condition, disposition or habit of a person; as, ನಜ್ಜಿ— a man subject to itch. ಬಂಗ— a man who chews or smokes hemp leaves.*

ಬುಕ್ತಿ *bukti, s.* Sacred ashes; —ದ ಕರಡಿನೆ a box containing sacred ashes.

ಬುಗು *bugu, see* ಬಕ್ಕು.

√ಬುಗುಡಿ *buguḍi, s.* A female's ornament worn in the tip of the ear. —ಫಾ a small flower plant with yellow blossoms.

ಬುಗುಬುಗು *bugubugu, see* ಬಗಬಗ.

ಬುಗುರಿ *buguri, see* ಬೋಸಿರಿ.

ಬುಗುಳುನಿ *buguḷuni (ಬುಗುಳ್), v. n.* To be grieved.

ಬುಜ *bujā, see* ಭುಜ.

ಬುಜಂಗ *bujānga, see* ಭುಜಂಗ.

ಬುಜರಿಕೆ, ಬುಜರಿಗೆ *bujarikē, bujarigē, s.* Dignity, honour.

ಬುಜು *bujū, adv.* Softly. —ಜುಂ ಬುನಿ to suck as children.

ಬುಟ್ಟಿಗೆ *buṭṭigē, adv.* In cash, ready money. 2. in a round sum.

√ಬುಟ್ಟಿ *buṭṭi, s.* A basket.

ಬುಟ್ಟಿ *buṭṭi, s.* Compulsory or unrequited labour. —ದ ಕೆಲಸ, —ದ ಬೇಲೆ task work, forced labour, perfunctory work. —ಮ ಳ್ಪುನಿ, —ಸಾಗಾವುನಿ to do task work; to do a thing perfunctorily.

ಬುಡ *budā, s.* The bottom or stump of a tree. 2. origin, cause, foundation. ಕಾಲ— beginning. ಬುಡೊಕು ನೀರ್ ದೀಪಿನಿ to ruin one (*prov.*).

ಬುಡಂದೆ *budāndē, adv.* Without intermission, incessantly; *cf.* ಬುಡುಪಿನಿ.

ಬುಡಕನೆ *budakanē, adv.* Suddenly. 2. heavily, with force; *cf.* ಬುಡ್ಡು. —ಬೂರುನಿ to fall heavily. —ಮುರ್ಕುನಿ to dive suddenly. —ಲಕ್ಕುನಿ to rise suddenly.

- ಬುಡಕ್ಕು budakka, *see* ಬುಡಕನೆ.
- ಬುಡಪತ್ತೆ budapatta, *adj.* Irregular. —ಜರ intermittent fever.
- ↓ಬುಡಲೆ budalē, *s.* ↑Ease, freedom. 2. overgrowing.
- ↓ಬುಡಾರ budāra, *s.* A temporary abode, lodging. —ಮೆಳ್ಳುನಿ to take lodgings.
- ಬುಡಿಬೇಲೆ budibēlē, *see* ಬುಡುಬೇಲೆ.
- ಬುಡು, ಬುಡುಕಟ್ಟು, budu, budukattu, *see* ಬುಡುಗಡೆ.
- ಬುಡುಂಬ budumba, *adv.* Hastily. —ಪಾಡುನಿ to throw down hastily.
- ಬುಡುಕ್ಕು budukka, *adv.* Suddenly, unexpectedly.
- ↓ಬುಡುಗಡೆ budugadē, *s.* Liberty, release, freedom. 2. intermission. —ಆಪಿನಿ to be released. —ಮೆಳ್ಳುನಿ to release.
- ಬುಡುದಾರೆ bududārē, *s.* The remarriage of a widow *or* of a divorced person. 2. a remarried wife.
- ↓ಬುಡುದಾಳಿ bududāli, *s.* A rover. 2. a libertine.
- ↓ಬುಡುಪಾವುನಿ budupāvuni, *c. v.* (of ಬುಡುಪಿನಿ) To loosen, untie. 2. to release, emancipate, deliver.
- ↓ಬುಡುಪಿನಿ budupini (ಬುಡ್), *v. a.* To put forth, from *or* away from. 2. to leave, forsake, quit, give up. 3. to let go, leave alone. 4. to shoot, discharge. 5. to remit, dispense with, deduct, leave out. 6. to dismiss, send away. 7. to cease, desist, terminate. 8.

to set to, set on, as men to work, dogs to fight, *etc.*; to appoint to a work. 9. to uncover, expose, make bare, as any part of the body. *v. n.* To become loose, dishevelled. ಕಂಠ್— to open the eyes. ಕಂಠ್ ಬಾಂ— to be in a perplexity. ಕುಬ್ಬೆ— to gallop a horse. ಕ್ರಯೊಡು— to reduce the price of a thing. ಜನ— to send a messenger. ಜೀವ— to expire. ವಾರಿ—, ಸಾರಿ— to make way, get out of the way. ಫೂ— to flower. ಬಾಂ— to gape, yawn; to confess, reveal. ಬಿಡಿ— to shoot a gun. *Added to the gerund or suspensive tense of other verbs, it expresses the completion of the action, and answers to off, away, etc.; as, ಕೊಡು— to give away. ವೆತ್ತೆ— to take away; to collect or recover fully, as a debt, etc. ಪರ್ಡು— to drink off.*

↓ಬುಡುಬುಡು budubudu, *adv.* By drops. —ಬೂರುನಿ to fall by drops.

ಬುಡುಬೇಲೆ budubēlē, *s.* A journeyman's labour, job work.

ಬುಡೆದಿ budedi, *see* ಬಿಡೆದಿ.

ಬುಡ್ಡು budka, *see* ಬುಡಕನೆ.

ಬುಡ್ಡಲೆ buddalē, *s.* A kind of fishing net.

ಬುಡ್ಡೆ budḍē, *s.* A pod, legume.

ಬುಡ್ವಿನಿ budpini, *see* ಬುಡುಪಿನಿ.

ಬುಡ್ರುನಿ budruni, *see* ಬುಡುಪಿನಿ.



✓ಬುಣ buna, s. A peg.  
 ಬುಣುಪು bunupu, s. A straight branch. —ಕೈಲೆ a handle made of such a branch.  
 ಬುಣುಪ್ಪು, ಬುಣ್ಪು bunuppu, bunpu, s. Heel-tendon. 2. see ಬುಣುಪು.  
 ಬುತ್ತ್ buttu, see ಬಿತ್ತ.  
 ಬುತ್ತಾಯಿ buttāyi, see ಬೂತಾಯಿ.  
 ಬುತ್ತಿ butti, s. Stale food. 2. food put up for a journey.  
 ಬುತ್ತುನಿ buttuni, see ಬಿತ್ತುನಿ.  
 ✓ಬುತ್ತೆ butte, s. Semen virile.  
 ಬುದಾಲೆ budalè, see ಬುದಾಲೆ.  
 ಬುದ buda, see ಬುಧ.  
 ಬುದಲಿ budali, see ಬುದಾಲೆ.  
 ಬುದಾರ budāra, see ಬುಧವಾರ.  
 ಬುದುಬುದು budubudu, s. A bubbling or gushing noise of water.  
 ✓ಬುದುಲೆ, ಬುದ್ದಲಿ, ಬುದ್ದೊಲಿ budulè, buddali, buddoli, s. A skin bottle.  
 ಬುದ್ಯಂತೆ, ಬುದ್ಯಂದೆ budyante, budyande, s. A wise, sensible, or prudent man.  
 ಬುಧ budha, s. The planet Mercury. —ವಶೆ the influence of Mercury on one's fortunes; good luck; prosperity.  
 ಬುಧವಾರ budhavāra, s. Wednesday.  
 ಬುದ್ಧಂತೆ buddhante, see ಬುದ್ಯಂತೆ.  
 ಬುದ್ಧಿ buddhi, s. Intellect, sense, understanding. 2. knowledge, wisdom. 3. advice, admonition, reprimand. intj.

Sir, your honour. —ದಾಂತಿ stupid, senseless. —ಜಿರಂಟೆ senselessness. —ವಂತಿಗೆ wisdom, prudence, sense. —ವಂತೆ a wise man. —ಹೀನೆ a stupid, senseless fellow. —ಕಲ್ಪುನಿ to learn wisdom, take counsel. —ಪಪ್ಪುನಿ to advise, admonish. —ಬರ್ಪಿನಿ to grow wise, learn prudence.  
 ಬುನಾದಿ bunādi, s. A foundation. 2. origin, cause. —ತೋಡುನಿ to dig a foundation. —ಕಟ್ಟುನಿ to build a foundation. —ಪಾಡುನಿ to lay a foundation.  
 ಬುನಿಪು bunipu, see ಬುಣುಪು.  
 ಬುನು bunu, see ಬುಣು.  
 ✓ಬುರ್, ಬುರನೆ, ಬುರು, ಬುರುಬುರು buru, buranè, buru, buruburu, see ಬುರ್.  
 ಬುರುಜೆ buruji, see ಬುರ್ಜೆ.  
 ಬುರುಜು buruju, see ಬುರ್ಜು.  
 ✓ಬುರುಡೆ burudè, s. A bottle, made of the shell of a cocoanut, gourd, etc. 2. the skull. 3. an inkstand. 4. a snuff-box. —ರಟ್ಟುವುನಿ lit. to behead; to cut off; to revenge.  
 ಬುರುಡೆ burudè, see ಬುರ್ಜೆ.  
 ಬುರುಸು burusu, s. A brush.  
 ಬುರೆಲ್ burelu, see ಬಿರೆಲ್.  
 ✓ಬುರ್, ಬುರನೆ, ಬುರು burru, burranè, burru, s. The noise of a bird's wings in flying, etc.  
 ಬುರ್ಕ್, ಬುರ್ಕು burku, burku, s. ✓Sipping noise. ✓2. the noise of breaking wind downwards.

ಬುರ್ಕಾವುನಿ burkāvuni, *see* ಪುರ್ಕಾವುನಿ.

ಬುರ್ಜಿ burji, *s.* Confusion. — ಅ  
ಪಿನಿ to be confused.

ಬುರ್ಜು, ಬುರ್ದು burju, burdu, *s.*  
A stone-dam; bastion.

ಬುರ್ತಾವುನಿ burtāvuni, *see* ಬೂರ್ತಾವುನಿ.

✓ ಬುರ್ಡೆ burdè, *s.* Mud, mire.

ಬುರ್ನಾಸ್ burnāsu, *adj.* Tasteless,  
insipid. 2. decayed, spoiled.  
3. useless, worthless. — ಅರಿ  
decayed *or* worthless rice.  
— ನರಮಾನ a worthless man.

ಬುರ್ನುಸ್ burnusu, *s.* A kind of  
leveller.

✓ ಬುರ್ಮ, ಬುರ್ಮು burma, burmu, *s.*  
A gimlet.

ಬುರ್ಸು bursu, *see* ಬುರುಸು.

ಬುಲಕ್ bulaku, *see* ಬೊಳಕ್.

ಬುಲಕುನಿ bulakuni, *see* ಬೊಲಕುನಿ.

ಬುಲರ bulara, *adj.* White, striped  
with black.

ಬುಲರೆ, ಬುಲಾರೆ bularè, bulārè, *s.*  
An ox striped white and  
black.

ಬುಲಾಕ್ bulāku, *s.* A jewel,  
worn by females between their  
nostrils.

↓ ಬುಲಾವುನಿ bulāvuni, *c. v.* (of ಬು  
ಲಾನಿ) To open wide, as the  
eyes.

↓ ಬುಲಿವುನಿ bulipuni, *see* ಬುಲ್ವಿನಿ.

↓ ಬುಲುನಿ buluni, *v. n.* To be open.

✓ ↓ ಬುಲೆ bulè, *adj.* ✓ Fermenting. ✓ 2.  
*see* ಬುಳೆ.

✓ ಬುಲೆಕಲಿ bulekali, *s.* Sour toddy.

↓ ಬುಲೆತಿ buleti, *see* ಬುಳೆತಿ.

↓ ಬುಲೆಪಿನಿ bulepini, *see* ಬುಳೆಪಿನಿ.

ಬುಲ್ಪಕ್ಕಿ, ಬುಲ್ಪುಲ್ಪಕ್ಕಿ bulpakki,  
bulbulpakki, *s.* A kind of  
bird.

↓ ಬುಲ್ಪುನಿ bulpuni, *see* ಬುಳ್ಳುನಿ.

↓ ಬುಲ್ಲಾವುನಿ bullāvuni, *c. v.* (of ಬು  
ಲ್ಲನಿ) To enlarge a sore, *etc.*  
2. to split, make a crack.

↓ ಬುಲ್ಲುನಿ bulluni (ಬುಲ್ಲ್), *v. n.* A  
sore *or* wound to enlarge.  
2. to crack, slit.

ಬುವನ buvana, *see* ಭುವನ.

↓ ಬುಸು, ಬುಸುಬುಸು, ಬುಸ್ಸು busu,  
busubusu, bussu, *s.* Gasping,  
panting. 2. hissing. } *adj.*  
Sullen. — ಸುಟ್ಟುನಿ to hiss. ಮೀ  
ನೆ ಬುಸುಬುಸು ಅಪಿನಿ the face to  
look sullen.

✓ ಬುಸ್ಸು bussu, *s.* Hissing; the  
noise of pouring water from  
a water-lift; *also* ಬುಸ್ಸು.

ಬುಳಂತೆ bulānte, *see* ಬೊಳಂತೆ.

ಬುಳಂಬು bulambu, *see* ಬೊಜ್ಜು.

↓ ಬುಳಕ್ bulāku, *s.* Brightness,  
shining.

↓ ಬುಳು bulu, *see* ಬುಳ್ಳು.

ಬುಳುನಿ buluni, *see* ಬುಳೆಪಿನಿ. 2. *see*  
ಬುಲ್ಲುನಿ.

✓ ಬುಳೆ bulè, *s.* Standing, grow-  
ing corn, a crop. — ಕಟಾವು  
reaping of a crop. — ಕಾನೆನೆ  
the present of a small quan-  
tity of new corn, *etc.*, made  
by a tenant to his landlord  
during the harvest season.  
— ಚಿಲೆ the harvest time. — ಕೊಟ್ಟು  
ಪಿನಿ to reap corn.

ಬುಳೆಜೆಲ್ bulecelu, *see* ಬೊಳ್ಜೆಲ್.

✓ಬುಳೆತಿ buleti, (*fr.* ಬುಳೆಪಿನಿ) *adj.*

Full grown, ripe; *cf.* ಬುಲೆವನಿ.

✓ಬುಳೆಪಾವನಿ, ಬುಳೆಪುಡುನಿ bulepāvu-  
ni, bulepuduni, *c. v.* (*of* ಬುಳೆ  
ಪನಿ) To make grow, rear, raise,  
as a crop, *etc.*

✓ಬುಳೆಪಿನಿ, ಬುಳೆಪುನಿ, ಬುಳೆಯುನಿ, ಬುಳೆ  
ವುನಿ bulepinī, bulepuni, buleyu-  
ni, bulevuni (ಬುಳೆ), *v. n.* To  
grow, ripen, be ripe.

ಬುಳ್ಳು bulka, *see* ಬುಳಕ್.

✓ಬುಳ್ಳಡ್, ಬುಳ್ಳಡ್ bulkaḍu, bul-  
kaḍu, *s.* ✓Crying passionately;  
bawling! 2. clearness. *adj.*  
Open, public.

✓ಬುಳ್ಳಡುನಿ bulkaḍuni (ಬುಳ್ಳಡ್), *v. n.*  
To cry, as from fear *or* being  
possessed of a demon.

✓ಬುಳ್ಳು bulpu, *s.* A cry, lamen-  
tation. 2. the noise of any  
animal *or* bird. 3. clamour.

✓ಬುಳ್ಳುನಿ bulpuni (ಬುಳ್ಳೆ), *v. n.* To  
cry aloud, shout, exclaim.

✓ಬುಳ್ಳುನಿ bulluni, *see* ಬುಲ್ಲನಿ.

ಬೂ bū, *see* ಭೂ.

ಬೂಂದು būndu, *see* ಬೂಣು.

ಬೂಕು būku, *s.* A book.

ಬೂಚಿ, ಬೂಚು būci, būcu, *s.* A  
cork, stopper.

✓ಬೂಚಿ, ಬೂಚು, ಬೂಜು būci, būcu,  
būju, *s.* Mould, mildew.

✓ಬೂಟಂಗ, ಬೂಟಕತನ būṭaṅga, bū-  
ṭakatana, *see* ಬೂಟೆ.

✓ಬೂಟಾವುನಿ būṭāvuni, *c. v.* (*of* ಬೂ  
ಟನಿ) To make pay *or* retri-  
bute, to avenge, revenge.

✓ಬೂಟೆ, ಬೂಟು būṭi, būṭu, *s.*  
Empty boast, brag. —ನಾರೆ,  
—ದಾಯೆ a boasting man. —ಪಾ  
ಕೆರುನಿ to boast, brag.

✓ಬೂಟುನಿ būṭuni (ಬೂಟೆ), *v. a.* ✓To  
repay, give in return, avenge.

✓✓2. to boast, brag.

✓ಬೂಡು būḍu, *s.* A manor-house,  
mansion, residence of a head-  
man. —ದಾಯೆ the squire of  
a manor-house.

✓ಬೂಣ ಬುಣ, *s.* ✓A wedge, peg. 2. a  
short stick driven into a jack-  
fruit to ripen it soon. —ಜೊಟ್ಟುನಿ,  
—ಹಾಕುನಿ to drive in a stick.

ಬೂಣು būṇu, *s.* The coffee berry.

ಬೂತ būta, *see* ಭೂತ.

ಬೂತಳ būtaḷa, *see* ಭೂತಳ.

ಬೂತಾಯಿ būṭāyi, *s.* Sardines,  
—ದ ಕಕ್ಕು the refuse of sardine  
fish.

✓ಬೂದಿ būdi, *s.* Ashes.

✓ಬೂದಿಂಗ, ಬೂದು būdiṅga, būdu,  
*adj.* Ash-coloured.

ಬೂನ būna, *see* ಬೂಣ. 2. *see* ಬೂಣು.

ಬೂಪಾಳಿ būpāli, *s.* A king. —ರೋ  
ಗ the kings'-evil.

ಬೂಬಿ būbi, *see* ಬೀಬಿ.

ಬೂಮಿ būmi, *see* ಭೂಮಿ.

ಬೂರಾಟ būrāṭa, *s.* Falling, crum-  
bling; delapidation.

ಬೂರಾವುನಿ būrāvuni, *c. v.* (*of* ಬೂ  
ರುನಿ) To cause to fall, to fell.  
2. to conquer.

ಬೂರಿ būri, *s.* An assemblage,  
congregation of people. —ಕೈ  
ಪು a curry intended for a

grand entertainment. —ದಕ್ಷಿಣೆ a gift of money to a large number of mendicants. —ಸಕ್ಷ majority.

ಬೂರಿಗ್ būrigy, see ಬೂರುಗ.

ಬೂರಿಗೆ būrige, s. A kind of sweetmeat.

↓ಬೂರು būru, s. A creeper, climbing shrub. ಕೆಚಿತ್ತ—the lower part of the ear. ಕೊಂಪದ, see ಬಸಲೆ. ದ್ರಾಕ್ಷೆ—vine.

↓ಬೂರುಗ būruga, s. The tree *Eriodendrum anfractuosum*; also ಕೋರದ ಮರ; cf. ಅಲ.

ಬೂರುಡುನಿ būruduni, see ಬೂಡುನಿ,

ಬೂರುತಾವುನಿ būrutāvuni, see ಬೂರಾವುನಿ.

↓ಬೂರುನಿ būruni (ಬೂರಿ), v. n. ↓To fall. 2. to be caught in a snare. 3. to be overthrown, defeated. ↓4. to die. ಅಡ್ಡ—to fall down, prostrate, salute. ಮುಂಡು—to fall on the knees. ಸಮ—to suit, agree; to consent.

ಬೂರೆಲೆ būrele, s. A weak-legged man.

ಬೂಡುನಿ būrduni (ಬೂರ್ಡ್), v. a.

To spread evenly, as grain for drying, or earth to level the ground. 2. to level, flatten.

ಬೂರ್ತಾವುನಿ būrtāvuni, see ಬೂರಾವುನಿ.

ಬೂರ್ತೆ būrtē, see ಮುತ್ತೆ,

ಬೂರ್ಪಾವುನಿ būrpāvuni, see ಬೂರಾವುನಿ.

ಬೂಲ್ಯ, ಬೂಳ್ಳೆ būlya, būlya (corrupt. of ವೀಳ್ಳೆ), Betel leaves.

2. sandal paste offered to a demon and distributed to the people assembled.

ಬೂಷಣ būshana, see ಭೂಷಣ.

ಬೂಳು būlu, see ಬೂರು.

ಬೃಹಸ್ಪತಿ brūhaspati, s. The planet Jupiter. 2. the preceptor of the gods. 3. the name of a law-giver. —ವಾರ Thursday.

ಬೆಂಗ್ beṅgy, s. Malice, hatred, envy; revenge. 2. disparagement, detraction, censure. —ಬೂಟುನಿ to revenge.

↓ಬೆಂಗ beṅga, s. The red sandalwood *Pterocarpus santalinus*. [ನಿ.

ಬೆಂಗರುಡುನಿ beṅgaruduni, see ಬೆಂಗನು

ಬೆಂಗರೆ, ಬೆಂಗ್ರೆ beṅgarè, beṅgrè, s. Bank, shore, margin. ಅಡ್ಡ—a shore resorted to by smugglers.

ಬೆಂಗಲಿ beṅgali, s. The dregs, refuse, lees. adj. Drunk, intoxicated. 2. capricious, whimsical. —ಕುಡಿಯೆ a drunkard, sot.

ಬೆಂಗಲಿ beṅgali, s. Boiled toddy.

ಬೆಂಗಿರಿ beṅgiri, see ಬಿಂಗರಿ.

ಬೆಂಗುನಿ beṅguni (ಬೆಂಗ್), v. n. To repent, be sorry. 2. to feel pity, compassion, commiseration; also ಬೆಂಗೊಣನಿ, ಬೆಂಜಿಣನಿ.

ಬೆಂಗೊಡಿತೆಡೆ beṅgoditēḍē, s. A kind of fish.

ಬೆಂಜ beñña, *see* ಬೆಂಗ.

↯ ಬೆಂಜನ, ಬೆಂಜಾನ beñjana, beñjana, s. Curds, curdled milk.

↯ ಬೆಂಡ್, ಬೆಂಡು beṇḍu, beṇḍu, s. Pith, a light and spongy plant growing in water, *Aeschynomene aspera*. 2. thinness, leanness, lightness. *adj.* Thin, light; emaciated. —ಅಪಿನ to become lean, thin, light, emaciated.

↯ ಬೆಂಡೆ beṇḍè, s. The esculent okra *Abelmoschus esculentus*. ಕಾಡ್—*Hibiscus abelmoschus*. —ಕಾಯ its fruit.

ಬೆಂಡೆಕ್ಕು beṇḍekku, s. The tree *Lagerstrœmia microcarpa*.

↯ ಬೆಂಡೊಲಿ beṇḍoli, s. The bush *Physalis indica*.

ಬೆಂಡೊಲೆ beṇḍolè, s. A hollow kind of gold ear-ornament.

↯ ಬೆಂಣೆ beṇṇè, s. Butter.

ಬೆಂತ್ರರ್ bentary, *see* ಬೆಂತ್ರ.

ಬೆಂತೆ bente, s. A class of Pariahs.

ಬೆಂತೆರ್ benteru, s. High water tide.

ಬೆಂದ್, ಬೆಂದಿರ್, ಬೆನಿರ್ bendu-ru, bendiru, benniru, s. Hot water. 2. a tepid bath. 3. a bathroom; *also* —ಕೊಟ್ಟು. —ಮೈ ಪನ to bathe in hot water.

↯ ಬೆಂನಿ, ಬೆನೆ benni, beṇṇè, s. Land under cultivation. 2. agriculture. —ಗುಡ್ಡೆಲೆ, —ದಾಯೆ a cultivator, farmer. —ಬೆನ್ನಿನಿ, —ಮ ಫ್ಪನಿ to cultivate; to rent a land for cultivation. —ಮುಗಿಯುನಿ to finish cultivation.

ಬೆಂಬಲ bembala, s. Recommendation, help, patronage.

ಬೆಂಮು, ಬೆಂಮೆರ್ bemme, bemmeru, *see* ಬೆಮೆ.

ಬೆಕ್ಕು bekkā, *see* ದಕ್ಕು.

↯ ಬೆಕ್ಕುಸ್ bekkasu, s. √ Surprise, √ wonder. | √ 2. nausea, disgust. —ಫೋಪಿನಿ to be disgusted; to be astonished.

↯ ಬೆಕ್ಕುಸುನಿ bekkasuni (ಬೆಕ್ಕುನ್), v. n. √ To wonder, be surprised.

↯ 2. to faint, be tired. 3. to feel satiated.

↯ ಬೆಗಡುನಿ begaḍuni (ಬೆಗಡ್), v. n. To be alarmed, bewildered.

ಬೆಗಡೆ begaḍè, *see* ಬೆಗಡೆ.

ಬೆಗಪು begapu, *see* ಬೆಗರ್.

↯ ಬೆಗಪುನಿ, ಬೆಗರುನಿ begapuni, begaruni (ಬೆಗ, ಬೆಗರ್), v. n. To perspire, sweat.

↯ ಬೆಗರ್ begaru, s. Perspiration, sweat. —ಫುಟ್ಟುನಿ, —ಬೀಸುನಿ, —ಸೀಂಟುನಿ to perspire.

↯ ಬೆಚ್ಚ becca, s. Heat, warmth. *adj.* Hot, warm. *adv.* Hotly, warmly. —ನೀರ್ hot water. —ಅರಪನಿ to cool. —ಕೊಪಿನಿ, —ಮ ಫ್ಪನಿ to warm, heat, make hot; to beat, flog.

↯ ಬೆಚ್ಚನ beccana, s. Warmth. 2. evening meal; *cf.* ತಂಜಾನ. —ದ ಇಲ್ಲ a warm habitation.

↯ ಬೆಚ್ಚನೆ beccanè, *adv.* Hotly, warmly.

ಬೆಚ್ಚೆಲ್ beccelu, *see* ಬಚ್ಚೆಲ್.

↯ ಬೆಜಂಟ್ bejantṭu, s. A dried cake of cow-dung, used as fuel.

- ✓ ಬೆಜಕಿರೆ, ಬೆಜಕ್ಕೆ bejakirè, bejakrè, s. Dried leaves, used as fuel.
- ✓ ಬೆಜಾರ್ bejāru, see ಬೇಜಾರ್.
- ✓ ಬೆಟ್ಟುನಿ beṭṭuni (ಬೆಟ್ಟ), v. a. To cut, circumcise.
- ಬೆಟ್ಟೆ beṭṭé, *adj.* Middling. —ನರ ಮಾನ a timid or weak man.
- ಬೆಡಂಗ್, ಬೆಡಗ್ bedāṅṅu, bedāḡu, s. Surprise, wonder. 2. ✓ see ಕೇಲೆ.
- ಬೆಡಗುನಿ bedāḡuni (ಬೆಡಗ್) v. n. To wonder, be surprised. 2. to behave.
- ✓ ಬೆಡಗೆ beḡage, s. A charming man.
- ✓ ಬೆಡಿ beḡi, s. A gun. —ಉಷ್ಣ saltpetre. —ಮರ್ಡ್ಡ್ಡ್ಡ್ gunpowder. —ಅಡಕುನಿ, —ಹಕ್ಕುನಿ, —ಬುದ್ಧಿನಿ, —ಹಾಕುನಿ to fire a gun.
- ✓ ಬೆಡೆಬೆಡೆ beḡebēḡe, s. The sound of a broken vessel.
- ಬೆಣ್ಣೆ beṇṇè, see ಬೆಂನಿ.
- ಬೆತ್ತ್ತೆ beṭṭu, *conj.* However, but. 2. afterwards. —ಹಾನೆ what then? what news?
- ✓ ಬೆತ್ತೆ betta, s. A rattan, stick, cane. —ಹ ಪಟ್ಟೆ a rattan basket.
- ✓ ಬೆತ್ತುನಿ, ಬೆತ್ತೊಣುನಿ beṭṭuni, beṭṭoṇuni, see ಬೆತ್ತುನಿ.
- ಬೆದ್‌ಪು, ಬೆದುಪು beduṅṅu, bedupu, s. Erysipelas, an inflammatory eruption.
- ✓ ಬೆದರ್ beduru, s. A bamboo. —ಸೊಪ್ಪು a kind of grass.
- ಬೆದಂಕೆ bedāṅke, see ಪೆವಂಕೆ.
- ✓ ಬೆದರ್, ಬೆದರಿಕೆ bedaru, bedarikè, s. A start, fright, fear, alarm.
- ✓ ಬೆದರುನಿ bedaruni (ಬೆದರ್), v. n. To be alarmed.
- ✓ ಬೆದಿಯುನಿ bediyuni (ಬೆದ್), v. n. To be surprised.
- ✓ ಬೆದೆ beḡe, s. Surprise, astonishment, miracle. —ಒಂಕೆ fear. —ಅಪಿನಿ, —ಕಟ್ಟುನಿ, —ಪತ್ತುನಿ to be surprised, astonished.
- ಬೆನಕೆ benake, s. Gaṅeṣa. 2. the name of a man; also ಬೆನಕಯ್ಯೆ.
- ಬೆನ್ನಿ beṇni, see ಬೆಂನಿ.
- ✓ ಬೆನ್ನಿನಿ beṇpini (ಬೆನ್), v. a. To labour, work. 2. to cultivate. ಬೆಂದ್ ತಿನ್ನಿನಿ to support one's self by labour.
- ✓ ಬೆಪ್ಪು beppu, s. Moderate heat, lukewarmness. 2. feverishness. *adj.* Lukewarm. 2. feverish. —ಕೊರ್ಪಿನಿ, —ಮೆಪ್ಪುನಿ to heaten.
- ✓ ಬೆಪ್ಪುನಿ beppuni (ಬೆ), v. a. To stab.
- ಬೆಪ್ಪೆ beppe, see ಬಪ್ಪೆ.
- ಬೆಬ್ಬೆ bebbè, s. Inarticulateness, speaking in broken, indistinct accents.
- ✓ ಬೆಮರ್ beṃaru, see ಬೆಗರ್.
- ✓ ಬೆಯಿಪಿನಿ beyipini, see ಬೇಪಿನಿ.
- ✓ ಬೆಯಿಪೆಲ್ beyipelu, s. Boiling. *adj.* Boiled.
- ✓ ಬೆರಂಕೆ beṙāṅka, s. Cleft, chink.
- ✓ ಬೆರಂಕಂಣ್, ಬೆರಂಕಂಣಿ, ಬೆರಕಂಣಿ, ಬೆರಕಣ್ beṙāṅkaṇṇu, beṙāṅkaṇṇi, beṙakaṇṇi, beṙakaṇṇu, s. Cracks on the sole of a foot.
- ✓ ಬೆರಂಕಲ್ಲ್ beṙāṅkalu, s. The backbone.

✓ಬೆರಂಗಡೆ berangadè, *adv.* Late, afterwards.

✓ಬೆರಂಗಯಿ berangayi, *adv.* Finally. ಬೆರಂಟ್, ಬೆರಂತ್ berantu, berantu, *see* ಬೆರಂಟ್, ಭ್ರಮೆ. 2. *see* ಭ್ರಾಂತ್. ಬೆರಕ beraka, *see* ಬೆರಕ್.

✓ಬೆರಕೆ berakè, *s.* A mixture, compound. —ಮೆಚ್ಚುನಿ to mix.

✓ಬೆರಗ್ beragu, *s.* Wonder, amazement. —ಅಪಿನಿ to be amazed.

✓ಬೆರಗುನಿ beraguni (ಬೆರಗ್), *v. n.* To be amazed, astonished.

ಬೆರಣಿ berane, *s.* A Brahman.

ಬೆರಮೆ beramè, *see* ಬೆರಮೆ, ಭ್ರಮೆ.

✓ಬೆರವುನಿ beravuni, *v. n.* To be mixed, mingled.

✓ಬೆರಸ್ berasy, *s.* An admixture.

✓ಬೆರಸುನಿ berasuni (ಬೆರಸ್), *v. a.* To mix, mingle.

✓ಬೆರಿ beri, *s.* The back. —ಮೆಟ್ಟಿಲ್ the lap, a pouch formed on the back by the folds of a garment. —ನೀರ್ very loose bowels. —ಮುಳ್ಳು the backbone. —ಮೊಡಂಕೆಲ್ hump-backed. —ಸಹಾಯ, *see* ಬೆರಿಸಾಯ. —ಪತ್ತುನಿ to follow, pursue. —ವಾಡುನಿ to turn back; to flee, run away; to backslide. —ಬೇ, —ಯೇ closely, at the heels, just behind. —ಯೆ ಬರ್ಪಿನಿ to follow closely.

✓ಬೆರಿಂಕಲ್ಲ್ berinkallu, *s.* The backbone.

ಬೆರಿಸಾಯ berisāya, *s.* Support, aid, patronage, strength.

✓ಬೆರು beru, *s.* A marten.

ಬೆರೆಸುನಿ beresuni, *see* ಬೆರಸುನಿ.

✓ಬೆರೆಳ್ berelu, *see* ಬೆರೆಲ್.

ಬೆರ್ಕೆ berkè, *see* ಬೆರಕೆ. 2. *see* ಬೇರ್. ತಾರೆದ— roots of a cocoanut tree.

ಬೆರ್ತಡಿ, ಬೆರ್ತಳಿ, ಬೆರ್ತಾಳಿ bertadi, bertali, bertāli, *adv.* Closely behind.

ಬೆರ್ಪುನಿ berpuni, *see* ಬೆಪ್ಪುನಿ.

✓ಬೆರ್ಪುರಿ berpuri, *s.* A borer.

ಬೆರ್ಮರ bermara, *s.* The fulcrum of a country water-lift.

ಬೆರ್ಮಸ್ಥಾನ bermasthāna, *see* ಬ್ರಹ್ಮಸ್ಥಾನ.

ಬೆರ್ಮೆ bermè, *see* ಭ್ರಮೆ. ನಿನ— by thee (I swear). —ಅಪಿನಿ, —ಪತ್ತುನಿ to be amazed, astonished; to feel giddy.

ಬೆರ್ಮೆ, ಬೆರ್ಮೆರ್ berme, bermeru, *see* ಬ್ರಹ್ಮರೆ. ಬೆರ್ಮೆರೆಗುಡಿ the demon's shrine. ಬೆರ್ಮಸ್ಥಾನ a place haunted by or sacred to it.

ಬೆರ್ಮೆತಿ bermeti, *s.* Trouble, annoyance, pain. ರಾಮ— what a wonder!

ಬೆರ್ಮೆಲು, ಬೆರ್ಮೆಳು bersolu, bersolu, *s.* A beam resting on the king-post.

✓ಬೆಲೆ belè, *see* ಬೆಲೆ.

✓ಬೆಲ್ಲಡೆ belcade, *s.* A devil-dancer; one possessed with Kāli.

✓ಬೆಲ್ಲ bella, *s.* Jaggory. ಅಚ್ಚೆ— jaggory in tablets, sugarcane-jaggory. ಪಾಲೆ— palmyra jaggory. —ದ ರವೆ, —ದ ರಾವೆ syrup or boiled juice of sugarcane, treacle.

ಬೆಲ್ಲಪತ್ರೆ bellapatrè, *see* ಬೆಲ್ಲಪತ್ರೆ.

- ಬೆಲ್ಲಮುಳ್ಳು bellamullu, *s.* A kind of tree.
- ಬೆಲ್ಲೊಳ್ಳಿ bellolli, *s.* A tender leaf of a palmyra. 2. *see* ಬೊಳ್ಳುಳ್ಳು.
- ಬೆವರ್ತಿ bevarsi, *see* ಬೇವಾರಿತಿ.
- ಬೆಸರ್ besary, *see* ಬೇಸರ್.
- ಬೆಸರ್ಪು, ಬೆಸ್ರಪು, ಬೆಸ್ರುಪು besarpu, besrapu, besrupu, *see* ಬೆದ್ರಪು.
- ↓ ಬೆಸಿಗೆ besigē, *s.* Soldering gold or other metal. —ದ ನಗ a soldered ornament. —ಪಾಡುನ to solder.
- ಬೆಸಿಯುನಿ, ಬೆಸೆಯುನಿ besiyuni, beseyuni (ಬೆಸಿ), *v. n.* To get hot. 2. *fig.* to be angry or haughty.
- ಬೆಸುನಿ bessuni, *see* ಬೆಪ್ಪುನಿ.
- ಬೆಳಕಾರ belakāra, *s.* Borax.
- ✓ ಬೆಳಗ್ belagu, *s.* Brightness, splendour.
- ✓ ಬೆಳಗಾವುನಿ belagāvuni, *c. v.* (of ಬೆಳಗುನಿ) To make shine; to polish.
- ✓ ಬೆಳಗುನಿ belaguni (ಬೆಳಗಿ), *v. n.* To shine, glitter.
- ಬೇ ಬೇ, *pref.* Without, dis—. —ಅ ಬುರು, —ಯಬುರು disrespect, dishonour, etc.
- ✓ ಬೇಂಕೆ bēnkē, *s.* Heat, sultriness. —ಆವಿನ to become sultry.
- ಬೇಂಗರೆ bēngarē, *see* ಬೆಂಗರೆ.
- ↓ ಬೇಂಜಿ bēñña, *s.* The tree *Pterocarpus tantalinus*.
- ಬೇಂಜಿ bēñci, *s.* A bench.
- ✓ ಬೇಂಟಿ bēñṭē, *see* ಬೋಂಟಿ.
- ಬೇಂತರ್ bēntary, *s.* Change of smell or taste. *adj.* Unsa-

- voury. —ಮೂರಿ a bad smell, offensive smell of the body.
- ಬೇಕಿಲ್, ಬೇಕಿಲೆ, ಬೇಚಿಲ್ bēkily, bēkile, bēçily, *s.* The upper part of a roof. —ಅಟ್ಟ the loft of a bath-room, used as a granary. —ಕೊಟ್ಟು a bath-room with such a granary. —ಬಿತ್ತ seed stored in such a granary.
- ಬೇಖೂಬ್ bēkhūby, *adj.* Stupid, senseless. ಬೇಖೂಬೆ a stupid man.
- ಬೇಗ bēga, *adv.* Speedily, quickly, soon. *s. see* ವೇಗ.
- ಬೇಗಡೆ bēgaḍē, *s.* Tinsel, brass leaf or foil.
- ಬೇಗಾರಿ bēgāri, *s.* Compulsory labour.
- ಬೇಚ್, ಬೇಚು bēçy, bēçu, *see* ಬೇಸಿ.
- ಬೇಚಿಲ್ bēçily, *s.* A kind of pumpkin.
- ಬೇಜಾ bējā, *adj.* Improper, inconsistent, unsuitable, bad. —ಕೆಲಸ an improper act.
- ✓ ಬೇಜಾರ್ bējāry, *s.* Weariness, fatigue. 2. disgust, offence, vexation, annoyance.
- ಬೇಜ್ಜಿ bējñi, *see* ಬೆಂಕ.
- ✓ ಬೇಟೆ bēṭi, *see* ಬೇಟಿ. ↓2. *see* ಬೋಂಟಿ.
- ✓ ಬೇಡವೆ bēḍave, *s.* A Fowler. 2. a poor man, beggar.
- ಬೇಡಿ bēḍi, *s.* Fetters, chains, hand-cuffs. —ಪಾಡುನ to fetter.
- ✓ ಬೇಡುನಿ bēḍuni (ಬೇಡ), *v. a.* To beg, ask, beseech, entreat.
- ಬೇಡೆ bēḍē, *s.* The keystone of an arch. 2. abounding in thorns.



ಮುಕ್ಕುಡ— full of thorns. —ಪಾ  
ತುನ to fix the keystone; to  
finish a work.

ಬೇತಲ್, ಬೇತಾಳ್ bētaḷu, bētāḷu,  
adj. Naked. s. Nakedness.

ಬೇತಾಳಿ bētāḷe, s. A demon sup-  
posed to haunt dead bodies  
and cemeteries.

✓ಬೇತೆ bētē, adj. Separate, differ-  
ent, distinct, other. —ಆಪಿಸಿ  
to become separated. —ಮ  
ಛ್ವನಿ to separate; to change.

✓ಬೇದ್ bēdu, s. Secret information.  
—ಗಾರಿ, —ದಾಯಿ a spy. —ಕೊರ್ಪಿನಿ  
to give secret information.  
—ಸೆಪ್ಪನಿ to spy, pry. —ಪಿನ್ನಿನಿ to  
know a secret.

ಬೇದ್, ಬೇದ bēdu, bēda, see ಭೇದ.

ಬೇದಬು, ಬೇದಾಬ್ bēdabu, bēdābu,  
s. Disrespect, incivility, in-  
sult. —ಮುಳ್ತೆದ್ ಪಾತೆರುನಿ to speak  
rudely, or insultingly.

ಬೇದಾನ bēdāna, s. A kind of  
medicinal seed.

ಬೇದಿ bēdi, see ಭೇದ.

ಬೇದಿಗೆ bēdigē, see ವೈದಕೆ.

ಬೇದುನಿ, ಬೇದ್ಯುನಿ bēduni, bēdyuni  
(ಬೇದ್), v. a. To leaven dough  
with toddy. 2. to listen, give  
ear. ಮರ್ದ್— to apply a medi-  
cine.

ಬೇದೊಳಿಗೆ bēdoligē, s. Cultivated  
land, fertile land.

ಬೇದೆ bēde, see ಬೆದೆ.

ಬೇನೆ bēnē, s. Ache, pain. ತಕಿ—  
headache. ಕರುಮುಟ್ಟು— severe  
pain. ಬಂಜಿ— the colic. —ಬ  
ರ್ಪಿನಿ to have labour pains.

ಬೇವಾರ bēpāra, see ಬ್ಯಾರ, ವ್ಯಾಪಾರ.

✓ಬೇಪಾವುನಿ bēpāvuni, c. v. (of ಬೇ  
ಪಿನಿ, ಬೇಪುನಿ) ✓To boil, seethe,  
✓cook. ✓2. to cause to thatch,  
get thatched, as a roof.

✓ಬೇಪಿನಿ bēpini (ಬೇ), v. a. & n. To  
boil; to be boiled, seethed,  
cooked.

✓ಬೇಪು bēpu, s. ✓Lurking, spying.  
2. a kind of angling.

✓ಬೇಪುನಿ bēpuni (ಬೇ), v. a. To lurk,  
watch, spy; to betray.

✓ಬೇಪುನಿ bēpuni (ಬೇ), v. a. To  
thatch the roof of a house,  
etc.

ಬೇಬಂದ್ bēbandu, adj. Unsettled,  
without order. 2. negligent,  
careless.

ಬೇಯಬುರು bēyaburu, s. Disres-  
pect, dishonor, insult.

✓ಬೇಯಿಪಿನಿ bēyipini, see ಬೇಪಿನಿ.

✓ಬೇಯುನಿ bēyuni (ಬೇ), v. n. To  
boil, seethe, be cooked, baked.

✓ಬೇರ್ bēru, s. A root. 2. origin,  
cause. ತಾಯಿ— a root-stalk.  
ತೈ— a kind of citron, used in  
medicine. —ಊರುನಿ, ಬೇರುರುನಿ to  
take root, be fixed. —ಕೊರ್ಪಿನಿ  
to aid, help; to incite, insti-  
gate.

ಬೇರ bēra, see ಬ್ಯಾರ.

ಬೇರಾವುನಿ bērāvuni, c. v. (of ಬೇರು  
ನಿ) To lift up the hand for  
striking. 2. to beck, make a  
sign with the hand. 3. to  
row a boat.

ಬೇರಿ bēri, see ಭೇರಿ.

ಬೇರುನಿ bēruni (ಬೇರಿ), *v. n.* To be waved, lifted up, as the hand.  
*v. a.* To lift up, as the hand.  
ತುಡರ್, ಏನೆ— to trim a light.  
ಮಂಣ್— to throw or pile up earth. ದಂಡ್, ಪೋಡ್— to row a boat.

ಬೇರೆಗೆಟ್ಟಿ bēreṅgeṭṭi, *s.* A large kind of lobster.

ಬೇರೆಜಿ, ಬೇರೋಜಿ bēreji, bērōji, *s.* Land-revenue. 2. amount of assessment.

ಬೇರೆದಮರ bēredamara, *s.* The croton tree. *Croton tiglium.*

ಬೇರ್ಪುರಿ bērpuri, *see* ಬರ್ಪುರಿ.

ಬೇಲಾಯುಧ bēlāyudha, *s.* A lance, pike.

✓ಬೇಲಿ bēli, *s.* A hedge, fence.  
—ದ ತಾಣ a post or pole of a hedge.

✓ಬೇಲೆ bēlē, *s.* Work, labour; *cf.* ಬೇಳೆ. —ದಾಯೆ a workman. —ಬೆನ್ನಿ to work.

ಬೇವಾರಿಶಿ bēvāriśi, *adj.* Unclaimed, without a claimant. —ಮಾಲ್ unclaimed property.

✓ಬೇವು bēvu, *s.* ✓The Neem or margosa tree; *also* ಕೈಬೇವು. 2: *see* ಸೋವು.

ಬೇವುನಿ bēvuni, *see* ಬೇಯುನಿ.

ಬೇವೂರು bēvūru, *s.* A foreign country.

ಬೇಶ್ bēśu, *s.* ಬೇಸ್.

✓ಬೇಶ bēśa, *s.* The second Tuḷu month. —ದ ಎನಿ the first rain. ಅರೆ— hot weather.

ಬೇಶಾಲ bēśāla, *s.* The hot season.

ಬೇಶ್ಯ, ಬೇಷ bēśya, bēsha, *see* ಬೇಶ.

ಬೇಸ್ bēsu, *adj.* Good, proper, well; excellent, agreeable.

ಬೇಸಪ್ಪು bēsappu, *see* ಬೇಸೊಪ್ಪು.

✓ಬೇಸರ್ bēsaru, *s.* Fatigue, weariness, vexation, disgust. *adj.*

✓Fatigued, weary. ಅಪಿನಿ to get tired, be weary. —ದಿಪ್ಪುನಿ to rest.

ಬೇಸಾಯ bēsāya, *s.* Cultivation, agriculture, farming; *bet.* ವ್ಯವಸಾಯ.

ಬೇಸಿ bēsi, *see* ಬೇಸ್.

✓ಬೇಸಿಗೆ, ಬೇಸ್ಯ bēsige, bēśya, *see* ಬೇಶ.

ಬೇಸುರ್ಪು bēsuru, *see* ಬೆಡಪು.

ಬೇಸೊಪ್ಪು bēsoppu, *s.* The curry leaf *Bergera kænigii*; *cf.* ಬೇವು.

✓ಬೇಳೆ bēlē, *s.* ✓Split pulse. 2. one-eighth of a rupee. 3. a liquid measure of about six seers.

✓ಬೈ bei, *s.* Straw. —ತಮುಟ್ಟಿ a stack. 2. *see* ಬಾಯಿ. —ದರ್ಪುನಿ to thrash.

ಬೈಂಕು beinku, *adj.* Dull.

ಬೈಂಬಿಗೆ, ಬೈಂಬು beimbigē, beimbu, *s.* A reindear; a boar. 2. *see* ಜೈಮುಗ.

✓ಬೈಕ್ beiku, *s.* ✓Delay, stay. *adj.* Soft, delicate. *adv.* (*abbrev.* of ಬಯ್ಯಿನ್) In the evening.

ಬೈಕಡ್ಡಿ beikaddi, *s.* A female demion so called.

ಬೈಕತ್ತೆ beikattē, *s.* A sickle.

ಬೈಕಲ್ಲ beikallu (ಬಾಯಿವಕಲ್ಲ), *s.* The stone or stones at the mouth of a well.

ಬೈಕೆ beikè, *see* ಬಯಕೆ.

ಬೈಕೆರ beikeru, *s.* A Malabar physician.

ಬೈಟ್ beitu, *s.* Stay, sitting.  
—ಮಕ್ಕನಿ to cause to sit.

ಬೈತಡ್ beitadu, *s.* A flail, thrashing stick.

ಬೈತಬಾರ್ beitabāru, *s.* An inferior kind of paddy, obtained by beating straw.

ಬೈತರಿ beitari, *s.* A very inferior kind of rice.

ಬೈತಲೆ beitalè, *s.* Vortex, top, summit.

ಬೈದಂಡೆ beidandè, *s.* A beam put across the mouth of a well to stand upon when drawing water.

ಬೈದುರ್ಲಿ beidurli, *see* ಚೈದುರ್ಲಿ.

ಬೈದೆ beide, *s.* A toddy-drawer; *fem.* ಚೈದೈದಿ.

ಬೈದೆರ್ಲು, ಬೈದೆರ್ಲು beiderlu, beiderlu, *s.* The demons Kōṭi and Čennaya, said to have been the sons of a Billavar father by a Brahman wife.

ಬೈದೈ beidya, *see* ಪೈದೈ.

✓ ಬೈನ, ಬೈನಿ beina, beini, *s.* The bastard sago palm, *Caryota urens.*

ಬೈನಾಳಿ beināli, *s.* A demon so called.

ಬೈಪ beipa, *s.* Obliquity, slope.  
*adj.* Oblique, sloping.

ಬೈಪಣೆ beipanè, *s.* A manger.

✓ ಬೈಪಿನಿ, ಬೈಪುನಿ beipini, beipuni (ಚೈ), *v. a.* ✓ To chip or pare ob-

liquely. | 2. to cut, reap. 3. *see* ಚೈಪಿನಿ. 4. *see* ಚೈಯುನಿ.

ಬೈಮುಗ, ಬೈಮುಗೆ beimuga, beimugè, *s.* Shyness; shying.

ಬೈಮುಗ beimruga, *s.* A lair.

✓ ಬೈಯ, ಬೈಯ್ಯ beiya, beiyya, *s.* Evening. —ನ, —ದನ in the evening. —ಮಲ್ಲನೆ the four-o'clock flower, *Mirabilis jalappa.*

✓ ಬೈಯುನಿ beiyuni (ಚೈ), *v. n.* To perch, roost.

ಬೈಯಲಿ beiyeli, *s.* Riding. 2. skipping, romping, as boys.

ಬೈರಂಗ beiraṅga, *see* ಬಹಿರಂಗ.

ಬೈರಯೆ, ಬೈರವು, ಬೈರಿಗೆ beirayè, beiravu, beirigè, *s.* An instrument for boring; *cf.* ಬುರ್ಲು.

ಬೈರವೆ beirave, *see* ಚೈರವೆ.

ಬೈರಾಗಿ beirāgi, *s.* An ascetic, mendicant.

ಬೈರಾಸ್ beirāsu, *s.* An upper or over cloth, a bath-towel.

ಬೈರಿ beiri, *s.* A kind of kite.

ಬೈರೆ beire, *s.* A man belonging to a class of Pariahs.

✓ ಬೈಲ್ beilu, *s.* A fertile kind of rice-field, situated in a low land which can be easily irrigated. ✓ *adj.* Public. —ಆಪಿನಿ to become public.

ಬೈಲಕರೆ, ಬೈಲರೆ, ಬೈಲಾರ್, ಬೈಲಾರೆ beilakarè, beilarè, beilāru, beilāre, *s.* A low land near the seashore.

ಬೈಲ್ಮಣ beilmaṇa, *see* ಬಲ್ಮಣ.

↓ಬೊಂಕ boṅka, *adj.* Big, large.  
—ಅಪ್ಪ a large swelling; *also*  
ಸೋಂಕು ತಿಪ್ಪಿ. —ತಿಪ್ಪಿ a large  
cocoanut shell.

ಬೊಂಕಲಿಯುನಿ boṅkaliyuni, *see*  
ಬೊಂಕೆಲುನಿ.

↓ಬೊಂಕು boṅku, *adj.* Hollow, void,  
empty.

↓ಬೊಂಕುನಿ boṅkuni (ಬೊಂಕ್), *v. a.*  
To deny.

↓ಬೊಂಕೆಲುನಿ boṅkeluni (ಬೊಂಕೆಲ್),  
*v. n.* To swell.

↓ಬೊಂಗ್, ಬೊಂಗು boṅgu, boṅgu, *s.*  
The inner part of the tender  
shoot of a cocoanut. 2. a  
distended navel. 3. a protu-  
berance on any part of the  
body. 4. a large flower-  
bud.

ಬೊಂಗುಡೆ boṅguḍe, *see* ಬಂಗುಡೆ.

↓ಬೊಂಗುನಿ boṅguni (ಬೊಂಗ್), *v. n.*  
To be distended, protuberate;  
*also* ಬೊಂಗುಮುಘೋಪಿನಿ.

ಬೊಂಡ boṅḍa, *s.* A tender cocoa-  
nut. ಸೆಂದಾಳಿ— a red kind of  
the same.

ಬೊಂಡಲ boṅḍala, *see* ಬೊಂಡೆಲಿ.

ಬೊಂಡಿ boṅḍi, *see* ಬೊಂಡಿ.

ಬೊಂಡು boṅḍu, *s.* Marrow. 2.  
the brain. 3. pith. —ಅಲಂಕುನಿ  
to be stunned. —ಆಪಿನಿ to be  
emaciated, decayed, become  
thin.

↓ಬೊಂಡೆಲಿ boṅḍoli, *s.* *Physalis*  
*Indica.*

ಬೊಂಡೆಲು boṅḍolu, *s.* A kind of  
medicinal plant.

↓ಬೊಂಣೆಯಿ boṅṇeyi, (*corrup. of*  
ಬೊಣ್ಯನೆಯಿ) Butter.

ಬೊಂಣ್ಯ boṅṇya, *s.* Ashes.

ಬೊಂತೆಲ್ bontelu, *s.* The seventh  
Tulu month; the sign *Libra.*

ಬೊಂದ್, ಬೊಂದು bondu, bondu, *s.*  
Weakness.

↓ಬೊಂದ, ಬೊಂದ್ಯ bonda, bondya, *s.* A  
tender branch of a palmyra.

ಬೊಂದೆ, ಬೊಂದೆನ bondè, bondena,  
*s.* A kind of sardine.

ಬೊಂಪಿರಿ bompiri, *see* ಬೊಂಬುರಿ.  
*adj.* White.

ಬೊಂಬದೊಟ್ಟಿ bombadottè, (*corrup.*  
*of* ಬೊಂಡದ ವಟ್ಟಿ) *s.* A tender  
cocoanut which has been  
emptied of its contents. —ರಟ್ಟಾ  
ವನಿ to throw it out; to  
smash, as one's head, *abus.*

ಬೊಂಬಾಯಿ bombāyi, *s.* Bombay.

ಬೊಂಬು bombu, *s.* A large cocoa-  
nut shell. 2. *see* ಬೊಂಬು.

ಬೊಂಬುರಿ bomburi, *s.* A small  
kind of oyster.

ಬೊಂಬುಲಿ bombuli, *s.* A kind of  
fish, called "Bombay-duck."

ಬೊಂಬುಳಿ bombuḷi, *s.* A mob.

↓ಬೊಂಬೆ bombè, *s.* A puppet, doll.  
2. an image, idol. 3. a silver  
coin. —ಆಟ a puppet show.

ಬೊಂಮನ bommana, *see* ಬಂಮನ.

ಬೊಂಮರತಾಯೆ bommarutāye, *s.*  
A demon so called.

ಬೊಂಮಿ bommi, *s.* A stupid  
woman.

ಬೊಂಮು bommu, *see* ಬೊಂಬು.

ಬೊಂಮೆ bomme, *s.* A simpleton.

ಬೊಂಬಟ್, ಬೊಂಬು bormbaṭṭu, bormbu, *see* ಬೊಂಬಟ್ಟು.

ಬೊಕ್ಕೆ bokka, *conj.* And, but. *adj.* Subsequent. *adv.* Afterwards, then, even. —ಲಾ again, again and again. —ದ ಅಲೋಚನೆ an after thought.

ಬೊಕ್ಕಣ bokkaṇa, *s.* A bag, pocket.

ಬೊಕ್ಕಸ bokkasa, *s.* A large bag. 2. a kind of portmanteau. 3. treasure, treasury.

ಬೊಕ್ಕಿ, ಬೊಕ್ಕೆ bokki, bokkè, *s.* An itch, pustule, pimple.

ಬೊಕ್ಕಲೆ bokkele, *s.* A provoker.

ಬೊಕ್ಕೊಂಜಿ bokkoṅgi, *pron., adj.* Another.

ಬೊಕ್ಕೊರಿ bokkori, *pron., adj.* Another.

ಬೊಗರಿ bogari, *s.* A spinning top. 2. *see* ಬೊಗೊರಿ. *adj.* *see* ಬೋಗರೆ.

ಬೊಗಲಾಟೆ bogalāṭa, *see* ಬಗಲಾಟೆ.

ಬೊಗಾರಿ bogāri, *s.* A copper-smith.

ಬೊಗೊರಿ bogori, *s.* The jujube tree, *Ziziphus zuzuba*.

ಬೊಗೊರಿವಿನ್ ಬೊಗೊರಿವಿನ್ bogorimīṇu, *s.* A kind of fish.

ಬೊಗ್ಗಿ boggi, *s.* A bitch.

ಬೊಗ್ಗುಲಿ, ಬೊಗ್ಗುಳಿ, ಬೊಗ್ಗುಳ್ಳಿ bog-guli, bogguḷi, boggulli, *s.* The Indian squill, *Scilla Indica*.

ಬೊಗ್ರೆ bogre, *s.* A dog.

ಬೊಜ್ಜು bojja, *s.* A funeral ceremony or feast, funeral obsequies.

ಬೊಟ್ಟೆ boṭṭa, *s.* A spot, mark. 2. a drop. —ಪಾಡುನಿ to put a mark on the forehead.

ಬೊಟ್ಟಾನೆ boṭṭāna, *adv.* Excessively, exceedingly. —ಬೊಡಿಯುನಿ, —ಬೊಡಿಪೋಪಿನಿ to be very much exhausted.

ಬೊಟ್ಟಾವುನಿ boṭṭāvuni, *c. v.* (of ಬೊಟ್ಟುನಿ) To make beat, as a drum. 2. to cause to hammer, as metal. 3. to cause to knock, as a door.

ಬೊಟ್ಟಿಕಂಡೆ boṭṭikaṇḍa, *see* ಬೊಟ್ಟುಕಂಡೆ.

ಬೊಟ್ಟು boṭṭu, *s.* *see* ಬೊಟ್ಟು. *adj.* High, lofty. 2. dry, as land. —ಕಂಡೆ a high land, dry field. ಕರೆನೀರ್— such a rice-field irrigated by a reservoir situated on a hill. ಬಾಣ— a rice-field depending solely on rain water for its irrigation.

ಬೊಟ್ಟುನಿ boṭṭuni (ಬೊಟ್ಟೆ), *v. a.* To beat, as a drum. 2. to hammer, as metal. 3. to knock, as a door.

ಬೊಟ್ಟಲೆ boṭṭele, *s.* A drummer. ಬೊಡೆ boḍa, *see* ಬಡೆ.

ಬೊಡಿ boḍi, *s.* Satiety, surfeit, loathing, disgust. 2. backwardness. 3. exhaustion, tiredness, fatigue.

ಬೊಡಿಸಾವುನಿ boḍipāvuni, *c. v.* (of ಬೊಡಿಯುನಿ) To satiate, cloy, surfeit. 2. to exhaust, tire.

ಬೊಡಿಯುನಿ boḍiyuni (ಬೊಡಿ), *v. n.* To be satiated, cloyed, surfeited. 2. to be tired, done up.

- ಬೊಡು bodu, *see* ಬಡು.
- ✓ಬೊಡೆದಿ bodedi, *s.* A wife.
- ✓ಬೊಡ್ಡಿ bodji, *d. v.* (*neg. of* ಬೋಡು).  
Must not, should not, do not.
- ✓ಬೊಡ್ಡಿ bodde, *s.* ✓A stout man.  
2. a simpleton.
- ಬೊಣ್ಣು bonya, *see* ಬೋಣ್ಣು.
- ಬೊದುಂಬಟ್ಟು bodumbattu, *adj.*  
Stout, corpulent, unwieldy.
- ಬೊದುಂಬೆ bodumbe, *s.* A corpulent man.
- ✓ಬೊದುಲುನಿ, ಬೊದೊಲುನಿ boduluni, bodoluni (ಬೊಡುಲ್, ಬೊಡೊಲ್), *v. n.*  
To soak, steep.
- ಬೊನು bonu, *s.* Encompassing, enclosure. —ಗು ಪಾಡುನಿ to encompass.
- ಬೊಪ್ಪರ್ bopparu, *see* ಬಪ್ಪರ್.
- ಬೊಪ್ಪು, ಬೊಪ್ಪೆ boppu, boppè, *see* ಬಪ್ಪು, ಬಪ್ಪೆ.
- ಬೊಪ್ಪೊಣಿ bopponi, *s.* A small kind of crab.
- ಬೊಬ್ಬಾಟ, bobbāṭa, *s.* A loud noise of quarrelling, weeping, or lamentation; a shout.
- ✓ಬೊಬ್ಬುಳಿ bobbuli, *s.* A bubble.
- ಬೊಬ್ಬುರ್ಸಿ bobbursi, *s.* A cook.
- ✓ಬೊಬ್ಬೆ bobbè, *s.* Crying, weeping; *cf.* ಬೊಬ್ಬಾಟ. —ಪಾಡುನಿ to cry out.
- ಬೊಮ್ಮನ bommana, *see* ಬಮನ.
- ✓ಬೊರಂಬು borambu, *s.* A small kind of mat.
- ✓ಬೊರಿಪಿನಿ boripini (ಬೊರಿ), *v. a.* To milk.
- ✓ಬೊರಿಯುನಿ boriyuni (ಬೊರಿ), *v. n.*

- ✓To yield milk. \ *v. a.* To pillage, plunder, rob.
- ಬೊರು boru, *s.* Brag, boast. —ತಾಯಿ a braggart.
- ಬೊರುಕಲ್ಲ, ಬೊರ್ಕಲ್ಲ borukally, borkally, *see* ಬೊಕ್ಕಲ್ಲ.
- ಬೊರ್ಕುಡೆ, ಬೊರ್ಗುಡೆ borkudè, borkudè, *see* ಬೊಲ್ಕುಡೆ.
- ಬೊರ್ಕು borcu, *see* ಬೊಳ್ಳಿ.
- ಬೊರ್ದು bordu, *see* ಫೊರ್ದು.
- ✓ಬೊಲ್ ಬoly, *adj.* White, bright.
- ಬೊಲ್ಂಬು bolyumbu, *see* ಬೊಳುಂಬು.
- ಬೊಲಂಕರುನಿ, ಬೊಲಂಕುರಿಯುನಿ bolankaruni, bolankuriyuni (ಬೊಲಂಕರ್, ಬೊಲಂಕುರ್), *v. n.* To be intoxicated, fascinated; to be lustful, proud.
- ಬೊಲಕ್ bolaku, *see* ಬೊಳಕ್.
- ✓ಬೊಲಕುನಿ bolakuni (ಬೊಲಕ್), *v. a.*  
To weld, solder.
- ✓ಬೊಲ್ಕರ bolgara, *adj.* Whitish.
- ಬೊಲ್ಕಲ್ಲ bolkally, *see* ಬೊಕ್ಕಲ್ಲ.
- ಬೊಲ್ಕುಡೆ, ಬೊಲ್ಗುಡೆ bolkudè, bolkudè, *s.* A small umbrella, used in demon worship.
- ✓ಬೊಲ್ಕಾಯಿ bolçayi, *adj.* Pale, wan.
- ✓ಬೊಳ್ಳಿ bolçi, *adj.* ✓White. 2. *see* ಬೊಳ್ಳಿ.
- ಬೊಳ್ಳುನಿ bolçuni, *see* ಬೊಳ್ಳುನಿ.
- ಬೊಳ್ಳೆಲ್ bolçèly, *see* ಬೊಳ್ಳಿ.
- ✓ಬೊಲ್ಡು boldu, *see* ಬೊಳ್ಳು.
- ಬೊಲ್ಯರಿ bolyari, *s.* A kind of rice.
- ಬೊಳ್ಳಿ bolli, *s.* *see* ಬೊಳ್ಳಿ. *adj. see* ಬೊಲ್ಡು.

ಬೊಲ್ಲೆ bollè, *s.* A white kind of lice, found on clothes.

✓ಬೊಳ್ಳು bolḷu, *see* ಬೊಲ್.

✓ಬೊಳ್ಳಂಗರೆ bolḷṅgarè, *adj.* White.

ಬೊಳ್ಳಂಕ್ bolḷṅku, *s.* Mire, mud.

ಬೊಳ್ಳಂತೆ bolḷṅtè, *s.* Rice from paddy that has not been boiled; *also* ಬೊಳ್ಳಂತ್ಯರಿ.

ಬೊಳ್ಳಂಬು bolḷambu, *see* ಬೊಜ್ಜ.

✓ಬೊಳ್ಳಕ್ bolḷaku, *s.* The fat of fish; fish-tar.

ಬೊಳ್ಳಕರ್ bolḷakaru, *adj.* Partially or nearly ripe.

ಬೊಳ್ಳಕುನಿ bolḷakuni, *see* ಬೊಲಕುನಿ.

✓ಬೊಳ್ಳಚ್ಚೆಲ್ bolḷacçelu, *s.* ✓Shying.

✓✓ 2/ripening. ✓3. paleness.

ಬೊಳ್ಳಜ್ಜಿ bolḷajji, *see* ಬೊಜ್ಜ.

ಬೊಳ್ಳಪು bolḷapu, *s.* A mode of catching fish with a net fringed with palm leaves. —ವೈಪುನಿ to fish with such a net.

✓ಬೊಳ್ಳಯೆ bolḷaye, *s. lit.* A white man. 2. an epithet used by Pariahs in addressing higher castes of people.

ಬೊಳ್ಳಸುನಿ bolḷasuni, *see* ಬಳಸುನಿ.

ಬೊಳ್ಳಿಂಜಿರ್ bolḷiṅjiru, *s.* A small, white kind of fish, called *cara pao*. 2. a kind of grass.

ಬೊಳ್ಳಿರ್ bolḷiru, *s.* A kind of bush. —ತಪ್ಪು its leaves used in medicine.

✓ಬೊಳ್ಳಿರುನಿ bolḷiruni (ಬೊಳ್ಳಿರ್), *v. n.* To become white or clear.

ಬೊಳ್ಳಿಸುನಿ bolḷisuni, *see* ಬೋಳಿಸುನಿ.

ಬೊಳ್ಳು bolḷu, *see* ಬೊರು. 2. *see* ಬೊಳ್ಳು.

ಬೊಳ್ಳುಂಬು bolḷumbu, *s.* Alburnum, sapwood.

ಬೊಳ್ಳುಪ್ಪು bolḷuppu, *s.* White salt.

ಬೊಳ್ಳುಬೇನೆ bolḷubēnè, *s.* Severe colic.

ಬೊಳ್ಳಿನ bolḷena, *see* ಬೊಳ್ಳಿನ.

✓ಬೊಳ್ಳಿಪುನಿ bolḷepuni, *see* ಬುಳಿಪುನಿ.

✓ಬೊಳ್ಳಿರುನಿ bolḷeruni (ಬೊಳ್ಳಿರ್), *v. n.* To become pale, to fade.

✓ಬೊಳ್ಳಲ್ಲ್ bolḷallu, *s.* White stone, quartz. 2. marble, alabaster.

ಬೊಳ್ಳಿರ್ bolḷiru, *s.* Clearing of the sky from clouds; a peep of the sun after shower. —ಕಾಯುನಿ to have sunshine after rainy weather.

ಬೊಳ್ಳುಡೆ, ಬೊಳ್ಳುಡೆ bolḷuḍè, bolḷuḍè, *see* ಬೊಲ್ಕುಡೆ.

✓ಬೊಳ್ಳಾವುನಿ bolḷāvuni, *c. v.* (of ಬೊಳ್ಳುನಿ) To make shy.

✓ಬೊಳ್ಳಿ bolḷi, *s.* Shyness, starting aside suddenly.

✓ಬೊಳ್ಳುನಿ bolḷuni (ಬೊಳ್ಳಿ), *v. n.* To shy, start aside suddenly, as an animal.

✓ಬೊಳ್ಳೆಲ್ bolḷelu, *see* ಬೊಜ್ಜ.

ಬೊಳ್ಳಾತಿ bolḷāti, *s.* High-caste people. 2. white people.

ಬೊಳ್ಳಿ bolḷi, *s.* The middle layer of fibre of a cocoanut branch.

ಬೊಳ್ಳು bolḷu, *adj.* Sapless. —ಮರ a sapless tree or wood.

✓ಬೊಳ್ಳು bolḷu, *s.* Whiteness, brightness. 2. whites. *adj.* White, bright. —ಕೊಪ್ಪ, the

white leprosy. —ಪೋಪಿಸಿ to suffer from whites.

✓ ಬೊಳ್ಳು bolpu, s. Light. 2. a wick or candle. —ಫೊತ್ತಾವನಿ, —ಮಕ್ಕುವನಿ to kindle a light, etc.

✓ ಬೊಳ್ಳು bolya, adj. Light, white, clear. —ನೆಯಿ butter.

ಬೊಳ್ಳುಂಬಿಗೆ bolyambigē, s. Faeces, excrement.

✓ ಬೊಳ್ಳು bolḷa, s. Inundation, flood.

ಬೊಳ್ಳುಕರ್ bolḷakarṇu, see ಬೊಳಕರ್.

ಬೊಳ್ಳುದ್ದಿ bolladdi, fem. of ಬೊಳ್ಳುಳ್ಳೆ.

ಬೊಳ್ಳುರಮಾಣಿಗೆ bollaramāṇiga, s. A kind of bird.

✓ ಬೊಳ್ಳರೆ bollarē, adj. White.

ಬೊಳ್ಳುಳ್ಳ ಬೊಳ್ಳು, see ಬಲ್ಲುಳ್ಳೆ. 2. a family-title.

✓ ಬೊಳ್ಳಿ bolli, s. A star. 2. silver. 3. three annas. 4. a gray ox. —ನೂಲು silver thread or girdle.

ಬೊಳ್ಳುಕಲ್ಲ ಬೊಳ್ಳುಕಲ್ಲ, see ಬೊಳ್ಳುಳ್ಳೆ.

ಬೊಳ್ಳುಳ್ಳಿ bollulli, s. Garlic.

✓ ಬೊಳ್ಳೆ bolḷē, s. A white cock. 2. a gray or white ox or buffalo. ✓ 3. a kind of medicinal plant, *Mussænda frondosa*. 4. see ಬೊಲ್ಲೆ.

ಬೊಳ್ಳೆಂತರಿ bollentari, see ಬೊಳಂತೆ.

✓ ಬೊಳ್ಳೆಂತಿ bollenti, adj. White.

✓ ಬೊಳ್ಳೆನ bolḷena, s. A white substance. adj. Whitish. —ದಾಯಿ a fair man.

ಬೊಳ್ಳೆರಡುನಿ bolleraḍuni (ಬೊಳ್ಳೆರಡೆ), v. n. To be heated to a white point.

✓ ಬೊಳ್ಳೆರಿ bolleri, s. A kind of leprosy.

ಬೋಂಕ ಬೊಂಕ, adj. Large, great. —ತಿಪ್ಪಿ a large cocoanut shell.

ಬೋಂಗು ಬೊಂಗು, see ಬೊಂಗ.

ಬೋಂಜಿರ ಬೊಂಜಿರು, see ಬೊಳಂಜಿರ.

✓ ಬೋಂಟಿ ಬೊಂಟೆ, s. Hunting, chase. —ದಾಯಿ a hunter. —ಬಾರ hunting of wild beasts. —ಮಕ್ಕುವನಿ to hunt.

ಬೋಂಟ್ರಿ ಬೊಂಟ್ರೆ, s. A head man.

ಬೋಂದಲೆ, ಬೋಂದೆ ಬೊಂದಲೆ, ಬೊಂದೆ, s. A stout, corpulent man.

ಬೋಂಬಿಲ್ ಬೊಂಬಿಲು, s. A hollow. —ಬೂರುನಿ to become hollow.

ಬೋಂಬು ಬೊಂಬು, s. A fire-engine. 2. a metallic instrument for tapping bales of rice, etc.

ಬೋಗ ಬೊಗ, see ಭೋಗ.

ಬೋಗರೆ ಬೊಗರೆ, adj. Not quite true, fictitious, unreal. —ದುಖ್ಪು unreal hardships. —ದುಖ್ಪುನಾತೆ ರುನಿ to speak of hardships which are not fully true.

ಬೋಗರೆ ಬೊಗರೆ, s. A copper-smith.

ಬೋಗಿ ಬೊಗಿ, see ಭೋಗಿ.

ಬೋಗಿಯುನಿ ಬೊಗಿಯುನಿ (ಬೋಗಿ), v. n. To be enjoyed.

✓ ಬೋಗುಣಿ ಬೊಗುಣಿ, s. A small saucepan.

✓ ಬೋಜ ಬೊಜ, s. ✓ Excellence, greatness, loftiness. 2. ✓ pride. 3. salutation, obeisance.

ಬೋಜನ ಬೊಜನ, see ಭೋಜನ.

ಬೋಟೆ ಬೊಟೆ, see ಬೋಟೆ.

✓ ಬೋಡು ಬೊಡು, d. v., c. dat. To want, wish, desire. 2. to be requisite, necessary, must.



ಎಂಕ್— I want. ದಾಯೆನ್— why wanted? ಬೋಡಾದ್ for the sake of, on account of, purposely; obstinately. ಬೋಡಾಯ್ need-ful, required. ಬೋಡಾಪಿನಾತ್, ಬೋಡಾಯಿನಾತ್ sufficient, ample; cf. ಬೋಡ್ಡಿ.

✓ಬೋಡುಬಾಯಿ bōḍubāyi, s. A teeth-less mouth.

ಬೋಣಿ bōṇi, s. Handsel, the first money a trader receives or the first bargain he effects in the morning. —ಮಕ್ಕನಿ to take handsel.

ಬೋಣು bōṇu, see ಬೋನು.

ಬೋತಿರಿ, ಬೋತ್ರಿ bōtiri, bōtri, see ಬೋಡ್ಡಿ.

ಬೋದ bōda, see ಬೋಫ.

✓ಬೋದಿಗೆ bōdigē, s. The capital of a pillar. 2. architrave.

ಬೋದು bōḍu, s. The dung of an ox or buffalo; also ಬೋಡು ಅಂಬಿ.

ಬೋದೆ bōḍe, see ಬೋಂದಲೆ.

ಬೋಧ bōdha, s. Intellect, understanding. 2. awakening, arousing. —ತಪ್ಪನಿ to swoon, be out of senses. —ಬರ್ಪನಿ to come to senses.

ಬೋಧಕೆ bōdhake, s. A teacher, preacher.

ಬೋಧನೆ bōdhanē, s. Instruction, teaching, advice, persuasion, exhortation, incitement, inducement.

ಬೋಧಿಪುನಿ, ಬೋಧಿಸುನಿ bōdhipuni, bōdhisuni (ಬೋಧಿ, ಬೋಧಿಸು) v. a. To instruct, teach, advise, ad-

monish, incite, induce, exhort.

ಬೋಧೆ bōdhē, see ಬೋಧನೆ.

ಬೋನ್‌ಗಿರಿ bōṇḡiri, s. A variety in kāṅḡ cloth; cf. ಕಾಂಗ.

✓ಬೋನ bōna, s. Food. 2. boiled rice and ashes mixed into a paste for applying to the left side of a finger-drum.

ಬೋನಿ bōni, see ಬೋಣಿ.

ಬೋನು bōnu, see ಬೋನ.

✓ಬೋಯಿ bōyi, s. A class of fishermen who are also palankin bearers.

✓ಬೋರ್ bōru, see ಬೋರು.

ಬೋರ bōra, see ಬೂರುಗ.

ಬೋರಪ್ಪ bōrappa, adv. All, fully.

ಬೋರಿ bōri, s. A bull or ox.

✓ಬೋರು bōru, adj. Bald, bare, shaven; uncovered. —ಸುಡ್ಡಿ a barren hill. —ಬೊಕ್ಕಸ an empty bag. —ಮಂಚೆ a bald head.

✓ಬೋರುನಿ bōruni (ಬೋರ್), v. a. To shave, shear, strip off. ತರೆ— to shave the head. ಮರ— to strip the branches of a tree.

✓ಬೋರೆ bōrē, s. The top of a hill.

ಬೋರುನಿ bōryuni (ಬೋರ್), v. a. To assault or butt, as an ox or wild beast.

ಬೋರ್ದು bōrdu, s. The side of a ship.

ಬೋರ್ನು bōrnu, adj. Sluggish, lazy.

- ಬೋರ್ನೆ bōrne, *s.* A sluggard, or vagabond.
- ಬೋರ್ಯುನಿ bōryuni, *see* ಬೋರ್ಯುನಿ.
- ಬೋರ್ಲು bōrlu, (*pl.* of ಬೋರಿ). 2. *see* ಬೋರು.
- ಬೋಲ bōla, *see* ಬೋಳ.
- ಬೋಲಿ, ಬೋಲೆ bōli, bōlē, *see* ಬೋಳಿ, ಬೋಳೆ.
- ↓ ಬೋವಿ bōvi, *see* ಬೋಯಿ.
- ಬೋವು bōvu, *s.* The tree *Vatica bardifera*. ಕರಿ— black kind of the same. ಬೊಳ್ಳು— a white kind of the same.
- ಬೋಳ bōla, *s.* Myrrh. 2. a kind of medicine composed of ghee, jaggory, cocconut milk, *etc.*
- ↓ ಬೋಳಸುನಿ bōlasuni, *see* ↓ ಬೋರುನಿ. 2. *see* ಬೋಳೈಸುನಿ.
- ↓ ಬೋಳಿ bōli, *s.* A widow whose head has been shorn.
- ↓ ಬೋಳಿಸುನಿ bōlisuni (ಬೋಳಿಸ್), *v. a.* To shave, shear, strip off; *cf.* ಬೋರುನಿ.
- ↓ ಬೋಳು bōlu, *adj.* Bald, close shaven. 2. hornless, though of an age to have them.
- ↓ ಬೋಳುನಿ bōluni (ಬೋಳ್), *v. n.* To become bald. 2. *see* ಬೋರುನಿ.
- ↓ ಬೋಳೆ bōlē, *s.* ↓ The seeds of a jack fruit. 2. a bald head. ಕಣ್ಣೆದ— the eyeball. —ಕಣ್ಣೆ large eyes. —ಪೀಂಕಾವನಿ to remove the seeds of a jack fruit; to put out the eyes.
- ಬೋಳೈಸುನಿ bōleisuni (ಬೋಳೈಸ್), *v. a.* To coax. 2. to strip; *cf.* ಬೋಳಿಸುನಿ.

- ಬೋಳ್ಕಾಳ್ ಮುಂಚಿ bōlkaḷḷumuñci, *s.* A smooth species of pepper.
- ಬಾಣೆ bouṇē, *see* ಬವ.
- ಬಾಧೆ boudhe, *see* ಬುಧ್ಧ.
- ಬಾರು bouru, *s.* The snarling of dogs and cats. 2. frowning, threatening.
- ಬಾರುನಿ, ಬಾರೊತ್ತುನಿ bouruni, bourottuni (ಬಾರ್, ಬಾರೊತ್ತು), *v. n.* To snarl, as a dog or cat. 2. to frown, threaten; *cf.* ಬೋರ್ತ್ತುನಿ.
- ಬಾಲಣೆ boulaṇē, *s.* Speaking loudly.
- ಬಾಲಿ bouli, *see* ಬಾವೊಲಿ.
- ಬಾಶ, ಬಾಸ್, ಬಾಸು bouša, bousu, bousu, *see* ಭವಿಸ್ಯ.
- ↓ ಬಾಳ boula, *see* ಬಹುಳ.
- ಬ್ಯಾಬುರು byāburu, *see* ಬೇಯಬುರು.
- ಬ್ಯಾರ byāra, *s.* Trade. —ಮಳ್ಳುನಿ to trade.
- ಬ್ಯಾರಿ byāri, *s.* A Māpla, a Malayālam speaking Mahomedan.
- ಬ್ಯಾರಿಬಿತ್ತ್ byāribittu, *s.* The croton seed.
- ಬ್ರಮಾಂಡ bramāṇḍa, *see* ಬ್ರಹ್ಮಾಂಡ.
- ಬ್ರಮೆ bramē, *see* ಭ್ರಮೆ.
- ಬ್ರಷ್ಟ brashṭa, *see* ಭ್ರಷ್ಟ.
- ಬ್ರಹ್ಮ brahma, *s.* The Divine Cause or essence of the world, the unknown God. 2. sacred knowledge. —ಚಾರಿ a religious student; a bachelor of the twice-born class. —ಸ್ಥಾನ the vital part in the head.

ಬ್ರಹ್ಮರೆ brahmare, s. A demon of the brahmanical class; *also* ಬ್ರಹ್ಮರಾಕ್ಷಸೆ.  
 ಬ್ರಹ್ಮಸ್ಥಾನ brahmasthāna, s. A shrine of the Brahmara demon.  
 ಬ್ರಹ್ಮಾಂಡ brahmāṇḍa, s. The universe. *adj.* Very much,

many, abundant, excessive, immense.  
 ಬ್ರಾಂಡಿ brāṇḍi, s. Brandy.  
 ಬ್ರಾಂತ್, ಬ್ರಾಂತಿ brānty, brānti, *see* ಭ್ರಾಂತ್.  
 ಬ್ರಾಂದಿ brāṇḍi, s. A Brahman woman.  
 ಬ್ರಾಣೆ brāṇe, s. A Brahman.

ಭ

Bh

ಭ bha, The thirty-seventh letter of the alphabet.  
 ಭಂಗ bhaṅga, s. Loss, injury. 2. affliction, trouble. 3. defeat, disgrace, degradation. ಮಾನ-  
 loss of reputation, disgrace. —ಕೊರ್ಪಿಸಿ to annoy, afflict. —ಪಡೆ  
 ಯಿಸಿ to be disgraced, molested, troubled.  
 ಭಂಗಾಟ bhaṅgāṭa, s. Affliction upon affliction, extreme distress.  
 ಭಂಗಾರ, ಭಂಗಾರ bhaṅgāry, bhaṅgāra, s. Gold.  
 ಭಂಗಿ bhaṅgi, s. Hemp, *Cannabis sativa*. [ಬಂಫಿ.  
 ಭಂಗಿಟಪ್ಪಾಲ್ bhaṅgiṭappāly, *see* ಭಂಜ  
 ಭಂಜ bhañña, *see* ಭಂಗ.  
 ಭಂಜನೆ bhañjanè, s. Destruction. 2. breaking, splitting.  
 ಭಂಡ್ bhaṇḍu, s. Obscenity, rudeness.  
 ಭಂಡ bhaṇḍa, *adj.* Obscene, rude, filthy, impudent. —ತನ obscenity.

ಭಂಡಾಟಗೆ, ಭಂಡಾಟ bhaṇḍāṭigè, bhaṇḍāṭa, s. Obscenity, rudeness, impudence.  
 ಭಂಡಾರ bhaṇḍāra, s. A treasury; treasure.  
 ಭಂಡಾರಿ bhaṇḍāri, s. A treasurer. 2. a family-title.  
 ಭಂಡಿ bhaṇḍi, s. A cart. 2. a small car on which an idol is drawn.  
 ಭಂಡೆ bhaṇḍe. s. A rake, lewd man. 2. an indecent man.  
 ಭಕ್ತಿ bhakti, s. Devotion, piety, zeal, worship, faith, godliness. —ಹೀನತೆ, —ಹೀನತ್ವ ungodliness. —ಹೀನೆ an ungodly man. —ಮಳ್ಳುನಿ to be devoted to; to worship. [man.  
 ಭಕ್ತೆ bhakte, s. A pious or devout  
 ಭಗಂದಲ bhagandala, *see* ಬಗಂವರ.  
 ಭಗವಂತೆ bhagavante, s. God, the Supreme Being.  
 ಭಗವತ್‌ಗೀತೆ bhagavatugitè, s. A theosophical poem represented as spoken by Krushṇa.

ಭಗವತಿ bhagavati, *s.* A goddess.  
 2. Pārvati, *etc.*  
 ಭಗೀರಥ bhagīratha, *adj.* Of or  
 pertaining to Bhagīratha.  
 —ದಾಯಿ an enterprising man.  
 —ಪ್ರಯತ್ನ great exertions like  
 those of Bhagīratha.  
 ಭಗೀರಥೆ bhagīrathe, *s.* A king  
 who is said to have, after  
 great exertions brought the  
 Ganges down from heaven.  
 ಭಗ್ತಲೆ bhagtalē, *see* ಬಕ್ತಲೆ.  
 ಭಗ್ನ bhagna, *adj.* Broken, rup-  
 tured. 2. overcome, defeated.  
 ಭಜಕೆ bhajake, *s.* A devoted man.  
 ಭಜನೆ bhajānē, *s.* Adoration, wor-  
 ship, homage. 2. a singing  
 service.  
 ಭಜಭಜ bhajabhaja, *see* ಬಜಬಜ.  
 ಭಜಿಪುನಿ, ಭಜಿಸುನಿ bhajipuni, bhāji-  
 suni (ಭಜಿ), *v. a.* To adore,  
 worship.  
 ಭಟಿ bhaṭe, *s.* A hero, valiant  
 man.  
 ಭಟ್ಟಿ bhāṭṭi, *see* ಬಟ್ಟಿ.  
 ಭಟ್ಟಿ bhaṭṭe, *s.* A priest. 2. a  
 soothsayer.  
 ಭತ್ತೆ, ಭತ್ಯೆ bhattē, bhattyā, *s.* Extra  
 allowance, batta; travelling  
 allowance. —ಕೊರ್ಪಿನಿ to pay  
 extra allowance. —ಲವ್ವಿನಿ to  
 pay the same in kind.  
 ಭದ್ರ bhadra, *s.* Care, precaution.  
 2. safety, security. *adj.* Care-  
 ful, attentive. 2. safe, secure.  
 ಭದ್ರಕಾಳಿ bhadrakālī, *s.* A form  
 of Kālī.

ಭದ್ರಮುಷ್ಟಿ bhadramusṭi, *s.* The  
 aromatic grass-root, *Cyperus*  
*hexastachyus*, used in medi-  
 cine.  
 ಭದ್ರಾಸನ bhadrāsana, *s.* A throne.  
 ಭದ್ರಿಕೆ bhādrīkē, *see* ಭದ್ರ.  
 ಭಯ bhaya, *s.* Fear, alarm,  
 fright, timidity. —ರಹಿತ a  
 fearless man. —ಭರಿತ full of  
 fear, alarmed, terrified. —ಪಡೆ  
 ವನಿ to be afraid.  
 ಭಯಂಕರ bhayaṅkara, *adj.* Fright-  
 ful, formidable, terrific.  
 ಭರ bhara, *s.* Swiftmess, speed.  
 ನಡಕು— swiftmess of walking.  
 ಭರಣ bharaṇa, *see* ಭರ್ತಿ.  
 ಭರಣಿ bharaṇi, *s.* The second  
 lunar mansion. 2. *see* ಬರಣಿ.  
 ಭರತ bhārata, *see* ಭರ್ತ.  
 ಭರತೆ bhārate, *s.* A younger  
 brother of Rāma. 2. a cele-  
 brated dramatist. 3. the son  
 of Duśyanta by Śakuntala.  
 ಭರತಖಂಡ India proper. ಭರತ  
 ಶಾಸ್ತ್ರ a standard work on  
 dramaturgy.  
 ಭರಪೂರ್ bhārāpūry, *adj.* Full;  
 brimful; crowded.  
 ಭರವಸ bhāravasa, *s.* Confidence,  
 trust; assurance. —ಕೊರ್ಪಿನಿ  
 to assure. —ದೀವಿನಿ, —ಮಳ್ವಿನಿ to  
 trust, confide in.  
 ಭರಿತ bhārīta, *adj.* Full, replete,  
 completed.  
 ಭರ್ಕೆ bhārke, *see* ಬರ್ಕೆ.  
 ಭರ್ತ, ಭರ್ತಿ bharta, bharti, *s.* The  
 high tide, flow.

ಭರ್ತಿ, ಭರ್ತೆ bharti, bhartè, *s.* Fullness, completion. *adj.* Full, complete.

ಭಲ್ಲೆ bhallo, *s.* A spear. [ing.]

ಭವನ bhavana, *s.* A house, dwelling.

ಭವ bhava, *s.* Mundane existence. —ರೋಗ sickness of worldly pleasures.

ಭವಿಷ್ಯತ್ bhavishyat, *s.* Future, about to be. —ಕಾಲ the future tense.

ಭಸ್ಮ bhasma, *s.* Ashes. 2. calx. —ಅಪಿನ to be burnt to ashes; to be digested, as food.

ಭಕ್ಷ, ಭಕ್ಷಣ bhaksha, bhakshana, *s.* Feeding, eating.

ಭಕ್ಷ, ಭಕ್ಷ್ಯ bhaksha, bhakshya, *s.* Dressed food. 2. a cake.

ಭಕ್ಷಕೆ bhakshake, *s.* An eater. 2. a glutton. ನರ— a cannibal. ಮಾಂಸ— a meat-eater.

ಭಕ್ಷಿಪುನಿ, ಭಕ್ಷಿಸುನಿ bhakshipuni, bhakshisuni (ಭಕ್ಷಿ, ಭಕ್ಷಿಸ್), *v. a.* To eat, devour.

ಭಾಂಡ bhāṇḍa, *s.* Any earthen vessel. 2. a bundle, load. 3. capital, principal.

ಭಾಗ bhāga, *s.* Portion, share, part. 2. side, part. —ಮಟ್ಟಿನಿ to divide, distribute.

ಭಾಗವತ bhāgavata, *s.* One of the Purānas.

ಭಾಗವತೆ bhāgavate, *s.* A pious man. 2. the manager of a theatre. [arith.]

ಭಾಗಾಕಾರ bhāgākāra, *s.* Division, ಭಾಗಾತೆ, ಭಾಗಾಯತಿ bhāgātè, bhāgāyati, *see* ಜಾಗಾಯತಿ.

ಭಾಗಿಪುನಿ, ಭಾಗಿಸುನಿ bhāgipuni, bhāgisuni (ಭಾಗ, ಭಾಗಿಸ್), *v. a.* To divide, distribute.

ಭಾಗಿರಥಿ bhāgirathi, *s.* The Ganges.

ಭಾಗ್ಯ bhāgya, *s.* Riches, wealth. 2. felicity; fortune. 3. bliss. —ವಂತೆ a rich man; a blissful man. [arith.]

ಭಾಜಕ bhājaka, *s.* The divisor, ಭಾಜನ bhājana, *see* ಬಾಜನ.

ಭಾಜ್ಯ bhājya, *s.* The dividend, *arith.*

ಭಾದ್ರಪದ bhādrapada, *s.* The sixth lunar month.

ಭಾನು bhānu, *s.* The sun. —ವಾರ Sunday. [wife.]

ಭಾಮಿನಿ bhāmini, *s.* A virtuous

ಭಾರ bhāra, *s.* A weight, load, burden. 2. charge, *onus.*

3. oppression, heaviness, as in sickness. 4. importance, consequence. *adj.* Heavy.

2. responsible. 3. oppressive. 4. important. ರಾಜ್ಯ— government, administration.

ಭಾರತ bhārata, *s.* A great epic poem of the Hindus, treating of the adventures of the Pāṇḍus and Kurus, *etc.*

ಭಾರತಿ bhārati, *s.* Sarasvati, goddess of speech.

ಭಾರಿ bhāri, *adj.* Important, serious. 2. great, huge. *s. see* ಬಾರಿ. —ನರಮಾನಿ a great man.

ಭಾವ bhāva, *s.* The eighth year in the Hindu cycle of sixty.

2. nature, condition of being,

disposition. 3. meaning, purpose, intention, mind.

ಭಾವನೆ bhāvanē, *s.* Mental perception.

ಭಾವಾರ್ಥ bhāvārtha, *s.* Design, purport, intention.

ಭಾವಿ bhāvi, *s.* A well. 2. future.

ಭಾವಿಪುನಿ, ಭಾವಿಸುನಿ bhāvipuni, bhāvisuni (ಭಾವಿ, ಭಾವಿಸು), *v. a.*  
To think, imagine, intend.

ಭಾವೆ bhāve, *s.* A brother-inlaw.

ಭಾಶೆ, ಭಾಷೆ bhāshē, bhāshē, *s.*  
Speech, language. 2. reproof, reprimand. —ಪಟ್ಟಿಸಿ to reprove.  
—ಬರಿಸಿ to be able to speak.

ಭಾಷಾಂತರ bhāshāntara, *s.* A translation, interpretation.  
—ಮಳ್ಳಿಸಿ to translate.

ಭಾಷಿಂಗ bhāshiṅga, *see* ಬಾಶಿಂಗ.

ಭಿನ್ನ bhinna, *adj.* Split, broken, mutilated. 2. divided, distinguished, other, different.

ಭಿಕಾರಿ bhikāri, *s.* A beggar. 2. a pauper, vagabond.

ಭಿಕ್ಷ bhiksha, *see* ಭಿಕ್ಷೆ.

ಭಿಕ್ಷಾಟ, ಭಿಕ್ಷಾಟಣೆ bhikshāṭa, bhikshāṭaṇē, *s.* Begging, asking. 2. wandering in quest of charity.

ಭಿಕ್ಷೆ bhikshē, *s.* Alms, charity. 2. begging. —ಗಾರೆ a beggar.  
—ನಟ್ಟಿಸಿ to beg alms.

ಭೀಕರ bhikara, *adj.* Terrible, fearful, formidable, frightful.

ಭೀತಿ bhīti, *s.* Fear.

ಭೀಮೆ bhīme, *s.* The second of the Pāṇḍu princes.

ಭುಕ್ತ bhukta, *adj.* Eaten. ಯೇಕೆ—  
taking only one meal a day.

ಭುಕ್ತಿ bhukti, *s.* Eating. 2. food, a meal. [Ashes.

ಭುಕ್ತಿ, ಭುಗ್ತಿ bhukti, bhugti, *s.*

ಭುಜ bhujā, *s.* The arm. —ಬಲ ability.

ಭುಜಂಗ bhujāṅga, *s.* A serpent. 2. a libertine.

ಭುಜಿಪುನಿ bhujipuni, *see* ಭಕ್ಷಿಪುನಿ.

ಭುವನ bhuvana, *s.* The world.

ಭುಸ್ಸು bhussu, *s.* The hissing of a serpent. 2. panting.

ಭೂ bhū, *s.* The earth. —ಕಂಪ, —ಕಂಪನ an earthquake. —ಗೋಳ, —ಮಂಡಲ the earth, terrestrial globe. —ನಾಗೆ a worm. —ಪಠ a map. —ಪತಿ, —ಪಾಲೆ, —ಪೆ a king.

ಭೂತ bhūta, *s.* A goblin, ghost. 2. matter of fact, what has really been. *adj.* Been, become. 2. gone, past. —ಕಂಠ, —ಕಾರ, —ಕೈ, —ಬಗೆ medicinal plants so called respectively. —ಕಾಲ the past tense. —ದರಿಫ ನಾಯಿ a devil dancer. —ಸ್ಮೃತ್ a malignant abscess. —ವಿದ್ಯೆ necromancy.

ಭೂತಳ bhūtaḷa, *s.* The surface of the earth.

ಭೂತಾಳಪಾಂಡೆ bhūtālapāṇḍe, *s.* The promulgator of the law of nepotism *or* inheritance of a person's property by his sister's children. ಭೂತಾಳಪಾಂಡಿ ಕಟ್ಟೆ the law of nepotism.

ಭೂತಾಳಿ bhūtāḷi, *see* ಅಲದೆ. 2. a species of aloe.

ಭೂಮಿ bhūmi, *s.* The earth *or* world. 2. land, soil, ground. 3. a place, site. 4. landed property.

ಭೂವನ bhūvana, *see* ಭುವನ.

ಭೂಷಣ bhūṣaṇa, *s.* Ornament, embellishment. 2. a trinket *or* jewel. 3. flattery, praise, honour.

ಭೃತ್ತೆ, ಭೃತ್ಯೆ bhrutte, bhrutyē, *s.* A hired servant. 2. a dependant *or* adherent.

ಭೇಟಿ bhēṭi, *s.* A visit, audience. —ಕೊರ್ಪಿಸಿ to give an audience. —ಮಕ್ಕನಿ to visit.

ಭೇದ್ bhēḍy, *see* ಬೇದ್.

ಭೇದ bhēda, *s.* Distinction, difference. 2. disunion, discord, strife. —ಮಕ್ಕನಿ to make distinctions. [gative.

ಭೇದಿ bhēdi, *s.* Purging; a purgative. ಭೇದಿಸುನಿ bhēdisuni (ಭೇದಿಸ್), *v. a.* To separate, disunite, tear, pierce.

ಭೇರಿ bhēri, *s.* A large drum; a kettledrum.

ಭೈರವೆ bheirave, *s.* Śiva. 2. an inferior manifestation of him.

ಭೋಗ bhōga, *s.* Enjoyment, pleasure.

ಭೋಗಿ bhōgi, *s.* A person brought up in luxury *or* enjoying it.

ಭೋಗಿಸುನಿ bhōgipuni (ಭೋಗಿಸ್), *v. a.* To enjoy, especially any carnal *or* sensual pleasure.

ಭೋಗ್ಯ bhōgya, *s.* Enjoyment, usufruct. 2. a crop. ಭೋಗ್ಯಾ

ದಿ, ಭೋಗ್ಯಾದಿ ಅಡವು a mortgage by which the interest of money lent on a house, land, *etc.*, is regarded as an equivalent for the use; a usufructuary mortgage.

ಭೋಜನ bhōjana, *s.* Food. 2. a repast, meal, eating. —ಪಾಲೆ a dining hall. ರಾತ್ರಿ— the Lord's Supper.

ಭ್ರಮಣ, ಭ್ರಮಣೆ bhramaṇa, bhramaṇē, *s.* Whirling, wandering. 2. perplexity, confusion.

ಭ್ರಮಿಪುನಿ, ಭ್ರಮಿಸುನಿ bhramipuni, bhramisuni (ಭ್ರಮಿ, ಭ್ರಮಿಸ್), *v. a.* To confuse, perplex. *v. n.* To err, think erroneously.

ಭ್ರಮೆ bhramē, *s.* Whirling, going round. 2. error, ignorance, mistake, misapprehension, illusion. 3. confusion, perplexity of mind, giddiness. 4. a temporary aberration of reason, delirium. 5. astonishment, surprise. ಪಿತ್ತ— a bilious complaint. —ಅಪಿಸಿ to be confused; to be astonished.

ಭ್ರಷ್ಟ bhrashta, *adj.* Fallen, depraved, defiled. —ಅಪಿಸಿ to be depraved, defiled.

ಭ್ರಷ್ಟೆ bhrashte, *s.* A depraved *or* corrupt man. ಮತ— an apostate.

ಭ್ರಾಂತೆ, ಭ್ರಾಂತಿ bhrānty, bhrānti, *s.* Delusion, mistake, blunder. 2. delirium.

ಭ್ರಾಂತೆ bhrānte, *s.* An idiot, fool.

## ಮ

## M

ಮ ma, The thirty-eighth letter of the alphabet.

ಮಂಕಡಿ maṅkyḍi, *s.* A wooden peg in a wall to support a roof, *or* a plank serving as a shelf.

↓ ಮಂಕ, ಮಂಕು maṅka, maṅku, *s.* Dulness, stupidity. —ಮರ್ತ್ half mad, foppish.

ಮಂಗ maṅga, *s.* A monkey. *adj.* Apish, foolish, senseless. —ಚೀಪ್ಪೆ the pranks of a monkey. —ಬುದ್ಧಿ silliness.

ಮಂಗಳ maṅgaḷu, *s.* Coaxing, wheedling, cajolery.

ಮಂಗಳಾವುನಿ maṅgaḷāvuni (ಮಂಗಳಾ), *v. a.* To coax, cajole, hoax, wheedle, deceive.

↓ ಮಂಗಳೆ, ಮಂಗಳೆ maṅgaṇè, maṅgaṇè, *s.* Affectation, coquetry, foppishness.

ಮಂಗಳ, ಮಂಗಳ maṅgala, maṅgala, *s.* Happiness, auspiciousness, good fortune. 2. *see* ಮಂಗಳೆ. *adj.* Happy, auspicious, fortunate, prosperous. —ಕಾರ್ಯ an auspicious ceremony. —ಮಾಯಕ deceit. —ಸೂತ್ರ a female's marriage-badge worn round the neck. —ಆಶೀನಿ an auspicious ceremony to be concluded.

ಮಂಗಳಾರತಿ maṅgaḷārati, *see* ಮಂಗಳಾರತಿ.

ಮಂಗಳವಾರ maṅgaḷavāra, *s.* Tues-

ಮಂಗಳಾದೇವಿ, ಮಂಗಳಾವತಿ maṅgaḷādevi, maṅgaḷāvati, *s.* The goddess after whom the town of Mangalore is called.

ಮಂಗಳಾರತಿ maṅgaḷārati, *s.* Waving a lamp before an idol, *etc.*

ಮಂಗಳಾಷ್ಟಕ maṅgaḷāṣṭaka, *s.* Sanskrit verses sung when waving lamps before a bridal pair.

ಮಂಗಳಿ maṅgaḷi, *s.* A spotted cow. *adj.* Dapple, spotted.

ಮಂಗಳೂರು maṅgaḷūru, *s. lit.* A prosperous town. 2. the town of Mangalore.

ಮಂಗಳೆ maṅgaḷe, *s.* The planet Mars. 2. a spotted ox *or* bull. *adj.* Spotted, dapple.

ಮಂಗಳ್ಯೆ maṅgaḷya, *see* ಮಂಗಳ.

ಮಂಗಳೆ maṅgaḷè, *s.* The pranks of a monkey. 2. tricks, pranks. 3. *see* ಮಂಗಳೆ.

↓ ಮಂಗೆ maṅgu, *s.* ↓ A female cat. 2. a silly female. 3. a small insect. ನಿನ್ನ ಕಥೆ ಆಶೀನಿ ಉಳಿಯ ಮಂಗೆ ಮದಮಾಳ್ ಆಸಳೆ *lit.* by the time you conclude your narrative the cat will be pubescent; *i. e.*, you are a slow coach, *pro.*

↓ ಮಂಗೆ maṅge, *s.* A monkey, ape. 2. a silly fellow. ಮಂಗೆ — a small worm.

ಮಂಜಿಣೆ maññaṇè, *see* ಮಂಜಿ.



ಮಂಚವು, ಮಂಚಾವು mañčavu, mañ-  
čāvu, s. A cot, bedstead.

ಮಂಚಿಪತ್ರೆ, ಮಂಜಪತ್ರೆ, ಮಂಚಿಪತ್ರೆ  
mañčipatrè, mañjapatrè, mañji-  
patrè, s. *Artemisea indica*, a  
pungent, bitter drug, said to  
be anthelmintic, stomachic,  
and a remover of phlegm  
and catarrh.

ಮಂಚಿಲ್ mañčily, s. A kind of  
conveyance, resembling a  
hammock, made of sack cloth  
with an awning above, and  
and carried on the shoulders  
of men.

ಮಂಜ mañja, s. A fish-market;  
also ವಾನಮಂಜ.

ಮಂಜನ mañjana, see ಅಂಜನ.

ಮಂಜರಿ mañjari, s. The spike,  
pedicle, or bunch of flowers  
and fruits.

ಮಂಜಲ್, ಮಂಜಳ್ mañjal, mañ-  
jal, s. Turmeric, *Curcuma*  
*longa*. 2. yellow colour.  
adj. Yellow. —ಅಡ್ಡೆ a kind  
of cake. —ತೇಡೆ a kind of fish.  
—ಕಸ್ತೂರಿ *Curcuma zerumbet*.  
—ಪಕ್ಕಿ a kind of bird. —ಫಾ  
a kind of flower. ಅಜ್ಜಿ—, ಅನೆ—,  
ಮರ— are several kinds of  
turmeric. ಮರ— *Curcuma*  
*xanthorrhiza*, a kind of medi-  
cinal root, applied to the eye.

ಮಂಜಲ mañjala, adj. Yellow.

ಮಂಜಲೆ, ಮಂಜಲೆ mañjale, mañjale,  
s. A yellow or tawny coloured  
man. —ಕೋರಿ a yellow cock.

ಮಂಜಿ mañji, s. A long boat. 2.  
a single masted country-  
vessel.

ಮಂಜಿ mañji, s. A kind of hemp.  
—ಮುಸ್ಸು, see ಮೈಂದ್‌ಮುಸ್ಸು.

ಮಂಜಿಷ್ಠ mañjishṭha, Bengal mad-  
der, *Rubia manjista*.

ಮಂಜು mañju, see ಮಂಜಿ. 2. see  
ಮಂದ. 3. see ಮೈಂದ್.

ಮಂಜೂರು mañjūru, s. Approval.  
2. validity. adj. Authentic,  
valid, ratified. ನಾ— disap-  
proved, invalid; rejected. —ಮ  
ಳ್ಪನಿ to approve, ratify; au-  
tenticate, to make valid.

ಮಂಜಿ mañjè, adj. Barren, un-  
fruitful.

ಮಂಜಿಟ್ಟೆ mañjèṭṭi, s. The arnotto  
tree, *Bixa orellana*. 2. the  
seed of it, used as a weight by  
goldsmiths.

ಮಂಜಿರ್ mañjery, adj. Sterile,  
barren. —ಭೂಮಿ a barren  
field.

ಮಂಜಿರಾಯೆ mañjerāye, s. A de-  
mon so called.

ಮಂಜಿಲೆ mañjele, see ಮಂಜಲೆ.

ಮಂಜಿಲಟ್ಟೆ, ಮಂಜಿಲಿಟ್ಟೆ mañjōṭṭi,  
mañjōṭṭi, see ಮಂಜಿಟ್ಟೆ.

ಮಂಜಿಲಟ್ಟೆ mañjōṭṭè, s. A raised  
bank at the end of a race-  
field.

ಮಂಜಿಲಳು mañjōḷu, see ಮಂಜಲ್,  
ಮಂಜಲ.

ಮಂಟಪ, ಮಂಟಮೆ, ಮಂಟವು maṅṭa-  
pa, maṅṭamè, maṅṭavu, s. An  
open shed or hall erected

on marriage and other festive occasions. ಘಾಳಿ— an airy shed. ಮುಖ—a portico, porch.  
ಮಂಟು maṅṭu, *see* ಮುಟ್ಟು.

ಮಂಡ maṇḍa, *s.* The counter of a country shop; a low bench *or* platform on which a shop-keeper squats while transacting business.

ಮಂಡಲ, ಮಂಡಳ maṇḍala, maṇḍala, *s.* The disk of the sun *or* moon. 2. an orb, ball, globe, circumference in general. 3. a province, region, district. 4. an empire. 5. a heap, quantity, multitude, assemblage. 6. the period of forty-eight days. —ಅಧಪತಿ, ಮಂಡಲಾಧಪತಿ an emperor. ಚಂದ್ರ— the disk of the moon; an idol car. ಕೋಳ— the Co-romandel Coast. ಪರ— a foreign territory. ಭೂ— the earth. —ಪಾಡುನಿ to describe a circle.

ಮಂಡಲಿ maṇḍali, *s.* An assembly, congress. —ಕೆ a member of an assembly. —ಸುಕಾರಿ a president.

ಮಂಡಿ maṇḍi, *s.* The knee.

ಮಂಡಿಕುಟ್ಟಿ maṇḍikuṭṭe, *s.* A demon so called.

ಮಂಡಿಗೆ maṇḍigē, *s.* A kind of very thin cake. 2. the nasal passage into the month. 3. the name of a caste.

ಮಂಡೆ maṇḍē, *s.* The skull; the head. 2. a large earthen

vessel. —ಕಕ್ಕೆ a large kind of crow. —ಕುಂಡೆ from head to buttocks. —ಕುತ್ತು hydrocephalus, dropsy of the head. —ತೆರಿಸಿ, —ವಂತಿಸಿ a capitation *or* poll tax. —ಪಿಜಿನ್ a royal ant. —ಮಂಡೆ ಬುಧ್ಧಿ difference of opinion, disagreement. —ಕುಟ್ಟುನಿ to box the head *or* knock it against anything hard. —ಪಾಡುನಿ to take part; to interfere.

ಮಂಡೆಗೆ maṇḍege, *s.* The name of a caste; *also* ಮಂಡಿಸಿ.

ಮಂಡೆಬಳೆ maṇḍebalē, *s.* A straw covering of a vessel. 2. the pole-plate of a roof.

ಮಂಡೆನಾರಿ maṇḍemāri, *s.* Swelling of the head, a cerebral disorder. 2. giddiness, intoxication. 3. a word of abuse.

ಮಂಡೆಲೆ maṇḍele, *see* ಮಂಡಲಿಕೆ *under* ಮಂಡಲಿ.

ಮಂಡೆಲಿಗಾರಿ maṇḍoligāre, *s.* The president of an assembly. 2. a member of an assembly.

ಮಂಣ್ manṇu, *s.* Earth, clay, soil. —ಮಸಣ್ (*lit.*) earth and cemetery; anything without order *or* discrimination. —ವಮುಡ್ಡಿ a lump of earth. —ಮುಡ್ಡಿ heavy. ಮಂಣಾಪಿನಿ, ಮಂಣಾದ್‌ಪೋಪಿನಿ to be reduced to earth; to die; to decay. ಬಾಯಿಗ್ ಮಂಣ್ ಬೂರುನಿ *lit.* earth to fall into the mouth; to be disappointed *or* deceived; to be afflicted with. —ತಿನ್ನಿ ಬುಧ್ಧಿ a grovelling dispo-

sition. —ಮುಕ್ಕುನಿ to swallow earth.

ಮಂಣಡಕೆ manṇaḍakē, s. The se-pistan plum tree, *Cordia myxa*.

ಮಂಣಡಿಕ್ manṇaḍiku, *adv.* Under the earth, subterranean.

ಮಂಣಣೆ manṇaṇē, *see* ಮಂನಣೆ.

ಮಂಣಾಶೆ manṇāṣhē, s. Earthly desire, worldly-mindedness.

ಮಂಣಿ manṇi, s. Rice flour and jaggory boiled with cocoanut juice, *etc.*, treacle. —ಮಾಜಾವುನಿ to boil down.

ಮಂಣುಪ್ಪು manṇuppu, s. Bay salt.

ಮಂತ, ಮಂತ mantu, manta, s. A churning stick. 2. *see* ಮಾತ.

ಮಂತದಬೊಂಬೆ mantadabombē, s. A moving puppet.

ಮಂತಮೆ mantarmē, s. The back or railing of a cot.

ಮಂತಾನ mantāna, s. High birth, noble parentage.

ಮಂತ್ರ mantra, s. A mystical verse or incantation. 2. a formula sacred to any individual deity. 3. a charm.

—ಗಾರೆ, —ದಾಯೆ a charmer, conjurer, magician. —ತಂತ್ರ charms and devices. —ಪಾಡುನಿ, —ಮಳ್ಳುನಿ to charm. —ಸಾಧ್ಯನಿ to master the mysteries of a formula.

ಮಂತ್ರಾಕ್ಷತೆ mantrākshatē, s. Raw rice coloured with red powder, over which incantations have been pronounced.

ಮಂತ್ರಿ mantri, s. A minister,

counsellor. 2. the queen in chess.

ಮಂತ್ರಿಯುನಿ mantriyuni (ಮಂತ್ರಿ), *v. a.* To charm, enchant. 2. to advise, persuade.

ಮಂಥ, ಮಂಥನ manthu, manthana, *see* ಮಂತ್.

ಮಂಥನ, ಮಂಥಾನ manthana, manthāna, *see* ಮಂತಾನ.

ಮಂದ manda, s. Slowness; dullness, stupidity. 2. thickness, density. 3. the planet Saturn.

*adj.* Dim, dull. 2. stupid, senseless. 3. mild, moderate, gentle. 4. thickly spread, dense. —ಅಗ್ಗ, ಮಂದಾಗ್ಗಾ indi-gestion, want of appetite.

—ಅಲೆ, ಮಂದಲೆ thick butter milk. —ಕಂಠ dim sight. —ಕಾಡೆ a dense forest. —ಗಮನ a slow walk.

—ನೀರ್ turbid water. —ಬುದ್ಧಿ dull comprehension. —ಪಾಯು a gentle breeze. —ವಾರ Saturday. —ಹಾಸ a gentle smile.

ಮಂದರ, ಮಂದಾರ mandara, mandāra, s. The tree *Bauhinia acuminata*. 2. a mythical mountain. —ಘಮದಾರಾ flower.

ಮಂದರೆ mandarē, s. A tell-tale woman. 2. an artful woman.

ಮಂದಾಮಸ್ತ mandāmastu, *see* ಮದಾಮಸ್ತ.

ಮಂದಾಕ್ಷ mandāksha, s. Modesty, bashfulness.

ಮಂದಿ mandi, *see* ಮಂದೆ.

ಮಂದಿರ mandira, s. A house, habitation. ರಾಜ— a palace.

ಮಂದಿರಿ mandiri, *see* ಮಂತ್ರಿ.

ಮಂದಿಲ್ಲ mandilly, *see* ಮುಂದಿಲ್ಲ.

↓ಮಂದೆ mandè, *s.* People, persons.

ಸತ್ತೆ— *lit.* ten people; the members of a parish, a presbytery. ಏತ್— how many persons? ಸತ್ತೆ ಮಂದೆ ಮುತ್ತುಸು ಸಮ *lit.* ten people are equal to pearl; there is wisdom in the counsel of an assembly, *pro.* ಪಾಕ— a few persons.

↓ಮಂದ್ರಿ mandri, *s.* A bed-sheet, covering garment. 2. a table cloth.

ಮಂಧನ mandhana, *see* ಮಂತಾನ.

ಮಂಧಿ, ಮಂಧೆ mandhi, mandhe, *see* ಮಂದೆ.

ಮಂನ manna, *s.* Suspense, postponement. 2. discontinuance, cessation. 3. prohibition, disallowance.

↓ಮಂನಣೆ mannaṇè, *s.* Respect, civility, politeness, attention.

ಮಂನಿ manni, *see* ಮಂಣೆ.

↓ಮಂನಿಪುನಿ, ಮಂನಿಸುನಿ mannipuni, mannisuni (ಮಂನಿ, ಮಂನಿಸ್), *v. a.* To forgive, pass over, overlook. 2. to regard, treat kindly. 3. to honour, show respect.

ಮಂಪುನಿ mampuni, *see* ಮಕ್ಕುನಿ.

↓ಮಂಮು mamma, *s.* The pap, breast.

ಮಂಮುಟೆಕೊಟ್ಟು mammatikottu, *s.* A mamooty.

ಮಂಮುತೆ mammatè, *see* ಮಮತೆ.

↓ಮಂಮೆ mammè, *s.* Longing, eagerness. 2. want, deficiency,

scarcity. —ಮಾರುನಿ to desire eagerly. [tion.

ಮಕ makka, *s.* A sacrifice, oblation. ಮಕಮಾಲ್ makamālu, *s.* Velvet.

ಮಕರ್ makaru, *s.* Trick, artifice, cheat, deception.

ಮಕರ makara, *s.* An alligator. 2. *Capricornus*, sign of the zodiac. *adj.* Obstinate. —ಕೆ

ತನೆ Cupid, whose banner bears the sign of an alligator. —ತನ obstinacy. —ತೋರಣ

a wreath carried on poles. —ಸಂಕ್ರಾಂತಿ the passage of the sun from *Sagittarius* into

*Capricornus*.

↓ಮಕರಿಯುನಿ, ಮಕರೈನಿ makariyuni, makaryuni (ಮಕರ್), *v. n.* To be changed.

ಮಕುಟೆ makuta, *s.* A crown, crest, tiara.

ಮಕೆ, makè, *see* ಮಕ್ಕು.

ಮಕ್ಕ ಮಕ್ಕು, *s.* Awn or beard of grain, *etc.* *adj.* Bristly, rough. —ಅಪಿಸಿ to be bristly, as a plant, *etc.*

ಮಕ್ಕ ಮಕ್ಕು, *s.* Irritation in the throat. *adj.* Irritating. —ತೆಮೆ distressing cough. —ಮ

ಕ್ಕ ಅಪಿಸಿ, —ಪುಟ್ಟುನಿ to feel irritation in the throat.

ಮಕ್ಕರ್ makkaru, *see* ಮಕರ್.

ಮಕ್ಕರ makkara, *see* ಮಕರ.

ಮಕ್ಕಳಚೆಷ್ಟೆ makkalācēshtè, *s.* Convulsions of children.

ಮಕ್ಕಳಸಂತಾನ makkalāsantāna, *s.* Inheritance by one's sons, in

contrast to inheritance by nephews (ಅಳಿಯಸಂತಾನ).

ಮಕ್ಕಳಾಟೆಗೆ makkalāṭigē, *s.* Childishness.

ಮಕ್ಕಿ makki, *s.* Irritation. 2. ploughing. —ಕಂಡ a ploughed field; a field of one crop. —ದಾಯಿ a ploughman. —ಮರ rough timber.

ಮಕ್ಕು makku, *see* ಮಕ್ಕ.

ಮಕ್ಕುನಿ makkuni (ಮಕ್ಕ), *v. n.* To feel irritation in the throat.

ಮಕ್ಕೆ makkē, *see* ಮಘೆ.

ಮಕ್ಕೇರಿ makkeri, *s.* A kind of wicker basket used for fishing. —ಬಡ್ಡುನಿ to fish with such a basket.

ಮಕ್ಕೇಲ್ makkely, *adj.* Irritating, as a rancid substance. 2. bristly, rough.

ಮಕ್ಕಾಲ್ makmāl, *see* ಮಕಮಾಲ್.

ಮಖೆ makhē, *see* ಮಘೆ.

ಮಗ್ತೆ magtē, *adj.* Again, a second time.

ಮಗ್ತು magtu, *s.* A turn.

ಮಗ್ತುನಿ magtuni (ಮಗ್), *v. a.* To turn, upset. ✓ಬಂಜಿ— to retch.

ಮಗ್ಗರ magru, *adj.* Next, following. *adv.* Again, once more. —ಕಾಲ next year. —ಛಟ್ಟುನಿ, —ಮುಟ್ಟುನಿ to crop up again, to have a relapse.

ಮಗ್ಗನೆ magrñē, *adj.* Next, following, succeeding. —ಕಾಲ the next year.

ಮಗ maga, *see* ಮಗ್.

✓ಮಗಪುನಿ magapuni (ಮಗ), *v. a.* To draw and turn over. ನಿರ್— to draw water.

✓ಮಗರ magaru, *see* ಮಗ್.

✓ಮಗರುನಿ magaruni, *see* ಮಗ್ರುನಿ.

ಮಗರೂರು magarūru, *see* ಮಗ್ರುರು.

✓ಮಗಳ್ magal, *s.* A daughter. *pl.* ಮಗಾಡ್ಡು daughters.

✓ಮಗುಚುನಿ ಮಗುಪುನಿ magučuni, magupuni, *see* ಮಗ್ಪನಿ.

✓ಮಗೆ mage, *s.* A son; *pl.* ಮಗಾಡ್ಡು sons.

✓ಮಗ್ಗ magga, *s.* A loom. —ದಾಯಿ a weaver. —ಡಕ್ಕುನಿ to pass or shoot the shuttle through the warp in weaving, as country weavers do.

ಮಗ್ಗಿ maggi, *s.* Multiplication, the multiplication table. —ಪಟ್ಟಿನಿ to repeat the same. —ಬರ್ಪಿನಿ to know the same.

ಮಗ್ಗಿನ maggina, *s.* An obstacle, impediment.

ಮಗ್ಗೆ magtē, *see* ಮಗ್ತೆ.

ಮಗ್ಗು magna, *adj.* Plunged, immersed, sunk. —ಆಪಿನಿ to be sunk, as in any vice.

✓ಮಗ್ಗು maggu, *see* ಮಗ್ಪ.

ಮಗ್ಗಮ magrama, *adj.* Next, following. —ದಿನ next day, the following day.

✓ಮಗ್ಗಾವೊಣುನಿ magrāvōṇuni, *v. refl.* (of ಮಗ್ರುನಿ) To prostrate.

✓ಮಗ್ಗ magru, *see* ಮಗ್.

ಮಗ್ಗುನಿ magruni, *v. n.* To fall, tumble. 2. to shake, be agi-

√ tated. √ 3. to feel a reeling sensation. √ ಬಂಜಿ— to feel uneasiness in the belly.

ಮಗ್ನೂರು magrūru, *s.* Pride, arrogance, haughtiness. 2. rudeness, impertinence.

ಮಘೆ maghè, *s.* The tenth lunar asterism. —ಬರ್ಸ a season of much rain.

√ ಮಚ್ಚ maçcā, *s.* A little piece of gold *or* silver kept as a sample *or* test.

ಮಚ್ಚ maçcā, *s.* A strong, stinking smell.

ಮಚ್ಚ ವಿನಾನ್ maçcāminy, *s.* A kind of fish.

ಮಚ್ಚರ maçcāra, *see* ಮತ್ಸರ.

ಮಚ್ಚಿ maçcī, *s.* A stone-cutter's chisel.

ಮಚ್ಚು maçcū, *see* ಮಚ್ಚ.

ಮಚ್ಚೆ maçcè, *s.* Likeness, resemblance. 2. ಮುಚ್ಚೆ.

ಮಜ majā, *see* ಮಜಿ.

ಮಜಂಟಿ majāṅṭi, *s.* A small kind of bee. 2. its wax.

√ ಮಜಕುನಿ majākuni (ಮಜಕ್), *v. n.* To become dim. *v. a.* To scatter, huddle.

ಮಜಕೊಟೆಬೂರು majākoṭebūru, *s.* A kind of creeper.

ಮಜಡೆ majāḍe, *see* ಮುಜಡೆ.

√ ಮಜನೆ majānè, *s.* A kind of black scars on the body. —ಬೂರುನಿ to suffer from them.

ಮಜಬೂತ್ majābūṭy, *see* ಮಜಬ್ಬಿತ್.

ಮಜಲ್ majāly, *s.* A stage in a journey, halting place. 2. a

distance from nine to twelve miles.

ಮಜಲ್ majāly, *adj.* Of middle sort, as land. —ಕಂಡ a field of middle sort. —ತರ middle sort.

ಮಜಲೆ majālè, *s.* Rubbish washed on shore.

ಮಜಾತಿಗೆ majāṣigè, *see* ಮಜ್ಜಾಶಿರೆ.

√ ಮಜಿ maji, *s.* Coal. 2. black powder. 3. ink.

ಮಜಿಕೋಲು majikōlu, *s.* A churning-stick.

ಮಜೂರಿ, ಮಜೂರು majūri, majūru, *s.* Hire, cooly, wages. —ಕೊರ್ಪಿನಿ to pay hire.

√ ಮಜೆ majè, *s.* A natural speck, spot, freckle, mole.

ಮಜ್ಜಿ majji, *see* ಮಜಿ.

ಮಜ್ಜೂರ್ majjūry, *adj.* Before-mentioned, aforesaid. *s.* Contents.

ಮಜ್ಜೂತ್ majjūṭy, *adj.* Strong, firm, fixed.

ಮಜ್ಜಾತಿಗೆ majjāṣigè, *s.* Boast, brag.

ಮತಿಗೆ maṭige, *see* ಮಟ್ಟು. *adv.* Till.

ಮಟ್ಟ matṭy, *see* ಮಟ್ಟು.

√ ಮಟ್ಟ matṭa, *s.* A carpenter's *or* bricklayer's square. 2. level, height, measure. ಜಲ— water level.

ಮಟ್ಟ matṭa, *s.* Toddling. *adv.* At full length. —ಮರಕನೆ on the whole back. —ಮಟ್ಟ ನಡಪನಿ to toddle, as a child.

ಮಟ್ಟರ್ matṭary, s. A place of cock-fighting. 2. a fair held in the month of May.

✓ ಮಟ್ಟತೌತಿ matṭitoutè, s. A small kind of cucumber, gerkin.

✓ ಮಟ್ಟು matṭu, s. Measure, extent, limit, capacity, ability. —ಸೊಂಶಾಪಿಸಿ to understand a person's capacity.

ಮಟ್ಟಿ matṭè, s. A kind of tune.

✓ ಮಟ್ಟಿಲ್ matṭely, s. The pouch in front formed by the folds of a female's garment and used as a pocket. 2. the bosom, lap. ಮಡಿ, ಮರಿ— an under pouch so formed.

ಮಠ matha, s. The residence of a priest or spiritual guide; a monastery. 2. a school, college. ಅಷ್ಟ— the eight residences of the spiritual guides, connected with the Krushna temple at Udipi, namely, ಪಲಿಮಾರ್, ಕೃಷ್ಣಾಪುರ, ಪುತ್ತಿಗೆ, ಶೀರೂರು, ಕಾಣ್ಯೂರು, ಸೋಡೆ, ಅಡಿಮಾರ್, and ಪೇಜಾರ. ಕನ್ಯೆ— a nunnery. ಗುರು— the residence of a spiritual guide or minister. ಜಂಗಮ— the residence of a Linga priest. —ವಾಸಿ an inhabitant of a monastery.

ಮಡ್‌ಗುನಿ maḍuguni, see ಮಡಗುನಿ.

ಮಡ maḍa, see ಮಾಡ.

ಮಡಂಕ್ maḍaṅku, see ಮೊಡಂಕ್.

ಮಡಂತೆಲ್, ಮಡಂದೆಲ್ maḍantely, maḍandely, s. Rice plants sprouting again after they have been once reaped. 2. a kind of tree.

✓ ಮಡಕೆ maḍakè, s. An earthen vessel for collecting toddy. —ಚೆಂಜಿ a kind of crab. —ಪರ್ಡ್ a kind of fruit.

✓ ಮಡಗುನಿ maḍaguni (ಮಡಗ), v. a. To lay down, put, place.

ಮಡತನ maḍatana, see ಮಡಸ್ತನ.

✓ ಮಡತೆ maḍatè, s. A fold, crease.

✓ ಮಡಲ್ maḍaly, s. A palm branch. 2. a cocoanut branch with plaited leaves. ಅರೆ— a dried leaf of a palmyra tree. —ಮಾನ್ a kind of fish. —ಮುಡೆಪಿನ to plait palm leaves.

ಮಡಸ್ತನ maḍastana, s. Rolling one's self round a temple or before an idol, in fulfilment of a vow. —ವಾಡುನಿ to roll in such a way.

ಮಡಾಯಿಸುನಿ maḍāyisuni (ಮಡಾಯಿಸು), v. a. To bind, cover, as a book.

✓ ಮಡಿ maḍi, s. ✓ A newly washed cloth, bleached cloth. ✓ 2. a garment of bark, silk, or wool, worn by Brahmans and other high-caste people during meals or any ceremonies. ✓ 3. ✓ fold, the same quantity added; (in comp. with ಬರ್ and ಇರ್, ಮ changes into ಬ;) as, ಬರ್ಬಡಿ a single fold; ಇರ್ಬಡಿ a double fold, etc. adj. Bleached, washed. —ಕುಂಟು a washed cloth. —ಸೋಂಪೆ a kind of toad. —ಶಾಯಿ a washerman. —ಮಳ್ಳುನಿ to bleach, wash clothes. —ಮಾ

ಪುನ to change a washed garment. —ಮಾಪುನ to become dirty.

↓ಮಡಿಕೆ maḍikē, *s.* ↓Folding, doubling. 2. ↓a wrinkle, crease. 3. a small earthen vessel. —ತೆಲ್ಲವ a kind of cake.

ಮಡಿಚೀರವು maḍiçīravu, *s.* A kind of bag or purse.

↓ಮಡಿಪಾವುನಿ maḍipāvuni, *c. v.* (of ಮಡಿಪುನ) To make fold, cause to fold.

↓ಮಡಿಪು maḍipu, *s.* A fold, plait. —ಬೀಸತಿ a clasp knife.

↓ಮಡಿಪುನಿ maḍipuni (ಮಡಿ), *v. a.* ↓To fold, plait, double up. | ಬಂಜಿ— to feel loathing or disgust; to retch.

↓ಮಡಿಯುನಿ maḍiyuni (ಮಡಿ), *v. n.* To become folded, doubled up.

ಮಡಿವಳೆ maḍivale, *see* ಮಡ್ಡೆಲೆ.

ಮಡೀರ್ maḍīru, *adj.* Second born. —ದಾಯೆ the second son.

↓ಮಡು maḍu, *s.* An axe, hatchet. —ತ ಕೈಲೆ the handle of an axe.

ಮಡುಗಡಿ maḍugadi, *see* ಮರಕಡಿ.

ಮಡುಗುನಿ maḍuguni, *see* ಮಡಗುನಿ.

↓ಮಡೆ maḍē, *s.* Orts, refuse, crumbs, or remains of victuals. 2. saliva, spittle. 3. whatever has come in contact with the mouth. —ಇಲೆ a leaf-plate that has been used for a meal. —ಫಡಿ ring worm. —ಮಳ್ಳುನಿ to defile anything by bringing in contact with the mouth.

ಮಡೆಂಜಿ maḍēñji, *s.* A kind of fish. ಮಡ್ಕೆ maḍkē, *s.* A quantity of grass, etc.

↓ಮಡ್ಡಿ maḍḍi, *s.* Sediment, lees. 2. rice boiled with cocoanut and husk, for cattle.

ಮಡ್ಡೆಲಪಕ್ಕೆ maḍḍelapakki, *s.* A kind of bird.

↓ಮಡ್ಡೆಲೆ, ಮಡ್ಡೆಲೆ maḍḍele, maḍḍele, *s.* A washerman.

ಮಡ್ಲು maḍlu, *see* ಮಡಲೆ.

ಮಣ, ಮಣಕ್ maṇa, maṇaku, *adj.* Viscous, sticky. —ಸತ್ತುನಿ, —ಮಣೊಗು ಕುಳ್ಳುನಿ to stick, adhere, become united.

↓ಮಣಂಗ್ maṇaṅgu, *s.* Pilchard.

ಮಣಜೋಗು maṇajōgu, *s.* Giddiness, vertigo.

ಮಣಲಿ maṇali, *s.* A tune. 2. *see* ಮಣೊಲೆ.

ಮಣಲಿಲೆ maṇašilē, *s.* Red arsenic.

ಮಣಾರ maṇāra, *see* ಮಣೋಹರ.

↓ಮಣಿ maṇi, *s.* A bead. 2. a small bell. 3. a gem, pearl. ಕರ್ಯ— a small kind of black beads.

—ಕಾರ a rib of a ship. —ಪಾತೆರ a prophesy. —ಸರ a necklace of beads. —ಸರಕ beads in general. —ತುರಿಯುನಿ, —ಸುರಿಯುನಿ to string beads.

↓ಮಣಿಗಂಟ್ maṇigaṅṭu, *s.* The ankle.

↓ಮಣಿಗಾರೆ maṇigāre, *see* ಮಣಿಗಾರೆ.

ಮಣಿಪಂದೆ maṇipandē, *see* under ಮನಿಪುನಿ.

ಮಣಿಪು maṇipu, *s.* A strong, superior kind of coir.



- ↓ಮಣಿಪುನಿ maṇipuni, *see* ಮನಿಪುನಿ.  
 ಮಣು maṇu, *s.* A maund equal to 28 lbs.  
 ↓ಮಣಿ maṇè, *s.* A low stool to sit upon. ಬಚ್ಚೆದ— a whetting board. ಕೊಟ್ಟು— a kind of stool furnished with a short handle. ಚನೆ—, *see under* ಚನೆ. —ಮರಾಯಿ wooden furniture.  
 ↓ಮಣಿಗಾರೆ maṇegāre, *s.* A revenue inspector.  
 ಮಣಿಲಿ maṇoli, *s.* The vegetable *Coccinia indica*.  
 ಮತ mata, *s.* Purpose, intention, wish, mind. 2. religion; a religious sect. ಕ್ರೈಸ್ತ— the Christian religion. —ದಾಯಿ, —ಸ್ತೆ a follower of a religion, a sectarian. ಬೌದ್ಧ— Buddhism. —ಭೇದ religious difference.  
 ಮತಲಪು, ಮತಲಬು matalapu, matalabu, *s.* The contents *or* purport of a writing *or* speech.  
 ಮತಾಯಿ matāyi, *s.* A wave.  
 ಮತಿ mati, *s.* Understanding, intellect, common sense. 2. the senses. —ದಾಂತಿ senseless. —ತಪ್ಪುನಿ to be out of senses.  
 ಮತ್ತ matṭy, *see* ಮಸ್ತೆ.  
 ಮತ್ತ matṭa, *adj.* Intoxicated. 2. furious, mad.  
 ↓ಮತ್ತಿ matti, *s.* The tree *Terminalia tomentosa*.  
 ಮತ್ತೆ matte, *s.* An inebriate man; a mad man.  
 ಮತ್ತಬು matlabu, *see* ಮತಲಪು.

- ಮತ್ತರ matsara, *s.* Envy, malice.  
 ಮತ್ಸ್ಯ matsya, *s.* A fish. ಮತ್ಸ್ಯಾಕಾರ the first incarnation of Vishṇu in the form of a fish.  
 ಮಥನ mathana, *s.* Churning.  
 ↓ಮದಮಾಯೆ madumāye, *s.* A bridegroom.  
 ↓ಮದಮಾಳ್ madumāḷu, *s.* A bride. 2. a pubescent female. —ವಾನ್ a kind of fish. —ಕಪ್ಪೆ, *see* ಪನಿ ಕಪ್ಪೆ *under* ಪನಿ.  
 ↓ಮದಮೆ madumè, *s.* A wedding, marriage. —ದ ದೊಂಪ a shed erected for nuptial ceremonies. —ದ ಪೊಣಿಸ್ a wedding feast. —ಅಪಿನಿ to become married. —ಮಳ್ಪುನಿ to marry.  
 ಮದರೆ madurè, *s.* Madura. —ರು ಮಾಲ್ a red kind of turban manufactured in Madura.  
 ಮದರೆಂಗಿ madurengi, *see* ಮವ್ರೆಂಗಿ.  
 ↓ಮದಲ್ maduḷy, *s.* A roofed wall of a compound. —ಕಟ್ಟುನಿ to make a roofed wall.  
 ಮದ mada, *s.* Pride, arrogance. 2. insanity, madness, infatuation. 3. joy, pleasure. 4. rutting, as of an elephant. 5. inebriety, intoxication. 6. spiritous *or* vinous liquor. 7. desire, love.  
 ಮದಂತೆ madante, *see* ಮದಾಂತೆ.  
 ಮದಕರಿ madakari, *s.* Ulcerous leprosy. —ಪತ್ತುನಿ to be affected with leprosy.  
 ↓ಮದಕುನಿ madakuni (ಮದಕ), *v. n.* To go *or* move swiftly.

- ಮದಗ madaga, *s.* A large natural tank.
- ✓ಮದಡ್ madady, *adj.* ✓Slothful, indolent. *s.* ✓A log, trunk. —ನರನಾನ an indolent fellow.
- ಮದಡಿ madadi, *see* ಮದೊಡಿ.
- ✓ಮದಡು madadu, *s.* A lazy woman. *adj.* Lazy. | 2. sloping.
- ✓ಮದಡೆ madade, *s.* A blockhead. 2. a sluggard.
- ಮದತ್ತುನಿ madatruni, *see* ಮದಪನ.
- ಮದನ, ಮದನೆ madana, madane, *s.* Cupid. 2. a man's name.
- ✓ಮದವು madapu, *s.* Forgetfulness.
- ✓ಮದವುನಿ madapuni (ಮದ), *v. a.* To forget.
- ✓ಮದವೆಲೆ madapele, *s.* A forgetful man, absent-minded man.
- ಮದರಿ madari, *see* ಮದಕರಿ.
- ಮದರೆಂಗಿ madarengi, *see* ಮದ್ರೆಂಗ.
- ಮದಲೆ, ಮದಲೆ madalè, madalè, *see* ಮೆದಲೆ.
- ಮದಾಂತೆ, ಮದಾಂಧೆ madānte, madāndhe, *s.* A man blind with pride *or* passion; an arrogant *or* dissolute man. 2. a sluggard, lazy man.
- ಮದಾಮಸ್ತ madāmastu, *adj.* Stout, robust, lusty.
- ✓ಮದಿವು madipu, *s.* A consultation, deliberation. 2. settlement, resolution. —ಕಲಿಪಿನಿ, —ಡಿಪ್ಪಿನಿ to consult. —ಮಳ್ಪಿನಿ to settle.
- ✓ಮದಿವುನಿ madipuni (ಮದ), *v. a.* To consult, deliberate, settle.

- ಮದಿಮುಟ್ಟೆಲ್ madimuttely, *s.* The first menstruation.
- ಮದಿರೆಂಗಿ madirengi, *see* ಮದ್ರೆಂಗ.
- ✓ಮದಿಲ್ madily, *see* ಮದಿಲ್.
- ಮದು madu, *s.* Mediating *or* interceding with a devil-dancer as the spokesman of a community. —ಪಟ್ಟಿನಿ to mediate so.
- ಮದುರ madura, *see* ಮಧುರ.
- ✓ಮದೆ madè, *s.* A screen, blind. 2. a retired place, privacy. —ಅಪಿನಿ to be screened, sheltered. —ಮಳ್ಪಿನಿ to screen, hide.
- ✓ಮದೆವು madevu, *s.* Shade, shelter, retirement.
- ✓ಮದೆವುನಿ madevuni (ಮದೆ), *v. a.* To screen, shelter, hide.
- ✓ಮದೆಯುನಿ madeyuni (ಮದೆ), *v. n.* To be out of sight, shut.
- ಮದೊಡಿ madodi, *s.* A branch of a palmyra, stripped of its leaves.
- ಮದ್ದು maddu, *see* ಮದ್ದ.
- ಮದ್ದಡ್ಕತಾಯೆ maddadkatāye, *s.* A demon so called.
- ಮದ್ದಲೆ, ಮದ್ದಲೆ maddalè, maddalè, *see* ಮದ್ದೊಲೆ.
- ಮದ್ದಾನೆ maddānè, *s.* A rutting elephant.
- ಮದ್ದಿಮೆ maddima, *see* ಮಧ್ಯಮ.
- ಮದ್ದೇಸ, ಮದ್ದೇಸ maddēsa, madyēsa, *s.* Persuasion, inducement. 2. pacifying, appeasing. 3. mediation.
- ✓ಮದ್ದೊಳಿ maddoli, *s.* A finger-drum.

ಮದ್ಯ madya, *s.* Wine; spirituous *or* fermented liquor.

2. *see* ಮದ್ಯ. —ಪಾನ taking liquor. —ಪಾನ a drunkard.

ಮದ್ರೆಂಗಿ madrengi, *s.* The henna plant, *Lawsonia spinosa*.

ಮಧ madha, *see* ಮದ.

ಮಧಾಂಡೆ, ಮಧಾಂದೆ madhāṇḍe, madhāṇḍhe, *see* ಮದಾಂತೆ.

ಮಧು madhu, *s.* Spirituous liquor, wine. 2. honey. 3. sugar. 4. sweetness in flavour, sound, *or* disposition.

ಮಧುರ madhura, *adj.* Sweet, pleasing, agreeable.

ಮಧ್ಯ madhya, *s.* The middle, centre. *adv.* Between; *cf.* ನಡು.

ಮಧ್ಯಮ madhyama, *adj.* Middling, of middle sort.

ಮಧ್ಯಸ್ಥಗಾರೆ, ಮಧ್ಯಸ್ಥೆ madhyastāgāre, madhyaste, *s.* A mediator, arbitrator.

ಮಧ್ಯಸ್ಥಿಗೆ madhyastigē, *s.* Arbitration.

ಮಧ್ಯಾಹ್ನ, ಮಧ್ಯಾಹ್ನ madhyāhna, madhyāhna, *s.* Noon, the middle of the day.

ಮಧ್ಯೇಸ madhyēsa, *see* ಮಧ್ಯೇಸ.

ಮಧ್ವಾಚಾರ್ಯೆ madhvācārye, *s.* The founder of a Veishṇava sect.

ಮನ mana, *see* ಮನಸ್ಸೆ.

ಮನಃಪೂರ್ತಿ ಮನಃಪೂರ್ವಕ manahpūrti, manahpūrvaka, *adj.* Voluntary, wilful, earnest. *adv.* Voluntarily, wilfully, earnestly.

ಮನಕಸರಿಗೆ manakasariḡe, *s.* Ill-feeling; uncleanness of heart *or* mind.

ಮನದಾನಿ manadāni, *s.* The next day, following day.

ಮನರ manara, *see* ಮನೋಹರ.

ಮನವರಿಕೆ manavarikē, *s.* Knowledge, perception. [ನಸಾಂತರ.

ಮನಸಾಂತರ manasāntara, *see* ಮಾ

ಮನಸ್ತಾಪ manastāpa, *s.* Heart-burning, grief. 2. contrition, repentance. ನಿಕ್ಕ ಆಯ ಮನ ಸ್ತಾಪ ತಟ್ಟೆಂದೆ his grief has cleaved unto you.

ಮನಸ್ಸು manassu, *s.* The mind; the heart. 2. desire, inclination, attention. —ವ ಸ್ಥಿತಿ the state of mind. —ಮಲ್ಲೆ

magnanimous. ಅರೆ— vacillation, wavering; reluctance.

ಎಡ್ಡಿ— an excellent mind, amiable disposition. ಕನ— dreaming and waking. ಕೆಟ್ಟ— ಪಡಿಕೆ—

an evil mind; a bad disposition. ಚಂಚಲ— fickle-mindedness. —ಆಪಿಸಿ to will; to wish,

desire. —ಇಚ್ಛಿ to have no mind; not to desire *or* like. —ಬತ್ತಿ

ಲಿಕ್ಕ as one likes; indiscriminately, arbitrarily. —ದೀಪಿಸಿ to covet; to be attentive. —ಮಕ್ಕುನಿ

to will; to resolve, determine. —ಉಪ್ಪನಿ to have mind; to covet; to like. —ಕನಿಪನಿ to be grieved. —ಕರಗುನಿ to be moved, to relent; to feel pity.

—ಕುಂದುನಿ to be dejected. —ಕೊರ್ಪಿನಿ to pay attention. —ಮ

ಛ್ವನಿ to be willing, to will, consent, determine. —ನೋಪನಿ to shrink, recoil; to be disinclined; to be fascinated, enamoured.

ಮನಸ್ಸಾಕ್ಷಿ manassākshi, s. Conscience.

✓ ಮನಿಪುನಿ manipuni (ಮನಿ), v. a. To speak, utter. *It is used chiefly in the negative; as, ಮನಿಪುಜಿ (I) do not speak ಮನಿಪದೆ do not speak. ಮನಿಪುಜಿ he does not speak. ಮನಿಪದೆ without speaking, quietly, silently. ಮನಿಪದೆ ಉಪ್ಪನಿ to be silent.*

ಮನು manu, s. The celebrated Hindu legislator. —ಧರ್ಮಶಾಸ್ತ್ರ the institutes of Manu.

ಮನುಜಿ, ಮನುಷ್ಯೆ manuḷe, manuḷhye, s. Man, a man, mankind.

ಮನುಸೆ manuse, see ಮನೈ.

↓ ಮನೆ manè, s. A house, home.

ಅರ— a palace. ಕೆರೆ— a prison,

✓ jail. —ತನ a household. —ಮಾರ್ household furniture; personal property. —ವಾರ್ತೆ, —ವಾರ್ತೆನೆ household affairs, family concern.

ಮನೆಗಾರೆ manegāre, see ಮನೆಗಾರೆ.

ಮನೆಪು manepu, see ಮೊಪುಪು.

ಮನೋಳಿ manoli, see ಮನೋಳಿ.

ಮನೋಗತ manōgata, s. State of mind, purpose, opinion.

ಮನೋಭಾವ manōbhāva, s. State of mind.

ಮನೋರಥ manōratha, s. Wish, desire.

ಮನೋವಾಕ್ಯಾಯ manōvākkāya, s. Thought, word and deed.

ಮನೋವೇಗ manōvēga, s. Swift-ness of thought. ಮನೋವೇಗೊಡ್ಡು as quick as thought.

ಮನೋಹರ manōhara, s. Charming, delightful, agreeable, pleasant.

ಮನ್ನಡಕೆ mannaḍake, see ಮಂಣಡಕೆ.

ಮನ್ನಿಪುನಿ mannipuni, see ಮಂನಿಪುನಿ

ಮನ್ಮಥೆ manmathe, s. Cupid.

ಮನ್ವಂತರ manvantara, s. The reign of a Manu, a period equal to 306,720,000 years of the mortals or one day of Brahma.

ಮನ್ವಾರ್ manvāru, s. A man of war.

ಮನ್ನೆ manse, s. A Pariah.

↓ ಮಪ್ಪು mappu, s. Evening, twilight. ↓ ಅಪಿನಿ to grow dark.

✓ ಮಬ್ಬು mabbu, adj. Dim, dull, obscure.

ಮಮಕಾರ, ಮಮತೆ, ಮಮತ್ಕಾರ mamakāra, mamatè, mamatkāra, s. Affection, love.

ಮಯ maya, s. A Sanskrit affix used in the formation of adjectives attributive of that of which a thing is chiefly made or consists; as, ಜಲ- covered with water. ಸ್ವರ್ಣ- golden, all gold.

ಮಯಂತಿ mayanti, s. A demon so called.

ಮಯಂದ್ರುನಿ mayandrūni, see ಮಾಯಂಗ್ಕುನಿ.

ಮಯಕೆ mayaka, see ಮಾಯಕೆ.

- ↓ ಮಯಕುನಿ mayakuni (ಮಯಕ),  
v. n. To vanish, disappear.  
2. to flicker, as a light.
- √ ಮಯಣ mayana, see ಮಾಯಣ.
- ಮಯಮಯ mayamaya, *adj.* Dim,  
dull. —ಆಪಿಸಿ to become dim,  
as the eyes.
- ಮಯಲುನಿ mayaluni, see ಮೈಲುನಿ.
- ಮಯಾಸುರೆ mayāsura, s. A titan,  
the architect of giants.
- ಮಯಿ mayi, see ಮೈ.
- ಮಯಿಲೋ mayilō, see ಮಾಯಿಲೋ  
under ಮಾಯುನಿ.
- ಮಯ್ಯರ್ mayyaru, s. A pair of  
compasses. 2. a circle. —ಪಾ  
ಡುನಿ to draw a circle.
- √ ಮರ mara, s. A tree. 2. timber;  
wood. —ಕಾರ್ a stilt; a wooden  
leg. —ತಡರ್ small branches of a  
tree. —ತ ಬೀಲಿದಾಯೆ a carpen-  
ter. —ತೇವು a kind of Acacia,  
*Arum viviparum*. —ಕಟ್ಟುನಿ  
to become stiff. —ಕಡೆಯುನಿ  
trees to be rubbed against  
each other. —ಕಡ್ಪುನಿ to cut or  
fell a tree.
- ↓ ಮರಂಕಣೆ, ಮರಕಣೆ maraṅkaṇe, ma-  
rakaṇe, *adj.* On the back; top-  
sy-turvy. —ಬೆಪ್ಪುನಿ to lie on the  
back. —ಬೂರುನಿ to fall back-  
ward. ಕಂಕಣೆ ಮರಂಕಣೆ ಮಕ್ಕುನಿ  
to turn topsy-turvy; to con-  
fuse.
- ಮರಂಗೆ maraṅge, see ಮೊರಂಗೆ.
- ಮರಂಟೆ maraṅṭe, see ಮೊರಂಟೆ.
- ಮರಂಡಲ maraṅḍala, see ಮೊರಂಡಲ.
- ಮರಂಪು marampu, see ಮೊರಂಪು.

- ಮರಂಪೆ marampē, see ಮೊರಂಪೆ.
- ಮರಕ maraka, see ಮರ್ಕ.
- ಮರಕಟ್ marakatṭu, *adj.* Rough,  
clumsy. —ಬೇಲೆ a clumsy  
work.
- ಮರಕಡಿ marakadi, *adj.* Rough,  
half finished, as a work.
- ಮರಕತ marakata, s. An emerald.
- √ ಮರಕಲ್ marakalu, see ಮರ್ಕಲ್.
- ಮರಕಲೆ marakale, s. A fisherman,  
who is also a palankeen  
bearer; a steersman. *fem.*  
ಮರಕಲ್.
- ಮರಕಲ್ಮೆ marakalme, s. The head-  
man of fishermen.
- ಮರಕೆರೆಂಗ್ marakereṅgu, s. Tapi-  
oca, *Fatropa manihot*.
- ಮರಕೋಡಪ್ಪೆ marakoḍappe, s. A  
woodpecker.
- ಮರಗುಪತ್ರೇ maragupatrē, s. Mint.
- ಮರಜೆ maraje, see ಮೊರಜೆ.
- √ ಮರಡ್, ಮರಡು maraḍu, maraḍu,  
s. √ Barrenness, sterility. 2.  
a small trough; *cf.* ಮರಾಯಿ.  
*adj.* √ Barren.
- ಮರಣ maraṇa, s. Death. ಜನನ-  
birth and death. —ಕಾಲ time  
of death. —ಜಾತಕ a horoscope  
predicting one's death. —ಪತ್ರಿ  
ಕೆ, —ಶಾಸನ a will or testament.
- ಮರಣಾಂತಿಕ maraṇāntika, *adj.*  
Lasting, enduring, ending  
with death.
- ಮರದೇವಿ maradēvi, s. A barren  
woman.
- ಮರನೀರ್ maranīru, s. Toddy.

✓ ಮರಪು marapu, *s.* Forgetfulness; *cf.* ಮದಪು. 2. a mistake, omission.

✓ ಮರಪುನಿ marapuni (ಮರ), *v. a.* To fell, pull down, as a wall, *etc.* 2. to set up what has been upset. ✓ 3. *see* ಮದಪುನಿ.

ಮರಮಂಜಲ್, ಮರಮಂಜಳ್ maramañjalḷ, maramañjalḷ, *s.* The yellow sanders, *Morinda umbellata.*

ಮರಮರ maramara, *adj.* Sleepy, drowsy.

ಮರಮಾರಿ maramāri, *see* ಮಾರಾಮಾರಿ.

ಮರಮಾಸ maramāsa, *s.* Tough meat.

ಮರಯಿ marayi, *see* ಮರಾಯಿ.

ಮರಲುನಿ maraluni, *see* ಮರ್ಲುನಿ.

✓ ಮರವ marava, *s.* ✓ The caste of Maravas. 2. *see* ಮರ.

ಮರವೊಳಿ maravoli, *s.* A kind of mistletoe. 2. a wild screw-pine.

ಮರಸನಿ marasani, *s.* A kind of jam from Ceylon.

ಮರಹಂಮತ್ marahammatḷ, *s.* Mending, repair. 2. engineering. — ಇಲಾಖೆ public works department. — ಮೆಚ್ಚುನಿ to mend, repair.

✓ ಮರಳಿಕ್ಕೆ maralikkè, *s.* Hinge.

✓ ಮರಾಯಿ marāyi, *s.* A trough or bowl. ಅರ್ಕಂಜಿದ a cattle trough. ಓಡ—, ತೋಡ— a long trough. ಕಲ್ಲ— a stone trough. ತುಳು— a large trough with a handle on either side.

ಮರಿ mari, *s.* A serpent, snake.

✓ 2. a worm. ✓ 3. a young animal. — ತ ಕುರ್ಲಿ the young of a serpent. ಪಜಿ— a green whip-snake. ಪೆಮರಿ a boa-constrictor. ಬಂಜಿ— an intestinal worm. — ತ ಮಂಣಿ poisonous earth; unhealthy soil.

ಮರಿಮುಗುಡು marimuguḍu, *s.* A kind of fresh-water fish.

✓ ಮರಿಯಾದಿ, ಮರಿಯಾದೆ mariyādi, mariyādè, *s.* Custom, usage. 2. propriety of conduct. 3. respect, civility, politeness. 3. a present. — ದಾಯೆ a polite man; a man of rank.

ಮರಿಯಾಳ mariyāḷa, *see* ಮರ್ಯಾಳ.

ಮರು maru, *s.* A particle, atom.

✓ *Adj.* Following, next. — ದಿನ the next day. ಜನತ ಮರು ಇಜ್ಜಿ there is no body.

ಮರುವ maruva, *see* ಮರ್ವ.

ಮರುವಾಯಿ maruvāyi, *s.* The bivalve, a kind of oyster. ಕಕ್ಕೆ—, ಕೇಸ—, ಕೊಯ್ಯೋಲ್—, ಕೋಲು—, ದಡ್ಡ—, ಸ್ವಚ್ಚಿ—, ಘಾ— are different kinds of it.

ಮರುಳು maruḷu, *see* ಮರ್ಲ್.

✓ ಮರೆ marè, *s.* ✓ A shelter, retreat; *cf.* ಮದೆ. 2. the milky juice or sap of plants, fruits, *etc.*; gum. — ಜಪ್ಪುನಿ the milky juice to exude. — ರೆಂಕುನಿ to be covered with the same.

ಮರೆಡುನಿ mareḍuni, *see* ಮುರ್ಯೆಡುನಿ.

✓ ಮರೆಪುನಿ marepuni, *see* ಮದಪುನಿ. 2. *see* ಮರಪುನಿ.

- ಮರ್ಕಾ marku, *s.* Scum or sediment of oil.
- ↓ ಮರ್ಕಾ marka, *adj.* Fainting, dejection, languor. —ಆಪಿಸಿ to faint, feel dejected.
- ಮರ್ಕಟ್ markatṭu, *see* ಮರಕಟೆ.
- ಮರ್ಕಟೆ markate, *s.* A monkey, ape. 2. a stupid fellow.
- ಮರ್ಕಡಿ markadi, *see* ಮರಕಡಿ.
- ಮರ್ಕಡೆ, ಮರ್ಕೊಡೆ markade, markode, *s.* A bad habit, improper behaviour, rudeness, naughtiness.
- √ ಮರ್ಕಲ್ markalu, *s.* A measure of salt, equal to 28 pounds.
- ಮರ್ಕುನಿ markuni (ಮರ್ಕ), *v. n.* To groan, moan.
- ಮರ್ಕೆಲ್ markelu, *s.* Groaning, moaning.
- ↓ ಮರ್ಗ್ ಮರ್ಗು, *adj.* Dead. —ಆಪಿಸಿ to die.
- ಮರ್ಗಿ margi, *see* ಮರಾಯಿ.
- √ ಮರ್ಗಿಲ್ margilu, *s.* The side, flank. ಬಲತ the right side. ದತ್ತ — the left side.
- ↓ ಮರ್ಚಾ marca, *s.* Enticement, seduction. 2. taming, domesticating.
- √ ಮರ್ಚಾವುನಿ marcāvuni, *c. v.* (of ಮರ್ಚುನಿ) To entice, seduce. 2. to tame, domesticate.
- √ ಮರ್ಚುನಿ marcuni (ಮರ್ಚ), *v. n.* To be enticed, seduced. 2. to be tamed, domesticated.
- ↓ ಮರ್ಚೆಲ್ marcely, *adj.* Tamed. *s.* Tameness. ಕೈ — taming, as an animal.

- ಮರ್ಜಾ marja, *see* ಮೊರಜ.
- ಮರ್ಜಾವುನಿ marjāvuni, *c. v.* (of ಮರ್ಜುನಿ) To cover, shelter, as a hen its young ones under its wings.
- ಮರ್ಜಿ marji, *s.* Opinion, sentiment. 2. disposition, inclination. 3. will, pleasure. 4. manner, way.
- ಮರ್ಣಾ marṇa, *see* ಮರಣ.
- ಮರ್ತಿ marti, *s.* A silly or simple woman.
- √ ಮರ್ತೆ martē, *s.* Selling, bargain.
- √ ಮರ್ಡ್ mardu, *s.* Medicine. 2. gunpowder; also ಚಡಿಮರ್ಡ್. 3. decoy powder, philter. —ಡಾಯಿ a physician. —ಕೊರ್ಪಿನಿ to administer medicine, treat a patient.
- ಮರ್ಡೆ mardade, *s.* An honorary title among Jainas.
- ಮರ್ಡನ mardana, *s.* Rubbing, shampooing. 2. grinding. 3. killing. —ಮಕ್ಕುನಿ, ಮರ್ಡಪುನಿ to rub, shampoo, grind.
- ಮರ್ಪು marpu, *see* ಮಾರ್ಪ.
- √ ಮರ್ಬು marbu, *see* ಮುಬ್ಬು.
- ಮರ್ಮ marma, *s.* A secret. 2. a vital part. 3. *see* ಮರ್ಮ.
- ಮರ್ಮಳೆ marmalē, *see* ಮರ್ಮಾಳೆ.
- √ ಮರ್ಮಾಯೆ marmāye, *s.* A female's son-in-law, a nephew or a brother's son.
- √ ಮರ್ಮಾಳೆ marmāly, *s.* A female's daughter-in-law, a niece or a brother's daughter.
- √ ಮರ್ಯಾದಿ maryādi, *see* ಮರಿಯಾದಿ.

- ↓ ಮರ್ಯಾಳ maryāla, *s.* The rainy season, monsoon.
- ↓ ಮರ್ಯಾ marly, *s.* Madness, insanity. *adj.* Mad, insane, foolish. ಅರೆ— half-mad, crack-brained. ಇರ್ತ್— dotage, senility; absent-mindedness. —ಪಿಜಿನ್ a small, red kind of ant. —ಫಾ premature blossoms of a plant. —ಆ ಪಿನ to be fascinated, enticed, seduced; to be exceedingly pleased, enchanted. —ಕಟ್ಟುನಿ to behave foolishly. —ಸತ್ತುನಿ to become mad. —ಮಳ್ಳುನಿ to seduce, fascinate.
- ↓ ಮರ್ಯಾಟೆ marlāṭa, *s.* Foolishness, silliness. 2. pranks, tricks.
- ↓ ಮರ್ಯಾವುನಿ marlāvuni, *v. n.* (of ಮರ್ಯಾ) To entice, decoy, allure, seduce.
- ಮರ್ಯಾ marly, *see* ಮರ್ತಿ.
- ↓ ಮರ್ಯಾನಿ marluni (ಮರ್ತ್), *v. n.* To be restless *or* over-active; to be intent upon doing mischief.
- ↓ ಮರ್ಲೆ marle, *s.* A mad man. —ನಿ a mad woman.
- ↓ ಮರ್ವ marva, *s.* A kind of timber tree, *Lagerstræmia reginae*. ಮರ್ವಯಿ, ಮರ್ವಾಯಿ marvayi, marvāyi, *see* ಮರುವಾಯಿ.
- ಮರ್ವಾವುನಿ marvāvuni (ಮರ್ವಾ), *v. a.* To gnaw, nibble, bite slowly *or* with effort.
- ಮಲ mala, *s.* Dirt, bodily excretion. 2. dross. 3. sin. —ಮೂತ್ರ faeces and urine. —ಬದ್ಧ constipation.

- ಮಲಂಪು malampu, *see* ಮೊಲಂಪು.
- ↓ ಮಲಕ್ malaku, *s.* A kind of necklace. ಜೊಟ್ಟು— a small kind of necklace.
- ಮಲಕ malaka, *s.* A storm, tempest. —ಲಕ್ಕುನಿ to have a storm.
- ↓ ಮಲಗುನಿ malaguni (ಮಲಗ್), *v. n.* To lie down, to sleep.
- ಮಲತಂಕೆ malataṅkē, *s.* A hyena.
- ಮಲಪುನಿ malapuni, *see* ಮಲೆಂಗುನಿ.
- ಮಲಪೂಪ, ಮಲಪೂಪು malapūpa, malapūpu, *s.* An enclosure in a letter.
- ಮಲಮಲ್ malamaly, *s.* Muslin.
- ಮಲಮಾಸ malamāsa, *s.* An intercalary month.
- ಮಲಯಾಳ malayāla, *s.* The province of Malabar. ಮಲಯಾಳಿ a man from Malabar.
- ಮಲರಾಯೆ malarāye, *s.* A demon so called.
- ↓ ಮಲವೆ malave, *s.* A man with squint eyes.
- ಮಲಾಮ್ malāmy, *see* ಮುಲಾಮ್.
- ಮಲಾಮತ್ malāmaty, *s.* A strait, calamity, difficulty, dilemma. 2. reproach.
- ಮಲಿನ malina, *adj.* Foul, filthy, dirty.
- ಮಲಿಯುನಿ, ಮಲಿರುನಿ maliyuni, maliruni (ಮಲಿ), *v. n.* To slip *or* wear away, as a portion of earth *or* mud work; *also* ಮಲಿ ದ್ವೇಷಿನಿ.
- ↓ ಮಲೆ malē, *s.* A forest, jungle; a hill overgrown with forest. —ಕಂಪೊಡಿ a large viper. —ಕಾ



ಇಂಗೆ, —ಮರಿ a kind of serpent.  
—ಕಿರೆಂಗ, —ಗಿರೆಂಗ a large kind  
of sweet potato.

✓ಮಲೆಂಗುನಿ maleṅguni (ಮಲೆಂಗ), *v. n.*  
To recline, lean against.

ಮಲೆಜುವಾದಿ malejūmādi, *s.* A  
demon so called.

ಮಲೆಸಿನಿ malepini, *see* ಮಲೆಯುನಿ.

ಮಲೆಯಾಳ maleyāḷa, *see* ಮಲಯಾಳ.

✓ಮಲೆಯುನಿ, ಮಲೆವುನಿ maleyuni,  
malevuni (ಮಲೆ), *v. a.* To frown,  
scowl. 2. to stare.

✓ಮಲ್ಲ, ಮಲ್ಲವು, ಮಲ್ಲಾವು malla, mal-  
lavu, mallāvu, *adj.* Great,  
large, big, extensive. 2. chief,  
principal, important. 3. loud.  
—ಕಳುವೆ a down-right thief.  
—ಕಾರ್ಯ an important busi-  
ness. —ನರಮಾನಿ a great *or*  
respectable man. —ಭೂಮಿ an  
extensive land. —ಶಬ್ದ a loud  
noise.

ಮಲ್ಲಂಜಿ mallāṅji, *see* ಮೊರಜ.

ಮಲ್ಲಂಮು mallamma, *s.* A goddess  
so called.

ಮಲ್ಲಯುದ್ಧ mallayuddha, *s.* Box-  
ing, wrestling. 2. a duel,  
combat.

ಮಲ್ಲರಾಯೆ mallarāye, *see* ಮಲ  
ರಾಯೆ.

✓ಮಲ್ಲಸ್ತಿಗೆ, ಮಲ್ಲಾದಿಗೆ mallastigē,  
mallādigē, *s.* Greatness, supe-  
riority, loftiness. 2. pride.

✓ಮಲ್ಲಾಯೆ mallāye, *s.* A man senior  
in age; a senior. 2. a rich  
man. 3. a grown up man.

✓*fem.* ಮಲ್ಲಾಳೆ a female senior

in age; a grown up woman;  
a rich woman.

ಮಲ್ಲಾವುನಿ mallāvuni, *c. v.* (*of*  
ಮಲ್ಲವಿ) To make coincide.

ಮಲ್ಲಾಸ್ mallāsy, *s.* A kind of fish.

ಮಲ್ಲಿ malli, *s.* A lamp-bearer, a  
man who attends with a  
light. ದೀಪದ— a molten image  
holding a lamp in its hands.

ಮಲ್ಲಿಗೆ malligē, *s.* The creeper  
*Jasminum sambac.* ಚಿಂಡೆ,  
ಚಿಂಟು, ಜಾಜಿ, ಜೂಜಿ, ದೊಡ್ಡು,  
are different kinds of jasmin.  
ಚೈಯ— the four-o'clock flower,  
*Mirabilis jalappa.*

ಮಲ್ಲಿಯುನಿ malliyuni, *see* ಮಲಿಯುನಿ.

ಮಲ್ಲಿವಾಳ್ mallivāḷy, *see* ಮುದ್ದಲ.

ಮಲ್ಲುನಿ malluni (ಮಲ್ಲೆ), *v. n.* To  
coincide. 2. *see* ಮಲೆಯುನಿ

ಮಲ್ಲೆ mallē, *see* ಮಲ್ಲ.

✓ಮಲ್ಲೆ malle, *s.* A boxer, wrestler.  
2. a barber. 3. a keeper.  
ನಾಯಿತ— a dog-keeper.

ಮಲ್ಲೊಲಿ malloli, *see* ಮಲ್ಲಿ.

ಮವುಪುನಿ mavupuni, *see* ಮೌಪುನಿ.

ಮಶಕ maśaka, *see* ಮಸ್ಕೆ.

ಮಶಕಿ maśaki, *s.* A leather bag.

ಮಶಲ್, ಮಶಾಲ್ maśaly, maśāḷy,  
*s.* A torch.

ಮಶಿ maši, *s.* Ink. 2. charcoal.  
—ದಾತಿ, —ಬುರುಡೆ an inkstand.

ಮಶೀದಿ maśīdi, *s.* A mosque.

ಮಶೆ mašē, *s.* Little, few, scarce.  
2. *with neg.* not at all. —ಬೂ

ರುಜಿ there is no effect at all.

✓ಮಶೆವುನಿ maševuni, *see* ಮಸಿಯುನಿ.

ಮಸಕು masaku, *see* ಮಸುಕು.

ಮಸಕುನಿ masakuni, *see* ಮಸುಕುನಿ.

ಮಸಣ masana, *s.* A cemetery.

ಮಂಣ— any thing without reference to its quality. ಮಂಣಮಸಣ ತಿನ್ನಿನಿ to eat indiscriminately.

ಮಸಲತ್, ಮಸಲಾದಿಗೆ masalatū, masalādigē, *s.* Deliberation, counsel. 2. intrigue, plot.

√ಮಸಲುನಿ masaluni (ಮಸಲೆ), *v. n.* To change colour. 2. to become muddy *or* foul. ಕಂಣ್— eyes to turn red. ನೀರ್—water to become muddy.

ಮಸಲೆ, ಮಸಾಲೆ masalē, masālē, *s.* Curry powder; spicery. 2. horse medicine.

√ಮಸಿಯುನಿ, ಮಸೆವುನಿ masiyuni, masēvuni (ಮಸಿ, ಮಸೆ), *v. a.* √To whet, sharpen. 2. to quarrel, fight.

ಮಸುಕು, ಮಸುಕ್ತು masuku, masku, *s.* Dimness, dulness; fading. —ಆಪಿನಿ to become dim, to fade.

ಮಸೆಲುನಿ maseluni, *see* ಮಸಲುನಿ.

ಮಸ್ಕತಿ maskati, *s.* A fine kind of rice made of boiled paddy.

√ಮಸ್ಕುನಿ maskuni (ಮಸ್ಕು), *v. n.* To fade; to become dim, wane.

ಮಸ್ತ, ಮಸ್ತು mastu, mastu, *s.* *adj.* Fat, stout. 2. abundant, plentiful; ample, sufficient. 3. drunk.

ಮಸ್ತ, ಮಸ್ತಕ masta, mastaka, *s.* The head, scull.

ಮಸ್ತಿ masti, *s.* Intoxication, pride, lust. 2. the rut of an elephant, *etc.* —ತೋಜಾವುನಿ, —ಮಳ್ವಿನಿ to be overbearing; to be aggressive, quarrelsome.

ಮಹಂಕಾಳಿ mahānkāli, *see* ಮಹಾಕಾಳಿ.

ಮಹತ್ವ mahatva, *s.* Greatness, either in rank *or* bulk.

ಮಹಲ್ mahalu, *s.* A palace, mansion, hall. 2. an elephant's stable.

ಮಹಾ mahā, *adj.* Great, much, eminent. *adv.* Exceedingly, excessively, very. —ಜನ a large crowd *or* assembly of people. —ರೋಗ an incurable disease.

ಮಹಾಕಾಳಿ, ಮಹಾದೇವಿ mahākāli, mahādēvi, *s.* Durgi, wife of Śiva.

ಮಹಾತ್ಮೆ mahātme, *s.* A great man. 2. a prophet.

ಮಹಾನುಭಾವೆ mahānubhāve, *s.* A man eminent for wisdom.

ಮಹಾರಾಜ mahārāja, *adj.* Princely, royal, great. —ಘಜಿತ worthy of great respect. —ಶ್ರಿ possessed of great respect; an honorific prefix.

ಮಹಾರಾಜೆ, ಮಹಾರಾಯೆ mahārāje, mahārāye, *s.* A sovereign, emperor. 2. a gentleman.

ಮಹಾರಾಷ್ಟ್ರ, ಮಹಾರಾಷ್ಟ್ರ mahārāshṭra, mahārāshṭra, *s.* The Maharashtra country.

ಮಹಾರ್ನೌಮಿ mahārnoumi, *s.* The ninth day of Dasara feast. 2. the Dasara feast.

ಮಹಾಲಯ, ಮಹಾಳ್ಕ್ಯ mahālaya, mahālyā, s. Offerings made to the manes of the departed ancestors, during the second fortnight of the 6th lunar month; also -ಸಕ್ಷ್ಯ.

ಮಹಿ mahi, s. The earth; also ಮಹಿಹಲ. -ಸತಿ a king, sovereign.

ಮಹಿತ mahita, adj. Proper, right. 2. revered.

ಮಹಿಮೆ mahimè, s. Glory, magni- tude, majesty, greatness.

ಮಹಿಷಾಸುರೆ mahishāsure, s. A giant so called.

ಮಹಿಸಂದಾಯೆ mahisandāye, s. A demon so called.

ಮಹೇಶ್ವರ mahēṣvare, s. A name of Śiva.

ಮಹೋನ್ನತ mahōnnata, adj. Very high, supreme. -ಪದವಿ supreme bliss. ಮಹೋನ್ನತೆ God the Great or High One.

ಮಹೋತ್ಸವ mahōtsava, s. Great festivity.

ಮಹೋದರ mahōdara, s. Ascites, a kind of dropsy.

ಮಳಂಪು maḷampu, see ಮೊಳಂಪು.

ಮಳಿಗೆ maḷigè, s. A store-house, wholesale shop. 2. a cloth- shop.

ಮಳೆ ಮಾಲೆ, s. Rain. -ಮದೆ, -ಮಾಡೆ a temporary, sloping shed.

ಮಳ್ಳುನಿ malpuni (ಮಳ್ಳೆ), v. a. To do, make, perform, cause, frame. ಉಪಕಾರ- to do a kind office. ಕೈದಿ- to arrest; to close, finish. ಕ್ರಾಪೆ- to frame

rules. ಜೀನೆ- to cause or inflict pain. Affixed to nouns it gives them a verbal signifi- cation; as, ಅಟ್ಟಿಲ್- to cook. ಒಣಿಸ- to eat. ತಡ- to delay. ಪ್ರೀತಿ- to love.

ಮಾಂಕ mānka, s. Darkness; cf. ಮಂಕ.

ಮಾಂಕಾಳಿ mānkaḷi, see ಮಹಾಕಾಳಿ.

ಮಾಂಗಾವುನಿ māngāvuni, c. v. (of ಮಾಂಸುನಿ) To avert the eyes. 2. to put out of sight. 3. see ಮಾಣಾವುನಿ.

ಮಾಂಗುನಿ mānguni (ಮಾಂಗ), v. n. To disappear, vanish.

ಮಾಂಜಿ māñji, s. The pomfret, a kind of fish. ಜೊಳ್ಳು- Strom- ateus candidus.

ಮಾಂತ mānta, see ಮಾತ.

ಮಾಂದ್ರ māndra, s. Dried juice of mangoes. 2. sweetness.

ಮಾಂಪುನಿ māmpuni, see ಮಳ್ಳುನಿ.

ಮಾಂಫಲ māmphala, see ಮಾಪಲ.

ಮಾಂಬಲ, ಮಾಂಬಳೆ māmbala, māmbala, s. A cake of fruits.

ಮಾಂಬ್ರ māmbra, s. A garland put upon the neck of a devil- dancer.

ಮಾಂಸ māmsa, s. Flesh; meat.

ಮಾಕಟಿ, ಮಾಕಡೆ mākaṭè, mākaḍè, s. A deceitful woman. adj. Deceitful, trickish, fraudu- lent. 2. worthless, useless, base.

ಮಾಕರಿಯುನಿ mākariyuni (ಮಾಕರಿ), v. n. To become black.

ನಾಕಲ್ದಿ mākalḍi, *see* ಮಹಾಕಾಳಿ.

ನಾಕಿ māki, *see* ಮಕ್ಕಿ.

ನಾಕೀರಕಲ್ಲು mākirakallu, *s.* A collyrium from the calx of brass, used for toothache.

ನಾಗಣೆ māgaṇe, *s.* A division of a tāluk. —ಶೇನವೆ a village accountant and writer.

ನಾಗಯಿ māgayi, *s.* An ear-ornament.

↓ನಾಗುನಿ māḡuni (ಮಾಗ್), *v. n.* ↓To ripen. 2. *see* ಮಾಗುನಿ.

ನಾಘ ಮāgha, *s.* The eleventh lunar month. 2. the name of a Sanskrit poem.

ನಾಚಿಪತ್ರೆ mācīpatre, *s.* Wormwood, *Grangea maderaspatana*.

↓ನಾಚಾವುನಿ mācāvuni, *c. v.* (of ಮಾಜುನಿ) To hide, conceal. 2. to erase, wipe, efface. 3. to dissipate, squander.

ನಾಜಿ māji, *adj.* Late, former, recent.

ನಾಜಿಮ್, ಮಾಜಿಮೆ, ಮಾಜುಮ್ mājimu, mājimē, mājumu, *s.* An intoxicating sweetmeat made of hemp-leaves, sugar, *etc.*

ನಾಜಿರ್ mājiru, *s.* A statement of people present at an inquest, *etc.*

↓ನಾಜುನಿ mājuni (ಮಾಜ್), *v. n.* To wear away, become dim, be effaced. 2. to vanish; *also* ಮಾಜಿವಿಶೇಷಿನಿ. 3. *see* ಮಾಯುನಿ.

ನಾಟ್ māṭu, *adj.* Unsuitable.

↓ನಾಟ māṭa, *s.* Sorcery, witchcraft. 2. wickedness, mis-

chief. —ದಾಯೆ a sorcerer; a mischievous fellow. —ಮಕ್ಕುನಿ to bewitch.

ನಾಟೆ māṭi, *see* ಮಾದ್ರಿ.

↓ನಾಟೆ māṭe, *s.* A hole, *or* cavity in earth, wood, *etc.* 2. a hole of snakes, scorpions, *etc.*

↓ನಾಡ್ māḍu, *s.* The roof. ಅಂತರ್—, ಕಳ್ಳ—, ಪಕ್ಕಿ—, ಪುಟ್ಟಿ—, ಮಳೆ— are different varieties of roof.

↓ನಾಡ ಮāḍa, *s.* The shrine of a demon.

↓ನಾಡವುನಿ, ಮಾಡಾವುನಿ māḍavuni, māḍāvuni (ಮಾಡ, ಮಾಡಾ), *v. a.* To cultivate, as land. 2. to display, parade. ಸೇಲೆ— to be foppish.

ಮಾಡು māḍu, *s.* A weapon made of a deer's horn.

ಮಾಣಾವುನಿ māṇāvuni (ಮಾಣಾ), *v. a.*

↓ To lull to sleep. ↓2. to lessen, decrease, abate.

↓ಮಾಣಿ māṇi, *s.* A Brahman boy. 2. *see* ಮಾನಿ. 3. *see* ಮಾಣ್ಯಿ.

ಮಾಣಿಕ māṇika, *s.* A ruby.

ಮಾಣ್ಯಾದಿಗೆ māṇyādige, *s.* The position of a demon priest.

ಮಾಣ್ಯಿ māṇye, *s.* A demon priest.

↓ಮಾತ್ಕಥೆ māṭkathe, *s.* Conversation. 2. intercourse. —ಇಜ್ಜೆ not being on good terms.

ಮಾತ māta, *s.* The whole, all, every thing. *pro.* All. *adv.* Completely, wholly, entirely.

—ಲಾ altogether, entirely.

ಮಾತಬಾರಿ mātabāri, *adj.* Rich, respectable, of good rank.

-ಸೃಹಸ್ತಿ a respectable gentleman.

ಮಾತಾಯಿ mātāyi, *see* ಮಾಯಿ.

ಮಾತಿರಿ mātiri, *s.* Ebb, the reflux of the tide.

ಮಾತುನಿ mātuni (ಮಾತ್), *v. n.* To lounge about, saunter.

ಮಾತೆರ್, ಮಾತೆರ್ಲಾ māteru, māterlā, *s.* All people.

ಮಾತ್ರ mātra, *adv.* Only, solely, simply, merely; alone. ಅವ-merely that. ಅಯಿ- only he, he alone. ಬಲ್ಲ- just come.

ಮಾತ್ರೈ mātṛē, *s.* A pill. 2. a short vowel. 3. quantity in metre.

ಮಾತ್ರೈಫಲ mātṛephala, *s.* A kind of citron.

√ಮಾದ್ mādy, *s.* √Turning about. 2. a small bridge.

√ಮಾದರಫಲ mādaraphala, *s.* A large kind of citron.

ಮಾದರಿ mādari, *see* ಮಾದ್ರಿ.

√ಮಾದಲ mādala, *see* ಮಾಲ.

√ಮಾದವುನಿ, ಮಾದಾವುನಿ mādavuni, mādvuni, *c. v.* (of ಮಾದುನಿ) To turn about, turn the face to another quarter.

√ಮಾದಿಗೆ mādige, *s.* A chuckler; a class of Pariahs.

ಮಾದಿರ mādira, *s.* A kind of dancing.

ಮಾದಿರ, ಮಾದಿರ್ದಬೂರು mādira, mādiradbūru, *s.* A kind of creeper.

√ಮಾದಿರಿ mādiri, *see* ಮಾದ್ರಿ.

√ಮಾದುನಿ māduni (ಮಾದ್), *v. n.* To turn about.

ಮಾದೇವಿ mādēvi, *see* ಮಹಾದೇವಿ.

√ಮಾದ್ರಿ mādri, *s.* A specimen, sample, pattern.

ಮಾನ māna, *s.* Honour, respect, civility. 2. measure in general. 3. a quarter seer. ಅಪ- disgrace. ಚಾಂದ್ರ- lunar measurement. -ಭಂಗ defamation. -ಮರಿಯಾಪೆ honours and privileges. -ವಂತೆ, -ಸ್ಥೈ a respectable man. -ಸ್ಥಾನ a place of honour. -ಹಾನಿ loss of respect. -ಹೀನಿ a despised man. -ಕೊರ್ಪಿನಿ to honour.

ಮಾನಸಾಂತರ mānasāntara, *s.* Repentance. [ವನಿ.

ಮಾನಾವುನಿ mānavuni, *see* ಮಾಣಾ

√ಮಾನಿ māni, *s.* A man. 2. a messenger. 3. a servant; *cf.* ಮಾಣಿ.

ಮಾನಿಪುನಿ, ಮಾನಿಸುನಿ mānipuni, mānisuni (ಮಾನಿ, ಮಾನಿಸ್), *v. a.* To honour, respect.

ಮಾನ್ಯ mānya, *s.* A grant of lands. 2. respectability. *adj.* Respectable, venerable. ರಾಜ- of princely honours; royal.

ಮಾನ್ಯ mānya, *adj.* Human, pertaining to man. -ಸರ human voice. -ಕೊರ್ಪಿನಿ to murder.

ಮಾನ್ಯೆ mānye, *s.* A Pariah servant. 2. *see* ಮಾನಿ.

√ಮಾಪಲ māpala, *s.* A large citron, *Citrus medica.*

ಮಾಪಾರಿ, ಮಾಪ್ಯಾರಿ māpāri, māpyāri, *s.* A public measurer, one who metes *or* measures grains, *etc.*

ಮಾಪಿಳೆ, ಮಾಪುಳೆ māpilē, māpulē, s. A descendant of Malabar Mahommedans; cf. ಬ್ಯಾರಿ.

✓ಮಾಪುನಿ māpuni (ಮಾ), v. a. ✓To undress, divest of clothes. 2. to change dress. 3. see ಮಗಪುನಿ. ಕುಂಟು— to change dress.

ಮಾಫ್, ಮಾಫು māphu, māphu, s. Pardon, excuse; exemption, remission. —ಕೊಪ್ಪಿಸಿ to excuse, as a fault; to remit, as a debt, etc. —ನಟಿಪ್ಪಣಿಸಿ to beg pardon. —ಮೆಳ್ಪುನಿ to forgive.

ಮಾಫಕ್ māphaku, adj. According to, suitable, fit, proper.

ಮಾಫಲ māphala, see ಮಾಪಲ.

↓ಮಾಮಿ māmi, s. A paternal aunt. 2. a mother-in-law. 3. the wife of a maternal uncle.

ಮಾಮುಲ್, ಮಾಮೂಲು māmūlu, māmūlu, s. Usage, established custom, prescription.

↓ಮಾಮೆ māme, s. A maternal uncle, mother's brother.

ಮಾಯೆ māya, s. Fraud, trick; infatuation; deception. 2. illusion; cf. ಮಯಕ್. 3. juggling. 4. wickedness, villainy. 5. vanity, phantom, imagination. 6. idealism. 7. Pārvasi, Lakshmi. —ಸೋಚರ a vision. —ತಂತ್ರ, —ವಿದ್ಯೆ jugglery, sleight of hand, legerdemain, magic.

✓ ↓ಆಪಿಸಿ to disappear. —ಮೆಳ್ಪುನಿ to deceive, impose upon; to conceal, hide.

✓ಮಾಯಂಗ್ರುನಿ, ಮಾಯಂದ್ರುನಿ māyaṅgruni, māyandrūni (ಮಾಯಂ ಗ್ರ, ಮಾಯಂದ್ರ), v. n. To become dirty or filthy; to become sticky from much soiling, as clothes, etc.

ಮಾಯಂದಾಯೆ māyandāye, s. A demon so called.

ಮಾಯಂದಾಳ್, ಮಾಯಳ್, ಮಾಯೆ ಲ್ಲಿ māyandāḷu, māyaḷu, māyeldi, s. A female demon so called.

↓ಮಾಯಕ, ಮಾಯಿಕ māyaka, māyika, s. ↓Vanishing, fleeting, passing away, disappearing. 2. see ಮಾಯ. —ಆಪಿಸಿ to vanish. —ಮೆಳ್ಪುನಿ to conceal.

ಮಾಯಕೆ māyake, s. A great deceiver; cf. ಮಾಯಕ್.

↓ಮಾಯಣೆ māyaṇa, s. Wax. —ಬತ್ತಿ a wax candle.

ಮಾಯತ್, ಮಾಯಿತಿ māyatṭu, māyiti, see ಮಾಹಿತಿ.

ಮಾಯಾಪಾಶೆ māyāpāśa, s. Family ties.

ಮಾಯಾಪ್ರಪಂಚೆ māyāprapañca, s. The world, as being an illusion.

ಮಾಯಾವಾದೆ māyāvāda, s. Idealism. 2. pantheism.

ಮಾಯಾವಾದಿ māyāvādi, s. An idealist. 2. a pantheist.

↓ಮಾಯಿ māyi, s. The eleventh Tuḷu month (Febr.-March).

ಮಾಯಿಫಲೆ māyiphala, s. Gallnut; also ಅಗ್ರಕಾಯಿ.

ಮಾಯಿಲೊ ಮೈಯಿಲೊ, s. A term of exorcism, coupled with ಕಂಗಲೊ; cf. ಕಂಗಲ್.

ಮಾಯುನಿ māyuni (ಮಾಯ್), *v. n.*  
To be extinguished, put out.  
2. to evaporate, as vapour *or* fumes. 3. to fall off, as corn, *etc.* from being over-ripe. ತೂ-  
ಫೈರ್ to extinguish. ಪರ್ವ್ಡ್- to drop down, as a fruit from being over-ripe.

ಮಾಯೆ māyē, *see* ಮಾಯು.

ಮಾರ್ māry, *s.* A fathom, the space to which a man can extend his arms. 2. twisting straw into a rope. 3. *see* ಮಾರಾಟ. 4. *see* ಮರ್ಕ್. -ಪಾಡುನಿ to measure a rope, *etc.*, with the arms extended. -ಬುಡ್ವಿನಿ, -ಮಳ್ಳುನಿ to twist a rope of straw.

ಮಾರ māra, *s.* Cupid.

ಮಾರಂಪಡೆ mārampadē, *s.* A title among Jains.

ಮಾರಜೆ mārājē, *s.* A large kind of snake; *cf.* ಕೇಲೆ.

ಮಾರಣ mārana, *s.* Killing, destroying by charms *or* sorcery. 2. intrigue, cabal.

ಮಾರಯಿ mārayi, *see* ಮರುವಾಯಿ.

ಮಾರಾಟೆ mārāṭa, *s.* Sale; barter, exchange.

ಮಾರಾಟೆಗೆ mārāṭige, *s.* A Maharratta settler.

ಮಾರಾಮಾರಿ mārāmāri, *s.* Fighting, cuffing. 2. a riot, affrey. -ಮಳ್ಳುನಿ to fight.

ಮಾರಾಯೆ mārāye, *see* ಮಹಾರಾಜೆ.

ಮಾರಾವುನಿ mārāvuni, *c. v.* (of ಮಾರುನಿ) To cause to sell, get sold.

ಮಾರಾಷ್ಟ್ರ mārāshṭra, *see* ಮಹಾರಾಷ್ಟ್ರ.

ಮಾರಿ māri, *s.* Durgi, presiding over epidemic diseases. 2. a plague, epidemic. 3. smallpox. 4. a bore, intolerable person. -ಕಿಚೆ a large cowpen. -ಬಲೆ a large hand-net. -ಮಗ್ನನ pestilence. -ರೋಗ an epidemic, *as* cholera, *etc.* -ಘೋಷ್ಣನಿ an evil to happen suddenly.

ಮಾರಿಮನ್ಸೆ, ಮಾರಿಮನ್ಸೆ mārīmanṣe, mārīmanse, *s.* A low class of Pariahs.

ಮಾರು māru, *see* ಮಾರ್.

ಮಾರುನಿ māruni (ಮಾರ್), *v. a.* To sell, dispose of.

ಮಾರುಬಲ mārubala, *see* ಮಾರ್ಬಲ.

ಮಾರೊಜೆ mārōji, *see* ಮಾರಜೆ.

ಮಾರ್ಗ mārگا, *s.* A way, road, path. 2. means, manner, mode. 3. conduct. ಅಡ್ಡ- a cross-path; an improper course *or* conduct. ಲಳ- a foot-path, short cut, by-path. ರಾಜ- the highway, main road. -ನೆಣ್ಣಿ a traveller. -ತೋಜಾವುನಿ to show the way *or* means. -ಮಳ್ಳುನಿ to construct a road; to devise means.

ಮಾರ್ಜನೆ mārjanē, *s.* Cleaning, particularly the floor of a house with cow-dung.

ಮಾರ್ನುಡಿ mārnuḍi, *s.* A reply.

ಮಾರ್ನೋಮಿ mārnomi, *see* ಮಹಾರ್ನೋಮಿ.

↓ಮಾರ್ಪಾಟೆ mārpaṭa, s. Change, alteration. —ಆಪಿಸಿ to change, be altered.

↓ಮಾರ್ಪು mārpu, s. A fathom; cf. ಮಾರ್.

[army.

ಮಾರ್ಬಲ mārbaḷa, s. An opposing,

ಮಾಲ್ māḷu, s. Property, wealth. 2. goods, things, articles.

ಮಾಲ್ māḷu, s. Scum, refuse, lees. —ಉಂಟುನಿ scum to accumulate. —ಲಕ್ಕುನಿ scum to float, to ferment.

ಮಾಲ māḷa, s. The mullet, *Mugil cephalotus*.

ಮಾಲಕಾರಿಯ, ಮಾಲಯ mālakāriya, mālaya, see ಮಹಾಲಯ.

ಮಾಲಪುರಿ mālapuri, s. A kind of sweetmeat.

↓ಮಾಲಾವುನಿ māḷāvuni, c. v. (of ಮಾಲನಿ) To make lean or incline, cause to lean. / 2. to impute, charge with; to throw upon. ಪಾಪ— to charge with guilt.

ಮಾಲಿ māḷi, s. A gardener.

ಮಾಲಿಕಾನ್ mālikāny, s. An annual allowance to deposed kings.

ಮಾಲಿಕೆ mālike, s. An owner, possessor. 2. an heir.

ಮಾಲಿಸ್ māliṣu, s. Rubbing, cleaning, as a horse, etc., with a brush. —ಮಳ್ಳುನಿ to clean a horse.

↓ಮಾಲುನಿ māḷuni (ಮಾಲ್), v. n. ↓To lean, incline. 2. to reel, stagger, totter. 3. to be proved, established.

↓ಮಾಲೆ ಮಾಲೆ, s. A garland, wreath of flowers. 2. a necklace. ↓3.

a string of beads, a rosary.

4. cunning, trickery; cf. ಮಾಲಿ.

—ದಾಯೆ a florist; a class of dancers. ಗಂಡ— the scrofula.

ಮಾಲೋಕೆ mālōke, s. A foreigner, an alien.

ಮಾಲ್ದಿ māḷdi, s. fem. of ಮಾಲಿ.

ಮಾಲ್ಯ māḷya, see ಮಾಳಸೆ.

ಮಾವತೆ, ಮಾವುತೆ māvate, māvute, s. An elephant driver, a mahout.

ಮಾವು māvu, s. A kind of tares. —ಕೊಡಿಪುನಿ tares to grow.

↓ಮಾವೆ māve, s. A father-in-law.

↓ಮಾಸ್ mās, s. Fading, turbidity; soiling. adj. Faded, turbid; soiled. [ಮಾಂಸ.

ಮಾಸ māsa s. A month. 2. see

ಮಾಸಾದಿಗೆ māsādigē, s. Animal food, in contrast to vegetable food.

ಮಾಸಿಕ māsika, s. A monthly ceremony for a deceased ancestor, performed during the first year after his decease. adj. Monthly.

ಮಾಸುನಿ māṣuni (ಮಾಸ್), v. n. To fade, lose colour. 2. to soil.

ಘ— a flower to fade. ಮೋನೆ— the face to become pale.

↓ಮಾಸೆ māsē, s. The after-birth.

ಮಾಸೆಲ್ māsēḷu, s. Fading. 2. that which has faded or soiled.

ಮಾಸ್ತಿ māsti, s. The ghost of a suttee. —ಭಜನೆ worship of such a ghost.



ಮಾಹಿತಿ māhiti, *s.* Acquaintance, knowledge, experience.

ಮಾಳ್ māḷy, *see* ಮಾಲ್.

ಮಾಳ māḷa, *see* ಮಾಲ.

ಮಾಳ, ಮಾಳಯ māḷa, māḷaya, *see* ಮಹಾಲಯ.

ಮಾಳಿಗೆ māḷigē, *s.* An upper story; a terraced roof. ನೆಲ— a cellar. ಮುಂಡು— a garret, loft.

ಮಾಳುನಿ māḷuni, *see* ಮಾಲುನಿ.

ಮಾಕ್ಷಿ māḷkshi, *see* ಮಾಸ್ತಿ.

ಮಿಂಚಿ miñci, *see* ಮಿಂಚೆ.

↓ಮಿಂಚುನಿ miñcuni, *see* ಮಿಂಚುನಿ.

√ಮಿಂಜುನಿ miñjuni (ಮಿಂಜೆ), *v. n.* To be released, saved. 2. to escape. *v. a.* To exceed. 2. to spare. 3. to conquer, overcome.

√ಮಿಂಡಕಾರೆ miṇḍakāre, *see* ಮಿಂಡೆ.

√ಮಿಂಡಗಾರಿಗೆ, ಮಿಂಡಾಟಿಗೆ, ಮಿಂಡಾದಿಗೆ miṇḍagārigē, miṇḍāṭigē, miṇḍādigē, *s.* Unchastity, lewdness (applied to a female).

↓ಮಿಂಡಿ miṇḍi, *s.* An incontinent woman.

√ಮಿಂಡೆ miṇḍe, *s.* A rake, paramour, whoremonger. —ಪತ್ತುನಿ to live in adultery.

ಮಿಣುಕುನಿ miṇṇukuni, *see* ಮಿಣ್ಣುನಿ.

ಮಿಂಪುರಿ mimpuri, *see* ಮಿಣ್ಣುರಿ.

√ಮಿಕ್ಕ mikka, *adj.* Left, remaining. 2. other. —ಎಷಯ other affairs, etc.

√ಮಿಕ್ಕುನಿ mikkuni (ಮಿಕ್ಕ), *v. a.* To surpass, exceed, transgress. *v. n.* To remain, be left.

√ಮಿಗ್ತೆ, ಮಿಗಿತೆ migutē, migitē, *s.* Surplus, balance, remnant.

√2. mesne profit.

ಮಿಗ miga, *s.* A deer; *cf.* ಮೈಗ.

√ಮಿಗಿ, ಮಿಗಿಲ್ migi, migily, *s.* Surpassing, excelling.

√ಮಿಗಿಲುನಿ migiluni (ಮಿಗಲ್), *v. n.* To excel, surpass.

√ಮಿಗು, ಮಿಗ್ಗಿ migu, miggi, *see* ಮಿಗ.

√ಮಿಗ್ಗುನಿ migguni, *see* ಮಿಕ್ಕುನಿ.

ಮಿಜಾಕ್, ಮಿಜಾದ್, ಮಿಜಾಸ್ mi-jāk, mi-jād, mi-jās, *s.* Display, ostentation, vain show. 2. pride, vanity.

ಮಿಜಿಪುನಿ, ಮಿಜಿಲುನಿ mijipuni, mijiluni (ಮಿಜಿ, ಮಿಜಿಲ್), *v. n.* To be full of worms, affected with worms.

ಮಿಜಿಮಿಜಿ, ಮಿಜಿಮಿಜಿ mijimiji, miñimiñi, *a.* Viscous, sticky.

√ಮಿಟ್ಟಿ miṭṭi, *s.* Sweetness. 2. smacking. —ಹಾಕುನಿ to smack.

√ಮಿಟ್ಟಿ miṭṭē, *adj.* √Prominent, protruding. *s.* √Pollen. ಕೇಡ

ಸೆಡ— pollen of *Pandanus odoratissimus*.

ಮಿಠಾಯಿ miṭhāyi, *s.* Sweetmeat.

√ಮಿಡಿ miḍi, *s.* Young, unripe fruit.

ಮಿಡು miḍu, *see* ಮುಡು.

√ಮಿಣಿಮಿಣಿ miṇimiṇi, *adj.* Twinkling, glistening, dimly shining. —ತುಡರ್ a lamp burning dimly. ಕಂಠ ಮಣಿಮಣಿ ಅಪಿನಿ eyes to glisten.

↓ಮಿಣುಕು miṇuku, *see* ಮಿಣುಕು.

√ ಮಿಣುಕುನಿ, ಮಿಣ್ಣುನಿ minukuni, miṅkuni (ಮಿಣುಕು, ಮಿಣ್ಣು), *v. n.*  
 To twinkle, glisten, sparkle.  
 ಮಿತಮಿತಾ, *s.* Moderation, temperance, forbearance. 2. measure. 3. limitation, bounds. *adj.* Temperate, moderate.  
 ಮಿತರುನಿ mitaruni, *see* ಮತ್ತರುನಿ.  
 ಮಿತಾನುಭವ, ಮಿತಾನುಭೋಗ, mitānubhava, mitānubhōga, *s.*  
 Temperance, moderate enjoyment, indulging moderately.  
 ಮಿತಾಮಿತ mitāmita, *adj.* Moderation and excess.  
 ಮಿತಿ miti, *s.* Limit, bound. 2. measure. 3. moderation. —ಐಂತಿ boundless. —ಕಟ್ಟುನಿ to rate, estimate; to despise, undervalue. —ವಾರುನಿ to transgress.  
 √ ಮಿತ್ತ mittu, *postp.* Above, upon, over, after. *adv.* Then, afterwards. —ಬರ್ಪಿನಿ to come up, to prosper; to be possessed, as with a demon. —ಬೂರುನಿ to get up; to assault.  
 ಮಿತ್ತಂತಾಯೆ mittantāye, *s.* A demon so called.  
 ಮಿತ್ತಟ್ಟು mittatṭa, *s.* The loft of a small upstairs-room, an attic.  
 ಮಿತ್ತಡಿ mittadi, *s.* An offering to the manes.  
 ಮಿತ್ತಡ್ಡು mittaddya, *s.* The lintel of a door, *etc.*  
 √ ಮಿತ್ತರ mittara, *adj.* High, beyond reach of hand.  
 √ ಮಿತ್ತರುನಿ, ಮಿತ್ತಾವುನಿ mittaruni, mittāvuni (ಮಿತ್ತರ್, ಮಿತ್ತಾವು), *v. a.*  
 To ascend, mount, climb.

ಮಿತ್ತಾಚಾರ mittācāra, *s.* Hatred.  
 ಮಿತ್ತಾಡುನಿ mittāḍuni (ಮಿತ್ತಾಡ್), *v. n.* To spring or leap over.  
 ಮಿತ್ತೇರುನಿ mittēruni, *see* ಮತ್ತರುನಿ.  
 ಮಿತ್ತೊಟ್ಟು mittotṭu, *see* ಮಿತ್ತಟ್ಟು.  
 ಮಿತ್ತೋಡಿ mittōḍi, *s.* The higher or upper part of a garden.  
 ಮಿತ್ರē mitre, *s.* A friend.  
 ಮಿಥುನ mithuna, *s.* The third solar month; the sign *Gemini*.  
 ಮಿನಯ minaya, *s.* Suspension, interdict.  
 ಮಿನಾಯಿ, ಮಿನಾಹಿ mināyi, mināhi, *s.* Abolition. 3. discharge, dismissal. —ಮಕ್ಕುನಿ to dispense with, dismiss.  
 ಮಿನಿ mini, *postp.* *Et cetera*, and so forth.  
 ಮಿನಿಮಿನಿ minimini, *see* ಮಣಿಮಣಿ.  
 √ ಮಿನುಕುನಿ minukuni, *see* ಮಿಣುಕುನಿ.  
 ಮಿಯಂಡೆ miyaṇḍè, *see* ವಾಯಂಡೆ.  
 ಮಿರ mira, *see* ವಾರ.  
 ಮಿರಿಮಿರಿ mirimiri, *adj.* Astrigent, sharp.  
 √ ಮಿರೆ mirè, *s.* The breast. 2. the nipple or teat of any animal. —ತ ಕಂಠ the nipple. —ತ ಪೇರ್ breast-milk. —ಕೊರ್ಪಿನಿ to suckle. —ತಿನ್ನಿನಿ to suck. —ಬುಡುವಾನಿ to wean.  
 ಮಿರೆವುನಿ mirevuni (ಮಿರೆ), *v. a.* To produce.  
 ಮಿಲಾಕತ್ milākatu, *s.* A common visit.  
 ಮಿಲಾಯಿಸುನಿ, ಮಿಲಾವುನಿ, ಮಿಲಾಸುನಿ milāyisuni, milāvuni, milāsuni

(ಮಿಲಾಯಿಸ್, ಮಿಲಾ, ಮಿಲಾಸ್), *v. a.*  
To mix, compound.

ಮಿಲಾವು, ಮಿಲವು milāvu, milavu,  
*s.* Steel.

ಮಿಶ್ರ miśra, *s.* Mixing, mixture,  
combination. *adj.* Mixed,  
compounded.

ಮಿಸಿಮಿ misimi, *s.* Valour; skill.

ಮಿಸ್ಕಿ misky, *s.* Scorn, despising.  
2: confusion, dizziness. —  
ಆ ಪಿನಿ to be dizzy.

↓ ಮಿಸ್ಕುನಿ miskuni (ಮಿಸ್ಕು), *v. n.* To  
move, venture. 2. to inter-  
fere with, meddle. *It is used*  
*chiefly in a negative sense*  
*with ಅಪ್ಪಜಿ, ಆವಂದ್, ಬಲ್ಲ, etc.;*  
*as, ಅವಳು ಮಿಸ್ಕೆರೆ ಬಲ್ಲ you can-*  
*not venture there. ಗಾಡಿಡ್ ಸಾ*  
*ಮಾನ ದಂಜಿಡ್ ಮಿಸ್ಕೆರೆ ಬಲ್ಲ the cart*  
*being completely laden, there*  
*is no more room. ಉಂಡಿನವು*  
*ಹೆಚ್ಚ ಆದ್ ನನ ಮಿಸ್ಕೆರೆ ಅಪ್ಪಜಿ my*  
*stomach being full, I can*  
*take nothing more. ಆತ್ ನೇಲ್ಯು*  
*ಮರಟೆ ಮಿಸ್ಕೆರೆ ತೀರುಜಿ it is difficult*  
*to climb upon such a large*  
*tree. ಆಕುಳೆ ನ್ಯಾಯೊಡು ಮಿಸ್ಕೆರೆ ಆ*  
*ವಂದ್ you should not interfere*  
*with their quarrel.*

ಮಿಸ್ರ misra, *see* ಮಿಶ್ರ.

ಮಿಸ್ರಿ misri, *s.* A gold coin worth  
about 2½ rupees.

↓ ಮಿಳ್ಳಿ milli, *s.* A small metallic  
vessel. ತೀರ್ಥದ— such a vessel  
containing holy water.

↓ ಮಿಂಟುನಿ miṅṭuni (ಮಿಂಟೆ), *v. a.*  
To force up *or* out; to exert

a pressure *or* sustain weight,  
as with a lever.

ಮಿಟು mitu, *adj.* Clever, smart,  
sharp.

ಮಿಟಾವುನಿ miṭāvuni, *c. v.* (*of*  
*ಮಿಟುನಿ*) To cause to force up.

↓ ಮಿಟುನಿ miṭuni, *see* ಮಿಂಟುನಿ.

↓ ಮಿನ್ ಮಿನ್ಯ, *s.* A fish. ಉಪ್ಪು—  
salted *or* preserved fish. ನುಂ  
ಸೆಲ್— dried fish. ಪಜಿ— fresh  
fish. —ದ ಬಲೆ a fishing net.  
—ಬಾಲಸರ, —ಬಾವಲಿ a kind of ear-  
ornaments.

ಮಿನ್ ಮಿನ್ಯ, *s.* The 12th solar  
month; the sign *Pisces* in the  
zodiac.

ಮಿನ್ಯಕಂಡೆ miṅṅkaṇḍa, *s.* The  
calf of the leg.

ಮಿನ್ಯಮಂಜೆ miṅṅmaṅja, *s.* A fish-  
market.

ಮಿನ್ಯವುನಿ miṅṅāvuni (ಮಿನ್ಯ), *v. a.*  
To behave coquettishly.

ಮಿನ್ಯಾಂಕೆ miṅṅāṅka, *s.* A public  
fishing. [bath.

ಮಿನ್ಯಾಟೆ miṅṅāṭa, *s.* Bathing, a

↓ ಮಿನ್ಯಾವುನಿ miṅṅāvuni, *c. v.* (*of* ಮಿ  
ಪಿನಿ) To make *or* cause to  
bathe; to bathe, wash, give  
a bath.

↓ ಮಿನ್ಯಿನಿ miṅṅini (ಮಿನ್ಯ), *v. n.* To  
take a bath, to wash one's  
self.

ಮಿನ್ಯಂಡೆ miṅṅaṇḍe, *s.* The throat,  
roof of the mouth.

↓ ಮಿನ್ಯಾರ್ಪುನಿ miṅṅārpuni (ಮಿನ್ಯಾರ್),  
*v. a.* To wash a corpse.

↓ ಮಿನ್ಯಾರ್ miry, *adj.* Much, exceed-  
ing; *cf.* ಮಿರುನಿ.

ವಿಾರ mīra, *s.* Sweet toddy.

√ವಿಾರವುನಿ, ವಿಾರಾವುನಿ mīravuni, mīrāvuni, *c. v.* (*of* ವಿಾರುನಿ) To cause to surpass or exceed.

√ವಿಾರಿಕೆ, ವಿಾರಿಗೆ, ವಿಾರುವಿಕೆ mīrikè, mīrigè, mīruvikè, *s.* Transgression, violation.

√ವಿಾರುನಿ mīruni (ವಿಾರ್), *v. a.* To transgress, violate. 2. to exceed; *cf.* ಮಿಕ್ಕುನಿ.

ವಿಾರ್ಣೆ mīrṇe, *s.* The sexton of a Roman Catholic church.

√ವಿಾಸೆ mīse, *s.* Mustaches, whiskers. 2. feelers of an insect. —ಕರ್ಪತ್ತುನಿ the whiskers to appear. —ತಿರ್ಗಾವುನಿ to trim the mustaches. —ವೈಪನಿ to stroke the mustaches; to defy, challenge.

ಮು, ಮುಂ mu, muṁ, (*in comp.*) *adj.* Three, treble. ಮುಂಮಡಿ three fold. ಮುಕ್ಕಾಲ್ a three pie or quarter anna piece. ಮುಕ್ಕಲಿಗೆ a tripod, stool.

ಮುಂ muṁ, *adv.* Before, in front. —ಕಡೆ the front.

ಮುಂಕಣ್ಣೆ muṁkaṇṇu, *see* ಮೂಂಕಣ್ಣೆ.

ಮುಂಕುದಿ muṁkudi, *see* ಮೂಕುತಿ.

ಮುಂಕೆಲಿ muṁkeli, *s.* A proud woman.

ಮುಂಕೆಲೆ muṁkele, *s.* A sickly man. 2. *see* ಮೂಕೆಲೆ.

ಮುಂಕೊರಳ್ muṁkoraḷu, *s.* A small spike of corn. 2. the first ear of corn.

ಮುಂಗಡ, ಮುಂಗಣ muṁgaḍa, muṁgaṇa, *s.* An advance in

money. —ಕೊರ್ಪಿನಿ to pay in advance.

ಮುಂಗಯಿ muṁgayi, *see* ಮುಂಗೆಯಿ.

ಮುಂಗಲಿಯುನಿ muṁgaliyuni (ಮುಂಗಲಿ), *v. a.* To surpass.

ಮುಂಗಾರ್ muṁgāru, *s.* A hammer.

ಮುಂಗಿಲಿ, ಮುಂಗಿಲೆ, ಮುಂಗುಲಿ muṁgili, muṁgilè, muṁguli, *s.* A mungoose, ichneumon.

ಮುಂಗು muṁgu, *see* ಮುಂಗೆ.

ಮುಂಗುಡುನಿ muṁguḍuni (ಮುಂಗುಡು), *v. n.* To be angry; *cf.* ಮುಕ್ಕುಡುನಿ.

ಮುಂಗುಡೆ muṁguḍè, *see* ಮುಕ್ಕುಡೆ.

ಮುಂಗುದಿ muṁgudi, *see* ಮೂಕುತಿ.

√ಮುಂಗುದುನಿ muṁguduni (ಮುಂಗುಡು), *v. n.* To dive, sink.

ಮುಂಗುಮುಸುಡು muṁgumusudu, *s.* A wry face.

ಮುಂಗುರ್ತು muṁgurta, *s.* Prognostication, foretoken.

√ಮುಂಗೆ muṁgè, *s.* A shoot, bud, sprout.

ಮುಂಗೆಯಿ muṁgei, *s.* The fore arm. 2. the elbow. —ಸರಪೊಳೆ a chain bracelet. —ಬಡ್ಡುನಿ to hold out the fore-arm. —ಕುಟ್ಟುನಿ to box each other's fore arm in a kind of boxing match.

ಮುಂಜಣ muṁñaṇa, *see* ಮುಂಗಡ.

ಮುಂಚಿ muñci, *s.* Red cayenne pepper, chilli, *Capsicum annuum*. ಯೆಡ್ಡೆ—pepper, *Piper nigrum*. ಗಾಂಧಾರಿ—, ಜೀರಿಗೆ—, ಲವಂಗ— a very sharp kind of chilli. —ಶೂಟ್ಟು the stalk of a chilli. —ನೀರ್ pepper water.

✓ ಮುಂಜಿ muñja, s. Circumcision.

✓ ಮುಂಜಿ muñji, s. The grass *Saccharum munja*. 2. investiture with the sacred thread; also ಮುಂಜಿ. 2. circumcision of Mahomedans. —ಮುಂಜಿ to invest a boy with the sacred thread; to circumcise.

✓ ಮುಂಜಿ, ಮುಂಜಿ muñña, muññe, s. The breast, as called by children. —ಕೊಪ್ಪಿಸಿ to suckle. ಮುಂಜಿ muñtu, see ಮೊಂಟು.

✓ ಮುಂಡ muṇḍa, s. ✓ The forehead; ✓ cf. ಮುಂಡು. 2. the trunk. ✓ adj. Small.

ಮುಂಡಗೆ muṇḍage, see ಮುಂಡೆಂಟು. ಮುಂಡತಾಯೆ muṇḍatāye, s. A demon so called.

ಮುಂಡಲ್, ಮುಂಡಲ muṇḍaly, muṇḍala, s. A higher class of Pariahs. —ಮುಂಜಿ a Pariah of this class.

ಮುಂಡಳ್ಳಿ muṇḍalli, see ಮುಂಡೆಂಟು. ಮುಂಡಾಸ್ muṇḍāsy, s. A turban. —ಕಟ್ಟಿಸಿ to wind a turban.

ಮುಂಡಿ muṇḍi, s. The blue flowered tree *Memecylon tinctorium*. 2. a female's name. ಮುಂಡಿಗೆ muṇḍige, s. A small stool. 2. see ಮುಂಡೆಂಟು.

ಮುಂಡಿಡುನಿ muṇḍiḍuni (ಮುಂಡಿಡ), v. a. To kneel; to prostrate; also ಮುಂಡಿಡ್ಪಿಸಿ.

ಮುಂಡಿಡ್ಪಾವುನಿ muṇḍiḍpāvuni, c. v. (of ಮುಂಡಿಡ್ಪಿಸಿ) To make kneel, cause to kneel.

ಮುಂಡಿಲ muṇḍila, s. A brush used by devil-dancers. 2. a kind of bush.

ಮುಂಡು muṇḍu, s. A young ox. 2. the vessel in which toddy is put. 3. ✓ a small upper garment. 4. the raised border of a veranda. 5. ✓ see ಮುಂಡ. —ಕೊಟ್ಟಿ an out-house. —ಪಾಡುನಿ, —ಬೂರುನಿ to prostrate. —ಫೊಡೆಪುನಿ to wear a small garment. —ಬರಿಯುನಿ to fasten a toddy-vessel with a coir network.

ಮುಂಡುಪಚಾರ muṇḍupaçāra, s. False civility.

ಮುಂಡುಮುಕ್ಕಲಿಗೆ muṇḍumukkali-  
gē, s. A tripod, low stool.

✓ ಮುಂಡೆ muṇḍe, s. A widow. 2. an abusive term. 3. a pestle. —ಪೆಲಾಯಿ a kind of jack fruit.

✓ ಮುಂಡೆಯಿ muṇḍeyi, s. The screw-pine, *Pandanus odoratissimus*.

ಮುಂಡೊ muṇḍo, see ಮುಂಡ. ಮುಂಡೊಲ muṇḍola, see ಮುಂಡಲ್.

ಮುಂಡೊಲಿ, ಮುಂಡೊಳಿ muṇḍoli, muṇḍoḷi, s. A rough kind of betel leaves. ಕುಕ್ಕುಡ— a betel-vine trained upon a mango tree.

ಮುಂಣಿ muṇṇi, s. The folds of a male's cloth.

ಮುಂಣೆ muṇṇe, see ಮುನೆ.

✓ ಮುಂದಣ mundana, s. Priority. adj. First, prior, future. —ನತಿ future destiny.

↓ ಮುಂದರಿಪುನಿ, ಮುಂದರಿಸುನಿ munda-  
ripuni, mundarisuni (ಮುಂದರಿ,  
ಮುಂದರಿಸ್), *v. a.* To advance,  
march; to continue, carry  
on; *also* ಮುಂದರಿಯುನಿ.

ಮುಂದಲೆ mundalè, *s.* The front  
part of the head. 2. the hair  
above the forehead. 3. a head  
ornament. —ಜೊಟ್ಟು a plate  
set with jewels in its centre.  
ಮುಕಾ— the whole face.

ಮುಂದಿರಿ mundiri, *s.* Settlement,  
adjustment. —ಲೆಖ್ಖ a settled  
account.

ಮುಂದಿಲ್ mundily, *s.* Export,  
↓ exportation. 2. the court-yard  
of a house. ಬಳ— the inner  
courtyard of a square.

ಮುಂದುಕ, ಮುಂದುಕಟ್ಟು, ಮುಂದೂ  
ಕು munduka, mundukattü, mun-  
dūku, *s.* Dangerous illness.

ಮುಂದುರುನಿ munduruni *see* ಮುಮು  
ರುನಿ.

↓ ಮುಂದೆ mundè, *adj.* Before, in  
front.

↓ ಮುಂದೆರಿಯುನಿ, ಮುಂದೆರುನಿ, ಮುಂದೆ  
ಸುನಿ munderiyuni, munderuni,  
mundersuni, *see* ಮುಂದರಿಪುನಿ.

ಮುಂದಡ್ munnady, *see* ಮುಂನೊಡು.

ಮುಂನಯ munnaya, *s.* Bezoar.  
2. the bezoar root, *Dorstenia*  
*Drakena, Radix contrajervæ.*

↓ ಮುನ್ನಿ munnì, *s.* Tip, lappet.

↓ ಮುನ್ನಿಗೆ munnigè, *s.* The hem of  
a dressing garment.

↓ ಮುಂನೂದು munnūdu, *num.*  
Three hundred.

ಮುಂನೂಲು munnūlu, *s.* Three  
threads.

↓ ಮುಂನೆ munnè, *see* ಮುನೆ.

ಮುಂನೊಡು munnodu, *adv.* Year  
before the last, two years ago.

ಮುಂಬರ mumbara, *s.* Calamity,  
distress.

ಮುಂಬಾಯಿ mumbāyi, *s.* Bombay.

ಮುಂಬು mumbu, *s.* The name of  
a caste. 2. dumb animals.

ಮುಂಮಡಿ mummadi, *adj.* Three-  
fold.

ಮುಂಮನ mummana, *see* ಬಂಮನ.

ಮುಂಕರ್ತವುನಿ murñkāvuni, *see* ಮು  
ಕರ್ತವುನಿ.

ಮುಂಕುನಿ, ಮುಂಗುನಿ murñkuni,  
murñguni, *see* ಮುಕುನಿ.

ಮುಂಗೆಲೆ murñgele, *see* ಪುಂಗೆಲೆ.

ಮುಂರ್ತ murñty, *see* ಮುರುಂಟು.

ಮುಂಡಲ murñdala, *see* ಮೊರಂಡೆ.

ಮುಕ muka, *see* ಮುಖ.

ಮುಕದಾಮ್ mukadāmy, *s.* A head  
cooly or labourer, a maistry.

ಮುಕಬಾರೆ mukabārè, *s.* A kind  
of bush.

ಮುಕರಾವು, ಮುಕರೂವು, ಮುಕಶಿರಿ  
mukarāvu, mukarūpu, mukaširi,  
*see under* ಮುಖ.

ಮುಕಾರ್ mukāry, *s.* Three legs.  
—ಡಿತ್ತೆ ವಾರುನಿ to run with three  
legs, as a lame quadruped.

ಮುಕಾರಿ mukāri, *s.* The head-  
man of Pariahs.

ಮುಕಾಸ್ mukāsy, *s.* Considera-  
tion, foresight. 2. *see* ಮು  
ಕ್ಯಾಸ್.

ಮುಕಾಸ್ತೆ mukāste, *see* ಮುಖ್ಯಸ್ತೆ.  
ಮುಕುಂಡ mukunḍa, *adv.* All over,  
around.

ಮುಕುಂದೆ mukunde, *s.* A name  
of Vishṇu.

ಮುಕುಟ, ಮುಕುಟೆ, ಮುಕುಟೆ mukuṭa,  
mukuṭi, mukuṭè, *s.* A crown,  
diadem.

ಮುಕುಡ mukuḍa, *s.* The coccyx.

ಮುಕುಡಿ mukuḍi, *see* ಮುಕ್ಕುಡಿ.

ಮುಕುಡು mukuḍu, *s.* Looking  
back.

ಮುಕುಡುನಿ mukuḍuni (ಮುಕುಡ),  
*v. n.* To look back, turn the  
face.

ಮುಕುಡೆ mukuḍè, *see* ಮುಕ್ಕುಡೆ.

ಮುಕುತಿ mukuti, *see* ಮುಕ್ತಿ.

ಮುಕುತೆ mukutè, *see* ಮುಗಿತೆ.

ಮುಕುರುಕಪೋಲೆ mukurukapōlè, *s.*  
A very nice woman.

ಮುಕುರುನಿ mukuruni (ಮುಕುರು),  
*v. n.* To bud, germinate.

ಮುಕುರೂರು mukurūru, *see* ಮು  
ಕ್ರೂರು.

ಮುಕುಳಿ mukuli, *see* ಮುಕ್ಕುಳಿ.

ಮುಕೂಬ್ mukūbh, *s.* Suspension,  
stoppage, adjournment.

ಮುಕೆ mukè, *see* ಮುಗ್ಗೆ. 2. *see* ಮುಂಗೆ.  
3. *see* ಮುಖ್ಯಸ್ತೆ.

ಮುಕೂರಲ್ mukoralu, *see* ಮುಂ  
ಕೂರಲ್.

ಮುಕ್ಕು mukka, *s.* An abusive word.  
2. *see* ಮುಖ. *adj.* Deformed.  
-ಬಾಲೆ a deformed child.

ಮುಕ್ಕುಣಿ mukkaṇṇe, *s.* Śiva with  
three eyes. [ರಾಘ.

ಮುಕ್ಕುರಾವು mukkarāvu, *see* ಮುಖ

ಮುಕ್ಕುಲಿಗೆ, ಮುಕ್ಕುಲೆ mukkaligè,  
mukkalè, *s.* A small stool or  
bench.

ಮುಕ್ಕುಲಿ mukkalidi, *s.* The priest  
of the demon Koḍamandāye.

ಮುಕ್ಕಾಂಬೆ mukkāmbè, *see* ಮೂ  
ಕಾಂಬೆ.

ಮುಕ್ಕಾಣಿ mukkāṇi, *s.* Three-  
sixty-fourths. 2. a quarter  
anna.

ಮುಕ್ಕಾರ್ mukkāru, *s.* Three legs.

ಮುಕ್ಕಾರಿ mukkāri, *see* ಮುಕಾರಿ.

ಮುಕ್ಕಾಲ್ mukkālu, *s.* Three  
quarters. 2. a three-pie or  
quarter anna piece.

ಮುಕ್ಕಾಲಿ mukkāli, *see* ಮುಕ್ಕಲಿಸೆ.

ಮುಕ್ಕಾವುನಿ mukkāvuni, *c. v.* (of  
ಮುಕ್ಕುನಿ) To over-feed.

ಮುಕ್ಕಾಸ್ ಮುಕ್ಕಾಸ್ ಮುಕ್ಕಾಸ್, *s.* Three  
cash.

ಮುಕ್ಕಿ mukki, *see* ಮುಖಿ.

ಮುಕ್ಕು muku, *s.* A corner. 2. a  
narrow lane. 3. painting,  
dying. -ವಾತುನಿ to dye.

ಮುಕ್ಕುಡ mukkuḍa, *adj.* Stout,  
robust. 2. mute, speechless.  
-ಮೂರುನಿ to become stout.

ಮುಕ್ಕುಡಿ mukkuḍi, *s.* A taciturn  
or a reserved woman.

ಮುಕ್ಕುಡು mukkuḍu, *s.* Reserve.  
2. taciturnity, reservation.

ಮುಕ್ಕುಡೆ mukkuḍè, *s.* A taciturn  
or reserved man.

ಮುಕ್ಕುನಿ mukkuni (ಮುಕ್ಕು), *v. a.*  
To gobble, swallow, devour.  
ಮುಕ್ಕು ಮುಕ್ಕು ಮುಕ್ಕುನಿ *lit.* to de-

your earth, to be ill-fated, ruined.

ಮುಕ್ಕುರಿ mukhuri, *see* ಮುಕ್ರಿ.

ಮುಕ್ಕುರಿಡ್ಡಿ ನಿ mukkuridpini, *see* ಮುಕ್ಕುರುನಿ.

✓ ಮುಕ್ಕುರು mukuru, *s.* Snorting, grunting, growling. —ಪಿಂಜಿ a kind of crab. —ಇಡ್ಡಿ ನಿ, —ಪಕ್ಕು ನಿ, *see* ಮುಕ್ಕುರುನಿ.

ಮುಕ್ಕುರುನಿ mukkuruni (ಮುಕ್ಕುರ್), *v. a.* To challenge, defy. 2. to snort, grunt, growl.

ಮುಕ್ಕುರೂರು mukkurūru, *see* ಮುಕ್ಕೂರು.

✓ ಮುಕ್ಕುಲಿ, ಮುಕ್ಕುಳಿ mukkuli, mukuli, *s.* A mouthful of any liquid.

✓ ಮುಕ್ಕುಲಿಯುನಿ, ಮುಕ್ಕುಳಿಯುನಿ mukkuliyuni, mukkuliyuni (ಮುಕ್ಕುಲಿ, ಮುಕ್ಕುಳಿ), *v. a.* To gargle or rinse the mouth.

ಮುಕ್ಕೈ mukke, *s.* One of a class of fishermen. 2. *see* ಮುಂಗೆ.

✓ ಮುಕ್ಕೈಲೆ mukkele, *s.* A voracious man.

ಮುಕ್ಕೊಂಡೆ mukkoṇḍe, *s.* Three quarters of a seer.

✓ ಮುಕ್ಕೊಳು mukkoḷu, *adv.* Thrice. —ದಾಯೆ a menial servant; *cf.* ಓಲಯದಾಯೆ.

ಮುಕ್ಕೋಣ mukkoṇa, *s.* A triangle.

ಮುಕ್ತ mukta, *adj.* Released, liberated.

ಮುಕ್ತಾ muktā, *see* ಮೊಕ್ತಾ.

ಮುಕ್ತಾರ್, ಮುಕ್ತಾರಿ, ಮುಕ್ತಾರ್ ನಿ muktāru, muktāri, muktyāri,

*s.* A power of attorney. 2. an assignment, transfer of title or interest by writing.

ಮುಕ್ತಾರೆ muktāre, *s.* An attorney, agent, assignee. 2. an owner, master.

ಮುಕ್ತಿ mukti, *s.* Manumission, absolution. 2. final beatitude.

ಮುಕ್ತೇಸ್ರೆ muktēsre, *see* ಮೊಕ್ತೇಸರೆ.

ಮುಕ್ಯೆಲ್ mukyelu, *see* ಮುಕ್ಕೊಳು.

ಮುಕ್ರಿ mukri, *s.* A reader of the Koran in a mosque.

ಮುಕ್ರೂರು mukrūru, *adj.* Established, fixed, certain. 2. appointed. —ಮಳ್ಳುನಿ to establish, determine; to appoint.

ಮುಖ mukha, *s.* The face, countenance. 2. a means, instrument. —ಛಾಯಿ, —ರಂಗ the complexion, colour of the face. —ದಾಕ್ಷಿಣ್ಯ attention, regard or civility inspired by a person's presence; partiality, respect, consideration. —ಪರ್ವ a veil; a wrapper. —ಭಾವ the expression of the countenance. —ರೂಪ resemblance of features. —ಸಾಲೆ a front veranda. —ಶಿರಿ, —ನಿರಿ lustre of the countenance; betel leaves, eaten with areca nut, lime, etc., which gives the mouth a deep red tinge. —ಸ್ತುತಿ flattery. —ಮುಟ್ಟುಮ, ಮುಖಾಮುಖಿ face to face; —ಕೆಟ್ಟುನಿ to be satiated; to become disgusted.

ಮುಖರಾವು, ಮುಖರಾವು mukharāpu, mukharāvu, *s.* Expression



of the features. 2. a metallic plate tied below the eyes of a racing buffalo.

ಮುಖಾಂತರ mukhāntara, *prep.* Through. *adv.* By reason of, by means of.

ಮುಖಾಬಿಲೆ mukhābīlē, *s.* Collation, comparison; confronting. —ತೂಪಿಸಿ to compare, collate. —ಮುಳ್ಳುನಿ to confront.

ಮುಖಿ mukhi, *see* ಮುಖ್ಯಸ್ತೆ.

ಮುಖುಘ್ mukhuphū, *s.* Abolition, abrogation. 2. adjournment, postponement. —ಆಪಿಸಿ to be abolished, adjourned.

ಮುಖುರೂಪು mukhurūpu, *see* under ಮುಖ.

ಮುಖೊಟು mukhoṭu, *see* ಮುಖಾಂತರ.

ಮುಖ್ಯ mukhya, *adj.* Chief, principal. ಮುಖ್ಯಾನ್ chiefly.

ಮುಖ್ಯಸ್ತೆ mukhyaste, *s.* A chief, head, principal.

ಮುಗ mugā, *s.* A demon's head-gear made of silver, *etc.* 2. a mask, disguise.

ಮುಗಂಟೆ muganṭē, *s.* The pials on either side of an entrance; to a house.

ಮುಗಡ್, ಮುಗಡ, ಮುಗಡೆ mugadū, mugāḍa, mugāḍē, *s.* The capsule of a cocoanut *or* other fruit.

ಮುಗಡೊರ mugāḍora, *adj.* Bottled.

ಮುಗಣ್ muganū, *s.* The front.

ಮುಗಪತ್ತೆ mugapattu, *s.* The cramp of a lock.

ಮುಗಪುನಿ mugapuni, *see* ಮೊಗಪುನಿ.

ಮುಗಮೂರ್ತಿ mugamūrti, *s.* Uten-

sils of demon-worship, especially of Jumādi.

ಮುಗಯಿ mugayi, *s.* A small earthen vessel.

ಮುಗರಾವು mugarāvu, *see* ಮುಖರಾಪು.

ಮುಗಲ್, ಮುಗಲ್ ಮುಗಲ್ mugalū, mugalū, *s.* A cloud. —ಹೊಂಬು sultry heat. —ಕಬಿಯುನಿ, —ಕಬ್ಬಿಯುನಿ to become cloudy.

ಮುಗಲ್ತೆ mugaltē, *s.* Scent. —ಜಿಫ್ಪುನಿ to scent, track.

ಮುಗಸ್, ಮುಗಸ mugasū, mugasa, *see* ಮೊಗಸ.

ಮುಗಾಡರ mugāḍara, *see* ಮುಗಡೊರ.

ಮುಗಾಯಿ mugāyi, *see* ಮುಗಯಿ.

ಮುಗಿತ mugita, *see* ಮುಗಿತೆ.

ಮುಗಿತಲ mugitala, *s.* End, conclusion. *adj.* Final.

ಮುಗಿತಾಯೆ mugitāye, *see* ಮುಗುತಾಯೆ.

ಮುಗಿತುರುನಿ mugituruni (ಮುಗಿತುರ್), *v. a.* To accomplish, conclude, finish.

ಮುಗಿತೆ mugitē, *s.* A settlement, decision. 2. a contract, bargain. —ಜೇಲೆ a work given on contract. —ಗ ಕೊರ್ಪಿನಿ, ಮುಗಿತೆ ಕೊರ್ಪಿನಿ to give a work on contract. —ಗ ಜಿತ್ತೊಣುನಿ, ಮುಗಿತೆ ಜಿತ್ತೊಣುನಿ to undertake a work on contract.

ಮುಗಿನೊಲ್ಡು muginoldu, *s.* A kind of paddy.

ಮುಗಿಪು mugipu, *see* ಮುಗಿತೆ.

ಮುಗಿಪುನಿ mugipuni (ಮುಗಿ), *v. a.* To finish.

↓ ಮುಗಿಯುನಿ mugiyuni (ಮುಗಿ), *v. n.*  
 To end, terminate, cease. ✓ 2.  
 ✓ to close, contract, shut up.  
 ✓ ಕೈ- to close hands in salutation, to salute without prostrating.  
 ಮುಗಿಲ್ mugily, *s.* Planitude. 2.  
*see* ಮುಸಲ್.  
 ↓ ಮುಗಿಲಿ mugili, *s.* A turret, minaret, top, as of a temple.  
 ಮುಗು mugu, *s.* The fixed hire with board, lodging, and raiment of a labourer. -ಕು ಕುಳ್ಳುನಿ to serve under such a contract.  
 ಮುಗುಡು mugudu, *s.* A kind of fish. 2. *see* ಮುಗುರು. ಮರಿ- a kind of eel.  
 ಮುಗುಡೆ mugude, *see* ಮುಕ್ಕುಡೆ.  
 ಮುಗುತಾಯಿ mugutāyi, *s.* Completion, finishing.  
 ಮುಗುತಾಯೆ mugutāye, *s.* A servant engaged for fixed hire, boarding, *etc.*; *cf.* ಮುಗು.  
 ಮುಗುತಿ muguti, *see* ಮುಕ್ತಿ. 2. *see* ಮೂಕುತಿ.  
 ಮುಗುತೆ mugutē, *see* ಮುಗಿತೆ.  
 ✓ ಮುಗುರು muguru, *s.* A sprout, shoot, bud. *adj.* Tender, delicate. 2. gentle, not harsh. -ಶಿಲಿಕೆ a gentle smile. -ಮರಿ a tender breast.  
 ✓ ಮುಗುರುನಿ muguruni (ಮುಗುರಿ), *v. a.*  
 To bud, sprout.  
 ಮುಗುರೂರು mugarūru, *see* ಮುಕ್ರೂರು.  
 ಮುಗುಲ್ muguly, *see* ಮೊಗುಲ್.

ಮುಗುಲರಿ mugulari, *s.* Parboiled rice.  
 ಮುಗುಲಿ muguli, *s.* An odd number. ಸರಿ- odd and even numbers.  
 ಮುಗುಲೆ mugule, *s.* A Mogul.  
 ಮುಗುವಳಿ muguvāli, *see* ಮುಸ್ಕೊಲಿ.  
 ↓ ಮುಗುಳಿ muguli, *s.* ✓ A bubble.  
 2. the pinnacle of a temple.  
 3. the top of a walking stick.  
 4. *see* ಮುಕ್ಕುಳಿ. 5. *see* ಮುಗುಲಿ.  
 ಮುಗುಳು mugulu, *see* ಮುಗುರು.  
 ↓ ಮುಗೆ mugē, *s.* A small earthen vessel.  
 ✓ ಮುಗೆರ್ mugery, *s.* A hare, rabbit. 2. *see* ಮುಸ್ಕಿರ್.  
 ಮುಗೆರಾಯೆ mugerāye, *s.* A demon so called. 2. the name of a caste.  
 ಮುಗೈ mugēi, *see* ಮುಗುಯಿ.  
 ↓ ಮುಗ್ಗೆ mugge, *s.* Mould, mustiness. 2. *see* ಮುಗು. *adj.* Musty. -ವಾಸನೆ a musty smell. -ಪತ್ತುನಿ to become mouldy.  
 ಮುಗ್ಗೆಣ್, ಮುಗ್ಗೆಣ muggeṇ, muggeṇa, *s.* A narrow piece of cloth, used for covering the privities.  
 ಮುಗ್ಗೆಯುನಿ muggeiyuni, *see* ಮುಗಿಯುನಿ.  
 ಮುಗ್ಗೆ mugge, *see* ಮುಗ್ಗೆ.  
 ✓ ಮುಗ್ಗೆ mugge, *s.* A flower bud, germ.  
 ✓ ಮುಗ್ಗೆರ್ muggeru, *s.* A Malayālam fisherman. 2. *see* ಮುಸಿರ್.  
 ಮುಗ್ಗೆರ್ಲು muggerlu, *s.* A class of Pariahs.

ಮುಗ್ಗೊಲಿ, ಮುಗ್ಗೊಳಿ muggōli, muggōli, s. A species of contribution or tax levied in the days of Hyder and Tippoo.

ಮುಗ್ಗೆ mugṭē, see ಮುಗತಿ.

ಮುಗ್ಯಾಟ mugyāṭa, s. Conclusion, termination.

ಮುಗ್ಗಿ mugli, see ಮುಗಲಿ.

ಮುಜ್ಜಣ್ munṇaṇu, see ಮುಂಗಡ.

✓ ಮುಚ್ಚ ಮುçça, see ಮುಚ್ಚಲ.

✓ ಮುಚ್ಚಂಟಿ muççañṭē, s. A close mouth-piece.

ಮುಚ್ಚಟಿ muççāṭē, s. A festivity, great rejoicing.

✓ ಮುಚ್ಚಲ muççāla, s. The lid or stopper of a vessel.

ಮುಚ್ಚಲಿಗೆ muççāligē, s. An agreement in writing, deed of settlement. [buff.

ಮುಚ್ಚಾಟಿ muççāṭa, s. Blind-man's-

✓ ಮುಚ್ಚಾವುನಿ muççāvuni, c. v. (of ಮುಚ್ಚುನಿ) To cause to shut, cover, close.

✓ ಮುಚ್ಚಿ muççi, see ಮುಚ್ಚಲ.

✓ ಮುಚ್ಚಿಗೆ muççigē, s. A lid, cover, wrapper. 2. the ceiling of a roof.

ಮುಚ್ಚಿಲ್ muççilṭ, s. A medicinal plant, *Elephantopus scaber*; bet. ನೆಲಮುಚ್ಚಿಲ್.

ಮುಚ್ಚಿಲಮೆ muççilamē, s. Ceremonial defilement of women on the third day after childbirth.

✓ ಮುಚ್ಚು muççu, see ಮುಚ್ಚಲ. —ಮದೆ a disguise, mask, covering.

✓ ಮುಚ್ಚುನಿ muççuni (ಮುಚ್ಚು), v. n. & a. To shut, close, cover. 2. to screen, shelter. ಕಂಠ್— to shut the eyes. ಬಾಗಿಲ್— to shut the door. ಬಾಯಿ— to keep quiet.

ಮುಚ್ಚಿ, ಮುಚ್ಚಿಲ್ muççi, muççilṭ, see ಮುಚ್ಚಲ. 2. see ಮುಚ್ಚಿಲ್.

ಮುಚ್ಚಿಲೆ muççile, s. A conniver, one who pretends not to see what takes place before his eyes.

ಮುಜಂಗಿ, ಮುಜಂಜಿ mujāṅgē, mujāṅgē, see ಮೊಜಂಜಿ.

ಮುಜಂಟಿ mujāṅṭē, see ಮೊಜಂಟಿ.

ಮುಜಜಿ mujāḍe, s. A toothless, or old man.

ಮುಜಿಪುನಿ mujipuni, see ಮುಯಿಪುನಿ.

ಮುಜಿರೆ, ಮುಜಿಲೆ mujirē, mujilē, s. Allowance, subtraction, reduction, remission. —ಕಲೆಪಿನಿ to deduct.

ಮುಜುಕ್ರೆ mujukre, adj. Old, worn out.

ಮುಜಿ ಮುಜೆ, s. A kind of tree.

ಮುಜಿಕುನಿ mujekuni, see ಮೊಜಿಕುನಿ.

✓ ಮುಜ್ಜಿ, ಮುಜ್ಜು mujji, mujju, s. A black monkey.

ಮುಜ್ಜಿಂಟಿ mujjiṅṭi, see ಮೊಜಂಟಿ.

ಮುಟದಣೆ muṭadaṇē, see ಮುಟ್ಟದಣೆ.

1 ಮುಟ್ಟು mutṭa, s. Proximity, nearness. adv. Near, close by, to, with, towards. postp. Till, until, as far as. —ಕಂಠ್ short-sighted. —ವಾಯಿ a relation;

2 ✓ sighted. —ವಾಯಿ a relation; a man with whom one can associate. —ವಾಳ್ a female

relation; a female with whom one can associate. —ಪೋಪಿಸಿ to approach, go near. —ಬರ್ಪಿಸಿ to come near; to be sufficient. —ಡೆ, ಮುಟ್ಟೊಡು very near, near by. [scythe.

ಮುಟ್ಟತ್ತಿ mutṭatti, s. A sickle, ಮುಟ್ಟದಣೆ, ಮುಟ್ಟದನೆ mutṭadanē, mutṭadanē, s. An instrument for mincing vegetables, etc.

ಮುಟ್ಟಲೆ, ಮುಟ್ಟಳೆ mutṭalē, mutṭalē, s. A cap made of the stalk of an areca-nut branch. ಅಡ್ಡ—, ಕೊಂಬು—, ನೆರಿ— are some of its varieties.

ಮುಟ್ಟಾವುನಿ mutṭāvuni, c. v. (of ಮುಟ್ಟುನಿ) To cause to touch. 2. to accompany to one's destination; to cause to reach, to deliver. ಕಾಗಜಿ— to deliver a letter.

ಮುಟ್ಟಾಳ್ mutṭāḷu, s. A very stupid or indigent man.

ಮುಟ್ಟಿ mutṭi, s. A small kind of earthen pot equal to a pint, by which toddy is sold to customers. 2. see ಮುಟ್ಟಿ. —ಪತ್ತುನಿ to be unlucky or unfortunate. ಯೇಕ್ ಮುಟ್ಟಿ ಸರಾಸರಿ, ದೋ ಮುಟ್ಟಿ ಚರಾಚೆರಿ, ತೀನ್ ಮುಟ್ಟಿ ರಂಬಾರೊಟಿ one potful of toddy will make one light-hearted, two will make him talkative, three will make him turbulent.

ಮುಟ್ಟಕಲ್ಲ mutṭikallu, s. A stepping stone.

ಮುಟ್ಟಿಬಿಸಲೆ mutṭibisalē, s. A distilling vessel; also ಮುಟ್ಟು.

ಮುಟ್ಟು mutṭu, s. A shoe, sandal. 2. a footstep. 3. steps, stairs. 4. a stool. —ಕೊಡಂಗೆ a hold, brace. ತೇಮಯಿದ, ನೇಮಯಿದ— a stool or machine for preparing vermicelli. —ಗು ಪೋಪಿಸಿ to walk step by step. —ವಾಡುನಿ to put on sandals; to measure with the foot. —ಬೂರುನಿ cocks to fight.

ಮುಟ್ಟು mutṭu, s. Menstruation. 2. ceremonial uncleanness or defilement. —ಚಟ್ಟೆ, —ಚಿಟ್ಟು, —ಚೀಪ್ಪೆ, —ಸಂಕಡ flooding, excessive menstrual discharge, lochia.

ಮುಟ್ಟು mutṭu, s. Touch, contact. 2. a distillery. adj. Touching.

ಕಡಿ, ಗಡಿ a critical state; a dangerous illness; a narrow path; straitened circumstances. —ಜನ people of the same rank. —ಬಟ್ಟಲೆ the lid of a distillery.

ಮುಟ್ಟುನಿ mutṭuni (ಮುಟ್ಟಿ), v. a. To touch. 2. to attain, reach, arrive. v. n. To arrive at, be received, come to hand. 2. to cost. ಉರುಗ— to reach one's native place. ಕಾಗಜಿ— to receive a letter. ಪಣವು— to receive money; to cost. ವಾಡಗ— to touch the roof.

ಮುಟ್ಟುವಳಿ mutṭuvāli, see ಮುಟ್ಟುಳಿ.

ಮುಟ್ಟಿ mutṭē, s. The head, as of fish or fowls. 2. a heap. 3. see ಮೊಂಡಿ. ಕೈತ— the fist. ಚೈತ— a stack of straw.

✓ ಮುಟ್ಟಿ muttè, s. ✓ The knuckles, joints of fingers. 2. see ಮುಟ್ಟಿ. ಮುಟ್ಟಿಲ್ muttèlu, see ಮಟ್ಟಿಲ್.

✓ ಮುಟ್ಟೊಳಿ muttoli, s. Expense, cost.

✓ ಮುಡ mudà, s. ✓ Stiffness, rigidity. 2. emaciation, leanness. —ಮಯ್ಯೂರ್ stupidity, dulness. —ಕಟ್ಟುನಿ to become stiff; to be emaciated; to become stunted.

✓ ಮುಡಂಕ್ mudanku, see ಮೊಡಂಕ್. ಮುಡಂದಲೆ mudandalè, see ಮಡಂತೆಲ್.

✓ ಮುಡಜಿಲ್ mudajily, s. Shrinking. ಮುಡಯಿ, ಮುಡಾಯಿ mudayi, mudāyi, s. East, eastward.

ಮುಡವು mudavu, s. A kind of fish.

✓ ಮುಡಿ mudì, s. ✓ A bundle of rice, etc., packed in straw. 2. ✓ a lump of tamarind, etc., packed in leaves. 3. a measure of grain, etc., containing from

✓ forty to sixty seers. 4. a young, unripe mango, etc. ಇಡ್— from the head to the toe, all over the body. —ಬರುನಿ, —ಕಟ್ಟುನಿ to pack rice, etc., into a straw-bundle. —ಮಳ್ಳುನಿ to pack a lump into a bundle.

ಮುಡಿ mudì, s. The mask (or ಅಣಿ) of the demon called Lekkēsiri.

ಮುಡಿಕೆ mudikè, s. Roasted rice.

ಮುಡಿಪಲ್ಲೆ mudipallè, s. A gold ornament for the head.

✓ ಮುಡಿಪಾವುನಿ mudipāvuni, c. v. (of ಮುಡಿಪುನಿ) To have a person's head dressed with flowers.

✓ ಮುಡಿಪಿನಿ, ಮುಡಿಪುನಿ mudìpini, mudìpuni (ಮುಡಿ), v. a. To dress the head with flowers. 2. to make the top-knot tight.

✓ ಮುಡಿಪು mudìpu, s. A bundle of money, jewels, etc., put by, as devoted to some idol. —ಕಟ್ಟುನಿ to put by money in this way. —ಸಾದ್ಯುನಿ to present to some idol money or jewels thus consecrated.

✓ ಮುಡಿಯುನಿ mudiyuni (ಮುಡಿ), v. n. To be turned into a knot; to be knotty.

ಮುಡಿಯೆ mudìye, s. A cock with a treble comb. —ಕೊಟ್ಟು such a comb of a cock.

ಮುಡಿರ್ mudìru, s. Pregnancy without getting menses after the birth of the former child.

✓ ಮುಡಿವಾಳ mudìvāla, see ಮುಡ್ಡೆಲ.

ಮುಡಿಸಲೆ mudìsalè, see ಮುಡಿಪಲ್ಲೆ.

ಮುಡಿಸುನಿ mudìsuni, see ಮುಡಿಪಾವುನಿ.

✓ ಮುಡು mudu, s. The shoulder joint.

ಮುಡುಂಬು mudumbu, s. A side-piece. 2. see ಮೂಂಡು. 3. see ಮುರೆ. ಕಲೆಂಬಿವ— a side-piece of a coffer.

ಮುಡುಗು mudugu, s. A kind of parched rice.

ಮುಡುತೊಣುನಿ mudutonuni, see ಮುಡಿಪುನಿ

ಮುಡುನಿ muduni, see ಮುಡಿಯುನಿ.

✓ ಮುಡುಪು, ಮುಡುಪೆಲ್ mudupu, mudupèlu, see ಮುಡಿಪು.

ಮುಡುಬು mudubu, see ಮುರೆ.

- ↓ ಮುಡುಸಾವುನಿ, ಮುಡುಸುನಿ muḍu-sāvuni, muḍusuni (ಮುಡುಸ್), *v. a.*  
To eat up, consume.
- ✓ ಮುಡೆ mudè, *s.* A screen, made of cocoanut leaves. —ಕಟ್ಟುನಿ to put up such a screen.  
ಮುಡೆಂಕ್ mudèṅku, *see* ಮೊಡಂಕ್.
- ✓ ಮುಡೆಪಿನಿ, ಮುಡೆವುನಿ muḍepini, muḍepuni (ಮುಡೆ), *v. a.* ✓ To plait, braid, knit. 2. to bind.
- ✓ ಮುಡೆಯುನಿ, ಮುಡೆವುನಿ muḍeyuni, muḍevuni (ಮುಡೆ), *v. n.* To be folded. 2. to get entangled.  
ರೆಂಕೆ— to pinion the wings of a bird.
- ↓ ಮುಡ್ಡಿ muḍḍi, *s.* The buttock.  
ಮುಡ್ಡಿಯೆ muḍḍiyè, *s.* A wild boar.  
2. *see* ಮುಡಿಮೆ.
- ↓ ಮುಡ್ಡೆಲ, ಮುಡ್ಡಲ, ಮುಡ್ಡೆಲ muḍḍela, muḍḍyala, muḍḍyela, *s.* The cuscus grass, *Andropogon muricatum*. ಕರಿಯು— a dark kind of it. ಬೊಳ್ಳು— a white kind of it.  
ಮುಡ್ಡೆ mudye, *see* ಮುಡಿಮೆ.  
ಮುಣಿ muṇi, *see* ಮುನಿ.  
ಮುಣುಗುನಿ muṇuguni, *see* ಮುಕುಫನಿ.
- ↓ ಮುಣುಚಿ muṇuči, *see* ಮುಣ್ಣಿ.
- ↓ ಮುಣುಮುಣು muṇumuṇu, *s.* Muttering, mumbling.  
ಮುಣೆ muṇè, *see* ಮುನೆ.
- ✓ ಮುಣ್ಣುನಿ muṇṇuni (ಮುಣ್ಣು), *v. a.*  
To say ಹೂಂ, expressive of disapproval or unwillingness.  
2. to cry, as a ghost.
- ✓ ಮುಣ್ಣೆಲೆ muṇṇele, *s.* A grumbler.
- ↓ ಮುಣ್ಣಿ muṇṇi, *s.* Pepper. 2. chilli.

- ಗಂಧ—, ಜೀನ— cubebs. ಗಾಂಧಾರ—, ಲವಂಗ— a very small, hot kind of chilli. ಬೋಳಕಾಳ್— peeled pepper. ಯೆಡ್ಡೆ— black pepper
- ಮುತಾಲಿಕೆ mutālike, *s.* An agent, steward. 2. agency.
- ✓ ಮುತ್ತಿ mutta, *s.* A kiss; *cf.* ಮುಪ್ಪು.
- ✓ ಮುತ್ತಕ muttaka, *s.* The tree *Butea frondosa*.
- ↓ ಮುತ್ತಜ್ಜಿ muttajji, *s.* A great grand mother.
- ↓ ಮುತ್ತಜ್ಜೆ muttajje, *s.* A great grand father.  
ಮುತ್ತಯಿದೆ muttayide, *see* ಮುತ್ತೇಶಿ.  
ಮುತ್ತರಿಯುನಿ muttariyuni, *see* ಮುತ್ತರುನಿ.
- ಮುತ್ತರೆ muttarè, *s.* Three heads; three generations. —ತಾಯಿ Brahma; a man who has seen three generations.
- ↓ ಮುತ್ತಾಡಿ muttāḍi, *s.* The fish *Triacanthus*.  
ಮುತ್ತಾತೆ muttāte, *see* ಮುತ್ತಜ್ಜಿ.  
ಮುತ್ತಾರ muttāra, *adv.* Three times.  
ಮುತ್ತಾರಿ muttāri, *see* ಮುತ್ತಾರ್.  
ಮುತ್ತಾಲಿಕೆ muttālike, *see* ಮುತಾಲಿಕೆ.
- ✓ ಮುತ್ತಾವುನಿ muttāvuni, *c. v.* (of ಮುತ್ತುನಿ) To ruin, desolate, destroy.  
ಮುತ್ತಾವ್ muttāv, *see* ಮುತ್ತಜ್ಜಿ.
- ↓ ಮುತ್ತಿ, ಮುತ್ತಿಗೆ mutti, muttigè, *s.* A siege, the act of besieging. ಡೀರ್—, ಡೋರ್— urging. —ವಾಡುನಿ to besiege.  
ಮುತ್ತಿಗಂಧ muttigandha, *s.* A female's head-ornament.

✓ ಮುತ್ತು muttu, *s.* A pearl. 2. a drop. | 3. ✓ see ಮುತ್ತ. —ದ ಮಾಲೆ, —ದ ಸರ a pearl necklace. —ದ ಫೋಲೆ a pearl earring. —ರತ್ನ a precious pearl. ಕೆಕ್ಕೆದ— the nape of the neck. —ಸತ್ತಾಳನಿ, —ಸುರಿಯುನಿ to string *or* set with pearls.

ಮುತ್ತು muttu, *s.* A darling, dear child. *adj.* see ಮುದ್ದು.

ಮುತ್ತು muttu, *adj.* Desolate, waste. —ಫೋಪಿನಿ to become desolate *or* extinct.

✓ ಮುತ್ತುನಿ muttuni (ಮುತ್ತ), *v. n.* To become extinct, be destroyed.

1 ಮುತ್ತುನಿ muttuni (ಮುತ್ತ), *v. a.* To surround, besiege, hem in, encompass.

ಮುತ್ತೆ muttè, *s.* A dear boy. 2. four cowries won in a game of ಚಂನಿಮಣಿ. —ಅಳಿಪುನಿ to lose the chance of winning the same.

ಮುತ್ತೆದಿ muttedi, *see* ಮುತ್ತೇಶಿ.

✓ ಮುತ್ತೇರಿ mutteri, *s.* ✓ A kind of skin eruption. 2. a small ornamental knob in jewelry.

ಮುತ್ತೇಶಿ, ಮುತ್ತೇಸಿ muttēsi, muttēsi, *s.* A woman whose husband is alive.

ಮುತ್ತೇಸ ಮuttēsa, *s.* The five principal ornaments, constituting the badge of a woman whose husband is alive; namely, ಕರ್ಯಮಣಿ, ಜೊಟ್ಟು, ಮೂಕುತಿ, ಕಾಜಿ and ಕಾರ್ವಂಗಳ 2. any instrument *or* implement.

ಮುತ್ತೈದೆ mutteide, *see* ಮುತ್ತೇಶಿ.

ಮುತ್ತಡಿ mutradi, *adj.* Impudent, mischievous.

ಮುತ್ತಾಲಿ mutrāli, *s.* A prominent man.

ಮುತ್ತದ್ದಿ mutsaddi, *s.* A writer, accountant, clerk. 2. a salt superintendent.

ಮುದ muda, *s.* Joy, pleasure.

ಮುದರ್ mudary, *s.* Rubbish, debris. 2. *see* ಬಾವೆಮಂಣಿ *under* ಬಾವೆ.

ಮುದರುನಿ mudaruni, *see* ಮುದುರುನಿ.

✓ ಮುದಲೆ, ಮುದಳೆ mudalè, mudalè, *s.* An alligator, crocodile. ಪನಿ— its young. —ಬಾಯಿ a talkative person.

ಮುದಲೆಕರು, ಮುದಲೆಗರು mudalekaru, mudalegaru, *s.* A lateral rafter that supports the ridge-piece of a roof.

✓ ಮುದಿ mudi, *adj.* Old, aged, ancient. —ತನ, —ಪ್ರಾಯ old age.

ಮುದಿಯುನಿ mudiyuni (ಮುದ), *v. n.* To feel a severe pain in the ✓ joints. 2. ✓ to be worn out.

✓ ಮುದಿಯೆ mudiye, *s.* An old man. *adj.* Old, aged.

✓ ಮುದಿಪುನಿ, ಮುದುಪುನಿ mudipuni, mudupuni (ಮುದ, ಮುದು), *v. a.* To pluck out, pull out.

✓ ಮುದು mudu, *see* ✓ ಮುದ. 2. *see* ಮುದ್ದು.

✓ ಮುದುಕೆ muduke, *s.* An old man.

ಮುದುರ್ muduru, *s.* Expansion, dilation.

ಮುದುರುನಿ muduruni (ಮುದುರ್),  
*v. n.* To expand, become  
 dilated *or* enlarged.

ಮುದುಲು mudulu, *s.* A hawk.

ಮುದೆ mudè, *s.* Consanguinity.

ಮುದೆಪು mudèpu, *s.* A screen,  
 blind.

ಮುದೆಲ್ mudely, *s.* The bottom.  
 2. stubble, stump of a tree.  
 3. origin, cause. 4. capital,  
 principal.

ಮುದ್ದ mudda, *see* ಮುದ್ದು.

ಮುದ್ದಣ್, ಮುದ್ದನ್ muddaṇṇu, mud-  
 danṇu, *s.* Pimples *or* blotches  
 on the face.

ಮುದ್ದಮ್, ಮುದ್ದಾಮ್, ಮುದ್ದಾಮು  
 muddamṇu, muddāṇṇu, muddāṇṇu,  
*adj.* Own. *s.* An express sent  
 on a particular errand. —ಜನ  
 ಕಡಪುನಿ to send an express *or*  
 courier.

ಮುದ್ದಯಲೆ, ಮುದ್ದಾಯಲೆ mudda-  
 yale, muddāyale, *s.* An accused  
 person; a defendant, respon-  
 dent.

ಮುದ್ದಡುನಿ muddāḍuni (ಮುದ್ದಡ್),  
*v. a.* To kiss mutually.

ಮುದ್ದಾನ್ muddāṇṇu, *see* ಮುದ್ದಣ್.

ಮುದ್ದಾಯಿ muddāyi, *see* ಮುದ್ದೆ.

ಮುದ್ದಾಲೆ muddāle, *see* ಮುದ್ದಯಲೆ.

ಮುದ್ದಿಲ್ ನಾಯೆ muddilṇāye, *s.* A  
 demon so called.

ಮುದ್ದು muddu, *s.* A kiss. 2.  
 affection, love. *adj.* Dear,  
 pet, darling, favourite. —ಪ್ರಾ  
 ಯ juvenility. —ಬಾಲೆ a dear

child. —ಕೊಪಿನಿ to kiss, give  
 a kiss.

ಮುದ್ದೆ muddè, *s.* A lump, un-  
 shapen mass. 2. consanguini-  
 ty. ಮಂಣ್—useless. —ಕಟ್ಟುನಿ  
 to be turned into a lump *or*  
 mass. ಪಂಬದರೆಗ್ ಮುದ್ದೆ ಇಜ್ಜಿ the  
 Pambadas observe no rules of  
 consanguinity.

ಮುದ್ದೈ muddei, *s.* A complainant,  
 prosecutor.

ಮುದ್ದೈಲೆ muddeile, *see* ಮುದ್ದಯಲೆ.

ಮುದ್ರ mudra, *see* ಮುದ್ರೆ.

ಮುದ್ರಾಕ್ಷರ mudrākshara, *s.* The  
 printing type; typography.

ಮುದ್ರಿಕೆ mudrikè, *s.* Dedication  
 of a literary work to a person.  
 2. hoarding *or* amassing  
 wealth. 3. *see* ಮುದ್ರೆ. —ದ ಪದ  
 a dedicatory stanza. —ದೀಪಿನಿ  
 to dedicate. —ಮಳ್ಳುನಿ to lay  
 out money.

ಮುದ್ರಿಪುನಿ mudripuni (ಮುದ್ರಿ), *v. a.*  
 To seal, stamp, impress.

ಮುದ್ರೆ mudrè, *s.* A seal, signet.  
 2. a stamp, print, impression.

—ಕಾಗಜಿ a stamp-paper. —ದುಂ  
 ಗಲ a seal-ring. —ಪಾಡುನಿ, —ಮ

ಳ್ಳುನಿ, —ಪೊತ್ತುನಿ to seal, stamp,  
 impress. ಮುದ್ರಾಕರಣೆ, ಮುದ್ರಾಕಾ

ರಣೆ applying sectarian seals  
 among the Vaishṇavāits to

the different parts of their  
 body above the navel.

ಮುನ muna, *adj.* Half done; re-  
 maining, left, unfinished.

ಮುನಪೆ, ಮುನಾಫೆ munapè, munā-  
 phè, *s.* Profit, gain; saving.



ಮುನಸೀಫೆ munasīphe, *s.* The subordinate civil judge of a tāluk.

ಮುನಸೆ munase, *see* ಮನ್ನೆ.

ಮುನಾಸಬ್, ಮುನಾಸಬು munāsaby, munāsabu, *s.* Worth, value, estimate. 2. discretion, opinion. 3. circumstance, condition, position, state. —ತೋಜುನ to be of opinion; to be worth, seemly *or* appropriate.

ಮುನಿ muni, *s.* A sage, saint.

ಮುನಿಪು munipu, *s.* Anger. 2. hatred.

ಮುನಿಪಿನಿ munipini (ಮುನಿ), *v. a.* To detest, hate.

ಮುನಿಯುನಿ muniyuni (ಮುನಿ), *v. n.* To be in a passion, to hate.

ಮುನಿಯೆಸ್ರೆ muniyesre, *s.* A taciturn man. 2. *see* ಮುನೀಶ್ವರೇ.

ಮುನಿಷಿ munishi, *s.* A teacher of a language. 2. a translator. 3. a writer. 4. a secretary.

ಮುನೀಶ್ವರೇ munīšvare, *s.* The chief of sages, a great saint.

ಮುನುಕುನಿ munukuni, *see* ಮುಣ್ಣುನಿ.

ಮುನುಕೆಲೆ munukele, *see* ಮುಣ್ಣೆಲೆ.

ಮುನುಮು, ಮುನುಮೆ munumu, munume, *s.* A grumbler, one who murmurs.

ಮುನೆ munè, *s.* A point, end, extremity. 2. *see* ಮುನ. ಕಂಟಾ ವುಡ— the point of an iron style. ಕುರಿತ— the opening *or* outlet of a boil. ದೂಜಿದ— the point of a needle. ನಾಯಿರ್ದ— a plough shaft. —ಕೊರ್ಪಿನಿ to

bring the matter of a boil to the point; to incite, instigate. —ಮಕ್ಕುನಿ to make pointed.

ಮುನೆಕಾಮು munekāma, *s.* A knot, tie.

ಮುನೆತೋಣುನಿ, ಮುನೆಯುನಿ munetoni, muneyuni, *see* ಮುನಿಯುನಿ.

ಮುನೆನಾಗಿ, ಮುನೆವಾಶಿ munenāgi, munevāši, *s.* A disease of cattle.

ಮನ್ನುನಿ munkuni, *see* ಮುಣ್ಣುನಿ.

ಮುನ್ನಿ munni, *see* ಮುಂನಿ.

ಮುಪ್ಪು muppa, *num.* Thirty. —ತೊಂಬು thirty-nine. —ನೆ thirtieth. —ಳ thirty seers, equal to about two kalase.

ಮುಪ್ಪಾಗ ಮuppāga, *s.* Three-fourths of a fanam.

ಮುಪ್ಪಾವು muppāvu, *s.* Three-quarters of a seer.

ಮುಪ್ಪು muppu, *adj.* Old, aged. *s.* Old age. 2. misfortune, mischief, ruin, destruction. ಕೆಪ್ಪು— infirmities of old age, senility. ಕುಡ್ಡೆಲಗ ಪರ್ವಿನವೇ ಮುಪ್ಪು drunkenness is the ruin of a drunkard. ಗೊಬ್ಬುನಾಯಗ ಜುಗಾರಿಯೇ ಮುಪ್ಪು gambling is the ruin of a gamester.

ಮುಪ್ಪುರಿ muppuri, *adj.* Composed of three twists. —ಬಲ್ಲೆ a three-fold rope.

ಮುಬ್ಬು mubbu, *see* ಮುಪ್ಪು.

ಮುಯಿ muyi, *s.* A gift of money at a wedding.

ಮುಯಿತುರುನಿ, ಮುಯಿತ್ತುನಿ muyituru-  
runi, muyitruni (ಮುಯಿತುರ್, ಮುಯಿತ್ತಿ), *v. a.* To put upside

down, overturn; *cf.* ವಾಪಸಿ.

2. to strangle. 3. to finish.

√ ಮುಯಿಪುನಿ muyipuni (ಮುಯಿ),  
v. a. To pluck off. 2. *see*  
ಮಗಪುನಿ.

√ ಮುಯೆರ್ muyery, *see* ಮುಗಿರ್.

√ ಮುಯ್ಯ ಮುಯ್ಯಾ, *adj.* Returning.  
—ಪಾಡುನಿ to return, give back.

ಮುರ mura, s. A demon so called.

√ ಮುರ mura, s. A stone quarry;  
laterite stone. *adj.* Laterite.  
2. stony, hard, strong. ಕಲ್ಲೆ—  
a medicine prepared of hard  
wood left by white ants and  
of earth from the ant-hole.  
—ಕಲ್ಲೆ a laterite stone, used for  
building purposes. —ನರಮಾನಿ  
a hard-hearted man.

√ ಮುರ, ಮುರಂಗೆ mura, murangè, *see*  
ಮೊರಂಗೆ.

√ ಮುರಂಡ, ಮುರಂಡೆ muranda, mu-  
randè, s. A swelling, protu-  
berance.

ಮುರಂಪೆ murampè, *see* ಮೊರೆ.

√ ಮುರಜೆ murajè, s. A rope made  
of straw.

√ ಮುರಡಿ muradi, *adj.* Knotty.

ಮುರಳಿ murali, s. A fife. 2. *see*  
ಮುರ್ಲಿ.

ಮುರಾಣಿ, ಮುರಾನಿ murāni, murā-  
ni, *see* ಮೊರಾಣಿ.

ಮುರಿ muri, s. Entreaty; *cf.* ಪಂಪು

√ ಯು. 2. An incision or notch.  
—ಪಟ್ಟಿನಿ to swear. —ಪಾಡುನಿ to  
make a notch

√ ಮುರಿ muri, s. A curve, circle,  
ring, twist. 2. the creases of

the hand, winding of a conch,  
*etc.* ಬಲ—*Helicteres Isora*, a  
conch that winds to the right.

ಮುರಿಗೆ murigi, *see* ಮುರ್ಗಿ.

√ ಮುರಿಗೆ murigè, s. Twist. 2. en-  
tanglement. —ಬುಡುಪಾವುನಿ to  
disentangle.

√ ಮುರಿಪಾವುನಿ muripāvuni, c. v. (*of*  
ಮುರಿಪುನಿ) To cause to burn,  
consume, as firewood for  
culinary purposes.

√ ಮುರಿಪುನಿ muripuni (ಮುರಿ), v. a.  
To burn, consume, as fire-  
wood for culinary purposes.

√ ಮುರಿಯ muriya, s. A cry, weep-  
ing; a loud noise. —ಪತ್ತಾವುನಿ  
to make one cry; to grieve,  
distress.

√ ಮುರಿಯಾಟ muriyāṭa, s. Lamenta-  
tion, wailing.

√ ಮುರಿಯೆಡುನಿ, ಮುರಿಯೊಡುನಿ muri-  
yeduni, muriyoduni (ಮುರಿಯೆಡ್,  
ಮುರಿಯೊಡ್), v. n. To weep, la-  
ment, bewail.

√ ಮುರಿಯೆಡ್ಪಿನಿ muriyedpini (ಮುರಿಯೆ  
ಡ್), v. n. To grumble, murmur.

√ ಮುರಿಯೋ muriyō, *intj.* Alas!  
s. Weeping loudly; a cry of  
lamentation, distress, *etc.*

ಮುರಿಸಂಕಡ murisaṅkaḍa, s. Severe  
illness; a crisis.

√ ಮುರು muru, s. An ear-ring. 2.  
fortitude, patience. —ಪಾಡುನಿ  
to endure quietly.

√ ಮುರುಂಟು muruṅṭu, *adj.* Shrunk,  
shrivelled.

√ ಮುರುಂಟುನಿ muruṅṭuni (ಮುರುಂಟೆ),  
v. n. To shrink, shrivel.

ಮುರುಂಟೆಲ್ muruntely, *s.* Shrinking.

ಮುರುಕು muruku, *see* ಮುರ್ಕು.

ಮುರುಗ muruga, *see* ಮೃಗ.

ಮುರುಟು murutu, *see* ಮುರುಂಟು.

ಮುರುಡಿ, ಮುರುಡು muruḍi, muruḍu, *s.* Roughness, coarseness. *adj.* Rough, coarse.

ಮುರುಡುನಿ muruḍuni, *see* ಮುರುಂಟುನಿ.

ಮುರುದು murudu, *see* ಮೃದು.

ಮುರುಪಾವುನಿ murupāvuni, *see* ಮುರಿಪಾನಿ.

ಮುರುಪುನಿ murupuni, *see* ಮುರಿಪುನಿ.  
ಮುರುವಿನ್ murumīn, *s.* A kind of fish.

ಮುರುಮುರ್ಚಂಡೆ murumurčandē, *s.* Perplexity. 2. demoniacal possession.

ಮುರುಮೂಕುತಿ murumūkuti, *s.* A woman's jewelry.

ಮುರೆ murē, *s.* A node, protuberance; swelling, bruise. —ಬರ್ಪಿಸಿ to have a node, swelling.

ಮುರೆಡುನಿ mureḍuni, *see* ಮುರಿಯೆಡುನಿ.

ಮುರೆಪಿನಿ murepini, *see* ಮುರೆಲುನಿ.

ಮುರೆಪುನಿ murepuni, *see* ಮೊರೆಪುನಿ.

ಮುರೆಲ್ murely, *s.* The thick part of a spade. ಕೆಕ್ಕಿಲೆಡ— the nape of the neck. ಮುಟ್ಟು— the creaking of shoes.

ಮುರೆಲುನಿ, ಮುರೆವುನಿ mureluni, murevuni (ಮುರೆವ್), *v. n.* The foetus to be formed. 2. to creak, as shoes. 3. *see* ಮುರೆಸುನಿ. 4. *see* ಮುರ್ಲುನಿ.

ಮುರೆಸುನಿ muresuni (ಮುರೆಸ್), *v. n.*

1. To rumble, rattle, as thunder.

2. to contest, as in a game of foot-ball. ಚಿಂಡಿ— to vie with another in kicking a foot-ball. ತಡಿತ್— to thunder.

ಮುರ್ಕು murka, *adj.* Full, brimful. 2. exceeding, very much. ತಟ್ಟೆ ಮುರ್ಕು ಪೇರ್ ಸಿತ್ತೊಣುನಿ to take milk (with rice) up to the forearm; to swallow very much milk. ತೇಕಮುರ್ಕು ಅಪಿನಿ to be very much exhausted, be done up.

ಮುರ್ಕಾವುನಿ murkāvuni, *c. v.* (of ಮುರ್ಕುನಿ) To cause to sink, dip, immerse. 2. to ruin, injure, spoil.

ಮುರ್ಕಿ murki, *s.* Fainting, swooning.

ಮುರ್ಕು murku, *s.* A fragment, piece, bit. | 2. the young of an animal. ಸಂಜೆಡ— a young pig. ಬಚ್ಚೆರೆಡ— a bit of betel leaf.

ಮುರ್ಕುನಿ murkuni (ಮುರ್ಕು), *v. n.* To sink, immerse. 2. to be ruined. 3. the sun to set.

ಮುರ್ಕುನಿ murkyuni (ಮುರ್ಕು) *v. n.* To swoon, faint. ಮುರ್ಕಿದ್ ಬಾರುನಿ to sink into a fainting fit, as one possessed with a demon.

ಮುರ್ಕೆ murkhe, *see* ಮೂರ್ಕೆ.

ಮುರ್ಗ murga, *s.* Union, concord, especially between a married couple. 2. *see* ಮೃಗ.

ಮುರ್ಗಿ murgi, *s.* A twisted bangle or wristlet, generally made of silver; also ಮುರ್ಗನಸುತ್ತು.

- ↓ ಮುರ್ಗುನಿ murguni (ಮುರ್ಗ್), *v. n.*  
To mould, become musty. 2.  
*see* ಮುರ್ಕುನಿ.
- ↓ ಮುರ್ಗೆಲ್ ಮುರ್ಗೆಲ್, *s.* Ducking,  
diving.  
ಮುರ್ಗೆಲ್ ಶ್ರೀ ಮುರ್ಗೆಶ್ರೇ, *see* ಮೃಗಶಿರ.  
ಮುರ್ಚಂಡೆ, ಮುರ್ಚಿ ಮುರ್ಚಂದೆ,  
murci, *see* ಮೂರ್ಚನೆ.  
ಮುರ್ಚುನಿ murcuni *see* ಮುರ್ಕುನಿ.  
ಮುರ್ಚೆ murcè, *see* ಮೂರ್ಚನೆ.  
ಮುರ್ತ ಮುರ್ತ, *s.* Beginning. 2.  
*see* ಮುಹೂರ್ತ. 3. *see* ಮೃತ. —ಮ  
ಳ್ಳುನಿ to begin.
- ↓ ಮುರ್ತಾಪ, ಮುರ್ತಾಮ ಮುರ್ತಾಪ,  
murtāpa, murtāma, *s.* Haughtiness, ar-  
rogance, pride. 2. folly, fool-  
ishness. —ದ ದೋಲು a kind of  
kettle-drum. —ದ ಬಲಿ an offer-  
ing accompanied with beat-  
ing of a drum.  
ಮುರ್ತಿ murti, *see* ಮೃತ್ಯು.  
ಮುರ್ತಿಕ, ಮುರ್ತಿಗೆ ಮುರ್ತಿಕ, murti-  
gè, *see* ಮೃತ್ತಿಕೆ.  
↓ ಮುರ್ತೆ ಮುರ್ತೆ, *s.* ↓ The act of  
drawing toddy; tapping a  
palm tree for toddy. 2. *see*  
ಮತ್ತೆ.  
↓ ಮುರ್ತೆಲ್ ಮುರ್ತೆಲ್, *s.* Dry leaves,  
*etc.*, used for kindling fire.  
ಮುರ್ದಾರಸಿಂಗಿ ಮುರ್ದಾರಸಿಂಗಿ, *s.*  
Semi-vitrified oxide of lead.  
ಮುರ್ನಾಲಿ, ಮುರ್ನಾಳಿ ಮುರ್ನಾಲಿ,  
murnāli, *s.* A grooved instru-  
ment of metal for tapping a  
bundle of grain, *etc.*, in order  
to take out a sample of it.  
ಮುರ್ಪಾವುನಿ ಮುರ್ಪಾವುನಿ, *see* ಮುರಿ  
ವಾವುನಿ.

- ಮುರ್ಪುನಿ murpuni, *see* ಮುರಿಪುನಿ.  
ಮುರ್ಯ ಮುರ್ಯ, *see* ಮುರಿಯು.  
ಮುರ್ಲಡಿ ಮುರ್ಲಡಿ, *s.* Trouble.  
2. fashion, work, practice;  
*also* ಮುಟ್ಟುಮುರ್ಲಡಿ.  
↓ ಮುರ್ಲಿ ಮುರ್ಲಿ, *s.* A quarrelsome  
woman; *also* ಸ್ಯಾಯದ ಮುರ್ಲಿ.  
2. *see* ಮುರಳಿ.  
↓ ಮುರ್ಲು ಮುರ್ಲು, *s.* ↓ Kindling fire  
↓ into a blaze. 2. ↓ stretching of  
a limb. 3. *see* ಮುರ್ಲಡಿ.  
↓ ಮುರ್ಲುನಿ ಮುರ್ಲುನಿ (ಮುರ್ಲ್), *v. n.*  
↓ A spark to be kindled into a  
↓ blaze. 2. ↓ to be stretched, as  
the limbs. 3. *see* ಮುರಲಿನಿ.  
↓ ಮುರ್ಲೆ ಮುರ್ಲೆ, *s.* A quarrelsome  
man.  
↓ ಮುರ್ಲೆ ಮುರ್ಲೆ, *adj.* Little, small;  
tender. [ಸಾವುನಿ.  
ಮುರ್ಸಾವುನಿ ಮುರ್ಸಾವುನಿ, *see* ಮುರು  
ಮುಲಾಂ, ಮುಲಾಂ ಮುಲಾಂ mulām, mulā-  
m, *s.* Cerate, plaster. 2.  
gilding.  
ಮುಲಾಜೆ, ಮುಲಾಜೆ ಮುಲಾಜೆ mulāji, mulājè,  
*s.* Respect, regard for.  
↓ ಮುಲಿ ಮುಲಿ, *s.* Thatching grass.  
—ಕೆತ್ತುನಿ, —ಕೆರೆಜುನಿ to cut the  
same. —ವಾಡುನಿ, —ಬೆಪಿನಿ to thatch  
the roof with the same. ತೆಂಡೆ—  
ದರ್ಬೆ—, ನೆಯಿ—, ಯರು— are dif-  
ferent kinds of grass.  
ಮುಲ್ಲ mulla, *s.* A mullah, Mus-  
sulman doctor *or* preceptor  
of law. [ಕಲೆ.  
ಮುಲ್ಲಂಕಲೆ ಮುಲ್ಲಂಕಲೆ, *see* ಮುಳ್ಳಂ  
ಮುಲ್ಲ ದೊಂಕುನಿ ಮುಲ್ಲದೊಂಕುನಿ (ಮು  
ಲ್ಲದೊಂಕು), *v. n.* A Pariah woman  
to become pubescent.

ಮುಲ್ಲವುನಿ, ಮುಲ್ಲಾವುನಿ mullavuni, mullāvuni (ಮುಲ್ಲ), *v. n.* To limp, hobble, as from dislocation of the hip-bone *or* other cause; *also* ಮುಲ್ಲಾಮುಲ್ಲ ನಡಪುನಿ. 2. to disregard, treat with indifference.

ಮುಲ್ಲಿ, ಮುಲ್ಲಿತರು mulli, mullitaru, *s.* A kind of very small fish.

ಮುಲ್ಲದೊಂಕುನಿ mulludonkuni, *see* ಮುಲ್ಲದೊಂಕುನಿ.

ಮುಲ್ಲೆ mullè, *s.* The tail of a cock, *etc.* 2. *see* ಮೂಲೆ. ಕೂಡಿ—the lapwing. ಬಾಲ—the tail of a cock.

↓ ಮುಲ್ಲೆಂಗಿ mullēngi, *see* ಮೂಲೆಂಗಿ.

ಮುವೊಡು muvoḍu, *see* ಮೂವೊಡು.

ಮುವೊಳು, ಮುವ್ವಳ್ muvoḷu, muv-vaḷu, *see* ಮೂವಳ.

ಮುವ್ವೆ muvvē, *s.* A blossom.

↓ ಮುವ್ವೆರ್ muvveru, *see* ಮೂವೆರ್.

ಮುವ್ವೆಲ್ muvvelu, *see* ಮೂವೆಲ್.

ಮುಷ್ಟಿ muṣṭi, *s.* The fist. 2. a handful.

↓ ಮುಸರೆ musarè, *s.* Anything boiled *or* dressed for eating. 2. uncleanness. *adj.* Boiled, dressed. 2. unclean, foul. —ಬಾಜನ a vessel in which rice has been boiled.

ಮುಸಲ್ musalu, *s.* A wooden pestle used in pounding rice.

ಮುಸಾಪಿರಿ, ಮುಸಾಫರಿ muṣāpiri, muṣāphari, *s.* A traveller, stranger. —ಬಂಕ್ಲೆ a traveller's bungalow.

ಮುಸೀಬತ್ musibatū, *s.* Trouble.

↓ ಮುಸುಂಟು, ಮುಸುಂಡು musuṅṭu, musuṅḍu, *s.* The face, snout, muzzle. —ಮೋಣೆ a distorted face; an angry look.

↓ ಮುಸುಂಡಿ, ಮುಸುಡಿ musuṅḍi, musuḍi, *s.* A shameless woman. 2. a kind of weapon. 3. *see* ಮುಸುಂಟು.

ಮುಸುಕು musuku, *see* ಮುಸು.

ಮುಸುಡು musuḍu, *see* ಮುಸುಂಟು.

ಮುಸುಲ್ಮಾನೆ musulmāne, *s.* A Mussalman.

ಮುಸ್ಕು musku, *s.* Inefficacy. 2. ↓ disregard, disrespect. | *adj.* Ineffective, fruitless. 2. obscure. 3. *see* ಮುಸು.

ಮುಸ್ಕರ muskara, *see* ಮುಸು.

ಮುಸ್ಕಿಲ್ muskily, *s.* Pain, trouble.

ಮುಸ್ಕು musku, *s.* A hood, veil. —ಪಾಡುನಿ to put on a hood *or* veil; the sky to be clouded.

↓ ಮುಸ್ತೆ mustè, *s.* The grass *Cyperus rotandus*.

ಮುಸ್ತೆ musrè, *see* ಮುಸರೆ.

ಮುಹೂರ್ತ muhūrta, *s.* Time. 2. an English hour. 3. an hour of 48 minutes. 4. the time fixed for marriage *or* other auspicious ceremonies. —ದೀಪಿನಿ to fix such a time. —ಮಳ್ಳುನಿ to begin at such a time.

ಮುಳ ಮುಳ, *see* ಮೊಳ.

ಮುಳಡಿ muḷaḍi, *see* ಮುಳ್ಳಡಿ.

ಮುಳಾವುನಿ muḷāvuni, *see* ಮುಲ್ಲವುನಿ.

ಮುಳಿ muli, *see* ಮುಲಿ.

✓ ಮುಳಿಯುನಿ, ಮುಳೆಯುನಿ, ಮುಳೆವುನಿ  
mūliyuni, mūleyuni, mūlevuni  
(ಮುಳಿ, ಮುಳೆ), *v. n.* To germ,  
shoot, sprout.

↓ ಮುಳುಗುನಿ mūluguni, *see* ಮುಕುಫನಿ.

✓ ಮುಳೆ ಮುಲೆ, *s.* A nail, peg, wedge.

✓ ✓ 2. a germ, shoot. ಮುಳೆಟೆ ತಿರಿ  
ಯು ಬುಳೆ the out-turn of a  
crop may be estimated from  
the saplings.

ಮುಳೆಕುತ್ತಿ mūlekutti, *see* ಮೊಳೆಕುತ್ತಿ.

↓ ಮುಳ್ತ ಮುಲ್ತಾ, *adv.* Of here, belong-  
ing to this place. ಮುಳ್ತಾಯಿ  
a man of this place.

↓ ಮುಳ್ಳ, ಮುಳ್ಳ ಮುಲ್ಪಾ, ಮುಲ್ಲಾ, *adv.*  
Here.

ಮುಳ್ಳಂಕಲೆ, ಮುಳ್ಳಂಕೋಲೆ mullaṅ-  
kalè, mullaṅkōlè, *s.* The plant  
*Hugonia mystax*.

↓ ಮುಳ್ಳಡಿ ಮುಲ್ಲಡಿ, *s.* A thorny  
ground. —ಟೆ ಮುಳ್ಳು ಕೊಡಿಸು  
thorns will sprout on a thorny  
ground, *prov.*

ಮುಳ್ಳಪರ್ದ್ ಮುಲ್ಲಾಪರ್ಂದು, *s.*  
The fruit of a thorny plant.

ಮುಳ್ಳಪದ್ದೆ, ಮುಳ್ಳುಪದ್ದೆ mullapadpè,  
mullupadpè, *s.* A kind of  
orach, *Amarantus spinosus*.

ಮುಳ್ಳಾವುನಿ mullāvuni, *see* ಮುಲ್ಲವುನಿ.

↓ ಮುಳ್ಳು mullu, *see* ಮೂಳು.

↓ ಮುಳ್ಳು mullu, *s.* A thorn, thorny  
bush, an iron prickle. 2. a  
spur. 3. the bone of a fish  
*or* a serpent. 4. the spine.  
5. a fork. —ಅನ್ವಿಕಾಯಿ the  
soursop. —ಕೆರೆಂಗ್ a species  
of yam, *Dioscorea tomentosa*.

—ಕೊಪ್ಪ a female's ear-orna-  
ment. —ಸೇಮತಿಸೆ a kind of  
*Pyrethrum*. —ದ ಬೇಡೆ a place  
abounding in thorns, thicket.

—ದ ಬೇಲಿ a thorn hedge. ಕಣಿತ-  
the thorn of a bamboo branch.

ಕರ್ಕಡೆ, ಕೊಯ, ತೇಡಿ, ತೇಡೆ-  
are different kinds of thorny  
plants. ತೂರಿ- the astringent  
plant *Zizyphus ænoplia*. ನಂ  
ಜಿ- a poisonous thorn. —ಕಂ  
ತುನಿ a thorn to pierce. —ತಾ  
ಗುನಿ to be pricked by a thorn.

ಮುಳ್ಳುನಿ mulluni (ಮುಳ್ಳೈ), *v. n.* To  
grunt.

ಮುಕ್ಕ ಮುಕ್ಷಾ, *see* ಮುಖ್ಯ.

ಮೂಂಕಣ್ ಮುಂಕಣ್, *s.* Small  
grits of rice *or* other grain.

✓ ಮೂಂಕು ಮುಂಕು, *s.* ✓ The germ of  
corn. 2. the top, *or* space  
between the eyes of a cocoa-  
nut. 3. the extremity of a  
mango fruit. 4. *see* ಮೂಕು.

ಮೂಂಡಿ ಮುಂಡಿ, *see* ಮುಂಡಿ.

ಮೂಂಡಿಕಂಡೆ ಮುಂಡಿಕಾಂಡೆ, *s.* A  
big yam from Ceylon.

ಮೂಂಡು ಮುಂಡು, *s.* A pole to  
support a wooden bridge.

ಮೂಕಣ್ ಮುಕಾಣ್, *see* ಮೂಕಣ್.

↓ ಮೂಕಾಂಬೆ ಮುಕಾಂಬೆ, *s.* A dumb  
goddess.

✓ ಮೂಕಿ ಮುಕಿ, *s.* A woman who  
snuffles *or* speaks through  
the nose.

↓ ಮೂಕು ಮುಕು, *s.* The nose, bill,  
beak. —ದ ಮರ the bridge of  
the nose. —ದ ಮುತ್ತೇಸ the nose-

jewel of a woman whose husband is alive. —ಮೊಟ್ಟೆ the nostrils. —ಮುಟ್ಟು up to the nose. ನಂದೆ— a flat nose. ನಾಯಿ— a long nose. —ಕಟ್ಟುನಿ to stop the nose. —ಕುತ್ತುನಿ to bore the nose. —ತು ಪಾತುನಿ to snuffle, speak through the nose. —ತು ಬಿರೆಲ್ ದೀನಿ to put the finger on the nose, as an indication of surprise or threat. —ಸುಯಂಪುನಿ, —ಸ್ಯಂಪುನಿ to blow the nose.

ಮೂಕುಡುನಿ mūkuḍuni, see ಮುಕುಡುನಿ.

ಮೂಕುತಿ, ಮೂಕುದಿ mūkuti, mūkudi, s. A nose-ornament of a married woman.

✓ಮೂಕೆ mūke, s. A man who snuffles or speaks through the nose.

ಮೂಕೆಲೆ mūkele, s. A proud man.

ಮೂಕೊರಲ್ ಮೂಕೊರಲ್, see under ಕೊರಲ್.

✓ಮೂಗು mūgu, see ಮೂಕು. ✓2. see ಮುಗು.

ಮೂಗುತಿ mūguti, see ಮೂಕುತಿ.

ಮೂಜೆ mūḷe, see ಮೂನೆ.

ಮೂಜಡಿ mūjādi (ಮೂಜೆ ಅಡಿ), s. Three feet or steps.

✓ಮೂಜನೆ mūjanē, adj. Third. —ದಾಯೆ a third man; a bail.

✓ಮೂಜಿ mūji, num. Three. —ಕಾನ್ one and half pie; a trifle. —ಕಾನ್ದಾಯೆ a worthless or penniless man. —ಪಾತೆರ thrice uttered, as an oath. —ಭಾಸೆ ಇ-

distinct, unclear. —ಮರಿಯಳ destitution, poverty. —ಲೋಕೆ the three worlds.

✓ಮೂಡ mūḍa, s. A cloud. ( 2. adversity, affliction, misfortune. —ಕಟ್ಟುನಿ to be clouded, as the weather; to become dull. —ಪತ್ತುನಿ to be afflicted with adversity; to be unfortunate.

ಮೂಡ, ಮೂಡಾಯಿ mūḍa, mūḍāyi, see ಮೂಡಾಯಿ.

✓ಮೂಡಾವುನಿ mūḍāvuni, c. v. (of ಮೂಡುನಿ) To originate, produce, cause to rise, cause to be born.

✓ಮೂಡು mūḍu, s. Support. 2. the east.

✓ಮೂಡುನಿ mūḍuni (ಮೂಡಿ), v. n. To rise, be born. ಫೊಕ್ಕೆ— itch to break out.

ಮೂಡುಸಾವುನಿ mūḍusāvuni, see ಮೂಡುಸಾವುನಿ.

ಮೂಡೆ mūḍē, s. A kind of rice cake or pudding boiled in steam. 2. a mould made of the leaves of screw-pine, into which the dough is poured.

ಮೂಢ mūḍha, adj. Ignorant, foolish, stupid. —ತನ, —ತ್ವ ignorance, stupidity. —ಭಕ್ತಿ superstition. ಮೂಢಾತ್ಮೆ, see ಮೂಢೆ.

ಮೂಢೆ mūḍhe, s. An ignorant man; a fool.

ಮೂತ್ರ mūtra, s. Urine. ಉರಿ— scalding urine; inflammation of the urethra. —ಕೈಳು stop-

page of urine, strangury.

—ದ್ವಾರ urethra.

√ಮೂದಲೆ mūdale, *see* ಮುದಲೆ.

ಮೂನಿಯುನಿ mūniyuni, *see* ಮುನಿಯುನಿ.

ಮೂನೆ mūnē, *see* ಮುನೆ.

ಮೂಪು mūpu, *s.* Timber.

ಮೂಪುನಿ mūpuni, *see* ಮೊಗಪುನಿ. 2. *see* ಮುರಿಪುನಿ.

ಮೂಬದಲಿ mūbadali, *s.* A loan without interest. 2. anything lent to be returned.

√ಮೂರ್ mūry, *adj.* Fat, stout, corpulent. —ಘೋಷಿನಿ to become fat, stout.

√ಮೂರಿ mūri, *s.* √A bad smell, stench. 2. stretching oneself.

—ಘೋಷಿನಿ *Lantana aculeata*. —ಕಲೆಪಿನಿ, —ದೈವ್ಯನಿ to stretch oneself. —ಬರ್ಪಿನಿ, —ಲಕ್ಕುನಿ to stink.

ಮೂರು mūru, *see* ಮೂರ್; *cf.* ಮೂರುನಿ.

ಮೂರುತಿ mūruti, *see* ಮೂರ್ತಿ.

ಮೂರುನಾಲಿ mūrunāli, *see* ಮುನಾಲಿ.

× ಮೂರುನಿ mūruni (ಮೂರ್), *v. a* √To tap the blossoms of a palm tree

√ for toddy. √2. to mince, cut up, as vegetables. ಕಾಯಿಕಜಿಸ್ತು— to mince vegetables. ಮೂರುನಾಯೆ a toddy-drawer.

ಮೂರುಸಾವುನಿ mūrusāvuni, *see* ಮುರುಸಾವುನಿ.

ಮೂರೆ mūre, *s.* A man without moustaches. 2. *see* ಮುರೆ.

ಮೂರ್ಖ mūrkhā, *adj.* Obstinate, wilful. 2. foolish, ignorant, stupid. —ತನ obstinacy, stupidity, ignorance.

ಮೂರ್ಖ mūrkhē, *s.* An obstinate man. 2. a fool, blockhead.

ಮೂರ್ಚನೆ, ಮೂರ್ಚೆ, ಮೂರ್ಚೆ mūrchanē, mūrçē, mūrçhē, *s.* Fainting, syncope, swooning. —ಆಪಿನಿ to swoon, faint.

ಮೂರ್ತ mūrta, *see* ಮುಹೂರ್ತ.

ಮೂರ್ತಿ mūrṭi, *s.* Matter, form, solidity. 2. the body. 3. the figure, form, any definite shape or image, an idol. 4. a god, emanation of a god. 5. *see* ಮೃತಿ. —ಘೋಷಿನಿ idolatry. ಕಾರಣ— the first cause. ತ್ರಿ— the Hindu triad. ನೇದ— a respectful epithet used in addressing learned men or priests.

ಮೂರ್ತಿಮತ್ತ mūrṭimattu, *adj.* Substantial, material.

ಮೂರ್ತಿಲಾಯೆ mūrtilāye, *s.* A demon so called.

ಮೂರ್ತೆ mūrṭē, *see* ಮುರ್ತೆ.

ಮೂರ್ಧ, ಮೂರ್ಧ mūrda, mūrḍha, *s.* The head, pate.

ಮೂರ್ಧನಿ mūrḍuni, *see* ಮುರುನಿ.

ಮೂರ್ಧನ್ಯ mūrḍhanya, *adj.* Chief, principal.

ಮೂರ್ಧಾಭಿಷೇಕ mūrḍhābhishēka, *s.* Anointing or crowning a sovereign.

ಮೂಲ mūla, *s.* A root. 2. origin. 3. commencement. 4. capital, principal. 5. the original text of a work. 6. means. 7. cause. 8. the nineteenth of the lunar mansions. *adj.* Main, principal, original. —ಕಾ



ರಣ the original cause. —ಗಾರಿ the owner *or* proprietor of a land. —ಸೇವೆ a perpetual lease of land. —ಸ್ರಂಭ the original text of a work. —ದಮಾಸ್ಯೆ, —ದಾಯೆ a Pariah attached to a land. —ಸಟ್ಟಿ, —ಸಾಧನ the title-deed of a land. —ಮಂತ್ರ a mystic formula, the Gāyatri. —ವ್ಯಾಧಿ the piles. —ಸ್ಥಾನ the metropolis, original habitation *or* abode, as of a tribe *or* demon; one's native place. ಸಾಲ— assets and liabilities.

ಮೂಲಂಗಿ mūlaṅgi, *see* ಮೂಲೆಂಗಿ.

ಮೂಲಾಜಿ mūlāji, *see* ಮೂಲಾಜಿ.

ಮೂಲಿ mūli, *adj.* Original, principal. —ವರ್ಗ proprietary tenure of land.

ಮೂಲಿಕೆ, ಮೂಲಿಗೆ mūlikē, mūligē, *s.* Any medicinal drug *or* root. 2. a charm. —ಕಟ್ಟುನಿ to wear a charm on some part of the body. —ಮಕ್ಕುನಿ to charm; to administer a drug.

ಮೂಲಿಯೆ mūliye, *s.* A potter.

ಮೂಲೆ mūlē, *s.* A corner, angle. 2. a point of the compass, quarter, direction. —ಕಲ್ಲೆ a corner-stone. —ಒ ಬಂದಾವುನಿ to put *or* collect in a corner; to exclude; to degrade; to ignore. —ಓ ಬುರುನಿ to be in a corner; to become an old maid; to remain neglected; to remain unemployed. —ಶೇರುನಿ to become weak, powerless.

ಮೂಲೆಂಗಿ mūlēṅgi, *s.* A radish.

ಮೂಲೋಕ mūlōka, *s.* The three worlds.

ಮೂಲ್ಯ mūlya, *see* ಮೌಲ್ಯ.

ಮೂಲ್ಯೆ mūlye, *s.* A demon priest. 2. *see* ಮೂಲಿಯೆ.

ಮೂವಳ mūvala, *s.* Three seers; *cf.* ಮುಕ್ಕೊಳು.

ಮೂವೆ mūvē, *adj.* Shrivelled, shrunk, contracted.

ಮೂವೆರ್, ಮೂವೆರ್ mūveru, mūveru, *pron.* Three persons.

ಮೂವೆಲ್ mūvelu, *s.* Three pairs of cattle.

ಮೂವೊಡು mūvoḍu, *s.* Last year.

ಮೂವೊಳ, ಮೂವೊಳು mūvoḷa, mūvoḷu, *see* ಮೂವಳ. [mouse.

ಮೂಷಿಕೆ mūshike, *s.* A rat,

ಮೂಷೆ mūshē, *see* ಮೂಸೆ.

ಮೂಸಲಿಯುನಿ mūsaliyuni (ಮೂಸಲ್), *v. a.* To scent, trace, track. 2. to smell.

ಮೂಸಾವುನಿ mūsāvuni, *c. v.* (of ಮೂಸುನಿ) To make smell.

ಮೂಸು mūsū, *s.* Smell. 2. money.

ಮೂಸುನಿ mūsuni (ಮೂಸುನ್), *v. a.* To smell. 2. to take notice. ಮೂಸುತೂಪಿನಿ to sniff. ಆಯನ್ ಯೋರಾ ಮೂಸುಜೆರ್ no one takes notice of him.

ಮೂಸೆ mūsē, *s.* A mould. 2. a crucible.

ಮೂಳಾವುನಿ mūḷāvuni, *see* ಮುಲ್ಲವುನಿ. 2. *see* ಮೌರಾವುನಿ. [ಮುಳ್ಳು.

ಮೂಳು mūḷu, *adv.* Here; *cf.* ಇಡೆ, ಮೃಗ mṛuga, *s.* An animal, beast, brute. *adj.* Brutish. —ಭಾವ brutishness.

- ಮೃಗಶಿರ, ಮೃಗೇಶ್ರೈ mṛgaśira, mṛgēśrē, *s.* The fifth of the lunar mansions; head of *Orion*.
- ಮೃತ, ಮೃತಿ mṛta, mṛti, *adj.* Dead, deceased. —ಸಂಜೀವನ a life-restoring cordial.
- ಮೃತ್ತಿಕೆ, ಮೃತ್ತಿಗೆ mṛttikē, mṛttigē, *s.* Earth, clay, soil.
- ಮೃತಿಪತ್ರ mṛtipatra, *s.* A will, testament.
- ಮೃತ್ಯು mṛtyu, *s.* Death.
- ಮೃದಂಗ mṛdaṅga, *s.* A finger-drum, tabour. —ಬಾರಿಸುನಿ, —ಚೊಟ್ಟುನಿ to beat the same.
- ಮೃದು mṛdu, *adj.* Mild, soft, bland; *cf.* ಮೆದು.
- ಮೃಷ್ಟಾನ್ನ mṛṣṭāṅna, *s.* Cooked rice well seasoned. 2. dainties, rich meal.
- ಮೆಂಚಾವುನಿ meṅcāvuni, *c. v.* (of ಮೆಂಚುನಿ) To cause to shine. 2. to polish.
- ✓ ಮೆಂಚಿ meṅci, *s.* Brightness, effulgence, glitter. 2. lightning. —ಇಡ್ವಿನಿ to sparkle, glitter.
- ಮೆಂಚುನಿ meṅcuna, *adj.* Bright, shining, sparkling.
- ✓ ಮೆಂಚುನಿ meṅcuni (ಮೆಂಚ್), *v. n.* To sparkle, glitter; to flash, lighten.
- ಮೆಂಡೆ meṅḍe, *see* ಮಂಡೆ.
- ಮೆಂಣ್ meṅṇu, *s.* A spark.
- ✓ ಮೆಂತಿ, ಮೆಂತೆ menti, mentē, *see* ಮೆತ್ತಿ.
- ಮೆಂನ್ menṇu, *see* ಮೆಂಠ.
- ಮೆನಟೆ mennatē, *s.* The handkerchief, used for covering the breast of a Pariah woman.
- ಮೆಂನಾಟೆಗೆ mennāṭigē, *s.* Haughtiness.
- ಮೆಂಪುರಿ memपुरi, *see* ಮೆಣ್ಪುರಿ.
- ಮೆಗದಿ, ಮೆಗ್ಗಿ megudi, megdi, *s.* A female's younger sister.
- ಮೆಗ್ಗೆ, ಮೆಗ್ಗಿನಿ megge, meggye, *s.* A younger brother; *also* ಮೆಗ್ಗು.
- ಮೆಚ್ಚಮನೆ meccamanē, *s.* A privy.
- ✓ ಮೆಚ್ಚಾವುನಿ meccāvuni, *c. v.* (of ಮೆಚ್ಚುನಿ) To please.
- ಮೆಚ್ಚಿ meccci, *s.* A sacrifice to a demon.
- ✓ ಮೆಚ್ಚಿಗೆ meccigē, *s.* Approval, approbation, applause.
- ✓ ಮೆಚ್ಚುನಿ meccuni (ಮೆಚ್ಚ್), *v. n.* To approve, consent, be pleased.
- ಮೆಟ್ಟಮನೆ mettamanē, *see* ಮೆಚ್ಚಮನೆ.
- ✓ ಮೆಣ್ meṅ, *s.* Glitter, sparkle.
- ಮೆಣ್ಕಾವುನಿ meṅkāvuni, *c. v.* (of ಮೆಣ್ಕುನಿ) To make glitter, glimmer.
- ✓ ಮೆಣ್ಕುನಿ meṅkuni (ಮೆಣ್ಕ), *v. n.* To glimmer, glitter.
- ಮೆಣ್ಪುರಿ meṅपुरi, *see* ಮೆಣ್ಪುರಿ.
- ಮೆಣ್ಪೆ meṅpē, *s.* The kingfisher. ಕೋಲಯಿ— a large species of the same. ಬಜ್ಜಿಯಿ— a small species of the same.
- ✓ ಮೆಣಕ್ meṅak, *s.* Glitter, glimmer.
- ಮೆಣಕಟೆ meṅakatē, *adj.* Gummy, adhesive. 2. *see* ಪುಣಕಟ್ಟೆ.
- ಮೆಣಕಾವುನಿ meṅkāvuni, *see* ಮೆಣ್ಕಾವುನಿ.
- ಮೆಣಕಿಪುನಿ meṅkipuni, *see* ಮೆಣ್ಕುನಿ.
- ಮೆನೆಪುನಿ menipuni, *see* ಮೆನಿಪುನಿ.

- ✓ ಮೆಣುಕು menūku, *s.* Sparkling.
- ✓ ಮೆಣ್ಣುನಿ menṅuni, *see* ಮೆಣಕುನಿ.
- ಮೆಣ್ಣೊಳಿ, ಮೆಣ್ಣುಕ್ಕಿ, ಮೆಣ್ಣೆ menṅoli, menṅakki, menṅe, *see* ಮೆಣಪೆ.
- ಮೆಣ್ಣುರಿ menṅuri, *s.* A glowworm.
- ಮೆತ್ತಣ, ಮೆತ್ತನೆ mettana, mettane, *see* ಮೆತ್ತನೆ.
- ಮೆತ್ತಲೆ, ಮೆತ್ತಿ mettale, metti, *see* ಮೆತ್ತೆ.
- ✓ ಮೆತ್ತಿಗೆ mettigē, *s.* The pavement *or* boards of the floor of an upper story; the ceiling of a house. —ಪಾಡುನಿ to pave *or* cover in this way.
- ✓ ಮೆತ್ತುನಿ mettuni (ಮೆತ್ತ), *v. a.* To fill up with earth. 2. to repair, as a dam, *etc.*
- ✓ ಮೆತ್ತೆ mettē, *s.* Fenugreek, *Trigonella fenum græcum.*
- ✓ ಮೆತ್ತಿನ mettēna, *adj.* Soft, pliant.
- ಮೆತ್ತೆಸಲೆ mettesale, *s.* A kind of fine rice.
- ಮೆದಲೆ, ಮೆದಲೆ medulē, medalē, *s.* A thread-worm, pin-worm.
- ಮೆದಪುನಿ medupuni, *see* ಮೆದ್ಪುನಿ.
- ಮೆದಿ medi, *s.* A bush about a field.
- ✓ ಮೆದಿವುನಿ medipuni, *see* ಮೆದ್ಪುನಿ.
- ✓ ಮೆದು medu, *adj.* Soft, pliant, gentle, ripe, yielding. —ಆಪಿನಿ to become soft, get ripe. —ಮಳ್ಳುನಿ to soften, make elastic.
- ✓ ಮೆದುಕುನಿ medukuni (ಮೆದುಕ್), *v. n.* To move, be in motion.
- ಮೆದುಪಾವುನಿ medupāvuni, *see* ಮೆದ್ಪಾವುನಿ.
- ಮೆದುಪುನಿ medupuni, *see* ಮೆದ್ಪುನಿ.

- ಮೆದುಲೆ medulē, *see* ಮೆದಲೆ.
- ಮೆದ್ಪುನಿ medkuni, *see* ಮೆದುಕುನಿ.
- ಮೆದ್ಪುಲಿ medkūli, *s.* Hire for cleaning rice.
- ಮೆದ್ಪಾವುನಿ medpāvuni, *c. v.* (*of* ಮೆದ್ಪುನಿ) To cause to clean, as rice.
- ✓ ಮೆದ್ಪುನಿ medpuni (ಮೆದ್), *v. a.* To clean by pounding, as rice, *etc.* 2. to full, mill.
- ಮೆನ್ ಕೋರಿ menūkōri, *s.* A kingfisher.
- ಮೆನತ್ menatū, *see* ಮೆಹನತ್.
- ಮೆನಿವುನಿ menipuni (ಮೆನಿ), *v. a.* To awake, rouse.
- ಮೆನ್ ಪಾವುನಿ menkāvuni, *see* ಮೆಣಕಾವುನಿ.
- ಮೆನ್ ಪುನಿ menkuni, *see* ಮೆಣಕುನಿ.
- ಮೆನ್ ಪೊಳಿ menkōli, *see* ಮೆನ್ ಕೋರಿ.
- ಮೆಪ್ಪುನಿ meppuni, *see* ಮೆದ್ಪುನಿ.
- ಮೆಮ mema, *s.* An abusive term.
- ಮೆಯರೆ meyarē, *see* ಮೀರೆ.
- ಮೆಯಿ meyi, *see* ಮೈ.
- ✓ ಮೆರಣಿಗೆ, ಮೆರವಣಿಗೆ meranigē, meravanigē, *s.* A procession. —ಬರ್ಪಿನಿ a procession to march; to be wandering about. —ಮಳ್ಳುನಿ to take in procession, as a bridal couple.
- ✓ ಮೆರುವೆ meruvē, *s.* An ornamented post near a ಗುರ್ಜಿ.
- ✓ ಮೆರೆ merē, *s.* Display, parade. —ಪೋಪಿನಿ to make a display.
- ಮೆರೆಪಾವುನಿ merepāvuni, *c. v.* (*of* ಮೆರೆಪಿನಿ) To make *or* cause to go in procession. ✓ 2. to make shine.

- మేరేపిని, మేరేయుని, మేరేవుని mere-  
pini, mereyuni, merevuni (మేరే),  
*v. n.* To go in procession. 2.  
to swagger, make an osten-  
tious display. 3. to shine.
- ✓ మేర్పు merpu, *s.* Glitter, lustre.
- ✓ మేవే mervè, *see* మేరువే.
- మేలరుని, మేలారియుని, మేలారుని  
melaruni, melāriyuni, melāruni  
(మేలర్, మేలార్), *v. n.* To attack,  
rush upon, fall upon. 2. to  
enter.
- ✓ మేలివుని melipuni (మేలి), *v. a.* To  
knead, as dough; to tread  
into a well mixed mass, as  
earth. మేలివు తోరివు ఫోలివు సమ  
అండ కల్ల గోడేగ్గ సమ if a wall  
be made of mud, well mixed,  
well trodden, and well beaten,  
it will be as good as a stone  
wall.
- ✓ మేలిప్పు melippu, *s.* Kneading,  
mixing well into a mass. 2.  
macerating.
- ✓ మేలియుని meliyuni (మేలి), *v. n.*  
To become well mixed. 2. to  
be reduced by sickness. 3.  
to become rich; *cf.* మేలివుని.
- మేల్కయి melkayi, *s.* Upper-hand;  
victory. —అపిని to be victori-  
ous.
- మేల్కోడ్డుని melkodḍuni, *see* మే  
కోడ్డుని.
- మేల్గొమ్మ melgūmṁṁ, *s.* A  
flying fish.
- మేల్పత్తుని melpattuni (మేల్పత్తై),  
*v. a.* To beat with the hand.

- మేల్పుని melpuni, *see* మేలివుని.
- ✓ మేల్ల mella, *adj.* Slow, soft, gentle.  
*adv.* Slowly, softly, gently,  
slightly; *also* మేల్లనే. —వారే  
రుని to speak softly. —ఫోలిని  
to go slowly.
- మేల్లి melli, *adj.* Bad, inferior.  
యెడై— good and evil; au-  
spicious and inauspicious  
occasions.
- మేస్పాక్ mēspāku, *s.* A kind of  
sweetmeat.
- మేహనత్ mehanatu, *s.* Labour,  
pains, effort, exertion. —మ  
ళ్ళుని to exert.
- మేంకే mēnkē, *see* మేకే.
- మేంట్, మేంట్ మేంట్, mēnta,  
*adj.* Showy, boastful. 2. lewd,  
rakish. —నారే showiness, fop-  
pery; lewdness. —నారే a fop;  
a rake.
- మేంట్గే mēntigē, *s.* Coupling,  
✓ union. 2. a female's toe-or-  
nament. 3. *see* మేంట్గారిని.  
*under* మేంట్.
- మేంట్ మేంట్, *s.* A couple.
- మేక్ మేక్, *s.* A peg, wedge,  
nail. 2. malice, enmity. —చాయ  
a malicious man, foe. —గ  
జ్జేని to speak maliciously.  
మేకా— full of malice.
- మేకే mēkē, *s.* A disease of  
cattle, caused from feeding  
on poisonous matter. 2. the  
craw or crop of birds. 3. *see*  
మేవు. —మేపిని cattle to suffer  
from the above disease.
- మేగగ mēga, *see* మేగు.

ಮೇಗರೆ, ಮೇಗಲಿ, ಮೇಗಲೆ, ಮೇಗಳ, ಮೇಗೋಲೆ mēgarè, mēgali, mēgalè, mēgāḷa, mēgōlè, s. An imputation, accusation, false or malicious statement; cf. ಮೈಗಳ್ಳ.

ಮೇಗಿ mēgi, *adj.* Cloudy; relating to clouds. —ಲೋಕ heaven.

ಮೇಘ mēgha, s. A cloud. —ಮಂಠಲ, —ಲೋಕ the region of clouds.

ಮೇಚಿ, ಮೇಚು mēci, mēcu, *see* ಮೀಚಿ.

ಮೇಚೆಲ್ mēcēly, s. Pasture, a meadow.

ಮೇಜವಾನಿ, ಮೇಜ್ವಾನಿ mējavāni, mējvāni, s. A treat, banquet, entertainment.

ಮೇಜಿ mēji, s. A table. 2. a meal, repast. —ಚೆಪ್ಪನಿ to clear a table after the repast is over. —ಪಾಡುನಿ to serve a meal.

ಮೇಜಿ ಮೈಜೆ, *see* ಮೀಜೆ.

ಮೇಜೋಡು mējōḍu, s. Stockings, socks.

ಮೇಟಿ mēti, s. A mate, or assistant of a butler.

ಮೇಡೆ mēḍè, s. A bar of a door.

ಮೇಣ mēṇa, *see* ಮಾಯಣ.

ಮೇಣಯೆ mēṇaye, *see* ಮೀಮನೆ.

ಮೇಣವೆ mēṇave, s. An oil-monger wearing the sacred thread.

ಮೇದಲೆ mēdalè, s. That part of a female's garment which passes over the breast and down the back. —ಸೆರಂಗ the upper part of a female's garment.

ಮೇಧ mēdha, s. A sacrifice, offering.

ಮೇನತ್ mēnaty, *see* ಮೆಹನತ್.

ಮೇಸರಿ, ಮೇಸಲಿ, ಮೇಪಾಲಿ mēpari, mēpali, mēpāli, s. A grazier, one who tends cattle.

ಮೇಪಾವುನಿ mēpāvuni, *c. v.* (of ಮೇಪುನಿ) To cause to feed or graze cattle.

ಮೇಪಿನಿ mēpini (ಮೇ), *v. n.* To graze, eat grass, as cattle. 2. to spread, as a parasitic itch. ಪರಿ— the body to be infested with ring-worms.

ಮೇಪು mēpu, *see* ಮೇಪು.

ಮೇಪುನಾಯೆ mēpunāye, s. A grazier, one who tends cattle.

ಮೇಪುನಿ mēpuni (ಮೇ), *v. a.* To feed or graze cattle; cf. ಮೇಪಿನಿ.

ಮೇಮನೆ mēmane, s. A Mahomedan native of Cutch.

ಮೇಯಿ mēyi, *see* ಮೈ.

ಮೇಯಿಕೆ mēyikè, *see* ಮೇಕೆ. 2. *see* ಮೇಪು.

ಮೇಯುನಿ mēyuni, *see* ಮೇಪಿನಿ.

ಮೇರ್ mēry, *pro.* (honorific pl. of ಇಂಛೆ) This person.

ಮೇರ್ mēry, s. The pipe or tube of a hooka.

ಮೇರು mēru, s. The mount Mēru.

ಮೇರುವೆ mēruvè, *see* ಮೇರ್ವೆ.

ಮೇರೆ mērè, s. A boundary, limit.

ಮೇರೋಗ mērōga, *see* ಮೇಹ.

ಮೇರ್ವೆ mērvè, s. Manner, method. 2. conduct, act, behaviour.

ಮೇಲ್ mēly, s. The upper part of any thing. 2. superiority,

excellence. 3. futurity, time to come. 4. success. *adj.* Upper, higher. 2. superior. 3. future. *adv.* Hereafter, at some future time. *postp.* After, upon, over, above, beyond. —ಕೀಳ್ good and evil, superior and inferior. —ಜಾತಿ a high caste. —ಕರ, ಮೇಲ್ತರ superior kind, breed, *etc.* —ವಿಚಾರ superintendence. —ವಿಲಾಸ the address of a letter. —ವಸಂತತಿ future event, what is to happen hereafter. —ಸೆರಂಗ the upper part of a female's garment. —ನ in future, hereafter. —ಆಪಿಸಿ to succeed, overcome. —ಡ ದಾಪಿಸಿ to place above or over. —ಡ ಬೂರುನಿ to fall upon, attack, assault. ಕೈಬಾಯಿ ಮೇಲ್ ಮುಳ್ಳುನಿ *lit.* to raise the hands and mouth; to grumble, growl; to gesticulate.

ಮೇಲ ಮೇಲಾ, *see* ಮೇಳ.

ಮೇಲಂಟಿ ಮೇಲಾಂತಿ, *s.* A barber of fishermen.

ಮೇಲಧಿಕಾರ ಮೇಲಾಧಿಕಾರ, *s.* Supremacy; predominance. ಮೇಲಧಿಕಾರಿ a superintendent, a higher authority.

ಮೇಲಾಗ್ರ ಮೇಲಾಗ್ರಾ, *s.* Curried vegetables.

ಮೇಲಾಟ ಮೇಲಾಟಾ, *s.* Out-bidding another; rivalry.

ಮೇಲಾಡಿಸುನಿ, ಮೇಲಾಡುನಿ ಮೇಲಾಡಿಸುನಿ, ಮೇಲಾಡುನಿ, *see* ಮೇಲಾಡುನಿ.

ಮೇಲಾರ ಮೇಲಾರಾ, *adj.* Superficial;

upper. —ತೆಪ್ಪ the fibrous covering of a cocoanut.

ಮೇಲಾಳ್ ಮೇಲಾಳ್, *s.* An overseer, head coolie. —ಆದ ತೂಪಿಸಿ to supervise.

ಮೇಲೆ ಮೇಲೆ, *see* ಮೇಲ್.

ಮೇಲೊಡ್ಡುನಿ ಮೇಲೊಡ್ಡುನಿ (ಮೇಲೊಡ್ಡು), *v. a.* To outbid, vie with each other.

ಮೇಲೊಣುನಿ ಮೇಲೊಣುನಿ (ಮೇಲೊಣು), *v. refl.* To overreach, defraud. 2. to throng.

ಮೇಲೋಗರ ಮೇಲೋಗರಾ, *see* ಮೇಲಾಗ್ರ.

ಮೇಲ್ಕರ್ಚಿ ಮೇಲ್ಕರ್ಚಿ, *s.* Extra expense; sundry expense.

ಮೇಲ್ಕೊಡುನಿ ಮೇಲ್ಕೊಡುನಿ, *see* ಮೇಲೊಡ್ಡುನಿ.

ಮೇಲ್ಗೊಣುನಿ ಮೇಲ್ಗೊಣುನಿ (ಮೇಲ್ಗೊಣು), *v. n.* To be cautious. 2. to win. 2. *see* ಮೇಲೊಣುನಿ.

ಮೇಲ್ತರ ಮೇಲ್ತರಾ, *see* under ಮೇಲ್.

ಮೇವ ಮೇವಾ, *s.* A sweet kind of food; any thing eatable.

ಮೇವು ಮೇವು, *s.* Food, fodder, pasturage.

ಮೇಷ ಮೇಷಾ, *s.* The first solar month. 2. the sign *Aries* in the zodiac. 3. a ram.

ಮೇಸೆ ಮೇಸೆ, *s.* A cleft or hollow in a tree.

ಮೇಸೆ ಮೇಸೆ, *s.* A carpenter. 2. a stone-cutter, mason.

ಮೇಸ್ಟ್ರಿ, ಮೇಸ್ಟ್ರೆ ಮೇಸ್ಟ್ರಿ, ಮೇಸ್ಟ್ರೆ, *s.* An overseer, head labourer, maistry.

ಮೇಹ, ಮೇಹರೋಗ ಮೇಹ, ಮೇಹರೋಗಾ, *s.* Urinary or venereal disease, gonorrhoea.

ಮೇಳ mēla, *s.* Concord in music, concert, harmony. 2. a set of musicians, dancers and actors. ತಾಳ— beating time to music. ಸಂ— a double drum. —ದಾಯಿ a musician; an actor. —ವಾಡುನಿ to cut a dash, make a display. —ಕಟ್ಟುನಿ to get up a band of musicians, *etc.*; to mask, disguise.

ಮೇಳನ mēlana, *s.* Union.

ಮೇಳಿ mēli, *s.* Marriage. 2. a bride, wife. 3. rutting.

ಮೇಳಿ mēlē, *see* ಮೇಳ.

✓ ಮೈ mei, *s.* ✓ The body, person. 2. *see* ಮೈಯಿ. ತಿರಿ— a thin or lean body. —ಕಟ್ಟೆ form, shape, model. —ಕಂಠ a painted eye; *cf.* ಮೈಕಂಠ. —ಕಾವಲ, —ಗಾವಲ a body-guard. —ಗುಣ temperament, habit. —ಟೆ ಕೈಟೆ ornaments and cash, whatever one has got. —ನೀರಿ perspiration; urine. —ಇರ್ಮನಿ to become thin. —ಕಾಯುನಿ to be feverish. —ಕೂಡುನಿ to become stout, robust. —ಕ ಕೊಣ್ಣುನಿ the system to be affected, as with food, *etc.* —ಕೊರ್ಪಿನಿ to assist, help; to venture; to be attentive. —ಟೆ ಬರ್ಪಿನಿ to be possessed by a god or demon. —ದರ್ಪನಿ the body to swell, suffer from dropsy. —ಬರ್ಪಿನಿ to become fat. —ಬರ್ಪಿನಿ to suffer from fever. —ದ ಫೋಪಿನಿ to suffer from leucorrhœa, as a female.

—ವಾಸುನಿ the body to become dirty.

✓ ಮೈಂದ್ meindy, *s.* Dew; mist, fog. —ಮುಸ್ಸು thick fog. —ಬೂರುನಿ dew to fall.

ಮೈಂದ್ರಜಾಲಿ meindraǰālī, *s.* Legerdemain, conjuration.

ಮೈಕಂಠ್, ಮೈಕಾನ್ meikannu, meikānu, *s.* A kind of fish.

✓ ಮೈಕುನಿ meikuni (ಮೈಕ್), *v. n.* To entice, persuade. 2. to perplex.

ಮೈಗಳ, ಮೈಗಳ್ಳ meigāla, meigalla, *adj.* Lazy. —ತನ laziness.

ಮೈಗಳ್ಳೆ meigallē, *s.* A lazy fellow, sluggard.

ಮೈಜೋಡು meijōdu, *see* ಮೇಜೋಡು.

ಮೈತಳ meitala, *s.* The plant *Ruellia ringens*, used in medicine and purifying salt.

✓ ಮೈತಿದಿ, ಮೈತೆದಿ meitidi, meitedi, *s.* A sister-in-law, a father's sister's daughter, or a mother's brother's daughter.

✓ ಮೈತಿನೆ meitine, *s.* A husband's younger brother; a son of a female's maternal uncle; the husband of a female's sister.

ಮೈದಾನ್, ಮೈದಾನ್ meidānu, meidāna, *s.* A plain, open field.

✓ ಮೈದುನೆ meidune, *see* ಮೈತಿನೆ.

ಮೈನ meina, *s.* The bird Mina.

ಮೈಪಾಕ್ meipākku, *s.* Exercise.

✓ ಮೈಪಾವುನಿ meipāvuni, *c. v.* (of ಮೈಪುನಿ) To make or cause to pour.

↓ ಮೈಪು meipu, *s.* A broom *or* besom made of the ribs of palm-leaves. ಕುಂಟಿ— a worn-out broom; the stump of a broom. ತಪ್ಪು— a new broom.

↓ ಮೈಪುನಿ meipuni (ಮೈ), *v. a.* To pour. 2. to cast, as in a mould. ಬಾಯಿಗ್— to feed; to bait.

↓ ಮೈಪೆ, ಮೈಪ್ಪೆ meipè, meippè, *s.* A black *or* dark-coloured fowl; *also* ಮೈಪೆಕೋರಿ.

ಮೈಮೆ meimè, *see* ಮಹಿಮೆ.

ಮೈಯರ್ meiyaru, *see* ಮೈರ್.

↓ ಮೈಯಿ meiyi, *s.* A kind of collyrium; *cf.* ಅಂಜಾನ.

ಮೈಯೆರೆಸುತ್ತು meiyeresuttu, *see* ಮೈಸುತ್ತು.

ಮೈರ್ meiru, *s.* A compass.

↓ ಮೈರ್ meiru, *s.* A peacock. —ಕಂಣಿ dim sight, weak eyes. —ದ ಕನಡಿ the stars in a peacock's tail. —ದ ಪೀಲಿ a peacock's feather. —ಸುತ್ತು, *see* ಮೈಸುತ್ತು.

ಮೈರಂಬಳ meirambala, *s.* A kind of plant.

ಮೈರಾಣ, ಮೈವಾರಾಣ meirāṇa, meirvāṇa, *s.* Legerdemain, jugglery. —ಮಳ್ಳುನಿ to juggle, play tricks.

ಮೈರೆ meirè, *s.* A tawny coloured cow. 2. a female so called. *adj.* Dark yellow, tawny.

ಮೈರೋಜಿನ meirōjina, *s.* A kind of rush.

ಮೈಸುತ್ತು meirsuttu, *s.* Blue vitriol, sulphate of copper.

ಮೈಲ್ meily, *s.* A mile. —ಕಲ್ಲೆ a mile-stone.

ಮೈಲ್ ತುತ್ತು meilyuttu, *see* ಮೈಸುತ್ತು.

ಮೈಲಾಣ meilāṇa, *see* ಮೈರಾಣ.

ಮೈಲಾರ್ meilāru, *s.* A Mopla priest. [ಮೈಲೆ.

ಮೈಲಿ, ಮೈಲಿಗೆ meili, meiligè, *see*

ಮೈಲುನಿ meiluni (ಮೈಲ್), *v. n.* To glimmer, shine *or* burn faintly.

↓ ಮೈಲೆ meilè, *s.* Filth, pollution, dirtiness. *adj.* Dirty, filthy, foul. —ಕುಂಟು dirty clothes. —ಗಜ್ಜಿ the small-pox. —ಆಪಿನಿ to become dirty. —ಮಳ್ಳುನಿ to make dirty.

↓ ಮೈವರಿಪುನಿ meivaripuni (ಮೈವರಿ), *v. a.* To paint the eyes with antimony *or* collyrium.

ಮೈವಾನ meivāna, *see* ಮೈರಾಣ.

ಮೈಸಂದಾಯೆ meisandāye, *s.* A demon so called.

ಮೈಸಾಲ meisāla, *s.* A loan without pledge *or* mortgage. —ಪತ್ರ a simple bond.

ಮೈಸೂರು meisūru, *s.* The province *or* town of Mysore. —ಬಾರೆ a kind of plantains. —ಬಿಲ್ಲೆ cakes of sandal powder received from Mysore.

ಮೊಂಟಂಗೇಲ್ montāngely, *see* ಮೋಂಟಂಗೇಲ್.

ಮೊಂಟು monṭu, *see* ಮೋಂಟು.

↓ ಮೊಂಟೆ monṭè, *s.* A grasshopper.

↓ ಮೊಂಡು monḍu, *adj.* Blunt. 2. *see* ಮೋಂಟು.



ಮೊಕತಾ mokatā, *adv.* Face to face, personally. —ವಾತೆರುನಿ to speak personally. —ಮುಳ್ಳುನಿ to confront.

ಮೊಕದ್ದಮೆ mokaddamē, *s.* An affair. 2. a criminal proceeding.

ಮೊಕಮಂಟಮೆ mokamaṅṅamē, *s.* The front porch, as of a temple. 2. a vestibule, portico.

ಮೊಕರೂರು mokarūru, *see* ಮೊಕ್ಕೂರು.

ಮೊಕಸಾಲೆ mokasālē, *see* ಮೊಗಸಲೆ.

ಮೊಕಾಬಿಲಿ, ಮೊಕಾಬಿಲೆ mokābili, mokābilē, *s.* Confronting, comparison. —ಮುಳ್ಳುನಿ to collate, compare, confront.

ಮೊಕಾಮು mōkāmu, *s.* A halting place in a journey, camp. 2. a dwelling, residence.

ಮೊಕ್ತಾ mōktā, *see* ಮೊಕತಾ.

ಮೊಕ್ತಾರಿ, ಮೊಕ್ತಾರಿ mōktāri, mōktyāri, *s.* A power of attorney; *also* ಮೊಕ್ತಾರಿನಾಮೆ. —ಕೊರ್ಪಿನಿ to empower, authorize.

ಮೊಕ್ತೇಸರೆ, ಮೊಕ್ತೇಸ್ರೆ mōktēsare, mōktēsre, *s.* A trustee, manager of a temple. 2. a principal resident of a village, *etc.*

ಮೊಕ್ತೂರು mokrūru, *s.* Appointment, nomination. 2. resolution, settlement. *adj.* Appointed. 2. settled. —ಆಪಿನಿ to be appointed; to be settled. —ಮುಳ್ಳುನಿ to appoint; to settle.

ಮೊಖುಫ್ ಮೊಖುಫು, *see* ಮುಖುಫ್.

ಮೊಖ್ತಾರಿ mōkhtāri, *see* ಮೊಕ್ತಾರಿ.

ಮೊಗ moga, *s.* The front; *cf.* ಮುಖ.

ಮೊಗಂಟೆ moganṅṅē, *see* ಮುಗಂಟೆ.

ಮೊಗಡೆ mogadē, *see* ಮುಗಡೆ.

ಮೊಗಪು mogapu, *s.* The clasp of a girdle.

ಮೊಗಪುನಿ mogapuni (ಮೊಗ), *v. a.* To turn, put. 2. to upset.

ಮೊಗರ್ ಮೊಗಾರು, *adj.* Sandy. —ಕಂಡೆ a sandy rice-field.

ಮೊಗಸ್ ಮೊಗಾಸು, *s.* Surplus, remnant, balance. 2. orts, leavings. *adj.* Full, satisfied, pleasant, happy. —ಆಪಿನಿ to excel, surpass; to be glad. —ಮುಳ್ಳುನಿ to satisfy.

ಮೊಗಸಲೆ, ಮೊಗಸಾಲೆ mogasalē, mogasālē, *s.* A veranda in front of a house *or* temple, a portico, porch.

ಮೊಗುಲ್ ಮೊಗುಲು, *s.* Mogul.

ಮೊಗೇರೆ ಮೊಗೇರೆ, *s.* A fisherman.

ಮೊಗ್ಗೆ ಮೊಗ್ಗೆ, *see* ಮುಗ್ಗೆ.

ಮೊಜಂಜೆ ಮೊಜಾನ್ನೆ, *s.* The head of a fish, jowl, jole.

ಮೊಜಂಟೆ ಮೊಜಾಂಟಿ, *s.* A small kind of bee. 2. a honeycomb.

ಮೊಜಡೆ ಮೊಜಾಡೆ, *see* ಮುಜಡೆ.

ಮೊಜೆಕುನಿ ಮೊಜೆಕುನಿ (ಮೊಜೆಕು), *v. a.* To mix, compound.

ಮೊಟ್ಟೆ ಮೊಟ್ಟೆ, *s.* A bundle. 2.

ಮೊಟ್ಟೆ ಮೊಟ್ಟೆ, *cf.* ಮುಟ್ಟೆ.

ಮೊಡಂಕ್ ಮೊಡಾಂಕು, *s.* Crookedness, obliquity. 2. a hump back. 3. perversity, obstinacy. *adj.* Crooked. 2. perverse. —ವಾತೆರ speaking irrelevantly.

↓ ಮೊಡಂಕುನಿ modānkuni (ಮೊಡಂಕ್),  
v. n. To become crooked. 2.  
to bow, bend.

↓ ಮೊಡಂಕೆಲ್ modānkely, s. Side,  
margin, edge. 2. see ಮೊಡಂಕ್.  
-ಕಾಯಿ a kind of oil fruit.

↓ ಮೊಡಂಕೆಲೆ modānkele, s. A hump-  
backed man. 2. a perverse  
man.

[fish.  
ಮೊಡಂಗ್ modāngy, s. A kind of  
ಮೊಡಂದೆಲ್, ಮೊಡೆಂದೆಲ್ modānde-  
ly, modēndely, see ಮಡಂತೆಲ್.

↓ ಮೊಡೆ modè, adj. Stiff.

ಮೊಡೆಪಿನಿ, ಮೊಡೆವುನಿ modēpini, mo-  
dēvuni, see ಮುಡೆಪಿನಿ. 2. see ಮು  
ಡೆಯುನಿ.

↓ ಮೊಣೆ monè, see ಮುನೆ.

↓ ಮೊಣೆವು monēpu, s. A small  
piece of land stretching into  
a river.

↓ ಮೊದಡೆ modadè, see ಮಡೆ.

↓ ಮೊನೆ monè, see ಮುನೆ.

↓ ಮೊಪ್ಪೆ moppè, s. An old man.

ಮೊಬಲಗ್, ಮೊಬ್ಲಗ್ mobalagy, mo-  
blagy, s. A sum of money.

ಮೊಬಾದಿಲೆ mobādilè, s. Exchange,  
transfer. 2. advance; also  
ಮುಬಾದಿಲೆ.

ಮೊಬ್ಬು mobbu, see ಮಬ್ಬು.

ಮೊಮತೆ momatè, see ಮಮಕಾರ.

ಮೊಯಿಲಿ, ಮೊಯಿಲೆ moyili, moyile,  
s. One of a class of Śūdras,  
employed in the out-door  
service of temples and some-  
times acting as musicians.  
2. an oil-monger.

↓ ಮೊರ mora, see ಮುರ.

↓ ಮೊರಂಗಿ morāngè, s. A cubit  
from the elbow to the tip of  
the little finger, about seven-  
teen inches.

ಮೊರಂಟೆ morāṅṭè, s. A kind of  
fish.

↓ ಮೊರಂಡ, ಮೊರಂಡಲ, ಮೊರಂಡೆ mo-  
raṅḍa, morāṅḍala, morāṅḍè, s.  
A swelling on any part of the  
body; induration of the skin.

ಮೊರಂಪಾಯಿ morāmpāyi, adj.  
Knee-deep.

↓ ಮೊರಂಪು morāmpu, s. The knee.  
× 24a cry, roaring. -ಒ ಸಲ್ಲೆ the  
knee-pan. -ಊರುನಿ to kneel,  
bow the knee.

↓ ಮೊರಂಪೆ morāmpè, s. A swelling  
or protuberance on any part  
of the body. -ಲಕ್ಕಾನಿ to have  
a swelling.

ಮೊರಜ, ಮೊರಜೆ morāja, morājè,  
see ಮುರಜೆ.

↓ ಮೊರಣಿ, ಮೊರಾನಿ morāṇi, morāni,  
adv. The day before yesterday.

ಮೊರು moru, see ಮುರು.

ಮೊರುಂಟು moruṅṭu, see ಮುರುಂಟು.

↓ ಮೊರೆ morè, s. A cry. 2. see ಮುರ.  
ಮೊರೆಂಜಿ moreñji, see ಮುರಜೆ.

↓ ಮೊರೆಡುನಿ moreḍuui, see ಮುರಿಯೆ  
ಡುನಿ.

ಮೊರೆಪಿನಿ, ಮೊರೆವುನಿ morepini, mo-  
repuni (ಮೊರೆ), v. a. To mix; to  
stir up.

ಮೊರೆಯೊಡುನಿ moreyoḍuni, see ಮು  
ರಿಯೆಡುನಿ.

ಮೊರೆಲ್ morely, see ಮುರೆಲ್.

ಮೊರೆಲುನಿ moreluni, see ಮುರೆಲುನಿ.

- √ಮೊರೆಸುನಿ moresuni, *see* ಮುರೆಸುನಿ.  
 ಮೊರೊಡು moroḍu, *adj.* Empty.
- √ಮೊಲ mola, *s.* A large hare.  
 ಮೊಲಂಪು molampu, *s.* Mire, mud; sediment.
- √ಮೊಲಂಕ್, ಮೊಲಂಕನ molāṅku, molāṅkana, *s.* The knee-pan.  
 ಮೊಲಾನಿ molāni, *see* ಮೊರಣಿ.  
 ಮೊಲಾಮ್ molāmy, *see* ಮುಲಾಂ.
- √ಮೊಲೆ molè, *see* ಮುಳೆ.
- √ಮೊಸರು mosaru, *s.* Curds. —ಕುಡಿಕೆ a pot of curds; a festival in commemoration of Kṛṣṇa's birthday and childhood.  
 ಮೊಸರೆ mosarè, *see* ಮುಸರೆ.
- √ಮೊಸಳೆ mosalè, *s.* An alligator, crocodile. —ಬಾಯಿ the ornamental top of the pole of a palankeen, *etc.*
- ಮೊಹರ್, ಮೊಹರಿ mohary, mohari, *s.* A gold mohur *or* pagoda.  
 2. *see* ಮೋರು.
- ಮೊಹರಂ, ಮೊಹರಮ್ moharam, moharamy, *s.* The first month of the Mahomedan year. 2. an annual Mussulman festival in commemoration of the death of the two brothers Hassan and Hussein.
- ಮೊಹಸಮ್ mohasamy, *s.* The trading season.
- ಮೊಹುರು mohuru, *see* ಮೋರು.
- √ಮೊಳ mola, *see* ಮೊರಂಗಿ. 2. *see* ಮೊಲ.
- ಮೊಳಂಪಾರ್ molampāry, *see* ಮೊರಂಪಾಯಿ.

- ಮೊಳಂಪು, ಮೊಳಂಬು molāmpu, molāmbu, *see* ಮೊಲಂಪು.
- √ಮೊಳಿಕೆ molikè, *s.* A bud, germ.
- √ಮೊಳಿಪುನಿ, ಮೊಳಿಪುನಿ molipuni, molēpuni (ಮೊಳಿ, ಮೊಳೆ), *v. n.* To sprout, shoot, germ.  
 ಮೊಳೆ molè, *see* ಮುಳೆ.
- ಮೊಳೆಕುತ್ತಿ molēkutti, *s.* The hinge of a native door.  
 ಮೊಳಿಲಿ moili, *see* ಮೊಯಿಲಿ.
- ಮೊಂಟೆ, ಮೊಂಟೆ mōṅṭu, mōṅṭa, *see* ಮೋಂಟು.
- ಮೊಂಟಂಗೆಲ್ mōṅṭāṅgely, *adj.* Crooked, bent. 2. lame.
- ಮೊಂಟಾವುನಿ mōṅṭāvuni, *c. v.* (of ಮೋಂಟುನಿ) To cause to bend.  
 2. to lame. 3. to limp, halt.
- ಮೊಂಟೆ mōṅṭi, *s.* A lame woman.  
 ಮೊಂಟೆಯುನಿ mōṅṭiyuni (ಮೋಂಟೆ), *v. a.* To do mischief; to annoy, trouble.
- √ಮೊಂಟು mōṅṭu, *s.* Lameness.  
 2. crookedness, bend. 3. perverseness, obstinacy. *adj.* Lame, maimed, crooked, curved. 2. perverse. —ಕಾರ್ a lame leg. —ಕೊಂಬು a bent horn. —ಪಾಶೆರ an irrelevant expression. ತಾಂಟು—, *see* ತಾಂಟೆ ಮೋಂಟೆ. —ನಡಪುನಿ, *see* ಮೋಂಟುನಿ.  
 —ಮಕ್ಕುನಿ to be perverse.
- ಮೊಂಟುನಿ mōṅṭuni (ಮೋಂಟೆ), *v. n.* To be lame; to limp. 2. to be crooked.
- ಮೊಂಟೆ mōṅṭe, *s.* A cripple, lame man. ತಾಂಟೆ— a very weak man; a cripple.

ವೋಂದಲೆ mōndalē, *s.* Shaving the face, *etc.*, particularly of a bridegroom. —ಚಿವ್ವಿನಿ to shave in this way.

ವೋಂಬತ್ತಿ mōmbatti, *s.* A wax-candle.

↓ ವೋಕುಳು mōkūlu, *pron. (plur. of ಇಂಜಿ)* These persons.

ವೋಕೆ mōkē, *s.* Love, affection. —ದಾಯಿ an affectionate man. —ಮಕ್ಕುನಿ to love, fondle.

ವೋಖೂಫ್ mōkhūphū, *see* ಮುಖುಫ್.

↓ ವೋಗ mōgā, *s.* ↓ Fragrance. 2. plenty. *adj.* Soft.

ವೋಜನೆ mōcanē, *see* ವಿವೋಚನೆ.

ವೋಚಿ mōcī, *s.* A shoemaker. 2. a book-binder.

ವೋಚಿ mōcē, *s.* Country shoes.

ವೋಜ, ವೋಜಿ, ವೋಜು mōjā, mōjī, mōjū, *s.* Fun, sport, amusement, entertainment. —ಗಾರೆ a beau, gay man. —ಗಾರಿಗೆ gaiety, merriment.

ವೋಟೆ mōṭi, *see* ವೋಂಟೆ.

ವೋಟೆ mōṭe, *see* ವೋಂಟೆ.

↓ ವೋಡ mōḍa, *s.* ↓ A cloud. 2. obscurity, dullness. 3. *see* ವೋದ.

ವೋಡಾತ್ಮೆ mōḍātme, *see* ಮೂಢೆ.

ವೋಡಿ mōḍi, *s.* Hooking the fingers one into the other.

↓ 2. ↓ any thing placed by a conjurer to try the ability of another. 2. conjuration, delusion, sorcery. 3. a running hand, illegible writing. —ಗಾರೆ

a sorcerer, conjurer. —ಪಾತೆರ provincialism. —ಬರವು a running hand, illegible writing. —ವಿಜ್ಞೆ sorcery, conjuration, trick.

↓ ವೋಡು mōḍu, *adj.* ↓ Cloudy. *s.* ↓ A hill. —ಪಲ್ಲ, —ಪಳ್ಳ hill and dale.

↓ ವೋಡೆ mōḍe, *s.* An ignorant man, silly fellow. ಯೇಡಾ— a simpleton, witless fellow; an instigator.

ವೋಡೆ mōḍē, *adj.* Curved, bent.

↓ *s.* An ox or buffalo with curved horns. —ಕೊಂಬು a curved horn.

↓ ವೋಣೆ mōṇē, *s.* The face, countenance. 2. the front of a house. ತೆಂಡೆಲ್— a small face. ದೂಜಿ—, ಮುಂಗುಲಿ— a long face. ಬಾಪೆಲ್— a plump face; an angry face.

ಸುಡು— a stern face. —ಕಷ್ಟ ಮಕ್ಕುನಿ, —ಕಾಂಗಾವನಿ to be dejected. —ಗಿ ತಕ್ಕ ಪಾತೆರುನಿ to flatter.

—ಗಿ ದರ್ಪನಿ to slap on the face; to be over-sweet; to nauseate, as over-sweet food. —ತೂಪಿನಿ to regard, show partiality.

—ದರ್ಪನಿ the face to swell. —ವಿಂಟುನಿ the face to be distorted or deformed. —ಸುಳಿಪಾ ವನಿ to be sour-faced. —ಬಾಪುನಿ the face to become pale or reduced.

ವೋತಯಿ mōṭayi, *see* ಮತಾಯಿ.

ವೋತ್ರ mōtra, *see* ಮೂತ್ರ.

↓ ವೋದ mōda, *s.* A wave, billow, surge.

ವೋದ mōda, *s.* Joy, delight.

ವೋದಂಡ mōdaṇḍa, *s.* Doubt, uncertainty. *adj.* Doubtful, uncertain. —ಪಾತೆರ a doubtful word, speaking undecidedly.

✓ವೋದು mōdu, *s.* A stripe, a wale.

ವೋನ mōna, *see* ವೋಹ.

✓ವೋನಿ mōni, *s.* A daughter.

✓ವೋನು mōnu, *s.* A son.

ವೋನೆ mōnè, *see* ವೋಹೆ.

ವೋಪು mōpu, *see* ಮೂಪು.

ವೋರ mōra, *s.* Beginning, outset, commencement. 2. *see* ವೋರು. *adv.* Immediately, instantly. ಘೋಸ—commencing a new business, a new undertaking; a new broom. ಬರ್ಸದ—commencement of the monsoon. ಬತ್ತಿ ವೋರೊಸು ಆಯ ಕೆಲಸ ಆಂಡೆ the moment he came his business was done.

ವೋರಿ mōri, *s.* Fodder for cattle. 2. a channel, drain, kennel. 3. a public dunghill.

ವೋರಿಸ್ mōrisu, *s.* Mauritius. —ಸಕ್ಕರೆ refined sugar.

ವೋರು mōru, *s.* A seal, stamp. —ಪಾತುನಿ to seal; *cf.* ಮೊಹರ್.

✓ವೋರೆ mōrè, *s.* ✓The face, visage. 2. a person without moustaches.

ವೋರ್ಚ, ವೋರ್ಜ, ವೋಹರ್ಜೆ mōrča, mōrja, mōharjè, *s.* A battery where cannons are mounted.

ವೋರ್ತ mōrta, *see* ಮುಹೂರ್ತ.

ವೋರ್ತಿ mōrti, *see* ಮೂರ್ತಿ.

ವೋಲ್ mōly, *s.* Price, value.

ವೋಲ mōla, *s.* Coupling or coming together, as serpents, cats, *etc.* —ಇಟ್ಟಿನಿ cats to couple. —ಘೊಡ್ಡನಿ, ವೋಲೊಡ್ಡನಿ reptiles to couple.

ವೋಲಿ mōli, *s.* A kind of pepper-water.

✓ವೋಸ mōsa, *s.* Fraud, trick, deceit, dissimulation, treachery. 2. fault, mistake. 3.

✓danger, risk. —ಗಾರೆ a deceiver, hypocrite. —ಅಪಿನಿ, ವೋಸಾಡ್ ಘೋಪಿನಿ to make a mistake. —ಬರ್ಪಿನಿ to be exposed to danger, to run a risk. —ಮಳ್ಳುನಿ to deceive. ವೋಸೊಡು ಶಿಕ್ಕುನಿ to be deceived. ವೋಸೊಡು ಪಾತುನಿ to mislead; to deceive. ವೋಸೊಡು ಬೂರುನಿ to be mistaken; to run a risk.

ವೋಸಂ mōsam, *see* ವೋಹಸಮ.

ವೋಹ mōha, *s.* Love, lust, carnal affection. 2. fascination, allurements. —ಉಪ್ಪುನಿ to be affectionate, to love; to covet.

ವೋಹನ mōhana, *s.* The overpowering of reason by worldly allurements, fascination. —ವಾಲೆ a necklace of gold beads.

ವೋಹರ್ mōharu, *see* ಮೊಹರ್.

ವೋಹಿನಿ mōhini, *s.* A fairy; a fascinating woman.

ವೋಹಿಪುನಿ, ವೋಹಿಸುನಿ mōhipuni, mōhisuni (ವೋಹಿ, ವೋಹಿಸ್), *v. a.* To love. 2. to fascinate.

ವೋಳೆ mōli, *see* ವೋರಿ. 2. *see* ವೋಲಿ.

↓ ವೋಳು mōlu, *pron.* She, this female.

ವೋಕ್ಷ mōksha, *s.* Deliverance, setting free. 2. heaven, beatitude, bliss, salvation. —ಪ್ರಾಪ್ತಿ attainment of salvation. —ಮಾರ್ಗ the way of salvation.

ಮೌನ mouna, *s.* Silence, taciturnity. —ಧರಿಸು to be silent.

↓ ಮೌಪುನಿ moupuni (ಮೌ), *v. a.* To upset, turn; *cf.* ಮಗಪುನಿ.

✓ ಮೌರಾವುನಿ mourāvuni, *c. v.* (of ಮೌರುನಿ) ✓ To mumble, chew softly. | 2. *fig.* to make a thing easy.

✓ ಮೌರುನಿ mouruni (ಮೌರ್), *v. a.* To masticate, chew.

ಮೌಲಾವುನಿ moulāvuni, *c. v.* (of ಮೌಲುನಿ) To cause to desire, long for. 2. *see* ಮೌರಾವುನಿ.

ಮೌಲು, ಮೌಳು moulu, moulu, *s.* Desire, wish. [desire.

ಮೌಲುನಿ mouluni (ಮೌಲ್), *v. a.* To ಮೌಲ್ಯ moulya, *s.* Price, value.

ಮ್ಯಾಂವು myāmvu, *s.* The mewling of a cat.

ಮ್ಲೇಂಚ್ಚೆ mlēñčča, *adj.* Barbarian, outcaste, unclean. —ತನ barbarism, abomination, uncleanness.

ಮ್ಲೇಂಚ್ಚೆ mlēñčche, *s.* A barbarian. 2. an out-caste.

## ಯ

ಯ ya, The thirty-ninth letter of the alphabet.

*For words beginning with ಯ, ಯಿ, etc., not found here, see under ಎ.*

ಯಂತ್ರ yantra, *s.* An implement, engine, mill, apparatus, machine. 2. a necklace, talisman, amulet, charm. 3. a diagram of a mystical character. 4. restraining, checking, controlling. ಜಲ— a water pump or lift. —ಕಟ್ಟುನಿ to append to the arm, etc., a talisman; to avert evil by charms.

ಯಂತ್ರಿ yantri, *s.* A charmer.

## Y

ಯಕ್ಕಂದೆಲ್ yakkandely, *s.* Being beyond reach or means. 2. want, insufficiency.

ಯಕ್ಕಂಬೆ, ಯಕ್ಕಂಬೆರ್, ಯಕ್ಕಂಬೆಲ್, yakkambè, yakkamberu, yakkambely, *see* ಎಕ್ಕಮಲೆ.

ಯಜಮಾನಿ yajamāni, *s.* A mistress, wife; also ಯಜಮಾನಿ.

ಯಜಮಾನೆ yajamāne, *s.* A master, lord, proprietor, owner. 2. a husband.

ಯಜ್ಞ yajnya, *s.* A sacrifice, ceremony in which oblations are presented.

✓ ಯಡ yada, *adj.* Left. —ಕೈ the left hand. —ಕರ inferior sort.

✓ಯಡಂಬು yadambu, s. The left side. —ವಿಡಂಬು ತೂಪಿನಿ *lit.* to look to the right and left; to use the right hand instead of the left.

ಯತಾ yatā, *see* ಯಥಾ.

ಯತಿ yati, s. A sage whose passions are under complete subjection; a religious mendicant.

ಯಥಾ yathā, *adv.* As, according to, to the extent of. *adj.*

Usual, customary; *also* ಎಥಾ.

ಯಥಾರ್ಥ yathārtha, s. Truth, verity. *adj.* True, real. *adv.*

Truly, really. —ತ್ವ ಸಿಂಪ್ಲಿಟಿ.

ಯಥಾಸ್ಥಿಗೈ yathāstigē, s. Truthfulness, veracity.

ಯಥಾಸ್ಥಿತಿ yathāsthiti, *adj.* As before, as it was. 2. true, certain. s. Usual state; truth, fact.

ಯಥೇಚ್ಛ, ಯಥೇಷ್ಟ yathēcēa, yathēshṭā, *adj.* Agreeably to wish or desire, as required, as wished. 2. ample.

ಯಮಲೋಕ yamalōka, s. The infernal regions.

ಯಮರ್ಗೆ yamargē, *see* ಎಮರಿಕೆ.

ಯಮೆ yame, s. Yama the god of the infernal regions and judge of departed souls.

ಯವಂಚಿ yavañci, *see* ಏವಂಚಿ.

ಯವನ yavana, s. Greece. 2. *see* ಯವಾನನ. ಯವನೇರ್ the Greeks.

ಯಕ್ಷ yaksha, s. A demi-god, attendant on Kubēra.

ಯಕ್ಷಿ, ಯಕ್ಷಿನಿ yakshi, yakshini, s.

A sort of female fiend, attached to the service of Durgi, and frequently maintaining, like a fairy, intercourse with mortals. —ಭಜನೆ worship of these spirits. —ಮಂತ್ರ a magical charm.

ಯಾ yā, *conj.* Or. *adv.* Otherwise.

ಯಾಗ yāga, s. A sacrifice.

ಯಾಚಕೆ yācāke, s. A beggar, mendicant.

ಯಾಜಕೆ yājāke, s. A priest, any officiating Brahman who conducts any part of a sacrifice.

✓ಯಾತ yāta, s. An engine for drawing water.

ಯಾತನೆ yātane, s. Pain, agony. 2. the pains of hell.

ಯಾತ್ರೈ yātrē, s. Pilgrimage. 2. *see* ಜಾತ್ಯ. ಕಾಶಿ— pilgrimage to Benares. ತೀರ್ಥ— pilgrimage to a holy place for bathing, etc. —ನ್ ಘೋಷಿನಿ, —ಮೆಳ್ಳುನಿ to go on pilgrimage.

ಯಾದಾಸ್ತ್ಯ yādāsty, s. A memorandum, note.

ಯಾನ್ ಯಾನ್ಯ, *pron.* I. ಯಾನಾ is it I? ಯಾನೇ I myself. ಯೆಂಕ್ to me. ಯೆಂಕುಳು we. ಯೆಂನವು mine. ಯೆನ my. ಯೆನನ್ me.

ಯಾಲ್ನಿ yālni, *intj.* of surprise.

ಯಾವತ್ತೈ, ಯಾವಸ್ತ್ಯ yāvattū, yāvastū, s. The whole. *adj.* Whole, entire.

ಯಿ, ಯಿನಿ yi, yī, *For words beginning with these letters see under ಇ and ಈ.*

ಯುಕ್ತ yukta, *adj.* Right, fit, proper. 2. possessed of, endowed with, as virtue, qualities, *etc.*

ಯುಕ್ತಿ yukti, *s.* Fitness, propriety. 2. an excellent expedient, happy thought. 3. advice, counsel. —ವಾಯಿ, —ವಂತೆ a schemer, contriver. ಕು— a bad contrivance, foolish device. —ಪಟ್ಟಿನಿ to suggest an expedient. —ಮಕ್ಕುನಿ to contrive.

ಯುಗ yuga, *s.* An age of the world, of which four are enumerated, namely, ಕೃತ—the primeval *or* golden age. ತ್ರೇತಾ—the second *or* silver age. ದ್ವಾಪರ—the third *or* brass age. ಕಲಿ—the fourth *or* iron age. —ಬದಲಿಸಿ the shape *or* state of any thing to change.

ಯುಗಾಂತ್ರ yugāntṛa, *s.* Change of ages; another age of the world.

ಯುಗಾದಿ yugādi, *s.* The new year's day.

ಯುಧಿಷ್ಠಿರೈ yudhisṭhīre, *s.* Dharmarāya, the eldest of the Pāṇḍu princes.

ಯುದ್ಧ yuddha, *s.* War, battle, conflict.

ಯುವ yuva, *s.* The ninth year in the Hindu cycle of sixty. *adj.* Young, youthful.

ಯೈ ye, *see the remark under ಯ.*

ಯೆಕ್ಕಬಲ್ಯಾರ್ yekkuḇalyāru, *s.* A species of shark.

ಯೆಕ್ಕೇರಿಗಂಟು yekkerigaṇṭu, *s.* Consecrated money.

ಯೆಡ, ಯೆಡಂಬು, ಯೆಡತ್ತ yēḍa, yēḍambu, yēḍattu, *see* ಯಡ. 2. *see* ಯಡಂಬು.

ಯೆಡುಮು, ಯೆಡ್ಡು yēḍuma, yēḍma, *see* ಯ್ಯ.

ಯೆರಸಾರ yerasāra, *see* ವ್ಯಾಪಾರ.

ಯೆವುರ yevura, *see* ವೈರ.

ಯೆಲಂಪು yelampu, *see* ಲಂಬು.

ಯೇಕನಾಲಿ yēkanāli, *s.* Indigestion.

ಯೇಗ yēga, *see* ಯೋಗ.

ಯೇಲಿ yēli, *see* ಎಲಿ.

ಯೇಷ್ಟಿ yēshti, *s.* A white garment with coloured borders worn by males.

ಯೇಸು yēsu, *s.* Jesus.

ಯೋ ಯೋ, *intj.* of surprise.

ಯೋಗ yōga, *s.* Junction, connexion, combination, association, conflux. 2. a religious and abstract meditation. 3. lucky conjuncture; *cf.* ಜೋಗ. —ಧ್ಯಾನ meditating abstractedly *or* deeply.

ಯೋಗಜ ಯೋಗಜಾ, *s.* Wonder, surprise.

ಯೋಗಿ yōgi, *s.* A devotee, ascetic. 2. one who performs worldly actions and ceremonies without regard to their results, and keeps his mind fixed upon Brahma



alone. 3. one devoted to abstract meditation.

ಯೋಗ್ಯ ಯೋಗ್ಯಾ, *adj.* Fit, proper, worthy, suitable. 3. powerful, able, capable. —ತೆ ability, merit, fitness, suitability. —ಆದ fitly, worthily.

ಯೋಚನೆ ಯೋಚನೆ, *s.* Thought, reflection, deliberation. 2. anxiety, concern.

ಯೋಜನೆಯ ಯೋಜನೆಯ, *s.* A distance of about ten *or* twelve miles.

ಯೋನಿ ಯೋನಿ, *s.* The vulva; womb. 2. place *or* site of birth *or* production in general. There are four kind of ಯೋನಿ, *viz.* ಅಂಕಜ ಉಪವಿಧ. ಉಪವಿಧ sprouting. ಸ್ವೇದಜ್ವಲನ engendered by sweat, steam *or* vapour, as insects and worms. ಜರಾಯುಜ viviparous.

ಯೌವನ ಯೌವನ, *s.* Youth, virility, manhood. *adj.* Juvenile; *also* ಜವ್ವನ.

## ರ

ರ ra, The fortieth letter of the alphabet.

ರಂಕ ರಂಕ, *s.* A large ladle *or* spoon. 2. a measure of fluids equal to about twelve rupees in weight.

ರಂಗ, ರಂಗ ರಂಗು, ರಂಗ, *s.* Paint, colour, tint, dye. 2. dancing, acting, singing, *etc.* 3. pleasure. 4. a place. —ಪೂಜೆ worshipping an idol with illuminations and sweet offerings. —ಮಂಟಪ the ornamented hall of an idol; the place in which a king sits at a public levee. —ರಂಗೆ a very nice person. —ನಲ್ಲೆ, —ವಾಲೆ, *see* ರಂಗೆಲೆ. —ಸ್ಥಲ, —ಸ್ಥಳ the place before an assembly in which actors, *etc.*, perform. ರಣ— a battle-field. ರಂಗಾಪಿನಿ to sound sweetly to the ear. —ವಾಡುನಿ to paint; to please, delight.

## R

ರಂಗಣಿ ರಂಗಣಿ, *s.* A child's plaything.

ರಂಗಣಿ ರಂಗಣಿ, *see* ರಂಜಣಿ.

ರಂಗಸಲೆ ರಂಗಸಲೆ, *see* ಗಂಧಸಾಲೆ.

ರಂಗಾನಿ ರಂಗಾನಿ, *see* ರಂಗೆಣಿ.

ರಂಗೋಲೆ ರಂಗೋಲೆ, *s.* Ornamenting the entrance and floor of a house with white sand *or* chalk.

ರಂಜಣಿ ರಂಜಣಿ, *s.* Fascination, enchantment, captivation, bewitchment. —ಮಟ್ಟುನಿ to captivate.

ರಂಜ ರಂಜ, *see* ರಂಜ.

ರಂಜಕ ರಂಜಕ, *adj.* Charming, agreeable. *s.* Colouring, dyeing. 2. a stimulus, an inciter of affection. —ಆದ agreeably.

ರಂಜಕೆ ರಂಜಕೆ, *s.* A charming man.

ರಂಜನ ರಂಜನ, *s.* Colouring. 2. gladdening.

ರಂಜಿರಾ rañjiru, *see* ರಂಜಿರ.

ರಂಜಿಪುನಿ rañjipuni (ರಂಜಿಪು), *v. a.*

To gladden, please. *v. n.* To be glad, pleased.

ರಂಜಿಲೆ rañjele, *s.* A charmer.

ರಂಟುನಿ raṅṭuni, *see* ಅರಂಟುನಿ.

ರಂಡಿ raṇḍi, *s.* A fretful woman.

2. a whore. 3. *see* ರಂಡೆ.

ರಂಡೆ raṇḍè, *s.* A widow. 2. an abusive term; *also* ರಂಡೆಮುಂಡೆ.

ರಂದಾವುನಿ randāvuni, *c. v.* (of ರಂಪುನಿ) To make *or* cause to importune, tease.

ರಂದುನಿ randuni (ರಂದ), *v. a.* To crave, importune, tease, dun.

2. to beseech, entreat.

ರಂದೆಲ್ randelu, *s.* Begging, entreating.

ರಂದ್ರ, ರಂಧ್ರ raṇdra, raṇdhra, *s.* A hole, fissure, cavity.

ರಂಪಿ rampi, *s.* A shoemaker's knife.

ರಂಪೆ rampè, *s.* An eye-lid.

ರಂಪೊನಿ ramponi, *s.* A large casting net.

ರಂಜಾರೂಟೆ, ರಂಜಾರೊಟೆ rambārūṭi, rambāroṭi, *s.* Clamour, outcry. 2. diffusion, extension. 3. squandering, dissipating. ಅರ್ಬ ರಂಜಾರೂಟೆ ಮಳ್ಳುನಿ to cry bitterly. ಬರ್ಕರ್ ರಂಜಾರೂಟೆ ಆಪಿನಿ to be scattered, thrown about. ಊರು ಪೊರ್ಬಡಿ ರಂಜಾರೂಟೆ ಮಳ್ಳುನಿ to spread, publish abroad.

ರಂಜಿ, ರಂಜಿ ರಂಬೆ, rambè, rambhè, *s.*

A celestial courtesan. 2. a beautiful woman. —ನಾಟಕ dancing.

ರಂಭಾಟೆ, ರಂಭಾರೂಟೆ rambhāṭa, rambhārūṭi, *see* ರಂಬಾರೂಟೆ.

ರಕ್ ರaky, *s.* Guard, guarding.

ರಕ್ವಾಲೆ rakvālè, *s.* A guard, watch, keeper.

ರಕ್ಣೆ rakanè, *see* ರಕ್ಣೆ.

ರಕ್ಮ, ರಕ್ಮು rakamu, rakamu, *s.* The whole quantity; wholesale.

ರಕ್ಕ ರakka, *see* ರೊಕ್ಕ.

ರಕ್ಕಣೆ rakkanè, *see* ರಕ್ಣೆ.

ರಕ್ಕಸಿ rakkasi, *s.* A giantess.

ರಕ್ಕಸೆ rakkase, *s.* A giant.

ರಕ್ಕೆ rakkè, *s.* A charm, amulet; *cf.* ರಕ್ಖೆ. 2. anything very thin *or* light.

ರಕ್ತ rakta, *s.* Blood. *adj.* Bloody; crimson. —ಪಿತ್ತೆ scurvy. —ಪುಮೇಹ, —ಮೇಹ bloody urine, hematuria. —ವರ್ಣ crimson colour. —ವಾತ a rheumatic swelling of the veins. —ಸಾಕ್ಷಿ a martyr; martyrdom. —ಸ್ರಾವ the bloody flux.

ರಕ್ತಬೋಳ raktabōla, *s.* Myrrh, aloes. [cloth.

ರಕ್ತಾಂಬರ raktāmbara, *s.* A red

ರಕ್ತಾಕ್ಷಿ raktākshi, *s.* The fifty-eighth year in the Hindu cycle of sixty.

ರಕ್ತೇಶ್ವರಿ raktēśvari, *s.* A female demon so called.

ರಖ್ವಾಲೆ rakhvālè, *see* ರಕ್ವಾಲೆ.

ರಗರಗ ragaraga, *adj.* Beautiful, handsome, pretty. —ಚಿಂಟೆ a nice picture. —ರಂಜಿ a beautiful female, belle.

ರಗಲೆ ragalè, *s.* Gabble, incoherent talk. 2. a confused state of things. 3. trouble, bother, annoyance. —ದಾಯೆ a gabbler, prater. —ದ ಬುರುನಿ to be in a confused state; to be involved in troubles. —ಮಳ್ಪುನಿ to trouble.

ರಗ್ತೆ ragta, *see* ರಕ್ತ.

ರಘು raghu, *s.* The name of a sovereign of Ayōdhya. 2. a hero.

ರಚನೆ račané, *s.* Literary composition. 2. making *or* preparing anything. —ಮಳ್ಪುನಿ, ರಚಿಸುನಿ to compose, write; to make, fabricate.

ರಚಣೆ raččanè, *see* ರಕ್ಷಣೆ.

ರಚ್ಚೆ raččè, *s.* The thorny rind of a jack fruit. —ಪಚ್ಚಿ ಆಪಿನಿ to fly from alarm.

ರಜ, ರಜೆ raja, rajè, *s.* Leave of absence; permission. 2. a holiday.

ರಜತಪೀಠ ರajatapīṭha, *s.* A silver throne of the god Krushṇa at Uḍapi. 2. a name of Uḍapi.

ರಜಪುತ್ರೈ rajaputre, *s.* A Rajpoot.

ರಜಬಂದಿಗೆ, ರಜವಂತಿಗೆ rajabandigè, rajavantigè, *s.* A compromise, composition. —ಮಳ್ಪುನಿ, —ಕೆಡೆ ತೀರಿಸಾವುನಿ to compromise a matter in dispute, to settle amicably.

ರಜಾರವ್ತು rajāraptu, *s.* Absence on leave. —ಆಪಿನಿ to be absent on leave.

ರಜ್ಜು rajju, *s.* A rope, cord.

ರಟ್ಟು rattu, *s.* Sacking, canvas.

ರಟ್ಟಾವುನಿ rattāvuni, *c. v.* (of ರಟ್ಟುನಿ) To strike *or* kindle fire.

2. to raise, as dust. 3. to shed, as blood. 4. to scatter.

ರಟ್ಟುನಿ rattuni (ರಟ್ಟು), *v. n.* To splash, as mud. 2. to rise, as dust. 3. to fly, run away. 4. to be scattered.

ರಟ್ಟೆ rattè, *s.* The arm.

ರಡೆ raḍè, *s.* Retreat, flight. —ವೆತ್ತೊಣುನಿ to run away, backslide.

✓ರಡ್ಡೆ radḍu, *num.* Two. —ಜೀವೆವಾಳೆ a pregnant woman. —ಎಂಣುನಿ, —ನೆನೆಪುನಿ to betray, be treacherous. ಬಂಡಿಕೆ ರಡ್ಡೆ ಪಟ್ಟಿನಿ to exaggerate, misrepresent. ಬಂಡಿಕೆ ರಡ್ಡೆ ಮಳ್ಪುನಿ to improve, better, as one's fortune; to break, as a vessel, *etc.*

✓ರಡ್ಡನೆ radḍanè, *adj.* Second. 2. middling.

ರಣ ರaṇa, *s.* Battle, war. —ಕಹಳೆ a war trumpet, horn. —ಭೂಮಿ, —ಮಂಡಲ, —ರಂಗ, —ರಣಾಂಗಣ a battle-field. —ವೀರೆ, —ಶೂರೆ a valiant hero. —ಹೇಡಿ a run-away, coward.

ರಣರಣ ರaṇaraṇa, *s.* The glare *or* heat of the sun.

ರಣಾಗ್ರ ರaṇāgra, *s.* The front of a battle; a sanguinary battle. —ಮಳ್ಪುನಿ to fight.

ರತಲ್ ರatalu, *s.* A weight, one pound *or* forty tolas.

ರತಿ rati, *s.* The wife of Cupid.

2. passion, desire. 3. sport, dalliance. 4. a weight, one-eighth of a pagoda, used in weighing diamonds and emeralds. —ಕ್ರೀಡೆ dalliance, sexual intercourse. —ಪತಿ Cupid. —ಕೂಡಾವನಿ to enlarge, to make much of a trifle.

ರತಿಸ ರತಿಪಾ, *s.* Increase, multiplying. —ಕೂಡುನಿ to put *or* join together.

ರತಿಪೆ ರತಿಪೆ, *s.* A witty man.

ರತ್ನ ರತ್ನಾ, *s.* A jewel, gem. ನವ—the nine kinds of precious stones. —ಕಂಬಳಿ a fine sort of rug used to sleep on, *etc.*

ರತ್ನಗಂಧಿ ರತ್ನಗಂಧಿ, *s.* The Barbadoes flower-fence, *Cesalpinia pulcherrima.*

ರತ್ನಗರ್ಭಿ ರತ್ನಗರ್ಭಿ, *s.* Kubēra the god of wealth. ರತ್ನಸರ್ಭಿ the ocean; the earth.

ರಥ ರಥಾ, *s.* A car, carriage, chariot. —ಉತ್ಸವ, ರಥೋತ್ಸವ the festivity of a car drawn in procession. ರಥಾರೋಹಣ ascending a car.

ರಥಿಕೆ ರಥಿಕೆ, *s.* A charioteer. 2. an able man.

ರದ್ದೆ, ರದ್ದು ರದ್ದು, ರದ್ದು, *s.* Repeal, cancelment, rejection. *adj.* Null, void. —ಆಪಿನಿ, ರದ್ದುಪಿನಿ to be repealed, cancelled; to be void. —ಮೆಳ್ಳುನಿ to abrogate, abolish, cancel, revoke, reject.

ರನರನ ರನರನಾ, *see* ರನರನಾ.

ರಪ್ ರಪ್ ರಪ್ ರಪ್, *s.* Drubbing, cudgeling; beating soundly. —ಹಾಕುನಿ to beat in this way.

ರಪ್ಪೆ ರಪ್ಪೆ, *s.* A noise of beating; slapping suddenly; *also* ರಪ್ಪನೆ. —ಹಾಕುನಿ to beat suddenly, give a violent blow.

ರಪ್ಪು ರಪ್ಪು, *s.* Darning. —ಪಾಡುನಿ, —ಮೆಳ್ಳುನಿ to darn.

ರಪ್ಪು ರಪ್ಪು, *s.* Export. ಅಮದ್—import and export; sailing of a vessel to and fro. —ಆಪಿನಿ to be exported. —ಮೆಳ್ಳುನಿ to export.

ರಬಸ ರಬಸಾ, *see* ರವಸ.

ರಮಣಿ ರಮಣಿ, *s.* A woman, wife, mistress. 2. an agreeable woman. ರಮಣಿಯು beautiful, pleasing.

ರಮಣೆ ರಮಣೆ, *s.* A husband.

ರಮಿಪುನಿ, ರಮಿಸುನಿ ರಮಿಪುನಿ, ರಮಿಸುನಿ (ರಮಿ, ರಮಿಸ್), *v. a.* To associate; to copulate with.

ರಮ್ಯೆ ರಮ್ಯೆ, *adj.* Pleasing, delightful, agreeable, charming. —ವನ a delightful garden. —ವಾಪ್ಯೆ charming music.

ರಯಿತೆ ರಯಿತೆ, *see* ರೈತೆ.

ರವಕೆ ರವಕೆ, *s.* A bodice.

ರವಲವ ರವಲವಾ, *s.* Ardent attachment, devotedness to some object *or* pursuit. 2. strong excitement.

ರವನ ರವನಾ, *s.* Speed, velocity. 2. a loud, rattling sound.

ರವಾನಿಸುನಿ ravānisuni (ರವಾನಿಸ್),  
v. a. To send, forward, des-  
patch.

ರವಾನೆ ravānè, s. Sending, des-  
patching. —ಮೆಳ್ಳುನಿ to send,  
despatch.

ರವಿ ravi, s. The sun. —ಮಂಡಲ  
the solar disk.

ರವೆ ravè, s. Molasses, syrup. 2. a  
small particle of anything,  
grit, groat. 3. a small shot.

ರಶೀದಿ rašidi, s. A receipt.

ರಸ rasa, s. Flavour, taste. 2.  
taste, sentiment, emotion, as  
an object of composition. 3.  
affection of the mind, passion.

4. juice, exudation, liquid.

5. a mineral or metallic salt.

6. quicksilver. —ಕರ್ಪೂರ crude

calomel. —ತಾಳಿ, see ರಸ್ತಾರಿ.

—ಮಾಯನ, see ರಸಾಯನ. —ಬಾರೆ a

kind of plantains.

ರಸನೆ rasanè, s. The tongue.

ರಸಾಯನ rasāyana, s. A dainty.

2. medicine in a state of fluid,

elixir. 3. chemistry.

ರಸವಾದ rasavāda, s. Alchemy.

ರಸಾಲ್ rasāly, see ಇರ್ಸಾಲ್.

ರಸಿಕ rasika, *adj.* Tasteful, agree-  
able, sociable, sensible, full  
of good sense. —ನರಮಾನ an  
agreeable man; a sensible  
man. —ಪಾತೆರ an agreeable  
speech.

ರಸೀದಿ rasidi, see ರಶೀದಿ.

ರಸೋಳಿ rasoli, s. A kind of  
plantains.

ರಸ್ತಾರಿ, ರಸ್ತಾಳಿ rastāri, rastāli s.  
A fine, soft kind of sugar-  
cane; also ರಸ್ತಾಳಿ ಕಂಬುರ್.

ರಸ್ತೆ rastè, s. A road, way, path.

ರಹದಾರಿ rahadāri, s. A passport;  
an intimation to a village  
officer to provide a traveller  
with necessary supplies. —ಮೆ  
ಳ್ಳುನಿ to issue a passport.

ರಹಸ್ಯ rahasya, *adj.* Private,  
secret. s. A secret, mystery.  
—ದ ಪಾತೆರ a secret word.

ರಹಾರಿ rahāri, s. Pleasing.

ರಹಿತೆ rahite, see ರೈತೆ.

ರಕ್ಷಕೆ rakshake, s. A saviour, pro-  
tector; a guardian.

ರಕ್ಷಣೆ rakshaṇè, s. Salvation,  
redemption; saving, protect-  
ing. —ಮೆಳ್ಳುನಿ to save.

ರಕ್ಷನೆ rakshase, see ರಾಕ್ಷನೆ.

ರಕ್ಷಿಪುನಿ, ರಕ್ಷಿಸುನಿ rakshipuni, ra-  
kshisuni (ರಕ್ಷಿ, ರಕ್ಷಿಸ್), v. a. To  
save, protect, defend.

ರಕ್ಷೆ rakshè, s. Preserving, pro-  
tecting, saving. 2. a talis-  
man, amulet, charm. ಅಂಗ-  
a jacket, coat. ಪಾದ- a pair  
of shoes. —ಮೆಳ್ಳುನಿ to charm.

ರಾಂಕುನಿ rānkuni (ರಾಂಕ್), v. n. To  
adulterate.

ರಾಕ್ ರāku, see ಅರಕ್.

ರಾಕಟೆ, ರಾಕಡಿ, ರಾಕುಟೆ rākaṭi, rā-  
kaḍi, rākuṭi, s. A circular  
ornamented plate of gold,  
worn by females on their top-  
knot.

ರಾಕಸೆ rākase, see ರಾಕ್ಷಸೆ.

ರಾಕಿ, ರಾಕೆ rāki, rākè, *see* ರವಕೆ.

ರಾಗ rāga, *s.* Tune, music, singing. 2. mental affection in general, as joy, sorrow, passion. 3. envy. 4. *see* ರಂಗ. —ಪ್ವೇಷ envy and hatred. —ಮಾಲಿಕೆ, —ಮಾಲಿಕೆದ ಪಟ್ಟನೆ an organ *or* pianoforte. —ಮೆಳ್ಪುನಿ, —ಮೈಪನಿ to sing.

✓ರಾಗಿ rāgi, *s.* The common grain rāgi, *Eleusine coracana*. —ದಸಂಜೆ rāgi gruel.

ರಾಜ rājā, *adj.* Royal, denoting excellence *or* eminence. 2. chief, supreme. —ಅಂಜಣ, *see* ರಾಜಾಂಜಣ. —ಕಾರ್ಯ a public affair. —ಕುರಿ a carbuncle. —ತ್ವ kingship. —ಧರ್ಮ duty incumbent on a king. —ಧಾನ a capital, metropolis. —ನೀತಿ politics. —ಘಜಿತ ರಾಜಮಾನ್ಯರಾಜೀಶ್ರೀ kingly in respect, reverence, and wealth; a respectful mode of address. —ಬೀದಿ, —ಮಾರ್ಗ a highway. —ಯೋಗ royalty, royal dignity. —ಸಭೆ a royal assembly *or* court. —ಕ್ಷಯ a pulmonary consumption.

ರಾಜನೆ rājane, *s.* The core of a bamboo.

ರಾಜಸ್, ರಾಜಸ rājasa, rājasa, *s.* The predominance of passion, pride, arrogance, presumption *or* anger.

ರಾಜಾಂಜಣ rājāñṇa, *s.* The court-yard of a palace.

ರಾಜಾಟ, ರಾಜಾಟಗೆ rājāṭa, rājāṭi-

gè, *s.* Intermeddling; boasting. 2. royalty.

ರಾಜೆ rāji, *s.* A compromise *or* adjustment of differences. 2. reconciliation, pacification. 3. pleasure, good will. *adj.* Contented, satisfied, agreed, pleased, willing. —ಕಬೂಲಿ a written agreement to a compromise. —ನಾಮೆ a deed of compromise of matters in dispute; resignation of an employment. —ಆಪಿನಿ to come to terms, be compromised *or* adjusted; to consent, agree. —ಉಪ್ಪನಿ to like, be willing; to be on good terms. —ಕೊರ್ಪಿನಿ to resign, as an employment *or* post. —ಮೆಳ್ಪುನಿ to compromise, reconcile.

ರಾಜಿಸ್ rājisa, *adj.* Manufactured by Rodgers, as a knife.

ರಾಜೆ ರಾಜೆ, *s.* A king, sovereign, prince. ಮಹಾ— an emperor, great king; a nobleman.

ರಾಜೆಶ್ರಿ, ರಾಜೇಶ್ರಿ rājēśri, rājēśri, *see under* ರಾಜ.

ರಾಜೇಂದ್ರೆ rājēndre, *s.* An emperor, king of kings.

ರಾಜ್ಯ ರājya, *s.* A government, kingdom, province, country. 2. the administration of government. —ಭಾರ rule, government.

ರಾಟೆ rāṭè, *see* ಲಾಟೆ.

ರಾಡ್ ರāḍu, *see* ಲಾಡ್.

ರಾಡಿ rāḍi, *adj.* Foul, turbid.

ರಾಡೆ rādē, *see* ನಾಡೆ.

ರಾಣ rāṇa, *s.* Brightness. 2. *see* ರಾಣ್ಯ.

ರಾಣಿ rāṇi, *s.* A queen.

ರಾಣ್ಯ rāṇya, *s.* An army. 2. a low class of Pariahs; *also* ರಾಣುವೆ. —ದಾಯಿ a man belonging to this class.

ರಾತಲ್, ರಾತೆಲ್ rāṭaly, rātely, *see* ರತಲ್.

ರಾತ್ರಿ, ರಾತ್ರೆ rātri, rātrē, *s.* Night. ಅರ್ಧ—, ನಡು—, ಮಧ್ಯ— midnight. —ಸೆನೆಲ್ night and day. —ಭೋಜನ the Lord's Supper. ರಾತ್ರಿ, ರಾತ್ರಿ by night, before daybreak. ರಾತ್ರಿಗೆ ಆಯಿ ಬತ್ತೆದ್ದೆ ಫೋಯಿ he came and went away before daybreak.

ರಾದ್ rādū, *s.* A way; *cf.* ರಾಪನಿ.

ರಾದಾರಿ rādāri, *see* ರಹದಾರಿ.

ರಾಪಾವುನಿ rāpāvuni, *c. v.* (of ರಾಪನಿ) To make *or* cause to fly. 2. to blow up.

ರಾಪಿನಿ rāpini, *see* ರಾಪನಿ.

ರಾಪು rāpu, *s.* Lustre, splendour, effulgence. 2. beauty, comeliness. 3. pride, arrogance, haughtiness. —ದಾಯಿ a proud man. ಸೂಪದ— pride of money.

ರಾಪುನಿ rāpuni (ರಾ), *v. n.* To fly. 2. to leap, jump, skip. 3. to behave haughtily.

ರಾಮ rāma, *s. see* ರಾಮಿ. *adj.* Of *or* pertaining to Rāma. —ದೂತೆ, —ಬಂಟಿ Hanumanta, the faithful messenger of Rāma. —ಪಾಳ್ಯ Rāma's monkey-troops.

—ಬಾಣ Rāma's arrow, which had the peculiar property of hitting the mark and then returning to the quiver; a kind of fire-work. —ರಾಮ a term of salutation among the Hindus. —ವಾಕ್ಯ a faithful promise.

ರಾಮಚ್ಚೆ rāmačča, *s.* The cuscus grass, *Andropogon muricatum.*

ರಾಮಾಯಣ rāmāyaṇa, *s.* The epic poem, containing the history of Rāma. ಅಧ್ಯಾತ್ಮ—, ಪಾತಾಳ—, ಬಾಲ—, ಪಾಲ್ವೀಕ— are some of the works on the same subject.

ರಾಮಾರಕ್ತ rāmārakta, *s.* Bleeding profusely.

ರಾಮೆ rāme, *s.* Rāma, the seventh incarnation of Viṣṇu.

ರಾಮೇಶ್ವರ rāmēśvara, *s.* The celebrated place of pilgrimage in Madura.

ರಾಯ, ರಾಯೆ rāya, rāye, *s.* An honorific affix to the names of Brahmans, *etc.* 2. a Tahsildar. 3. *see* ರಾಡೆ.

ರಾಯಭಾರಿ rāyabhāri, *s.* An ambassador, envoy.

ರಾಯರೆ rāyarē, *s.* The moon.

ರಾಯಸ rāyasa, *s.* A letter addressed by a sovereign *or* a spiritual guide to his subjects *or* followers. —ಬರೆಪಿನಿ to write *or* address such a letter.

ರಾರಿ rāri, *s.* Cheerfulness, animation, good spirits. —ಉಪ್ಪು

is to be cheerful *or* in good spirits.

ರಾಲಿ rāli, *see* ಅಾಲಿ.

ರಾವ್ rāvū, *see* ರಾಯ.

ರಾವಕಿ rāvaki, *see* ರವಕೆ.

ರಾವಣ, ರಾವಣೆ rāvaṇa, rāvane, *s.*

The king of Laṅka *or* Ceylon, who was destroyed by Rāma; *also* ರಾವಣೇಶ್ವರ.

ರಾವಲೆ, ರಾವಲ್ಯೆ rāvale, rāvallye, *s.*

A greedy man.

ರಾವು rāvū, *see* ರಾಯ. 2. *see* ರಾಹು.

ರಾವುತೆ rāvute, *s.* A horseman, trooper.

✓ರಾವುನಿ rāvuni, *see* ರಾಪನಿ.

↓ರಾವೆ rāvē, *s.* Syrup made of sugarcane juice.

ರಾಶಿ rāṣi, *s.* A heap, quantity.

2. abundance, plenty. 3. a sign of the zodiac; a month.

—ಜನ a crowd of people. —ಘಟೆ

a grand festival. ಚರ—, ಅಚರ—

*or* ಸ್ಥಿರ—, and ಉಭಯ— are dif-

ferent positions of constella-

tions interpreted in astrology.

—ದೀಪಿನಿ to consult astrology

about one's fortune. —ಪಾಡುನಿ

to pile, heap up.

ರಾಶ್ಯ ರāṣya, *see* ರಹಸ್ಯ.

ರಾಷ್ಟ್ರ rāṣṭra, *s.* An inhabited

country, realm *or* region.

ಮಹಾ— the Mahratta country.

ರಾಹು rāhu, *s.* The ascending

node *or* *caput draconis*. 3. a

sudden fit of apoplexy *or*

paralysis. 4. a curse, depre-  
cation. 5. voracity, ravenous-

ness. —ಬಿತ್ತೆ *Elæocarpus*

*dicera*. —ಮುಖ the diurnal

situation of the ascending

node; a fierce countenance.

—ಕಟ್ಟುನಿ, —ಪತ್ತುನಿ to be voraci-

ous. —ಹಾಕುನಿ to be seized

with a sudden fit of apoplexy

*or* paralysis.

ರಾಹುತೆ rāhute, *see* ರಾವುತೆ.

ರಾಳ rāla, *s.* Pitch, resin.

ರಾಕ್ಷಸೆ rākshase, *s.* An evil spirit,

giant, demon, fiend.

ರಿಕಾಬ್ rikābū, *s.* A stirrup.

ರಿಜ riḷa, *s.* Punishment. —ಕೊಪಿನಿ

to chastise, punish.

ರಿಟ್ಟೆ ಕಾಯಿ riṭṭekāyi, *see* ನುರೆಕಾಯಿ.

ರಿತಿ riti, *s.* Taste, relish, sweet-

ness. *adj.* Palatable, savoury.

—ಅಪಿನಿ to be tasteful; to re-

lish, like. —ಉಪ್ಪುನಿ to have a

relish for. —ತಾಗುನಿ, —ಪತ್ತುನಿ to

acquire a taste for; to attract

one's attention. —ತೂಪಿನಿ to

taste, try.

ರಿತು ritu, *see* ರುತು.

ರಿಪ್ಪೆ rippè, *see* ರೆಪ್ಪೆ. 2. *see* ಪುಂಡಿ.

ರಿಯಾತ್, ರಿಯಾತಿ, ರಿಯಾಯಿತಿ riyā-

tu, riyāti, riyāyiti, *s.* Remis-

sion, abatement, as of re-

venue. 2. lenity, moderation,

forbearance. —ದ ನಡವಾಳುನಿ to

treat leniently, as one's sub-

ordinates. —ಮಳ್ಳುನಿ to abate

in a demand, to be lenient

in enforcing a penalty, *etc.*



ರಿವಾಜಿ rivāji, *s.* Custom, usage practice.

ರಿಷಿ rishi, *see* ರುಶಿ.

ರಿಸಾಲ್ risāl, *see* ಇರಿಸಾಲ್.

ರಿಕ್ ರಿಕ್, *s.* A mystical prayer.

ರಿತಿ riti, *s.* Usage, custom, practice. 2. method, way, manner.

ರಿನ್ ರಿನ್, *see* ರುಣ.

ರಿಪು ripu, *s.* A reaper, lathe.

ರುಂಡ, ರುಂಡು, ರುಂಡೆ ruṇḍa, ruṇḍu, ruṇḍè, *s.* A skull. 2. the head severed from the body. —ವಾಲೆ a necklace of skulls. —ಘೋರಲಾ ಬುಡಯೆ he will not yield even at the risk of his head.

ರುಂಡಾರಪಂಜುರ್ಲಿ ruṇḍārapañjurlī, *s.* A demon so called.

ರುಂದಾರೆ, ರುಂದಾವನ rundārè, rundāvana, *see* ವೃಂದಾವನ.

ರುಂದಾ, ರುಂದಿ rundā, rundī, *s.* Width, breadth. *adj.* Broad.

ರುಂಧ, ರುಂಧಿ ruṇḍha, ruṇḍhi, *s.* The grave of a Svāmi.

ರುಂಬಾಧಿ rumbādhi, *s.* The front of a crowd.

ರುಂಬಾಲಿ rumbāli, *s.* The name of a tribe.

ರುಂಬಾವುನಿ rumbāvuni, *c. v.* (*of* ರುಂಬುನಿ) To make *or* cause to strip off, pluck off.

✓ ರುಂಬು rumbu, *s.* ✓ Galloping, running with speed. 2/ ✓ stripping, plucking. —ಕಟ್ಟುನಿ, —ಕಟ್ಟಿದ ಬಲಿ ಪುನಿ to decamp, take to one's heels.

✓ ರುಂಬುನಿ rumbuni (ರುಂಬ್), *v. a.* To

strip off, pluck off, as leaves from a stalk.

ರುಂಭ, ರುಂಭು rumbha, rumbhu, *see* ರುಂಬು.

ರುಂಮು rumma, *adv.* With violence. —ವಕ್ಕುನಿ to shoot *or* throw with violence.

✓ ರುಂಮುನಿ rummuni (ರುಮ್), *v. n.* To move hastily. 2. *see* ರುಂಬುನಿ.

ರುಕ್ಮಿಣಿ, ರುಗ್ಮಿಣಿ rukmiṇi, rugmiṇi, *s.* The first wife of Kṛṣṇa.

ರುಗ್ರುಜಿ rugruje, *s.* One beginning to learn the Vēdas.

ರುಗ್ವೇದ rugvāda, *s.* The first of the four Vēdas.

ರುಚಿ ruči, *s.* Taste, relish, sweetness; *cf.* ರಿತಿ.

ರುಜಿ, ರುಜು ruji, ruju, *s.* A signature. 2. proof; *also* ರುಜುವಾತ್. 3. assent, admission. *adj.* True. —ಆಪಿನಿ to be proved; to be brought home to; to be convicted. —ಪಾಡುನಿ to sign. —ಮೆಳ್ಳುನಿ to prove.

ರುಟ್ಟಿ rutti, *see* ರೊಟ್ಟಿ.

ರುಣ ruṇa, *s.* Debt, obligation. —ಪಾತಕ the sin of indebtedness.

—ಬೂಟುನಿ, —ಸಂಚುನಿ to discharge a debt. ರುಣೂಟು ಬೂಟುನಿ to be indebted *or* under obligation. ಪುಣ ಸುಡೆಂಡಲಾ ರುಣ ಸುಡೆಂದ್ the cremation of a person's remains cannot cancel his debt.

ರುತ ruta, *s.* Improvement, bettering, turning to good account; *cf.* ಕೃತ. 2. *see* ವೃತ. —ಆಪಿನಿ to be improved; to prosper.

—ಮೆಚ್ಚುನಿ to improve, make productive *or* profitable.

ರುತು rutu, *s.* A season. 2. the menses. ವಸಂತ, ಗ್ರೀಷ್ಮ, ವರ್ಷ, ಶರದ್, ಹಿಮವಂತ, ಶಿಶಿರ— are the six seasons of a year.

ರುದ್ರ rudra, *adj.* Pertaining to ರುದ್ರಿ. 2. parched, hot, dried. —ಭೂಮಿ a cemetery; parched land. —ವಾಯು apoplexy.

ರುದ್ರಾಕ್ಷ, ರುದ್ರಾಕ್ಷಿ, ರುದ್ರಾಕ್ಷೆ rudrāksha, rudrākshi, rudrākshè, *s.* The berries of the *Elæocarpus lanceolatus*. —ಸರ, —ಮಾಲೆ a rosary made with its berries.

ರುದ್ರಿ rudri, *s.* One of the six Brahmans who take part in performing the sacrifice of ಯಾಗ.

ರುದ್ರಿ rudre, *s.* Śiva, the disper- sion of tears of mortals. 2. a demi-god.

ರುಧಿರೋದ್ಧಾರಿ rudhirōdgāri, *s.* The fifty-seventh year in the Hindu cycle of sixty.

ರುಪಾಯಿ, ರುಪ್ಯಾ rupāyi, rupāi, *s.* A rupee.

ರುಮ್‌ರುಮ್ rumurumu, *s.* A whirling sound, as of wind blowing violently. —ಗಾಳಿ ಬೀಜುನಿ wind to blow violently.

ರುಮಾಲ್ rumālū, *s.* A turban. 2. a handkerchief.

ರುಯ್ಯಿ ruyya, *adv.* Noisily, with noise.

ರುಯಿ, ರುವಿ ruyi, ruvi, *s.* A pie.

ರುಶಿ, ರುಷಿ ruśi, rushi, *s.* A sage, saint.

ರುಸುಂ, ರುಸುಮ್ rusum, rusumu, *s.* Fees, remuneration. 3. lawyer's fees.

ರುಡಣೆ, ರುಡಿಗಿ rūḍaṇè, rūḍigè, *s.* Laying out in profitable investments, turning to good account, as money. —ಮೆಚ್ಚುನಿ to invest money profitably.

ರುಡಿ, ರುಡಿ rūḍi, rūḍhi, *s.* Custom, practice. —ಆಪಿನಿ to be accustomed, come into use, be established. —ಉಪ್ಪನಿ a custom to prevail; to be in use.

ರುಧಿಸುನಿ rūḍhisuni (ರುಧಿಸ್), *v. a.* To improve, turn to profit; to establish.

✓ರುಪ ರೂಪ, *s.* Form, figure, shape; an image, reflection, *or* resemblance of any real object. 2. beauty. 3. declension, conjugation. —ವಂತೆ a beautiful man. —ವತಿ a beautiful female. —ಮೆಚ್ಚುನಿ to form, shape, model.

ರುಪಾಂತ್ರ ರೂಪಾಂತ್ರ, *s.* Change of shape *or* figure, transformation, transfiguration.

ರುಪಾಯಿ ರೂಪಾಯಿ, *see* ರುಪಾಯಿ.

ರುಪಾರೂಪ ರೂಪಾರೂಪ, *see* ರೂಪ ರೂಪ.

ರುಪಿತ ರೂಪಿತ, *s.* Economy, frugality. *adj.* Economical. —ಗಾಳಿ a frugal man. —ಮೆಚ್ಚುನಿ to manage economically.

ರುಪಿಸುನಿ ರೂಪಿಸುನಿ (ರುಪಿಸ್), *v. a.* To sketch, form, shape, model. 2. to describe.

✓ರುಪು ರೂಪು, *see* ರೂಪ.

ರೂಪುರೂಪು, ರೂಬಾರೂಪು, ರೂಬು  
ರೂಬು rūpurūpu, rūbārūpu, rū-  
burūbu, *adv.* Face to face, in  
one's presence. —ಕೇಣುನಿ to  
ask in person. —ಮೆಳ್ಳುನಿ to  
confront. —ತೂಪಿನಿ to see in  
person. —ಪಾತೆರುನಿ to speak  
personally.

ರೂಮಿ rūmi, *s.* A cheat, rogue,  
hypocrite. ಅಸಲ್— a downright  
rascal.

ರೂಸು rūsu, *s.* Hardness, stiff-  
ness.

ರೆಂಕಾವುನಿ reṅkāvuṇi, *c. v.* (*of* ರೆಂ  
ಕುನಿ) To smear, soil. 2. to  
perform slowly; to delay, put  
off.

ರೆಂಕುನಿ reṅkuṇi (ರೆಂಕ್), *v. n.* To  
be smeared, soiled. 2. to be  
dilatatory, performed slowly;  
to linger, procrastinate. 3.  
to be delayed, put off.

✓ರೆಂಕೆ reṅkè, *s.* A wing of a bird.  
—ಕಟ್ಟುನಿ to pinion the wings.  
—ಬರ್ಬಿನಿ to be fledged, as a bird.  
—ಮಾಲುನಿ to fade, faint, be ex-  
hausted.

ರೆಂಕೆರಾಗಿ reṅkerāgi, *s.* An inferior  
kind of rāgi.

ರೆಂಕೆಲೆ reṅkele, *s.* An invalid,  
cripple, *etc.* 2. a slow coach.  
3. a procrastinator.

ರೆಂಚಿ reṅci, *see* ಲೆಂಚಿ.

✓ರೆಂಜ, ರೆಂಜಿ, ರೆಂಜಿರ್, ರೆಂಜೆ, ರೆಂಜೆಯಿ,  
ರೆಂಜೆವು reṅja, reṅji, reṅjiru,  
reṅjè, reṅjeyi, reṅjevu, *s.* The  
tree *Mimusops elengi*.

✓ರೆಂಜುನಿ reṅjunī (ರೆಂಜೆ), *v. n.* ✓To

dissolve, decay. | 2. to roll,  
wallow, as in mire.

ರೆಕ್ಕೆ rekkè, *s.* A weaving ap-  
paratus. 2. *see* ರೆಂಕೆ.

ರೆಕ್ಕೆವು reṅṅevu, *s.* *Caladium*  
*esculentum*. —ಹ ಕಂಡೆ the bulb  
of the same. ಕರಿಯು— a dark  
species of it.

ರೆಟ್ಟೆ reṅṅè, *see* ರಟ್ಟೆ. 2. *see* ರಟ್ಟೆ.

ರೆಪ್ಪುನಿ reppuṇi, *see* ಲೆಪ್ಪುನಿ.

✓ರೆಪ್ಪೆ reppè, *s.* The eyelash, eye-  
lid. —ಪಾಡುನಿ to wink.

ರೆಸ reṣa, *see* ರಸ.

ರೆಕ್ಷೆ rekshè, *see* ರಕ್ಷೆ.

ರೇ re, *intj.* Oh! halloo!

ರೇಂಜಿ reṅji, *s.* A kind of con-  
veyance resembling a ham-  
mock, a litter. —ಹ ಕುಳ್ಳುನಿ to  
get into a litter. —ಹ ಘೋಷಿನಿ  
to travel in a litter.

ರೇಂಟೆ, ರೇಂಟೆಕಾಯಿ reṅṅi, reṅṅi-  
kāyi, *see* ನುರೆಕಾಯಿ.

ರೇಕೆ, ರೇಖೆ rekè, rēkhè, *s.* A line,  
streak, stroke. —ಶಾಸ್ತ್ರ geometry.  
ಹಸ್ತ— creases in the  
hand.

✓ರೇಗಿಯುನಿ reḡiyuṇi (ರೇಗಿ), *v. n.* To  
be excited.

ರೇಚನ reḡana, *see* ಎರೇಚನೆ.

ರೇಡ್ reḡu, *s.* Debt; *cf.* ಸಾಲ.

ರೇಣು reṅu, *s.* Dust, powder.

ರೇತಸ್ಸು reṅassu, *s.* *Semen virile*.

ರೇತಿ reṅi, *s.* Fine, black sand.  
—ದಾನಿ a sand or pounce box.

ರೇಫ reṅpha, *s.* The letter ಫ or ಫ.

ರೇಭಾಂತ reḡhānta, *adj.* Described,  
stated.

ರೇಯತಿ rēyati, *see* ರಿಯಾತ್. 2. *see* ರೇವತಿ.

ರೇವಣಿ, ರೇವನಿ rēvaṇi, rēvani, *s.* Revenue, assessment. 2. the revenue department.

ರೇವತಿ rēvati, *s.* Balarāma's wife. 2. the twenty-seventh lunar asterism.

ರೇವು rēvu, *s.* A harbour, port.

ರೇವುಣಿ rēvuṇi, *see* ರೇವಣಿ.

ರೇಶಿ rēši, *s.* Pus, matter of a boil, *etc.*

ರೇಶಿಮಿ, ರೇಷ್ಮಿ rēšimi, rēshmi, *s.* Silk. —ಪ ಕುಂಟು a silk cloth.

ರೇಸ rēsa, *see* ರಸ.

ರೈತೆ reite, *s.* A farmer, cultivator, ryot; *also* ರಹಿತೆ.

ರೈಸು reisu, *s.* A small coin; a cash; *cf.* ಲೈಸು.

ರೈಸುನಿ reisuni (ರೈಸು), *v. n.* To be clear, evident; to shine.

ರೋಕೋಟಿ rokōṭi, *see* ರೋಕ.

ರೋಕ್ಕು rokka, *s.* Money, wealth. 2. ready money, cash, small money *or* change.

ರೋಚ್ಚು roccu, *see* ನೋಚ್ಚು.

ರೋಜ roja, *s.* Anything very little *or* small, a bit, trifle. *adj.* Little, small, trifling.

ರೊಟ್ಟಿ rotṭi, *s.* Bread, a loaf. —ಗಾರೆ, —ದಾಯೆ a baker. —ಕಾಯಾ ವುನಿ, —ಸುದ್ದಿನಿ to bake. ರೊಟ್ಟಿ ಡೆಕ್ಯಾಡ್ ನೀರ್ ಪರಿತಿಕ್ಕು *pro.* wash the bread and drink the water, *i. e.*, preserve the capital and live on the profit.

ರೋಂಟು rōṇṭu, *s.* Leanness. —ಕ

ಟ್ಟುನಿ to become thin, be emaciated.

ರೋಂದು rōndu, *s.* Patrolling, going the rounds, as a guard. —ದಾಯೆ a patrole, watchman.

ರೋಕ, ರೋಕಟೆ, ರೋಕಿ, ರೋಕೊಟೆ rōka, rōkaṭi, rōki, rōkoṭi, *adj.* In cash *or* ready money.

ರೋಗ rōga, *s.* Sickness, disease, indisposition. —ದಾಯೆ, ರೋಗವೈದ್ಯ a sick man; a leper. —ಆಪಿನಿ to get sick; to have syphilis. —ಪತ್ತುನಿ, ರೋಗೊಡು ಬೂರುನಿ to be sick.

ರೋಗನ್ ರೋಗಾನ್ rōganu, *s.* Varnish. —ಕೊಪಿನಿ. —ಶಾಗುವುನಿ, —ದೆಪ್ಪುನಿ, —ಪಾಡುನಿ to varnish.

ರೋಚ ರōca, *s.* Movement, motion.

ರೋಚನ rōcana, *s.* A yellow pigment used as medicine, dye *or* perfume; bezoar. 2. a stomachic; a carminative.

ರೋಜು rōja, *see* ರೋಜ.

ರೋಜಿ rōji, *s.* A day. 2. daily work. —ಗಾರಿಣಿ earning, service, employment. —ಗಾರೆ a workman, servant.

ರೋಜಿಪಿನಿ rōjipini (ರೋಜಿ), *v. n.* To be employed.

ರೋಟು rōṭu, *s.* Trouble, annoyance.

ರೋಡು rōḍu, *see* ಲೋಡು.

ರೋತ್ರಿ rōtri, *s.* A deceiver.

ರೋದನ, ರೋದನೆ rōdana, rōdanē, *s.* Weeping, lamentation, crying.

ರೋಪಣಾ rōpaṇa, *s.* Bewildering of the mind, confusion of ideas.  
 ರೋಮ. rōma, *s.* The hair about the body. 2. hair, wool.  
 ಕುರಿ— wool.  
 ರೋಮನ್ rōmany, *adj.* Roman.  
 —ದಾಯಿ a Roman Catholic.  
 ರೋಷ rōsha, *s.* Wrath, fury, anger.  
 ರೋಷನ್ rōshany, *s.* Shine, glitter.  
 ರೋಹಿಣಿ rōhiṇi, *s.* The mother of Balarāma. 2. the fourth lunar asterism.  
 ರೋಹಿತ rōhita, *adj.* Red.  
 ರೋಹಿತೆ rōhite, *s.* A well-wisher.

ರೌಕುಳ rōukula, *see* ರಿಕ್ಕಳ.  
 ರೌದ್ರ roudra, *s.* Wrath, rage.  
*adj.* Fearful, formidable, terrific. 2. acute, violent. ರೌದ್ರಾಕಾರ a terrible form.  
 ರೌದ್ರಿ roudri, *s.* The fifty-fourth year in the Hindu cycle of sixty.  
 ರೌರವ rourava, *s.* One of the divisions of Tartarus, hell; *also* ರೌರವನರಕ.  
 ರೌಲು roulu, *s.* A mode of drum-beating.  
 ರೌವನೆ rouvanè, *adv.* Suddenly; *cf.* ರಪ್ಪ.  
 ರೌಸ್ rousy, *see* ರವಸ.

ೃ

L

ಲ la, The forty-first letter of the alphabet.  
 ಲಂಕ, ಲಂಕೆ laṅka, laṅkè, *s.* Ceylon, the ancient capital of Rāvaṇa; *also* ಲಂಕಾದ್ವೀಪ, ಲಂಕಾಪಟ್ಟ.  
 ಲಂಕೆ laṅka, *see* ರಂಕ.  
 ಲಂಕಿನಿ laṅkini, A giantess who defended Laṅka. 2. a fierce, passionate woman.  
 ಲಂಗಡೆ, ಲಂಗಡೆ laṅḡḡḍe, laṅḡḡḍe, *s.* A cripple, lame man.  
 ಲಂಗ laṅga, *s.* A gown.  
 ✓ಲಂಗರ laṅgaru, *s.* An anchor.  
 ಲಂಗೋಟೆ laṅḡōṭi, *s.* A cloth covering the privities.  
 ಲಂಘನೆ laṅghanè *s.* Fasting. 2. leaping, jumping.

ಲಂಚೆ laṅḡy, *s.* Taming. —ಹಾಕುನಿ to tame a wild horse.  
 ಲಂಚೆ laṅḡca, *s.* Bribery, a bribe. —ಕೊರ್ಪಿನಿ to give bribes. —ತಿನ್ನಿನಿ to take bribes.  
 ಲಂಡೆ, ಲಂಡೆ laṅḡy, laṅḡḍa, *s.* Obscenity, rudeness. 2. evil, wickedness; *also* ಲಂಡತನ. *adj.* Obscene, rude. 2. evil, wicked.  
 ಲಂಡೆ laṅḡḍe, *s.* A rude or wicked man.  
 ✓ಲಂದುನಿ landuni (ಲಂದೆ), *v. a.* To lead a vagabond's life.  
 ಲಂದೆಲ್ landely, *see* ರಂಜೆಲ್.  
 ✓ಲಂದೆಲೆ landele, *s.* A vagabond, vagrant.

ಲಂಪಟ lampāṭa, *s.* Eagerness, desire for. *ವಿಷಯ*— indulging in carnal appetites.

ಲಂಬ, ಲಂಬಾಸ್ lamba, lambāsu, *adj.* Long, tall. 2. suspended. 3. expanded. ಲಂಬಾಸ್ ನರಮಾನಿ a tall man.

ಲಂಬನ lambana, *s.* Hanging on, depending. 2. *see* ಲಂಬ.

ಲಂಬಾಡಿ, ಲಂಬಾಣಿ lambāḍi, lambāṇi, *see* ಲವಾನೆ.

ಲಂಬಾಣುಗೆ lambāṇugē, *s.* Length.

✓ ಲಂಬು lambu, *adj.* Tender.

✓ ಲಂಬೆ lambè, *s.* A tender fruit.

ಲಂಬೋದರೆ lambōdare, *s. lit.* Large paunched. 2. Gaṇēṣa.

ಲಂವ್ಡಿ laṅvḍi,, *see* ಲಾಂಡಿ.

ಲಕ್‌ಲಕ್ lakulaku, *adj.* Shining, glittering, brilliant. —ಆಪಿನಿ to shine, glitter.

ಲಕ್‌ೋಟೆ lakōṭē, *see* ಲಪೋಟಿ.

ಲಕ್ಕ lakka, *s.* A kind of dove.

ಲಕ್ಕಣಿಗೆ lakkaṇigē, *s.* A reed pen.

✓ ಲಕ್ಕಾವುನಿ lakkāvuni, *c. v.* (of ಲಕ್ಕುನಿ.) To lift, raise. 2. to wake, rouse. 3. to steal, pilfer.

ಲಕ್ಕಿ lakki, *s.* A kind of medicinal plant. ನೀರ್‌ಲಕ್ಕಿ a dark variety of this plant; a water-fowl.

ಲಕ್ಕಿಮಿ lakkimi, *see* ಲಕ್ಕಿಮಿ.

✓ ಲಕ್ಕುನಿ lakkuni (ಲಕ್ಕು), *v. n.* To rise, get up. 2. to stand up, arise. 3. to depart, start. ಲಕ್ಕುನ್ ಫೋಪಿನಿ to get away; to become loose.

✓ ಲಕ್ಕೆ lakkē, *s.* A measure; a mark. —ಒ ಬಳ್ಳ a seer for measuring.

ಲಖೋಟೆ lakhōṭē, *s.* A folded letter. 2. an envelope, cover. 3. a small packet. 4. a pouch.

—ಒ ಪಾಡುನಿ to enclose in a cover; to put into a pouch. —ಮಳ್ಳುನಿ to fold a letter; to prepare an envelope.

ಲಗ್‌ಬಗ್ lagubagu, *adv.* About, nearly, approximately.

ಲಗ್‌ಗಾ laga, *s.* Taking or seizing, as a fort.

ಲಗ್‌ಗನ lagana, *see* ಲಗ್‌ಗ.

ಲಗ್‌ಬಗ್‌ಗ lagabaga, *s.* Hurry, haste.

ಲಗ್‌ಗಾಡ್‌ಗ lagāḍu, *s.* Rubbing.

ಲಗ್‌ಗಾಡ್‌, ಲಗ್‌ಗಾಡಿ lagāḍu, lagāḍi, *s.* Intercourse, interference, connexion. 2. trouble, annoyance, difficulty. 3. wickedness, mischief. 4. ruin. —ಒ ಪ್ಪುನಿ to annoy, dun; to ruin, eradicate, destroy. —ಒ ಫೋಪಿನಿ to interfere with.

ಲಗ್‌ಗಾಮ್‌, ಲಗ್‌ಗಾಮು lagāmū, lagāmu, *s.* A bridle.

ಲಗ್‌ಗಾಸ್‌ lagāsū, *s.* Devouring. 2. flogging.

ಲಗ್‌ಗಾಸುನಿ lagāsuni (ಲಗ್‌ಗಾಸ್‌), *v. a.* To eat, devour. 2. to beat, flog.

ಲಗ್‌ಗು lagu, *see* ಲಗ್‌ಗು.

ಲಗ್‌ಗ್‌ಗ lagga, *s.* Compensation. 2. *see* ಲಗ್‌ಗ.

ಲಗ್‌ಗ್‌ಗ್‌ಗ laggē, *s.* Crowding, thronging, assembling. 2. scaling.

ಲಗ್‌ಗ್‌ಗ್‌ಗ್‌ಗ lagna, *s.* The period selected for any auspicious ceremony, as the celebration of a mar-

riage, *etc.* 2. the rising of a sign, its appearance above the horizon. 3. the celebration of a wedding *or* of investiture with the sacred thread. ಚಂದ್ರ— the rising of the moon in a constellation. ಜನ್ಮ— a natal star. —ಆಪಿನಿ to be married, *etc.* —ತೂಪಿನಿ to fix a time for marriage, *etc.* —ಮಕ್ಕನಿ to marry, *etc.*

ಲಘು laghu, *s.* A short vowel. 2. sleight of hand, dexterity. *adj.* Light; slight, trifling. 2. abating, on the decrease.

ಲಚ್ಚೆ laçcē, *see* ಲಕ್ಷ್ಮಿ.

ಲಚ್ಚಣ laçcēṇa, *see* ಲಕ್ಷ್ಮಣ.

ಲಚ್ಚಿಮಿ laçcēmi, *see* ಲಕ್ಷ್ಮಿಮಿ.

ಲಚ್ಚಿಲ laçcēli, *s.* A pasture ground; a brushwood.

ಲಚ್ಚೆ laçcē, *see* ಲಕ್ಷ್ಮಿ.

ಲಜ್ಜೆ, ಲಜ್ಜೆ lajja, lajje, *s.* Shame, modesty, bashfulness.

ಲಜ್ಜಂಡೆ lajjaṇḍe, *s.* A shameless fellow.

ಲಟಪಟ, ಲಟಪಟ laṭapaṭa, laṭapaṭa, *s.* A noise of breaking sticks, *etc.* 2. fighting, quarrelling. 3. slapping; *cf.* ಚಟ ಚಟ.

ಲಟ್ಟು, ಲಟ್ಟು laṭṭu, laṭṭu, *s.* A top. 2. a stick, rod.

ಲಟ್ಟೆ laṭṭe, *s.* The arm. 2. a staff, cudgel.

ಲಡಾಯಿ laḍāyi, *s.* A battle, fight, contest. —ಮಕ್ಕನಿ to fight, quarrel.

ಲಡ್ಡು, ಲಡ್ಡಿಗಿ, ಲಡ್ಡು laḍḍu, laḍḍigē, laḍḍu, *s.* A ball of sweetmeat.

ಲತಡ್, ಲತಾಡ್ laṭaḍu, laṭāḍu, *s.* Pressure, urgency. 2. press, thronging. 3. difficulty, perplexity, trouble, hardship, annoyance. ಕೆಲಸದ— pressure of work. ಪಣವದ— need of money, being pressed for money. —ಫೀವಿನಿ to be overworked. ಲತಾಡಿದ ಬೂರುನಿ to be involved in difficulties.

ಲತಾವಳಿ laṭāvali, *s.* Obstacles. 2. pain.

✓ಲತ್ತೆ laṭṭe, *adj.* Young, tender, unripe, green. 2. imperfect, rough. —ಕುಕ್ಕು a tender mango. —ಪ್ರಾಯ tender age. —ಬುದ್ಧಿ immature understanding, thoughtlessness. ಆಯೆ ಲತ್ತೆ ಮಳ್ಳಿ he acted imprudently, he was hasty. ಕೆಲಸ ಲತ್ತೆ ಆಂಡೆ the thing did not succeed; the business spoiled.

ಲತ್ತೆ laṭṭe, *s.* A creeper.

✓ಲತ್ತಂಡೆ, ಲತ್ತನೆ laṭṭaṇḍe, laṭṭane, *s.* Lentil, *Dolichos catjang.*

ಲತ್ತೆ laṭṭe, *s.* A die; a game of dice. 2. a blow. —ನೋಬ್ಬು playing at dice. —ಕೊಪಿನಿ to give a blow.

ಲದ್ದಾ laḍḍā, *adv.* Wholly.

✓ಲದ್ದಿ laḍḍi, *s.* The dung of a horse, elephant, *etc.* —ಪಾಡುನಿ to void excrement.

✓ಲಪ್ಪಾವುನಿ lappāvuni, *c. v.* (*of* ಲಪ್ಪನಿ) To make *or* cause to measure.

- ✓ಲಪ್ಪು lappu, *s.* Measurement.  
*adj.* Measuring. —ಕೋಲು a measuring rod.
- ✓ಲಪ್ಪುನಿ lappuni (ಲ), *v. a.* ✓To measure, mete. *v. n.* To cough. 2. to sneeze. ಅರಿ— to measure rice. ತಿಂದು— to cough. ಸುಂಬಿಲ್— to sneeze.
- ಲಪ್ರಮ್ lapramu, *s.* A pulley.
- ಲಬ laba, *s.* Fear.
- ಲಬಲಬ labalaba, *s.* A noise made by crying and beating the mouth. 2. crying, lamentation, weeping. —ಮಕ್ಕುನಿ a confused noise of talking loudly *or* indistinctly. —ಹಾ ಕೊಣುನಿ to beat the mouth while crying.
- ಲಬಾಡಿ labādi, *s.* Dissimulation, hypocrisy, deceit, pretence, fraud. 2. a false promise. 3. a hypocrite, cheat, rogue. —ಮಕ್ಕುನಿ to deceive, cheat, dissimulate; *also* ಲಬಾಡಿಯುನಿ.
- ಲಬ್ಧ labdha, *s.* The product, *arith.* 2. profit, gain.
- ಲಬ್ಬೆ labbe, *s.* One of a class of Tamil Mahommedans. 2. a Mahommedan weaver.
- ಲಯ laya, *s.* Loss, destruction, ruin. —ಅಪಿನಿ to perish, be destroyed, ruined.
- ಲಯಿಸ್ layisu, *adj.* Accomplished. 2. ready.
- ಲಲಂತಿಗೆ lalantigè, *s.* A necklace.
- ಲಲನೆ lalanè, *s.* A woman.
- ಲಲಾಟ lalāṭa, *s.* The forehead.

- ರೇಖೆ, —ಲಿಖಿತ a line on the forehead; fate.
- ಲಲ್ಲ, ಲಲ್ಲೆ lalla, lallè, *s.* Insincere love, pretended affection; *also* ಲಲ್ಲಸಾರಿಸೆ. —ಮಕ್ಕುನಿ to fondle; to flirt.
- ಲವ lava, *s.* The sixtieth part of the twinkling of an eye. 2. an atom, mote. *adj.* Small, little, minute; *also* —ಕಾಲ. —ಲಾಂಚನ a small streak, a minute portion of anything.
- ಲವಂಗ lavaṅga, *s.* The clove tree; cloves. —ಸತ್ರೆ mace.
- ಲವಡಿ, ಲವುಡಿ lavadi, lavuḍi, *see* ಲಾಂಡಿ.
- ಲವಣ lavaṇa, *s.* Salt.
- ಲವಣಿ lavani, *see* ಲವಾನೆ.
- ಲವಾದನ lavādana, *s.* A moment.
- ಲವಾದಿ lavādi, *see* ಲೇವಾದಿ.
- ಲವಾನೆ lavāne, *s.* A man of the Brinjari caste. —ಓ the Brinjari people.
- ಲವೆ lave, *s.* A son of Rāma. 2. *see* ಲವ.
- ಲಸ್ಕರ್ laskaru, *s.* A camp-follower. 2. a soldier; a sailor.
- ಲಹರಿ lahari, *s.* Intoxication, drunkenness.
- ಲಕ್ಷ laksha, *s.* A lac, one hundred thousand. 2. *see* ಲಕ್ಷ್ಯ. ಲಕ್ಷ್ಯಂ ತರ, ಲಕ್ಷ್ಯಂತ್ರ more than a lac, many lacs.
- ಲಕ್ಷಣ lakshana, *s.* A property, peculiarity, indication, *or* predicate. 2. mark, sign. 3. beauty, neatness, perfection, in outward shape *or* form.



4. fortune. ಅವ- ಪಡಿಕೆ- a bad sign.  
 ಲಕ್ಷದೀಪ lakshadīpa, s. A general illumination festival in honour of an idol.  
 ಲಕ್ಷಪೂಜೆ lakshapūjē, s. Worshipping an idol with a profusion of flowers.  
 ಲಕ್ಷಿಪುನಿ, ಲಕ್ಷಿಸುನಿ lakshipuni, lakshisuni (ಲಕ್ಷಿ), v. a. To esteem, regard, care for. 2. to aim.  
 ಲಕ್ಷೆ lakshē, see ಲಕ್ಷ್ಯ.  
 ಲಕ್ಷ್ಮಣಿ lakshmaṇe, s. Rāma's younger brother. 2. the name of a man.  
 ಲಕ್ಷ್ಮಿ lakshmi, s. The wife of Vishṇu, the goddess of wealth and property. 2. success, fortune, prosperity, riches, wealth. ಧನ- ಭಾಗ್ಯ- rich in wealth. ಧೈರ್ಯ- rich in courage.  
 ಲಕ್ಷ್ಯ lakshya, s. Regard, respect, care for. -ಉಪ್ಯನಿ to care for, be provident. -ಮಕ್ಕನಿ, ಲಕ್ಷ್ಯನಿ to regard.  
 ಲಾ lā, A conjunctive affix meaning and, also; as, ಇಲ್ಲೆ ಲಾ ಬಿತ್ತಲೆ house and garden; ಉಂದುಲಾ ಅವಲಾ this and that; ನನಲಾ still, yet; ಏಪಲಾ always; ಆಂದಲಾ though it be, but, nevertheless; ಮೂಳುಲಾ ಔಳುಲಾ here and there.  
 ಲಾಂಚನ, ಲಾಂಛನ, ಲಾಂಛೆ lānčana, lānčhana, lānčhē, s. A mark,

sign. 2. a spot; a bit. *adj.* Very little or small.  
 ಲಾಂಟನ್, ಲಾಂದರ್ lānṭany, lāndary, see ಲಾಟನ್.  
 ಲಾಂಬಿ lāmbi, s. Length. 2. hitting the ball from above in a game of cricket, etc.  
 ಲಾಂಬು lāmbu, s. A mushroom. toad-stool, fungus. 2. nonage. *adj.* Tender. ತೆತ್ತಿ-, ನಂಜಿ-, ನೆಯಿ-, ಪರಿಶ- ಪರ್ಸುಡೆ-, ಪೆಲ- are different species of fungus.  
 ಲಾಕಿ lāki, s. A half-grown hen. 2. see ಲಾವಕ್ಕಿ.  
 ಲಾಗ, ಲಾಗ್ಯ lāga, lāgya, s. A sunnerset, jump, leap. -ಪಾಡುನಿ to make a sunnerset.  
 ಲಾಗ್ನಟ, ಲಾಗ್ಯಟ lāggāṭa, lāgyāṭa, s. Jumping, leaping.  
 ಲಾಗಾಯಿತು, ಲಾಗ್ಯಾತ್ lāgāyitu, lāgyāitu, s. Beginning, commencement.  
 ಲಾಗಿಯುನಿ, ಲಾಗ್ಯುನಿ lāgiyuni, lāgyuni (ಲಾಗಿ), v. n. To leap, jump, skip.  
 ಲಾಚಾರ್, ಲಾಚಾರಿ lācāru, lācāri, *adj.* Reduced, helpless, in difficult circumstances. 2. weak, debilitated. -ತನ ದಿಫಿಕ್ಯುಲಿ, ಹೆಲ್ಪಲೆಸ್ಸು. -ಆಪಿನಿ to be in difficulty. -ಬೂರುನಿ to become weak, as from sickness.  
 ಲಾಚಿ lāci, *adj.* Tender, soft.  
 ಲಾಟ್ lāṭu, *adj.* Inexact, not precise, superficial, loose. -ನ್ ಲಾಟೆ superficial work. -ನ್ ಲಾ

ಟೆ ಮಕ್ಕನಿ to do a thing superficially.  
 ಲಾಟೆನ್ lāṭaṇu, s. A lantern.  
 ಲಾಟೆ lāṭe, s. A spinning wheel.  
 2. a pulley used for drawing water.  
 ಲಾಡ್ lāḍu, s. A line, row, group.  
 ಲಾಡ lāḍa, s. A horse shoe.  
 ಲಾಡಿ, ಲಾಡೆ lāḍi, lāḍe, see ನಾಡೆ.  
 ಲಾತ್ lāṭu, s. A kick. 2. disgrace; reproof.  
 ಲಾಭ lābha, s. Gain, profit, advantage. ಲಾಭಿಡು ಪನೆ ಇಜ್ಜಿ there is no enmity where an advantage is concerned.  
 ಲಾಯ lāya, s. A stable. ಕುಮರೆ— a horse-stable.  
 ಲಾಯಕ್, ಲಾಯಿಕ್ lāyaku, lāyiku, adj. Suitable, proper, fit, convenient, commodious. 2. nice, pretty.  
 ಲಾಲ್ lālu, adj. Red, crimson. 2. flushed with inebriation, drunk. —ಆಪಿನಿ to be drunk.  
 ಲಾಲ್, ಲಾಲ lālu, lāla, see ನಾಲ್.  
 ಲಾಲ್‌ದಾಯೆ lāluḍāye, s. A farrier.  
 ಲಾಲನೆ lālanē, s. Caressing, fondling. —ಮಕ್ಕನಿ to fondle, caress, dandle.  
 ಲಾಲಿ lāli, s. Walking to and fro; frequenting. 2. wandering. 3. see ಲಾಳಿ. —ಪಾಡುನಿ to frequent, walk to and fro.  
 ಲಾಲಿಪುನಿ, ಲಾಲಿಸುನಿ lālipuni, lālisuni (ಲಾಲಿ, ಲಾಲಿನಿ), v. a. To listen, attend to. 2. to fondle, caress.

ಲಾವಂಗ lāvāṅga, see ಅವಂಗ.  
 ಲಾವಂಜೆ lāvāṅcē, s. The grass *Andropogon muricatum*.  
 ಲಾವಕ್ಕಿ lāvakkī, s. The quail; also ಲಾವಕ್ಕಿಪಕ್ಕಿ.  
 ಲಾವಣಿ, ಲಾವಣೆ lāvāṇi, lāvāṇē, s. A tune so called. 2. a ballad.  
 ಲಾಳಿ lāli, s. A weaver's shuttle. 2. see ನಾಲಿ. 3. see ಲಾಲಿ.  
 ಲಾಳು lālu, see ಲಾಲ್.  
 ಲಾಕ್ಷ lāksha, s. Shell lac.  
 ಲಿಂಗ liṅga, s. The penis. 2. the phalus, or Śiva under that form or emblem. 3. gender, gram. —ವಂತೆ a Lingait, one who wears the liṅga. ನಪುಂಸಕ—the neuter gender. ಸ್ವಲ್ಪಿಂಗ the masculine gender. ಸ್ತ್ರೀ—the feminine gender. —ಕಟ್ಟುನಿ to wear the liṅga.  
 ಲಿಂಗಿ liṅgi, see ಲುಂಗಿ.  
 ಲಿಂಬಿ, ಲಿಂಬೆ limbi, limbē, s. The lemon fruit, *Citrus bergamia*; also ಲಿಂಬೆಪಲಿ.  
 ಲಿಖಿತ likhita, adj. Written. s. see ಲೇಖನ. ಬ್ರಹ್ಮ—, ಲಾಲಿ— fate, as supposed to have been inscribed upon the skull by Brahma.  
 ಲಿಪಿ lipi, s. Hand-writing, a written paper, etc. 2. destiny. ಬ್ರಹ್ಮ— fate; an act which is irrevocable or unalterable.  
 ಲೀಲೆ līlē, s. Play, sport, pastime, frolic. ಜಾಲ— children's sport.  
 ಲುಂಗಿ luṅgi, s. A checkered garment worn by a Mussalman.

ಉಂಡ lunda, *adj.* Confused, confounded, mingled. *s. see* ರುಂಡ.

ಉಂಡೆ lunde, *see* ಲೆಂಡೆ.

ಉಂಬಾವುನಿ lumbāvuni, *c. v.* (of ಉಂಬುನಿ) To cause to plunge, wash, rinse.

✓ಉಂಬುನಿ lumbuni (ಉಂಬ್), *v. a.* To plunge, wash, rinse.

ಉಕಾಲ್ lukāl, *see* ಉಕಾಲ್.

ಉಕಸ್ಸಾನ್ luksāny, *s.* Loss, damage. —ಕಚೀರಿ an ale-house, liquor shop, *slg.*

ಉಚ್ಚೆ lučča, *adj.* Mean, base, low, worthless. —ಕನ, ಉಚ್ಚಾಟನೆ meanness, baseness, vulgarity,

ಉಚ್ಚೆ lučče, *s.* A base fellow.

ಉಟಾಯಿಸುನಿ luṭāyisuni (ಉಟಾಯಿಸುನಿ), *v. a.* To pillage, sack, plunder.

↓ಉಟುಕ luṭuka, *s.* The cracking of the fingers.

ಉಬ್ಬೆ lubbha, *adj.* Covetous, greedy. ಉಬ್ಬೆ a miser, covetous man.

ಉಟಾಲೂಟೆ lūṭālūṭi, *s.* Plundering, sacking. 2. mischief, harm.

ಉಟೆ lūṭi, *s.* Mischief, misbehaviour. 2. plunder, pillage. —ಸಾರೆ a mischief-maker; a plunderer. —ಮಳ್ಳುನಿ to make or cause mischief; to plunder, extort.

ಉತಿ lūti, *s.* A cutaneous disease; *also* ಉತಿರೋಗ. —ಕಾಯಿ a

kind of nut used in medicine for this disease.

ಲೆಂಕಿ leṅki, *adj.* Timid. —ಜನ timid people.

ಲೆಂಕಿನ್ leṅkinu, *s.* A dark cloth.

ಲೆಂಕಿನಿ leṅkini, *see* ಲಂಕಿನಿ.

ಲೆಂಕಿರ್, ಲೆಂಕಿರಿ leṅkiru, leṅkiri, *s.* A thin kind of bamboo.

ಲೆಂಕುನಿ leṅkuni, *see* ರೆಂಕುನಿ.

ಲೆಂಕೆ leṅke, *s.* A slave, servant.

ಲೆಂಚೆ leṅča, *see* ಲಂಚೆ.

ಲೆಂಚಿ leṅči, *s.* A ladder, flight of stairs.

ಲೆಂಡೆ leṅḍa, *adj.* Wicked, evil.

ಲೆಂಡೆ leṅḍe, *s.* A topknot, tuft of hair, tresses. 2. a lump of dung. —ಕಟ್ಟುನಿ, —ಪಾಡುನಿ to tie the hair into a knot.

ಲೆಕ್ಕೆ lekka, *conj.* That, in order that. *adv.* As, like, according to; *also* ಲೆಕ್ಕನೆ. *s. see* ಲೆಖ್ವೆ. ಬರ್ಪಿ ಲೆಕ್ಕ ತೂಲ try to come. ಇಂಚೆ ಆಯ ಲೆಕ್ಕನೆ ಉಳ್ಳೆ he resembles that man.

ಲೆಕ್ಕಂದ lekkanda, *see* ಲಕ್ಕೆ. 2. *see* ಲೆಖ್ವೆ.

ಲೆಕ್ಕಣೆ, ಲೆಕ್ಕಣಿಗೆ lekkaṇi, lekkaṇigē, *see* ಲಕ್ಕಣೆ.

ಲೆಕ್ಕಿಯುನಿ lekkiyuni (ಲೆಕ್ಕಿ), *v. a.* To count, reckon up. 2. to estimate, regard, esteem.

ಲೆಕ್ಕಿಸಿರಿ lekkesiri, *s.* A demon so called.

ಲೆಖ್ವೆ lekhha, *s.* An account, reckoning, arithmetic. 2. con-

cern. —ತೂಪಿಸಿ to examine *or* audit an account. —ಬರೆಪಿಸಿ to write out an account. —ಮೆಳ್ಳುನಿ to count. ಲೆಪ್ಪೊಗು ಬರೆಪಿಸಿ to charge *or* enter to one's account.

ಲೆಖ್ವಾಚಾರ lekkhācāra, *s.* Accounts. 2. money transactions.

ಲೆಜ್ಜಂಡೆ lejjande, *see* ಲಜ್ಜಂಡೆ.

ಲೆಜ್ಜೆ, ಲೆಜ್ಜೆ lejji, lejje, *see* ಲಜ್ಜೆ.

ಲೆಪ್ಪಾವುನಿ leppāvuni, *c. v.* (of ಲೆಪ್ಪನಿ)

To cause to call, to send for.

ಲೆಪ್ಪು leppu, *s.* A call. 2. the distance at which a loud cry can be heard.

ಲೆಪ್ಪುಡಾವುನಿ, ಲೆಪ್ಪುಡುನಿ leppuḍāvuni, leppuḍuni, *see* ಲೆಪ್ಪಾವುನಿ.

ಲೆಪ್ಪುನಿ leppuni (ಲೆ), *v. a.* To call. 2. to invite to an entertainment.

ಲೆಬ್ಬೆ lebbe, *see* ಲಬ್ಬೆ.

ಲೆಖಣಿ, ಲೆಖಣಿಗೆ lēkhani, lēkhanigē, *see* ಲಕ್ಕಣಿಗೆ.

ಲೆಖನ lēkhana, *s.* Writing, scripture. 2. an epistle, letter.

ಲೆಖೆ lēkhē, *see* ಲೇಖೆ.

ಲೆಝಮ್ lējhamu, *s.* A kind of arrow.

ಲೆಡ್, ಲೆದೆ leḍu, leḍē, *s.* Denying. —ಪಾಡುನಿ to deny.

ಲೆಪ, ಲೆಪನ lēpa, lēpana, *s.* Smearing, plastering. 2. a liniment, salve, ointment. —ಪಾಡುನಿ, —ಫಾಜುನಿ to apply a liniment *or* ointment.

ಲೆರ ಲೆರು, *see* ಲರ.

ಲೆಲೆ lēle, *s.* Dancing of the Pariahs. [meat.

ಲೆವಡಿ lēvaḍi, *s.* A kind of sweet-

ಲೆವಾದಿ, ಲೆವಾದೇವಿ lēvādi, lēvā-dēvi, *s.* Borrowing and lending, usury; dealing.

ಲೆವು levu, *s.* A cry. —ಪಾಡುನಿ to cry. [tion.

ಲೆವೆ lēve, *s.* A kind of decora-

ಲೆಶೆ lēša, *s.* A bit, small quantity. *adj.* Small, little. —ಮಾತ್ರ only a little.

ಲೆಸು, ಲೆಸು lēsu, lēsu, *s.* An auspicious ceremony *or* event.

2. a handkerchief. *adj.* Excellent, good; *cf.* ಲೈಸು, ಬೇಸು.

—ಕರ್ತವೆ a host, one who receives *or* entertains guests.

—ಆಪಿಸಿ to be excellent; to be well done. —ದೆಪ್ಪನಿ, —ಮೆಳ್ಳುನಿ to perform an auspicious cere-

mony. [medicine.

ಲೆಹೆ lēha, *s.* An electuary in

ಲೆಪ್ಪುನಿ leipuni (ಲೈ), *v. n.* To jump, leap; *also* ಲಾಗಿಯುನಿ; *cf.* ಲಪ್ಪನಿ, ಲೆಪ್ಪನಿ.

ಲೆಲಾಮ್ leilāmu, *s.* Auction. —ಮೆಳ್ಳುನಿ to sell by auction.

ಲೆಸು leisu, *s.* Preparing, provid-

ing, making ready, complet-

ing, finishing. —ಆಪಿಸಿ to be ready; to be accomplished,

finished. —ಮೆಳ್ಳುನಿ to prepare, make ready; to accomplish, finish. [ಸಟೆ.

ಲೊಟ್ಟುಲೊಟ್ಟು loṭṭuloṭṭu, *see* ಲಟೆ

ಲೊಟ್ಟೆ loṭṭē, *s.* A lie, falsehood, fib. *adj.* False, untrue.

ಲೋಡ loda, *adj.* Loose. 2. unreserved. —ಬಡ open, frank; public.

ಲೋಕ loka, *s.* A division of the universe; an inhabited place, region, world. 2. the world of people, mankind. ಮೂಜಿ— the three worlds, namely: ಪರ— heaven, ಭೂ— earth, and ಪಾತಾಳ— hell. —ನಾಥೆ, —ಪಾಲಕೆ an earthly ruler, king.

ಲೋಕಾಂತ lōkānta, *adj.* Public, spread abroad. —ಆಪಿನ to transpire, become public.

ಲೋಕಾಂತರ lōkāntara, *s.* Another world. —ಫೋಪಿನ to die.

ಲೋಕಾಂತ್ಯ lōkāntya, *s.* The end of the world.

ಲೋಕಾಚಾರ lōkācāra, *s.* The manner of the world; worldly custom *or* practice.

ಲೋಚನ lōcāna, *s.* The eye. 2. sight, seeing.

ಲೋಟ, ಲೋಟು lōṭa, lōṭu, *s.* A crowd *or* throng of people; over-crowdedness.

ಲೋಡು lōḍu, *s.* A cushion to lean the back against. —ದೀಪಿನ, —ಪಾಡುನ to place such a cushion.

ಲೋಪ lōpa, *s.* Rejection, expunging, cutting off in general. 2. elision, ellipsis, *gram.* ಅಕ್ಷರ— the dropping of a letter. ಕ್ರಿಯಾ— omitting part of one's duty. ಪ್ರವ್ಯ— deficiency in wealth. —ಆಪಿನ to

be left out *or* dropped; to decrease, become less and less, be wasted. —ಮಕ್ಕುನ to omit, drop; to waste.

ಲೋಪಿಸುನಿ lōpisuni (ಲೋಪಿಸ್), *v. a.* To omit, drop. *v. n.* To be omitted; to suffer elision. 2. to disappear.

ಲೋಭ lōbha, *s.* Covetousness, avarice, stinginess. —ತ್ವ parsimony, avarice.

ಲೋಭಾನ lōbhāna, *s.* A fragrant resin, incense. ಕಾಡಿ— myrrh. ಸೇರ್— frankincense, resin of *Boswellia thurifera*; also ಎಲೆಷನ್.

ಲೋಭಿ, ಲೋಭಿಷ್ಟೆ lōbhi, lōbhisṭe, *s.* An avaricious man, miser.

ಲೋಮ lōma, *see* ರೋಮ.

ಲೋಲ, ಲೋಲೆ lōla, lōlē, *adj.* Desirous, wishing, bent on, fond of. 2. moving, shaking.

ಲೋಲಿಸರ lōlisara, *see* ಇಲೋಲಿಸರ *under* ಇಲೋಲಿ. [ಲೋಪ.

ಲೋವೆ lōvē, *s.* Steel. 2. *see*

ಲೋಹ lōha, *s.* Metal. —ಮಾರ್ಗ a rail-way.

ಲೋಳಿ, ಲೋಳೆ lōli, lōlē, *see* ಇಲೋಲಿ.

ಲೌಡಿ loudi, *s.* A strumpet, whore, harlot.

ಲೌಂತರ್, ಲೌಂತರಿ lountaru, lountari, *s.* The penis, *obsc.*

ಲೌಕಿಕ, ಲೌಕಿಕೆ lōkika, lōkika, *adj.* Worldly, secular.

ಲೌಕಿಕೆ lōkike, *s.* A worldly man; a layman.

ಲೌಡಿ loudi, *see* ಲೌಡಿ.

ವ

ವ va, The forty-second letter of the alphabet.

*For words not found under this initial see under ಒ.*

ವಂಕಿ vaṅki, s. A fimbriated gold ornament.

ವಂಗ vaṅga, s. The white oxide of lead. 2. tin. 3. the ancient province of Bengal. —ಭಸ್ಮ calcined oxide of lead, sugar of lead.

ವಂಚಕೆ vañcāke, s. A cheat, deceiver, hypocrite.

ವಂಚನೆ vañcāne, s. Deceit, deception, delusion, fraud, hoax, hypocrisy.

ವಂಚಿಪುನಿ, ವಂಚಿಸುನಿ vañcipuni, vañcisuni (ವಂಚಿ, ವಂಚಿಸೆ), v. a. To deceive, defraud.

ವಂಜಿ vañji, see ಒಂಜಿ.

ವಂತಕಾರಿ vantakāri, see ಒಂತಕಾರಿ.

ವಂತೆ, ವಂತೆದಿ vante, vantedi, *Masculine and feminine affixes implying the possession of certain dispositions, qualities, etc.* ಬುದ್ಧಿವಂತೆ a wise man.

ನೀತಿವಂತೆ a righteous man. ರೂಪವಂತೆದಿ a handsome woman.

ವಂದನೆ vandane, s. A bow, obeisance, reverence, worshipping, salutation. —ಮುಳ್ಪುನಿ to reverence, salute.

ವಂದಿಪುನಿ, ವಂದಿಸುನಿ vandipuni, vandisuni (ವಂದಿ, ವಂದಿಸೆ), v. a. To reverence, worship, salute.

V

ವಂಮುಖ vammukha, see ಒಂಮುಖ.

ವಂಕುರ್ variku, see ಒಂಕುರ್.

ವಂಬುನಿ varmbuni (ವಂರ್ಬು), v. n.

To quarrel, fight. 2. to grasp. ವಂಶ, ವಂಸ vaṁśa, vaṁsa, s. A race, generation, lineage, family.

ವಂಶಾವಳಿ vaṁśāvali, s. A genealogy, line of descent.

ವಕಾಲತ್, ವಕಾಲಾತ್ vakālatu, vakālātu, s. A power of attorney, commission, agency.

ವಕೀಲೆ vakile, s. A pleader, vakil, advocate, agent.

ವಕ್ರಣೆ, ವಕ್ರನೆ vakkaṇe, vakkane, s. The style of a letter. 2. a literary composition, diction.

ವಕ್ರ vakra, *adj.* Bent, awry, crooked. 2. malignant, cruel.

ವಗೈರೆ vageirè, *postp.* *Et cetera*, and so forth.

ವಚನ vacāna, s. A word, speech, sentence, dictum, aphorism. ಏಕ— the singular number.

ಬಹು— the plural number.

ವಚಿಪುನಿ vacipuni (ವಚಿ), v. a. To speak.

ವಜ, ವಜಾ vāja, vājā, s. Deduction, subtraction, remission; also ಬಜ. —ವಾಡುನಿ, —ಮುಳ್ಪುನಿ to deduct, remit.

ವಜಯ vajaya, s. Paying, payment; cf. ವಜ.

ವಜಯ vājaya, s. Form, shape. ಒಂಜೀ— of like form or shape, a chip of the old block.

ವಜಿರ vajira, *see* ವಜ್ರ.

ವಜೀರ್, ವಜೀರೆ vajīru, vajīre, *s.* A prime minister. 2. the queen, in cards.

ವಜ್ರ vajra, *s.* A diamond. 2. one of the astronomical yōgas. *adj.* Hard, strong. —ಕಾಯ a strong constitution of body. —ಕವಚ a coat of mail. —ಮುಷ್ಟಿ a hard blow. ವಜ್ರಾಯುಧ the weapon of Indra; a thunder-bolt.

ವಜ್ರಾಯುಸ್ಸು, ವಜ್ರಾಯುಸ್ಸು vajrāyussu, vajrousa, *s.* Longevity, long life.

ವಟ ವಾಟ, *s.* The large banyan, *Ficus religiosa*. —ಪತ್ರ the leaf of it.

ವಟಾರ ವಾಟಾರ, *s.* The compound or enclosure of a house, vicinity.

ವಟ್ಟವ್ ವಾಟ್ಟಮ್, *see* ಬಟ್ಟಂ.

✓ವಡೆ ವಾಡೆ, *s.* A kind of cake.

ವಡ್ಡೈನ ವಾಡ್ಡೈಯಾ, *see* ಬಡ್ಡೈ.

ವಣಂಬಿನ ವಾಣಾಂನಾ, *s.* A kind of vegetable, *Alternanthera sessilis*.

ವಣಸ್ ವಾಣಾಸು, *see* ಉಣಾನ್.

ವತ್ತವ್ ವಾತ್ತಾಸು, *see* ಬತ್ತಯ.

ವತ್ತಿ ವಾತ್ತಿ, *see* ಬತ್ತಿ. 2. *see* ಬತ್ತಿ.

ವತ್ತನಾಬಿ, ವತ್ತನಾಬಿ vatsanābi, vatsanābhi, *s.* An active vegetable poison, *Aconitum ferox*.

ವತ್ತರ ವಾತ್ತಾರ, *s.* A year; also ಸಂವತ್ಸರ.

ವತ್ತಲೆ ವಾತ್ತಲೆ, *s.* A kind, affec-

tionate man. ಭಕ್ತ— God who is gracious to His devotees.

ವದನ ವಾದಾನಾ, *s.* The mouth, visage, face, countenance.

ವಧು ವಾಧು, *s.* A woman, bride, wife. —ವರಿರ bride and bridegroom.

ವಧೆ ವಾಧೆ, *s.* Killing, murder. —ಮಳ್ಳುನಿ to kill.

ವನ ವಾನಾ, *s.* A grove, garden, park, forest, wood. —ವಾಸ residence in a forest for religious purposes. —ವಾಸಿ one who resides in a forest, a hermit. ಉವ್ಯಾ a pleasure garden. ಉಪ— a garden near a house or town.

ವಮನ ವಾಮಾನಾ, *s.* Oblation. 2. vomiting.

✓ವಯನ ವಾಯಾನಾ, *s.* Manner, circumstance, way; the art of doing a thing. 2. a device, scheme, expedient. 3. artifice, dodge.

✓ವಯಲುನಿ ವಾಯಲುನಿ (ವಯಲ್), *v. n.* To totter, reel, stagger. 2. to shake, be agitated.

ವಯಸ್, ವಯಸು ವಾಯಾಸು, ವಾಯಾಸು, *s.* Age, time of life.

ವಯಿನ ವಾಯಿನಾ, *see* ವಯನ.

ವಯಿಲ್ ವಾಯಿಲು, *see* ವೈಲ್.

ವಯ್ಯರ ವಾಯ್ಯಾರಾ, *see* ಬಯ್ಯಾರ.

ವರ ವಾರಾ, *s.* A blessing, boon, gift. 2. a bridegroom. *adj.* Best, excellent.

ವರಂಟ ವಾರಾಂಟು, *s.* Envy, rancour, deep animosity, hatred. *adj.* Malicious, vicious. ಬಡ್ಡು— ob-

struction of business from malice *or* spite. —ಸತ್ತುನಿ to bear malice.

ವರಂಡೆ varaṇḍa, *s.* A veranda.

ವರಕ್, ವರಕ varaky, varaka, *s.* Gilt, gold leaf.

ವರಕ varaka, *s.* A fountain, spring.

ವರಟುನಿ varaṭuni (ವರಟೆ), *v. a.* To chaffer. 2. to trouble, dun; *cf.* ಬರಸುನಿ.

ವರಟೆ varate, *see* ಹರಟೆ.

ವರಟೆತಿ varatele, *s.* A haggler, one who chaffers. 2. a teasing fellow.

ವರಣ್, ವರಾಣ್ varāṇy, varāṇy, *s.* A pagoda, four rupees; *also* ಬರಣ್.

ವರದ varada, *adj.* Favorable.

ವರದಿ varadi, *see* ವರ್ಧಿ.

ವರಹ varaha, *see* ಬರಣ್.

ವರುಣ, ವರುಣೆ varuṇa, varuṇe, *s.* Uranus, the Hindu Neptune, regent of the west, the god of water and rain.

ವರುಷ varuṣa, *see* ವರ್ಷ.

ವರ್ಗ varga, *s.* A class, tribe. 2. a chapter, section. 3. transfer, removal to another place. 4. tenure of land, proprietary right; *also* ಬರ್ಗ. —ಮೂಲ the square root. —ಮಳ್ಳುನಿ to transfer.

ವರ್ಗಿಪುನಿ, ವರ್ಗಿಸುನಿ varḡipuni, varḡisuni (ವರ್ಗಿ, ವರ್ಗಿಸಿ), *v. a.* To square, multiply a number by itself; *also* ಬರ್ಗಿಪುನಿ.

ವರ್ಜ, ವರ್ಜನ, ವರ್ಜನೆ varja, varjāna, varjāne, *s.* Abandonment, relinquishment, quitting. —ಮಳ್ಳುನಿ to abandon.

ವರ್ಜಿತ varjita, *adj.* Abandoned, relinquished.

ವರ್ಜಿಪುನಿ, ವರ್ಜಿಸುನಿ varjipuni, varjīsuni (ವರ್ಜಿಸಿ), *v. a.* To relinquish, abandon, give up.

ವರ್ಣ varṇa, *s.* A class, tribe, caste. 2. colour, tint, hue.

ವರ್ಣನೆ varṇane, *s.* Description, explaining, pointing out qualities *or* excellencies.

ವರ್ಣಿಪುನಿ, ವರ್ಣಿಸುನಿ varṇipuni, varṇīsuni (ವರ್ಣಿಸಿ), *v. a.* To describe, point out qualities *or* excellencies.

ವರ್ತ ವarta, *s.* Fountain, spring.

ವರ್ತಕೆ vartake, *s.* A merchant, trader.

ವರ್ತನೆ vartane, *s.* Occupation, profession, living, livelihood.

ವರ್ತಮಾನ vartamāna, *s.* News, intelligence, information, intimation. 2. the present tense, *gram.*

ವರ್ತಿಸುನಿ vartisuni (ವರ್ತಿಸಿ), *v. a.* To act. 2. to thrive on.

ವರ್ತೆ varte, *s.* A female demon so called.

ವರ್ಧಿ vardi, *s.* News, report, intelligence; *also* ಬರ್ಧಿ.

ವರ್ಧಂತಿ vardhanti, *s.* A birthday.

ವರ್ಧನ vardhana, *s.* Increase.

ವರ್ಧಿಸುನಿ vardhisuni (ವರ್ಧಿಸಿ), *v. n.* To grow, prosper, thrive.



ವರ್ಮ varma, *s.* Rancour, grudge, spite. 2. *see* ಬರ್ಮ. —ಕಳಿ a vital point. —ಪತ್ತುನಿ, —ಸಾಧ್ಯನಿ to pursue with rancour.

ವರ್ಮಲತಾಯೆ varmalatāye, *s.* A demon so called.

ವರ್ಷ, ವರ್ಷ varsha, varsa, *s.* A year. 2. rain; *cf.* ಬರ್ಷ.

ವಲೆಗುನಿ valeguni (ವಲೆಗ್), *v. n.* To be possessed by a demon.

ವಲ್ಲಭೆ vallabhe, *s.* A lover, husband. 2. a superintendent, overseer.

ವಶ, ವಸ vaśa, vasa, *s.* Submission. 2. charge; *also* ಬಶ. ಕಾಲ—time of death. —ಆಪಿನಿ to be subject to, be possessed of. —ಮೆಳ್ಳುನಿ to subdue; to deliver, make over.

ವಸ vasa, *s.* Marrow, fat. 2. an offering to fire.

ವಸಂತ vasanta, *s.* The season of spring.

ವಸತಿ vasati, *s.* An abode, dwelling.

ವಸನ vasana, *s.* Cloth, garment, clothes.

ವಸಲ್ vasaly, *s.* Alacrity. 2. *see* ಬಸಲ್.

ವಸಾವುನಿ vasāvuni (ವಸಾ), *v. a.* To sit, stay.

ವಸೀಲ್, ವಸೀಲಿ vasilu, vasili, *see* ಬಶೀಲ್.

ವಸು vasu, *s.* A kind of demi-god.

ವಸೂಲ್, ವಸೂಲಿ, ವಸೂಲು vasūlu, vasūli, vasūlu, *s.* Collection of a debt, *etc.* —ಮೆಳ್ಳುನಿ to collect.

ವಸ್ತು, ವಸ್ತು vastu, vastu, *s.* A thing, matter, substance.

ವಸ್ತಿ vasti, *s.* Halting, sojourning. 2. *see* ವಸತಿ. —ಮೆಳ್ಳುನಿ to halt, stay.

ವಸ್ತ್ರ vastra, *s.* Cloth, raiment.

ವಕ್ಷ vaksha, *s.* The heart.

ವಾ ವಾ, *interrog. pron.* Which? what? *cf.* ವಾ. —ನರಮಾನಿ which person? —ವಾ whatever.

ವಾಂಕ್ vāṅku, *s.* The fellow, outer rim of a wheel; jaunt.

ವಾಂಕದೆ vāṅkadè, *see* ಬಿಂಕದೆ.

ವಾಂಗ್ಮೂಲ vāṅgmūla, *s.* A deposition, statement.

ವಾಂತಿ, ವಾಂತೆ vānti, vāntè, *s.* Vomiting. —ಬರ್ಪಿನಿ to retch, feel nausea. —ಛೇದಿ cholera. —ಮೆಳ್ಳುನಿ to vomit.

ವಾಕ್, ವಾಕು vākya, vāku, *s.* A word, speech. 2. a rule. 3. an imprecation, curse. 4. an imaginary danger *or* risk.

—ಕಂತುನಿ, —ತಟ್ಟುನಿ, —ಮುಟ್ಟುನಿ a curse to cleave; to be affected with an imprecation. —ಕೊರ್ಪಿನಿ to curse, imprecate. —ಗ

ತಿಕ್ಕುನಿ to incur the risk of ordering *or* assenting to a delicate proceeding. —ದೀಪಿನಿ to curse, denounce. —ಪಿರಿಪುನಿ to absolve from a curse.

ವಾಕ್ಪಾತುರ್ಯ vākcāturya, *s.* Eloquentness. —ದಾಯಿ an eloquent man.

ವಾಕ್ಮೂಲ vākmūla, *see* ವಾಂಗ್ಮೂಲ.

ವಾಕ್ಯ vākya, *s.* A sentence. 2. a rule.

ವಾಗ್ದಂಡ ವāgdanda, *s.* Reproof, reprimand.

ವಾಗ್ದತ್ತ, ವಾಗ್ದಾನ ವāgdatta, ವāgdāna, *s.* A promise.

ವಾಗ್ವಾದ ವāgvāda, *s.* Quarrel, dispute.

ವಾಚಕ, ವಾಚನ ವācaka, ವācana, *s.* Facility in reading; reading. —ಮಕ್ಕನಿ to read.

ವಾಚಾಟ, ವಾಚಾಟ ವācāṭa, ವācāṭa, *s.* Quarrel, dispute. —ಮಕ್ಕನಿ to quarrel, dispute.

ವಾಚಾಡುನಿ ವācāḍuni (ವಾಚಾಡ), *v. a.* To quarrel, dispute.

ವಾಚಾಲಕೆ ವācālake, *s.* A great talker, eloquent man.

ವಾಚಿತ ವācita, *s.* Reading.

ವಾಚೌಲೆ ವācoule, *s.* Talkativeness, loquacity:

ವಾಚ್ಯ ವācya, *adj.* Fit to be uttered. 2. *see* ವಾಕ್ಯ. ಅ—improper to be spoken.

ವಾಜ ವāja, *s.* Speed, haste, swiftness.

ವಾಚವಿ, ವಾಚ್ಯಿ ವājavi, ವājmi, *adj.* Reasonable, proper, right, just. —ಕ್ರಯ reasonable price. —ಪಾಕರ a proper, true word.

ವಾಟ ವāṭa, *see* ಓಟ.

ವಾಟೆವುಳಿ ವāṭepuli, *see* ಹಿಂಟಿಪುಳಿ.

ವಾಡಿಕೆ, ವಾಡಿಗೆ ವādikē, ವādigē, *s.* Custom, usage, practice.

ವಾತ ವāta, *s.* Rheumatism; gout, arthritis. 2. *see* ವಾಯು. ಗಂಟೆ—ಸಂದಿ—gout; swelling of the joints. ಸಪ್ಪೆ—paralysis. ಸಂನಿ—inflammation of the joints.

—ಅಪಿನ to suffer from rheumatism.

ವಾತ್ಸಲ್ಯ ವātsalya, *s.* Parental affection, love, tenderness; sympathy. 2. home-sickness.

ವಾದ್ ವādy, *s.* Way, road.

ವಾದ್, ವಾದ ವādy, vāda, *s.* A dissertation, discourse, dispute, contention, discussion. —ಮಕ್ಕನಿ to discuss, dispute.

ವಾದಿ ವādi, *s.* A plaintiff. ಪ್ರತಿ—a defendant, respondent.

ವಾದಿಕೆ ವādikē, *see* ವಾದ.

ವಾದಿಪುನಿ, ವಾದಿಸುನಿ vadipuni, vādisuni (ವಾದಿ, ವಾದಿಸ), *v. n.* To argue, discuss, dispute.

ವಾದ್ಯ ವādyā, *s.* Instrumental music. 2. any musical instrument. —ವಾಯಿ a musician. ಕೊಂಬು— a wind-instrument. —ಮಕ್ಕನಿ to play on a musical instrument.

ವಾನಪ್ರಸ್ಥೆ ವānaprasthe, *s.* A hermit, anchorite. [monkey.

ವಾನರೆ ವānare, *s.* An ape or

ವಾಪಾಸ್ ವāpāsu, *adv.* Again, behind, back, returning. *s.* Return. —ಮಕ್ಕನಿ to return, give back.

ವಾಮನೆ ವāmane, *s.* A dwarf. ವಾಮನವಾರ the fifth incarnation of Vishṇu.

ವಾಯವ್ಯ ವāyavya, *s.* The north-west quarter. *adj.* Relating to the wind.

ವಾಯಿ vāyi, *s.* Flatulence, windiness. 2. gout, rheumatism. 3. *see* ವಾಯು.

ವಾಯಿದ, ವಾಯಿದೆ vāyida, vāyidē,  
s. An instalment, term of  
payment.

ವಾಯಿಲಾಂಗ್, ವಾಯಿವಿಲಾಂಗ vāyi-  
lāṅgu, vāyivilāṅga, s. The seeds  
of *Erycibe paniculata*.

ವಾಯು vāyu, s. Wind, air.  
2. see ವಾಯಿ.

ವಾರ್ vāru, s. Auction. 2. a  
rod, yard. —ಗ್ ವಾರುನಿ, —ಲೆಪ್ಪನಿ  
to put to auction.

ವಾರ vāra, s. A time. ಇವಾರ  
twice; ಬವಾರ once.

ವಾರ vāra, s. A week day. 2. a  
week. ಆದಿತ್ಯ—, ಐತ್ಯಾರ, ಐತಾರ  
Sunday; ಸೋಮ—, ಸೋಮಾರ Mon-  
day; ಅಂಗಾರಿ Tuesday; ಬುಧ—,  
ಬುಧಾರ Wednesday; ಗುರು—  
Thursday; ಶುಕ್ರ—, ಸುಕ್ರಾರ Fri-  
day; ಶನಿ—, ಶನಿಯಾರ Saturday.  
ವಾ— on what day? ಈ ವಾರೊಡು  
ಆಪ್ಪಜಿ it cannot be this week.  
ವಾರೊಡ್ಡು ವಾರ from week to  
week.

ವಾರಂಟ್ vāraṅṭu, s. A warrant  
to seize an offender, goods, etc.

ವಾರಟೆ vāraṭē, see ಹರಟೆ.

ವಾರಿಸ್ vārisu, s. Heirship, own-  
ership; a claim. —ತಾರೆ, —ದಾರೆ  
an heir, proprietor, owner,  
claimant.

ವಾರು vāru, see ವಾರ್.

ವಾರೆ vārē, see ಬೀರೆ.

ವಾರ್ಜಿಕ ವಾರ್ಜಿಗೆ vārjika, vārjigē,  
s. Hagglings, chaffering, higg-  
ling, as in a bargain. —ಮ  
ಳ್ಳನಿ to haggle.

ವಾರ್ಜಿತ vārjita, see ವರ್ಜಿತ.

ವಾರ್ತೆ vārtē, s. Tidings, news.  
ಶುಭ— good news, gospel.

ವಾಲಗ vālagā, see ಬೀಲಗ.

ವಾಲೆ vālē, see ಬೀಲೆ.

ವಾಲೆಮಣಂಗ್ vālemaṅgu, see  
ಬೀಲೆಮಣಂಗ್.

ವಾಲ್ಯೆಸುನಿ vāleisuni (ವಾಲ್ಯೆಸ್), v. a.  
To do homage. 2. to serve.

ವಾಲ್ಮೀಕಿ vālmiki, s. A sage, the  
author of Rāmāyaṇa.

ವಾವಾ vāvā, see under ವಾ.

ವಾಶಿ vāsi, *adj.* Improved, better,  
either in health or quality;  
preferable. s. Health, re-  
covering. 2. preference. 3.  
fame. | 4. an affix added to  
words denoting fractions, as  
a mere expletive; as, ಅರೆ—  
half; ಕಾಲ್— one-fourth. ಕೈತ—  
virtue of the hand; skill.  
ತಟ್ಟೆ— unequal balances. ನಾಲ  
ಯಿದ—, see under ನಾಲಯಿ. —ಆ  
ಪಿನಿ to be cured. —ಮಳ್ಳನಿ to  
cure. ಐಡ್ಲೆಲಾ ಉಂದು ವಾಶಿ this is  
preferable to that.

ವಾಸ, ವಾಸತೆ vāsa, vāsatē, s. An  
abode, dwelling, habitation.  
—ಮಳ್ಳನಿ to dwell, abide.

ವಾಸನೆ vāsanē, s. Scent, smell,  
odour. ಪುರ್— a stench, dis-  
agreeable smell. ಸು— a good  
smell, fragrance.

ವಾಸುದೇವೆ vāsudēve, s. A name of  
Kṛṣṇa. 2. a proper name.

ವಾಸಿ vāsi, s. An inhabitant. 2.  
see ವಾಶಿ.

ವಾಸಿಪುನಿ, ವಾಸಿಸುನಿ vāsipuni, vāsi-suni (ವಾಸಿಸ್), *v. a.* To dwell, reside.

ವಾಸ್ತವ್ಯ ವāstavya, *s.* Dwelling, residence. —ಮಳ್ಳುನಿ to dwell.

ವಾಹನ ವāhana, *s.* A conveyance, vehicle, chariot, waggon.

ವಾಹ್ಯಾ ವāhvā, *intj.* of approbation. —ಪಟ್ಟಿನಿ to applaud.

ವಾಳ, ವಾಳೆ, ವಾಳ್ಯ ವāla, vālē, vālya, *s.* A protuberance, swelling. 2. a bubo produced by venereal affection; *also* ತುಡೆವಳಿ, ತೊಡೆಬಾಳಿ.

ವಾಕ್ಶ ವāksha, *see* ವಾಕ್ಯ.

ವಿಂಗಡ viṅgaḍa, *s.* Separation, parting. *adj.* Separate, distinct, apart. —ಮಳ್ಳುನಿ, ವಿಂಗಡಿಸುನಿ to separate, divide, set apart.

ವಿಂಧ್ಯ vindhya, *s.* A range of mountains so called.

ವಿಕಟ vikāṭa, *adj.* Terrific, awful, frightful. 2. austere, severe. —ರೂಪ a frightful form.

ವಿಕಲ್ಪa vikalpa, *s.* Doubt, indecision. 2. alternative. 3. offence, displeasure. —ಬರ್ಪಿನಿ to disagree, be at variance.

ವಿಕಾರ vikāra, *s.* Transformation, alteration, change. 2. sickness. *adj.* Ugly. 2. unnatural. —ಸುಣ an unnatural disposition. —ನರಮಾನಿ an ugly man.

ವಿಕಾರಿ vikāri, *s.* The twenty-third year in the Hindu cycle of sixty.

ವಿಕಾಸ vikāsa, *s.* Expansion; *cf.* ವಿಶಾಲ.

ವಿಕೀರ್ಣa vikīrṇa, *adj.* Scattered, diffused, spread about. 2. dissolved.

ವಿಕೃತa vikṛta, *adj.* Changed. 2. ugly.

ವಿಕೃತಿ vikṛti, *s.* The twenty-fourth year in the Hindu cycle of sixty. 2. change. *adj.* Wicked.

ವಿಕ್ರಮa vikrama, *s.* Heroism, valour, strength. 2. the fourteenth year in the Hindu cycle of sixty.

ವಿಕ್ರಮಾದಿತ್ಯೈ, ವಿಕ್ರಮಾರ್ಕೆ vikramāditye, vikramārke, *s.* A celebrated sovereign.

ವಿಕ್ರಯa vikraya, *s.* Selling, vending.

ವಿಗಡa vigada, *adj.* Terrific, severe. 2. opposed, contrary.

ವಿಗ್ರಹa vighraha, *s.* An idol, image. —ಆರಾಧಕೆ, ವಿಗ್ರಹಾರಾಧಕೆ an idolator. —ಆರಾಧನೆ, ವಿಗ್ರಹಾರಾಧನೆ idolatry.

ವಿಘಳಿಗೆ vighaligē, *s.* The sixtieth part of a ಘಳಿಗೆ.

ವಿಘಾತa vighāta, *s.* A hinderance, obstacle; a prohibition.

ವಿಘ್ನa vighna, *s.* An impediment, obstacle.

ವಿಘ್ನೇಶ್ವರೈ vighnēśvare, *s.* Gaṇēśa, the remover of obstacles.

ವಿಚಕ್ಷಣa vicākshaṇa, *adj.* Clever, able, wise. ವಿಚಕ್ಷಣಿ a clever man.

ವಿಚಾರ vicāra, *s.* Investigation, consideration, judging. 2. solicitude, anxiety. —ಮೆಳ್ಪುನಿ to investigate. ವಿಚಾರೊಡು ಉಪ್ಪುನಿ to be solicitous.

ವಿಚಾರ, ವಿಚಾರಣೆ vicāra, vicāraṇē, *s.* Investigation, examination, inquiry. 2. consideration, thought. 3. superintendence, management; *also* ಮೇಲ್ವಿಚಾರ. —ಮೆಳ್ಪುನಿ to examine; to superintend; to inquire.

ವಿಚಾರಿಪುನಿ vicāripuni (ವಿಚಾರಿ), *v. a.* To investigate, examine, inquire.

ವಿಚಿತ್ರ vicitra, *s.* A curiosity, wonderful thing. *adj.* Beautiful, wonderful, variegated, curious. —ಕೆಲಸ a wonderful act *or* workmanship. —ರೂಪ a beautiful form.

ವಿಚೀರ್ಣ, ವಿಚೀರ್ಣ vicīrṇa, vicīrṇa, *s.* Agreeableness. *adj.* Pleasant, beautiful. 2. wonderful.

ವಿಜಯ vijaya, *s.* Victory, conquest, triumph. 2. the twenty-seventh year in the Hindu cycle of sixty. —ನರರ Bijāpur.

ವಿಚಾರ್ vicār, *s.* Trowsers.

ವಿಜ್ಞಾಪನೆ vijñāpanē, *s.* A petition, application, solicitation. —ಮೆಳ್ಪುನಿ to solicit, request.

ವಿಟೆ viṭa, *s.* Whoredom, lewdness, gallantry. —ಫರುಸೆ a gallant, seducer; lewd man; a fop.

ವಿಡಂಬನೆ viḍambanē, *s.* Mimicry, mockery. 2. affecting.

ವಿಡೂರ, ವಿಡೂರ viḍūra, viḍūra, *s.* Hinderance, obstacle.

ವಿತಲ vitala, *s.* The second world below the earth.

ವಿತ್ತೆ vitta, *s.* Substance, property, wealth.

ವಿತ್ಯಾಸ vityāsa, *see* ವ್ಯತ್ಯಾಸ.

ವಿದಾನ vidāna, *see* ವಿಧಾನ.

ವಿದಾರಣ, ವಿದಾರಣೆ vidāraṇa, vidāraṇē, *s.* Tearing, breaking, rending, splitting.

ವಿದ್ಯೆ vidya, *s.* Learning, science, knowledge. 2. an art. 3. juggling. ಛನುರ್— archery. ಕಸ್ತ್ರ— the art of using arms. ಶಿಲ್ಪ— sculpture, architecture. —ಕಲ್ಪಾವನಿ to impart knowledge. —ಕಲ್ಪುನಿ to acquire knowledge.

ವಿದ್ಯಮಾನ vidyamāna, *s.* Circumstances, situation, condition.

ವಿದ್ಯವಂತೆ vidyavante, *see* ವಿದ್ಯಾವಂತೆ.

ವಿದ್ಯಾಧರೆ vidyādhare, *s.* A demigod so called.

ವಿದ್ಯಾಭ್ಯಾಸ vidyābhyāsa, *s.* Study, learning.

ವಿದ್ಯಾರ್ಥಿ vidyārthi, *s.* A student.

ವಿದ್ಯಾವಂತೆ vidyāvante, *s.* A learned man. 2. a skilful man.

ವಿದ್ಯಾಶಾಲೆ vidyāśālē, *s.* An academy, school.

ವಿದ್ಯೆ vidyē, *see* ವಿದ್ಯೆ.

ವಿದ್ವಾಂಸೆ vidvāṁse, *s.* A learned man, philosopher.

విధ vidha, *s.* Form, formula, rule. 2. manner, kind, sort. —విధ various, of different sorts.

విధవే vidhavè, *s.* A widow.

విధాన vidhāna, *s.* Rule, precept. 2. form, mode, manner.

విధి vidhi, *s.* Fate, luck, destiny. 2. rule, precept, formula. 3. text. 4. order, command. 5. the imperative mood, *gram.*

విధుర vidhura, *s.* Separation. *adj.* Confused.

విధురే vidhure, *s.* A widower.

విధేయ vidhēya, *adj.* Obedient, pliant, tractable. —తే, —త్వే obedience, submission. —ఆచుష్ఠుని to be obedient.

వినంతి vinanti, *s.* Petition, request.

వినయ vinaya, *s.* Modesty, affability, humility, mildness. 2. reverence, obeisance. 3. decorum. 4. *see* వినక. —ద వాకేర speaking modestly. —పూర్వక reverently, respectfully.

వినహా, వినా vinahā, vinā, *adv.* Without, except.

వినాయకే vināyake, *s.* Gaṇēśa. వినాయకజాతి a feast on the fourth day of the sixth lunar month, in commemoration of Gaṇēśa's going to call his mother Pārvati.

వినాయసుని vināyisuni (వినాయిస్), *v. a.* To except, exempt, exclude.

వినాశ vināśa, *s.* Destruction, annihilation, ruin. 2. loss.

వనియోగ వనియోగా, *s.* Sharing any thing sacred. 2. appropriation, as of money, *etc.*, for any purpose. 3. giving or parting with any thing. —మాడు to divide, share, distribute.

వినోద వినోదా, *s.* Sport, play, pastime.

విపత్తు, విపత్తు vipattū, vipattu, *s.* Calamity, distress, adversity, danger.

విపరీత విపరీతా, *adj.* Contrary, reverse, perverse, opposite. —కేలన an unusual or improper act. —సంగతి an unusual event or circumstance.

విప్రే vipre, *s.* A Brahman.

విభక్త విభక్తా, *adj.* Divided, apportioned. 2. parted, separated. అ— undivided.

విభక్తి విభక్తి, *s.* The inflection or case of a noun. ప్రథమ— the nominative case.

విభక్తే విభక్తే, *s.* A divided member of a family.

విభవ vibhava, *s.* Property, substance. 2. magnanimity. 3. display, pomp. 4. the second year in the Hindu cycle of sixty.

విభాగ విభాగా, *s.* Part, share, portion. —మళ్ళుని, విభాగసుని to divide, share, distribute.

విభూతి vibhūti, *s.* Sacred ashes with which the followers of

- Śiva smear themselves. 2. superhuman power. 3. divine grace, manifestation, glory.
- ವಿಮರ್ಶೆ vimarśe, *s.* Investigation, inquiry. ಪನರ್— review, as of a decree.
- ವಿಮಾನ vimāna, *s.* A kind of air balloon *or* car, self-directed and self-moving. 2. a chariot of the gods.
- ವಿಮುಕ್ತಿ vimukti, *s.* Liberation, final emancipation from future births.
- ವಿಮೋಚನೆ vimōchanē, *s.* Pardoning, absolving, cancelling. 2. releasing, quitting. 3. redemption, liberation. —ಮೆಳ್ಪುನಿ, ವಿಮೋಚಿಸುನಿ to pardon, release, absolve; to deliver.
- ವಿಯೋಗ ವಿಯೋಗ, *s.* Separation, disunion. 2. bereavement, loss. 3. subtraction.
- ವಿರಹಿತ virahita, *adj.* Left, abandoned, diverted. —ಮೆಳ್ಪುನಿ to exclude, discard.
- ವಿರಾಗ virāga, *s.* Disregard of all carnal enjoyments, absence of passion.
- ವಿರುದ್ಧ viruddha, *adj.* Opposed, hindered; contrary, opposite.
- ವಿರೂಪ virūpa, *adj.* Deformed, ugly.
- ವಿರೂಪಾಕ್ಷೆ virūpākṣhe, *s.* Śiva, having an unusual eye in the centre of his forehead.
- ವಿರೇಚನೆ virēchanē, *s.* Purgings; evacuation; *also* ವಿರೋಚನೆ.

- ವಿರೋಧ virōdha, *s.* Animosity, opposition, contradiction. 2. prevention, hinderance. —ನಾ ರೆ, —ದಾಯೆ, *see* ವಿರೋಧ. —ಆದ ಪಾತೆರುನಿ to speak against. —ಮೆಳ್ಪುನಿ, ವಿರೋಧಿಸುನಿ to oppose.
- ವಿರೋಧಿ virōdhi, *s.* An opponent, adversary, enemy. 2. the twenty-third year in the Hindu cycle of sixty.
- ವಿರೋಧಿಕ್ಕುತು virōdhikṛtu, *s.* The forty-fifth year in the Hindu cycle of sixty.
- ವಿಲಂಬ vilamba, *see* ವಿಳಂಬ.
- ವಿಲಂಬಿ vilambi, *s.* The thirty-second year in the Hindu cycle of sixty.
- ವಿಲಯತಿ, ವಿಲಾಯತಿ vilayati, vilāyati, *s.* Europe. *adj.* European. —ಸುಂಣ chalk.
- ವಿಲಕ್ಷಣ vilakṣhaṇa, *adj.* Extraordinary, unprecedented, peculiar.
- ವಿಲಾಸ vilāsa, *s.* Superscription, mark *or* direction. 2. the price of a cloth, *etc.*, marked on it. ಮೇಲ್— the address of a letter.
- ವಿಲಾಸ vilāsa, *s.* Sport, pastime. 2. dalliance, wantonness, coquetry.
- ವಿಲೆ, ವಿಲೆವಾರಿ vilē, vilevāri, *s.* Distribution, apportioning, arranging.
- ವಿವರ, ವಿವರಣೆ vivara, vivaraṇē, *s.* Explanation, particulars, detail. 2. circumstances, matter, affair.

ವಿನರಿಪುನಿ vivaripuni (ವವರಿ), *v. a.*

To explain at large; to describe distinctly.

ವಿನಾಕ vivāka, *see* ವಿನೇಕ.

ವಿನಾದ vivāda, *s.* Dispute, quarrel, law-suit.

ವಿನಾಹ vivāha, *s.* A wedding, marriage, matrimony.

ವಿವಿಧ vividha, *adj.* Diverse, various.

ವಿನೇಕ vivēka, *s.* Judgment, discernment, discrimination. 2. reconciliation. —ಅಪಿನಿ to be reconciled. —ಮೆಳ್ಪುನಿ to reconcile.

ವಿನೇಕಿ vivēki, *s.* A sensible man.

ವಿಶ viśa, *see* ವಿಷ.

ವಿಶಯ viśaya, *see* ವಿಷಯ.

ವಿಶಾಖಿ viśākhē, *s.* The sixteenth lunar mansion.

ವಿಶಾಲ viśāla, *s.* Diffusion, extension. 2. the firmament. *adj.* Wide, roomy, capacious, spacious.

ವಿಶಿಷ್ಟ viśiṣṭa, *adj.* All.

ವಿಶು viśu, *see* ವಿಷು.

ವಿಶುದ್ಧ viśuddha, *adj.* Pure, clean. 2. pious, virtuous.

ವಿಶೇಷ viśēsha, *s.* Sort, kind, manner. 2. distinction, difference. 3. eminence. 4. any thing unusual. *adj.* Distinct, different. 2. unusual, extraordinary. 3. much, great. —ದಿನ a festive day. —ಬುದ್ಧಿ superior talents. —ಸಂಗತಿ an extraordinary affair, some-

thing unusual. —ಮೆಳ್ಪುನಿ to distinguish; to make much of.

ವಿಶೇಷಣ viśēshana, *s.* An attribute or adjective. 2. distinguishing, discriminating. ಕ್ರಿಯಾ— an adverb.

ವಿಶ್ರಮ viśrama, *s.* Repose, rest.

ವಿಶ್ರಮಿಪುನಿ, ವಿಶ್ರಮಿಸುನಿ viśramipuni, viśramisuni (ವಿಶ್ರಮಿ, ವಿಶ್ರಮಿಸ್), *v. n.* To rest, repose.

ವಿಶ್ರಾಂತಿ viśrānti, *s.* Repose, rest. —ಮೆಳ್ಪುನಿ to repose, rest.

ವಿಶ್ವ viśva, *s.* The world, universe; all. —ನಾಥೆ Lord of the world; Śiva; a proper name.

ವಿಶ್ವಾಮಿತ್ರೇ viśvāmitre, *s.* A monarch who became a Brahma-rushi.

ವಿಶ್ವಾವಸು viśvāvasu, *s.* The thirty-ninth year in the Hindu cycle of sixty.

ವಿಶ್ವಾಸ viśvāsa, *s.* Faith, confidence, belief. 2. kindness, intimacy, favour. —ಘಾತಕೆ a betrayer of trust or confidence.

ವಿಶ್ವಾಸಿಸುನಿ viśvāsisuni (ವಿಶ್ವಾಸಿಸ್), *v. a.* To believe, trust.

ವಿಶ್ವೇ viśve, *s.* The heavenly architect.

ವಿಷ visha, *s.* Poison, venom. —ಕಲ್ಲೆ a famous remedy for snake-bite. —ಜಂತು a poisonous creature. —ಮುಂಗುಲಿ the shrub *Crinum deflexum*. —ಮೂಲಿ a kind of water-lily. ಕೈ—, *see* ಕೈಮಾನ್. —ವಾಡುನಿ to poison.



ವಿಷಮ vishama, *adj.* Odd (in numbers). 2. uneven, rough. 3. painful, difficult, troublesome.

ವಿಷಯ vishaya, *s.* Any object of sense, any thing perceived by the sense; any object in general. 2. reference, relation, as to a person, place, *etc.* 3. the topic *or* subject of a discourse, *etc.* 4. *semen virile.* *postps.* Respecting, regarding. ಈ ವಿಷಯವು in this respect. ವಾ ವಿಷಯವು in what respect? on what subject? ಆ ವಿಷಯ ವಂಕ ಸೊತ್ತಿಜ್ಜಿ I am ignorant of that subject. ವಿಷಯಾತುರ uxorious. ವಿಷಯಾಸಕ್ತಿ inordinate devotion to women; lewdness.

ವಿಷು vishu, *s.* The fifteenth year in the Hindu cycle of sixty. 2. the vernal equinox; the feast observed on that day.

ವಿಷ್ಣು vishṇu, *s.* The second of the Hindu triad.

ವಿಷ್ಣುಕ್ರಾಂತಿ vishṇukrānti, *s.* The plant *Evolvulus alsinoides*, used as a decoction in fevers.

ವಿಸ visa, *see* ವಿಷ.

ವಿಸರ್ಗ visarga, *s.* The soft aspirate *ṣ*.

ವಿಸರ್ಜನೆ visarjanē, *s.* Quitting, relinquishing; dismissing.

ವಿಸರ್ಜಿಸುನಿ visarjisuni (ವಿಸರ್ಜಿಸುನಿ), *v. a.* To relinquish, abandon.

ವಿಸೇಸ visēsa, *see* ವಿಶೇಷ.

ವಿಸ್ತರಿಪುನಿ vistaripuni (ವಿಸ್ತರಿ), *v. a.* To make prolix; to diffuse, publish.

ವಿಸ್ತಾರ vistāra, *s.* Diffusion, extension. 2. abundance, plenty. 3. prolixity. —ಆಪಿಸ to become diffused, spread abroad; to extend, expand, dilate; to transpire, become public. —ಮಳವ್ವಿಸಿ, *see* ವಿಸ್ತರಿಪುನಿ.

ವಿಸ್ತೀರ್ಣ vistirṇa, *adj.* Spread, extended, expanded. 2. large, great. *s.* Area, space, extent.

ವಿಸ್ಮಯ vismaya, *s.* Wonder, surprise. —ಆಪಿಸ to be surprised.

ವಿಸ್ಮೃತಿ vismr̥ti, *s.* Forgetfulness.

ವಿಹಿತ vihita, *adj.* Friendly, amiable. 2. fit, proper. 3. true, certain. —ಸಂಕತಿ a fact. —ಮಾರ್ಗ a friendly *or* proper manner.

ವಿಳಂಬ vilamba, *s.* Slowness, tardiness; delay, procrastination.

ವಿಳಂಬಿ vilāmbi, *see* ಎಲಂಬಿ.

ವಿಳಾಸ vilāsa, *see* ಎಲಾಸ.

ವೀಣೆ vīṇē, *s.* The Indian lute.

ವೀರ vīra, *adj.* Brave, valiant, strong, powerful. —ತನ, —ತ್ವೆ heroism, bravery.

ವೀರಭದ್ರೆ vīrabhadre, *s.* One of Śiva's attendants.

ವೀರೆ vīre, *s.* A hero, champion, warrior, brave man. ವೀರವ್ಯೇರಿ, ವೀರಾವ್ಯೇರಿ a great hero, very brave man.

- ವೀರ್ಯ vīrya, *s.* Heroism. 2. strength, vigour. 3. fortitude, firmness. 4. *semen virile*.
- ✓ ವೀಸ, ವೀಸ viṣu, viśa, *s.* A sixteenth. 2. a weight of gold equal to a grain of rice.
- ವೀಳೆ, ವೀಳ್ಯ vilè, vilya, *s.* The betel leaf.
- ವು, ವೂ u, ū, *For words beginning with these letters see under ಉ, ಊ.*
- ವೃಂದಾವನ vrundāvana, *s.* A basin round the purple stalked basil, sacred to Viṣṇu. 2. the shrine *or* tomb of a spiritual guide.
- ವೃತ vruta, *see* ವೃತ.
- ವೃತ್ತ vrutta, *s.* Verse, metre.
- ವೃತ್ತಾಂತ vruttānta, *s.* News, intelligence, tidings. 2. an event, occurrence.
- ವೃತ್ತಿ vrutti, *s.* Livelihood, profession, occupation.
- ವೃಥಾ vruthā, *adj.* Useless, fruitless. 2. incorrect. *adv.* In vain.
- ವೃದ್ಧ vrudha, *adj.* Old, aged, ancient. 2. wise, learned.
- ವೃದ್ಧಾಪ್ಯ vruddhāpya, *s.* Old age.
- ವೃದ್ಧಿ vrudhi, *s.* Enlargement, increase, augmentation, extension. 2. prosperity, success.
- ವೃದ್ಧಿ vrudhe, *s.* An old man; an experienced man.
- ವೃಯ vrūya, *see* ವೃಯ.
- ವೃಷಿಕ vrūcika, *s.* A scorpion.

2. the sign *Scorpio*; the eighth solar month when the sun is in *Scorpio*.

ವೃಷಭ vrūshabha, *s.* A bull. 2. the sign *Taurus*; the second solar month when the sun is in *Taurus*.

ವೃಷ್ಟಿ vrūṣṭi, *s.* Rain. ಅನಾ—drought. ಕನಕ— a shower of gold; a good shower of rain. ಪಷ್ಪ— a shower of flowers.

ವೃಕ್ಷ vrūksha, *s.* A tree.

ವೆಂಕಟಗಿರಿ veṅkaṭagiri, *s.* The sacred hill of Tirupati.

ವೆಂಕಟರಮಣೆ veṅkaṭaramaṇe, *s.* Viṣṇu worshipped at Tirupati, *etc.*, under this designation.

ವೆಚ್ಚ večča, *s.* Expenditure, expense. ಆದಯ— income and expense.

ವೆಜ್ಜ, ವೆರ್ಜ್ಜು vejja, vejjhha, *see* ಎಜ್ಜ.

ವೆತ್ಯಾಸ vetyāsa, *see* ವ್ಯತ್ಯಾಸ.

ವೆಥೆ vethè, *see* ವ್ಯೆತೆ.

✓ ವೆದ್ದಿ vedde, *adj.* Moist, wet.

ವೆರ್ತ verta, *see* ವ್ಯರ್ತ.

ವೇಗ vēga, *s.* Speed, velocity, quickness. *adj.* Quick, speedy.

ವೇಜ್ಯ vējya, *see* ವ್ಯಾಜ್ಯ.

ವೇದ vēda, *s.* The principal sacred writings of the Hindus, which are four in number, namely, ಪುಸ್ವೇದ, ಯಜುರ್ವೇದ, ಸಾಮವೇದ, and ಅಥರ್ವಣವೇದ. ಉಪ— supplementary Vēdas. ಸತ್ಯ— the true Vēda, the Bible.

ವೇದನೆ, ವೇಧನೆ vēdanè, vēdhanè, s. Pain, agony, distress. 2. sensation, perception.

ವೇದಾಂಗ vēdāṅga, s. A subordinate part of the Vēdas.

ವೇದಾಂತ vēdānta, s. The Upanishads or theological part of the Vēdas.

ವೇದಾಂತಿ vēdānti, s. An adherent to the Vēdānta system.

ವೇದಿ, ವೇದಿಕೆ vēdi, vēdikè, s. A raised floor, especially one used as an altar. 2. a pulpit.

ವೇಲೆ vèlè, see ವೇಳೆ.

ವೇಶ್ಯಾಸ್ತ್ರೀ, ವೇಶ್ಯೆ vēśyāstrī, vēśyè, s. A professional dancing girl, prostitute, harlot.

ವೇಷ, ವೇಸ vēsha, vēsa, s. A mask, disguise. 2. ornament, dress, decoration. —ಪಾಡುನಿ to disguise one's self.

ವೇಷ್ಟಿ vēshtī, see ಯೇಷ್ಟಿ.

ವೇಳೆ, ವೇಳ್ಯೆ vèlè, vèlyà, s. Time, period, opportunity.

ವೈ vei, see ವೈ.

ವೈಕ್ veiky (dat. of ವಾ), pron. For what?

ವೈಕುಂಠ veikuṅṭha, s. The paradise of Vishṇu.

ವೈಚರ veicary, see ಜೈಚಿರ.

ವೈಜಯಂತಿ veijayanti, s. The garland of Vishṇu. 2. a flag.

ವೈಡೂರ್ಯ, ವೈಡೂರ್ಯ veidūrya, veidhūrya, s. A gem of a fine azure-blue colour, *Lapis lazuli*, beryl.

ವೈದಿಕ veidika, *adj.* Conformable to the Vēdas; scriptural. 2. spiritual.

ವೈದಿಕೆ veidike, s. A Brahman well versed in the Vēdas. 2. a priest. 3. a doctor of law.

ವೈದ್ಯ veidya, s. The science of medicine; also ವೈದ್ಯಕಾಸ್ತ್ರ. 2. medical aid, advice or prescription. —ಚೆನ್ನಿನಿ to give medicine.

ವೈದ್ಯೆ veidye, s. A physician; also ವೈದ್ಯವಾಯಿ.

ವೈಧವ್ಯ veidhavya, s. Widowhood.

ವೈನ್ veiny, see ವಾ.

ವೈನ veina, see ವಯನ.

ವೈಪ, ವೈಪು veipa, veipu, s. Elongation, enlargement, growing long. —ಗಂಟೆ a loop, noose. —ನೂಲು a waist cord.

ವೈಪುನಿ veipuni, see ಬಯಪನಿ.

ವೈಭವ, ವೈಭೋಗ veibhava, veibhōgā, s. Happiness, enjoyment. 2. wealth, riches. 3. majesty, glory. —ಮೆಚ್ಚುನಿ to enjoy.

ವೈಮನಸ್ veimanasy, s. Sadness, dislike, sorrow, disinclination, offence.

ವೈಮಾಲೆ veimālè, s. Fiction, invention. 2. see ಬಯಮಾಲೆ. *adj.* Fictitious, invented. —ಪಾತರುನಿ to invent a story.

ವೈಮಾಳಿಗೆ veimāligè, s. An open upstairs room.

ವೈಮೆ veimè, s. Straightness, fitness, rectitude. 2. see ವಾಯಿಮೆ. —ಮರ a straight tree.

ವೈಯಪುರೆ, ವೈಯಾಪುರೆ veiyapurē, veiyāpurē, *s.* A temporary roof. —ಕಟ್ಟುನಿ to build a temporary roof.

ವೈಯಾರ veiyāra, *see* ಬಯ್ಯಾರ.

ವೈಯಿ veiyi, *see* ವೈ.

ವೈರ, ವೈರತ್ವ veira, veiratva, *s.* Enmity, hostility, natural antipathy. —ಮಳ್ಳುನಿ to hate.

ವೈರಾಗಿ veirāgi, *s.* An ascetic, devotee, mendicant.

ವೈರಾಗ್ಯ veirāgya, *s.* The absence of worldly passion or desire, want of affection, self-renunciation.

ವೈರಿ veiri, *s.* An enemy, adversary, foe. ಸದ್ವೈರಿಳು six properties of fallen humanity, namely, ಕಾಮ lust, ಕ್ರೋಧ anger, ಲೋಭ avarice, ಮೋಹ love, ಮದ pride, and ಮತ್ಸರ envy, hatred.

ವೈಲಿ veilī, *s.* A whirlpool, eddy; a strong current of water.

ವೈಲತೆ veilatē, *s.* Danger, difficulty.

ವೈಶಾಖ veishāka, *s.* The second lunar month. 2. mid-summer.

ವೈಶ್ಯ veishya, *s.* The agricultural and mercantile tribe. ವೈಶ್ಯನಿ a man of such a tribe.

ವೈಷಮ್ಯ veishamyā, *s.* Inequality, unevenness. 2. prejudice, bias, prepossession. —ಮಳ್ಳುನಿ to be biassed.

ವೈಷ್ಣವೆ veishṇave, *s.* A follower of Viṣṇu.

ವೈಸ್‌ಲ್ veisulū, *see* ಬಶೀಲ್.

ವೈಸಲ್ಮೆ veisalmē, *s.* Partiality; favouritism; bias, prepossession.

ವೈಸಾಣ್ veisāṇṇu, *s.* Acceptation, taking charge of.

ವೈಸುನಿ, ವೈಸೊಣುನಿ veisuni, veisonuni (ವೈಸ್, ವೈಸೊ), *v. a.* To sustain, support, bear. 2. to take charge or responsibility of.

ವೋ, ವೋ vo, vō, *For words beginning with these letters, not found here, see under* ಉ, ಒ, ಓ.

ವೋಟ್ಸ್‌ ವೊಟ್ಸು, *s.* Whitewash. —ಕೊರ್ಪಿನಿ to whitewash.

ವೊಡುಂಗೇಲುನಿ voduṅgeluni (ವೊಡುಂಗೆಲ್), *v. n.* To fade, wither.

ವೊಡ್ಡು voddū, *s.* Obstinacy, stubbornness. —ವರಂಟೆ ಮಳ್ಳುನಿ to importunate obstinately.

ವೊಯಿಪುನಿ voyipuni, *see* ಬಯಿಪುನಿ.

ವೊಯಿಮೆ voyimē, *s.* Artful, skillful, dexterous. 3. *see* ವೈಮೆ.

—ದ ಪಾತೆರ speaking artfully.

ವೊಯಿಸ್‌ಲ್ voyisulū, *see* ಬಶೀಲ್.

ವೊಯ್ಯ ಕೈಯ್ಯ vōyakeiyya, *s.* Struggle, wrangling.

ವೊರ vora, *see* ಬರ.

ವೊರಟುನಿ voratuni, *see* ಬರಟುನಿ.

ವೊರತೆ voratē, *s.* Source, spring, fountain.

ವೊರಾತೆ vorāta, *see* ಬರತೆ.

ವೊರಿಯಾಕರಿಯಾ voriyākariyā, *s.* A precarious condition. *adj.* Precarious, critical, uncertain.

ವೊರುಂಕು vorunku, *see* ಬಂಕುಂ.  
 ವೊರುವ, ವೊರುವೆ voruva, voruvè,  
*see* ಬರ್ವ.  
 ವೊರೆಟುನಿ voretuni (ವೊರೆಟೆ), *v. n.*  
 To stick in the mire, as a  
 wheel; to clog. 2. to be in  
 a strait. 3. *see* ಬರ್ವುನಿ.  
 ವೊರೋನೆ vorōnè, *adv.* At once;  
*cf.* ಬರ್.  
 ವೊರ್ಕಡಿ vorkaḍi, *see* ಬರ್ಕಡಿ. 2.  
*see* ಬರ್ವಲೆ.  
 ವೊಲುಮೆ volumè, *see* ಬಲಮೆ. 2. *see*  
 ಹೋಲುವೆ.  
 ವೋಕುಳಿ vōkuli, *see* ಹಿಕ್ಕಳಿ.  
 ವೋಡುರಿಮಾಡ vōdurimāḍa, *s.* A  
 very small demon shrine.  
 ವೌಸ್ ವೌಸ್, *s.* Prosperity, good  
 luck.  
 ವೈಯಿ voi, *s.* A small log of wood,  
 a stake used for a hedge; *cf.*  
 ತೂನ. —ಕಡ್ಪುನಿ to cut and pre-  
 pare stakes for a hedge.  
 ವೈಯಿಪುನಿ voipuni, *see* ಬಯಿಪುನಿ.  
 ವ್ಯಂಜನ vyanjana, *s.* A consonant.  
 ವ್ಯಕ್ತ vyakta, *adj.* Clear, plain,  
 evident. 2. individual, spe-  
 cific. ವ್ಯಕ್ತಿ individuality.  
 ವ್ಯತಿರಿಕ್ತ vyatirikta, *adj.* Differ-  
 ent, distinct. —ಆದ್ ನಡಪುನಿ to  
 behave differently from what  
 one ought.  
 ವ್ಯತ್ಯಾಸ vyatyāsa, *s.* Contrariety,  
 opposition, reverse; differ-  
 ence. 2. inverted *or* retro-  
 grade order. —ಮಳ್ಳುನಿ to make  
 a difference.  
 ವ್ಯತಿ, ವ್ಯಥೆ vyatè, vyathè, *s.* Pain;

distress. 2. fear, alarm. —ಆ  
 ಪಿನಿ to be in pain, to be dis-  
 tressed. —ಟೆ ಲುಪ್ಪನಿ to be  
 in distress.  
 ವ್ಯಭಿಚಾರ vyabhiçāra, *s.* Adultery,  
 prostitution. 2. erring, stray-  
 ing. —ಮಳ್ಳುನಿ to commit adu-  
 ltery.  
 ವ್ಯಭಿಚಾರಿ vyabhiçāri, *s.* An  
 adulterer. 2. an adulteress.  
 3. one who is going astray.  
 ವ್ಯಯ vyaya, *s.* The twentieth  
 year in the Hindu cycle of  
 sixty. 2. expenditure, spend-  
 ing. —ಮಳ್ಳುನಿ to spend.  
 ವ್ಯರ್ಥ vyartha, *adj.* Useless, vain,  
 unprofitable, unmeaning. —ತೆ  
 ವಾನಿ. —ಆದ್ in vain.  
 ವ್ಯವಧಾನ vyavadhāna, *s.* Leisure,  
 opportunity.  
 ವ್ಯವಸಾಯ vyavasāya, *s.* Cultiva-  
 tion. 2. exertion, effort,  
 perseverance, industry.  
 ವ್ಯವಸ್ಥೆ vyavasthè, *s.* A decree,  
 decision. 2. settlement, dis-  
 position.  
 ವ್ಯವಹಾರ vyavahāra, *s.* Litiga-  
 tion, law-suit. —ಮಳ್ಳುನಿ, ವ್ಯವ  
 ಹರಿಸುನಿ to litigate, contest.  
 ವ್ಯಸನ vyasana, *s.* Grief, sorrow.  
 2. care, thought, concern. 3.  
 calamity, misfortune. 4. fault,  
 vice, frailty. ಪರ್ವಿ— the vice  
 of drunkenness. ಪುನಿವ— the  
 vice of chewing tobacco. —ಆ  
 ಪಿನಿ to be grieved. ವ್ಯಸನೊಡು  
 ಪ್ಪನಿ to be in sorrow.  
 ವ್ಯಾಕರಣ vyākaraṇa, *s.* Grammar.

ವ್ಯಾಕುಲ vyākula, *adj.* Perplexed, confused, bewildered. *s.* Distress, perplexity, grief; *also* ವ್ಯಾಕುಲತೆ.

ವ್ಯಾಖ್ಯಾನ vyākhyāna, *s.* An explanation, exposition, gloss, commentary.

ವ್ಯಾಘ್ರ vyāghra, *s.* A tiger.

ವ್ಯಾಜ್ಯ vyājya, *s.* A law-suit, dispute, quarrel. —ಮಾಳ್ಪುನಿ to dispute; to sue.

ವ್ಯಾಧಿ vyādhi, *s.* Sickness, disease, plague.

ವ್ಯಾಪಕ vyāpaka, *adj.* Diffusive, pervading, comprehensive. —ಆಪನಿ to diffuse, spread.

ವ್ಯಾಪಕೆ vyāpake, *s.* A ruler, superior person.

ವ್ಯಾಪಾರ vyāpāra, *s.* Occupation, business, commerce, trade; *cf.* ಬ್ಯಾರ. —ಮಾಳ್ಪುನಿ to trade.

ವ್ಯಾಪಿಸುನಿ vyāpisuni (ವ್ಯಾಪಿಸ್), *v. n.* To pervade, extend, spread.

ವ್ಯಾಸ vyāsa, *s.* The diameter in geometry. 2. division.

ವ್ಯಾಸಂಗ vyāsaṅga, *s.* Knowledge or experience in learning. 2. state, circumstances.

ವ್ಯಾಸೆ vyāse, *s.* The original compiler or arranger of the Vēdas; a sage.

ವ್ರಣ vṛaṇa, *s.* An ulcer, sore, wound.

ವ್ರತ vṛata, *s.* A vow, any meritorious act of devotion, the voluntary or vowed observance of any penance, austerity, etc. —ಮಾಳ್ಪುನಿ to observe a vow; to perform some act of piety.

ವ್ರಯ vṛaya, *s.* Expense, expenditure. 2. waste.

ವ್ಹಾ, ವ್ಹಾವ್ಹಾ vḥā, vḥāvḥā, *intj.* Bravo! well done!

## ಶ್ರ

ಶ್ರ śā, The forty-third letter of the alphabet.

ಶ್ರಂಕೆ śāṅku, *see* ಶಂಕೆ.

ಶ್ರಂಕೆ śāṅka, *s.* The conch-shell, used as a horn, and for offering libations. —ಶ್ರಪ್ಪು a flower of the creeper *Clitorea ternatea*. ಬಲಮುರಿ— a conch winding to the right. ಯೆತ ಮುರಿ— a conch winding to

## ಶ್ರ

the left. —ಉರಿಪನಿ to blow a conch.

ಶ್ರಂಕರೆ śāṅkare, *s.* Śiva, he who makes happy.

ಶ್ರಂಕಿನಿ śāṅkini, *s.* One of the four classes of females.

ಶ್ರಂಕಿಯುನಿ śāṅkiyuni (ಶಂಕಿ), *v. n.* To doubt, fear, be alarmed.

ಶ್ರಂಕೆ śāṅkē, *s.* Terror, fear, apprehension. 2. doubt, sus-

picion, uncertainty. 3. envy, jealousy.

ಶಂಖ śaṅkha, *see* ಶಂಕ.

ಶಂಖಪಾಷಾಣ śaṅkhaṇīśāṇa, *s.*

Rats-bane, arsenic.

ಶಂಭು śambhu, *s.* Śiva.

ಶಕ śaka, *s.* An epoch, era.

ಶಕುತಿ śakuti, *see* ಶಕ್ತಿ.

ಶಕುನ śakuna, *s.* An omen, augury. 2. an ominous bird. —ದಾಯಿ

an interpreter of omens.

ಅವ— a bad omen. ಶುಭ— a

good omen. —ತೂಪಿನಿ to consult

an omen.

ಶಕೆ śakē, *see* ಶಕೆ.

ಶಕ್ಯ śakya, *s.* Apprehension, suspicion, doubt. —ಆಪಿನಿ, —ಉ

ಷ್ಟನಿ to have doubt. —ಮಳ್ಳನಿ

to suspect, doubt.

ಶಕ್ಕರೆ śakkarē, *see* ಸಕ್ಕರೆ.

ಶಕ್ತ śakta, *adj.* Able, strong, powerful, capable.

ಶಕ್ತಿ śakti, *s.* Power, strength, prowess. 2. an iron spear *or*

dart. 3. the energy *or* active

power of the deity, personified

as his wife. ಅ— impotence,

weakness. ಶಕ್ತ್ವಾರ್ಥ the potential

mood.

ಶಕ್ತೆ śakte, *s.* A strong *or* powerful man.

ಶಕ್ಯ śakya, *adj.* Practical, possible. ಅ— impracticable.

ಶಕ್ಯಮುನಿ śakyamuni, *s.* Goutama the founder of Buddhism.

ಶಗ್ನಿ śagti, *s.* Extravagance. 2.

*see* ಶಕ್ತಿ. 3. *see* ಸಕ್ತಿ.

ಶತ śata, *adj.* A hundred. 2. many. —ಪ್ರಯತ್ನ a great effort.

—ಮಾನ a century. —ಸಂವತ್ಸರ a

hundred years; a long life.

ಶತಭಿಷೆ śatabhisha, *s.* The twenty-fourth lunar mansion.

ಶತ್ರು śatru, *s.* An adversary, foe, enemy.

ಶನಿ, ಶನಿಸ್ರೆ, ಶನೀಶ್ವರೇ śani, śanisre, śaniśvare, *s.* The planet Sa-

turn *or* its regent. 2. distress,

calamity. ಶನಿವಾರ Saturday.

ಶನಿಸತ್ತುನಿ to be in distress.

ಶಪಥ śapatha, *s.* An oath, protestation, asseveration by

2. an imprecation, curse,

oath. —ಮಳ್ಳನಿ to swear,

take an oath; to resolve

solemnly.

ಶಪಿಸುನಿ śapisuni (ಶಪಿಸಿ), *v. a.* To curse, adjure.

ಶಬಾಸಾ śabāsa, *intj.* Bravo! well done!

ಶಬ್ದ śabda, *s.* Sound, a sound.

2. a word. ಅಪ— an ungram-

matical expression, speaking

irrelevantly *or* improperly.

ನಿಶ್ಯಬ್ದ noiseless, silent, still.

ಶಬ್ದಾರ್ಥ literal meaning. —ಆ

ಪಿನಿ to sound, a sound to be

made. —ಮಳ್ಳನಿ to sound,

make a noise.

ಶಮ, ಶಮನ śama, śamana, *s.*

Mental tranquillity, calm-

ness. 2. subduing, pacifying,

quenching. ಉಪ— refreshing,

cooling.

ಶಮಿಸುನಿ śamisuni (ಶಮಿಸ್), *v. n.*  
To pacify, appease.

ಶಯನ śayana, *s.* Sleep, lying down, reposing. —ಮುಳ್ಳುನಿ to sleep; to lie down.

ಶರ śara, *s.* An arrow.

ಶರಂಗ್ śaraṅgu, *see* ಸೆರಂಗ್.

ಶರಣ śaraṇa, *s.* Protection, refuge, shelter. ಶರಣಾಗತೆ, ಶರಣಾರ್ಥಿ a refugee, one who seeks protection.

ಶರಣುśaraṇu, *s.* Obeisance, reverence, salutation. —ಮುಳ್ಳುನಿ to salute.

ಶರತ್ಕಾಲ, ಶರದ್ರುತು śaratkāla, śara-drutu, *s.* Autumn.

ಶರಭ śarabha, *s.* A fabulous animal.

ಶರಾಬ್ śarābu, *s.* Brandy, liquor, spirit.

ಶರಾರತ್ śarāratu, *s.* Force, violence. 2. mischief, hurt.

ಶರೀರ śarīra, *s.* The body. *adj.* Bodily, corporeal. —ಪ್ರಕೃತಿ the constitution. ಕಫ್, ಪಿತ್ತ, ವಾತ are the different constitutions of the body.

ಶರೀರಿ śarīri, *s.* An animal or sentient being.

ಶರೆ śarè, *see* ಶೆರೆ.

ಶರ್ತ್, ಶರ್ತ್ śartu, śarta, *s.* A condition, stipulation, clause. 2. an agreement, compact. 3. a bet or wager. —ಮುಳ್ಳುನಿ to bet.

ಶಲ್ಯ śalya, *s.* The shrub *Vangueria spinosa*.

ಶಲ್ಯ, ಶಲ್ಲೆ śalya, śallè, *s.* A thin upper cloth, generally without border; *cf.* ಶೇಲೆ. *adj.* Thin, fine. —ಕುಂಟು a fine cloth.

ಶವ śava, *s.* A corpse, dead body.

ಶಶಿ śāśi, *s.* The moon.

ಶಸ್ತ್ರ śastra, *s.* A weapon. 2. a surgical instrument. —ಪ್ರಯೋಗ discharging a weapon; surgical operation.

ಶಹರ್, ಶಹಾರ್ śaharu, śahāru, *s.* A city, town. 2. a bazaar.

ಶಾಂತ śānta, *adj.* Calm, patient, tranquil. —ಸೂಣ quietness, meekness, patience. ಕಾಂತಾನನ mercy-seat. —ಆಪಿನಿ to be calm, quiet, appeased; to abate, as fever, *etc.* —ಮುಳ್ಳುನಿ to appease, quench.

ಶಾಂತಿ śānti, *s.* Tranquillity, quiet, peace. 2. patience. 3. mildness. 4. rest, repose. 5. preliminary ceremonies to prevent inauspicious accidents at any religious ceremonies. 6. remission, alleviation. 7. removing the effects of unhappy stars, inauspicious omens, *etc.* ನ್ರಾಮ— a ceremony performed to avert a plague, *etc.* ನವನ್ರಹ— a ceremony performed to propitiate the nine principal planets.

ಶಾಂತಿಮರ śāntimara, *s.* The tree *Terminalia bellerica*; also ಅ



ಶಾಖೆ śākhe, *s.* A part, branch, subdivision.

ಶಾನಭೋಗೇ śānabhōge, *see* ಶೇಣವೆ.

ಶಾನೆ śāne, *s.* A clever man. 2. *see* ಸಾಣೆ.

ಶಾಪ ಶāpa, *s.* Curse, imprecation, malediction; abuse. —ನೃಪ್ತೆ an accursed man. —ನಿರ್ಣಯ condemnation. —ವಿಮೋಚನೆ deliverance from a curse. —ಕೊರ್ಪಿನಿ to curse.

ಶಾಪಿಯುನಿ, ಶಾಪ್ಯುನಿ śāpiyuni, śāpyuni (ಶಾಪಿ), *v. a.* To curse.

ಶಾಬಸ್, ಶಾಬಾಸ್ śābaṣy, śābāṣy, *see* ಶಬಾಸ್.

ಶಾಯಿ śāyi, *s.* Ink. —ಪಪ್ಪಿ, —ದಾತಿ an inkstand.

ಶಾಯಿದಿ śāyidi, *s.* A witness. 2. evidence.

ಶಾರ್ śāru, *s.* A town.

ಶಾರದೆ śārādē, *s.* Sarasvati, the goddess of speech and knowledge in general.

ಶಾರ್ದೂಲ ಶārdūla, *s.* The royal tiger. *adj.* Excellent, superior.

ಶಾರ್ವರಿ śārvari, *s.* The thirty-fourth year in the Hindu cycle of sixty.

ಶಾಲ್ śālu, *see* ಶಾಲು.

ಶಾಲಿ śāli, *adj.* (*in comp.*) Possessing, having. ಜಯ— a conqueror. ಬುದ್ಧಿ— a wise man.

ಶಾಲಿವಾಹನೆ śālivāhane, *s.* An ancient king and institutor of the era called the Śālivāhanaśāka, which commences A. D. 78.

ಶಾಲು śālu, *s.* A shawl.

ಶಾಲೆ śālē, *s.* A hall, room, chamber. 2. a school. ಸೋ— a cow-pen. ವಿದ್ಯಾ— a college.

ಶಾವಂತಿ, ಶಾವಂತಿಗೆ śāvanti, śāvantigē, *see* ಶೇಮತ್ತಿಸಿ.

ಶಾಶ್ವತ, ಶಾಶ್ವಿತಶ್ಶāsvata, śāśvita, *adj.* Perpetual, eternal. 2. fixed, stable, permanent, durable. —ಕೆಲಸ durable work. —ಸದವಿ eternal bliss. —ಅದ್ವಿ permanently.

ಶಾಸನ ಶāsaṇa, *s.* A charter, grant, usually inscribed on stone or copper. 2. a deed, written contract. ಶಾಂಬು— an inscription on copper. ಮರಣ— a will, testament.

ಶಾಸ್ತ್ರಶāstra, *s.* Scripture, science, institutes of religion, law, or letters. 2. any work of literature or science in general. ಗಣಿತ— arithmetic. ಜ್ಯೋತಿಃ— astronomy, astrology. ಧರ್ಮ— a code of laws.

ಶಾಸ್ತ್ರೀ śāstri, *s.* A pundit, teacher of sacred science, or one skilled in it.

ಶಾಸ್ತ್ರೋಕ್ತ ಶāstrōkta, *adj.* According to scripture, agreeing to science.

ಶಿಶಿ, *Words not found beginning with this letter must be sought under ಶಿ or ಸಿ.*

ಶಿಶಿ, *intj.* denoting disgust, loathing, etc. Fie!

ಶಿಂಕದಂಡಣಿ śiṅkadanḍaṇē, *s.* Capital punishment.

- ಶಿಂಕಿರಿ ಸಿಂಕಿರಿ, *see* ಸಿಂಕಿರಿ.  
 ಶಿಂಗರಿವುನಿ ಸಿಂಗಾರಿಪುನಿ, *see* ಶೃಂಗರ  
 ಪುನಿ.  
 ಶಿಂಗಾರ ಸಿಂಗಾರಾ, *see* ಶೃಂಗಾರ.  
 ಶಿಂಗಿ ಸಿಂಗಿ, *see* ಸಿಂಗಿ.  
 ಶಿಂಗಿರಿ ಸಿಂಗಿರಿ, *s.* A kind of fish.  
 ಶಿಂದ್ ಸಿಂದು, *adj.* True, estab-  
 lished; valid.  
 ಶಿಂಹ ಸಿಂಹಾ, *see* ಸಿಂಹ.  
 ಶಿಕಸ್ತು, ಶಿಕಸ್ತು ಸಿಕಾಸ್ತು, ಸಿಕಾಸ್ತು, *s.*  
 Doubling a paper into folds  
 before writing upon it.  
 ಶಿಕಾರ್, ಶಿಕಾರಿ ಸಿಕಾರು, ಸಿಕಾರಿ, *s.*  
 Hunting. —ಮಕ್ಕನಿ to hunt.  
 ಶಿಕೆ, ಶಿಖೆ ಸಿಕೆ, ಸಿಖೆ, *s.* Heat.  
 ✓ಶಿಕ್ಕುನಿ ಸಿಕ್ಕುನಿ, *see* ಶಿಕ್ಕುನಿ.  
 ಶಿಕ್ಕೆಯುನಿ ಸಿಕ್ಕೆಯುನಿ (ಶಿಕ್ಕೆ), *v. n.*  
 To end, be complete.  
 ಶಿಖಿಯುನಿ ಸಿಖೆಯುನಿ (ಶಿಖೆ), *v. n.* To  
 be hot, sultry.  
 ಶಿಗುರು ಸಿಗುರು, *s.* A sprout, germ.  
 ಶಿಗುರುನಿ ಸಿಗುರುನಿ, *see* ಶಿಗುರುನಿ.  
 ✓ಶಿಟ್ಟು ಸಿಟ್ಟು, *s.* Anger, displeasure.  
 ಶಿಟ್ಟೇಶಿ ಸಿಟ್ಟೇಶಿ, *s.* Trouble.  
 ಶಿಡಿಕೆ, ಶಿಡಿಗೆ ಸಿಡಿಕೆ, ಸಿಡಿಗೆ, *see* ಶಿಡಿಕೆ.  
 ಶಿಡಿವುನಿ ಸಿಡಿವುನಿ, *see* ಶಿಡಿವುನಿ.  
 ✓ಶಿಡಿಬು, ಶಿಡಿಬು ಸಿಡಿಬು, ಸಿಡಿಬು, *s.*  
 The pustule of small-pox.  
 ಶಿಡಿಲ್ ಸಿಡಿಲ್, *see* ಶಿಡಿಲ್.  
 ಶಿಡಿ ಸಿಡಿ, *see* ಸಿಡಿ.  
 ಶಿಡಿಗೋಳಿ ಸಿಡಿಗೋಳಿ, *s.* The tree  
*Urostigma pisiferum.*  
 ಶಿಡಿ ಸಿಡಿ, *see* ಶಿಡಿ.  
 ಶಿಡಿಗೇ, ಶಿಡಿಗೇ ಸಿಡಿಗೇ, ಸಿಡಿಗೇ, *s.* A  
 quarter seer.

- ಶಿಪರಸ್, ಶಿವಾರಸ್ ಸಿಪರಾಸು, ಸಿಪಾ-  
 ರಾಸು, *s.* Recommendation, com-  
 mendation. —ಕಾಗಜಿ a certifi-  
 cate, testimonial. —ಕೊರ್ಪಿನಿ to  
 commend. —ಮಕ್ಕನಿ to recom-  
 mend.  
 ಶಿವಾಯಿ ಸಿಪಾಯಿ, *s.* A soldier, sepoy.  
 ✓ಶಿಬ್ಬು, ಶಿಬ್ಬು ಸಿಬ್ಬಾ, ಸಿಬ್ಬು, *see* ಸುಬ್ಬು.  
 ✓ಶಿಮು ಸಿಮಾ, *s.* Cold, moistness.  
 ಶಿಮುದ್ರೆ ಸಿಮುದ್ರೆ, *see* ಶ್ರೀಮುದ್ರೆ.  
 ಶಿಯಮ್ ಸಿಯಮ್, *adj.* Third, in-  
 ferior. —ತರ third sort *or*  
 quality.  
 ಶಿರ, ಶಿರಸ್ಸು ಸಿರಾ, ಸಿರಾಸು, *s.* The  
 head. ಶಿರಶ್ಚೇದನ decapitation.  
 ಶಿರಸಾವಹಿಸುನಿ to carry on the  
 head; to obey implicitly.  
 ಶಿರಿ ಸಿರಿ, *see* ಶ್ರೀ. 2. *see* ಶಿರಿ.  
 ಶಿರಿವೊನೆ ಸಿರಿವೊನೆ, *s.* The poon  
 tree, *Calophyllum apetalum.*  
 ಶಿರೆ ಸಿರೆ, *see* ಶಿರೆ.  
 ಶಿರೋಮಣಿ ಸಿರೋಮಣಿ, *s.* A crest  
 gem. 2. a headman; a leader.  
 ✓ಶಿರ್ದುನಿ ಸಿರ್ದುನಿ (ಶಿರ್ದು), *v. a.* ✓To  
 correct, reform, alter, rectify.  
 2. to afflict, grieve, torment,  
 trouble. 3. to reproach.  
 ಶಿರ್ದೆ ಸಿರ್ದೆ, *see* ಶಿರ್ದೆ.  
 ಶಿರ್ವ ಸಿರ್ವಾ, *see* ಶಿರ್ವಾ.  
 ಶಿಲಾ ಸಿಲಾ, *adj.* Of stone, made  
 of stone. —ಮಯ made of, *or*  
 abounding in stone. —ಮೂರ್ತಿ  
 a stone image. —ಕಾಸನ a  
 charter inscribed on stone.  
 ಶಿಲೆ ಸಿಲೆ, *s.* A stone; *also* ಶಿಲೆಕಲ್ಲೆ.  
 ✓ಶಿಲೆ ಸಿಲೆ, *s.* A fishing rod. —ಕೊ  
 ಪಿನಿ to stir up, incite.

ಶಿಲ್ಪ, ಶಿಲ್ಪಿ ṣilpa, ṣilpi, *s.* Any manual or mechanical art.

—ಕಾಸ್ತ್ರ architecture, sculpture.

ಶಿವ, ಶಿವೆ ṣiva, ṣive, *s.* Śiva, the third of the Hindu triad, the destroyer. ಶಿವಪೂಜೆ Śiva's history. ಶಿವಪೂಜೆ adoration of Śiva. ಶಿವಭಕ್ತೆ a follower of Śiva. ಶಿವರಾತ್ರಿ the thirteenth night of the second fortnight of the eleventh lunar month observed in honour of Śiva's birth.

ಶಿವಾಯಿ, ಶಿವಾಯಿ ṣivāyi, ṣivāi, *adv.* Besides, except. *adj.* Excluded, exempted.

ಶಿಷ್ಯ, ಶಿಷ್ಯೆ ṣiṣṣe, ṣiṣhye, *s.* A pupil, disciple, follower.

ಶಿಸ್ತು, ಶಿಸ್ತು ṣistu, ṣistu, *s.* A land-tax. 2. a mark, aim.

ಶಿಕ್ಷಕೆ ṣikshake, *s.* An instructor.

ಶಿಕ್ಷಿಸುನಿ ṣikshisuni (ಶಿಕ್ಷಿಸುನಿ), *v. a.* To punish, fine, correct.

ಶಿಕ್ಷಣೆ ṣikshṇe, *s.* Punishment, correction, chastisement. 2. instruction. —ರಕ್ಷೆ punishment and protection. —ಕೊರ್ಪಿನಿ to punish.

ಶೀಲೆ ṣī, *adj.* Sweet. —ಕರ sweet and hot, sweetish, not sufficiently hot, as a dish.

ಶೀಲಕಿರಿ ṣīnkiri, *see* ನೀಲಕಿರಿ.

ಶೀಲಟುನಿ ṣīṇṇuni, *see* ನೀಲಟುನಿ.

ಶೀಲತಿರಿ ṣīntiri, *s.* Sprinkling.

ಶೀಲತೆಲ್ ṣīntelṇ, *see* ನೀಲತೆಲ್.

ಶೀಗ್ರ, ಶೀಗ್ರು ṣīgra, ṣīghra, *adj.*

Quick, swift, speedy. *adv.* Quickly.

ಶೀಗ್ರೆ ṣīgṛe, *see* ನೀಗ್ರೆ.

ಶೀಗ್ರೊಂಡೆ ṣīgṛoṇḍe, *see* ಶೀಮೆಗೊಂಡೆ under ಶೀಮೆ.

ಶೀತ ṣīta, *s.* Cold, chillness, catarrh. *adj.* Cold, chill. —ಜರ ague. —ಆಪಿಸಿ to be cold; to catch cold, suffer from cold.

ಶೀತಾಫಲ ṣītāphala, *s.* The white custard-apple.

ಶೀತಾಳಿ ṣītāli, *s.* A white species of cocoanut. 2. *see* ಶ್ರೀತಾಳಿ.

ಶೀತೆ ṣītṇe, *see* ನೀತೆ.

ಶೀತೋಷ್ಣ ṣītōshṇa, *s.* Cold and heat. *adj.* Cold and hot.

ಶೀದ ṣīda, *see* ನೀದ.

ಶೀಪೆ ṣīpṇe, *s.* Sweetness, pleasantness. *adj.* Sweet, pleasant, agreeable. —ನಡ್ಡಿ liquorice.

ಶೀಮೆ ṣīmṇe, *s.* A country. 2. England. —ಗೊಂಡೆ a kind of red flower. —ಸುಂಣ chalk.

ಶೀಯಮ್ ṣīyamṇ, *see* ಶಿಯಮ್.

ಶೀರ್ ṣīru, *see* ಶೀರ್.

ಶೀರೆ ṣīre, *s.* A female's garment.

ಕಂಪುಳಿ—, ಕಪ್ಪುರಿನತ್ತಿ—, ಕಾಂಗ್—, ಕೊಟ್ಟಿಗಾರ—, ಗರ್ಭಸುತ್ತಿ—, ಪಟ್ಟಿ—, ಪೈರಣಿ—, ಬಾಣ—, ರಾನವಳಿ— are different sorts of it.

ಶೀಲ ṣīla, *s.* Conduct, virtue. 2. nature, quality, disposition. ದು— bad nature or disposition. ಸು— good nature or disposition. ಅದು ಶೀಲ ಪಿಂಚಿ I know his disposition.

ಶ್ರೀಲೆ ಕಿಲೆ, *see* ಶಿಲೆ.  
 ಶ್ರೀಶ್ರೀ ಕಿಶಿ, *intj.* Fie! fie! *cf.* ಶಿ.  
 ಶ್ರೀನ ಕಿಶಾ, *see* ನೀನ.  
 ಶ್ರೀನ, ಶ್ರೀನೆ ಕಿಶಾ, ಕಿಶೆ, *s.* A glass bottle.  
 ಶ್ರೀಳ್ ಕಿಲು, *see* ನೀಳ್.  
 ಶುಂಠಿ *śunṭhi*, *s.* Ginger, dry ginger; *also* ಸೂಂಟಿ.  
 ಶುಕ್ರ, ಶುಕ್ರೆ *śukra, śukre, s.* Venus.  
 2. the name of a man; *also* ಶುಕ್ರೆ. ಶುಕ್ರವಾರ Friday.  
 ಶುಕ್ಲ *śukla, s.* White colour. 2. the third year in the Hindu cycle of sixty. 3. *semen virile.* *adj.* White. —ಪಕ್ಷು the bright lunar fortnight.  
 ಶುಚಿ *śuci, s.* Purity, purification. *adj.* Pure, ceremoniously pure. 2. clean, purified. 3. faultless.  
 ಶುದ್ಧ *śuddha, adj.* Clean, pure, cleansed, purified. 2. faultless, correct. 3. entire, complete. *s.* The bright lunar fortnight. —ಶ್ವ cleanliness, purity, cleanness. —ಪ್ರತಿ a correct copy. —ಚೊಳ್ಳು entirely white. —ಸುಳ್ಳು altogether false. —ಆಪಿನಿ to be clean, ceremoniously clean. —ಮೆಳ್ಳುನಿ to purify.  
 ಶುದ್ಧಿ *śuddhi, s.* Purity. ಶುದ್ಧೀಕರಣ sanctification.  
 ಶುಭ *śubha, adj.* Auspicious, fortunate, happy, prosperous. *s.* Any auspicious ceremony; *also* ಶುಭಕಾರ್ಯ. ಅ— inauspi-

cius. —ದಿನ a lucky day; a holiday. —ವಾರ್ತೆ good news. —ಆಪಿನಿ to prosper, thrive. —ಮೆಸ್ತು let it prosper.  
 ಶುಭಕೃತ್ತು *śubhakṛuttu, s.* The thirty-sixth year in the Hindu cycle of sixty.  
 ಶುಭಾಷಿತ *śubhāshita, see* ಸುಭಾಷಿತ.  
 ಶುಭ್ರ *śubhra, adj.* White. 2. pure, clean. —ಕಣ್ಣಿ, —ದೃಷ್ಟಿ clear eye-sight. —ಆಪಿನಿ to be clean.  
 ಶುಮಾರ್ *śumāru, see* ಸುಮಾರ್.  
 ಶುರು *śuru, see* ಸುರು.  
 ಶೂ *śū, s.* A sound, used in exorcism. —ಮಂತ್ರ exorcism. —ಮಂತ್ರ ಮೆಳ್ಳುನಿ to exorcise.  
 ಶೂಂಠಿ *śūnṭhi, see* ಶುಂಠಿ.  
 ಶೂದ್ರ *śūdra, adj.* Of or belonging to the fourth pure Hindu tribe.  
 ಶೂದ್ರೆ *śūdre, s.* A Śūdra, a man of the servile caste.  
 ಶೂನ್ಯ *śūnya, adj.* Empty, blank, void, vacant. —ದಿನ an unoccupied day. —ವಾದಿ an atheist. —ಆಪಿನಿ to turn blank, prove unsuccessful. —ಮೆಳ್ಳುನಿ to make blank; to disappoint; to annihilate.  
 ಶೂರ *śūra, adj.* Heroic, valiant, brave. —ತನ heroism.  
 ಶೂರೆ *śūre, s.* A hero, champion, brave man.  
 ಶೂರ್ಪನವಿ *śūrpanakhi, s.* A giantess, Rāvaṇa's younger sister.

ಶೂಲ śūla, *s.* A weapon, pike, dart. 2. a stake for impaling criminals. ತ್ರಿ— a trident. ಈ ಲೋಗು ಪಾಡುನಿ to impale a criminal.

ಶೂಲ, ಶೂಲೆ śūla, śūlē, *s.* Sharp pain in general. 2. the colic. ಸರ್ಭ— painful menses, dysmenorrhœa.

ಶೂಸ್ತ್ರ śūstra, *see* ಸೂತ್ರ.

ಶೃಂಗರಿವುನಿ śṛṅgaripuni (ಶೃಂಗರಿ), *v. a.* To decorate, garnish, ornament.

ಶೃಂಗಾರ śṛṅgāra, *s.* Ornament, decoration. 2. beauty. 3. the sentiment of love, as in poetry. —ಮೆಚ್ಚುನಿ to decorate.

ಶೃಂಗೇರಿ śṛṅgēri, *s.* A village in Mysore, containing the monastery of Śaṅkarācārya and his successors.

ಶಿ śe, *Words not found beginning with this letter, must be sought under ತೆ or ಸಿ.*

✓ಶಿಂಟುನಿ śeṅṭuni (ಶೆಂಟೆ), *v. n.* To stumble.

ಶಿಕೆ śekē, *s.* Heat, warmth.

✓ಶಿಟ್ಟು śeṭṭu, *see* ತೆಟ್ಟೆ.

✓ಶಿಟ್ಟಾವುನಿ śeṭṭāvuni, *c. v.* (of ಶಿಟ್ಟುನಿ) To spoil, destroy, ruin.

ಶಿಟ್ಟೆ śeṭṭi, *s.* A title of Jains, Bants, etc. 2. the headman of a village, etc.

✓ಶಿಟ್ಟೆ śeṭṭi, *adj.* Spoiled, ruined. ಶಿಟ್ಟೆ ಜೊಕ್ಕು ಬುದ್ಧಿ to become wise when too late.

ಶಿಟ್ಟೆವಾಳ್ śeṭṭivāḷu, *s.* A title of some Bants.

✓ಶಿಟ್ಟುನಿ śeṭṭuni (ತೆಟ್ಟೆ), *v. n.* To decay, be spoiled.

✓ಶಿಟ್ಟೆ śeṭṭē, *see* ತೆಟ್ಟೆ.

ಶಿಡ್ತರುನಿ śeḍṭaruni (ಶೆಡ್ತರ್), *v. n.*

To feel a throbbing pain. ತರೆ—the head to ache severely.

✓ಶಿಡವು śeḍavu, *s.* Pride, haughtiness, affectation, coquetry.

✓ಶಿಡಿ śeḍi, *s.* Sprinkling. 2. boxing with fingers. 3. *see* ಶೆಡಿತ. —ವಾತ a kind of cattle-disease.

ಶಿಡಿತ śeḍita, *s.* Throbbing pain.

✓ಶಿಡಿಪಿನಿ, ಶಿಡ್ಡುಪಿನಿ śeḍipini, śeḍḍyuni (ಶಡಿ, ಶೆಡ್ಡು), *v. a.* To sprinkle with fingers, as water, etc. 2. to box with fingers, as the ear, etc. *v. n.* To feel a throbbing pain; *cf.* ಶೆಡ್ತರುನಿ.

✓ಶಿಡಿಲ್ ಸೆḍilū, *see* ತೆಡಿಲ್.

ಶೆಡ್ತರುನಿ śeḍṭaruni, *see* ಶೆಡ್ತರುನಿ.

ಶಿರಂಗ śeraṅṅu, *see* ಸಿರಂಗ.

✓ಶಿರೆಸೆರೆ, *s.* Imprisonment, captivity. 2. a prison; also ಶಿರೆಮನೆ. 3. indebtedness, obligation. 4. liability, answerableness. 5. *see* ಸಿರೆ. —ಬುದ್ಧಿನಿ to excuse or release from an obligation; to absolve from a liability.

✓ಶಿರೆ śerē, *s.* A wave, billow.

ಶಿರ್ಗೆ śergē, *see* ಚರಿಗೆ.

ಶಿಲ್ಲೆ śellē, *see* ಶಲ್ಲೆ.

ಶಿಂಕಡ śēṅkaḍa, *see* ಶೇಕಡ.

ಶಿಂಕುನಿ śēṅkuni, *see* ಸಿಂಕುನಿ.

ಶಿಂಟು, ಶಿಂಟೆ śēṅṭu, śēṅṭa, *s.* The hair about the privities.

ಶೇಂದಿ śēndi, *s.* Toddy. —ಗುತ್ತಿಗೆ  
toddy-contract.

ಶೇಕ śēka, *s.* A salutary heat;  
fomentation; *cf.* ಶಕೆ. —ವೊತ್ತು  
ನಿ, —ಕೊಪಿಸಿ to foment; to beat.

ಶೇಕಡೆ śēkaḍa, *adv.* Per cent,  
hundred. *s.* Percentage. —ದ  
ಪಣವು a percentage.

ಶೇಟ್ ಸೆಟ್ರು, *see* ಸೇಟೆ.

ಶೇಟೆ śēṭṭē, *see* ಚೇಷ್ಟೆ.

ಶೇಡ್, ಶೇಡಿ śēḍu, śēḍi, *see* ಜೇಡಿ.

ಶೇಣಾವೆ, ಶೇನವೆ śēṇave, śēṇave, *s.* A  
village clerk, writer, ac-  
countant.

ಶೇತು, ಶೇತುವೆ, ಶೇದು śētu, śētuvē,  
śēdu, *see* ಸೇತು.

ಶೇದುನಿ, ಶೇಪುನಿ śēḍuni, śēḍuni, *see*  
ಶೇಪುನಿ.

ಶೇಬಿ śēbi, *adj.* Open. 2. wide.

ಶೇಬೆ śēbē, *see* ಶೋಭೆ.

ಶೇಮತ್ತಿಗೆ śēmattigē, *s.* A fragrant  
flower of *Pyrethrum Indicum*.

ಶೇಮಗೆ, ಶೇಮಯಿ śēmagē, śēmayi,  
*see* ಸೇಮಯಿದಡ್ಡೆ.

✓ಶೇರಾವುನಿ śērāvuni, *c. v.* (of ಶೇರು  
ನಿ) To join, unite, mix, com-  
bine, include, accumulate. 2.  
to admit, as a member into  
any sect, class, or profession.  
3. to find, provide with oc-  
cupation or employment.

ಶೇರಿಗಾರೆ, ಶೇರುಗಾರೆ śērigāre, śēru-  
gāre, *s.* A man of the musi-  
cians' caste, a musician; also  
ವಾಡ್ಯದಾಯಿ. 2. a man of a  
warrior-caste speaking Cana-  
rese; also ಕೋಟಿದಾಯಿ.

✓ಶೇರಿಗೆ śērigē, *s.* Union, inclusion.

2. influence, power. ಕುಲೆ ಭೂತದ  
ಶೇರಿಗೆಡೆ ಉಂದು the ghost is in  
the power of a demon.

✓ಶೇರಿಸಾವುನಿ śērisāvuni, *c. v.* (of ಶೇ  
ರಿಸುನಿ) To cause to arrive, join.  
2. to injure, harm, ruin.

✓ಶೇರಿಸುನಿ śērisuni *see* ಶೇರಿಸಾವುನಿ, ಶೇ  
ರಾವುನಿ.

✓ಶೇರುನಿ śēruni (ಶೇರಿ), *v. n.* To ar-  
rive, reach. 2. to be added  
or joined to. 3. to be included  
in. 4. to enter, as a member  
into any sect, class or pro-  
fession. 5. to be in harmony,  
to agree together. 6. to be  
relished, liked, to agree with,  
as a particular food or dish.  
7. to adhere to, be attached  
to. ಇಲ್ಲೆ— to reach home.  
ಜುಗಾರಿದಾಕುಳೆಡೊಪ್ಪ— to keep com-  
pany with gamblers. ವಾವು  
ವಾಲ್ಗನ್— to become a Christian.  
ಪೊಲಿಸೆಡೆ— to be enlisted in the  
police force. ಲೆಕ್ಕೊಡು— to be  
included in an account. ಆ  
ಯಗ್ ವಾನ್ ಶೇರುಜಿ he does not  
like fish; fish does not agree  
with him.

ಶೇರ್ಗ ಸೇರ್ಗಾ, *s.* A lot.

✓ಶೇರ್ವೆ śērvē, *see* ಶೇರಿಸೆ.

ಶೇರ್ನಾವುನಿ śērsāvuni, *see* ಶೇರಿಸಾವುನಿ.

ಶೇಲೆ śēlē, *s.* Boast, brag. 2.  
coquetry, affectation, haughti-  
ness. 3. display, show. *adj.*  
Boasting; showy; affected;  
haughty. —ದಾಯಿ a braggart;

a fop. —ದಾಳೆ, —ಬಿಡುಗು a very coquettish woman. —ತೂವಾವುನಿ to brag, be showy, affected, copuettish. —ಮಕ್ಕುನಿ, —ಮಾಡಾವುನಿ to make a display.

ಶೇಷ śēsha, *s.* The rest, remainder, residue. —ವಾಸಿ what has remained.

ಶೇಷೆ śēshe, *s.* The chief of the serpent race; the couch and canopy of Vishṇu, and upholder of the world.

ಶೈತ್ಯ śeitya, *adj.* Cold, cooling. *s.* A cold.

ಶೈವ śeiva, *adj.* Belonging to the sect of Śīva.

ಶೈವೆ śeive, *s.* A follower of Śīva.

ಶೋಕ śōka, *s.* Sorrow, grief, affliction.

ಶೋಕು śōku, *s.* Pleasure, gaiety, merriment. 2. proclivity, addictedness to vice. —ದಾಯೆ a pleasure-hunter; a gay fellow. ಪರ್ಪಿ— indulgence in liquor.

ಶೋಕೆಲೆ śōkele, *s.* A gay man.

ಶೋಧಕೆ śōdhake, *s.* An inquirer, examiner, critic. 2. a tempter.

ಶೋಧನೆ śōdhanè, *s.* Search, research, examination. 2. temptation, trial. 3. correcting. 4. cleaning, cleansing, purifying. ಜಲ—filtering water. —ಮಕ್ಕುನಿ to search; to try; to correct; to filter, strain.

√ಶೋಧಿಪುನಿ, ಶೋಧಿಯುನಿ śōdhipuni, śōdhiyuni (ಶೋಧಿ), *v. a.* To search, examine. 2. to try,

assay, tempt. 3. to sift, strain, filter. 4. to purify, clean.

ಶೋಭಕೃತ್ತು śōbhakṛttu, *s.* The thirty-seventh year in the Hindu cycle of sixty.

ಶೋಭನ śōbhana, *s.* The consummation of a marriage, when the parties come together.

ಶೋಭಾನೆ śōbhānè, *s.* A festive song. —ಪಠೈನಿ to recite a festive song.

ಶೋಭಿಸುನಿ śōbhisuni (ಶೋಭಿಸು), *v. n.* To shine. 2. to be adorned.

ಶೋಭೆ śōbhè, *s.* Lustre, radiance, light. 2. beauty. —ಉಪ್ಪುನಿ to be beautiful.

ಶೌಚ śouča, *s.* Cleansing, purification. 2. easing nature.

ಶೌರ್ಯ śourya, *s.* Heroism, valour.

ಶ್ಮಶಾನ śmasāna, *s.* A cemetery.

ಶ್ರದ್ಧೆ śraddhè, *s.* Faith, devotion, confidence. 2. esteem, regard, care for. —ದಾಯೆ, —ಇತ್ತಿನಾಯೆ, ಕ್ರದ್ಧಾವಂತೆ a devout man. ಅ—negligence.

ಶ್ರಮ, ಶ್ರಮೆ śrama, śramè, *s.* Toil, labour, fatigue, distress, trouble, suffering. —ಶಾಳುನಿ to endure hardships. —ಪಡೆಯುನಿ to be in trouble. —ಮಕ್ಕುನಿ to labour, toil; to be industrious.

ಶ್ರವಣ śravaṇa, *s.* The ear. 2. hearing. 3. the twenty-second lunar mansion. —ಮಕ್ಕುನಿ to listen to.

ಶ್ರಾದ್ಧ śrāddha, *s.* A funeral ceremony, performed for recently deceased relations and continued annually.

ಶ್ರಾವಕ śrāvaka, *s.* A sect of Jains.

ಶ್ರಾವಣ śrāvāṇa, *s.* The "fifth lunar month.

ಶ್ರಿಂಗಾರ śringāra, *see* ಶೃಂಗಾರ.

ಶ್ರೀ śrī, *s.* Lakshmi, wife of Vishṇu and goddess of plenty and prosperity. 2. fortune, prosperity, thriving. 3. wealth, riches. 4. a prefix to proper names of deities.

ಶ್ರೀಗಂಧ śrigandha, *s.* Scented sandal.

ಶ್ರೀತಾಳಿ śritāli, *s.* The talipot or fan-palm, *Corypha umbraculifera*.

ಶ್ರೀಮಂತ śrīmanta, *adj.* Noble, princely, wealthy.

ಶ್ರೀಮಂತೆ śrīmante, *s.* A prince; a nobleman; a very rich man.

ಶ್ರೀಮುಖ śrīmukha, *s.* The seventh year in the Hindu cycle of sixty.

ಶ್ರೀಮುದ್ರೆ śrīmudrè, *s.* The five sectarian seals used by Mādhva Brahmans in marking the face, *etc.* 2. the impression of these seals.

ಶ್ರೀವೇಷ śrīvēsha, *see* ಸ್ತ್ರೀವೇಷ under ಸ್ತ್ರೀ.

ಶ್ರುತ śruta, *s.* Holy writ, sacred science. *adj.* Heard. —ಅಪಿಸಿ to be heard or known. —ಸಪಿಸಿ to inform, make known.

ಶ್ರುತಿ śruti, *s.* A sort of drone corresponding to that used with the bagpipes. 2. the Vēdas. 3. the ear; hearing.

ಶ್ರೇಯಸ್ಸು śrēyassu, *s.* Virtue, moral merit. 2. good fortune.

ಶ್ರೇಷ್ಠ śrēshṭha, *adj.* Pre-eminent, excellent, chief. —ಶ್ವಃ excellence, pre-eminence.

ಶ್ರೇಷ್ಠಿ śrēshṭhe, *s.* An excellent man, a pre-eminent man.

ಶ್ಲೇಷ್ಮ ಶ್lēshma, *s.* Phlegm, phlegmatic humour.

ಶ್ಲೋಕ ślōka, *s.* A couplet, distich, stanza or verse.

ಶ್ವಾನ śvāna, *s.* A dog.

ಶ್ವಾಸ śvāsa, *s.* Breath, breathing.

ಲ— breath inhaled. ಉರ್ಧ್ವ— labouring for breath, as a dying man. —ಕಟ್ಟುನಿ to be choked, unable to breathe. —ದೆಪ್ಪನಿ to breathe in. —ಬುದ್ಧಿನಿ to breathe out, exhale; to pant. —ಲಕ್ಕುನಿ to heave a sigh; to be jealous. —ವೈಪ್ಪನಿ to gasp, pant; to breathe one's last; to be in a hurry.



## ಷ

ಷ sha, The forty-fourth letter of the alphabet.

ಷಷ್ಠಿ shashti, s. The sixth lunar day of either fortnight. *adj.*

Sixth. —ವಿಭಕ್ತಿ the genitive

## SH

case. ಸುಬ್ರಮಣ್ಯ— a festival observed on the sixth day of the ninth lunar month in honour of Kārtikēya.

ಷುಮಾರ್ shumāry, *see* ಸುಮಾರ್.

## ಸ

ಸ sa, The forty-fifth letter of the alphabet.

ಸಂ sam, *pref.* With, together with.

✓ಸಂಕ sañka, s. A bridge. 2. ✓the liver. 3. *see* ಶಂಕ.

ಸಂಕಟ, ಸಂಕಡ sañkaṭa, sañkaḍa, s. Illness, sickness. 2. distress, difficulty. —ದಾಯಿ a sick man. ಪ್ರಾಣ— dangerous illness. ಮರ್ಕ— fainting, swooning. —ಆಪಿನ, ಸಂಕಡೊಟು ಬೂರುನಿ to be sick, laid up.

ಸಂಕಣ sañkaṇa, *see* ಸಕ್ಕಣ.

ಸಂಕನಾಷಣ sañkapāshana, *see* ಶಂಖಪಾಷಣ.

ಸಂಕನಾಲೆ sañkamālè, s. A kind of serpent.

✓ಸಂಕಲೆ sañkalè, s. Fetter, chain.

ಸಂಕಲೆಗುಳಿಗೆ sañkalegulige, s. A demon so called.

ಸಂಕಲ್ಪ, ಸಂಕಲ್ಪನೆ sañkalpa, sañkalpanè, s. A resolve, determination, resolution. 2. a pro-

## S

ject, design. 3. a religious vow *or* declaration. —ಮೆಳ್ಪುನಿ to resolve, vow.

ಸಂಕಲ್ಪಿಸುನಿ sañkalpisuni (ಸಂಕಲ್ಪಿಸು), *v. n.* To resolve, determine. 2. to vow, declare solemnly.

ಸಂಕಲ್ಮೆ sañkalmè, s. Doubt, suspicion.

ಸಂಕವಸನ sañkavasana, *see* ಶಂಖವಾಷಣ.

ಸಂಕಸ sañkasa, *adj.* Like, similar.

ಸಂಕಸಾಲೆ sañkasālè, s. A mint.

ಸಂಕಿಯುನಿ, ಸಂಕ್ಯುನಿ sañkiyuni, sañkyuni (ಸಂಕಿ), *v. n.* To hesitate, doubt, waver. 2. to be shy, *or* bashful; *also* ಶಂಕಿಯುನಿ.

ಸಂಕೀರ್ತನೆ sañkīrtanè, s. Praising, hymning, celebrating. —ಮೆಳ್ಪುನಿ to sing the praises of God.

ಸಂಕೆ sañkè, *see* ಶಂಕೆ.

ಸಂಕೆಲೈ sañkelmè, *see* ಸಂಕಲ್ಮೆ.

ಸಂಕೆಸ, ಸಂಕೆಸ sañkesa, sañkèsa, s. A residence. ಸ್ವಾಮಿ— the residence *or* seat of a swāmi.

√ಸಂಕೋಲೆ, ಸಂಕೋಲೆ saṅkolè, saṅkō-  
lè, *see* ಸಂಕಲೆ.

ಸಂಕೋಚ saṅkōcā, *s.* Hesitation,  
doubt. 2. shrivelling up, con-  
tracting. 3. brevity, abridg-  
ment. —ಮಳ್ಳುನಿ to abridge.

ಸಂಕ್ಯಸೆ saṅkyasè, *see* ಸಂಕೆಸ.

ಸಂಕ್ರಮಣ, ಸಂಕ್ರಾಂತಿ saṅkramana,  
saṅkrānti, *s.* The passage of  
the sun from one sign of the  
zodiac into another. 2. the  
first day of a solar month.

ಸಂಖೆ, ಸಂಖ್ಯೆ saṅkhè, saṅkhyè, *s.*  
Number in general. 2. a  
number *or* numeral. 3. count-  
ing.

ಸಂಗ saṅga, *s.* Union, junction,  
confluence. 2. association,  
company. ಸಜ್ಜನ—good com-  
pany. ಪ್ರೀ—sexual embrace.

ಸಂಗಡ saṅgaḍa, *s.* Fastening two  
boats together. —ಕಟ್ಟುನಿ to  
fasten in this way.

ಸಂಗಡ saṅgaḍa, *see* ಸಂಗಡ.

ಸಂಗಡಿ saṅgaḍi, *see* ತಂಗಡಿ.

ಸಂಗಡಿಗೆ saṅgaḍige, *s.* An associ-  
ate, companion. 2. a col-  
league.

ಸಂಗತಿ saṅgati, *s.* Company, as-  
sociation, union. 2. subject,  
affair, matter, business, cir-  
cumstance, occurrence, con-  
tents of a writing. ಆಯ ಸಂ  
ಸತಿ ಬಿಡ್ಡಿ have nothing to do  
with him. ಏನೆ—what is the  
matter?

ಸಂಗದ saṅgada, *postp.* With, to-  
gether with, accompanying.

ಸಂಗಮ saṅgama, *s.* Junction,  
meeting. 2. confluence, as of  
rivers.

ಸಂಗಾತೆ saṅgāte, *see* ಸಂಗಡಿಸೆ.

ಸಂಗೀತ saṅgīta, *s.* A song, psalm,  
singing, vocal music.

ಸಂಗ್ರಾನ್ತ saṅgmāna, *see* ಸನ್ಮಾನ.

ಸಂಗ್ರಮ saṅgrama, *s.* Storing,  
piling, heaping, collecting  
together. 2. *see below.* —ಮ  
ಳ್ಳುನಿ to store.

ಸಂಗ್ರಹ saṅgraha, *s.* Acquisition,  
amassing, collection. 2. com-  
pilation. 3. abridgment. 4.  
taking, receiving, seizing.  
ನ್ಯಾಯ— a compendium of  
laws. ಪುಸ್ತಕ— a library. —ಮ  
ಳ್ಳುನಿ, ಸಂಗ್ರಹಿಸುನಿ to amass,  
acquire.

ಸಂಘ saṅgha, *s.* A number *or*  
multitude of living beings.  
2. an association, society.

ಸಂಘಟನೆ, ಸಂಘಟನೆ saṅghaṭana, saṅ-  
ghaṭanè, *s.* Occurrence, hap-  
pening. 2. encountering,  
meeting. 3. success, achiev-  
ing. —ಆಪಿಸಿ to occur; to meet;  
to succeed.

ಸಂಚ sañca, *s.* Collection, mass,  
heap. 2. a hold, support.

ಸಂಚ, ಸಂಚಸಂಚ sañca, sañcasañ-  
cā, *s.* Difficulty of breathing.  
—ವೈಸುನಿ to be choked, to  
gasp.

ಸಂಚಕಾರ sañcakāra, *s.* Earnest  
money, advance. —ಕೊರ್ಪಿಸುನಿ to  
advance.

ಸಂಚಯನ sañcayana, s. Throwing the ashes and bones of the dead into a sacred river.

ಸಂಚರಿಪುನಿ, ಸಂಚರಿಸುನಿ sañcaripuni, sañcarisuni (ಸಂಚರಿ, ಸಂಚರಿಸ್), v. 12. To wander, roam, travel.

ಸಂಚಾರ sañcāra, s. Roaming, wandering, travelling, journeying. —ಮಳ್ಳುನಿ to wander, travel.

ಸಂಚಿ sañci, see ತಂಚಿ. 2. see ಸಂಚು.

ಸಂಚಿಗಾರ sañcigāra, see ಸಂಚಕಾರ.

ಸಂಚಿತ sañcita, adj. Acquired, obtained, got. s. What has been acquired, as wealth, merit, sin, etc.

✓ ಸಂಚು sañcu, s. Intrigue, plotting. 2. artifice, stratagem. 3. spying. ಉಳ— secret plotting, collusion. —ಗಾರಿ an intriguer. —ದೀಪಿನಿ to spy.

ಸಂಚೆಮಿ sañcemi, see ಸಂತೆಮಿ.

ಸಂಚೆಸರಕ್ sañcesaraku, see ತಟ್ಟೆ ಸರಕ್ under ತಟ್ಟೆ.

ಸಂಜ, ಸಂಜೆ sañja, sañjē, see ತಂಜ.

ಸಂಜಿ sañji, see ತಂಜಿ.

ಸಂಜೀವನ sañjivana, s. A life-restoring medicine.

ಸಂಜ್ಞೆ sañjñē, s. A hint, gesture, sign; cf. ಸೊಂನೆ.

ಸಂಟೆ sañṭē, see ತಂಟಿ.

ಸಂಡಿಗೆ saṇḍigē, s. A condiment or seasoning made with chillies, asafoetida, cummin seed, etc.

ಸಂಣ saṇṇa, adj. Small, little. 2. fine, delicate, thin. 3. narrow.

ಸಂಣೆ saṇṇi, s. A kind of silk cloth, worn during prayers and meals.

ಸಂತತಿ, ಸಂತಾನ santati, santāna, s. Family, progeny, offspring, issue. 2. lineage, race.

ಸಂತರ್ಪಣೆ santarpanē, s. The ceremony of feeding Brahmans.

ಸಂತಾಪ santāpa, s. Burning heat. 2. torment, pain, distress. —ಆಪಿನಿ to be distressed.

ಸಂತುಷ್ಟ saṇtusṭa, adj. Pleased, delighted, satisfied. —ಆಪಿನಿ to be satisfied, contented.

ಸಂತುಷ್ಟಿ saṇtusṭi, s. Satisfaction, contentedness. —ಉಷ್ಟನಿ to have contentment.

ಸಂತೃಪ್ತಿ saṇtrupti, s. Fulness, satiety, satisfaction. —ಆಪಿನಿ to be satiated, satisfied.

✓ ಸಂತೆ santē, s. A market, fair. —ಸರಕ್ goods taken to or purchased in a market. —ದೀಪಿನಿ to hold a fair.

ಸಂತೆಮಿ santemi, s. The wild mustard, *Cleome icosandra*; cf. ದಾನೆಮಿ.

ಸಂತೆರುನಿ, ಸಂತೆರಿಪುನಿ, ಸಂತೆರಿಸುನಿ santeruni, santeripuni, santerisuni (ಸಂತೆರ, ಸಂತೆರಿಸ್), v. a. To comfort, console, calm, pacify.

ಸಂತೇಸಿ santēsi, see ಸಂತತಿ.

ಸಂತೋಲ saṇtōla, see ಸತ್ತಿಕಲ್ under ಸತ್ತಿ.

ಸಂತೋಷ saṇtōsha, s. Delight, gladness, joy, pleasure, happiness. —ಆಪಿನಿ to be glad,

pleased. —ಮಳ್ಳುನಿ to please.  
ಸಂತೋಷೋಡುಪ್ಪುನಿ to be happy.

↓ ಸಂದ್ sandy, s. A cleft, fissure, opening. 2. a joint, joining, junction. 3. an interval of time. —ಕಟ್ಟೆ a crisis, critical time; an opportunity. —ಬೂರು the creeper *Cissus quadrangularis*. —ವಾತ, —ವಾಯು gout, arthritis, rheumatism of the joints. —ಕೂಡಾವುನಿ to rabbit, cement, join, as a fissure. —ಬುದ್ಧಿನಿ to leave a gap; to crack. —ಮುಟ್ಟುನಿ to be polluted by an unclean contact.

ಸಂದರ್ಪು, ಸಂದರ್ಭ sandarpu, sandarbha, s. Convenience, feasibility. 2. opportunity. —ಆಪಿನಿ to be convenient, feasible; to have an opportunity; to get, obtain. —ಮಳ್ಳುನಿ to try for something. —ಮಳ್ಳೆ ಕೊರ್ಪಿನಿ to procure.

ಸಂದರ್ಶನ sandarśana, s. Seeing; inspection. 2. a visit. —ಮಳ್ಳುನಿ to visit.

ಸಂದಾನ sandāna, see ಸಂಧಾನ.

↓ ಸಂದಾಯ sandāya, s. Delivering over, making payment. —ಕೊರ್ಪಿನಿ to make a set-off. —ಸಜ್ಜಿನಿ to make excuses; to justify. —ಮಳ್ಳುನಿ to pay off; to deliver over.

↓ ಸಂದಾವುನಿ sandāvuni, c. v. (of ಸಂಪುನಿ) To pay, liquidate. 2. to perform, accomplish. 3. to retort. ಸೇರಿ— to pay rent.

ಪರಕೆ— to perform a vow; to do a thing superficially. ಭಾಷೆ— to accomplish a resolution; to fulfil a promise. ರುಣ— to pay a debt; to perform an obligation, or to free one's self from it.

ಸಂದಿ sandi, s. A call, promise. 2. see ಸಂಧಿ. —ವಾಡುನಿ to call.

↓ ಸಂದು sandu, see ಸಂದ್.

↓ ಸಂದುನಿ sanduni (ಸಂದ್), v. n. To pass, as time. 2. to pass from this world, die. 3. to be due, indebted. 4. to be paid, liquidated. 5. to come to pass, be accomplished. ಕಾಲ—, ದಿನ— time to pass. ಕೈಲಾಸೋಗು— to depart this life. ಪರಕೆ— a vow to be performed. ಸಾಲ— a debt to be paid. ಆಯಗ ಯನಡ್ಡೆ ಸಮನವು ಲುಂಡು I owe him something. ಸಂದೇಹ sandēha, s. Suspicion, doubt, hesitation, scruple. —ಲಪ್ಪುನಿ to feel doubt or scruple.

ಸಂದ್ಯುನಿ sandyuni (ಸಂದ್ಯೆ), v. a. To join, unite; to bring in close contact.

ಸಂದ್ಯೆ sandyē, see ಸಂದ್.

ಸಂದ್ರಪು sandrapu, see ಸಂದರ್ಪು.

ಸಂಧಾನ sandhāna, s. Mediation, pacification. —ಮಳ್ಳುನಿ to mediate, go between.

ಸಂಧಿ sandhi, s. Junction, union, combination. 2. an interval, pause, rest. 3. the union of letters either at the end or beginning of different words

or in the middle of compound terms, to avoid dissonance or hiatus. 4. a chapter. 5. a eulogistic narrative of a great personage.

ಸಂಧಿಪುನಿ sandhipuni, *see* ಸಂಧ್ಯುನಿ.

ಸಂಧ್ಯಾವಂದನೆ śandhyāvandanè, *s.* The daily ceremonies and prayers of the Brahmans.

ಸನ್ ಸನ್ಯ, *s.* Anno domini.

ಸನ್ನ ಸನ್ನಾ, *see* ಸಂಞ.

ಸನ್ನದ್, ಸನ್ನದು sannady, sannadu, *s.* An order, a written authority for holding land or office. 3. a certificate enrolling a person as a pleader.

ಸನ್ನದ್ಧ sannaddha, *adj.* Ready, arranged.

ಸನ್ನಯ, ಸನ್ನಾಯ, ಸನ್ನಾಹ ಸನ್ನಾಯಾ, sannāya, sannāha, *s.* Preparation. 2. materials required for a specific purpose. —ಮೆಚ್ಚುನಿ to prepare.

ಸನ್ನಿ ಸನ್ನಿ, *s.* Morbid state of the three humours, bile, wind and phlegm. 2. cholera; *also* ಸನ್ನಿರೋಗ. 3. epilepsy, convulsions. 4. typhus fever; delirium, as in fever; *also* ಸನ್ನಿಪಾತ. ಬಗ್ಗೆ— raving, as in a fit of epilepsy.

ಸನ್ನಿಧಾನ, ಸನ್ನಿಧಿ sannidhāna, sannidhi, *s.* Presence, perceptibility, appearance. 2. proximity. ಸನ್ನಿಧಾನೊಡು in presence of, before.

ಸನ್ನಿವಾರ sannivāra, *see* ಶನಿವಾರ.

ಸನ್ನೆ sannè, *see* ಸಂಜ್ಜೆ.

ಸನ್ಯಾಸ, ಸನ್ಯಾಸಿಗೆ sannyāsa, sannyāsige, *see* ಸನ್ಯಾಸ.

ಸಂಪಗೆ sampagè, *see* ಸಂಪಿಸೆ.

ಸಂಪತ್ತ್ sampatty, *s.* Riches, wealth, increase, prosperity; *also* ಸಂಪಟೆ, ಸಂಪಟ, ಸಂಪಡ. —ಉತ್ಪನ್ನಿ to be prosperous.

ಸಂಪನ್ನ sampanna, *adj.* Possessed of, having. 2. accomplished, completed, effected, obtained. 3. prosperous, fortunate, thriving. ಸಂಪನ್ನೆ a prosperous man.

ಸಂಪಯ sampaya, *see* ಸಂಪ.

✓ ಸಂಪಯಿ sampayi, *see* ಸಂಪಿಸೆ.

ಸಂಪರ್ಕ samparka, *s.* Union, mixture. 2. meeting, contact. —ಅಪಿಸಿ to associate with, mix.

ಸಂಪಲ sampala, *see* ಸಫಲ. 2. *see* ಸಂಬಳ.

ಸಂಪಲಿಪುನಿ, ಸಂಪಲಿಯುನಿ sampali-puni, sampaliyuni (ಸಂಪಲಿ), *v.* a. To gain, acquire, attain, earn.

ಸಂಪಾದನೆ sampādanè, *s.* Gaining, acquiring, attaining. —ಮೆಚ್ಚುನಿ, ಸಂಪಾದಿಸುನಿ to gain, acquire.

✓ ಸಂಪಾವುನಿ sampāvuni (ಸಂಪಾ), *v. n.* To become calm or cool.

✓ ಸಂಪಿಗೆ sampigè, *s.* The strong smelling flower *Michelia champaca*. ಕಾಟೆ—, ಸೋ— a wild sort of the same, *Plumeria acuminata*. ಕೆಂಪು— a red sort of it. ಸೆಜ್ಜೆ— another sort in the form of a bell. ನಾಗ—

ಬೋಳ್ತು— the white sort, *Mesua speciosa*. ನೆಲ— a sweet cented sort, *Kaempferia rotunda*.  
—ಎಂಜೆ champaca oil.

ಸಂಪಿಗೆತಾಯೆ sampigetāye, s. A demon so called.

✓ ಸಂಪು sampu, s. Coolness, coldness. 2. sufficiency, competency. 3. plenty, abundance; cf. ತಂಪು. adj. Cold, cool, refreshing, pleasant, mild. 2. sufficient. 3. plenty. adv. Coolly, gently. —ಮಳ್ಳುನಿ to appease, refresh.

ಸಂಪೂರ್ಣ sampūrṇa, adj. Whole, entire. 2. complete, finished. —ತೆ completeness, perfection. —ಮಳ್ಳುನಿ to finish.

ಸಂಪೂರ್ತಿ sampūrti, s. Completion. 2. fulness, satiety. 3. abundance. —ಮಳ್ಳುನಿ to accomplish.

ಸಂಪೊತ್ತು, ಸಂಪೋಡು sampottu, sampōdu, see ಸಂಪತ್ತೆ.

ಸಂಪ್ರದಾಯ sampradāya, s. Custom, practice, usage. 2. tradition.

ಸಂಪ್ರಯೋಗ samprayōga, s. Relation, dependence, association.

ಸಂಪ್ರೀತಿ sampriti, s. Great love.

ಸಂಪ್ರೋಕ್ಷಣೆ samprōkṣhaṇè, s. The ceremonial purification of an idol with milk, ghee, honey, etc.; cf. ಪ್ರೋಕ್ಷಣೆ.

ಸಂಫಲ samphala, see ಸಫಲ.

ಸಂಬಂಧ sambandha, s. Connection, relation, affinity.

ಸಂಬಡ sambada, see ತಂಬಡ.

ಸಂಬರ sambara, s. Spicery, season-

ing. —ಬಳ್ಳಿ the thick-leaved lavender, *Anisochilus carnosus*.

[ಬಾಳಸುನಿ.

ಸಂಬಲಿಯುನಿ sambaliyuni, see ಸಂ

✓ ಸಂಬಳ sambala, s. Pay, salary, wages. —ದಾಯೆ a man in one's pay. —ಕೊರ್ಪಿಸ to pay wages.

ಸಂಬಾರ sambāra, see ಸಂಬರ.

ಸಂಬಾಳಿಸುನಿ sambālisuni (ಸಂಬಾಳಿಸು), v. a. To sustain, bear, support; to appease. 2. to manage, control. ಕೋಪ— to control one's temper. ಬೇನೆ— to endure pain.

ಸಂಬಿ sambi, s. Secrets; spying; cf. ಬೇದ. —ಪಾಡುನಿ to spy.

ಸಂಬುರ್ಮು samburma, see ಸಂಭ್ರಮ.

ಸಂಜೋಧನೆ sambōdhanè, s. Addressing, calling. 2. the vocative case, gram.

ಸಂಭವ sambhava, s. Birth, production. 2. cause, origin. 3. possibility, occurrence.

ಸಂಭವಿಪುನಿ sambhavipuni (ಸಂಭವಿ), v. n. To be born, befall, happen.

ಸಂಭಾವನೆ sambhāvanè, s. Honour, respect, respectability. 2. a present, reward.

ಸಂಭಾವಿಕೆ, ಸಂಭಾವಿತೆ sambhāvike, sambhāvite, s. A respectable man.

ಸಂಭಾಷಣೆ sambhāṣhaṇè, s. Dialogue, conversation, discourse.

—ಮಳ್ಳುನಿ to converse.

ಸಂಭೋಗ sambhōga, s. Sexual pleasure; sexual embrace.

2. enjoyment, delight, luxury.

ಸಂಭ್ರಮ sambhrama, *s.* Joy, delight, pleasure. 2. grandeur.  
 ಸಂಮಂಧ sammandha, *s.* Connection by affinity, connection in general; *cf.* ಸಂಬಂಧ. *adj.* Connected with, endowed with, belonging to, possessing. ಸಂಮಂಧಕೆ a relative. —ಉಪ್ಪನಿ to be related to.  
 ಸಂಮಗಾರೆ sammagāre, *see* ಸಮಗಾರೆ.  
 ಸಂಮತ, ಸಂಮತಿ sammata, *sammati*, *s.* Assent, agreement; acquiescence; *also* ಸಲ್ಮಂತ. —ಆಪಿನಿ to assent, agree, yield, comply. —ಉಪ್ಪನಿ to agree to, to be willing, to acquiesce in. —ಮಳ್ಪನಿ to consent, agree to, accept. —ಕೊರ್ಪಿನಿ to give consent. —ಕೊರ್ಪಿನಿ to receive assent.  
 ಸಂಮನ sammana, *see* ತಮಣ.  
 ಸಂಮನಿಯುನಿ sammaniyuni, *see* ತಮಣಿಪ್ಪನಿ.  
 ಸಂಮಲೆ sammalē, *see* ತಮಲೆ.  
 ಸಂಮಾನ sammāna, *see* ಸನ್ಮಾನ. 2. *see* ತಮಣ.  
 ಸಂಮರ sammara, *see* ಸಂಹಾರ.  
 ಸಂಮುಖ sammukha, *adj.* Encountering, opposite, facing. ಸಂಮುಖೊಡು in front of, in the presence of.  
 ಸಂಮೇಳ sammēḷa, *s.* A double drum. 2. mixing, blending; union.  
 ಸಂಯುಕ್ತ saṁyukta, *adj.* Endowed with, possessed of. 2. united, joined, annexed. 3. compound.

ಸಂಯೋಗ saṁyōga, *s.* Intimate union, contact, communion, association. 2. copulation, sexual embrace. —ಮಳ್ಪನಿ to copulate.  
 ಸಂರಕ್ಷಕೆ saṁrakshake, *s.* A saviour, protector, nourisher.  
 ಸಂರಕ್ಷಣೆ saṁrakṣaṇē, *s.* Maintenance, support, protection, nourishment, care of. —ಮಳ್ಪನಿ, ಸಂರಕ್ಷೆಪ್ಪನಿ to protect, nourish.  
 ✓ಸಂಗೊಡೆ sarṅode, *s.* A slender man.  
 ಸಂವತ್ಸರ saṁvatsara, *s.* A year, especially of the Hindu cycle of sixty.  
 ಸಂವಾದ saṁvāda, *s.* Dialogue.  
 ಸಂವಾರ saṁvāra, *see* ಸಂಹಾರ.  
 ಸಂಶಯ saṁśaya, *s.* Doubt, uncertainty, suspicion, scruple, hesitation. —ಉಪ್ಪನಿ to have scruples *or* doubt. —ಮಳ್ಪನಿ to doubt, hesitate.  
 ಸಂಸರ್ಗ saṁsarga, *s.* Union, proximity, contact. 2. acquaintance, intercourse, familiarity. —ಉಪ್ಪನಿ to have intercourse. —ಮಳ್ಪನಿ to associate with.  
 ಸಂಸಾರ saṁśāra, *s.* A family, household. 3. the world *or* habitation of mortals. —ತಾಪತ್ರಯ family cares. —ವಾಶ family ties. —ಸಾಗರ the whole family. —ಸುಖ worldly happiness. —ಮಳ್ಪನಿ to be a family-man, to keep house. ಸಂಸಾರಿಕೆ a family-man.

ಸಂಸ್ಕಾರ saṁskāra, *s.* A purifi-  
catory rite *or* ceremony. 2.  
burning *or* burying a dead  
body. —ಮುಚ್ಚುನಿ to burn *or*  
bury a dead body.

ಸಂಸ್ಕೃತ saṁskṛta, *s.* The San-  
skrit language.

ಸಂಸ್ಥಾನ saṁsthāna, *s.* A seat of  
government, the royal city.  
2. a kingdom, state, presi-  
dency. ಮದ್ರಾಸ್—the Madras  
presidency.

ಸಂಹಾರ saṁhāra, *s.* Destruction,  
killing, annihilation. —ಮುಚ್ಚು  
ನಿ, ಸಂಹರಿಷುನಿ to destroy, kill,  
annihilate.

ಸಂಹಿತೆ saṁhitē, *s.* An arrange-  
ment of the text of the Vedas  
into short sentences. 2. a  
code, digest.

ಸಂಕ್ಷಿಪ್ತ saṁkshipta, *adj.* Abbre-  
viated, abridged, brief.

ಸಂಕ್ಷೇಪ saṁkshēpa, *s.* Abridg-  
ment, brevity. —ಆದ್ ಪಟ್ಟಿನಿ to  
say briefly. —ಮುಚ್ಚುನಿ, ಸಂಕ್ಷೇಪಿ  
ಷುನಿ to abridge.

ಸಕ saka, *see* ಸಾಸ.

ಸಕಣ sakana, *s.* An omen; *bet.*  
ಶಕುನ. —ಕೈ an ominous bird.

ಸಕತಿ sakati, *see* ಶಕ್ತಿ.

ಸಕಲ sakala, *s.* The aggregate,  
whole. *adj.* All, entire, whole.  
—ಸಂಸತಿ all facts.

ಸಕಲಾತಿ, ಸಕಲಾತು sakalāti, saka-  
lātu, *s.* Superior woollen  
stuffs.

ಸಕಾಯ sakāya, *s.* Easiness. 2.  
*see* ಸಹಾಯ.

ಸಕಿ saki, *see* ಸಖಿ.

ಸಕಿಯುನಿ sakiyuni (ಸಕ್), *v. a.* To  
submit.

ಸಕೆ, ಸಕ್ಕೆ, ಸಕ್ಕೆ sakē, sakkē, sak-  
kē, *see* ಶಕ್ತಿ.

ಸಕ್ಕಣ sakkana, *s.* A small mat.  
2. a net. 2. *see* ತಕ್ಕಣ. 3. *see*  
ಸಕಣ.

ಸಕ್ಕರೆ sakkarē, *s.* Sugar. ಕಂಚೆ—  
the pumplemose fruit. ಕಣ್ಣೆ—  
sugar candy. ಚೀನಿ— China  
sugar. ಮೋರಿನ್— Mauritius  
sugar.

ಸಕ್ಕೆಲ್ sakkely, *see* ಸಜ್ಜ.

ಸಕ್ಕೆಲ sakkela, *s.* A proper *or*  
suitable time.

ಸಕ್ತಿ sakti, *s.* Force, constraint,  
exaction. 2. *see* ಶಕ್ತಿ.

ಸಕ್ರ sakra, *see* ಚಕ್ರ.

ಸಖಾಯ sakhāya, *see* ಸಹಾಯ.

ಸಖಿ sakhi, *s.* A female friend.

ಸಖೆ sakhe, *s.* A male friend.

ಸಖ್ಯೆ sakhya, *s.* Friendship,  
amity, intimacy. 2. *see* ಶಕ್ಯೆ

ಸಗುತಿ saguti, *see* ಶಕ್ತಿ.

ಸಗುಲೆ sagulē, *see* ತಗುಲೆ.

ಸಗೆ sage, *see* ತಸೆ.

ಸಗೋತ್ರ sagōtre, *s.* A distant  
kinsman descended from a  
common ancestor of the  
same family-name, as among  
Brahmans; *also* ಸಗೋತ್ರದಾಯಿ.  
ಸಸೋತ್ರ a relationship of this  
description.



ಸಗ್ತಿ sagti, *see* ಶಕ್ತಿ.

ಸಗ್ತಿ sagme, *see* ತಗ್ತಿ.

ಸಚಲಸ್ನಾನ, ಸಚೇಲಸ್ನಾನ saçalasnāna, saçelasnāna, *s.* Bathing with all one's clothes on. —ಮಕ್ಕುನಿ to bathe in this way.

ಸಚ್ಚ saçca, *see* ಸತ್ಯ.

ಸಚ್ಚಿದಾನಂದೆ saççidānande, *s.* God, the eternal source of wisdom and happiness.

ಸಚ್ಯ saçya, *s.* Expense. —ವಾಲ್ಯುನಿ to pay expenses.

ಸಜ saja, *see* ಸಜಾ.

ಸಜಪು sajapu, *see* ತಜಪು.

ಸಜಾ sajā, *s.* Punishment, fine. 2. annoyance, trouble. —ಅಪಿನಿ to be punished. —ಕೊರ್ಪಿನಿ to punish.

ಸಜಾಬ್ sajābu, *see* ಸದಾಪು.

ಸಜಿಬಿಜಿ sajibiji, *see* ತಜಿಬಿಜಿ.

ಸಜೀವ sajīva, *adj.* Animate, lively.

ಸಜ್ಜ sajja, *s.* A short time. *adj.* Instant, temporary. ಸಜ್ಜೊಗು presently, now, recently, lately; shortly; temporarily. ಸಜ್ಜೊಗು ಅದ್ for the present use; temporarily, *etc.* ಸಜ್ಜೊಗು ಬೇಲೆ ಯಜ್ಜಿ there is no work for the present. ಸಜ್ಜೊಗು ಬರ್ವಳ್ಳೆ she will come shortly.

ಸಜ್ಜಂದಿ sajjandi, *s.* A good woman, gentle woman.

ಸಜ್ಜನ sajjana, *adj.* Virtuous, good. 2. gentle.

ಸಜ್ಜನಿಗೆ sajjanigē, *s.* Virtue, goodness. 2. gentleness, meekness.

ಸಜ್ಜನೆ sajjane, *s.* A good man; a gentle man.

ಸಜ್ಜಲೈ sajjalmē, *see* ಸಜ್ಜನಿಸೆ.

✓ಸಜ್ಜಿ sajji, *adj.* Good, well, proper, fine, excellent. 2. healthy.

*adv.* Well, nicely, properly.

—ವ ಅಣ್ a fine lad. —ವ ನಡತೆ a good behaviour. —ವಾತೆರ a proper speech.

—ದ ಉಪ್ಪುನಿ to enjoy good health, be well.

—ದ ಕೇಣುನಿ to hear attentively.

—ದ ತಿನ್ನಿನಿ to eat heartily. —ದ

ನೋಪುನಿ to thrash soundly.

—ಮಕ್ಕುನಿ to make a thing well.

✓ಸಜ್ಜಿಗೆ sajjigē, *s.* Rolong or wheat-en grits.

ಸಟಾಸಟೆ saṭāsati, *adj.* Grating, harsh. *adv.* Harshly, severely.

—ವಾತೆರುನಿ to speak harshly.

ಸಟೆ saṭē, *s.* Falsehood; *also* ಸಟವಟೆ.

ಸಟ್ಟ saṭṭa, *see* ಬಟ್ಟ.

✓ಸಟ್ಟಿ saṭṭi, *s.* ✓A kind of wooden laddle. 2. *see* ಪಟ್ಟಿ. 3. a feast on the night of the sixth day of a child's birth.

✓ಸಟ್ಟುಗ saṭṭuga, *see* ತಟ್ಟುಗ.

ಸಡಗ saḍaga, *adj.* Hard.

ಸಡಗರ saḍagara, *see* ಸೆಡಗರ.

ಸಡಿತ saḍita, *s.* A purpose, vow, resolution. 2. a bet, wager.

✓ಸಡಿಲ್ saḍilu, *adj.* Loose, slack, loosened. —ಅಪಿನಿ to become loose. —ಬುದ್ಧಿನಿ to let loose.

—ಮಕ್ಕುನಿ to loosen, slacken.

ಸದ್ಧ ಸaddḥu, *s.* Disdain, inattention, negligence. 2. satiety, indifference. 3. facility, ease. ಆ ಕೆಲಸ ಸದ್ಧಿಗ ಸಮ he can do the work with the greatest ease. ಆ ಸುಖ ಸದ್ಧಿಗ ಸಮ it is nothing to him to go by that road. ಪಂಡಿ ವಾತೆರ ಸದ್ಧಿಗ ಸಮ he would not listen to what he was told.

✓ ಸದ್ಧುಕೆ ಸaddḥuke, *s.* The relation in which the husbands of two sisters stand to each other.

ಸದ್ಧೆ ಸaddḥe, *see* ಸದ್ಧೆ.

ಸದ್ಧುಡು sadsuḍu, *see* ಸುಡ್ಡುಡು.

✓ ಸಣಿಪುನಿ, ಸನಿಯುನಿ sanipuni, saniyuni (ಸಣಿ, ಸನಿ), *v. n.* To cool, grow calm, be mitigated.

ಸಣೆ saṇe, *s.* A fine cloth; *cf.* ಸಂಣೆ. 2. *see* ಸನಿ.

ಸಣ್ಣ sanna, *see* ಸಂಣ.

ಸತ್ satḥ, *adj. (in comp.)* True, good, virtuous, excellent, right, proper. -ಕಥೆ a true story. -ಕರ್ಮ, -ಕಾರ್ಯ a good action. -ಪಾತ್ರ worthiness. -ಪಾತ್ರ, -ಪುರುಷೆ a worthy man. -ಪುತ್ರೈ an excellent son.

ಸತಿ sati, *s.* A virtuous woman. 2. a woman in general.

ಸತು, ಸತುವ satu, satuva, *see* ಸತ್ವೈ.

ಸತ್ಕಾರ satkāra, *s.* Politeness, honour, respect. -ಮೆಚ್ಚುನಿ, ಸತ್ಕರಿಸನಿ to show respect.

ಸತ್ತಿ satti (*corrup. of* ಕತ್ತಿ), *s.* Power, strength. -ಕಲ್ಲೆ a heavy stone to be lifted up

to try one's strength. -ಕೋಲು a stick to try one's strength with another in wrestling.

ಸತ್ತಿಗೆ sattigē, *s.* An umbrella, a parasol.

ಸತ್ತೀಕೆ sattike, *see* ಸಾತ್ವಿಕೆ.

ಸತ್ಯ satya, *s.* Truth. 2. justice, honesty. *adj.* True, sincere, honest. -ತ್ವ truth; credibility. -ವಂತೆ a truthful man; a sincere man. -ಅವಿನಿ truth to prevail; justice to be done. -ಜಿನ್ನಿನಿ, -ಮೆಚ್ಚುನಿ to do justice. -ಮುನಿಯುನಿ to be cursed.

ಸತ್ಯೈ satyē, *s.* An umbrella.

ಸತ್ವ satva, *s.* Life, vitality. 2. power, strength. 3. essence, substance. -ದಾಂತಿ powerless. -ಉಪ್ಪನಿ to be strong or vigorous.

ಸದ್ sadḥ, *see* ಸದು. 2. *see* ಸತ್.

ಸದರ್, ಸದರ್‌ಂಗ sadaruḥ, sadaraṅga, *s.* The front. 2. spreading abroad, becoming public. -ನ ಬರ್ಪನಿ to come to the front; to appear before the public; to become published.

ಸದರ್, ಸದರು sadaruḥ, sadaru, *s.* A throne. 2. a mattress, carpet. 3. *see* ಸದರ್.

ಸದರಮಾನೆ sadaramāne, *s.* A subordinate judge.

ಸದರಿ sadari, *see* ಸದ್ರಿ.

ಸದಾ sadā, *adv.* Always, at all times, perpetually, for ever. -ಕಾಲ. -ಕಾಲೊಗು for ever. -ತ್ಮೆ the eternal Spirit.

ಸದಾಚಾರ sadācāra, *s.* Regular observance of all duties, good conduct.

ಸದಾಪು, ಸದಾಬು sadāpu, sadābu, *s.* The rue plant, *Ruta graveolens*. [2. *see* ಚದಿ.

✓ಸದಿ sadi, *s.* ✓Striking, beating.

ಸದು sadu, *s.* Sound, noise. 2. answer, reply. 3. rebutting. —ಕೊರ್ಪಿನಿ to answer. ಆಯ ಪಾತಿ ಕೊಗು ಸದು ಇಜ್ಜಿ his words are unimpeachable.

ಸದುರಂಗ saduraṅga, *see* ಸದರ್.

ಸದೃಶ sadruṣā, *adj.* Like, similar, resembling.

✓ಸದೇವುನಿ sadevuni (ಸದಿ), *v. n.* To get hardened. 2. to wear away, as an earthen vessel.

ಸದೊಳಿಗೆ sadoligē, *s.* Course, way.

ಸದ್ಗತಿ sadgati, *s.* Heaven, bliss. —ತಿಕ್ಕುನಿ to attain bliss.

ಸದ್ಗುಣ sadgūṇa, *s.* An excellent nature or disposition.

ಸದ್ಗುರು sadguru *s.* A virtuous spiritual guide.

ಸದ್ಗು sadgu, *see* ಸದು. [ಸಜ್ಜಿ.

ಸದ್ಯ, ಸದ್ಯೊಗು sadya, sadyogu, *see*

ಸದ್ರಂಗ sadraṅga, *see* ಸದರ್.

ಸದ್ರಿ sadri, *adj.* Aforesaid, above-mentioned.

ಸದ್ರೂಪ sadrūpa, *adv.* As it is, in an exact or true form. 2. face to face.

ಸನ್ sanu, *see* ಸನ್.

ಸನಂಗ್, ಸನಗ್ sanaṅgu, sanagu, *s.* A thing, article. 2. a piece of cloth brought to the market.

ಸನಮತ sanamata, *see* ಸಮತ.

ಸನಾನಿ sanāni, *see* ಚನಾನಿ.

ಸನಿ sani, *see* ಲನಿ. 2. *see* ಸನಿ.

ಸನಿಯಾರ saniyāra, *s.* Saturday.

ಸನಿಪ sanipa, *see* ಸವಿಪ.

✓ಸನಿಪಾವುನಿ sanipāvuni, *c. v.* (of ಸನಿ ಪುನಿ) To make cold or cool. 2. to pacify, conciliate, comfort.

✓ಸನಿಪುನಿ sanipuni (ಸನಿ), *v. a.* To cool, render cold. 2. to refresh; to set at ease.

ಸನಿಯ saniya, *see* ಸವಿಪ.

✓ಸನಿಯುನಿ saniyuni (ಸನಿ), *v. n.* To become cold; to be cool; to be softened.

ಸನಿಯೆಸ್ರೆ saniyesre, *see* ಲನಿ.

ಸನಿಲ್ sanilu, *s.* A bayonet.

ಸನೀಪ sanīpa, *see* ಸವಿಪ.

ಸನು sanu, *see* ಲನು.

✓ಸನೆ sanē, *see* ತನೆ.

ಸನ್ನೆ sanna, *see* ಸಂಣ.

ಸನ್ಮಾನ sanmāna, *s.* Respect, honour, politeness. —ಮಳ್ಳುನಿ, ಸನ್ಮಾನಿಸುನಿ to show respect, treat politely.

ಸನ್ಮಾರ್ಗ sanmārga, *s.* Morality, good conduct, true way.

ಸನ್ಯಾಸ sanyāsa, *s.* Asceticism.

ಸನ್ಯಾಸಿ sanyāsi, *s.* An ascetic.

ಸಪ sapa, *s.* Polish, smoothness.

—ಸಾರ sap. —ಇಜ್ಜಿ there is no polish.

ಸಪತ sapata, *see* ಲಪಥ.

ಸಪಲ sapala, *see* ಸಫಲ. 2. *see* ತಪಲ.

ಸಪಲಿಯೆ, ಸಪಲೆ sapaliye, sapale,  
see ಸಪಲೈ.

ಸಪಲೆ, ಸಪಲೈ sapalè, sappalè, see  
ತಪಲೆ.

ಸಪಲೈ, ಸಪಲೆ sapalye, sapale, s.  
*lit.* A spearman. 2. a fisher-  
man.

ಸಪಸಾರ sapasāra, s. Taste.

ಸಪಾಯಿ sapāyi, *adj.* Even, level,  
smooth. —ಅಪಿನಿ to become  
smooth. —ಮಕ್ಕನಿ to make  
smooth.

ಸಪಾರ್ಣೆ sapārṇè, s. Fasting.

ಸಪುರ, ಸಪೂರ sapura, sapūra, *adj.*  
Delicate, thin, fine, narrow.

ಸಪೆ sapè, s. A page.

ಸಪೇತೆ sapētè, see ಸಫೇತೆ.

ಸಪ್ತ sapta, *adj.* Seven. —ಸ್ವರ  
the seven notes of the gamut.

ಸಪ್ತಮ ಸಪ್ತಮಾ, *adj.* Seventh.  
ಸಪ್ತಮಿ the seventh day of the  
lunar fortnight.

ಸಪ್ಪ ಸಾಪ್ಪಾ, see ಚಪ್ಪೆ.

ಸಪ್ಪಳ ಸಾಪ್ಪಾಳ, see ತಪ್ಪಳ.

ಸಪ್ಪು ಸಾಪ್ಪು, see ತಪ್ಪು.

ಸಪ್ಪೆ ಸಾಪ್ಪೆ, see ಚಪ್ಪೆ.

ಸಫಲ ಸಾಫಲಾ, s. Success, pros-  
perity, reward. —ಅಪಿನಿ to be  
successful. —ಮಕ್ಕನಿ to make  
successful.

ಸಫೇತೆ ಸಾಫೇತು, *adj.* White. s.  
White lead. —ಬಣ್ಣ white  
colour.

ಸಬಕು ಸಾಬಕು, see ತಬಕ.

ಸಬಟೆ ಸಾಬಟು, see ತಬಟೆ.

ಸಬಟುನಿ ಸಾಬಟುನಿ, see ತಬಟುನಿ.

ಸಬಟೆ ಸಾಬಟೆ, see ತಬಟೆ.

ಸಬಬ್, ಸಬಾಬ್ ಸಾಬಾಬು, ಸಾಬಾಬು, s.  
Cause, reason, ground.

ಸಬರ ಸಾಬರಾ, s. A pack-saddle.

ಸಬಾಪುನಿ ಸಾಬಾಪುನಿ, see ಸಬಾಪುನಿ.

ಸಬಾಪುನಿ ಸಾಬಾಪುನಿ (ಸಬಾಪುನಿ), v. a.  
To please, satisfy.

ಸಬಾಪು ಸಾಬಾಪು, see ಸಬಾಪುನಿ.

✓ಸಬಿ ಸಾಬಿ, s. Flavour, taste. *adj.*  
Savoury, palatable, pleasant,  
sweet.

✓ಸಬಿಪುನಿ ಸಾಬಿಪುನಿ (ಸಬಿ), v. a. To  
taste, try the flavour.

ಸಬುಕಾರ ಸಾಬುಕಾರಾ, s. Soap.

ಸಬುರು ಸಾಬುರು, s. Halt; delay. 2.  
see ತಬುರು.

ಸಬುಲಿ ಸಾಬುಲಿ, see ತಬ್ಬುಲಿ.

ಸಬೆಪುನಿ ಸಾಬೆಪುನಿ, see ತಬೆಪುನಿ.

ಸಬ್ಬಳ್ಳ ಸಾಬ್ಬಳ್ಳು, s. A crow-bar  
used for digging.

ಸಬ್ಬುಲಿ ಸಾಬ್ಬುಲಿ, see ತಬ್ಬುಲಿ.

ಸಭೆ ಸಾಭೆ, s. A convocation,  
assembly, meeting. 2. a royal  
court; a council-hall. ಸಭಾಪತಿ  
the president of an assembly.  
ಸಭಾಲಯ the place of public  
meeting; a church, chapel.  
ಸಭಾಶಿಕ್ಷೆ church-discipline. —ತ  
ಕ್ರಮ church rules. —ತ ಹಿರಿ  
ಯೆ an elder, church-warden.  
—ತಾಯೆ a church-member; a  
councillor, member of an as-  
sembly. —ಅಸಫನಿ an assembly  
to disperse. —ಕೂಡುನಿ an as-  
sembly to meet. —ಕೆ ಕೇರುನಿ to  
join a church (by baptism or

confirmation). —ದ್ವೈ ತರ್ಥ ದೇಶಿನಿ,  
—ದ್ವೈ ಬಹಿಷ್ಕಾರ ಮಳ್ಳುನಿ to excom-  
municate.

ಸಮ್‌ಗಾರೆ samugāre, s. A chuck-  
ler, shoemaker.

ಸಮ sama, *adj.* Like, similar.  
2. same, even, equal. 3. uni-  
form, equable. 4. right, just,  
proper. —ಕ್ರಯ proper value.  
—ವಾಲ್ equal shares. —ರಾತ್ರಿ  
midnight. —ತೂಪಿನಿ to compare.  
—ಬೂರುನಿ to agree, coincide;  
to fit, suit. —ಮಳ್ಳುನಿ to make  
level; to put right; to make  
equal; to correct, rectify.

ಸಮಂತ samanta, *adj.* All, whole;  
ಸಮಂತೆ all people.

ಸಮಕಟ್ಟು samakattṭu, s. Propor-  
tion, fitness, suitability. 2.  
level, smoothness of surface.  
—ಆಯಿ ನೆಲ a level, even  
surface. —ಉಷ್ಟುನಿ to fit, agree.

ಸಮಗಾರೆ samagāre, *see* ಸಮ್‌ಗಾರೆ.

ಸಮಗ್ರ samagra, *adj.* All, entire,  
full, complete.

ಸಮಜಯಿಸಿಗೆ, ಸಮಜೈಸಿಗೆ samajayi-  
sigè, samajëisigè, s. Pacifica-  
tion, satisfaction, consolation.  
—ಮಳ್ಳುನಿ to calm, appease.

ಸಮಜಯಿಸುನಿ, ಸಮಜೈಸುನಿ samajā-  
yisuni, samajëisuni (ಸಮಜೈಸು),  
v. a. To appease, calm, paci-  
fy. 2. to comfort, console.

ಸಮತೆ, ಸಮತ್ವ samatè, samatva, s.  
Equality, proportion. 2. si-  
milarity.

ಸಮನಿಸುನಿ samanisisuni *see* ತಮಣಿ  
ಷುನಿ.

ಸಮಯ samaya, s. Time, season.  
opportunity. 2. leisure. —ಉ  
ಷ್ಟುನಿ to have time; to be at  
leisure. —ಕಾಪುನಿ, —ತೂಪಿನಿ to  
watch for an opportunity.  
—ಕೊರ್ಪಿನಿ to allow time.

ಸಮರ samara, s. Conflict, war.

ಸಮರ್ಥ samartha, *adj.* Strong,  
powerful. 2. able, capable.

ಸಮರ್ಥಿಗೆ samarthigè, *see* ಸಾಮ  
ರ್ಥಿಗೆ.

ಸಮರ್ಥಿಪುನಿ samarthipuni (ಸಮರ್ಥ),  
v. a. To overcome any dif-  
ficulty; to succeed.

ಸಮರ್ಥೆ samarthe, s. An able  
man, powerful man.

ಸಮರ್ಥನೆ samardhanè, *see* ಸಮಾರಾ  
ಧನೆ.

ಸಮರ್ಪಕ samarpaka, *adj.* Proper,  
fit, appropriate; pertinent.  
—ಜವಾಬು a proper answer.  
—ಆದ್ ಪಟ್ಟಿನಿ to speak perti-  
nently.

ಸಮರ್ಪಣೆ samarpanè, s. An offer-  
ing. —ಮಳ್ಳುನಿ, ಸಮರ್ಪಿಸುನಿ to  
offer, sacrifice.

ಸಮಸ್ತ samasta, *adj.* All, whole,  
entire.

ಸಮಕ್ಷ, ಸಮಕ್ಷಮ samaksha, sama-  
kshama, *adv.* Before, in pre-  
sence or sight of. s. Presence,  
sight. ಆಯ ಸಮಕ್ಷಮೊಡು in his  
presence.

ಸಮಾಗಮ samāgama, s. Union,  
junction. 2. coming, arriv-  
ing.

ಸಮಾಚಾರ samācāra, s. Tidings,  
news, intelligence, informa-

tion. 2. a message. ಕ್ಷೇಮ—the intelligence of one's welfare.

ಸವಾಜ samāja, *s.* A multitude, assembly. 2. a society, association.

ಸವಾಧಾನ samādhāna, *s.* Peace, tranquillity. 2. conciliation, consent, agreement. 3. reconciling differences. 4. welfare, well-being. —ಅಪಿನಿ to be reconciled; to agree, consent; a sickness to become subdued. —ಉಪ್ಪನಿ to have peace; to feel better. —ಮಳ್ಪನಿ to reconcile, console, appease.

ಸವಾಧಿ samādhī, *s.* A grave, tomb. 2. deep meditation. 3. silence. —ಹ ಉಪ್ಪನಿ to be absorbed in meditation.

ಸವಾನ samāna, *adj.* Like, similar, analogous. 2. equal. 3. one, uniform, same; *cf.* ಸಮ, ಸಾಮಾನ್. —ತ್ವ equality. —ವಸ್ತುಳು similar things. —ಸ್ಥಿ an equal person.

ಸವಾಪ್ತ samāpta, *adj.* Finished, completed.

ಸವಾಪ್ತಿ samāpti, *s.* Completion, finishing, end. 2. killing, destroying. —ಅಪಿನಿ to be completed. —ಮಳ್ಪನಿ to complete, finish.

ಸವಾರ samāra, *see* ಸಂಹಾರ.

ಸವಾರಾಧನೆ samārādhane, *s.* Worship, reverence. 2. a public feast to Brahmans.

ಸವಾಸ samāsa, *s.* Composition

of words, formation of compound terms, *gram.*

ಸಮಿಧೆ samidhē, *s.* Short sticks of particular trees used in burnt offerings.

ಸವಿಾಪ samīpa, *s.* Neighbourhood, proximity. *adj.* Near, close by.

ಸಮುಖ samukha, *s.* Presence, proximity. ಸಮುಖೋನ್, ಸಮುಖೋಡ್ near to, in the presence of.

ಸಮುಗಾರೆ samugāre, *see* ಸಮಗಾರೆ.

ಸಮುಚ್ಚಯ samučcāya, *s.* Collection, assemblage. 2. conjunction of words or sentences, *gram.*

ಸಮುದಯ, ಸಮುದಾಯ samudaya, samudāya, *s.* Assemblage, heap, multitude, number, quantity. ಜನ— a multitude of persons. ಸಮುದಾಯೋಡು generally, on the whole.

ಸಮುದ್ರ samudra, *s.* The ocean, sea. —ಸ್ನಾನ a ceremony of bathing in the sea at new moon in the month Āṭi. —ಫಲ the fruit of the tree *Borringtonia racemosa*; fish.

ಸಮೂಹ samūha, *s.* Aggregate, assemblage, multitude.

ಸಮೃದ್ಧಿ samrūddhi, *s.* Prosperity, success. 2. increase, thriving. ಬುಳಿತ— an abundance of crop. —ಅಪಿನಿ to prosper.

ಸಮೇತ samēta, *adj.* Accompanied by, associated with, possessing.

ಸಯನ sayana, *see* ಶಯನ.

ಸಯಿ sayi, *see* ಸೈ.

ಸಯಿಪಿನಿ sayipini, *see* ಸೈಪಿನಿ.

ಸಯಿಲೆ sayilè, *s.* A ghost, goblin.

ಸಯಿಸುನಿ sayisuni, *see* ಸಹಿಸುನಿ.

ಸರ sara, *s.* A string of beads or pearls; a wreath, garland; a necklace. ಜಪ— a rosary. ನಾಣ್ಯದ— a necklace of coins.

ಸರ sara, *see* ಸ್ವರ.

ಸರಂಕ್ saranku, *s.* A kind of suffocation caused while swallowing any liquid.

ಸರಂಕಲ್ಲ sarankallu, *see* ಸರಂಕಲ್.

ಸರಂಗ sarangu, *s.* A trench, mine, hole, tunnel. 2. a rat's hole.

ಸರಂಜಾಮ್ sarañjāmu, *s.* Tools, implements, goods. 2. furniture. —ಮುಳ್ಪುನಿ to prepare, furnish.

✓ ಸರಕ್ saraku, *s.* Articles, goods, commodity. —ಜಪ್ಪಡುನಿ, —ದೆಪ್ಪನಿ to unlade; to land goods. —ದಿಂಜಾವನಿ, —ಪಾಡುನಿ to lade, load; to freight.

✓ ಸರಕ್ saraku, *intj.* Get out of the way! slip aside!

ಸರಕಾರ್ sarakāru, *s.* Government. —ಕೆಲಸ the government service. —ದ ಸೂವ the public money, assessment, revenue.

ಸರಕೊಣುನಿ sarakonuni, *see* ತರಕೊಣುನಿ.

ಸರದ್ saradu, *see* ಸರಹದ್ದ.

ಸರದಾನಿ saradāni, *s.* A cry, noise.

ಸರದಾರ್, ಸರದಾರೆ saradāru, sara-

dāre, *s.* A European. 2. a person of superior rank.

ಸರದಿ saradi, *s.* Cold, catarrh.

✓ ಸರಪಣಿ, ಸರಪಳಿ, sarapani, sarapali, *see* ಸರಪೊಳಿ.

ಸರಪತಿ sarapati, *see* ಸರ್ಪತಿ.

ಸರಸಿತ sarapita, *see* ಸರ್ಪಿತ.

✓ ಸರಪೊಳಿ sarapoli, *s.* A chain of any metal.

ಸರಬರಾಯಿ sarabarāyi, *s.* Furnishing supplies, preparation. —ಕೊರ್ಪಿನಿ, —ಮುಳ್ಪುನಿ to furnish supplies.

ಸರಯಿ sarayi, *see* ಸಾರಾಯಿ.

ಸರಲ್ saralu, *see* ಸರಳೆ.

ಸರಲೆ saralè, *see* ತರಳೆ.

ಸರಸ್ sarasu, *s.* A joke. 2. merriment. *adj.* Tasty,apid. 2. jocose, merry.

ಸರಸರ sarasara, *adj.* Hastily, quickly, speedily.

ಸರಸ್ವತಿ sarasvati, *s.* Brahma's wife, the goddess of speech, learning, music, etc.

ಸರಹದ್ದ sarahaddu, *s.* Limit, boundary, frontier.

ಸರಳ್ saralu, *s.* A bar of iron.

ಸರಳ sarala, *adj.* Straight. 2. sincere. 3. easy.

ಸರಳಜುಮಾದಿ saralajumādi, *s.* A demon so called.

ಸರಳಿ sarali, *see* ಸರೊಳಿ.

ಸರಳೆ saralè, *see* ತರಳೆ.

ಸರಾಗ್, ಸರಾಗ sarāgu, sarāga, *adj.* Easy, facile, convenient. 2. free, unobstructed. —ಮಾರ್ಗ

a straight road. —ಫೋಪಿನಿ to go straightly. ಈ ಆಯತ ಸರಾಗ ಪಾತೆ ರೊಲಿ you can freely speak to him. —ಆದ್ easily, freely.

ಸರಾನೆ sarānè, *adv.* Directly, straightly. —ಫೋಪಿನಿ to go straightly without lingering in the way.

ಸರಾಫೆ sarāphe, *s.* A jeweller. 2. a money-changer.

ಸರಾಬು sarābu, *see* ಕರಾಬ್.

ಸರಾಯಿ sarāyi, *see* ಸಾರಾಯಿ.

✓ ಸರಾರಿಯುನಿ sarāriyuni (ಸರಾರಿ), *v.n.* To be exact.

✓ ಸರಾಸರಿ sarāsari, *adv.* Equally, alike. *adj.* Right, proper. *s.* An average. —ಕೊಪಿನಿ to give alike. —ತೂಪಿನಿ to find out an average.

✓ ಸರಿ sari, *adj.* Equal, like. 2. just, right, proper, fit. 3. even, not odd. 4. full; *cf.* ಸಮ. *adv.* Good, very well, it is right. —ಜಿರಕೆ mixing different ingredients in equal parts. —ಮುಸುಲಿ evens and odds. —ಆಪಿನಿ to be right, equal, even, complete. —ಬೂರುನಿ to suit, fit; to be proper; to agree with, to be on good terms.

ಸರಿ sari, *s.* Spending, consuming, exhausting. —ಮೆಳ್ಳುನಿ to spend, exhaust.

✓ ಸರಿಕೆ sarikè, *adj.* Right, fit, proper. 2. level, even. 3. plenty, abundant. 4. complete, full. —ಆಪಿನಿ to be properly arranged, to be well-done. —ಉಪ್ಪಿನಿ

to eat heartily. —ಬರ್ಪಿನಿ to be of age, as cattle. —ಮೆಳ್ಳುನಿ to arrange, put in order; to level; to do *or* execute anything well.

ಸರಿಗೆ sarigè, *s.* A wire, gold *or* silver thread. 2. a gold *or* silver armlet; *also* ತೋಳಸರಿಗೆ. 3. a thin wire of any metal.

ಸರಿಯ sariya, *see* ಸರ. 2. *see* ಸರಿಸೆ.

ಸರಿಸವಾನಸರಿಸಮಾನಾ, *adj.* Equal, same, on a par with.

ಸರುಗುರು saruguru, *see* ಸುರುಸುರು.

ಸರುತ, ಸರುತ saruta, sarūta, *see* ಸರ್ತ.

ಸರೆ sarè, *see* ತರೆ.

ಸರೆಂಕಲ್ಲೆ sareṅkallu, *s.* The shaft of an arrow.

ಸರೊಳಿ saroli, *adj.* Of superior breed, as cattle. 2. *see* ತರೊಳಿ. —ಯೆರ್ಮೆ a buffalo of superior breed yielding much milk.

ಸರೋನೆ sarōne, *see* ಸರಾನೆ.

ಸರೋವರ sarōvara, *s.* A lake.

ಸರ್ರ sarra, *see* ಸರಾನೆ.

ಸರ್ಕ sarka, *see* ತರ್ಕ. 2. *see* ಚರ್ಕ.

ಸರ್ಕತ್ತಿ sarkatti, *see* ತರ್ಕತ್ತಿ.

ಸರ್ಕಾರ್ sarkāru, *see* ಸರಕಾರ್.

✓ ಸರ್ಕಿಯುನಿ sarkiyuni (ಸರ್ಕಿ), *v. n.* To consent, submit. 2. to get out of the way.

ಸರ್ಕೆ sarkè, *see* ಸರಿಕೆ.

ಸರ್ಕೆಣಿಪುನಿ sarkēṇipuni (ಸರ್ಕೆಣಿ), *v. a.* To examine.

ಸರ್ಕೊಡ್ಡುನಿ sarkoḍḍuni (ಸರ್ಕೊಡ್ಡೆ), *v. a.* To oppose, gainsay.



ಸರ್ಕೊಣುನಿ sarkoṇuni, *see* ತರಕೊ  
ಣುನಿ.

ಸರ್ಗ sarga, *s.* A chapter, section.

ಸರ್ಗೇ sargè, *see* ಸರಿಸೆ.

✓ಸರ್ತ sarta, *adj.* Straight, direct,  
upright. *adv.* Straightly, di-  
rectly. —ನರಮಾನಿ a straight-  
forward man. —ಸಾದಿ a  
straight road. —ಘೋಷಿನಿ to go  
straightly.

✓ಸರ್ತಿ sarti, *s.* A time, turn,  
rotation. ಒಂಜಿ—once. ದಂಜ—  
many times, often. ನಿಂನ—  
your turn. —ಪ್ರಕಾರ in turn.

ಸರ್ದಾರೆ sardāre, *see* ಸರದಾರೆ.

ಸರ್ದಿ sardi, *see* ಸರದಿ.

ಸರ್ಪ sarpa, *s.* A serpent, snake.

—ಅಸ್ರ a malignant sore mouth.

—ಜಾತಿ the serpent kind. —ಬುದ್ಧಿ

rancour, hatred. —ತಾಪ bar-

renness supposed to be due

to injury done to serpents.

—ಸುತ್ತು a serpent's coil.

ಸರ್ಪತಿ sarpati, *s.* A train, line  
of gunpowder. —ದಾಪಿನಿ to lay  
a train.

✓ಸರ್ಪಳಿ sarpali, *see* ಸರಪಿಳಿ.

ಸರ್ಪಿತ sarpita, *s.* Occurring,  
happening, befalling. 2. en-  
countering, meeting. —ಅಪಿನಿ  
to occur; to meet.

ಸರ್ಪೆ sarpe, *see* ಸರ್ಪ.

ಸರ್ಬರಾಯಿ sarbarāyi, *see* ಸರಬ  
ರಾಯಿ.

ಸರ್ವ sarva, *adj.* All, entire,  
complete. —ಜ್ಞಾನ omniscience.  
—ತ್ರಾಣ omnipotence. —ತ್ರಾಣಿ

the Almighty God. —ಸ್ವ all,  
everything.

ಸರ್ವಜಿತ್ತು sarvajittu, *s.* The  
twenty-first year in the Hindu  
cycle of sixty.

ಸರ್ವತಾ, ಸರ್ವಥಾ sarvatā, sarva-  
thā, *adv.* In all ways, by all  
means, at any rate. 2. as-  
suredly, certainly.

ಸರ್ವತ್ರ sarvatra, *adv.* Every-  
where, at all times, in all  
places. —ಒಂಜೀ ಲೆಕ್ಕ ನಡಪ್ಪನಿ to  
behave alike at all times or  
in all places.

ಸರ್ವದಾ sarvadā, *adv.* Always,  
for ever.

ಸರ್ವಧಾರಿ sarvadhāri, *s.* The  
twenty-second year in the  
Hindu cycle of sixty.

ಸರ್ವನಾಮು sarvanāma, *s.* A pro-  
noun.

ಸರ್ವಾಂಗ sarvāṅga, *s.* The whole  
body. —ಜೀನೆ feeling pain all  
over the body. —ಘಜುನಿ to  
rub the whole body, as with  
oil, etc.

ಸರ್ವಾತ್ಮೆ sarvātme, *s.* The all-  
pervading God.

ಸರ್ವೇಶ, ಸರ್ವೇಶ್ವ sarvēśa, sarvēśva,  
*s.* All. ಸರ್ವೇಶೆ, ಸರ್ವೇಶ್ವರೆ God,  
the Supreme Being.

ಸಲಕ್ salaky, *see* ಚಾಲಾಕ್.

ಸಲಕೆ salakè, *see* ತಲಕೆ.

ಸಲಗೆ salagè, *see* ಸಲಗೆ.

✓ಸಲಗುನಿ salaguni (ಸಲಗ್), *v. a.* To  
nourish, succour, shelter, pro-  
tect, take care of.

ಸಲಯಿ salayi, *s.* A hundred sheaves of straw. 2. a measure of paddy varying from five to twelve mudas of rice. 3. ruin. 4. *see* ಸಲಾಯು. ಒಂಜಿ ಸಲಯು ಜೈ a hundred sheaves of straw. —ಅಪಿಸ to be ruined.

ಸಲಹತ್ರ salahatra, *adv.* Near.

ಸಲಾಂ, ಸಲಾಮ್, ಸಲಾಮು salām, salāmy, salāmu, *s.* A mode of salutation accompanied with the raising of the hand to the head. —ಮೆಳ್ಳುನಿ to salute in this way; to thank.

ಸಲಾಕಿ salāki, *adj.* Full grown. *s.* A log.

ಸಲಾಯಿ salāyi, *s.* Split pulse. ತೊಗರಿ— split *Cytisus cajan*, dhal.

✓ ಸಲಾಯಿಸುನಿ salāyisuni (ಸಲಾಯಿಸುನಿ), *v. a.* To clear, liquidate, as a debt.

ಸಲಾವಣಿ salāvani, *see* ಚಲಾವಣಿ.

✓ ಸಲಿ sali, *see* ಚಳಿ.

✓ ಸಲಿಗೆ saligè, *s.* Friendship, amity, familiarity, indulgence. 2. freedom, liberty. —ಕೊರ್ಪಿನಿ to allow freedom, be indulgent. —ಓ ಉಪ್ಪುನಿ to be familiar.

ಸಲೀಮು salima, *s.* Sardonyx.

ಸಲೀಸ salisa, *adj.* Easy.

ಸಲೆ salè, *see* ತಲೆ.

ಸಲೆಯುನಿ saleyuni (ಸಲೆ), *v. a.* To bear, suffer, endure.

ಸಲೈಸುನಿ saleisuni, *see* ಸಲಾಯಿಸುನಿ.

✓ ಸಲಾಕಾವುನಿ salkāvuni, *c. v.* (of ಸಲ್ಕುನಿ) To entangle.

✓ ಸಲ್ಕುನಿ salkuni (ಸಲ್ಕು), *v. n.* To be entangled.

ಸಲ್ಮ salma, *see* ಸೊಲ್ಮ.

ಸಲ್ಮಂತ salmanta, *s.* Assent, agreement, acquiescence, compliance; *bet.* ಸಂಮತ.

ಸಲ್ಲಂದಿ, ಸಲ್ಲಾಂಜಿ, ಸಲ್ಲಾಂದಿ sallandi, sallāñji, sallāndi, *adj.* Exorbitant, extravagant, excessive. 2. unlawful, improper. —ಬಿಲೆ an exorbitant price. —ಚೇಲೆ excessive work.

ಸಲ್ಲಾನ ಸಲ್ಲಾನಾ, *adj.* Much, plenty, many.

ಸಲ್ಲಿ salli, *see* ತಳ್ಳಿ.

✓ ಸಲ್ಲುನಿ salluni (ಸಲ್ಲು), *v. n.* To be valid, fit, proper. 2. *see* ಸಂದುನಿ.

ಸವಕಾಶ savakāśa, *see* ಸಾವಕಾಶ.

ಸವಣ savana, *see* ಶ್ರವಣ.

ಸವಣೆ savanè, *adj.* Agreeable, suitable, convenient.

ಸವತಿ savati, *s.* The relationship which a man's two wives bear to each other. —ಮತ್ಸರ the enmity between a man's two wives.

ಸವಬೆ savabè, *see* ಸಫೆ.

ಸವರಿಯುನಿ savariyuni (ಸವರಿ), *v. n.* To walk up and down, move about.

ಸವಾದ್ರೆ savādre, *see* ಸಹೋದರೆ.

ಸವಾರಿ savāri, *s.* Riding. 2. any mode of conveyance. 3. going out of doors or abroad.

ಸವಾರೆ savāre, *s.* A rider.

ಸವಾಲ್ savāl, *s.* Question, interrogation, inquiry, propo-

sition. —ಉಪ್ಪುನಿ to have some thing to say. —ವಾಡುನಿ to ask a question; to make a proposal.

✓ಸವಿ savi, *see* ಸಬಿ.

✓ಸವಿಪುನಿ savipuni (ಸವಿ), *v. n.* ✓To be tasteful, savoury, palatable, sweet. ✓2. to abrade.

✓ಸವುತೆ savutè, *see* ತಾವೆ.

ಸಸಾರ sasāra, *adj.* Easy, light, trifling. *s.* Easiness, ease. —ಮೆಳ್ಪುನಿ to slight, make light of; to render easy.

✓ಸಸಿ sasi, *s.* A young plant.

ಸಸೆ sasè, *see* ತಸೆ.

ಸಸೂತ್ರ sāsūtra, *see* ಸುಸೂತ್ರ.

ಸಹ saha, *adj.* With, together with. 2. even, also. —ಕುಟುಂಬ the whole family.

ಸಹಗಮನ sahaḡamana, *s.* Accompanying; the self-immolation of a woman with the corpse of her husband.

ಸಹಜ sahaḡa, *adj.* Inherent, innate, natural. 2. proper. 3. true. 4. co-existent, born together. —ಸೂ natural disposition. —ಆದ್ ಪಟ್ಟಿನಿ to speak truly or sincerely.

ಸಹಜೆ sahaḡe, *s.* A brother of whole blood.

ಸಹನ sahana, *s.* Patience. *adj.* Patient, enduring, bearing. —ಮೆಳ್ಪುನಿ to have patience; to endure, as pain.

ಸಹಮೂಲ sahamūla, *adv.* With the root; completely, entirely.

ಸಹವಾಸ sahavāsa, *s.* Association, company. 2. sexual intercourse.

ಸಹಸ sahasa, *see* ಸಾಸ.

ಸಹಸ್ರ sahasra, *s.* A thousand. —ಸಾಮ a thousand names, as of a deity. ಸಹಸ್ರಾಧಿಪತಿ a general, commandant.

ಸಹಾಯ sahāya, *s.* Help, aid, assistance, succour. 2. protection. —ಕೆ a helper, assistant. —ಮೆಳ್ಪುನಿ to help, assist.

✓ಸಹಿ sahi, *adj.* Proper, correct, right. 2. a signature. 3. *see* ಸೈ.

ಸಹಿತ saḡita, *adj.* Accompanied by, in company with. 2. also. 3. with.

ಸಹಿಸುನಿ sahisuni (ಸಹಿಸು), *v. a.* To endure, bear, suffer, support. 2. to forgive. ಬೇನೆ— to endure pain.

ಸಹೋದರಿ saḡōdari, *s.* A sister.

ಸಹೋದರೆ saḡōdare, *s.* A brother.

ಸಹ್ಯ sahya, *adj.* Bearable, tolerable. 2. agreeable. ಅ— unbearable; disgusting.

ಸಳಸಳ, ಸಳಸಳನೆ saḡasaḡa, saḡasaḡane, *s.* A noise caused in pouring water, etc.

ಸಳಿ saḡi, *see* ಚಳಿ.

✓ಸಳೆ saḡè, *s.* A sling. 2. a snare.

ಸಳ್ಳಿ saḡḡi, *see* ತಳ್ಳಿ.

✓ಸಾಂಕಣೆ sānkaḡè, *s.* Fostering, nursing, nourishing, bringing up. 2. adoption of a boy or girl into another family.

—ದ ಅಪ್ಪೆ an adoptive mother.  
 —ದ ಅಮ್ಮೆ an adoptive father.  
 —ಮಗೆ an adopted son. —ಗ್ಗೆ ಪಿ  
 ತ್ತೊಣುನಿ to adopt.

✓ ಸಾಂಕಾವುನಿ sāṅkāvuṇi, *c. v.* (of ಸಾಂ  
 ಕುನಿ) To cause to foster,  
 bring up, nourish, nurse.

✓ ಸಾಂಕುನಿ sāṅkāṇi (ಸಾಂಕ್), *v. a.* To  
 foster, nourish, nurse, bring  
 up, take care of, protect,  
 shelter.

ಸಾಂಖ್ಯ ಸāṅkhya, *s.* A system of  
 philosophy by Kapila.

ಸಾಂಗ್‌ಸರುವೆಲ್ sāṅḡṡaruvelu, *see*  
 ತಾಂತ್‌ತೆರ್‌ಲ್ under ತಾಂ.

ಸಾಂಗ, ಸಾಂಗ್ಯ ಸāṅga, sāṅgya, *adj.*  
 Complete, perfect. —ಆಪಿನಿ to  
 be accomplished, finished.  
 —ಮಳ್ಳುನಿ to accomplish, com-  
 plete.

ಸಾಂಚ ಸāṅca, *adj.* Genuine, true.  
 2. upright.

ಸಾಂತ ಸānta, *adj.* Holy, saintly.  
 2. *see* ಕಾಂತ.

ಸಾಂತಿ ಸānti, *see* ಕಾಂತಿ.

ಸಾಂತಿಮರ ಸāntimara, *see* ಕಾಂತಿಮರ.

ಸಾಂತೆರ್ ಸāntery, *s.* The saints,  
*Rom.*

ಸಾಂಪ್ರದಾಯ ಸāmpradāya, *see* ಸಂ  
 ಪ್ರದಾಯ.

ಸಾಂಬ್ರಾಣಿ sāmbrāṇi, *s.* Benzoin.

ಸಾಂಬ್ರಾಳಿ sāmbrāli, *see* ಸಂಬರಬಳ್ಳಿ  
 under ಸಂಬರ.

✓ ಸಾಕ್ ಸāku, *def. v.* To suffice. 2.  
 to be wearied of. —ಆಪಿನಿ to  
 be wearied of, done up. ಆಯ  
 ಗ್ ಉಂಡಿದ್ ಸಾಕ್ ಆಂಡಿ he ate to

satiety. ಈ ಕೆಲಸೊಪ್ಪು ಎಂಕ್ ಸಾ  
 ಕಾಂಡಿ I am tired of this work.  
 —ಸಾಕ್ ಆಪಿನಿ to be quite done  
 up; to be exhausted.

ಸಾಕರ್ಮಿ sākarmi, *s.* A great  
 sinner; a consort of sinners.

ಸಾಕಿ sāki, *see* ಸಾಕ್ಕಿ.

ಸಾಕಿ sāki, *adj.* Superficial. —ಗ್ಗೆ  
 ಸಾಕಿ speaking at random;  
 doing a thing in a superfi-  
 cial manner.

ಸಾಗ್ ಸāḡu, *see* ಸಾಗು.

ಸಾಗರ ಸāgara, *s.* The sea, ocean.

ಸಾಗಾರ ಸāgāra, *s.* Sauce, condi-  
 ment. ಬಡವುಸು ಸಾಗಾರ ಬೊಡ್ಡಿ  
 hunger requires no sauce.  
 ಮೇಲ್— confection, dessert.

✓ ಸಾಗಾವುನಿ ಸāḡāvuṇi, *c. v.* (of ಸಾಗು  
 ನಿ) To expedite, as work. 2.  
 to send, despatch, as goods.  
 3. to do a thing perfunctorily:  
 ಸಾಗಾದ್ ಕಡಪ್ಪಡುನಿ to send away  
 respectfully, as a friend, by  
 accompanying him a short  
 distance; to follow the remains  
 of one's relatives, *etc.*, to  
 the grave.

✓ ಸಾಗು ಸāḡu, *s.* Prosecution, pro-  
 gress, as of work.

✓ ಸಾಗುನಿ ಸāḡuṇi (ಸಾಗ್), *v. n.* To  
 proceed, progress, as work.  
 2. to be despatched, as goods.  
 3. to move forward, advance.  
 ಎತೆ ನಡತೆಂಚಲಾ ಸಾವಿ ಸಾಗುಜಿ with  
 all your speed you make no  
 progress in your journey.

✓ ಸಾಗುವಳಿ, ಸಾಗೊಳಿ, ಸಾಗ್ಗಳಿ ಸāḡu-  
 vali, sāḡoli, sāḡvali, *s.* Farm-

ing, tillage, cultivation of land. —ಮೆಚ್ಚುನಿ to cultivate.

ಸಾಜ, ಸಾಜಿ ಸಾಜಾ, ಸಾಜಿ, *see* ಸಹಜ.

ಸಾಟು ಸಾಟು, *s.* Barter, exchange.

—ಮೆಚ್ಚುನಿ to barter.

ಸಾಟೆ ಸಾಟೆ, *s.* A bargain, contract.

—ಪ ಪಣವು money paid under a contract. —ಮೆಚ್ಚುನಿ to strike a bargain.

✓ ಸಾಣೆ, ಸಾಣೆಕಲ್ಲು ಸಾಣೆ, ಸಾಣೆಕಲ್ಲು, *s.* A grind-stone. 2. a whet-stone. —ಪತ್ತುನಿ to grind, sharpen.

ಸಾತ್ ಸಾತ್, *s.* A moment, instant.

—ಒ immediately, instantly.

ಸಾತ್ರ ಸಾತ್ರ, *see* ತಾತ್ರ. 2. *see* ಸಾತ್ರೆ.

ಸಾತ್ರಿ ಸಾತ್ರಿ, *see* ತಾತ್ರಿ.

ಸಾತ್ರೆ ಸಾತ್ರೆ, *s.* A white cock with a thick comb; *also* ಸಾತ್ರೆಪಾಂಡಿ.

ಸಾತ್ರಿಕ, ಸಾತ್ರಿಕ ಸಾತ್ರಿಕ, ಸಾತ್ರಿಕ, *adj.* Ingenuous, open, frank.

2. honest, true, good, gentle, amiable. —ಸೂ a gentle disposition. —ತನ, —ತ್ವ openess, sincerity, honesty.

ಸಾತ್ರಿಕೆ ಸಾತ್ರಿಕೆ, *s.* An honest, frank, sincere man.

ಸಾದ್ ಸಾದ್, *see* ತಾನ್.

ಸಾದ ಸಾದ, *adj.* Plain, simple.

*adv.* Throughout, wholly. 2.

*see* ನೀವ. —ಕಪ್ಪು wholly black.

—ರುಮಾಲ್ a plain handkerchief.

ಸಾದ ಸಾದ, *s.* Purity.

ಸಾದಗ ಸಾದಗ, *see* ಸಾಧಕ.

ಸಾದನ ಸಾದನ, *see* ಸಾಧನ.

ಸಾದರ್ ಸಾದರ್, *adj.* Received,

arrived. ಹುಕುಮ್ ಸಾದರ್ ಆಯಿಜಿ the order is not received.

ಸಾದಲ್‌ವಾರ್ ಸಾದಲ್‌ವಾರ್, *s.* The sundry charges of a public office, contingent charges.

2. stationery.

ಸಾದಾ ಸಾದಾ, *see* ಸಾದ.

✓ ಸಾದಿ ಸಾದಿ, *s.* A road, way, path.

—ಕಟ್ಟುನಿ to stop the road; shut up a passage; to obstruct, hinder. —ತಪ್ಪುನಿ, —ತತ್ತೆಪೋಪಿನಿ to miss the way, go astray.

—ತೋಜಾವನಿ to lead, show the way. —ಬುದ್ಧಿನಿ to make or

give way. —ಮೆಚ್ಚುನಿ to make way; to devise means.

✓ ಸಾದಿಕೆ ಸಾದಿಕೆ, *s.* Smearing. —ಆ

ಪಿನಿ to besmear.

ಸಾದಿಯುನಿ ಸಾದಿಯುನಿ, *see* ಸಾಧಿಯುನಿ.

ಸಾದು ಸಾದು, *see* ಸಾಧು.

ಸಾದ್ಯುಷೆ ಸಾದ್ಯುಷೆ, *s.* Manifestation.

ಸಾದ್ಯುಷ್ಯೆ ಸಾದ್ಯುಷ್ಯೆ, *s.* Resemblance, similarity.

ಸಾದೆ ಸಾದೆ, *see* ಸಾದ.

ಸಾದೇವಿ ಸಾದೇವಿ, *s.* The ash-coloured fleabane, *Vernonia cinerea*.

ಸಾದೋಳಿಗೆ ಸಾದೋಳಿಗೆ, *s.* A water-course, channel.

ಸಾದ್ಯೆ ಸಾದ್ಯೆ, *adv.* On the road, by the road. —ನಡಪನಾಯಿ, —ಪೋಪಿನಾಯಿ a wayfarer, one walking on the road.

ಸಾಧಕ ಸಾಧಕ, *s.* Exercise, practice. 2. gymnastics. —ಮೆಚ್ಚುನಿ to practise gymnastics.

ಸಾಧನ, ಸಾಧನೆ sādhanā, sādhanē, *s.* Accomplishing, effecting. 2. means, expedient. 3. persevering. 4. instrument, agent. 5. a document, deed. ಕ್ರಯ— a deed of sale. ಧರ್ಮ— a deed of gift. ಮರಣ— a testament, will. —ದೀಪಿಸಿ to try, aim, aspire after. —ಮೆಚ್ಚುನಿ to persevere; to accomplish.

ಸಾಧಾರಣ sādharāṇa, *adj.* Common, ordinary, general, universal. *s.* The forty-fourth year in the Hindu cycle of sixty.

ಸಾಧಿವುನಿ, ಸಾಧಿಯುನಿ sādhipuni, sādhiyuni (ಸಾಧಿ), *v. a.* To achieve, accomplish, persevere. 2. to retain malice long. 3. to take, conquer. 4. to assert, allege. 5. to prove, establish. 6. to charge upon another. ಪಸೆ— to harbour malice.

ಸಾಧು sādhu, *adj.* Tame, docile. 2. good, virtuous, pious. —ಮೆಚ್ಚುನಿ to tame.

ಸಾಧ್ಯ sādhyā, *adj.* Curable. 2. possible, practicable. —ಕೆಲಸ a practicable work. —ಆಪಿಸಿ to succeed, be accomplished. —ಮೆಚ್ಚುನಿ to accomplish.

ಸಾಧ್ಯುನಿ sādhyuni, *see* ಸಾಧಿಸುನಿ.

ಸಾನ್ sāny, *adj.* Even. *adv.* Also.

ಸಾನ sāna, *s.* A demon shrine; *cf.* ಸ್ಥಾನ.

ಸಾನಾದಿಗಿ sānādige, *s.* A native lamp; a lamp-stand.

ಸಾನಿ sāni, *s.* An affix to the names of respectable ladies. ಧೀರೆ— a lady.

ಸಾನೆ sāne, *see* ಸಾನೆ.

ಸಾಪ್, ಸಾವು sāpu, sāpu, *adj.* Clear, pure, clean. *adv.* Entirely; plainly; smoothly. —ಕೆಲಸ clean work. —ಆಪಿಸಿ to be clean, smooth, *or* level. —ಪಟ್ಟಿನಿ to speak plainly. —ಮೆಚ್ಚುನಿ to make clean, smooth, *or* level.

ಸಾಪ ಸāpa, *see* ಪಾಪ.

ಸಾಫಲ್ಯ sāphalya, *s.* Productiveness, fruitfulness. 2. a reward. —ಆಪಿಸಿ to succeed, be fruitful. —ಮೆಚ್ಚುನಿ to prosper, render successful.

ಸಾಬ್ sāby, *see* ಸಾಯಿಬೆ.

ಸಾಬಾಸ್ sābās, *see* ಪಬಾಸ್.

ಸಾಬೀತ್, ಸಾಬೂತ್ sābit, sābūt, *adj.* Proved, established, as guilt, *etc.* —ಆಪಿಸಿ to be proved guilty. —ಮೆಚ್ಚುನಿ to prove guilty.

ಸಾಬುನು sābunu, *s.* Soap.

ಸಾಮ ಸāma, *s.* Reconciliation, appeasing. —ವೇದ the third Vēda.

ಸಾಮಗ್ರಿ sāmagri, *s.* A thing, article, ingredient, material.

ಸಾಮತಿ sāmāti, *s.* A comparison, simile, proverb.

ಸಾಮರ್ಥಿಗಿ, ಸಾಮರ್ಥ್ಯ sāmāthige, sāmāthya, *s.* Power, strength. 2. ability, capability. —ಉಪ್ಪುನಿ to possess strength, be able.

ಸಾಮಾದಿಗೆ sāmādige, *s.* Membership of an assembly *or* society.

ಸಾಮಾನ್ ಸāmāṇy, *s.* Baggage, goods and chattels. 2. things, furniture, tools, instruments.

ಸಾಮಾನ್ಯ ಸāmānya, *adj.* Common, general. 2. ordinary, indifferent, middling.

ಸಾಮಿ sāmī, *see* ಸ್ವಾಮಿ.

ಸಾಮೀಪ್ಯ ಸāmīpya, *s.* Proximity.

ಸಾಮೀಲ್ ಸāmīl, *s.* Complicity, confederacy. 2. interference.

ಸಾಮೂಲ ಸāmūla, *see* ಸಹಮೂಲ.

✓ಸಾಮೆ ಸāmē, *s.* Millet, *Panicum miliaceum*. —ಕರಿ *Panicum frumentaceum*.

ಸಾಮ್ಯ ಸāmya, *s.* Equality. 2. likeness. 3. a comparison, parable, similitude, allegory, proverb. 4. one's due, as fees, *etc.*

ಸಾಮ್ರಾಜ್ಯ ಸāmīrājya, *s.* Imperial rule, universal dominion.

ಸಾಯ ಸāya, *see* ಸಹಾಯ.

ಸಾಯಂಕಾಲ ಸāyāṅkāla, *s.* Evening, evening.

ಸಾಯನ ಸāyana, *s.* Help, aid.

ಸಾಯನೆ ಸāyane, *s.* A helper.

ಸಾಯರ್ ಸāyaru, *s.* Custom, duties, tax levied on imports and exports. ಅಳುವೆ— sea-customs. —ಕಟ್ಟೆ a custom-house.

ಸಾಯಸ ಸāyasa, *s.* Support, aid; *cf.* ಸಾಸ. —ಪಾಡುನಿ to help, support.

ಸಾಯಿತ್ಯ ಸāyitya, *see* ಸಾಹಿತಿ.

ಸಾಯಿದಿ ಸāyidi, *see* ತಾಯಿದಿ.

ಸಾಯಿಬೆ ಸāyibe, *s.* A Mussulman of Arab descent; *bet.* ಸಾಹಿಬ್.

ಸಾಯಿರ ಸāyira, *see* ಸಾರ. 2. *see* ಸಾಯಿರ.

ಸಾಯುಜ್ಯ ಸāyujya, *s.* Absorption in Brahma, union with the deity.

ಸಾಯೆತಿ ಸāyēti, *see* ಸಾಹಿತ್ಯ.

✓ಸಾರ್, ಸಾರ ಸāru, sāra, *s.* The essence of anything. 2. marrow. 3. the sap of trees. 4. strength, vigour. 5. soup, broth. —ದಾಂತಿ sapless; useless. ಜೀರ— merchandise, goods.

✓ಸಾರ ಸāra, *s.* One thousand. —ಸರ್ತಿ a thousand times.

ಸಾರಂಗಿ ಸāraṅgi, *s.* A kind of fiddle with five strings.

ಸಾರಂಬಳ್ಳೆ ಸāramballa, *s. lit.* A thousand seers. 2. an offering to a demon.

ಸಾರಟ್ ಸāratu, *s.* A chariot, carriage.

ಸಾರಣೆ ಸāraṇē, *s.* A sieve. 2. smearing, as a wall *or* floor with earth, cowdung, *etc.*, plastering. —ಅಂಡೆ a kind of sweetmeat. —ಮಳ್ಳುನಿ to plaster; *cf.* ಸಾರಿಸುನಿ.

ಸಾರತಿ ಸāratī, *see* ಸಾರಥಿ.

ಸಾರತೆ ಸārate, *see* ಸಾರ್ತೆ.

ಸಾರಥಿ, sārathi, *s.* A charioteer.

ಸಾರದೆ ಸāradē, *see* ತಾರದೆ.

ಸಾರಸ, ಸಾರಸ್ಯ ಸārasa, sārasya, *see* ಸ್ವಾರಸ್ಯ.

ಸಾರಸ್ವತೆ sārāsvata, *s.* The north-west part of Delhi.

ಸಾರಸ್ವತೆ sārāsvate, *s.* A Sārāsvata Brahman.

ಸಾರಳಿ sārāli, *s.* Smearing, plastering.

ಸಾರಾಂಶ sārāṁśa, *s.* The substance, essence, pith, purport. —ಪಟ್ಟಿನಿ to give the purport.

ಸಾರಾಮಹಂಕಾಳಿ sārāmahaṅkāli, *s.* A demon so called.

✓ ಸಾರಾಯಿ sārāyi, *s.* Arrack, spirit, liquor.

✓ ಸಾರಿ sāri, *s.* ✓ A time, turn; *cf.* ಸರ್ತಿ. 2. a cowrie; *also* ಬಲ್ಲಿದ ಸಾರಿ. *adv.* Up and down, to and fro. ಒಂಜಿ—once. —ನಡಪುನಿ to walk to and fro.

ಸಾರಿಂಗ ಸಾರಿಂಗಾ, *see* ಸಾರಂಗ.

✓ ಸಾರಿಯಾವುನಿ sārīyāvuni, *c. v.* (*of* ಸಾರಿಯುನಿ) To cause to proclaim *or* publish.

✓ ಸಾರಿಯುನಿ sārīyuni (ಸಾರಿ), *v. a.* To proclaim, publish, preach. 2. to warn. 3. to sift. 4. to smear, plaster.

ಸಾರಿಸುನಿ sārīsuni (ಸಾರಿಸು), *v. a.* To smear, plaster. 2. *see* ಸಾರಿಯಾವುನಿ.

✓ ಸಾರುನಿ sārūni (ಸಾರು), *v. a.* To sift. 2. to smooth, polish. 3. *see* ಸಾರಿಯುನಿ.

ಸಾರೂಪ್ಯ ಸಾರೂಪ್ಯಾ, *s.* Obtaining the image *or* form of God.

ಸಾರಂಗಿ sārēngi, *see* ಸಾರಂಗ.

ಸಾರತಿ sārēti, *see* ಸಾರ್ತಿ.

ಸಾರಸೆಸ sārēsa, *see* ಸ್ವೀರಸ್ಯ.

ಸಾರೋಟು sārōṭu, *see* ಸಾರಟೆ.

ಸಾರೋಳಿ sārōli, *see* ಸಾರಳಿ.

ಸಾರ್ಯುನಿ sārīyuni, *see* ಸಾರಿಯುನಿ.

ಸಾರಣೆ sārṇē, *see* ಸಾರಣೆ.

✓ ಸಾರ್ತಿ sār̥ti, *s.* Encountering, meeting. 2. happening, occurring. —ಅಪಿನಿ to encounter; to happen.

ಸಾರ್ತೆ sār̥tē, *s.* Proclamation.

ಸಾರ್ಥಕ, ಸಾರ್ಥಕ ಸಾರ್ಥಕಾ, ಸಾರ್ಥಕಾ, *adj.* Prospered, succeeded. —ಕೆಲಸ a meritorious act. —ಅಪಿನಿ to succeed, prosper.

ಸಾರ್ಲ, ಸಾರ್ಲಾ sār̥la, sār̥lā, *s.* Success, completion, achievement. —ಅಪಿನಿ to be successful.

ಸಾರ್ಲುನಿ sār̥luni (ಸಾರ್ಲ್), *v. n.* To proceed. 2. to become finished.

✓ ಸಾರ್ಲ ಸಾರ್ಲು, *s.* A line, row, furrow. —ಮರ an avenue, grove.

✓ ಸಾಲ sāla, *s.* Debt. —ಗಾರೆ a debtor. —ವಾಯೆ a creditor; a debtor. —ಮೂಲ assets and liabilities. ಮೈ— a loan without mortgage. —ಎತ್ತುನಿ to recover a debt. —ಕೊರ್ಪಿನಿ to lend. —ತೀರ್ಪುನಿ, —ಬೂಟುನಿ to pay a debt. —ವೆಪ್ಪುನಿ, —ಮುಳ್ಳುನಿ to borrow, contract a debt. ಸಾಲೊಡು ಬೂರುನಿ to be in debt. —ಮುಕುರ್ಪಿನಿ a debt to be lost.

ಸಾಲಗ್ರಾಮ ಸಾಲಾಗ್ರಾಮ, *s.* A schistous stone containing the impression of one *or* more ammonites, imagined to represent Vishṇu.



ಸಾಲಾಮಿಸ್ರಿ sālāmisri, *s.* The salep misiri, *Orchis mascula*.

ಸಾಲಾವಳಿ sālāvali, *s.* Luckiness of a horoscope. 2. agreement, amity.

ಸಾಲಿ sālī, *s.* Failure, loss, disappointment. 2. *see* ಕಾಲಿ.

ಸಾಲಿತ sālita, *adj.* Punctual, accurate, exact. 2. clear, as eye-sight.

ಸಾಲಿಯೆ sālīye, *see* ತಾಲ್ಯೆ.

ಸಾಲೆ sālè, *see* ಕಾಲೆ.

ಸಾಲೋಕ್ಯೆ sālōkya, *s.* Obtaining existence in the very place where the deity resides.

ಸಾಲ್ಯೆ sālīya, *s.* Sight. ಕಂಠದ ಸಾಲ್ಯೆ ತೋಜುಜಿ the eye-sight is not clear.

ಸಾಲ್ಯುನಿ sālīyuni (ಸಾಲ್ಯೆ), *v. a.* To smell.

ಸಾಲ್ಯೆ sālīye, *see* ತಾಲ್ಯೆ.

ಸಾವಕಾರೆ sāvākāre, *see* ಸೌಕಾರೆ.

ಸಾವಕಾಶ sāvākāśa, *s.* Leisure, respite; delay. —ಉಪ್ಪನಿ to be at leisure. —ಮುಳ್ಪನಿ to delay, be dilatory.

ಸಾವಜಿ sāvāji, *see* ತಾವಜಿ.

ಸಾವಧಾನ sāvadhāna, *s.* Caution, deliberation. 2. diligence.

ಸಾವಾಸ sāvāsa, *see* ಸಹವಾಸ.

✓ಸಾವಿರ sāvira, *see* ಸಾರ.

✓ಸಾವು sāvu, *s.* Death. 2. a mourning feast. —ಮುಳ್ಪನಿ to celebrate a mourning feast.

ಸಾವುಕಾರೆ sāvukāre, *see* ಸೌಕಾರೆ.

ಸಾವೆ sāvè, *see* ಸಾಮೆ.

ಸಾಷ್ಟಾಂಗ sāshtāṅga, *s.* A mode of salutation by prostrating one's self. —ನಮಸ್ಕಾರ such a mode of reverence. —ಬೂರುನಿ, —ಮುಳ್ಪನಿ to prostrate.

ಸಾಸ sāsā, *s.* Boldness, prowess. 2. energy, effort, exertion. —ಮುಳ್ಪನಿ, ಸಾಸಿಯುನಿ to exert one's self, be enterprising.

ಸಾಸನ sāsana, *adj.* Durable, lasting; *cf.* ಕಾಸನ. —ಕೆಲಸ durable work.

ಸಾಸಿ sāsī, *s.* A bold, adventurous man.

ಸಾಸಿಮೆ, ಸಾಸೆಮಿ sāsīmè, sāsèmi, *s.* Mustard, *Sinapis juncea*; *cf.* ದಾಸೆಮಿ.

ಸಾಸಿಯುನಿ sāsīyuni, *see under* ಸಾಸ.

ಸಾಸ್ತ್ರೆ sāstre, *see* ಸಾತ್ರೆ.

ಸಾಹಸ sāhasa, *see* ಸಾಸ.

ಸಾಹಸ್ರ, ಸಾಸ್ರ sāhasra, sāsra, *s.* An aggregate of many thousands; an army of a thousand strong.

ಸಾಹಿತೆ, ಸಾಹಿತ್ಯ, ಸಾಹೆತಿ sāhitè, sāhitya, sāheti, *s.* An implement. 2. an ingredient, material.

ಸಾಹೀಬ್, ಸಾಹೇಬ್ sāhiby, sāhēby, *s.* A title of a respectable European. 2. *see* ಸಾಯಿಬ.

ಸಾಕ್ಷಾತ್ sākshāt, *adj.* Visible, present, manifest. *adv.* Evidently, manifestly.

ಸಾಕ್ಷಿ sākshi, *s.* Evidence, testimony, witness. —ಸಾರೆ, —ದಾಯಿ a witness. —ವಾಂಗ್ಮೂಲ a depo-

sition of evidence. ದೇವೆರೆ—  
swearing by God. ರಕ್ತ— a  
martyr. —ಪಟ್ಟಿನಿ to give evi-  
dence, testify. [ದಂಡನೆ.

ಸಿಂಕದಂಡನೆ siṅkadandaṇe, see ಶಿಂಕ

ಸಿಂಕಿರಿ siṅkiri, see ಸಿಂಕಿರಿ.

ಸಿಂಕೆ siṅke, see ಶಿಂಕೆ.

ಸಿಂಗ siṅga, see ಸಿಂಹ.

↓ ಸಿಂಗಬಾರೆ siṅgabāre, s. A sort of  
plantain.

ಸಿಂಗರ, ಸಿಂಗಾರ siṅgara, siṅgāra,  
see ಶೃಂಗಾರ.

ಸಿಂಗರಿಪುನಿ, ಸಿಂಗರಿಯುನಿ siṅgaripu-  
ni, siṅgariyuni, see ಶೃಂಗರಿಪುನಿ.

ಸಿಂಗಲಪುರಿ siṅgalapuri, see ಶಿಂಗಲಪುರಿ.

ಸಿಂಗಿ siṅgi, s. Poison; also ಶಿಂಗ.

2. a pungent taste. *adj.* Cross,  
perverse.

ಸಿಂಗಿರಿ siṅgiri, see ಶಿಂಗಿರಿ.

ಸಿಂಗೊಡೆ siṅgoḍe, see ಶಿಂಗೊಡೆ.

ಸಿಂಟು siṅṭu, see ಶಿಟ್ಟು.

ಸಿಂಧು siṅḍu, s. The river  
Indus. 2. the province of  
Scinde.

ಸಿಂಧೂರ siṅdhūra, s. Red lead,  
*oxidum plumbi.*

ಸಿಂಬುಳು siṅbulu, see ಶಿಂಬುಳು.

ಸಿಂಮು siṅma, *adj.* Cold. 2. see  
ಸಿಂಹ.

↓ ಸಿಂಮೆ siṅme, s. The eyelash.

↓ ಸಿಂಟುನಿ, ಸಿಂದುನಿ siṅṭuni, siṅ-  
duni (ಸಿಂಟೆ, ಸಿಂಧೆ), v. n. To  
contract, shrivel.

ಸಿಂಹ siṅha, s. A lion. 2. the  
sign *Leo* in the zodiac; the  
fifth solar month.

ಸಿಂಹಳ siṅhala, s. Ceylon.

ಸಿಂಹಾಸನ siṅhāsana, s. A throne,  
royal seat.

ಸಿಂಕಾರ siṅkāru, see ಶಿಂಕಾರ.

ಸಿಂಕೆ siṅke, see ಶಿಂಕೆ.

ಸಿಂಕೆಪಾವುನಿ siṅkepāvuni, c. v. (of  
ಸಿಂಕೆಪಿನಿ) To half-boil, as fruits  
for preserving.

↓ ಸಿಂಕೆಪಿನಿ, ಸಿಂಕೆಯುನಿ, ಸಿಂಕೆವುನಿ siṅkepi-  
ni, siṅkeyuni, siṅkevuni (ಸಿಂಕೆ),  
v. n. To be hot, feel hot.

↓ ಸಿಂಕು siṅku, see ಶಿಂಕು.

ಸಿಂಕು siṅka, s. A net-work; also  
ಶಿಂಕು.

↓ ಸಿಂಕುಟ್ಟು siṅkaṭṭu, see ಶಿಂಕುಟ್ಟು.

ಸಿಂಕಾವುನಿ siṅkāvuni, see ಶಿಂಕಾವುನಿ.

ಸಿಂಕುನಿ siṅkuni, see ಶಿಂಕುನಿ.

ಸಿಂಗಪುನಿ siṅgupunni, see ಶಿಂಗಪುನಿ.

ಸಿಂಗ siṅga, see ಶಿಂಗ.

ಸಿಗಲೆ siṅale, see ಶಿಗಲೆ.

↓ ಸಿಗುರುನಿ siṅgurunni, see ಶಿಗುರುನಿ.

ಸಿಟ್ಟು siṭṭu, see ಶಿಟ್ಟು.

ಸಿಟ್ಟೇನಿ siṭṭēni, see ಶಿಟ್ಟೇನಿ.

ಸಿಡಿ siḍi, see ಸಿಡಿ.

ಸಿಡಿಲ್ siḍily, see ಶಿಡಿಲ್.

ಸಿಡುಬು siḍubu, see ಶಿಡುಬು.

ಸಿತಾರ siṭāru, s. Fortune, luck.  
2. a stringed instrument.

ಸಿತ್ತ sitta, see ಶಿತ್ತ.

↓ ಸಿಡಿ, ಸಿದೆ siḍi, siḍe, s. Bellows.  
—ವೈಪುನಿ, —ಪಂದಾವುನಿ to blow  
bellows.

ಸಿದಿಗೋಲಿ siḍigōli, see ಶಿದಿಗೋಲಿ.

ಸಿದ್ಧಿ siddi, s. A Negro, an Arab.  
2. see ಸಿದ್ಧಿ.

ಸಿದ್ದಿಗೆ, ಸಿದ್ದೆ siddigē, siddē, *s.* A leathern bottle. 2. *see* ಶಿದ್ದಿಸೆ.

ಸಿದ್ದ ಸಿದ್ದಾ, *adj.* Ready, prepared. —ಶ್ಯ readiness. —ಆಪಿನಿ to be ready. —ಮಕ್ಕುನಿ to make ready, prepare.

ಸಿದ್ದಾಂತ ಸಿದ್ದಾಂತಾ, *s.* Demonstrated conclusion, established truth. 2. firm conviction. 3. the system of the Mīmāṃsā philosophy. 4. a work on astronomy. —ಮಕ್ಕುನಿ to demonstrate, prove.

ಸಿದ್ದಾಂತಿ ಸಿದ್ದಾಂತಿ, *s.* A follower of the Mīmāṃsā philosophy. 2. an astronomer.

ಸಿದ್ದಾರ್ಥಿ ಸಿದ್ದಾರ್ಥಿ, *see* ಸಿದ್ಧಾರ್ಥಿ.

ಸಿದ್ದಿ ಸಿದ್ದಿ, *s.* Accomplishment, fulfilment, achievement, success. 2. the acquirement of supernatural powers. —ಆಪಿನಿ to be accomplished, achieved. —ಮಕ್ಕುನಿ to accomplish, achieve.

ಸಿದ್ದೆ ಸಿದ್ದೆ, *s.* An inspired or prophetic writer, seer. 2. an adept. 3. an ascetic.

ಸಿದ್ದಾರ್ಥಿ ಸಿದ್ದಾರ್ಥಿ, *s.* The fifty-third year in the Hindu cycle of sixty.

ಸಿನೆ ಸಿನೆ, *s.* A fence 2. *see* ತಿಣೆ. —ಕೋಲು a thin stick.

ಸಿಪಂಗಿ, ಸಿಪಾಂಗಿ ಸಿಪಾಂಗಿ, ಸಿಪಾಂಗಿ, *s.* Brag, boast. —ಬಿಮನಿ, —ಪಾತೆ ರುನಿ to brag.

ಸಿಪಾಯಿ ಸಿಪಾಯಿ, *see* ಶಿಪಾಯಿ.

ಸಿಪಾರಸ್, ಸಿಫರಾಸ್ ಸಿಪಾರಾಸು, ಸಿಫರಾಸು, *see* ಶಿಪರಾಸು.

✓ಸಿಪ್ಪಿ ಸಿಪ್ಪಿ, *see* ತಿಪ್ಪಿ.

ಸಿಪ್ಪು, ಸಿಪ್ಪೆ ಸಿಪ್ಪು, ಸಿಪ್ಪೆ, *see* ತಿಪ್ಪೆ.

ಸಿಬಂದಿ ಸಿಬಂದಿ, *s.* An establishment of clerks, peons, etc.

ಸಿಬ್ಬು ಸಿಬ್ಬು, *see* ಸುಬ್ಬು.

✓ಸಿಮೆ ಸಿಮೆ, *s.* Cold, chill.

✓ಸಿಮೆ ಸಿಮೆ, *see* ಸಿಮೆ.

ಸಿರಸ್ರೆ ಸಿರಸ್ರೆ, *see* ಸೆರಸರೆ.

✓ಸಿರಿ ಸಿರಿ, *see* ತಿರಿ. 2. *see* ಶ್ರೀ.

ಸಿರಿಂಟುನಿ, ಸಿರಿಂಟುನಿ ಸಿರಿಂಟುನಿ, ಸಿರಿಂಟುನಿ, *see* ಸಿಂಟುನಿ.

ಸಿರಿಗುಂಡು, ಸಿರಿಮುಡಿ ಸಿರಿಗುಂಡು, ಸಿರಿಮುಡಿ, *s.* The tuft or top-knot.

✓ಸಿರ್ಕು ಸಿರ್ಕು, *s.* Fading, shrivelling. 2. weakness, faintness; *cf.* ತಿರ್ಕು.

ಸಿರ್ಕು ಸಿರ್ಕು, *s.* Vinegar.

✓ಸಿರ್ಕಾವುನಿ ಸಿರ್ಕಾವುನಿ, *c. v.* (of ಸಿರ್ಕುನಿ) To cause to fade; to make lean; to weaken; *also* ತಿರ್ಕಾವುನಿ.

✓ಸಿರ್ಕುನಿ ಸಿರ್ಕುನಿ (ಸಿರ್ಕು), *v. n.* To fade; to shrivel. 2. to become weak, lean. 3. to fall off; *also* ಸಿರ್ಕುನಿಪೋಪಿನಿ, ತಿರ್ಕುನಿ.

ಸಿರ್ಕೆ ಸಿರ್ಕೆ, *see* ತಿರ್ಕೆ.

ಸಿರ್ಡುನಿ ಸಿರ್ಡುನಿ, *see* ಶಿರ್ಡುನಿ.

ಸಿಲಾ ಸಿಲಾ, *see* ಶಿಲಾ.

ಸಿಲೆ ಸಿಲೆ, *see* ಶಿಲೆ.

ಸಿಲ್ಕು ಸಿಲ್ಕು, *adj.* Remaining. *s.* Remainder. —ಬಾಕಿ a remaining balance.

✓ಸಿಲ್ಕುನಿ ಸಿಲ್ಕುನಿ (ಸಿಲ್ಕು), *v. n.* To be entangled. 2. to be perplexed.

ಸಿಲ್ಪ, ಸಿಲ್ಪ silpa, silpi, *see* ಶಿಲ್ಪ.

ಸಿಲ್ಪಾನ, ಸಿಲ್ಪಾನ sillāna, silvāna, *see* ಚಿಲುಪಾನ.

ಸಿಲ್ಪುನಿ silluni (ಸಿಲ್ಪ್), *v. a.* To spurn, trample upon; *also* ಚಿಲ್ಪುನಿ.

ಸಿಲ್ಪೊಡುನಿ silloduni (ಸಿಲ್ಪೊಡ್), *v. a.* To push.

ಸಿಸ್ತು sistu, *see* ಶಿಸ್ತು.

ಸಿಳಿಸಿಳಿ silisili, *s.* Hissing.

ಸೀ ಸಿ, *see* ಶೀ.

ಸೀಂಕಿರಿ sīnkiri, *s.* A thin stalk of a palm leaf. 2. a thin split of a bamboo, *etc.* 3. *see* ತೀಂಕಿರಿ. *adj.* Thin, lean.

ಸೀಂಟೆ ಸಿಂಟು, *adj.* Last; youngest. —ಮೈಪಲು a last born daughter. —ಮೈಪಲೆ a last born son.

ಸೀಂಟಾಟ, ಸೀಂಟಾಟೆಗೆ, ಸೀಂಟು ಸಿಂಟಾಟಾ, ಸಿಂಟಾಟಿಗಿ, ಸಿಂಟು, *s.* Scraping.

ಸೀಂಟುನಿ ಸಿಂಟುನಿ (ಸೀಂಟೆ), *v. a.* To scrape, rub, wipe.

ಸೀಂಟೆಲ್ ಸಿಂಟೆಲ್, *s.* Scraping, wiping.

ಸೀಂತಾವುನಿ ಸಿಂತಾವುನಿ, *see* ತೀಂತಾವುನಿ.

ಸೀಂತುನಿ ಸಿಂತುನಿ, *see* ತೀಂತುನಿ.

ಸೀಂತೆಲ್ ಸಿಂತೆಲ್, *adj.* Stinking. —ಮೂರಿ a stinking smell, stench.

ಸೀಂತೆಲು ಸಿಂತೆಲು, *s.* A dirty woman.

ಸೀಂದುನಿ ಸಿಂದುನಿ (ಸೀಂದ್), *v. n.* To have a disagreeable smell.

ಸೀಂಪಿ ಸಿಂಪಿ, *see* ಚೀಂಪಿ.

ಸೀಂಪುನಿ ಸಿಂಪುನಿ, *see* ಸುಯಂಪುನಿ.

ಸೀಕ್ ಸಿಕ್, *adj.* Sick.

ಸೀಕೋಲ್ ಸಿಕೋಲ್, *s.* Liquorice.

ಸೀಗೆ ಸಿಗಿ, *s.* The pods of *Mimosa abstergens* reduced to fine powder and used as soap for cleansing, *etc.*; soap-nut; *also* ಸೀಗಿಕಾಯಿ.

ಸೀತ ಸೀತ, *see* ಶೀತ. 2. *see* ಸೀತೆ.

ಸೀತಾಫಲ ಸಿತಾಫಲಾ, *see* ಶೀತಾಫಲ.

ಸೀತಾಳಿ ಸಿತಾಳಿ, *see* ಶೀತಾಳಿ.

ಸೀತೆ ಸೀತೆ, *s.* Sīta, the wife of Rāma. —ಕಾರ್, ಸೀತಾದೇವಿಕಾರ್ a kind of fern.

ಸೀದ, ಸೀದಾ ಸೀದಾ, ಸೀದಾ, *adj.* Straight, direct. 2. straight-forward, upright, honest. —ನರಮಾನ an upright man. —ಮಾರ್ಗ a straight way.

ಸೀಪೆ ಸೀಪೆ, *see* ತೀಪೆ.

ಸೀಪು ಸೀಪು, *see* ಚೀಪು.

ಸೀಮಂತ ಸೀಮಂತಾ, *s.* A purificatory ceremony performed in the sixth or eighth month of a female's first gestation.

ಸೀಮುಳ್ಳು ಸೀಮುಳ್ಳು, *see* ತೀಮುಳ್ಳು.

ಸೀಮೆ ಸೀಮೆ, *see* ಶೀಮೆ. 2. *see* ನಿಮೆ.

ಸೀಮೆಕೋಲು ಸೀಮೆಕೋಲು, *s.* A fine kind of bamboo stick, as that of a Chinese umbrella.

ಸೀಯಮ್ ಸೀಯಮ್, *see* ಶೀಯಮ್.

ಸೀರುನಿ ಸೀರುನಿ (ಸೀರ್), *v. n.* To hiss.

ಸೀರೆ ಸೀರೆ, *see* ಶೀರೆ.

ಸೀರ್ತ ಸೀರ್ತಾ, *see* ತೀರ್ತಾ.

ಸೀಲ ಸೀಲಾ, *see* ಶೀಲ.

ಸೀವರಿಪುನಿ ಸೀವರಿಪುನಿ (ಸೀವರಿ), *v. a.* To entice, allure.

ಸೀಸ ಸೀಸಾ, *s.* Lead. —ಪ ಕಟ್ಟಿ, —ಪ ಬಳವು a lead pencil.

ನೀಸ, ನೀಸೆ sīsa, sīsè, see ಶೀಸ.

✓ನೀಳ್ sīḷu, s. A crack, crash, split. —ಮುಳ್ಪುನಿ to split, divide, crack.

ಸು su, *A particle and prefix signifying good, well, prosperous.*

ಸುಂಕ suṅka, s. Toll, custom, duty on goods. —ದ ಕಟ್ಟಿ a custom-house. —ದ ಬಾಕಿಲೆ a toll-gate. —ಕೊರ್ಪಿನಿ to pay duty.

ಸುಂಕಣ suṅkaṇa, see ತೂಂಕಣ.

ಸುಂಕಾಣಿ suṅkāṇi, see ಚುಕಾಣಿ. 2. see ಚುಂಕಾಣಿ.

ಸುಂಕು suṅku, see ಸೋಂಕು.

ಸುಂಟಯಿ sunṭayi, see ಸೂಂಟಯಿ.

ಸುಂಟೆ sunṭi, see ಸೂಂಟೆ.

ಸುಂಟೆ sunṭe, see ತುಂಟೆ.

✓ಸುಂಡಿಲ್ sundily, s. An elephant's proboscis.

ಸುಂಡು sunḍu, see ತುಂಡು.

✓ಸುಂಡೆಲಿ sunḍeli, s. A muskrat.

ಸುಂಣ sunṇa, s. Lime, chunam, mortar. —ದ ಕಾಯ, —ಜನ a small metallic box for keeping in chunam to eat with betel leaf. —ದ ಗಾರೆ lime mortar, stucco; whitewash. —ದೆಷ್ಟನಿ to whitewash. —ಮೆಪ್ಪನಿ, —ಮೆಲ್ಪನಿ to prepare lime mortar. —ಸುಡ್ಪಿನಿ to burn lime.

ಸುಂದರ sundara, *adj.* Comely, handsome, beautiful.

ಸುಂದಾವುನಿ sundāvuni, *c. v.* (*of* ಸುಂಪುನಿ) To cause to wind, as thread.

ಸುಂದಿಲ್ sundily, see ಸುಂಡಿಲ್.

ಸುಂದು sundu, s. Depression of mind.

✓ಸುಂದುನಿ sunduni (ಸುಂದ್), *v. a.* To wind, roll; to spool.

ಸುಂನತಿ sunnati, s. Circumcision; *cf.* ಮುಂಜಿ. —ಮುಳ್ಪುನಿ to circumcise.

ಸುಂನಮುಬಿ sunnamukhi, s. Senna leaves.

ಸುಂನಲಿ sunnali, see ಸುಂಡೆಲಿ.

ಸುಂಬಿಲ್ sumbily, see ತುಂಬಿಲ್.

✓ಸುಂಬು sumbu, see ಸೂಂಬು.

✓ಸುಂಬೆ sumbè, s. A small hole in a wall.

ಸುಕ suka, see ಸುಖ.

ಸುಕುಟೆ sukute, s. A smart man.

ಸುಕೃತ sukṛta, s. Fortune, auspiciousness. 2. virtue, moral merit. *adj.* Virtuous.

ಸುಕುಂಡೆ sukṇuṇḍè, s. A kind of sweet cake fried in ghee *or* oil.

ಸುಕ್ತಿ sukṭi, s. Ebb, low tide.

ಸುಕ್ರಮ sukrama, s. Good order.

ಸುಕ್ರ sukra, see ಲುಕ್ರ.

ಸುಖ sukha, s. Delight, happiness, joy, pleasure. 2. health, welfare, safety. *adj.* Happy, joyful, delighted. 2. healthy. —ಮುಖ್ಪು joy and grief; vicissitudes of life. —ಸುಮಾನ unexpectedly, unreasonably, without sufficient cause. —ಕೊರ್ಪಿನಿ to make happy. —ತಿನ್ಪಿನಿ, —ಪಡೆ ಯುನಿ to enjoy happiness. —ಮುಖ್ಪು ಪಣ್ಪಿನಿ to relate one's circumstances. —ಸುಮಾನ ನೆರ್ಪಿನಿ to scold unreasonably.

- ಸುಗಂಧ sugandha, *s.* Fragrance, perfume. *adj.* Fragrant, scented, perfumed.
- ಸುಗಂಧಿ sugandhi, *s.* A fragrant drug. 2. amethyst. —ಫೂ a kind of fragrant flower. —ಬೂರು sarsaparilla root.
- ಸುಗತಿ sugati, *s.* A good or happy condition.
- ಸುಗಿಪುನಿ sugipuni, *see* ಸ್ತುತಿಪನಿ.
- ಸುಗುಣ suguṇa, *s.* An amiable disposition. 2. morality.
- ಸುಗುರುನಿ suguruni (ಸುಸುರ್), *v. a.* To uncoil, unwind. 2. to oppose. 3. to improve, better. ಸುಸುರುದು ಉಂಶುನಿ to lift one's head; to oppose; to defy.
- ↓ ಸುಗ್ಗಿ suggi, *s.* The twelfth Tulu month (March-April). 2. the second rice crop. 3. harvest. —ದರಿ rice of the second crop.
- ಸುಚಿ suçī, *see* ಶುಚಿ.
- ✓ ಸುಚ್ಚಾಲ್ suçcāly, *s.* A swing.
- ಸುಚಾತ್ suçāty, *adj.* Fine, nice.
- ಸುಜ್ಜಿ suçji, *see* ಸುಜ್ಜಿ.
- ✓ ಸುಟಿ suṭi, *see* ಶುಟಿ.
- ✓ ಸುಡರ್ सुदर, *see* ಶುಡರ್. 2. *see* ಸೊಡರ್.
- ✓ ಸುಡಲೆ सुदले, *s.* Burning a dead body. —ದ ಜುಗ್ಗಿ a cemetery, burning ground. —ದ ನುಪ್ಪು a funeral repast.
- ✓ ಸುಡು सुदु, *s.* The act of burning. —ಕಾಡ್, —ನಾಡ್ a cemetery, burning ground. —ನಾಳಿ hot wind. —ಜೋಣ್ಣಿ ashes of a burnt corpse. —ಮಂಣ್ ಬುರ್ನಿ

- manure. —ಮೋಣಿ an angry face. —ಸುಡು very hot; *see* ಸುಡ್ನುಡು. —ಸೂಕರ್ total ruin.
- ✓ ಸುಡುಪಿನಿ, ಸುಡ್ವಿನಿ सुदुपिनि, सुद्विनि (ಸುಡ್), *v. n.* To burn, be hot or sultry. *v. a.* To burn. 2. to bake, toast, roast.
- ✓ ಸುಡ್ನುಡು सुदनुदु, *s.* A burning sensation in the throat, as after vomiting, *etc.*
- ಸುಣ್ಣಿ सुण्णि, *see* ಸುಂಣಿ.
- ಸುತಿ सुति, *see* ಸ್ತುತಿ. 2. *see* ಶ್ರುತಿ.
- ಸುತುಲಿ, ಸುತ್ತಲಿ सुतुलि, सुत्तलि, *see* ಸುತ್ತೊಲಿ.
- ಸುತೆ सुते, *s.* A son.
- ✓ ಸುತ್ತೆ सुत्ते, *s.* Circumference; circuit. *postp.* Around, about. —ಮುತ್ತ round about. —ಮುತ್ತಿಸಿ besieging. —ಕಟ್ಟುನಿ, —ವಾಡುನಿ to surround, besiege. —ಬಲಿಪನಿ to enclose, fence, encompass.
- ✓ ಸುತ್ತಾವುನಿ सुत्तावुनि, *c. v.* (of ಸುತ್ತುನಿ) To cause to wind.
- ಸುತ್ತಿ सुत्ति, *see* ಶ್ರುತಿ. 2. *see* ಸುತ್ತಿ.
- ✓ ಸುತ್ತಿ, ಸುತ್ತಿಗೆ, ಸುತ್ತಿಯೆ, ಸುತ್ತೆ, ಸುತ್ತೈ सुत्ति, सुत्तिगे, सुत्तिये, सुत्ते, सुत्तये, *s.* A hammer.
- ಸುತ್ತು सुत्तु, *see* ಸುತ್ತೆ.
- ✓ ಸುತ್ತುನಿ सुत्तुनि (ಸುತ್ತು), *v. a.* To wind, roll, wrap. 2. to surround.
- ಸುತ್ತೆ सुत्ते, *see* ಸುತ್ತೈ.
- ಸುತ್ತೊಲಿ, ಸುತ್ತೊಳಿ सुत्तोलि, सुत्तोलि, *s.* Twine, pack-thread.
- ಸುತ್ಯೈ सुत्ये, *s.* An offering of rice and cocoanut to a

demon. 2. *see* ಸುತ್ತಿ. —ದೀಪಿನಿ to make such an offering.

ಸುದ, ಸುದಾ suda, sudā, *adv.* Also. 2. even.

ಸುದರಿಪುನಿ sudaripuni, *see* ಸುದಾರಿಪುನಿ.

ಸುದರ್ಶನ sudarśana, *s.* Vishṇu's discus. *adj.* Handsome.

ಸುದಾರಣೆ, ಸುದಾರಿಗೆ sudāraṇè, sudārigè, *s.* Appeasing, comforting. 2. forbearance. 3. pardon. 4. shifting with, managing.

ಸುದಾರಿಪುನಿ, ಸುದಾರಿಸುನಿ sudāripuni, sudārisuni (ಸುದಾರಿ, ಸುದಾರಿಸ್), *v. a.* To appease, calm. 2. to comfort, compose. 3. to forgive. 4. to shift *or* manage with. 5. to support, maintain.

ಸುದಿ sudi, *see* ತುದಿ.

ಸುದುರೂಪ sudurūpa, *see* ಸದ್ರೂಪ.

ಸುದೆ sudè, *see* ತುದೆ.

ಸುದ್ದಿ suddi, *s.* Rumour, news, information, intelligence. —ಆಪಿನಿ to transpire, become public. —ಸುಲೇಕ, —ಕೆಲ್ಲೇಕೆ news, tidings. —ಮೆಳ್ಪುನಿ to publish, inform.

ಸುದ್ದುರುನಿ sudduruni (ಸುದ್ದುರ್), *v. n.* To get loose. 2. to get rid of.

ಸುಧಾ sudhā, *see* ಸುಧ.

ಸುಧೆ sudhè, *s.* Nectar, ambrosia. 2. *see* ತುಧೆ. [ಮುಖಿ.

ಸುನಾಮುಖಿ sunāmukhi, *see* ಸುನ

ಸುನಾವಣಿ sunāvani, *see* ಸುಲಾವಣಿ.

ಸುನೆ sunè, *see* ತುನೆ.

ಸುಪವತನ supavatana, *s.* Honesty.

ಸುಪವೆ supave, *s.* An honest man.

ಸುಪ್ತಿ supti, *s.* Sleep.

ಸುಫಲ suphala, *s.* Good fruit, happy result. *adj.* Bearing good fruit.

ಸುಬ suba, *s.* Proof, evidence.

ಸುಬಗೆ subage, *see* ಸುಪವೆ.

ಸುಬೆದಾರ್ subedāry, *see* ಸುಫೆದಾರ್.

ಸುಬೋಧನೆ subōdhanè, *s.* Moral instruction.

✓ಸುಬ್ಬ subba, *s.* A blotch, discolouring of the skin.

ಸುಬ್ಬರಾಯೆ subbarāye, *s.* The serpent-god. 2. a proper name.

✓ಸುಬ್ಬು subbu, *see* ಸುಬ್ಬ.

ಸುಬ್ಬುಂಮ subyamma, *s.* A female demon so called.

ಸುಬ್ರಮಣ್ಯ subramanya, *s.* A celebrated place of pilgrimage in Uppinangadi Taluk.

ಸುಬ್ರಹ್ಮಣ್ಯೆ, ಸುಬ್ರಾಯೆ, subrahmanye, subrāye, *see* ಸುಬ್ಬರಾಯೆ.

ಸುಭವೆ subhave, *see* ಸುಪವೆ.

ಸುಭಾವ subhāva, *see* ಸ್ವಭಾವ.

ಸುಭಾಷಿತ subhāshita, *s.* Moral aphorisms *or* sayings. *adj.* Well spoken.

ಸುಭಿಕ್ಷೆ subhikshè, *s.* Abundance, plenty. —ಆಪಿನಿ to thrive.

ಸುಭೆದಾರ್, ಸುಭೆದಾರೆ subhedāry, subhedāre, *s.* A chief native military officer.

ಸುಮಂಗಲ, ಸುಮಂಗಲೆ sumāṅgala, sumāṅgala, *adj.* Very auspicious. ಸುಮಂಗಲೆ a married woman.

ಸುಮಾನ sumāna, *s.* Arbitrariness, capriciousness. *adj.* Arbitrary, capricious, whimsical.

- ಸುಮಾರ್ sumāry, *s.* Conjecture. guess, estimate. *adj.* Middling, moderate, tolerable. 2. better, well. *adv.* About. —ತರದ of middling sort. —ಆಪಿಸಿ to abate, become less; to improve. ಸುಮಾರೋಗು approximately, probably.
- ಸುವಾಲಿ sumāli, *s.* A giant so called.
- ಸುಮುಹೂರ್ತ sumuhūrta, *s.* A very auspicious time.
- ✓ ಸುಯಿಂಪುನಿ, ಸುಯಿಂಬುನಿ suyimpuni, suyimbuni (ಸುಯಿಂ), *v. a.* To blow the nose. 2. to hiss, snort, bellow, fizz, grunt, etc.
- ✓ ಸುಯಿಲ್, ಸುಯ್ಯು suyilu, suyyu, *s.* Breath, respiration; also ಸುಯಿಲಾಸ. 2. sighing, a sigh, sob. —ಕಟ್ಟುನಿ to hold one's breath, feel difficulty in breathing. —ಪಾಡುನಿ to blow; to whistle. —ಬುದ್ಧಿನಿ to breathe out; to sigh.
- ✓ ಸುಯ್ಯುನಿ suyyuni, *see* ಸುಯಿಂಪುನಿ.
- ಸುರ sura, *adj.* Of or belonging to the gods. —ಪುರ the capital of Indra.
- ಸುರಂಗ suraṅga, *see* ಸರಂಗ.
- ಸುರಗಿ, ಸುರಗೆ suragi, suragè, *see* ಸೊರಗೆ.
- ಸುರತ surata, *s.* Sexual embrace.
- ಸುರಬೆ surabè, *s.* A gluttonous female.
- ಸುರಲೆ suralè, *see* ತೊರಲೆ.
- ಸುರಸ surasa, *adj.* Sweet. 2. well flavoured, juicy.

- ✓ ಸುರಸುರನೆ surasuranè, *s.* Drinking liquids with a sipping noise. —ಪರ್ಪಿಸಿ to drink in this way.
- ✓ ಸುರಳಿ surali, *s.* A coil, roll of any thing. —ಮಳ್ಳುನಿ to coil, roll.
- ಸುರಾಕಾರ surākāra, *s.* Saltpetre.
- ಸುರಾಪಾನ surāpāna, *s.* Wine or spirit drinking.
- ಸುರಾಯಿ surāyi, *see* ತುರಾಯಿ.
- ಸುರಾಸುರೆ surāsūre, *s.* A demi-god. 2. a giant.
- ಸುರಿಗೆ surigè, *see* ಸೊರಗೆ.
- ಸುರಿಪುನಿ suripuni, *see* ತುರಿಪಿನಿ.
- ✓ ಸುರಿಯ suriya, *s.* A demon's straight sword.
- ಸುರಿಯಾರುನಿ suriyāruni (ಸುರಿಯಾರ್), *v. n.* To wander, roam.
- ಸುರಿಯುನಿ suriyuni, *see* ತುರಿಯುನಿ.
- ಸುರಿಯೆ suriyè, *see* ಸುರಿಯ.
- ಸುರು suru, *s.* Commencement, beginning. —ಮಳ್ಳುನಿ to begin.
- ✓ ಸುರುಂಟು suruṅṭu, *s.* Contraction, shrivelling.
- ✓ ಸುರುಂಟುನಿ suruṅṭuni (ಸುರುಂಟೆ), *v. n.* To shrivel, contract, shrink.
- ಸುರುಗಿ surugi, *see* ಸೊರಗೆ.
- ಸುರುಗು surugu, *s.* Sinking. 2. sliding.
- ✓ ಸುರುಂಟು suruṅṭu, *see* ಸುರುಂಟು.
- ✓ ಸುರುಂಟುನಿ suruṅṭuni, *see* ಸುರುಂಟುನಿ.
- ಸುರುಪ surupa, *see* ಸ್ವರೂಪ. 2. *see* ಸುರೂಪ. 3. *see* ಸುರ್ಪ.
- ಸುರುಪು surupu, *s.* Instigation, encouragement. —ಕೊರ್ಪಿಸಿ to instigate.



ಸುರುಮು suruma, *s.* A collyrium for the eyes.

ಸುರುಮೈ surumei, *s.* A kind of dried fish.

ಸುರುಳು, ಸುರುಳೆ surulu, surulè, *see* ಸುರಳಿ.

ಸುರೂಪ surūpa, *s.* A beautiful form. *adj.* Handsome; *cf.* ಸ್ವರೂಪ.

✓ಸುರೆ surè, *see* ತುರೆ.

ಸುರೆ sure, *s.* A god.

ಸುರ್ಕ surka, *see* ಚರ್ಕ.

ಸುರ್ತಿ surti, *see* ಸುತ್ತಿ.

ಸುರ್ಪ surpa, *see* ಸ್ವರೂಪ.

ಸುರ್ಪು surpu, *s.* Beginning. 2. *see* ಸುರುಪ.

ಸುರ್ಲುಕಾಂಡಯಿ surlukāṇḍayi, *s.* A kind of fish.

ಸುರ್ಲುನಿ surluni, *see* ಸುಲಿನಿ. 2. *see* ತುರಿನಿ.

ಸುಲಗಿತ್ತಿ sulagitti, *see* ಸೂಲಗಿತ್ತಿ.

ಸುಲಬರ sulabara, *see* ತುಲಬಾರ.

ಸುಲಭ sulabha, *adj.* Easy, feasible, attainable. 2. easy of access, condescending. 3. cheap. 4. light, not heavy.

✓ಸುಲಯಿ sulayi, *s.* A rudder.

ಸುಲಯಿಸುನಿ sulayisuni, *see* ಸುಲಾನಿ. 2. *see* ಸುಲಿಯುನಿ.

ಸುಲಕ್ಷಣ sulakṣhaṇa, *s.* A good sign, auspiciousness. 2. beauty. *adj.* Respectable. 2. handsome, comely. 2. auspicious.

ಸುಲಾವಣಿ sulāvāṇi, *s.* Listening; hearing, acquaintance with. —ತಾನಿ to be heard; to become familiar with the

merits of a case. —ಮಕ್ಕುನಿ to cause a superior to hear, as the reading of the papers of a case; to interpret.

✓ಸುಲಾವುನಿ sulāvuni (ಸುಲಾ), *v. a.* To row a boat.

ಸುಲಿ suli, *see* ಸುಳಿ.

✓ಸುಲಿಗೆ suligè, *s.* Pillaging, plundering, robbing. —ಮಕ್ಕುನಿ to plunder, rob, pillage.

✓ಸುಲಿನಿ, ಸುಲಿಪುನಿ sulipini, suli-puni (ಸುಲಿ), *v. a.* To peel, flay, skin, pare off. 2. *see* ಸುಲಿಯುನಿ.

✓*v. n.* To whirl, go around; *cf.* ತುಲಿಪುನಿ.

ಸುಲಿಪು sulipu, *see* ಸುಳಿ.

ಸುಲಿಯುನುನಿ suliyaruni, *see* ಸುರಿಯಾರುನಿ.

ಸುಲಿಯಾವುನಿ suliyāvuni, *c. v.* (of ಸುಲಿಯುನಿ) To give up to plunder.

ಸುಲಿಯುನಿ suliyuni (ಸುಲಿ), *v. a.* To pillage, plunder, rob; *cf.* ಸುಲಿನಿ.

ಸುಲುಗೆ sulugè, *see* ಸುಲಿಗೆ.

ಸುಲೇಕ sulēka, *see* ಶ್ಲೇಕ.

ಸುಲೈಸುನಿ suleisuni, *see* ಸುಲಾವುನಿ.

ಸುಲೋಮಣಿ sulōmaṇi, *s.* An interpreter.

ಸುವರ್ಣ suvarṇa, *s.* Gold. *adj.* Fine coloured, golden.

ಸುವರ್ತಮಾನ, ಸುವಾರ್ತೆ suvartamāna, suvārtè, *s.* Good news. 2. a gospel. [woman.

ಸುವಾಸಿನಿ suvāsini, *s.* A married  
ಸುಶೀಲ suśīla, *adj.* Well disposed, of good temper. —ತಿ amiabi-

lity, virtue. —ದಾಯೆ a good-natured man.

ಸುಷ್ಟಿ susṣṭi, *see* ಸೃಷ್ಟಿ.

ಸುಸೂತ್ರ susūtra, *adj.* Free, clear, straight-forward. 2. unobstructed, easy, settled. 3. determined, decided. —ಪಣ್ಣಿನಿ to speak decidedly, give a decided answer.

ಸುಸ್ತಿ susti, *s.* Delay. 2. sloth, laziness, indolence. —ಉಪ್ಪನಿ to have leisure. —ಮೆಳ್ಪನಿ to delay.

ಸುಸ್ತಿಗೆ sustigē, *see* ಸುತ್ಯೈ.

✓ ಸುಳಿ sulī, *s.* An eddy, whirlpool. 2. an ominous curve on the person. ✕ 3. a tender shoot, germ or bud. 4. the soft part on the crown of a young child's head. 5. a hinge. —ಕುತ್ತಿ, *see* ಮೊಳೆಕುತ್ತಿ. —ಗಾಳಿ whirlwind. —ಮರಾಯಿ a round trough.

✓ ಸುಳಿವುನಿ sulīpuni (ಸುಳಿ), *v. a.* To shake, agitate. 2. to churn. 3. to turn in a lathe. 4. *see* ಸುಲಿಪಿನಿ.

✓ ಸುಳಿಯುನಿ suliyuni (ಸುಳಿ), *v. n.* To shake, be agitated, as water.

✕ 2. to overflow. 3. *see* ಸುಲಿಯುನಿ. ಸುಳು sulū, *s.* Devise, hint.

✓ ಸುಳ್ಳು sullū, *s.* A lie, falsehood, fib. *adj.* False, untrue. —ಕಥೆ a fable, fiction. —ಸಾರೆ a liar. —ಸಾಧನ a false document; a false claim; a false plea. —ಸಾಕ್ಷಿ a false witness;

giving false evidence. —ಕೊಚ್ಚುನಿ to brag. —ಪಣ್ಣಿನಿ to tell lies.

✓ ಸೂ sū, *see* ತೂ.

✓ ಸೂಂಕಣ sūnkaṇa, *see* ತೂಂಕಣ.

✓ ಸೂಂಕುನಿ sūnkuni, *see* ತೂಂಕುನಿ.

ಸೂಂಕೆ sūnkē, *see* ಸೂಕೆ.

✓ ಸೂಂಗು sūngu, *see* ತೂಂಗು.

ಸೂಂಟಯಿ sūṅṭayi, *s.* The fatty part of pork.

ಸೂಂಟೆ, ಸೂಂಥಿ sūṅṭi, sūṅṭhi, *s.* Ginger, dry ginger, *Zingiber officinale*.

✓ ಸೂಂಬು sūmbu, *s.* A sluice, gutter.

ಸೂಂಬೊ sūmbo, *s.* A term used for suspending a game. 2. a reserved place in a game.

✓ ಸೂಕ sūka, *see* ತೂಕ.

ಸೂಕಣ sūkaṇa, *see* ತೂಂಕಣ.

ಸೂಕತ್ತೆರಿ sūkatteri, *s.* A demon so called.

ಸೂಕರ sūkara, *s.* Ruin. 2. a pig.

✓ ಸೂಕೆ sūkē, *s.* Perception, cognition, apprehension. —ಅಪಿನಿ to perceive.

ಸೂಕ್ತ sūkta, *s.* A good word. 2. a hymn of the Vēdas.

ಸೂಕ್ರಮ sūkrama, *adj.* Delicate, fine, nice; *cf.* ಸುಕ್ರಮ. —ದ ಕೆಲಸ fine work. —ದಾಯೆ a man of fine discrimination.

ಸೂಚಕೆ sūcāke, *s.* A spy, informer.

ಸೂಚನೆ sūcānē, *s.* A hint, intimation, gesture. 2. a note; a summary, contents of a

book or chapter. —ಕೊಪ್ಪಿನಿ to hint, make a sign.

ಸೂಚಿವುನಿ, ಸೂಚಿಸುನಿ sūcipuni, sūcisuni (ಸೂಚಿ, ಸೂಚಿನ್), v. a. To hint, intimate, make a sign.

✓ಸೂಚಿ sūji, see ದೂಚಿ.

ಸೂಚಿಕಲ್ಲು sūjikallu, s. A load-stone.

ಸೂಟಣ್ sūṭaṇu, see ತೂಟಣ್.

ಸೂಟಿ sūṭe, see ತೂಟಿ.

✓ಸೂಡಿ sūdi, s. A sheaf. 2. a bundle. 3. a faggot. —ಕಟ್ಟುನಿ to bind sheaves.

✓ಸೂಡು sūdu, see ಸುಡು.

ಸೂಂಜ್ಯಾ sūṅya, s. Commencement, beginning.

ಸೂತಕ, ಸೂತಗ sūtake, sūtaga, s. Ceremonial impurity from child-birth or death of a relation. 2. menstruation.

ಸೂತರಿ sūtari, s. A Śūdra woman.

ಸೂತಿ, ಸೂತಿಗ sūti, sūtiga, s. A scheme. 2. cleverness. 3. see ಸೂತಕ.

ಸೂತ್ರ sūtra, s. A rule, precept. 2. an axiom. 3. an expedient, contrivance. 4. a thread in general. 5. the spring, wire, or thread by which a puppet is moved. 6. the art, knack, key, etc., in a curious piece of mechanism. —ದಾಯೆ, —ಧಾರಿ a puppet-showman; the principal actor or manager of a theatre. —ದ ಸೊಂಚಿ a puppet moved by wires, etc. —ಪಟ್ಟಿ an outer frame of a door.

—ಬಳ್ಳ a carpenter's chalk line. —ದ ಚೀಲೆ fine work; mechanical workmanship. —ಪಾಡುನಿ to mark a plank, etc., with chalk line.

ಸೂದ sūda, see ಸುಡು.

ಸೂದ್ರೆ sūdre, see ಶೂದ್ರೆ.

ಸೂನ sūna, s. A place for sacrifice of animals.

ಸೂಪ sūpa, s. Sauce, soup. 2. cooking.

ಸೂರ sūra, s. A chapter of the Koran.

ಸೂರಂಚಿ sūraṅṅe, s. *Hydnocarpus inebrians*.

ಸೂರಣ sūraṇa, s. The Telinga potato, *Arum campanulatum*.

ಸೂರು sūru, see ಚೂರು.

✓ಸೂರೆ sūre, s. Plundering, ransacking, pillaging. —ಬುಡುಪಿನಿ to give up to plunder. —ಮಳ್ಳುನಿ to pillage, plunder.

ಸೂರೆ sūre, see ಶೂರೆ.

✓ಸೂರೊಲ್ sūroly, s. Rattan, *Calamus rotang*. —ದ ಚಿತ್ತ a rattan stick.

ಸೂರ್ಣ sūrṇa, see ಸೂರಣ. 2. see ಚೂರ್ಣ.

ಸೂರ್ತಿ sūrti, s. Surat. —ರೂಪಾಯಿ a Surat rupee.

ಸೂರ್ಯ, ಸೂರ್ಯೆ sūrya, sūrye, s. The sun. —ಕಾಂತಿ sunshine. —ಕಾಂತಿ ಪೂ the sun-flower, *Helianthus annuus*. —ಕಿರಣ a sunbeam. —ಗ್ರಹಣ an eclipse of the sun. —ನಮಸ್ಕಾರ prostration to the sun. —ಪುಟ

calcination of metals, medicines, etc., by exposing them to the sun. —ಬಿಂಬ the disk of the sun. —ಮಂಡಲ the sun's orb. —ವಂಶ Rāma's generation. —ಕಂತುನಿ the sun to set. —ಮೂಡುನಿ the sun to rise.

ಸೂಲ sūla, see ಶಾಲ.

↓ ಸೂಲಗಿತ್ತಿ sūlagitti, s. A midwife.

↓ ಸೂಲಿ sūli, s. Skin, bark, rind; cf. ಜೋಲಿ.

↓ ಸೂಲು sūlu, s. Swearing.

ಸೂಲೆ sūlē, see ಶಾಲೆ.

ಸೂಲೆಂಗಿ sūlēngi, s. An instrument for peeling the fibrous covering of a cocoanut. 2. a small crowbar.

ಸೂವತ್ತಿ sūvatti, s. A good woman.

ಸೂಸಿ sūsi, s. A female's ordinary garment.

ಸೂಸು sūsu, s. A noise made for driving away birds, etc.

ಸೂಸ್ರ, ಸೂಸ್ರ ಸೂಸ್ರ sūsra, sūstra, see ಸೂಸ್ರ.

ಸೂಳಗಿತ್ತಿ sūlagitti, see ಸೂಲಗಿತ್ತಿ.

ಸೂಳಿ sūli, see ಚಾಲಿ. 2. see ಸುಳಿ.

✓ ಸೂಳೆ sūlē, s. A whore, harlot.

—ಸಾರನೆ whoredom. —ಸಾರೆ a whoremonger. —ಮನೆ a whore's son; an abusive term, vlg.

ಸೂಳೆಬೊಟ್ಟು sūlēboṭṭu, s. The shrub *Pavetta indica*.

ಸೂಕ್ಷ್ಮ sūkshma, adj. Fine, thin, subtle, delicate. 2. very small, minute, atomic. 3. clever, smart, quick. —ಕೆಲಸ delicate work. —ಪುಟ್ಟಿ quick

sight. —ಬುದ್ಧಿ a refined mind, sagacity. —ವಸ್ತು a very fine thing; an atom, particle.

—ಶರೀರ a delicate body.

ಸೃಂಗಾರ sruṅgāra, see ಶೃಂಗಾರ.

ಸೃಷ್ಟಿ sruṣṭi, s. Creation, creating. 2. the world, universe.

—ಕರ್ತವಿ, —ಮೂಲನಾಯಿ the Creator. —ಮಕ್ಕನಿ, ಸೃಷ್ಟಿಪನಿ, ಸೃಷ್ಟಿಸುನಿ to create, give birth to; to forge, manufacture.

ಸೆಂಟುನಿ serṇṭuni, see ತೆಂಟುನಿ.

ಸೆಕೆ sekē, see ಸಿಕೆ.

ಸೆಟ್ಟಿವಾಳ್ setṭivāḷu, see ಕಟ್ಟಿವಾಳ್.

ಸೆಡಗರ, ಸೆಡವು sedagara, sedavu, s. Egotism, vanity, conceit, ostentation. 2. squeamishness, over-nicety.

ಸೆಡಾಸುನಿ sedāsuni, see ಚಡಾಯಿಸುನಿ.

↓ ಸೆಡಿ sedi, s. Swinging, in fulfilment of a vow to a goddess, suspended by an iron hook passed through the large tendons of the back, to one end of a lever which is raised on the top of a high pole or fulcrum, and whirled round by means of a rope fixed to the other end. 2. see ಕೆಡಿ. —ಘಾಟಿ the swinging feast. —ವೈಫನಿ to suspend a person as described above.

↓ ಸೆಡಿ sedi, adj. Strong, affecting the smell powerfully. —ವಾಸನೆ a strong scent.

ಸೆಡಿತ sedita, see ಕೆಡಿತ.

ಸೆಡಿತರುನಿ seditaruni, see ಕೆಡಿತರುನಿ.

- ಸೆಡಿಪಿನಿ, ಸೆಡಿಪುನಿ sedipini, sedipuni, see ಕೆಡಿಪಿನಿ.
- ಸೆಡಿಲ್ sedily, see ತೆಡಿಲ್.
- ಸೆಡ್ಡಿಯುನಿ seddiyuni (ಸೆಡ್ಡಿ), *v. n.* To throb. 2. see ಕೆಡಿಪಿನಿ.
- ✓ ಸೆಡೆ sedè, *s.* Sweeping, rubbish.
- ಸೆಮತಿಗೆ sematigè, see ಕೇಮತ್ತಿಗೆ.
- ✓ ಸೆರಂಗ್ serangu, *s.* The end or edge of a female's garment. ಕೀಲ್—, ಗೀಲ್— the lower edge of a garment. ತೋಷು— the silk edge of a garment. ಮೀ ದಲಿ—, ಮೀಲ್— the upper edge of the same.
- ಸೆರಕಯಿ serakayi, see ತೆರಕಯಿ.
- ✓ ಸೆರಸರೆ, ಸೆರಸ್ರೆ serasare, serasrè, *s.* A curtain, screen. —ಕಟ್ಟುನಿ to put up a curtain.
- ಸೆರೆ serè, see ಕೆರೆ.
- ✓ ಸೆರೆ serè, *s.* A wave. 2. the palm of the hand bent so as to hold anything. 3. see ಸೆರಸರೆ. —ಅರಿ a handful of rice. —ಗಂ ಡಿಪುನಿ to hold fast.
- ಸೆಲಡಿಯುನಿ seladiyuni (ಸೆಲಡ್), *v. n.* To be folded. 2. to be tired. 3. to loathe.
- ಸೆಲಡ್ಡುನಿ, ಸೆಲಾಡ್ಡುನಿ seladduni, selādruni (ಸೆಲಡ್ಡು), *v. n.* To move aside, get away; *cf.* ತೆಲವನಿ.
- ಸೆಲಿ seli, *s.* A prepossessing appearance. ✓ *adj.* Clear, pure, filtered. —ನೀರ್ pure water.
- ✓ ಸೆಲಿಪುನಿ selipuni (ಸೆಲಿ), *v. a.* To filter; to cleanse.
- ✓ ಸೆಲಿಯುನಿ, ಸೆಲ್ಲಿಯುನಿ seliyuni, sel-

liyuni (ಸೆಲಿ, ಸೆಲ್ಲಿ), *v. n.* To become clear, pure.

ಸೆಲೆ selè, *s.* A chink, crack, flaw, as in a stone.

ಸೆಲ್ಪುನಿ selṭuni, see ತೆಲ್ಪುನಿ.

ಸೆಲ್ಪಿ selbi, see ಕೆಲುವೆ.

ಸೆಸೆ sesè, see ಕೆಸೆ.

ಸೆಳೆ selè, *s.* Force. 2. see ಸಳೆ. *adj.* Strong.

ಸೆಳೆಯುನಿ seleyuni (ಸೆಳೆ), *v. n.* To go round; *cf.* ತಿಂಗುನಿ.

ಸೆಂಕುಡ ಸೆಂಕುಡ, see ಸೇಂಕೆ.

✓ ಸೆಂಕುನಿ sēnkuni (ಸೇಂಕ್), *v. n.* To pant, breathe quickly or heavily.

✓ ಸೆಂಕೆ, ಸೆಂಕೆಲ್ ಸೆಂಕೆ, sēnkely, *s.* Panting, breathing quickly.

ಸೆಂಟೆ sēṇṭa, see ಸೇಟೆ.

ಸೆಂದಿ sēndi, see ಕೇಂದಿ.

ಸೆಂದಾವುನಿ sēndāvuni, *c. v.* (of ಸೇಂದುನಿ) To sprinkle. 2. to float.

ಸೆಂದುನಿ sēnduni (ಸೇಂದ್), *v. n.* To splash.

ಸೆಂಕ ಸೆಂಕ, see ಕೇಕ.

ಸೆಂಕಡ ಸೆಂಕಡ, see ಕೇಕಡ.

ಸೆಂಕೆ sēkè, see ತೇಕೆ.

ಸೆಂಜ ಸೆಂಜ, see ತೇಜ.

ಸೆಂಜ, ಸೆಂಜೆ sēja, sēji, *s.* A present, gift; raw rice sprinkled on persons attending a marriage, etc. ಕೆವರಣ— a novel gift; a rare or costly present.

✓ ಸೆಂಜುನಿ sējuni (ಸೇಜ್), *v. a.* To sharpen, whet, polish.

ಸೆಟ್ ಸೆಟ್ಟು, *s.* The beard of the thatching grass. 2. see ಸೇಟೆ.

ಸೇಟ ಸೆತಾ, *s.* The hair about the privities.

ಸೇಟೆ, ಸೇಟು ಸೆತಿ, ಸೆತು, *s.* A Bombay merchant, a native of Guzerat or Cutch.

ಸೇಟುನಿ ಸೆತುನಿ (ಸೇಟೆ), *v. a.* To stab.

↓ ಸೇಡಿ ಸೆಡಿ, *see* ಡೇಡಿ.

ಸೇಡು ಸೆಡು, *s.* A slice, piece.

ಸೇಡೆ ಸೆಡೆ, *see* ತೇಡೆ.

ಸೇಣವೆ ಸೆಣವೆ, *see* ಕೇಣವೆ

ಸೇತಿ ಸೆತಿ, *s.* A kind of silk cloth.

ಸೇತು, ಸೇತುವೆ ಸೆತು, ಸೆತುವೆ, *s.* A bridge. 2. Adam's bridge.

—ಸ್ನಾನ bathing at Adam's bridge near Rāmēśvaram.

ಸೇದುನಿ ಸೆದುನಿ (ಸೇಡ್), *v. a.* To throb. 2. to draw, as water; *cf.* ತೇಪುನಿ.

ಸೇನೆ ಸೆನೆ, *see* ಸೈನ್ಯ.

ಸೇಬಿ ಸೆಬಿ, *adj.* White.

ಸೇಮತಿಗೆ ಸೆಮತಿಗೆ, *see* ಕೇಮತ್ತಿಗೆ.

ಸೇಮಯಿದಡ್ಡೈ ಸೆಮಯಿದಡ್ಡೈ, *s.* A kind of vermicelli made of wheat or other grain.

↓ ಸೇಮೆ ಸೆಮೆ, *s.* A sharp kind of vermicelli. 2. a kind of crab.

ಸೇರ್ ಸೆರು, *s.* A seer, measure of capacity equal to about eighty rupees in weight. 2. a weight equal to about twenty-four rupees.

ಸೇರಾವುನಿ ಸೆರಾವುನಿ, *see* ಕೇರಾವುನಿ.

ಸೇರಿಗಾರೆ, ಸೇರೆಗಾರೆ ಸೆರಿಗಾರೆ, ಸೆರೆಗಾರೆ, *see* ಕೇರಿಗಾರೆ.

ಸೇರಿಗೆ ಸೆರಿಗೆ, *see* ಕೇರಿಗೆ.

ಸೇರು ಸೆರು, *see* ಸೇರೆ.

ಸೇರೆ ಸೆರೆ, *see* ಸೆರೆ.

ಸೇಲೋಭಾನ ಸೆಲೋಭಾನ, *s.* A kind of incense.

ಸೇಲೆ ಸೆಲೆ, *see* ಕೇಲೆ. 2. *see* ಕಲ್ಯ.

ಸೇವಂತಿಗೆ ಸೆವಂತಿಗೆ, *see* ಕೇಮತ್ತಿಗೆ.

ಸೇವಕೆ ಸೆವಕೆ, *s.* A servant, attendant.

ಸೇವು ಸೆವು, *see* ತೇವು.

ಸೇವೆ ಸೆವೆ, *s.* Service, servitude. 2. homage, worship, devotion.

ಸೇಸ, ಸೇಸೆ ಸೆಸಾ, ಸೆಸೆ, *adv.* A time, turn. 2. *see* ಸೇಜ. ಮೂಜಿ—three times.

ಸೇಳೆ ಸೆಳೆ, *see* ಕೇಲೆ.

↓ ಸೈ ಸೆ, *adv.* It is right, it is well, indeed, aye. —ಬುದ್ಧಿನಿ to consent, assent, approve.

ಸೈಂಕೋಲು, ಸೈಂಗೊಲೆ, ಸೈಂಗೋಲು ಸೆಂಕೋಲು, ಸೆಂಗೋಲೆ, ಸೆಂಗೋಲು, *s.* A crowbar.

ಸೈಂದವೆ ಸೆಂದವೆ, *s.* A native of Sindh; a giant so called. 2. a stalwart man.

ಸೈಂದುಪ್ಪು, ಸೈಂದುರ್ಲವಣ ಸೆಂದುಪ್ಪು, ಸೆಂದುರ್ಲವಣ, *s.* Rocksalt.

ಸೈತನ ಸೆತನಾ, *see* ಚೈತನ.

ಸೈತಾನ್, ಸೈತಾನೆ ಸೆತಾನ್, ಸೆತಾನೆ, *s.* The satan, devil.

ಸೈತೈ ಸೆತೈ, *s.* Cold, a cold. *adj.* Cool, fresh, cooling.

ಸೈನ್ ಸೆನ್, *s.* A superior kind of long cloth.

ಸೈನಿಕೆ ಸೆನಿಕೆ, *s.* A soldier.

ಸೈನ್ಯ ಸೆನ್ಯಾ, *s.* An army.

ಸೈನ್ಯಾಧಿಪತಿ ಸೆನ್ಯಾಧಿಪತಿ, *s.* The general or commander of an army.

√ ಸೈಪಿನಿ seipini (ಸೈ), *v. n.* To die, expire. 2. to be starved.

ಸೈರಣೆ seiranè, *s.* Patience, forbearance, endurance. —ಮಕ್ಕನಿ to take patience, forbear, endure.

ಸೈರಿಪುನಿ, ಸೈರಿಸುನಿ seiripuni, seirisuni (ಸೈರಿ, ಸೈರಿನ), *v. a.* To bear, endure, suffer, put up with.

√ ಸೈಲೆ seilè, *s.* A ghost, an apparition.

ಸೈಲೆಂದ್ರಿ, ಸೈಲೆಂದ್ರಿ seilèndri, seilèndri, *s.* A female servant or attendant. 2. a name assumed by Droupadi, when serving in Virāṭarāja's household.

ಸೊಂಕುನಿ soṅkuni, *see* ಸೊಂಕುನಿ.

√ ಸೊಂಟ soṅṭa, *s.* The loins, hip, waist. —ಚೇನೆ lumbago. —ಕಟ್ಟುನಿ to gird the loins; to set to work; set out on a journey; to be equipped.

ಸೊಂಟೆ soṅṭi, *s.* A deformed woman.

√ ಸೊಂಡಿಲ್ soṅḍilḷ, *see* ಸುಂಡಿಲ್.

ಸೊಂಣ soṅṇa, *s.* Gold. —ಗಾಳೆ, *see* ಸೊಣಗಾಳೆ.

ಸೊಂಣಮೆ soṅṇamè, *see* ಫಂಣಮೆ.

√ ಸೊಂತ sonta, *see* ಸ್ವಂತ.

√ ಸೊಂದು sondu, *s.* Exertion, effort.

√ ಸೊಂದುನಿ sonduni (ಸೊಂದು), *v. n.* To exert, labour, work hard.

ಸೊಂನಗಾಳೆ sonnagāre, *see* ಸೊಣಗಾಳೆ.

ಸೊಂನೆ sonnè, *s.* The nought, cipher. 2. the medial letter ೦.

3. a sign. 4. a demon so

called. ಕಂಣ—winking. ಕೈ—beckoning with the hand.

ಸೊಂಪು sompu, *see* ಸಂಪು.

ಸೊಂಪೇರುನಿ sompèruni (ಸೊಂಪೇರ್), *v. n.* To be refreshed, invigorated; to revive. 2. to improve, mend, as one's condition.

ಸೊಂಬ somba, *see* ಸಂಪಿಸೆ.

ಸೊಂಬ somba, *s.* Collection, mass, assemblage.

ಸೊಂಬರ sombara, *adj.* Full, complete, abundant. 2. *see* ಸಂಬರ.

√ ಸೊಂಕುನಿ, ಸೊಕ್ಕುನಿ soṅkuni, soḷkuni, *see* ಸೊಕ್ಕುನಿ.

ಸೊಕ್ಕು soḷku, *see* ಸೊಕ್ಕು.

ಸೊಖ sokha, *see* ಸುಖ.

√ ಸೊಗಪುನಿ, ಸೊಗಸುನಿ sogapuni, sogasuni (ಸೊಗ, ಸೊಗನ), *v. n.* To be tasteful, agreeable, pleasant. *v. a.* To praise, commend.

√ ಸೊಗಸೆ sogasè, *s.* Relish, savouriness, agreeableness. 2. fastidiousness, squeamishness. 3. praise, commendation. *adj.* Savoury. 2. fastidious. 3. commendable.

ಸೊಗೊರಿ sogori, *see* ತೊಗರಿ.

ಸೊಚ್ಚ soçça, *see* ಸ್ವಚ್ಛ.

√ ಸೊಜ್ಜಿಗೆ sojǰigè, *see* ಸೋಜಿ.

√ ಸೊಟ್ಟು soṭṭa, *see* ಚೊಟ್ಟು.

√ ಸೊಡರ್ soḍaru, *s.* The smell of burning; also ಸೊಡರ್ ಕಮ್ಮನ. *adj.* Smoky, fumid, noisome.

ಸೊಣಂಗೆ soṅaṅḡ, *see* ನಾಯಿಸೊಣಂಗೆ.

ಸೊಣಗಾರೆ, ಸೊಣ್ಣಾರೆ sōṇagāre, sōṇṅāre, *s.* A Konkani speaking goldsmith.

ಸೊಣ್ಣೆ sōṇkē, *see* ಚೊಣೆಂಕೆ.

✓ಸೊಣ್ಣು sōṇpa, *num.* Ninety.

ಸೊತಂತ್ರ sotantra, *see* ಸ್ವತಂತ್ರ.

ಸೊಪ್ಪು sōpna, *see* ಸ್ವಪ್ನ.

✓ಸೊಪ್ಪು sōppu, *see* ತಪ್ಪು.

ಸೊಬ sōba, *see* ಶುಭ.

ಸೊಬಗ್ ಸೊಬಗ್, *adj.* Pleasing, well-looking.

ಸೊಬಗೆ sōbage, *see* ಸುಪವೆ.

ಸೊಯ sōya, *see* ಸ್ವಯ.

ಸೊಯಿರೆ sōyire, *s.* A eunuch.

ಸೊರ sōra, *see* ಸ್ವರ.

ಸೊರಂಗ sōraṅga, *see* ಸರಂಗ.

ಸೊರಗಿಬಳೆ sōragibalē, *s.* A kind of bracelet.

ಸೊರಗೆ sōragē, *s.* A small, sweet scented yellow flower. —ಮರ its tree.

ಸೊರಿ sōri, *adj.* Sufficient for one year. —ಅರಿ rice sufficient from one harvest to the next.

ಸೊರೂಪ sōrūpa, *see* ಸ್ವರೂಪ.

✓ಸೊರ್ಕ, ಸೊರ್ಕು sorku, sorku, *s.* Fat; vigour. 2. rankness, luxuriance. 3. lust, inordinate affection. 4. pride, insolence.

ಸೊರ್ಕಲಿಯುನಿ sorkaliyuni, *see* ಸೊರ್ಕಲುನಿ.

✓ಸೊರ್ಕಾವುನಿ sorkāvuni, *c.v.* (of ಸೊರ್ಕು) To make fat, vigorous, or rank. 2. to give undue indulgence.

✓ಸೊರ್ಕುನಿ sorkuni (ಸೊರ್ಕು), *v. n.* To become fat, vigorous. 2. to be rank, luxuriant. 3. to be lustful, sensual. 4. to be proud, insolent.

✓ಸೊರ್ಕೆಲ್ sorkelu, *s.* Lust, rutting, as an animal. 2. *see* ಸೊರ್ಕು. 3. narcosis. *adj.* Vigorous, rank, lustful. 2. narcotic, as a dry piece of betel nut.

✓ಸೊರ್ಕೆಲುನಿ sorkeluni (ಸೊರ್ಕೆಲ್), *v. n.* To be in rut, to lust after, seek copulation, as an animal. 2. to be narcotic, as an areca nut.

ಸೊರ್ಗ sōrga, *see* ಸ್ವರ್ಗ.

ಸೊಲಬರ solabara, *s.* Weighing one's self against gold, etc., in fulfilment of a vow; *bet.* ಶುಚಿಬಾರ.

ಸೊಲಭ solabha, *see* ಸುಲಭ.

ಸೊಲಾವುನಿ solāvuni, *see* ಸುಲಾವುನಿ.

✓ಸೊಲಿಕೆ solikē, *s.* The scab of itch. 2. a piece of plantain leaf.

ಸೊಲಿಗೆ soligē, *see* ಸುಲಿಗೆ.

ಸೊಲೇಕ solēka, *see* ಶ್ಲೇಕೆ.

ಸೊಲ್ಪ solpa, *see* ಸ್ವಲ್ಪ.

ಸೊಲ್ಪಾವುನಿ solpāvuni, *see* ಸೋಪಾವುನಿ.

ಸೊಲ್ಪುದ್ದರ್ solpuddaru, *s.* New rice boiled with milk or old rice and eaten at the harvest feast.

ಸೊಲ್ಪುನಿ solpuni, *see* ಸೋಪುನಿ.

✓ಸೊಲ್ಮ, ಸೊಲ್ಮೆ solma, solmē, *s.* Salutation, making obeisance, as a low-caste man does to



one of a superior caste. 2. submission, yielding, as a defeated party. —ವಾಡುನಿ to salute, to yield.

ಸೊಲ್ಮಿಯುನಿ solmiyuni (ಸೊಲ್ಮಿ), *v. a.* To salute. 2. to submit, yield, please.

ಸೋಂಕಣೆ sōṅkaṇe, *see* ಸಾಂಕಣೆ.

✓ಸೋಂಕು sōṅku, *s. ✓* An epidemic, infection; a contagious disease; *also* ಸೋಂಕು ರೋಗ. 2. a fit of epilepsy *or* apoplexy. 3. paralysis. 4. *see* ಚೋಕು. —ದ ಫೊಯ್ಯಿ sand said to be thrown by a demon at a person to make him sick of such a disease.

✓ಸೋಂಕುನಿ, ಸೋಂಕುಡ್ರುನಿ, ಸೋಂಗುನಿ sōṅkuni, sōṅkudṛuni, sōṅguni (ಸೋಂಕ, ಸೋಂಗ), *v. a.* To affect, as a disease. 2. to touch, come into contact; to infect, affect.

ಸೋಂಗೆ sōṅge, *s.* A furrow, a small channel. —ಕಡ್ರುನಿ to make a furrow.

ಸೋಂಟ, ಸೋಂಟೆ sōṅṭa, sōṅṭe, *s.* A cudgel, club. 2. firewood.

✓ಸೋಂಟುನಿ sōṅṭuni (ಸೋಂಟೆ), *v. a.* To box with the knuckle of the fingers.

✓ಸೋಂಟೆ sōṅṭe, *s.* A kind of solanum.

ಸೋಕು sōku, *see* ಸೋಂಕು.

ಸೋಕುನಿ sōkuni, *see* ಸೋಂಕುನಿ.

✓ಸೋಗೆ sōge, *s.* The peculiar branch *or* leaf of the palm species.

✓ಸೋಜೆ sōji, *s.* Rolong *or* wheaten grits.

ಸೋಜಿಗ sōjiga, *see* ಸೋದ್ಯ.

✓ಸೋಜುನಿ sōjuni, *see* ತೋಜುನಿ.

ಸೋಟ, ಸೋಟೆ sōṭa, sōṭe, *see* ಸೋಂಟ.

ಸೋಡ್ಡಿ sōḍḍi, *s.* Lottery, raffle. —ವಾಡುನಿ to raffle; to bet.

ಸೋಣ sōṇa, *s.* The fifth Tulu month (about August). —ಫಾ Balsamina.

ಸೋದರೆ sōdare, *see* ಸಹೋದರೆ.

✓ಸೋದಿಯುನಿ sōdiyuni, *see* ಲೋಧಿಯುನಿ.

ಸೋದೆ sōde, *s.* A rake. 2. a pimp.

ಸೋದ್ಯ sōdya, *s.* Wonder, surprise.

ಸೋದ್ರೆ sōdre, *s.* An incontinent woman.

ಸೋನ sōna, *see* ಸೂನ.

ಸೋಪ sōpa, *see* ಸೋಪು.

ಸೋಪಣ sōpaṇa, *s.* A drain, sluice.

ಸೋಪಾಡುನಿ sōpāḍuni (ಸೋಪಾಡಿ), *v. a.* To sway to and fro, as a devil-dancer.

ಸೋಪಾಣ sōpāṇa, *s.* A kind of gram.

✓ಸೋಪಾವುನಿ sōpāvuni, *c. v.* (of ಸೋಪುನಿ) To make one lose at a game. 2. to defeat, overcome, conquer. 3. to charm, allure, captivate.

✓ಸೋಪು sōpu, *s.* Defeat, discomfiture. 2. soap. *adj.* Defeated, overcome. 2. unclean. 3. rough.

✓ ಸೋಪುನಿ sōpuni (ಸೋ), *v. n.* To lose at a game. 2. to be defeated, overcome. 3. to be charmed, allured, to have the heart *or* affections won over to an object.

ಸೋಬಾನ sōbhāna, *see* ಶೋಭಾನ.

ಸೋಬೆ sōbhè, *see* ಶೋಭೆ.

ಸೋಮ sōma, *see* ಸೋಮೆ.

ಸೋಮನಾಥಕಲ್ಲು sōmanāthakallu, *s.* Marble-stone.

ಸೋಮನಾಥೆ sōmanāthe, *s.* Śiva.

ಸೋಮನಾಧಿಕಾಯಿ sōmanādhikāyi, *s.* Asafoetida.

ಸೋಮರಬೇರ್ sōmarabēru, *s.* The root of a medicinal plant so called.

ಸೋಮವಾರ, ಸೋಮಾರ sōmavāra, sōmāra, *s.* Monday.

ಸೋಮಸಾಲೆ sōmasālè, *s.* A kind of rice.

✓ ಸೋಮಾರಿ sōmāri, *s.* A lazy man. *adj.* Lazy, indolent. —ತನ laziness, indolence.

ಸೋಮೆ sōme, *s.* The moon. 2. the name of a man.

✓ ಸೋರಿಕೆ sōrikè, *see* ತೋರಿಕೆ.

✓ ಸೋರುನಿ sōruni, *see* ತೋರುನಿ.

ಸೋರೆ sōrè, *adj.* Tender, unripe; *also* ಚೋರೆ. [ರುನಿ.]

✓ ಸೋರ್ತೆ sōrtè, *s.* Oozing; *cf.* ತೋ

✓ ಸೋಲ sōla, *s.* Defeat, failure, disappointment. —ಸೆಲವು loss and gain, defeat and success; a kind of game.

✓ ಸೋಲಾವುನಿ sōlāvuni, *see* ಸೋವಾವುನಿ.

ಸೋಲಿ sōli, *see* ಸೋರೆ.

✓ ಸೋಲುನಿ sōluni, *see* ಸೋಪುನಿ.

ಸೋಲೆ sōlè, *see* ಚೊಲ್ಲೆ.

✓ ಸೋಲ್ಪು sōlpu, *see* ಸೋಪು.

✓ ಸೋವು sōvu, *s.* Spying, watching, observing secretly. 2. trace, mark, sign. 3. private intelligence, secret information. —ದಾಯೆ a spy. —ತೂಪಿನಿ to spy, trace. —ವಾಡುನಿ to keep watch, lie in wait.

ಸೋಳು sōlu, *see* ತೋಳು.

ಸೊಂಪಾಕ soimpāka, *see under* ಸ್ವಯಂ. [ladle.]

✓ ಸೌಂಟು souṇtu, *s.* A spoon *or* ಸೌಂದರಿ, ಸೌಂದರ್ಯ soundari, soundarya, *s.* Comeliness, beauty.

ಸೌಕಾರ soukāra, *s.* Soap.

ಸೌಕಾರ soukāre, *s.* A merchant, trader.

ಸೌಕಾಶ soukāśa, *see* ಸಾವಕಾಶ.

ಸೌಖ್ಯ soukhya, *s.* Pleasure, happiness, ease. —ಜಾಗ್ a comfortable place. ಉಣಿಯೆರೆ ತಿನಿಯೆರೆ ಸೌಖ್ಯ to have plenty to eat, *etc.*; to be in easy circumstances. ಜೀವೊಡು ಸೌಖ್ಯ ಉಪ್ಪುನಿ to enjoy good health.

ಸೌಜನ್ಯ soujanya, *s.* Mildness, goodness.

ಸೌಜ್ಞೆ soujñè, *s.* A hint, sign, gesture. —ಮಳ್ಳುನಿ to make a sign.

✓ ಸೌಟು souṭu, *see* ಸೌಂಟು.

✓ ಸೌತೆ soutè, *see* ತೌತೆ.

ಸೌದ souda, *see* ಕಬ್ಬ.

ಸೌದಿ soudi, *s.* Firewood.

ಸೌಭಾಗ್ಯ soubhāgya, *s.* Luckiness, auspiciousness, good fortune.

—ವತಿ a woman whose husband is alive.

ಸೌಮ್ಯ soumya, *s.* The forty-third year in the Hindu cycle of sixty. *adj.* Handsome, pleasing. 2. gentle, mild, placid.

—ಸೂ a mild disposition.

—ವಾರ Wednesday.

ಸೌರ soura, *s.* A solar month.

—ಮಾನ measured by the sun, solar; day, year, time.

ಸೌರು souru, *s.* Heroism. 2. provoking language.

ಸೌರುನಿ souruni, *see* ತೌರುನಿ.

ಸೌಳು soulu, *adj.* Brackish. —ನೀರಿ brackish water. —ಭೂಮಿ salt ground, unfruitful soil.

ಸೌಳಿ souli, *see* ಚೌಳಿ. [section.

ಸ್ಕಂದ skanda, *s.* A chapter,

ಸ್ತಂಬ, ಸ್ತಂಭ stamba, stambha, *s.* A post, pillar. 2. stoppage,

suppression, as of urine, *etc.* by incantation, medicine, *etc.*;

also ಸ್ತಂಭನ.

ಸ್ತನ stana, *s.* The female breast.

—ಪಾನಮುಚ್ಛುನಿ to suck the breast.

ಸ್ತಬ್ಧ stabdha, *adj.* Stopped, blocked up. —ಆಪಿನಿ to be spell-bound; to be silent.

ಸ್ತುತಿ, ಸ್ತೋತ್ರ stuti, stōtra, *s.* Praise, eulogy. 2. adoration.

ಮುಖ— flattery. —ಮುಚ್ಛುನಿ, ಸ್ತುತಿ ಫನಿ to praise, eulogize.

ಸ್ತೋಮ stōma, *s.* A heap, mass, quantity, assemblage, multi-

tude. 2. a body, company, gang. ಜನ— a crowd of people.

ಸ್ತ್ರೀ stri, *s.* A woman. *adj.* Feminine, female. —ಧನ a woman's

separate property; her dower.

—ಬುದ್ಧಿ a weak, effeminate mind; indecision. —ಲಿಂಗ the

feminine gender. —ವೇಷ the guise of a woman.

ಸ್ಥಲ, ಸ್ಥಳ sthala, sthāla, *s.* A place, site, spot, locality, residence.

2. room, lieu, stead.

3. an office, situation, station.

4. soil. [of place.

ಸ್ಥಳಾಂತರ sthālāntara, *s.* Change

ಸ್ಥಾನ sthāna, *s.* A place, spot, situation, local position. 2.

a habitation, dwelling, station.

3. likeness, resemblance. ದೇ

ವ— a temple, God's dwelling.

ಪಿತೃ— a father's place. ವಾಸ—

a dwelling-place, residence.

—ಮರಿಯಾಡೆ a local privilege or custom.

ಸ್ಥಾನಿಕೆ sthānike, *s.* One belonging to a caste so called. 2.

the steward or head servant

of a temple employed in its

outer service.

ಸ್ಥಾಪನೆ sthāpanē, *s.* Establishing, founding, fixing, erecting. 2.

settling, determining, ap-

pointing, proving, verifying,

confirming. —ಮುಚ್ಛುನಿ, ಸ್ಥಾಪಿಸುನಿ

to establish; to determine.

ಸ್ಥಾವರ sthāvāra, *adj.* Immove-

able, fixed, stationary. —ಜಂಗಮ immovable and movable.

ಸ್ಥಿತಿ sthiti, *s.* An estate, wealth, property. 2. state, condition. 3. continuance, being; existence. —ನತಿ one's condition *or* state. ಭೂ— landed property. —ವಂತೆ a wealthy man. ಸೃಷ್ಟಿ, ಸ್ಥಿತಿ, ಲಯ creation, existence, and destruction of the universe.

ಸ್ಥಿರ sthira, *adj.* Steady, stable, firm, fixed. 2. permanent, continuing, lasting. —ಚರ immovable and movable. —ಹಂತಿನಾಯೆ an unsteady man. —ಬುದ್ಧಿ a steady disposition, decision of character. —ಆಪಿನಿ to be firm, fixed. —ಮೆಚ್ಚುನಿ to confirm.

ಸ್ಥೂಲ sthūla, *adj.* Great, large, thick. 2. gross, corpulent, huge, coarse. 3. dense, not attenuate *or* subtil. 4. doltish, stupid, thick-headed. —ದೇಹ a corpulent body. —ಬುದ್ಧಿ dull sense. —ವಸ್ತು a gross substance. —ವಿಚಾರ a superficial view of a case.

ಸ್ನಾನ snāna, *s.* Ablution, bathing. 2. ceremonial purification of the body through ablu-tion, *etc.* 3. baptism. —ಕೊರ್ಪಿನಿ to baptise. —ಮೆಚ್ಚುನಿ to bathe. —ಹೊಂದುನಿ to be baptised.

ಸ್ನೇಹ snēha, *s.* Affection, attachment, friendship, love. ಪ್ರಾಣ— intimacy, intimate friendship. —ಮೆಚ್ಚುನಿ, ಸ್ನೇಹಿಸುನಿ to love, be attached. ಸ್ನೇಹಾಚಾರ friendship; intercourse, commerce.

ಸ್ನೇಹಿತೆ snēhite, *s.* A friend.

ಸ್ಪಟಿಕಾರ spatikāra, *s.* Alum.

ಸ್ಪರ್ಶ, ಸ್ಪರ್ಶನ sparśa, sparśana, *s.* Touch, contact. 2. the sense of touch. 3. wind, air. —ಆಪಿನಿ to be touched. —ಮೆಚ್ಚುನಿ, ಸ್ಪರ್ಶಿಸುನಿ to touch.

ಸ್ಪಷ್ಟ spashṭa, *adj.* Clear, plain, distinct, apparent, open, manifest, evident, intelligible. —ಆಪಿನಿ to be plain, intelligible. —ಮೆಚ್ಚುನಿ to make plain.

ಸ್ಫಟಿಕ sphaṭika, *s.* A crystal.

ಸ್ಫುಟ, ಸ್ಫುಟ sputa, sphuṭa, *adj.* Open, clear, manifest. 2. revealed, explained, as a horoscope. *s. see* ಫಟ. —ಮೆಚ್ಚುನಿ to elucidate a horoscope.

ಸ್ಮರಣೆ smaraṇē, *s.* Recollecting, reminiscence, recollection. 2. remembrance. 3. memory. 4. mental recitation of the name *or* names of a deity. —ಉಪ್ಪುನಿ to remember; to be conscious of. —ಮೆಚ್ಚುನಿ, ಸ್ಮರಿಸುನಿ to recollect, call to mind; to recite the names of a deity.

ಸ್ಮಶಾನ smaśāna, *see* ಶ್ಮಶಾನ.

ಸ್ಮಾರ್ತೆ smārte, *s.* A follower of the doctrine of Śaṅkarācārya.

ಸ್ಮೃತಿ smṛti, *s.* Recollection, reminiscence, memory. 2. the body of the Hindu law, as committed to writing from recollection by the pupils of the law-givers. 3. any book, canon *or* portion of this law.

ಸ್ವದ syada, *s.* Swiftmess, speed.

ಸ್ರವ, ಸ್ರಾವ srava, srāva, *s.* Oozing, trickling. 2. exudation. 3. miscarriage, premature birth.

ಸ್ವ ಸ್ವa, *s.* Self, own soul *or* individuality. 2. property, wealth. *adj.* Own, proper, peculiar. —ಕಾರ್ಯ one's private business *or* interest. —ಬುದ್ಧಿ self-will. ವೇವ— God's property, church-property.

ಸ್ವಂತ svanta, *adj.* Own, private, peculiar. —ಆಸ್ತಿ one's own property.

ಸ್ವಚ್ಛ, ಸ್ವಚ್ಛ svac̣ca, svac̣cha, *adj.* Exceedingly pure *or* clean, spotless, stainless.

ಸ್ವತಂತ್ರ svatantra, *s.* Independence, freedom of will. *adj.* Independent, free, uncontrolled, absolute. —ನರಮಾನಿ an independent man.

ಸ್ವತಃ, ಸ್ವತಃ svatah, svatā, *adv.* Of one's own accord. 2. personally, in person.

ಸ್ವಪ್ನ svapna, *s.* A dream, dreaming. ಸ್ವಪ್ನಾವಸ್ಥೆ the state of dreaming. ಸ್ವಪ್ನೇಂದ್ರಿಯ nightly emissions.

ಸ್ವಭಾವ svabhāva, *s.* Own *or* native staté *or* quality; nature, natural temper, disposition *or* constitution. —ಸೂನ natural temper.

ಸ್ವಯ svaya, *s.* Recollection, recollecting; memory, remem-

brance. —ವಾಂತಿನಾಯ an absent-minded man.

ಸ್ವಯಂ svayam, *adv.* Of one's own self *or* accord, spontaneously. —ಕೃತ self-formed. —ವಾಕ cooking with one's own hands; cooking in general. —ವಾಕಿ a cook. —ಭೂ God, the self-existent. —ವರ choosing one's own husband.

ಸ್ವರ svara, *s.* Voice, sound. 2. a note in music. 3. an accent. 4. a vowel. 5. air breathed through a nostril. —ವಂದುಜಿ (his) voice is faint.

ಸ್ವರೂಪ svarūpa, *s.* One's own proper figure, general appearance, countenance, features. 2. nature, natural constitution, quality *or* condition. —ವಾಂತಿ senseless, shameless. ನಿನ ಸ್ವರೂಪ ಯಾನ್ ಪಿಂಚಿ I know your whole character.

ಸ್ವರ್ಗ svarga, *s.* The sky *or* heaven in general. 2. Indra's paradise. 3. bliss, beatitude. —ಲೋಕ the kingdom of heaven. ಸ್ವರ್ಗಾರೋಹಣ ascension, 'going to heaven.

ಸ್ವಲ್ಪ svalpa, *adj.* Little, few, small, trifling.

ಸ್ವಲ್ಮ svalma, *see* ಸೊಲ್ಮ.

ಸ್ವಸ್ವ svasta, svastha, *s.* Bodily health *or* ease. 2. mental composure. *adj.* Easy, quiet, composed, comfortable. ಅ— disease, sickness. —ಚಿತ್ತ

mind at ease. —ಆಪಿಸಿ to become well, recover, get better. —ಉಷ್ಟುನಿ to be at ease *or* healthy. —ಮುಳ್ಳುನಿ to cure, heal. ಸ್ವಿಸ್ಥಿಡುಷ್ಟುನಿ to be well, quiet.

ಸ್ವಸ್ತಿ svasti, *s.* *A particle of benediction*, May it be well with you. 2. so be it, amen. —ವೆಷ್ಟಿನಿ to wish well, bless. —ವಾಡುನಿ to yield, acquiesce in.

ಸ್ವಾಡಿ svādi, *s.* A kind of fish. 2. a game.

ಸ್ವಾತಿ svāti, *s.* *Arcturus*, the fifteenth lunar asterism.

ಸ್ವಾದ್, ಸ್ವಾದು svādu, svādu, *s.* Taste, flavour. 2. tasting. *adj.* Sweet, agreeable, delightful. —ಉಷ್ಟುನಿ to be tasteful, sweet. —ಕೊರ್ಪಿನಿ to give taste. —ತೂಪಿನಿ to taste.

ಸ್ವಾಧಿನ, ಸ್ವಾಧಿನ svādhina, svādhina, *adj.* Absolute, free, independent. 2. in the custody *or* keeping of. 3. under the control *or* command of. ಪರ- dependent on *or* subject to another; alienation, as of property. —ಆಪಿಸಿ to come into one's possession. —ಮುಳ್ಳುನಿ to give possession, as of property.

ಸ್ವಾನುಭವ, ಸ್ವಾನುಭವ svānubhava, svānubhāva, *s.* One's own experience *or* observation.

ಸ್ವಾಮಿ svāmi, *s.* Owner, lord, master, chief, king. 2. a husband. 3. God. —ಕಾರ್ಯ one's master's business *or*

interests. —ದ್ರೋಹ treachery, treason. —ದ್ರೋಹಿ a traitor.

ಸ್ವಾರಸ್ಯ, ಸ್ವಾರಸ್ಯ svārasya, svāresa, *s.* Sweetness, savouriness. 2. pathos, spirit. 3. goodness, excellence. *adj.* Pleasing, delicious, excellent, good. —ಉಷ್ಟುನಿ to be pleasing, excellent.

ಸ್ವಾರ್ಜಿತ svārjita, *adj.* Self-acquired.

ಸ್ವಾರ್ತ svārta, *s.* Success. 2. possession. 3. *see* ಸ್ವಾರ್ಥ.

ಸ್ವಾರ್ತೆ svārtē, *see* ಸುವಾರ್ತೆ.

ಸ್ವಾರ್ತುಕ svārtūka, *see* ಸಾರ್ಥಕ.

ಸ್ವಾರ್ಥ svārtha, *s.* Self-interest, selfishness. 2. inherent *or* real-meaning. —ದ ವಾತೆರ a selfish word. —ಮುಳ್ಳುನಿ to be selfish.

ಸ್ವಾಸ svāsa, *see* ಶ್ವಾಸ.

ಸ್ವಾಸ್ಥಿ, ಸ್ವಾಸ್ಥ್ಯ svāsti, svāsthya, *s.* An estate, property, especially endowed for religious *or* charitable objects; a foundation. —ಬುದ್ಧಿನಿ to endow a religious *or* charitable institution with property.

ಸ್ವಾಸ್ತಿಕ svāstika, *adj.* Everlasting. *s.* *see* ತಸ್ತಿಕ.

ಸ್ವೀಕಾರ svīkāra, *s.* Claiming, acknowledging; affirming *or* admitting to be one's own. 2. adoption. ಪುತ್ರ- adoption of a son. —ಮುಳ್ಳುನಿ to adopt; to acknowledge, admit.

ಸ್ವೇದ svēda, *s.* Sweat 2. steam, —ಜ, *see* under ಯೋನಿ.



## H

ಹ ha, The forty-sixth letter of the alphabet.

ಹಂಕಾರ haṅkāra, *see* ಅಹಂಕಾರ.

ಹಂಗೆ haṅgu, *s.* Obligation; the state of being in the power of another; duty. —ವಾಯಿ one who is under obligation *or* power of another; a dependant, adherent. —ಓ ಉಪ್ಪನಿ to be under obligation to, *or* in the power of, another.

√ ಹಂಗೆಸಾವುನಿ haṅgusāvuni (ಹಂಗೆಸಾ), *v. a.* To upbraid, rebuke, charge contemptuously with any thing.

ಹಂಗಾಮಿ, ಹಂಗಾಮು haṅgāmi, haṅgāmu, *s.* Season, time, period. *adj.* Temporary, for the time being. —ಉಜ್ಜೋಗ, —ಕೆಲಸ a temporary employment.

√ ಹಂಗಿಪುನಿ haṅgipuni, *see* ಹಂಗೆಸಾವುನಿ.

ಹಂಚಿ haṅci, *see* ತಂಚೆ.

√ ಹಂಚು haṅcu, *s.* A tile.

√ ಹಂಚುನಿ haṅcuni (ಹಂಚ್), *v. a.* To distribute, divide.

ಹಂಡಿ haṅdi, *see* ಚಂಡಿ.

ಹಂಡೆ haṅḍè, *s.* A large copper vessel, caldron. 2. *see* ಅಂಡೆ.

ಹಂಣುಕಾಯಿ haṅṅukāyi, *see* ಅಂಣುಕಾಯಿ.

ಹಂತಾಯಿ hantāyi, *s.* Mustard.

ಹಂತಿ hanti, *see* ತಂತಿ. 2. *see* ಸಂತಿ.

√ ಹಂಬಲ್ hambaly, *s.* Solicitous

thought; the mind absorbed in thought. —ಓ ಉಪ್ಪನಿ to think anxiously respecting some thing, to brood over a subject.

ಹಂಬಲ್ hambaly, *see* ಅಂಬಲ್.

ಹಂಬೊತ್ತು hambottu, *see* ಅಂಬೊತ್ತು.

ಹಂಮತ್ತು hammattu, *see* ಹಂಮು.

ಹಂಮಲೆ hammalè, *see* ತಂಮಲೆ.

ಹಂಮಿಣಿ hammiṇi, *see* ಹಿಂಮಿಣಿ.

ಹಂಮು, ಹಂಮೊತ್ತು hammu, ham-mottu, *s.* Egotism, vanity, pride. —ಉಂಶಾವನಿ to humiliate. —ಉಂಶುನಿ to be humiliated. —ತೋಜಾವನಿ to be insolent.

ಹಂಸ, ಹಂಸೆ haṅsa, haṅsè, *s.* A swan, goose; a fabulous bird so called; *also* ಹಂಸಪಕ್ಷಿ.

ಹಂಸಪಾದ haṅsapāda, *s.* An asterisk. 2. a prop. 3. a caret.

ಹಂಸಾಣಿ hamsāṇi, *see* ಅಮುಸಾಣಿ.

ಹಕ್ಕೀಕ್ hakikū, *s.* A kind of bead.

ಹಕ್ಕೀಕತ್, ಹಕ್ಕೀಕತು hakikatū, hakikatu, *s.* A statement *or* representation of occurrences, affairs, *etc.* 2. affairs, events, facts. —ಪನ್ನಿನಿ to state one's affairs, *etc.*

ಹಕ್ಕೀಮೆ hakīme, *s.* A Mahomedan physician.

ಹಕ್ಕು hakku, *s.* Right, title, claim. 2. share, portion.

—ವಾಯಿ, —ವಾರೆ a claimant, the

holder of a share; one who has a right. ನಾ— without right *or* reason.

ಹಕ್ಕಲ್ ಹಕ್ಕಲು, *s.* Gleanings of corn. 2. *see* ಅಕ್ಕಲ್.

ಹಕ್ಕಿ hakki, *see* ಪಕ್ಕಿ.

ಹಕ್ಕಿಲ್ ಹಕ್ಕಿಲು, *see* ಅರ್ಕಿಲ್.

ಹಕ್ಕು hakku, *see* ಹಕ್ಕು.

ಹಗಲ್ ಹಗಲು, *s.* The daytime; *cf.* ಸಗಲ್. —ಬತ್ತಿ a large kind of blue light.

ಹಗುರ hagura, *adj.* Light, not heavy. 2. slow, dilatory. *adv.* Gently, slowly, leisurely. —ಪವೆ a light load. —ಮನಸೆ fickleness, indifference. —ಮಳ್ಳುನಿ to make light, treat lightly; to act *or* work slowly.

ಹಗೆ hage, *see* ಸಗೆ.

ಹಜ haça, *see* ಹತೊ.

ಹಜ್ಜಾ haçça, *see* ಅಜ್ಜಾ.

ಹಜ್ಜೆ ಹಜ್ಜೆ, *see* ಪಜ್ಜೆ.

✓ಹಜ್ಜುನಿ haççuni (ಹಜ್ಜೆ), *v. a.* To affix, attach. 2. to smear, daub, anoint, plaster. 3. to paste *or* glue on.

ಹಜಾಮೆ hajāme, *s.* A barber.

ಹಜೂರ್, hajūru, *s.* The head collector's office; *also* ಹಜೂರ್ ಕಚ್ಚೇರಿ.

ಹಟ, ಹಠ haṭa, haṭha, *s.* Obstinacy. 2. violence, severity. 3. a grudge, spite against. —ಗಾರೆ, —ದಾಯಿ, —ವಾರಿ, —ವಾದಿ an obstinate man. —ಮಳ್ಳುನಿ to be obstinate.

ಹಡಕುನಿ hadakuni, *see* ಅಡಕುನಿ.

✓ಹಡಗ hadaga, *s.* A ship, sailing vessel.

ಹಡಪ hadapa, *s.* A barber's dressing case; *cf.* ಬಾಲ್ಮುಟ್ಟು.

ಹಡಪುನಿ hadapuni, *see* ಅಡಪುನಿ.

✓ಹಡಬೆ hadabè, *s.* A bastard; *also* ಅಡಬೆ.

ಹಡೆಪು hadepu, *see* ಅಡೆಪು.

ಹಣ haṇa, *see* ಪಣವು.

ಹಣಾಹಣಿ haṇāhaṇi, *see* ಹಾಣಾಹಾಣಿ.

ಹಣಿತ haṇita, *see* ಪಣಿತ.

✓ಹಣೆ haṇè, *s.* The forehead, scull. —ಬರವು lot, fate, destiny, fortune.

ಹತ hata, *adj.* Struck, hit. 2. killed. —ಮಳ್ಳುನಿ to slay, kill.

ಹತೊ hato, *intj.* An exclamation used to set on, as a dog to pursue an animal, *etc.*

ಹತ್ತರ hattara, *adv.* Near, close by. *s.* Nearness, proximity.

ಹತ್ತಿ hatti, *see* ಪರ್ತಿ.

ಹತ್ತುನಿ hattuni, *see* ಪತ್ತುನಿ.

ಹತ್ಯೆ hatya, *s.* Killing, murder.

ಹತ್ರ hatra, *see* ಹತ್ತರ.

ಹದ hadu, *see* ಪತ್ತೆ. 2. *see* ಪದ.

✓ಹದ hada, *s.* The proper condition of things. 2. sharpness, as of a knife, *etc.* 3. forming, as metals to proper degree of hardness. 4. boiling *or* cooking to the proper point. —ಅಪ್ಪುನಿ to be fit for use; to be temperate. —ಅಪ್ಪಿನಿ to become fit for use; to



become sharp. —ಸಿಷ್ಟನಿ to take a due proportion of ingredients; to harass, tire, exhaust. —ತೂಪಿನಿ to taste *or* try any thing to see whether it is duly done. —ಮೆಚ್ಚುನಿ to sharpen; to temper.

ಹದ್ದು haddu, *s.* A limit, border, boundary. ಸರ—neighbourhood, jurisdiction, extent of power. —ಗ್ ಪಣ್ಣಿನಿ to guess. —ವಿಾರುನಿ to violate a prescribed bound.

ಹನಿ hani, *see* ಪನಿ.

ಹನುಮಂತೆ, ಹನುಮಾನ್, ಹನುಮೆ hanumante, hanumāny, hanume, *s.* The deified monkey chief, friend, ally and spy of Rāma.

ಹಪ್ಪಳ happala, *see* ಅಪ್ಪಳ.

ಹಬಡ್ habadu, *see* ಅಬಡ್.

ಹಬಲಿ habali, *see* ತಬ್ಬಲಿ.

ಹಬೆ habè, *see* ಉಬೆ.

ಹಬ್ಬ habba, *see* ಪರ್ಬ.

ಹಮರುನಿ hamaruni, *see* ಅಮರುನಿ.

ಹಮಿಾರೆ hamire, *s.* A nobleman, grandee.

ಹಮುಸಾಣಿ hamusāṇi, *see* ಅಮುಸಣಿ.

ಹರ hara, *s.* Breadth. *adj.* Broad.

ಹರ hara, *s.* Śiva. 2. expelling, as poison; counteracting, as evil spirits, *etc.*

ಹರಕ್ haraku, *see* ಹರ್ಕ್.

ಹರಕತ್ harakatu, *see* ಹರ್ಕ್ತೆ.

ಹರಕೆ harakè, *see* ಪರಕೆ.

ಹರಗೋಲ್ haragōlu, *s.* A round

wicker-boat covered with leather.

✓ಹರಟುನಿ haraṭuni (ಹರಟೆ), *v. a.* To prate, blabber, talk nonsense.

✓ಹರಟೆ haratè, *s.* Prate, jabber. 2. teasing, vexing, troubling. —ಹಾಯೆ a prater, idle talker. —ವಾತೆರುನಿ to prate, babble. —ಮೆಚ್ಚುನಿ to tease.

ಹರಡುನಿ haraḍuni, *see* ಪರಡುನಿ.

ಹರಡೆ haraḍè, *s.* Gallnut, inknut, *Terminalia chebula.*

ಹರಣ, ಹರಣೆ haraṇa, haraṇè, *s.* Removing, carrying, bearing off, as of pain, disease, sin, trouble, *etc.* 2. passing time; sustenance, maintenance. ಏನ ಹರಣ ಮೆಚ್ಚುನಿ to pass away time; to live, sustain; to put off with vain excuses.

ಹರತ harata, *see* ಹವ.

ಹರದಾರಿ haradāri, *s.* A distance of about three English miles.

ಹರದೆ harade, *see* ಅರಬೆ.

ಹರವಂಚಿ haravañci, *s.* Embezzlement, defalcation, as of public money.

✓ಹರಸುನಿ harasuni (ಹರಸೆ), *v. a.* To bless, wish well.

ಹರಾಮ್, ಹರಾಮಿ harāmy, harāmi, *adj.* Wild, untamed, vicious. 2. wicked, iniquitous, vile, base. —ಕುಮರೆ a vicious horse. ನಮಕ್—treachery to a master.

ಹರಿ hari, *s.* Viṣṇu.

ಹರಿಗೀಸ್ harigīsū, *see* ಅರಗೀಸ್.

↓ಹರಿಯಾಣ, ಹರಿವಾಣ hariyāna, harivāna, *s.* A flat, metal dish.

↓ಹರಿಯುನಿ hariyuni, *see* ↓ಪರಿಯುನಿ. 2. *see* ಪರಪುನಿ.

ಹರಿವಾತ harivāta, *s.* A kind of gout.

ಹರುಷ haruṣha, *see* ಹರ್ಷ.

ಹರ್ಕ್ ಹarku, *adj.* Torn, rent, tattered.

ಹರ್ಕತ್ ಹarkatu, *s.* Opposition, hinderance. —ಮೆಚ್ಚುನಿ to oppose, hinder, obstruct.

ಹರ್ಕತ್ತಿ ಹarkatti, *see* ತರ್ಕತ್ತಿ.

ಹರ್ಪುನಿ ಹarpuni, *see* ತರ್ಪುನಿ. 2. *see* ದರ್ಪುನಿ.

ಹರ್ಪುಡುನಿ ಹarpuḍuni, *see* ತರ್ಪುಡುನಿ.

ಹರ್ಷ harṣha, *s.* Happiness, delight, joy. —ಮೆಚ್ಚುನಿ, ಹರ್ಷಿಪುನಿ, ಹರ್ಷಿಸುನಿ to rejoice, be glad, delighted.

ಹಲವ halava, *see* ಹಲವು.

ಹಲವಂಗ halavaṅga, *adj.* Diverse, various. 2. much, great, many. —ತರವ of diverse sorts. —ವಿಧಾ ನೊಡು in various ways.

ಹಲವು halavu, *pron.* Many, much. 2. some. —ಜಾತಿ several castes or classes.

ಹಲಸ್ ಹalasu, *see* ಅಲಸೆ.

ಹಲಾಕ್ ಹalāku, *s.* Loss, waste, desolation. 2. disorder, —ಅ ಪಿನಿ to be wasted, destroyed; to become weak. —ಮೆಚ್ಚುನಿ to destroy; to waste, spend.

ಹಲಿಕಿ haliki *see* ಹಲ್ಕಿ.

ಹಲೆಪುನಿ halepuni, *see* ತಲೆಪುನಿ.

ಹಲ್ಕು, ಹಲ್ಕು, ಹಲ್ಕಿ halku, halka, halki, *adj.* Inferior, low, mean, base. 2. cheap. 3. easy.

—ಕುಂಟು a cheap or inferior sort of cloth. —ಕೆಲಸ a mean act. —ಜನ low people. —ನರ ಮಾನಿ a mean person. —ಪಾತೆರ a low word. —ಮೆಚ್ಚುನಿ to depreciate; to slander, defame.

ಹಲ್ಕುನಿ halkuni, *see* ಅಲ್ಕುನಿ.

ಹಲ್ಲಕ್ಕಡಿ hallukaddi, *s.* A toothpick.

ಹಲ್ಲೆ halli, *see* ಪಲ್ಲೆ.

ಹವಲದಾರೆ, ಹವಲದಾರೆ havaladāre, havaladāre, *see* ಹವಾಲ್ದಾರೆ.

ಹವನ havana, *s.* Sacrifice, offering to the gods.

ಹವಲೆ havalè, *see* ಅವಲೆ.

ಹವಳ havala, *s.* Coral.

ಹವಾಲ್, ಹವಾಲಿ, ಹವಾಲ್ತೆ havāly, havāli, havāltè, *s.* Charge, trust, care; commission, security. —ಕೊರ್ಪಿನಿ to give security. —ಮೆಚ್ಚುನಿ to commission.

ಹವಾಲ್ದಾರೆ havāldāre, *s.* A non-commissioned military native officer.

ಹವೆ havè, *s.* Air, wind; climate.

ಹವೇಲಿ havēli, *s.* A large house, mansion, villa. 2. the upper story of a house.

ಹಸ್ತ hasta, *s.* The hand. 2. the thirteenth lunar asterism; also ಹಸ್ತನಕ್ಷತ್ರ. —ಲಾಗ legerdemain, sleight of hand.

ಹಳ hala, *see* ಪಳ.

- ಹಳಬೆ halābe, *s.* An old man; an old inhabitant; *cf.* ಪರಜಿ.
- ಹಳ್ಳಿ halmè, *s.* A race, contest in running.
- ✓ಹಳ್ಳಿ halli, *s.* A hamlet, small village.
- ಹಾ hā, *intj.* Ah! oh!
- ಹಾಂಕಾರ hānkāra, *see* ಅಹಂಕಾರ.
- ಹಾಕ್‌ಜೋಕ್ hākujōky, *see* ತಾಕು ತೋಕು.
- ✓ಹಾಕುನಿ hākuni (ಹಾಕ್), *v. a.* To beat, strike, smite, flog, lash, cuff.
- ಹಾಗ್ hāgy, *s.* Accomplishment, completion.
- ಹಾಗ hāga, *s.* A quarter of a gold fanam.
- ಹಾಗುನಿ hāguni, *see* ತಾಗುನಿ.
- ಹಾಜರ್, ಹಾಜಿರಿ hājary, hājiri, *s.* Presence, attendance. 2. mustering; muster. *adj.* Present, at hand. —ಜಾವಾನ್ the bail. —ಪಟ್ಟಿ a muster roll. —ಆಪಿನಿ to be present; to be in attendance. —ಮೆಳ್ಳುನಿ to produce, as an offender, *etc.*
- ಹಾಡ್ hādū, *s.* Practice, exercise, familiarity.
- ಹಾಡಿ hādi, *s.* An underwood near a farmhouse, scrub.
- ಹಾಣಾಹಾಣಿ hāṇāhāṇi, *adj.* Severe, as a contest.
- ಹಾಣಿ hāni, *see* ಹಾನಿ.
- ✓ಹಾದರ, ಹಾದ್ರ hādara, hādra, *s.* Adultery, fornication. —ಗತ್ತಿ an adulteress, whore. —ತನ whoredom, adultery. —ದಾಯಿ

- an adulterer, fornicator. —ಮೆಳ್ಳುನಿ to commit adultery.
- ಹಾದಿ hādi, *see* ಸಾದಿ.
- ಹಾನಿ hāni, *s.* Loss, injury, harm, detriment. *adj.* Damaged, injured. —ಮೆಳ್ಳುನಿ to ruin.
- ಹಾನೆ hānè, *s.* A grain measure of eighty rupees weight.
- ಹಾಯಿಮಾಲೆ hāyimālè, *see* ಮೈಮಾಲೆ.
- ✓ಹಾಯುನಿ hāyuni (ಹಾಯ್), *v. a.* To cross, ford; *cf.* ಆಯುನಿ.
- ಹಾರಹāra, *s.* A necklace, garland, chaplet. 2. *see* ಆಹಾರ.
- ಹಾರಗೆ, ಹಾರಾಯಿ hāragè, hārāyi, *see* ತಾರಾಯಿ.
- ಹಾರುನಿ hāruni, *see* ಪಾರುನಿ.
- ✓ಹಾರೆ hārè, *see* ತಾರೆ.
- ಹಾರೈಸುನಿ hāreisuni (ಹಾರೈಸು), *v. a.* To desire, wish, be anxious about. ಸಮಯ— to wish for an opportunity. [affair.
- ಹಾಲ್ hāly, *s.* State, condition,
- ಹಾಲ್‌ಪಕ್ಕಿ hālypakki, *s.* A bird of ill omen. 2. a mendicant who professes to interpret such omens. —ಸುಡಿಪ್ಪನಿ this bird to utter its ominous notes.
- ಹಾಲ್‌ಹವಾಲ್ hālyhavāly, *s.* Particulars of one's circumstances. —ಪಟ್ಟಿನಿ to represent one's circumstances.
- ಹಾಲಿ hāli, *adv.* Now, at the present time.
- ಹಾಲಿತ hālita, *see* ಹಾಳಿತ.
- ✓ಹಾವಳಿ hāvāli, *s.* Trouble, difficulty. 2. evil.

- ಹಾವು hāvu, *s.* A snake, serpent.  
 —ವಾನ್ the cockle fish.  
 ಹಾಶಿಗೆ hāsigē, *see* ಹಾಸಿಗೆ.  
 ಹಾಸ್ ಹಾಸ್ಯ, *see* ಅಸ್ಯ.  
 ಹಾಸ್‌ಕಲ್ಲ, ಹಾಸಿಕಲ್ಲ hāsukally,  
 hāsikally, *s.* A paving stone.  
 ಹಾಸ್‌ಪಾಸ್, ಹಾಸ್‌ಪೀಸ್ hāsupāsu,  
 hāsupīsu, *see* ಅಸಪಾಸ್.  
 ಹಾಸರಕತ್ತೆ hāsarakattē, *s.* A mule.  
 ಹಾಸಿಗೆ hāsigē, *s.* A bed, mat-  
 tress. —ಹಾಸುನಿ to spread out  
 a bed.  
 ಹಾಸಿಯುನಿ hāsiyuni (ಹಾಸಿ), *v. a.*  
 To ridicule.  
 ಹಾಸುನಿ hāsuni (ಹಾಸ್), *v. a.* To  
 spread out. 2. to pave.  
 ಹಾಸ್ಯ hāsyā, *s.* Laughing at,  
 ridicule, derision. 2. laugh-  
 ter. ಅಸ— derision, irony;  
 mimicry. —ಗಾರಿ a jester,  
 mocker. —ಮೆಳ್ಳುನಿ to jest, jeer,  
 sport, mock.  
 ಹಾಹಾ hāhā, *intj.* of pain, grief,  
 or surprise. 2. ah! woe!
- ಹಾಳು hālu, *s.* Ruin, destruction,  
 desolation, annihilation. *adj.*  
 Desolate, waste, ruined, des-  
 troyed. —ಅಪಿನಿ, —ಅದಿಪೋಪಿನಿ to  
 go to ruin, to be waste. —ಮೆ  
 ಳ್ಳುನಿ to ruin, spoil, destroy;  
 to spend, waste.  
 ಹಾಳಿತ hāḷita, *s.* An exact mea-  
 surement, dimension, quan-  
 tity. *adj.* Exactly fitting,  
 proper. 2. tempered, of due  
 temperature. 3. of a proper  
 heat. ಕಂಠ—, ಗುಂಡು— a rough

- estimate, *etc.* —ಅಪಿನಿ to fit.  
 —ಸೆಷ್ಟುನಿ to take an exact mea-  
 surement, *etc.*; to take a due  
 proportion of ingredients.  
 —ತೂಪಿನಿ to see whether a given  
 measurement, *etc.*, is correct.  
 ಹಾಳೈ hāḷmē, *see* ತಾಳೈ.  
 ಹಿಂಗ್ hiṅgu, *s.* Asafoetida. 2.  
 abatement, allaying.  
 ಹಿಂಗರ hiṅgara, *see* ಪಿಂಗರ.  
 ಹಿಂಗರ hiṅgara, *adj.* Latter; fol-  
 lowing, subsequent. ಬರ್ಷ the  
 latter rain. —ಬುಳಿ the second  
 crop.  
 ಹಿಂಗರನೆ hiṅgaranē, *adv.* Behind,  
 backward. —ಮುಂಗರನೆ ಅಗ  
 making sommersets backward  
 and forward.  
 ಹಿಂಗುನಿ hiṅguni (ಹಿಂಗ್), *v. n.* To  
 be unsteady. 2. to be allayed,  
 as thirst. 3. to be subdued,  
 to abate, as sorrow; ಅಯಿ ಹಿಂ  
 ಗಯಿ he will not shrink; he is  
 firm, steady.  
 ಹಿಂಡಿ hiṅḍi, *s.* The remains of  
 any thing from which the  
 juice has been expressed; *cf.*  
 ಫಂಡಿ.  
 ಹಿಂದು hindu, *s.* A Hindu. 2. an  
 Indian. *adj.* Indian, of India.  
 —ಜನ the Hindu people. —ಜಾತಿ  
 the Hindu castes. —ಸ್ಥಾನ  
 India.  
 ಹಿಂಮತ್ himmaty, *s.* Boldness,  
 courage, intrepidity, spirit,  
 resolution.  
 ಹಿಂಮಿನಿ, ಹಿಂಮುನಿ himmini, him-  
 muni, *see* ಹಿಮಿನಿ.

ಹಿಮೆಟ್ಟುನಿ himettuni (ಹಿಮೆಟ್ಟೆ),  
v. n. To abate, be subdued,  
mitigated. 2. to be humbled.  
3. to shrink, turn back.

ಹಿಂಗುನಿ hirṅuni, see ತಿಂಗುನಿ.

ಹಿಂಸೆ himśe, s. Persecuting,  
hurting, injuring. 2. slaying,  
killing. —ಮಳ್ಳುನಿ, ಹಿಂಸಿಸುನಿ to  
persecute, injure; to kill.

ಹಿಕ್ಮತ್ hikmatu, s. Skill,  
ingenuity, cunning. 2. knack,  
expedient, contrivance, de-  
vice, project.

ಹಿಕ್ಮಡಿ, ಹಿಕ್ಮಿ hikkadi, hikdi, s.  
Trick, stratagem, wile, juggle.

ಹಿಕ್ಮುನಿ hikkuni, see ತಿಕ್ಮುನಿ.

ಹಿಕ್ಮತ್, ಹಿಕ್ಮತಿ hikmatu, hikmati,  
see ಹಿಕ್ಮತ್.

ಹಿಗ higā, see ತಿಗ.

ಹಿಗಲೆ higalē, see ತಿಗಲೆ.

ಹಿಜ hijā, see ಇಜ.

ಹಿಜರಿ, ಹಿಜ್ರಿ hijari, hijri, s. The  
Mohammedan era, which com-  
mences A. D. 622.

ಹಿಜಿಡೆ hijide, s. A eunuch.

✓ ಹಿಟ್ಟು hittu, s. Porridge.

✓ ಹಿಡಿ hidi, s. A hold, gripe, grasp.  
2. a handful. 3. a handle,  
hilt. —ತೆ holding, grasping;  
obstinacy, stubbornness. ಕೈ—  
a warrant to seize an of-  
fender.

ಹಿತ hita, s. Advantage, profit,  
good, gain. adj. Beneficial,  
refreshing, wholesome, good,  
pleasant. —ವಂತೆ a well-wisher,  
benefactor. —ಆಪಿಸುನಿ to be agree-

able, refreshing or whole-  
some, as food; to be edifying.

ಹಿತಂತ್ರ hitantra, s. Enmity.

ಹಿತಬಾರ್ hitabāru, see ಇತಬಾರ್.

ಹಿತ್ತಲೆ hittalē, see ಪಿತ್ತಲೆ.

ಹಿತ್ತುನಿ hittuni, see ಬಿತ್ತುನಿ.

✓ ಹಿತ್ಲೆ hitlu, s. A garden; bet.  
ಬಿತ್ತಲೆ.

ಹಿದ್ಯ hidya, see ತಿದ್ಯ.

ಹಿನ್ನಿನಿ hinpini, see ತಿನ್ನಿನಿ.

ಹಿಪ್ಪಲಿ hippali, see ಇಪ್ಪಲಿ.

ಹಿಮ hima, s. Snow, hoar-frost,  
dew. 2. cold. adj. Frigid,  
cold, frosty. —ಕಾಲ the cold  
season, winter.

ಹಿಮಾಚಲ, ಹಿಮಾಲಯ himācala,  
himālaya, s. The range of  
Himālaya mountains.

ಹಿಮಿನಿ himini, s. A purse, bag,  
pocket.

ಹಿರಣ್ಯ hiranya, s. Gold. 2. wealth,  
property.

ಹಿರಿ hiri, adj. Great, elder, senior,  
superior. —ಕಿರಿ, —ಪಿರಿ old and  
young, superior and inferior.

—ಕೂಟ a presbytery. —ಯತನ  
eldership, seniority. —ಮಣಿ  
the monitor in a school;  
—ಯಾದನೆ superiority, greatness;  
power, authority. —ಯಾಯಿ, —ಯಿ  
an ancestor, senior, elder,  
presbyter.

ಹಿರಿದ್ hiridu, see ಹಿರ್ದ.

ಹಿರಿಯುನಿ hiriyuni, see ಇರಿಯುನಿ.

ಹಿರಿಯೆ hiriye, see under ಹಿರಿ.

ಹಿರೆ hire, see ಹಿರಿ.

✓ ಹಿರ್ತ್ hirtu, *see* ತಿರ್ತ್.

ಹಿರ್ತ್ hirtu, *adj.* Pre-eminent, best, superior, excellent.

—ಕುಂಟು a superior cloth.

ಹಿರ್ದುನಿ hirduni, *see* ಶಿರ್ದುನಿ.

ಹಿಲಾಲ್ hilāḷu, *see* ಇಲಾಲ್.

ಹಿಲೆ hilè, *s.* An offering of betel-leaves to a demon. 2. *see* ಇಲೆ. 3. *see* ಶಿಲೆ.

ಹಿಲ್ಲೆ hillè, *s.* A false excuse, difficulties made to evade the payment of a debt *or* the performance of a task. —ಪಿಲ್ಲೆ ಪನ್ನಿ to plead a false excuse.

ಹಿಶೆ, ಹಿಸೆ hišè, hišè, *s.* Part, portion, share. —ಕೊಪಿನ to give a share. —ದಾಪಿನ, —ಮಳ್ಳುನಿ to divide, share, apportion.

ಹಿಪಾರೆ hišārè, *s.* A sign; a hint.

ಹಿಸಾಬ್ hišābu, *s.* An account.

ಹಿಂಕರಿವುನಿ hīnkaripuni (ಹಿಂಕರಿ), *v. a.* To find fault with, blame, despise, scorn.

✓ ಹಿಂತ್ರನಿ, ಹಿಂತ್ರನಿ hīntruni, hīmpuni (ಹಿಂತ್ರ, ಹಿಂ), *v. a.* To blow the nose.

ಹಿನ್ hīna, *adj.* Deficient, defective, wanting. 2. base, vile, mean, abject. 3. abandoned, left. —ತೆ, —ತ್ವೆ meanness. —ಜಾತಿ a low caste. ಕುಲ— of low birth. ಬಲ— weak. ಬುದ್ಧಿ—, ಮತಿ— senseless, foolish, stupid. ಭಾಗ್ಯ— poor, destitute; unfortunate, unlucky. ಮಾನ— disgraced. ರೂಪ— deformed. ಲಜ್ಜಾ— shameless.

ಹೀನೆ hīne, *s.* 'A base fellow. 2. a weak man. ಬುದ್ಧಿ— a stupid man, fool.

ಹೀನೈಸುನಿ hīneisuni (ಹೀನೈಸು), *v. a.* To despise, disgrace, disregard.

ಹೀರುನಿ hīruni, *see* ತೀರುನಿ.

ಹೀರೆ hīrè, *see* ಪೀರೆ.

ಹುಂ hum, *intj.* of response, approbation *or* assent. —ಕುಟ್ಟುನಿ to answer, as a call; to approve; to assent; to pay attention to a story, *etc.*

ಹುಂಡಿ huṇḍi, *s.* A bill of exchange; a money order.

ಹುಂಠಮೆ huṇṭamè, *see* ಫುಂಠಮೆ.

ಹುಂನರ್ hūnnaru, *s.* An art, a resource *or* power of skill *or* cunning; ability for contriving, devising *or* effecting. —ಗಾರೆ, —ದಾಯೆ a schemer, a shrewd *or* ingenious man; an artist; an alchemist; an athlete *or* gymnast. —ತೋಜಾ ವನಿ to devise, contrive; to show one's skill *or* ability.

ಹುಕುಮ್ hukumu, *s.* An order, command. 2. leave, permission. —ಕೊಪಿನ to command, order; to permit.

ಹುಕ್ಕಾ hukkā, *s.* A hooka, smoking apparatus.

ಹುಜ್ಜತ್ huḷḷatu, *s.* Constraint, force, compulsion. —ಮಳ್ಳುನಿ to force, compel.

ಹುಟ್ಟು huṭṭu, *s.* Birth, origin, production. 2. nature, natu-

ral state. 3. profit, gain. *adj.* Natural, inherent. —ಜೀರ್ one's antecedents *or* circumstances.

ಹುಟ್ಟಿಳಿ ಹುಟ್ಟಿಳಿ, *s.* The produce of a garden *or* field. 2. mesne profit *or* rent.

ಹುಡರ್ ಹುಡರ್, *see* ತುಡರ್.

ಹುಡಿಗಿ, ಹುಡುಗಿ ಹುಡಿಗಿ, ಹುಡುಗಿ, *s.* A youngster.

ಹುಡುಗಾಟಿಗಿ ಹುಡುಗಾಟಿಗಿ, *s.* Childishness, puerility.

ಹುಣ್ಣು ಹುಣ್ಣು, *see* ಸುಣ್ಣು.

ಹುತೊ ಹುತೊ, *see* ಹತೊ.

ಹುದೆ ಹುದೆ, *see* ತುದೆ.

ಹುಬ್ಬು ಹುಬ್ಬು, *s.* The eyebrow.

ಹುಬ್ಬೆ ಹುಬ್ಬೆ, *s.* The eleventh lunar asterism. 2. *see* ಉಬೆ.

ಹುಯಿಂಪುನಿ ಹುಯಿಂಪುನಿ, *see* ಸುಯಿಂಪುನಿ.

ಹುರಿ ಹುರಿ, *see* ಪರಿ.

ಹುರ್ಬು ಹುರ್ಬು, *see* ಉರ್ಬು.

ಹುಲ್ಲು ಹುಲ್ಲು, *s.* Grass. —ಕಡ್ಡಿ a handful of grass given by a cattle dealer to a purchaser as a ratification of bargain.

✓ಹುಶಿ ಹುಶಿ, *s.* ✓A lie, falsehood. 2. failure, omission, miscarriage. —ಆಪಿಸಿ to fail *or* miscarry. —ಮೆಚ್ಚುನಿ to omit *or* neglect.

ಹುಸಾರ್, ಹುಸಾರಿ ಹುಸಾರ್, ಹುಸಾರಿ, *s.* Smartness, intelligence. 2. attentiveness, wakefulness, wariness. 3. freshness, briskness. *adj.* Smart. 2. awake, alert, cautious. —ಆಪುಪ್ಪನಿ. —ಉ

ಪ್ಪನಿ to be alert, watchful, careful. —ಆಪಿಸಿ to be refreshed *or* invigorated; to be brisk.

ಹುಸಿ husi, *see* ಹುಶಿ.

ಹುಳಿ ಹುಳಿ, *s.* Sauce, condiments *or* curds seasoned with spices *or* mixed with acids. 2. *see* ಪುಲಿ.

ಹೂ ಹೂ, *see* ಘಾ.

ಹೂಂ, ಹೂಂಕಾರ ಹೂಂ, ಹೂಂಕಾರ, *s.* Menacing, threatening, defiance. 2. neighing.

ಹೂಂಕುಟ್ಟುನಿ ಹೂಂಕುಟ್ಟುನಿ (ಹೂಂಕುಟ್ಟು), *v. a.* To threaten. 2. to defy, menace, challenge.

ಹೂಜಿ ಹೂಜಿ, *see* ದೂಜಿ.

ಹೂಜೆ ಹೂಜೆ, *see* ಕೂಜೆ.

ಹೂಣಿಗೆ ಹೂಣಿಗೆ, *s.* A soldier. 2. a hero.

ಹೂಣಿ ಹೂಣಿ, *s.* A vow, promise.

ಹೂನ ಹೂನ, *see* ಉನ.

ಹೂಪಿನಿ ಹೂಪಿನಿ, *see* ತೂಪಿನಿ.

ಹೃದ್, ಹೃದಯ ಹೃದ್, ಹೃದಯ, *s.* The heart, mind, bosom, breast.

ಹೃದ್ಗತ ಹೃದ್ಗತ, *adj. lit.* Gone to the heart *or* mind; impressed; remembered, got by heart.

ಹೆಂಗಸು ಹೆಂಗಸು, *s.* A woman.

ಹೆಂಟೆ ಹೆಂಟೆ, *see* ಎಂಟೆ.

✓ಹೆಂಡ ಹೆಂಡ, *s.* Toddy, palm-wine. —ಕುಡ್ಡಿ a drunkard, wine-bibber.

✓ಹೆಂಮು ಹೆಂಮು, *adj.* Abundant, plenty, much, many.

✓ಹೆಂಮೆ ಹೆಂಮೆ, *s.* Pride, insolence,

arrogance, haughtiness. —ದಾ ಯೆ an insolent man. —ಶೋಜಾ ವನಿ to be haughty.

ಹೆಂಮೆಟ್ಟುನಿ hemmetṭuni, *see* ಹಿಂಮೆಟ್ಟುನಿ.

ಹೆಕ್ಕುರ್ಮೆ hekkarmè, *s.* A kind of cucumber.

ಹೆಕ್ಕುನಿ hekkuni, *see* ಎಕ್ಕುನಿ.

ಹೆಗಡೆ heggadè, *s.* A chief, chieftain, headman. 2. a family name; *cf.* ಪರ್ಗಡೆ.

✓ಹೆಚ್ಚೆ hecça, *adj.* More, better. 2. high, superior. 3. excessive, superfluous, copious. —ಆಪಿನಿ to increase, augment, multiply, prosper. —ಮೆಚ್ಚುನಿ to promote, increase, enlarge, exalt; to exaggerate.

✓ಹೆಚ್ಚಲೆ, ಹೆಚ್ಚಳ, ಹೆಚ್ಚಳೆ hecçalme, hecçala, hecçalme, *s.* Exaltation, greatness. 2. brag, boast. —ಮೆಚ್ಚುನಿ to praise, vaunt, boast.

✓ಹೆಚ್ಚಾವುನಿ hecçāvuni, *c. v.* (*of* ಹೆಚ್ಚುನಿ) To increase, enlarge, exalt, promote. 2. to spoil, vitiate, as a child, *etc.*, by over-indulgence; *also* ಹೆಚ್ಚಾದ್ ದೀಪಿನ.

✓ಹೆಚ್ಚಿ, ಹೆಚ್ಚಿಗೆ hecçi, hecçigè, *s.* Increase. 2. promotion, advancement. 3. excess, superfluity. 4. eminence, excellence. 5. any thing unusual. —ಪಾತರ a superfluous word. —ದ ಸಂಗತಿ an unusual occurrence; further particulars. —ಆಪಿನಿ to increase, augment; to be pro-

moted. —ಮೆಚ್ಚುನಿ to raise, as rent, *etc.*; to increase, promote.

ಹೆಚ್ಚಿಕಡಮೆ, ಹೆಚ್ಚುಕಡಮೆ hecçikadame, hecçukadame, *s.* Difference, variation. *adj.* About, more *or* less. —ಆಪಿನಿ some difference to occur; to be a little indiscreet; a mistake to occur. —ಇಜ್ಜಿ there is no difference. —ಪಾತರನಿ to speak without due regard; to abuse. —ಮೆಚ್ಚುನಿ to make a mistake; to make a difference; to make partiality.

ಹೆಚ್ಚುಗಾಂಗೆ hecçugārigè, *see* ಹೆಚ್ಚಲೆ.

✓ಹೆಚ್ಚುನಿ hecçuni (ಹೆಚ್ಚೆ), *v. n.* To increase, augment. ಬುಧ್ಧಿ— to be overwise. ರೋಗ— a disease to aggravate. ಆಯೆ ಹೆಚ್ಚೆ ದೆ he has become conceited.

✓ಹೆಚ್ಚೆಲ್ hecçelu, *see* ಹೆಚ್ಚೆ.

ಹೆಜ್ಜೆ hejje, *see* ಅಜಿ. 2. *see* ಎಜ್ಜೆ.

✓ಹೆಟ್ಟು heṭṭu, *see* ತಟ್ಟೆ.

ಹೆಟ್ಟುನಿ heṭṭuni, *see* ಎಟ್ಟುನಿ.

ಹೆಡಮುಡಿ hedamuḍi, *adj.* Pinioned, as the arms. —ಕಟ್ಟುನಿ to pinion.

✓ಹೆಡ್ಡೆ, ಹೆಡ್ಡೆ hedde, hedda, *adj.* Dull, stupid, foolish, ignorant. —ತನ ignorance, foolishness. —ನರಮಾನ a stupid man. ಹೆಡ್ಡಿ a stupid woman.

✓ಹೆಡ್ಡೆ hedde, *s.* A dolt, blockhead, stupid man.



ಹೆಡ್ಡುನಿ, ಹೆಡ್ಡರುನಿ, ಹೆಡ್ಡಿನಿ heddyuni, heḍtaruni, heḍpini, *see* ಕಡಿಪಿನಿ, ಕಡಿತರುನಿ.

ಹೆದರಿಕೆ hedarikè, *s.* Fear.

✓ಹೆದ್ದ ಹೆದ್ದಾ, *adj.* Great, large, spacious, chief, principal.

ಹೆದ್ದಾರಿ heddāri, *s.* A highway, great road.

ಹೆಬ್ಬರೆ hebbare, *s.* A dolt, block-head, ignorant man.

ಹೆಬ್ಬಾಕಿಲ್ hebbākily, *s.* A town gate, chief entrance. 2. the front door of a house.

ಹೆಬ್ಬಾರೆ hebbāre, *s.* A family name. 2. a member of this family.

ಹೆಬ್ಬಾವು hebbāvu, *s.* The boa constrictor.

ಹೆರಂಗಡೆ herangāḍè, *s.* Exclusion, expulsion, interdict. —ದೀಪಿನಿ to interdict, excommunicate.

ಹೆರಿಯ heriya, *see* ಹಿರಿ.

ಹೆರುನಿ, ಹೆರುನಿ heruni, herduni (ಹೆರಿ), *v. a.* To bring forth, as a child.

ಹೆರ್ಪುನಿ herpuni, *see* ಚಿರ್ಪುನಿ.

ಹೆಲಿ heli, *see* ತೆಲಿ.

ಹೆಲಿಕೆ helikè, *see* ತೆಲಿಕೆ.

ಹೆಗ ಹೆಗಾ, *see* ಯೋಗ.

ಹೆಜ ಹೆಜಾ, *see* ತೆಜ.

✓ಹೆಡಿ, ಹೆಡೆ ಹೆಡಿ, hēḍi, hēḍe, *s.* A coward, poltroon. *adj.* Timid. —ತನ timidity, cowardice.

ಹೆತು hētu, *s.* Cause, reason, occasion, motive, purpose.

ಹೆನ್ ಹೆನ್ಯು, *see* ಪೆನ್.

ಹೆಮ ಹೆಮಾ, *s.* Gold.

ಹೆಮಂತರುತು hēmantarutu, *s.* The cold season.

ಹೆಮಲಂಬಿ hēmalambi, *see* ಹೇವಿಳಂಬಿ.

✓ಹೆರ್ ಹೆರ್ಯು, *s.* A sack of corn, *etc.* —ದಿಂಜಾವನಿ to fill a sack.

ಹೆರಳ ಹೆರಳಾ, *adj.* Much, many.

ಹೆರಾವುನಿ hērāvuni, *see* ಏರಾವನಿ.

ಹೆರುನಿ hēruni, *see* ಏರುನಿ.

ಹೆರ್ಸಾವುನಿ hērsāvuni, *see* ಏರ್ಸಾವನಿ.

ಹೆವಿಳಂಬಿ hēvilambi, *s.* The thirty-first year in the Hindu cycle of sixty.

ಹೆಶಿಗೆ, ಹೆಸಿಗೆ hēsigè, hēsige, *see* ಪೇಶಿಗೆ.

ಹೆಸುನಿ hēsuni, *see* ಪೇಶಿಯುನಿ.

ಹೆಳಿಕೆ hēlikè, *s.* A statement, representation. 2. direction, instruction, order. —ದ ಪಾತೆರ hearsay. —ತುಷ್ಟನಿ to be dependent upon. —ದ ಪ್ರಕಾರ ನಡಪನಿ to obey one's instructions.

ಹೈಗೆ heige, *s.* A person belonging to a class of Brāhmans so called.

ಹೈಪಿನಿ heipini, *see* ಸೈಪಿನಿ.

ಹೈದ್ರಿ heidri, *adj.* Of the time of Hyder Ali. —ವರಾಣ್ a gold coin so called.

ಹೈರಾಣ್, ಹೈರಾಣ ಹೈರಾಣ್, heirāṇy, heirāṇa, *adj.* Perturbed, disturbed, distressed, discomposed, as through sickness, fatigue, *etc.* *s.* Distress, perturbation, discomposure. —ಆಪಿನಿ to be exhausted, done up.

ಹೊಂಗರೆ hoṅgarè, *see* ಪೊಂಗರೆ.

↓ಹೊಂದಿಕೆ hondikè, *s.* Union, attachment.

↓ಹೊಂದುನಿ honduni (ಹೊಂದ್), *v. a.*  
To get, attain, obtain, acquire. 2. to suffer, sustain, as loss *or* pain. 3. to enjoy, as happiness, *etc.* 4. to join, unite, attach to. *v. n.* To be agreeable, fit; to be on good terms.

ಹೊಂನೆ honnè, *see* ಫೊಂನೆ.

ಹೊಂಮುತ hommuta, *see* ಒಂಮುತ.

ಹೊಗಳುನಿ hogaluni, *see* ಪುಗರುನಿ.

ಹೊಗ್ಗುನಿ hogguni, *see* ಫೊಗ್ಗುನಿ.

ಹೊಟ್ಟು hottu, *see* ಫೊಟ್ಟು.

ಹೊಟ್ಟೆ hottè, *s.* The stomach, belly. —ಕಿಚ್ಚಿ, —ಕಿಚ್ಚಿ envy, malice. —ಕಿಚ್ಚಿ ಮಳ್ಪುನಿ to envy.

ಹೊಡಂಕ್ hodanku, *see* ತೊಡಂಕ್.

ಹೊಡತೆ hodata, *s.* A stroke, beating.

ಹೊಡರ್ hodaru, *see* ತೊಡರ್.

ಹೊಣಂಗಣಿ honangani, *see* ಫೊಂನಾಂ ಕಂಣಿ.

ಹೊಣೆ honè, *see* ಪುಣೆ.

ಹೊತ್ತುನಿ hottuni, *see* ಫೊತ್ತುನಿ.

ಹೊದ್ದಿಯುನಿ hoddiyuni, *see* ಫೊದ್ದಿಯುನಿ.

ಹೊಯ್ಯೊ hoyyo, *intj.* of encouragement, used especially when drawing *or* pulling any thing heavy.

ಹೊರಳುನಿ horaluni, *see* ಪುರಳುನಿ.

ಹೊರೆ horè, *s.* A load, burden.

ಹೊರೆಸುನಿ horesuni (ಹೊರೆನ್), *v. a.*

To load, burden. 2. to accuse,

impute, charge with. 3. *see* ಬರೆಸುನಿ.

ಹೊತಂದೆ, ಹೊತು hortandè, hortu, *adv.* Unless, except. 2. besides. ಅವು— besides that.

ಹೊಲಸ್ holasu, *adj.* Fetid, stinking, dirty. 2. unpleasant,

ಹೊಲೆ holè, *s.* Pollution, defilement. 2. menses. 3. ceremonial uncleanness. *adj.* Obscene, filthy.

ಹೊಲೈ holvè, *s.* A road, way. 2. *see* ಹೋಲುನೆ.

ಹೊಸ hosa, *see* ಫೊಸ.

ಹೊಸಗೆ hosagè, *see* ಬಸಗೆ.

ಹೊಳೆ holè, *s.* A river.

ಹೊಳೆಪು holepu, *s.* Brightness, radiance, lustre.

ಹೋಕ್, ಹೋಕು hōku, hōku, *s.* A defect, flaw, injury. 2. loss, detriment; *cf.* ಫೋಕು.

ಹೋಜುನಿ hōjuni, *see* ತೋಜುನಿ.

ಹೋಡು hōḍu, *see* ತೋಡು.

ಹೋಮ hōma, *s.* A burnt sacrifice, offering to the gods. ಉಚ್ಚಿಷ್ಟ, ಕೃತ್ರಿಮ, ಗಣ, ಮರಣ, ಉಪ್ಪದ— are different kinds of burnt sacrifices. ನಿರ್ಲಹೆ ಹೋಮ ದೀಯಲೆಕ್ಕು useless, efforts, *prov.*

ಹೋರಾಟೆ hōrāṭa, *s.* Mutual wrangling, contention, fight.

ಹೋರಾಡುನಿ hōrāduni (ಹೋರಾಡ್), *v. a.* To wrangle, contend, fight.

ಹೋರಿ hōri, *see* ಬೋರಿ.

ಹೋಲಿ, ಹೋಳಿ hōli, hōḷi, s. A feast celebrated at the full-moon of the month of Phālguna, when Cupid is burnt in effigy.

ಹೋಲಿಕೆ hōlikè, s. Resemblance, similarity, likeness.

ಹೋಲುವೆ, ಹೋಲೈ hōluvè, hōlvè,

s. Probability, likelihood. 2. resemblance.

ಹೋಳಿಗೆ hōḷigè, s. A broad, round cake of wheat flour, and filled with boiled split pulse and jaggory.

ಹೋಳೆ hōḷè, see ಫೋಳೆ.

ಹೌಳಿ houḷi, see ಚೌಳಿ.

## ೞ

## L

ಳ la, The forty-seventh letter of the alphabet. No words begin with this letter.

## ಕ್ಷ

## KṢ

ಕ್ಷ ksha, The forty-eighth letter of the alphabet, compounded of ಕ and ಷ.

ಕ್ಷಣ kshana, s. A measure of time equal to four minutes. 2. a moment, instant. —ತ ಲಳ ಯಿ in a moment.

ಕ್ಷತ್ರಿ kshatri, s. The second of the four classes of Hindus. —ಯೆ a man of the royal or military caste.

ಕ್ಷಮಿಪುನಿ, ಕ್ಷಮಿಸುನಿ kshamipuni, kshamisuni (ಕ್ಷಮಿ, ಕ್ಷಮಿಸು), v. a. To pardon, forgive. 2. to bear with.

ಕ್ಷಮೆ kshamè, s. Forgiveness, pardon, forbearing, bearing with. 2. patience, endurance.

ಕ್ಷಯ kshaya, s. Waste, decline, decay, consumption. 2. destruction, extinction, annihilation. 3. decrease of the digits of the sun or moon. 4. the sixtieth year of the Hindu cycle of sixty. —ಚಂದ್ರೆ moon on the wane. —ರೋಗ phthisis, consumption. —ಅಪಿನಿ to be consumed, destroyed.

ಕ್ಷಾಮ kshāma, s. A famine, scarcity of provisions. —ಕಾಲ a time of famine.

ಕ್ಷೀಣ kshīṇa, *adj.* Wasted, emaciated. 2. destroyed, extinguished. 3. thin, lean. —ದೇಹ an emaciated body. —ನರಮಾನಿ, ಕ್ಷೀಣೆ a thin man.

ಕ್ಷೀರ kshira, s. Milk.

ಕ್ಷೀರ್ಣ kshirṇa, s. Digestion.

ಕ್ಷುದ್ರ kshudra, *adj.* Small, little.

2. low, mean. 3. avaricious.

4. cruel. s. Fault, folly, defect.

2. slander, calumny.

3. sorcery. —ಕೆಲಸ an intrigue;

a mean act. —ದಾಯೆ an intri-

guer; a slanderer; a sorcerer.

—ಪಾತೆರ a calumny. —ಮಕ್ಕುನಿ

to bewitch.

ಕ್ಷುಧೆ kshudhe, s. Hunger, appetite.

ಕ್ಷೇತ್ರ kshētra, s. A sacred spot,

place of pilgrimage, holy

land. 2. a plane, superficies.

—ಪಾಲಕೆ a demon so called.

—ಫಲ land measure, area. ಪ

ಣ್ಯ— a holy place *or* shrine:

ಕ್ಷೇಮ kshēma, s. Welfare, well-

being, happiness, health. *adj.*

Well, happy. —ವಾರ್ತೆ, —ಸಮಾ

ಚಾರ news about one's wel-

fare.

ಕ್ಷೌರ kshoura, s. Shaving the

head. —ಕೆ, —ದಾಯೆ a barber.

—ಮಕ್ಕುನಿ, ಕ್ಷೈರಿಪನಿ to shave.



## SUPPLEMENT.

ಅನ್ನಾರೆ annyāre, *see* ಅನ್ನೆ.  
 ಅಂಬಾರಿ ambāri, ..... 2. *see*  
 ಸಂಬರ.  
 ಅಕ್ಕಲಕಾರ akkalkāra s. A kind  
 of medicinal root.  
 ಅಕ್ಕೊಸ akkosa, *see* ಆಕಾಸ.  
 ಅಚ್ಚಿ ačči, s. .... 3. a gold  
 coin, pagoda.....  
 ಅಟ್ಟಿಗಳೆ attaligè, *see* ಅಟ್ಟಿಗಳೆ. 2.  
*see* ಅಟ್ಟಳು  
 ಅಪ್ಪವಾಸ್ appavāsu, s. A kind of  
 fish.  
 ಅರಿಕುಟ್ಟಿಲ್ arikuttily, s. A cook-  
 room in a temple.  
 ಅಲ್ಕಡೆ alkadè, *see* ಅರ್ಕಡೆ.  
 ಅವ್ವಾಂಡು avvāṇḍu, *see* ಅವಂಟು.  
 ಅಂಡುನಿ āṇḍuni (ಆಂಡ), v. a. To  
 do; *cf.* ಮುಟ್ಟುನಿ.  
 ಅರಿಯುನಿ āriyuni, *see* ಆರುನಿ.  
 ಅಲಂದ ālanda, *see* ಅಲಡೆ.  
 ಆವಾರ āvara, *see* ಆಹಾರ.  
 ಆಸಿಗಾಸಿ āsigāsi, s. Risk, respon-  
 sibility, care; *cf.* ತಾಕಜೋಕ.  
 ಇಟ್ಟಿರೆ ittorè, *see* ಇಟ್ಟರೆ.  
 ಇಡಕತ್ತಿ, ಇಡೆಕತ್ತಿ idakatti, idekat-  
 ti, *see* ಅಡಕತ್ತಿರಿ.  
 ಇಡೆಪಿನಿ idepini, *see* ಇಡ್ಪಿನಿ.  
 ಇನಾಸರೆ ināsarè, s. Embracing.  
 ಇರೊಳು iroḷu, *see* ಇರ್ಪೊಳು.  
 ಉಂಬರ umbara, s. Danger.  
 ಉಗುಡು ugudu, *see* ಉಗ್ಗು.

✓ ಉಗೆ ugè, *see* ಉಜೆ.  
 ಉಚ್ಚಿಷ್ಟ učchishta, s. Orts, leav-  
 ings. *adj.* Left, rejected, as  
 food.  
 ಉಡ uḍa, *see* ಕುಡ.  
 ಉಡಾಜಯ udājaya, s. A great  
 victory.  
 ಉಡಾಪ್ಯ, ಉಡಾಪಿ udāpya, udāphi,  
*adj.* Evasive, as a reply. 2.  
 denying. 3. contradictory.  
 ಉಡುಸ್ರೆ uḍusrè, s. A bed. ✓ 2.  
 ✓ clothing; a female's garment.  
 ಉಣಿಲೆ upilè, s. A tender mango.  
 2. a kind of poison. 3. *see*  
 ಕೊಣಲೆ. *adj.* .....  
 ಉದ್ದು udna, *see* ಉರ್ಪು.  
 ಉಪಸಾರ upasāra, *see* ಉಪಚಾರ.  
 ಉಪಾಧ್ಯೆ upādhye, s. A teacher,  
 schoolmaster. 2. a family-  
 priest.  
 ಉಪ್ಪಾರೆ uppāre, s. A salt manu-  
 facturer.  
 ಉಬ್ಬುಳ್ಳು ubbulu, *adj.* Hairy.  
 ಉರ ura, *adj.* Exact.  
 ✓ ಉರಣೆ uranè, s. A kind of comb.  
 ಉಲಿಪೆ ulipè, *see* ಬಲಿಪೆ.  
 ಉಳ್ಳಾನ ullāna, *adv.* As long as.  
 ಉಳ್ಳೆಲ್ ullelu, *see* ತುಳ್ಳೆಲ್.  
 ಎಚ್ಚೆ ಯೆಚ್ಚೆ yaččya, *see* ವೆಚ್ಚೆ. —ಸಚ್ಚೆ  
 general expenditure.  
 ಎಡುಮೆ yeduma, *see* ಎಣ್ಣೆ.

ಎತ್ತ, ಎತ್ತ yettu, yetta, s. A game at dice.

ಎತ್ತೊಳಿ yettoli, see ಎತ್ತವಳಿ.

✓ ಎಸಗುನಿ yesaguni (ಎಸಗ್), v. a. ✓ To discharge. | 2. to help. 3. to begin.

ಬತ್ತೊಳಿ vottoli, see ಬತ್ತಯ.

ಬರ್ಕಟ್ಟ್ vorkaṭṭa, adj. Single, alone.

ಬರ್ಬ vorba, see ಬರ್ಮ.

ಬಲ್ಮಣ volmaṇa, see ಬಪ್ಪಿ.

ಓಡುರಿವಾಡ vōḍurimāḍa, see ವೋಡುರಿವಾಡ.

ಕಂಡಡ kaṇḍaḍa, see ಕೊಂಡಡ.

ಕಂದ kanda, see ಕಂದ್.

ಕಂಬಳ kambala, see ಕಂಬುಲ.

ಕಡಂಜಿಗೆ kadaṅjigē, s. Kneading; cf. ಕಡೆಂಚುನಿ.

ಕಡಾವುನಿ kaḍāvuni, see ಕಡಪ್ಪಡುನಿ.

ಕಡೆಂಜಿಕಾಯಿ kaḍēṅjikāyi, see ಕಕ್ಕೆ; also ಕಕ್ಕಿಟ.

ಕಡ್ಡೆಸ kaḍḍesa, see ಕೆಡ್ಡೆಸ.

ಕಮಡ್, ಕಮರ್ kamadḍu, kamaru, s. Dregs. 2. smell of burnt oil, etc. adj. Old.

ಕಲಾವು kalāvu, s. A scar, mark. 2. see ಕಳವು.

ಕಲಿಜಿಗ, ಕಲಿಗ kalijiga, kaljiga, see ಕಲಿಯುಗ.

ಕಲ್ಪಾದಿ kalpādi, s. A learned man, sophist. 2. a hypocrite.

ಕಲ್ಪೆ kalpē, s. Learning.

ಕಸವಡೆ kasavaḍē, s. A gown.

ಕಳಾಟ್ kalāṭu, s. A fixed place.

ಕಳ್ಳಾವು kaḷḷāvu, see ಕಲಾವು.

ಕಾಂಡಾಯ kāṇḍāya, s. A large vessel for boiling.

ಕಾಂಡಾಯಿ kāṇḍāyi, ... 2. see ಕಾಂಡೆ.

ಕಾಣ್ಣೆ kāṇṇē, s. Appearance, show.

ಕಾಲಗ kālaga, see ಕಾಳಗ.

ಕಿಲ್ಲಾರ killāra, s. A frame-work. 2. the stomach. [ತ್ತುನಿ.

ಕಿರಿವೊತ್ತುನಿ kirivottuni, see ಕೀವೊ ಕುಂಚಲ kuṅčala, see ಕುಂಚ.

ಕುಂತೆ kunte, see ಕೂಂಕೆ.

ಕುಂಮುಡುನಿ kummuḍuni, see ಕುಮೆವುನಿ.

ಕುಕ್ಕುಟ್ಟ kukkuṭṭa, s. A fowl.

ಕುಡ್ಡೆ kudḍe, see ಕುಂಟೆ.

ಕುದುಂಟೆ kuduṅṭē, s. A lump of dung. 2. see ಕೊದಂಟೆ.

ಕುದ್ರು kudru, see ಕುಡುರು.

ಕುದುನಿ kurduni, see ಕುಡುರುನಿ.

ಕುರ್ಮ kurma, s. A kind of tree.

✓ ಕೂಕ್ರು kūkrū, adj. Young, small. ನಾಯಿವ - a cub, young dog.

-ದೊಂಜಿ a kind of small crab.

ಕೂರಂದ kūraṇḍa, see ಕೂರಂಗೆ.

ಕೂರ್ಚ kūrčā, s. An enclosure. 2. a tassel.

ಕೆಡ್ಡೆಸ keḍḍesa, see ಕೆಡ್ಡೆಸ.

ಕೆಪ್ಪ keppa, see ಕೆಪ್ಪು.

ಕೆಪ್ಪಾರ್ keppāru, s. A kind of cap; cf. ಮುಟ್ಟಳೆ.

ಕೇದಗೆ kēdagē, see ಕೇವಯಿ.

ಕೈಕುನಿ keikuni (ಕೈಕ್), v. a. To wash the hands.

ಕೈಪುನಿ keipuni, v. a. To fasten, bind tight.

ಕೊಂಡಡ koṇḍaḍa, adj. Beloved, dear. s. see ಕೊಂಡಾಟ.

ಕೊಂಬಾಗೆ kombāgè, *s.* A kind of umbrella.  
 ಕೊಜಂಜೆ kojaññè, *s.* A thicket.  
 ಕೊಪ್ಪಂದ koppanda, *s.* A female's ornament.  
 ಕೊರಣ korana, *adj.* Unconferable; rare, as a gift.  
 ಕೊರ್ನಿ korni, *see* ಕುರ್ನಿ.  
 ಗಂದಂದ gandanda, *adj.* Small, fine.  
 ✓ಗಂಡಾರ್ ಗಾರ್ಡಾಳು garṇḍāḷu, *s.* A stalwart man, giant.  
 ಗಟ್ಟಿ gatya, *see* ಗಟ್ಟಿ.  
 ಗಡಿಪು, ಗಡಿಯ gadipu, gadiya, *adv.* Wholly; *cf.* ಗಟ್ಟಿ.  
 ಗಲಿ gali, *s.* Small pieces of light wood fastened to a net.  
 ಗವನ gavana, *s.* Desire, wish.  
 ಗಾಸುನಿ gāṇuni, *see* ಗಾಣುನಿ.  
 ಗಿಂಡೆ giṇḍè, *see* ಗಿಂಡಿ.  
 ಗಿರಿಯ giriya, *s.* A hinge, as of a door.  
 ಗುಂಡಿ guṇḍi, *s.* . . . *adj.* Deep, sunken.  
 ಗುಜ್ಜಿ gujji, *adj.* Short, thick, of little stature. —ತಾರೆ a short, thick cocoanut tree.  
 ಗುಡ್ಡಳುನಿ guḍḍaḷuni (ಗುಡ್ಡಳ್ಳೆ), *v. a.* To work hard.  
 ಗುಡ್ಡಳೆ guḍḍaḷe, *see* ಗುಡ್ಡೆಲೆ.  
 ಗುರ್ವವಾಯು gurmavāyu, *see* ಗುಲ್ಮ.  
 ಗುವೆ guvè, *see* ಗುವೆಲೆ.  
 ಗೆಲ್ಲಂದ್ gellandḷu, *s.* Success, victory, triumph; *cf.* ಸಿಂಧುನಿ.  
 ಗೈರಯತ್ geirayatḷu, *s.* Absence.  
 ಚಂದಗಿಡಿ çandagiḍi, *s.* Haughtiness. 2. a man's name.

ಚಟಾಲ್ çatāḷu, *see* ಚಟೀಲ.  
 ಚಮಕ್ çamaku, *s.* Lustre; brandishment, flourish. 2. haughtiness.  
 ಚರಕಜೆ çarakajè, *s.* Dishevelled hair.  
 ಚಿಂಗಣಿ çingani, *see* ಚುಂಗಾಣಿ.  
 ಚಿಟ್ಟೀನಿ çitṇēsini, *see* ಚಿಟ್ಟೀನಿ.  
 ಚಿಲ್ಲೊಡುನಿ çilloḍuni, *see* ಸಿಲ್ಲೊಡುನಿ. 2. ತಿಲ್ಲೊಡುನಿ  
 ಚೋರೆ çorè, *adj.* Tender, unripe, as a fruit.  
 ಛಾಪಖಾನೆ çhāpakhāñè, *see* ಛಾಪು.  
 ಜಂತ್ರಿ jantri, *see* ತಂತ್ರಿ.  
 ಜಲ್ಮುಂಡೆ jalmuṇḍè, *adj.* Nice, fine. —ಪೆಲಕಾಯಿ a kind of jackfruit.  
 ಜಾಂಬುಮೂರಿ jāmbumūri, *s.* A peculiar smell.  
 ಜಾತಗ ಜಾತಗಾ, *s.* Walking. —ಕೋಲು a walking stick.  
 ಜಾಮೂರಿ jāmūri, *see* ಜಾಂಬುಮೂರಿ.  
 ಜಾವರ jāvara, *see* ಜಾಗರ.  
 ಜುವಾನ ಜುವಾನಾ, *see* ಜೀವನ.  
 ಜೊಕ್ಕೆ, ಜೊಗ jokkè, joga, *see* ಜಕ್ಕೆ. 2. *see* ಜೊಕ್ಕೆ.  
 ಜೊಗಟೆ jogatè, *see* ಜೋಗಟ್ಟಿ.  
 ಜ್ವಲಿಪುನಿ jvalipuni, *v. n.* To burn, shine.  
 ಜ್ಯೋಕೆರಾಕೆ jyōkerākè, *see* ಜೋಕೆ.  
 ಡಲಗುನಿ ḍalaguni (ಡಲಗ್), *v. a.* To shine.  
 ಡವಣೆ ḍavaṇè, *s.* A whirlpool; *also* ನೀರಡವಣೆ.  
 ತಕ್ಕೈರ್ takeiru, *see* ತಕ್ಕೈರ್.  
 ತಟಿಮುಟೆ taṭimuṭi, *s.* Strait, dilemma. 2. *see* ತಟ್ಟಿಮುಟ್ಟಿ.  
 ತರಿಯ tariya, *see* ತಡವು.

ತರ್ತೆ tartè, *adj.* Deep; *cf.* ತರ್ತೆನಿ, ತಾರುನಿ.

ತಲ್ಲಾರ tallāra, *see* ತಲರ.

ತಾಳೆ tālē, *s.* Comparison; proof; agreement.

ತಿಗ್ಗರ್ tiguru, *s.* A sprout, bud, germ. 2. a split, crack.

ತಿಪ್ಪರ್ tippary, *s.* A knotted root. 2. confusion, hurlyburly.

ತಿರುಡಿ tiruḍi, *s.* A vice, an instrument for holding and griping things. 2. *see* ತಿರುಳಿ.

ತಿರುಸೋಲು tirusōlu, *see* ತ್ರಿಶೂಲ.

ತುನೆ tunè, *s.* A stick. 2. *see* ತುಣಿ.

↓ ತೇದುನಿ tēduni (ತೇದ್), *v. a.* To grind, macerate, bray.

ತೆಮುಲೆ temulè, *see* ತೆವಲ್.

ತೇಗು tēgu, *see* ತೇಗ್.

ತೋರಂಟೆ tōraṅṅè, *s.* A kind of *solanum*.

ತೋಳರ ತೋಲಾರ, *adv.* With the arms extended.

ಥಲ್ಲಿ, ಥಲ್ಲೆ thalli, thallè, *s.* A cloth used in offerings to demons, at weddings, *etc.*

ದಮಣೆ damaṅṅè, *see* ದಮಣಿ.

ದಳ್ಳಿಯ, ದಳ್ಳಿ ದಲ್ಲಿಯಾ, dalliya, dalliya, *s.* A kind of cloth.

ದೀವಲ divāla, *see* ದೀವಾಳಿ.

ದೀವಾರೆ divāre, *s.* Fixing a day.

↓ ದುಂದುನಿ dūnduni, *see* ತೊಂದುನಿ.

ದುಕ್ಕಿ dukki, *s.* The left side of a finger-drum.

ದೇಂತಡೆ dēntaḍè, *see* ದೇವಸ್ಥಾನ.

ದೇವ dēva, *s.* . . . . . 3. *see* ದೇವೆರ್.

4. *see* ದವ್ಯ.

ದೇಸ, ದೇಸೆ dēsa, dēsè, *s.* Raw

rice used on auspicious occasions for sprinkling upon a married couple, *etc.*; *cf.* ಸೇಜ. 2. *see* ದೇಶ. — ಪಾಂಬುನಿ to sprinkle rice in this way.

ದೊಡ್ಡುಳಿ, ದೊಡ್ಡೆಯಿಪುಳಿ doḍḍuḷi, doḍḍeyipuḷi, *see* ದೊಡ್ಡಲೆ.

ನಂಜುಂಡ naṅṅuḍa, *see* ನಗಡ್.

ನಂದ್ nand, *see* ನಂದೆ.

ನಂದಳಿಗೆ nandaḷigè, *see* ನಂದಾಡಿಪ.

ನಾಗಜಾಪು nāgajāpu, *s.* A kind of cloth worn by males; *cf.* ದೋತ್ರ.

ನಾಟೆ nāṭa, *s.* Seeking, search.

ನಾಡೆ nāḍa, *adv.* Soon, speedily. *s.* A falsehood.

ನಾನ್ಯುನಿ nānyuni, *see* ನಾನುನಿ.

ನಾಪೆ nāpè, *see* ನಾಪೆನಿ.

ನಾಲಾವುನಿ nālāvuni, *see* ಮಾಲಾವುನಿ.

ನಿಲೆಪುನಿ nilepuni (ನಿಲೆ), *v. a.* To establish, found.

ಪಟ್ಟುಪ್ಪು paṭṭuppu, *s.* Salpetre.

ಪಡಕರ paḍakara, *see* ಪದಂಕರ.

ಪಡಾವು paḍāvu, *s.* . . . . . 2. a ship.

ಪಡಿತಡೆ paḍitaḍè, *s.* A temporary dwelling.

↓ ಪದಾಂಪು paḍāmpu, *s.* Moisture. *adj.* Moist, wet.

↓ ಪದಾಂಪುನಿ paḍāmpuni (ಪದಾಂ), *v. a.* To moisten, wet.

ಪರಿಪಾಡ್ paripāḍ, *s.* Fate. 2. trouble.

ಪರಿವಾಳ parivāḷa, *s.* Food. 2. *see* ಪರಿವಾರ.

ಪಾಂಬಳೆ pāmbalè, *s.* A kind of ornament



ಪಾಂಬೊಳು, pāmbolu, *see* ಪಾಂಬೊಲ್.  
 ಪಿಡಿಬಾಳ್ pidibāḷu, *s.* . . . 2. a demon's sword.  
 √ ಪಿದುಕಣ್ಣ್ pidukannu, *s.* Blinking, twinkling of the eyes.  
 ಪಿರವತ್ತ್ತೆ piravattu, *see* ಪಿರವ.  
 ಪಿರ್ನಾಲ್ pirnāḷu, *s.* A gift.  
 ಪೀನರಿ pīnari, *see* ಪೀನಾರಿ.  
 ಪುದಗಲ pudagala, *s.* The body.  
 ಪುರಪು purapu, *s.* Circumstances.  
 ಪುಲಿ puli, *s.* . . . -ಕೊಡ್ಡೆಲ್ a kind of sour sauce *or* condiment.  
 ಪೂಂಚ ಪುಂಚ, *s.* An ant-hill.  
 ಪೂಗಾರೆ pūgāre, *s.* A temporary shed covered with awnings erected during the funeral ceremonies of a deceased Śūdra.  
 ಪೆರ್ನ ಪೆರ್ನ, *see* ಪಾಣಿ.  
 ಪೊಂಚೊಳಿಗೆ, ಪೊಂಣೊಳಿಗೆ poñčoliḡe, poñṇoliḡe, *see* ಪೊಂಚೊಳೆ.  
 ಪೊಟ್ಟುಳು poṭṭuḷu, *s.* A rotten seed.  
 ಪೋಕ್ರೆ pōkre, *s.* A nasty man.  
 ಪೋಟ್ಟೆ poṭṭa, *s.* A pustule, blister, sore. 2. a kind of parasite.  
 ಪ್ರಾಣ prāṇa, *s.* . . . . . -ಬೆನ್ನಿನಿ to work hard. -ಬೆಂದೊಣಿನಿ to commit suicide.  
 ಬಕ್ಕಣೆ bakkaṇe, *s.* A quarrel.  
 ಬಪಿಪುನಿ, ಬಬಿಪುನಿ bapipuni, babipuni (ಬಪಿ, ಬಬಿ), *v. a.* To put out of the way.  
 √ ಬಿತ್ತಲ್ bittuḷu, *s.* A garden, compound.

ಬಿಸಾರ್ bisāru, *s.* A stroke, blow, cut.  
 ಬೆಂಕ್ beṅku, *s.* Disturbance, confusion, disorder. 2. entanglement. -ಬುಡುಪಾವುನಿ to disentangle.  
 ಬೆಂಕುನಿ beṅkuni (ಬೆಂಕ್), *v. n.* To be complicated, entangled.  
 ಬೆಂಬನ bembana, *s.* Work.  
 ಬೇದಗ bēdaga, *s.* Medicine for a woman in childbed.  
 ಮಲ್ಲಯಿಲ್ mallayilu, *s.* A large ladle.  
 ಮಾಂಬ್ರೆ māmbra, *s.* A cry, shout. -ಕುಟ್ಟುನಿ to cry, shout, call.  
 ಮಿಜಟ್ mijattu, *see* ಮಿಜಾಕ್.  
 √ ಮುಗಲಿಯುನಿ mugaliyuni (ಮುಗಲಿ), *v. n.* To become cloudy, as the sky.  
 ಮುಜುಡು mujuḍu, *s.* An old person.  
 ಮುದಾವುನಿ mudāvuni (ಮುದಾ), *v. a.* To draw near.  
 ರೆಸ resa, *s.* A kind of pepper water *or* sauce.  
 ಲೆಚ್ಚೆ ಲೆ leččalē, *adj.* Wide, broad.  
 ವಾಯನ vāyana, *s.* Offerings of cocoanuts made by a married woman to the goddess Gouri.  
 ವಾಯೊಲ vāyola, *s.* Any statement *or* account written on palm-leaves.  
 ಸೀನೆ sīne, *s.* A flute, fife.


## Errata.

<i>Page</i>	<i>under</i>	<i>ಅರ್ಥಯ</i>	<i>for</i> (ದಾಸಯ್ಯ)	<i>read</i> (ದಾಸಯ).
" 53	"	ಆಸ್	" <i>cf.</i> ಹಾಸ್‌ವಾಸ್	" <i>cf.</i> ಆಸ್‌ವಾಸ್.
" 56	"	ಇಗಡ	" ಎಗಡ	" ಎಂಗಡ.
" 61	"	ಇರ್ವೊಳು	" ಇರೊಳು	" ಈರೊಳ್ಳೆ.
" 65	"	ಉಂಬುಗೆ	" ಉಂಮತ	" ಉಂಮುತ.
" 72	"	ಉರ	" to hold or	" <i>or</i>
" 106	"	ಕಂಠಂಬರ	" kannaumberu	" kannaumbera
" 108	"	ಕಂಕ	" being to burnt	" being burnt
" 129	"	ಕಶ್ಯಪ	" of deified	" of a deified
" 144	"	ಕುಂಕುಮ	" <i>see</i> ಕೇಸರ	" <i>see</i> ಕೇಸರಿ.
" 147	"	ಕುಜಲುನಿ	" ಕೊಜಿಲುನಿ	" ಕೊಜಲನಿ.
" 178	"	ಕೋರೆ	" <i>cf.</i> ಪೋರೆ	" ಬೀರೆ.
" 188	"	ಗಡ್ಡೆತನ	" ಗಡೆನ	" ಗಡೆನ.
" 196	"	ಗಿಡಿಪುನಿ	" ಗೆಡಿಪುನಿ	" ಗೆಡಿಯುನಿ.
" 213	"	ಘಂಮ	" ghammu	" ghammu.
" 216	"	ಚಕ್ಯ	" ನಂದಮೂಕು	" ನಂದಮೂಕು <i>under</i> ನಂದ.
" 220	"	ಚರಿಗೆ	" ಚುರ್ಯ	" ಚುರ್ಯ
" 221	"	ಚಲಪಲ	" ತಳಬಳ	" ತಳಬಲ.
" "	"	ಚಲ್ಲ	" a fall	" falling
" 228	"	ಚೀಂಕರಿ	" splitters	" splinters
" 253	"		" ಬೋಗಪಂದ್	" ಬೋಗಪಂದ್.
" 340	"	ನಕಾರಿ	" <i>adj.</i> Inferior	" 2. inferior.
" 343	"	ನಬಾಬ್	" ನವಾಬ್	" ನವಾಬೆ.
" 362	"	ನಿಲ್ಲಾ ಪುನಿ	" ಪಿಲ್ಯಾಪುನಿ	" ಪಿಲ್ಲಿ ಯಾವುನಿ.
" 370	"	ನೆಲ	" im-precate	" imprecate.
" 378	"	ಪಂತಿ	" dauble	" double
" 414	"	ಪಿದುಕೊಣುನಿ	" (ಪಿದುಕೊ)	" (ಪಿದುಕೊಣ)
" 418	"	ಪೀತ	" of Udipi	" of the Udipi
" "	"	ಪೀತಣಿ	<i>omit cf.</i> ಪೀಡೆ.	
" 432	"	ಪದಮಾಲೆ	<i>for see</i> ಪಿಡಮಾಲೆ	" s. A hill so called.
" 459	"	ಬಜನ್	" ಭಜನ	" ಭಜನೆ.
" 496	"	ಬೈಂಬಿಗೆ	" reindear	" reindeer
" 500	"	ಬೊಲ್ಲ	" ಬೊಲ್ದು	" ಬೊಳ್ಳು.
" 503	"	ಬೋನು	" ಬೊನ	" ಬೊನು.
" 616	"	ಶೀಂಕರಿ	" ಶೀಂಕರಿ	" ಶಿಂಕರಿ.





1870



**HOME USE  
CIRCULATION DEPARTMENT  
MAIN LIBRARY**

This book is due on the last date stamped below.  
1-month loans may be renewed by calling 642-3405.  
6-month loans may be recharged by bringing books  
to Circulation Desk.

Renewals and recharges may be made 4 days prior  
to due date.

**ALL BOOKS ARE SUBJECT TO RECALL 7 DAYS  
AFTER DATE CHECKED OUT.**

DEC 24 1975

REC. CIR. AUG 2 '78

18 Sep

SEP 6 1976

JUL 25

REC. CIR. AUG 26 '78

5 '78

OCT 22 1977

19 Jun 5

APR 20 1978

DEC 19 1978

RE

API

REC. CIR. NOV 28 '78

APR 5 1981

MAR 21

REC. CIR. MAR 13 '81

LD 21-10

LD21—A-40m-12,'74  
(S2700L)

General Library  
University of California  
Berkeley

LD

1 PM

MS

BRARY

N

335

7

63

58-2PM

M 4

U. C. BERKELEY LIBRARIES



C047004290

409172

UNIVERSITY OF CALIFORNIA LIBRARY

